KA / BG - GPO/ 2515 /WPP-47/ 2009 - 2011

ಕರ್ನಾಟಕ ರಾಜ್ಯಪತ್ರ

ಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೦೧, ೨೦೧೧ (ಭಾದ್ರಪದ ೧೦, ಶಕ ವರ್ಷ ೧೯೩೩)	ಸಂಚಿಕೆ ೩೫

ವಿಷಯಸೂಚಿ

ವಿಶೇಷ ರಾಜ್ಯಪತ್ರಗಳು

ದಿನಾಂಕ 01-09-2011

ವಿಶೇಷ ರಾಜ್ಯಪತ್ರ ಸಂಖ್ಯೆ	ಪ್ರಕಟಣೆ ದಿನಾಂಕ	ಅಧಿಸೂಚನೆ ಸಂಖ್ಯೆ ಮತ್ತು ದಿನಾಂಕ
680	20-07-2011	ಸಂಖ್ಯೆ: ಲೋಇ : 105 : ಇಎಪಿ : 2011, ಬೆಂಗಳೂರು, ದಿನಾಂಕ : 19-07-2011
696	25-07-2011	ಸಂಖ್ಯೆ: ಸಿಐ 649 ಎಸ್‌ಪಿಕ್ಯೂ 2007, ಬೆಂಗಳೂರು, ದಿನಾಂಕ: 23.07.2011
697	25-07-2011	ಸಂಖ್ಯೆ: ಸಿಐ 649 ಎಸ್‌ಪಿಕ್ಯೂ 2007, ಬೆಂಗಳೂರು, ದಿನಾಂಕ: 23.07.2011
698	25-07-2011	ಸಂಖ್ಯೆ: ಸಿಐ 302 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ: 23.07.2011
700	26-07-2011	ಸಂಖ್ಯೆ: ಇಎಲ್‌ಎನ್.ಸಿಆರ್.01-ಬಿ/2010-11, ದಿನಾಂಕ: 26/07/2011
701	26-07-2011	ಸಂಖ್ಯೆ: ಇಎಲ್‌ಎನ್.ಸಿಆರ್.01-ಬಿ/2010-11, ದಿನಾಂಕ: 25/07/2011
702	26-07-2011	ಸಂಖ್ಯೆ: ಇಎಲ್‌ಎನ್.ಸಿಆರ್.01/2010-11, ದಿನಾಂಕ: 25/07/2011
703	26-07-2011	No. ED 170 DTE 2009, Bangalore, Dated: 26-07-2011
704	26-07-2011	No. DPAR 121 SLU 2011, Bangalore, Dated: 26.7.2011
705	26-07-2011	No. DPAR 134 SLU 2011, Bangalore, Dated: 26.7.2011
706	27-07-2011	No. PWD 232 SAG 2008, Bangalore, dated: 27-07-2011
707	28-07-2011	ಸಂಖ್ಯೆ: ಸಿಐ 249 ಎಸ್.ಪಿ.ಕ್ಯೂ 2011, ಬೆಂಗಳೂರು, ದಿನಾಂಕ: 26ನೇ ಜುಲೈ, 2011
708	28-07-2011	No. ED 147 UPC 2007, Bangalore, dated: 28-07-2011
709	29-07-2011	No. UDD/139/MNX/2011, Bangalore, dated: 27th July, 2011
710	29-07-2011	ಸಂಖ್ಯೆ: ಸಿಆಸುಇ 53 ಸೇವನೆ 2008, ಬೆಂಗಳೂರು, ದಿನಾಂಕ: 27.07.2011
711	30-07-2011	ನಂ: ಚುನಾವಣೆ(ಎಪಿಎಂಸಿ)ಸಿಆರ್/16/11-12, ದಿನಾಂಕ: 27.7.2011
712	30-07-2011	ನಂ: ಚುನಾವಣೆ(ಎಪಿಎಂಸಿ)ಸಿಆರ್/17/11-12, ದಿನಾಂಕ: 27.7.2011
713	30-07-2011	ನಂ: ಚುನಾವಣೆ(ಎಪಿಎಂಸಿ)ಸಿಆರ್/18/11-12, ದಿನಾಂಕ: 27.7.2011
714	30-07-2011	No. DPAR 121 SLU 2011, Bangalore, Dated: 30.7.2011
715	30-07-2011	No. KLCS/ADM-1/07/PSA/2011, Bangalore, Dated: 30.7.2011
716	30-07-2011	ಸಂಖ್ಯೆ: ಡಿಪಿಎಸ್/ವಿಸೌ/ವಿರಾಪ/1/2011, ಬೆಂಗಳೂರು, ದಿನಾಂಕ: 30.07.2011
717	31-07-2011	No. GS 51 GSE 2011, Bangalore, Dated: 31st July, 2011

718	01-08-2011	ಸಂಖ್ಯೆ: ಲೋಇ : 114 : ಇಎಪಿ : 2011, ಬೆಂಗಳೂರು, ದಿನಾಂಕ : 30-07-2011
719	02-08-2011	ನಂ. ರಾಚು. ಸಿಆರ್.32/2009-10, ದಿನಾಂಕ : 1-8-2011
720	03-08-2011	**No. ED 121 TEC 2011, Bangalore, Dated: 2nd August 2011**
721	03-08-2011	**No. ED 121 TEC 2011, Bangalore, Dated: 2nd August 2011**
722	03-08-2011	**No. GS 53 GSE 2011, Bangalore, Dated: 3rd August, 2011**
723	06-08-2011	ಸಂಖ್ಯೆ : ಸಿಐ 463 ಎಸ್‌ಪಿಕ್ಯೂ 2010, ಬೆಂಗಳೂರು, ದಿನಾಂಕ : 5ನೇ ಆಗಸ್ಟ್, 2011
724	06-08-2011	ಸಂಖ್ಯೆ : ಸಿಐ 323 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 5ನೇ ಆಗಸ್ಟ್, 2011
725	06-08-2011	ಸಂಖ್ಯೆ : ಸಿಐ 323 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 5ನೇ ಆಗಸ್ಟ್, 2011
726	06-08-2011	ಸಂಖ್ಯೆ : ಸಿಐ 323 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 5ನೇ ಆಗಸ್ಟ್, 2011
727	06-08-2011	ಸಂಖ್ಯೆ : ಸಿಐ 315 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 5ನೇ ಆಗಸ್ಟ್, 2011
728	06-08-2011	**No. CJRC. 1/2010, BANGALORE, DATED THE 6TH DAY OF AUGUST, 2011**

ಕರ್ನಾಟಕ ರಾಜ್ಯಪತ್ರವನ್ನು ಅಂತರಜಾಲದಲ್ಲಿ ವೀಕ್ಷಿಸಬಹುದು.
http//www.Kar.nic.in/gazette.

೨೦೧೧-೨೦೧೨ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪರಿಷ್ಕೃತ ಚಂದಾ ದರ

ಕ್ರಮ ಸಂಖ್ಯೆ	ರಾಜ್ಯಪತ್ರದ ಭಾಗಗಳು	ಪ್ರತಿ ಬಂದಕ್ಕೆ ರೂ. ಪೈ.	ವಾರ್ಷಿಕ ಚಂದಾ ದರ ರೂ. ಪೈ.
1.	ಭಾಗ - 1	21-00	831-00
2.	ಭಾಗ - 2	5-00	182-00
3.	ಭಾಗ - 3	10-00	411-00
4.	ಭಾಗ - 4	3-00	109-00
5.	ಭಾಗ - 4ಎ	11-00	435-00
6.	ಭಾಗ - 5	22-00	879-00
7.	ಭಾಗ - 6 (ಬೆಂಗಳೂರು)	9-00	363-00
8.	ಭಾಗ - 6ಎ (ಮೈಸೂರು)	25-00	964-00
9.	ಭಾಗ - 6ಬಿ (ಧಾರವಾಡ)	45-00	1763-00
10.	ಭಾಗ - 6ಸಿ (ಗುಲ್ಬರ್ಗ)	29-00	1162-00
11.	ಸಂಪೂರ್ಣ ಕರ್ನಾಟಕ ರಾಜ್ಯಪತ್ರ ಕ್ರ.ಸ. 1 ರಿಂದ 7 (ಭಾಗ-1 ರಿಂದ 6) ವಿಶೇಷ ರಾಜ್ಯಪತ್ರವನ್ನು ಹೊರತುಪಡಿಸಿ	81-00	3210-00
12.	ವಿಶೇಷ ರಾಜ್ಯಪತ್ರಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಿರಿ ಮತ್ತು ಸರ್ಕಾರಿ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.		

೨೦೧೧-೨೦೧೨ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪ್ರಕಟಣೆ ದರ

ಕ್ರಮ ಸಂಖ್ಯೆ	ಪ್ರಕಟಣೆ ದರಗಳು		ಮೊತ್ತ ರೂ. ಪೈ.
1.	ಸ್ಥಳೀಯ / ಸ್ಥಾನಿಕ ಸಂಸ್ಥೆ ಮತ್ತು ಸರ್ಕಾರದ ಇಲಾಖೆ ಎ-4 ಅಳತೆಯ ಪ್ರತಿ ಪುಟಕ್ಕೆ	...	500-00
2.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	11-00
3.	ಖಾಸಗಿ ಸಂಸ್ಥೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ (ಕೆಪಿಟಿಸಿಎಲ್, ಕೆಎಸ್‌ಆರ್‌ಟಿಸಿ ತರಹ ಇತ್ಯಾದಿ ಪ್ರತಿ ಪುಟಕ್ಕೆ)	...	750-00
4.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	16-50
5.	ಅರ್ಧ ಪುಟಕ್ಕೆ ಅಥವಾ ಕಾಲು ಪುಟಕ್ಕೆ ಬರುವ ವಿಷಯ	...	½ ಅಥವಾ ¼ ಪುಟಕ್ಕೆ ದರ ನಿಗಧಿ
6.	ಕಾಲು ಪುಟಕ್ಕಿಂತ ಕಡಿಮೆ ಇರುವ ವಿಷಯಕ್ಕೆ	...	ಕ್ರಮ ಸಂಖ್ಯೆ 1 ಮತ್ತು 3 ಕ್ರಮ ಸಂಖ್ಯೆ 2 ಮತ್ತು 4ರಲ್ಲಿ ನಮೂದಿಸಿರುವಂತೆ ಪ್ರತಿ ಸಾಲಿಗೆ ದರ ನಿಗದಿಪಡಿಸಿರುವುದು
7.	ಹೆಚ್ಚಾಗಿ ಬೇಕಾಗಿರುವ ಪ್ರತಿ ಹಾಳೆಯ ಬೆಲೆ (ಮುದ್ರಿಸಿರುವ ಹಾಳೆಯ ಅಳತೆಯನ್ನು ನಿರೂಪಿಸಿ)	...	1-00

ಸೂಚನೆ :- 1. ಚಂದಾ ಹಣದ / ಪ್ರಕಟಣಾ ವೆಚ್ಚದ ಮೊತ್ತವನ್ನು **"0058 ಲೇಖನ ಸಾಮಗ್ರಿ ಮತ್ತು ಮುದ್ರಣ (1) ರಾಜ್ಯಪತ್ರ ಮತ್ತು ಇತರ ಪ್ರಕಟಣಾ ವೆಚ್ಚಗಳು"** ಖಜಾನೆಗೆ ಸಲ್ಲಿಸಿ, ಮೂಲ ಚಲನನ್ನು ಮುಂದಿನ ಕ್ರಮಕ್ಕಾಗಿ ಈ ಕಛೇರಿಗೆ ಕಳುಹಿಸಬೇಕು.

2. ಭಾಗ VI-ಎ, VI-ಬಿ, VI-ಸಿ ಗಳನ್ನು ಅನುಕ್ರಮವಾಗಿ ಮೈಸೂರು, ಧಾರವಾಡ ಮತ್ತು ಗುಲ್ಬರ್ಗಾದ ಶಾಖಾ ಮುದ್ರಣಾಲಯಗಳಿಂದ ಪಡೆಯಬಹುದು.

3. ಕರ್ನಾಟಕ ರಾಜ್ಯಪತ್ರಕ್ಕಾಗಿ ಈ ಕೆಳಕಂಡ ವಿಳಾಸದಲ್ಲಿ ಪತ್ರ ವ್ಯವಹರಿಸತಕ್ಕದ್ದು.

ಸಂಕಲನಾಧಿಕಾರಿಗಳು,
ಕರ್ನಾಟಕ ರಾಜ್ಯಪತ್ರ,
ಸರ್ಕಾರಿ ಹೊರವಲಯ ಮುದ್ರಣಾಲಯ,
ಮೈಸೂರು ರಸ್ತೆ, ಬೆಂಗಳೂರು-೫೯

ಮುದ್ರಕರು :-ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಬೆಂಗಳೂರು-೫೯

KA / BG-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧, (ಭಾದ್ರಪದ ೧೦, ಶಕ ವರ್ಷ ೧೯೩೩)	ಸಂಚಿಕೆ ೩೫

ಭಾಗ – ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ರಾಜ್ಯದ ಎಲ್ಲಾ ತಾಲ್ಲೂಕಿನ ತಹಶೀಲ್ದಾರರ ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯಗಳಲ್ಲಿ ಇರುವ ಶಿರಸ್ತೇದಾರರ ಹುದ್ದೆಯನ್ನು ತಹಶೀಲ್ದಾರ್ ಗ್ರೇಡ್-ಬಿ ಹುದ್ದೆಗೆ ಮೇಲ್ದರ್ಜೆಗೇರಿಸುವ ಬಗ್ಗೆ.

ಓದಲಾಗಿದೆ :
1. ಕಂದಾಯ ಇಲಾಖೆ ವೃಂದ ಪುನರ್‌ವಿಲೋಕನಾ ಸಮಿತಿ ಸಭೆ ನಡವಳಿಗಳು ದಿನಾಂಕ 29.10.2003.
2. ಕರ್ನಾಟಕ ರಾಜ್ಯ ಕಂದಾಯ ಇಲಾಖಾ ಶಿರಸ್ತೇದಾರರ/ಉಪ ತಹಶೀಲ್ದಾರರ ಸಂಘ, ದಾವಣಗೆರೆ ಇವರ ಅರ್ಜಿ ದಿನಾಂಕ 17-02-2010 ಮತ್ತು 06-07-2010.
3. ಪ್ರಾದೇಶಿಕ ಆಯುಕ್ತರು, ಬೆಂಗಳೂರು, ಗುಲ್ಬರ್ಗ, ಬೆಳಗಾವಿ ಹಾಗೂ ಮೈಸೂರು ಇವರ ಪತ್ರದ ದಿನಾಂಕ ಕ್ರಮವಾಗಿ 30-8-2010, 25-08-2007, 07-08-2010 ಹಾಗೂ 12-10-2010.

ಪ್ರಸ್ತಾವನೆ :

ಮೇಲೆ ಓದಲಾದ ಕ್ರ.ಸಂ. (2) ರಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ಶಿರಸ್ತೇದಾರರ/ಉಪ ತಹಶೀಲ್ದಾರರ ಸಂಘ, ದಾವಣಗೆರೆ ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ, ಕರ್ನಾಟಕ ರಾಜ್ಯದಲ್ಲಿ 1907 ಶಿರಸ್ತೇದಾರರು, ಕಂದಾಯ ಇಲಾಖೆ ವಿವಿಧ ಅಧೀನ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಶಿರಸ್ತೇದಾರ್ ವೃಂದದಿಂದ ಗ್ರೇಡ್ 'ಬಿ' ತಹಶೀಲ್ದಾರ್ ವೃಂದಕ್ಕೆ ಬಡ್ತಿ ಅವಕಾಶ ಕಲ್ಪಿಸುವ ನಿಯಮಾವಳಿ ಪ್ರಕಾರ ಶಿರಸ್ತೇದಾರರಿಗೆ 1:56 ಅನುಪಾತದಲ್ಲಿ ಲಭ್ಯವಾಗುತ್ತಿರುವುದರಿಂದ ಪ್ರಸ್ತುತ ಹುದ್ದೆಯಲ್ಲಿ ಸತತವಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದಾಗ್ಯೂ ಬಡ್ತಿ ಲಭ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿರುತ್ತಾರೆ. ಕಂದಾಯ ಇಲಾಖೆ ತಾಲ್ಲುಕು ಮಟ್ಟದ ಕಚೇರಿಗಳಲ್ಲಿ ಹಾಗೂ ಉಪ ವಿಭಾಗದ ಮಟ್ಟದ ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಮತ್ತು ಉಪ ವಿಭಾಗಾಧಿಕಾರಿ ಪತ್ರಾಂಕಿತ ಹುದ್ದೆಯಲ್ಲಿ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಗಾತ್ರ ಹೊಣೆ ಅಧಿಕವಾಗಿರುತ್ತದೆ ಎಂದು, ಆದ್ದರಿಂದ ತಹಶೀಲ್ದಾರ್ ಕಾರ್ಯಾಲಯದ ಒಂದು ಶಿರಸ್ತೇದಾರರ ಹುದ್ದೆ ಹಾಗೂ ಉಪ ವಿಭಾಗಾಧಿಕಾರಿಗಳ ವ್ಯವಸ್ಥಾಪಕರ/ಶಿರಸ್ತೇದಾರರ ಹುದ್ದೆಗಳನ್ನು ಗ್ರೇಡ್ 'ಬಿ' ತಹಶೀಲ್ದಾರರ ಹುದ್ದೆಗೆ ಉನ್ನತೀಕರಿಸಲು ವಿನಂತಿಸಿರುತ್ತಾರೆ.

ಪ್ರಸ್ತುತ ವಿಷಯವು ಮೇಲೆ ಓದಲಾದ ಕ್ರ.ಸಂ.(1)ರ ಕಂದಾಯ ಇಲಾಖೆಯಲ್ಲಿ ವೃಂದ ಪುನರಾವಲೋಕನ ಸಮಿತಿಯ ಸಭೆಯ ದಿನಾಂಕ 29-10-2003ರ ಸಭೆಯ ನಡವಳಿಕೆಯಲ್ಲಿ ಪ್ರಸ್ತುತ ಹುದ್ದೆಗಳನ್ನು ಉನ್ನತೀಕರಿಸುವ ವಿಷಯವು ಕಂದಾಯ ಇಲಾಖೆಯು ಪ್ರತ್ಯೇಕವಾಗಿ ಪರಿಶೀಲಿಸಬಹುದಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಮೇಲೆ ಓದಲಾದ ಕ್ರ.ಸಂ. (3) ರಲ್ಲಿ ನಾಲ್ಕು ವಿಭಾಗದ ಪ್ರಾದೇಶಿಕ ಆಯುಕ್ತರುಗಳು ಕಂದಾಯ ಇಲಾಖೆಯ ತಾಲ್ಲೂಕು ಮಟ್ಟದ ಹಾಗೂ ಉಪ ವಿಭಾಗ ಮಟ್ಟದ ಕಾರ್ಯಾಲಯಗಳಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳು ಸರ್ಕಾರದ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ, ಭೂಮಿ, ಚುನಾವಣೆ, ಕಾನೂನು ಸುವ್ಯವಸ್ಥೆ, ನೈಸರ್ಗಿಕ ವಿಕೋಪ, ಸಾಮಾಜಿಕ ಭದ್ರತಾ ಯೋಜನೆಗಳು, ಜನನ ದಾಖಲೆ, ಶಿಷ್ಟಾಚಾರ, ನ್ಯಾಯಾಲಯ ಪ್ರಕರಣಗಳು, ಭೂಸ್ವಾಧೀನ, ಆಹಾರ, ಮುಜರಾಯಿ, ರಾಷ್ಟ್ರೀಯ ಹಬ್ಬಗಳ ಆಚರಣೆ, ಸರ್ಕಾರಿ ಆಸ್ತಿ ಸಂರಕ್ಷಣೆ ಇತ್ಯಾದಿ ಕಾರ್ಯಚಟುವಟಿಕೆಗಳನ್ನು ಒಬ್ಬರೆ ಪತ್ರಾಂಕಿತ ಅಧಿಕಾರಿಯವರು ನಿರ್ವಹಿಸುವುದು ಅಧಿಕ ಹೊರೆಯಾದ ಕಾರ್ಯಗಾತ್ರವಾಗಿರುವುದರಿಂದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ವಿಳಂಬ ಉಂಟಾಗುವುದೆಂದು ತಿಳಿಸಿರುತ್ತಾರೆ. ಅಲ್ಲದೆ, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಪ್ರವಾಸ ಮತ್ತು ಅನುಪಸ್ಥಿತಿಯಲ್ಲಿ ಈ ಎರಡೂ ಕಾರ್ಯಾಲಯಗಳಲ್ಲಿ ಕೆಲಸ ನಿರ್ವಹಿಸಲು ಪತ್ರಾಂಕಿತ

ಹುದ್ದೆ ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಕಾರ್ಯಾಲಯದ ಹಾಗೂ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಒಂದು ಶಿರಸ್ತೇದಾರ್ ಹುದ್ದೆಯನ್ನು ಗ್ರೇಡ್ 'ಬಿ' ತಹಶೀಲ್ದಾರ್ ಹುದ್ದೆಗೆ ಉನ್ನತೀಕರಿಸುವುದು ಸೂಕ್ತವೆಂದು ಶಿಫಾರಸ್ಸು ಮಾಡಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ ಕಂದಾಯ ಇಲಾಖೆಯ ತಾಲ್ಲೂಕು ಹಾಗೂ ಉಪ ವಿಭಾಗದ ಕಚೇರಿಗಳಲ್ಲಿನ ಮುಖ್ಯಸ್ಥರ ಕಾರ್ಯಭಾರ ಜವಾಬ್ದಾರಿಯನ್ನು ಕಡಿಮೆ ಮಾಡಿ ಅಧಿಕಾರ ವಿಕೇಂದ್ರೀಕರಣಗೊಳಿಸಿ 176 ತಾಲ್ಲೂಕುಗಳ ತಹಶೀಲ್ದಾರ ಕಾರ್ಯಾಲಯದಲ್ಲಿ ಒಂದು ಹುದ್ದೆಯನ್ನು ಹಾಗೂ 52 ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕರ/ಶಿರಸ್ತೇದಾರರ ಒಂದು ಹುದ್ದೆಯನ್ನು ಒಳಗೊಂಡು ಒಟ್ಟು 228 ಶಿರಸ್ತೇದಾರರುಗಳ ಹುದ್ದೆಯನ್ನು ಗ್ರೇಡ್ 'ಬಿ' ತಹಶೀಲ್ದಾರರ ಹುದ್ದೆಗೆ ಉನ್ನತೀಕರಿಸುವುದು ಸಾರ್ವಜನಿಕ/ಸರ್ಕಾರದ ಹಿತದೃಷ್ಟಿಯಿಂದ ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 209 ಎಂವಿಎಸ್ 2002 (ಭಾ-1), ಬೆಂಗಳೂರು, ದಿನಾಂಕ 3ನೇ ಜೂನ್ 2011

ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕಂದಾಯ ಇಲಾಖೆಯ ತಹಶೀಲ್ದಾರ್ ಕಾರ್ಯಾಲಯದ ಒಂದು ಶಿರಸ್ತೇದಾರ್ ಹುದ್ದೆ ಹಾಗೂ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ (ಶಿರಸ್ತೇದಾರ್) ಹುದ್ದೆ ಒಳಗೊಂಡು ಒಟ್ಟು 228 ಹುದ್ದೆಗಳನ್ನು ರೂ. 11,400-21,600 ವೇತನ ಶ್ರೇಣಿಯ ಗ್ರೇಡ್ 'ಬಿ' ತಹಶೀಲ್ದಾರ್ ಹುದ್ದೆಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಿದೆ. ಈ ದಿಕ್ಕಿನಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಹೊರಡಿಸಲಾಗುವುದು.

ಸದರಿ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಾಧ್ಯಯನ) ಟಿಪ್ಪಣಿ ಸಂಖ್ಯೆ ಸಿಆಸುಇ 37 ಆಕಅ 2010 ದಿನಾಂಕ 18-12-2010 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 34 ವೆಚ್ಚ 7/2011, ದಿನಾಂಕ 16-5-2011ರ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ರಾಮಚಂದ್ರ,
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-1).

ಪಿ.ಆರ್. 1442

ಒಳಾಡಳಿತ ಸಚಿವಾಲಯ

ವಿಷಯ : ಕೇರಳ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10 ಕಂಪನಿಗಳನ್ನು ನಿಯೋಜಿಸಿರುವ ಬಗ್ಗೆ ಘಟನೋತ್ತರ ಮಂಜೂರಾತಿ ಕುರಿತು.

ಓದಲಾಗಿದೆ : ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರ ಪತ್ರ ಸಂಖ್ಯೆ : 24/ಡಿಪ್ಲಾಯ್/ವಿ.ಚು/2010-11, ದಿನಾಂಕ 17-05-2011.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರು ತಮ್ಮ ಪ್ರಸ್ತಾವನೆಯಲ್ಲಿ ಕೇರಳ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವಿಶೇಷ ಬಂದೋಬಸ್ತ್‌ಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10 ಕಂಪನಿಗಳನ್ನು ದಿನಾಂಕ 31-03-2011/01-04-2011 ರಿಂದ 14-04-2011 ರವರೆಗೆ ನಿಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಘಟನೋತ್ತರ ಅನುಮೋದನೆ ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಕೆಳಕಂಡ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 100 ಎಸ್‌ಎಸ್‌ಟಿ 2011, ಬೆಂಗಳೂರು, ದಿನಾಂಕ 31ನೇ ಮೇ 2011

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರು ಕೇರಳ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವಿಶೇಷ ಬಂದೋಬಸ್ತ್‌ಗಾಗಿ ಸರ್ಕಾರದ ಅನುಮೋದನೆಯನ್ನು ಕಾಯ್ದಿರಿಸಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹತ್ತು (10) ಕಂಪನಿಗಳನ್ನು ನಿಯೋಜಿಸಿ ಹೊರಡಿಸಿದ್ದ ಆದೇಶ ಸಂಖ್ಯೆ ಡಿಇಪಿ/24/ ಬಿಎಇ/2010-11, ದಿನಾಂಕ 25-03-2011 ಕ್ಕೆ ಸರ್ಕಾರವು ತನ್ನ ಘಟನೋತ್ತರ ಮಂಜೂರಾತಿಯನ್ನು ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಪಿ. ಸಿದ್ದಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ.
(ಕಾನೂನು ಮತ್ತು ಸುವ್ಯವಸ್ಥೆ, ಕಾಪಿಪೋಸಾ ಮತ್ತು ಅಭಿಯೋಗಗಳು).

ಪಿ.ಆರ್. 1443

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 2011-12ನೇ ಸಾಲಿನ ಹೊಸ ಯೋಜನೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹಕ್ಕೆ ರೂ. 15.00 ಕೋಟಿಗಳ ಅನುದಾನ-ಆಡಳಿತಾತ್ಮಕ ಮಂಜೂರಾತಿ.

ಓದಲಾಗಿದೆ :
1. ಸರ್ಕಾರಿ ಆದೇಶ ಸಂಖ್ಯೆ: ವಿಯಇ 189 ವಿತ್ರಮ 2010, ದಿನಾಂಕ 19-03-2011
2. ದಿನಾಂಕ 29-04-2011 ರಂದು ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ 7ನೇ ಸಭೆಯಲ್ಲಿನ ತೀರ್ಮಾನ.
3. ಕಾರ್ಯನಿರ್ವಾಹಕ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಇವರ ಪತ್ರ ಸಂಖ್ಯೆ: ವಿ.ತಂ.ದಾ.ಸ/ಬಿಜಿಟಿ/2011-12/838, ದಿನಾಂಕ 11-05-2011.

ಪ್ರಸ್ತಾವನೆ :

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ 2011-12ನೇ ಸಾಲಿನ ಮುಂದುವರೆದ ಯೋಜನೆ/ಕಾರ್ಯಕ್ರಮಗಳಿಗೆ ಆಯವ್ಯಯ ಹಂಚಿಕೆ ಹಾಗೂ ಅನುಮೋದನೆ ನೀಡಲಾಗಿದೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ದಿನಾಂಕ 29-04-2011 ರಂದು ನಡೆದ 7ನೇ ಸಭೆಯಲ್ಲಿ ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳನ್ನು ಹಾಗೂ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (K-FIST) ಕಾರ್ಯಕ್ರಮಗಳನ್ನು 2011-12ನೇ ಸಾಲಿನಲ್ಲಿ ನಡೆಸಲು ಆಯವ್ಯಯ ಅಂದಾಜು ವೆಚ್ಚದಲ್ಲಿ ನಿಗಧಿಪಡಿಸಿರುವ ರೂ. 15.00 ಕೋಟಿಗಳಿಗೆ ಕಾರ್ಯಕ್ರಮವನ್ನು ರೂಪಿಸಿರುತ್ತದೆ.

ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಕಾರ್ಯನಿರ್ವಾಹಕ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಇವರ ಪತ್ರದಲ್ಲಿ ದಿನಾಂಕ 29-04-2011 ರಂದು ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ 7ನೇ ಸಭೆಯ ತೀರ್ಮಾನದಂತೆ ರೂ. 15.00 ಕೋಟಿಗಳ ವೆಚ್ಚದಲ್ಲಿ ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳನ್ನು ಹಾಗೂ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (K-FIST) ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆಯನ್ನು ಸಲ್ಲಿಸಿ ಆಡಳಿತಾತ್ಮಕ ಮಂಜೂರಾತಿ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಕಾರ್ಯನಿರ್ವಾಹಕ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ವಿಯಇ 90 ವಿತ್ರಮ 2011, ಬೆಂಗಳೂರು, ದಿನಾಂಕ : 25-05-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ 2011-12ನೇ ಸಾಲಿನ ಕಾರ್ಯಕ್ರಮಗಳನ್ನು ಹಾಗೂ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (K-FIST) ಕಾರ್ಯಕ್ರಮಗಳನ್ನು ರೂ. 15.00 ಕೋಟಿ (ರೂಪಾಯಿ ಹದಿನೈದು ಕೋಟಿಗಳು ಮಾತ್ರ) ವೆಚ್ಚದಲ್ಲಿ ಅನುಬಂಧ-1 ಮತ್ತು 2 ರಲ್ಲಿರುವಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ವೆಚ್ಚವನ್ನು ಲೆಕ್ಕಶೀರ್ಷಿಕೆ 3425-60-600-0-02(059) (ಯೋಜನೆ) ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಇದರಡಿ ಮತ್ತು ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸುಧಾರಣೆಗೆ ಕರ್ನಾಟಕ ನಿಧಿ (K-FIST) ವೆಚ್ಚವನ್ನು ಲೆಕ್ಕಶೀರ್ಷಿಕೆ 3425-60-600-0-03(059) (ಯೋಜನೆ) ಇದರಡಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ: ಎಫ್‌ಡಿ 4 ಬಿಪಿಇ 2011, ದಿನಾಂಕ 31-03-2011ರಲ್ಲಿ ನೀಡಿದ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ. ಭಾನುಮತಿ
ಪೀಠಾಧಿಕಾರಿಗಳು
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.

ಅನುಬಂಧ-1

ಸರ್ಕಾರಿ ಆದೇಶ ಸಂಖ್ಯೆ: ವಿಯಇ 90 ವಿತ್ರಮ 2011, ದಿನಾಂಕ 25-05-2011,
ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ 2011-12ನೇ ಸಾಲಿನ
ಮುಂದುವರೆದ ಯೋಜನಾ ಕಾರ್ಯಕ್ರಮಗಳು

ಕ್ರ. ಸಂ.	ಕ್ರಿಯಾ ಯೋಜನೆಯ ಕಾರ್ಯಕ್ರಮಗಳು	ಕಾರ್ಯಕ್ರಮ ಅನುಷ್ಠಾನಗೊಳಿಸುವ ಇಲಾಖೆ/ಅಂಗ ಸಂಸ್ಥೆಗಳ ವಿವರ	ನಿಗದಿ ಪಡಿಸಿರುವ ಅಂದಾಜು ವೆಚ್ಚ ರೂ. ಲಕ್ಷಗಳಲ್ಲಿ
1	ಕರ್ನಾಟಕ ವಿಜ್ಞಾನ ವಿದ್ಯಾಜಾಗೃತಿ (ಜಿಲ್ಲಾ ಹಂತದ ವಿಜ್ಞಾನಿ-ವಿದ್ಯಾರ್ಥಿ ನೇರ ಸಂವಾದ ಕಾರ್ಯಕ್ರಮ (KVVJ)	ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು	68.00
2	ಸೇವಾನಿರತ ಅಧ್ಯಾಪಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿ ಉನ್ನತಿ ತರಬೇತಿ ಕಾರ್ಯಕ್ರಮಗಳು	ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ	12.00
3	ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಅಧ್ಯಾಪಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರಗಳು (RC-PU)	ಪದವಿ ಪೂರ್ವ ಶಿಕ್ಷಣ ಇಲಾಖೆ	18.00
4	ಪದವಿ ಕಾಲೇಜುಗಳ ವಿಜ್ಞಾನ ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರಗಳು (FDP-UG)	State University PG Departments in collaboration with VGST.	12.00
5	ಇಂಜಿನಿಯರಿಂಗ್ ಕಾಲೇಜುಗಳ ಬೋಧಕರಿಗೆ ತರಬೇತಿ ಕಾರ್ಯಾಗಾರಗಳು (FDP-VTU)	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	50.00
6	ಯುವ ವಿಜ್ಞಾನಿಗಳಿಗೆ ಸಂಶೋಧನೆಗಾಗಿ ಮೂಲಧನ (SMYSR)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	60.00
7	ಪದವಿ ಕಾಲೇಜುಗಳಲ್ಲಿ ವಿಜ್ಞಾನದ ಸರಳ ಯೋಜನೆಗಳಿಗೆ ಸಹಾಯಾನುದಾನ (SPICE)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	20.00

8	ವಿಜ್ಞಾನ ಇಂಜಿನಿಯರಿಂಗ್ ಮತ್ತು ವೈದ್ಯಕೀಯದ ಶ್ರೇಷ್ಠ ಕೇಂದ್ರಗಳ ಸ್ಥಾಪನೆ (CESEM)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	300.00
9	ವಿಜ್ಞಾನ ಶಿಕ್ಷಣದ ಸೃಜನಶೀಲ ಕೇಂದ್ರಗಳ ಸ್ಥಾಪನೆ (CISE)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	240.00
10	ಸೃಜನಶೀಲ ವಿಜ್ಞಾನ ಬೋಧನೆಗೆ ಅಸಾಧಾರಣ ಕೊಡುಗೆ ನೀಡಿದ ವಿಜ್ಞಾನ ಅಧ್ಯಾಪಕರಿಗೆ ಮತ್ತು ವಿಜ್ಞಾನ ಸಂವಹನಕಾರರಿಗೆ ಪ್ರಶಸ್ತಿ (ASTSC)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	7.50
11	ಶ್ರೇಷ್ಠ ಸಂಶೋಧನಾ ಪ್ರಬಂಧಗಳಿಗೆ ಪ್ರಶಸ್ತಿ (ARP)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	2.50
12	ಕನ್ನಡದಲ್ಲಿ ವಿಜ್ಞಾನ ಕಾರ್ಯಕ್ರಮಗಳನ್ನು ನಿರ್ಮಿಸಿ ದೂರದರ್ಶನವಾಹಿನಿಯಲ್ಲಿ ಪ್ರಸಾರಗೊಳಿಸುವುದು. (K-SPTV)	ಮಾರ್ಕೆಟಿಂಗ್ ಕನ್ಸಲ್‌ಟೆನ್ಸಿ ಲಿಮಿಟೆಡ್	25.00
13	ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆ 2011ರ ಕುರಿತಾದ ಸಾಫ್ಟ್‌ವೇರ್‌ಗಳ ಅಭಿವೃದ್ಧಿ (SSP)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	20.00
14	ದಾರ್ಶನಿಕ ಸಮೂಹದ ವೆಬ್‌ತಾಣದ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ತ್ರೈಮಾಸಿಕ ವಾರ್ತಾಪತ್ರದ ಪ್ರಕಟಣೆ (Web Portal)	ಕಿಯೋನಿಕ್ಸ್	3.00
15	ಪ್ರೌಢಶಾಲೆಗಳಲ್ಲಿ 'ವಿಜ್ಞಾನ ಸಂಘಗಳ ಸ್ಥಾಪನೆ (SC)	ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ	39.00
16	ವಿಜ್ಞಾನ ಮೇಳಗಳ ಆಯೋಜನೆ (SM)	ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ	20.00
17	ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ-2011 (STC)	ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ	10.00
18	ಇಂಜಿನಿಯರಿಂಗ್ ವಿಷಯಗಳಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕಾರ್ಯ ಮಾದರಿಗಳ ನಿರ್ಮಾಣಕ್ಕೆ ಅನುದಾನ ನೀಡುವುದು.	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ	10.00
19	ರಾಜ್ಯದ ಆಯ್ದ ಪ್ರೌಢಶಾಲೆಗಳ ಪ್ರಯೋಗಾಲಯಗಳನ್ನು ವಿನೂತನ ವಿಜ್ಞಾನ ಮಾದರಿಗಳಿಂದ ಉನ್ನತೀಕರಣ	ಶಿಕ್ಷಣ ಇಲಾಖೆ (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ)	39.00
20	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಕಚೇರಿಯ ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಗಳು	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	44.00
		ಒಟ್ಟು	1000.00

ಅನುಬಂಧ-2

ಕ್ರ. ಸಂ.	ಕ್ರಿಯಾ ಯೋಜನೆಯ ಕಾರ್ಯಕ್ರಮಗಳು	ಕಾರ್ಯಕ್ರಮ ಅನುಷ್ಠಾನಗೊಳಿಸುವ ಇಲಾಖೆ/ಅಂಗ ಸಂಸ್ಥೆಗಳ ವಿವರ	ನಿಗದಿ ಪಡಿಸಿರುವ ಅಂದಾಜು ವೆಚ್ಚ ರೂ. ಲಕ್ಷಗಳಲ್ಲಿ
1	ಕರ್ನಾಟಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (K-FIST)	ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ	500.00
		ಒಟ್ಟು	500.00

ಕೆ. ಭಾನುಮತಿ
ಪೀಠಾಧಿಕಾರಿ
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ,
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.

ಪಿ.ಆರ್. 1445

EDUCATION SECRETARIAT

Sub : Constitution of Karnataka State Innovation Council

Read : Letter No. KJA/Innovation/6,8/2011/555, dated 28-3-2011

Preamble :

The Karnataka Jnana Aayoga has recommended the constitution of the Karnataka State Innovation Council in the State. A National level innovation council (NInC) has been constituted. The core focus of the National level innovation council is to drive the Indian Model of Innovation to provide solutions related to basic common needs for the people. The Chairman of National level innovation council has requested the Hon'ble Chief Minister of Karnataka to also have such an Innovative council in the State. This matter has been deliberated in detail and it has been decided to constitute the State Innovation Council in the State. Hence the following Order.

Government Order No. : ED 255 URC 2010, Bangalore, dated 1-6-2011

In the above circumstances, the Government are pleased to constitute Karnataka State Innovation Council in the State with the following Chairman & Members of the Council and terms of reference.

1.	Prof. H. P. Khincha, Chairman, Dept. of Electrical Engineering, Indian Institute of Science	...	Chairman
2.	Dr. Deviprasad Shetty Chairman, Narayana Hrudayalaya	...	Member
3.	Dr. Kiran Mazumdar Shaw Chairman, Managing Director, Biocon Ltd.,	...	Member
4.	Shri Janardhana Swamy Member of Parliament, Chitradurga	...	Member
5.	Prof. M. S. Valiathan National Research Professor, Manipal University	...	Member
6.	Prof. V. S. Ramamurthy Director, National Institute of Advanced Studies	...	Member
7.	Dr. Pankaj Chandra Director, Indian Institute of Management, Bangalore	...	Member
8.	Sri Dileep K. Ranjekar CEO, Azim Premji Foundation	...	Member
9.	Prof. R. S. Deshpande Director, Institute for Social and Economic Change	...	Member
10.	Prof. S. Sadagopan Director, IIIT, Bangalore	...	Member
11.	Dr. V. S. Hegde Scientific Secretary, ISRO, Bangalore	...	Member
12.	Sri M. P. Kumar Chairman, & CEO, Global Edge Software Ltd., Bangalore	...	Member
13.	Sri Ramji Raghavan Chairman, Agastya Foundation, Bangalore	...	Member
14.	Sri K. R. Sridhara Murthi Senior Expert, Office of Adviser to Prime Minister Public Information Infrastructure & Innovation, Govt. of India.	...	Member
15.	Vice-Chancellor Visvesvaraya Technological University, Belgaum	...	Member
16.	Sri Venkatesh Murthy Founder, Co-ordinator, Youth for Seva	...	Member
17.	Principal Secretary to Government Dept. of Higher Education, Govt. of Karnataka, Bangalore	...	Member
18.	Principal Secretary to Government Dept. of E-Governance, Govt. of Karnataka, Bangalore	...	Member
19.	Principal Secretary to Government Dept. of IT, BT & Science & Technology, Govt. of Karnataka, Bangalore	...	Member
20.	Prof. M. K. Sridhar Member-Secretary & Executive Director, Karnataka Knowledge Commission, Bangalore	...	Member Secretary

Terms of Reference:-

1. Support Government to Promote innovation in the State
2. Map opportunities for innovation in the State
3. Identify and reward talent in innovation and disseminate success stories
4. Organise seminars, lectures, workshops on innovation and create State innovation portal to educate.
5. Help to create innovation eco-systems
6. Evolving a State model of innovation with focus on inclusive growth
7. Facilitating linkages/networks among all the educational and knowledge institutions at all levels for promotion of innovation in the State.
8. Creating special research fund to encourage innovation outside the formal structure.
9. Formulating special schemes/steps/measures to drive innovation in rural areas
10. Initiating policy measures to encourage innovation in social sectors like agriculture, education, health, ecology, rural and urban development, water resources, renewable energy.
11. Encouraging innovation in governance; public service delivery and SMEs.
12. Undertaking any other measure which the Council feels appropriate
13. Office of the Karnataka Jnana Aayoga shall be the Administrative Office and Secretariat of the Karnataka Innovation Council.
14. The expenditure on account of Karnataka Innovation Council shall met be out of the budget of the Karnataka Jnana Aayoga.

By Order and in the name of the Governor of Karnataka

U. B. Ulavi

Under Secretary to Government

P.R. 1446 Education Department (Universities)

ಶಿಕ್ಷಣ ಸಚಿವಾಲಯ

ವಿಷಯ : 2011-12ನೇ ಸಾಲಿನ ಆರ್ಥಿಕ ವರ್ಷಕ್ಕೆ ಕರ್ನಾಟಕ ಪಠ್ಯ ಪುಸ್ತಕ ಸಂಘದ ಸಿಬ್ಬಂದಿ ವೇತನ ಭತ್ಯೆ, ಇತರೇ ವೆಚ್ಚ ಹಾಗೂ ಪಠ್ಯ ಪುಸ್ತಕಗಳ ಮುದ್ರಣಾ ವೆಚ್ಚಗಳನ್ನು ಭರಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ :

1. ಸರ್ಕಾರಿ ಆದೇಶ ಸಂಖ್ಯೆ: ಇಡಿ 85 ಯೋಯೋಕ 2011, ದಿನಾಂಕ 08-04-2011
2. ಸರ್ಕಾರಿ ಆದೇಶ ಸಂಖ್ಯೆ: ಇಡಿ 88 ಯೋಯೋಕ 2011, ದಿನಾಂಕ 18-04-2011
3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರುರವರ ಪತ್ರಸಂಖ್ಯೆ ಕಪಪುಸಂ/ಲೆಶಾ1/ಆಯವ್ಯಯ 6/2010-11/ದಿನಾಂಕ 25-04-2011.

ಪ್ರಸ್ತಾವನೆ :

4. ಮೇಲೆ 1 ರಲ್ಲಿ ಓದಲಾದ ದಿನಾಂಕ 08-04-2011ರ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ 2011-12ನೇ ಸಾಲಿಗೆ ಯೋಜನೆಯಡಿ ನಿಗದಿಯಾಗಿರುವ ರೂ. 1000.00 ಲಕ್ಷಗಳಲ್ಲಿ ಮೊದಲನೆಯ ತ್ರೈಮಾಸಿಕ ಕಂತಾಗಿ ರೂ. 250.00 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು. ಮೇಲೆ (2) ರಲ್ಲಿ ಓದಲಾದ ದಿನಾಂಕ 18-04-2011ರ ಸರ್ಕಾರಿ ಆದೇಶದಲ್ಲಿ 2011-12ನೇ ಸಾಲಿಗೆ ಯೋಜನೇತರದಡಿ ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ ಒದಗಿಸಿರುವ ರೂ. 4000.00 ಲಕ್ಷಗಳಲ್ಲಿ ಮೊದಲನೆಯ ಕಂತಾಗಿ 1000.00 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಮೇಲೆ (3) ರಲ್ಲಿ ಓದಲಾದ ತಮ್ಮ ದಿನಾಂಕ 25-04-2011ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಪಠ್ಯಪುಸ್ತಕ ಸಂಘ ರವರು 2011-12ನೇ ಸಾಲಿನ ಪಠ್ಯಪುಸ್ತಕ ಮುದ್ರಣಕ್ಕೆ ಸಂಬಂಧಿಸಿದಂತೆ ಮುದ್ರಕರುಗಳಿಂದ ಪಠ್ಯ ಪುಸ್ತಕಗಳ ಮುದ್ರಣ ಬಾಬ್ತು ಬಿಲ್ಲುಗಳು ಬರಲಾರಂಭಿಸಿದ್ದು ಅವುಗಳನ್ನು ತ್ವರಿತವಾಗಿ ಪಾವತಿಸಬೇಕಾಗಿರುವುದರಿಂದ 2011-12ನೇ ಸಾಲಿಗೆ ಯೋಜನೆ ಮತ್ತು ಯೋಜನೇತರದಡಿ ನಿಗದಿಯಾಗಿರುವ ಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ಕೂಡಲೇ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ. ವ್ಯವಸ್ಥಾಪಕ ನಿರ್ದೇಶಕರ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಇಡಿ 88 ಯೋಯೋಕ 2011, ಬೆಂಗಳೂರು, ದಿನಾಂಕ : 19-05-2011

[ಇಡಿ 35 ಸ್ಕೀಮರ (ಯುನಿಕ್) 2011, ದಿನಾಂಕ 19-05-2011]

5. 2011-12ನೇ ಸಾಲಿನಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸಂಘ, ಬೆಂಗಳೂರು ಇವರ ಸಿಬ್ಬಂದಿ ವೇತನ ಇತರೇ ಭತ್ಯೆ ಹಾಗೂ ಪಠ್ಯ ಪುಸ್ತಕಗಳ ಮುದ್ರಣ ವೆಚ್ಚವಾಗಿ ಎರಡನೇ ಕಂತಾಗಿ ಆಯವ್ಯಯ ಲೆಕ್ಕಶೀರ್ಷಿಕೆ 2058-00-103-0-09-101[ಯೋಜನೆ] ಅಡಿ 750.00 ಲಕ್ಷ ರೂ.ಗಳು [ಏಳು ನೂರಾ ಐವತ್ತು ಲಕ್ಷ ರೂಪಾಯಿಗಳು] ಮತ್ತು 2058-00-103-0-09-101[ಯೋಜನೇತರ] ಅಡಿ 3000.00 ಲಕ್ಷ ರೂ.ಗಳು [ಮೂರು ಸಾವಿರ ಲಕ್ಷ ರೂಪಾಯಿಗಳು ಮಾತ್ರ] ಹೀಗೆ ಒಟ್ಟು 3750.00 ಲಕ್ಷ ರೂ.ಗಳು[ಮೂರು ಸಾವಿರದ ಏಳು ನೂರಾ ಐವತ್ತು ಲಕ್ಷ ರೂಪಾಯಿಗಳು ಮಾತ್ರ] ಗಳನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯ ಪುಸ್ತಕ ಸಂಘ, ಬೆಂಗಳೂರು ಇವರಿಗೆ ಬಿಡುಗಡೆ ಮಾಡಿದೆ.

6. ಸದರಿ ಮೊತ್ತವನ್ನು ಪಾವತಿಸುವ ಸಲುವಾಗಿ ಖಜಾನೆಯಲ್ಲಿ ಅಪ್ ಲೋಡ್ ಮಾಡಲು ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿದೆ ಮತ್ತು ಸದರಿ ಮೊತ್ತವನ್ನು ರಾಜ್ಯ ಹುಜೂರ್ ಖಜಾನೆಯಿಂದ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಪಠ್ಯ ಪುಸ್ತಕ ಸಂಘ, ಬೆಂಗಳೂರು ಇವರು ಸೆಳೆಯಲು ಅನುಕೂಲವಾಗುವಂತೆ ಅವರು ಸಲ್ಲಿಸುವ ಬಿಲ್ಲುಗಳಿಗೆ ಮೇಲು ಸಹಿ ಮಾಡುವ ಅಧಿಕಾರವನ್ನು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಲಾಗಿದೆ. ಇದರ ಮೇಲು ಸಹಿಯಾದ

ನಂತರ ಈ ಮೊತ್ತವನ್ನು ರಾಜ್ಯ ಹುಜೂರು ಖಜಾನೆಯಿಂದ ಸೆಳೆಯಬಹುದು. ಸರ್ಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಪಠ್ಯ ಪುಸ್ತಕ ಸಂಘ [ರಿ] ಬೆಂಗಳೂರು, ಇವರು ಸೂಕ್ತ ಲೆಕ್ಕಪತ್ರಗಳನ್ನು ಇಡತಕ್ಕದ್ದು.

7. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 2011-12ನೇ ಸಾಲಿಗೆ ನಿಗದಿ ಪಡಿಸಿರುವ ಒಟ್ಟಾರೆ ಆಯವ್ಯಯದಲ್ಲಿ ಲೇಖಾನುದಾನವಾಗಿ ಬಿಡುಗಡೆಯಾಗಿರುವ ಮೊತ್ತದ ಮಿತಿಯನ್ನು ಕಾಯ್ದುಕೊಳ್ಳತಕ್ಕದ್ದು.

8. ಸದರಿ ಆದೇಶವನ್ನು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿ ಸಂಖ್ಯೆ: ಆಇ 421 ವೆಚ್ಚ 8/2011, ದಿನಾಂಕ 18-05-2011ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಐ. ಎಫ್. ಮಾಗಿ
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ
ಶಿಕ್ಷಣ ಇಲಾಖೆ (ಯೋಜನೆ)

ಪಿ.ಆರ್. 1447

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಪುನರ್ ರಚನೆ ಮಾಡಲು ಸಂಬಂಧ ಉನ್ನತಾಧಿಕಾರ ಸಮಿತಿಯ ರಚನೆ.

ಓದಲಾಗಿದೆ : ಪತ್ರ ಸಂಖ್ಯೆ: ಆಪಸಂ/ಸಿಬ್ಬಂದಿ-1(ಅ)/ವಿವ/ಪಇಪು/10-11 (ಭಾಗ-2), ದಿನಾಂಕ 17-03-2011.

ಪ್ರಸ್ತಾವನೆ :

2011-12ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪುನರ್‌ರಚನೆ ಮಾಡುವ ವ್ಯವಸ್ಥೆ ಸಂಬಂಧ ಸಿದ್ಧವಾಗಿರುವ ವರದಿಯನ್ನು ಅನುಷ್ಠಾನಗೊಳಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿ, ಸದರಿ ಸಮಿತಿಯ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (1)ರ ಪತ್ರದಲ್ಲಿ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಪುನರ್ ರಚನೆ ಮಾಡುವ ಸಂಬಂಧ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪುನರ್ ರಚನೆ ಮಾಡುವ ಸಂಬಂಧ ಸಿದ್ಧವಾಗಿರುವ ವರದಿಯನ್ನು ಪರಿಶೀಲಿಸಿ ಸಲಹೆ-ಸೂಚನೆಗಳನ್ನು ನೀಡಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಒಂದನ್ನು ರಚಿಸಲು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ : ಪಸಂಮೀ 56 ಪಸಸೇ 2011, ಬೆಂಗಳೂರು, ದಿನಾಂಕ : 28-05-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಪುನರ್ ರಚನೆ ಮಾಡುವ ಸಂಬಂಧ ಸಿದ್ಧವಾಗಿರುವ ವರದಿಯನ್ನು ಪರಿಶೀಲಿಸಿ ಸಲಹೆ-ಸೂಚನೆಗಳನ್ನು ನೀಡಲು ಅನುವಾಗುವಂತೆ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಒಂದನ್ನು ರಚಿಸಲಾಗಿದೆ.

1	ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ, ಬೆಂಗಳೂರು.	ಅಧ್ಯಕ್ಷರು
2	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಬೆಂಗಳೂರು	ಸದಸ್ಯರು
3	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಬೆಂಗಳೂರು	ಸದಸ್ಯರು
4	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಬೆಂಗಳೂರು	ಸದಸ್ಯರು
5	ಸರ್ಕಾರದ ಕಾರ್ಯದರ್ಶಿಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ಬೆಂಗಳೂರು	ಸದಸ್ಯರು
6	ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೆಂಗಳೂರು	ಸದಸ್ಯರು
7	ಸರ್ಕಾರದ ಕಾರ್ಯದರ್ಶಿಗಳು, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಬೆಂಗಳೂರು	ಸದಸ್ಯರು
8	ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು	ಸದಸ್ಯರು
9	ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು	ಸದಸ್ಯರು
10	ಸರ್ಕಾರದ ಜಂಟಿ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಬೆಂಗಳೂರು	ಸದಸ್ಯ ಕಾರ್ಯದರ್ಶಿ/ ಸಂಚಾಲಕರು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ. ಕೆ. ಶ್ರೀನಿವಾಸಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
(ಪಶುಸಂಗೋಪನೆ)

ಪಿ.ಆರ್. 1448

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

ವಿಷಯ: ಶ್ರೀ ಕೆ.ಆರ್. ಚಾಮಯ್ಯ, ಏಕಸದಸ್ಯ ಸಮಿತಿಯನ್ನು ದಿನಾಂಕ: 01–04–2011 ರಿಂದ 31–07–2011ರವರೆಗೆ ಮುಂದುವರೆಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 38 ಆಡಳಿತ 2004, ದಿನಾಂಕ: 21–07–2005.

2) ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 65 ಆಡಳಿತ 2011, ದಿನಾಂಕ: 19–03–2011.

3) ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 150 ವೆಚ್ಚ–10/2011, ದಿನಾಂಕ: 26–04–2011.

ಪ್ರಸ್ತಾವನೆ:

ಮೇಲೆ ಓದಲಾದ (1)ರಲ್ಲಿನ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಕಾನೂನು ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿವೃತ್ತಿ ಉಪಾಧ್ಯಕ್ಷರು ಆದ ಶ್ರೀ ಕೆ.ಆರ್. ಚಾಮಯ್ಯರವರ ನೇತೃತ್ವದಲ್ಲಿ ಸಿಬ್ಬಂದಿ ಸಮೇತ ಏಕಸದಸ್ಯ ಸಮಿತಿಯನ್ನು ರಚಿಸಲಾಯಿತು. ಏಕಸದಸ್ಯ ಸಮಿತಿಯ ಅಧ್ಯಕ್ಷರು ಕಾರ್ಯವರದಿ ಮಾಡಿಕೊಂಡ ನಂತರದಿಂದ ಒಂದು ವರ್ಷದ ಮಟ್ಟಿಗೆ ಕಾಲಾವಧಿಯನ್ನು ನಿಗದಿಪಡಿಸಲಾಗಿತ್ತು. ಬೆಂಗಳೂರಿನ ವಿಶ್ವೇಶ್ವರಯ್ಯ ಮುಖ್ಯ ಗೋಪುರದ 11ನೇ ಮಹಡಿಯಲ್ಲಿ ಸದರಿ ಏಕಸದಸ್ಯ ಸಮಿತಿಗೆ ಸ್ಥಳಾವಕಾಶ ಕಲ್ಪಿಸಿದ ನಂತರ ಶ್ರೀ ಕೆ.ಆರ್. ಚಾಮಯ್ಯರವರು ದಿನಾಂಕ: 07–12–2005ರಂದು ಈ ಸಮಿತಿಯ ಕೆಲಸಕಾರ್ಯಗಳ ನಿರ್ವಹಣೆಗೆ ವರದಿ ಮಾಡಿಕೊಂಡಿರುತ್ತಾರೆ.

ಮೇಲೆ ಓದಲಾದ (2)ರಲ್ಲಿನ ಸರ್ಕಾರಿ ಆದೇಶದಲ್ಲಿ ಏಕಸದಸ್ಯ ಸಮಿತಿಯ ಅವಧಿಯನ್ನು ದಿನಾಂಕ: 01–04–2011 ರಿಂದ ದಿನಾಂಕ: 31–04–2011ರವರೆಗೆ ಮುಂದುವರೆಸಲು ಆರ್ಥಿಕ ಇಲಾಖೆಯ ಘಟನೋತ್ತರ ಸಹಮತಿಯನ್ನು ಕಾಯ್ದಿರಿಸಿ, ಆದೇಶ ಹೊರಡಿಸಲಾಗಿದೆ.

ಮೇಲೆ ಓದಲಾದ (3)ರಲ್ಲಿನ ಸರ್ಕಾರಿ ಆದೇಶದಲ್ಲಿ ಏಕಸದಸ್ಯ ಸಮಿತಿಯ ಕಾರ್ಯಾವಧಿಯನ್ನು ದಿನಾಂಕ: 01–04–2011 ರಿಂದ 31–07–2011ರವರೆಗೆ ಮುಂದುವರೆಸುವ ಆಡಳಿತ ಇಲಾಖೆಯ ಕ್ರಮಕ್ಕೆ ಆರ್ಥಿಕ ಇಲಾಖೆಯ ಘಟನೋತ್ತರ ಸಹಮತಿ ನೀಡಿದೆ.

ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 65 ಆಡಳಿತ 2011 ಬೆಂಗಳೂರು ದಿನಾಂಕ: 26–05–2011

ಶ್ರೀ ಕೆ.ಆರ್. ಚಾಮಯ್ಯ ಏಕಸದಸ್ಯ ಸಮಿತಿಯ ಕಾರ್ಯಾವಧಿಯನ್ನು ದಿನಾಂಕ: 01–04–2011 ರಿಂದ 31–07–2011ರವರೆಗೆ ಮುಂದುವರೆಕೆಗೆ ಆರ್ಥಿಕ ಇಲಾಖೆಯ ಘಟನೋತ್ತರ ಸಹಮತಿ ದೊರೆತಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಕೆ. ಬೋರೇಗೌಡ

ಸರ್ಕಾರದ ಕಾರ್ಯದರ್ಶಿ

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ

ಪಿ.ಆರ್. ನಂ. 1449

ಇಂಧನ ಸಚಿವಾಲಯ

ವಿಷಯ: ಮೆ: ಸರೋವರ ಎನರ್ಜಿ ಪ್ರೈವೇಟ್ ಲಿಮಿಟೆಡ್ ಇವರ 925 ಕಿಲೋ ವ್ಯಾಟ್ ಸಾಮರ್ಥ್ಯದ ಅಗ್ರಹಾರ ಕಿರು ಜಲ ವಿದ್ಯುತ್ ಯೋಜನೆ – 1ನ್ನು 708 ಕಿಲೋ ವ್ಯಾಟ್ ಸಾಮರ್ಥ್ಯಕ್ಕೆ ಕಡಿಮೆಗೊಳಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರಿ ಆದೇಶ ಸಂಖ್ಯೆ: ಇಎನ್ 378 ಎನ್‌ಸಿಇ 2004 ದಿನಾಂಕ: 21–12–2004.

2) ಸರ್ಕಾರಿ ಆದೇಶ ಸಂಖ್ಯೆ: ಇಎನ್ 220 ಎನ್‌ಸಿಇ 2006 ದಿನಾಂಕ: 23–06–2006.

3) ಸರ್ಕಾರಿ ಆದೇಶ ಸಂಖ್ಯೆ: ಇಎನ್ 181 ಎನ್‌ಸಿಇ 2007 ದಿನಾಂಕ: 16–05–2007.

4) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/06/ ಎಸ್‌ಹೆಚ್/187/2011/1428 ದಿನಾಂಕ: 18/20–05–2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ: (1) ರ ಆದೇಶದಲ್ಲಿ ಮೆ: ವೆನಿಕಾ ಗ್ರೀನ್ ಪವರ್ ಪ್ರೈವೇಟ್ ಲಿಮಿಟೆಡ್ ಇವರಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಗ್ರಾಮದ ಬಳಿ NRBC Distributory ಸಂಖ್ಯೆ: 18ಕ್ಕೆ ಅಡ್ಡಲಾಗಿ 1.3 ಮೆಗಾವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ: (2) ರ ಆದೇಶದಲ್ಲಿ ಮೆ: ವೆನಿಕಾ ಗ್ರೀನ್ ಪವರ್ ಪ್ರೈವೇಟ್ ಲಿಮಿಟೆಡ್ ಇವರಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಗ್ರಾಮದ ಬಳಿ NRBC Distributory ಸಂಖ್ಯೆ: 18ಕ್ಕೆ ಅಡ್ಡಲಾಗಿ ಹಂಚಿಕೆ ಮಾಡಿರುವ 1.3 ಸಾಮರ್ಥ್ಯವನ್ನು 1.475 ಸಾಮರ್ಥ್ಯಕ್ಕೆ ಹೆಚ್ಚಿಸಿ ಅನುಷ್ಠಾನ ಮಾಡಲು ಅನುಮತಿ ನೀಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ: (3) ರ ಆದೇಶದಲ್ಲಿ ಮೆ: ವೆನಿಕಾ ಗ್ರೀನ್ ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರನ್ನು ಮೆ: ಸರೋವರ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂದು ಬದಲಾವಣೆ ಮಾಡಿ 1.475 ಮೆಗಾ ವ್ಯಾಟ್ ಸಾಮರ್ಥ್ಯದ ಅಗ್ರಹಾರ ಕಿರು ಜಲ ವಿದ್ಯುತ್ ಯೋಜನೆಯನ್ನು Chainage 4.5 KM to 6.5 KM (925 KW) ಮತ್ತು Chainage 11.5 KM to 13.5 Km (550 KW) ಎಂದು ಎರಡು ಹಂತದಲ್ಲಿ ಅನುಷ್ಠಾನ ಮಾಡಲು ಅನುಮತಿ ನೀಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರು ಅಭಿವೃದ್ಧಿದಾರರ ಕೋರಿಕೆಯ ಮೇರೆಗೆ ಯೋಜನೆಯ ಸ್ಥಳದಲ್ಲಿ 925 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಉತ್ಪಾದಿಸಲು ಬೇಕಾಗುವ ನೀರಿನ ಎತ್ತರವು ಲಭ್ಯವಿಲ್ಲದಿರುವುದರಿಂದ ಸಾಮರ್ಥ್ಯವನ್ನು 708 ಕಿಲೋ ವ್ಯಾಟ್‌ಗೆ ಸೀಮಿತಗೊಳಿಸಿ ಆದೇಶ ಹೊರಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ:–

ಸರ್ಕಾರದ ಆದೇಶ ಸಂಖ್ಯೆ: ಇಎನ್ 235 ಎನ್‌ಸಿಇ 2011 ಬೆಂಗಳೂರು ದಿನಾಂಕ: 31–05–2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಸರ್ಕಾರಿ ಆದೇಶ ಸಂಖ್ಯೆ: ಡಿಇ 137 ಎನ್‌ಸಿಇ 2002 ದಿನಾಂಕ: 22–06–2002 ರಲ್ಲಿ ಮೆ: ಸರೋವರ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಗ್ರಾಮದ ಬಳಿ NRBC Distributory ಸಂಖ್ಯೆ: 18ಕ್ಕೆ Chainage 4.5 KM to 6.5 KMನಲ್ಲಿ ಅನುಮತಿಸಲಾದ 925 KW ಸಾಮರ್ಥ್ಯವನ್ನು 708 ಕಿಲೋವ್ಯಾಟ್ ಸಾಮರ್ಥ್ಯ ಕಡಿಮೆಗೊಳಿಸಿ ಅನುಷ್ಠಾನ ಮಾಡಲು ಅನುಮತಿ ನೀಡಲಾಗಿದೆ.

ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

ಮೇಲೆ ಓದಲಾದ (1)ರ ಹಂಚಿಕೆ ಆದೇಶದ ಇತರ ನಿಬಂಧನೆಗಳು ಯಥಾವತ್ತಾಗಿ ಮುಂದುವರೆಯುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸುರೇಶ್ ಬಿ. ಕೃಷ್ಣಪ್ಪನವರ್

ಪಿ.ಆರ್. ನಂ. 1450 ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 21 ಸೇಸವಿ 2011 ಬೆಂಗಳೂರು, ದಿನಾಂಕ: 31–05–2011.

ವಿಷಯ: ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ನೌಕರರ ವೇತನದಿಂದ ಸಂಘದ 2011ನೇ ವರ್ಷದ ಸದಸ್ಯತ್ವ ಶುಲ್ಕವನ್ನು ಕಟಾವುಗೊಳಿಸಿ ಸಂಘಕ್ಕೆ ಸಂದಾಯ ಮಾಡುವ ಬಗ್ಗೆ.

ಓದಲಾಗಿದೆ: 1) ಸುತ್ತೋಲೆ ಸಂಖ್ಯೆ: ಸಿಆಸುಇ 16 ಸೇಸವಿ 1993 ದಿನಾಂಕ: 24–12–1993

2) ಸುತ್ತೋಲೆ ಸಂಖ್ಯೆ: ಸಿಆಸುಇ 19 ಸೇಸವಿ 2005 ದಿನಾಂಕ: 16–11–2005.

3) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪತ್ರ ಸಂಖ್ಯೆ: ಜಿಇಎ 241/10–11 ದಿನಾಂಕ: 07–04–2011.

ದಿನಾಂಕ: 24–12–93ರ ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕವಾದ ರೂ. 6–00 (ಆರು ರೂಪಾಯಿಗಳು ಮಾತ್ರ)ಗಳನ್ನು ನೀಡಬಯಸುವ ರಾಜ್ಯ ಸರ್ಕಾರಿ ನೌಕರರಿಂದ ಪ್ರತಿ ವರ್ಷ ಅಕ್ಟೋಬರ್ ಅಥವಾ ನವೆಂಬರ್ ತಿಂಗಳುಗಳ ಸಂಬಳದಿಂದ, ಸದರಿ ಆದೇಶದಲ್ಲಿರುವ ಷರತ್ತುಗಳಿಗನುಸಾರವಾಗಿ ಕಡಿತಗೊಳಿಸಿ ಚೆಕ್ ಅಥವಾ ಡಿ.ಡಿ. ಮೂಲಕ ಸಂಘಕ್ಕೆ ಸಂದಾಯಗೊಳಿಸಲು ಸೂಚನೆ ನೀಡಲಾಗಿತ್ತು.

ದಿನಾಂಕ: 16–11–2005ರ ಉಲ್ಲೇಖಿತ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕವಾದ ರೂ. 20–00 (ಇಪ್ಪತ್ತು ರೂಪಾಯಿಗಳು ಮಾತ್ರ)ಗಳನ್ನು ನೀಡಬಯಸುವ ರಾಜ್ಯ ಸರ್ಕಾರಿ ನೌಕರರಿಂದ 2005–06ನೇ ಸಾಲಿಗೆ ಫೆಬ್ರವರಿ/ಮಾರ್ಚ್ ತಿಂಗಳ ಸಂಬಳದಿಂದಲೂ ಮತ್ತು ಮುಂಬರುವ ವರ್ಷಗಳಲ್ಲಿ ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳ ಸಂಬಳದಿಂದ ಕಡಿತ ಮಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸಂದಾಯ ಮಾಡಬಹುದೆಂದು ರಾಜ್ಯದ ಎಲ್ಲಾ ಖಜಾನೆ ಅಧಿಕಾರಿಗಳು ಮತ್ತು ವೇತನ ಬಟವಾಡೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿತ್ತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2011ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕವಾದ ರೂ. 20–00 (ಇಪ್ಪತ್ತು ರೂಪಾಯಿಗಳು ಮಾತ್ರ)ಗಳನ್ನು ನೀಡಬಯಸುವ ಸಚಿವಾಲಯ ನೌಕರರಿಂದ ಜೂನ್ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಾತೆಗೆ ಜಮಾ ಮಾಡತಕ್ಕದ್ದು. ಈ ಸದಸ್ಯತ್ವ ಶುಲ್ಕವನ್ನು ನೀಡಲು ಯಾವುದೇ ಸದಸ್ಯರು ಒಪ್ಪದಿದ್ದಲ್ಲಿ ಅವರು ತಮ್ಮ ವೇತನದಿಂದ ಸದಸ್ಯತ್ವ ಶುಲ್ಕವನ್ನು ಕಡಿತಗೊಳಿಸಲು ತಮ್ಮ ಅಸಮ್ಮತಿಯನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಲೆಕ್ಕಪತ್ರ–1) ಅವರಿಗೆ ದಿನಾಂಕ: 15–06–2011ರೊಳಗೆ ಲಿಖಿತದಲ್ಲಿ ತಿಳಿಸಬಹುದಾಗಿದೆ.

ಸದಸ್ಯತ್ವ ಶುಲ್ಕವನ್ನು ಕಡಿತಗೊಳಿಸಿ ಸಂಘಕ್ಕೆ ಪಾವತಿ ಮಾಡಲು ದಿನಾಂಕ: 24–12–1993ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಿದ ವಿಧಾನವನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ದೇವರಾಜು

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. ನಂ. 1451 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾನಿಯಮಗಳು–1)

HEALTH AND FAMILY WELFARE SECRETARIAT

Sub: Awarding Contract for conduct of Baseline Survey of Thayi Bhagya Yojane in Karnataka-reg.

Read: 1. E-mail of the World Bank dated: 23-02-2011.

2. Proceedings of the 7th Meeting of the Project Governing Board held on 26-03-2011.

PREAMBLE:

Karnataka is experiencing shortage of specialists particularly in the field of Obstetrics, Anaesthesia and Paediatrics. At the same time the private medical sector has a strong presence in Karnataka offering the above services. To tap this resource, as a Public Private Partnership, it is proposed to recognize some of the private hospitals in 6 'C' category (Bidar, Gulbarga, Raichur, Koppal, Bijapur, Bagalkote) and Chamarajanagar Districts, which has poor MMR and IMR parameters.

Main objectives:-

- To increase the skilled birth attendance.
- To increase the institutional delivery rate
- To buffer against the high cost of emergency obstetric care.

An Expression of Interest (EoI) was invited for conducting the Baseline Survey of Thayi Bhagya Yojane. The same was published in Kannada Prabha and Deccan Herald newspapers on 19-07-2010. In response to this, 25 applications were received from various firms. A Committee evaluated the EoIs received. The method of selection followed is QCBS method as per World Bank Procedure. The Request for Proposals (RFPs) was issued to 6 shortlisted firms. 5 RFPs were received and these RFPs were evaluated. The Technical and Financial scorings were evaluated. M/s AC Nielsen ORG MARG Pvt. Ltd (The Nielsen Company), Bangalore, has quoted Rs. 1,16,76,130+applicable service tax. The World Bank has also conveyed its 'no objection' vide e-mail read at (1) above.

The Project Governing Board approved to award the contract to M/s AC Nielsen ORG MARG Pvt. Ltd (The Nielsen Company), Bangalore to carry out for Baseline Survey of Thayi Bhagya Yojane in its proceedings read at (2) above.

Hence, the following order.

Govt. Order No.: HFW/KHSDRP/PPP/Thayi Bhagya/03/2009-10, Bangalore, Dated: 20-05-2011

Under the circumstances mentioned in the preamble, Government are pleased to accord approval to award the contract to M/s AC Nielsen ORG MARG Pvt. Ltd (The Nielsen Company), Bangalore to carry out Baseline Survey of Thayi Bhagya Yojane for a total negotiated cost of Rs. 1,16,76,130 (Rupees one crore sixteen lakhs seventy six thousand one hundred thirty only)+service tax as applicable.

The consultancy firm shall enter into an Agreement with the Project accordingly. The ToRs shall form part of the Agreement.

By Order and in the name of the Governor of Karnataka
M. SHASHIDHAR
Deputy Secretary to Government
KHSDRP, Health and Family Welfare Department.

PR No. 1452

ಯುವಜನ ಸೇವಾ ಸಚಿವಾಲಯ

ವಿಷಯ: ಆಟದ ಮೈದಾನಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ Karnataka State Playing Fields Association ನಿಯಮಗಳನ್ನು ರಚಿಸುವ ಬಗ್ಗೆ.

ಓದಲಾಗಿದೆ: 1) ದಿನಾಂಕ: 27-01-2011ರ ಯುಸೇಇ 109 ಯುಸೇಕ್ರೀ 2010ನೇ ಸಂಖ್ಯೆಯ ಸರ್ಕಾರದ ಆದೇಶ.
2) ದಿನಾಂಕ: 26-02-2011ರ ಯುಸೇಇ 109 ಯುಸೇಕ್ರೀ 2010ನೇ ಸಂಖ್ಯೆಯ ತಿದ್ದುಪಡಿ.

ಪ್ರಸ್ತಾವನೆ:

ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಆಟದ ಮೈದಾನಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಮೂಲಕ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೊಡನೆ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಮೇಲೆ ಓದಲಾದ ದಿನಾಂಕ: 27-01-2011ರ ಸರ್ಕಾರದ ಆದೇಶದ ಮೂಲಕ Karnataka State Playing Fields Association ಎಂಬ ಸಂಸ್ಥೆಯನ್ನು ಪ್ರಾರಂಭಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿರುತ್ತದೆ. ಈ ಸಂಸ್ಥೆಯ ನಿರ್ವಹಣೆಗಾಗಿ ನಿಯಮಗಳನ್ನು ರಚಿಸುವ ಅವಶ್ಯಕತೆಯನ್ನು ಸರ್ಕಾರವು ಪರಿಗಣಿಸಿದೆ ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಯುಸೇಇ 109 ಯುಸೇಕ್ರೀ 2010 ಬೆಂಗಳೂರು ದಿನಾಂಕ: 26-05-2011

ದಿನಾಂಕ: 27-01-2011ರ ಆದೇಶದ ಮೂಲಕ ಪ್ರಾರಂಭಿಸಲಾದ Karnataka State Playing Fields Association ಎಂಬ ಸಂಸ್ಥೆಯ ನಿರ್ವಹಣೆಗಾಗಿ Karnataka State Playing Fields Association Rules 2011 ಎಂಬ ನಿಯಮಗಳನ್ನು ಈ ಆದೇಶದ ಅನುಬಂಧದ ಪ್ರಕಾರ, ರಚಿಸಲು ಸರ್ಕಾರವು ಈ ಮೂಲಕ ಆದೇಶಿಸಿದೆ.

ದಿನಾಂಕ: 26-07-2010 ಸಂವ್ಯಶಾಇ 132 ಆಶಾರ 2010ನೇ ಸಂಖ್ಯೆಯ ಟಿಪ್ಪಣಿಯ ಮೂಲಕ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು Memorandum of Association ಮತ್ತು The Karnataka State Playing Fields Association Rulesಗಳನ್ನು ಪರಿಶೋಧಿಸಿಕೊಟ್ಟಿರುವ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸಿ. ಶ್ರೀನಿವಾಸ್
ಸರ್ಕಾರದ ಅಧೀನ ಕಾರ್ಯದರ್ಶಿ
ಯುವಜನ ಸೇವಾ ಇಲಾಖೆ

ANNEXURE TO THE GOVERNMENT ORDER NUMBER: USEI 109 YUSEKRI 2010 DATED: 27-01-2010

RULES OF THE KARNATAKA STATE PLAYING FIELDS ASSOCIATION, BANGALORE

KARNATAKA STATE PLAYING FIELDS ASSOCIATION:- Here in after referred to as the society shall be governed by its Memorandum of Association and these Rules and Regulations.

1. **TITLE:**- These Rules may be called "The Karnataka State Playing Fields Association rules, 2011".

2. **APPLICATION OF ACTS:-** All the provisions of the Karnataka societies Registration Act, 1960 (XVI of 1960) (Karnataka Societies Registration Act, 1960) as in force in the State of Karnataka shall apply to this Society.

3. **DEFINITIONS:-** In these Rules unless there be something in the subject of context inconsistent therewith:
   1. "Chairperson" means the Chairperson of the Society.
   2. "Chief Executive Officer" means Chief Executive Officer of the Society
   3. "FUND" means fund of the Society.
   4. "Member Secretary" means Member Secretary of the Society.
   5. "Office Bearer" includes the chairperson, the Vice Chairperson, Chief Executive Officer, and Member Secretary.
   6. The "Member" means the person, having been admitted to membership according to the Rules and Regulations of the society.
   7. The Society means "Karnataka State Playing Fields Association".
   8. "Vice Chairperson" means the Vice Chairperson of the Society.
   9. Words importing the Singular number include the plural number and Vice Versa.
   10. Words importing the masculine gender also include the feminine gender.

4. **MEMBERSHIP:**
   1. The Society shall have the following members:-
      a) Minister of Textiles, Youth Services and Sports-Ex-officio chairperson.
      b) Secretary to Government of Karnataka, Dept of Youth Services Ex-Officio Vice Chairperson.
      c) Director of Youth Services and Sports-Ex-officio Member and Chief Executive Officer (CEO)
      d) Director General, Sports Authority of Karnataka-Ex-officio Member.
      e) Financial Advisor, Accounts Officer, Dept. of Youth Services and Sports-Ex-officio Member.
      f) Director of Youth Services and Sports-Ex-officio Member and member secretary.
      g) Eleven representatives from State Government-Ex-officio Members.
      h) President, Karnataka Olympic Association-Ex-officio Member.
      i) Secretary, Karnataka State Amature Athletic Association-Ex-officio Member.
      j) Seven eminent persons to be nominated by Chiarperson Nominated Members.
      k) Six Sports Administers-Eminent Sports Persons to be nominated by the Chairperson-Members.

II. The Society Shall consist of not less than Nine Members. The duration of membership for a nominated member is three years from date of his nomination unless re-nominated at the end of the period.

III. No membership fees shall be charged from the members.

IV. Any nominated member may resign from his or her membership of the Society by giving Seven days notice in writing of his or her intention to do so, addressed to the chairperson of the Society.

V. The Society will maintain at its Registered Office a register of its members and shall enter therein, within 15 days, after admission of members of association of his/her membership with the following.
   1. Name and addressed of the Members.
   2. Date on which the member was admitted.
   3. The date on which a member was ceased to be a member.

VI. A Member shall cease to be the member of the Society.
   i. If he resigns from the membership by giving notice in writing to the Society.
   ii. If he/she is expelled from the membership of the society under the Rules and Regulation of the Society.

4. **EXPULSION:** The Governing body of the Society may expel any member from the society on the following grounds:
   i. If the member works against the aims and objects of the society;
   And
   iii. If the member fails to attend three meetings of general body continuously without intimation.

A show cause notice with two weeks time to give reply will be served before any explusion or termination against any member of the society is intiated.

5. **APPEAL:** All the appeals in case of expulsion of any member shall be referred to the Governing Body of the society. The decision of the Governing body shall be final. The reason for rejection shall be communicated to the member concerned.

6. **RIGHTS AND PRIVILEGES OF THE MEMBER:** Every member shall have the right to participate in the General body meetings and shall be entitled to inspect the records of the society with prior approval of the Governing Body. Besides this, he/she shall have the right to vote in the meetings of the society. Every member shall be entitled to participate in the meetings, functions and get together.

7. **POWERS OF THE GOVERNING BODY:**
   a. The Chairperson of the Governing Body may co-opt or invite from time to time. Additional members from the society as may be necessary, for the purpose of a meeting provided that the total numbers of members so co-opted or invited shall not exceed five.

b. The Governing Body shall generally pursue and carry out the objects of the society as set forth in the Memorandum of its association and in doing so, shall follow and implement the policy directions and guidelines laid down by the Government of Karnataka.

c. The Governing Body shall exercise all administrative and financial powers of the society, including those vested in or conferred on it by or under any statute subject nevertheless in respect of expenditure of such limitation in the Government of Karnataka may, from time to time impose.

d. In particular and without prejudice to the generally of the foregoing provisions, the Governing Body shall have the powers, subject to the provision of these Rules and Bye-Laws framed hereunder to.

i. Accept and collect donations, Grants, Gifts and to undertake management of any endowment or trust fund and to make donations, grants and gifts for the purpose of the Society.

ii. Accept and receive in any manner whatsoever, any cash or immovable or movable property either unconditionally or subject to any special trust created by any particular donor in furtherance of any one or more of the object of the Society.

iii. Enter into arrangements with the Government of Karnataka and through the Government with Foreign and International agencies and organizations, the State Government and other bodies or organizations for the furtherance of the objects of the Society.

iv. Appoint all staff as may be needed for the Society on such terms and conditions as may be deemed fit and proper subject further to such terms and conditions as the Government of Karnataka, may if it so desires, prescribe from time to time.

v. The posts under the Society and the scales of pay to which the holders of the said posts shall be respectively entitled shall be subject to such orders as may be issued by the Society with prior approval of the State Government from time to time..

vi. Determine the proportion of total funds at its disposal which shall be applied for the objects of the Society in a particular year.

vii. Finalize the annual and supplementary budget estimates with such modifications as may be deemed necessary.

viii. Prepare the Annual Report of Accounts of the Society for presentation together with the audit Report thereon, at the Annual General Meeting of the Society.

ix. Subject to the approval of the Government of Karnataka make and from time to time amend and repeal such rules and bye-laws as may be recessary for administering and regulating the affairs of the Society and

x. Delegate such administrative, financial and other powers to the Chief Executive Officer (CEO), the Member Secretary and any other officer of the Society as it may consider necessary and proper.

8. GENERAL BODY MEETING:

i. The Society shall, in each year, hold a General Body Meeting of the members as its Annual General Meeting. The first general meeting shall be held within 180 days after the date of the Registration of the society, and subsequent annual general meeting shall be held in month of March of each succeeding year. The society may, in addition, hold General Meetings other than annual meeting and the said other meetings shall be called extraordinary general meetings of the Society may be called by the Chairperson or by a resolution passed by the Governing Body.

ii. The Chairperson shall summon the general body meetings by notice in writing to members sent 14 days before the date of meetings. The Chairperson shall decide the date of meetings, its location and also fix the agenda and preside over the meeting.

iii. The Chairperson can call an extraordinary General Body Meetings at a short notice in case of urgency.

iv. The quorum of the Annual General Meeting and the extraordinary meeting shall be one third of the total membership.

v. If within half an hour from the time appointed for holding a meeting the quorum is not present, the meeting shall stand adjourned to the same day in the next week, at the same time and place or as the Chairperson of the meeting may determine.

vi. If the adjourned meeting, a quorum is not present within half an hour from the time appointed for holding the meeting the members present shall be the quorum.

vii. In the absence of the Chairperson the meeting shall be chaired by the Vice Chairperson who shall be deemed to be Chairperson of that meeting.

viii All questions coming up before the meeting shall be decided by consensus, failing which by a majority of votes of the Members present and in the case of equality of votes, the person presiding over the meeting shall have a second or casting vote.

ix. The Chairperson shall have, full authority to conduct the meeting, including the authority to decide the admissibility of any question, expunging any remarks, directing the conclusion of debate and putting any motion to vote. The Chairperson's decision would be final.

9. MEETING Of GOVERNING BODY:

The meeting of the Governing Body shall be held once in every quarter of the year and the quorum shall be one third. The noticed period of Governing Body meeting shall be 14 days. An emergency meeting of the Governing Body may also be summouned on the written request of 3/5th members with ten days prior notice for such meetings.

10. Office Bearers and Their Duties

i. CHAIRPERSON

a. Chairperson shall preside over the meetings of the Society. He shall also preside over the meetings of Governing Body and exercise general supervision over society.

b. In case of equality of votes in any meeting he/she casting vote.

ii. Vice Chairperson:

In the absence of the chairperson, he/she will carry out the functions entrusted to the chairperson.

iii. Chief Executive Officer:

a. The Commissioner/Director Youth Services and Sports, Department of Youth Services and Sports, Government of Karnataka shall be Ex-Officio Chief Executive Officer of the Society.

b. The Governing Body may entrust to and confer upon the Chief Executive Officer any of the power exercisable by it, upon such terms and conditions and with such restrictions, as they may deem fit either collaterally with or to the exclusion of their own power and may from time to time, revoke, withdraw or alter or vary all or any of such powers.

c. The Chief Executive Officer shall have the right to delegate any of the powers to such managers, agents or other persons as he may deem fit and at his discretion may revoke such powers.

d. The Chief Executive Officer shall have power of general direction, management, superintendence of the affairs of the Society with full power to do all such acts in a maner deemed necessary, proper and expedient for carrying on the affairs of the society and to make and sigh all such contracts papers documents that shall be necessary, proper or expedient for the authority of the society expect only such of those prohibited by Act or expressively directed to be exercised by the Governing Body.

e. To receive, to have custody and to spend the funds of the Society and to manage the property of the Society.

f. To invest and deal with any funds of the Society in or upon such securities as the society may deem fit and from time to time transpose any investments.

g. Make, draw, accept, endrose and negotiate respectively promissory notes, bills, cheques or other negotiable instruments.

h. To keep necessary cash in hand and to deposit excess funds from time in bank of account.

i. To pass the necessary expenditure to meet the day requirement of the society.

j. To sue and to defend all legal proceedings on behalf of the society.

k. To take all such legal steps which may appear beneficial for the smooth and better management of the society.

l. To appoint, terminate and fix duties of staff for necessary smooth running of the Society.

iv. Member Secretary:

i. He/she shall represent the society in all public and private offices.

ii. He/she shall keep all type of records of the Society including the register of the members containing therein the names, address and other brief particulars.

iii. He/she shall undertake all type of correspondence on behalf of the society and shall have the right of singing any documents related to such activities.

iv. He/she shall convene the meetings of General Body and Governing Body.

v. He/she shall also inform every member regarding time, date and place of the meeting through a written notice and shall keep minutes of all such meeting.

vi. He/she shall take steps for implementation of the decision taken up at General/Governing Body meetings of the Society.

vii. He/she shall be responsible for keeping and maintenance of true and correct accounts of the society funds.

viii. He/she shall exercise such powers, and execute such other functions as may be assigned by the Governing Body.

11. SUB COMMITTEE

The Chairperson in consultation with the Governing Body may appoint and dissolve Committees and Sub-Committees consisting of persons who may or may not be members of the Governing body or employees of the Society, for the purpose of the Society.

12. The Sociey shall create a FUND for furtherance of its objectives. The Ministry of Youth affairs and Sports will provide a One-Time seed capital of Rs. 50 lakhs for the purpose. The Society shall further accept grants and contribution from the Central Government and State Government, Public/Private Sector, Non-Governmental Organization, general public. high net worth individuals, International Organizations etc. either in cash or cheque or in kind.

13. **Objectives of the Fund:**

The Fund shall be utilized for the following objectives:

i. To provide financial assistance to develop, manage, equip and maintain Playing fields, playgrounds and open spaces which meant for public use.

ii. To provide financial assistance to make Playing fields, playgrounds and open spaces disabled friendly.

iii. To provide legal aid to save Playing fields form being diverted converted for other uses.

iv. To undertake, hire or outsource activities for furthering the objectives of the Society:

v. To do all other things which are incidental to the above objectives.

14. **PROCEDURE FOR GRANT OF ASSISTANCE; APPLICATION TO THE SOCIETY**

i. An application for financial assistance from the society shall be addressed to the Member-Secretary.

ii. All applications for financial assistance from the society shall be considered and disposed of by the Governing Body and where the Governing Body is not meeting in near future for any reason, the applications so received may be considered and disposed of even by circulation, by a committee consisting of the Chairperson and two other members of the Committee to be nominated by the Chairperson of the Committee.

iii. In case of urgency, the Chairperson of the Committee may consider and dispose of such an application.

iv. Power to stop grant the Chairperson may, if he/she thinks it necessary to do so and for reasons to be recorded in writing, withhold or reduce any undisbursed grant, whether of a recurring or a non-recurring nature.

15. **BANK ACCOUNT:**

i. The Society shall maintain its account with Nationalized Banks in the name of the Society. The Chief Executives Officer will decide the operation of the bank account(s).

ii. The funds with the Society that are not required to be used immediately for the objects of the society, may be invested in any one or more of the modes of investments for the time being authorized by law for the investment of the trust funds as may be determined by the Chief Executive Officer.

16. **WITHDRAWAL OF FUNDS:**

Any withdrawal of funds from the accounts of the Society shall be regulated in the manner to be determined by the Governing Body Such withdrawal shall be made by cheques/requisitions (as the case may be) signed by the Member-Secretary in the case of an amount not exceeding Rs. 5,000/- and signed duly by the Chief Executive Officer and Member Secretary in all other cases.

17. **FINANCIAL YEAR:**

For accounting purpose, the financial year of the society will be coterminus with that of the Government of Karnataka.

18. **ACCOUNTS AND AUDIT:**

The Member Secretary shall maintain accounts of all funds received and money expended by the Society and of all the matters in respect of which such receipts and expenditure take place and of the assets, credits and liabilities of the Society.

Once at least in every year the accounts of the Society shall be examined and the correctness of the Income and Expenditure account and balance sheet ascertained by auditors.

The first auditors of the society shall be noted-by the Governing Body who shall hold the office till conclusion of the first annual general meeting of the Society.

The remuneration of auditors shall be fixed by the society in the Annual General Meeting except, that remuneration of the auditors appointed, by the Governing Body shall be fixed by the Governing Body.

19. **ANNUAL REPORT**

As annual report on the working of Society shall be prepared by the Member-Secretary and shall after approval of the Governing Body, be presented to the Government of Karnataka.

20. **DECISION OF DISPUTE:**

i. Every dispute between the Members in respect of any difference or question relating to working of this Memorandum shall be decided by the Chairperson as decision so given shall be binding and conclusive.

ii. Any question, dispute of difference arising out of this Memorandum of Association shall be subject to the jurisdiction of the court exercising civil jurisdiction in the High Court, Bangalore.

21. **REMUNERATION TO MEMBERS AND OFFICERS**

i. No remuneration shall be paid to any of the members of the Governing Body except sitting fees, travelling and daily allowance at rates to be determined by the Governing Body.

ii. The Official members of the committee shall only draw travelling and daily allowances at rates admissible to them from the source from which they draw their allowance for said purpose.

iii. The Officers and Staff of the Committee may draw such remuneration or allowance and daily allowance to which they may be entitled under rules to them for the purpose.

LEGAL PROCEEDINGS (Section 6 of the Act): The Society may sue or be sued in the name of the Chief Executive Officer as per provisions laid down under section 6 of the Societies Registration Act, 1960 as applicable to the State of Karnataka.

22. **AMENDMENT (Section 12 & 12a of the Act):** Any amendment in the Memorandum of rules will be carried out in accordance with the procedure laid down in section 12 & 12a of the Societies Registration Act, 1960.

23. **DISSOLUTION AND ADJUSTMENT OF AFFAIRS (Section 13 & 14 of the Act):** If the Society need to be dissolved, it shall be dissolved as per provisions laid down in section 13 & 14 of the Societies Registration Act, 1960 as applicable to the State of Karnataka. On winding up or dissolution of the Society, after clearing its debts and Liabilities, if any, any profit remaining with the Society will be deposited with Government of Karnataka.

24. **INDEMINITY:** Subject to the provision of the Societies Registration Act 1860, the Chairperson, Vice-Chairperson and other office bearers for the time being of the society being acting in relation to any of the affairs of the society and their heirs and their executors shall be indemnified out of the assets and fund of the Society from and against all bonfide suits, proceedings, costs charges, loss, damages and expenses which they or any of them shall or may incur or sustain by reasons of any act done or committed in or about the execution of their duties in their respective offices except those done thorugh their willful neglect or default.

25. **ESSENTIALITY CERTIFICATES:** Certified that this is the correct and authentic copy of the Rules of the society.

C. Srinivas
Under Secretary to Government
Youth Services Department

ಪಿ.ಆರ್. ನಂ. 1453

ಆರ್ಥಿಕ ಸಚಿವಾಲಯ

ವಿಷಯ: ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ, ಖಜಾನೆ ಇಲಾಖೆ ಅವರ ವರ್ಗಾವಣೆ – ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ಪ್ರಕರಣದ ಮರುಪರಿಶೀಲನೆ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ:
1) ಅಧಿಸೂಚನೆ ಸಂಖ್ಯೆ: ಆಇ 104 ಆಖಇ 2009 ದಿನಾಂಕ: 05-09-2009.
2) ಅಧಿಸೂಚನೆ ಸಂಖ್ಯೆ: ಆಇ 167 ಆಖಇ 2009 ದಿನಾಂಕ: 23-01-2010.
3) ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೀಡಿದ ದಿನಾಂಕ: 06-10-2010ರ ಆದೇಶ.

ಪ್ರಸ್ತಾವನೆ:

ಜಿಲ್ಲಾ ಖಜಾನಾಧಿಕಾರಿ, ಕೊಪ್ಪಳ ಈ ಹುದ್ದೆಯಲ್ಲಿ ದಿನಾಂಕ: 03-05-2004 ರಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಸಿ. ವಿನಯಕುಮಾರ್ ಅವರನ್ನು ಮೇಲೆ (1)ರಲ್ಲಿ ಓದಲಾದ ದಿನಾಂಕ: 05-9-2009ರ ಅಧಿಸೂಚನೆಯಲ್ಲಿ ವರ್ಗಾಯಿಸಿ ಜಿಲ್ಲಾ ಖಜಾನಾಧಿಕಾರಿ, ಉಡುಪಿ ಈ ಹುದ್ದೆಗೆ ನೇಮಿಸಲಾಯಿತು. ಇದನ್ನು ಪ್ರಶ್ನಿಸಿ ಅಧಿಕಾರಿಯು ಸಲ್ಲಿಸಿದ ಅರ್ಜಿ ಸಂಖ್ಯೆ: 4075/2009ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ದಿನಾಂಕ: 09-09-2009 ರಂದು ನೀಡಿದ ಆದೇಶದಂತೆ ಅಧಿಕಾರಿಯ ದಿನಾಂಕ: 08-09-2009ರ ಮನವಿಯನ್ನು ಪರಿಗಣಿಸಿದ ನಂತರ ಮೇಲೆ (2)ರಲ್ಲಿ ಓದಲಾದ ದಿನಾಂಕ: 23-01-2010ರ ಅಧಿಸೂಚನೆ ಹೊರಡಿಸಿ ಅವರನ್ನು ಜಿಲ್ಲಾ ಖಜಾನಾಧಿಕಾರಿ, ಉಡುಪಿ ಈ ಹುದ್ದೆಗೆ ದಿನಾಂಕ: 05-09-2009ರ ಅಧಿಸೂಚನೆಯಲ್ಲಿ ವರ್ಗಾಯಿಸಿದ್ದನ್ನು ಸ್ಥಿರೀಕರಿಸಲಾಯಿತು. ಈ ಕ್ರಮವನ್ನು ಪ್ರಶ್ನಿಸಿ ಶ್ರೀ ಸಿ. ವಿನಯಕುಮಾರ್ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂಖ್ಯೆ: 1695/2010ನ್ನು ಸಲ್ಲಿಸಿದರು. ಮಂಡಳಿಯು ತನ್ನ ದಿನಾಂಕ: 01-03-2010ರ ಮಧ್ಯಂತರ ಆದೇಶ ಹೊರಡಿಸಿ ದಿನಾಂಕ 23-01-2010ರ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಆನಂತರ ಮೇಲೆ (3)ರಲ್ಲಿ ಓದಲಾದ ದಿನಾಂಕ: 06-10-2010ರ ತನ್ನ ಆದೇಶದಲ್ಲಿ ಈ ಕೆಳಕಂಡ ನಿರ್ದೇಶನದೊಡನೆ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

(i) The Application is disposed of;

(ii) The Respondent Nos. 1 & 2 & CMA are directed to review and reconsider the case of the Applicant for transfer taking into account the facts relating to the Applicant with reference to the provisions contained in para 6.1 (3) and para 7.1(f) of the Government Order dated 22-11-2001 relating to transfers and pass an appropriate order in accordance with law as per the Government Order dated 22-11-2001 and related Government Orders and Circulars within 4 weeks from the date of receipt of the certified copy of this order by the Respondent Nos. 1 and 2;

(iii) The interim order of stay of the impugned order No. ಆಇ 167 ಆಖಇ 2009, dated 23-01-2010 granted shall be continued till the CMA takes a decision as directed in para (ii) above and appropriate order is passed in pursuance to the recommendation of the CMA in this regard.

ಮಂಡಳಿಯ ಮೇಲಿನ ಆದೇಶದಿಂದಾಗಿ ವೃಂದ ನಿರ್ವಹಣಾ ಪ್ರಾಧಿಕಾರವು ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ ಅವರ ಪ್ರಕರಣವನ್ನು ದಿನಾಂಕ: 22-11-2001ರ ಆದೇಶದ ಬೆಳಕಿನಲ್ಲಿ ಪರಿಶೀಲಿಸಿದೆ. ಆದೇಶದ ಕಂಡಿಕೆ 6.1(3)ರನ್ವಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿರುವ ಸರ್ಕಾರಿ ನೌಕರನನ್ನು ಆತನು ಚುನಾಯಿತನಾಗಿರುವ ಅವಧಿ ಮುಗಿಯುವವರೆಗೂ ಆತನನ್ನು ವರ್ಗಾಯಿಸುವಂತಿಲ್ಲ. ಕಂಡಿಕೆ 7(1)(ಎಫ್)ರನ್ವಯ ಇಲಾಖಾ ವಿಚಾರಣಾ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಇಲ್ಲವೇ ಹೂಡುವ ಪ್ರಸ್ತಾವನೆ ಇರುವ ಪ್ರಕರಣಗಳಲ್ಲಿ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡುವುದಕ್ಕೆ ಬದಲಾಗಿ ವರ್ಗಾವಣೆ ಮಾಡಬಹುದೆಂದು ನೇಮಕಾತಿ ಪ್ರಾಧಿಕಾರ ಅಭಿಪ್ರಾಯ ಪಟ್ಟಲ್ಲಿ ಅಂತಹ ನೌಕರನನ್ನು ವರ್ಗಾಯಿಸಬಹುದು. ಈ ಅಂಶಗಳನ್ನು ಪರಿಗಣಿಸಿದಲ್ಲಿ ಶ್ರೀ ಸಿ. ವಿನಯಕುಮಾರ್ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಶಾಖೆಗೆ ಖಜಾನೆ ಇಲಾಖೆ ವತಿಯಿಂದ 2007-12ನೇ ಸಾಲಿಗೆ ಚುನಾಯಿತರಾಗಿದ್ದು ಪ್ರಥಮ ಬಾರಿಗೆ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಯಾಗಲೀ, ಕ್ರಿಮಿನಲ್ ಮೊಕದ್ದಮೆಯಾಗಲೀ ಬಾಕಿ ಇರುವುದಿಲ್ಲ. ಸರ್ಕಾರಿ ನೌಕರರು ಸಂಘದ ಪದಾಧಿಕಾರಿಗಳಾಗಿದ್ದಲ್ಲಿ ಅವರನ್ನು ಅವಧಿ ಮುಗಿಯುವವರೆಗೆ ವರ್ಗಾಯಿಸಬಾರದೆಂದು ವರ್ಗಾವಣೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿದೆ.

ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ ಅವರು ಎ ಗುಂಪಿನ ಅಧಿಕಾರಿಯಾಗಿದ್ದು ಕೊಪ್ಪಳದಲ್ಲಿ ದಿ: 03-05-2004 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದಿ: 22-11-2001ರ ಸರ್ಕಾರಿ ಆದೇಶದ ಕಂಡಿಕೆ 3.2 ರಲ್ಲಿ ನಿಗಧಿಪಡಿಸಿರುವ ಕನಿಷ್ಠ 3 ವರ್ಷಗಳ ಅವಧಿಯನ್ನು ಕೊಪ್ಪಳದಲ್ಲಿ ಪೂರೈಸಿದ್ದಾರೆ. ಆದಾಗ್ಯೂ ಸಾರ್ವಜನಿಕ ದೂರಿನ ಮೇರೆಗೆ ಇವರನ್ನು ವರ್ಗಾವಣೆ ಮಾಡಿರುವುದರಿಂದ ಅವರನ್ನು ಕೊಪ್ಪಳದಲ್ಲಿಯೇ ಮುಂದುವರಿಸುವುದು ಆಡಳಿತಾತ್ಮಕ ಹಿತದೃಷ್ಟಿಯಿಂದ ಸೂಕ್ತವಾಗುವುದಿಲ್ಲ. ಈ ಎಲ್ಲಾ ಅಂಶಗಳನ್ನು ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ದಿ: 06-10-2010 ರಲ್ಲಿ ನೀಡಿದ ಆದೇಶವನ್ನು ಗಮನದಲ್ಲಿಟ್ಟುಕೊಂಡು ವೃಂದ ನಿರ್ವಹಣಾ ಪ್ರಾಧಿಕಾರವು ಪರಿಶೀಲಿಸಿ ಸಲ್ಲಿಸಿರುವ ಅಭಿಪ್ರಾಯವನ್ನು ಒಪ್ಪಿಕೊಂಡ ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಇ 73 ಆಖಇ 2010 ಬೆಂಗಳೂರು ದಿನಾಂಕ: 31-05-2011

ಪ್ರಸ್ತಾವನೆಯಲ್ಲಿ ವಿವರಿಸಲ್ಪಟ್ಟ ವಾಸ್ತವಾಂಶಗಳಿಂದಾಗಿ ಸರ್ಕಾರವು ಅಧಿಸೂಚನೆ ಸಂಖ್ಯೆ: ಆಇ 104 ಆಖಇ 2009 ದಿ: 05-09-2009ರಲ್ಲಿ ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ ಅವರನ್ನು ಕೊಪ್ಪಳ ಜಿಲ್ಲಾ ಖಜಾನೆಯಿಂದ ಉಡುಪಿ ಜಿಲ್ಲಾ ಖಜಾನೆಗೆ ವರ್ಗಾಯಿಸಿರುವುದನ್ನು ಜಾರಿಗೊಳಿಸಬೇಕೆಂದು ಈ ಮೂಲಕ ಆದೇಶಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. ನಂ. 1454

ಎಂ.ಎಸ್. ಶಿವರಾಮ್

ಸರ್ಕಾರದ ಅಧೀನ ಕಾರ್ಯದರ್ಶಿ

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ: ನಗರಾಭಿವೃದ್ಧಿ ಇಲಾಖೆಯ ಕಡತಗಳು ಕಾಣೆಯಾಗಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಂಡ ಅಧಿಕಾರಿ/ನೌಕರರ ಜೀವನಾಧಾರ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಇವಿ 2010, ದಿನಾಂಕ: 04-09-2010.

2) ಶ್ರೀ ಎಸ್.ಜೆ. ಸಂಪತ್‌ಕುಮಾರ್, ಅಧೀನ ಕಾರ್ಯದರ್ಶಿ, (ಅಮಾನತ್ತಿನಲ್ಲಿ) ಇವರ ಮನವಿ ದಿನಾಂಕ: 6-4-2011 ಹಾಗೂ 24-4-2011.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ: (1)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಕಡತಗಳು ಕಾಣೆಯಾಗಿರುವುದಕ್ಕೆ ಸಂಬಂಧಿಸಿದಂತೆ ಶ್ರೀ ಎಸ್.ಜೆ. ಸಂಪತ್‌ಕುಮಾರ್ ಅಧೀನ ಕಾರ್ಯದರ್ಶಿ, ಹಾಗೂ ಇತರೇ 5 ಅಧಿಕಾರಿ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಮೇಲೆ ಕ್ರಸಂ. (2)ರಲ್ಲಿ ಓದಲಾದ ಮನವಿಯಲ್ಲಿ ತಮ್ಮನ್ನು ಅಮಾನತ್ತುಗೊಳಿಸಿ 6 ತಿಂಗಳು ಮೀರಿರುವುದರಿಂದ ತಮಗೆ ನೀಡುತ್ತಿರುವ ಜೀವನಾಧಾರ ಭತ್ಯೆಯನ್ನು ಹೆಚ್ಚಿಸಬೇಕೆಂದು ಕೋರಿ ಅಮಾನತ್ತುಗೊಂಡ ಅಧಿಕಾರಿ/ನೌಕರರುಗಳು ಮನವಿಯನ್ನು ಸಲ್ಲಿಸಿರುತ್ತಾರೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಇವಿ 2010 ಬೆಂಗಳೂರು ದಿನಾಂಕ: 01-06-2011

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ನಾಗರೀಕ ಸೇವಾ ನಿಯಮ ೯೮(2) (ಬಿ) ರನ್ವಯ ಪ್ರಸ್ತುತ ಅಮಾನತ್ತಿನಲ್ಲಿರುವ ಈ ಕೆಳಕಂಡ ಅಧಿಕಾರಿ/ನೌಕರರುಗಳು ಜೀವನಾಧಾರ ಭತ್ಯೆಯನ್ನು ದಿನಾಂಕ: 04-03-2011 ರಿಂದ ಜಾರಿಗೆ ಬರುವಂತೆ ಪ್ರಸ್ತುತ ನೀಡಲಾಗುತ್ತಿರುವ ಶೇಕಡ 50 ರಿಂದ ಶೇಕಡ 75 ರಷ್ಟಕ್ಕೆ ಹೆಚ್ಚಿಸಿ ಆದೇಶಿಸಿದೆ.

1. ಶ್ರೀ ಎಸ್.ಜೆ. ಸಂಪತ್‌ಕುಮಾರ್ (ಹಿಂದಿನ ಶಾಖಾಧಿಕಾರಿ ನಗರಾಭಿವೃದ್ಧಿ)
   ಪ್ರಸ್ತುತ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ.
2. ಶ್ರೀ ಶಾಂತಾರಾಮ್ ನಾಯಕ್ ಶಾಖಾಧಿಕಾರಿ ನಗರಾಭಿವೃದ್ಧಿ ಇಲಾಖೆ.
3. ಶ್ರೀ ಟಿ. ಹಾಲಸಿದ್ದಪ್ಪ (ಹಿಂದಿನ ಸಹಾಯಕರು ನಗರಾಭಿವೃದ್ಧಿ ಇಲಾಖೆ)
   ಪ್ರಸ್ತುತ ಹಿರಿಯ ಸಹಾಯಕರು, ಸಿ.ಆ.ಸು.ಇ. (ಸೇವೆಗಳು-ಡಿ)

4. ಶ್ರೀ ಜಗದೀಶರೆಡ್ಡಿ (ಹಿಂದಿನ ಸಹಾಯಕರು, ನಗರಾಭಿವೃದ್ಧಿ ಇಲಾಖೆ)
   ಪ್ರಸ್ತುತ ಹಿರಿಯ ಸಹಾಯಕರು, ಮಾನ್ಯ ಪ್ರವಾಸೋದ್ಯಮ ಸಚಿವರ ಆಪ್ತಶಾಖೆ
5. ಶ್ರೀ ಎಲ್. ರಮೇಶ್, ಸಹಾಯಕರು, ನಗರಾಭಿವೃದ್ಧಿ ಇಲಾಖೆ
6. ಶ್ರೀ ಟಿ.ಹೆಚ್. ಚಿಕ್ಕ ಹುಚ್ಚಯ್ಯ, ಕಿರಿಯ ಸಹಾಯಕರು, ನಗರಾಭಿವೃದ್ಧಿ ಇಲಾಖೆ.

ಅಮಾನತ್ತಿನ ಅವಧಿಯಲ್ಲಿ ಮೇಲ್ಕಂಡ ಅಧಿಕಾರಿ/ನೌಕರರುಗಳು ಸಕ್ಷಮ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. ನಂ. 1455

ಎ.ಆರ್. ವಿಜಯಾನಂದ ಶರ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವೆಗಳು-3)

INFRASTRUCTURE DEVELOPMENT SECRETARIAT

Sub: Release of balance amount of Rs. 3,64,44,533/- in respect of land acquired for Tadri Port lands-reg.

Read: 1. G.O.No.: IDD 1 IDM 99, dated: 31-03-2001.
2. G.O.No.: IDD 89 IDM 2002, dated: 14-08-2002.
3. Letter No.: KIADB/ACQ 105 A-05-2010-11, dated: 20-11-2010 of CEO & EM, KIADB, Bangalore.

PREAMBLE:

In G.O. read at (1) above GoK had taken a decided to improve the Tadadi project, since.

1. Tadadi Port Project is a State Government Project conceived and conceptualized through IDD and KSIIDC is acting as a nodal agency of the Government. KIADB had acquired lands to an extent of 1854.29 acres in Kumta & Ankola talukas at a Total cost of Rs. 9,67,44,453/-.

2. In G.O. read at Sl.No.: 1 & 2 above Government has release Rs. 503/- lakhs and Rs. 100/- lakhs towards cost of land acquired in Kumta and Ankola for the said project. Hence the following.

3. Tadadi port is being developed on PPP basis. For preparation of DPA/Feasibility Report consortium of M/s. Prointec S.A & M/s. Mir Projects and consultants have been appointed as Technical consultants. The selection of the concessionaire and bid process is being done.

4. In the letter at Sl. No.: 3 above the Chief Executive Officer & EM, KIADB has requested to released the balance cost of land to the tune of Rs. 3,64,44,533/- Since the said amount is pending from 2001 onwards.

Government Order No. IDD 89 IDM 2002 (P) Bangalore Dated: 31-05-2011.

After careful consideration of the proposal sanction is hereby accorded for the release of Rs. 3,64,44,533/- to CEO & EM, KIADB being the balance cost of land in respect Tadri Port from the Head of Account No.: 5465-01-190-1-18 Tadadi Sea Port Project.

2. The CEO & EM, KIADB is authorized to draw the above amount on a payee's receipt counter signed by Under Secretary to Govt., IDD and shall provide utilization certificate for the amounts released in this G.O. and should also to provide the duly audited accounts for this sum after due audit by the competent auditors.

3. The order is issued in accordance with financial powers delegated to the Secretaries of the departments in G.O. No.: FD 1 TFP 2008, dated: 16-05-2008.

By Order and in the name of the Governor of Karnataka
C.A. BABURAVINDRANATH PATEL
Under Secretary to Government
Infrastructure Development Department.

PR No. 1456

ಒಳಾಡಳಿತ ಸಚಿವಾಲಯ

ವಿಷಯ: ಶ್ರೀ ವೆಂಕಟೇಶ್ ಪಿ.ಎಸ್.ಐ. (ನಿವೃತ್ತ) ಯಶವಂತಪುರ ಪೊಲೀಸ್ ಠಾಣೆರವರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿ ಅಂತಿಮ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ:
1) ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ರವರ ಪತ್ರ ಸಂಖ್ಯೆ: ಅಪೀಲು (1)31/2007-08 ದಿನಾಂಕ 20-03-2008.
2) ಸರ್ಕಾರದ ಆದೇಶ ಸಂಖ್ಯೆ: ಒಇ 279 ಪೊಸಿಪ 2005 ದಿನಾಂಕ: 11-08-2008.
3) ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರುರವರ ಪತ್ರ ಸಂಖ್ಯೆ: ಅಪೀಲು (1)31/2007-08 ದಿನಾಂಕ 31-10-2009.
4) ಆರೋಪಿತರಿಗೆ ಕಾರಣ ಕೇಳುವ ನೋಟೀಸ್ ಅನ್ನು ಜಾರಿ ಮಾಡಿದ ದಿನಾಂಕ: 04-01-2010.
5) ಆರೋಪಿತರ ಸಮಜಾಯಿಷಿ ದಿನಾಂಕ: 16-11-2010.

6) ಕರ್ನಾಟಕ ಲೋಕಸೇವಾ ಆಯೋಗರವರ ಪತ್ರ ಸಂಖ್ಯೆ: ಪಿಎಸ್‌ಸಿ 228 ಸಿಎನ್‌ಎಸ್ 10 ದಿನಾಂಕ: 03-05-2011.

ಪ್ರಸ್ತಾವನೆ:

ನೆಲಮಂಗಲ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ: 274/2005 ಕಲಂ 341, 323, 506(ಬಿ) ಐಪಿಸಿ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷತೆ ತೋರಿದ ಶ್ರೀ ವೆಂಕಟೇಶ, ಪಿ.ಎಸ್.ಐ. (ನಿವೃತ್ತ) ರವರ ವಿರುದ್ಧ ಕೆ.ಸಿ.ಎಸ್.ಆರ್. ನಿಯಮ 214(2)(ಬಿ) ಪ್ರಕಾರ ಆಪಾದಿತ ನೌಕರರ ವಿರುದ್ಧ ಈ ಕೆಳಕಂಡ ಆರೋಪದ ಮೇಲೆ ಇಲಾಖಾ ವಿಚಾರಣೆಯನ್ನು ನಡೆಸಲು ಡಿ.ಎಸ್.ಪಿ. (ಡಿ.ಇ) ಕೇಂದ್ರ ವಲಯ, ಬೆಂಗಳೂರು ರವರನ್ನು ಇಲಾಖಾ ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ದಿನಾಂಕ: 11-08-2008 ರಂದು ಆದೇಶ ಹೊರಡಿಸಲಾಗಿತ್ತು.

ದೋಷಾರೋಪಣೆ:

1) ದಿನಾಂಕ: 13-09-2005 ರಂದು ನೆಲಮಂಗಲ ತಾಲ್ಲೂಕಿನ ಕಿತ್ತನಹಳ್ಳಿ ಗ್ರಾಮದ ವಾಸಿ ಶ್ರೀ ಕೆ.ಸಿ. ನಾಗರಾಜು ಎಂಬುವವರು ಬೆಂಗಳೂರು ನಗರದ ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದಾಗ ನೀವು ಸದರಿ ದೂರನ್ನು ದಾಖಲಿಸಿಕೊಂಡು, ಪಿರ್ಯಾದುದಾರ ವಾಸವಾಗಿರುವುದು ನೆಲಮಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಾಗಿದ್ದರೂ, ಸದರಿ ಪ್ರಕರಣವನ್ನು ನೆಲಮಂಗಲ ಪೊಲೀಸ್ ಠಾಣೆಗೆ ವರ್ಗಾವಣೆ ಕೊಡದೆ ತಾವೇ ತನಿಖೆಯನ್ನು ವೈಯಕ್ತಿಕ ಆಸಕ್ತಿ ವಹಿಸಿ, ತನಿಖೆ ಕೈಗೊಂಡು ಅಧಿಕಾರ ದುರುಪಯೋಗ, ಕರ್ತವ್ಯ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನ ತೋರಿಸಿರುತ್ತೀರಿ.

2) ದಿನಾಂಕ: 13-09-2005 ರಂದು ನೆಲಮಂಗಲ ತಾಲ್ಲೂಕಿನ ಕಿತ್ತನಹಳ್ಳಿ ಗ್ರಾಮದ ವಾಸಿಯಾದ ಶ್ರೀ ಕೆ.ಸಿ. ನಾಗರಾಜು ಎಂಬುವವರು ಯಶವಂತಪುರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮೊ.ಸಂ.274/2005 ಕಲಂ 341 323, 506(ಬಿ) ಐಪಿಸಿ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಗಳು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ರೌಡಿ ಶೀಟ್ ಜನರೆಂದು ತಿಳಿದಿದ್ದರೂ ಸರಿಯಾದ ಮುಂಜಾಗರೂಕತೆ ಕ್ರಮವನ್ನು ತೆಗೆದುಕೊಳ್ಳದೆ, ಪೊಲೀಸರನ್ನು ಮಫ್ತಿಯಲ್ಲಿ ಖಾಸಗಿ ವಾಹನದಲ್ಲಿ ಆರೋಪಿಗಳ ವಿರುದ್ಧ ಪಾರ್ಟಿಯವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಆ ಗ್ರಾಮದಲ್ಲಿ ಎರಡೂ ಪಾರ್ಟಿಗಳ ನಡೆವೆ ಮನಸ್ತಾಪವಿದೆಯೆಂದು ತಿಳಿದಿದ್ದರೂ ಸಹ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ, ಈ ಘಟನೆಗೆ ಮುಖ್ಯ ಕಾರಣವಾಗಿ ನೀವು ಅಧಿಕಾರ ದುರುಪಯೋಗ, ಕರ್ತವ್ಯ ನಿರ್ಲಕ್ಷತೆ ಮತ್ತು ಕರ್ತವ್ಯಲೋಪವೆಸಗಿರುತ್ತೀರಿ.

3) ನಿಮ್ಮ ಠಾಣೆಯಲ್ಲಿ ದಾಖಲಿಸಿದ ಪ್ರಕರಣದ ತನಿಖೆಗೆ ದಿನಾಂಕ: 27-09-2005 ರಂದು ರೌಡಿಗಳನ್ನು ದಸ್ತಗಿರಿ ಮಾಡಲು ಇಲಾಖೆಯ ವಾಹನವನ್ನು ಹಾಗೂ ಸಾಕಷ್ಟು ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ತೆಗೆದುಕೊಂಡು ಹೋಗದೆ, ಆರೋಪಿಗಳ ವಿರುದ್ಧ ಪಾರ್ಟಿಯವರ ಖಾಸಗಿ ವಾಹನದಲ್ಲಿ ಹೋಗಿ ಅಧಿಕಾರ ದುರುಪಯೋಗ, ಕರ್ತವ್ಯದಲ್ಲಿ ನಿರ್ಲಕ್ಷತೆ ಮತ್ತು ಕರ್ತವ್ಯಲೋಪ ವೆಸಗಿರುತ್ತೀರಿ.

4) ದಿನಾಂಕ: 27-09-2005 ರಂದು ಆರೋಪಿಗಳನ್ನು ದಸ್ತಗಿರಿ ಮಾಡಲು ಹೋದ ಸಮಯದಲ್ಲಿ ಆರೋಪಿಗಳು ಕರ್ತವ್ಯದ ಮೇಲಿದ್ದ ಪೊಲೀಸರಿಗೆ ಕಲ್ಲುಗಳಿಂದ ಹೊಡೆದು, ಪೊಲೀಸರು ಕರ್ತವ್ಯವನ್ನು ಮಾಡಲು ಅಡಚಣೆಯನ್ನುಂಟು ಮಾಡಿ ಅವರ ಜೀವಕ್ಕೆ ಬೆದರಿಕೆಯನ್ನು ಹಾಕಿದ್ದು, ಅದನ್ನು ಸರಿಯಾಗಿ ನಿಭಾಯಿಸದೇ, ಪೊಲೀಸರನ್ನು ಗಲಭೆ ನಡೆಯುತ್ತಿದ್ದ ಸ್ಥಳದಲ್ಲಿಯೇ ಬಿಟ್ಟು ಗ್ರಾಮದಿಂದ ಓಡಿ ಬಂದು ಕರ್ತವ್ಯದಲ್ಲಿ ನಿರ್ಲಕ್ಷತೆಯನ್ನು ತೋರಿಸಿರುತ್ತಾರೆ.

ಮೇಲೆ ಓದಲಾದ (2)ರ ಸರ್ಕಾರದ ಆದೇಶದಲ್ಲಿ ಇಲಾಖಾ ವಿಚಾರಣಾಧಿಕಾರಿಯನ್ನು ನೇಮಿಸಲಾಗಿರುತ್ತದೆ.

ಇಲಾಖಾ ವಿಚಾರಣಾಧಿಕಾರಿಗಳು ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು, 1965ರ ನಿಯಮ 6 ರಂತೆ ವಿಚಾರಣೆ ನಡೆಸಿ ಶ್ರೀ ವೆಂಕಟೇಶ್, ಪಿ.ಎಸ್.ಐ. (ನಿವೃತ್ತ) ರವರ ಮೇಲಿನ ಆರೋಪಗಳು ಸಾಬೀತಾಗಿರುತ್ತದೆ ಎಂದು ವರದಿ ನೀಡಿರುತ್ತಾರೆ. ಸದರಿ ಇಲಾಖಾ ವಿಚಾರಣಾ ವರದಿಯನ್ನು ಡಿಜಿ ಮತ್ತು ಐಜಿಪಿ ರವರು ಅನುಮೋದಿಸಿ ಇಲಾಖಾ ವಿಚಾರಣೆಯಲ್ಲಿ ಅಂತಿಮ ಆದೇಶ ಹೊರಡಿಸುವಂತೆ ಮೇಲೆ ಓದಲಾದ (3)ರ ಪತ್ರದಲ್ಲಿ ಕೋರಲಾಗಿರುತ್ತದೆ.

ಸರ್ಕಾರವು ಇಲಾಖಾ ವಿಚಾರಣಾಧಿಕಾರಿಗಳ ವರದಿಯನ್ನು ಪರಿಶೀಲಿಸಿದೆ. ತದನಂತರ ಶ್ರೀ ವೆಂಕಟೇಶ್, ಪಿ.ಎಸ್.ಐ. ಯಶವಂತಪುರ ಪೊಲೀಸ್ ಠಾಣೆ (ಹಾಲಿ ನಿವೃತ್ತ), ರವರಿಗೆ ದಂಡನೆಯನ್ನು ವಿಧಿಸಲು 2ನೇ ಕಾರಣ ಕೇಳುವ ನೋಟೀಸನ್ನು ಡಿಜಿ ಮತ್ತು ಐಜಿಪಿ ರವರ ಮುಖಾಂತರ ಜಾರಿ ಮಾಡಲಾಗಿರುತ್ತದೆ. ಆರೋಪಿತರು ದಿನಾಂಕ: 16-11-2010ರಂದು ಸಮಜಾಯಿಷಿಯನ್ನು ಸಲ್ಲಿಸಿರುತ್ತಾರೆ. ಸಮಜಾಯಿಷಿಯಲ್ಲಿ ಒಪ್ಪಬಹುದಾದಂತಹ ಯಾವುದೇ ಹೊಸ ಅಂಶಗಳು ಇಲ್ಲದೆ ಇರುವುದರಿಂದ ಮೇಲೆ ಓದಲಾದ (6)ರ ಪತ್ರದಲ್ಲಿ ದಂಡನೆಯನ್ನು ವಿಧಿಸುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಸಹಮತಿಯನ್ನು ಪಡೆಯಲಾಗಿರುತ್ತದೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 100 ಪೊಸಇ 2011 ಬೆಂಗಳೂರು, ದಿನಾಂಕ: 31-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1957ರ ನಿಯಮ 214(1)(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ವೆಂಕಟೇಶ್, ನಿವೃತ್ತ ಪಿ.ಎಸ್.ಐ. ಇವರ ನಿವೃತ್ತಿ ವೇತನದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮಾಹೆಯಾನ ರೂ. 300/-ಗಳನ್ನು 3 ವರ್ಷಗಳ ಅವಧಿಯವರೆಗೆ ಕಟಾಯಿಸುವ ದಂಡನೆಯನ್ನು ವಿಧಿಸಲು ಸರ್ಕಾರವು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. ನಂ. 1457

ಟಿ.ಎಸ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಒಳಾಡಳಿತ ಸಚಿವಾಲಯ

ವಿಷಯ: ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್, ಪ್ರ.ದ.ಸ. ಪೊಲೀಸ್ ಕಮೀಷನರ್‌ರವರ ಕಛೇರಿ, ಮೈಸೂರು ನಗರ, ಹಾಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ ಕಛೇರಿ, ಓಓಡಿ, ಡಿ.ಎನ್.ಎ. ಕೇಂದ್ರ, ಮಡಿವಾಳ, ಬೆಂಗಳೂರು ನಗರ ರವರ ಪರಿಷ್ಕರಣ ಮೇಲ್ಮನವಿ ಅರ್ಜಿ ಬಗ್ಗೆ.

ಓದಲಾಗಿದೆ:
1) ದೋಷಾರೋಪಣಾ ಪತ್ರ ದಿನಾಂಕ: 08-04-2009.
2) ದೋಷಾರೋಪಣೆಗೆ ಸಮಜಾಯಿಷಿ ದಿನಾಂಕ: 17-04-2009.
3) ಶಿಸ್ತು ಪ್ರಾಧಿಕಾರಿಯವರು ಹೊರಡಿಸಿದ ಅಂತಿಮ ಆದೇಶ ಸಂಖ್ಯೆ: ಶಿಕ್ಷೆ/33/2008-09 ದಿನಾಂಕ: ಒಇ 19/2009-10 ದಿನಾಂಕ: 12-05-2009.
4) ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್, ಪ್ರ.ದ.ಸ. ರವರ ಮೇಲ್ಮನವಿ ಅರ್ಜಿ ದಿನಾಂಕ: 11-08-2009.
5) ಮೇಲ್ಮನವಿ ಪ್ರಾಧಿಕಾರಿಗಳ ಆದೇಶ ಸಂಖ್ಯೆ: ಅಪೀಲು (4)42/2009-10 ದಿನಾಂಕ: 03-12-2009.
6) ಪರಿಷ್ಕರಣ ಮೇಲ್ಮನವಿ ದಿನಾಂಕ: 03-04-2010.

ಪ್ರಸ್ತಾವನೆ:

ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್, ಪ್ರ.ದ.ಸ. ಪೊಲೀಸ್ ಕಮೀಷನರ್‌ರವರ ಕಛೇರಿ, ಮೈಸೂರು ಇವರು ತಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಎಂ.ಎನ್. ಶಾರದ, ದ್ವಿ.ದ.ಸ. ಮತ್ತು ಶ್ರೀಮತಿ ಸುನಿತಾ, ಬೆರಳಚ್ಚುಗಾರ್ತಿರವರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಸದರಿಯವರಿಗೆ ಪೊಲೀಸ್ ಕಮೀಷನರ್, ಮೈಸೂರು ನಗರ ರವರು ಕೆ.ಸಿ.ಎಸ್. (ಸಿಸಿಎ) ನಿಯಮ 1957ರ ನಿಯಮ 12ರ ಅಡಿಯಲ್ಲಿ ದಿನಾಂಕ: 08-04-2009 ರಂದು ಈ ಕೆಳಕಂಡಂತೆ ದೋಷಾರೋಪಣೆ ಪತ್ರವನ್ನು ಹೊರಡಿಸಿರುತ್ತಾರೆ.

1. ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್, ಪ್ರ.ದ.ಸ. ಓಓಡಿ, ಸಹಾಯಕ ಪೊಲೀಸ್ ಆಯುಕ್ತರ ಕಛೇರಿ, ಕೃಷ್ಣರಾಜ ಉಪವಿಭಾಗ, ಮೈಸೂರು ನಗರ ರವರು ತಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಎಂ.ಎನ್. ಶಾರದ, ದ್ವಿ.ದ.ಸ.ರವರಿಗೆ ದಿನಾಂಕ: 31-12-2008 ರಂದು ದೂರವಾಣಿ ಸಂಖ್ಯೆ: 9341421215 ಗೆ ಫೋನ್ ಮಾಡಿ "ನಾಳೆ ನಾನು ನಿಮ್ಮ ಮನೆಗೆ ಬಂದು ಸ್ವೀಟ್ಸ್ ಕೊಡುತ್ತೇನೆ" ಎಂದು ಹೇಳಿದ್ದು, ಅದನ್ನು ಅವರು ತಿರಸ್ಕರಿಸಿದಾಗ, ಎಷ್ಟು ಹೊತ್ತಿಗೆ ಬರಲಿ ಎಂದು ತಿಳಿಸಿದರೆ ಆಗ ಬರುತ್ತೇನೆ ಎಂದು ಮತ್ತೆ ಕೇಳಿದಾಗ ಅವರು ಬೇಸರಗೊಂಡು ಫೋನ್ ಕರೆಯನ್ನು ಆಫ್ ಮಾಡಿರುತ್ತಾರೆಂದು ಮತ್ತು ಶ್ರೀಮತಿ ಎಂ.ಎನ್. ಶಾರದ ರವರು ನಿಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸದೆ: ಇದ್ದಾಗ, ಬೇರೆ ದೂರವಾಣಿಯಿಂದಲೂ ಕರೆಗಳನ್ನು ಮಾಡಿರುತ್ತೀರಿ. ನಿಮ್ಮ ಫೋನ್ ಕರೆಗಳನ್ನು ಸ್ವೀಕರಿಸದಿದ್ದಲ್ಲಿ ಮೆಸೇಜ್ (ಎಸ್.ಎಂ.ಎಸ್) ಕಳುಹಿಸಿರುತ್ತೀರಿ. ನೀವು ಫೋನ್ ಮಾಡುವ ಚಾಳಿಯನ್ನು ಮುಂದುವರಿಸಿ, ದಿನಾಂಕ: 23-3-2009 ರಂದು ರಾತ್ರಿ 1.45 ಗಂಟೆಯಲ್ಲಿ ಅಂದರೆ ಆವೇಳೆಯಲ್ಲಿ ಸಹ ಫೋನ್ ಮಾಡಿರುತ್ತೀರೆಂದು ಅವರು ದೂರವಾಣಿ ಕರೆ ಸ್ವೀಕರಿಸದೇ ಇದ್ದ ಕಾರಣ ಕಛೇರಿಯಲ್ಲಿ ಅವರ ವಿರುದ್ಧ ಚಾರಿತ್ರ್ಯಕ್ಕೆ ಮಸಿ ಬಳಿಯುವಂತಹ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮಾನಸಿಕವಾಗಿ ಹಿಂಸೆ ನೀಡಿರುತ್ತೀರಿ. ಈ ಪ್ರಕಾರ ವಿವಾಹಿತ ಮಹಿಳಾ ಉದ್ಯೋಗಿಗೆ ಮಾನಸಿಕ ದೌರ್ಜನ್ಯವೆಸಗುವುದರ ಮೂಲಕ ದುರ್ನಡತೆ ಪ್ರದರ್ಶಿಸಿರುತ್ತಾರೆ.
2. ಶ್ರೀಮತಿ ಸುನೀತ, ಬೆರಳಚ್ಚುಗಾರರು, ಅಪರಾಧ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರಿಗೆ ನೀವು ಪದೇ ಪದೇ ದೂರವಾಣಿ ಸಂಖ್ಯೆ 0821-2450006 ಮತ್ತು 9844717658 ಗಳಿಂದ ಫೋನ್ ಮಾಡಿ ಇಲ್ಲಸಲ್ಲದ ವಿಷಯಗಳನ್ನೆಲ್ಲಾ ಮಾತನಾಡುತ್ತಿದ್ದು, ರಾತ್ರಿ 11-00 ಗಂಟೆ ವೇಳೆಯಲ್ಲಿ ಕರೆ ಮಾಡಿ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಮಾತನಾಡಿರುತ್ತಾರೆ.
3. ಕಛೇರಿಯ ಕ್ಯಾಂಟೀನ್‌ನಲ್ಲಿ ಕುಳಿತು ಶ್ರೀಮತಿ ಸುನೀತ, ಬೆರಳಚ್ಚುಗಾರರನ್ನುದ್ದೇಶಿಸಿ "ಆ ಮುದುಕಿ ಇದ್ದಾಳಲ್ಲ ಅವಳ ಕೈಯಲ್ಲಿ ಕೆಲಸ ಮಾಡಿಸುತ್ತೇನೆ" ಎಂದು ಅವಾಚ್ಯವಾಗಿ ಮಾತನಾಡಿರುತ್ತೀರಿ. ಅವರಿಗೆ ಊಟದ ವಿರಾಮದ ವೇಳೆಯಲ್ಲಿ ದೂರವಾಣಿ ಕರೆ ಮಾಡುವುದು, ಅವರು ಕರೆ ಸ್ವೀಕರಿಸದೆ ಇದ್ದಲ್ಲಿ ಕಛೇರಿಗೆ ಆಗಮಿಸಿದ ಕೂಡಲೇ ನಿಮ್ಮ ಟೇಬಲ್‌ನಲ್ಲಿ ದುಡ್ಡು ಇಟ್ಟಿದ್ದೆ ಅದಕ್ಕಾಗಿ ನಿಮಗೆ ದೂರವಾಣಿ ಕರೆ ಮಾಡಿದ್ದೆ ಅಂತ ಹೇಳೋದು, ಪದೇ ಪದೇ ಮಿಸ್ ಕಾಲ್ ಕೊಡುವುದನ್ನು ಮಾಡಿರುತ್ತೀರಿ. ಶ್ರೀಮತಿ ಸುನೀತ ರವರ ಮನೆಗೆ ಯಾರಾದ್ರೂ ಹೋಗಬಹುದು, ಕಛೇರಿಯ ಮತ್ತೊಬ್ಬ ಸಹೋದ್ಯೋಗಿ ಶ್ರೀ ಜಯರಾಮಚಂದ್ರರವರು ಒಂದು ಸಲ ಅವರ ಮನೆಗೆ ಹೋಗಿ ಬಂದ್ರೆ ಅವರಿಬ್ರೂ ಸರಿ ಹೋಗುತ್ತೆ ಎಂದು ಇತರೆ ಸಹೋದ್ಯೋಗಿಗಳ ಹತ್ತಿರ ಹೇಳಿ ಅವರ ಚಾರಿತ್ರ್ಯ ವಧೆಗೆ ಯತ್ನಿಸಿರುತ್ತಾರೆ.
4. ಶ್ರೀಮತಿ ಸುನೀತ, ಬೆರಳಚ್ಚುಗಾರರಿಗೆ ನೀವು ದೂರವಾಣಿ ಕರೆ ಮಾಡಿದಾಗ ಸ್ವೀಕರಿಸದೇ ಇದ್ದಲ್ಲಿ ಬೆಳಿಗ್ಗೆ ಅವರು ಕಛೇರಿಗೆ ಬಂದಾಗ ಎಲ್ಲರಿಗೂ ಕೇಳುವ ರೀತಿಯಲ್ಲಿ "ನಿಮ್ಮನ್ನು ಹುಡುಕಿಕೊಂಡು ಸಂಜೆ 6-30 ಗಂಟೆಯಲ್ಲಿ ಯಾರೋ ಗಂಡಸರು ಬಂದಿದ್ರು" ಎಂದು ಹೇಳಿ ಅವಮಾನ ಮಾಡಿರುತ್ತೀರಿ. ಅವರ ವಸ್ತ್ರವಿನ್ಯಾಸದ ಬಗ್ಗೆ ಮಾಡನಾಡುವುದು ಹಾಗೂ "ನಿಮಗೆ ಹಣ ಬೇಕಾದ್ರೆ ನನ್ನ ಕೇಳಿ, ಕೊಡುತ್ತೇನೆ" ಎಂಬಿತ್ಯಾದಿ ರೀತಿಯಲ್ಲಿ ಮಾತನಾಡಿ ಅವಮಾನ ಮಾಡುತ್ತಿದ್ದು, ಈ ಬಗ್ಗೆ ಶ್ರೀಮತಿ ಸುನೀತ, ಬೆರಳಚ್ಚುಗಾರರು ಮಾನ್ಯ ಪೊಲೀಸ್ ಆಯುಕ್ತರಿಗೆ ವರದಿ ನೀಡುತ್ತೇನೆಂದು ತಿಳಿಸಿದಾಗ. "ನಮ್ಮ ಮೇಲೆ ವರದಿ ಸಲ್ಲಿಸಿ ನೀನು ಈ ಕಛೇರಿಯಲ್ಲಿ ಹೇಗೆ ಕೆಲಸ ಮಾಡುತ್ತೀಯ ನೋಡುತ್ತೇನೆ" ಎಂದು ಹೆದರಿಸಿರುತ್ತೀರಿ. ಇವರು ಓರ್ವ ವಿಧವಾ ಮಹಿಳಾ ಉದ್ಯೋಗಿಯಾಗಿದ್ದು, ಇವರೊಂದಿಗೆ ಅನುಚಿತವಾಗಿ ವರ್ತಿಸುವ ಮೂಲಕ ಮಾನಸಿಕ ದೌರ್ಜನ್ಯವೆಸಗಿರುತ್ತಾರೆ.

ಒಬ್ಬ ಸರ್ಕಾರಿ ನೌಕರರಾಗಿ ಮಹಿಳಾ ಸಹೋದ್ಯೋಗಿಗಳೊಡನೆ ಅನುಚಿತವಾಗಿ ವರ್ತಿಸಿ, ಆವೇಳೆಯಲ್ಲಿ ದೂರವಾಣಿ ಕರೆಗಳನ್ನು ಮಾಡಿ ಮಾನಸಿಕವಾಗಿ ನೋವುಂಟು ಮಾಡಿರುತ್ತೀರಿ ಹಾಗೂ ಅವರುಗಳ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರ ಚಾರಿತ್ರ್ಯ ವಧೆಗೆ ಮಸಿ ಬಳಿಯಲು ಯತ್ನಿಸಲು ಪ್ರಯತ್ನಿಸಿ, ಸರ್ಕಾರಿ ನೌಕರನಿಗೆ ಸಲ್ಲದ ರೀತಿಯಲ್ಲಿ ವರ್ತಿಸುವುದರ ಮೂಲಕ ಕ.ನಾ.ಸೇ (ನಡತೆ) ನಿಯಮ 1966ರ ನಿಯಮ

29 (ಬಿ) ಯನ್ನು ಉಲ್ಲಂಘಿಸುವುದರ ಮೂಲಕ ಕರ್ತವ್ಯದಲ್ಲಿ ತೀವ್ರ ಸ್ವರೂಪದ ದುರ್ನಡತೆ ಪ್ರದರ್ಶಿಸಿರುತ್ತಾರೆಂದು ಈ ದೋಷಾರೋಪಣ ಪತ್ರವನ್ನು ಸದರಿಯವರಿಗೆ ನೀಡಿರುತ್ತಾರೆ.

ಪರಿಷ್ಕರಣ ಮೇಲ್ಮನವಿದಾರರು ದೋಷಾರೋಪಣಾ ಪತ್ರವನ್ನು ಸ್ವೀಕರಿಸಿ ತಮ್ಮ ವಿವರಣೆಯನ್ನು ಸಲ್ಲಿಸಿರುತ್ತಾರೆ. ಸದರಿಯವರು ಸಲ್ಲಿಸಿದ ಸಮಜಾಯಿಷಿಯಲ್ಲಿ ಮಂಡಿಸಿದ ವಿವಾದಾಂಶಗಳಿಗೆ ಕೂಲಂಕಷವಾಗಿ ಚರ್ಚಿಸಿ ಸಮಜಾಯಿಷಿಯು ಸಮಂಜಸವಾಗಿಲ್ಲವಾದ ಕಾರಣ ಶಿಸ್ತು ಪ್ರಾಧಿಕಾರ ದಿನಾಂಕ: 12-5-2009 ರಲ್ಲಿ ತಿರಸ್ಕರಿಸಿ ಈ ಕೆಳಕಂಡಂತೆ ಆದೇಶಿಸಿರುತ್ತಾರೆ. "ಕರ್ನಾಟಕ ನಾಗರೀಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 8(iii) ರ ಪ್ರಕಾರ "ಪರಿಷ್ಕರಣ ಮೇಲ್ಮನವಿದಾರರ ಮುಂದಿನ ವಾರ್ಷಿಕ ವೇತನ ಬಡ್ತಿಯನ್ನು ಮುಂಬರುವ ವಾರ್ಷಿಕ ವೇತನ ಬಡ್ತಿಗಳಿಗೆ ಬಾಧಕವಾಗದಂತೆ ಎರಡು ವರ್ಷಗಳ ಕಾಲ ತಡೆಹಿಡಿಯುವ ದಂಡನೆಯನ್ನು ವಿಧಿಸಿದೆ ಎಂದು ಆದೇಶಿಸಿರುತ್ತಾರೆ."

ಈ ಆದೇಶದ ವಿರುದ್ಧ ಮೇಲ್ಮನವಿ ಪ್ರಾಧಿಕಾರವಾದ ಡಿಜಿ ಮತ್ತು ಐಜಿಪಿ ರವರಿಗೆ ಮೇಲ್ಮನವಿ ಸಲ್ಲಿಸಿರುತ್ತಾರೆ. ಈ ಬಗ್ಗೆ ಸಂಬಂಧಿಸಿದ ಕಂಡಿಕಾವಾರು ಷರಾ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಮೇಲ್ಮನವಿದಾರರು ಮಹಿಳಾ ಸಹೋದ್ಯೋಗಿಗಳಾದ ಶ್ರೀಮತಿ ಎಂ.ಎನ್. ಶಾರದ, ದ್ವಿದ.ಸ. ಮತ್ತು ಶ್ರೀಮತಿ ಸುನಿತ, ಟೈಪಿಸ್ಟ್, ಪೊಲೀಸ್ ಕಮೀಷನರ್ ರವರ ಕಛೇರಿ ಮೈಸೂರು ನಗರ ರವರುಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸದರಿಯವರುಗಳು ನೀಡಿರುವ ದೂರಿನ ಮೇರೆಗೆ ದೃಢಪಡುತ್ತದೆ. ಶಿಸ್ತು ಪ್ರಾಧಿಕಾರವು ಸದರಿಯವರಿಗೆ ವಿಧಿಸಿರುವ ಶಿಕ್ಷೆಯು ಸಮಂಜಸವಾಗಿರುತ್ತದೆ ಮತ್ತು ಶಿಸ್ತು ಪ್ರಾಧಿಕಾರಿಗಳ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಮೇಲ್ಮನವಿ ಪ್ರಾಧಿಕಾರವು ಈ ಕೆಳಕಂಡಂತೆ ಆದೇಶಿಸಿರುತ್ತಾರೆ.

"ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್, ಪ್ರ.ದ.ಸ. ಪೊಲೀಸ್ ಕಮೀಷನರ್ ರವರ ಕಛೇರಿ, ಒಂಡಿ ಎಸಿಪಿ, ಕೃಷ್ಣರಾಜ ವಿಭಾಗ ರವರ ಕಛೇರಿ, ಮೈಸೂರು ನಗರ ಹಾಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮಡಿವಾಳ, ಬೆಂಗಳೂರು ರವರ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ"

ತದನಂತರ ಈ ಎರಡು ಆದೇಶಗಳ ವಿರುದ್ಧ ಪರಿಷ್ಕರಣ ಮೇಲ್ಮನವಿಯನ್ನು ಮೇಲೆ ಓದಲಾದ (6)ರಲ್ಲಿ ಸರ್ಕಾರಕ್ಕೆ ದಿನಾಂಕ: 03-04-2010 ರಂದು ಸಲ್ಲಿಸಲಾಗಿದೆ.

ಪರಿಷ್ಕರಣ ಮೇಲ್ಮನವಿಯಲ್ಲಿ ಯಾವುದೇ ಹೊಸ ಸಮರ್ಥನೀಯ ಅಂಶಗಳು ಇರುವುದಿಲ್ಲ. ಸದರಿಯವರು ಮಹಿಳಾ ಸಹೋದ್ಯೋಗಿಗಳೊಡನೆ ಅನುಚಿತ ವರ್ತನೆ ಪ್ರದರ್ಶಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ಶಿಸ್ತು ಪ್ರಾಧಿಕಾರವು ವಿಧಿಸಿರುವ ದಂಡನಾದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯತೆ ಕಂಡು ಬರುತ್ತಿಲ್ಲವೆಂದು ಪರಿಗಣಿಸುತ್ತಾ ಸರ್ಕಾರವು ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 39 ಪೊಸಿಲಿ 2008 ಬೆಂಗಳೂರು, ದಿನಾಂಕ: 31-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಶ್ರೀ ಜೆ. ಪ್ರಕಾಶ್ ಕಮಲ್ ಕುಮಾರ್ ಪ್ರ.ದ.ಸ. ಪೊಲೀಸ್ ಕಮೀಷನರ್ ರವರ ಕಛೇರಿ, ಒಂಡಿ ಎಸಿಪಿ. ಕೃಷ್ಣರಾಜ ವಿಭಾಗ ರವರ ಕಛೇರಿ, ಮೈಸೂರು ನಗರ, ಹಾಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮಡಿವಾಳ, ಬೆಂಗಳೂರು ನಗರ ರವರು ಸರ್ಕಾರಕ್ಕೆ ಸಲ್ಲಿಸಿದ ಪರಿಷ್ಕರಣ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 26(ಎ)ರ ಪ್ರಕಾರ ತಿರಸ್ಕರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. ನಂ. 1458 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವಾಲಯ

ವಿಷಯ : 2010-11ನೇ ಸಾಲಿನಲ್ಲಿ ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಆದೇಶ ಸಂಖ್ಯೆ : ಅಪಜೀ 3 ಇಎನ್‌ಜಿ 2011 ದಿನಾಂಕ: 07-05-2011.
2. ಪತ್ರಿಕಾ ಪ್ರಕಟಣೆ ದಿನಾಂಕ: 25-03-2011.
3. ರಾಜ್ಯ ಪರಿಸರ ಪ್ರಶಸ್ತಿ ಆಯ್ಕೆ ಸಮಿತಿಯ ದಿನಾಂಕ: 12-05-2011ರ ಸಭೆಯ ನಡವಳಿಗಳು.

ಪ್ರಸ್ತಾವನೆ:

ಪರಿಸರ ಸಂರಕ್ಷಣೆಗಾಗಿ ವ್ಯಕ್ತಿ ಮತ್ತು ಸಂಸ್ಥೆಗಳು ಸಲ್ಲಿಸಿರುವ ಸೇವೆಯನ್ನು ಗುರುತಿಸುವ ಸಲುವಾಗಿ 2010-11ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ನೀಡಲು ಸರ್ಕಾರವು ಉದ್ದೇಶಿಸಲಾಗಿರುತ್ತದೆ. ಈ ಪ್ರಶಸ್ತಿ ತಲಾ ರೂ. 1.00 ಲಕ್ಷ (ರೂ. ಒಂದು ಲಕ್ಷ ಮಾತ್ರ) ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳು (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ, ಟ್ರಸ್ಟುಗಳು ಇತರೆ) (1) ಪರಿಸರ ಸಂರಕ್ಷಣೆ ಮತ್ತು (2) ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿ ಆರಂಭಶೀಲತೆ/ಕೊಡುಗೆ ಸಲ್ಲಿಸಿರುವ ಗಣನೀಯ ಸೇವೆಗಾಗಿ ನೀಡಲಾಗುವುದು. ಈ ರೀತಿ ವಿಶಿಷ್ಟ ಸೇವೆ ಸಲ್ಲಿಸಿರುವವರಿಂದ ಮತ್ತು ಅದರ ಬಗ್ಗೆ ಅರಿವಿರುವವರಿಂದ ಅರ್ಜಿ/ನಾಮನಿರ್ದೇಶನ ಕೋರಿ ದಿನಾಂಕ : 25-03-2011 ರಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಈ ಪ್ರಕಟಣೆಗೆ ಪ್ರತಿಕ್ರಿಯಿಸಿ ಸಲ್ಲಿಸಲಾಗಿದ್ದ ಅರ್ಜಿ/ನಾಮ ನಿರ್ದೇಶನಗಳನ್ನು ಪರಿಶೀಲಿಸಿ ಅರ್ಹ ವ್ಯಕ್ತಿ/ಸಂಸ್ಥೆಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದ ಮೂಲಕ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ದಿನಾಂಕ: 12-05-2011 ರಂದು ಸಭೆ ನಡೆಸಿ, 2010-11ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗೆ ತನ್ನ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ.

ರಾಜ್ಯ ಪರಿಸರ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸುಗಳನ್ನು ಪರಿಗಣಿಸಿ, 2010-11ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಅಂತಿಮಗೊಳಿಸಲಾಗಿದೆ. ಅದರಂತೆ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಅಪಜೀ 3 ಇಎನ್‌ಜಿ 2011, ಬೆಂಗಳೂರು, ದಿನಾಂಕ : 27-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ, ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೆಳಕಂಡ ವ್ಯಕ್ತಿ ಮತ್ತು ಸಂಸ್ಥೆಗಳನ್ನು 2010-11ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ. ಸದರಿ ಪ್ರಶಸ್ತಿಯು ತಲಾ ರೂ. 1.00 ಲಕ್ಷ (ಒಂದು ಲಕ್ಷ ರೂ. ಮಾತ್ರ) ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

1. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು.
   ಸೊಂದಾ ಸ್ವರ್ಣವಲ್ಲಿ, ಮಹಾಸಂಸ್ಥಾನಂ,
   ಮಹದೇವ ಪೋಸ್ಟ್,
   ಸೊಂದಾ-581336
   ಶಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
2. ಶ್ರೀ ನಂದಿದುರ್ಗ ಬಾಲುಗೌಡ
   ಕೃಷ್ಣ ಪಾರಿಜಾತ, ನಂ 678,
   ಹೆಚ್ ಎ ಎಲ್ 3ನೇ ಹಂತ
   ಬೆಂಗಳೂರು-560075
3. ಮೆ. ಪಿಲಿಕುಳ ನಿಸರ್ಗಧಾಮ ಸೊಸೈಟಿ (ರಿ)
   ವಿಜ್ಞಾನ ಕೇಂದ್ರ, ಮೂದುಶೆಡ್ಡೆ
   ವಾಮಂಜೂರು ಅಂಚೆ,
   ಮಂಗಳೂರು – 575 028.
4. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
   ವಿಜ್ಞಾನ ಭವನ ನಂ 24/2, 21ನೇ ಮುಖ್ಯ ರಸ್ತೆ,
   ಬನಶಂಕರಿ 2ನೇ ಹಂತ,
   ಬೆಂಗಳೂರು-560070.
5. ಶ್ರೀ ಎನ್.ಜಿ ದೇವರಾಜ ರೆಡ್ಡಿ
   ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಞರು,
   ಜಲಧಾಮ, ಆಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ,
   ಮೆದೇಹಳ್ಳಿ ರಸ್ತೆ, ಚಿತ್ರದುರ್ಗ-577501.
6. ಪರ್ಯಾವರ್ಣಿ (ರಿ)
   C/o ಎಸ್. ವಾಯ್. ಪ್ರಭು
   ಮೊಹಮ್ಮದ್ ಅಲಿ ರಸ್ತೆ,
   ಟಿಳಕವಾಡಿ, ಬೆಳಗಾವಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ. ಮನೋಹರ್
ಸರ್ಕಾರದ ಅಧೀನ ಕಾರ್ಯದರ್ಶಿ
(ಜೀವಿಶಾಸ್ತ್ರ ಮತ್ತು ಪರಿಸರ)
ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ

ಪಿ.ಆರ್. 1459

FOREST, ECOLOGY, AND ENVIRONMENT SECRETARIAT

Sub : Diversion of 4.34 ha. of forest land in Taralu limits of Kaggalipura range in Bangalore Urban Forest Division and in Bannerghatta National Park limits for construction of 220 KV line Somanahalli to Malur in favour of KPTCL.

Read :
1. Letter No. A5 (5) GFL. KV. CR. 3/02-03, dated : 06-08-2003 of Principal Chief Conservator of Forests, Bangalore.
2. State Government letter No. FEE 276 FGL 2003, dated : 06-09-2003.
3. Letter No. F(C) A/11/2/269/KAR/TL/1468, dated 20th October 2003 of Government of India, Ministry of Environment and Forests, Regional Office, (South Zone), Bangalore.
4. State Government letter No. FEE 276 FGL 2003, dated : 14-11-2003.
5. Minutes of the meeting of Standing Committee of National Board for Wild Life held on 18-03-2004.
6. State Government letter No. FEE 276 FGL 2003, dated : 08-06-2004.
7. Letter No. F(C) A 11.2/269/KAR/TL2986, dated 16th September 2008 of the Government of India, Ministry of Environment and Forest, Regional Office, (South Zone) Bangalore.
8. Letter No. A5(5) gfl. Kv.cr. 3/02-03, dated 17-04-2009 of Principal Chief Conservator of Forests, Bangalore.
9. State Government letter No. FEE 72 FGL 2008, dated : 25-05-2009.
10. Letter No. F(C) A/11.2/269/ KAR/TL/8747, dated 15th March 2011 and Letter No. F(C)A/11.2/269/KAR/TL/ 8954, dated 20th April 2011 of Government of India, Ministry of Envirnoment and Forests, Regional Office, (South Zone), Bangalore.

Preamble:

The Principal Chief Consrvator of Forests, Bangalore vide his letter dated: 06-08-2003 read at (1) above had submitted a proposal for diversion of 4.34 ha. of forest land in two forest divisions of Bangalore Urban Forest Division (0.36 ha.) and Bannergatta National Park (3.98 ha.) for construction of 220 KV DC transmission line from Somanahalli to Malur in favour of Karnataka Power Transmissin Corporation Limited, Bangalore, subject to certain conditions.

Accordingly, the proposal was recommended to Government of India, vide State Government letter dated: 06-09-2003 read at (2) above. Government of India in its letter read at (3) above expressed its inability to approve the Project since the part of proposed area falls in Bannergatta National park. So that the letter written to Government of India read at (4) above for seeking the consent of National Board of Wildlife (NBWL).

National Board of Wild life(NBWL) recommended the proposal with certain conditions read at (5) above, the conditions of NBWL as follows:

i) There will be no change in the legal status of the Protected area.

ii) The user agency, i.e., KPTCL would pay an amount of Rs. 1.00 crore for conservation of wild life in the Bannergatta national Park. The amount would be deposited with the State Chief Wild Life Warden.

iii) The State Government would add natural habitat equivalent to 3.98 ha. to the Bannergatta National Park.

In letter dated : 08-06-2004 read at (6) above where in Government of Karnataka wrote a letter to Government of India along with the meeting proceedings of NBWL with the report of Expert Team to consider the proposal.

The Government of India, Ministry of Environment and Forests, Regional Office, South Zone, Bangalore vide their letters dated : 16-09-2008 read at (7) above conveyed its approval (Stage-I) for diversion of 4.34 ha. of forest land subject to fulfillment of certain conditions and the same was communicated to the Principal Chief Conservator of Forest, Bangalore for compliance.

The Principal Chief Conservator of Forest, Bangalore vide his letter dated 17-04-2009 furnished the compliance report read at (8) above and the same has been sent to Government of India vide State Government letter dated: 25-05-2009 read at (9) above.

Government of India Ministry of Environment and Forest Regional Office, South Zone, Bangalore vide their letters dated: 15-03-2011 and 20-4-2011 read at (10) above has conveyed its approval (Stage-II) under Section 2 of Forest (Conservation) Act, 1980 for diversion of 4.34 ha. of forest land i.e., 0.36 ha. in Bangalore Urban Forest Division and 3.98 ha. in Bannergatta National Park for construction of 220 KV DC transmission line from Somanhalli to Malur in favour Karnataka Power Transmission Corporation Limited, Bangalore, subject to certain conditions.

The proposal has been examined in detail and hence the order.

Government Order No. : FEE 72 FGL 2008, Bangalore, dated 30-05-2011

In the circumstances explained in the preamble above, Government is pleased to accord approval under section (2) of Forest (Conservation) Act 1980 for diversion of 4.34 ha. of forest land i.e., 0.36 ha. in Bangalore Urban Forest Division and 3.98 ha. in Bannergatta National Park for construction of 220 KV DC transmission line from Somanhalli to Malur in favour Karnataka Power Transmission Corporation Limited, Bangalore, subject to the following conditions.

1. The legal status of forest land shall remain unchanged.
2. Demarcation of the proposal forest area shall be carried out by erecting cement concrete pillars duly numbered at an interval of 20 mts. At cost of user agency.
3. The Compensatory afforestation shall be raised over 8.68 ha. of degraded forest land at the cost of user agency.
4. The additional amount of the Net Present value (NPV) of the diverted forestland if any becoming due after revision of the same by the Hon'ble Supreme Court of India in future, shall be charged by the State Government from the user agency and the same shall be transferred to Ad-hoc CAMPA in account number CA-1582 of Corporation Bank, Block-II, CGO Complex, Phase-I Lodhi Road, New Delhi-110 003.
5. The total forest area utilization for the project shall not exceed 4.34 ha. In case the land is not taken over by the user agency or the same is not used for the stipulated purpose within a period of two year, then the area shall be taken back by the Forest Department.
6. The land shall be utilized only for the purpose for which it is released.
7. The lessee has to pay the lease rent as fixed by the Govrnment of Karnataka from time to time.
8. The lease is granted for 20 (Twenty) years.
9. The user agency has to pay the charges of compensatory afforestation at the rate prevailing at the time of approval (At present it is Rs. 1,05,000/- per ha.)
10. The user has to pay the extraction charges of trees as calculated by the concerned Deputy Conservator of Forest.
11. Since the area under diversion passes through the National park any damages to Wildlife shall be compensated by the user agency.
12. There will be no charge in the legal status of the Protected area.
13. The user agency, i.e., KPTCL would pay an amount of Rs. 1.00 crore for conservation of wild life in the Bannergatta National Park. The amount would be deposited with the State Chief Wild Life Warden.
14. The State Government would add natural habitat equivalent to 3.98 ha. to the Bannergattta National Park.
15. The Karnataka Forest Act, 1963 Karnataka Forest Rules 1969 and Wildlife (Protection) Act 1972 will be applicable for any violations.
16. The user agency shall pay the Net Present Value (NPV) as per the Hon'ble Supreme Court of India Orders dated 28-03-2008 and 09-05-2008.
17. Any other conditions to be imposed by the Government of India/Government of Karnataka/Principal Chief Conservator of Forest will have to be abided by the lessee.

By Order and in the name of the Governor of Karnataka

H.M. Mallikarjuna swamy,

Under Secretary to Government,

Forest, Ecology and Envirnoment Department

P.R. 1460

FOREST, ECOLOGY, AND ENVIRONMENT SECRETARIAT

Sub : Diversion of 0.42 ha. of forest land in Turahalli MF for laying of drinking water supply pipeline under Cauvery Water Supply Scheme, Stage-IV, Phase-II in favour of the Executive Engineer, K-4 Division, BWSSB, Bangalore.

Read : 1. Letter No. A5 (4) GFL. CR. 8/10-11, dated : 17-05-2011 of Principal Chief Conservator of Forest, Bangalore.

2. Government of India letter No. F. No. 11-9/98-FC, dated: 03-01-2005, 26-12-2007 and 11-09-2009.

Preamble:

The Principal Chief Consrvator of Forests, Bangalore vide his letter dated: 17-05-2011 read at (1) above had submitted a proposal for diversion of 0.42 ha. of forest land in Turahalli Foests for laying of drinking water supply pipeline under Cauvery Water Supply Scheme, Stage-IV, Phase-II in favour of the Executive Engineer, K-4 Division, BWSSB, Bangalore under the Forest (Conservation) Act 1980, subject to certain conditions.

This proposal has been examined as per the general approval of Government of India in its letter dated: 03-01-2005, 26-12-2007 and 11-09-2009 it has been decided to accord sanction for diversion of 0.42 ha. of forest land under the Forest (Conservation) Act 1980. The proposal has been examined in detail and hence the order.

Government Order No. : FEE 86 FLL 2011 Bangalore, dated 31-05-2011

In the circumstances explained in the preamble above, and in accordance with the general approval given by Government of India in their letters dated: 03-01-2005, 26-12-2007 and 11-09-2009, Government is pleased to accord approval under Forest (Conservation) Act 1980 for diversion of 0.42 ha. of forest land in Turahalli Foests for laying of drinking water supply pipeline under Cauvery Water Supply Scheme, Stage-IV, Phase-II in favour of the Executive Engineer, K-4 Division, BWSSB, Bangalore subject to the following conditions.

1. The legal status of forest land shall remain unchanged and it shall continue as forest land.
2. The lease tenure is for a period of 30 (Thirty) years.
3. The leasee shall pay lease rent as fixed by the Government from time to time.
4. The leased out area should be used for the purpose for which it is granted. In case the land is not used for the stipulated purpose within one year or when it no longer needed for the stipulated purpose, the area should be resumed to the Forest Department under section 82 of Karnataka Forest Act, 1963. The concerned Deputy Conservator of Forests is authorized to take necessary action in this regard.
5. No residential building shall be permitted in the proposed area.
6. The user agency may be insisted to pay the Compensatory Afforestation charges towards planting saplings 10 times of the trees proposed for felling i.e., 134 tress x 10 times = 1340 saplings.
7. The opened trench shall be refilled properly after laying the pipeline and there shall not be any scope for soil erosion.
8. The User Agency should not take up the blasing of underlying rock, strata, as it would greatly disturb the environment.
9. The boundary of the forest along the pipeline should be fenced with chainliks mesh at the cost of the User Agency as per the estimates prepared by the Deputy Conservator of Forest.
10. The user Agency has to pay the extraction charges of trees besides the expenditure for soil and moisture conservation work as assessed by the the Deputy Conservator of Forest.
11. The Karnataka Forest Act 1963 and Rules 1969 and other relevant Acts and Rules will be applicable for any violations.
12. The user Agency shall not sub-lease, mortgage and hypothecate the forest area.
13. The user Agency has to pay the Net Present Value (NPV) of forest land diverted under this proposal as per Orders dated 28-03-2008 and 9-05-2008 of the Hon'ble Supreme Court of India.
14. The User Agency shall ensure that no damage is caused to the surrounding flora and fauna.
15. The User Agency shall abide by all the conditions imposed upon by the Government of India, the Government of Karnataka and the Principal Chief Conservator of Forest (HoFF).

By Order and in the name of the Governor of Karnataka

H.M. Mallikarjuna swamy,

Under Secretary to Government,

Forest, Ecology and Envirnoment Department

P.R. 1461

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಉಳ್ಳಾಗಡ್ಡಿವಾಡಿ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ ಸುಧಾರಣೆ ಕಾಮಗಾರಿಯ ಟೆಂಡರ್ ಅನುಮೋದಿಸುವ ಬಗ್ಗೆ.

ಓದಲಾಗಿದೆ : 1. ಮುಖ್ಯ ಇಂಜನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ರವರ ಪತ್ರದ ಕ್ರಮಾಂಕ: ಮುಇಂ/ಸನೀ(ಉ) ವಲಯ/ಬಿಜೆಪಿ/ಎಇ-1/2011-12/2570, ದಿ: 16-05-11.

1. ಸರ್ಕಾರದ ಆದೇಶ ಸಂಖ್ಯೆ ಸನೀಇ 10 ನಯೋಕಾ 2010, ದಿನಾಂಕ: 27-11-2010.

ಪ್ರಸ್ತಾವನೆ:

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಉಳ್ಳಾಗಡಿವಾಡಿ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ ಸುಧಾರಣೆ ಕಾಮಗಾರಿಯ ಅಂದಾಜಿನ ಉಲ್ಲೇಖ(2)ರಲ್ಲಿ ನಮೂದಿಸಿರುವ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ರೂ. 9458.76 ಲಕ್ಷ ಅಂದಾಜುಮೊತ್ತದ 169 ಕಾಮಗಾರಿಗಳ ಪೈಯಕಿ ಒಂದಾಗಿದ್ದು, ಮುಖ್ಯ ಇಂಜನಿಯರ್, ಸಣ್ಣ ನೀರಾವರಿ ಉತ್ತರವಲಯ ಬಿಜಾಪುರರವರು ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಸಣ್ಣ ನೀರಾವರಿ ವಿಭಾಗ ಬೆಳಗಾವಿಯಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಕರೆಯಲಾದ ಅಲ್ಪಾವಧಿ ಟೆಂಡರ್‌ನ ಪ್ರಕಟಣೆಯನ್ನು ಈ ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ಜಿಲ್ಲಾ ಟೆಂಡರ್ ಬುಲೆಟಿನ್	28-03-2011
ಸಂಯುಕ್ತ ಕರ್ನಾಟಕ ದಿನ ಪತ್ರಿಕೆ	31-03-2011

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು, ಇವರಲ್ಲಿ ಒಬ್ಬರು ಗುತ್ತಿಗೆದಾರರು ಮಾತ್ರ ಅರ್ಹತೆ ಹೊಂದಿದ್ದು, ಅವರ ಟೆಂಡರ್ ತೆರೆದು ಪರಿಶಿಲಿಸಲಾಗಿದ್ದು, ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ			ರೂ. 41,25,333/-
ಪಸಕ್ತ ಸಾಲಿನ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ			ರೂ. 56,17,597/-
ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೋದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಮಂಜೂರಾದ ಅಂದಾಜಿನ ದರಗಳ ಮೇಲಿನ ಶೇಕೆಡಾವಾರು ಹೆಚ್ಚಳ/ಕಡಿಮೆ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ ಕಡಿಮೆ
ಮನೋಜಕುಮಾರ ಎಂ. ನಾಗರಕಟ್ಟೆ ಒಂದನೇ ದರ್ಜೆ ಗುತ್ತಿಗೆದಾರರು	ರೂ. 63,36,060/-	53.59 ಹೆಚ್ಚು	12.79 ಹೆಚ್ಚು

ಮೇಲ್ಕಂಡ ಮನೋಜಕುಮಾರ ಎಂ. ನಾಗರಕಟ್ಟೆ, ಒಂದನೇ ದರ್ಜೆ ಗುತ್ತಿಗೆದಾರರು, ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಾಗಿದ್ದು, ಇವರು ನಮೂದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಂತೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೆ. 12.79 ರಷ್ಟು ಹೆಚ್ಚಾಗಿದ್ದು, ಸದರಿಯವರ ಟೆಂಡರ್‌ನ್ನು ಸಂದಾನದ ಮೂಲಕ ಅಂಗೀಕರಿಸಲು ಮುಖ್ಯ ಇಂಜನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ಇವರು ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಗುತ್ತಿಗೆದಾರರು ದಿನಾಂಕ: 21-05-2011 ರಂದು ಪತ್ರವನ್ನು ನೀಡಿ ತಾವು ನಮೂದಿಸಿರುವ ದರಗಳಲ್ಲಿಯೇ ಟೆಂಡರನ್ನು ಅನುಮೋದಿಸಲು ಕೋರಿರುತ್ತಾರೆ. ಈ ಟೆಂಡರನ್ನು ಸರ್ಕಾರದ ಪರಿಶೀಲಿಸಿ, ಪ್ರಸಕ್ತ ಸಾಲಿನ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 56,17,597/- ಗಳ ಮೇಲೆ ಶೇ. 7.5% ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 60,38,917/- ಗಳಿಗೆ ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸನೀಇ 20 ಏನೀಯೋ 2011 (ತಾಂತ್ರಿಕ), ಬೆಂಗಳೂರು, ದಿನಾಂಕ : 31-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಉಳ್ಳಾಗಡ್ಡಿವಾಡಿ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ ಸುಧಾರಣೆ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದ ಟೆಂಡರಿಗಿಡಲಾದ ಮೊತ್ತ ರೂ. 56,17,597/- ಗಳ ಮೇಲೆ ಶೇ. 7.5% ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 60,38,917/- ಗಳಿಗೆ (ಅರವತ್ತು ಲಕ್ಷ ಮೂವತ್ತೆಂಟು ಸಾವಿರದ ಒಂಭೈನೂರ ಹದಿನೇಳು ರೂಪಾಯಿಗಳು ಮಾತ್ರ) ಶ್ರೀ ಮನೋಜಕುಮಾರ ಎಂ. ನಾಗರಕಟ್ಟೆ, ಒಂದನೇ ದರ್ಜೆ ಗುತ್ತಿಗೆದಾರರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು.
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 2002, ದಿನಾಂಕ 20-01-2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ್ರಮೂರ್ತಿ

ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 1462

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಗಡಿ ಕುಶನೂರ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಟೆಂಡರ್ ಅನುಮೋದಿಸುವ ಕುರಿತು.

ಓದಲಾಗಿದೆ : 1. ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ರವರ ಪತ್ರದ ಕ್ರಮಾಂಕ: ಮುಇಂ/ಸನೀ(ಉ) ವಲಯ/ಬಿಜೆಪಿ/ಎಇ-6/2011-12/2603, ದಿ: 17-05-11.

2. ಸರ್ಕಾರದ ಆದೇಶ ಸಂಖ್ಯೆ ಸನೀಇ 236 ಮಸಾವಿ 2009(4), ದಿನಾಂಕ: 06-07-2010.

ಪ್ರಸ್ತಾವನೆ:

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಗಡಿ ಕುಶನೂರ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ. 200.00 ಲಕ್ಷದ ಅಂದಾಜಿಗೆ ಉಲ್ಲೇಖ(2)ರಲ್ಲಿ ನಮೂದಿಸಿರುವ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋಧನೆ ನೀಡಲಾಗಿದ್ದು, ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ರವರು ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಈ ಕಾಮಗಾರಿಯನ್ನು ಎ.ಐ.ಬಿ.ಪಿ. ಕಾರ್ಯಕ್ರಮದಡಿ ಕೈಗೊಳ್ಳಲು ಭಾರತ ಸರ್ಕಾರದ ಅನುಮೋದನೆ ದೊರಕಿರುತ್ತದೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಸಣ್ಣ ನೀರಾವರಿ ವಿಭಾಗ ಬೀದರ್‌ಯಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಕರೆಯಲಾದ ಅಲ್ಪಾವಧಿ ಟೆಂಡರ್‌ನ ಪ್ರಕಟಣೆಯನ್ನು ಈ ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ರಾಜ್ಯ ಟೆಂಡರ್ ಬುಲೆಟಿನ್	03-11-2010
ವಿಜಯ ಕರ್ನಾಟಕ ದಿನ ಪತ್ರಿಕೆ	13-11-2010

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಮೂರು ಜನ ಗುತ್ತಿಗೆದಾರರು ಭಾಗವಹಿಸಿದ್ದು, ಇವರಲ್ಲಿ ಒಬ್ಬರು ಗುತ್ತಿಗೆದಾರರು ಮಾತ್ರ ಅರ್ಹತೆ ಹೊಂದಿದ್ದು, ಅವರ ಟೆಂಡರ್ ತೆರೆದು ಪರಿಶಿಲಿಸಲಾಗಿದ್ದು, ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ	ರೂ. 1,87,58,503/-
ಪ್ರಸಕ್ತ ಸಾಲಿನ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ	ರೂ. 2,57,57,015/-

ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೋದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಮಂಜೂರಾದ ಅಂದಾಜಿನ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ಕಡಿಮೆ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ ಕಡಿಮೆ
ಗುರುನಾಥ ಕೊಳ್ಳೂರ ಒಂದನೇ ದರ್ಜೆ ಗುತ್ತಿಗೆದಾರರು	ರೂ. 2,68,79,448/-	43.292 ಹೆಚ್ಚು	4.357 ಹೆಚ್ಚು

ಮೇಲ್ಕಂಡ ಶ್ರೀ ಗುರುನಾಥ ಕೊಳ್ಳೂರ, ಒಂದನೇ ದರ್ಜೆ ಗುತ್ತಿಗೆದಾರರು, ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಾಗಿದ್ದು, ಇವರು ನಮೋದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಂತೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೇ. 4.357 ರಷ್ಟು ಹೆಚ್ಚಾಗಿದ್ದು, ಸದರಿಯವರ ಟೆಂಡರ್‌ನ್ನು ಅನುಮೋದಿಸಲು ಮುಖ್ಯ ಇಂಜಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ಇವರು ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಈ ಟೆಂಡರನ್ನು ಸರ್ಕಾರದಲ್ಲಿ ಪರಿಶೀಲಿಸಿ ಪ್ರಸಕ್ತ ಸಾಲಿನ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 2,57,57,015/- ಗಳ ಮೇಲೆ ಶೇ. 4.357ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 2,68,79,448/- ಗಳಿಗೆ ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸನೀಇ 42 ಅಪಿಬಂ 2011 (ತಾಂತ್ರಿಕ), ಬೆಂಗಳೂರು, ದಿನಾಂಕ : 31-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಗಡಿ ಕುಶನೂರ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದ ಟೆಂಡರಿಗಿಡಲಾದ ಮೊತ್ತ ರೂ. 2,57,57,015/- ಗಳ ಮೇಲೆ ಶೇ. 4.357% ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 2,68,79,448/- ಗಳಿಗೆ (ಎರಡು ಕೋಟಿ ಅರವತ್ತೆಂಟು ಲಕ್ಷ ಎಪ್ಪತ್ತೊಂಭತ್ತು ಸಾವಿರದ ನಾಲ್ಕುನೂರ ನಲವತ್ತೆಂಟು ರೂಪಾಯಿಗಳು ಮಾತ್ರ) ಶ್ರೀ ಗುರುನಾಥ ಕೊಳ್ಳೂರ, ಒಂದನೇ ದರ್ಜೆ ಗುತ್ತಿಗೆದಾರರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು.
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 2002, ದಿನಾಂಕ 20-01-2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ್ರಮೂರ್ತಿ

ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 1463

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಡಿಗ್ಗಿ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಟೆಂಡರ್ ಅನುಮೋದಿಸುವ ಕುರಿತು.

ಓದಲಾಗಿದೆ :
1. ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ರವರ ಪತ್ರದ ಕ್ರಮಾಂಕ: ಮುಇಂ/ಸನೀ(ಉ) ವಲಯ/ಬಿಜೆಪಿ/ಎಇ-6/2011-12/2637, ದಿ: 18-05-11.
2. ಸರ್ಕಾರದ ಆದೇಶ ಸಂಖ್ಯೆ ಸನೀಇ 236 ಮಸಾವಿ 2009(4), ದಿನಾಂಕ: 06-07-2010.

ಪ್ರಸ್ತಾವನೆ:

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಡಿಗ್ಗಿ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ. 180.00 ಲಕ್ಷದ ಅಂದಾಜಿಗೆ ಉಲ್ಲೇಖ(2)ರಲ್ಲಿ ನಮೂದಿಸಿರುವ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ರವರು ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಈ ಕಾಮಗಾರಿಯನ್ನು ಎ.ಐ.ಬಿ.ಪಿ. ಕಾರ್ಯಕ್ರಮದಡಿ ಕೈಗೊಳ್ಳಲು ಭಾರತ ಸರ್ಕಾರದ ಅನುಮೋದನೆ ದೊರಕಿರುತ್ತದೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಸಣ್ಣ ನೀರಾವರಿ ವಿಭಾಗ ಬೀದರ್‌ನಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಕರೆಯಲಾದ ಅಲ್ಪಾವಧಿ ಟೆಂಡರ್‌ನ ಪ್ರಕಟಣೆಯನ್ನು ಈ ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ರಾಜ್ಯ ಟೆಂಡರ್ ಬುಲೆಟಿನ್	03-11-2010
ವಿಜಯ ಕರ್ನಾಟಕ ದಿನ ಪತ್ರಿಕೆ	13-11-2010

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಒಬ್ಬ ಗುತ್ತಿಗೆದಾರರು ಭಾಗವಹಿಸಿದ್ದು, ಅವರು ಅರ್ಹತೆ ಹೊಂದಿರುತ್ತಾರೆ, ಅವರ ಟೆಂಡರ್ ತೆರೆದು ಪರಿಶಿಲಿಸಲಾಗಿದ್ದು, ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ			ರೂ. 1,76,07,287/-
ಪ್ರಸಕ್ತ ಸಾಲಿನ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ			ರೂ. 2,41,78,419/-
ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೋದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಮಂಜೂರಾದ ಅಂದಾಜಿನ ದರಗಳ ಮೇಲಿನ ಶೇಕೆಡಾವಾರು ಹೆಚ್ಚಳ/ಕಡಿಮೆ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ ಕಡಿಮೆ
ಗುರುನಾಥ ಕೊಳ್ಳೂರ ಒಂದನೇ ದರ್ಜೆ ಗುತ್ತಿಗೆದಾರರು	ರೂ. 2,52,55,200/-	43.44 ಹೆಚ್ಚು	4.453 ಹೆಚ್ಚು

ಮೇಲ್ಕಂಡ ಶ್ರೀ ಗುರುನಾಥ ಕೊಳ್ಳೂರ, ಒಂದನೇ ದರ್ಜೆ ಗುತ್ತಿಗೆದಾರರು, ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಾಗಿದ್ದು, ಇವರು ನಮೂದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಂತೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೆ. 4.453 ರಷ್ಟು ಹೆಚ್ಚಾಗಿದ್ದು, ಸದರಿಯವರ ಟೆಂಡರ್‌ನ್ನು ಅಂಗೀಕರಿಸಲು ಮುಖ್ಯ ಇಂಜಿಯರ್, ಸಣ್ಣ ನೀರಾವರಿ (ಉತ್ತರ) ವಲಯ, ಬಿಜಾಪುರ ಇವರು ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಈ ಟೆಂಡರನ್ನು ಸರ್ಕಾರದಲ್ಲಿ ಪರಿಶೀಲಿಸಿ ಪ್ರಸಕ್ತ ಸಾಲಿನ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 2,41,78,419/- ಗಳ ಮೇಲೆ ಶೇ. 4.453ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 2,52,55,200/- ಗಳಿಗೆ ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸನೀಇ 41 ಅಪಿಬಂ 2011 (ತಾಂತ್ರಿಕ), ಬೆಂಗಳೂರು, ದಿನಾಂಕ : 31-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಡಿಗ್ಗಿ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗಿಡಲಾದ ಮೊತ್ತ ರೂ. 2,41,78,419/- ಗಳ ಮೇಲೆ ಶೇ. 4.453% ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 2,52,55,200/- ಗಳಿಗೆ (ಎರಡು ಕೋಟಿ ಐವತ್ತೆರಡು ಲಕ್ಷ ಐವತ್ತೈದು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ) ಶ್ರೀ ಗುರುನಾಥ ಕೊಳ್ಳೂರ, ಒಂದನೇ ದರ್ಜೆ ಗುತ್ತಿಗೆದಾರರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು.
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 2002, ದಿನಾಂಕ 20-01-2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ್ರಮೂರ್ತಿ

ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 1464

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಎಸ್.ವೈ. ಕುಂಬಾರ, ವಿಚಾರಣಾಧಿಕಾರಿಗಳು, ಹಾಗೂ ಜಿಲ್ಲಾ ಸೆಷನ್ಸ್ (ನಿವೃತ್ತ), ಇವರಿಗೆ ವಿಚಾರಣಾ ವರದಿ ಸಲ್ಲಿಸಿರುವುದಕ್ಕಾಗಿ ಗೌರವ ಧನ ಮತ್ತು ವಾಹನ ಭತ್ಯೆ ಮಂಜೂರಾತಿ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 24 ಇಮುವಿ 2008, ದಿನಾಂಕ: 17-07-2010.

2 ಶ್ರೀ ಎಸ್. ವೈ. ಕುಂಬಾರ್, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾದೀಶರು ಹಾಗೂ ವಿಚಾರಣಾಧಿಕಾರಿ, ಇವರ ವಿಚಾರಣ ವರದಿ ಮತ್ತು ಪತ್ರ ದಿನಾಂಕ: 14-02-2011.

ಪ್ರಸ್ತಾವನೆ:

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಅವರು, ದಿನಾಂಕ: 24-06-2009 ರಂದು ಸಿ.ಆಸು.ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ನೀರಾವರಿ (ಉತ್ತರ ವಲಯ) ಬೆಳಗಾವಿ, ಇಲ್ಲಿ ಶ್ರೀ ಎಸ್.ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಇವರು ದಿನಾಂಕ: 08-05-2006 ರಿಂದ 05-07-2007 ರವರೆಗೆ ಅಧೀಕ್ಷಕ ಇಂಜಿನಿಯರ್ ಆಗಿ ಮತ್ತು ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್, ಇವರು ದಿನಾಂಕ 17-05-2007 ರಿಂದ 31-08-2007ರವರೆಗೆ ಮುಖ್ಯ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಳ್ಳಾರಿ ನಾಲಾ ಅಣೆಕಟ್ಟು ಹಾಗೂ ಕಾರ್ಯ ಯೋಜನೆ ಕಾಮಗಾರಿಗಳನ್ನು ನಿರ್ವಹಿಸುವಾಗ ಕಾಮಗಾರಿಗಳ ಪರಿಮಾಣಗಳ ನಿಖರತೆ ಹಾಗೂ ತೃಪ್ತಿಕರ ಗುಣಮಟ್ಟದ ಬಗ್ಗೆ ಮನದಟ್ಟು ಮಾಡಿಕೊಳ್ಳದೇ ಕೇವಲ ಆಕ್ಷೇಪಣೆಗಳನ್ನು ದಾಖಲಿಸಿದ ಅಣೇಕಟ್ಟು ಹಾಗೂ ನಾಲಾ ನಿರ್ಮಾಣ ಕಾರ್ಯದ ಲೈನ್ ಅಂದಾಜು ಪ್ರಕ್ರಿಯೆ ಮಂಜೂರಾತಿಯಂತೆ ಕಾಂಪೊನೆಂಟ್ ವೈಸ್ ವಿನ್ಯಾಸ ನಕ್ಷೆ ಮತ್ತು ಅಂದಾಜುಗಳನ್ನು ತಯಾರಿಸಿ ಅದಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಕಾಮಗಾರಿಗಳನ್ನು 2 ವರ್ಷಗಳೊಳಗೆ ಮುಗಿಸಲು ಹಾಕಿಕೊಂಡ ಕಾರ್ಯಕ್ರಮ ಪಟ್ಟಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ ಹಾಗೂ ಗುತ್ತಿಗೆದಾರರೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡದ ಪ್ರಾರಂಭವಾದ 3 ವರ್ಷಗಳ ನಂತರವೂ ಕಾಮಗಾರಿಯ ಅಂದಾಜು ಪೂರ್ಣಗೊಳ್ಳದ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಾಗಲೀ ಎಂ.ಎಂ.ಆರ್. ಸಭೆಯಲ್ಲಾಗಲೀ ಪರಿಶೀಲಿಸದೇ ಉಳಿದ ಕಾಮಗಾರಿಯ ಸ್ಥಳಕ್ಕೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡದೇ ರೂ. 21.83 ಕೋಟಿಗಳಷ್ಟು ಮೊತ್ತವನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಆರೋಪಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವ ಮೂಲಕ ಸದರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮೇಲೆ ಓದಲಾದ (1)ರ ಉಲ್ಲೇಖದಲ್ಲಿ ಶ್ರೀ ಎಸ್.ವೈ. ಕುಂಬಾರ್, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯಾಗಿ ದಿನಾಂಕ: 17-07-2010ರಂದು ನೇಮಿಸಲಾಗಿದೆ. ಅದರಂತೆ ಮೇಲೆ ಓದಲಾದ (2) ರಲ್ಲಿ ದಿನಾಂಕ: 14-02-2011 ರಲ್ಲಿ ವಿಚಾರಣಾಧಿಕಾರಿಗಳು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಅದ್ದರಿಂದ ಸದರಿ ವಿಚಾರಣಾಧಿಕಾರಿಯವರಿಗೆ ನಿಯಮಗಳ ಪ್ರಕಾರ ಗೌರವ ಧನ ಮತ್ತು ವಾಹನ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 24 ಇಮುವಿ 2008 ಬೆಂಗಳೂರು, ದಿನಾಂಕ: 28-05-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಶ್ರೀ ಎಸ್.ವೈ. ಕುಂಬಾರ, ನಿವೃತ್ತ ಜಿಲ್ಲಾನ್ಯಾಯಾಧೀಶರು, ವಿಚಾರಣಾ ವರದಿ ಸಲ್ಲಿಸಿರುವ ಕಾರಣ ಇವರಿಗೆ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇಇವಿ 2007, ದಿನಾಂಕ: 11-04-2008 ರನ್ವಯ ರೂ. 8000/-ಗಳ (ಎಂಟು ಸಾವಿರ ಮಾತ್ರ) ಗೌರವಧನ ಹಾಗೂ ರೂ. 1500/- ಗಳ (ಒಂದು ಸಾವಿರದ ಐದು ನೂರು ಮಾತ್ರ) ವಾಹನ ಭತ್ಯೆಯನ್ನು ಮಂಜೂರು ಮಾಡಲಾಗಿದೆ.

ಈ ವೆಚ್ಚವನ್ನು ಆಯವ್ಯಯದ ಲೆಕ್ಕಶೀರ್ಷಿಕೆ " 2052/ಸಚಿವಾಲಯ, ಸಾಮಾನ್ಯ ಸೇವೆಗಳು-090, ಸಚಿವಾಲಯ-01, ಕರ್ನಾಟಕ ಸರ್ಕಾರದ ಸಚಿವಾಲಯ-051, ಸಾಮಾನ್ಯ ವೆಚ್ಚಗಳು" ಇದರಡಿ ಭರಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ವಾಸುದೇವಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 1465 (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ)

(ಸೇವೆಗಳು-3)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಕರ್ನಾಟಕ ಸರ್ಕಾರ ಸಚಿವಾಲಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ನಿರ್ವಹಿಸುತ್ತಿರುವ "ರೇಷ್ಮೆ ಕೃಷಿ' ವಿಷಯವನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸುವ ಬಗ್ಗೆ.

ಓದಲಾಗಿದೆ : ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿ ಸಂ.:ಮುಕಾ/4021/ಕಂಪ್ಯೂಟರ್/2011, ದಿನಾಂಕ 4-5-2011.

ಪ್ರಸ್ತಾವನೆ :

ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು 1977ರ ಅನುಸೂಚಿ-IV ರನ್ವಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಜವಳಿ ಗಣಿ ಮತ್ತು ಭೂವಿಜ್ಞಾನ, ಕಬ್ಬಿಣ ಉಕ್ಕು ಮತ್ತಿತರ ವಸ್ತುಗಳಿಗೆ ಸಂಬಂಧಪಟ್ಟ ನಾಗರಿಕ ಸರಬರಾಜು, ನಾಗರಿಕ ವಿಮಾನಯಾನ ಮತ್ತು ರೇಷ್ಮೆ ಕೃಷಿ ವಿಷಯಗಳಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸಲಾಗುತ್ತಿದೆ. ರೇಷ್ಮೆ ಕ್ಷೇತ್ರದ ನಿರೂಪಣೆ ಹಾಗೂ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇರುವುದರಿಂದ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಗಣಿ ನಿಬಂಧನೆ ಹಾಗೂ ಗಣಿ ಸಂಬಂಧಿತ ಹೆಚ್ಚಿನ ಕಾರ್ಯಭಾರದ ಒತ್ತಡ ಇರುವುದರಿಂದ ರೇಷ್ಮೆ ಕೃಷಿಗೆ ಸಂಬಂಧಪಟ್ಟ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಬೇರ್ಪಡಿಸುವುದು ಸೂಕ್ತವೆಂದು ಕಂಡುಬಂದಿರುತ್ತದೆ. ಇದಲ್ಲದೆ ರೇಷ್ಮೆ ಕೈಗಾರಿಕೆಯ ಚಟುವಟಿಕೆಗಳು ಸೇರಿದಂತೆ ರೇಷ್ಮೆ ಕೃಷಿಯು ಹೆಚ್ಚು ಕಡಿಮೆ ಕೃಷಿ ಹಾಗೂ ತೋಟಗಾರಿಕೆಗೆ ಚಟುವಟಿಕೆಗಳಿಗೆ ತತ್ಸಮಾನವಾಗಿರುತ್ತದೆ. ತೋಟಗಾರಿಕೆ ಕ್ಷೇತ್ರಕ್ಕೆ ಸಿಕ್ಕಿರುವಂತಹ ಪ್ರಾಶಸ್ತ್ಯವು ರೇಷ್ಮೆ ಕೃಷಿಗೆ ದೊರಕುವುದರಿಂದ ರೇಷ್ಮೆ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುವುದು.

ಆದ್ದರಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿಯಲ್ಲಿ ಈವರೆವಿಗೆ ನಿರ್ವಹಿಸುತ್ತಿರುವ "ರೇಷ್ಮೆ ಕೃಷಿ" ವಿಷಯವನ್ನು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲು ತೀರ್ಮಾನಿಸಿ ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಡಿಸಿಎ 3 ಎಆರ್‌ಬಿ 2011, ಬೆಂಗಳೂರು, ದಿನಾಂಕ : 24-5-2011

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ನಿರ್ವಹಿಸಲ್ಪಡುತ್ತಿರುವ "ರೇಷ್ಮೆ ಕೃಷಿ"ಗೆ ಸಂಬಂಧಪಟ್ಟ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿದೆ.

ಈ ಬಗ್ಗೆ ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು 1977ಕ್ಕೆ ಸೂಕ್ತವಾದ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು

ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ
ಪಿ. ಮಾರ್ಕಂಡೇಯ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-2)

ಪಿ.ಆರ್. 1466

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಹಾಗೂ ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್, ಇವರುಗಳ ವಿರುದ್ಧದ ಇಲಾಖಾ ವಿಚಾರಣೆಯ ಬಗ್ಗೆ ಅಂತಿಮ ಆದೇಶ.

ಓದಲಾಗಿದೆ :

1. ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಹಾಗೂ ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್ ಇವರುಗಳಿಗೆ ಜಾರಿ ಮಾಡಲಾದ ಕಾರಣ ಕೇಳುವ ನೋಟೀಸ್ ಸಂಖ್ಯೆ: ಸಿಆಸುಇ 24 ಇಮುವಿ 2008, ದಿನಾಂಕ 01-07-2008.
2. ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 24 ಇಮುವಿ 2008, ದಿನಾಂಕ 17-07-2010
3. ಶ್ರೀ ಎಸ್. ವೈ. ಕುಂಬಾರ್, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿ, ಇವರ ವಿಚಾರಣ ವರದಿ ಮತ್ತು ಪತ್ರ ದಿನಾಂಕ 14-02-2011.

ಪ್ರಸ್ತಾವನೆ :

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಅವರು, ದಿನಾಂಕ 24-06-2009 ರಂದು ಸಿ.ಆ.ಸು. ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ನೀರಾವರಿ (ಉತ್ತರ ವಲಯ) ಬೆಳಗಾವಿ, ಇಲ್ಲಿ ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಇವರು ದಿನಾಂಕ 08-05-2006 ರಿಂದ 05-07-2007 ರವರೆಗೆ ಅಧೀಕ್ಷಕ ಇಂಜಿನಿಯರ್ ಆಗಿ ಮತ್ತು ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್, ಇವರು ದಿನಾಂಕ 17-05-2007 ರಿಂದ 31-08-2007 ರವರೆಗೆ ಮುಖ್ಯ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಳ್ಳಾರಿ ನಾಲಾ ಅಣೆಕಟ್ಟು ಹಾಗೂ ಕಾರ್ಯ ಯೋಜನೆ ಕಾಮಗಾರಿಗಳನ್ನು ನಿರ್ವಹಿಸುವಾಗ ಕಾಮಗಾರಿಗಳ ಪರಿಮಾಣಗಳ ನಿಖರತೆ ಹಾಗೂ ತೃಪ್ತಿಕರ ಗುಣಮಟ್ಟದ ಬಗ್ಗೆ ಮನದಟ್ಟು ಮಾಡಿಕೊಳ್ಳದೇ ಕೇವಲ ಆಕ್ಷೇಪಣೆಗಳನ್ನು ದಾಖಲಿಸಿದ ಅಣೆಕಟ್ಟು ಹಾಗೂ ನಾಲಾ ನಿರ್ಮಾಣ ಕಾರ್ಯದ ಲೈನ್ ಅಂದಾಜು ಪ್ರಕ್ರಿಯೆ ಮಂಜೂರಾತಿಯಂತೆ ಕಾಂಪೊನೆಂಟ್ ವೈಸ್ ವಿನ್ಯಾಸ ನಕ್ಷೆ ಮತ್ತು ಅಂದಾಜುಗಳನ್ನು ತಯಾರಿಸಿ ಅದಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಕಾಮಗಾರಿಗಳನ್ನು 2 ವರ್ಷಗಳೊಳಗೆ ಮುಗಿಸಲು ಹಾಕಿಕೊಂಡ ಕಾರ್ಯಕ್ರಮ ಪಟ್ಟಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ ಹಾಗೂ ಗುತ್ತಿಗೆದಾರರೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡದ ಪ್ರಾರಂಭವಾದ 3 ವರ್ಷಗಳ ನಂತರವೂ ಕಾಮಗಾರಿಯ ಅಂದಾಜು ಪೂರ್ಣಗೊಳ್ಳದ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಾಗಲೀ ಎಂ.ಎಂ.ಆರ್. ಸಭೆಯಲ್ಲಾಗಲೀ ಪರಿಶೀಲಿಸದೆ ಉಳಿದ ಕಾಮಗಾರಿಯ ಸ್ಥಳಕ್ಕೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡದೇ ರೂ. 21.83 ಕೋಟಿಗಳಷ್ಟು ಮೊತ್ತವನ್ನು ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಆರೋಪಗಳ ಕುರಿತಂತೆ ಆರೋಪಿತ ಅಧಿಕಾರಿಗಳಿಗೆ ಮೇಲೆ ಓದಲಾದ ಉಲ್ಲೇಖ (1)ರಲ್ಲಿ ನೋಟೀಸ್ ಜಾರಿ ಮಾಡುವ ಮೂಲಕ ಸದರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭವಾಯಿತು. ಸದರಿ ನೋಟೀಸಿಗೆ ಆರೋಪಿತ ಅಧಿಕಾರಿಗಳು ಆರೋಪಗಳನ್ನು ನಿರಾಕರಿಸಿರುವುದರಿಂದ ಸದರಿ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯುವ ದೃಷ್ಟಿಯಿಂದ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮೇಲೆ (2)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಶ್ರೀ ಎಸ್. ವೈ. ಕುಂಬಾರ್, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯಾಗಿ ದಿನಾಂಕ 17-07-2010ರಂದು ನೇಮಿಸಲಾಗಿದೆ. ಅದರಂತೆ ವಿಚಾರಣೆ ನಡೆಸಿ ಮೇಲೆ (3)ರಲ್ಲಿ ಓದಲಾದ ದಿನಾಂಕ 14-02-2011 ರಲ್ಲಿ ವಿಚಾರಣಾಧಿಕಾರಿಗಳು ತಮ್ಮ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ.

ಸದರಿ ವರದಿಯಲ್ಲಿ ಆರೋಪಿತ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಹಲವು ಸಭೆಗಳನ್ನು ನಡೆಸಿರುವುದು ಸಾಕ್ಷ್ಯಾಧಾರಗಳಿಂದ ಧೃಡಪಟ್ಟಿರುತ್ತದೆ. ಆದ್ದರಿಂದ ಕರ್ತವ್ಯ ಲೋಪ ಎಸಗಿರುವುದಿಲ್ಲ ಹಾಗೂ ಡಿ. ಕೋಡ್ ಅನುಸಾರ ಕಾಮಗಾರಿಗಳನ್ನು ನಿರ್ವಹಿಸುವುದು ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರ ಜವಾಬ್ದಾರಿಯಾಗಿದ್ದು, ಮುಖ್ಯ ಇಂಜಿನಿಯರ್‌ಗಳು ಜವಾಬ್ದಾರರಲ್ಲ ಆದ್ದರಿಂದ ಡಿ. ಕೋಡ್ ಉಲ್ಲಂಘನೆ ಆರೋಪಗಳು ಸಾಬೀತಾಗಿಲ್ಲವೆಂದು ಯೋಜನೆಗಳಿಗೆ ಸಂಬಂಧಿಸಿದಂತೆ ನಕ್ಷೆ ಮತ್ತು ವಿನ್ಯಾಸಗಳಿಗೆ ಅನುಮೋದನೆಯನ್ನು ಪಡೆಯುವುದು ಕಾರ್ಯಪಾಲಕ ಅಭಿಯಂತರರ ಕರ್ತವ್ಯವಾಗಿರುವುದರಿಂದ ಆರೋಪಿತ ಅಧಿಕಾರಿಗಳು ಯಾವುದೇ ಕಾನೂನು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುವುದಿಲ್ಲ. ವಿಚಾರಣೆ ಸಮಯದಲ್ಲಿ ಸಾಕ್ಷಿಗಳ ಹೇಳಿಕೆಯನ್ನು ಪರಿಶೀಲಿಸಿದಾಗ ಆರೋಪಿತ ಅಧಿಕಾರಿಗಳು ಲೋಕೋಪಯೋಗಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬರುವುದಿಲ್ಲ. ಅಲ್ಲದೆ ಆರೋಪಿತ ಇಬ್ಬರು ಅಧಿಕಾರಿಗಳು ಯಾವುದೇ ಮೊತ್ತದ ಬಿಲ್ಲನ್ನು ತೀರುವಳಿಮಾಡಿರುವುದಿಲ್ಲ ಸದರಿ ಬಿಲ್ಲುಗಳ ಪಾವತಿ ಬಗ್ಗೆ ಹಾಗೂ ಆಕ್ಷೇಪಣೆಗಳನ್ನು ಪಾವತಿ ಮಾಡಲು ಮಾಹಿತಿಯನ್ನು ಕೋರಿರುತ್ತಾರೆ. ಕಾರ್ಯಪಾಲಕ ಇಂಜಿನಿಯರ್‌ಗಳು ಈ ಆಕ್ಷೇಪಣೆಗಳಿಗೆ ಧೃಡವಾದ

ಉತ್ತರ ನೀಡದೇ ಮುಖ್ಯ ಲೆಕ್ಕಾಧಿಕಾರಿಯಿಂದ ಹಣ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ. ಇದರಿಂದ ಸದರಿ ಪ್ರಕರಣದಲ್ಲಿ ಶ್ರೀ ಎನ್. ನಾಗಣ್ಣ ಮತ್ತು ಶ್ರೀ ಎಸ್. ಎಸ್. ಖಣಗಾವಿ ಇವರು ಯಾವುದೇ ಪಾತ್ರ ಇಲ್ಲದೇ ಇರುವುದು ಸುಸ್ಪಷ್ಟವಾಗಿದೆ ಎಂದು ವಿಚಾರಣಾ ವರದಿಯಲ್ಲಿ ತಿಳಿಸಿ ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್ ಮತ್ತು ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್, ಇವರುಗಳ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾಗಿರುವುದಿಲ್ಲವೆಂದು ನಿರ್ಣಯಕ್ಕೆ ಬಂದಿರುತ್ತಾರೆ.

ವಿಚಾರಣಾಧಿಕಾರಿಗಳ ವರದಿಯನ್ನು ಸರ್ಕಾರವು ಕೂಲಂಕುಷವಾಗಿ ಪರಿಶೀಲಿಸಿದ ನಂತರ ವಿಚಾರಣಾ ವರದಿಯನ್ನು ಒಪ್ಪದೇ ಇರುವ ಯಾವುದೇ ಸಮರ್ಥನೀಯ ಸಾಕ್ಷ್ಯಾಧಾರಗಳು ಇಲ್ಲದಿರುವುದನ್ನು ಮನಗಂಡ ಸರ್ಕಾರವು ವಿಚಾರಣಾಧಿಕಾರಿಗಳ ವರದಿಯನ್ನು ಒಪ್ಪಿಕೊಂಡು ಈ ಕೆಳಕಂಡಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 24 ಇಮುವಿ 2008, ಬೆಂಗಳೂರು, ದಿನಾಂಕ : 28-05-2011

ಪ್ರಸ್ತಾವನೆಯಲ್ಲಿ ವಿವರಿಸಲ್ಪಟ್ಟ ಹಿನ್ನೆಲೆಯಲ್ಲಿ ಸರ್ಕಾರವು ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಮತ್ತು ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್ ಅವರುಗಳನ್ನು ಈ ಪ್ರಕರಣದಲ್ಲಿ ಅವರ ವಿರುದ್ಧ ಮಾಡಲಾದ ಆರೋಪಗಳಿಂದ ಮುಕ್ತರನ್ನಾಗಿಸುತ್ತದೆ.

ಈ ಇಲಾಖಾ ವಿಚಾರಣೆ ನಡೆಯದಿದ್ದಲ್ಲಿ ಶ್ರೀ ಎಸ್. ಎಸ್. ಖಣಗಾವಿ, ಮುಖ್ಯ ಇಂಜಿನಿಯರ್ ಮತ್ತು ಶ್ರೀ ಎನ್. ನಾಗಣ್ಣ, ನಿವೃತ್ತ ಮುಖ್ಯ ಇಂಜಿನಿಯರ್ ಅವರುಗಳು ಯಾವ ಸೌಲಭ್ಯಗಳನ್ನು ಪಡೆಯುತ್ತಿದ್ದರೋ ಅವುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ವಾಸುದೇವಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

ಪಿ.ಆರ್. 1467 (ಸೇವೆಗಳು-3)

ಆರ್ಥಿಕ ಸಚಿವಾಲಯ

ವಿಷಯ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸರ್ಕಾರಿ ಲೆಕ್ಕ ಪರಿಶೋಧಕರ ಕಚೇರಿಯ ಹಂಗಾಮಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಮುಂದುವರಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಅದೇಶ ಸಂಖ್ಯೆ: ಆಇ 18 ರಾಲೆಪ 88, ದಿನಾಂಕ 30-8-1989
2. ಸರ್ಕಾರದ ಅದೇಶ ಸಂಖ್ಯೆ: ಆಇ 16 ರಾಲೆಪ 2005, ದಿನಾಂಕ 02-03-2006
3. ಸರ್ಕಾರದ ಅದೇಶ ಸಂಖ್ಯೆ: ಆಇ 282 ರಾಲೆಪ 2006, ದಿನಾಂಕ 20-12-2006
4. ಸರ್ಕಾರದ ಅದೇಶ ಸಂಖ್ಯೆ: ಆಇ 228 ರಾಲೆಪ 2009, ದಿನಾಂಕ 26-8-2010
5. ನಿಯಂತ್ರಕರ ಪತ್ರ ಸಂಖ್ಯೆ: ರಾಲೆಪ 1 ಇಟಿಪಿ 87/2011/309, ದಿನಾಂಕ 21-04-2011.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ ಆದೇಶಾನುಸಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸರ್ಕಾರಿ ಲೆಕ್ಕಪರಿಶೋಧಕರ ಕಚೇರಿಯು ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದಲೂ 11 ಹುದ್ದೆಗಳನ್ನು ಮುಂದುವರಿಸಿಕೊಂಡು ಬರಲಾಗಿದ್ದು, ಕ್ರಮಾಂಕ (3)ರಲ್ಲಿನ ಸರ್ಕಾರಿ ಆದೇಶದಲ್ಲಿ ಒಂದು ಲೆಕ್ಕಪರಿಶೋಧನಾ ಅಧಿಕಾರಿಯ ಹುದ್ದೆಯನ್ನು ರದ್ದುಪಡಿಸಲಾಗಿದೆ. ಉಳಿದ 10 ಹುದ್ದೆಗಳನ್ನು ಮುಂದುವರಿಸಿಕೊಂಡು ಬರಲಾಗಿದ್ದು, ಕ್ರಮ ಸಂಖ್ಯೆ: (4)ರಲ್ಲಿ ಓದಲಾದ ಆದೇಶದಲ್ಲಿ ದಿನಾಂಕ 31-03-2011ರವರೆಗೆ ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಈ ಹುದ್ದೆಗಳನ್ನು ದಿನಾಂಕ 01-04-2011 ರಿಂದ ಒಂದು ವರ್ಷದವರೆಗೆ (31-03-2012) ತಾತ್ಕಾಲಿಕವಾಗಿ ಮುಂದುವರೆಸಬೇಕೆಂದು ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ ಇವರು ಮೇಲಿನ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಪತ್ರದಲ್ಲಿ ಸರ್ಕಾರವನ್ನು ಕೋರಿರುತ್ತಾರೆ.

ಕ್ರಮ ಸಂಖ್ಯೆ	ಹುದ್ದೆ ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ
01	ಸರ್ಕಾರಿ ಲೆಕ್ಕ ಪರಿಶೋಧಕರು (ಸಹಾಯಕ ನಿಯಂತ್ರಕರ ವೇತನ ಶ್ರೇಣಿ ರೂ. 14050-25050)	01
02	ಲೆಕ್ಕಪರಿಶೋಧನಾಧಿಕಾರಿಗಳು (ರೂ. 11400-21600)	02
03	ಪ್ರಥಮ ದರ್ಜೆ ಸಹಾಯಕರು (ರೂ. 7275-13350)	06
04	ದ್ವಿತೀಯ ದರ್ಜೆ ಸಹಾಯಕರು (ರೂ. 5800-10500)	01
	ಒಟ್ಟು	10 ಹುದ್ದೆಗಳು

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಮುಂದಿನಂತೆ ಆದೇಶಿಸುತ್ತದೆ. ಅದರಂತೆ ಈ ಕೆಳಕಂಡ ಆದೇಶ

ಸರ್ಕಾರದ ಆದೇಶ ಸಂಖ್ಯೆ : ಆಇ 126 ರಾಲೆಪ 2011, ಬೆಂಗಳೂರು, ದಿನಾಂಕ : 31-05-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸರ್ಕಾರಿ ಲೆಕ್ಕ ಪರಿಶೋಧಕರ ಕಚೇರಿಯ ಈ ಕೆಳಕಂಡ 10 ಹುದ್ದೆಗಳನ್ನು ದಿನಾಂಕ 01-04-2011 ರಿಂದ 31-03-2012 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಸಿದೆ.

ಕ್ರಮ ಸಂಖ್ಯೆ	ಹುದ್ದೆ ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ
01	ಸರ್ಕಾರಿ ಲೆಕ್ಕ ಪರಿಶೋಧಕರು (ಸಹಾಯಕ ನಿಯಂತ್ರಕರ ವೇತನ ಶ್ರೇಣಿ ರೂ. 14050-25050)	01
02	ಲೆಕ್ಕಪರಿಶೋಧನಾಧಿಕಾರಿಗಳು (ರೂ. 11400-21600)	02

03	ಪ್ರಥಮ ದರ್ಜೆ ಸಹಾಯಕರು (ರೂ. 7275-13350)	06
04	ದ್ವಿತೀಯ ದರ್ಜೆ ಸಹಾಯಕರು (ರೂ. 5800-10500)	01
	ಒಟ್ಟು	10 ಹುದ್ದೆಗಳು

ಈ ಆದೇಶವನ್ನು ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 96 ದಿನಾಂಕ 1-7-1996 ರಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ. ಎಸ್. ಶಿವರಾಮ್
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಆಡಳಿತ & ಮುಂಗಡ)

ಪಿ.ಆರ್. 1468

ಆರ್ಥಿಕ ಸಚಿವಾಲಯ

ವಿಷಯ : ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ, ಖಜಾನೆ ಇಲಾಖೆ ಅವರ ವರ್ಗಾವಣೆ-ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ಪ್ರಕರಣದ ಮರುಪರಿಶೀಲನೆ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ :
1. ಅಧಿಸೂಚನೆ ಸಂಖ್ಯೆ: ಅಇ 104 ಅಖಇ 2009, ದಿನಾಂಕ 5-9-2009
2. ಅಧಿಸೂಚನೆ ಸಂಖ್ಯೆ: ಆಇ 167 ಅಖಇ 2009, ದಿನಾಂಕ 23-1-2010
3. ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೀಡಿದ ದಿನಾಂಕ 6-10-2010ರ ಅದೇಶ.

ಪ್ರಸ್ತಾವನೆ :

ಜಿಲ್ಲಾ ಖಜಾನಾಧಿಕಾರಿ, ಕೊಪ್ಪಳ ಈ ಹುದ್ದೆಯಲ್ಲಿ ದಿನಾಂಕ 3-5-2004 ರಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಸಿ. ವಿನಯಕುಮಾರ್ ಅವರನ್ನು ಮೇಲೆ (1)ರಲ್ಲಿ ಓದಲಾದ ದಿನಾಂಕ 5-9-2009ರ ಅಧಿಸೂಚನೆಯಲ್ಲಿ ವರ್ಗಾಯಿಸಿ ಜಿಲ್ಲಾ ಖಜಾನಾಧಿಕಾರಿ, ಉಡುಪಿ ಈ ಹುದ್ದೆಗೆ ನೇಮಿಸಲಾಯಿತು. ಇದನ್ನು ಪ್ರಶ್ನಿಸಿ ಅಧಿಕಾರಿಯು ಸಲ್ಲಿಸಿದ ಅರ್ಜಿ ಸಂಖ್ಯೆ: 4075/2009ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ದಿನಾಂಕ 9-9-2009 ರಂದು ನೀಡಿದ ಆದೇಶದಂತೆ ಅಧಿಕಾರಿಯ ದಿನಾಂಕ 8-9-2009ರ ಮನವಿಯನ್ನು ಪರಿಗಣಿಸಿದ ನಂತರ ಮೇಲೆ (2)ರಲ್ಲಿ ಓದಲಾದ ದಿನಾಂಕ 23-1-2010ರ ಅಧಿಸೂಚನೆ ಹೊರಡಿಸಿ ಅವರನ್ನು ಜಿಲ್ಲಾ ಖಜಾನಾಧಿಕಾರಿ, ಉಡುಪಿ ಈ ಹುದ್ದೆಗೆ ದಿನಾಂಕ 5-9-2009ರ ಅಧಿಸೂಚನೆಯಲ್ಲಿ ವರ್ಗಾಯಿಸಿದ್ದನ್ನು ಸ್ಥಿರೀಕರಿಸಲಾಯಿತು ಈ ಕ್ರಮವನ್ನು ಪ್ರಶ್ನಿಸಿ ಶ್ರೀ ಸಿ. ವಿನಯಕುಮಾರ್ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂಖ್ಯೆ: 1695/2010ನ್ನು ಸಲ್ಲಿಸಿದರು. ಮಂಡಳಿಯು ತನ್ನ ದಿನಾಂಕ 1-3-2010ರ ಮಧ್ಯಂತರ ಆದೇಶ ಹೊರಡಿಸಿ ದಿನಾಂಕ 23-1-2010ರ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಅನಂತರ ಮೇಲೆ (3)ರಲ್ಲಿ ಓದಲಾದ ದಿನಾಂಕ 6-10-2010ರ ತನ್ನ ಆದೇಶದಲ್ಲಿ ಈ ಕೆಳಕಂಡ ನಿರ್ದೇಶನದೊಡನೆ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

(i) The Application is disposed of;

(ii) The Respondent Nos. 1 & 2 & CMA are directed to review and reconsider the case of the Applicant for transfer taking into account the facts relating to the Applicant with reference to the provisions contained in para 6.1(3) and para 7.1(f) of the Government Order dated 22-11-2001 relating to transfers and pass an appropriate order in accordance with law as per the Government Order dated 22-11-2001 and related Government Orders and Circulars within 4 weeks from the date of receipt of the certified copy of this order by the Respondent No's. 1 and 2;

(iii) The interim order of stay of the impugned order No. ಅಇ 167 ಅಖಇ 2009, dated 23-01-2010 granted shall be continued till the CMA takes a decision as directed in para (ii) above and appropriate order is passed in pursuance to the recommendation of the CMA in this regard.

ಮಂಡಳಿಯ ಮೇಲಿನ ಆದೇಶದಿಂದಾಗಿ ವೃಂದ ನಿರ್ವಹಣಾ ಪ್ರಾಧಿಕಾರವು ಶ್ರೀ ಸಿ. ವಿನಯಕುಮಾರ್ ಜಿಲ್ಲಾ ಖಜಾನಾಧಿಕಾರಿ ಅವರ ಪ್ರಕರಣವನ್ನು ದಿನಾಂಕ 22-11-2001ರ ಆದೇಶದ ಬೆಳಕಿನಲ್ಲಿ ಪರಿಶೀಲಿಸಿದೆ. ಆದೇಶದ ಕಂಡಿಕೆ 6.1(3)ರನ್ವಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿರುವ ಸರ್ಕಾರಿ ನೌಕರನನ್ನು ಆತನು ಚುನಾಯಿತನಾಗಿರುವ ಅವಧಿ ಮುಗಿಯುವವರೆಗೂ ಆತನನ್ನು ವರ್ಗಾಯಿಸುವಂತಿಲ್ಲ. ಕಂಡಿಕೆ 7(1)(ಎಫ್)ರನ್ವಯ ಇಲಾಖಾ ವಿಚಾರಣೆ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಇಲ್ಲವೇ ಹೂಡುವ ಪ್ರಸ್ತಾವನೆ ಇರುವ ಪ್ರಕರಣಗಳಲ್ಲಿ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡುವುದಕ್ಕೆ ಬದಲಾಗಿ ವರ್ಗಾವಣೆ ಮಾಡಬಹುದೆಂದು ನೇಮಕಾತಿ ಪ್ರಾಧಿಕಾರಿ ಅಭಿಪ್ರಾಯ ಪಟ್ಟಲ್ಲಿ ಅಂತಹ ನೌಕರನನ್ನು ವರ್ಗಾಯಿಸಬಹುದು ಈ ಅಂಶಗಳನ್ನು ಪರಿಗಣಿಸಿದಲ್ಲಿ ಶ್ರೀ ಸಿ. ವಿನಯಕುಮಾರ್ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಶಾಖೆಗೆ ಖಜಾನೆ ಇಲಾಖೆ ವತಿಯಿಂದ 2007-12ನೇ ಸಾಲಿಗೆ ಚುನಾಯಿತರಾಗಿದ್ದು ಪ್ರಥಮ ಬಾರಿಗೆ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಯಾಗಲೀ ಕ್ರಿಮಿನಲ್ ಮೊಕದ್ದಮೆಯಾಗಲೀ ಬಾಕಿ ಇರುವುದಿಲ್ಲ. ಸರ್ಕಾರಿ ನೌಕರರು ಸಂಘದ ಪದಾಧಿಕಾರಿಗಳಾಗಿದ್ದಲ್ಲಿ ಅವರನ್ನು ಅವಧಿ ಮುಗಿಯುವವರೆಗೆ ವರ್ಗಾಯಿಸಬಾರದೆಂದು ವರ್ಗಾವಣೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿದೆ.

ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ ಅವರು 'ಎ' ಗುಂಪಿನ ಅಧಿಕಾರಿಯಾಗಿದ್ದು ಕೊಪ್ಪಳದಲ್ಲಿ ದಿನಾಂಕ 3-5-2004 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಾಂಕ 22-11-2001ರ ಸರ್ಕಾರಿ ಆದೇಶದ ಕಂಡಿಕೆ 3.2ರಲ್ಲಿ ನಿಗಧಿಪಡಿಸಿರುವ ಕನಿಷ್ಠ 3 ವರ್ಷಗಳ ಅವಧಿಯನ್ನು ಕೊಪ್ಪಳದಲ್ಲಿ ಪೂರೈಸಿದ್ದಾರೆ. ಆದಾಗ್ಯೂ, ಸಾರ್ವಜನಿಕ ದೂರಿನ ಮೇರೆಗೆ ಇವರನ್ನು ವರ್ಗಾವಣೆ ಮಾಡಿರುವುದರಿಂದ ಅವರನ್ನು ಕೊಪ್ಪಳದಲ್ಲಿಯೇ

ಮುಂದುವರಿಸುವುದು ಆಡಳಿತಾತ್ಮಕ ಹಿತದೃಷ್ಟಿಯಿಂದ ಸೂಕ್ತವಾಗುವುದಿಲ್ಲ. ಈ ಎಲ್ಲಾ ಅಂಶಗಳನ್ನು ಅರ್ಜಿ ಸಂಖ್ಯೆ: 1695/2010ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ದಿನಾಂಕ 6-10-2010ರಲ್ಲಿ ನೀಡಿದ ಆದೇಶವನ್ನು ಗಮನದಲ್ಲಿಟ್ಟುಕೊಂಡು ವೃಂದ ನಿರ್ವಹಣಾ ಪ್ರಾಧಿಕಾರವು ಪರಿಶೀಲಿಸಿ ಸಲ್ಲಿಸಿರುವ ಅಭಿಪ್ರಾಯವನ್ನು ಒಪ್ಪಿಕೊಂಡ ಸರ್ಕಾರವು ಈ ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ಆಇ 73 ಅಖಇ 2010, ಬೆಂಗಳೂರು, ದಿನಾಂಕ : 31-05-2011

ಪ್ರಸ್ತಾವನೆಯಲ್ಲಿ ವಿವರಿಸಲ್ಪಟ್ಟ ವಾಸ್ತವಾಂಶಗಳಿಂದಾಗಿ ಸರ್ಕಾರವು ಅಧಿಸೂಚನೆ ಸಂಖ್ಯೆ: ಆಇ 104 ಅಖಇ 2009, ದಿನಾಂಕ 5-9-2009ರಲ್ಲಿ ಶ್ರೀ ಸಿ. ವಿನಯಕುಮಾರ್, ಜಿಲ್ಲಾ ಖಜಾನಾಧಿಕಾರಿ ಅವರನ್ನು ಕೊಪ್ಪಳ ಜಿಲ್ಲಾ ಖಜಾನೆಯಿಂದ ಉಡುಪಿ ಜಿಲ್ಲಾ ಖಜಾನೆಗೆ ವರ್ಗಾಯಿಸಿರುವುದನ್ನು ಜಾರಿಗೊಳಿಸಬೇಕೆಂದು ಈ ಮೂಲಕ ಆದೇಶಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ. ಎಸ್. ಶಿವರಾಮ್
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಆಡಳಿತ & ಮುಂಗಡ)

ಪಿ.ಆರ್. 1469

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ : ಡಾ॥ ಮಧು, ಎನ್.ಟಿ., ಪಶುವೈದ್ಯಾಧಿಕಾರಿ ಇವರ ನೇಮಕಾತಿ ಆದೇಶವನ್ನು ರದ್ದುಪಡಿಸುವಿಕೆ

ಓದಲಾಗಿದೆ : (1) ಸರ್ಕಾರಿ ಅಧಿಸೂಚನೆ ಸಂಖ್ಯೆ: ಪಸಂಮೀ 263 ಪಸಸೇ 2007, ದಿನಾಂಕ 26-06-2009
(2) ಸರ್ಕಾರಿ ಪತ್ರ ಸಂಖ್ಯೆ: ಪಸಂಮೀ 406 ಪಸಸೇ 2009, ದಿನಾಂಕ 02-09-2009
(3) ಡಾ॥ ಮಧು ಎನ್. ಟಿ., ಪಶುವೈದಾಧಿಕಾರಿ ಇವರ ಮನವಿ ದಿನಾಂಕ 16-08-2010
(4) ಸರ್ಕಾರಿ ಪತ್ರ ಸಂಖ್ಯೆ: ಪಸಂಮೀ 357 ಪಸಸೇ 2010, ದಿನಾಂಕ 15-09-2010
(5) ಪತ್ರ ಸಂಖ್ಯೆ: ಅಪಸಂ/ಸಿಬ್ಬಂದಿ-2/ವಿವ-95/2008-09, ದಿನಾಂಕ 24-02-2011

ಪ್ರಸ್ತಾವನೆ :

ಡಾ॥ ಮಧು, ಎನ್.ಟಿ., ಇವರು ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದು ಅವರನ್ನು ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಆದೇಶದಲ್ಲಿ ಪಶುಚಿಕಿತ್ಸಾಲಯ, ಮಾಚಗೊಂಡನಹಳ್ಳಿ, ಚಿಕ್ಕಮಗಳೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು ಹಾಗೂ ನೇಮಕಾತಿ ಆದೇಶ ಸ್ವೀಕರಿಸಿದ 15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ಡಾ॥ ಮಧು ಎನ್. ಟಿ. ಇವರು ಎಂ.ವಿ.ಎಸ್ಸಿ., ಉನ್ನತ ವ್ಯಾಸಂಗ ಪೂರ್ಣಗೊಳುಸುವ ಸಲುವಾಗಿ ಪಶುವೈಧ್ಯಾಧಿಕಾರಿ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಲು ಕಾಲಾವಕಾಶ ವಿಸ್ತರಿಸುವಂತೆ ಕೋರಿದ ಮೇರೆಗೆ, ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸದರಿ ಅಧಿಕಾರಿಗೆ ಪಶುವೈದ್ಯಾಧಿಕಾರಿ ಹುದ್ದೆಗೆ ಹಾಜರಾಗಲು ದಿನಾಂಕ 25-07-2009 ರಿಂದ ದಿನಾಂಕ 31-08-2010ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರನ್ವಯ ಡಾ॥ ಮಧು, ಎನ್.ಟಿ. ಇವರು ಮೇಲೆ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಅವರು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆ.ಎ.ಎಸ್. ಆರಂಭಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಮುಖ್ಯ ಪರೀಕ್ಷೆಯು ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ನಿರೀಕ್ಷೆಯಿರುವುದರಿಂದ ಅದರ ತಯಾರಿಗಾಗಿ ಪಶುವೈದ್ಯಾಧಿಕಾರಿ ಹುದ್ದೆಗೆ ಹಾಜರಾಗಲು ಇನ್ನೂ 4 ತಿಂಗಳು ಅಂದರೆ ದಿನಾಂಕ 30-08-2010 ರಿಂದ ದಿನಾಂಕ 31-12-2010 ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಪತ್ರದಲ್ಲಿ ಇಲಾಖೆಯಲ್ಲಿ ಸಾಕಷ್ಟು ಪಶುವೈದ್ಯಾಧಿಕಾರಿ ಹುದ್ದೆಗಳು ಖಾಲಿ ಇರುವುದರಿಂದ ಡಾ॥ ಮಧು, ಎನ್.ಟಿ. ಇವರ ಕಾಲಾವಕಾಶ ವಿಸ್ತರಣೆ ಮನವಿಯನ್ನು ತಿರಸ್ಕರಿಸಿ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು ಹಾಗೂ ಒಂದು ವೇಳೆ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ನಿಯಮಾನುಸಾರ ನೇಮಕಾತಿ ಆದೇಶವನ್ನು ರದ್ದುಪಡಿಸುವುದಾಗಿ ತಿಳಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಪತ್ರದಲ್ಲಿ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರು ಡಾ॥ ಮಧು, ಎನ್. ಟಿ. ರವರು ನಿಯುಕ್ತಿಗೊಳಿಸಿದ ಸ್ಥಳ ಪಶುಚಿಕಿತ್ಸಾಲಯ, ಮಾಚಗೊಂಡನಹಳ್ಳಿ, ಚಿಕ್ಕಮಗಳೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಡಾ॥ ಮಧು, ಎನ್.ಟಿ. ಅವರು ಇದುವರೆಗೂ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಸದರಿಯವರಿಗೆ ಪಶುವೈದ್ಯಾಧಿಕಾರಿ ಹುದ್ದೆಗೆ ಹಾಜರಾಗಲು ಈಗಾಗಲೇ ಒಂದು ಬಾರಿ ಕಾಲಾವಕಾಶ ವಿಸ್ತರಿಸಲಾಗಿದ್ದು, ಅದು ದಿನಾಂಕ 31-12-2010ಕ್ಕೆ ಮುಕ್ತಾಯಗೊಂಡಿರುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಮತ್ತೆ 4 ತಿಂಗಳ ಅವಧಿಗೆ ಕರ್ತವ್ಯಕ್ಕೆ ಹಾಜರಾಗಲು ಕಾಲಾವಕಾಶ ಕೋರಿದ್ದು ಇಲಾಖಾ ಹಿತದೃಷ್ಟಿಯಿಂದ ಕಾಲಾವಕಾಶ ವಿಸ್ತರಣೆ ಕೋರಿಕೆಯನ್ನು ತಿರಸ್ಕರಿಸಿ ಕರ್ತವ್ಯಕ್ಕೆ ಹಾಜರಾಗಲು ಅಭ್ಯರ್ಥಿಗೆ ಸೂಚಿಸಲಾಗಿತ್ತು. ಆದರೆ ಅವರು ಸೂಚನಾ ಪತ್ರವನ್ನು ಸ್ವೀಕರಿಸದ ಕಾರಣ ಪತ್ರವು ವಾಪಸ್ಸು ಬಂದಿರುತ್ತದೆ. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಕುರಿತು ಸರ್ಕಾರಕ್ಕಾಗಲೀ ಅಥವಾ ಇಲಾಖಾ ಆಯುಕ್ತರಿಗಾಗಲೀ ಯಾವುದೇ ಮಾಹಿತಿ ನೀಡಿರುವುದಿಲ್ಲ. ಇದರಿಂದಾಗಿ ಡಾ॥ ಮಧು, ಎನ್.ಟಿ. ಅವರಿಗೆ ಸರ್ಕಾರಿ ಸೇವೆಗೆ ಸೇರಲು ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ ಡಾ॥ ಎನ್.ಟಿ. ಮಧು ಇವರ ನೇಮಕಾತಿಯನ್ನು ರದ್ದುಪಡಿಸುವುದು ಸೂಕ್ತ ಎಂದು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಪಸಂಮೀ 357 ಪಸಸೇ 2010, ಬೆಂಗಳೂರು, ದಿನಾಂಕ : 28-5-2011

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳ ಹಿನ್ನೆಲೆಯಲ್ಲಿ ಡಾ॥ ಮಧು, ಎನ್.ಟಿ. ಇವರು ಪಶುವೈದ್ಯಾಧಿಕಾರಿಯಾಗಿ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಇದುವರೆಗೂ ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಅವರ ನೇಮಕಾತಿಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 18(3)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ಪಿ. ನಾಗರಾಜ

ಪೀಠಾಧಿಕಾರಿ-2

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ

(ಪಶುಸಂಗೋಪನೆ-ಎ)

ಪಿ.ಆರ್. 1470

INFRASTRUCTURE DEVELOPMENT SECRETARIAT

Sub : Constitution of High Level Co-Ordination Committee to expedite the implementation of railway projects in Karnataka.

Read : Proceedings of the meeting held on 20-4-2011 under the Chairmanship of Hon'ble Chief Minister of Karnataka regarding review of railway projects in the State.

Preamble :

In the meeting held on 20-04-2011 Hon'ble Chief Minister and Hon'ble Union Minister of State for Railways observed that even though the state Govt. has taken initiative to take up the projects on cost sharing basis (50:50 & 2/3[rd]) since 2002 and sufficient funds are released by Govt. of Karnataka for various cost sharing railway projects, the execution of the projects are happening at a very slow pace.

2.. Railways are not in a position to utilize the States aware fully. The delay is due to problems in land acquisition, co-ordination between Railways and State Government and local authorities. The cost of projects is getting escalated (more than 3 fold) due to time over-runs.

3. To avoid the delay in execution of the projects and to speed up the implementation, it was decided that there is necessity of High Level co-ordination Committee to sort out the issues at the highest level and to have better co-ordination between Railways and State Government and hence this order:-

Government Order No. : IDD 26 NSW 2011, Bangalore, dated 31-05-2011

In the circumstances explained above, Government are pleased to constitute a High Level Co-ordination Committee under the Chairmanship of Chief Secretary to Government of Karnataka with following members:-

(I) The General Manager, SWR, Hubli ... Member

(ii) The Principal Secretary to Govt. Finance Department ... Member

(iii) The Principal Secretary to Govt. Revenue Department ... Member

(iv) The Principal Secretary to Govt. Forest Department ... Member

(v) The Principal Secretary to Govt. Horticulture Department ... Member

(vi) The Principal Secretary to Govt. Public Works Department ... Member

(vii) Concerned Regional Commissioners ... Member

(viii) Concerned Deputy Commissioners ... Member

(ix) The Chief Administrative Officer, SWR, Bangalore ... Member

(x) The Chief Engineers (C & B) Public Works Department (Notrh & South) ... Member

(xi) The Principal Secretary/Secretary to Govt. Infrastructure Development Department ... Member Secretary

(xii) The Chief Administrative Officer, Construction, SWR, Bangalore ... Member

(xiii) The Chief Administrative Officer, Construction, SCR, Secunderabad ... Member

(xiv) The Chief Administrative Officer, Construction, Sothern Railway, Chennai. ... Member

(xv) The Principal Chief Engineer, South Western Railway, Hubli ... Member

The Committee shall meet at least once in a month and sort out pending issues with Railways ad State Government

By Order and in the name of the Governor of Karnataka

C. A. Baburavindranath Patel

Under Secretary to Government

Infrastructure Development Department

P R. 1471

ಒಳಾಡಳಿತ ಸಚಿವಾಲಯ

ವಿಷಯ : ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10 ಕಂಪನಿಗಳನ್ನು ನಿಯೋಜಿಸಿರುವ ಬಗ್ಗೆ ಘಟನೋತ್ತರ ಮಂಜೂರಾತಿ ಕುರಿತು.

ಓದಲಾಗಿದೆ : ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರ ಪತ್ರ ಸಂಖ್ಯೆ: 27/ಡಿಪ್ಲಾಯ್/ವಿ.ಚು/2010-11. ದಿನಾಂಕ 8-4-2011.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರು ತಮ್ಮ ಪ್ರಸ್ತಾವನೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವಿಶೇಷ ಬಂದೋಬಸ್ತ್‌ಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹತ್ತು (10) ಕಂಪನಿಗಳನ್ನು ದಿನಾಂಕ 12-04-2011 ರಿಂದ 14-05-2011ರವರೆಗೆ ನಿಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಘಟನೋತ್ತರ ಅನುಮೋದನೆ ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಕೆಳಕಂಡ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 100 ಎಸ್‌ಎಸ್‌ಟಿ 2011, ಬೆಂಗಳೂರು, ದಿನಾಂಕ : 04-06-2011

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ವಿಧಾಸಭಾ ಚುನಾವಣೆಯ ವಿಶೇಷ ಬಂದೋಬಸ್ತ್‌ಗಾಗಿ ಸರ್ಕಾರದ ಅನುಮೋದನೆಯನ್ನು ಕಾಯ್ದಿರಿಸಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹತ್ತು (10) ಕಂಪನಿಗಳನ್ನು ನಿಯೋಜಿಸಿ ಹೊರಡಿಸಿದ್ದ ಆದೇಶ ಸಂಖ್ಯೆ: DEP/27/ELN/2010-11, ದಿನಾಂಕ 08-04-2011ಕ್ಕೆ ಸರ್ಕಾರವು ತನ್ನ ಘಟನೋತ್ತರ ಮಂಜೂರಾತಿಯನ್ನು ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಸಿ. ಸಿದ್ದಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ

ಪಿ.ಆರ್. 1472 (ಕಾನೂನು ಮತ್ತು ಸುವ್ಯವಸ್ಥೆ)

ಒಳಾಡಳಿತ ಸಚಿವಾಲಯ

ವಿಷಯ : ಶ್ರೀ ಡಿ. ಬಿ. ಕಡ್ಲಿ, ಮುಖ್ಯ ಅಧೀಕ್ಷಕರು (ನಿವೃತ್ತ) ಮತ್ತು ಶ್ರೀ ಎಂ. ಹೆಚ್. ಕುಂಬಾರ, ಮುಖ್ಯ ವೀಕ್ಷಕರು (ನಿವೃತ್ತ) ಇವರ ವಿರುದ್ಧದ ಇಲಾಖಾ ಶಿಸ್ತಿನ ಕ್ರಮವನ್ನು ಕೈಬಿಡುವ ಬಗ್ಗೆ.

ಓದಲಾಗಿದೆ :

1) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ಆದೇಶ ಸಂಖ್ಯೆ: ಎನ್‌ಕ್ವೈಯರಿ/ಸಿಆರ್-5/2009, ದಿನಾಂಕ 21-05-2009.
2) ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 42 ಪಿಆರ್‌ಇ 2009, ದಿನಾಂಕ 08-06-2009.
3) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ಆದೇಶ ಸಂಖ್ಯೆ: ವಿಚಾರಣೆ/ಸಿ.ಆರ್.-5/2009-10, ದಿನಾಂಕ 06-08-2009.
4) ಶ್ರೀ ಡಿ. ಬಿ. ಕಡ್ಲಿ, ಮುಖ್ಯ ಅಧೀಕ್ಷಕರು ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿ ದಿನಾಂಕ 06-07-2009.
5) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ಪತ್ರ ಸಂಖ್ಯೆ: ವಿಚಾರಣೆ/ಸಿ.ಆರ್.-5/2009, ದಿನಾಂಕ 21-07-2009.
6) ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 42 ಪಿಆರ್‌ಇ 2009, ದಿನಾಂಕ 22-2-2010

ಪ್ರಸ್ತಾವನೆ :

ಬೆಳಗಾವಿ ಕೇಂದ್ರ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ: 6415 ನಾಗೇಂದ್ರರೆಡ್ಡಿ ತಂದೆ ಮದನಮೋಹನ ರೆಡ್ಡಿ, ಈತನನ್ನು ಒಳರೋಗಿಯಾಗಿ ಬೆಳಗಾವಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ, ಈತನು ಅಲ್ಲಿ ಕರ್ತವ್ಯದ ಮೇಲಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಸಂಖ್ಯೆ: 84 ಶ್ರೀ ಚಂದ್ರಕಾಂತ್ ಎನ್. ಕಾಂಬ್ಳೆಯವರಿಗೆ ಇರಿದು, ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದನು, ಪೊಲೀಸ್ ಪೇದೆಯವರಿಗೆ ತುರ್ತು ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣ ಹೊಂದಿರುತ್ತಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರು ಮೇಲೆ ಓದಲಾದ (1)ರ ಪತ್ರದೊಂದಿಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಈ ಘಟನೆಗೆ ಸಂಬಂಧಿಸಿದಂತೆ ಶ್ರೀ ಡಿ. ಬಿ. ಕಡ್ಲಿ, ಮುಖ್ಯ ಅಧೀಕ್ಷಕರು ಮತ್ತು ಶ್ರೀ ಎಂ. ಹೆಚ್. ಕುಂಬಾರ್, ಮುಖ್ಯ ವೀಕ್ಷಕರು, ಬೆಳಗಾವಿ ಕೇಂದ್ರ ಕಾರಾಗೃಹ, ಬೆಳಗಾವಿ ಇವರು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದೂ, ಸದರಿಯವರುಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ವರದಿಯನ್ನು ಪರಿಶೀಲಿಸಿ ಮತ್ತು ವರದಿಯಲ್ಲಿನ ಅಂಶಗಳ ಆಧಾರದ ಮೇರೆಗೆ, ಸರ್ಕಾರವು ಮೇಲೆ ಓದಲಾದ (2)ರ ಆದೇಶದಲ್ಲಿ, ಶ್ರೀ ಡಿ. ಬಿ. ಕಡ್ಲಿ, ಮುಖ್ಯ ವೀಕ್ಷಕರು, ಬೆಳಗಾಂ ಕೇಂದ್ರ ಕಾರಾಗೃಹ ಹಾಗೂ ಶ್ರೀ ಎಂ. ಹೆಚ್. ಕುಂಬಾರ್, ಮುಖ್ಯ ವೀಕ್ಷಕರು, ಬೆಳಗಾಂ ಕೇಂದ್ರ ಕಾರಾಗೃಹ, ಇವರು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದುದರ ಹಿನ್ನೆಲೆಯಲ್ಲಿ, ಸದರಿಯವರುಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1) ರನ್ವಯ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು.

ಅನಂತರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರು ಮೇಲೆ ಓದಲಾದ (3)ರ ಅವರ ಆದೇಶದಲ್ಲಿ ಶ್ರೀ ಎಂ. ಹೆಚ್. ಕುಂಬಾರ್, ಮುಖ್ಯ ವೀಕ್ಷಕರು, ಬೆಳಗಾವಿ ಕೇಂದ್ರ ಕಾರಾಗೃಹ, ಬೆಳಗಾವಿ, ಇವರ ವಿರುದ್ಧ ಮುಂದೆ ಜರುಗತಕ್ಕ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(5)(ಸಿ)ರಲ್ಲಿನ ಅಧಿಕಾರವನ್ನು ಬಳಸಿ, ಸದರಿಯವರ ನಿಲಂಬನದ ಆದೇಶವನ್ನು ರದ್ದುಪಡಿಸಿ, ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿಯೇ ಕರ್ತವ್ಯದಲ್ಲಿ ಮುಂದುವರೆಸಿರುತ್ತಾರೆ.

ಅಮಾನತ್ತಿಗೊಳಪಟ್ಟ ಶ್ರೀ ಡಿ. ಬಿ. ಕಡ್ಡಿ, ಮುಖ್ಯ ಅಧೀಕ್ಷಕರು, ಇವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ಮುಖೇನ ದಿನಾಂಕ 06-07-2009 ರಂದು ಸರ್ಕಾರಕ್ಕೆ ಸಲ್ಲಿಸಿದ ಮೇಲೆ (4)ರಲ್ಲಿ ಓದಲಾದ ಮನವಿಯಲ್ಲಿ ದಿನಾಂಕ 10-05-2009ರಂದು ನಡೆದ ಘಟನೆಯ ಬಗ್ಗೆ ವಾಸ್ತವಿಕ ಅಂಶಗಳನ್ನು ತಿಳಿಸುತ್ತಾ, ಸದರಿ ಘಟನೆಗೆ ಅವರು ಕಾರಣರಲ್ಲವೆಂದೂ, ಯಾವುದೇ ಕರ್ತವ್ಯಲೋಪವೆಸಗಿಲ್ಲವೆಂದು ತಿಳಿಸುತ್ತಾ ಅವರ ಅಮಾನತ್ತು ಆದೇಶವನ್ನು ರದ್ದುಪಡಿಸಿ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕೆಂದು ಕೋರಿದ್ದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲೆ ಓದಲಾದ (5)ರ ಪತ್ರದಲ್ಲಿ ಶ್ರೀ ಡಿ. ಬಿ. ಕಡ್ಡಿ, ಮುಖ್ಯ ಅಧೀಕ್ಷಕರು ಇವರ ಮನವಿಯನ್ನು ಮಾನವೀಯತೆ ಮತ್ತು ಅನುಕಂಪದ ದೃಷ್ಟಿಯಿಂದ ಪರಿಗಣಿಸಿ, ಕಾರಾಗೃಹ ಇಲಾಖೆಯಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸದರಿಯವರ ಅಮಾನತ್ತನ್ನು ರದ್ದುಪಡಿಸಿ, ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಕೋರಿ, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರ ಕೋರಿಕೆಯನ್ನು ಪರಿಶೀಲಿಸಿದ ಸರ್ಕಾರವು ಮೇಲೆ ಓದಲಾದ (6)ರ ಆದೇಶದಲ್ಲಿ ಶ್ರೀ ಡಿ. ಬಿ. ಕಡ್ಡಿ, ಮುಖ್ಯ ಅಧೀಕ್ಷಕರು ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(5)(ಸಿ)ರ ಅನ್ವಯ ಸದರಿಯವರ ಅಮಾನತ್ತನ್ನು ರದ್ದುಪಡಿಸಿ, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಮುಖ್ಯ ಅಧೀಕ್ಷಕರ ಹುದ್ದೆಯಲ್ಲಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.

ಆರೋಪಿತ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಡಿ. ಬಿ. ಕಡ್ಡಿ ಮತ್ತು ಶ್ರೀ ಎಂ. ಹೆಚ್. ಕುಂಬಾರ್, ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮಗಳನ್ವಯ ಮೇಲೆ ಓದಲಾದ (7)ರಲ್ಲಿ ಕಾರಣ ಕೇಳುವ ನೋಟೀಸನ್ನು ಆರೋಪಗಳ ಪಟ್ಟಿಯೊಂದಿಗೆ ಜಾರಿಗೊಳಿಸಿ ಪ್ರಸ್ತಾಪಿತ ನಿಯಮಾವಳಿಗಳ ನಿಯಮ II, II(ಎ) ಹಾಗೂ 13ರ ಮೇರೆಗೆ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸಿ ಏಕೆ ಸೂಕ್ತ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದಕ್ಕೆ ಸಮಜಾಯಿಷಿಯನ್ನು ಕಾರಣ ಕೇಳುವ ನೋಟೀಸ್ ತಲುಪಿದ 7 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಕಾರಣ ಕೇಳುವ ಸೂಚನೆಗೆ ಆರೋಪಿತ ಅಧಿಕಾರಿ ಮತ್ತು ಸಿಬ್ಬಂದಿಯವರು ಅವರ ಲಿಖಿತ ಸಮಜಾಯಿಷಿಯನ್ನು ನೀಡಿರುತ್ತಾರೆ. ಈ ಸಮಜಾಯಿಷಿಯಲ್ಲಿ ವಿಚಾರಣಾ ಬಂದಿ ಸಂಖ್ಯೆ: 1615 ಶ್ರೀ ನಾಗೇಂದ್ರ ರೆಡ್ಡಿ ಈತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೂಕ್ತ ಬಂದೋಬಸ್ತ್‌ನೊಂದಿಗೆ ಕಳುಹಿಸಲಾಗಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಆತನನ್ನು ಆಸ್ಪತ್ರೆಯ ಜೈಲು ವಾರ್ಡಿಗೆ ದಾಖಲು ಮಾಡಿಕೊಂಡರು, ಜೈಲು ವಾರ್ಡಿಗೆ ದಾಖಲು ಮಾಡಿಕೊಂಡ ನಂತರದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯವರು ಸೂಕ್ತ ಬಂದೋಬಸ್ತ್ ಮಾಡಬೇಕಾಗಿರುತ್ತದೆ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಸುತ್ತು ಹಾಕಿ ಭದ್ರತಾ ಕ್ರಮಗಳ ನಿಯಮಗಳ ರೀತ್ಯಾ ಕೈಗೊಂಡಿದ್ದಲ್ಲಿ ಬಂದಿಯು, ಆಸ್ಪತ್ರೆ ಜೈಲು ವಾರ್ಡಿನಿಂದ ಪರಾರಿಯಾಗುವುದನ್ನು ತಡೆಯಬಹುದಾಗಿತ್ತೆಂದು ವಿವರಣೆಯನ್ನು ನೀಡಿ ಬಂದಿ ಶ್ರೀ ನಾಗೇಂದ್ರ ರೆಡ್ಡಿ ಈತನು ಆಸ್ಪತ್ರೆಯ ಜೈಲು ವಾರ್ಡಿನಿಂದ ತಪ್ಪಿಸಿಕೊಳ್ಳುವಲ್ಲಿ ಸದರಿಯವರು ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲವೆಂದೂ, ಪರಿಣಾಮವಾಗಿ ಅವರು ಯಾವುದೇ ಕರ್ತವ್ಯಲೋಪವನ್ನು ಎಸಗಿರುವುದಿಲ್ಲವೆಂದು ತಿಳಿಸುತ್ತಾ, ಅವರ ವಿರುದ್ಧ ಹೂಡಲು ಉದ್ದೇಶಿಸಿರುವ ಇಲಾಖಾ ವಿಚಾರಣೆಯನ್ನು ಕೈಬಿಟ್ಟು ಅವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಿ ಆದೇಶಿಸಬೇಕೆಂದು ಕೋರಿರುತ್ತಾರೆ.

ಏತನ್ಮಧ್ಯೆ, ಶ್ರೀ ಡಿ. ಬಿ. ಕಡ್ಡಿ, ಮುಖ್ಯ ಅಧೀಕ್ಷಕರು, ಬಳ್ಳಾರಿ ಕೇಂದ್ರ ಕಾರಾಗೃಹ, ಬಳ್ಳಾರಿ ಇವರು ದಿನಾಂಕ 31-8-2010ರಂದು ಹಾಗೂ ಶ್ರೀ ಎಂ. ಹೆಚ್. ಕುಂಬಾರ್, ಮುಖ್ಯ ವೀಕ್ಷಕರು, ಬೆಳಗಾಂ ಕೇಂದ್ರ ಕಾರಾಗೃಹ, ಬೆಳಗಾಂ, ಇವರು ದಿನಾಂಕ 30-9-2010ರಂದು ವಯೋನಿವೃತ್ತಿ ಹೊಂದಿದ್ದಾರೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರವರು ಸರ್ಕಾರಕ್ಕೆ ಕಳುಹಿಸಿದ ವಿಚಾರಣಾ ವರದಿಯನ್ನು ಹಾಗೂ ಆರೋಪಿತ ಅಧಿಕಾರಿ ಶ್ರೀ ಡಿ. ಬಿ. ಕಡ್ಡಿ ಮತ್ತು ಸಿಬ್ಬಂದಿಯಾದ ಶ್ರೀ ಎಂ. ಹೆಚ್. ಕುಂಬಾರ್ ಇವರು ನೀಡಿದ ಸಮಜಾಯಿಷಿಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 42 ಪಿಆರ್‌ಇ 2009, ಬೆಂಗಳೂರು, ದಿನಾಂಕ : 13-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಡಿ. ಬಿ. ಕಡ್ಡಿ, ಮುಖ್ಯ ಅಧೀಕ್ಷಕರು (ನಿವೃತ್ತ) ಬಳ್ಳಾರಿ ಕೇಂದ್ರ ಕಾರಾಗೃಹ, ಬಳ್ಳಾರಿ ಮತ್ತು ಶ್ರೀ ಎಂ. ಹೆಚ್. ಕುಂಬಾರ್ (ನಿವೃತ್ತ) ಮುಖ್ಯ ವೀಕ್ಷಕರು, ಬಳ್ಳಾರಿ ಕೇಂದ್ರ ಕಾರಾಗೃಹ, ಬಳ್ಳಾರಿ ಇವರ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೈಬಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ. ಕೃಷ್ಣಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)

ಪಿ.ಆರ್. 1473

ಒಳಾಡಳಿತ ಸಚಿವಾಲಯ

ವಿಷಯ : ಶ್ರೀ ಎನ್. ಎಸ್. ಮಲ್ಲಯ್ಯ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸದುರ್ಗ ಇವರ ಪರಿವೀಕ್ಷಣಾ ಅವಧಿಯನ್ನು ಎರಡನೇ ಅವಧಿಗೆ ವಿಸ್ತರಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಆದೇಶ ಸಂ.: ಒಇ 453 2009, ದಿನಾಂಕ 10-02-2010
2. ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರ ಪತ್ರದ ಸಂ.: ಡಿಪಿಎನ್/ಸಿಶಾ.1/37/2008-09, ದಿನಾಂಕ 22-07-2010.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ದಿನಾಂಕ 10-02-2010ರ ಸರ್ಕಾರದ ಆದೇಶದಲ್ಲಿ ಶ್ರೀ ಎನ್. ಎಸ್. ಮಲ್ಲಯ್ಯ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸದುರ್ಗ ಇವರ ಪರಿವೀಕ್ಷಣಾವಧಿಯನ್ನು ಮೊದಲಬಾರಿಗೆ ದಿನಾಂಕ 16-05-2008 ರಿಂದ 15-05-2010ರ ವರೆಗೆ ವಿಸ್ತರಿಸಲಾಗಿದೆ.

ಮೇಲೆ (2)ರಲ್ಲಿ ಓದಲಾದ ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರ ದಿನಾಂಕ 22-07-2010ರ ಪತ್ರದಲ್ಲಿ ಶ್ರೀ ಎನ್. ಎಸ್. ಮಲ್ಲಯ್ಯ ಇವರ ಮನವಿಯ ಮೇರೆಗೆ ಈ ಹಿಂದೆ ಇವರ ಪರಿವೀಕ್ಷಣಾವಧಿಯನ್ನು ದಿನಾಂಕ 16-05-2008 ರಿಂದ 15-05-2010ರ ವರೆಗೆ ಮೊದಲ ಬಾರಿಗೆ ವಿಸ್ತರಿಸಲಾಗಿದೆ. ಪ್ರಸ್ತುತ, ಸದರಿಯವರು ಜನವರಿ 2010ರ ಮೊದಲನೇ ಅಧಿವೇಶನದ ಪರೀಕ್ಷೆಯಲ್ಲಿ ಜನರಲ್ ಲಾ ಭಾಗ-1 ಪತ್ರಿಕೆ-2ರಲ್ಲಿ ಉತ್ತೀರ್ಣತೆ ಹೊಂದಿರುವುದಿಲ್ಲ ಪುನಃ ಪರೀಕ್ಷೆ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ 30-04-2010ರೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದ ಬಗ್ಗೆ ನಿವೇದಿಸಿ ಮುಂದಿನ ಅಧಿವೇಶನದ ಪರೀಕ್ಷೆಯಲ್ಲಿ ಉತ್ತೀರ್ಣತೆಹೊಂದಿ ದಾಖಲೆಯನ್ನು ಸಲ್ಲಿಸುವುದಾಗಿ ವಿನಂತಿಸಿ ಅವರ ಪರಿವೀಕ್ಷಣಾವಧಿಯನ್ನು ಮತ್ತೊಂದು ಅವಧಿಗೆ ವಿಸ್ತರಿಸುವಂತೆ ಕೋರಿರುತ್ತಾರೆ. ಆದ್ದರಿಂದ, ಇವರ ಪರಿವೀಕ್ಷಣಾವಧಿಯನ್ನು ದಿನಾಂಕ 16-05-2010 ರಿಂದ 15-05-2011ರ ವರೆಗೆ ಎರಡನೇ ಬಾರಿಗೆ ಒಂದು ವರ್ಷದ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸುವಂತೆ ಸರ್ಕಾರವನ್ನು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಕಾರವು ಈ ಕೆಳಕಂಡ ಆದೇಶವನ್ನು ಹೊರಡಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಒಇ 261 ಪಿಪಿಇ 2010, ಬೆಂಗಳೂರು, ದಿನಾಂಕ : 30-05-2011

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಶ್ರೀ ಎನ್. ಎಸ್. ಮಲ್ಲಯ್ಯ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ. ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸದುರ್ಗ ಇವರ ಪರಿವೀಕ್ಷಣಾ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಗಳು 1977ರ 4ನೇ ನಿಯಮದ ಉಪ ನಿಯಮ (1)(i) ರಲ್ಲಿನ ಎರಡನೇ ಬಾರಿಗೆ ಒಂದು ವರ್ಷ ಅವಧಿಗೆ ದಿನಾಂಕ 16-05-2010 ರಿಂದ 15-05-2011ರ ವರೆಗೆ ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್. ಕೆ. ನಿಂಗಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-'ಬಿ')

ಪಿ.ಆರ್. 1474

ಒಳಾಡಳಿತ ಸಚಿವಾಲಯ

ವಿಷಯ : ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಸಲ್ಲಿಸುವ ದೋಷಾರೋಪಣಾ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೆ ಮುಂಚಿತವಾಗಿ ಅಭಿಯೋಜಕರು ಪರಿಶೀಲಿಸುವ ಕುರಿತು.

ಓದಲಾಗಿದೆ :
1. ಸರ್ಕಾರದ ಆದೇಶ ಸಂ.: ಲಾ 15 ಪಿಪಿಇ 73, ದಿನಾಂಕ 20-03-1973.
2. ಸರ್ಕಾರದ ಆದೇಶ ಸಂಖ್ಯೆ: ಒಇ 428 ಪಿಪಿಇ 2007, ದಿನಾಂಕ 14-12-2007

ಪ್ರಸ್ತಾವನೆ :

ಮೇಲೆ ಓದಲಾದ (1)ರ ಸರ್ಕಾರದ ಆದೇಶ ಖಂಡಿಕೆ 4 ರಲ್ಲಿ ತನಿಖಾಧಿಕಾರಿಗಳು ದೋಷಾರೋಪಣಾ ಪಟ್ಟಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುವುದಕ್ಕೆ ಮುಂಚಿತವಾಗಿ ಸಂಬಂಧಪಟ್ಟ ಅಭಿಯೋಜಕರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯುವುದು ಹಾಗೂ ಸದರಿ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು, ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆ ಆದೇಶಿಸಲಾಗಿತ್ತು.

ಮೇಲೆ ಓದಲಾದ (2)ರ ಸರ್ಕಾರದ ಆದೇಶದಲ್ಲಿ ತನಿಖಾಧಿಕಾರಿಗಳು ದೋಷಾರೋಪಣಾ ಪಟ್ಟಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುವುದಕ್ಕೆ ಮುಂಚಿತವಾಗಿ ಸಂಬಂಧಪಟ್ಟ ಅಭಿಯೋಜಕರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯುವುದು ಹಾಗೂ ಸದರಿ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು ಪರಿಷ್ಕೃತ ದೋಷಾರೋಪಣ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪದ್ಧತಿಯನ್ನು ಕೂಡಲೇ ರದ್ದುಪಡಿಸಿ, ತನಿಖಾಧಿಕಾರಿಗಳೇ ನೇರವಾಗಿ ದೋಷಾರೋಪಣಾ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆ ಆದೇಶಿಸಲಾಗಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮುಖ್ಯವಾದ ಸದರಿ ತೀರ್ಪನ್ನು ತಿಳಿಸಿದ ನಂತರ ಯಾವುದೇ ಪ್ರಕರಣದ ತನಿಖೆ ಮುಗಿಸಿ, ತನಿಖೆಯ ಅಂತಿಮ ವರದಿ ಸಲ್ಲಿಸುವುದು ಅಂದರೆ ದೋಷಾರೋಪಣಾ ಪಟ್ಟಿ ಸಲ್ಲಿಸುವುದು ಅಥವಾ ನಾಪತ್ತೆ ಪ್ರಕರಣವೆಂದು ಸಿ ವರದಿ ಸಲ್ಲಿಸುವುದು, ಅಥವಾ Mistakes of Facts, lack of Evidence ಎಂದು ಬಿ ವರದಿ ಸಲ್ಲಿಸುವುದೇ ಎಂಬ ನಿರ್ಣಯವನ್ನು ತನಿಖಾಧಿಕಾರಿಗಳು ಮಾತ್ರ ತೆಗೆದುಕೊಳ್ಳುವುದು ಸೂಕ್ತ ಹಾಗೂ ಈ ನಿರ್ಣಯ ಅಭಿಯೋಜಕರು ಅಥವಾ ಕಾನೂನಿನಲ್ಲಿ ಅಧಿಕಾರ ಇಲ್ಲದ ಅಧಿಕಾರಿಗಳು ತೆಗೆದುಕೊಳ್ಳುವುದು ಸಮಂಜಸವಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ಮುಗಿಸಿ ಪ್ರಕರಣದ ದೋಷಾರೋಪಣಾ ಪಟ್ಟಿ ಸಲ್ಲಿಸುವುದು ಸೂಕ್ತವೆಂದು ತೀರ್ಮಾನಿಸಿದ ನಂತರ ಆ ಪಟ್ಟಿಯಲ್ಲಿ ಕೆಲವೊಂದು ತಾಂತ್ರಿಕ ವಿಷಯಗಳ ಬಿಟ್ಟು ಹೋಗಿರುವ ಸಾಧ್ಯತೆಗಳು ಉಂಟು ಉದಾಹರಣೆಗೆ ಸರಿಯಾದ ದಾಖಲೆಗಳನ್ನು ಲಗತ್ತಿಸದೆ ಇರುವುದು, ಹೇಳಿಕೆಗಳನ್ನು ಲಗತ್ತಿಸದೆ ಇರುವುದು ಮುಂತಾದ ವಿಷಯಗಳು ತಾಂತ್ರಿಕ ದೋಷಗಳನ್ನು Scrutiny ಮಾಡುವ ಮೂಲಕ ಸರಿಪಡಿಸುವುದು ಅಭಿಯೋಜಕರುಗಳ ಕರ್ತವ್ಯವಾಗಿರುತ್ತದೆ.

ದಿನಾಂಕ 19-03-2011 ಹಾಗೂ 10-05-2011ರಂದು ಮಾನ್ಯ ಗೃಹ ಹಾಗೂ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು Charge Sheet ಗಳ Scrutiny ಅನ್ನು ನಿಲ್ಲಿಸಿರುವುದರಿಂದ ಅದರ ಗುಣಮಟ್ಟ ಇಳಿಮುಖವಾಗಿದ್ದು, ಪ್ರಕರಣಗಳು

ದೋಷಸಿದ್ಧವಾಗುವುದು ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ. ಅದಲ್ಲದೆ ದಿನಾಂಕ 07-02-2011 ರಂದು ಮಾನ್ಯ ನಗರಾಭಿವೃದ್ಧಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ನಡೆಸಿದ ಸಭೆಯಲ್ಲಿ ಅಡ್ವೋಕೇಟ್ ಜನರಲ್, ರಾಜ್ಯ ಸರ್ಕಾರಿ ಅಭಿಯೋಜಕರು, ಹಿರಿಯ ಪೊಲೀಸ್ ಅಧಿಕಾರಿಗಳು, ಕಾನೂನು ಇಲಾಖೆಯ ಕಾರ್ಯದರ್ಶಿಗಳು, ಅಭಿಯೋಗ ನಿರ್ದೇಶಕರು ಈ ವಿಷಯ ಚರ್ಚೆಗೆ ಬಂದಾಗ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು Scrutiny ಮಾಡುವುದು ಸೂಕ್ತವಾಗಿರುತ್ತದೆಂದು ಅಭಿಪ್ರಾಯಪಟ್ಟಿರುತ್ತಾರೆ.

ಮೇಲೆ ವಿವರಿಸಿರುವ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸರ್ಕಾರವು ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 75 ಪಿಪಿಇ 2011, ಬೆಂಗಳೂರು, ದಿನಾಂಕ : 13-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಉಲ್ಲೇಖ (2)ರ ಸರ್ಕಾರದ ಆದೇಶ ಸಂಖ್ಯೆ: ಒಇ 428 ಪಿಪಿಇ 2007, ದಿನಾಂಕ 14-12-2007ನ್ನು ಓಂಪಡೆದು, ಈ ಹಿಂದೆ ಜಾರಿಯಲ್ಲಿದ್ದ ಉಲ್ಲೇಖ (1)ರ ಸರ್ಕಾರದ ಆದೇಶ ಸಂಖ್ಯೆ: ಲಾ 15 ಪಿಪಿಇ 73, ದಿನಾಂಕ 20-03-1973ರಲ್ಲಿ ಆದೇಶಿಸಿದಂತೆ ಕ್ರಿಮಿನಲ್ ಪ್ರಕರಣಗಳಲ್ಲಿನ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ಸಂಬಂಧಪಟ್ಟ ಅಭಿಯೋಜಕರುಗಳ ಕಾನೂನು ಸಲಹೆಗಳನ್ನು ಪಡೆದು ದೋಷಾರೋಪಣಾ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪದ್ಧತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಆದೇಶಿಸಿದೆ. ಆದರೆ ದೋಷಾರೋಪಣೆ ಪತ್ರವನ್ನು ಈ ಹಿಂದೆ ಸಂಬಂಧಪಟ್ಟ ಅಭಿಯೋಜಕರ ಮೊಹರು ಮತ್ತು ಸಹಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದ ಕ್ರಮವನ್ನು ಕೈಬಿಡುವುದು ಸೂಕ್ತವೆಂದು ಆದೇಶಿಸಿದೆ.

ಸಂಬಂಧಪಟ್ಟ ಅಭಿಯೋಜಕರಿಗೆ ವಿವರವಾದ ಸೂಚನೆಗಳನ್ನು ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆ ಇವರು ನೀಡುವಂತೆ ಆದೇಶಿಸಲಾಗಿದೆ ಹಾಗೂ ತನಿಖಾಧಿಕಾರಿಗಳಿಗೆ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ವಿವರವಾದ ಸೂಚನೆಗಳನ್ನು ನೀಡುವಂತೆ ಸಹ ಆದೇಶಿಸಿದೆ. ಈ ಬಗ್ಗೆ ಹೊರಡಿಸಿದ ಸೂಚನೆಗಳ ಪ್ರತಿಗಳನ್ನು ಸರ್ಕಾರಕ್ಕೆ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರು ಮತ್ತು ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆರವರು ಕಳುಹಿಸಲು ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್. ಕೆ. ನಿಂಗಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 1475 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-'ಬಿ')

ಒಳಾಡಳಿತ ಸಚಿವಾಲಯ

ವಿಷಯ : ಶ್ರೀ ವೆಂಕಟೇಶ್, ವೃತ್ತ ನಿರೀಕ್ಷಕರು, ಗ್ರಾಮಾಂತರ ವೃತ್ತ ಮಂಡ್ಯ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಅರ್ಜಿ ಕುರಿತು ಅಂತಿಮ ಆದೇಶ.

ಓದಲಾಗಿದೆ :

1) ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಆಯುಕ್ತರು, ಮೈಸೂರು ನಗರ, ಇವರ ಆದೇಶ ಸಂಖ್ಯೆ: ಶಿಕ್ಷ/211/2008-09 (ಓ.ಬಿ. 29/2009-10) ದಿನಾಂಕ 23-5-2009.
2) ಮೇಲ್ಮನವಿ ಪ್ರಾಧಿಕಾರ ಹಾಗೂ ಡಿ.ಜಿ. ಮತ್ತು ಐ.ಜಿ.ಪಿ., ಬೆಂಗಳೂರು ಇವರ ಆದೇಶ ಸಂಖ್ಯೆ: ಸಿಬಿ(8)71/2009-10, ದಿನಾಂಕ 15-02-2010.
3) ಅರ್ಜಿದಾರರ ಪರಿಷ್ಕರಣ ಮೇಲ್ಮನವಿ ಅರ್ಜಿ ದಿನಾಂಕ 28-5-2010
4) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು, ಇವರ ಪತ್ರ ಸಂಖ್ಯೆ: ಸಿಬಿ(8)71/2009-10, ದಿನಾಂಕ 08-12-2010.
5) ಕರ್ನಾಟಕ ಲೋಕಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 31 ಸಿಎನ್‌ಎಸ್ 11, ದಿನಾಂಕ 01-6-2011.

ಪ್ರಸ್ತಾವನೆ :

ಶ್ರೀ ವೆಂಕಟೇಶ್, ವೃತ್ತ ನಿರೀಕ್ಷಕರು, ಗ್ರಾಮಾಂತರ ವೃತ್ತ, ಮಂಡ್ಯ ಇವರು ಈ ಹಿಂದೆ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ (ಇನ್ನು ಮುಂದೆ ಅರ್ಜಿದಾರರೆಂದು ಕರೆಯಲ್ಪಡುವ) ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಪ್ರದರ್ಶಿಸಿದ ಕಾರಣದ ಮೇಲೆ ಇವರ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965ರ ನಿಯಮ 7 ರಡಿ ಈ ಕೆಳಕಂಡ ದೋಷಾರೋಪಣೆಯನ್ನು ಹೊರಿಸಲಾಗಿದೆ.

ದೋಷಾರೋಪಣೆ:-

"ಶ್ರೀ ವೆಂಕಟೇಶ್, ಪೊಲೀಸ್ ನಿರೀಕ್ಷಕರು, ವಿಜಯನಗರ ಠಾಣೆ, ಮೈಸೂರು ನಗರ ಆದ ನಿಮಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ ವೇಳೆಯಲ್ಲಿ ನಿಗದಿತ ಸಮಯಕ್ಕೆ ಮುಚ್ಚಿಸುವಂತೆ ಹಲವಾರು ಬಾರಿ ಸೂಚನೆಗಳನ್ನು ನೀಡಲಾಗಿದೆ. ದಿನಾಂಕ 20-3-2009 ರಂದು ರಾತ್ರಿ 11.30 ಗಂಟೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ವಿಜಯನಗರ ಠಾಣಾ ಸರಹದ್ದಿನ ಪಟೇಲ್ ಢಾಬಾ ತೆರೆದಿರುವ ಬಗ್ಗೆ ಗಮನಿಸಿ ಗಸ್ತಿನ ಅಧಿಕಾರಿಗಳಿಗೆ ಸೂಚಿಸಿ ಮುಚ್ಚಿಸಿರುತ್ತಾರೆ. ನೀವು ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನತೆಯಿಂದ ವರ್ತಿಸಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಅವಧಿ ಮೀರಿ ತೆರೆದಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಿಸಲು ನೀವು ಕಾರಣರಾಗುವ ಮೂಲಕ ನಿಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಾಗೂ ಲೋಪವೆಸಗಿರುತ್ತೀರೆಂದು ಈ ದೋಷಾರೋಪಣೆ ಪತ್ರ.

ಮೇಲ್ಕಂಡ ಆರೋಪದ ಮೇಲೆ ಅರ್ಜಿದಾರರ ಸಮಜಾಯಿಷಿ ಪಡೆದು ಅದನ್ನೊಪ್ಪದ ಶಿಸ್ತು ಪ್ರಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು, ಮೈಸೂರು ನಗರ, ಇವರು ಮೇಲೆ ಕ್ರಮ ಸಂಖ್ಯೆ: (1)ರಲ್ಲಿ ಓದಲಾದ ದಿನಾಂಕ 23-5-2009ರ ಆದೇಶದಲ್ಲಿ ಅರ್ಜಿದಾರರ ವಾರ್ಷಿಕ ವೇತನ ಬಡ್ತಿಯನ್ನು ಮುಂದಿನ ವೇತನ ಬಡ್ತಿಗಳಿಗೆ ಭಾದಕವಾಗದಂತೆ ಎರಡು ವರ್ಷಗಳ ಕಾಲ ಮುಂದೂಡಲಾಗಿದೆ.

ಈ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿದಾರರ ಮೇಲ್ಮನವಿಯನ್ನು ಪರಿಶೀಲಿಸಿದ ಮೇಲ್ಮನವಿ ಪ್ರಾಧಿಕಾರಿ ಹಾಗೂ ಡಿ.ಜಿ. ಮತ್ತು ಐ.ಜಿ.ಪಿ., ಬೆಂಗಳೂರು, ಇವರು ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ದಿನಾಂಕ 15-02-2010ರ ಆದೇಶದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿರುತ್ತಾರೆ.

ಈ ಎರಡೂ ಆದೇಶಗಳ ವಿರುದ್ಧ ಅರ್ಜಿದಾರರು ಸರ್ಕಾರಕ್ಕೆ ಪರಿಷ್ಕರಣ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಪರಿಷ್ಕರಣ ಮೇಲ್ಮನವಿ ಅರ್ಜಿಯಲ್ಲಿನ ವಾದಾಂಶಗಳನ್ನೂ ದಾಖಲೆಗಳೊಂದಿಗೆ ಪರಿಶೀಲಿಸಿ ಪರಿಷ್ಕರಣ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಲು ಸರ್ಕಾರವು ತೀರ್ಮಾನಿಸಿ ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗದ ಸಹಮತಿಯನ್ನು ಓದಲಾದ (5)ರ ಪತ್ರದಲ್ಲಿ ಪಡೆದು ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 95 ಪೊಸಿಅ 2010, ಬೆಂಗಳೂರು, ದಿನಾಂಕ : 14-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 25ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ವೆಂಕಟೇಶ್, ವೃತ್ತ ನಿರೀಕ್ಷಕರು, ಗ್ರಾಮಾಂತರ ವೃತ್ತ ಮಂಡ್ಯ, ಇವರಿಗೆ ಶಿಸ್ತು ಪ್ರಾಧಿಕಾರವು ವಿಧಿಸಿದ ದಂಡನಾದೇಶವನ್ನು ಭಾಗಶಃ ಮಾರ್ಪಡಿಸಿ ಇವರ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮುಂದಿನ ವಾರ್ಷಿಕ ವೇತನ ಬಡ್ತಿಗಳಿಗೆ ದಕ್ಕೆಯಾಗದಂತೆ ಒಂದು ವರ್ಷ ಕಾಲ ಮುಂದೂಡುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ. ಎನ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 1476 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಇಂಧನ ಸಚಿವಾಲಯ

ವಿಷಯ : ವಿದ್ಯುತ್ ಪರಿವೀಕ್ಷಣಾ ಇಲಾಖೆಯಲ್ಲಿ ಸೃಜನೆಯಾದ ತಾಂತ್ರಿಕೇತರ ವರ್ಗದ ಅಧಿಕಾರಿ/ಸಿಬ್ಬಂದಿ ವರ್ಗದ ಹುದ್ದೆಗಳ ಹಂಚಿಕೆ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ: ಇಎನ್ 61 ಇಬಿಎಸ್ 2010 ದಿನಾಂಕ: 25-02-2011.

2. ಮುಖ್ಯ ವಿದ್ಯುತ್ ಪರಿವೀಕ್ಷಕರ ಪತ್ರ ಸಂಖ್ಯೆ: ಮುವಿಪ/ಸಿಸ1/ಇ.ಪು.ವ್ಯ/38929/10-11 ದಿನಾಂಕ 22-03-2010.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಆದೇಶದಲ್ಲಿ ಮುಖ್ಯ ವಿದ್ಯುತ್ ಪರಿವೀಕ್ಷಣಾ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿಯ ಸೃಜನೆ ಅತ್ಯಂತ ಆವಶ್ಯವೆಂದು ಭಾವಿಸಿ ಅದರಂತೆ 85 ತಾಂತ್ರಿಕೇತರ ಅಧಿಕಾರಿ/ಸಿಬ್ಬಂದಿ ವರ್ಗದವರ ಹುದ್ದೆಗಳನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಪತ್ರದಲ್ಲಿ ಈಗಾಗಲೇ ಹುದ್ದೆಗಳನ್ನು ಸೃಜಿಸಿ ಮಂಜೂರಾತಿ ನೀಡಲಾಗಿರುವ ಆದೇಶದಂತೆ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ ವಿವಿಧ ಕಛೇರಿಗಳಿಗೆ ಈ 85 ಹುದ್ದೆಗಳನ್ನು ಹಂಚಿಕೆ ಮಾಡಿ ಆದೇಶಿಸುವಂತೆ ಮುಖ್ಯ ವಿದ್ಯುತ್ ಪರಿವೀಕ್ಷಕರು ಸರ್ಕಾರವನ್ನು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ : ಇಎನ್ 61 ಇಬಿಎಸ್ 2010, ಬೆಂಗಳೂರು, ದಿನಾಂಕ : 31-05-2011

ವಿದ್ಯುತ್ ಪರಿವೀಕ್ಷಣಾ ಇಲಾಖೆಯಲ್ಲಿ ಈಗಾಗಲೇ ಸೃಜಿಸಲಾಗಿರುವ 85 ತಾಂತ್ರಿಕೇತರ ಅಧಿಕಾರಿ/ಸಿಬ್ಬಂದಿಯ ಹುದ್ದೆಗಳನ್ನು ಈ ಆದೇಶದ ಅನುಬಂಧ-1 ರಲ್ಲಿ ಸೂಚಿಸಿರುವಂತೆ ವಿವಿಧ ಕಛೇರಿಗಳಿಗೆ ಸಂಬಂಧಿಸಿದಂತೆ ಹಂಚಿಕೆಯನ್ನು ಅನುಮೋದಿಸುತ್ತಾ ಮೇಲೆ ಓದಲಾದ ದಿನಾಂಕ 25-02-2011ರ ಸರ್ಕಾರಿ ಆದೇಶದಲ್ಲಿ ಸೂಚಿಸಿರುವ ಷರತ್ತುಗಳನ್ವಯ ಭರ್ತಿ ಮಾಡಲು ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸುಜಾತಮ್ಮ

ಪೀಠಾಧಿಕಾರಿ, ಇಂಧನ ಇಲಾಖೆ

ANNEXURE -1

Details showing the distribution of additional posts sanctioned vide govt. EN 61 EBS 2010 dated 25-02-2011

Sl. No.	Name of the Office	Senior Accounts Officer	Accounts Officer	Legal Officer	Manager	Superintendents	First Division Asst.	Second Division Assts.	Computer Operators	Helpers	Peons	Total No. of Post
1	2	3(a)	3(b)	3(c)	3(d)	3(e)	3(f)	3(g)	3(h)	3(i)	3(j)	
1	Head Office Bangalore	1	2	1	0	1	2	4	3	1	2	17
2	DCEI, Bangalore North	0	0	0	1	0	1	1	1	0	1	5
3	DCEI, Bangalore South	0	0	0	1	0	1	1	1	0	1	5

4	DCEI, Bangalore East	0	0	0	1	0	1	1	1	0	1	5
5	DCEI, Mysore	0	0	0	1	0	1	0	1	0	0	3
6	DCEI, Mangalore	0	0	0	1	0	1	0	1	0	0	3
7	DECI, Dharwad	0	0	0	1	0	1	0	0	0	0	2
8	DCEI, Bellary	0	0	0	0	0	1	0	0	0	0	1
9	EI, Davanagere	0	0	0	0	1	0	1	1	1	0	4
10	EI, Udupi	0	0	0	0	1	0	1	1	1	0	4
11	EI, Shimoga	0	0	0	0	1	0	1	1	0	0	3
12	EI, Hassan	0	0	0	0	1	0	1	1	0	0	3
13	EI, Belgaum	0	0	0	0	1	0	1	1	1	0	4
14	EI, Gulbarga	0	0	0	0	1	0	1	1	0	0	3
15	DEI, Ramanagar	0	0	0	0	0	1	0	0	0	1	2
16	DEI, Chickmagalore	0	0	0	0	0	0	1	0	0	0	1
17	DEI, Mandaya	0	0	0	0	0	0	1	0	0	1	2
18	DEI, Chamarajanagar	0	0	0	0	0	0	1	0	0	1	2
19	DEI, Madikeri	0	0	0	0	0	0	1	0	1	0	2
20	DEI, Gadag	0	0	0	0	0	0	1	0	0	0	1
21	DEI, Haveri	0	0	0	0	0	0	1	0	0	0	1
22	DEI, Bagalkote	0	0	0	0	0	0	1	0	0	0	1
23	DEI, Koppala	0	0	0	0	0	0	1	0	1	0	2
24	DEI, Kolar	0	0	0	0	0	0	0	0	1	0	1
25	DEI, Chikkaballapur	0	0	0	0	0	0	1	0	1	0	2
26	DEI, Tumkur	0	0	0	0	0	0	0	0	1	0	1
27	DEI, Raichur	0	0	0	0	0	0	0	0	1	0	1
28	DEI, Bijapur	0	0	0	0	0	0	0	0	1	0	1
29	DEI, Sirsi	0	0	0	0	0	0	0	0	0	1	1
30	DEI, Ghataprabha	0	0	0	0	0	0	1	0	0	1	2
	Total	**1**	**2**	**1**	**6**	**7**	**10**	**23**	**14**	**11**	**10**	**85**

Note: The posts of Peons, Computer Operators and Helpers totaling 35, should not be filled up. The services of these posts should be obtained by outsourcing only.

SUJTHAMMA
Desk Officer
Energy Department

P.R. 1477

ಇಂಧನ ಸಚಿವಾಲಯ

ವಿಷಯ : ನವೀಕರಿಸಬಹುದಾದ ಮತ್ತು ಅಸಂಪ್ರದಾಯಿಕ ಇಂಧನ ಯೋಜನೆಗಳ ಪ್ರಸ್ತಾವನೆಗಳಲ್ಲಿ 'ನೆಟ್‌ವರ್ತ್' ಲೆಕ್ಕಹಾಕುವಾಗ ಅನುಸರಿಸಬೇಕಾದ ಮಾನದಂಡಗಳ ಕುರಿತು.

ಪ್ರಸ್ತಾವನೆ :

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ರಾಜ್ಯದಲ್ಲಿ ಪವನ/ಕಿರುಜಲ/ಸೌರ ವಿದ್ಯುತ್/ಜೈವಿಕ ಇಂಧನ/ಸಹವಿದ್ಯುತ್ ಮುಂತಾದ ನವೀಕರಿಸಬಹುದಾದ ಮತ್ತು ಅಸಂಪ್ರದಾಯಿಕ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಖಾಸಗಿ ಸಂಸ್ಥೆಗಳಿಗೆ ಅನುಮೋದನೆ ನೀಡುತ್ತಿದ್ದು. ಈ ರೀತಿಯ ಅನುಮೋದನೆ ನೀಡುವ ಮುನ್ನ, ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ, ಈ ಖಾಸಗಿ ಸಂಸ್ಥೆಗಳ 'ನೆಟ್‌ವರ್ತ್' (ನಿವ್ವಳ ಸದೃಢತೆ) (Net Worth) ಪರಿಗಣಿಸಲಾಗುತ್ತಿದೆ. ಆದರೆ, ಈ ನೆಟ್‌ವರ್ತ್‌ನ್ನು ಲೆಕ್ಕಹಾಕಲು ಮಾನದಂಡಗಳನ್ನು ನಿಗದಿಪಡಿಸದೇ ಇರುವುದರಿಂದ, ಈ ಕುರಿತು ಖಾಸಗಿ ಸಂಸ್ಥೆಗಳು ಸಲ್ಲಿಸುವ ನೆಟ್‌ವರ್ತ್ ಕುರಿತು ಮಾಹಿತಿಯು ಏಕರೂಪತೆಯಿಂದ (uniform) ಕೂಡಿರುವುದಿಲ್ಲದಿರುವುದರಿಂದ, ಇದನ್ನು ಪರಿಶೀಲಿಸಲು ಮತ್ತು ಲೆಕ್ಕಹಾಕಲು ತೊಡಕಾಗುತ್ತಿರುವುದನ್ನು ಗಮನಿಸಲಾಗುತ್ತಿದೆ. ಆದ್ದರಿಂದ, ನೆಟ್‌ವರ್ತ್ ಲೆಕ್ಕಹಾಕಲು ಒಂದು ಸೂಕ್ತ ಮಾನದಂಡವನ್ನು ಹಾಗೂ ನೆಟ್‌ವರ್ತ್‌ನ್ನು ಲೆಕ್ಕಹಾಕಿ, ಈ ಕುರಿತಂತೆ ಚಾರ್ಟೆಡ್ ಅಕೌಂಟೆಂಟ್‌ನಿಂದ ದೃಢೀಕರಿಸಿದ ಪ್ರಮಾಣ ಪತ್ರವನ್ನು ನಿಗದಿತ ನಮೂನೆಯಲ್ಲಿ ನೀಡುವ ಅವಶ್ಯಕತೆಯನ್ನು ಮನಗಂಡು ಈ ಕೆಳಕಂಡಂತೆ ನಿಗದಿಪಡಿಸಿ ಆದೇಶಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ : ಇಎನ್ 240 ಎನ್‌ಸಿಇ 2011 ಬೆಂಗಳೂರು, ದಿನಾಂಕ : 30-05-2011

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನವೀಕರಿಸಬಹುದಾದ ಮತ್ತು ಅಸಂಪ್ರದಾಯಿಕ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಖಾಸಗಿ ಸಂಸ್ಥೆಗಳ ಅರ್ಜಿಗಳನ್ನು ಸಲ್ಲಿಸುವಾಗ ಆ ಸಂಸ್ಥೆಯ ನೆಟ್‌ವರ್ತ್‌ನ್ನು ಈ ಕೆಳಗಿನಂತೆ ಲೆಕ್ಕಹಾಕುವುದು:-

Net Worth:-

Paid up – Equity Share Capital
Add – Equity Share Premium
Add – General Reserves
Add – Other free Reserves (to be specified individually by the Chartered Accountant)
Less – Statutory Reserves
Less – Revaluation Reserves
Less – Accumulated Losses
Less – Intangible Assets included in the Balance Sheet
Less – Miscellaneous Expenditure to the extend not written off

ಮೇಲ್ಕಂಡ ಮಾನದಂಡವನ್ನು ಅಳವಡಿಸಿಕೊಂಡು ಸಂಸ್ಥೆಯ ನೆಟ್‌ವರ್ತ್‌ನ್ನು ಲೆಕ್ಕಹಾಕಿ ಹಾಗೂ ವಾರ್ಷಿಕ ನೆಟ್‌ವರ್ತ್‌ನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಪ್ರಮಾಣ ಪತ್ರದ ನಮೂನೆಯಲ್ಲಿ ಚಾರ್ಟೆಡ್ ಅಕೌಂಟೆಂಟ್‌ರವರಿಂದ ಪ್ರಮಾಣೀಕೃತಗೊಳಿಸಿ ನೀಡತಕ್ಕದ್ದು. ಈ ಮಾನದಂಡವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಂತರ್ಜಾಲದಲ್ಲಿ ಪ್ರಕಟಿಸಿ, ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲು ಕ್ರಮ ಜರುಗಿಸುವುದು. ಹಾಗೆಯೇ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವೂ ಸಹ ತನ್ನ ಎಲ್ಲಾ ಡಾಕ್ಯುಮೆಂಟ್, ಟೆಂಡರ್ ಬುಲೆಟಿನ್, ಮುಂತಾದವುಗಳಲ್ಲೂ ಈ ಮಾನದಂಡವನ್ನು ಅಳವಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸುರೇಶ್. ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ
ಇಂಧನ ಇಲಾಖೆ

CERTIFICATE

COMPUTATION OF NETWORTH AS BELOW TO BE CERTIFIED BY A CHARTERED ACCOUNTANT
NET WORTH

I hereby certify that the Net Worth of M/s... as on March 31,................. is Rs.................... crores, detailed as under:

(Figures in Rs. Crores)
FY...........

PARTICULARS
Paid up – Equity Share Capital
Add – Equity Share Premium
Add – General Reserves
Add – Other free Reserves (to be specified individually by the Chartered Accountant)
Sub Total
Less – Statutory Reserves
Less – Revaluation Reserves
Less – Accumulated Losses
Less – Intangible Assets included in the Balance Sheet
Less – Miscellaneous Expenditure to the extend **not written off**
Net Worth

DEFINITION

Net Worth shall mean as below:

Net Worth =

Paid up – Equity Share Capital

Add – Equity Share Premium

Add – General Reserves

Add – Other free Reserves (to be specified individually by the Chartered Accountant)

Less – Statutory Reserves

Less – Revaluation Reserves

Less – Accumulated Losses

Less – Intangible Assets included in the Balance Sheet

Less – Miscellaneous Expenditure to the extend **not written off**

ಪಿ.ಆರ್. 1478

INFRASTRUCTURE DEVELOPMENT SECRETARIAT

Sub: Construction of Bangalore – Hassan new railway line.

Read : 1. G.O. No. IDD 35 NSW 09 dated 24-04-2009.

2. Letter No. W63/CN/BNC/MR/B/GL dated 31-03-2011, from Chief Engineer/CON/EAST/SWR, Bangalore.

Preamble:

Railways are one of the most convenient and widely used means of travel in India and also a very critical component in the logistics. The use of rail network for freight and passenger transport has the potential to reduce road congestion, improve safety, improve economic efficiencies and reduce environmental impacts. To increase the rail density in the State, the State Government had taken initiatives to take up rail projects on cost sharing basis (50:50, 2/3rd and 1/3rd etc.,) since 2002. Keeping in view the facts that the allocations for railways has to be increased for early commissioning of railway projects, the State Government has decided to undertake some of the ongoing railway projects in the state, also on cost sharing basis.

2. Accordingly in Government Order read at (1) above, Government of Karnataka, the issues had been examined in the Cabinet and decided to take up the balance work of Bangalore – Hassan new railway project on (50:50 cost sharing between Gok and Railway) w.e.f. 1-4-2010 onwards. The Chief Administrative Office, SWR, Bangalore has provided following information's:-

1. Total Revised estimated cost of the projects as on 31-3-2010, Rs. 928.40 Cr.
2. Total expenditure incurred by the Railway till 31-3-2010, Rs. 355.50 Cr.
3. Estimated cost of the balance work w.e.f. 01-04-2010, Rs. 572.90 Cr.
4. Railway's share of the balance work i.e. from 01-04-2010 (50:50 basis) Rs. 286.45 Cr.
5. State Government share of the balance work i.e. from 01-04-2010 (50:50 basis) Rs. 286.45. Cr.

3. The Chief Engineer, South Western Railway, Bangalore in his letter read at Sl. No. (2) above, has requested to release an amount of Rs. 40.00 crore towards construction of Bangalore – Hassan new railway line.

4. The proposal of Railways has been examined and it has been decided to release an amount of Rs. 40.00 crore (Rupees Forty crore only) out of the budget of Rs. 256.52 crore provided under the Head of Account "5465-01-190-3-05 (Plan) 211 investment" towards cost sharing for new railway projects during 2011-12.

5. Hence this order.

GOVERNMENT ORDER NO. IDD 30 NSW 2011, BANGALORE DATED 27-05-2011

After careful examination of the request of Railways, Government is pleased to undertake the balance project work of Construction of Bangalore – Hassan new railway line on 50:50 cost sharing basis and to release an amount of Rs.40.00 crore (Rupees Forty Crore only) being the part of the share of GoK.

2. The expenditure shall be met under the Head of Account "5465-01-190-3-05" (Plan) 211 investment out of the budget provision Rs. 256.52 crore, towards cost sharing for new railway projects during 2011-12.

3. The Railway Department should furnish the amount expended to the project and work completed or the utilization statement before seeking the next release.

4. The Chief Executive Officer, K-RIDE is authorized to draw the amount on a payee's receipt duly countersigned by the Under Secretary to Government. Infrastructure Development Department and K-RIDE shall in turn deposit the same with the Financial Adivsor and Chief Accounts Officer (Construction), South Western Railway, Bangalore.

5. This order is issued in accordance with the concurrence of Finance Department given vide U.O. Note No. FD 840 Exp-1/2010 dated 18-05-2011.

By Order and in the name of the Governor of Karnataka

C.A. Baburavindranath Patel

Under Secretary to Government,

Infrastructure Development Department.

P.R. 1479

ಒಳಾಡಳಿತ ಸಚಿವಾಲಯ

ವಿಷಯ : ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದ್ ನಗರದ ಕಾನೂನು ಮತ್ತು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯಕ್ಕೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10 ಕಂಪನಿಗಳನ್ನು ನಿಯೋಜಿಸಿರುವ ಬಗ್ಗೆ ಘಟನೋತ್ತರ ಮಂಜೂರಾತಿ ಕುರಿತು.

ಓದಲಾಗಿದೆ : ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರ ಪತ್ರ ಸಂಖ್ಯೆ: ಡಿಪ್ಲಾಯ್/21/ಹೆಚ್-ಎಲ್ ಮತ್ತು ಒ/2010-11, ದಿನಾಂಕ 04-05-2011.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರು ರವರು ತಮ್ಮ ಪ್ರಸ್ತಾವನೆಯಲ್ಲಿ ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದ್ ನಗರದ ಕಾನೂನು ಮತ್ತು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯಕ್ಕೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹತ್ತು (10) ಕಂಪನಿಗಳನ್ನು ದಿನಾಂಕ 03-01-2011 ರಿಂದ 21-03-2011ರವರೆಗೆ ನಿಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಘಟನೋತ್ತರ ಅನುಮೋದನೆ ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಕೆಳಕಂಡ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 574 ಎಸ್‌ಎಸ್‌ಟಿ 2010, ಬೆಂಗಳೂರು, ದಿನಾಂಕ : 21-05-2011

ಮೇಲೆ ಓದಲಾದ ಪತ್ರದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರು ತಮ್ಮ ಪ್ರಸ್ತಾವನೆಯಲ್ಲಿ ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದ್ ನಗರದ ಕಾನೂನು ಮತ್ತು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯಕ್ಕೆ ಸರ್ಕಾರದ ಅನುಮೋದನೆಯನ್ನು ಕಾಯ್ದಿರಿಸಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರು, ಕೆ.ಎಸ್.ಆರ್.ಪಿ., ಬೆಂಗಳೂರುರವರ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಐದು (05) ಕಂಪನಿಗಳನ್ನು ನಿಯೋಜಿಸಿ ಹೊರಡಿಸಿದ್ದ ಆದೇಶ ಸಂಖ್ಯೆ: 21/ಡಿಪ್ಲಾಯ್/ಹೆಚ್-ಎಲ್ ಮತ್ತು ಒ/2010-11, ದಿನಾಂಕ 03-01-2011ಕ್ಕೆ ಸರ್ಕಾರವು ತನ್ನ ಘಟನೋತ್ತರ ಮಂಜೂರಾತಿಯನ್ನು ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಸಿ. ಸಿದ್ದಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ

(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು)

ಪಿ.ಆರ್. 1480

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಮಾನ್ಯ ಮುಖ್ಯ ಮಂತ್ರಿಯವರ ಕಾರ್ಯಾಲಯದಲ್ಲಿ ವೇತನ ಶ್ರೇಣಿ ರಹಿತ ಒಂದು ವಿಶೇಷಾಧಿಕಾರಿ ಹುದ್ದೆಯನ್ನು ಸೃಜಿಸುವ ಬಗ್ಗೆ.

ಓದಲಾಗಿದೆ : ಮಾನ್ಯ ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರ ಟಿಪ್ಪಣಿ ಸಂಖ್ಯೆ: ಪಿಎಸ್‌ಸಿಎಂ/3325/2010, ದಿನಾಂಕ: 29-10-2010.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ: 29-10-2010 ರ ಟಿಪ್ಪಣಿಯಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಪತ್ರಿಕಾ ಕಾರ್ಯದರ್ಶಿಯವರ ಕಾರ್ಯಾಲಯದಲ್ಲಿ ಖಾಲಿ ಇರುವ ವಾರ್ತಾಧಿಕಾರಿ ಹುದ್ದೆಗೆ ಶ್ರೀ ಕೆ.ಬಿ. ಮೇರುನಂದನ್, ಅಬಕಾರಿ ಅಧೀಕ್ಷಕರು, ಇವರನ್ನು ದಿನಾಂಕ: 28-10-2010 ರಿಂದ ಜಾರಿಗೆ ಬರುವಂತೆ ನೇಮಿಸಲು ಕೋರಲಾಗಿದೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 557 ಸಅಸೇ 2010, ಬೆಂಗಳೂರು, ದಿನಾಂಕ : 30-05-2011

ಮಾನ್ಯ ಮುಖ್ಯ ಮಂತ್ರಿಯವರ ಸಚಿವಾಲಯದಲ್ಲಿ ದಿನಾಂಕ: 28-10-2010 ರಿಂದ ಜಾರಿಗೆ ಬರುವಂತೆ ಹಾಗೂ ಮಾನ್ಯ ಮುಖ್ಯ ಮಂತ್ರಿಯವರ ಪಧಾವಧಿಯವರೆಗೂ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆವಿಗೆ ವೇತನ ಶ್ರೇಣಿ ರಹಿತ ವಿಶೇಷಾಧಿಕಾರಿ ಹುದ್ದೆಯನ್ನು ಸೃಜಿಸಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ: ಆಇ 399 ವೆಚ್ಚ-12/2011, ದಿನಾಂಕ: 04-05-2011ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ಆರ್. ವಿಜಯಾನಂದ ಶರ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಪಿ.ಆರ್. 1481

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : 2011-12ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳು.

ಓದಲಾಗಿದೆ :
1. ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 4 ಎಸ್‌ಟಿಆರ್ 2001, ದಿನಾಂಕ: 22-11-2001.
2. ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 11 ಸೇನೌವ 2010, ದಿನಾಂಕ: 13-05-2010.
3. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 12 ಸೇನೌವ 2011, ದಿನಾಂಕ: 27-04-2011.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ: 22-11-2001ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ತೃತ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ಕೆಲವು ಷರತ್ತಿಗೊಳಪಟ್ಟು ಮಾಡಬಹುದಾಗಿದೆ. ಮೇಲೆ ಉಲ್ಲೇಖಿಸಲಾದ ದಿನಾಂಕ 13-05-2010ರ ಸರ್ಕಾರಿ ಆದೇಶದಲ್ಲಿ 2010-11ನೇ ಸಾಲಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಟುಗಳನ್ನು ಮಾಡಿ ಈ ಮಾರ್ಗಸೂಚಿಗಳನ್ನು ಅನುಸರಿಸಲು ತೀರ್ಮಾನಿಸಲಾಗಿತ್ತು. ಅದರಂತೆ, 2011-12ನೇ ಸಾಲಿನಲ್ಲಿ ದಿನಾಂಕ 13-05-2010ರ ಸರ್ಕಾರದ ಆದೇಶವನ್ನು ಮಾರ್ಪಡಿಸಿ, ದಿನಾಂಕ 22-11-2001ರ ಮಾರ್ಗಸೂಚಿಗಳನ್ನೇ ಅನುಸರಿಸಲು ತೀರ್ಮಾನಿಸಿ, ಮೇಲೆ ಓದಲಾದ ದಿನಾಂಕ 27-04-2011ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ. ಈ ಆದೇಶದನ್ವಯ, ವರ್ಗಾವಣೆ ಪ್ರಕ್ರಿಯೆಗಳನ್ನು ವೃಂದ ನಿರ್ವಹಣಾ ಪ್ರಾಧಿಕಾರದ ಶಿಫಾರಸ್ಸುಗಳ ಮೇಲೆ ದಿನಾಂಕ 31-05-2011ರ ಅವಧಿಯೊಳಗೆ ಮಾಡತಕ್ಕದ್ದೆಂದು ಆದೇಶಿಸಲಾಗಿರುತ್ತದೆ. ಈ ಅವಧಿಯ ನಂತರ ಯಾವುದೇ ವರ್ಗಾವಣೆ ಮಾಡಬೇಕಾದಲ್ಲಿ ಅದಕ್ಕೆ ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆದು ಮಾಡತಕ್ಕದ್ದೆಂದೂ ಸಹ ಆದೇಶಿಸಲಾಗಿರುತ್ತದೆ. ದಿನಾಂಕ 02-06-2011ರಿಂದ ವಿಧಾನ ಮಂಡಲದ ಅಧಿವೇಶನ ನಡೆಯಲಿರುವುದರಿಂದ ಅನೇಕ ಇಲಾಖೆಗಳಲ್ಲಿ ಸಾಮಾನ್ಯ ವರ್ಗಾವಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಸರ್ಕಾರವು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.

ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 12 ಸೇನೌವ 2011, ಬೆಂಗಳೂರು, ದಿನಾಂಕ : 31-05-2011

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳ ಹಿನ್ನಲೆಯಲ್ಲಿ, ಮೇಲೆ ಕ್ರಮಾಂಕ 3ರಲ್ಲಿ ಓದಲಾದ ದಿನಾಂಕ 27-04-2011ರ ಸರ್ಕಾರಿ ಆದೇಶದಲ್ಲಿ ನಮೂದಿಸಿದ ಷರತ್ತುಗಳೊಂದಿಗೆ ಸರ್ಕಾರಿ ನೌಕರರ ವರ್ಗಾವಣೆಗಳನ್ನು ದಿನಾಂಕ: 30-06-2011ರ ವರೆಗೆ ಮಾಡಬಹುದೆಂದು ಆದೇಶಿಸಲಾಗಿದೆ. ಆದರೆ, ದಿನಾಂಕ 02-06-2011ರಿಂದ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದ ಅವಧಿಯಲ್ಲಿ ಯಾವುದೇ ವರ್ಗಾವಣೆಗಳನ್ನು ಮಾಡಬಾರದೆಂದೂ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ದೇವರಾಜು
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು-I)

ಪಿ.ಆರ್. 1482

PERSONAL AND ADMINISTRATIVE REFORMS SECRETARIAT

Sub: Deputation of IAS officers for the 5th round of Phase III Mid-career Training Programme-Reg.

Read :
1. D.O. letter No. 2/3/2011-Trg-IV, dated 15-03-2011 from Director, LBSNAA, Mussoorie.
2. Government Order of even number dated 10-06-2011.

GOVERNMENT ORDER NO. DPAR 48 SIS 2011, BANGALORE, DATED : 14-06-2011

In continuation of Government Order of even No. dated: 10-06-2011 regarding deputation of following IAS officers belonging to 2001 and 2002 batches of Karnataka cadre for the 5th round of Phase III Mid-career Training Programme to be held from 20-06-2011 to 12-08-2011 at Lal Bahadur Shastri National Academy for Administration, Mussoorie, the Government has made the following incharge arrangements during the period of training.

Sl. No.	Name of the officer and designation Sriyuths	In-charge to be held by
1	Dr. Ekroop Caur, IAS, (KN:01) Deputy Commissioner, Belgaum District, Belgaum.	Dr. M.N. Ajay Nagabhushan, IAS Joint Commissioner of Commercial Taxes (Intelligence) Club Road, Belgaum.
2	Dr. J. Ravishankar, IAS, (KN:01) Director, Karnataka Rural Water Supply and Sanitary Agency and E/o Joint Secretary to Government, RDPR Department, Bangalore, Cauvery Bhavan.	Director, RDPR Department, Bangalore.
3	Sri.Darpan Jain, IAS Deputy Commissioner, Dharwad District, Dharwad.	Additional Deputy Commissioner, Dharwad District, Dharwad.

4	Imkongla Jamir, IAS, (KN:02) Additional Resident Commissioner Karnataka Bhavan, No. 10, Kautilya Marg, Chanakyapuri, New Delhi.	Deputy Resident Commissioner Karnataka Bhavan, No. 10, Kautilya Marg, Chanakyapuri, New Delhi.
5	D.S. Vishwanath, IAS, (KN:02) Secretary, Karnataka Public Service Commission, Bangalore.	Sri. V.B. Patil, IAS Director of Agriculture Marketing, Bangalore.

By Order and in the name of the Governor of Karnataka
N.Srinivasa Murthy
Under Secretary to Government,
DP & AR (Services – 1)

P.R. 1483

ವಸತಿ ಸಚಿವಾಲಯ

ವಿಷಯ : ಮುಂಡರಗಿ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರ ನೇಮಕಾತಿ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂ.ವಇ/42/ಹೆಚ್‌ಎಎಂ/1999, ದಿನಾಂಕ: 10-05-2000.
2. ಸರ್ಕಾರದ ಆದೇಶ ಸಂ.ವಇ/18/ಹೆಚ್‌ಎಎಸ್/2008, ದಿನಾಂಕ: 16-09-2009.

ಪ್ರಸ್ತಾವನೆ :

ಸರ್ಕಾರವು ನಗರ ಆಶ್ರಯ ಸಮಿತಿಗಳನ್ನು ಮೇಲೆ (1)ರಲ್ಲಿ ಓದಲಾದ ಆದೇಶದನ್ವಯ ಮತ್ತು ಮೇಲೆ (2) ರಲ್ಲಿ ಓದಲಾದ ಆದೇಶವನ್ನು ಮುಂದುವರೆಸುತ್ತಾ, ಮುಂಡರಗಿ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಿಸುವ ಬಗ್ಗೆ ಪರಿಶೀಲಿಸಿ, ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 116 ಹೆಚ್‌ಎಎಸ್ 2010(ಭಾ), ಬೆಂಗಳೂರು, ದಿನಾಂಕ : 23ನೇ ಮೇ 2011

ಮುಂಡರಗಿ ನಗರ ಆಶ್ರಯ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಶ್ರಯ ಸಮಿತಿಯನ್ನು ಪುನರ್ರಚಿಸಲಾಗಿದೆ.

	ಅಭ್ಯರ್ಥಿಯ ಹೆಸರು	ವರ್ಗ
1	ಶ್ರೀ ಶಿವಪ್ಪ ಫ. ನವಲಗುಂದ	ಸಾಮಾನ್ಯ
2	ಶ್ರೀ ಶ್ರೀನಿವಾಸ ವಿ. ಕಟ್ಟಿಮನಿ	ಪರಿಶಿಷ್ಟ ಜಾತಿ
3	ಶ್ರೀ ರಾಜೇಸಾಬ ಮ. ತಪ್ಪಡಿ	ಅಲ್ಪಸಂಖ್ಯಾತರು
4	ಶ್ರೀಮತಿ ಗೀತಾ ಯ. ಕುಕನೂರ	ಹಿಂದುಳಿದ ವರ್ಗ (ಮಹಿಳೆ)

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಆರ್. ವಲ್ಲೂರ
ಪೀಠಾಧಿಕಾರಿ-2, ವಸತಿ ಇಲಾಖೆ

ಪಿ.ಆರ್. 1484

ವಸತಿ ಸಚಿವಾಲಯ

ವಿಷಯ : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರ ನೇಮಕಾತಿ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂ.ವಇ/42/ಹೆಚ್‌ಎಎಂ/1999, ದಿನಾಂಕ: 10-05-2000.
2. ಸರ್ಕಾರದ ಆದೇಶ ಸಂ.ವಇ/18/ಹೆಚ್‌ಎಎಸ್/2008, ದಿನಾಂಕ: 16-09-2009.

ಪ್ರಸ್ತಾವನೆ :

ಸರ್ಕಾರವು ನಗರ ಆಶ್ರಯ ಸಮಿತಿಗಳನ್ನು ಮೇಲೆ (1)ರಲ್ಲಿ ಓದಲಾದ ಆದೇಶದನ್ವಯ ಮತ್ತು ಮೇಲೆ (2) ರಲ್ಲಿ ಓದಲಾದ ಆದೇಶವನ್ನು ಮುಂದುವರೆಸುತ್ತಾ, ಬೆಂಗಳೂರು ದಕ್ಷಿಣ ವಿಧಾನಸಭಾ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಿಸುವ ಬಗ್ಗೆ ಪರಿಶೀಲಿಸಿ, ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 229 ಹೆಚ್‌ಎಎಸ್ 2010, ಬೆಂಗಳೂರು, ದಿನಾಂಕ : 23ನೇ ಮೇ 2011

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರ ಆಶ್ರಯ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಶ್ರಯ ಸಮಿತಿಯನ್ನು ಪುನರ್ರಚಿಸಲಾಗಿದೆ.

	ಅಭ್ಯರ್ಥಿಯ ಹೆಸರು	ವರ್ಗ
1	ಶ್ರೀ ಟಿ. ಪುಟ್ಟಸ್ವಾಮಿ ಬಿನ್ ಲೇಟ್ ಶ್ರೀ ಟಿ. ತಿಮ್ಮಯ್ಯ, ನಂ. 118, 3ನೇ ಅಡ್ಡರಸ್ತೆ, ದೊಡ್ಡಕಲ್ಲಸಂದ್ರ, ಕನಪುರ ರಸ್ತೆ, ಬೆಂಗಳೂರು-62	ಸಾಮಾನ್ಯ
2	ಶ್ರೀ ಎಸ್. ಮುನಿರಾಜು ಬಿನ್ ಶ್ರೀ ಸಂಪಂಗಪ್ಪ, ನಂ. 8, ನಾಗನಾಥಪುರ, ರಾಯಸಂದ್ರ ರಸ್ತೆ, ಎಲೆಕ್ಟ್ರಾನಿಕ್ ಪೋಸ್ಟ, ಬೇಗೂರು ಹೋಬಳಿ, ಬೆಂಗಳೂರು	ಹಿಂದುಳಿದ ವರ್ಗ

3	ಶ್ರೀ ಕೆ. ಕಿಶೋರ್ ಕುಮಾರ್ ಕೆ.ಬಿನ್. ಶ್ರೀ ಕುಂದನ್‌ಮಾಲ್, ನಂ. 34-14/2, ಕೆನರಾ ಬ್ಯಾಂಕ್ ಕಾಲೋನಿ, ಉತ್ತರಹಳ್ಳಿ ಮುಖ್ಯರಸ್ತೆ, ಬೆಂಗಳೂರು-61	ಅಲ್ಪಸಂಖ್ಯಾತರು
4	ಶ್ರೀಮತಿ ಜಯಲಕ್ಷ್ಮೀ ಕೋಂ ಶ್ರೀ ಜಿ.ಪಿ. ಸಂಪಂಗಿ, ನಂ. 14/6, ಆರ್.ಕೆ. ಬಡಾವಣೆ, ಶಂಕರ್‌ನಾಗ್ ರಸ್ತೆ, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-83.	ಸಾಮಾನ್ಯ (ಮಹಿಳೆ)

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಆರ್. ವಲ್ಲೂರ
ಪೀಠಾಧಿಕಾರಿ-2, ವಸತಿ ಇಲಾಖೆ

ಪಿ.ಆರ್. 1485

HORTICULTURE SECRETARIAT

Sub: "Central Sector Scheme for Drip Irrigation" –Release of funds – reg..

Read :
1. G.O. No. HCD 71 HPP 2011 dated 31-03-2011.
2. Director of Horticulture letter No. ತೋಇ/ತೋಜಂನಿ/ಹನೀ/ಸತೋಅ-1/44 2010-11 dated 12-05-2011.

PREAMBLE:

The scheme for "Central Sector Scheme for Drip Irrigation" Head of Account 2401-00-108-2-30 has been continued during 2011-12 as an ongoing scheme with an outlay of Rs. 5000.00 lakhs as per Government Order read at (1) above. Further, an amount of Rs. 992.11 lakhs has been provided under district sector for this scheme.

2. The Director of Horticulture in his letter read at (2) above has informed that during 2010-11 an amount of Rs. 1841.00 lakhs was the matching State share balance amount under the scheme for "Central Sector Scheme for Drip Irrigation" Head of Account 2401-00-108-2-30-059. Further, the Director of Horticulture has requested to release the balance of Rs. 1841.00 lakhs during 2011-12 towards matching State share for the funds released from Government of India during 2010-11.

3. The request of the Director of Horticulture has been examined and hence this order.

GOVERNMENT ORDER NO. HCD 121 HPP 2011, BANGALORE, DATED : 31-05-2011

Government is pleased to release to the Director of Horticulture an amount of Rs. 1250.00 lakhs (Rupees One Thousand Two Hundred and Fifty lakhs Only) (out of the balance of Rs. 1841.00 lakhs for the year 2010-11) during 2011-12 towards the State share for "Central Sector Scheme for Drip Irrigation" under the Head of Account 2401-00-108-2-30-059 as matching State share for the funds already released from Government of India during 2010-11.

2. This order issues with the concurrence of Internal Financial Advisor, Agriculture, Horticulture and Animal Husbandry Department vide its Note No. ತೋಇ 15 ಆಂಆಸ 2011 dated 25-05-2011.

By Order and in the name of the Governor of Karnataka
B.C. Prakash
Under Secretary to Government,
Horticulture Department

P.R. 1486

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ

ವಿಷಯ : 2010-11ನೇ ಸಾಲಿನ ಮುಂಗಾರು ಋತುವಿನಲ್ಲಿ ಬೇಸಿಗೆ ಭತ್ತವನ್ನು ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತವನ್ನು ಖರೀದಿಸುವ ಕುರಿತು.

ಓದಲಾಗಿದೆ : ಕೇಂದ್ರ ಸರ್ಕಾರದ ಆಹಾರ ಮಂತ್ರಾಲಯದ ಪತ್ರ ಸಂ : 5(21)/2009-ಕಜ.ಖ, ದಿನಾಂಕ : 6-6-2011.

ಪ್ರಸ್ತಾವನೆ :

ರಾಜ್ಯದ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಬೆಳೆದ ಬೇಸಿಗೆ ಭತ್ತದ ಇಳುವರಿಯು ಮಾರುಕಟ್ಟೆಗೆ ಆವಕವಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಲೆಯು ಕುಸಿದಿರುವುದರಿಂದ ರೈತರ ಹಿತಾಸಕ್ತಿಯನ್ನು ಕಾಪಾಡಲು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಲಾಗಿತ್ತು.

ಮೇಲೆ ಓದಲಾದ ಪತ್ರದಲ್ಲಿ ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ರೈತರಿಂದ ಖರೀದಿಸಲು 2010-11ರ ಮುಂಗಾರು ಋತುವಿನ ಅವಧಿಯನ್ನು ದಿನಾಂಕ : 31-8-2011ರವರೆಗೆ ವಿಸ್ತರಿಸಿ ಅನುಮತಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಆನಾಸ 20 ಆರ್‌ಪಿಆರ್ 2011, ಬೆಂಗಳೂರು, ದಿನಾಂಕ : 9-6-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೇಸಿಗೆ ಭತ್ತವನ್ನು ಬೆಳೆದಿರುವ ಜಿಲ್ಲೆಗಳಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು 2010-11ನೇ ಸಾಲಿನಲ್ಲಿ ನಿಗದಿಪಡಿಸಿರುವ ದರಗಳನ್ವಯ ರೈತರಿಂದ ಖರೀದಿಸಲು ಅನುಮತಿಯನ್ನು ನೀಡಿದೆ.

2010-11ನೇ ಸಾಲಿನಲ್ಲಿ ಸರ್ಕಾರಿ ಆದೇಶ ಸಂ : ಆನಾಸ 20 ಆರ್‌ಪಿಆರ್ 2010, ದಿನಾಂಕ : 31-10-2010ರ ಆದೇಶದಲ್ಲಿ ಜಿಲ್ಲಾವಾರು ಹಂಚಿಕೆ ಮಾಡಿರುವಂತೆಯೇ ಸಂಗ್ರಹಣಾ ಕಾರ್ಯವನ್ನು ನಿರ್ವಹಿಸತಕ್ಕದ್ದು. ಇನ್ನುಳಿದಂತೆ ಯಾವುದೇ ಬದಲಾವಣೆಗಳಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ. ಸೋಮಣ್ಣ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 1487 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.

SOCIAL WELFARE SECRETARIAT

CIRCULAR

No. SWD 179 SAD 2010, Bangalore, dated 14th June, 2011.

Sub : Preventing non-SC/STs from availing the benefits meant for SC/ST-clarification reg.

Ref : 1. G.O. No. SWD 713 SAD 1993, dt. 11-3-2002.

2. G.O. No. SWD 127 SAD 2002, dt. 29-3-2003.

Preamble:

The Government vide order at (1) above had ordered that the persons belonging to "Parivara, Talawara, Maaleru, Kuruba, Besta and Koli" communities who have obtained Scheduled Tribe Certificate claiming as "Nayaka, Maaleru, Kadu kuruba, Jenu kuruba, Gond, Rajgond, Kolidhor, Tokrekoli", shall surrender such certificates to the issuing authority for cancellation and those persons shall not be liable for penal action provided they surrender the certificate.

The Government vide order read at (2) above extended the benefit of G.O. at (1) above to the persons who belongs to "Kote Kshatriya, Kotegara, Koteyava, Kottegara, Koteyara, Rama Kshatriya, Serugara and Servegara" castes who obtained SC certificate claiming as "Kotegara, Metri" with same condition of surrendering of such certificates.

However, it has come to the notice of the Govt. that some persons are obtaining the false Caste Certificates in the name of SC/ST and also trying to seek the protection under the above said G.O. even after 11-3-2002. Besides, some of the persons as explained above have not surrendered their certificates even now as per G.O. dated 11-3-2002. This matter has also came for discussion before the State Level Vigilance Committee meeting held on 27-9-2010 and it is directed by the said Committee to prevent such misuse of benefits meant for SC/STs and withdraw G.O. etc. Further, the benefit of G.O. dated 11-3-2002 is also being availed by the persons who were/ are appointed in Central Govt.

Therefore, the following clarifications are given with regard to the above said G.O. dated 11-3-2002 with instructions that the concerned officers shall take necessary action against those persons who obtained the false certificates even after 11-3-2002 and also those who have not surrendered the certificates.

(1) The persons belongs to the communities listed in para 1 & 2 of this circular based on circular at ref (1 & 2), who have obtained SC/ST certificates prior to 11-3-2002 are only eligible for the benefits under G.O. dated 11-3-2002 subject to, surrendering the certificate to the issuing authority for cancellation. it is clarified that in case the above said persons who have not surrendered the SC/ST certificates, the benefit of G.O. dated 11-3-2002 shall not be extended to them and they should be removed from service etc. and are liable for criminal action.

(2) The benefit of G.O. dated 11-3-2002 cannot be extended to the persons belonging to the communities listed in para 1 & 2 of this circular based on circulars at ref (1 & 2), who obtained such certificates after 11-3-2002 and such persons are liable for criminal action.

(3) The benefit of G.O. at ref. (1 & 2) should not be extended to the persons belonging to other communities except those mentioned in the above said G.Os, who have obtained false SC/ST certificates either before or after dated : 11-3-2002.

(4) The benefit of G.O. at ref. No. 1 & 2, is not applicable to the employees/officers of Central Govt., i.e., Govt. of India and its agencies.

By Order and in the name of the Governor of Karnataka,

A.M. CHIDANANDA SWAMY

P.R. No. 1488 Under Secretary to Government-1,

Social Welfare Department.

ಸಮಾಜ ಕಲ್ಯಾಣ ಸಚಿವಾಲಯ

ವಿಷಯ : ರಾಜ್ಯದಲ್ಲಿ ಮಾದರಿ ಸಾರ್ವಜನಿಕ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ : ಸಕಇ 133 ಪಕವಿ 2010, ದಿನಾಂಕ : 29-6-2010.

2. ಸರ್ಕಾರಿ ಆದೇಶ ಸಂಖ್ಯೆ : ಸಕಇ 133 ಪಕವಿ 2010, ದಿನಾಂಕ : 12-11-2010.

ಪ್ರಸ್ತಾವನೆ :

2011-12ನೇ ಸಾಲಿನ ಆಯವ್ಯಯ (ಸಾಮಾನ್ಯ) ಭಾಷಣದಲ್ಲಿ ಕಂಡಿಕೆ 122 ಈ ಕೆಳಗಿನಂತಿದೆ :-

"2010-11ನೇ ಸಾಲಿನಲ್ಲಿ 11 ಜಿಲ್ಲೆಗಳಲ್ಲಿ 11 ಮಾದರಿ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಯಿತು. ಉಳಿದ 19 ಜಿಲ್ಲೆಗಳಲ್ಲಿ ಇನ್ನೂ 19 ಮಾದರಿ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರೂ. 38.00 ಕೋಟಿಗಳನ್ನು ಒದಗಿಸಲಾಗುವುದು".

ಮೇಲೆ ಓದಲಾದ ದಿನಾಂಕ : 29–6–2010ರ ಸರ್ಕಾರಿ ಆದೇಶದಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ (ರಾಯಚೂರು, ಕೊಪ್ಪಳ, ಬಿಜಾಪುರ, ಗದಗ, ಚಿತ್ರದುರ್ಗ ಮತ್ತು ಕೋಲಾರ) 2010–11ನೇ ಸಾಲಿನಲ್ಲಿ ತಲಾ ಒಂದೊಂದು ಬಾಲಕರ ಮೆಟ್ರಿಕ್ ನಂತರದ ಮಾದರಿ ವಿದ್ಯಾರ್ಥಿ ನಿಲಯ ಮತ್ತು ನಾಲ್ಕು ಜಿಲ್ಲೆಗಳಲ್ಲಿ (ಯಾದಗಿರಿ, ಚಾಮರಾಜನಗರ, ಬಾಗಲಕೋಟೆ ಮತ್ತು ಚಿಕ್ಕಬಳ್ಳಾಪುರ) ತಲಾ ಒಂದೊಂದು ಬಾಲಕಿಯರ ಮೆಟ್ರಿಕ್ ನಂತರದ ಮಾದರಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಸರ್ಕಾರದ ಮಂಜೂರಾತಿ ನೀಡಲಾಗಿತ್ತು. ನಂತರ ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ ಶಿವಮೊಗ್ಗ ಜಿಲ್ಲೆಗೆ ಒಂದು ಮೆಟ್ರಿಕ್ ನಂತರದ ಬಾಲಕರ ಮಾದರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಮಂಜೂರು ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಕಇ 133 ಪಕವಿ 2011, ಬೆಂಗಳೂರು, ದಿನಾಂಕ : 07–06–2011

2011–12ನೇ ಸಾಲಿನಲ್ಲಿ ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ದಾವಣಗೆರೆ, ಬೀದರ್, ಚಿಕ್ಕಮಗಳೂರು, ಮಂಗಳೂರು, ಮಂಡ್ಯ ಈ ಸ್ಥಳಗಳಲ್ಲಿ ಒಂದೊಂದು ಬಾಲಕಿಯರ ಮೆಟ್ರಿಕ್ ನಂತರದ ಮಾದರಿ ವಿದ್ಯಾರ್ಥಿನಿಲಯ ಹಾಗೂ ಬೆಂಗಳೂರು ನಗರ, ರಾಮನಗರ, ತುಮಕೂರು, ಹಾವೇರಿ, ಧಾರವಾಡ, ಬೆಳಗಾವಿ, ಗುಲ್ಬರ್ಗಾ, ಬಳ್ಳಾರಿ, ಕಾರವಾರ, ಉಡುಪಿ, ಹಾಸನ, ಮೈಸೂರು, ಮಡಿಕೇರಿ ಇಲ್ಲಿ ಒಂದೊಂದು ಬಾಲಕರ ಮೆಟ್ರಿಕ್ ನಂತರದ ಮಾದರಿ ವಿದ್ಯಾರ್ಥಿನಿಲಯ ಸ್ಥಾಪಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಅಂತಹ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಗಿನಂತೆ ಹುದ್ದೆಗಳನ್ನು ಸೃಜಿಸಲು ಆದೇಶಿಸಿದೆ.

ಕ್ರ. ಸಂ.	ಹುದ್ದೆ ಪದನಾಮ	ಹುದ್ದೆಗಳ ಸಂಖ್ಯೆ (ಪ್ರತಿ ವಿದ್ಯಾರ್ಥಿ ನಿಲಯಕ್ಕೆ)	ಒಟ್ಟು ಹುದ್ದೆಗಳ ಸಂಖ್ಯೆ
1.	ನಿಲಯಪಾಲಕರು	01	19
2.	ಅಡುಗೆಯವರು	02	38
3.	ಅಡುಗೆ ಸಹಾಯಕರು	02	38
4.	ರಾತ್ರಿ ಕಾವಲುಗಾರರು (ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಗಳಿಗೆ ಮಾತ್ರ)	01	6
	ಒಟ್ಟು	06	101

ಷರತ್ತುಗಳು :

(1) ಗ್ರೂಪ್–ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತುಂಬತಕ್ಕದ್ದು.

(2) ಪ್ರತಿ ವಿದ್ಯಾರ್ಥಿನಿಲಯದ ನಿಲಯಾರ್ಥಿಗಳ ಸಂಖ್ಯಾಬಲ 100 ಆಗಿದ್ದು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡತಕ್ಕದ್ದು.

(3) ಉಳಿದಂತೆ ಸರ್ಕಾರಿ ಆದೇಶ ಸಂಖ್ಯೆ : ಸಕಇ 133 ಪಕವಿ 2010 ದಿನಾಂಕ : 29–6–2010 ಮತ್ತು 7–12–2010 ರಲ್ಲಿನ ಉಪಬಂಧಗಳು ಯಥಾವತ್ತಾಗಿ ಅನ್ವಯಿಸುತ್ತವೆ.

ಆ ಸಂಬಂಧದ ವೆಚ್ಚವನ್ನು 2011–12ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2225–03–800–0–19 (ಯೋಜನೆ) ಅಡಿ ಒದಗಿಸಿರುವ ಅನುದಾನದಲ್ಲಿ ಭರಿಸತಕ್ಕದ್ದು.

ಇದಕ್ಕೆ ಆರ್ಥಿಕ ಇಲಾಖೆ ಸಹಮತಿಯನ್ನು ಟಿಪ್ಪಣಿ ಸಂಖ್ಯೆ : ಆಇ 186 ವೆಚ್ಚ–3/11, ದಿನಾಂಕ : 17–5–2011 ರಲ್ಲಿ ಪಡೆಯಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ಎಂ. ಚಿದಾನಂದಸ್ವಾಮಿ

ಸರ್ಕಾರದ ಅಧೀನ ಕಾರ್ಯದರ್ಶಿ–1,

ಪಿ.ಆರ್. 1489 ಸಮಾಜ ಕಲ್ಯಾಣ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಸಿ. ಚಂದ್ರಯ್ಯ ನಿವೃತ್ತ ಉಪ ಕಾರ್ಯದರ್ಶಿ ಇವರ ವಿರುದ್ಧದ ಇಲಾಖಾ ವಿಚಾರಣೆ ಬಗ್ಗೆ.

ಓದಲಾಗಿದೆ : 1) ನೋಟೀಸ್ ಸಂಖ್ಯೆ : ಸಿಆಸುಇ 19 ಸೇಇವಿ 2010, ದಿನಾಂಕ : 18–10–2010.

2) ಆರೋಪಿತ ಅಧಿಕಾರಿಯವರು ಸಲ್ಲಿಸಿರುವ ಲಿಖಿತ ಹೇಳಿಕೆ ದಿನಾಂಕ : 26–3–2011.

ಪ್ರಸ್ತಾವನೆ :

ಶ್ರೀ ಸಿ. ಚಂದ್ರಯ್ಯ, ನಿವೃತ್ತ ಉಪಕಾರ್ಯದರ್ಶಿ ಇವರು ಈ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 12ನೇ ಹಣಕಾಸು ಆಯೋಗದ ಸಹಾಯಧನದ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಕಡತ ಸಂಖ್ಯೆ : ಸಿಆಸುಇ 31 ಅಸಪ 2009, ದಿನಾಂಕ : 22–1–2010ರ ಆದೇಶದ ಸರ್ಕಾರದ ವಿವಿಧ ಇಲಾಖೆಗಳ/ಕಛೇರಿಗಳಿಗೆ 12ನೇ ಹಣಕಾಸು ಆಯೋಗದ ಸಹಾಯಧನದ ಅಡಿಯಲ್ಲಿ 2009–10ನೇ ಸಾಲಿನಲ್ಲಿ ಕಛೇರಿ ಆಧುನೀಕರಣಕ್ಕಾಗಿ ಒಟ್ಟು ರೂ. 1,89,08,000–00ಗಳ ಅನುದಾನವನ್ನು ಮಂಜೂರು ಮಾಡಿದ್ದು, ಸದರಿ ಆದೇಶದ ಪುಟ ಸಂಖ್ಯೆ 4 ಕ್ರಮ ಸಂಖ್ಯೆ 4 ರಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು–ಇವರಿಗೆ ಇಲಾಖೆಯ ಕಾರ್ಯ ಯೋಜನೆ ಹಾಗೂ ತರಬೇತಿ ಕೇಂದ್ರಗಳಿಗೆ ಸರ್ವೆ ಉಪಕರಣಗಳ ಖರೀದಿ ಬಗ್ಗೆ "Electronic Digital total Station with std accessories make SOKKIA, Model : SET510 & KPS11PT Single tilting range pole prism with the accessories for the above said Total Station (3 prism for each Digital Station). ಒಟ್ಟು ರೂ. 66,58,000–00ಗಳನ್ನು ಮಂಜೂರು ಮಾಡಲಾಗಿದೆ. ಈ ಸರ್ಕಾರದ ಆದೇಶದ ಪ್ರತಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ)ಯವರ ಕಛೇರಿಯಲ್ಲಿ ದಿನಾಂಕ : 25–1–2010 ರಂದು ಸ್ವೀಕರಿಸಲಾಗಿದೆ. ಅದಲ್ಲದೇ, ಇದೇ ಆದೇಶದ ಇನ್ನೊಂದು ಪ್ರತಿ ದಿನಾಂಕ : 9–2–2010ರಂದು ಸ್ವೀಕರಿಸಲಾಗಿದೆ

ಎಂದು ವರದಿ ಮಾಡುತ್ತಾ, ದಿನಾಂಕ : 25-1-2010 ರಂದು ಸ್ವೀಕೃತವಾದ ಮೂಲ ಪ್ರತಿಯಲ್ಲಿ ಸರ್ವೆ ಉಪಕರಣಗಳನ್ನು ಮೆ. ಎನ್‌ಟೆಕ್ ಡಿಸಿಮ್ಯಾಪ್ ಸಿಸ್ಟಮ್ಸ್, ಬೆಂಗಳೂರು ಇವರಿಂದಲೇ ಖರೀದಿಸಬೇಕೆಂದು ನಿರ್ದೇಶಿಸಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ದಿನಾಂಕ : 9-2-2010 ರಂದು ಸ್ವೀಕರಿಸಲಾದ ಮೂಲ ಪ್ರತಿಯಲ್ಲಿ ಮೆ. ಎನ್‌ಟೆಕ್ ಡಿಸಿಮ್ಯಾಪ್ ಸಿಸ್ಟಮ್ಸ್, ಬೆಂಗಳೂರು ಸಂಸ್ಥೆಯಿಂದಲೇ ಖರೀದಿಸಬೇಕೆಂಬ ಬಗ್ಗೆ ಪ್ರಸ್ತಾಪವಿರುವುದಿಲ್ಲ. ಸರ್ಕಾರದ ದಿನಾಂಕ : 22-1-2010ರ ಆದೇಶದ ಎರಡೂ ಮೂಲ ಪ್ರತಿಗಳನ್ನು ಗಮನಿಸಲಾಗಿ/ಪರಿಶೀಲಿಸಲಾಗಿ ಆದೇಶದ 4ನೇ ಪುಟದ ಕ್ರಮ ಸಂಖ್ಯೆ 4 ರಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಂಸ್ಥೆಯ ಹೆಸರನ್ನು ಹೆಚ್ಚಿಗೆ ಸೇರಿಸಿ, ನಮೂದಿಸಿ ವ್ಯತ್ಯಾಸವನ್ನುಂಟು ಮಾಡಿ ದಿನಾಂಕ : 22-1-2010ರ ಸರ್ಕಾರದ ಆದೇಶವನ್ನು ದುರುದ್ದೇಶದಿಂದ ದುರ್ಲಾಭ ಪಡೆಯಲು ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಈ ಘಟನೆಯಲ್ಲಿ ಅಧಿಕಾರಿಯವರು ಭಾಗಿಯಾಗಿರಬಹುದೆಂದು ಕಂಡುಬಂದಿದ್ದರಿಂದ ಮೇಲೆ (1)ರಲ್ಲಿ ಓದಲಾದ ಕಾರಣ ಕೇಳುವ ನೋಟೀಸ್‌ನಲ್ಲಿ ದೋಷಾರೋಪಣಾ ಪಟ್ಟಿಯನ್ನು ಜಾರಿ ಮಾಡಲಾಗಿತ್ತು.

ಆರೋಪಿತ ನಿವೃತ್ತ ಅಧಿಕಾರಿ ಶ್ರೀ ಸಿ. ಚಂದ್ರಯ್ಯ ಇವರು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಮನವಿಯಲ್ಲಿ ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ನಿರಾಕರಿಸಿ ತಮ್ಮನ್ನು ದೋಷಮುಕ್ತರನ್ನಾಗಿಸುವಂತೆ ಕೋರಿರುತ್ತಾರೆ. ಸದರಿ ಲಿಖಿತ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಆರೋಪಗಳಲ್ಲಿನ ಸತ್ಯಾಸತ್ಯತೆಯನ್ನು ತಿಳಿಯುವ ದೃಷ್ಟಿಯಿಂದ ವಿಚಾರಣೆಯನ್ನು ಮುಂದುವರಿಸಲು ತೀರ್ಮಾನಿಸಿ ಸರ್ಕಾರವು ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 19 ಸೇಇವಿ 2010, ಬೆಂಗಳೂರು, ದಿನಾಂಕ :6ನೇ ಜೂನ್ 2011.

ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 11 ಮತ್ತು 11-'ಎ' ರೊಡನೆ ಓದಿಕೊಂಡಂತೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 214ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಶ್ರೀ ಸಿ. ಚಂದ್ರಯ್ಯ, ನಿವೃತ್ತ ಉಪ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ ಅವರ ವಿರುದ್ಧ ಮೇಲೆ ಹೇಳಿದ ಆರೋಪಗಳ ಕುರಿತು ವಿಚಾರಣೆ ನಡೆಸುವ ಸಲುವಾಗಿ ಶ್ರೀ ಕೆ. ರಾಧಾಕೃಷ್ಣ ಹೊಳ್ಳ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಅವರನ್ನು ವಿಚಾರಣಾಧಿಕಾರಿಯಾಗಿಯೂ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳ ನಿಯಮ 11(5) (ಸಿ)ರ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜಕೀಯ ವಿಶ್ರಾಂತಿ ವೇತನ-2) ಅವರನ್ನು ಮಂಡನಾಧಿಕಾರಿಯನ್ನಾಗಿಯೂ ನೇಮಕ ಮಾಡಿ ಆದೇಶಿಸಿದೆ.

ವಿಚಾರಣಾಧಿಕಾರಿಗಳು ಆಪಾದಿತರ ಮೇಲಿನ ಆರೋಪಗಳಿಗೆ ವಿಚಾರಣೆಯನ್ನು ನಡೆಸಿ ಆರೋಪ ಸಾಬೀತಾಗಿರುವ ಅಥವಾ ಸಾಬೀತಾಗದೇ ಇರುವ ಅಭಿಪ್ರಾಯಗಳನ್ನು ಒಳಗೊಂಡ ವಿಚಾರಣಾ ವರದಿಯನ್ನು ಶಿಸ್ತು ಪ್ರಾಧಿಕಾರಿಯಾದ ಸರ್ಕಾರಕ್ಕೆ 3 ತಿಂಗಳುಗಳ ಒಳಗಾಗಿ ಸಲ್ಲಿಸುವಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎ.ಆರ್. ವಿಜಯಾನಂದ ಶರ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿ.ಆ.ಸು. ಇಲಾಖೆ. (ಸೇವೆಗಳು-3)

ಪಿ.ಆರ್. 1490

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಎಸ್.ಆರ್. ಹಿರೇಮಠ್, ಸರ್ಕಾರದ ಅಧೀನ ಕಾರ್ಯದರ್ಶಿ ಅವರ ವಿರುದ್ಧದ ಇಲಾಖಾ ವಿಚಾರಣೆ- ಅಂತಿಮ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ :
1) ನೋಟೀಸ್ ಸಂಖ್ಯೆ : ಸಿಆಸುಇ 8 ಎಸ್‌ಇಎನ್ 2003, ದಿನಾಂಕ : 5-2-2004.
2) ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 8 ಎಸ್‌ಇಎನ್ 2003, ದಿನಾಂಕ : 15-3-2008.
3) ವಿಚಾರಣಾಧಿಕಾರಿ ಹಾಗೂ ಆಯುಕ್ತರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರ ವಿಚಾರಣಾ ವರದಿ ದಿನಾಂಕ : 28-3-2011.

ಪ್ರಸ್ತಾವನೆ :

ಶ್ರೀ ಎಸ್.ಆರ್. ಹಿರೇಮಠ್, ಸರ್ಕಾರದ ಅಧೀನ ಕಾರ್ಯದರ್ಶಿ ಇವರು ಈ ಹಿಂದೆ ನಗರಾಭಿವೃದ್ಧಿ ಇಲಾಖೆಯಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಬೆಂಗಳೂರು ನಗರದ ಸುತ್ತಮುತ್ತಲಿನ 7 ನಗರ ಸಭೆಗಳಿಗೆ ಅಧಿಭಾರ ಶುಲ್ಕ ಬಿಡುಗಡೆ ಮಾಡುವ ವಿಚಾರದಲ್ಲಿ ತಪ್ಪು ಮಾಹಿತಿಯನ್ನು ನೀಡಿ ಮೇಲಾಧಿಕಾರಿಗಳಿಂದ ಕಡತ ಅನುಮೋದಿಸಿಕೊಂಡು ಆದೇಶವನ್ನು ಹೊರಡಿಸಲು ಕಾರಣರಾಗುವ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲು ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಿಂದ ಸ್ವೀಕೃತವಾದ ಪ್ರಸ್ತಾವನೆಯನ್ವಯ ಮೇಲೆ ಕ್ರಮ ಸಂಖ್ಯೆ (1)ರಲ್ಲಿ ನೋಟೀಸ್ ಜಾರಿ ಮಾಡಿ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು ನೋಟೀಸ್‌ಗೆ ಅಧಿಕಾರಿಯು ದಿನಾಂಕ : 9-6-2004 ರಲ್ಲಿ ಸಲ್ಲಿಸಿದ್ದ ವಿವರಣೆಯನ್ನು ಪರಿಶೀಲಿಸಿ, ಆರೋಪದಲ್ಲಿನ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ : 15-3-2008 ರ ಆದೇಶದಲ್ಲಿ ಆಯುಕ್ತರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ವಿಚಾರಣೆ ನಡೆಸಿದ ವಿಚಾರಣಾಧಿಕಾರಿಗಳು ಮೇಲೆ (3) ರಲ್ಲಿ ಓದಲಾದ ದಿನಾಂಕ : 28-3-2011ರ ಪತ್ರದೊಂದಿಗೆ ಅಂತಿಮ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ.

ವಿಚಾರಣಾಧಿಕಾರಿಯವರು ನೀಡಿರುವ ವಿಚಾರಣಾ ವರದಿಯಲ್ಲಿ ಪ್ರಕರಣದ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅಂತಿಮ ನಿರ್ಧಾರವು ಉನ್ನತ ಮಟ್ಟದಲ್ಲಿ ತೆಗೆದುಕೊಂಡಿರುವುದು ಕಂಡು ಬರುತ್ತದೆಯೇ ಹೊರತು ಶಾಖಾಧಿಕಾರಿ ಮಟ್ಟದಲ್ಲಿ ತೆಗೆದುಕೊಂಡಿರುವುದಿಲ್ಲ. ಆದ್ದರಿಂದ ಶ್ರೀ ಎಸ್.ಆರ್. ಹಿರೇಮಠ, ಶಾಖಾಧಿಕಾರಿ ಇವರೊಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಲ್ಲವೆಂದು ಹಾಗೂ ಇದೇ ವಿಷಯದ ಪ್ರಕರಣ ಲೋಕಾಯುಕ್ತದಲ್ಲಿ ಬಾಕಿಯಿರುವುದು ಕಂಡುಬಂದಿದ್ದು ಆರೋಪಿತ ಅಧಿಕಾರಿಯು ಯಾವುದೇ ದುರುದ್ದೇಶದಿಂದ ನಡೆದುಕೊಂಡಿರುವುದಾಗಲೀ, ಅಥವಾ

ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರದಿರುವುದರಿಂದ ಲೋಕಾಯುಕ್ತ ಅಂತಿಮ ವಿಚಾರಣೆಯ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ" ಎಂದು ಅಭಿಪ್ರಾಯ ನೀಡಿದ್ದಾರೆ. ಶ್ರೀ ಎಸ್.ಆರ್. ಹಿರೇಮಠ್, ಸರ್ಕಾರದ ಅಧೀನ ಕಾರ್ಯದರ್ಶಿ ಅವರ ವಿರುದ್ಧ ಮಾಡಲಾದ ಆಪಾದನೆಗಳು ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಯವರು ತಮ್ಮ ವರದಿಯಲ್ಲಿ ತಿಳಿಸಿರುತ್ತಾರೆ.

ವಿಚಾರಣೆ ಮತ್ತು ತತ್ಸಂಬಂಧ ವಾಸ್ತವಾಂಶಗಳನ್ನು ಪರಿಶೀಲಿಸಿದ ಸರ್ಕಾರವು ವಿಚಾರಣಾ ವರದಿಯನ್ನು ಒಪ್ಪಿಕೊಂಡು ಈ ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 8 ಎಸ್ಇಎನ್ 2003, ಬೆಂಗಳೂರು, ದಿನಾಂಕ : 15ನೇ ಜೂನ್ 2011.

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಂದಾಗಿ ಶ್ರೀ ಎಸ್.ಆರ್. ಹಿರೇಮಠ್, ಸರ್ಕಾರದ ಅಧೀನ ಕಾರ್ಯದರ್ಶಿ ಇವರ ವಿರುದ್ಧ ದಿನಾಂಕ : 5-2-2004ರ ನೋಟೀಸ್‌ನಲ್ಲಿ ಮಾಡಲಾದ ದೋಷಾರೋಪಣೆಗಳಿಂದ ಅಧಿಕಾರಿಯನ್ನು ದೋಷಮುಕ್ತರನ್ನಾಗಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎ.ಆರ್. ವಿಜಯಾನಂದ ಶರ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿ.ಆ.ಸು. ಇಲಾಖೆ.(ಸೇವೆಗಳು-3).

ಪಿ.ಆರ್. 1491

ಇಂಧನ ಸಚಿವಾಲಯ

ವಿಷಯ : ಮೆ: ಹಾಸನ್ ಥರ್ಮಲ್ ಪವರ್ (ಪ್ರೈವೇಟ್) ಲಿಮಿಟೆಡ್ ರವರ ಕಲ್ಲಿದ್ದಲು ಆಧಾರಿತ 500 ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆಯ ವಿದ್ಯುತ್ ಖರೀದಿ ಒಪ್ಪಂದ-ಕುರಿತು.

ಓದಲಾಗಿದೆ :
1) ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ರವರ ಪತ್ರ ಸಂಖ್ಯೆ : ಪಿಸಿಕೆಎಲ್/ಎ14/114/2005-06/6085, ದಿನಾಂಕ : 21-2-2011.
2) ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ರವರ ಪತ್ರ ಸಂಖ್ಯೆ : ಪಿಸಿಕೆಎಲ್/ಎ14/114/2005-06/544, ದಿನಾಂಕ : 4-5-2011.

ಪ್ರಸ್ತಾವನೆ :

ಭಾರತ ಸರ್ಕಾರದ ವಿದ್ಯುತ್ ಮಂತ್ರಾಲಯವು ಅನುಮೋದಿಸಿದ ಮಾದರಿ ವಿದ್ಯುತ್ ಖರೀದಿ ಒಡಂಬಡಿಕೆಯ ಆಧಾರದ ಮೇಲೆ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಗೊಳಿಸಲಿರುವ ದರ ಹಾಗೂ ಕೇಂದ್ರಿಯ ವಿದ್ಯುತ್ ನಿಯಂತ್ರಣ ಆಯೋಗದ 2009 ರ ಸೂತ್ರದನ್ವಯ ಮೆ: ಹಾಸನ್ ಥರ್ಮಲ್ ಪವರ್ (ಪ್ರೈವೇಟ್) ಲಿಮಿಟೆಡ್ ರವರ 500 ಮೆಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯ ವಿದ್ಯುತ್ ಖರೀದಿ ಒಡಂಬಡಿಕೆಯನ್ನು ಪರಿಷ್ಕರಿಸಲಾಗಿದೆ ಎಂದು ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಪತ್ರದಲ್ಲಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ರವರು ತಿಳಿಸಿರುತ್ತಾರೆ.

ದಿನಾಂಕ 7-9-2010 ರಂದು ಪರಿಷ್ಕೃತ ವಿದ್ಯುತ್ ಖರೀದಿ ಒಡಂಬಡಿಕೆಯನ್ನು ಅನುಮೋದನೆಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದವರು ಪತ್ರ ದಿನಾಂಕ: 12-11-2010 ರಲ್ಲಿ ಸದರಿ ವಿದ್ಯುತ್ ಖರೀದಿ ಒಡಂಬಡಿಕೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಖಿಜಡಿಟ & ಅಠಿಜುಣಜ ಠಜ ಉಜಟಜಡಿಚಣಟ ಖಿಚಡಿಜಜ) ವಿನಿಮಯ 2009 ರ ಪ್ರಕಾರ ಪರಿಷ್ಕರಿಸಿ ಒಪ್ಪಂದಕ್ಕೆ ಎರಡೂ ಕಡೆಯವರ ಸಹಿಯೊಂದಿಗೆ ಮರು ಸಲ್ಲಿಸುವಂತೆ ಸೂಚಿಸಿರುತ್ತಾರೆ. ಮೆ: ಹಾಸನ್ ಥರ್ಮಲ್ ಪವರ್ (ಪ್ರೈವೇಟ್) ಲಿಮಿಟೆಡ್‌ರವರು ಕರಡು ಂಟಜಟಜಟಜಟಣ ಚಿಟಜ ಡಿಜಣಚಣಜಜ ಕಠತಿಜಡಿ ಕಣಡಿಛಿಛಿಜ ಂಡಿಜಜಟಜಟಣ (ಂಖಿಕಂ) ನ ಷರತ್ತು ಮತ್ತು ನಿಬಂಧನೆಗಳಿಗೆ ಒಪ್ಪಿರುತ್ತಾರೆಂದು ತಿಳಿಸುತ್ತಾ ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದೊಂದಿಗೆ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ರವರು ಕರಡು ಂಟಜಟಜಟಜಟಣ ಚಿಟಜ ಡಿಜಣಚಣಜಜ ಕಠತಿಜಡಿ ಕಣಡಿಛಿಛಿಜ ಂಡಿಜಜಟಜಟಣ (ಂಖಿಕಂ) ಅನ್ನು ಸಲ್ಲಿಸಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅನುಮೋದನೆಗೆ ಇದನ್ನು ಸಲ್ಲಿಸುವ ಮುನ್ನ ಸರ್ಕಾರದ ಅನುಮೋದನೆಯನ್ನು ಕೋರಿರುತ್ತಾರೆ.

ಮೆ: ಹಾಸನ್ ಥರ್ಮಲ್ ಪವರ್ (ಪ್ರೈವೇಟ್) ಲಿಮಿಟೆಡ್ ರವರ ಕಲ್ಲಿದ್ದಲು ಆಧಾರಿತ 500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯ ಅವಶ್ಯಕತೆ ಹಾಗೂ ಈ ಯೋಜನೆಯಿಂದ ಉತ್ಪಾದಿಸುವ ವಿದ್ಯುತ್‌ಗೆ ಯೂನಿಟ್ ಒಂದರ ಸಂಭಾವ್ಯ ದರ ಹಾಗೂ ಇನ್ನಿತರ ಅಂಶಗಳ ಬಗ್ಗೆ ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಇಎನ್ 14 ಪಿಪಿಸಿ 2011, ಬೆಂಗಳೂರು, ದಿನಾಂಕ : 14-6-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮೆ: ಹಾಸನ್ ಥರ್ಮಲ್ ಪವರ್ (ಪ್ರೈವೇಟ್) ಲಿಮಿಟೆಡ್ ರವರ ಪ್ರಸ್ತಾಪಿತ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.

1.	ಸರ್ಕಾರದ ಮುಖ್ಯ ಕಾರ್ಯದರ್ಶಿಗಳು	–	ಅಧ್ಯಕ್ಷರು
2.	ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಇಂಧನ ಇಲಾಖೆ	–	ಸದಸ್ಯರು
3.	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ	–	ಸದಸ್ಯರು
4.	ಮಾನ್ಯ ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು	–	ಸದಸ್ಯರು
5.	ಡಾ: ಕೆ.ವಿ. ರಾಜು, ಮಾನ್ಯ ಮುಖ್ಯ ಮಂತ್ರಿಯವರ ಆರ್ಥಿಕ ಸಲಹೆಗಾರರು	–	ಸದಸ್ಯರು

6. ವ್ಯವಸ್ಥಾಪಕ ನಿರ್ದೇಶಕರು, – ಸದಸ್ಯರು
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ
7. ವ್ಯವಸ್ಥಾಪಕ ನಿರ್ದೇಶಕರು, – ಸದಸ್ಯರು
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ
8. ವ್ಯವಸ್ಥಾಪಕ ನಿರ್ದೇಶಕರು, – ಸದಸ್ಯ ಕಾರ್ಯದರ್ಶಿ
ಪವರ್ ಕಂಪನಿ ಆಫ್ ಕರ್ನಾಟಕ ನಿಯಮಿತ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 1492 ಇಂಧನ ಇಲಾಖೆ.

ಇಂಧನ ಸಚಿವಾಲಯ

ವಿಷಯ : M/s Gulbarga Bio Energy Pvt. Ltd., ಇವರಿಗೆ 2.00 ಮೆಗಾ ವ್ಯಾಟ್ ಸಮರ್ಥ್ಯದ ಬಗಡನಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ :
1. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕ್ರೆಡಲ್/06/ಬಗಡನಾಳು/2007/1826 ದಿನಾಂಕ : 24-04-2007/16-08-2007.
2. ದಿನಾಂಕ : 13-02-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
3. ಸರ್ಕಾರದ ಪತ್ರ ಸಂಖ್ಯೆ ಇಎನ್ 284 ಎನ್‌ಸಿಇ 2007 ದಿನಾಂಕ : 24-03-2009.
4. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕೆಆರ್‌ಇಡಿ/06/ಬಗ್ಗಡನಾಲು/ಎಂಹೆಚ್‌ಎಸ್/2009/3407 ದಿನಾಂಕ : 20/22-10-2009.
5. ದಿನಾಂಕ : 23-02-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
6. ಸರ್ಕಾರದ ಪತ್ರ ಸಂಖ್ಯೆ ಇಎನ್ 284 ಎನ್‌ಸಿಇ 2007 ದಿನಾಂಕ : 07-12-2009.
7. ದಿನಾಂಕ : 25-01-2011 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
8. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಅಪಜೀ 95 ಎಫ್‌ಎಲ್‌ಎಲ್ 2011 ದಿನಾಂಕ : 10-06-2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. (M/s Tulsi Energy Company Pvt. Ltd. ಎಂಬ ಹೆಸರಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು M/s Gulbarga Bio Energy Pvt. Ltd. ಹೆಸರಿನಲ್ಲಿ ಹಂಚಿಕೆ ಮಾಡಬೇಕೆಂದು ಅಭಿವೃದ್ಧಿದಾರರು ತಿಳಿಸಿರುತ್ತಾರೆಂದು ಪತ್ರದಲ್ಲಿ ತಿಳಿಸಲಾಗಿದೆ) ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಗಡನಾಳು ಗ್ರಾಮದ ಬಳಿ ತುಂಗಾಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಬಗಡನಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

> "In this case M/s Tulsi Energy Company Pvt. Ltd. had applied for allotment of 2 MW on the Tungabhadra River near Bagadanalu village, Honnali Taluk, Davanagere District. Even before the project was allotted M/s Tulsi Energy Company Pvt. Ltd. have requested to transfer the same to M/s Gulbarga Bio Energy Pvt. Ltd., Allotment committee was of the opinion that the application of M/s Tulsi Energy Company Pvt. Ltd. should be returned to KREDL. KREDL in turn can process a fresh allotment on behalf of M/s Gulbarga Bio Energy Pvt. Ltd. which is a different legal entity. The application is returned to KREDL".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದೊಂದಿಗೆ ಮೂಲ ಪ್ರಸ್ತಾವನೆಯನ್ನು ಕ್ರೆಡಲ್‌ಗೆ ಹಿಂತಿರುಗಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಗಡನಾಳು ಗ್ರಾಮದ ಬಳಿ ತುಂಗಾಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಬಗಡನಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಆದೇಶವಾದ ನಂತರ ಪರಿಷ್ಕೃತ ಶುಲ್ಕವನ್ನು ಭರಣ ಮಾಡುವ ಷರತ್ತಿಗೊಳಪಟ್ಟು ಮಂಜೂರಾತಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪುನಃ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

> "The Company has applied for a 2 MW Mini Hydel Scheme across Tungabhadra River near Bagadanalu village, Honnali Taluk, Davanagere District. The Company has sought for change of name to M/s Gulbarga Bio Energy Pvt. Ltd. The committee recommended that the proposal in the name of M/s Gulbarga Bio Energy Pvt. Ltd. can be studied and placed in the next allotment meeting".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಪತ್ರದಲ್ಲಿ ಮೇಲಿನ ನಿರ್ಣಯದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಂಡು ಮುಂದಿನ ಹಂಚಿಕೆ ಸಮಿತಿ ಸಭೆಯಲ್ಲಿ ಪ್ರಸ್ತಾವನೆಯನ್ನು ಪುನರ್ ಮಂಡಿಸುವಂತೆ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಕೋರಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯಲ್ಲಿ ಸದರಿ ಪ್ರಸ್ತಾವನೆಯನ್ನು ಅನುಮೋದಿಸಲಾಗಿರುತ್ತದೆ. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

The Allotment Committee has examined the proposal and after detailed deliberations approved the proposal of M/s Gulbarga Bio Energy Pvt. Ltd. in the name of "Bagadanalu MHS" across, Tungabhadra River, near Bagadanalu village, Honnali Taluk, Davanagere District for 2 MW at the Geo physical reference of Weir Latitude 14^{0}22'30", Longitude 75^{0}37'48" and Power House Latitude 14^{0}22"45", Longitude 75 37' 50",. ಪ್ರಸ್ತುತ ಬಗಡನಾಳು ಗ್ರಾಮವು ದಾವಣಗೆರೆ ಜಿಲ್ಲೆಯ, ಹೊನ್ನಾಳಿ ತಾಲ್ಲೂಕಿನ ಬದಲು ಹರಿಹರ ತಾಲ್ಲೂಕಿನ, ಮಲೆಬೆನ್ನೂರು ಹೋಬಳಿಯ ವ್ಯಾಪ್ತಿಗೆ ಬರುತ್ತದೆ.

ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ ಅನಧಿಕೃತ ಟಿಪ್ಪಣಿಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಮೇಲಿನ ಬಗಡನಾಳು ಗ್ರಾಮವು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ತಿಳಿಸಿದ್ದರ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ :-

ಆದುದರಿಂದ ಈ ಕೆಳಗಿನಂತೆ ಆದೇಶಿಸಲಾಗಿದೆ :-

ಸರ್ಕಾರಿ ಆದೇಶ ಸಂಖ್ಯೆ : ಇಎನ್ 284 ಎನ್‌ಸಿಇ 2007, ಬೆಂಗಳೂರು, ದಿನಾಂಕ: 13-06-2011

M/s Gulbarga Bio Energy Pvt. Ltd. ಇವರಿಗೆ ದಾವಣಗೆರೆ ಜಿಲ್ಲೆಯ, ಹರಿಹರ ತಾಲ್ಲೂಕಿನ, ಮಲೆಬೆನ್ನೂರು ಹೋಬಳಿಯ, ಬಗಡನಾಳು ಗ್ರಾಮದ ಬಳಿ ತುಂಗಾಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಬಗಡನಾಳು ಕಿರು ಜಲ ವಿದ್ಯುತ್ ಯೋಜನೆಯನ್ನು (Weir Latitude 14^{0}22'30", Longitude 75^{0}37'48" and Power House Latitude 14^{0}22"45", Longitude 75 37' 50",) ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ :-

1(ಅ) ಸದರಿ ಯೋಜನೆಯಿಂದ ಕೆಳತೊರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ 45 ದಿನಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು, ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಪುನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು, ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00 ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್.) ಪರಿಷ್ಕರಿಸಲು ಮೆಗಾ ವ್ಯಾಟ್ ಒಂದಕ್ಕೆ ಸರ್ಕಾರದ ಆದೇಶಾನುಸಾರ ವಿವರವಾದ ಯೋಜನಾ ವರದಿ ಪರಿಷ್ಕರಣ ಶುಲ್ಕವನ್ನು ತುಂಬುವುದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಪರಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4. ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5. ಮೇಲೆ ತಿಳಿಸಿದ 2, 3, ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ಸಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6. ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿಪಿಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7. ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ/ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಕಾರ್ಯಗೊಳಿಸತಕ್ಕದ್ದು.

8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರು ಸರ್ಕಾರಿ ಜಲ ವಿದ್ಯುತ್ /ನೀರಾವರಿ/ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.
9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.
10. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.
11. ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.
12. ಡಿ.ಪಿ.ಆರ್.ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್ ಬಿ. ಕೃಷ್ಣಪ್ಪನವರ್

ಪಿಆರ್.ನಂ. 1493

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ

ಇಂಧನ ಸಚಿವಾಲಯ

ವಿಷಯ : M/s Gulbarga Bio Energy Pvt. Ltd., ಇವರಿಗೆ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಗೋವಿನಹಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ :
1. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕ್ರೆಡಲ್/06/ಗೋವಿನಹಾಳು/2007/1830 ದಿನಾಂಕ : 17-05-2007/16-08-2007.
2. ದಿನಾಂಕ : 13-02-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
3. ಸರ್ಕಾರದ ಪತ್ರ ಸಂಖ್ಯೆ ಇಎನ್ 282 ಎನ್‌ಸಿಇ 2007 ದಿನಾಂಕ : 16-03-2009.
4. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕೆಆರ್‌ಇಡಿ/06/ಗೋವಿನಹಾಳು/ಎಂಹೆಚ್‌ಎಸ್/2009/3409 ದಿನಾಂಕ : 20/22-10-2009.
5. ದಿನಾಂಕ : 23-10-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
6. ಸರ್ಕಾರದ ಪತ್ರ ಸಂಖ್ಯೆ ಇಎನ್ 282 ಎನ್‌ಸಿಇ 2007 ದಿನಾಂಕ : 05-12-2009.
7. ದಿನಾಂಕ : 25-01-2011 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
8. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಅಪಜೀ 95 ಎಫ್‌ಎಲ್‌ಎಲ್ 2011 ದಿನಾಂಕ : 10-06-2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. (M/s Tulsi Energy Company Pvt. Ltd. ಎಂಬ ಹೆಸರಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು M/s Gulbarga Bio Energy Pvt. Ltd. ಹೆಸರಿನಲ್ಲಿ ಹಂಚಿಕೆ ಮಾಡಬೇಕೆಂದು ಅಭಿವೃದ್ಧಿದಾರರು ತಿಳಿಸಿರುತ್ತಾರೆಂದು ಪತ್ರದಲ್ಲಿ ತಿಳಿಸಲಾಗಿದೆ) ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗೋವಿನಹಾಳು ಗ್ರಾಮದ ಬಳಿ ತುಂಗಾಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಗೋವಿನಹಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

> "In this case M/s Tulsi Energy Company Pvt. Ltd. had applied for allotment of 2 MW on the Tungabhadra River near Govinahalu village, Honnali Taluk, Davanagere District. Even before the project was allotted M/s Tulsi Energy Company Pvt. Ltd. have requested to transfer the same to M/s Gulbarga Bio Energy Pvt. Ltd., Allotment committee was of the opinion that the application of M/s Tulsi Energy Company Pvt. Ltd. should be returned to KREDL. KREDL in turn can process a fresh allotment on behalf of M/s Gulbarga Bio Energy Pvt. Ltd. which is a different legal entity. The application is returned to KREDL".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದೊಂದಿಗೆ ಮೂಲ ಪ್ರಸ್ತಾವನೆಯನ್ನು ಕ್ರೆಡಲ್‌ಗೆ ಹಿಂತಿರುಗಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗೋವಿನಹಾಳು ಗ್ರಾಮದ ಬಳಿ ತುಂಗಾಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಗೋವಿನಹಾಳು ಕಿರು ಜಲ ವಿದ್ಯುತ್ ಯೋಜನೆಯನ್ನು ಆದೇಶವಾದ ನಂತರ ಪರಿಷ್ಕೃತ ಶುಲ್ಕವನ್ನು ಭರಣ ಮಾಡುವ ಷರತ್ತಿಗೊಳಪಟ್ಟು ಮಂಜೂರಾತಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪುನಃ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

" M/s Tulsi Company Pvt. Ltd has applied for 2 MW project on Tungabhadra River near Govinahalu village. The Company has sought for change of name to M/s Gulbarga Bio Energy Pvt. Ltd. The committee recommended that the proposal in the name of M/s Gulbarga Bio Energy Pvt. Ltd. can be studied and placed in the next Allotment Committee Meeting".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಪತ್ರದಲ್ಲಿ ಮೇಲಿನ ನಿರ್ಣಯದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಕೋರಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯಲ್ಲಿ ಸದರಿ ಪ್ರಸ್ತಾವನೆಯನ್ನು ಅನುಮೋದಿಸಲಾಗಿರುತ್ತದೆ. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

In the Allotment Committee Meeting has examined the proposal and after detailed deliberations approved the proposal of M/s Gulbarga Bio Energy Pvt. Ltd. in the name of "Govinahalu MHS" across, Tungabhadra River, near Govinahalu village, Honnali Taluk, Davanagere District for 2 MW at the Geo physical reference of Weir Latitude 14^{0}23'00", Longitude 75^{0}38'45" and Power House Latitude 14^{0}23"49", Longitude 75 38' 30",. ಪ್ರಸ್ತುತ ಗೋವಿನಹಾಳು ಗ್ರಾಮವು ದಾವಣಗೆರೆ ಜಿಲ್ಲೆಯ, ಹೊನ್ನಾಳಿ ತಾಲ್ಲೂಕಿನ ಬದಲು ಹರಿಹರ ತಾಲ್ಲೂಕಿನ, ಮಲೆಬೆನ್ನೂರು ಹೋಬಳಿಯ ವ್ಯಾಪ್ತಿಗೆ ಬರುತ್ತದೆ.

ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ ಅನಧಿಕೃತ ಟಿಪ್ಪಣಿಯಲ್ಲಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಮೇಲಿನ ಗೋವಿನಹಾಳು ಗ್ರಾಮವು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ತಿಳಿಸಿದ್ದರ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ :-

ಸರ್ಕಾರಿ ಆದೇಶ ಸಂಖ್ಯೆ : ಇಎನ್ 282 ಎನ್‌ಸಿಇ 2007, ಬೆಂಗಳೂರು, ದಿನಾಂಕ: 13-06-2011

M/s Gulbarga Bio Energy Pvt. Ltd. ಇವರಿಗೆ ದಾವಣಗೆರೆ ಜಿಲ್ಲೆಯ, ಹರಿಹರ ತಾಲ್ಲೂಕಿನ, ಮಲೆಬೆನ್ನೂರು ಹೋಬಳಿಯ, ಗೋವಿನಹಾಳು ಗ್ರಾಮದ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಗೋವಿನಹಾಳು ಕಿರು ಜಲ ವಿದ್ಯುತ್ ಯೋಜನೆಯನ್ನು (Weir Latitude 14^{0}23'00", Longitude 75^{0}38'45" and Power House Latitude 14^{0}23"49", Longitude 75 38' 30",) ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ :-

1(ಅ) ಸದರಿ ಯೋಜನೆಯಿಂದ ಕೆಳತೊರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ 45 ದಿನಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು, ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಮನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು, ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00 ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್.) ಪರಿಷ್ಕರಿಸಲು ಮೆಗಾ ವ್ಯಾಟ್ ಒಂದಕ್ಕೆ ಸರ್ಕಾರದ ಆದೇಶಾನುಸಾರ ವಿವರವಾದ ಯೋಜನಾ ವರದಿ ಪರಿಷ್ಕರಣ ಶುಲ್ಕವನ್ನು ತುಂಬುವುದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಆವಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4. ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5. ಮೇಲೆ ತಿಳಿಸಿದ 2. 3. ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ಸಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6. ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿಪಿಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7. ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ/ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಪೂರ್ಣಗೊಳಿಸತಕ್ಕದ್ದು.
8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರು ಸರ್ಕಾರಿ ಜಲ ವಿದ್ಯುತ್ /ನೀರಾವರಿ/ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದ್ದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.
9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.
10. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.
11. ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.
12. ಡಿ.ಪಿ.ಆರ್.ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ

ಪಿಆರ್.ನಂ. 1494

ಇಂಧನ ಸಚಿವಾಲಯ

ವಿಷಯ : M/s Gulbarga Bio Energy Pvt. Ltd., ಇವರಿಗೆ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಹಳ್ಳೂರು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ :
1. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕ್ರೆಡಲ್/06/ಹಳ್ಳೂರು/2007/1827 ದಿನಾಂಕ : 17-05-2007/16-08-2007.
2. ದಿನಾಂಕ : 13-02-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
3. ಸರ್ಕಾರದ ಪತ್ರ ಸಂಖ್ಯೆ ಇಎನ್ 282 ಎನ್‌ಸಿಇ 2007 ದಿನಾಂಕ : 19-03-2009.
4. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕೆಆರ್‌ಇಡಿ/06/ಹಳ್ಳೂರು/ಎಂಹೆಚ್‌ಎಸ್/2009/3408 ದಿನಾಂಕ : 20/22-10-2009.
5. ದಿನಾಂಕ : 23-10-2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
6. ಸರ್ಕಾರದ ಪತ್ರ ಸಂಖ್ಯೆ ಇಎನ್ 285 ಎನ್‌ಸಿಇ 2007 ದಿನಾಂಕ : 14-12-2009.
7. ದಿನಾಂಕ : 25-01-2011 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.
8. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಅಪಜೀ 95 ಎಫ್‌ಎಲ್‌ಎಲ್ 2011 ದಿನಾಂಕ : 10-06-2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. (M/s Tulsi Energy Company Pvt. Ltd. ಎಂಬ ಹೆಸರಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು M/s Gulbarga Bio Energy Pvt. Ltd. ಹೆಸರಿನಲ್ಲಿ ಹಂಚಿಕೆ ಮಾಡಬೇಕೆಂದು ಅಭಿವೃದ್ಧಿದಾರರು ತಿಳಿಸಿರುತ್ತಾರೆಂದು ಪತ್ರದಲ್ಲಿ ತಿಳಿಸಲಾಗಿದೆ) ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಳ್ಳೂರು ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಹಳ್ಳೂರು ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

"M/s Tulsi Energy Company Pvt. Ltd. have applied for 2 MW project on Tungabhadra River near Hallur village.The application should be returned to KREDL, since M/s Tulsi Energy Company Pvt. Ltd. have requested for transfer to M/s Gulbarga Bio Energy Pvt. Ltd. even before allotment has been made and this company is a new legal entity. The application is returned to KREDL".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದೊಂದಿಗೆ ಮೂಲ ಪ್ರಸ್ತಾವನೆಯನ್ನು ಕ್ರೆಡಲ್‌ಗೆ ಹಿಂತಿರುಗಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು M/s Gulbarga Bio Energy Pvt. Ltd. ಇವರಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಳ್ಳೂರು ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಹಳ್ಳೂರು ಕಿರು ಜಲ ವಿದ್ಯುತ್ ಯೋಜನೆಯನ್ನು ಆದೇಶವಾದ ನಂತರ ಪರಿಷ್ಕೃತ ಶುಲ್ಕವನ್ನು ಭರಣ ಮಾಡುವ ಷರತ್ತಿಗೊಳಪಟ್ಟು ಮಂಜೂರಾತಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪುನಃ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯ ಮುಂದೆ ಸದರಿ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

"M/s Tulsi Energy Company Pvt. Ltd. have applied for 2 MW project on Tungabhadra River near Hallur village. The Company has sought for change of name to M/s Gulbarga Bio Energy Pvt. Ltd. The

committee recommended that the proposal in the name of M/s Gulbarga Bio Energy Pvt. Ltd. can be studied and placed in the next Allotment Committee Meeting".

ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಪತ್ರದಲ್ಲಿ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಮುಂದಿನ ಹಂಚಿಕೆ ಸಮಿತಿ ಸಭೆಯಲ್ಲಿ ಪುನರ್ ಮಂಡಿಸುವಂತೆ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಕೋರಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯಲ್ಲಿ ಸದರಿ ಪ್ರಸ್ತಾವನೆಯನ್ನು ಅನುಮೋದಿಸಲಾಗಿರುತ್ತದೆ. ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವಾಗಿರುತ್ತದೆ.

In the Allotment Committee Meeting has examined the proposal and after detailed deliberations approved the proposal of M/s Gulbarga Bio Energy Pvt. Ltd. in the name of "Hallur MHS" across, Tungabhadra River, near Hallur village, Honnali Taluk, Davanagere District for 2 MW at the Geo physical reference of Weir Latitude 14^{0}20'01", Longitude 75^{0}37'30" and Power House Latitude 14^{0}21"14", Longitude 75 37' 29",. ಪ್ರಸ್ತುತ ಹಳ್ಳೂರು ಗ್ರಾಮವು ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲ್ಲೂಕು, ರಟ್ಟಿಹಳ್ಳಿ ಹೋಬಳಿಯ ವ್ಯಾಪ್ತಿಗೆ ಬರುತ್ತದೆ.

ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ ಅನಧಿಕೃತ ಟಿಪ್ಪಣಿಯಲ್ಲಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಮೇಲಿನ ಹಳ್ಳೂರು ಗ್ರಾಮವು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ತಿಳಿಸಿದ್ದರ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ :-

ಸರ್ಕಾರಿ ಆದೇಶ ಸಂಖ್ಯೆ : ಇಎನ್ 285 ಎನ್‌ಸಿಇ 2007, ಬೆಂಗಳೂರು, ದಿನಾಂಕ: 13-06-2011

M/s Gulbarga Bio Energy Pvt. Ltd. ಇವರಿಗೆ ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲ್ಲೂಕಿನ, ರಟ್ಟಿಹಳ್ಳಿ ಹೋಬಳಿಯ, ಹಳ್ಳೂರು ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಹಳ್ಳೂರು ಕಿರು ಜಲ ವಿದ್ಯುತ್ ಯೋಜನೆಯನ್ನು (Weir Latitude 14^{0}20'01", Longitude 75^{0}37'30" and Power House Latitude 14^{0}21"14", Longitude 75 37' 29",) ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ :-

1(ಅ) ಸದರಿ ಯೋಜನೆಯಿಂದ ಕೆಳತೊರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ 45 ದಿನಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು, ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಪುನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು, ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00 ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್.) ಪರಿಷ್ಕರಿಸಲು ಮೆಗಾ ವ್ಯಾಟ್ ಒಂದಕ್ಕೆ ಸರ್ಕಾರದ ಆದೇಶಾನುಸಾರ ವಿವರವಾದ ಯೋಜನಾ ವರದಿ ಪರಿಷ್ಕರಣ ಶುಲ್ಕವನ್ನು ತುಂಬುವುದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಆವಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಷಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4. ಫೈನಾನ್ಷಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5. ಮೇಲೆ ತಿಳಿಸಿದ 2, 3, ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ಸಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6. ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿ.ಪಿ.ಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7. ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ/ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಪೂರ್ಣಗೊಳಿಸತಕ್ಕದ್ದು.

8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರೂ ಸರ್ಕಾರಿ ಜಲ ವಿದ್ಯುತ್ /ನೀರಾವರಿ/ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದ್ದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.

9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.

10. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.

11. ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

12. ಡಿ.ಪಿ.ಆರ್. ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ

ಪಿಆರ್.ನಂ. 1495

ಇಂಧನ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಇಎನ್ 238 ಎನ್‌ಸಿಇ 2011, ಬೆಂಗಳೂರು ದಿನಾಂಕ : 13-06-2011

ಸರ್ಕಾರಿ ಆದೇಶ ಸಂಖ್ಯೆ : ಇಎನ್ 292 ಎನ್‌ಸಿಇ 2010 ದಿನಾಂಕ : 15-09-2010ರ ಆದೇಶದಲ್ಲಿ 'Bio-Mass Gasifier' ಎಂದು ನಮೂದಿಸಿರುವುದನ್ನು 2 MW 'Combustion System (Boiler Turbine) Based Bio-Mass Power Plant' ಎಂದು ತಿದ್ದುಪಡಿಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ

ಪಿಆರ್.ನಂ. 1496

ಮೂಲಸೌಲಭ್ಯ ಅಭಿವೃದ್ಧಿ ಸಚಿವಾಲಯ

ವಿಷಯ : ಪಾಂಡವಪುರ ರೈಲು ನಿಲ್ದಾಣದ ಬಳಿ ಬರುವ ಎಲ್.ಸಿ.ಸಂ. 95ರ ರಸ್ತೆ ಮೇಲು ಸೇತುವೆಯ ಕೂಡು ರಸ್ತೆ ನಿರ್ಮಾಣದ ಭೂಸ್ವಾಧೀನ/ಯುಟಿಲಿಟಿ ಸ್ಥಳಾಂತರ/ನಿವೇಶನಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಮೂಅಇ 63 ರಾರಾಹೆ 2007, ದಿನಾಂಕ : 16-06-2009.

2. ದಿನಾಂಕ : 24-05-2011 ರ ಪತ್ರ ಸಂಖ್ಯೆ : ಎಲ್‌ಎಕ್ಯೂ (2) 24 : 2011-12ರ ಮಂಡ್ಯ ಜಿಲ್ಲಾಧಿಕಾರಿಗಳ ಪತ್ರ.

ಪ್ರಸ್ತಾವನೆ:

ಪಾಂಡವಪುರ ರೈಲು ನಿಲ್ದಾಣದ ಬಳಿ ಬರುವ ಎಲ್.ಸಿ.ಸಂ. 95ರ ರಸ್ತೆ ಮೇಲೆ ಸೇತುವೆಯ ಕೂಡು ರಸ್ತೆ ನಿರ್ಮಾಣದ ಕಾಮಗಾರಿಯನ್ನು ರೈಲ್ವೆ ಇಲಾಖೆಯು ಕೈಗೆತ್ತಿಕೊಂಡಿದೆ. ಸದರಿ ಕಾಮಗಾರಿಗೆ ಬೇಕಾಗುವ ಭೂಸ್ವಾಧೀನ ವೆಚ್ಚಕ್ಕಾಗಿ ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ರೂ. 42.62 ಲಕ್ಷಗಳನ್ನು ಬಿಡುಗಡೆ ಮಾಡಲಾಗಿತ್ತು.

2. ಸದರಿ ರಸ್ತೆ ಮೇಲು ಸೇತುವೆಯ ಅಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ ಬೇಕಾದ ಹೆಚ್ಚುವರಿ ವಿಸ್ತೀರ್ಣದ ಕುರಿತು ಮೋಜಣಿದಾರರ ಹಾಗೂ ಕೋರಿಕೆ ಇಲಾಖೆಯವರ ಸಮಕ್ಷಮ ಅಳತೆ ಮಾಡಲಾಗಿ ಹೆಚ್ಚುವರಿಯಾಗಿ 0.30 1/2 ಗುಂಟೆ ತರಿ ಜಮೀನು ಹಾಗೂ 11.486 ಚದರ ಅಡಿಗಳ ಮನೆ ನಿರ್ಮಿಸಿರುವ ಜಮೀನು ಹಾಗೂ 6632 ಚದರ ಅಡಿಗಳ ಖಾಲಿ ನಿವೇಶನಗಳ ಜಮೀನು ಅಗತ್ಯವಿದ್ದು, ಸದರಿ ವಿಸ್ತೀರ್ಣಕ್ಕೆ ಅಂದಾಜು ಭೂಸ್ವಾಧೀನ ವೆಚ್ಚ ತಃಖ್ತೆಯಂತೆ ರೂ. 1,04,46,104/-ಗಳ ಬೇಕಾಗಿರುವುದರಿಂದ, ಸದರಿ ಮೊತ್ತವನ್ನು ಪಾಂಡವಪುರ ಉಪ ವಿಭಾಗಾಧಿಕಾರಿಯವರಿಗೆ ಬಿಡುಗಡೆ ಮಾಡಬೇಕೆಂದು ಮಂಡ್ಯ ಜಿಲ್ಲಾಧಿಕಾರಿಗಳು ಮೇಲೆ ಓದಲಾದ (2)ರ ಪತ್ರದಲ್ಲಿ ಕೋರಿದ್ದಾರೆ.

3. ಪ್ರಸ್ತಾವನೆಯನ್ನು ಪರಿಶೀಲಿಸಿ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಮೂಅಇ 63 ರಾರಾಹೆ 2007, ಬೆಂಗಳೂರು ದಿನಾಂಕ : 07-06-2011

ಪಾಂಡವಪುರ ರೈಲು ನಿಲ್ದಾಣದ ಬಳಿ ಬರುವ ಎಲ್.ಸಿ.ಸಂ. 95ರ ರಸ್ತೆ ಮೇಲು ಸೇತುವೆಯ ಕೂಡು ರಸ್ತೆ ನಿರ್ಮಾಣದ ಕಾಮಗಾರಿ ಭೂಸ್ವಾಧೀನ/ಯುಟಿಲಿಟಿ ಸ್ಥಳಾಂತರ/ಖಾಲಿ ನಿವೇಶನ ಸ್ವಾಧೀನದ ಪರಿಹಾರಕ್ಕಾಗಿ ರೂ. 1,04,46, 104/- ಗಳನ್ನು (ರೂಪಾಯಿ ಒಂದು ಕೋಟಿ ನಾಲ್ಕು ಲಕ್ಷದ ನಲವತ್ತಾರು ಸಾವಿರ ಒಂದು ನೂರ ನಾಲ್ಕು ಮಾತ್ರ) 2011-12ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ "5465-01-190-3-04-(ಯೋಜನೆ)-211 ಬಂಡವಾಳ" ಇದರ ಅಡಿಯಲ್ಲಿ ರಸ್ತೆ ಮೇಲುಸೇತುವೆ/ಕೆಳಸೇತುವೆಗಳ ನಿರ್ಮಾಣಕ್ಕೆ ಒದಗಿಸಿರುವ ರೂ. 21.49 ಕೋಟಿಗಳಿಂದ ಬಿಡುಗಡೆ ಮಾಡಲಾಗಿದೆ.

2. ಈ ಮೊತ್ತವನ್ನು ಉಪ ವಿಭಾಗಾಧಿಕಾರಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ, ಪಾಂಡವಪುರ ಇವರು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರ ಮೇಲು ರುಜುವಿನೊಂದಿಗೆ ಪೇಯೀಸ್ ರಸೀತಿಯ ಮೂಲಕ ಮೊತ್ತವನ್ನು ಡ್ರಾಮಾಡಿ ಕೂಡು ರಸ್ತೆ ನಿರ್ಮಾಣದ ಹೆಚ್ಚುವರಿ ಭೂಸ್ವಾಧೀನದ ವೆಚ್ಚ ಭರಿಸತಕ್ಕದ್ದು.

3. ಈ ಆದೇಶವನ್ನು ದಿನಾಂಕ : 16-05-2008 ಸಂಖ್ಯೆ : FD 1TFP 2008, ಸರ್ಕಾರಿ ಆದೇಶದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಪ್ರದತ್ತವಾಗಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಎ. ಬಾಬುರವೀಂದ್ರನಾಥ್ ಪಟೇಲ್
ಸರ್ಕಾರದ ಅಧೀನ ಕಾರ್ಯದರ್ಶಿ,
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ

ಪಿಆರ್.ನಂ. 1497

ಕಂದಾಯ ಸಚಿವಾಲಯ

ವಿಷಯ : ಶ್ರೀಮತಿ ಆರ್.ಮೇಘನಾ, ಹಿಂದಿನ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆ ಇವರ ಇಲಾಖಾ ವಿಚಾರಣೆಯನ್ನು ಕೈಬಿಡುವ ಕುರಿತು.

ಓದಲಾಗಿದೆ :

1. ಪ್ರಾದೇಶಿಕ ಆಯುಕ್ತರು, ಮೈಸೂರು ಇವರ ಪತ್ರ ಸಂಖ್ಯೆ : ಸಿಸಿಎ/ಮಿಸ್ 63/2008-09, ದಿನಾಂಕ : 02-11-2009.
2. ಕಾರಣ ಕೇಳಿ ನೋಟೀಸು ದಿನಾಂಕ : 17-06-2010.
3. ಶ್ರೀಮತಿ ಆರ್.ಮೇಘನಾ, ಹಿಂದಿನ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆ ಪ್ರಸ್ತುತ ಕಂದಾಯ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಇವರ ಲಿಖಿತ ಸಮಜಾಯಿಷಿ ದಿನಾಂಕ : 19-08-2010.
4. ಸರ್ಕಾರದ ಪತ್ರ ಸಂಖ್ಯೆ : ಆರ್‌ಡಿ 36 ಎಡಿಇ 2009, ದಿನಾಂಕ : 08-10-2010.
5. ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ ಇವರ ಪತ್ರ ಸಂಖ್ಯೆ : ಸಿಬ್ಬಂದಿ(4)232/2007-08, ದಿನಾಂಕ : 14-01-2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರ.ಸಂ. (1)ರ ದಿನಾಂಕ : 02-12-2009ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ಇವರು ಶ್ರೀಮತಿ ಆರ್.ಮೇಘನಾ, ಹಿಂದಿನ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆ ಇವರು ದಿನಾಂಕ : 27-05-2008 ರಿಂದ 09-06-2008 ರವರೆಗೆ ಒಟ್ಟು 14 ದಿನಗಳು ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾದುದಲ್ಲದೇ ದಿನಾಂಕ : 10-06-2008 ರಂದು ಕಛೇರಿಗೆ ಹಾಜರಾಗಿ ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೇ ಮತ್ತು ಮೇಲಧಿಕಾರಿಗಳ ಯಾವುದೇ ಅನುಮತಿಯನ್ನು ಪಡೆಯದೇ ಕಛೇರಿ ಹಾಜರಾತಿ ಪುಸ್ತಕದಲ್ಲಿ ದಿನಾಂಕ : 27-05-2008 ರಿಂದ 09-06-2008 ರವರೆಗಿನ ಅವಧಿಗೂ ಸೇರಿದಂತೆ ಏಕ ಕಾಲದಲ್ಲಿ ಏಕಾ ಏಕಿ ಸಹಿ ಮಾಡಿ 1957ರ ಕೆಸಿಎಸ್ ನಿಯಮಾವಳಿಗಳ ನಿಯಮ 106ಎ 108ನ್ನು ಉಲ್ಲಂಘಿಸಿರುತ್ತಾರೆಂದು ಮತ್ತು ಈ ಗೈರು ಹಾಜರಿ ಅವಧಿಯಲ್ಲಿ ಅವರು ಚುನಾವಣಾ ತಹಶೀಲ್ದಾರರ ಪ್ರಭಾರವನ್ನು ಯಾವುದೇ ಅಧಿಕಾರಿಗೆ ವಹಿಸದೇ ಕರ್ತವ್ಯ ನಿರ್ಲಕ್ಷತೆಯನ್ನು ಸಹ ತೋರಿಸಿರುತ್ತಾರೆಂದು ತಿಳಿಸುತ್ತಾ, ದೋಷಾರೋಪಣಾ ಪಟ್ಟಿ ಮತ್ತು ದಾಖಲೆಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿ ಸದರಿ ತಹಶೀಲ್ದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಮೇಲೆ ಓದಲಾದ ಕ್ರ.ಸಂ. (2)ರ ದಿನಾಂಕ : 17-06-2010ರನ್ವಯ ಸದರಿ ತಹಶೀಲ್ದಾರರಿಗೆ ದೋಷಾರೋಪಣಾ ಪಟ್ಟಿಗಳೊಂದಿಗೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಸದರಿ ಕಾರಣ ಕೇಳುವ ನೋಟೀಸಿಗೆ ತಹಶೀಲ್ದಾರ್‌ರವರು ಮೇಲೆ ಓದಲಾದ ಕ್ರ.ಸಂ. (3)ರ ದಿನಾಂಕ : 19-08-2010ರ ಲಿಖಿತ ಸಮಜಾಯಿಷಿಯಲ್ಲಿ ತಾವು ದಿನಾಂಕ : 25-05-2008 ರವರೆವಿಗೂ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡು ಹಗಲು ರಾತ್ರಿಯೆನ್ನದೇ ಕರ್ತವ್ಯ ನಿರ್ವಹಿಸಿದ ನಂತರ ದಿನಾಂಕ : 23-06-2008 ರಂದು ತಮ್ಮ ವಿವಾಹ ಏರ್ಪಾಡಾಗಿದ್ದರಿಂದ ರಜೆಯ ಮೇಲೆ ತೆರಳಿದ್ದು, ಇದನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದು, ಕಣ್ತಪ್ಪಿನಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದು ಇದ್ದು ದುರುದ್ದೇಶಪೂರಿತ ಕ್ರಮವಲ್ಲ ಎಂದು ತಿಳಿಸುತ್ತಾ ಈ ಬಗ್ಗೆ ಜಿಲ್ಲಾಧಿಕಾರಿಗಳು ದಿನಾಂಕ : 11-06-2008 ರಂದು ನೀಡಿದ ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ ನೀಡಿರುವ ವಿವರಣೆಯನ್ನು ಒಪ್ಪಿ ಜಿಲ್ಲಾಧಿಕಾರಿಗಳು ತಮಗೆ ದಿನಾಂಕ : 27-05-2008 ರಿಂದ 11-07-2008ರವರೆಗೆ ಗಳಿಕೆ ರಜೆ ಹಾಗೂ ದಿನಾಂಕ : 12-07-2008, 13-07-2008 ರಂದು ಸಾರ್ವತ್ರಿಕ ರಜೆ ಉಪಯೋಗಿಸಿಕೊಳ್ಳಲು ಅನುಮತಿ ನೀಡಿರುತ್ತಾರೆ ಎಂದು ತಿಳಿಸುತ್ತಾ, ಸದರಿ ಗೈರು ಹಾಜರಾತಿ ಅವಧಿಯನ್ನು ಜಿಲ್ಲಾಧಿಕಾರಿಗಳು ಗಳಿಕೆ ರಜೆ ಎಂದು ಮಂಜೂರು ಮಾಡಿರುವುದರಿಂದ ಹಾಗೂ ಮಾನ್ಯ ಕರ್ನಾಟಕ ನ್ಯಾಯ ಮಂಡಳಿಯು ಡಾ. ಜಯಮ್ಮ ಹೆಚ್. ವಿರುದ್ಧ ರಾಜ್ಯ ಸರ್ಕಾರ ಪ್ರಕರಣದಲ್ಲಿ (1993 ಕೆಎಸ್‌ಎಲ್‌ಟಿ 998) ಅಂತಿಮ ಆದೇಶದಲ್ಲಿ ಹೇಳಿರುವಂತೆ ರಜೆ ಮಂಜೂರು ಮಾಡುವ ಸಂಬಂಧಿಸಿದ ಅಧಿಕಾರಿಯು ಅಧಿಕಾರಿ/ನೌಕರರೊಬ್ಬರ ಗೈರು ಹಾಜರಾತಿಗೆ ನೀಡಿರುವ ವಿವರಣೆಯನ್ನು ಒಪ್ಪಿ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಶಿಸ್ತಿನ ಕ್ರಮವನ್ನು ಆರಂಭಿಸುವುದು ನಿಯಮಗಳ ಅನುಸಾರ ಸಿಂಧುವಾಗುವುದಿಲ್ಲ ಎಂದಿರುತ್ತದೆ. ಈ ಸಂಗತಿಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಮೇಲಿನ ಇಲಾಖಾ ವಿಚಾರಣೆಯನ್ನು ಕೈಬಿಡುವಂತೆ ವಿನಂತಿಸಿಕೊಂಡಿರುತ್ತಾರೆ.

ಮೇಲೆ ಓದಲಾದ ಕ್ರ.ಸಂ. (4)ರ ದಿನಾಂಕ : 18-10-2010ರ ಪತ್ರದಲ್ಲಿ ತಹಶೀಲ್ದಾರ್ ರವರು ನೀಡಿದ ಲಿಖಿತ ಸಮಜಾಯಿಷಿಯನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನು ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳನ್ನು ಕೋರಲಾಯಿತು. ಅದರಂತೆ ಮಂಡ್ಯ ಜಿಲ್ಲಾಧಿಕಾರಿಗಳು ಮೇಲೆ ಓದಲಾದ ಕ್ರ.ಸಂ. (5)ರ ದಿನಾಂಕ : 14-01-2011ರ ಪತ್ರದಲ್ಲಿ ಸದರಿ ಅಧಿಕಾರಿಗಳಿಗೆ ದಿನಾಂಕ : 27-05-2008 ರಿಂದ 11-07-2008 ರವರೆಗೆ ಗಳಿಕೆ ರಜೆಯನ್ನು ಹಾಗೂ 12-07-2008 ಮತ್ತು 13-07-2008ರ ಎರಡು ದಿವಸಗಳ ಸಾರ್ವತ್ರಿಕ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿರುವುದರಿಂದ ಮಾನ್ಯ ಕರ್ನಾಟಕ ಆಡಳಿತ ಮಂಡಳಿಯು ಡಾ. ಜಯಮ್ಮ ಹೆಚ್. ವಿರುದ್ಧ ರಾಜ್ಯ ಸರ್ಕಾರದ ಪ್ರಕರಣದಲ್ಲಿ (1993 ಕೆಎಸ್‌ಎಲ್‌ಟಿ 998)ರ ತೀರ್ಪಿನ ಹಿನ್ನೆಲೆಯಲ್ಲಿ ಮುಕ್ತಾಯಗೊಳಿಸಲು ಕೋರಿರುತ್ತಾರೆ.

ಸದರಿ ಪ್ರಕರಣದಲ್ಲಿ ತಹಶೀಲ್ದಾರರ ಮೇಲಿನ ಆರೋಪಗಳ ಬಗ್ಗೆ ತಹಶೀಲ್ದಾರ್‌ರವರು ನೀಡಿರುವ ಲಿಖಿತ ಸಮಜಾಯಿಷಿಯ ಮಂಡ್ಯ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಹಾಗೂ ಮಾನ್ಯ ಕರ್ನಾಟಕ ಆಡಳಿತ ಮಂಡಳಿಯು ಡಾ.ಜಯಮ್ಮ ಹೆಚ್. ವಿರುದ್ಧ ರಾಜ್ಯ ಸರ್ಕಾರದ ಪ್ರಕರಣದಲ್ಲಿ (1993 ಕೆಎಸ್‌ಎಲ್‌ಟಿ 998)ರ ತೀರ್ಪಿನ ಹಿನ್ನೆಲೆಯಲ್ಲಿ ಎಲ್ಲಾ ಅಂಶಗಳನ್ನು ಸರ್ಕಾರವು ಪರಿಗಣಿಸಿ ಸದರಿ ತಹಶೀಲ್ದಾರರ ವಿರುದ್ಧ ಪ್ರಾರಂಭಿಸಿದ ಇಲಾಖಾ ವಿಚಾರಣೆಯನ್ನು ಕೈಬಿಡಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 36 ಎಡಿಇ 2009, ಬೆಂಗಳೂರು ದಿನಾಂಕ : 03-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀಮತಿ ಆರ್. ಮೇಘನಾ, ಹಿಂದಿನ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆ ಪ್ರಸ್ತುತ ಕಂದಾಯ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ವಿರುದ್ಧ ಹೂಡಲಾದ ಇಲಾಖಾ ವಿಚಾರಣೆಯನ್ನು ಸರ್ಕಾರವು ಕೈಬಿಟ್ಟು ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿಆರ್.ನಂ. 1498 ಕಂದಾಯ ಇಲಾಖೆ (ಸೇವೆಗಳು-3)

ಕಂದಾಯ ಸಚಿವಾಲಯ

ವಿಷಯ : ಶ್ರೀ ಸಿ.ಜೆ. ಕೃಷ್ಣಕುಮಾರ್, ತಹಶೀಲ್ದಾರ್, ತರೀಕೆರೆ ತಾಲ್ಲೂಕು ಇವರು ಲಂಚ ಪ್ರಕರಣದಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ.

ಓದಲಾಗಿದೆ : ಅಪರ ಪೋಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ರವರ ಪತ್ರ ಸಂಖ್ಯೆ : ಲೋಕ್/ಐಎನ್‌ವಿ(ಜೆ)ಎಂ/ಸಿಆರ್/07-2011, ಚಿಕ್ಕಮಗಳೂರು ದಿನಾಂಕ : 16-05-2011.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ : 16-05-2011ರ ಪತ್ರದಲ್ಲಿ ಅಪರ ಪೋಲೀಸ್ ಮಹಾ ನಿರ್ದೇಶಕರು, ಫಿರ್ಯಾದುದಾರರಾದ ಶ್ರೀ ಹೆಚ್.ಜೆ. ಸುರ್ಜಿತ್ ಬಿನ್ ಜಯರಾಮೇಗೌಡ, ಕೃಷಿಕ, ಲಕ್ಕೊಳ್ಳಿ ಹೋಬಳಿ, ತರೀಕೆರೆ ತಾಲ್ಲೂಕು ಇವರು ದೊಡ್ಡಕುಂದೂರು ಗ್ರಾಮದ ಸ.ನಂ. 3/ಪಿ ರಲ್ಲಿ 47-00 ಎಕರೆ ಜಮೀನಿದ್ದು, ಆ ಜಮೀನನ್ನು ಮಾರಾಟ ಮಾಡುವ ಸಲುವಾಗಿ ಜಮೀನುಗಳ ದುರಸ್ಥಿ ಮಾಡಿಸುವ ಸಂಬಂಧ ಸುಮಾರು 1 ವರ್ಷದ ಹಿಂದೆ ಮಾರ್ಚ್ 2010ರಂದು ತರೀಕೆರೆ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸಿದ್ದರೂ ಜಮೀನುಗಳ ದುರಸ್ಥಿ ಕೆಲಸ ಆಗಿಲ್ಲದಿರುವ ಬಗ್ಗೆ ದಿನಾಂಕ : 08-04-2011 ರಂದು ಶ್ರೀ ಸಿ.ಜೆ.ಕೃಷ್ಣಕುಮಾರ್, ತಹಶೀಲ್ದಾರ್‌ರವರನ್ನು ಭೇಟಿ ಮಾಡಿ ವಿಚಾರಿಸಲಾಗಿ, ಜಮೀನುಗಳ ದುರಸ್ಥಿ ಸಂಬಂಧ ನನಗೂ ಮತ್ತು ತಾಲ್ಲೂಕು ಸರ್ವೇಯರ್‌ರವರಿಗೆ ಒಟ್ಟು 2 ಲಕ್ಷ ರೂ.ಗಳನ್ನು ಕೊಡಬೇಕೆಂದು ತಗಾದೆ ಮಾಡಿರುತ್ತಾರೆಂದು ನಂತರ ಫಿರ್ಯಾದುದಾರರು ಪುನಃ ದಿನಾಂಕ : 23-04-2004 ರಂದು ಸರ್ವೇಯರ್ ರಮೇಶ್ ರವರನ್ನು ಭೇಟಿ ಮಾಡಿ ವಿಚಾರಿಸಿದಾಗ 1 ಲಕ್ಷ ರೂ.ಗಳ ಮೊತ್ತವನ್ನು ನೀಡುವಂತೆ ಒತ್ತಾಯಿಸಿರುತ್ತಾರೆ. ಆದರೆ, ಫಿರ್ಯಾದುದಾರರು ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣ ಲೋಕಾಯುಕ್ತ ಪೋಲೀಸಿನವರಿಗೆ ದೂರನ್ನು ನೀಡಿರುತ್ತಾರೆ. ದಿನಾಂಕ : 29-04-2011 ರಂದು ಶ್ರೀ ಸಿ.ಜೆ. ಕೃಷ್ಣಕುಮಾರ್, ತಹಶೀಲ್ದಾರ್, ತರೀಕೆರೆ ಮತ್ತು ಶ್ರೀ ರಮೇಶ್, ಭೂಮಾಪಕರು ಲಂಚದ ಹಣ ರೂ. 1 ಲಕ್ಷಕ್ಕೆ ಒತ್ತಾಯಿಸಿ, ಅದನ್ನು ಸ್ವೀಕರಿಸುವಾಗ ಪೋಲೀಸರ ಬಲೆಗೆ ಸಿಕ್ಕಿ ಬಿದ್ದಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಛೇರಿಯ ಅಪರ ಪೋಲೀಸ್ ಮಹಾ ನಿರ್ದೇಶಕರು, ಶ್ರೀ ಸಿ.ಜೆ. ಕೃಷ್ಣಕುಮಾರ್, ತಹಶೀಲ್ದಾರ್‌ರವರನ್ನು ಅಮಾನತ್ತಿನಲ್ಲಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಶ್ರೀ ಸಿ.ಜೆ. ಕೃಷ್ಣಕುಮಾರ್ , ತಹಶೀಲ್ದಾರ್‌ರವರನ್ನು ಅಮಾನತ್ತಿನಲ್ಲಿಡುವ ಬಗ್ಗೆ ಒದಗಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಲಂಚದ ಹಣವನ್ನು ತಹಶೀಲ್ದಾರ್‌ರವರ ವಾಸದ ಮನೆಯ ವರಾಂಡದಲ್ಲಿ ಹಾಕಿದ ದಿವಾನ್ ಕಾಟ್‌ಗೆ ಹಾಕಿದ್ದ ಕಾರ್ಪೆಟ್ ಮೇಲೆ ಇಟ್ಟು ಮತ್ತು ಅದರ ಮೇಲೆ ಕಾರ್ಪೆಟ್ಟನ್ನು ಮುಚ್ಚುವಂತೆ ಆರೋಪಿತರು ಫಿರ್ಯಾದಿಗೆ ತಿಳಿಸಿದ್ದು, ಫಿರ್ಯಾದಿಯು ಅದೇ ರೀತಿ ಮಾಡಿದ್ದು, ಈ ಬಗೆಗಿನ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿರುವುದಾಗಿ ದಾಖಲೆಯಲ್ಲಿ ತಿಳಿಸಲಾಗಿದೆ. ತದನಂತರ ಸದರಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಬಗ್ಗೆ ನೆರಳಿನಂತೆ ಹಿಂಬಾಲಿಸಿದ ಸಾಕ್ಷಿದಾರರು ಪ್ರಕರಣವನ್ನು ಬೆಂಬಲಿಸಿರುತ್ತಾರೆ. ಇದಲ್ಲದೇ ಟ್ರ್ಯಾಪ್ ಪಂಚನಾಮೆ ದಾಖಲೆ ಮತ್ತು ಹಣ ವಶಪಡಿಸಿಕೊಂಡ ನೋಟುಗಳ ಕ್ರಮ ಸಂಖ್ಯೆ ಮತ್ತು ಪ್ರಥಮ ವರ್ತಮಾನ ವರದಿ ಈ ಎಲ್ಲಾ ಸಾಕ್ಷಾಧಾರಗಳಿಂದ/ಸಾಮಾಗ್ರಿಗಳಿಂದ (material) ಆರೋಪಿತ ಅಧಿಕಾರಿಯಾದ ಶ್ರೀ ಸಿ.ಜೆ.ಕೃಷ್ಣಕುಮಾರ್, ತಹಶೀಲ್ದಾರ್‌ರವರನ್ನು ಅಮಾನತ್ತಿನಲ್ಲಿಡಲು ಮೇಲ್ನೋಟಕ್ಕೆ ಒಂದು ಸ್ಪಷ್ಟ ಪ್ರಕರಣವಿರುವುದು ಸರ್ಕಾರಕ್ಕೆ ಮನದಟ್ಟಾಗಿದೆ. ಆದುದರಿಂದ ಸದರಿ ತಹಶೀಲ್ದಾರ್ ಶ್ರೀ ಸಿ.ಜೆ. ಕೃಷ್ಣಕುಮಾರ್‌ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಲು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 24 ಎಡಿಇ 2011, ಬೆಂಗಳೂರು ದಿನಾಂಕ : 04-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಎ) ರನ್ವಯ ಪ್ರದತ್ತವಾದ ಅಧಿಕಾರವನ್ನು ಸರ್ಕಾರವು ಚಲಾಯಿಸಿ ಶ್ರೀ ಸಿ.ಜೆ. ಕೃಷ್ಣಕುಮಾರ್, ತಹಶೀಲ್ದಾರ್, ತರೀಕೆರೆ ತಾಲ್ಲೂಕು ಇವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿದೆ.

ಅಮಾನತ್ತಿನ ಅವಧಿಯಲ್ಲಿ ಸದರಿ ಅಧಿಕಾರಿಯು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಇವರ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ

ಪಿಆರ್.ನಂ. 1499 ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಅಭಿವೃದ್ಧಿ ಇಲಾಖೆ (ಸೇವೆಗಳು-3)

ಕಂದಾಯ ಸಚಿವಾಲಯ

ವಿಷಯ : ಬಾಗಲಕೋಟೆ ಜಿಲ್ಲೆಯಲ್ಲಿ ಆಸರೆ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಬಾಗಲಕೋಟೆ ಇವರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : ಮಾನ್ಯ ಮುಖ್ಯ ಮಂತ್ರಿಯವರ ಕಾರ್ಯದರ್ಶಿಗಳ ಟಿಪ್ಪಣಿ ಸಂ : ಮುಮಕಾ/2847/2010, ದಿನಾಂಕ : 20-05-2011.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಮತ್ತು ಹುನಗುಂದ ತಾಲ್ಲೂಕಿನಲ್ಲಿ ಆಸರೆ ಯೋಜನೆಯಡಿಯಲ್ಲಿ ಒಟ್ಟು 693 ಮನೆಗಳನ್ನು ನಿರ್ಮಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಇವರಿಗೆ ವಹಿಸಲಾಗಿತ್ತು. ಸದರಿ ಮನೆಗಳ ನಿರ್ಮಾಣ ವೆಚ್ಚ ರೂ. 922.80 ಲಕ್ಷಗಳಾಗಿದ್ದು, ಇದರಲ್ಲಿ ರೂ. 500.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿತ್ತು. ಇನ್ನು ಬಾಕಿ ಉಳಿದ ರೂ. 422.80 ಲಕ್ಷಗಳನ್ನು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಇವರಿಗೆ ಬಿಡುಗಡೆ ಮಾಡಲು ಮಾನ್ಯ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸದರಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಕೋರಿರುತ್ತಾರೆ. ಆದ್ದರಿಂದ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 174 ಟಿಎನ್‌ಆರ್ 2010, ಬೆಂಗಳೂರು ದಿನಾಂಕ : 04-06-2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಾಗಲಕೋಟೆ ಜಿಲ್ಲೆಯಲ್ಲಿ ಆಸರೆ ಯೋಜನೆ ಅಡಿಯಲ್ಲಿ ಒಟ್ಟು 693 ಮನೆಗಳನ್ನು ನಿರ್ಮಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಇವರಿಗೆ ಬಾಕಿ ಉಳಿದ ರೂ. 4,22,80,000/-ಗಳ (ರೂಪಾಯಿ ನಾಲ್ಕು ಕೋಟಿ ಇಪ್ಪತ್ತೆರಡು ಲಕ್ಷ ಎಂಬತ್ತು ಸಾವಿರ ಮಾತ್ರ) ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡಿದೆ.

ಮೇಲಿನಂತೆ ಬಿಡುಗಡೆ ಮಾಡಿರುವ ಅನುದಾನವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆ **8235-00-111-0-02 " Public Contributions to Calamity Relief "** ಅಡಿಯಲ್ಲಿ ಡ್ರಾ ಮಾಡುವುದು.

ಮೇಲಿನಂತೆ ಬಿಡುಗಡೆ ಮಾಡಿರುವ ಮೊತ್ತವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಬಾಗಲಕೋಟೆ ಇವರು ಪೇಯೀಸ್ ರಸೀದಿ ಬಿಲ್ಲು (ಸಿಟಿಎಸ್-8) ತಯಾರಿಸಿ ಮೇಲು ರುಜು ಮಾಡಿ ಬಾಗಲಕೋಟೆ ಖಜಾನೆಯಿಂದ ಡ್ರಾ ಮಾಡಿಕೊಳ್ಳಲು ಆದೇಶಿಸಿದೆ.

ಈ ಮೊತ್ತವನ್ನು ಯಾವ ಉದ್ದೇಶಕ್ಕಾಗಿಯೇ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.

ಈ ಆದೇಶವನ್ನು ಮಾನ್ಯ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ಟಿಪ್ಪಣಿ ಸಂ : ಮುಮಕಾ/2847/2010, ದಿನಾಂಕ : 20-05-2011ರ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿಆರ್.ನಂ. 1500 ಕಂದಾಯ ಇಲಾಖೆ (ವಿ. ನಿ. & ಸೇವೆಗಳು-2)

ಜಲಸಂಪನ್ಮೂಲ ಸಚಿವಾಲಯ

ವಿಷಯ : ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕಿನ ಇಂಗಳಗಿ ಗ್ರಾಮದ ಹತ್ತಿರ ಬ್ಯಾರೇಜ್ ನಿರ್ಮಾಣಕ್ಕಾಗಿ ಅಗತ್ಯವಿರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗಾಗಿ ಮುಂಗಡ ಹಣ ಪಾವತಿಸುವ ಕುರಿತು.

ಓದಲಾಗಿದೆ : ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಉತ್ತರ ವಲಯ, ಬಿಜಾಪುರ ಇವರ ಪತ್ರ ಸಂಖ್ಯೆ : ಮುಇಂ/ಸನೀ(ಉ)ವ/ಭೂಸ್ವಾಪ್ರ/2010-11/39, ದಿನಾಂಕ : 04-01-2011.

ಪ್ರಸ್ತಾವನೆ:

ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕಿನ ಇಂಗಳಗಿ ಗ್ರಾಮದ ಹತ್ತಿರ ಬ್ಯಾರೇಜ್ ನಿರ್ಮಾಣಕ್ಕಾಗಿ ಅಗತ್ಯವಿರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಅವಾರ್ಡ್ ಪೂರ್ವ ಮುಂಗಡ ಹಣವನ್ನು ಭೂಸ್ವಾಧೀನಾಧಿಕಾರಿಗಳಲ್ಲಿ ಠೇವಣಿ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಉತ್ತರ ವಲಯ, ಬಿಜಾಪುರ ಇವರು ದಿನಾಂಕ : 04-01-2011ರ ಪತ್ರದಲ್ಲಿ ಕೋರಿದ್ದಾರೆ.

ಕಂದಾಯ ಇಲಾಖೆಯ ಸುತ್ತೋಲೆ ಸಂಖ್ಯೆ : ಕಂಇ 42 ಭೂಸ್ವಾಧಾ 2000, ದಿನಾಂಕ : 08-10-2001 ರಲ್ಲಿ ಸೂಚಿಸಿರುವಂತೆ ಭೂಸ್ವಾಧೀನ ಪ್ರಕ್ರಿಯೆಗಾಗಿ ಸಂಭವನೀಯ ವೆಚ್ಚದ ಮುಂಗಡ ಹಣವನ್ನು ಭೂಸ್ವಾಧೀನಾಧಿಕಾರಿಗಳಲ್ಲಿ ಠೇವಣಿ ಮಾಡಬೇಕಾಗಿದೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸನೀಇ 19 ಭೂಸ್ವಾಪ್ರ 2011, ಬೆಂಗಳೂರು ದಿನಾಂಕ : 14-06-2011

ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕಿನ ಇಂಗಳಗಿ ಗ್ರಾಮದ ಹತ್ತಿರ ಕೆರೆ ನಿರ್ಮಾಣಕ್ಕಾಗಿ ಅಗತ್ಯವಿರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗಾಗಿ ಮುಂಗಡ ಹಣ ರೂ. 1,49,384-00 ಗಳನ್ನು (ಒಂದು ಲಕ್ಷದ ನಲವತ್ತೊಂಬತ್ತು ಸಾವಿರದ ಮುನ್ನೂರ ಎಂಭತ್ತ್ನಾಲ್ಕು ರೂ.ಗಳು ಮಾತ್ರ) ಭೂಸ್ವಾಧೀನಾಧಿಕಾರಿಗಳಲ್ಲಿ ಠೇವಣಿ ಮಾಡುವ ಸಲುವಾಗಿ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

ಈ ವೆಚ್ಚವನ್ನು 2011-12ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ 4702-0-800-1-00 ಭೂಸ್ವಾಧೀನ ವೆಚ್ಚಗಳು ಮತ್ತು ಕ್ಲೇಂಗಳು-ಉಪಶೀರ್ಷಿಕೆ 132 ಬಂಡವಾಳ ವೆಚ್ಚಗಳು ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒದಗಿಸಿರುವ ಅನುದಾನದಿಂದ ರೂ. 1,49,384-00 ಗಳನ್ನು ಹಂಚಿಕೆ ಮಾಡಿ, ಬಿಡುಗಡೆ ಮಾಡಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ : ಎಫ್‌ಡಿ 01 ಟಿಎಫ್‌ಪಿ 2010, ದಿನಾಂಕ : 20-10-2010ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕ ಪ್ರತ್ಯಾಯೋಜನೆಯನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋಪಾಲ್

ಪಿಆರ್.ನಂ. 1501 ಸರ್ಕಾರದ ಅಧೀನ ಕಾರ್ಯದರ್ಶಿ,

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ವಿಷಯ : ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಗೆ ಸಂಬಂಧಿಸಿದಂತೆ ಇಲಾಖಾ ತಾಂತ್ರಿಕ ಸಲಹಾ ಸಮಿತಿಯನ್ನು ಪುನರ್ ರಚನೆ ಮಾಡುವ ಬಗ್ಗೆ ಆದೇಶ.

ಓದಲಾಗಿದೆ : ದಿನಾಂಕ : 11-08-2010ರ ಸರ್ಕಾರದ ಆದೇಶ ಸಂಖ್ಯೆ : ಕಸಂವಾಪ್ರ 159 ಸ್ವೀಮರ 2010.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ದಿನಾಂಕ : 11-08-2011ರ ಸರ್ಕಾರದ ಆದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಅಧೀನ ಇಲಾಖೆಗಳಿಗೆ ಸಂಬಂಧಿಸಿದಂತೆ ಹಾರ್ಡ್‌ವೇರ್, ಸಾಫ್ಟ್ ವೇರ್, ಇತರೇ ಪರಿಕರ ಮತ್ತು ಸೇವೆಗಳನ್ನು ಪಡೆಯುವ ಸಲುವಾಗಿ ಹಾಗೂ ವಿವಿಧ ಇಲಾಖೆಗಳ ಗಣಕೀಕರಣದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ಸದರಿ ತಾಂತ್ರಿಕ ಸಲಹಾ ಸಮಿತಿಗೆ ಆರ್ಥಿಕ ಹಾಗೂ ಯೋಜನಾ ಇಲಾಖೆಯ ಪ್ರತಿನಿಧಿಗಳನ್ನು ನೇಮಕ ಮಾಡಬೇಕಾಗಿರುವುದರಿಂದ ಸಲಹಾ ಸಮಿತಿಯನ್ನು ಪುನರ್ ರಚಿಸಲು ಉದ್ದೇಶಿಸಿದೆ. ಆದುದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಕಸಂವಾಪ್ರ 150 ಸ್ವೀಮರ 2011, ಬೆಂಗಳೂರು ದಿನಾಂಕ : 03-06-2011

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಅಧೀನ ಇಲಾಖೆಗಳಿಗೆ ಸಂಬಂಧಿಸಿದಂತೆ ಹಾರ್ಡ್‌ವೇರ್, ಸಾಫ್ಟ್‌ವೇರ್, ಇತರೇ ಪರಿಕರ ಮತ್ತು ಸೇವೆಗಳನ್ನು ಪಡೆಯುವ ಸಲುವಾಗಿ ಹಾಗೂ ವಿವಿಧ ಇಲಾಖೆಗಳ ಗಣಕೀಕರಣದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು ದಿನಾಂಕ : 11-08-2010ರಂದು ರಚಿಸಲಾದ ತಾಂತ್ರಿಕ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ಪುನರ್ ರಚಿಸಲಾಗಿದೆ.

1.	ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ , ವಾರ್ತಾ ಇಲಾಖೆ	ಅಧ್ಯಕ್ಷರು
2.	ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು	ಸದಸ್ಯರು
3.	ನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಮೈಸೂರು	ಸದಸ್ಯರು
4.	ನಿರ್ದೇಶಕರು, ವಾರ್ತಾ ಇಲಾಖೆ, ಬೆಂಗಳೂರು	ಸದಸ್ಯರು
5.	ನಿರ್ದೇಶಕರು, ಪತ್ರಾಗಾರ ಇಲಾಖೆ, ಬೆಂಗಳೂರು	ಸದಸ್ಯರು
6.	ಆಯುಕ್ತರು, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಬೆಂಗಳೂರು	ಸದಸ್ಯರು
7.	ಮುಖ್ಯ ಸಂಪಾದಕರು, ಗೆಜೆಟಿಯರ್ ಇಲಾಖೆ	ಸದಸ್ಯರು
8.	ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹಂಪಿ	ಸದಸ್ಯರು
9.	ಸರ್ಕಾರದ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ, ಆರ್ಥಿಕ ಇಲಾಖೆ	ಸದಸ್ಯರು
10.	ನಿರ್ದೇಶಕರು, ಜನಶಕ್ತಿ ಮತ್ತು ಉದ್ಯೋಗ ವಿಭಾಗ ಯೋಜನಾ ಇಲಾಖೆ ಅಥವಾ ಅವರ ಪ್ರತಿನಿಧಿ	ಸದಸ್ಯರು
11.	ಸೀನೀಯರ್ ಪ್ರೋಗ್ರಾಮರ್, ಸಿಆಸುಇ (ಇ-ಆಡಳಿತ)	ನೋಡಲ್ ಅಧಿಕಾರಿ
12.	ಶ್ರೀ ಬಿ.ಪಿ. ಶಶಿಧರ್ Sc "F" Project Director RTS, Aeronautical Development Establishment, DRDO, New Thippasandra Road, Bangalore-560 075. Ph : Off : 25057672 Res : 26752784 Mob : 9440957955 Fax : 25057685 Email : bps@ade.drdo.in	ತಾಂತ್ರಿಕ ತಜ್ಞರು
13.	ಶ್ರೀ ವಿ. ಶ್ರೀನಿವಾಸನ್ Sc "F" CMID(MITS) Divn., Electronics & Radar Development Estt. (LRDE), DRDO, Complex, C.V. Raman Nagar, Bangalore-560 093. Ph : Off : 25242368 Res : 25268234 Fax : 25242916 Mob : 9448453906 email-vs: Srini@rediffmail.com	ತಾಂತ್ರಿಕ ತಜ್ಞರು
14.	ಸರ್ಕಾರದ ಉಪ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ	ಸದಸ್ಯ-ಕಾರ್ಯದರ್ಶಿ

ಮೇಲ್ಕಂಡ ಕ್ರಮ ಸಂಖ್ಯೆ (2) ರಿಂದ (8)ರಲ್ಲಿನ ಅಧಿಕಾರಿಗಳು ಅವರವರ ಇಲಾಖೆಗಳಿಗೆ ಸಂಬಂಧಿಸಿದಂತಹ ಗಣಕೀಕರಣದ ಬಗ್ಗೆ ಸೇವೆಯನ್ನು ಪಡೆಯುವ ಸಂದರ್ಭದಲ್ಲಿ ಮಾತ್ರ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡುವುದು.

ತಾಂತ್ರಿಕ ಸಲಹಾ ಸಮಿತಿಯ ಸಭೆಯನ್ನು ಏರ್ಪಡಿಸುವಾಗ ಇಬ್ಬರು ತಾಂತ್ರಿಕ ತಜ್ಞರನ್ನು ಸಹ ಸಭೆಗೆ ಕಡ್ಡಾಯವಾಗಿ ಕರೆಯುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ವಿ. ರಾಮಚಂದ್ರರಾವ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ

ಪಿಆರ್.ನಂ. 1502

ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ವಿಷಯ : ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹೊಸಪೇಟೆ, ಇಲ್ಲಿಗೆ ಆರೋಗ್ಯ ನಿರೀಕ್ಷಕರ ಹುದ್ದೆಯನ್ನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂ. ಕಸಂವಾಪ್ರ 253 ಕೆಎಂಯು 2007 ದಿನಾಂಕ : 28-05-2008.
2. ದಿನಾಂಕ ; 12-10-2010 ರಂದು ಕೊನೆಗೊಂಡ ಪತ್ರ ಸಂ: ಹವಿಪಪ್ರನಿಪಾ/ಹೊ/18/15/2/2009-10/923.

ಪ್ರಸ್ತಾವನೆ :

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ ಈ ಕೆಳಕಂಡ 17 ಹುದ್ದೆಗಳನ್ನು ಮೇಲೆ (1)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಸೃಜಿಸಲಾಗಿದೆ:-

ಕ್ರಮ ಸಂಖ್ಯೆ	ಹುದ್ದೆಗಳ ವಿವರ	ಹುದ್ದೆಗಳ ಸಂಖ್ಯೆ
1.	ಅಧೀಕ್ಷಕರು	1
2.	ಪ್ರಥಮ ದರ್ಜೆ ಸಹಾಯಕರು	2
3.	ವಾಹನ ಚಾಲಕ	2
4.	ಸಿವಿಲ್ ಇಂಜಿನಿಯರ್	2
5.	ಸರ್ವೇಯರ್	2
6.	ಯೋಜನಾ ವ್ಯವಸ್ಥಾಪಕರು	1
7.	ಸಂರಕ್ಷಣಾ ವಾಸ್ತುಶಿಲ್ಪಿ	1
8.	ವಾಸ್ತುಶಿಲ್ಪಿ	1
9.	ಆರ್ಕಿಯಾಲಜಿಸ್ಟ್	1
10	ಸಂಸ್ಕೃತಿ ಸಮನ್ವಯ ಅಧಿಕಾರಿ	1
11.	ಸಾಮಾಜಿಕ ಸಮನ್ವಯ ಅಧಿಕಾರಿ	1
12	GIS ವಿಶ್ಲೇಷಕರು	1
13	ಗ್ರಂಥಪಾಲಕರು	1
	ಒಟ್ಟು	17

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಮತ್ತು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ನಿರ್ವಹಣೆ, ಚರಂಡಿಗಳ ನಿರ್ವಹಣೆ, ಸಂಕ್ರಾಮಿಕ ಹಾಗೂ ಸೋಂಕು ರೋಗ ನಿಯಂತ್ರಣ ಶುದ್ಧ ಕುಡಿಯುವ ನೀರಿನ ಪೂರೈಕೆ, ಬಿಡಾಡಿ ದನ/ನಾಯಿ/ಹಂದಿಗಳ ನಿಯಂತ್ರಣ ರಸ್ತೆಗಳ ಕಸಗುಡಿಸುವ ಹಾಗೂ ಹಂಪಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಸಹ ಹಮ್ಮಿಕೊಂಡಿದ್ದು, ಈ ಎಲ್ಲಾ ಯೋಜನೆಗಳ ಮೇಲ್ವಿಚಾರಣೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲು ಪ್ರಾಧಿಕಾರಕ್ಕೆ ಎರಡು(2) ಆರೋಗ್ಯ ನಿರೀಕ್ಷಕರ ಹುದ್ದೆ ಅವಶ್ಯವಿರುವುದರಿಂದ ಪ್ರಾಧಿಕಾರಕ್ಕೆ ಮಂಜೂರಾದ 17 ಹುದ್ದೆಗಳಲ್ಲಿ ಅಧೀಕ್ಷಕರು ಹಾಗೂ ಸಾಂಸ್ಕೃತಿಕ ಸಮನ್ವಯ ಅಧಿಕಾರಿ ಹುದ್ದೆಗಳ ಬದಲಾಗಿ 2 ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವಂತೆ ಮೇಲೆ (2) ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಇವರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಸಂವಾಪ್ರ 104 ಕೆಎಂಯು 2010, ಬೆಂಗಳೂರು, ದಿನಾಂಕ : 27-05-2011.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ ಮಂಜೂರಾಗಿರುವ ಒಂದು ಸಾಂಸ್ಕೃತಿಕ ಸಮನ್ವಯ ಅಧಿಕಾರಿ ಹುದ್ದೆಯನ್ನು ರದ್ದುಪಡಿಸಿ ಒಂದು ಆರೋಗ್ಯ ನಿರೀಕ್ಷಕರ ಹುದ್ದೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೃಜಿಸಲಾಗಿದೆ.

ಈ ಹುದ್ದೆಯನ್ನು ನಿಯೋಜನೆ ಮೇಲೆ ಮಾತ್ರ ಭರ್ತಿ ಮಾಡತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : ಆಇ 404 ವೆಚ್ಚ-7/2011 ದಿನಾಂಕ: 09-05-2011ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್.ವಿ. ರಾಮಚಂದ್ರರಾವು
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ(ಪ್ರ)

ಪಿ.ಆರ್. 1503

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ಸೇರ್ಪಡೆ

ಸಂಖ್ಯೆ: ಕಸಂವಾಪ್ರ 150 ಸ್ವೀಮರ 2011, ಬೆಂಗಳೂರು ದಿ: 10-06-2011

ದಿನಾಂಕ 3-6-2011ರ ಸರ್ಕಾರದ ಆದೇಶ ಸಂಖ್ಯೆ ; ಕಸಂವಾಪ್ರ 150 ಸ್ವೀಮರ 2011ರ ಪುಟ 2 ರಲ್ಲಿನ ಕ್ರಮ ಸಂಖ್ಯೆ: 10ರ ನಂತರ ಈ ಕೆಳಗಿನಂತೆ ಸೇರ್ಪಡೆ ಮಾಡಲಾಗಿದೆ.

10(ಎ) ನಿರ್ದೇಶಕರು ಅಥವಾ ಪ್ರತಿನಿಧಿ ಸದಸ್ಯರು

ರಾಷ್ಟ್ರೀಯ ಮಾಹಿತಿ ಕೇಂದ್ರ, ಬೆಂಗಳೂರು

ಹಾಗೂ

ಅದೇ ಆದೇಶದಲ್ಲಿನ ಪುಟ 3ರ ಮೊದಲಿನ ಕಂಡಿಕೆ ಬದಲಿಗೆ ಈ ಕೆಳಗಿನಂತೆ ಓದಿಕೊಳ್ಳತಕ್ಕದ್ದು.

ತಾಂತ್ರಿಕ ಸಲಹಾ ಸಮಿತಿ ಸಭೆಗೆ ಇಬ್ಬರು ತಾಂತ್ರಿಕ ತಜ್ಞರಿರಬೇಕು. ಅದರಲ್ಲಿ ಕನಿಷ್ಠ ಒಬ್ಬರು ರಾಷ್ಟ್ರೀಯ ಮಾಹಿತಿ ಕೇಂದ್ರ ಅಥವಾ ಇ-ಆಡಳಿತದ ಪ್ರತಿನಿಧಿ ಹಾಗೂ ತಾಂತ್ರಿಕ ತಜ್ಞರಲ್ಲಿ ಒಬ್ಬರು ಕಡ್ಡಾಯವಾಗಿ ಇರಬೇಕು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೀತಾಕುಮಾರಿ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. ನಂ. 1504 ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಮತ್ತು ಸಚಿವಾಲಯ

ವಿಷಯ : ಸರ್ಕಾರದ ಜನಪರ ಯೋಜನೆಗಳ ಪ್ರಚಾರ ಕಾರ್ಯ ನಿರ್ವಹಿಸಲು ಅರ್ಹ ಜಾಹೀರಾತು ಸಂಸ್ಥೆಗಳ ಆಯ್ಕೆ ಬಗ್ಗೆ - ಸಮಿತಿ ರಚಿಸುವ ಕುರಿತು.

ಓದಲಾಗಿದೆ : ನಿರ್ದೇಶಕರು ವಾರ್ತಾ ಇಲಾಖೆ ಇವರ ಪತ್ರ ಸಂಖ್ಯೆ : ವಾಇ:ಅಶಾ/ ಸಜಕಾಪ್ರ/2011-12, ದಿನಾಂಕ : 17-05-2011.

ಪ್ರಸ್ತಾವನೆ :

ಸರ್ಕಾರದ ಜನಪರ ಯೋಜನೆಗಳ ಪ್ರಚಾರ ಕಾರ್ಯ ನಿರ್ವಹಿಸಲು ಅರ್ಹ ಜಾಹೀರಾತು ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡುವ ಸಲುವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ನಿರ್ದೇಶಕರು, ವಾರ್ತಾ ಇಲಾಖೆ ಇವರು ಮೇಲೆ ಓದಲಾದ ಪತ್ರದಲ್ಲಿ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಸಂವಾಪ್ರ 28 ವಾಪ್ರಜಾ 2011, ಬೆಂಗಳೂರು, ದಿನಾಂಕ : 13-06-2011.

ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಸರ್ಕಾರದ ಜನಪರ ಯೋಜನೆಗಳ ಪ್ರಚಾರ ಕಾರ್ಯ ನಿರ್ವಹಿಸಲು ವಾರ್ತಾ ಇಲಾಖೆಯ ಮುಖಾಂತರ ಅರ್ಹ ಜಾಹೀರಾತು ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯನ್ನು ಪರಿಶೀಲಿಸುವ ಕುರಿತು ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಲಾಗಿದೆ.

1. ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ - ಅಧ್ಯಕರು
2. ಸರ್ಕಾರದ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಅಥವಾ ಅವರ ಪ್ರತಿನಿಧಿಗಳು - ಸದಸ್ಯರು
3. ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಥವಾ ಅವರ ಪ್ರತಿನಿಧಿಗಳು - ಸದಸ್ಯರು
4. ನಿರ್ದೇಶಕರು, ವಾರ್ತಾ ಇಲಾಖೆ, ಬೆಂಗಳೂರು - ಸದಸ್ಯ ಕಾರ್ಯದರ್ಶಿ

ಸಮಿತಿಯ ಉಲ್ಲೇಖ ನಿಬಂಧನೆಗಳನ್ನು (Terms of reference) ಈ ಕೆಳಕಂಡಂತೆ ನಿಗದಿಪಡಿಸಿದೆ.

(ಅ) ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಕಾರಾತ್ಮಕವಾಗಿ ಪ್ರತಿಬಿಂಬಿಸಲು ಅರ್ಹ ಜಾಹೀರಾತು ಸಂಸ್ಥೆಗಳಿಗೆ ಟೆಂಡರ್ ನೀಡುವಾಗ ದಾಖಲೆಗಳನ್ನು ಪರಿಶೀಲಿಸಿ ನೈಪುಣ್ಯತೆಯ ಅರ್ಹ ಸಂಸ್ಥೆಗಳನ್ನು ಆಯ್ಕೆ ಮಾಡುವುದು

(ಆ) ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರು ಗ್ರಹಿಸಿರುವ ಕುರಿತಂತೆ ಜಾಹೀರಾತು ಏಜೆನ್ಸಿಗಳು ಅಳವಡಿಸಿರುವ ಅಳತೆಗೋಲನ್ನು ವಿಶ್ಲೇಷಿಸುವುದು

(ಇ) ಸಂಸ್ಥೆಗಳು ಕೊಡುವ ಸಲಹೆಗಳು ಫಲಪ್ರದವಾದ ಬಗ್ಗೆ ಮೂರನೇ ವ್ಯಕ್ತಿ/ಸಂಸ್ಥೆಯಿಂದ ಪರಾಮರ್ಶಿಸಲು ಅವಕಾಶ ಕಲ್ಪಿಸುವುದು.

(ಈ) ಸಮಿತಿಯು ಬಯಸುವ ಇತರೆ ಅಂಶಗಳು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಸಿ. ಕೃಷ್ಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 1505 ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಇಲಾಖೆ

(ವಾರ್ತಾ ಶಾಖೆ)

ಶಿಕ್ಷಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಇಡಿ 225 ಯೋಸಕ 2010, ಬೆಂಗಳೂರು, ದಿನಾಂಕ: 06-06-2011

ವಿಷಯ : 2010-11ನೇ ಸಾಲಿಗೆ ರಾಜ್ಯ ವಲಯ ಯೋಜನೇತರ ಅಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಉಲ್ಲೇಖ : ಸರ್ಕಾರಿ ಆದೇಶ ಸಂಖ್ಯೆ ಇಡಿ 225 ಯೋಸಕ 2010 ದಿ: 09-02-2011.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರಿ ಆದೇಶದ ಅನುಬಂಧ-1ರಲ್ಲಿನ

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಪ್ರೌಢಶಾಲೆಯ ಹೆಸರು	ಕಾಂಪೌಂಡ್ ನಿರ್ಮಾಣ ಚ.ಮೀ.	ಅನುದಾನ ರೂ. ಲಕ್ಷಗಳಲ್ಲಿ
12	ಉಡುಪಿ	ಸ.ಪ್ರೌ. ಶಾಲೆ ಬಡಾಗ್ರಾಮ ಉಡುಪಿ ತಾಲ್ಲೂಕು	200 ಚ.ಮೀ.	4.60
		ಸ.ಪ್ರೌ. ಶಾಲೆ ಎರಮೊಳಗ್ರಾಮ ಉಡುಪಿ ತಾಲ್ಲೂಕು	150 ಚ.ಮೀ.	3.50

ಎಂಬುದಕ್ಕೆ ಬದಲಾಗಿ

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಪ್ರೌಢಶಾಲೆಯ ಹೆಸರು	ಕಾಂಪೌಂಡ್ ನಿರ್ಮಾಣ ಚ.ಮೀ.	ಅನುದಾನ ರೂ. ಲಕ್ಷಗಳಲ್ಲಿ
12	ಉಡುಪಿ	ಸ.ಪ್ರೌ. ಶಾಲೆ ಎರಮೊಳಗ್ರಾಮ ಬಡಾಗ್ರಾಮ ಉಡುಪಿ ತಾಲ್ಲೂಕು	200 ಚ.ಮೀ.	4.60
		ಸ.ಪ್ರೌ. ಶಾಲೆ ಎರಮೊಳು ತೆಂಕ	150 ಚ.ಮೀ.	3.50

ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಉಳಿದ ಅಂಶಗಳು ಯಥಾವತ್ತಾಗಿ ಮುಂದುವರಿಯುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಐ.ಎಫ್. ಮಾಗಿ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಯೋಜನೆ)

ಪಿ.ಆರ್. ನಂ. 1506

ಇಂಧನ ಸಚಿವಾಲಯ

ವಿಷಯ : ಮೆ: ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ 31.5 ಮೆಗಾ ವ್ಯಾಟ್ ಸಾಮರ್ಥ್ಯದ ಸಹ ವಿದ್ಯುತ್ ಯೋಜನಾ ಘಟಕವನ್ನು 35.5 ಮೆಗಾವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಬಗ್ಗೆ.

ಓದಲಾಗಿದೆ :1. ಸರ್ಕಾರಿ ಆದೇಶ ಸಂಖ್ಯೆ ಇಎನ್ 189 ಎನ್‌ಸಿಇ 2009 ದಿನಾಂಕ 11-5-2009 ಮತ್ತು ತಿದ್ದುಪಡಿ ಆದೇಶ ದಿನಾಂಕ 07-11-2009.

2. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/04/ವಿಎಸ್‌ಎಲ್/2009/1402, ದಿನಾಂಕ: 17/18.5.2011.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಆದೇಶದಲ್ಲಿ ಮೆ: ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗದಗ್ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿರನಹಳ್ಳಿ ಮತ್ತು ಗಂಗಾನಗರ ಗ್ರಾಮಗಳಲ್ಲಿ 31.5 ಮೆಗಾ ವ್ಯಾಟ್ (gross) ಮತ್ತು 18.5 ಮೆಗಾ ವ್ಯಾಟ್ (exportable) ಸಾಮರ್ಥ್ಯದ Co-generation ಯೋಜನೆ ಸ್ಥಾಪಿಸಲು ನಿರಾಕ್ಷೇಪಣೆಯನ್ನು ನೀಡಲಾಗಿತ್ತು. ತದನಂತರ ದಿನಾಂಕ 07-11-2009ರ ತಿದ್ದುಪಡಿ ಆದೇಶದಲ್ಲಿ ನಿರಕ್ಷೇಪಣಾ ಆದೇಶದ ನಿಬಂಧನೆ 5ನ್ನು ತೆಗೆದು ಹಾಕಲಾಗಿತ್ತು ಹಾಗೂ 31.5 ಮೆಗಾ ವ್ಯಾಟ್ (gross) ಮತ್ತು 23.5 ಮೆಗಾ ವ್ಯಾಟ್ exportable during crushing season and 30.00 ಮೆಗಾ ವ್ಯಾಟ್ expotable during non-crushing season ಎಂದು ತಿದ್ದುಪಡಿ ಮಾಡಲಾಗಿತ್ತು.

ಮೇಲೆ ಓದಲಾದ (2)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಮೆ: ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಇವರ ಕೋರಿಕೆಯ ಮೇರೆಗೆ 31.5 ಮೆಗಾ ವ್ಯಾಟ್‌ನ 31.5 ಮೆಗಾ ವ್ಯಾಟ್ (gross) ಸಾಮರ್ಥ್ಯವನ್ನು 35.5 ಮೆಗಾವ್ಯಾಟ್‌ಗೆ ಹೆಚ್ಚಿಸಿ ಅನುಷ್ಠಾನಮಾಡಲು ಅನುಮತಿ ನೀಡುವಂತೆ ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ:-

ಸರ್ಕಾರದ ಆದೇಶ ಸಂಖ್ಯೆ : ಇಎನ್ 234 ಎನ್‌ಸಿಇ 2011, ಬೆಂಗಳೂರು, ದಿನಾಂಕ : 3-06-2011.

ಮೆ: ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗದಗ್ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿರನಹಳ್ಳಿ ಮತ್ತು ಗಂಗಾನಗರ ಗ್ರಾಮಗಳಲ್ಲಿ 31.5 ಮೆಗಾ ವ್ಯಾಟ್ (gross) ಮತ್ತು 18.5 ಮೆಗಾ ವ್ಯಾಟ್ (exportable) ಸಾಮರ್ಥ್ಯದ Co-generation ಯೋಜನೆ ಸ್ಥಾಪನೆಗೆ ನೀಡಿರುವ ನಿರಾಕ್ಷೇಪಣೆಯನ್ನು 35.5 ಮೆಗಾ ವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಿ (gross) ಮತ್ತು 23.5 ಮೆಗಾ ವ್ಯಾಟ್ exportable during crshing season and 30.00 ಮೆಗಾ ವ್ಯಾಟ್ expotable during non-crushing season ಅನುಷ್ಠಾನ ಮಾಡಲು ನಿರಾಕ್ಷೇಪಣೆಯನ್ನು ನೀಡಲಾಗಿದೆ.

ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

ಮೇಲೆ ಓದಲಾದ (1)ರ ಆದೇಶದ ಇತರ ನಿಬಂಧನೆಗಳು ಯಥಾವತ್ತಾಗಿ ಮುಂದುವರೆಯುತ್ತವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಸುರೇಶ್.ಬಿ.ಕೃಷ್ಣಪ್ಪನವರ್)
ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ

ಪಿ.ಆರ್. 1507

ENERGY SECRETARIAT

Sub : Transfer of 8.00 MW Wind Power Capacity in favour of M/s Tata Power Company Limited –reg.

Read : 1. Government Order No. EN 45 NCE 2006 dated : 20-4-2006.

2. Government Order No. EN 167 NCE 2008 dated : 06-10-2008.

3. Letter No. KRED/08/Tata-HWPP (8.00 MW) 2011/1583 dated : 26-5-2011/04-06-2011.

Preamble:

In the Government order read at (1) above sanction has been accorded for iimplementation of 8.00 MW wind power capacity in favour of M/s Mysore Mercantile Co. Limited at North and North-West of Hanumasagar town in Koppal District.

In the Government order read at (2) above sanction has been accorded for transfer of entire 8.00 MW wind power capacity of M/s Mysore Mercantile Co. Limited at Hanumasagar, Bilgi, Marenhal of Koppal District in favour M/s Hanumasagar Wind Power Project, Bangalore.

In the letter read at (3) above, the Managing Director, Karnataka Renewable Energy Development Limited, Bangalore has recommended for transfer of entire 8.00 MW Wind Power capacity at Mavinitagi, Bilgi and Chandragiri villages of Hanamsagar Taluk, Koppal District in favour of M/s Tata Power Company Limited.

The proposal has been examined in detail and hence the following Order:-

Government Order No. : EN 255 NCE 2011, Bangalore, dated 10-06-2011

Government is pleased to accord approval for transfer of entire 8.00 MW Wind Power capacity Mavinitagi, Bilgi and Chandragiri villages of Hanumasagar Taluk, Koppal District in favour of M/s Tata Power Company Limited as detailed below:-

Geographical area description of the project
The proposed area consists of two plateaus oriented in NW-SE and North-South direction and is located on the North and North-West of Hanamasagar town. The external features of the area depicts it it a open scrub and covered with boulders as per the SOI map. The area is covered in the following Geographical Co-ordinates:- Latitude: 15^0 52' 11"- 15^0 54' 53" N Longitude : 76^0 59' 35" – 76^0 2' 31" E Ridge Peaks: 701, 707, 662 m Amsl

Village Name	Taluk/district	Capacity in MW	Land survey No.	No. of WTG's	Extent in Land (Acres)	Wind generation Location No.
Mavinitagi	Hanumasagar/	3.00	70/2	500 KW x 6	2.20	1 to 6 Nos.
Mavinitagi	Koppal		71	Nos.	2.20	
Mavinitagi			70/1		2.20	
Mavinitagi			70/1		2.20	
Mavinitagi			70/1		2.20	
Mavinitagi			70/1		2.20	
Bilagi	Hanumasagar/	3.5	68	500 KW x 7	2.20	7 to 13 Nos.
Bilagi	Koppal		68	Nos.	2.20	
Bilagi			68		2.20	
Bilagi			68		2.20	
Bilagi			68		2.20	
Bilagi			68		2.20	
Bilagi			68		2.20	
Chandragiri	Hanumasagar/	1.5	03	500 KW x 3	2.20	14 o 16 Nos.
Chandragiri	Koppal		03	Nos.	2.20	
Chandragiri			03		2.20	
	Total	8.0			35.2	

1. M/s Tata Power Company Limited shall execute an agreement with Government within 45 (forty five) days from the date of issue of this Order.
2. Karnataka Power Transmission Corporation Limited to accord power evacuation and grid synchronization approvals
3. PPA is assigned to HESCOM. HESCOM shall execute the PPA with M/s Tata Power Company Limited.

4. The proposed date of Commissioning should be adhered to December 2012 and no extension should be sought.
5. The Government reserves the right to Cancel/modify this Order.

The terms and conditions of the Government Order read at (1) above shall IPSO FACTO applicable.

By Order and in the name of the Governor of Karnataka

(Suresh. B. Krishnappanavar)

Under Secretary to Government

Energy Department

P.R. 1508

ENERGY SECRETARIAT

Sub : Transfer of 3.00 MW Wind Power Capacity in favour of Shri B.M. Farook –reg.

Read : 1. Government Order No. EN 316 NCE 2006 dated : 16-10-2006.
2. Letter No. KRED/08/B.M.F.(3.00)-FFHPPL/2011/1586 dated 31-05-2011/04-06-2011.

Preamble:

In the Government order read at (1) above sanction has been accorded for Allottment of 62.00 MW. wind power capacity in favour of M/s Fortune Five Hydel Projects (P) Ltd. at Bijapur District.

In the letter read at (2) above, the Managing Director, Karnataka Renewable Energy Development Limited, Bangalore has recommended for transfer of 3.00 MW Wind Power capacity at Basavanahatti, Hanchinal and Karabhantanal villages, Basavanabagewadi Taluk, Bijapur District in favour of Shri B.M. Farook out of 35 MW (part capacity of 62 MW allotted in favour of M/s Fortune Five Hydel Projects (P) Ltd

The proposal has been examined in detail and hence the following Order:-

Government Order No. : EN 254 NCE 2011, Bangalore, dated 10-06-2011

Government is pleased to accord approval for transfer of 3.00 MW Wind Power capacity at Basavanahatti, Hanchinal and Karabhantanal villages, Basavanabagewadi Taluk, Bijapur District in favour of Shri B.M. Farookh out of 35 MW (part capacity of 62 MW allotted in faour of M/s M/s Fortune Five Hydel Projects (P) Ltd as detailed below:-

Village Name	Taluk/district	Capacity in MW	Land survey No.	No. of WTG's	Extent in Land (Acres)	Wind Turbine generator Location No.
Basavanahatti	Basavanabagewadi/Bijapur	0.50	95/B4	2	4.35	BM-6,7
Hancinal		1.25	87/A1 & A/4	5	6.24	BM-1,2,3,4&5
Karabhantanal		1.25	68/1&2	5	7.38	BM-8.9.10, 11& 12
	Total	3.0		12	17.97	

1. Shri B.M. Farook shall execute an agreement with Government within 45 (forty five) days from the date of issue of this Order.
2. Karnataka Power Transmission Corporation Limited to accord power evacuation and grid synchronization approvals
3. PPA is assigned to HESCOM. HESCOM shall execute the PPA with Shri B.M. Farook .
4. The project should be Commissioned by 2012-13 and no extension should be sought.
5. The Government reserves the right to Cancel/modify this Order.

The terms and conditions of the Government Order read at (1) above shall IPSO FACTO applicable.

By Order and in the name of Governor of Karnataka

(Suresh. B. Krishnappanavar)

Under Sceretary to Government

Energy Department

P.R. 1509

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011
From the Chief Engineer, Minor Irrigation North one, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benfit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of BCB near Konkal Village at Konkal-Yeleri Road	Yadgir	Yadgir	199.00	100	1.99
2	Construction of Barrage near Nadi Sinnur village	Gulbarga	Gulbarga	198.00	108	1.83
	Total			**397.00**		

Government Order No: SANEEYEE 12 MASAVI 2011 (11) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 397.00 lakhs (Rupees Three hundred and ninty seven lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By order and in the name of the Governor of Karnataka
RUDRAMURTHY
Ex Officio Under Secretary to Government
Water Resources Department (Minor Irrigation)

P.R. 1579

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011
From the Chief Engineer, Minor Irrigation North one, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under

Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benefit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of Barrage near Bolewad village in Gulbarga Tq. & Dist.	Gulbarga	Gulbarga	176.00	120	1.46
2	Construction of Barrage at Watavati village	Gulbarga	Chittapur	150.00	102	1.47
3	Construction of Barrage near Kotegere Village	Bidar	Bhalki	150.00	77	1.95
	Total			476.00		

Government Order No: SANEEYEE 12 MASAVI 2011 (9) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 476.00 lakhs (Rupees four hundred and seventy six lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By order and in the name of the Governor of Karnataka

RUDRAMURTHY

Ex Officio Under Secretary to Government

Water Resources Department (Minor Irrigation)

P.R. 1580

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011 From the Chief Engineer, Minor Irrigation North Zone, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation

Benefit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of Band-hara near Nandagaon village	Bidar	Humanabad	50.00	52	0.96
2	Construction of Barrage near Village Narayanpur	Bidar	Aurad	195.00	132	1.47
3	Construction of Barrage near Village Tornawadi	Bidar	Aurad	195.00	115	1.69
	Total			**440.00**		

Government Order No: SANEEYEE 12 MASAVI 2011 (15) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 440.00 lakhs (Rupees four hundred and fourty lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated : 09/12/2009

By order and in the name of the Governor of Karnataka

RUDRAMURTHY

Ex Officio Under Secretary to Government

P.R. 1581 Water Resources Department (Minor Irrigation)

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011
From the Chief Engineer, Minor Irrigation North Zone, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benfit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources

Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of Barrage near Village Kushnur (West Side)	Bidar	Aurad	160.00	110	1.45
2	Construction of Barrage near Village Kushnur (South Side)	Bidar	Aurad	170.00	114	1.49
3	Construction of Barrage near Village Nandiyal	Bidar	Aurad	165.00	85	1.94
	Total			**495.00**		

Government Order No: SANEEYEE 12 MASAVI 2011 (14) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 495.00 lakhs (Rupees four hundred and ninty five lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The project will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By order and in the name of the Governor of Karnataka
RUDRAMURTHY
Ex Officio Under Secretary to Government
Water Resources Department (Minor Irrigation)

P.R. 1582

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011
From the Chief Engineer, Minor Irrigation North Zone, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benefit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of Barrage near Rajwal Village	Gulbarga	Jewargi	198.00	108	1.83
2	Construction of Barrage near Gutti Tanda	Gulbarga	Gulbarga	196.00	132	1.48
	Total			**394.00**		

Government Order No: SANEEYEE 12 MASAVI 2011 (8) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 394.00 lakhs (Rupees three hundred and ninty four lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By order and in the name of the Governor of Karnataka

RUDRAMURTHY

Ex Officio Under Secretary to Government

Water Resources Department (Minor Irrigation)

P.R. 1583

WATER RESOURCES SECRETARIATE

Sub :- According Administrative Approval to the Minor Irrigation Projects under Accelerated Irrigation Benefit Programme-Regarding.

Read :- Letter No: CE/MI (N) Zone/BJP/AIBP/PB-3/2011-12/2613/dt:18.05.2011 From the Chief Engineer, Minor Irrigation North Zone, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka state is classified as one of the non-special category states. 81 Taluks in the state are approved under Drought prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benefit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as state's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluk	Estimated Cost	Potential planned (in HA.)	Cost/Ha (Rs. In lakhs)
1	Construction of Barrage across Bennihthora river near Chitkota village	Bidar	Basava Kalyan	195.00	100	1.95

2	Construction of Barrage near Village Gadwanthi	Bidar	Humnabad	150.00	125	1.20
3	Construction of Bandara near Village Kherda	Bidar	Aurad	80.00	75	1.06
	Total			425.00		

Government Order No: SANEEYEE 12 MASAVI 2011 (16) (tech) Bangalore, Dated: 13-06-2011

In view of the above, Administrative approval is hereby accorded for taking up the above works with an estimated cost totaling to Rs. 425.00 lakhs (Rupees four hundred and twenty five lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the state.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By order and in the name of the Governor of Karnataka
RUDRAMURTHY
Ex Officio Under Secretary to Government
Water Resources Department (Minor Irrigation)

P.R. 1584

ನಗರಾಭಿವೃದ್ಧಿ ಸಚಿವಾಲಯ

ವಿಷಯ : ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ನಿರಶನ ಕಾಯ್ದೆ 1999 ರಡಿ ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸ.ನಂ.9/2ರಲ್ಲಿನ ಹೆಚ್ಚುವರಿ ಜಮೀನನ್ನು ಭೂ ಮಾಲೀಕರಿಗೆ ಬಿಟ್ಟುಕೊಡುವ ಕುರಿತು.

ಓದಲಾಗಿದೆ :

1. ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಯುಡಿ 129 ಯುಎಲ್‌ಸಿ 82, ದಿನಾಂಕ: 25–09–1982.
2. ದಿನಾಂಕ: 17–09–1999ರ ಸುತ್ತೋಲೆ ಸಂಖ್ಯೆ: ಯುಡಿಡಿ 25 ಯುಎಲ್‌ಸಿ 99.
3. ಶ್ರೀ ಗೋಪಿನಾಥ್‌ರವರು ಸರ್ಕಾರಕ್ಕೆ ಸಲ್ಲಿಸಿದ ಮನವಿ ದಿನಾಂಕ: 24–11–2008, 17–12–2008 ಹಾಗೂ 16–03–2009.
4. ಸರ್ಕಾರದ ಪತ್ರ ಸಂಖ್ಯೆ: ನಅಇ 35 ಯುಎಲ್‌ಸಿ 2008, ದಿನಾಂಕ: 11–12–2008.
5. ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು, ಇವರ ಪತ್ರ ಸಂಖ್ಯೆ: ಯುಎಲ್‌ಸಿ(ಅ)(4)199/88–89, ದಿನಾಂಕ: 24–12–2008.
6. ವಸತಿ ಇಲಾಖೆಯ ಟಿಪ್ಪಣಿ ಸಂಖ್ಯೆ: ವಇ 80 ಕೊಮಂಇ 2008, ದಿನಾಂಕ: 04–03–2009.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ: (1)ರಲ್ಲಿ ಓದಲಾದ ದಿನಾಂಕ 25–09–1982ರ ಸರ್ಕಾರದ ಆದೇಶದಲ್ಲಿ ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ಕಾಯ್ದೆ 1976ರಡಿ ಸ್ವಾಧೀನಕ್ಕೆ ಪಡೆದು ಸರ್ಕಾರದ ಸುಪರ್ದಿಯಲ್ಲಿದ್ದ ಬೆಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡ ನಗರ ಸಮೂಹದಲ್ಲಿನ ಜಮೀನುಗಳನ್ನು ರಾಜ್ಯ ಮಟ್ಟದ ಜಮೀನು ಹಂಚಿಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಬೆಂಗಳೂರು ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿನ ವಿವಿಧ ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಸದರಿ ಆದೇಶದ ಕ್ರಮ ಸಂಖ್ಯೆ: 3ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸರ್ವೆ ನಂ.9/2ರಲ್ಲಿನ 63,446–18 ಚದರ ಮೀಟರ್ ಜಮೀನನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಹಂಚಿಕೆ ಮಾಡಲಾಗಿತ್ತು.

ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ದಿನಾಂಕ: 17–09–1999ರ ಸುತ್ತೋಲೆ ರನ್ವಯ ಸರ್ಕಾರವು ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ನಿರಶನ ಕಾಯ್ದೆ 1999ನ್ನು ಅಂಗೀಕರಿಸಿ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿರುತ್ತದೆ.

ಶ್ರೀ ಕೆ. ಗೋಪಿನಾಥ್, ಚೈತನ್ಯ, ನಂ. 1357, 7ನೇ ಮುಖ್ಯರಸ್ತೆ, ಶ್ರೀರಾಂಪುರ, ಬೆಂಗಳೂರು, ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲೆ ಕ್ರಮ ಸಂಖ್ಯೆ: (3)ರ ಮನವಿಯಲ್ಲಿ, ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ಕಾಯ್ದೆ 1976 ಅನ್ನು ಕೇಂದ್ರ ಸರ್ಕಾರ ನಿರಶನಗೊಳಿಸಿರುವ ಕಾರಣ, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸರ್ವೆ ನಂ.9/2ರಲ್ಲಿನ 63446–18 ಚದರ ಮೀಟರ್ ಹೆಚ್ಚುವರಿ ಜಮೀನಿಗೆ ಅರ್ಜಿದಾರರು ಯಾವುದೇ ಪರಿಹಾರ ಧನವನ್ನು ಪಡೆಯದಿರುವುದರಿಂದ ಹಾಗೂ ಪ್ರಸ್ತಾಪಿತ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ

ಪಡೆಯದಿರುವುದರಿಂದ ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ನಿರಶನ ಕಾಯ್ದೆ 1999ರಡಿ ಸರ್ವೆ ನಂ. 9/2ರಲ್ಲಿ ಉಪಯೋಗಿಸದೇ ಇರುವ ಹೆಚ್ಚುವರಿ ಜಮೀನನ್ನು ಭೂ ಮಾಲೀಕರಿಗೆ ಬಿಟ್ಟುಕೊಡುವಂತೆ ಕೋರಿದ್ದರು. ಅರ್ಜಿದಾರರ ಮನವಿಯ ಹಿನ್ನೆಲೆಯಲ್ಲಿ ಬೆಂಗಳೂರು (ನಗರ) ಜಿಲ್ಲಾಧಿಕಾರಿಗಳಿಂದ ವರದಿಯನ್ನು ಉಲ್ಲೇಖ (4)ರ ಪತ್ರದನ್ವಯ ಕೋರಲಾಗಿತ್ತು.

ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು, ರವರು ದಿನಾಂಕ: 24-12-2008 ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸ.ನಂ. 9/2ರಲ್ಲಿನ ಹೆಚ್ಚುವರಿ ಜಮೀನು ವ್ಯವಸಾಯದ ಜಮೀನಾಗಿದ್ದು, ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ಕಾಯ್ದೆ 1976ರ ನಿಯಮ 6(1)ರಡಿ ಸಲ್ಲಿಸುವ ಘೋಷಣೆ ಮೇರೆಗೆ, ನಿಯಮ 8ರಂತೆ ಅಂದಿನ ವಿಶೇಷ ಜಿಲ್ಲಾಧಿಕಾರಿಗಳು, ನಗರ ಭೂ ಪರಿಮಿತಿ, ಬೆಂಗಳೂರುರವರು ಆದೇಶ ಸಂಖ್ಯೆ: ಯುಎಲ್‌ಸಿ 11(1)28/81-82 ದಿನಾಂಕ: 04-04-1981ರಂತೆ 63446-18 ಚದರ ಮೀಟರ್ (16ಎಕರೆ-10ಗುಂಟೆ) ವಿಸ್ತೀರ್ಣವನ್ನು ಹೆಚ್ಚುವರಿ ಖಾಲಿ ಭೂಮಿಯೆಂದು ನಿರ್ಧರಿಸಿ, ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ಕಾಯ್ದೆ 1976ರ ನಿಯಮ 10(3)ರಂತೆ ಅಧಿಸೂಚನೆ ಹೊರಡಿಸಿ, ಸರ್ಕಾರದ ವಶಕ್ಕೆ ಪಡೆದು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರಿಸಲಾಗಿದೆ. ಅರ್ಜಿದಾರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ. 10152/2004ರಂತೆ ಮೊಕದ್ದಮೆ ಹೂಡಿದ್ದು, ದಿನಾಂಕ: 07-12-2004ರಂದು ತೀರ್ಮಾನವಾಗಿರುತ್ತದೆ. ಈ ಪ್ರಕರಣದಲ್ಲಿ ನಗರ ಭೂ ಪರಿಮಿತಿ ಕಾಯ್ದೆ 1976ರ ವಿಧಿ 11ರಂತೆ ಯಾವ ಕ್ರಮವನ್ನು ತೆಗೆದುಕೊಳ್ಳದೆ ಅವಾರ್ಡ್ ಆದೇಶವಾಗದಿರುವುದು ತಿಳಿದುಬಂದಿದೆ ಎಂದೂ ಸದರಿ ಜಮೀನಿನ ಹಾಲಿ ವಸ್ತುಸ್ಥಿತಿಯಂತೆ ಲಗ್ಗೆರೆ ಗ್ರಾಮದ ಸರ್ವೆ ನಂ. 9/2ರಲ್ಲಿ ಒಟ್ಟು ವಿಸ್ತೀರ್ಣ 16 ಎಕರೆ-10ಗುಂಟೆ ಜಮೀನಿದ್ದು (ಖರಾಬು ಸೇರಿ) ಈ ಪೈಕಿ 3-00 ಎಕರೆ ಪ್ರದೇಶದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, 08 ಎಕರೆ-30ಗುಂಟೆ ಪ್ರದೇಶದಲ್ಲಿ ಖಾಸಗಿಯವರು ನಿವೇಶನಗಳನ್ನಾಗಿ ವಿಂಗಡಿಸಿ, ಮನೆ ಕಟ್ಟಿ ವಾಸವಿರುವುದಾಗಿ ಹಾಗೂ 04ಎಕರೆ-20ಗುಂಟೆ ಪ್ರದೇಶದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ಕಾಂಪೌಂಡ್ (ತಂತಿಬೇಲಿ) ನಿರ್ಮಿಸಿದ್ದು, ಈ ಜಮೀನು ಖಾಲಿಯಿರುವುದಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಪತ್ರದಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.

ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರುರವರು ವರದಿಯಲ್ಲಿ ಅರ್ಜಿದಾರರಿಂದ ಕೋರಲ್ಪಟ್ಟ ಜಮೀನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವಶದಲ್ಲಿದೆಯೆಂದು ತಿಳಿಸಿದ ಹಿನ್ನೆಲೆಯಲ್ಲಿ ಸದರಿ ಜಮೀನನ್ನು ಅರ್ಜಿದಾರರ ಕೋರಿಕೆಯ ಹಿನ್ನೆಲೆಯಲ್ಲಿ ಬಿಟ್ಟುಕೊಡುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಅಭಿಪ್ರಾಯವನ್ನು ನೀಡುವಂತೆ ವಸತಿ ಇಲಾಖೆಯನ್ನು ಕೋರಲಾಗಿತ್ತು. ಅದರನ್ವಯ ವಸತಿ ಇಲಾಖೆಯು ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ವಶದಲ್ಲಿರುವ 04 ಎಕರೆ 20 ಗುಂಟೆ ಖಾಲಿ ಜಮೀನನ್ನು ಭೂ ಮಾಲೀಕರಿಗೆ ಹಿಂದಿರುಗಿಸುವ ಬಗ್ಗೆ ವಸತಿ ಇಲಾಖೆಯು ತನ್ನ ಟಿಪ್ಪಣಿ ಸಂಖ್ಯೆ: ವಇ 80 ಕೊಮಂಇ 2008 ದಿನಾಂಕ 4-3-2009ರಲ್ಲಿ ಪ್ರಸ್ತಾವಿತ ಜಮೀನನ್ನು ಬಿಟ್ಟುಕೊಡುವ ಬಗ್ಗೆ ಈ ಕೆಳಕಂಡಂತೆ ಅಭಿಪ್ರಾಯಿಸಿರುತ್ತದೆ.

"ನಗರ ಭೂ ಪರಿಮಿತಿ ಕಾಯ್ದೆಯಡಿಯಲ್ಲಿ, ಸದರಿ ಜಮೀನು ಹೆಚ್ಚುವರಿ ಕ್ಷೇತ್ರವೆಂದು ತೀರ್ಮಾನಿಸಿರುವ ಪೂರ್ವದಲ್ಲಿ ಈ ಜಮೀನು ವ್ಯವಸಾಯದ ಜಮೀನೆಂದು ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುವುದರಿಂದ, ಈಗ ನಗರ ಭೂ ಪರಿಮಿತಿ ಕಾಯ್ದೆ 1976 ರದ್ದಾಗಿರುವುದರಿಂದ ಹಾಗೂ ಪ್ರಶ್ನಿತ ಜಮೀನಿಗೆ ನಗರ ಭೂ ಪರಿಮಿತಿ ಕಾಯ್ದೆ 1976ರ ವಿಧಿ 11ರಂತೆ ಯಾವ ಕ್ರಮವನ್ನು ತೆಗೆದುಕೊಳ್ಳದೆ ಯಾವುದೇ ಪರಿಹಾರ ನೀಡದಿರುವುದರಿಂದ, ಅರ್ಜಿದಾರರ ಕೋರಿಕೆಯನ್ನು ಪುರಸ್ಕರಿಸಿ ಪ್ರಶ್ನಿತ ಲಗ್ಗೆರೆ ಗ್ರಾಮದ ಸರ್ವೆ ನಂ.9/2ರಲ್ಲಿನ ಒಟ್ಟು ಜಮೀನಿನ ಪೈಕಿ ಹಾಲಿ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ವಶದಲ್ಲಿರುವ 04 ಎಕರೆ 20 ಗುಂಟೆ ಖಾಲಿ ಜಮೀನನ್ನು ಭೂ ಮಾಲೀಕರಿಗೆ ಹಿಂದಿರುಗಿಸುವ ಬಗ್ಗೆ ವಸತಿ ಇಲಾಖೆಯ ಆಕ್ಷೇಪಣೆ ಇರುವುದಿಲ್ಲವೆಂದು ಈ ಮೂಲಕ ತಿಳಿಸಿದೆ."

ವಸತಿ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜಮೀನನ್ನು ಭೂ ಮಾಲೀಕರಿಗೆ ಹಿಂದಿರುಗಿಸುವ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಲಾಗಿದ್ದು, ಕಾನೂನು ಇಲಾಖೆಯು ಪ್ರಸ್ತಾಪಿತ ಭೂಮಿಯು ವ್ಯವಸಾಯದ ಜಮೀನಾಗಿರುವುದರಿಂದ ಸದರಿ ಜಮೀನನ್ನು ಸ್ವಾಧೀನಪಡಿಸಿಕೊಂಡ ಪ್ರಕ್ರಿಯೆಯೇ ಕಾನೂನು ಬಾಹಿರವೆಂದು ತಿಳಿಸುತ್ತಾ, ಬಾಕಿ ಉಳಿದಿರುವ ಖಾಲಿ ಜಮೀನನ್ನು ಭೂ ಮಾಲೀಕರಿಗೆ ಹಿಂದಿರುಗಿಸಬಹುದೆಂದು ಅಭಿಪ್ರಾಯಿಸಿರುತ್ತದೆ.

ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ಕಾಯ್ದೆ 1976 ನಿರಶನಗೊಂಡಿರುವ ಕಾರಣ, ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ರವರ ವರದಿಯನ್ವಯ ಪ್ರಶ್ನಿತ 04 ಎಕರೆ 20 ಗುಂಟೆ ಜಮೀನನ್ನು ಭೂಮಾಲೀಕರಿಗೆ ಹಿಂದಿರುಗಿಸುವುದು ಸೂಕ್ತವೆಂದು ಪರಿಗಣಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ನಅಇ 35 ಯುಎಲ್‌ಸಿ 2008, ಬೆಂಗಳೂರು, ದಿನಾಂಕ:17-06-2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಎಲ್ಲಾ ಅಂಶಗಳನ್ನು ಸರ್ಕಾರ ಪರಿಶೀಲಿಸಿ ನಗರ ಭೂ (ಪರಿಮಿತಿ ಮತ್ತು ನಿಯಂತ್ರಣ) ನಿರಶನ ಕಾಯ್ದೆ 1999 ಸೆಕ್ಷನ್ 3(2)ರನ್ವಯ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸ.ನಂ.9/2ರಲ್ಲಿನ 16 ಎಕರೆ 10 ಗುಂಟೆ (63446-18 ಚದರ ಮೀಟರ್) ಜಮೀನಿನ ಪೈಕಿ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ವಶದಲ್ಲಿ ಬಾಕಿ ಉಳಿದಿರುವ 04 ಎಕರೆ 20 ಗುಂಟೆ ಜಮೀನನ್ನು ಭೂ ಮಾಲೀಕರು ಒಟ್ಟು ಜಮೀನಿಗೆ ಯಾವುದೇ ರೂಪದ ಪರಿಹಾರವನ್ನು ಕೋರಬಾರದೆಂಬ ಷರತ್ತಿಗೊಳಪಡಿಸಿ ಹಿಂದಿರುಗಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಸ್. ಪ್ರೇಮಚಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಪಿ.ಆರ್.2105

WATER RESOURCES SECRETARIAT

Sub : According Administrative Approval to the Minor Irrigation Projects under Accelerated Irrigation Benefit Programme-Regarding.

Read : Letter No. CEMI (N) Zone/BJP/AIBP/PB-3/2011-12/2613/ dt. 18-5-2011 from the Chief Engineer, Minor Irrigation North Zone, Bijapur.

Preamble:

As per the modified guidelines issued by the Government of India, Minor Irrigation schemes with potential more than 50 hectares which serve tribal areas and drought prone areas in the non-special category states are eligible for inclusion under Accelerated Irrigation Benefit Programme (AIBP) effective from December 2006. Karnataka State is classified as one of the non-special category States. 81 Taluks in the State are approved under Drought Prone Area Programme (DPAP). Hence Minor Irrigation schemes with potential more than 50 hectares in these 81 taluks are eligible for inclusion under Accelerated Irrigation Benefit Programme (AIBP). Central Assistance will be in the form of central grant that will be 90% of the balance estimated cost of the project worked after excluding the previous expenditure and considering the cost of the schemes upto Rs. 1.5 lakh per Ha. The balance cost of the project will have to be borne by the State as State's share.

Government of Karnataka has identified the new Minor Irrigation Schemes in these taluks to seek approval of Government of India under AIBP. Finance Department, Government of Karnataka has also approved the proposal of the Water Resources Department (Minor Irrigation) for according approval to such schemes. The Chief Engineer, Minor Irrigation North Zone, Bijapur in the letter read above has requested for according administrative approval to the estimates of the works proposed under AIBP. Accordingly the following schemes in DPAP taluks are being considered for according administrative approval.

Head of Account: 4702-00-101-1-10-139 AIBP Major works

Rs. In Lakhs

Sl. No.	Name of Project	District	Taluka	Estimated cost	Potential planned (in Ha.)	Cost/Ha (Rs. In lakhs)
1	Construction of BCB across Local Nala near Yergol Village	Gulbarga	Chittapur	80.00	50	1.60
2	Construction of Anicut across Local Nala near Ravoor Village	Gulbarga	Chittapur	90.00	50	1.80
3	Construction of Anicut at Motakpalli	Gulbarga	Sedam	90.00	50	1.80
4	Construction of BCB across Local Nala across Bommanalli	Gulbarga	Chittapur	95.00	80	1.1875
5	Construction of BCB at Kurkunta	Gulbarga	Sedam	140.00	75	1.861
	Total			495.00		

Government Order No: SEEYEE 12 MASAVI 2011 (2) (tech), Bangalore, Dated : 13-06-2011

In view of the above, Administrative approval is hereby accorded for taking up the above works with an estimated cost totaling to Rs. 495.00 lakhs (Rupees four hundred and ninty five lakhs only) subject to the following conditions.

1. Implementation of these projects should be taken up only after receipt of necessary approval from the GOI.
2. The projects are to be completed with in a period of 2 years after receipt of approval of Government of India to these schemes.
3. The funding of the scheme is in the ratio of 90:10 between the Central Govt and State Govt.
4. The Central share is in the form of grant to the State.
5. The projects will be implemented by the Water Resources Department (Minor Irrigation) as per the KTPP act.
6. The implementation of the project shall adhere to the terms and conditions of the guidelines issued by the GOI.
7. The implementation of the project shall be as per the required technical specifications and financial specifications as per the approved DPRs.
8. Water users association shall be formed for post construction maintenance and the scheme shall be handed over to the same after its construction for the O&M.

This order is issued with the concurrence of Finance Department In note No. PWD-890-FC-1/2009 dated: 09/12/2009

By Order and in the name of the Governor of Karnataka

Rudramurthy

Ex Officio Under Secretary to Government

Water Resources Department (Minor Irrigation)

P.R.No. 1569

KA/BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧ (ಭಾದ್ರಪದ ೧೦, ಶಕ ವರ್ಷ ೧೯೩೩)	ಸಂಚಿಕೆ ೩೫

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 19 ಎಟಿಎಸ್ 2011 (ಭಾಗ-1), ಬೆಂಗಳೂರು, ದಿನಾಂಕ: 18ನೇ ಜುಲೈ, 2011.

ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ಸಾರ್ವಜನಿಕ/ಆಡಳಿತ ಹಿತದೃಷ್ಟಿ ಮತ್ತು ದೂರಿನ ಮೇಲೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿ ಆದೇಶಿಸಿದೆ.

ಕ್ರಮ ಸಂಖ್ಯೆ	ತಹಶೀಲ್ದಾರರ ಹೆಸರು ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಶ್ರೀಮತಿ/ಶ್ರೀ	ವರ್ಗಾಯಿಸಿ ನೇಮಿಸಿದ ಸ್ಥಳ
1	2	3
1	ಎಂ. ರಾಚಪ್ಪ, ತಹಶೀಲ್ದಾರ್, ಲಿಂಗಸಗೂರು ತಾಲ್ಲೂಕು, ರಾಯಚೂರು ಜಿಲ್ಲೆ	ತಹಶೀಲ್ದಾರ್, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ, ಶ್ರೀ ವೈ.ಎಸ್. ಮಲ್ಲಿಕಾರ್ಜುನ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
2	ವೈ.ಎಸ್. ಮಲ್ಲಿಕಾರ್ಜುನ, ತಹಶೀಲ್ದಾರ್, ಶಹಾಪುರ, ಯಾದಗಿರಿ ಜಿಲ್ಲೆ	ತಹಶೀಲ್ದಾರ್, ದೇವದುರ್ಗ, ರಾಯಚೂರು ಜಿಲ್ಲೆ ಖಾಲಿ ಹುದ್ದೆಗೆ
3	ಸಿ.ಡಿ. ಗೀತಾ, ಮುನಿಸಿಪಲ್ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಹಾವೇರಿ ಜಿಲ್ಲೆ	ತಹಶೀಲ್ದಾರ್, ಗಂಗಾವತಿ, ಕೊಪ್ಪಳ ಜಿಲ್ಲೆ ಶ್ರೀ ಭೀಮಾನಾಯಕ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
4	ಚಿದಾನಂದ, ತಹಶೀಲ್ದಾರ್, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ	ತಹಶೀಲ್ದಾರ್, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ ಶ್ರೀ ನಟರಾಜ್ ಇವರ ಜಾಗದಲ್ಲಿ
5	ಎಂ.ಕೆ. ಪ್ರಮೀಳಾ, ತಹಶೀಲ್ದಾರ್, ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ	ಉಪ ಪ್ರಾಂಶುಪಾಲರು, ಡಿ.ಟಿ.ಐ., ಮಂಗಳೂರು ಖಾಲಿ ಹುದ್ದೆಗೆ
6	ಎಸ್. ಕುಸುಮ ಕುಮಾರಿ, ತಹಶೀಲ್ದಾರ್, ಬಿ.ಡಬ್ಲ್ಯೂ.ಎಸ್.ಎಸ್.ಬಿ., ಬೆಂಗಳೂರು	ತಹಶೀಲ್ದಾರ್, ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ ಶ್ರೀಮತಿ ಎಂ.ಕೆ. ಪ್ರಮೀಳಾ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
7	ಟಿ.ಎನ್. ನಾರಾಯಣರಾವ್, ಶಾಖಾಧಿಕಾರಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ	ತಹಶೀಲ್ದಾರ್, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ ಖಾಲಿ ಹುದ್ದೆಗೆ

1	2	3
8	ಬಿ.ಬಿ. ಸರೋಜ, ತಹಶೀಲ್ದಾರ್, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ	ತಹಶೀಲ್ದಾರ್, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಶ್ರೀ ನಾಗರಾಜಭಟ್, ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ
9	ನಾಗರಾಜಭಟ್, ತಹಶೀಲ್ದಾರ್, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ	ತಹಶೀಲ್ದಾರ್, ಹಗರಿಬೊಮ್ಮನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ- ಖಾಲಿ ಹುದ್ದೆಗೆ
10	ಸೋಮಲಿಂಗ ಗೋಪಾಲ ಗೆಣ್ಣೂರ, ತಹಶೀಲ್ದಾರ್, ಮಾನ್ವಿ, ರಾಯಚೂರು ಜಿಲ್ಲೆ	ತಹಶೀಲ್ದಾರ್, ಮುದ್ದೇಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ- ಶ್ರೀ ಗಂಗಪ್ಪ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
11	ಶ್ರೀ ಗಂಗಪ್ಪ, ತಹಶೀಲ್ದಾರ್, ಮುದ್ದೇಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ	ತಹಶೀಲ್ದಾರ್, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ- ಶ್ರೀ ಸೋಮಲಿಂಗ ಗೋಪಾಲ ಗೆಣ್ಣೂರ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
12	ಶರಣಪ್ಪ ಸತ್ಯಂಪೇಟ, ತಹಶೀಲ್ದಾರ್, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ	ತಹಶೀಲ್ದಾರ್, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ – ಶ್ರೀಮತಿ ಖಾಜಿ ನಫೀಜಾ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
13	ಖಾಜಿ ನಫೀಜಾ, ತಹಶೀಲ್ದಾರ್, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ	ವಿಶೇಷ ತಹಶೀಲ್ದಾರ್, ಕಾರಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ-ಖಾಲಿ ಹುದ್ದೆಗೆ
14	ದಯಾನಂದ ಭಂಡಾರಿ, ತಹಶೀಲ್ದಾರ್, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ	ತಹಶೀಲ್ದಾರ್, ಅಫಜಲಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ- ಶ್ರೀ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
15	ಇಸ್ಮಾಯಿಲ್ ಸಾಬ್ ಶಿರಹಟ್ಟಿ, ತಹಶೀಲ್ದಾರ್, ಅಫಜಲಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ	ತಹಶೀಲ್ದಾರ್, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ-ಖಾಲಿ ಹುದ್ದೆಗೆ
16	ಮಲ್ಲಿಕಾರ್ಜುನಸ್ವಾಮಿ, ತಹಶೀಲ್ದಾರ್, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲ್ಲೂಕು	ತಹಶೀಲ್ದಾರ್, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ- ಶ್ರೀ ದಯಾನಂದ ಭಂಡಾರಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
17	ಕೆ. ನರಸಿಂಹ, ಶಾಖಾಧಿಕಾರಿ, ಯೋಜನೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ	ತಹಶೀಲ್ದಾರ್, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ- ಶ್ರೀ ಶರಣಪ್ಪ ಸತ್ಯಂಪೇಟ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
18	ಅಪರ್ಣ ಪಾವಟೆ, ಶಾಖಾಧಿಕಾರಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ	ತಹಶೀಲ್ದಾರ್, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ- ಶ್ರೀ ಬಸಪ್ಪ ಎಲ್. ಗೋಠೆ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
19	[illegible]. ರಂಗಸ್ವಾಮಿ, ಚುನಾವಣೆ ತಹಶೀಲ್ದಾರ್, [illegible]ಧಿಕಾರಿಗಳ ಕಛೇರಿ, ಮಡಿಕೇರಿ ಜಿಲ್ಲೆ	ವಿಶೇಷ ತಹಶೀಲ್ದಾರ್, ಖಾದಿ ಮಂಡಳಿ, ಮೈಸೂರು ಜಿಲ್ಲೆ-ಖಾಲಿ ಹುದ್ದೆಗೆ
20	ಮ[illegible]ನಾಥ್, ತಹಶೀಲ್ದಾರ್, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ	ತಹಶೀಲ್ದಾರ್, ಶಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ- ಡಾ॥ ಎನ್.ಆರ್. ಗೀತಾ ಇವರ ವರ್ಗಾವಣೆಯಿಂದ ತೆರವಾದ ಖಾಲಿ ಹುದ್ದೆಗೆ
21	ಡಾ॥ ಎನ್.ಆರ್. ಗೀತಾ, ತಹಶೀಲ್ದಾರ್, ಶಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ	ವಿಶೇಷ ತಹಶೀಲ್ದಾರ್, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ- ಶ್ರೀಮತಿ ಉಷಾರಾಣಿ ಇವರ ವರ್ಗಾವಣೆಯಿಂದ ತೆರವಾದ ಖಾಲಿ ಹುದ್ದೆಗೆ
22	ವಿ.ಎಂ. ಮೋಟಗಿ, ತಹಶೀಲ್ದಾರ್, ಓ.ಓ.ಡಿ. ಮೇಲೆ ಪ್ರಾದೇಶಿಕ ಆಯುಕ್ತರ ಕಛೇರಿ, ಬೆಳಗಾವಿ ವಿಭಾಗ, ಬೆಳಗಾವಿ	ಪ್ರಾದೇಶಿಕ ಆಯುಕ್ತರ ಕಛೇರಿ, ಬೆಳಗಾವಿ ವಿಭಾಗ, ಬೆಳಗಾವಿ ಇಲ್ಲಿಯೇ ಮುಂದುವರೆಸಿದೆ.
23	ಬಸಪ್ಪ ಎಲ್. ಗೋಠೆ, ತಹಶೀಲ್ದಾರ್, ಬಾಗಲಕೋಟೆ	ಇವರನ್ನು ತಹಶೀಲ್ದಾರ್, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ ಇಲ್ಲಿಗೆ ವರ್ಗಾಯಿಸಿದ್ದು ಇದನ್ನು ಮಾರ್ಪಡಿಸಿ ತಹಶೀಲ್ದಾರ್, ಬಾದಾಮಿ ತಾಲ್ಲೂಕು- ಶ್ರೀ ಮಹೇಶ್ ಕರ್ಜಗಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
24	ಶ್ರೀ ಮಹೇಶ್ ಕರ್ಜಗಿ, ತಹಶೀಲ್ದಾರ್, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ	ತಹಶೀಲ್ದಾರ್, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ-ಖಾಲಿ ಹುದ್ದೆಗೆ
25	ಆರ್.ಡಿ. ಉಪ್ಪಿನ್, ತಹಶೀಲ್ದಾರ್, ಜೋಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ	ತಹಶೀಲ್ದಾರ್, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ-ಖಾಲಿ ಹುದ್ದೆಗೆ

1	2	3
26	ಸಿ.ಎ. ಬಾಬು ರವೀಂದ್ರನಾಥ ಪಟೇಲ್, ಶಾಖಾಧಿಕಾರಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ	ತಹಶೀಲ್ದಾರ್, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ- ಶ್ರೀಮತಿ ಸೌಮ್ಯಗೌಡ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
27	ಸೌಮ್ಯಗೌಡ, ತಹಶೀಲ್ದಾರ್, ಮಡಿಕೇರಿ ತಾಲ್ಲೂಕು, ಮಡಿಕೇರಿ ಜಿಲ್ಲೆ	ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಡಿಕೇರಿ- ಶ್ರೀ ರಂಗಸ್ವಾಮಿ ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ
28	ಡಾ॥ ನಂಜುಂಡೇಗೌಡ, ತಹಶೀಲ್ದಾರ್, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ತಹಶೀಲ್ದಾರ್, ಕೆ.ಆರ್. ನಗರ, ಮೈಸೂರು ಜಿಲ್ಲೆ- ಶ್ರೀ ಟಿ. ಜವರೇಗೌಡ ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ
29	ಟಿ. ಜವರೇಗೌಡ, ತಹಶೀಲ್ದಾರ್, ಕೆ.ಆರ್. ನಗರ ತಾಲ್ಲೂಕು, ಮೈಸೂರು ಜಿಲ್ಲೆ	ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಚಾಮರಾಜನಗರ ಜಿಲ್ಲೆ- ಖಾಲಿ ಹುದ್ದೆಗೆ
30	ಎಂ.ಟಿ. ರಂಜಿತ, ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಮಗಳೂರು ಜಿಲ್ಲೆ	ತಹಶೀಲ್ದಾರ್, ತರೀಕೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ-ಖಾಲಿ ಹುದ್ದೆಗೆ
31	ಹೆಚ್.ಎನ್. ಶಿವೇಗೌಡ, ತಹಶೀಲ್ದಾರ್, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ	ತಹಶೀಲ್ದಾರ್, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- ಶ್ರೀ ವೆಂಕಟರಾಜು ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
32	ವೆಂಕಟರಾಜು, ತಹಶೀಲ್ದಾರ್, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ	ತಹಶೀಲ್ದಾರ್, ಹರಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ - ಶ್ರೀ ಪ್ರಕಾಶ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
33	ನಾಗರಾಜು, ತಹಶೀಲ್ದಾರ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ	ತಹಶೀಲ್ದಾರ್, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ- ಶ್ರೀ ಚಂದ್ರಶೇಖರಯ್ಯ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
34	ನಂದಿನಿ, ತಹಶೀಲ್ದಾರ್, ಚಾಮರಾಜನಗರ ತಾಲ್ಲೂಕು, ಚಾಮರಾಜನಗರ ಜಿಲ್ಲೆ	ತಹಶೀಲ್ದಾರ್, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ- ಶ್ರೀ ಶಿವಾನಂದಮೂರ್ತಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
35	ವಿ.ಆರ್. ಶೈಲಜಾ, ತಹಶೀಲ್ದಾರ್, ಟಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ	ತಹಶೀಲ್ದಾರ್, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ- ಶ್ರೀ ನಂಜುಂಡೇಗೌಡ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
36	ಉಷಾ ರಾಣಿ, ವಿಶೇಷ ತಹಶೀಲ್ದಾರ್, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ	ವಿಶೇಷ ತಹಶೀಲ್ದಾರ್, ಗಜೇಂದ್ರಘಡ ತಾಲ್ಲೂಕು, ಗದಗ ಜಿಲ್ಲೆ- ಖಾಲಿ ಹುದ್ದೆಗೆ
37	ಎಲ್. ಭೀಮಾನಾಯ್ಕ, ತಹಶೀಲ್ದಾರ್, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ	ತಹಶೀಲ್ದಾರ್, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ- ಶ್ರೀ ಮಲ್ಲಿಕಾರ್ಜುನ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
38	ಪೂರ್ಣಿಮಾ, ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ	ತಹಶೀಲ್ದಾರ್, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ- ಶ್ರೀಮತಿ ರೂಪಶ್ರೀ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
39	ಭಾಸ್ಕರ, ತಹಶೀಲ್ದಾರ್, ಎ.ಸಿ. ಕಛೇರಿ, ಸಕ್ಷಮ ಪ್ರಾಧಿಕಾರ, ದೊಡ್ಡಬಳ್ಳಾಪುರ, ಬೆಂಗಳೂರು	ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು-ಶ್ರೀಮತಿ ಪೂರ್ಣಿಮಾ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
40	ಎನ್.ಸಿ. ಜಗದೀಶ್, ತಹಶೀಲ್ದಾರ್, ಹೆಚ್.ಡಿ. ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ	ತಹಶೀಲ್ದಾರ್, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ- ಶ್ರೀ ರವಿ ತಿರ್ಲಾಪುರ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
41	ಉಮೇಶ್ಚಂದ್ರ, ಮುನ್ಸಿಪಲ್ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಕೋಲಾರ ಜಿಲ್ಲೆ	ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ- ಶ್ರೀ ಕಾಂತರಾಜು ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
42	ಕಾಂತರಾಜು, ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ	ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿದೆ
43	ಮುನಿವೀರಪ್ಪ, ತಹಶೀಲ್ದಾರ್, (ಸ್ಥಳ ನಿರೀಕ್ಷಣೆಯಲ್ಲಿರುವವರು)	ತಹಶೀಲ್ದಾರ್, ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ-ಖಾಲಿ ಹುದ್ದೆ

1	2	3
44	ರಂಗಸ್ವಾಮಯ್ಯ, ತಹಶೀಲ್ದಾರ್, ಹಾನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ	ತಹಶೀಲ್ದಾರ್, ಚಾಮರಾಜನಗರ ತಾಲ್ಲೂಕು- ಶ್ರೀಮತಿ ನಂದಿನಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
45	ಹೆಚ್. ಅಮರೇಶ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ, ಕೆ.ಎಸ್.ಐ.ಐ.ಡಿ.ಸಿ., ಖನಿಜ ಭವನ, ಬೆಂಗಳೂರು	ತಹಶೀಲ್ದಾರ್, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ- ಶ್ರೀ ಜಿ.ವಿ. ನಾಗರಾಜ್, ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
46	ಜಿ.ವಿ. ನಾಗರಾಜ್, ತಹಶೀಲ್ದಾರ್, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ	ತಹಶೀಲ್ದಾರ್, ಭೂಮಿ ಮತ್ತು ಯುಪಿಓಆರ್ ಕೇಂದ್ರ, ಬೆಂಗಳೂರು
47	ಎಂ.ಎಸ್.ಎನ್. ಬಾಬು, ತಹಶೀಲ್ದಾರ್, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ	ತಹಶೀಲ್ದಾರ್, ದೊಡ್ಡಬಳ್ಳಾಪುರ ತಾಲ್ಲೂಕು, ಶ್ರೀ ಸಂಪತ್‌ಕುಮಾರ್ ರವರ ಹುದ್ದೆಗೆ
48	ಜಿ.ಪಿ. ಪ್ರಸನ್ನಕುಮಾರ್, ಶಾಖಾಧಿಕಾರಿ, ಡಿ.ಪಿ.ಎ.ಆರ್., ಇ-ಆಡಳಿತ	ತಹಶೀಲ್ದಾರ್, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ- ಶ್ರೀ ಮಂಜುನಾಥ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
49	ಔದ್ರಾಮ್, ತಹಶೀಲ್ದಾರ್, ಸಿಂಧಗಿ ತಾಲ್ಲೂಕು, ಬಿಜಾಪುರ ಜಿಲ್ಲೆ	ತಹಶೀಲ್ದಾರ್, ಗೋಕಾಕ ತಾಲ್ಲೂಕು, ಬೆಳಗಾಂ ಜಿಲ್ಲೆ- ಶ್ರೀ ಪ್ರೀತಂ ನರಸಲಾಪುರ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
50	ಹೆಚ್.ಜಿ. ಚಂದ್ರಶೇಖರಯ್ಯ, ತಹಶೀಲ್ದಾರ್, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ	ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಜಿಲ್ಲೆ-ಖಾಲಿ ಹುದ್ದೆಗೆ
51	ಪ್ರಭಾಕರ ದೇಶಪಾಂಡೆ, ತಹಶೀಲ್ದಾರ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ	ಪುರಸಭೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಶಿವಮೊಗ್ಗ ಜಿಲ್ಲೆ
52	ಶಿವಾನಂದ ಮೂರ್ತಿ, ತಹಶೀಲ್ದಾರ್, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ	ತಹಶೀಲ್ದಾರ್, ಭೂಮಿ ಮತ್ತು ಯುಪಿಓಆರ್ ಕೇಂದ್ರ, ಬೆಂಗಳೂರು
53	ಶ್ರೀಧರಮೂರ್ತಿ ಎಸ್. ಪಂಡಿತ್, ಪತ್ರಾಂಕಿತ ಆಪ್ತ ಸಹಾಯಕರು, ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ	ತಹಶೀಲ್ದಾರ್, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ- ಶ್ರೀ ಯೋಗೀಶ್ವರ ಭಟ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
54	ಹೆಚ್.ಪಿ. ನಾಗರಾಜು, ತಹಶೀಲ್ದಾರ್, (ಸ್ಥಳ ನಿರೀಕ್ಷಣೆಯಲ್ಲಿರುವವರು)	ತಹಶೀಲ್ದಾರ್, ಜಗಳೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- ಶ್ರೀಮತಿ ಸರೋಜ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
55	ಟಿ.ವಿ. ಪ್ರಕಾಶ್, ತಹಶೀಲ್ದಾರ್, ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ	ತಹಶೀಲ್ದಾರ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ- ಶ್ರೀ ನಾಗರಾಜ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
56	ಎಂ. ವೆಂಕಟಪ್ಪ, ಪುರಸಭಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಡಿಕೇರಿ ಜಿಲ್ಲೆ	ತಹಶೀಲ್ದಾರ್, ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- ಶ್ರೀಮತಿ ರೇಣುಕಾಂಬ ಇವರ ಸ್ಥಳಕ್ಕೆ
57	ಬಿ.ಡಿ. ಗುಗರಟ್ಟಿ, ಉಪ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಬೆಳಗಾವಿ	ತಹಶೀಲ್ದಾರ್, ರಾಯಭಾಗ ತಾಲ್ಲೂಕು, ಬೆಳಗಾಂ ಜಿಲ್ಲೆ- ಶ್ರೀ ಪ್ರವೀಣ ಬಾಗೇವಾಡಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
58	ಪ್ರವೀಣ ಬಾಗೇವಾಡಿ, ತಹಶೀಲ್ದಾರ್, ರಾಯಭಾಗ ತಾಲ್ಲೂಕು, ಬೆಳಗಾಂ ಜಿಲ್ಲೆ	ತಹಶೀಲ್ದಾರ್, ರೋಣ ತಾಲ್ಲೂಕು, ಗದಗ ಜಿಲ್ಲೆ - ಶ್ರೀ ನಾಗಹನುಮಯ್ಯ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
59	ನಾಗಹನುಮಯ್ಯ, ತಹಶೀಲ್ದಾರ್, ರೋಣ ತಾಲ್ಲೂಕು, ಗದಗ ಜಿಲ್ಲೆ	ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಗದಗ ಜಿಲ್ಲೆ- ಖಾಲಿ ಹುದ್ದೆಗೆ
60	ಸುಮ, ತಹಶೀಲ್ದಾರ್, ಕೆ.ಎಸ್.ಎಫ್.ಸಿ., ಬೆಂಗಳೂರು	ತಹಶೀಲ್ದಾರ್, ಹೆಚ್.ಡಿ. ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ- ಶ್ರೀ ಎನ್.ಸಿ. ಜಗದೀಶ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
61	ಆರ್.ಪಿ. ವಡಗೇರಿ, ಪುರಸಭೆ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಕಛೇರಿ, ಗುಲ್ಬರ್ಗಾ	ತಹಶೀಲ್ದಾರ್, ಚಿತ್ತಾಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ- ಶ್ರೀ ಶಂಕರಪ್ಪ ಎಲ್. ವಣಿಕ್ಯಾಳ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ

1	2	3
62	ಶಂಕರಪ್ಪ ಎಲ್. ವಣಿಕ್ಯಾಳ, ತಹಶೀಲ್ದಾರ್, ಚಿತ್ತಾಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ	ತಹಶೀಲ್ದಾರ್, ಹುಮನಾಬಾದ್, ಬೀದರ್ ಜಿಲ್ಲೆ-ಖಾಲಿ ಹುದ್ದೆಗೆ
63	ರೂಪಶ್ರೀ, ತಹಶೀಲ್ದಾರ್, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ	ತಹಶೀಲ್ದಾರ್, ಭೂಮಿ ಕೇಂದ್ರ, ಬೆಂಗಳೂರು
64	ರಾಜು ಕೆ. ಮೊಗವೀರ, ತಹಶೀಲ್ದಾರ್, ಭಟ್ಕಳ, ಉತ್ತರ ಕನ್ನಡ ಜಿಲ್ಲೆ	ತಹಶೀಲ್ದಾರ್, ಕುಂದಾಪುರ ತಾಲ್ಲೂಕು-ಶ್ರೀ ಅರುಣಪ್ರಭ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
65	ರೇಷ್ಮಾ ತಹಸೀನ್, ತಹಶೀಲ್ದಾರ್, ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು	ಸಹಾಯಕ ಕಾರ್ಯದರ್ಶಿ, ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು
66	ಶಿವಪ್ಪ ಎಸ್. ಲಮಾಣಿ, ತಹಶೀಲ್ದಾರ್ (ಸ್ಥಳ ನಿರೀಕ್ಷಣೆಯಲ್ಲಿರುವವರು)	ವಿಶೇಷ ತಹಶೀಲ್ದಾರ್, ಬೆಂಗಳೂರು ಉತ್ತರ ತಾಲ್ಲೂಕು-ಶ್ರೀ ವೈ.ಬಿ. ಕೃಷ್ಣ ರವರ ನಿವೃತ್ತಿಯಿಂದ ತೆರವಾದ ಹುದ್ದೆ

ಕ್ರಮಸಂಖ್ಯೆ 7, 17, 18, 26, 48, 53 ರಲ್ಲಿನ ಅಧಿಕಾರಿಗಳನ್ನು ನಿಯೋಜನೆ ಮೇಲೆ ವರ್ಗಾಯಿಸಿರುವುದರಿಂದ ಸದರಿಯವರ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತನ್ನ ಸಹಮತಿಯೊಂದಿಗೆ ಮೇಲಿನ ಅಧಿಕಾರಿಗಳ ಸೇವೆಯನ್ನು ಕಂದಾಯ ಇಲಾಖೆಯ ವಶಕ್ಕೆ ನೀಡುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೋಪಾಲಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 1009

HIGH COURT OF KARNATAKA

NOTIFICATION

NO.GOB(I) 3/2011, BANGALORE, DATED: 25th JULY, 2011

The Presiding Officers of the Courts mentioned at Column No.1 below, are concurrently appointed as the Presiding Officers of the Courts mentioned at Column No.2, with effect from 01-08-2011 and until further orders :-

Designation of the Presiding Officer	Name of the Courts to which concurrent appointment is made
(1)	(2)
1. Addl. Civil Judge and JMFC, Chintamani.	Prl. Civil Judge and JMFC, Chintamani.
2. Civil Judge and JMFC, Chikkaballapura.	Civil Judge and JMFC, Gudibande.
3. Addl. Civil Judge and JMFC, Shiddlaghatta.	Civil Judge and JMFC, Shiddlaghatta.

By Order of the High Court,
P.KRISHNA BHAT
Registrar General

P.R : 1016

HIGH COURT OF KARNATAKA

NOTIFICATION

NO.GOB(I) 1/2011, BANGALORE, DATED: 23rd JULY, 2011

The Presiding Officer of the Court of XLVI Addl. City Civil and Sessions Judge, Bangalore City is concurrently appointed as the Presiding Officer of the Court of XXI Addl. City Civil and Sessions Judge, Bangalore City, with effect from 01-08-2011 and until further orders.

By Order of the High Court,
P.KRISHNA BHAT
Registrar General

P.R : 1017

HIGH COURT OF KARNATAKA

NOTIFICATION

NO.GOB.II.81(2)/2011 , BANGALORE, DATED: 21st JULY, 2011

In exercise of the powers conferred by sub-section (2) of Section 13 of the Code of Criminal Procedure, 1973 (Central Act 2 of 1974), the High Court of Karnataka hereby continues the appointment of Sri.Narayana Tarasa Bevinakatti, as Special Judicial Magistrate (Railways), Hubli, made in the High Court Notification No.GOB.II.134/1997 dated 22-04-2008, for a further period of one year from 07-11-2011 or until further orders, whichever is earlier.

By Order of the High Court,
P.KRISHNA BHAT,
Registrar General

P.R : 1018

HIGH COURT OF KARNATAKA

NOTIFICATION

NO.GOB(I) 3/2011, BANGALORE, DATED: 23rd JULY, 2011

The Presiding Officers of the Courts, mentioned at Column No.1 below, are concurrently appointed as the Presiding Officers of the Courts mentioned at Column No.2, with effect from 01-08-2011 and until further orders:-

<table>
<tr><th>Designation of the Presiding Officer</th><th>Name of the Courts to which concurrent appointment is made</th></tr>
<tr><td>(1)</td><td>(2)</td></tr>
<tr><td>1. III Addl. Civil Judge and JMFC II Court, Gulbarga.</td><td>Prl. Civil Judge and JMFC II Court, Gulbarga.</td></tr>
<tr><td>2. IV Addl. Civil Judge, Gulbarga.</td><td>II Addl. Civil Judge and JMFC II Court, Gulbarga.</td></tr>
<tr><td>3. Senior Civil Judge and JMFC, Chittapur.
(For Criminal and Administrative Side)</td><td rowspan="2">Civil Judge and JMFC, Chittapur.</td></tr>
<tr><td>4. Civil Judge and JMFC, Sedam.
(For Civil Side)</td></tr>
<tr><td>5. Senior Civil Judge, Sedam.
(For Criminal and Administrative Side)</td><td rowspan="2">Civil Judge and JMFC, Chincholi.</td></tr>
<tr><td>6. Civil Judge and JMFC, Sedam.
(For Civil Side)</td></tr>
</table>

By Order of the High Court,
P.KRISHNA BHAT,
Registrar General

P.R : 1019

HIGH COURT OF KARNATAKA

NOTIFICATION

NO.GOB(I) 2/2011, BANGALORE, DATED: 21st JULY, 2011

The Presiding Officer of the Court of Senior Civil Judge, Saundatti, is concurrently appointed as the Presiding Officer of the Court of Addl. Senior Civil Judge, Saundatti, with immediate effect and until further orders.

By Order of the High Court,
P.KRISHNA BHAT,
Registrar General

P.R : 1020

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 376 ಸಅಸೇ 2011, ಬೆಂಗಳೂರು, ದಿನಾಂಕ: 20ನೇ ಜುಲೈ, 2011.

2012ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಈ ಕೆಳಕಂಡ ಅಧಿಕಾರಿಗಳು ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ದಿನಾಂಕಗಳಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿಯನ್ನು ಹೊಂದಲಿದ್ದಾರೆ.

ಕ್ರಮ ಸಂಖ್ಯೆ	ಅಧಿಕಾರಿಗಳ ಹೆಸರು, ಪದನಾಮ ಮತ್ತು ಕಾರ್ಯ ನಿರ್ವಹಿಸುತ್ತಿರುವ ಇಲಾಖೆ ಶ್ರೀ/ಶ್ರೀಮತಿ	ಜನ್ಮ ದಿನಾಂಕ	ವಯೋ ನಿವೃತ್ತಿ ಹೊಂದಲಿರುವ ದಿನಾಂಕ
1	2	3	4
	ಜನವರಿ		
1)	ನಾರಾಯಣಮೂರ್ತಿ ಆರ್. ಜಂಟಿ ಕಾರ್ಯದರ್ಶಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ	1–2–1952	31–1–2012
2)	ಶ್ರೀನಿವಾಸನ್ ಎಲ್. ಉಪ ಕಾರ್ಯದರ್ಶಿ (ಕಾರ್ಯಕಾರಿ), ಸಿ.ಆ.ಸು. ಇಲಾಖೆ	8–1–1952	31–1–2012
3)	ಕೃಷ್ಣಪ್ಪಮೂಲ್ಯ ಆಪ್ತ ಕಾರ್ಯದರ್ಶಿ (ಗ್ರೇಡ್–2), ಮುಖ್ಯ ಕಾರ್ಯದರ್ಶಿಯವರ ಕಛೇರಿ.	8–1–1952	31–1–2012
	ಫೆಬ್ರವರಿ		
4)	ಚೌಕಿಮಠ್ ಬಿ.ವಿ. ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ	6–2–1952	29–2–2012
5)	ಶಿವಪ್ಪ ಎಸ್.ಯು. ಅಧೀನ ಕಾರ್ಯದರ್ಶಿ, ಗ್ರಾ.ಅ. ಮತ್ತು ಪಂ.ರಾ. ಇಲಾಖೆ	8–2–1952	29–2–2012
6)	ಹಿರೇಮಠ್ ಎಸ್.ಆರ್. ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ)	12–2–1952	29–2–2012
7)	ದೊಡ್ಡವೀರೇಗೌಡ ಸಿ. ಅಧೀನ ಕಾರ್ಯದರ್ಶಿ, ಶಿಕ್ಷಣ ಮತ್ತು ಆ.ಕು.ಕ. ಇಲಾಖೆ (ಕಾನೂನು ಕೋಶ)	16–2–1952	29–2–2012
8)	ಚನ್ನೇಗೌಡ ಎ. ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ ಸುಧಾರಣಾ ಆಯೋಗ)	25–2–1952	29–2–2012
	ಮಾರ್ಚ್		
9)	ಎಸ್. ಚಂದ್ರಶೇಖರಪ್ಪ ಉಪ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ರಜಾ ಮೀಸಲಾತಿ)	4–3–1952	31–3–2012
10)	ಭೈರಪ್ಪ ಎ.ಕೆ. ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ ಇಲಾಖೆ)	5–3–1952	31–3–2012
11)	ರಾಮಭಟ್ ಕೆ.ಎಸ್. ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಲೆಕ್ಕಪತ್ರ–2)	21–3–1952	31–3–2012
	ಏಪ್ರಿಲ್		
12)	ವೇಣುಗೋಪಾಲ್ ಕೆ.ಎಸ್. ಉಪ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಜನಸ್ಪಂದನ ಕೋಶ)	8–4–1952	30–4–2012
13)	ಬಸವರಾಜ್ ಎಂ. ಉಪ ಕಾರ್ಯದರ್ಶಿ, ಸಾರಿಗೆ ಇಲಾಖೆ	12–4–1952	30–4–2012

14)	ಅಕ್ಕಿ ವೈ.ಬಿ. ನಿರ್ದೇಶಕರು, ಯೋಜನಾ ಇಲಾಖೆ.	1-5-1952	30-4-2012
15)	ಬಿ. ಚಕ್ಕರಾಜು ಅಧೀನ ಕಾರ್ಯದರ್ಶಿ, ಯೋಜನಾ ಇಲಾಖೆ.	3-4-1952	30-4-2012
16)	ದೇವೂರ್ ಬಿ.ಬಿ. ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ)	1-5-1952	30-4-2012
17)	ಪಿ. ಮಾರ್ಕಂಡೇಯ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಸೇವಾ ನಿಯಮಗಳು-2)	1-5-1952	30-4-2012
	ಮೇ		
18)	ಅಬ್ದುಲ್ ಬಾಸಿತ್ ಎಂ. ಹಿರಿಯ ನಿರ್ದೇಶಕರು, ಯೋಜನಾ ಇಲಾಖೆ.	12-5-1952	31-5-2012
19)	ಚಂದ್ರಪ್ಪ ಆರ್. ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-2 ಮತ್ತು 4)	8-5-1952	31-5-2012
20)	ಹೊನ್ನಪ್ಪ ನಾಯ್ಕ ಉಪ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.	15-5-1952	31-5-2012
21)	ಬಾಬು ರವೀಂದ್ರನಾಥ್ ಪಟೇಲ್ ಸಿ.ಎ. ಅಧೀನ ಕಾರ್ಯದರ್ಶಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ.	19-5-1952	31-5-2012
22)	ವಿಜಯಲಕ್ಷ್ಮಿ ಡಿ.ಎನ್. ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಲೋಕೋಪಯೋಗಿ ಆರ್ಥಿಕ ಕೋಶ)	19-5-1952	31-5-2012
23)	ರಾಮು ಹೆಚ್.ಡಿ. ಅಧೀನ ಕಾರ್ಯದರ್ಶಿ, ನಿಯೋಜನೆ ಮೇಲೆ ರಾಜ್ಯ ಮುಖ್ಯ ಮಾಹಿತಿ ಅಧಿಕಾರಿಯವರ ಆಪ್ತ ಕಾರ್ಯದರ್ಶಿ	23-5-1952	31-5-2012
24)	ಅಶೋಕ್ ಪಿ. ಅತ್ರೆ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಸೇವೆಗಳು-1)	1-6-1952	31-5-2012
	ಜೂನ್		
25)	ವಾಸನ್ ಎಲ್.ಎಸ್. ಅಧೀನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸೇವೆಗಳು ಮತ್ತು ಸಮನ್ವಯ)	2-6-1952	30-6-2012
26)	ಲೋಕನಾಥರಾವ್ ಎಸ್. ಅಧೀನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ	9-6-1952	30-6-2012
27)	ವಿಲಾಸ ಶಂಕರ ಜೀರೆ ಅಧೀನ ಕಾರ್ಯದರ್ಶಿ, ರಾಜ್ಯಪಾಲರ ಸಚಿವಾಲಯ	11-6-1952	30-6-2012
28)	ಸಸಾಲಟ್ಟಿ ಎಸ್. ಬಿ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಆಡಳಿತ)	1-7-1952	30-6-2012

29)	ಚಿದಾನಂದಸ್ವಾಮಿ ಎ.ಎಂ. ಅಧೀನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ	1-7-1952	30-6-2012
	ಜುಲೈ		
30)	ಸುಬ್ಬಯ್ಯ ಕೆ. ಅಧೀನ ಕಾರ್ಯದರ್ಶಿ, ನಿಯೋಜನೆ ಮೇಲೆ 3ನೇ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆ	4-7-1952	31-7-2012
31)	ರಾಮಯ್ಯ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವಾಣಿಜ್ಯ ತೆರಿಗೆ ಮತ್ತು ಸಮನ್ವಯ)	6-7-1952	31-7-2012
	ಆಗಸ್ಟ್		
32)	ಉಮೇಶ್. ಎಂ. ಅಪರ ಕಾರ್ಯದರ್ಶಿ, ನಿಯೋಜನೆ ಮೇಲೆ ನಿರ್ದೇಶಕರು ಸಚಿವಾಲಯ ತರಬೇತಿ ಸಂಸ್ಥೆ	6-8-1952	31-8-2012
33)	ಶ್ರೀಧರ್ ಎ.ಎನ್. ಅಪರ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ)	20-8-1952	31-8-2012
34)	ರಾಜು ಎಸ್. ಉಪ ಕಾರ್ಯದರ್ಶಿ, ಒಳಾಡಳಿತ ಇಲಾಖೆ	20-8-1952	31-8-2012
35)	ರಾಮಸ್ವಾಮಿ ಬಿ.ಕೆ. ಅಧೀನ ಕಾರ್ಯದರ್ಶಿ, ಗೃಹ ಮತ್ತು ಸಾರಿಗೆ ಇಲಾಖೆ (ಕಾನೂನು ಕೋಶ)	3-8-1952	31-8-2012
	ಸೆಪ್ಟೆಂಬರ್		
36)	ನಾರಾಯಣ್ ಎಸ್. ಜಿ. ಉಪ ಕಾರ್ಯದರ್ಶಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ	25-9-1952	30-9-2012
	ಅಕ್ಟೋಬರ್		
37)	ಮುನಿ ಎಲ್ಲಪ್ಪ ಅಪರ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಲ್‌ಫೇರ್)	28-10-1952	31-10-2012
38)	ಪಾರ್ವತಿ ಎ.ಎಸ್. ಆಂತರಿಕ ಆರ್ಥಿಕ ಸಲಹೆಗಾರರು ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ	2-10-1952	31-10-2012
39)	ಎಂ. ಹರಿಹರಸ್ವಾಮಿ ಅಧೀನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಣ್ಣ ಪ್ರಮಾಣದ ಕೈಗಾರಿಕೆ)	16-10-1952	31-10-2012
40)	ಪ್ರಕಾಶ್ ಬಿ.ಸಿ. ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ	21-10-1952	31-10-2012
41)	ಚಂದ್ರಶೇಖರರಾವ್ ಎಲ್.ಎಸ್. ಅಧೀನ ಕಾರ್ಯದರ್ಶಿ, ನಿಯೋಜನೆ ಮೇಲೆ ಉಪ ನಿರ್ದೇಶಕರು ಸಚಿವಾಲಯ ತರಬೇತಿ ಸಂಸ್ಥೆ.	31-10-1952	31-10-2012

ನವೆಂಬರ್			
42)	ರಿಚರ್ಡ್ ಲೋಬೋ ಜಂಟಿ ಪ್ರಾರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ	18–11–1952	30–11–2012
43)	ಇಂದುಮತಿ ಎಸ್. ಉಪ ಕಾರ್ಯದರ್ಶಿ, ಮಾ.ತಂ., ಜೈ.ತಂ., ಮತು ವಿಜ್ಞಾನ, ತಂತ್ರಜ್ಞಾನ ಇಲಾಖೆ	15–11–1952	30–11–2012
44)	ಬಸವರಾಜು ಸಿ. ಉಪ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ	11–11–1952	30–11–2012
45)	ಅಶೋಕ್ ಎಸ್. ಜೀವರ್ಗಿ ಉಪ ಕಾರ್ಯದರ್ಶಿ–1 ಆರ್ಥಿಕ ಇಲಾಖೆ	18–11–1952	30–11–2012
ಡಿಸೆಂಬರ್			
46)	ವಿಮಲಾ ಕುಮಾರಿ ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ	11–12–1952	31–12–2012
47)	ವೆಂಕಟೇಶ್ ವಿ. ಅಧೀನ ಕಾರ್ಯದರ್ಶಿ ಸಿ.ಆ.ಸು. ಇಲಾಖೆ (ಲೆಕ್ಕಪತ್ರ–1)	24–12–1952	31–12–2012

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು. ಇಲಾಖೆ (ಸೇವೆಗಳು–3)

ಪಿ.ಆರ್. 1021

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 10 ಡಿಪಿಐ 2011, ಬೆಂಗಳೂರು, ದಿನಾಂಕ 29ನೇ ಜುಲೈ, 2011

ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಸಹಾಯಕರು (ಬೋಧಕೇತರ) ವೃಂದದ ಅಧಿಕಾರಿಯಾದ ಶ್ರೀ ಬಾಬಾಜಾನ್, ಪತ್ರಾಂಕಿತ ಸಹಾಯಕರು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ, ಇವರಿಗೆ ₹. 14050–25050ರ ವೇತನ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು (ಬೋಧಕೇತರ) ವೃಂದದ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಬಡ್ತಿ ನೀಡಿ, ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇಲ್ಲಿ ಖಾಲಿ ಇರುವ ಹಿರಿಯ ಸಹಾಯಕ ನಿರ್ದೇಶಕರು (ಬೋಧಕೇತರ) ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್. ಬಿ. ಸಸಾಲಟ್ಟಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ)

ಪಿ.ಆರ್. 1022

ಕರ್ನಾಟಕ ವಿಧಾನ ಪರಿಷತ್ತು

ಅಧಿಸೂಚನೆ

ಸಂಖ್ಯೆ: ಕವಿಪ/ಆ–1/ಇಬಸ/159/2011, ಬೆಂಗಳೂರು, ದಿನಾಂಕ : 04ನೇ ಆಗಸ್ಟ್, 2011

ಉಲ್ಲೇಖ : ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ : ಡಿಪಿಎಆರ್/22/ಎಸ್ ಆರ್ ಆರ್/93, ದಿನಾಂಕ : 14–07–1993.

ಮೇಲ್ಕಂಡ ಉಲ್ಲೇಖಿತ ಅಧಿಕೃತ ಜ್ಞಾಪನಾ ಪತ್ರದ ಹಿನ್ನಲೆಯಲ್ಲಿ 2011ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii)ರ ಪ್ರಕಾರ ಮಾನ್ಯ ಸಭಾಪತಿಯವರಿಗೆ ಪ್ರದತ್ತವಾದ ಅಧಿಕಾರದ ರೀತ್ಯಾ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಹಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ. ಎ. ಬಸವರಾಜು, ಇವರನ್ನು (ಶಿಷ್ಟಾಚಾರ ಶಾಖೆಗೆ

ಸೃಜನೆಯಾದ ಶಾಖಾಧಿಕಾರಿ ಹುದ್ದೆಗೆ) ವೇತನ ಶ್ರೇಣಿ ₹. 11400-300-12300-350-14400-400-16800-450-19500-525-21600ರಲ್ಲಿ **ಶಾಖಾಧಿಕಾರಿ** ಹುದ್ದೆಗೆ ದಿನಾಂಕ: 15-07-2011 ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಿ ನೇಮಕ ಮಾಡಲಾಗಿದೆ.

ಮಾನ್ಯ ಸಭಾಪತಿಯವರ ಆದೇಶಾನುಸಾರ,

ಕೆ. ಬಿ. ಓಂಪ್ರಕಾಶ್,

ಉಪ ಕಾರ್ಯದರ್ಶಿ,

ಕರ್ನಾಟಕ ವಿಧಾನ ಪರಿಷತ್ತು.

ಪಿ.ಆರ್. 1023

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 19 ಎಟಿಎಸ್ 2011 (ಭಾಗ-I), ಬೆಂಗಳೂರು, ದಿನಾಂಕ 23ನೇ ಜುಲೈ, 2011

ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 19 ಎಟಿಎಸ್ 2011 (ಭಾಗ-1) ದಿನಾಂಕ : 18-07-2011ರಲ್ಲಿನ ಕ್ರಮ ಸಂಖ್ಯೆ: 18, 23 ಮತ್ತು 24ರಲ್ಲಿನ ತಹಶೀಲ್ದಾರರ ವರ್ಗಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಹಿಡಿದು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 1024

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 19 ಎಟಿಎಸ್ 2011 (ಭಾಗ-1), ಬೆಂಗಳೂರು, ದಿನಾಂಕ 23ನೇ ಜುಲೈ, 2011

ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 19 ಎಟಿಎಸ್ 2011 (ಭಾಗ-1) ದಿನಾಂಕ : 18-07-2011ರಲ್ಲಿ ಶ್ರೀ ಶ್ರೀಧರ್‌ಮೂರ್ತಿ, ಎಸ್. ಪಂಡಿತ್, ಪತ್ರಾಂಕಿತ ಆಪ್ತ ಸಹಾಯಕರು, ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಇವರನ್ನು ಶ್ರೀ ಎಸ್. ಯೋಗೇಶ್ವರ್ ತಹಶೀಲ್ದಾರ್ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರ ಸ್ಥಾನಕ್ಕೆ ವರ್ಗಾಯಿಸಿದ ಆದೇಶವನ್ನು ಈ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಹಿಡಿದು ಶ್ರೀ ಎಸ್. ಯೋಗೀಶ್ವರ್, ಇವರನ್ನು ಮುಂದಿನ ಆದೇಶದವರೆಗೆ ಸಾಗರ ತಾಲ್ಲೂಕು, ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 1025

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಮಮಇ 35 ರಾಮಆ 2011, ಬೆಂಗಳೂರು, ದಿನಾಂಕ 30ನೇ ಜುಲೈ, 2011

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995ರ ಕಲಂ 3(2) (ಬಿ)ರಡಿ ಪ್ರದತ್ತವಾದ ಅಧಿಕಾರದನ್ವಯ **ಈ ಕೆಳಕಂಡವರುಗಳನ್ನು** ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶ ಹೊರಡಿಸುವವರೆಗೆ ಈ ಕೆಳಕಂಡ ಷರತ್ತಿಗೊಳಪಟ್ಟು **ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ** ನೇಮಿಸಲಾಗಿದೆ.

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ
1.	ಶ್ರೀಮತಿ. ಗಾಯಿತ್ರಿದೇವಿ ಸಿ.ಎನ್.ಕೋಂ ಮಲ್ಲಪ್ಪ ಶಾಂತಿನಗರ, ಶಿಕಾರಿಪುರ
2.	ಶ್ರೀಮತಿ. ಮೈಥಿಲಿ, ಬಿನ್ ಲೇಟ್ ವರದರಾಜನ್, ಮನೆ ಸಂ : 1866, ಹುಲ್ಲಿನ ಬೀದಿ, 3ನೇ ಕ್ರಾಸ್, ಕೆ.ಆರ್. ಮೊಹಲ್ಲಾ, ಮೈಸೂರು.
3.	ಸುಜಾತ ಜಕೆ ಕೋಂ ಹೆಚ್.ಡಿ. ಧರ್ಮಣ್ಣ, ಸೀಬಿನಕೆರೆ, ತೀರ್ಥಹಳ್ಳಿ ತಾಲ್ಲೂಕು.
4.	ಶ್ರೀಮತಿ. ಪ್ರಮೀಳಾ ಕೋಂ ರವಿಧರ್, ವಕೀಲರು, ಬಿ.ಕಾಂ.ಎಲ್.ಎಲ್.ಬಿ., ನಂ. 27, 6ನೇ ಮುಖ್ಯ, 8ನೇ ಅಡ್ಡರಸ್ತೆ, ಸಂಪಂಗಿರಾಮನಗರ, ಬೆಂಗಳೂರು-27.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪಿ.ಆರ್. 1026

HIGH COURT OF KARNATAKA

NOTIFICATION

NO. GOB(I) 3/2011, Bangalore, Dated 20th July, 2011.

The Presiding Officers of the Courts mentioned at Column No. 1, below, are concurrently appointed as the Presiding Officers of the Courts mentioned at column No. 2 with effect from 01-08-2011 and until further orders :-

Designation of the Presiding Officer	Name of the vacant courts to which concurrent appointment has to be made
1	2
1. Senior Civil Judge and JMFC., Virajpet.	Prl. Civil Judge and JMFC., Virajpet.
2. Addl. Civil Judge and JMFC., Madikeri.	Prl. Civil Judge and JMFC-II Court, Madikeri.
3. Addl. Civil Judge and JMFC, Somwarpet.	Civil Judge and JMFC., Somwarpet.

BY ORDER OF THE HIGH COURT,
P. KRISHNA BHAT,
REGISTRAR GENERAL.

P.R.1027

HIGH COURT OF KARNATAKA

NOTIFICATION

NO. GOB(I) 3/2011, Bangalore, Dated 21st July, 2011.

The Presiding Officer of the Court of Addl. Senior Civil Judge, Gadag, is concurrently appointed as the Presiding Officer of the Courts of Addl. Civil Judge and JMFC.I Court, Gadag, II Addl. Civil Judge and JMFC.II Court Gadag and Civil Judge and JMFC., Mundaragi,with effect from 01-08-2011 and until further orders.

BY ORDER OF THE HIGH COURT,
P. KRISHNA BHAT,
REGISTRAR GENERAL.

P.R.1028

HIGH COURT OF KARNATAKA

NOTIFICATION

NO. GOB(I) 3/2011, Bangalore, Dated 21st JULY, 2011.

The Presiding Officers of the Courts mentioned at Column No. 1, below, are concurrently appointed as the Presiding Officers of the Courts mentioned at Column No. 2, with effect from 01-08-2011 and until further orders.

Designation of the Presiding Officer	Name of the Courts to which concurrent appointment is made
1	2
1. Civil Judge and JMFC, Banahatti. (For Civil and Administration Side)	Addl. Civil Judge and JMFC., Jamkhandi.
2. Senior Civil Judge and JMFC., Jamkhandi. (For Criminal Side)	
3. Civil Judge and JMFC, Banahatti. (For Civil and Administration Side)	Addl. Civil Judge and JMFC., Mudhol.
4. Senior Civil Judge and JMFC., Mudhol (For Criminal Side)	
5. Prl. Civil Judge and JMFC., Bagalkot.	Civil Judge and JMFC, Bilagi.
6. Prl. Civil Judge and JMFC., Hungund	Addl. Civil Judge and JMFC., Hungund.
7. Prl. Civil Judge and JMFC., Bagalkot. (For Civil and Administration Side)	Civil Judge and JMFC, Badami.
8. Senior Civil Judge and JMFC., Badami. (For Criminal Side)	

BY ORDER OF THE HIGH COURT,
P. KRISHNA BHAT,
REGISTRAR GENERAL.

P.R.1029

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 140 ಪೊಸಿಪ 2011, ಬೆಂಗಳೂರು, ದಿನಾಂಕ 25ನೇ ಜುಲೈ, 2011

ಶ್ರೀ ಕೆ. ಡಿ. ಸಲಗಾರ, ಸಹಾಯಕ ಪೊಲೀಸ್ ಆಯುಕ್ತರು, ಸಿಎಆರ್, ಬೆಂಗಳೂರು (ದಕ್ಷಿಣ) (ಹಾಲಿ ಡಿವೈ.ಎಸ್.ಪಿ., ಡಿ.ಎ.ಆರ್, ರಾಯಚೂರು ಜಿಲ್ಲೆ ವರ್ಗಾವಣೆ ಆದೇಶದಲ್ಲಿರುವ) ಇವರನ್ನು ಕರ್ನಾಟಕ ವಿಧಾನ ಸಭಾ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಉಪ ದಂಡನಾಯಕರ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಎನ್. ರವಿಪ್ರಕಾಶ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಪಿ.ಆರ್. 1030

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 10 ಪಿಪಿಇ 2011, ಬೆಂಗಳೂರು, ದಿನಾಂಕ: 30ನೇ ಜುಲೈ, 2011

ಈ ಕೆಳಕಂಡ ತಃಖ್ತೆಯ ಅಂಕಣ (2)ರಲ್ಲಿ ನಮೂದಿಸಿರುವ ನ್ಯಾಯಾಲಯಗಳಲ್ಲಿ ತಃಖ್ತೆಯ ಅಂಕಣ (3) ಮತ್ತು (4)ರಲ್ಲಿ ನಮೂದಿಸಿರುವ ಪ್ರಕರಣ ಮತ್ತು ಪ್ರತಿ ಪ್ರಕರಣಗಳು ದಾಖಲಾಗಿರುತ್ತದೆ. ಆದ ಕಾರಣ ಅಂಕಣ (4)ರಲ್ಲಿ ನಮೂದಿಸಿರುವ ಪ್ರತಿ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಅಂಕಣ (5) ರಲ್ಲಿ ನಮೂದಿಸಿರುವ ಅಭಿಯೋಜಕರನ್ನು ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ನೇಮಿಸಿದೆ.

ಕ್ರ.ಸಂ.	ನ್ಯಾಯಾಲಯದ ಹೆಸರು	ಪ್ರಕರಣ ಸಂಖ್ಯೆ Sc/cc/spl.cc	ಪ್ರತಿ ಪ್ರಕರಣ ಸಂಖ್ಯೆ Sc/cc/spl.cc	ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು
1	2	3	4	5
1.	ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಲಯ, ಹಾವೇರಿ	ಸಿ.ಸಿ 284/09	ಸಿ.ಸಿ 287/09	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಹಾವೇರಿ
2.	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಇಂಡಿ	ಸಿ.ಸಿ. 324/07	ಸಿ.ಸಿ. 289/07	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಇಂಡಿ
3.	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸವದತ್ತಿ	ಸಿ.ಸಿ. 757/10	ಸಿ.ಸಿ. 522/10	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ(ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ರಾಮದುರ್ಗ
4.	7ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ	ಸಿ.ಸಿ. 13850/07	ಸಿ.ಸಿ. 13844/07	ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 6ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ
5.	ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ	ಸ್ಪೆ (ಎ) 7/09	ಸ್ಪೆ (ಎ) 15/10	ಪ್ರಧಾನ ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ
6.	ಪ್ರಧಾನ ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೂಡಿಗೆರೆ	ಸಿ.ಸಿ. 782/09	ಸಿ.ಸಿ. 252/10	ಹೆಚ್ಚುವರಿ ಸಹಾಯಕ ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೂಡಿಗೆರೆ
7.	ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ.	ಎಸ್.ಸಿ. 9/11	ಎಸ್.ಸಿ. 62/11	1ನೇ ಅಧಿಕ ಸರ್ಕಾರಿ ಅಭಿಯೋಜಕರು, 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ
8.	ಸಿಜೆ(ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹರಪನಹಳ್ಳಿ	ಸಿ.ಸಿ 173/11 272/11 288/11	ಸಿ.ಸಿ 172/11 268/11 256/11	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹರಪನಹಳ್ಳಿ

9.	ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಿಂಧನೂರು	ಸಿ.ಸಿ. 1275/10	ಸಿ.ಸಿ. 1229/10	ಸಹಾಯಕ ಸರ್ಕಾರಿ ಅಭಿಯೋಜಕರು. ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ. ಸಿಂಧನೂರು
10.	ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೆಳ್ತಂಗಡಿ	ಸಿ.ಸಿ 887/10	ಸಿ.ಸಿ 897/10	ಸಹಾಯಕ ಸರ್ಕಾರಿ ಅಭಿಯೋಜಕರು. ಜೆ.ಎಂ.ಎಫ್.ಸಿ. ನ್ಯಾಯಾಲಯ, ಪುತ್ತೂರು.
11.	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಗುಡಿಬಂಡೆ	ಸಿ.ಸಿ. 65/10	ಸಿ.ಸಿ. 222/09	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಾಗೇಪಲ್ಲಿ
		110/09	85/09	
12.	ಜೆ.ಎಂ.ಎಫ್.ಸಿ. 3ನೇ ನ್ಯಾಯಾಲಯ, ರಾಯಚೂರು	ಸಿ.ಸಿ 1625/09	ಸಿ.ಸಿ 1620/09	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. 2ನೇ ನ್ಯಾಯಾಲಯ, ರಾಯಚೂರು
13.	ಜೆ.ಎಂ.ಎಫ್.ಸಿ. ನ್ಯಾಯಾಲಯ, ಸುಳ್ಯ	ಸಿ.ಸಿ 94/09	ಸಿ.ಸಿ 110/09	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಪುತ್ತೂರು
14.	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಿಂಧಗಿ	ಸಿ.ಸಿ 249/09	ಸಿ.ಸಿ 275/09	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಿಂಧಗಿ
		69/10	16/10	
		323/09	322/09	
		75/10	50/10	
		86/09	71/09	
		125/09	142/09	
		205/10	204/10	
15.	ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು	ಸ್ಪೆ.ಕೇ. 12/10	ಎಸ್.ಸಿ 117/10	ಪ್ರಧಾನ ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು
		7/09	94/10	
		12/06	80/09	
		26/09	85/10	
		56/10	26/11	
		6/09	152/10	
		1/09	128/09	
		70/09	153/10	
16.	ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು	ಎಸ್.ಸಿ. 175/10	ಸಿ.ಸಿ 01/11	1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕರು, 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು
17.	ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ	ಎಸ್.ಸಿ. 201/10	ಎಸ್.ಸಿ 95/11	2ನೇ ಅಧಿಕ ಸರ್ಕಾರಿ ಅಭಿಯೋಜಕರು, 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ.
18.	ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದಾವಣಗೆರೆ	ಸ್ಪೆ.ಎಸ್.ಸಿ/ಎಸ್.ಟಿ. 14/09	ಎಸ್.ಸಿ. 32/11	ಅಭಿಯೋಗ ಉಪನಿರ್ದೇಶಕರು, ದಾವಣಗೆರೆ ವಿಭಾಗ, ದಾವಣಗೆರೆ
19.	2ನೇ ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕೋಡಿ	ಸಿ.ಸಿ 822/10	ಸಿ.ಸಿ 823/10	ಸಹಾಯಕ ಸರ್ಕಾರಿ ಅಭಿಯೋಜಕರು, ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕೋಡಿ
20.	3ನೇ ಅಧಿಕ ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಿಜಾಪುರ.	ಸಿ.ಸಿ 169/11	ಸಿ.ಸಿ 170/11	ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಿಜಾಪುರ
21.	ಜೆ.ಎಂ.ಎಫ್.ಸಿ. ನ್ಯಾಯಾಲಯ, ಕೃಷ್ಣರಾಜನಗರ	ಸಿ.ಸಿ 420/08	ಸಿ.ಸಿ 445/08	ಸಹಾಯಕ ಸರ್ಕಾರಿ ಅಭಿಯೋಜಕರು. ಸಿಜೆ(ಕಿವಿ) ಜೆ.ಎಂ.ಎಫ್.ಸಿ. ನ್ಯಾಯಾಲಯ. ಹುಣಸೂರು

22.	ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕನಾಯಕನಹಳ್ಳಿ	ಸಿ.ಸಿ 389/10	ಸಿ.ಸಿ 387/10	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕನಾಯಕನಹಳ್ಳಿ
23.	ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಾಗರ	ಸಿ.ಸಿ 217/09	ಸಿ.ಸಿ 218/09	ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಹೆಚ್ಚುವರಿ ಸಿಜೆ (ಕಿವಿ) ಮತ್ತು ಜೆ.ಎಂ.ಎಂ.ಸಿ. ನ್ಯಾಯಾಲಯ, ಸಾಗರ
24.	ಶೀಘ್ರವಿಲೇವಾರಿ ನ್ಯಾಯಾಲಯ, ರಾಯಚೂರು	ಎಸ್.ಸಿ. 163/10	ಎಸ್.ಸಿ 10/10	ಪ್ರಧಾನ ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು
25.	1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ	ಸ್ಪೆ.ಕೇಸ್ 94/09	ಎಸ್.ಸಿ 98/10	ಪ್ರಧಾನ ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ
		37/10	54/11	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್. ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು 'ಬಿ')

ಪಿ.ಆರ್. 1031

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 30 ಪೊಪೆಸೆ 2011, ಬೆಂಗಳೂರು, ದಿನಾಂಕ: 29ನೇ ಜುಲೈ, 2011

ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಾಲತೇಶ್ ಎನ್. ಕೊಡ್ಲಿಯವರ, ಕಾರ್ಯಪಾಲಕ ಇಂಜನಿಯರ್ (ವಿ), ಇವರು ಮರು ಸ್ಥಳ ನಿಯುಕ್ತಿಗಾಗಿ ಒಳಾಡಳಿತ ಇಲಾಖೆಗೆ ಕಾಯ್ದ ಅವಧಿಯಾದ ದಿನಾಂಕ: 07-02-2011ರಿಂದ 26-03-2011ರ ವರೆಗಿನ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್. ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು 'ಬಿ')

ಪಿ.ಆರ್. 1032

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 100 ಪೊಪೆಸೆ 2011, ಬೆಂಗಳೂರು, ದಿನಾಂಕ: 23ನೇ ಜುಲೈ, 2011

ಸರ್ಕಾರಿ ಲೋಕೋಪಯೋಗಿ ಜ್ಞಾಪನ ಪತ್ರ ಸಂಖ್ಯೆ : ಸಿಬಿಎಸ್ 108 ಸಇಂ:ಟಿಆರ್‌ಎಫ್:ಇಎಸ್‌ಸಿ:2011-12 ದಿನಾಂಕ: 30-06-2011ರಲ್ಲಿ ಶ್ರೀ ಕೆ. ನೀಲಕಂಠನ್, ಸಹಾಯಕ ಇಂಜನಿಯರ್ ಮತ್ತು ಶ್ರೀ ವಿ. ಎಂ. ಉದಯ ಭಾಸ್ಕರ್, ಸಹಾಯಕ ಇಂಜನಿಯರ್, ಇವರುಗಳನ್ನು ನಿಯೋಜನೆ ಮೇಲೆ ಮರು ಸ್ಥಳನಿಯುಕ್ತಿಗೊಳಿಸಲು ಒಳಾಡಳಿತ ಇಲಾಖೆಯ ವಶಕ್ಕೆ ನೀಡಿದ್ದು, ಸದರಿಯವರುಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತಕ್ಕೆ ಸ್ಥಳ ನಿಯುಕ್ತಿಗೊಳಿಸಿ ನೇಮಕ ಮಾಡಲಾಗಿದೆ.

ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ವರದಿ ಮಾಡಿಕೊಂಡು ಸರ್ಕಾರಕ್ಕೆ ಸಿ.ಟಿಸಿ.ಗಳನ್ನು ಕಳುಹಿಸಲು ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಎನ್. ರವಿಪ್ರಕಾಶ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು - 'ಬಿ')

ಪಿ.ಆರ್. 1033

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ತೋಇ 28 ರೇಉನಿ 2011, ಬೆಂಗಳೂರು, ದಿನಾಂಕ: 27ನೇ ಜುಲೈ, 2011

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 8(ಎ)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಎನ್. ಸಿ. ಮುನಿಯಪ್ಪ, ಭಾಆಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪ್ರಭಾರ), ಸಾರ್ವಜನಿಕ ಉದ್ದಿಮೆಗಳ ಇಲಾಖೆ

ಇವರನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಭಾರತಿ ಆರ್. ನಾಯಕ್,
ಪೀಠಾಧಿಕಾರಿ,
ತೋಟಗಾರಿಕೆ ಇಲಾಖೆ. (ರೇಷ್ಮೆ)

ಪಿ.ಆರ್. 1034

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ತೋಇ 37 ರೇಉನಿ 2011, ಬೆಂಗಳೂರು, ದಿನಾಂಕ: 30ನೇ ಜುಲೈ, 2011

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 8(ಎ)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ವಿಜಯಕುಮಾರ್, ನಂ. 31/91, ಮೊದಲನೇ ಮಹಡಿ, 5ನೇ ಅಡ್ಡರಸ್ತೆ, 5ನೇ ಬ್ಲಾಕ್, ಜಯನಗರ, ಬೆಂಗಳೂರು–41 ಇವರನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಹಾಗೂ ಸದರಿ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 17ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಇವರನ್ನು ಸದರಿ ನಿಗಮದ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಭಾರತಿ ಆರ್. ನಾಯಕ್,
ಪೀಠಾಧಿಕಾರಿ,
ತೋಟಗಾರಿಕೆ ಇಲಾಖೆ. (ರೇಷ್ಮೆ)

ಪಿ.ಆರ್. 1035

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಾಕೈ 12 ರೇಸೇವಿ 2011, ಬೆಂಗಳೂರು, ದಿನಾಂಕ: 29ನೇ ಜುಲೈ, 2011

ಶ್ರೀ ಡಿ. ರಾಜೇಂದ್ರ, ರೇಷ್ಮೆ ಜಂಟಿ ನಿರ್ದೇಶಕರು, ಗುಲ್ಬರ್ಗಾ ವಿಭಾಗ, ಗುಲ್ಬರ್ಗಾ, ಇವರನ್ನು ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ರೇಷ್ಮೆ ಜಂಟಿ ನಿರ್ದೇಶಕರ ಹುದ್ದೆಯಿಂದ ರೂ. 24450–31800ರ ವೇತನ ಶ್ರೇಣಿಯಲ್ಲಿ ರೇಷ್ಮೆ ಅಪರ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿ, ರೇಷ್ಮೆ ನಿರ್ದೇಶನಾಲಯದಲ್ಲಿ ಶ್ರೀ ಎಂ. ಎಂ. ಖಾಜಿ, ಇವರ ಸ್ವಯಂ ನಿವೃತ್ತಿಯಿಂದ ತೆರವಾಗಿರುವ ರೇಷ್ಮೆ ಅಪರ ನಿರ್ದೇಶಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ ಎಸ್,
ಸರ್ಕಾರದ ಅಧೀನ ಕಾರ್ಯದರ್ಶಿ (ರೇಷ್ಮೆ)
ತೋಟಗಾರಿಕೆ ಇಲಾಖೆ

ಪಿ.ಆರ್. 1036

ಆರ್ಥಿಕ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಆಇ 102 ಆಖಇ 2011, ಬೆಂಗಳೂರು, ದಿನಾಂಕ: 25ನೇ ಜುಲೈ, 2011

ಖಜಾನೆ ಇಲಾಖೆಯ ಗ್ರೂಪ್–ಬಿ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಅಧಿಸೂಚನೆ ಸಂಖ್ಯೆ: ಆಇ 102 ಆಖಇ 2011 ದಿನಾಂಕ: 18–07–2011ರ ಕ್ರಮ ಸಂಖ್ಯೆ : 17ರ ಕಾಲಂ 2ರಲ್ಲಿನ ನಮೂದುಗಳನ್ನು ದಿನಾಂಕ: 18–07–2011ರಿಂದಲೇ ಜಾರಿಗೆ ಬರುವಂತೆ ಈ ಕೆಳಕಂಡಂತೆ ತಿದ್ದಿ ಓದಿಕೊಳ್ಳತಕ್ಕದ್ದು.

"ಶ್ರೀ ಬಿ. ಸಿ. ಸುಬ್ಬರಾಯ, ಪತ್ರಾಂಕಿತ ಉಪಖಜಾನಾಧಿಕಾರಿ, ಉಪಖಜಾನೆ, ಸವಣೂರು".

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ಎಸ್. ಶಿವರಾಮ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ)

ಪಿ.ಆರ್. 1037

ಆರ್ಥಿಕ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆಇ 193 ವಾತೆಸಿ 2011, ಬೆಂಗಳೂರು, ದಿನಾಂಕ: 21ನೇ ಜುಲೈ, 2011

ವಾಣಿಜ್ಯ ತೆರಿಗೆ ಇಲಾಖೆಯ ವಾಣಿಜ್ಯ ತೆರಿಗೆ ಉಪ ಆಯುಕ್ತರುಗಳನ್ನು ವರ್ಗಾವಣೆ ಮಾಡಿದ ದಿನಾಂಕ: 19–07–2011ರ ಅಧಿಸೂಚನೆ ಸಂಖ್ಯೆ: ಆಇ 193 ವಾತೆಸಿ 2011ರ ಕ್ರಮ ಸಂಖ್ಯೆ : 11ರ ಮುಂದೆ 3ನೇ ಅಂಕಣದಲ್ಲಿ "ವಾಣಿಜ್ಯ ತೆರಿಗೆ ಉಪ ಆಯುಕ್ತರು (ಆಂತರಿಕ ಲೆಕ್ಕಪರಿಶೋಧನೆ ಮತ್ತು ತನಿಖೆ), ಬೆಳಗಾಂ ಖಾಲಿ ಹುದ್ದೆಗೆ" ಎಂಬುದರ ಬದಲಾಗಿ, "ವಾಣಿಜ್ಯ ತೆರಿಗೆ ಉಪ ಆಯುಕ್ತರು (ಲೆಕ್ಕಪರಿಶೋಧನೆ–1) ಬೆಳಗಾಂ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ಆರ್. ಚಂದ್ರಶೇಖರಾರಾಧ್ಯ,
ಪೀಠಾಧಿಕಾರಿ,
ಆರ್ಥಿಕ ಇಲಾಖೆ (ವಾಣಿಜ್ಯ ತೆರಿಗೆ–2).

ಪಿ.ಆರ್. 1038

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧ (ಭಾದ್ರಪದ ೧೦ ಶಕ ವರ್ಷ ೧೯೩೩)	ಸಂಚಿಕೆ ೩೫

ಭಾಗ–೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು

ಕಂದಾಯ ಇಲಾಖೆ

ಅಧಿಸೂಚನೆ

ಸಂಖ್ಯೆ: ಆರ್‌ಡಿ 366 ಬಿಎಂಎಂ 2008, ಬೆಂಗಳೂರು, ದಿನಾಂಕ:14.07.2011

ಕಂದಾಯ ಇಲಾಖೆಯ ಶಿರಸ್ತೇದಾರ್, ಉಪ ತಹಶೀಲ್ದಾರರುಗಳ ಅಂತಿಮ ಜೇಷ್ಠತಾ ಪಟ್ಟಿಗಳನ್ನು ನಾಲ್ಕೂ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಿಸುವ ಮುನ್ನ ತಾತ್ಕಾಲಿಕ ಪಟ್ಟಿ ಪ್ರಚುರಪಡಿಸಿ ಆಕ್ಷೇಪಣೆಗಳ ಕುರಿತು ಆಲಿಸಿ ಆಕ್ಷೇಪಣೆಗಳ ಬಗ್ಗೆ ಸೂಕ್ತ ನಿರ್ಧಾರಗಳೊಂದಿಗೆ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಿ ಅದರ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

2) ಶಿರಸ್ತೇದಾರ್, ಉಪ. ತಹಶೀಲ್ದಾರರ ವೃಂದ ನಿರ್ವಹಣಾ ಪ್ರಾಧಿಕಾರ ಆಯಾ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರೇ ಆಗಿದ್ದು, ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಆಯಾ ವಿಭಾಗದಲ್ಲಿ ಉದ್ಭವಿಸಿದ ಹುದ್ದೆಗಳಿಗೆ ಅನುಗುಣವಾಗಿ ಮತ್ತು ವಿವಿಧ ಪ್ರವರ್ಗಗಳಿಗೆ ಅಂದರೆ ಪದೋನ್ನತಿ–ನೇರ ನೇಮಕಾತಿ, ಎಸ್‌ಸಿ / ಎಸ್‌ಟಿ, ಶೀಘ್ರಲಿಪಿಗಾರರುಗಳಿಗೆ ನಿಯಮಾನುಸಾರ ನಿಗದಿಪಡಿಸಲಾಗಿರುವ ಕೋಟಾ ಅನುಸರಿಸಿ ಅರ್ಹತಾ ದಿನಾಂಕ ಗೊತ್ತುಪಡಿಸುವಲ್ಲಿ ವೃಂದ ನಿರ್ವಹಣಾ ಪ್ರಾಧಿಕಾರವೇ ಸಕ್ಷಮ ಪ್ರಾಧಿಕಾರವಾಗಿರುವುದು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜೇಷ್ಠತಾ ನಿಯಮಾವಳಿಗಳು 1957ರ ನಿಯಮ 10(ಬಿ)ರ ಪ್ರಕಾರ ಅಂತಿಮ ಜೇಷ್ಠತಾ ಪಟ್ಟಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸರ್ಕಾರ ಅಂದರೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮೇಲ್ಮನವಿ ಪ್ರಾಧಿಕಾರಿಗಳಾಗಿರುತ್ತಾರೆ.

3) ವೃಂದ ನಿರ್ವಹಣಾ ಪ್ರಾಧಿಕಾರಿಗಳು ಪ್ರಚುರಪಡಿಸಿದ ಅಂತಿಮ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಮೇಲ್ಮನವಿಗಳು ಸಲ್ಲಿಸಲ್ಪಟ್ಟಲ್ಲಿ ಅಂತಹ ಮೇಲ್ಮನವಿಗಳ ಬಗ್ಗೆ ಮೇಲ್ಮನವಿ ಪ್ರಾಧಿಕಾರ ಲಿಖಿತವಾಗಿ ಅಂತಿಮ ತೀರ್ಮಾನ ತೆಗೆದುಕೊಂಡು ಸಂಬಂಧಿಸಿದ ಪ್ರಾದೇಶಿಕ ಆಯುಕ್ತರಿಗೆ ತಿಳಿಯಪಡಿಸುವುದಾಗಿದೆ. ಆದರೆ ಪ್ರಸ್ತುತ ನಾಲ್ಕೂ ವಿಭಾಗಗಳ ಪ್ರಾದೇಶಿಕ ಆಯುಕ್ತರುಗಳು ಪ್ರಚುರಪಡಿಸಿದ ಅಂತಿಮ ಜೇಷ್ಠತಾ ಪಟ್ಟಿಗೆ ನಿಗದಿತ ಸಮಯದಲ್ಲಿ ಯಾವುದೇ ಮೇಲ್ಮನವಿಗಳು ಸ್ವೀಕೃತವಾಗಿರುವುದಿಲ್ಲ.

4) ಸರ್ಕಾರದ ಅಧಿಸೂಚನೆ ಸಂಖ್ಯೆ: 496 ಬಿಎಂಎಂ 2005, ದಿ:24.08.2006ರ ಮೂಲಕ ಹೊರಡಿಸಿದ ಜೇಷ್ಠತಾ ಪಟ್ಟಿಯ ಬಗ್ಗೆ ವ್ಯಾಪಕವಾಗಿ ಗುಲ್ಬರ್ಗಾ ವಿಭಾಗದ ಶಿರಸ್ತೇದಾರರು / ಉಪ ತಹಶೀಲ್ದಾರರುಗಳಿಂದ ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಸಕ್ಷಮ ಪ್ರಾಧಿಕಾರ 2003ನೇ ಸಾಲಿನಲ್ಲಿ ಪ್ರಚುರಪಡಿಸಿದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಗುಲ್ಬರ್ಗಾ ವಿಭಾಗದ ಶಿರಸ್ತೇದಾರರು / ಉಪ ತಹಶೀಲ್ದಾರರುಗಳಿಗೆ ಕೊಡಮಾಡಿದ ಅರ್ಹತಾ ದಿನಾಂಕಗಳನ್ನು ತಿದ್ದುಪಡಿ ಮಾಡಿ ಪ್ರಕಟಿಸಿರುವುದು ಸರ್ಕಾರ ಗಮನಿಸಿರುತ್ತದೆ. ಅಲ್ಲದೆ, ಪ್ರಾದೇಶಿಕ ಆಯುಕ್ತರು, ಗುಲ್ಬರ್ಗಾ ಇವರಿಗೆ ನಿಯಮ 10 ರಡಿ ಪ್ರಚುರಪಡಿಸಿದ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಚಾರಣೆ ಮಾಡಿ ಅಂತಿಮ ಪಟ್ಟಿ ಪ್ರಕಟಿಸಿದ್ದನ್ನು ಕ್ರೋಢೀಕರಣ ಹಂತದಲ್ಲಿ ಸರ್ಕಾರದ ಮಟ್ಟದಲ್ಲಿ ಏಕಪಕ್ಷೀಯವಾಗಿ ಅರ್ಹತಾ ದಿನಾಂಕ ತಿದ್ದುಪಡಿ ಮಾಡಿರುವುದನ್ನು ಹಾಗೂ ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕೆಲವು ನೌಕರರ ಹೆಸರುಗಳನ್ನು ಕ್ರೋಢೀಕೃತ ಪಟ್ಟಿಯಲ್ಲಿ ಕೈಬಿಟ್ಟಿರುವುದನ್ನು ಸಹ ಅವಲೋಕಿಸಲಾಗಿದೆ. ಅಲ್ಲದೆ, ಮಾನ್ಯ ಕರ್ನಾಟಕ ಆಡಳಿತ ಮಂಡಳಿಯ ಅರ್ಜಿ ಸಂಖ್ಯೆ: 3148 ರಿಂದ 3151/2007ರಲ್ಲಿ ಕ್ರೋಢೀಕೃತ ಪಟ್ಟಿಯಲ್ಲಿ ತಪ್ಪುಗಳನ್ನು ಎಸಗಿರುವುದಾಗಿ ಸ್ಪಷ್ಟಪಡಿಸುತ್ತ

ಅರ್ಜಿದಾರರಿಗೆ 2000ರ ಜೇಷ್ಠತಾ ಪಟ್ಟಿಯಲ್ಲಿ ಕೊಡಮಾಡಿದ ಅರ್ಹತಾ ದಿನಾಂಕಗಳನ್ನೇ ಕೊಡುವಂತೆ ನಿರ್ದೇಶಿಸಿರುವುದನ್ನು ಗಮನಿಸಲಾಗಿದೆ. ಅಲ್ಲದೇ 2000ರ ಜೇಷ್ಠತಾ ಪಟ್ಟಿಯಲ್ಲಿನ ಪೇಟೆಂಟ್ ತಪ್ಪುಗಳನ್ನು ಮಾತ್ರ ತಿದ್ದುಪಡಿ ಮಾಡುವಂತೆ ಆಡಳಿತ ನ್ಯಾಯ ಮಂಡಳಿ ತಿಳಿಸಿರುವುದನ್ನು ತಪ್ಪಾಗಿ ಗ್ರಹಿಸಿ ವೃಂದ ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿದ ಅರ್ಹತಾ ದಿನಾಂಕಗಳನ್ನು ತಿದ್ದುಪಡಿ ಮಾಡಿರುವುದನ್ನು ಆಡಳಿತ ನ್ಯಾಯ ಮಂಡಲಿ ಅವಗಾಹಿಸಿದೆ.

5) ಆದ್ದರಿಂದ 2006ರ ಜೇಷ್ಠತಾ ಪಟ್ಟಿಯಲ್ಲಿ ಅನಧಿಕೃತವಾಗಿ ತಿದ್ದುಪಡಿ ಮಾಡಿ ಹೊರಡಿಸಲಾದ ಜೇಷ್ಠತಾ ಪಟ್ಟಿಯಲ್ಲಿನ ಅರ್ಹತಾ ದಿನಾಂಕಗಳನ್ನು ಸಕ್ಷಮ ಪ್ರಾಧಿಕಾರ ನಿಗದಿಪಡಿಸಿ ಅರ್ಹತಾ ದಿನಾಂಕಗಳಂತೆ ಸರಿಪಡಿಸುವುದು ಮತ್ತು ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿನ ಹೆಸರುಗಳನ್ನು ಸೇರ್ಪಡೆ ಮಾಡುವುದು ನ್ಯಾಯಸಮ್ಮತವಾಗಿದೆ ಎಂಬುದನ್ನು ಮನಗಂಡು ಮತ್ತು ಕೆಎಟಿ ಅರ್ಜಿ ಸಂಖ್ಯೆ:3148–3151/2007ರಲ್ಲಿ ದಿ:02.11.2010ರಂದು ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ದಿ:24.08.2006 ರಿಂದ ಈ ಮೊದಲು ಸರ್ಕಾರ ಹೊರಡಿಸಿರುವ ಕ್ರೋಢೀಕೃತ ಪಟ್ಟಿಯಲ್ಲಿ ನೀಡಲಾಗಿರುವ ರ್‍ಯಾಂಕಿಂಗ್ ಮತ್ತು ಅರ್ಹತಾ ದಿನಾಂಕದಿಂದ 31.12.2006 ರವರೆಗೆ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಹಲವಾರು ನ್ಯೂನತೆಗಳನ್ನು ಒಳಗೊಂಡಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 496 ಬಿಎಂಎಂ 2005ರ ಮೂಲಕ ಹೊರಡಿಸಲಾದ ಜೇಷ್ಠತಾ ಪಟ್ಟಿಯನ್ನು ಸರ್ಕಾರವು ಹಿಂತೆಗೆದುಕೊಂಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೀತಾ ರಮೇಶ್

ಸರ್ಕಾರದ ಜಂಟಿ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂ.; ಭೂ ಕಂ. ಮತ್ತು ಸೇವೆಗಳು).

STATE LEVEL CONSOLIDATED SENIORITY LIST OF SHERISTEDARS

W.E.F. 01.01.1980 TO 31.12.2006

NO.RD 366 BMM 2008

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3483	M .V. Govndaraj	Mysore	24/11/1932	15/10/1959	18/08/1980	PR	Retired
3484	B. Achyuth	Mysore	05/11/1951	22/02/1973	18/08/1980	DR	Shirestedar
3485	N.M Rosi	Mysore	15/02/1950	14/08/1973	18/08/1980	DR	Shirestedar
3486	S.N. Nagaratna	Mysore	20/11/1950	02/04/1973	18/08/1980	DR	Shirestedar
3487	Chikka Muttaiah	Mysore	06/06/1927	18/12/1948	18/08/1980	PR	Retired
3488	C.R. Vishwanathan	Bangalore	17/06/1950	13/04/1973	18/08/1980	DR	VRS
3489	G.V Shamala	Mysore	15/12/1952	13/04/1973	18/08/1980	DR	Shirestedar
3490	T.R. Shanthappa	Bangalore	18/08/1928	10/09/1946	22-2-1980	PR	Retired
3491	G. J. Naik	Belgaum	04/10/1941	30/06/1965	22/10/1980	PR	Retired
3492	P.V. Punekar	Belgaum	03/02/1937	18/07/1965	22/10/1980	PR	Retired
3493	P.M. Nandi	Belgaum	30/05/1940	11/08/1965	07/11/1980	PR	Retired
3494	B.M Hanamanala	Belgaum	30/05/1934	05/01/1965	07/11/1980	PR	Retired
3495	F.S. Sampangavi	Belgaum	22/02/1938	04/08/1965	07/11/1980	PR	Retired
3496	B.C Patil	Belgaum	09/03/1938	05/08/1959	07/11/1980	PR	Retired
3497	APPARAO PATIL	Gulbarga	18/02/1947	07/11/1975	07/11/1980	GEN	RTD. SHERISTEDAR
3498	NOOR MAHMED	Gulbarga	01/02/1947	07/11/1975	07/11/1980	GEN	RTD. SHERISTEDAR
3499	YADAV SANNA HUCHANNA	Gulbarga	25/12/1949	07/11/1975	07/11/1980	GEN	RTD. SHERISTEDAR
3500	ABDUL JALEEL	Gulbarga	02/06/1944	07/11/1975	07/11/1980	GEN	RTD. SHERISTEDAR
3501	M.KRISHNACHARYA	Gulbarga	28/08/1940	08/02/1961	07/11/1980	GEN	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3502	GURULINGAPPA PATIL	Gulbarga	15/05/1945	19/05/1965	15/12/1980	GEN	RTD. SHERISTEDAR
3503	R.C.PATIL	Gulbarga	09/04/1944	01/05/1965	15/12/1980	GEN	RTD. SHERISTEDAR
3504	TAGRE SHANKAR	Gulbarga	03/07/1944	16/06/1960	15/12/1980	GEN	RTD. SHERISTEDAR
3505	H.SHANKERAPPA	Gulbarga	04/07/1940	08/09/1964	23/12/1980	GEN	RTD. SHERISTEDAR
3506	V.A Patil	Belgaum	12/01/1935	06/08/1959	16/12/1980	PR	Retired
3507	B.K Kammar	Belgaum	01/08/1937	16/08/1959	16/12/1980	PR	Retired
3508	S.C. Kammar	Belgaum	18/05/1937	06/08/1959	16/12/1980	PR	Retired
3509	K.D. Nadagouda	Belgaum	06/04/1939	07/08/1959	16/12/1980	PR	Retired
3510	V.Y. Joshi	Belgaum	07/02/1927	07/04/1946	16/12/1980	PR	Retired
3511	L.S. Lamani (SC)	Belgaum	20/03/1927	10/10/1948	16/12/1980	PR	Retired
3512	D.N. Kulkarni	Belgaum	27/10/1927	05/06/1948	16/12/1980	PR	Retired
3513	D.B. Jagirdar	Belgaum	24/02/1928	15/11/1954	15/12/1980	PR	Retired
3514	Y.B. Holera (SC)	Belgaum	30/06/1928	06/04/1966	16/12/1980	PR	Retired
3515	S.B. Kattimani	Belgaum	17/12/1926	23/08/1954	16/12/1980	PR	Retired
3516	S.C. Naik	Belgaum	08/08/1929	08/09/1954	16/12/1980	PR	Retired
3517	B.S Pola	Belgaum	27/07/1929	22/03/1954	16/12/1980	PR	Retired
3518	P.S. Kandagale	Belgaum	14/08/1938	14/08/1959	10/03/1981	PR	Retired
3519	M.SHAMSODDIN	GULBARGA	25/07/1944	01/02/1964	23/12/1980	GEN	RTD. SHERISTEDAR
3520	BHIMASHANKAR	GULBARGA	07/08/1944	20/11/1965	23/12/1980	GEN	RTD. SHERISTEDAR
3521	R.S.BIRADAR	GULBARGA	06/06/1938	08/08/1959	23/12/1980	GEN	RTD. SHERISTEDAR
3522	S.R.Patil	GULBARGA	17/09/1940	14/08/1959	23/12/1980	GEN	RTD. SHERISTEDAR
3523	Bheemsenrao Savalgi	Gulbarga	10/04/1936	26/04/1960	30/12/1980	GEN	RTD. SHERISTEDAR
3524	S.S Gatavala math	Belgaum	10/09/1937	15-9-1859	10/03/1981	PR	Retired
3525	S.K. Sulake	Belgaum	03/08/1929	16/02/1954	10/03/1981	PR	Retired
3526	S.T Lamani (SC)	Belgaum	24/05/1930	06/06/1953	10/03/1981	PR	Retired
3527	L.L. Deshpande	Belgaum	05/10/1934	03/09/1965	10/03/1981	PR	Retired
3528	S.R. Kulkarni	Belgaum	11/05/1935	28/08/1965	10/03/1981	PR	Retired
3529	H.V. Sheelavanthar	Belgaum	09/08/1938	05/06/1965	10/03/1981	PR	Retired
3530	M.B. Ganachari	Belgaum	26/11/1926	01/03/1956	25/04/1981	PR	Retired
3531	B. N. Salimath	Belgaum	18/02/1934	03/10/1956	25/04/1981	PR	Retired
3532	A.K Sindhgikar	Belgaum	05/08/1932	07/08/1957	25/04/1981	PR	Retired
3533	C.A. Hiremath	Belgaum	08/07/1929	07/04/1957	25/04/1981	PR	Retired
3534	B.S. Khakandki	Belgaum	28/11/1936	27/08/1957	25/04/1981	PR	Retired
3535	U.G Motagi	Belgaum	16/10/1932	22/11/1957	25/04/1981	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3536	S.A Mannikeri	Belgaum	01/01/1938	16/08/1959	25/04/1981	PR	Died
3537	N.F. Nadaf	Belgaum	05/09/1935	03/10/1959	05/05/1981	PR	Retired
3538	P.D. Shakunvali	Belgaum	23/12/1942	07/05/1964	05/05/1981	PR	Retired
3539	C.M. Modagi	Belgaum	03/02/1936	05/01/1959	05/05/1981	PR	Retired
3540	H.M. Betageri	Belgaum	06/03/1937	05/11/1959	05/05/1981	PR	Retired
3541	P.A Marate	Belgaum	24/04/1937	04/12/1959	05/05/1981	PR	Retired
3542	G.B Kadapatti	Belgaum	19/05/1936	19/12/1959	05/05/1981	PR	Retired
3543	S.R. Sajjan	Belgaum	10/05/1933	10/12/1959	05/05/1981	PR	Retired
3544	D.M Muchandikar	Belgaum	12/05/1936	26/12/1959	05/05/1981	PR	Retired
3545	R.N. Shindhe	Belgaum	24/12/1938	04-021960	05/05/1981	PR	Retired
3546	A.R. Yeligar	Belgaum	05/05/1937	04/03/1960	05/05/1981	PR	Retired
3547	L.K. Bagewadi	Belgaum	24/01/1940	04/03/1960	05/05/1981	PR	Retired
3548	V.B. Patil	Belgaum	17/10/1932	09/03/1960	05/05/1981	PR	Retired
3549	V.M. Khosti	Belgaum	01/09/1927	14/03/1962	05/05/1981	PR	Retired
3550	A.V. Kulkarni	Belgaum	23/03/1928	16/05/1968	05/05/1981	PR	Retired
3551	G.R. Kulkarni	Belgaum	30/03/1927	04/01/1970	05/05/1981	PR	Retired
3552	R.G. Thukkanavar	Belgaum	05/06/1938	28/04/1970	16/06/1981	PR	Retired
3553	N.S. Sunkadmath	Belgaum	08/03/1933	12/05/1959	16/06/1981	PR	Retired
3554	Vijay kumar Jacob	Belgaum	02/10/1947	19/02/1976	16/06/1981	Steno-PR	Retired
3555	V.S Kulkarni	Belgaum	25/03/1938	06/08/1965	16/06/1981	PR	Retired
3556	H.V. Vishwanath	Mysore	07/05/1946	19/04/1973	16/06/1981	DR	Retired
3557	Eraiah (SC)	Mysore	02/08/1940	07/10/1950	16/06/1981	PR	Retired
3558	G. Kuttaiah	Mysore	06/06/1936	18/12/1968	16/06/1981	PR	Retired
3559	M. V. Lakshmi pathi reddy	Bangalore	10/10/1945	19/04/1973	16/06/1981	PR	Retired
3560	B. G. Venkata gouda	Bangalore	10/04/1941	04/01/1967	16/06/1981	PR	Retired
3561	Veerabadraiah	Bangalore	12/03/1936	22/09/1961	16/06/1981	PR	Retired
3562	M. Gopal	Bangalore	09/07/1937	23/09/1961	16/06/1981	PR	Retired
3563	S. Raghavachar	Bangalore	18/01/1937	02/01/1962	16/06/1981	PR	Retired
3564	N. P. Gopal krishna	Bangalore	01/08/1932	22/01/1961	16/06/1981	PR	Retired
3565	K.M. Guru chenna basappa	Bangalore	14/02/1936	22/09/1961	16/06/1981	PR	Retired
3566	Revan sidddiah	Bangalore	10/09/1937	22/09/1961	30/06/1981	PR	Retired
3567	G. Rangaiah	Bangalore	05/04/1934	22/09/1961	30/06/1981	PR	Retired
3568	C.P Krishna murthy	Bangalore	22/05/1939	22/09/1961	30/06/1981	PR	Retired
3569	M.K. Nagaraj	Bangalore	17/05/1935	01/01/1961	30/06/1981	PR	Retired
3570	G. Govnidaiah	Bangalore	05/07/1939	22/09/1961	30/06/1981	PR	Retired
3571	G. Chudappa	Bangalore	22/06/1936	01/08/1962	30/06/1981	PR	Retired
3572	M. Siddalingiah	Bangalore	14/03/1934	15/01/1965	30/06/1981	PR	Retired
3573	B. Baire Gouda	Mysore	05/04/1950	19/04/1973	30/06/1981	DR	Retired
3574	H.C Basappa	Mysore	05/01/1947	19/04/1973	30/06/1981	DR	Shirestedar
3575	M. Dodda channe gouda	Mysore	08/06/1948	19/04/1973	30/06/1981	DR	Retired
3576	K.V. Nagaraj	Mysore	07/10/1951	19/04/1973	14/08/1981	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3577	A. Prakash	Mysore	22/06/1934	09/11/1955	14/08/1981	PR	Retired
3578	V.K. Ballukarao	Mysore	22/06/1934	09/04/1955	14/08/1981	PR	Retired
3579	Ramavarda (SC)	Mysore	10/06/1928	26/06/1949	14/08/1981	PR	Retired
3580	Md. Saleem	Mysore	14/05/1945	29/05/1973	14/08/1981	DR	Retired
3581	Mary Methais	Mysore	04/02/1952	29/05/1973	14/08/1981	DR	Shirestedar
3582	Anilvas Manul	Mysore	16/12/1948	04/06/1973	14/08/1981	DR	Shirestedar
3583	Naga bhushan Shstri	Mysore	04/01/1950	07/06/1973	14/08/1981	DR	Shirestedar
3584	K. Muralidhara	Mysore	25/07/1952	06/06/1973	14/08/1981	DR	Shirestedar
3585	M. P. Somaiah	Bangalore	09/09/1948	04/06/1973	14/08/1981	DR	Tahashildar
3586	R. Sumitra	Bangalore	18/05/1941	10/02/1971	14/08/1981	Steno-PR	Retired
3587	K.T Kaveriappa	Mysore	15/04/1952	15/06/1973	14/08/1981	DR	Shirestedar
3588	K.N. Shakuntala	Mysore	15/05/1949	15/06/1973	14/08/1981	DR	Shirestedar
3589	P.P. Tulusi	Mysore	15/04/1949	15/06/1973	14/08/1981	DR	Shirestedar
3590	S.B Anil kumar	Mysore	07/04/1951	02/07/1973	14/08/1981	DR	Shirestedar
3591	Md. Sadik	Mysore	18/04/1950	02/07/1973	14/08/1981	DR	Shirestedar
3592	H. Nalini	Mysore	17/04/1951	02/07/1973	14/08/1981	DR	Shirestedar
3593	Lakshmin Narayanappa	Mysore	10/01/1950	02/07/1973	14/08/1981	DR	Shirestedar
3594	R.L. Mohan	Mysore	15/08/1948	02/07/1973	14/08/1981	DR	Shirestedar
3595	H. N. Rudreshwaraiah	Mysore	14/04/1949	06/07/1973	14/08/1981	DR	Shirestedar
3596	T. Vijaya	Mysore	08/01/1952	06/07/1973	14/08/1981	DR	Shirestedar
3597	K.R. Jayalakshmi	Mysore	08/04/1946	06/07/1973	14/08/1981	DR	Retired
3598	H.N. Indira	Mysore	01/08/1947	06/07/1973	14/08/1981	DR	Retired
3599	H.G. Kumarswamy	Mysore	02/01/1947	06/07/1973	14/08/1981	DR	Retired
3600	D.C Mareppa Gouda	Mysore	01/04/1948	06/07/1973	14/08/1981	DR	Retired
3601	G.H Nagaraj	Mysore	06/05/1948	06/07/1973	14/08/1981	DR	Retired
3602	B.T Krishna Gouda	Mysore	21/05/1948	06/07/1973	14/08/1981	DR	Retired
3603	S. Janardhan	Mysore	28/04/1947	06/07/1973	14/08/1981	DR	Shirestedar
3604	H.B Vidya nathan	Mysore	05/05/1953	06/07/1973	14/08/1981	DR	Shirestedar
3605	Seetha Lakshmamma	Mysore	05/01/1950	06/07/1973	14/08/1981	DR	Shirestedar
3606	S. N. Gayathri	Mysore	15/01/1950	06/07/1973	14/08/1981	DR	Shirestedar
3607	T. Lakke Gouda	Mysore	07/01/1946	13/07/1937	14/08/1981	DR	Retired
3608	M.S Nagaiah Reddy	Mysore	10/05/1949	30/07/1973	14/08/1981	DR	Shirestedar
3609	Stefen Paul	Mysore	03/09/1949	30/07/1943	14/08/1981	DR	Shirestedar
3610	A.N. Prasad	Mysore	24/12/1950	14/08/1973	14/08/1981	DR	Shirestedar
3611	M.N. Subba rao	Mysore	02/03/1949	14/08/1973	14/08/1981	DR	Retired
3612	H. Habeebulla Khan	Mysore	15/07/1928	08/01/1947	14/08/1981	PR	Retired
3613	T.N. Lakshman	Mysore	08/06/1941	01/09/1964	14/08/1981	PR	Retired
3614	Madaiah	Mysore	07/03/1935	18/06/1960	14/08/1981	PR	Retired
3615	K. Nagaraj	Mysore	22/02/1945	14/08/1972	14/08/1981	DR	Retired
3616	G.V. Krishna Murthy	Mysore	16/10/1948	14/08/1973	14/08/1981	DR	Shirestedar
3617	Srikanta Swamy	Mysore	14/10/1948	28/08/1973	14/08/1981	DR	Shirestedar
3618	K.P Sommaiah	Mysore	30/10/1948	27/12/1973	14/08/1981	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3619	Subramanya K	Mysore	30/05/1949	27/12/1973	14/08/1981	DR	Shirestedar
3620	A. Nina Kumari	Mysore	21/08/1948	22/12/1973	14/08/1981	DR	Shirestedar
3621	P.K. Ittiyanamma	Mysore	28/06/1935	14/04/1954	14/08/1981	Steno-PR	Retired
3622	I.M. Vijaya lakshmi	Mysore	19/07/1949	23/01/1974	14/08/1981	DR	Shirestedar
3623	M. B Jagannath	Mysore	07/06/1949	23/01/1974	14/08/1981	DR	Shirestedar
3624	N. Nanjundappa	Mysore	21/01/1949	23/01/1974	14/08/1981	DR	Shirestedar
3625	G.S Manjachar	Mysore	07/10/1949	14/10/1971	14/08/1981	DR	Shirestedar
3626	C. Basavalingappa	Mysore	17/8/1931	10/09/1959	14/08/1981	PR	Retired
3627	S. Raghava	Mysore	19/05/1950	30/10/1974	14/08/1981	DR	Shirestedar
3628	K. Raghuveer Naik	Mysore	10/05/1933	05/05/1956	14/08/1981	PR	Retired
3629	B.P Annappa (SC)	Mysore	22/02/1934	13/02/1956	14/08/1981		Retired
3630	N. A Javaraiah (SC)	Mysore	17-6-1936	27/04/1958	14/08/1981		Retired
3631	S.R Puttaswamaiah (SC)	Mysore	10/06/1938	17-17-1958	14/08/1981		Retired
3632	A.D Rangappa (SC)	Mysore	10/12/1938	25/06/1960	14/08/1981		Retired
3633	S. Siddaiah (SC)	Mysore	10/06/1927	14/04/1951	14/08/1981		Retired
3634	A.K. Aswini Kumaar (SC)	Mysore	20/08/1941	1.0-11-1963	14/08/1981		Retired
3635	N. Siddaia (SC)	Mysore	10/10/1935	28/11/1957	14/08/1981		Retired
3636	D.M. Mahadevaiah	Mysore	24/05/1938	13/01/1958	14/08/1981		Retired
3637	V.R. Kulkarni	Mysore	18/11/1951	19/02/1975	14/08/1981		Shirestedar
3638	Y.T. Bhagavthi	Mysore	01/08/1948	26/03/1975	14/08/1981		Shirestedar
3639	K. Surya narayana Bhagvath	Mysore	01/10/1948	26/03/1975	14/08/1981	-	Shirestedar
3640	K.M. Varadachar	Mysore	29/09/1930	14/07/1949	14/08/1981		Retired
3641	J.TIMMAYYA	GULBARGA	05/11/1948	03/02/1976	28/08/1981	SC	Rtd.Sheristedar
3642	H.N. Sidrameswar Gupta	Mysore	18/01/1949	16/05/1975	03/09/1981		Shirestedar
3643	R.B Ramanna navar	Mysore	05/04/1949	16/05/1975	03/09/1981		Shirestedar
3644	Satya Narayana Sharma	Mysore	08/05/1949	16/05/1975	03/09/1981		Shirestedar
3645	Mahadevapa	Mysore	07/11/1945	16/05/1975	03/09/1981		Retired
3646	Jatteppa K.N. Hurali	Mysore	30/01/1950	16/05/1975	03/09/1981		Shirestedar
3647	Byahatti Manohar Shiva putrappa	Mysore	10/04/1950	16/05/1975	03/09/1981		Shirestedar
3648	M. K. Thimmaiah	Mysore	27/04/1950	16/05/1975	03/09/1981		Shirestedar
3649	S. A Dhale (SC)	Belgaum	01/06/1949	25/07/1975	03/09/1981		Tahashildar
3650	S.L Chanchali (SC)	Belgaum	01/06/1947	25/07/1975	03/09/1981		Tahashildar
3651	K.H. Thangolle (SC)	Belgaum	01/06/1952	26/07/1975	03/09/1981		Retired
3652	P.B Pola (SC)	Belgaum	15/04/1951	26/07/1975	03/09/1981		Tahashildar
3653	P.K Damannanvar (SC)	Belgaum	01/03/1949	28/07/1975	03/09/1981		Tahashildar
3654	V.B Damannanavar (SC)	Belgaum	24/02/1952	28/07/1975	03/09/1981		Tahashildar
3655	Erajari Beedi	Mysore	05/04/1949	06/08/1975	03/09/1981		Shirestedar
3656	Subadra	Mysore	06/08/1951	14/07/1975	03/09/1981		Shirestedar
3657	A.S Sreedhar Murthy	Bangalore	22/10/1950	08/08/1975	03/09/1981		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3658	S.G. Ghavari	Belgaum	17/01/1948	18/08/1975	03/09/1981		Retired
3659	M.L. Trivikrama rao	Belgaum	15/05/1949	18/08/1975	03/09/1981		Shirestedar
3660	R.A Patil	Belgaum	01/06/1949	18/08/1975	03/09/1981		Shirestedar
3661	M.R. Kulkarni	Belgaum	21/01/1949	18/08/1975	03/09/1981		Shirestedar
3662	N.T Rathod (SC)	Belgaum	13/12/1950	18/08/1975	03/09/1981		Shirestedar
3663	K.B Ramachandra	Belgaum	09/02/1950	18/08/1975	03/09/1981		Shirestedar
3664	C. Prakashan	Belgaum	28/01/1950	18/08/1975	03/09/1981		Shirestedar
3665	V.G. Nathu	Belgaum	23/11/1927	23/10/1948	03/09/1981		Retired
3666	S.K. Patil	Belgaum	06/03/1950	25/08/1975	03/09/1981		Shirestedar
3667	S.B Channe gouda	Bangalore	10/12/1950	12/09/1975	03/09/1981		Shirestedar
3668	Ashok G Naik	Belgaum	30/09/1952	26/09/1975	03/09/1981		Shirestedar
3669	J. N. Masoor kar	Belgaum	06/07/1935	16/05/1959	03/09/1981		Retired
3670	K. Vamadevaiah	Mysore	19/05/1937	22/05/1965	03/09/1981		Retired
3671	R. K. Jagannatha Rao	Mysore	15/10/1930	04/05/1965	03/09/1981		Retired
3672	Putta rachaiah	Mysore	24/04/1941	07/05/1965	03/09/1981		Retired
3673	D. N. Ganesh Bhath	Mysore	11/09/1934	01/04/1959	03/09/1981		Retired
3674	K.F George	Mysore	10/04/1938	16/07/1959	03/09/1981		Retired
3675	B.N. Shreekantaiah	Mysore	16/06/1932	03/09/1959	03/09/1981		Retired
3676	U. A Ningappa	Mysore	25/03/1936	04/03/1958	03/09/1981		Retired
3677	K.N. Puttappa	Mysore	22/02/1938	06/08/1958	03/09/1981		Retired
3678	N. P Muttappa	Mysore	22/10/1945	01/12/1965	03/09/1981		Retired
3679	D.B. Sreshaila	Mysore	18/02/1948	07/08/1972	03/09/1981		Retired
3680	K. Keshava Naik (SC)	Mysore	12/01/1933	10/05/1958	03/09/1981		Retired
3681	T. Thimmaiah (SC)	Mysore	05/03/1937	05/10/1960	03/09/1981		Retired
3682	M.M. Mirjanakar	Belgaum	08/02/1933	25/05/1952	03/09/1981		Retired
3683	N. G. Perera	Belgaum	19/07/1930	04/07/1953	03/09/1981		Retired
3684	S.G Shetty	Belgaum	16/02/1937	02/11/1957	03/09/1981		Retired
3685	S.G. Ankolekar	Belgaum	12/03/1937	19/01/1959	03/09/1981		Retired
3686	A.K. Khan	Belgaum	06/10/1938	18/07/1959	03/09/1981		Retired
3687	S.B Kulkarni	Belgaum	10/01/1929	02/10/1961	03/09/1981		Retired
3688	G.G. Sudi	Belgaum	05/04/1938	23/06/1957	03/09/1981		Retired
3689	P.M. Ankad	Belgaum	15/11/1926	16/08/1947	03/09/1981		Retired
3690	N.B. Kammara	Belgaum	17/11/1934	05/08/1959	03/09/1981		Retired
3691	D.S. Tamankar	Belgaum	29/05/1937	05/08/1959	03/09/1981		Retired
3692	S.P. Kodlimath	Belgaum	15/11/1937	05/08/1951	03/09/1981		Retired
3693	N.M. Shivanadiah	Belgaum	01/07/1939	24/07/1964	03/09/1981		Retired
3694	R.B. Kalaskar	Belgaum	14/06/1941	24/07/1964	03/09/1981		Died
3695	G.K. Hiremath	Belgaum	10/10/1937	31/07/1964	05/09/1981		Retired
3696	T. Venkata Narayanappa	Mysore	02/07/1926	01/07/1943	05/09/1981		Retired
3697	Renukaradhya	Mysore	02/04/1933	22/04/1970	10/09/1981		Retired
3698	Purusha Shettigar	Mysore	01/04/1942	25/10/1966	10/09/1981		Retired
3699	B.M. Surendra	Mysore	20/09/1939	18/12/1965	10/09/1981		Retired
3700	Meharunnissa	Mysore	02/06/1942	20/01/1966	10/09/1981		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3701	M. Bhaskara Rao	Mysore	25/08/1930	10/10/1955	10/09/1981		Retired
3702	B. Bhaskar	Mysore	18/08/1935	10/10/1955	10/09/1981		Retired
3703	L.S.Hambu lingiah	Mysore	01/11/1943	06/01/1971	10/09/1981		Retired
3704	J.L. Ramakrishna	Mysore	20/07/1937	25/11/1970	10/09/1981		Retired
3705	K.A. Vamana	Bangalore	25/04/1948	18/08/1975	10/09/1981		Retired
3706	H. Javaregouda	Bangalore	12/09/1947	30/08/1975	10/09/1981		Retired
3707	Md. G.M Bhagawan	Bangalore	02/06/1948	30/08/1975	10/09/1981		Retired
3708	M.B. Gangadahar	Mysore	10/05/1945	19/04/1972	10/09/1981		Retired
3709	B.F Talavar	Mysore	05/12/1948	21/01/1976	10/09/1981		Retired
3710	G.P. Soudi	Belgaum	10/05/1939	08/06/1961	10/09/1981		Retired
3711	N.K. Jakathi	Belgaum	18/01/1937	11/06/1958	10/09/1981		Retired
3712	A.S. Gundkal	Belgaum	01/06/1948	13/06/1974	10/09/1981		Retired
3713	M.B Farnadees	Belgaum	06/11/1947	01/07/1974	10/09/1981		Retired
3714	C.S. Kamble	Belgaum	06/03/1946	07/06/1974	10/09/1981		Retired
3715	P.V. Chinna reddy	Bangalore	10/04/1948	30/08/1975	10/09/1981		Retired
3716	R.J. Kalhalgi	Belgaum	01/05/1948	04/08/1975	10/09/1981		Retired
3717	Shanthi Narayana Naik	Bangalore	01/06/1979	19/09/1975	10/09/1981		Shirestedar
3718	K. Rajashekar	Bangalore	15/01/1950	19/09/1975	10/09/1981		Shirestedar
3719	N. Devndra	Bangalore	13/02/1945	05/09/1975	10/09/1981		Retired
3720	Rama Lingappa	Bangalore	03/08/1945	23/09/1975	10/09/1981		Retired
3721	Dada Chennappa Samaj	Bangalore	01/09/1945	18/09/1975	10/09/1981		Retired
3722	P. Ramappa	Bangalore	15/02/1945	18/09/1975	10/09/1981		Retired
3723	H.C Swamy	Bangalore	14/03/1946	22/09/1975	10/09/1981		Retired
3724	B. Haleshappa	Bangalore	16/12/1946	23/09/1975	10/09/1981		Retired
3725	H.M. Sadashivaiah	Bangalore	08/07/1935	02/02/1959	10/09/1981		Retired
3726	M. Sree ram reddy	Bangalore	26/05/1963	06/10/1975	10/09/1981		Retired
3727	N. B Nadagoudar	Bangalore	05/06/1947	22/10/1975	10/09/1981		Retired
3728	D. B Chandra shekarappa	Bangalore	06/04/1947	10/10/1975	10/09/1981		Retired
3729	V. Ratnaiah Sheety	Bangalore	13/11/1945	25/10/1975	10/09/1981		Retired
3730	Jayanna	Bangalore	02/03/1948	15/11/1975	10/09/1981		Retired
3731	R. Narasu	Bangalore	16/06/1946	14/03/1975	10/09/1981		Retired
3732	S.S Murugendrappa	Bangalore	21/06/1931	04/05/1959	10/09/1981		Retired
3733	C.L. Krishna murthy	Bangalore	31-5-1929	03/10/1949	10/09/1981		Retired
3734	R. Honna naik	Bangalore	25/04/1928	29/12/1949	10/09/1981		Retired
3735	H.N. Parvathappa	Bangalore	15/02/1932	16/02/1950	10/09/1981		Retired
3736	J. Shekaraiah	Bangalore	11/04/1930	17/02/1950	10/09/1981		Retired
3737	Swamy Das arosh	Bangalore	06/02/1929	01/03/1950	10/09/1981		Retired
3738	Md. Jiyaullah	Bangalore	10/10/1930	22/11/1959	10/09/1981		Retired
3739	A.D. Duragappa	Bangalore	01/02/1926	09/03/1950	10/09/1981		Retired
3740	R. Francise	Bangalore	20-6-1929	21/03/1950	10/09/1981		Retired
3741	H.N. Basavaradhya	Bangalore	02/01/1928	21/03/1950	10/09/1981		Retired
3742	C.P. Mallikarjunappa	Bangalore	27/06/1929	24/03/1950	10/09/1981		Retired
3743	C.S Murthy	Bangalore	08/07/1948	27/01/1976	10/09/1981		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3744	Md. Javeed	Bangalore	08/04/1949	12/07/1973	14/09/1981		Shirestedar
3745	N.A.M Palni	Belgaum	09/09/1956	02/03/1976	14/09/1981		KAS
3746	Nirulkeri	Belgaum	02/06/1948	05/02/1976	14/09/1981		Died
3747	V.B Farnandise	Belgaum	28/07/1953	08/02/1976	11/06/1981		Shirestedar
3748	R.R. Deshpande	Belgaum	08/01/1940	25/03/1964	13/11/1981		Retired
3749	M.R. Dikshith	Belgaum	03/04/1941	25/03/1964	13/11/1981		Retired
3750	G.V. Kulkarni	Belgaum	05/11/1939	23/03/1964	13/11/1981		Retired
3751	NOORUDDIN SHARFI	GULBARGA	18/08/1954	24/10/1976	13/11/1981	GEN	Rtd Sheristedar
3752	ARIFUDDIN CHAUDRHI	GULBARGA	07/10/1936	12/08/1958	13/11/1981	GEN	Rtd Sheristedar
3753	DURGAPPA	GULBARGA	09/11/1933	03/11/1958	13/11/1981	GEN	Rtd Sheristedar
3754	KISHANRAO SOLANKER	GULBARGA	17/06/1940	30/11/1958	13/11/1981	GEN	Exp.Sheristeda
3755	BALCHANDAR	GULBARGA	02/03/1940	23/04/1959	13/11/1981	GEN	Rtd Sheristedar
3756	GURUSHANTAPPA	GULBARGA	18/01/1933	17/07/1959	13/11/1981	GEN	RTD. SHERISTEDAR
3757	MARUTIRAO	GULBARGA	12/04/1938	01/07/1960	13/11/1981	GEN	Rtd Sheristedar
3758	M.A.GANIALLAM	GULBARGA	15/07/1934	05/06/1959	13/11/1981	GEN	RTD. SHERISTEDAR
3759	KURSHED AHEMAD	GULBARGA	31/03/1936	04/06/1959	13/11/1981	GEN	RTD. SHERISTEDAR
3760	ADVIRAO GUDUR	GULBARGA	15/05/1941	10/12/1959	13/11/1981	GEN	RTD. SHERISTEDAR
3761	DASHARATRAO KONGE	GULBARGA	17/12/1939	02/03/1960	13/11/1981	GEN	RTD. SHERISTEDAR
3762	VINAYAKBHATT	GULBARGA	12/01/1939	26/04/1960	13/11/1981	GEN	RTD. SHERISTEDAR
3763	N.SURYANARAYAN	GULBARGA	01/02/1954	26/11/1976	13/11/1981	GEN	RTD. SHERISTEDAR
3764	H.B. Mansura	Belgaum	07/07/1941	25/03/1964	28/01/1982		Retired
3765	G.G. Pattar	Belgaum	30/01/1939	25/03/1964	28/01/1982		Retired
3766	S.V. Kuradikar	Belgaum	28/03/1941	25/03/1964	28/01/1982		Retired
3767	N.H. Kummara	Belgaum	20/03/1939	25/03/1964	28/01/1982		Retired
3768	S.V. Deshpande	Belgaum	11/08/1933	25/03/1964	28/01/1982		Retired
3769	V.C. Karisiddi math	Belgaum	28/02/1939	25/03/1964	28/01/1982		Retired
3770	S.V. Khoti	Belgaum	03/03/1937	25/03/1964	28/01/1982		Retired
3771	K.P. Korlahalli	Belgaum	14/05/1935	25/03/1964	28/01/1982		Retired
3772	H.K. Patil	Belgaum	05/04/1934	25/03/1964	28/01/1982		Retired
3773	M.R. Kulkarni	Belgaum	24/05/1933	25/03/1964	28/01/1982		Retired
3774	A.A. Thimmapur	Belgaum	20/01/1939	25/03/1964	28/01/1982		Retired
3775	M.N. Pawar	Belgaum	06/05/1939	25/03/1964	28/01/1982		Retired
3776	P.K. Mandre	Belgaum	20/01/1941	25/03/1964	28/01/1982		Retired
3777	V.R. Shesha giri (SC)	Belgaum	21/11/1944	25/03/1964	28/01/1982		Died
3778	N.B. Thimmanna navar (SC)	Belgaum	09/03/1938	28/01/1960	28/01/1982		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3779	G.K. Thera gunte	Belgaum	15/08/1943	01/07/1965	28/01/1982		Retired
3780	S.N. Sanna Thamman navar	Belgaum	04/04/1940	23/06/1965	28/01/1982		Retired
3781	H.R. Havaldar	Belgaum	01/03/1943	01/07/1965	28/01/1982		Retired
3782	S.C. Patil	Belgaum	15/08/1938	01/07/1965	28/01/1982		Retired
3783	S.S. Naga thana	Belgaum	01/06/1951	07/02/1976	28/01/1982		Tahashildar
3784	C. Mari gouda	Mysore	10/11/1935	03/07/1958	28/01/1982		Retired
3785	A. Krishnappa	Mysore	11/06/1930	01/06/1950	28/01/1982		Retired
3786	S.A.K. Hebbar	Mysore	31/07/1935	16/05/1954	28/01/1982		Retired
3787	K. Narasimha Naik	Mysore	01/01/1935	07/05/1958	28/01/1982		Retired
3788	K. Keshava Prabhu	Mysore	05/07/1935	14/05/1956	28/01/1982		Retired
3789	M. P. Savanth	Belgaum	06/01/1955	20/10/1976	28/01/1982		Shirestedar
3790	KHASIMALLI	GULBARGA	22/06/1936	01/11/1959	28/01/1982	GEN	Rtd Sheristedar
3791	MAHMADRUKNUDDIN	GULBARGA	07/11/1939	10/07/1959	28/01/1982	GEN	Rtd Sheristedar
3792	SANJEEVGOUD	GULBARGA	10/10/1930	04/10/1959	28/01/1982	GEN	Rtd Sheristedar
3793	HAYAVADANCHAR	GULBARGA	16/12/1933	07/08/1950	28/01/1982	GEN	Rtd Sheristedar
3794	P.G.AGNEHOTRI	GULBARGA	09/03/1931	03/12/1951	28/01/1982	GEN	Rtd Sheristedar
3795	SHESGIRIRAO HULIHYDAR	GULBARGA	06/11/1930	29/01/1952	28/01/1982	GEN	Rtd Sheristedar
3796	D.K.HANUMANTRAO	GULBARGA	10/06/1931	01/02/1952	28/01/1982	GEN	Rtd Sheristedar
3797	M.VENKOBRAO	GULBARGA	20/06/1932	02/02/1952	28/01/1982	GEN	Rtd Sheristedar
3798	VASUDEVRAO MANVI	GULBARGA	20/10/1930	18/07/1952	28/01/1982	GEN	Rtd Sheristedar
3799	ADVACHAR	GULBARGA	16/04/1931	13/08/1952	28/01/1982	GEN	Rtd Sheristedar
3800	VEERBHADRAPPA	GULBARGA	01/05/1933	10/09/1952	28/01/1982	GEN	Rtd Sheristedar
3801	M.A.SALIM	GULBARGA	14/10/1938	15/01/1959	28/01/1982	GEN	Rtd Sheristedar
3802	MEHEBOOBALI	GULBARGA	10/10/1940	06/02/1959	28/01/1982	GEN	Rtd Sheristedar
3803	SHANTRAJ	GULBARGA	01/07/1937	18/07/1959	28/01/1982	SC	Rtd Sheristedar
3804	ABDUL QAYUM	GULBARGA	04/04/1938	05/05/1959	28/01/1982	GEN	Rtd Sheristedar
3805	S.RAJANA	GULBARGA	19/02/1932	05/09/1959	28/01/1982	GEN	Rtd Sheristedar
3806	S.MAHAMADALLI	GULBARGA	06/01/1934	26/07/1954	28/01/1982	GEN	Rtd Sheristedar
3807	MOHD. USMAN	GULBARGA	22/06/1936	01/11/1954	28/01/1982	GEN	Rtd Sheristedar
3808	SHAHABUDDIN RAMPUR	GULBARGA	17/11/1930	21/02/1955	28/01/1982	GEN	Rtd Sheristedar
3809	ABBAYA	GULBARGA	08/10/1930	23/02/1955	28/01/1982	SC	Rtd Sheristedar
3810	GURUNATHRAO	GULBARGA	21/03/1937	15/10/1959	28/01/1982	GEN	Rtd Sheristedar
3811	D.R.SHESHGIRIRAO	GULBARGA	10/07/1936	13/04/1958	28/01/1982	SC	Rtd Sheristedar
3812	D.S.SHANKERGOUD	GULBARGA	10/08/1936	10/03/1958	28/01/1982	GEN	Rtd Sheristedar
3813	M.FAKIRAPPA	GULBARGA		11/06/1976	28/01/1982	SC	Rtd Sheristedar
3814	N.KARAPPA	GULBARGA	01/07/1939	01/10/1959	28/01/1982	SC	Rtd Sheristedar
3815	M.BHADRNAYAK	GULBARGA	13/06/1941	13/12/1959	28/01/1982	SC	Rtd Sheristedar
3816	T. Mareppa (ST)	Bangalore	14/06/1940	22/07/1963	30/01/1982		Retired
3817	M. Ajjappa	Bangalore	06/01/1934	28/07/1963	30/01/1982		Retired
3818	H. Hanumanthappa (SC)	Bangalore	15/10/1935	28/10/1963	30/01/1982		Retired
3819	M. Gangappa (SC)	Bangalore	06/08/1939	02/11/1961	30/01/1982		Retired

Sl. No.	Employee's Name Smt/Sri	Division	Date of Birth	Date of oppointment	Date of Elegibility	DR/PR	Remarks
3820	A.I Naidu	Bangalore	03/06/1937	05/03/1960	30/01/1982		Retired
3821	Abdul zabbar	Bangalore	01/05/1927	27/05/1961	18/02/1982		Retired
3822	A. Bhadraiah	Bangalore	12/08/1935	24/12/1960	18/02/1982		Retired
3823	B. Lakshminarayana Shetty	Bangalore	03/12/1932	22/12/1961	18/02/1982		Retired
3824	K. Shantha	Bangalore	26/03/1935	13/12/1961	18/02/1982		Retired
3825	N. Rangaraju	Bangalore	26/08/1939	26/06/1966	18/02/1982		Retired
3826	B.K. Satya Narayana Rao	Bangalore	08/04/1939	28/01/1968	18/02/1982		Retired
3827	G.K. Harish	Bangalore	20/05/1934	06/06/1960	18/02/1982		Retired
3828	A. Hanumanthaia	Bangalore	25/01/1932	19/12/1960	18/02/1982		Retired
3829	MALLANNA HOSAMANI	GULBARGA	22/09/1948	18/02/1977	18/02/1982	GEN	Rtd Sheristedar
3830	JOSEPH K.S.	GULBARGA	01/08/1945	18/02/1977	18/02/1982	GEN	Rtd Sheristedar
3831	CHANDRAKANTH BELUR (P.H.)	GULBARGA	04/08/1952	18/02/1977	18/02/1982	ST	TAHASILDAR
3832	CHINTAMANI	GULBARGA	27/08/1956	18/02/1977	18/02/1982	GEN	TAHASILDAR
3833	HANMANTHAPPA	GULBARGA	30/04/1942	18/02/1977	18/02/1982	SC	TAHASILDAR
3834	A.C Boraiah	Bangalore	10/05/1938	20/01/1961	18/02/1982		Retired
3835	B.N. Gopal krishana	Bangalore	10/09/1935	20/03/1961	18/02/1982		Retired
3836	P.S Hanumanthaiah	Bangalore	10/04/1937	24/11/1960	21/04/1982		Retired
3837	H. Dase Gouda	Bangalore	13/06/1948	23/06/1976	21/04/1982		Died
3838	K.L Vasantha	Mysore	27/05/1948	16/01/1977	24/05/1982		Retired
3839	T.B Kolli (ST)	Mysore	01/06/1950	02/05/1977	24/05/1982		AC
3840	G. Hanumantha rayappa	Mysore	10/09/1951	02/05/1977	24/05/1982		Shirestedar
3841	Puttaiah (SC)	Mysore	15/05/1949	02/05/1977	24/05/1982		Shirestedar
3842	D.P Venkatesha (SC)	Mysore	03/06/1952	02/05/1977	24/05/1982		Shirestedar
3843	Kadaiah (SC)	Mysore	22/12/1949	02/05/1977	24/05/1982		Shirestedar
3844	Muniswamy (SC)	Mysore	22/05/1952	02/05/1977	24/05/1982		Shirestedar
3845	Malige Shankar (SC)	Mysore	10/06/1952	02/05/1977	24/05/1982		Shirestedar
3846	H. Shivaiah (SC)	Mysore	10/07/1949	02/05/1977	24/05/1982		Shirestedar
3847	Sanna Rangappa	Mysore	01/05/1946	02/05/1977	24/05/1982		Retired
3848	B. Nagaraju	Mysore	09/09/1951	02/05/1977	24/05/1982		Shirestedar
3849	V.M. Mahadeva Shetty	Mysore	01/06/1949	02/05/1977	24/05/1982		Shirestedar
3850	M.H. Ramesh	Mysore	16/06/1951	02/05/1977	24/05/1982		Shirestedar
3851	H.R. Prasad	Mysore	20/10/1950	02/05/1977	24/05/1982		Shirestedar
3852	S.K. Renuka	Mysore	20/08/1952	02/05/1977	24/05/1982		Shirestedar
3853	G. Rudranna	Mysore	05/06/1950	02/05/1977	24/05/1982		Died
3854	R.G. Chinna Swamy	Mysore	22/07/1944	02/05/1977	24/05/1982		Retired
3855	G.V. Venkataramanappa	Mysore	08/01/1950	02/05/1977	24/05/1982		Shirestedar
3856	Bedar Basappa	Mysore	01/07/1949	02/05/1977	24/05/1982		Shirestedar
3857	Ramaiah	Mysore	25/05/1949	02/05/1977	24/05/1982		Shirestedar
3858	P. Dyamaiaha	Mysore	08/10/1950	02/05/1977	24/05/1982		Shirestedar
3859	R. Ranga Swamiah	Mysore	16/09/1952	02/05/1977	24/05/1982		Shirestedar
3860	D.H. Panduranganna (ST)	Bangalore	24/09/1950	09/02/1977	24/05/1982		Tahashildar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3861	Jogaiah (SC)	Bangalore	04/05/1945	22/09/1976	24/05/1982		AC
3862	B. Dasappa (SC)	Bangalore	06/04/1948	09/02/1977	24/05/1982		Retired
3863	G.K. Nagendrappa (ST)	Bangalore	06/08/1952	09/02/1977	24/05/1982		Tahashildar
3864	Chandra Kanth Belur (PH)	Gulbarga	05/04/1952	18/02/1977	24/05/1982		Shirestedar
3865	C.N. Gurappa	Bangalore	25/07/1934	22/11/1967	24/05/1982		Retired
3866	Y. Chikka basaviah (SC)	Bangalore	20/11/1934	01/12/1964	24/05/1982		Retired
3867	M.C. Krishna murthy (SC)	Bangalore	09/02/1949	22/05/1977	24/05/1982		Died
3868	N. Rangappa (SC)	Bangalore	04/02/1949	28/02/1977	24/05/1982		Tahashildar
3869	R. Allappa (SC)	Bangalore	08/04/1954	06/03/1977	24/05/1982		Shirestedar
3870	T. N. Siddiah (SC)	Bangalore	02/05/1951	06/03/1977	24/05/1982		Tahashildar
3871	K. Mylarappa (SC)	Bangalore	31/08/1944	03/03/1977	24/05/1982		Retired
3872	D. Ningappa (SC)	Bangalore	06/06/1936	12/01/1962	24/05/1982		Retired
3873	T. Chandra shekarappa (SC)	Bangalore	09/12/1935	21/01/1965	24/05/1982		Retired
3874	B. Shakappa (SC)	Bangalore	15/06/1940	20/01/1965	24/05/1982		Retired
3875	R. Rangaswamy Jaya kumar (SC)	Bangalore	01/07/1942	18/03/1965	24/05/1982		Died
3876	A.K. Thippaiah (SC)	Bangalore	10/05/1942	01/08/1965	24/05/1982		Retired
3877	R. Venkatappa (SC)	Bangalore	03/11/1932	26/01/1957	24/05/1982		Retired
3878	M. Ganga Hanumaiah (SC)	Bangalore	01/07/1935	25/08/1958	24/05/1982		Retired
3879	Eswarappa (SC)	Bangalore	08/09/1951	12/05/1977	24/05/1982		Tahashildar
3880	Y. Kali raju (SC)	Bangalore	12/04/1953	12/05/1977	24/05/1982		Tahashildar
3881	M.S Chikka Honnappa (SC)	Bangalore	09/08/1949	24/05/1977	24/10/1982		Tahashildar
3882	L. Raju (SC)	Bangalore	03/01/1939	21/03/1963	24/10/1982		Retired
3883	K.H. Bhayavathamma (SC)	Bangalore	05/11/1952	24/05/1977	24/10/1982		Tahashildar
3884	Ashwath Narayan Rao	Bangalore	10/02/1953	09/02/1977	24/10/1982		Shirestedar
3885	P. Satya narayana	Bangalore	10/05/1952	09/02/1977	24/10/1982		Tahashildar
3886	K. B. Sundar	Bangalore	14/05/1952	09/02/1977	24/10/1982		Tahashildar
3887	S.B. Sundar Rao	Bangalore	22/05/1948	09/02/1977	24/10/1982		Retired
3888	H. Sarala	Bangalore	24/10/1950	09/02/1977	24/10/1982		Shirestedar
3889	PRADHAN ABDUL SALEEM	GULBARGA	11/01/1951	18/02/1977	24/10/1982	GEN	EXP TAHASILDAR
3890	MADHUSUDHAN SHASTRI	GULBARGA	16/06/1952	18/02/1977	24/10/1982	GEN	TAHASILDAR
3891	M.V.KALLURMATH	GULBARGA	17/11/1952	18/02/1977	24/10/1982	GEN	SHERISTEDAR
3892	SHIVAPPA HANGAL	GULBARGA	26/05/1949	18/02/1977	24/10/1982	GEN	SHERISTEDAR
3893	P A KARIKAR	GULBARGA	22/12/1950	18/02/1977	24/10/1982	GEN	TAHASILDAR
3894	S.N.WARI	GULBARGA	01/06/1951	18/02/1977	24/10/1982	GEN	TAHASILDAR
3895	D B KONNUR	GULBARGA	06/02/1952	18/02/1977	24/10/1982	GEN	TAHASILDAR
3896	NARSINGRAO	GULBARGA	02/10/1952	18/02/1977	24/10/1982	GEN	TAHASILDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3897	GOTE BASAPPA	GULBARGA	01/06/1953	18/02/1977	24/10/1982	GEN	TAHASILDAR
3898	SULTAN MOHD.	GULBARGA	05/05/1951	29/03/1977	24/10/1982	GEN	TAHASILDAR
3899	N.M.AKBAR	GULBARGA	02/03/1951	29/03/1977	24/10/1982	GEN	TAHASILDAR
3900	P.P. Parashiva murthy	Bangalore	18/07/1948	09/02/1977	24/10/1982		Retired
3901	H.N. Nagaraj	Bangalore	06/08/1942	09/02/1977	24/10/1982		Retired
3902	P. Nanjundesh	Bangalore	25/05/1952	09/02/1977	24/10/1982		Shirestedar
3903	D. Neela kanteswara	Bangalore	19/05/1952	09/02/1977	24/10/1982		Shirestedar
3904	H.M. Revan Siddappa	Bangalore	07/02/1954	09/02/1977	24/10/1982		Shirestedar
3905	Chand Sab	Bangalore	01/07/1950	09/02/1977	24/10/1982		Shirestedar
3906	D. Channa basappa	Bangalore	16/04/1937	31/12/1956	24/10/1982		Retired
3907	K. Chandrappa	Bangalore	10/04/1952	09/02/1957	24/10/1982		Shirestedar
3908	E.S. Srinivasa Prasanna	Bangalore	01/06/1952	09/02/1957	24/10/1982		Shirestedar
3909	A.S. Patil	Bangalore	07/04/1947	10/02/1977	24/10/1982		Retired
3910	Syed Afjulla	Bangalore	17/03/1948	10/02/1977	24/10/1982		Retired
3911	A.R. Raveendra	Bangalore	22/05/1953	10/02/1977	24/10/1982		Shirestedar
3912	T.A. Hanumantharaya	Bangalore	24/10/1953	25/02/1977	24/10/1982		Shirestedar
3913	Pyati Sanganna	Bangalore	05/06/1951	25/02/1977	24/10/1982		Shirestedar
3914	T. Basave Gouda	Bangalore	10/05/1954	25/02/1977	19/11/1982		Shirestedar
3915	G. Narayana	Bangalore	06/04/1947	28/02/1977	19/11/1982		Retired
3916	S. Ramanath	Bangalore	29/10/1949	10/02/1977	19/11/1982		Shirestedar
3917	H.K. Ganesh	Bangalore	30/05/1954	10/02/1977	19/11/1982		Shirestedar
3918	Shivanad Kumar	Bangalore	24/12/1948	10/02/1977	19/11/1982		Shirestedar
3919	C. Chandra Shekarappa'	Bangalore	12/03/1948	10/02/1977	19/11/1982		Retired
3920	S. R. Krishnaiah	Bangalore	10/04/1952	15/02/1977	19/11/1982		Shirestedar
3921	Muni siddappa	Bangalore	09/05/1948	10/02/1977	19/11/1982		Retired
3922	Mohd. Aris	Bangalore	20/10/1950	10/02/1977	19/11/1982		Shirestedar
3923	V. Pandurao	Bangalore	28/12/1950	17/11/1977	19/11/1982		Shirestedar
3924	G. B. Raju	Bangalore	15/10/1954	10/02/1977	19/11/1982		Shirestedar
3925	Mudupanna	Bangalore	10/02/1950	10/02/1977	19/11/1982		Shirestedar
3926	V. Dasappa	Bangalore	15/02/1952	10/02/1977	19/11/1982		Shirestedar
3927	D.H. Malagi	Belgaum	01/03/1945	14/02/1977	19/11/1982		Retired
3928	K.P. Krishana	Belgaum	25/06/1952	14/02/1977	19/11/1982		Shirestedar
3929	A.B Gudi	Belgaum	23/08/1952	14/02/1977	19/11/1982		Shirestedar
3930	S.B Kori Shetty	Belgaum	01/03/1943	14/02/1977	19/11/1982		Retired
3931	V.M. Motagi	Belgaum	28/10/1951	14/02/1977	19/11/1982		Shirestedar
3932	R.D. Uppin	Belgaum	20/06/1954	14/02/1977	19/11/1982		Shirestedar
3933	V.S. Kulkarni	Belgaum	26/01/1951	14/02/1977	19/11/1982		Shirestedar
3934	B.M. Dhange	Belgaum	01/06/1949	13/07/1977	19/11/1982		Shirestedar
3935	M.M. Mullah	Belgaum	01/06/1952	03/03/1977	19/11/1982		Shirestedar
3936	N.M. Surya Vamshi	Belgaum	10/07/1952	03/03/1977	19/11/1982		Shirestedar
3937	D. Putte Gauda	Bangalore	01/12/1953	15/02/1977	19/11/1982		Shirestedar
3938	Hanif Sab	Bangalore	13/05/1943	15/02/1977	19/11/1982		Retired
3939	Manjunath Rao bapat	Bangalore	14/04/1948	15/02/1977	19/11/1982		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3940	Krishnachari B	Bangalore	15/06/1952	15/02/1977	19/11/1982		Died
3941	B.R. Shrikanth Murthy	Bangalore	06/08/1952	15/02/1977	19/11/1982		Shirestedar
3942.	H.R. Prabhakar	Bangalore	13/12/1948	15/02/1977	19/11/1982		Shirestedar
3943	Alexandar Alwaris	Bangalore	11/06/1948	15/02/1977	19/11/1982		Retired
3944	Channappa Pejawar	Bangalore	06/12/1948	15/02/1977	19/11/1982		Shirestedar
3945	Satya narayana Rao	Bangalore	01/01/1950	15/02/1977	19/11/1982		Shirestedar
3946	A.N Basheer Ahmed	Bangalore	01/05/1953	15/02/1977	19/11/1982		Shirestedar
3947	Md. Atik	Bangalore	10/06/1948	15/02/1977	19/11/1982		Retired
3948	G.R. Prabhu	Bangalore	24/09/1949	15/02/1977	19/11/1982		Shirestedar
3949	N. Sathish	Bangalore	09/07/1951	15/02/1977	19/11/1982		Shirestedar
3950	B. Anjaneya Shetty	Bangalore	15/09/1951	15/02/1977	19/11/1982		Shirestedar
3951	Indira	Bangalore	29/04/1952	15/02/1977	19/11/1982		Shirestedar
3952	C.TAYAPPA	GULBARGA	01/07/1949	19/11/1977	19/11/1982	SC	TAHASILDAR
3953	SIDDAPPA	GULBARGA	10/12/1948	29/03/1977	19/11/1982	GEN	TAHASILDAR
3954	M.V.JOSHI	GULBARGA	08/04/1952	29/03/1977	19/11/1982	GEN	TAHASILDAR
3955	P.S.CHINIVAR	GULBARGA	21/11/1952	29/03/1977	19/11/1982	GEN	TAHASILDAR
3956	P.BHIMANGOUDA	GULBARGA	10/08/1944	29/03/1977	19/11/1982	GEN	TAHASILDAR
3957	G.SIDDALINGAPPA	GULBARGA	16/06/1950	29/03/1977	19/11/1982	GEN	TAHASILDAR
3958	MA.AHAZIBHAI	GULBARGA	01/06/1951	29/03/1977	19/11/1982	GEN	TAHASILDAR
3959	S.R.PATIL	GULBARGA	16/01/1951	29/03/1977	19/11/1982	GEN	TAHASILDAR
3960	K.G.AMEENGAD	GULBARGA	06/02/1953	29/03/1977	19/11/1982	SC	TAHASILDAR
3961	M.A.HAKEEM	GULBARGA	26/06/1946	25/04/1977	19/11/1982	GEN	TAHASILDAR
3962	JAGANATH SIRSE	GULBARGA	02/01/1952	25/04/1977	19/11/1982	GEN	TAHASILDAR
3963	C.GHALAPPA	GULBARGA	02/10/1944	25/04/1977	19/11/1982	GEN	TAHASILDAR
3964	VILASRAO KULKARNI	GULBARGA	09/07/1950	25/04/1977	19/11/1982	GEN	EXP. TAHASILDAR
3965	A.KOTTRAPPA	GULBARGA	01/07/1950	30/04/1977	19/11/1982	GEN	SHERISTEDAR
3966	M.LAXMANSING	GULBARGA	15/04/1952	30/04/1977	19/11/1982	GEN	SHERISTEDAR
3967	KRISHNAJI GUJJAR	GULBARGA	12/03/1948	30/04/1977	19/11/1982	GEN	SHERISTEDAR
3968	P.JAFAR HUSSAIN	GULBARGA	01/06/1947	20/05/1977	19/11/1982	GEN	SHERISTEDAR
3969	J.K.BASAWARAJ	GULBARGA	01/08/1950	20/05/1977	19/11/1982	GEN	SHERISTEDAR
3970	PALAKSHIGOUD PATIL	GULBARGA	15/08/1952	20/05/1977	19/11/1982	GEN	SHERISTEDAR
3971	NAGARAJBHATT	GULBARGA	30/07/1953	20/05/1977	19/11/1982	GEN	SHERISTEDAR
3972	M.TIMAPPA	GULBARGA	01/07/1954	20/05/1977	19/11/1982	ST	SHERISTEDAR
3973	R.SIDDARAJ	GULBARGA	27/01/1953	09/09/1977	19/11/1982	GEN	Exp.Sheristeda
3974	T.G.CHANDRASHEKHAR	GULBARGA	28/01/1955	20/05/1977	19/11/1982	GEN	SHERISTEDAR
3975	V.P.HIREMATH	GULBARGA	09/02/1933	18/01/1956	19/11/1982	GEN	Rtd Sheristedar
3976	MOINUDDIN	GULBARGA	16/03/1950	29/03/1977	19/11/1982	GEN	SHERISTEDAR
3977	V. Janardhan Upadye	Bangalore	09/08/1952	15/02/1977	12/06/1982		Shirestedar
3978	Shiek Khaleem Ullah	Bangalore	14/08/1954	15/02/1977	12/06/1982		Shirestedar
3979	Vishnu Bhat	Bangalore	26/07/1948	15/02/1977	12/06/1982		Retired
3980	C.S. Chandra shekar	Bangalore	17/11/1949	15/02/1977	12/06/1982		Shirestedar
3981	Chandraesha	Bangalore	20/11/1954	15/02/1977	12/06/1982		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
3982	B. Annappa	Bangalore	15/06/1950	15/02/1977	12/06/1982		Shirestedar
3983	D.M. Shivakumar	Bangalore	27/04/1952	15/02/1977	12/06/1982		Shirestedar
3984	Vishwanathiah KM	Bangalore	13/05/1952	15/02/1977	12/06/1982		Shirestedar
3985	K. Bala subramanyam	Bangalore	03/06/1952	15/02/1977	12/06/1982		Shirestedar
3986	K.S. Gurumurthy	Bangalore	16/04/1953	15/02/1977	23/01/1983		Shirestedar
3987	G.G. Venkatesh Murthy	Bangalore	30/10/1945	15/02/1977	23/01/1983		Retired
3988	Ganapathi S Purani	Bangalore	17/09/1949	15/02/1977	23/01/1983		Shirestedar
3989	P.A Sudheendra	Bangalore	13/10/1951	15/02/1977	23/01/1983		Shirestedar
3990	K.S Prahlad Rao	Bangalore	28/11/1951	15/02/1977	23/01/1983		Shirestedar
3991	Prabhakar Deshpande	Bangalore	01/05/1954	15/02/1977	23/01/1983		Shirestedar
3992	M. Chandra Shekar	Bangalore	15/05/1951	15/02/1977	23/01/1983		Shirestedar
3993	V.BHIMSHENRAO	GULBARGA	05/12/1943	20/08/1977	23/01/1983	GEN	Rtd Sheristedar
3994	S.I.CHOGLA	GULBARGA	01/06/1952	17/09/1977	23/01/1983	GEN	Tahsildar
3995	C.D.IMYANUAL	GULBARGA	14/08/1952	17/09/1977	23/01/1983	GEN	Tahsildar
3996	MAHADEVAPPA N.S.	GULBARGA	13/05/1952	17/09/1977	23/01/1983	GEN	Tahsildar
3997	LAXMANBHIMJI KULKARNI	GULBARGA	24/02/1953	17/09/1977	23/01/1983	GEN	Tahsildar
3998	R.N.VADGERI	GULBARGA	26/02/1953	17/09/1977	23/01/1983	GEN	Tahsildar
3999	M.N.YAJURAVEDI	GULBARGA	05/06/1953	17/09/1977	23/01/1983	GEN	Tahsildar
4000	E.S. Chudamani	Bangalore	03/06/1954	15/02/1977	28/01/1983		Shirestedar
4001	K.R. Shridhar	Bangalore	12/07/1951	15/02/1977	28/01/1983		Shirestedar
4002	METRI RUGUBASAPPA	GULBARGA	07/11/1953	17/09/1977	28/01/1983	GEN	SHERISTEDAR
4003	DOULATGOUD PATIL	GULBARGA	01/06/1954	17/09/1977	28/01/1983	GEN	SHERISTEDAR
4004	H.S. Chudegouda	Bangalore	10/09/1935	21/08/1963	04/02/1983		Retired
4005	T.C. Hanumanthaia	Bangalore	12/03/1936	06/04/1961	04/02/1983		Retired
4006	Nanjunda Swamy	Bangalore	06/03/1942	02/09/1966	04/02/1983		Retired
4007	Lakshmi Narasimhaia	Bangalore	17/07/1944	05/01/1970	04/02/1983		Retired
4008	K.S Krishna murthy	Bangalore	10/02/1933	03/12/1960	22/04/1983		Retired
4009	Shivarajappa	Bangalore	17/05/1936	22/09/1961	22/04/1983		Retired
4010	E Karihalappa	Bangalore	15/05/1955	01/08/1962	22/04/1983		Retired
4011	M. Rudrappa	Bangalore	09/05/1933	03/02/1964	22/04/1983		Retired
4012	D.N. Revana Siddappa	Bangalore	12/05/1940	15/05/1961	22/04/1983		Retired
4013	K.M. Shanthiah	Bangalore	10/03/1940	17/11/1961	19/09/1983		Retired
4014	G. Rangaiah	Bangalore	12/03/1930	10/01/1962	19/09/1983		Retired
4015	K. Narayana	Bangalore	09/03/1934	15/03/1962	19/09/1983		Retired
4016	S. Mari achar	Bangalore	01/01/1932	16/05/1962	19/09/1983		Retired
4017	M.V. Sunanda	Bangalore	28/08/1938	22/09/1961	19/09/1983		Retired
4018	Venkataiah	Bangalore	03/06/1937	25/01/1966	19/09/1983		Retired
4019	K. Sugandhi Bai	Bangalore	03/10/1940	06/04/1971	19/09/1983		Retired
4020	Shivarudrappa	Bangalore	12/05/1938	22/09/1961	19/09/1983		Retired
4021	Sabjan Sab	Bangalore	30/11/1934	12/12/1961	19/09/1983		Retired
4022	Muni Ramaiah	Bangalore	16/12/1936	12/01/1962	19/09/1983		Retired
4023	G. Siddappa (ST)	Bangalore	20/03/1930	21/11/1960	21/12/1983		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4024	T. Manjunathia (SC)	Mysore	12/09/1946	19/02/1977	21/12/1983		Retired
4025	H.K. Krishna Murthy (SC)	Mysore	12/04/1955	24/02/1977	21/12/1983		Shirestedar
4026	M. Ningaiah (SC)	Mysore	04/05/1950	24/02/1977	22/12/1983		Shirestedar
4027	E. Rajaiah (SC)	Mysore	11/06/1938	14/06/1977	22/12/1983		Retired
4028	G.T. Pundaleeka rao (SC)	Mysore	02/06/1948	21/06/1977	22/12/1983		Retired
4029	M. Venkatappa (SC)	Mysore	26/02/1952	19/09/1977	22/12/1983		Shirestedar
4030	S. Sannutha	Mysore	20/10/1952	19/02/1977	22/12/1983		Shirestedar
4031	B. Sham Sampath kumar	Mysore	29/04/1951	19/02/1977	22/12/1983		Shirestedar
4032	Srikanta Murathy	Mysore	25/04/1955	19/02/1977	22/12/1983		Shirestedar
4033	S. Vittal rao	Mysore	15/07/1946	27/11/1967	22/12/1983		Retired
4034	H.K. Geetha krishan	Mysore	04/07/1953	19/02/1977	22/12/1983		Shirestedar
4035	Babi jan	Mysore	08/01/1952	19/02/1977	22/12/1983		Shirestedar
4036	K. Kasturi	Mysore	10/11/1948	29/12/1969	22/12/1983		Shirestedar
4037	V.M. Gadagoli	Belgaum	20/04/1949	21/02/1977	22/12/1983		Shirestedar
4038	A.L. Akkivate	Belgaum	01/06/1952	21/02/1977	22/12/1983		Shirestedar
4039	S.N. Shebannavar	Belgaum	20/08/1952	21/02/1977	22/12/1983		Shirestedar
4040	G.M. Patil	Belgaum	01/02/1947	21/02/1977	22/12/1983		Retired
4041	V.V. Nashi pudi	Belgaum	01/04/1953	21/02/1977	22/12/1983		Shirestedar
4042	V.H. Kalmath	Belgaum	05/08/1952	21/02/1977	22/12/1983		Shirestedar
4043	K. Sadanandappa	Bangalore	07/02/1951	21/02/1977	22/12/1983		Shirestedar
4044	G.D Joshi	Belgaum	26/06/1946	02/03/1977	22/12/1983		Retired
4045	JOSHI SHAMSUNDAR	GULBARGA	16/03/1947	17/09/1977	22/12/1983	GEN	Rtd Tahsildar
4046	P.S.KURUVINSHETTY	GULBARGA	07/08/1947	17/09/1977	22/12/1983	GEN	Rtd
4047	GOUDER PARMESHWARGOUDER	GULBARGA	01/06/1948	17/09/1977	22/12/1983	GEN	Rtd
4048	G.SHIVARAMAPPA	GULBARGA	01/07/1948	17/09/1977	22/12/1983	GEN	Rtd
4049	SHAIK SHAHA WALI	GULBARGA	02/01/1949	17/09/1977	22/12/1983	GEN	Rtd
4050	M.M.TIGADI	GULBARGA	02/01/1949	17/09/1977	22/12/1983	GEN	Rtd
4051	S.N.NINNENI	GULBARGA	01/06/1952	17/09/1977	22/12/1983	GEN	SHERISTEDAR
4052	BATTAL KISHTAPPA	GULBARGA	01/11/1952	17/09/1977	22/12/1983	GEN	SHERISTEDAR
4053	MANIKAPPA MANGALGI	GULBARGA	22/11/1951	24/10/1977	22/12/1983	SC	SHERISTEDAR
4054	T.SRINIVAS GOPAL	GULBARGA	24/11/1949	19/11/1977	22/12/1983	GEN	SHERISTEDAR
4055	M.NAGAPPA	GULBARGA	01/07/1949	19/11/1977	22/12/1983	GEN	SHERISTEDAR
4056	K.RAYAPPA	GULBARGA	01/06/1944	19/11/1977	22/12/1983	SC	SHERISTEDAR
4057	RAMKRISHN	GULBARGA	11/04/1944	19/11/1977	22/12/1983	SC	SHERISTEDAR
4058	C.A pai	Belgaum	06/01/1950	28/03/1977	05/01/1984		Shirestedar
4059	R. N. Murthy (SC)	Bangalore	23/12/1932	05/01/1959	05/01/1984		Retired
4060	K. B Hrudaya Raju (SC)	Bangalore	28/06/1949	06/06/1977	05/01/1984		Shirestedar
4061	Dada rao (ST)	Bangalore	19/08/1950	10/06/1977	05/01/1984		Tahashildar
4062	Kumar swamy SK (SC)	Bangalore	20/10/1951	13/04/1977	05/01/1984		Shirestedar
4063	B. Thimmaiah	Bangalore	04/04/1940	18/04/1960	05/01/1984		Retired
4064	K. Murugendrappa (SC)	Bangalore	26/10/1937	19/12/1961	05/01/1984		Retired
4065	Gopaliah (SC)	Bangalore	05/09/1938	01/11/1958	05/01/1984		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4066	G. R. Nagaraj (SC)	Mysore	10/04/1945	23/08/1977	05/01/1984		Retired
4067	N. Puattaswamy (SC)	Mysore	05/10/1949	05/02/1977	05/01/1984		Retired
4068	M.R. Narasappa (ST)	Bangalore	14/10/1937	11/06/1951	05/01/1984		Retired
4069	K.M. Chikka papaiah (SC)	Bangalore	29/07/1937	22/09/1961	05/01/1984		Retired
4070	Kenchaiah (SC)	Bangalore	20/04/1936	09/05/1960	05/01/1984		Retired
4071	K. Rudraiah (SC)	Bangalore	16/06/1946	19/10/1965	05/01/1984		Retired
4072	M. Siddappa (SC)	Bangalore	09/06/1930	18/06/1956	05/01/1984		Retired
4073	K.T. Basawarajappa (SC)	Bangalore	20/05/1941	16/10/1965	05/01/1984		Retired
4074	K.M. Ramanjappa (ST)	Bangalore	08/10/1950	05/12/1978	05/01/1984		Tahashildar
4075	M. Gangulappa (SC)	Bangalore	02/10/1939	28/06/1960	05/01/1984		Retired
4076	S. Hanumanthappa (SC)	Bangalore	14/04/1944	13/12/1965	05/01/1984		Retired
4077	K.R. Magadhiah (SC)	Bangalore	15/03/1950	22/07/1978	05/01/1984		Tahashildar
4078	D. Lingamari (SC)	Bangalore	05/05/1947	02/04/1969	05/01/1984		Retired
4079	G.V. Venkatesh (SC)	Bangalore	01/10/1947	04/12/1969	05/01/1984		Retired
4080	M.N. Muniappa (ST)	Bangalore	06/04/1948	24/02/1972	05/01/1984		Retired
4081	S. Revansiddaiah	Mysore	04/11/1948	24/02/1977	05/01/1984		Retired
4082	P.G. Nataraj	Mysore	13/09/1955	24/02/1977	05/01/1984		Shirestedar
4083	K.R. Ranganna	Mysore	23/01/1949	24/02/1977	05/01/1984		Shirestedar
4084	K. Mohan das (SC)	Mysore	22/02/1945	20/11/1963	05/01/1984		Retired
4085	B.S. Ranganath gouda	Mysore	06/08/1951	24/02/1977	05/01/1984		Shirestedar
4086	K.H Kantaraj	Mysore	22/04/1949	24/02/1977	05/01/1984		Shirestedar
4087	Veera narasiah	Mysore	22/07/1950	24/02/1977	05/01/1984		Shirestedar
4088	T.K. Basavaraj	Mysore	28/09/1950	24/02/1977	05/01/1984		Shirestedar
4089	B.S. Hiriyanna	Mysore	10/04/1951	24/02/1977	05/01/1984		Shirestedar
4090	G. Prabhakar reddy	Mysore	08/08/1951	24/02/1977	05/01/1984		Shirestedar
4091	Jagadheesha Mugali Ramanna	Mysore	07/04/1953	24/02/1977	05/01/1984		Shirestedar
4092	K.M Chandra shekariah	Mysore	10/04/1948	24/02/1977	05/01/1984		Retired
4093	D. Chndraiah (SC)	Mysore	12/12/1950	13/04/1977	05/01/1984		Shirestedar
4094	V.P.KAMPLE	GULBARGA	21/06/1949	19/11/1977	05/01/1984	SC	SHERISTEDAR
4095	MAHADEVAPPA BIRADAR	GULBARGA	13/08/1941	19/11/1977	05/01/1984	GEN	SHERISTEDAR
4096	V.S.TANDUR	GULBARGA	05/01/1953	21/04/1978	05/01/1984	GEN	SHERISTEDAR
4097	D.H.MIRJANAIK	GULBARGA	01/04/1953	21/04/1978	05/01/1984	SC	SHERISTEDAR
4098	C.SHIVANNA	GULBARGA	02/11/1948	21/04/1978	05/01/1984	GEN	Rtd
4099	R.G.MAHEDRAKAR	GULBARGA	22/07/1952	21/04/1978	05/01/1984	GEN	SHERISTEDAR
4100	S.R.KAKANDAKI	GULBARGA	16/06/1953	21/04/1978	05/01/1984	GEN	SHERISTEDAR
4101	SIDRAMAYYA ALLOLLIMATH	GULBARGA	12/08/1953	21/04/1978	05/01/1984	GEN	SHERISTEDAR
4102	H.C.NINGANOOR	GULBARGA	25/04/1948	21/04/1978	05/01/1984	GEN	Rtd
4103	K.C.DINNIMATH	GULBARGA	07/11/1950	21/04/1978	05/01/1984	GEN	SHERISTEDAR
4104	I.D.HULGERI	GULBARGA	01/12/1954	21/04/1978	05/01/1984	GEN	SHERISTEDAR
4105	K.KALYANSHETTY	GULBARGA	01/06/1952	21/04/1978	05/01/1984	GEN	SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4106	H.AMRESH	GULBARGA	01/06/1952	21/04/1978	05/01/1984	GEN	SHERISTEDAR
4107	SHIVARAJ HALBURGI	GULBARGA	01/01/1953	21/04/1978	05/01/1984	GEN	SHERISTEDAR
4108	D.G.CHAVAN	GULBARGA	12/04/1947	21/04/1978	05/01/1984	SC	SHERISTEDAR
4109	A.SAIBANNA	GULBARGA	01/02/1948	21/04/1978	05/01/1984	GEN	SHERISTEDAR
4110	SHIVSHARNAPPA DHUTTARGI	GULBARGA	14/09/1948	26/04/1978	05/01/1984	GEN	SHERISTEDAR
4111	D.M.PATIL	GULBARGA	01/06/1951	26/04/1978	05/01/1984	GEN	SHERISTEDAR
4112	SHAH JIYAUL ULVI	GULBARGA	01/01/1954	26/04/1978	05/01/1984	GEN	SHERISTEDAR
4113	R.B.SHASTRI	GULBARGA	22/06/1947	26/04/1978	05/01/1984	GEN	SHERISTEDAR
4114	I.G.HIREMATH	GULBARGA	01/06/1950	26/04/1978	05/01/1984	GEN	SHERISTEDAR
4115	T.G.RAMKRISHNA GOUDA	GULBARGA	10/09/1950	26/04/1978	05/01/1984	GEN	SHERISTEDAR
4116	D.BHIMRAO	GULBARGA	05/10/1935	22/11/1949	05/01/1984	GEN	RTD. SHERISTEDAR
4117	TULSIRAM	GULBARGA	02/11/1938	15/10/1949	05/01/1984	GEN	RTD. SHERISTEDAR
4118	RAMKRISHAN	GULBARGA	04/09/1939	07/02/1962	05/01/1984	GEN	SHERISTEDAR
4119	RUKMANNA	GULBARGA	08/06/1935	01/03/1957	05/01/1984	GEN	RTD. SHERISTEDAR
4120	ARJUN KATTIMANI	GULBARGA	11/11/1938	21/11/1959	05/01/1984	GEN	RTD. SHERISTEDAR
4121	R.SARSWATI	GULBARGA	11/07/1944	28/06/1961	05/01/1984	GEN	SHERISTEDAR
4122	B.G.RATHOD	GULBARGA	10/06/1949	18/09/1972	05/01/1984	SC	SHERISTEDAR
4123	KALYANRAO APPARAO	GULBARGA	27/11/1940	01/01/1962	05/01/1984	GEN	SHERISTEDAR
4124	BHARTI RAJPAL	GULBARGA	04/10/1941	20/01/1972	05/01/1984	SC	SHERISTEDAR
4125	H.S. Chandra Shekar	Mysore	25/05/1938	17/09/1956	03/02/1984		Retired
4126	M. Arogya merry	Mysore	15/11/1957	01/04/1977	03/02/1984		Shirestedar
4127	A.V. Rudrappaji rao	Mysore	15/05/1954	24/02/1977	03/02/1984		Shirestedar
4128	Lakshmi Narayana	Mysore	09/02/1954	24/02/1977	03/02/1984		Shirestedar
4129	D. Ramachandra	Mysore	04/05/1949	24/02/1977	03/02/1984		Shirestedar
4130	M.S. Annegouda	Mysore	18/07/1948	24/02/1977	03/02/1984		Retired
4131	M. Jagannath Rao	Mysore	17/03/1953	24/02/1977	03/02/1984		Shirestedar
4132	M. Saraswathi	Mysore	07/10/1951	24/02/1977	03/02/1984		Shirestedar
4133	Shantha chari	Mysore	06/10/1944	24/02/1977	03/02/1984		Retired
4134	B. Ahobaliah	Mysore	06/05/1955	04/03/1977	03/02/1984		Shirestedar
4135	Lalanki ravi	Mysore	21/05/1953	26/02./1977	03/02/1984		Shirestedar
4136	M.K. Visweswaraiah	Mysore	12/02/1949	22/02/1977	03/02/1984		Shirestedar
4137	S.T. Mohan raju (ST)	Mysore	12/11/1952	25/02/1977	03/02/1984		Tahashildar
4138	Hanumaiah	Bangalore	08/05/1943	25/02/1977	03/02/1984		Retired
4139	T.R. Usha devi	Bangalore	21/09/1955	28/02/1977	03/02/1984		Shirestedar
4140	Aswath Narayana Shastri	Bangalore	29/04/1954	28/02/1977	03/02/1984		Shirestedar
4141	S.V. Subramanyam	Bangalore	28/07/1951	28/02/1977	03/02/1984		Shirestedar
4142	K.G. Venkataraman Reddy	Bangalore	12/05/1951	28/02/1977	29/03/1984		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4143	Mustari Jan	Bangalore	08/07/1948	28/02/1977	29/03/1984		Retired
4144	HEERA KHEMJI	GULBARGA	19/04/1948	18/09/1972	29/03/1984	SC	SHERISTEDAR
4145	K.B.UPPAL	GULBARGA	01/04/1938	27/07/1978	29/03/1984	GEN	RTD. SHERISTEDAR
4146	VASUDEV YELLITOTAD	GULBARGA	02/08/1958	29/07/1979	29/03/1984	GEN	SHERISTEDAR
4147	B.V. Anandalu Naidu	Bangalore	29/04/1945	28/02/1977	29/03/1984		Retired
4148	C.M. Swamy (SC)	Bangalore	02/03/1940	24/05/1966	26/04/1984		Retired
4149	Arti Govindappa (SC)	Bangalore	18/12/1935	13/02/1961	26/04/1984		Retired
4150	S. Krishanappa (SC)	Bangalore	16/11/1937	01/02/1962	26/04/1984		Retired
4151	Doddarasaiah (SC)	Bangalore	24/05/1937	13/11/1978	26/04/1984		Retired
4152	Y.B, Krishna (ST)	Bangalore	18/06/1951	24/04/1972	26/04/1984		Tahashildar
4153	M.K. Venkataraya	Mysore	08/10/1950	22/02/1977	26/04/1984		Shirestedar
4154	TRIMBAK REDDY	GULBARGA	02/08/1958	29/07/1979	26/04/1984	GEN	SHERISTEDAR
4155	JAVAREGOUDA	GULBARGA	09/12/1953	29/07/1979	26/04/1984	GEN	SHERISTEDAR
4156	S.S.MATHAPATI	GULBARGA	06/05/1949	29/07/1979	26/04/1984	GEN	SHERISTEDAR
4157	K.DODD YERRANNA	GULBARGA	01/01/1954	29/07/1979	26/04/1984	GEN	SHERISTEDAR
4158	NAGURAO DURGALE	GULBARGA	02/07/1956	29/07/1979	26/04/1984	GEN	SHERISTEDAR
4159	B.M.CHANDRAKANT	GULBARGA	27/03/1937	30/12/1958	26/04/1984	GEN	SHERISTEDAR
4160	Rafiq Ahmed	Mysore	12/05/1951	18/03/1977	23/05/1984		Shirestedar
4161	C.R. Srinivasa	Mysore	09/08/1954	22/02/1977	23/05/1984		Shirestedar
4162	H.S. Ramaswamy	Mysore	02/04/1952	07/07/1973	23/05/1984		Shirestedar
4163	H.M. Sachidanda	Mysore	07/02/1939	26/10/1959	23/05/1984		Retired
4164	M. Pandurangarao	Mysore	15/09/1946	01/09/1966	23/05/1984		Retired
4165	A. Sannaiah (SC)	Mysore	08/06/1937	05/02/1965	23/05/1984		Retired
4166	P.G. Kodekal	Belgaum	05/10/1946	02/03/1977	23/05/1984		Retired
4167	S.V Hiremath	Belgaum	11/05/1952	31/03/1977	23/05/1984		Shirestedar
4168	A.N. Pithri	Belgaum	12/04/1953	25/02/1977	23/05/1984		Shirestedar
4169	B.H. Shivappa (SC)	Bangalore	08/04/1951	25/02/1977	23/05/1984		Shirestedar
4170	H.N. Ramachandraiah (SC)	Bangalore	01/06/1952	25/02/1977	23/05/1984		Tahashildar
4171	Masti Omkar (ST)	Bangalore	01/06/1952	25/02/1977	23/05/1984		VRS
4172	B. Boraiah (SC)	Bangalore	18/06/1952	14/09/1978	23/05/1984		Shirestedar
4173	G. Ramesh (SC)	Bangalore	07/02/1953	10/02/1975	23/05/1984		Shirestedar
4174	B.S. Hanumanthaiah	Bangalore	02/05/1937	20/05/1964	23/05/1984		Retired
4175	R. Chandra Shekar	Bangalore	09/12/1936	22/11/1956	23/05/1984		Retired
4176	Md Nabi	Bangalore	20/06/1930	03/07/1950	23/05/1984		Retired
4177	Md Raja ullah	Bangalore	15/07/1933	20/01/1965	15/06/1984		Retired
4178	Md Bahuddin	Bangalore	10/04/1939	20/01/1965	15/06/1984		Retired
4179	K.CHIDANANDAPPA	GULBARGA	04/03/1937	04/12/1967	15/06/1984	GEN	SHERISTEDAR
4180	K.M. Ningappa	Bangalore	05/07/1930	20/01/1965	26/06/1984		Retired
4181	S.R. Usha	Bangalore	07/04/1955	31/12/1976	26/06/1984		Shirestedar
4182	G.PRAMILA	GULBARGA	14/04/1947	02/06/1965	15/06/1984	GEN	SHERISTEDAR
4183	JAYASHREE RAYKAR	GULBARGA	01/05/1959	11/06/1979	26/06/1984	GEN	SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4184	SRINIVASLU	GULBARGA	28/01/1960	15/06/1979	26/06/1984	GEN	SHERISTEDAR
4185	H.S. Rama rao	Bangalore	04/05/1938	20/01/1965	01/07/1984		Retired
4186	T. Veerabhadrappa	Bangalore	17/05/1940	20/01/1965	01/07/1984		Retired
4187	Anwar Baig	Bangalore	07/10/1944	20/01/1965	01/07/1984		Retired
4188	E.R.DODDEGOUDA	GULBARGA	08/05/1949	29/07/1978	01/07/1984	GEN	SHERISTEDAR
4189	P.PUNDALIKAPPA	GULBARGA		29/07/1978	01/07/1984	GEN	SHERISTEDAR
4190	M.SOMAPPA	GULBARGA	01/07/1930	11/09/1957	01/07/1984	GEN	SHERISTEDAR
4191	N.K.SANAULLA	GULBARGA	01/07/1937	04/10/1957	22/07/1984	GEN	SHERISTEDAR
4192	J.ANATHRAO	GULBARGA	01/08/1937	06/12/1957	01/08/1984	GEN	SHERISTEDAR
4193	KISHAN RATHOD	GULBARGA	05/10/1950	01/01/1979	16/08/1984	SC	SHERISTEDAR
4194	T.M Triyambaka muthy	Bangalore	20/03/1940	21/01/1965	22/07/1984		Retired
4195	Y. Thimmappa Reddy	Bangalore	30/01/1940	20/01/1965	01/08/1984		Retired
4196	K.H. Revan Siddaiah	Bangalore	16/05/1942	21/01/1965	16/08/1984		Shirestedar
4197	M.S. Pranesh Rao	Bangalore	16/07/1941	21/01/1965	22/11/1984		Died
4198	Md Sami ullah	Bangalore	03/04/1943	21/01/1965	22/11/1984		Died
4199	K.H. Chandra Hasa	Bangalore	26/06/1936	21/01/1965	22/11/1984		Retired
4200	K.V. Halappa	Bangalore	15/10/1932	06/06/1965	22/11/1984		Retired
4201	Abdul Salam	Bangalore	08/10/1937	01/06/1965	22/11/1984		Retired
4202	M.V. Raja kantirava	Bangalore	05/05/1942	07/08/1965	22/11/1984		Retired
4203	M. Pillappa	Bangalore	07/09/1929	10/05/1949	22/11/1984		Retired
4204	M. Nanjappa	Bangalore	04/08/1928	24/07/1948	22/11/1984		Retired
4205	M. Venkatesha	Bangalore	01/07/1930	14/12/1950	22/11/1984		Retired
4206	R. Narayana	Bangalore	01/07/1933	04/01/1957	22/11/1984		Retired
4207	M.R. Raghavendra Rao	Bangalore	03/05/1939	10/03/1958	22/11/1984		Retired
4208	Honnur Premdas	Bangalore	03/12/1929	10/03/1958	22/11/1984		Retired
4209	C.N. Basavarajaiah	Bangalore	25/09/1934	01/08/1958	22/11/1984		Retired
4210	D.K. Eswarappa	Bangalore	24/05/1930	09/09/1950	22/11/1984		Retired
4211	K. Vishwanatha Pujari	Mysore	17/09/1955	28/03/1977	22/11/1984		Shirestedar
4212	B. Lingappa Gouda	Mysore	17/04/1953	28/03/1977	22/11/1984		Shirestedar
4213	K.S. Ramakrishan	Mysore	17/10/1950	28/03/1977	22/11/1984		Shirestedar
4214	K. Gajanana Naik	Mysore	26/10/1937	24/12/1958	22/11/1984		Retired
4215	B. Ramaiah Naik	Mysore	12/03/1938	26/12/1958	22/11/1984		Retired
4216	K.K. Thimmaaih	Mysore	27/07/1939	01/05/1959	22/11/1984		Retired
4217	P.M. Janaki	Mysore	13/03/1939	01/05/1959	22/11/1984		Retired
4218	B. Bhoja naik	Mysore	21/11/1933	04/07/1960	22/11/1984		Retired
4219	Euginemaoltha	Mysore	21/06/1936	18/02/1959	22/11/1984		Retired
4220	H.D. Nagabhushana	Mysore	28/08/1931	05/11/1958	22/11/1984		Retired
4221	A.C. Mahadevappa	Mysore	09/08/1935	05/09/1958	22/11/1984		Retired
4222	K.B. Raghavaiah	Mysore	01/12/1939	05/05/1959	22/11/1984		Retired
4223	Gaddannachar	Mysore	14/06/1949	01/04/1968	22/11/1984		Retired
4224	M. Sadananda Shetty	Mysore	05/10/1939	10/12/1959	22/11/1984		Retired
4225	B. Rama Bhat	Mysore	06/03/1943	18/02/1959	10/05/1985		Retired
4226	B.U Baby	Mysore	02/09/1943	17/01/1976	10/05/1985		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR.	Remarks
4227	M. Meenakshi	Mysore	30/06/1939	18/02/1959	10/05/1985		Retired
4228	A.B Banji	Mysore	20/09/1936	18/02/1969	10/05/1985		Retired
4229	Sridhar Bhat D	Mysore	18/02/1938	17/09/1958	10/05/1985		Retired
4230	Dayanand Rao S	Mysore	22/09/1937	18/02/1959	10/05/1985		Retired
4231	Md Jiyaullah	Mysore	31/08/1934	17/09/1958	10/05/1985		Retired
4232	G.L. Krishan murthy	Mysore	25/02/1939	22/05/1959	10/05/1985		Retired
4233	BHANGARAMMA	GULBARGA	04/09/1949	01/01/1979	01/01/1986	SC	TAHASILDAR
4234	H.T. Beere Gouda	Mysore	07/10/1935	06/03/1959	01/01/1986		Retired
4235	N. Nanje Gouda	Mysore	20/05/1934	30/06/1959	15/04/1986		Retired
4236	N.H. Krishna murthy	Mysore	29/06/1937	21/07/1959	15/05/1986		Retired
4237	Md. Munavar	Mysore	03/04/1935	28/11/1959	15/05/1986		Retired
4238	A Mohamad	Mysore	27/06/1938	10/12/1959	15/05/1986		Retired
4239	K.V. Ananda lal	Mysore	18/10/1940	19/12/1959	15/05/1986		Retired
4240	Dakshinachar	Mysore	02/03/1931	16/11/1961	15/05/1986		Retired
4241	R. Venkatesh (SC)	Mysore	10/05/1954	01/04/1977	15/05/1986		Tahashildar
4242	Abdul Razak	Mysore	06/05/1936	02/03/1961	15/05/1986		Retired
4243	M.B. Jaffar Sadik	Mysore	04/12/1933	19/12/1961	15/05/1986		Retired
4244	Shivamurthy	Mysore	05/07/1948	07/10/1973	15/05/1986		Shirestedar
4245	B.R. Krishna murthy	Mysore	05/04/1935	09/09/1959	15/05/1986		Retired
4246	G.L Shivanaiah	Mysore	20/11/1933	28/09/1959	15/05/1986		Retired
4247	M.C. Kamala	Mysore	02/11/1939	17/11/1959	15/05/1986		Retired
4248	K. Jayanthi	Mysore	29/12/1939	19/03/1959	15/05/1986		Retired
4249	K. Ramakrishan	Mysore	05/05/1940	03/04/1959	15/05/1986		Retired
4250	L. Narayan Rao	Mysore	04/11/1940	03/04/1959	15/05/1986		Retired
4251	M.M. Shaffi	Mysore	24/06/1936	11/06/1959	15/05/1986		Retired
4252	Henry Govis	Mysore	24/07/1938	18/05/1959	15/05/1986		Retired
4253	M.P Srinivasaiah	Mysore	03/12/1932	17/11/1949	15/05/1986		Retired
4254	H.V. Keshava Prasad	Mysore	25-4-1954.	01/04/1977	15/05/1986		Shirestedar
4255	Basavanna Goudar B (ST)	Mysore	01/06/1952	05/11/1977	15/05/1986		Shirestedar
4256	K. Mohan Rao	Mysore	17/09/1955	28/03/1977	15/05/1986		Shirestedar
4257	A. Lakshman Bhat	Mysore	26/09/1952	28/03/1977	15/05/1986		Shirestedar
4258	Kumari Nirmala Devi	Mysore	13/06/1954	28/03/1977	15/05/1986		Shirestedar
4259	T. Lakshman	Mysore	15/11/1945	28/03/1977	15/05/1986		Retired
4260	D. Surappa Gouda	Mysore	15/04/1952	28/03/1977	15/05/1986		Shirestedar
4261	Rangappa	Mysore	08/10/1938	18/11/1965	15/05/1986		Retired
4262	K.M. Nanayya	Mysore	24/05/1944	08/01/1965	15/05/1986		Retired
4263	K.N. Mathyu	Mysore	20/05/1938	22/03/1960	26/05/1986		Retired
4264	L. Vasudava	Mysore	20/12/1936	29/01/1959	26/05/1986		Retired
4265	H. Rangashetty	Mysore	01/07/1936	02/02/1961	26/05/1986		Retired
4266	T. Momad	Mysore	12/01/1940	01/07/1961	26/05/1986		Retired
4267	A. Shankaranarayana	Mysore	25/08/1937	27/01/1965	26/05/1986		Retired
4268	S.C. Surendra	Mysore	29/08/1940	27/06/1961	26/05/1986		Retired
4269	D.R. Narayana	Mysore	02/10/1935	06/12/1961	26/05/1986		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4270	K. Ramachandra	Mysore	04/07/1942	01/06/1963	26/05/1986		Retired
4271	N.V.S Hegde	Mysore	18/05/1940	08/05/1962	26/05/1986		Retired
4272	B. Babu (SC)	Mysore	05/07/1949	05/06/1972	26/05/1986		Shirestedar
4273	H.M Bhoja (SC)	Mysore	15/04/1946	26/10/1966	26/05/1986		Died
4274	Dasa bhovi (SC)	Mysore	15/08/1950	19/10/1974	26/05/1986		Shirestedar
4275	K. Krishnaiah	Mysore	07/02/1953	28/03/1977	26/05/1986		Shirestedar
4276	Madukar Naik	Mysore	21/03/1955	28/03/1977	26/05/1986		Shirestedar
4277	U. Gopal	Mysore	14/06/1957	28/03/1977	26/05/1986		Shirestedar
4278	B. Bharathi	Mysore	02/05/1953	28/03/1977	26/05/1986		Shirestedar
4279	K. Venkataraju Bala	Mysore	19/11/1951	28/03/1977	26/05/1986		Shirestedar
4280	Subbarao S	Mysore	17/10/1950	28/03/1977	26/05/1986		Shirestedar
4281	A.M Sanadi	Belgaum	01/06/1951	30/12/1975	26/05/1986		Shirestedar
4282	D.H. Gadi	Belgaum	19/03/1945	31/12/1975	26/05/1986		Shirestedar
4283	C.J. Hiremath	Belgaum	05/02/1944	01/01/1976	26/05/1986		Retired
4284	B.Y. Gunjatti	Belgaum	17/06/1950	30/12/1975	26/05/1986		Shirestedar
4285	A.S. Hosamani (SC)	Belgaum	26/05/1953	21/12/1975	26/05/1986		Shirestedar
4286	R.N. Anigol	Belgaum	01/12/1949	30/12/1975	26/05/1986		Shirestedar
4287	R.S. Patil	Belgaum	01/06/1979	31/12/1975	26/05/1986		Shirestedar
4288	B.B Patil	Belgaum	01/12/1950	27/12/1975	26/05/1986		Shirestedar
4289	N.G. Govekar	Belgaum	09/11/1953	27/12/1975	26/05/1986		Shirestedar
4290	V.P. Joshi	Belgaum	06/09/1948	04/01/1976	26/05/1986		Shirestedar
4291	B.B. Marikora	Belgaum	24/05/1936	19/11/1960	26/05/1986		Retired
4292	B.I Kolkara (SC)	Belgaum	27/02/1943	12/04/1964	26/05/1986		Retired
4293	I.S. Pujari	Belgaum	06/07/1940	15/11/1960	26/05/1986		Retired
4294	K.S. Kurandawada	Belgaum	28/10/1942	17/06/1967	26/05/1986		Retired
4295	P.P. Kadak bhavi	Belgaum	23/12/1938	08/02/1965	26/05/1986		Retired
4296	N.R. Shiggali	Belgaum	18/01/1936	13/01/1960	26/05/1986		Retired
4297	S.M. Kulkarni	Belgaum	21/10/1938	10/02/1961	26/05/1986		Retired
4298	H.R Kudala	Belgaum	27/12/1937	17/02/1963	26/05/1986		Retired
4299	H.H. Harpanhalli (SC)	Belgaum	16/02/1945	01/01/1965	26/05/1986		Retired
4300	M.P. Katnoora (SC)	Belgaum	06/05/1942	22/05/1966	26/05/1986		Retired
4301	B.M. Sali	Belgaum	14/08/1968	20/06/1966	26/05/1986		Shirestedar
4302	R.H. Gurane	Belgaum	15/01/1946	05/02/1968	26/05/1986		Retired
4303	Y.T. Kadam (SC)	Belgaum	01/06/1949	02/11/1968	26/05/1986		Shirestedar
4304	V.SHASHIKALA	GULBARGA	10/04/1955	01/01/1979	26/05/1986	SC	SHERISTEDAR
4305	DHANALAXMI	GULBARGA	30/04/1951	01/01/1979	26/05/1986	GEN	SHERISTEDAR
4306	D.P.CHAVAN	GULBARGA	12/06/1951	01/01/1979	26/05/1986	SC	SHERISTEDAR
4307	C.N.ROTTI	GULBARGA	01/10/1950	29/01/1979	26/05/1986	GEN	SHERISTEDAR
4308	K.M.KULKARNI	GULBARGA	25/10/1942	29/01/1979	26/05/1986	GEN	SHERISTEDAR
4309	MANIK KINNI	GULBARGA	03/07/1938	19/09/1958	26/05/1986	GEN	RTD. SHERISTEDAR
4310	M.A.JABBAR	GULBARGA	31/01/1939	08/09/1959	26/05/1986	GEN	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4311	S.VAMANRAO	GULBARGA	04/02/1943	29/11/1960	26/05/1986	SC	SHERISTEDAR
4312	HANUMANTRAPPA	GULBARGA	10/04/1944	15/04/1965	26/05/1986	SC	SHERISTEDAR
4313	VINAYAK PAATHAK	GULBARGA	05/05/1941	01/06/1965	26/05/1986	GEN	SHERISTEDAR
4314	K.YADUNATHACHARYA	GULBARGA	01/07/1939	01/03/1956	26/05/1986	GEN	RTD. SHERISTEDAR
4315	RAGUPATI RAO	GULBARGA	01/01/1956	22/02/1959	26/05/1986	GEN	SHERISTEDAR
4316	G.RAGHUNANDAR	GULBARGA	01/09/1939	07/09/1965	26/05/1986	GEN	SHERISTEDAR
4317	MAREPPA VERMA	GULBARGA	03/02/1937	07/02/1962	26/05/1986	SC	RTD. SHERISTEDAR
4318	VIJAYKUMAR SANGOLGI	GULBARGA	01/09/1941	01/09/1959	26/05/1986	GEN	SHERISTEDAR
4319	TRIPURANTAYYA	GULBARGA	01/06/1943	05/05/1965	26/05/1986	GEN	SHERISTEDAR
4320	MOHMED KHAJA	GULBARGA	08/08/1937	02/01/1960	26/05/1986	GEN	SHERISTEDAR
4321	SIDRAMAPPA	GULBARGA	07/07/1941	12/02/1962	26/05/1986	GEN	SHERISTEDAR
4322	N.S.JAFAR	GULBARGA	12/12/1946	30/01/1968	26/05/1986	GEN	SHERISTEDAR
4323	V.N.PUROHITH	GULBARGA	06/06/1941	18/01/1960	26/05/1986	GEN	SHERISTEDAR
4324	LOKAPPA	GULBARGA	06/11/1940	27/02/1980	26/05/1986	SC	SHERISTEDAR
4325	KALASAPPA	GULBARGA	01/10/1946	06/04/1970	26/05/1986	SC	SHERISTEDAR
4326	HANUMANTRAO	GULBARGA	10/11/1936	08/04/1965	26/05/1986	GEN	SHERISTEDAR
4327	S.S.SHIRVAL	GULBARGA	05/05/1940	24/03/1960	26/05/1986	GEN	SHERISTEDAR
4328	MOIUDDIN KHAN	GULBARGA	09/01/1953	01/04/1960	26/05/1986	GEN	SHERISTEDAR
4329	YESHVANTRAO	GULBARGA	22/01/1941	01/05/1964	26/05/1986	GEN	SHERISTEDAR
4330	ASHALATA	GULBARGA	01/04/1941	21/09/1961	26/05/1986	GEN	SHERISTEDAR
4331	M.NARSHINGRAO	GULBARGA	09/10/1949	25/06/1979	26/05/1986	GEN	SHERISTEDAR
4332	M.A.HAMEED	GULBARGA	13/04/1940	19/12/1962	26/05/1986	GEN	SHERISTEDAR
4333	S.M.KHADRI	GULBARGA	03/05/1941	19/12/1962	26/05/1986	GEN	SHERISTEDAR
4334	VIJANATH	GULBARGA	03/12/1946	10/04/1972	26/05/1986	GEN	SHERISTEDAR
4335	KASHINATH	GULBARGA	01/12/1950	17/04/1972	26/05/1986	SC	SHERISTEDAR
4336	CHANDRASHEKAR	GULBARGA	15/03/1937	18/09/1962	26/05/1986	GEN	RTD. SHERISTEDAR
4337	MADHUKARRAO GOGALE	GULBARGA	09/03/1943	27/09/1961	26/05/1986	GEN	RTD. SHERISTEDAR
4338	N.ABAL	GULBARGA	17/07/1937	01/10/1955	26/05/1986	GEN	RTD. SHERISTEDAR
4339	R.V.JOSHI	GULBARGA	11/03/1933	04/01/1956	26/05/1986	GEN	RTD. SHERISTEDAR
4340	MD. ISMAIL	GULBARGA	07/06/1934	01/02/1956	26/05/1986	GEN	RTD. SHERISTEDAR
4341	KRISHNAPPA HOSAMANI	GULBARGA	13/03/1950	01/02/2972	26/05/1986	SC	RTD. SHERISTEDAR
4342	BHIMRAO	GULBARGA	18/07/1937	11/11/1962	26/05/1986	GEN	RTD. SHERISTEDAR
4343	MOHD. HUSSAIN	GULBARGA	06/02/1939	01/11/1962	26/05/1986	GEN	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4344	ADVIRAO GUDUR	GULBARGA	01/11/1940	01/11/1962	26/05/1986	GEN	RTD. SHERISTEDAR
4345	BASUMINYA	GULBARGA	13/04/1941	01/11/1962	26/05/1986	GEN	RTD. SHERISTEDAR
4346	SHIVRAJ	GULBARGA	05/02/1948	21/01/1972	26/05/1986	SC	RTD. SHERISTEDAR
4347	NAGAPPA	GULBARGA	08/07/1941	01/11/1962	26/05/1986	GEN	RTD. SHERISTEDAR
4348	AMARAPPA	GULBARGA	01/01/1942	01/11/1962	26/05/1986	GEN	RTD. SHERISTEDAR
4349	IMAM HUSEN	GULBARGA	15/02/1941	01/11/1962	12/08/1986	GEN	RTD. SHERISTEDAR
4350	S.S.KATTI	GULBARGA	02/11/1944	30/06/1965	12/08/1986	GEN	RTD. SHERISTEDAR
4351	BHIMSENRAO GUDUR	GULBARGA	13/04/1940	07/01/1962	12/08/1986	GEN	RTD. SHERISTEDAR
4352	A.C.BALLA	GULBARGA	02/02/1942	31/03/1960	12/08/1986	GEN	RTD. SHERISTEDAR
4353	PRABHAKARRAO	GULBARGA	14/07/1945	04/05/1965	12/08/1986	GEN	RTD. SHERISTEDAR
4354	DEVID NARASAPPA	GULBARGA	01/07/1939	16/05/1961	12/08/1986	GEN	RTD. SHERISTEDAR
4355	AMRUTRAO PATIL	GULBARGA	22/01/1932	03/10/1958	12/08/1986	GEN	RTD. SHERISTEDAR
4356	ABDULALLI	GULBARGA	10/09/1937	12/10/1956	12/08/1986	GEN	RTD. SHERISTEDAR
4357	VASUDEVRAO ACHARYA	GULBARGA	04/04/1942	01/11/1962	12/08/1986	GEN	RTD. SHERISTEDAR
4358	RAMCHANDRA RAO KANVI	GULBARGA	10/12/1947	01/11/1962	12/08/1986	GEN	RTD. SHERISTEDAR
4359	K.BASANNA	GULBARGA	01/01/1943	01/11/1962	12/08/1986	GEN	RTD. SHERISTEDAR
4360	K.SIDDAYYA	GULBARGA	27/04/1943	01/11/1962	12/08/1986	GEN	RTD. SHERISTEDAR
4361	VASANT RAO	GULBARGA	20/05/1943	01/11/1962	12/08/1986	GEN	RTD. SHERISTEDAR
4362	T.L.NAYAK	GULBARGA	10/01/1950	29/01/1972	12/08/1986	SC	RTD. SHERISTEDAR
4363	N.NAGANAYAK	GULBARGA	01/07/1950	15/07/1972	12/08/1986	SC	RTD. SHERISTEDAR
4364	P.K.HEMLANAYAK	GULBARGA	01/07/1950	13/09/1972	12/08/1986	SC	RTD. SHERISTEDAR
4365	G.M.KOTRAYYA	GULBARGA	01/01/1939	01/03/1963	12/08/1986	GEN	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4366	S.GURULINGAPPA	GULBARGA	01/07/1939	08/03/1963	12/08/1986	GEN	RTD. SHERISTEDAR
4367	K.NILKANTAPPA	GULBARGA	01/07/1941	20/02/1963	12/08/1986	GEN	RTD. SHERISTEDAR
4368	N.K.SATRYANARAYANR AO	GULBARGA	05/05/1941	01/03/1963	12/08/1986	GEN	RTD. SHERISTEDAR
4369	M.SATYABODHACHARY A	GULBARGA	01/07/1939	09/03/1983	12/08/1986	GEN	RTD. SHERISTEDAR
4370	R.S.RAGHVENDRARAO	GULBARGA	05/08/1940	16/02/1963	12/08/1986	GEN	RTD. SHERISTEDAR
4371	LAALSING NAYAK	GULBARGA	01/07/1948	29/09/1972	12/08/1986	SC	RTD. SHERISTEDAR
4372	SUBBARAO UDKHAL	GULBARGA	10/08/1939	18/01/1957	12/08/1986	GEN	RTD. SHERISTEDAR
4373	M.B.BIRADAR	GULBARGA	01/06/1957	05/09/1979	12/08/1986	DR-Steno Genl	SHERISTEDAR
4374	KALINATHRAO	GULBARGA	15/07/1943	01/11/1962	12/08/1986	GEN	RTD. SHERISTEDAR
4375	DASURAO	GULBARGA	10/11/1943	01/11/1942	12/08/1986	GEN	RTD. SHERISTEDAR
4376	SHASHIKALA	GULBARGA	10/03/1952	28/01/1980	12/08/1986	GEN	SHERISTEDAR
4377	S.G.KULKARNI	GULBARGA	20/09/1946	10/05/1965	12/08/1986	GEN	RTD. SHERISTEDAR
4378	REVAPPA BOMMAN	GULBARGA	06/10/1941	20/02/1960	12/08/1986	GEN	RTD. SHERISTEDAR
4379	AMBADAS RAO	GULBARGA	12/01/1939	17/02/1969	12/08/1986	GEN	RTD. SHERISTEDAR
4380	VEERAPPA DOMAL	GULBARGA	15/09/1951	09/05/1980	12/08/1986	GEN	EXP. SHERISTEDAR
4381	Bagalaiah (SC)	Mysore	08/09/1952	01/04/1977	14/08/1986		Shirestedar
4382	Machegouda	Mysore	10-5-1941.	12/06/1972	14/08/1986		Retired
4383	K.M. Nanjachari	Bangalore	13/03/1934	14/04/1960	14/08/1986		Retired
4384	S. Venkatachalapathi	Bangalore	06/06/1939	15/06/1959	14/08/1986		Retired
4385	M.R. Jayaramaiah	Bangalore	20/10/1936	17/06/1959	14/08/1986		Retired
4386	M.R. Janardhana	Mysore	19/03/1948	01/06/1967	14/08/1986		Retired
4387	K. Sadashiva	Mysore	25/11/1947	25/04/1977	14/08/1986		Retired
4388	K. Subra manya	Mysore	04/06/1952	13/04/1972	14/08/1986		Shirestedar
4389	A. Janardhana	Mysore .	17/04/1951	25/04/1977	14/08/1986		Shirestedar
4390	P.S. Gejji	Mysore	17/04/1954	28/04/1977	14/08/1986		Shirestedar
4391	M.A Maniyar	Mysore	01/06/1952	29/04/1977	14/08/1986		VRS
4392	R.G. Masali	Mysore	05/08/1950	29/04/1977	14/08/1986		Shirestedar
4393	Rame gouda	Mysore	12/11/1958	26/05/1977	14/08/1986		Shirestedar
4394	Basavarajaiah	Mysore	12/11/1948	26/05/1977	14/08/1986		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4395	N. Narayana	Mysore	14/05/1939	07/03/1960	14/08/1986		Retired
4396	S. Yellanna (SC)	Mysore	18/02/1946	18/02/1972	14/08/1986		Retired
4397	Venkatesh (SC)	Mysore	08/03/1943	21/01/1965	14/08/1986		Retired
4398	B. Rangaswamy Naik (SC)	Mysore	10/09/1938	21/01/1965	14/08/1986		Retired
4399	G. Range Gouda	Mysore	23/05/1937	20/11/1956	14/08/1986		Retired
4400	Vishweswariah	Mysore	14/07/1943	02/02/1965	14/08/1986		Retired
4401	Gangadhara	Mysore	06/06/1949	21/06/1977	14/08/1986		Shirestedar
4402	V.M. Madar (SC)	Belgaum	11/02/1951	28/07/1975	14/08/1986		Retired
4403	S.S. Sampoga (SC)	Belgaum	01/06/1953	15/09/1975	14/08/1986		Shirestedar
4404	V.R Nayak	Belgaum	25/03/1936	20/08/1960	14/08/1986		Retired
4405	V.K Onekar	Belgaum	25/11/1935	20/08/1960	14/08/1986		Retired
4406	A.C Farnandes	Belgaum	18/03/1934	20/08/1960	14/08/1986		Retired
4407	K.S Fadnis	Belgaum	23/10/1953	29/07/1976	14/08/1986		Shirestedar
4408	G.R. Prabhu	Belgaum	18/06/1937	20/08/1960	14/08/1986		Retired
4409	A.V Nevagi	Belgaum	09/02/1932	20/08/1960	14/08/1986		Retired
4410	G.V. Madhu Bhavi	Belgaum	03/02/1935	04/09/1958	14/08/1986		Retired
4411	K.S. Patil	Belgaum	04/05/1937	02/10/1958	14/08/1986		Retired
4412	G.P Jalavadi	Belgaum	05/04/1939	03/10/1958	14/08/1986		Retired
4413	S.M. Jambagi	Belgaum	09/11/1937	08/11/1958	14/08/1986		Retired
4414	P.K. Kulkarni	Belgaum	27/05/1938	30/12/1958	14/08/1986		Retired
4415	V.M. Mundas	Belgaum	20/09/1935	08/11/1955	14/08/1986		Retired
4416	K.B. Katak Dhonda (SC)	Belgaum	01/10/1947	14/02/1959	14/08/1986		Retired
4417	R,M. Meese	Belgaum	28/06/1938	20/02/1959	14/08/1986		Died
4418	R.S. Motagi	Belgaum	26/06/1935	02/03/1959	14/08/1986		Retired
4419	K.S. Kodagali	Belgaum	10/06/1937	05/08/1959	14/08/1986		Retired
4420	S.B. Sarura	Belgaum	14/04/1941	24/05/1959	14/08/1986		VRS
4421	M.C. Upadya	Belgaum	02/11/1938	28/04/1959	14/08/1986		Retired
4422	G.K. Sevan Katti	Belgaum	08/08/1932	09/11/1956	14/08/1986		Retired
4423	S.K. Raikar	Belgaum	21/05/1936	28/08/1960	14/08/1986		Retired
4424	B.V. Naik	Belgaum	20/05/1937	20/08/1960	14/08/1986		Retired
4425	P. Srinivas rao	Mysore	07/10/1936	24/12/1958	14/08/1986		Retired
4426	M. Rudraiah	Bangalore	21/12/1952	12/05/1977	14/08/1986		Shirestedar
4427	Sheshadri	Bangalore	03/03/1941	16/10/1958	14/08/1986		Retired
4428	P.S. Rudraiah	Bangalore	07/04/1938	01/08/1956	14/08/1986		Retired
4429	Abdul Shareel	Bangalore	03/02/1931	05/02/1960	14/08/1986		Retired
4430	K.S. Kodanda ramaiah	Bangalore	02/07/1931	12/10/1953	14/08/1986		Retired
4431	H.A Noor pasha	Bangalore	04/05/1938	21/01/1965	14/08/1986		Retired
4432	R. Rama krishnaiah	Bangalore	08/04/1936	30/01/1965	14/08/1986		Retired
4433	Kalabeeryya	Bangalore	15/07/1934	23/09/1967	14/08/1986		Retired
4434	C.M. Abdul Khayam	Bangalore	15/03/1939	25/07/1965	14/08/1986		Retired
4435	T.S. Sidramaiah	Bangalore	18/04/1937	04/10/1963	14/08/1986		Retired
4436	B. Shivanna	Bangalore	24/06/1933	14/09/1963	14/08/1986		Retired
4437	H.V. Sridhar (SC)	Bangalore	06/02/1938	13/01/1961	14/08/1986		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4438	Hanumanthappa (SC)	Bangalore	08/04/1943	26/01/1968	14/08/1986		Retired
4439	Siddaiah (SC)	Bangalore	20/06/1946	15/02/1968	14/08/1986		Shirestedar
4440	Rajendra (SC)	Bangalore	19/05/1947	24/12/1970	14/08/1986		Retired
4441	H.N. Kolluraiah (SC)	Bangalore	16/02/1940	21/12/1969	14/08/1986		Retired
4442	S.V. Kadirappa (SC)	Bangalore	13/06/1935	13/10/1961	14/08/1986		Retired
4443	H. Heera Bhovi (SC)	Bangalore	29/03/1948	29/06/1971	14/08/1986		Retired
4444	Lakshman Naik (SC)	Belgaum	20/04/1950	15/09/1978	14/08/1986		Shirestedar
4445	Malli Sharana basappa (SC)	Belgaum	04/12/1952	21/09/1978	14/08/1986		Shirestedar
4446	H.R. Rangappa (SC)	Belgaum	15/04/1947	04/10/1978	14/08/1986		Retired
4447	B.T Patil	Belgaum	01/03/1935	16/11/1961	04/09/1986		Retired
4448	P.SHIVASHARANAPPA	GULBARGA	06/07/1952	28/06/1980	04/09/1986	GEN	SHERISTEDAR
4449	K.DASAPPA	GULBARGA	10/05/1952	06/10/1981	26/10/1986	ST	TAHASILDAR
4450	M.B Choudappa Navar	Belgaum	07/01/1937	18/11/1961	11/09/1986		Retired
4451	B.H. Pheer jade	Belgaum	01/08/1941	27/11/1961	11/09/1986		Died
4452	M.K. Bhoothi	Belgaum	20/02/1932	11/05/1962	11/09/1986		Retired
4453	M. Chandroji rao	Mysore	04/05/1933	01/05/1954	11/09/1986		Retired
4454	G.G. Putturao	Mysore	05/02/1931	06/12/1952	11/09/1986		Retired
4455	N. Prabhakar rao	Mysore	27/05/1933	10/12/1952	11/09/1986		Retired
4456	B.M. Radha krishna	Mysore	09/02/1937	15/07/1960	11/09/1986		Retired
4457	Rudramuni Ardya	Mysore	09/02/1937	11/05/1961	11/09/1986		Retired
4458	H. Subba shastri	Mysore	02/06/1932	22/04/1958	11/09/1986		Retired
4459	R. Hanuma reddy	Mysore	23/11/1952	22/06/1975	11/09/1986		Shirestedar
4460	Unni Krishna	Mysore	17/05/1930	18/12/1952	11/09/1986		Retired
4461	John D Soja	Mysore	19/03/1942	10/10/1962	11/09/1986		Retired
4462	M. J Chingappa	Mysore	28/12/1934	12/03/1959	11/09/1986		Retired
4463	K.K. Shanbagh	Mysore	19/01/1930	01/04/1953	29/09/1986		Retired
4464	P. Umesh rao	Mysore	19/11/1934	17/05/1954	29/09/1986		Retired
4465	K. Sridhar Bhat	Mysore	24/04/1945	04/03/1958	29/09/1986		Retired
4466	K. Ravi varma shetty	Mysore	11/04/1938	20/05/1958	29/09/1986		Retired
4467	H. Nagarajiah (SC)	Bangalore	10/07/1953	11/09/1978	29/09/1986		Shirestedar
4468	H.NEELAPPA	GULBARGA	01/07/1952	06/10/1981	29/10/1986	SC	RTD. SHERISTEDAR
4469	MANIKRAO	GULBARGA	17/12/1938	28/08/1965	29/10/1986	GEN	RTD. SHERISTEDAR
4470	GOURISHANKAR	GULBARGA	11/07/1939	05/11/1960	29/10/1986	GEN	SHERISTEDAR
4471	G.K. Pengala	Mysore	22/10/1933	08/11/1958	29/09/1986		Retired
4472	K. Susheela	Mysore	20/07/1935	15/03/1958	30/10/1986		Retired
4473	G. Vaman rao	Mysore	15/08/1932	11/02/1953	30/10/1986		Retired
4474	H.P. Nagaraj (sT)	Mysore	14/08/1955	21/09/1981	30/10/1986		Shirestedar
4475	Giriyappa (ST)	Mysore	09/10/1950	14/10/1981	30/10/1986		Shirestedar
4476	P.R. Naganur	Belgaum	01/06/1950	06/06/1977	30/10/1986		Shirestedar
4477	M.R. Patil	Belgaum	10/02/1933	13/11/1960	30/10/1986		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4478	G.N. Basavaraju (sT)	Mysore	01/07/1957	19/11/1981	30/10/1986		Shirestedar
4479	A.G. Gadag	Belgaum	11/06/1952	09/06/1977	30/10/1986		Shirestedar
4480	R.B. Ningan Goudar	Belgaum	01/06/1954	13/06/1977	30/10/1986		Shirestedar
4481	H.B. Kulkarni	Belgaum	12/10/1949	10/06/1977	30/10/1986		Shirestedar
4482	M.R. Yanagi math	Belgaum	05/06/1935	02/11/1957	30/10/1986		Retired
4483	B.V. Kulkarni	Belgaum	01/04/1936	04/08/1960	30/10/1986		Retired
4484	B.B. Kulkarni	Belgaum	25/07/1934	01/09/1960	30/10/1986		Retired
4485	M.A Patil (Kallolli)	Belgaum	08/03/1933	06/08/1959	30/10/1986		Retired
4486	M.Y. Paramashivaiah	Bangalore	18/09/1947	27/06/1977	30/10/1986		Retired
4487	M. Manjunath joshi	Bangalore	26/03/1951	27/06/1977	30/10/1986		Shirestedar
4488	Vinoda reddy	Bangalore	09/05/1956	27/06/1977	30/10/1986		Shirestedar
4489	Shanthaih Hiremath	Bangalore	12/12/1944	27/06/1977	30/10/1986		Shirestedar
4490	Venkataiah	Bangalore	16/06/1954	13/01/1977	30/10/1986		Shirestedar
4491	J. Gopinath Rao	Bangalore	01/04/1949	27/06/1977	30/10/1986		Shirestedar
4492	H. Ramappa	Bangalore	08/11/1949	27/06/1977	30/10/1986		Shirestedar
4493	H.T. Gopal krishana	Bangalore	22/01/1950	27/06/1977	30/10/1986		Shirestedar
4494	V. Md. Nazeer Ahemad	Bangalore	11/01/1951	27/06/1977	30/10/1986		Shirestedar
4495	N.S. Dattatri	Bangalore	11/05/1954	27/06/1977	30/10/1986		Shirestedar
4496	R. Abdul Hanif	Bangalore	18/03/1956	27/06/1977	30/10/1986		Shirestedar
4497	Belagutti Nagaraj	Bangalore	03/11/1948	27/06/1977	30/10/1986		Retired
4498	A.R. Ujjanappa	Bangalore	14/05/1951	27/06/1977	29/12/1986		Shirestedar
4499	V.L. Kulkarni	Belgaum	31/01/1952	01/07/1977	29/12/1986		Shirestedar
4500	R.V. Bellubbi	Belgaum	12/04/1953	08/07/1977	29/12/1986		Shirestedar
4501	S.R. Sutara	Belgaum	07/03/1949	07/07/1977	29/12/1986		Shirestedar
4502	K.R. Kulkarni	Belgaum	02/02/1954	03/11/1977	21/01/1987		Shirestedar
4503	H.V. Betageri	Belgaum	07/10/1944	04/07/1977	21/01/1987		Retired
4504	H.R. Yogi	Belgaum	01/02/1949	25/08/1977	21/01/1987		Shirestedar
4505	K.S. Havaldar	Belgaum	10/07/1954	04/07/1977	21/01/1987		Shirestedar
4506	S.S. Dhaduthi	Belgaum	11/05/1954	01/07/1977	21/01/1987		Shirestedar
4507	N.M. Pyati	Belgaum	01/08/1949	02/07/1977	21/01/1987		Shirestedar
4508	Arjun Maitri (SC)	Belgaum	10/02/1950	02/07/1977	21/01/1987		Shirestedar
4509	D.S. Valikar	Belgaum	10/03/1949	26/07/1977	21/01/1987		Shirestedar
4510	Thonni Gundappa (SC)	Belgaum	10/06/1952	15/07/1977	21/01/1987		Tahashildar
4511	Ramalinga Danagar (SC)	Belgaum	21/03/1948	05/07/1977	21/01/1987		Retired
4512	Lakshman rao kalge	Belgaum	25/02/1950	07/07/1977	21/01/1987		Tahashildar
4513	G.S. Mahalanka	Belgaum	01/12/1949	19/07/1977	21/01/1987		Shirestedar
4514	B.D. Guggarhatti	Belgaum	20/05/1952	13/07/1977	21/01/1987		Shirestedar
4515	G.L.B Patil	Belgaum	31/05/1952	15/07/1977	21/01/1987		Shirestedar
4516	A.H Aloraa	Belgaum	11/05/1953	15/07/1977	21/01/1987		Shirestedar
4517	H.K. Nanavate	Belgaum	01/06/1954	18/07/1977	21/01/1987		Shirestedar
4518	A.D. Brungi	Belgaum	21/01/1953	19/07/1977	21/01/1987		Shirestedar
4519	M.A. Chanla Nayak (SC)	Belgaum	25/05/1953	05/08/1977	21/01/1987		Shirestedar
4520	D.S. Kurthukoti	Belgaum	01/06/1949	19/07/1977	21/01/1987		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4521	Y.M. Khota	Belgaum	01/06/1949	19/07/1977	21/01/1987		Shirestedar
4522	C.S. Kamgola	Belgaum	16/06/1952	15/07/1977	21/01/1987		Shirestedar
4523	S.N. Shantageri	Belgaum	03/06/1953	18/07/1977	21/01/1987		Shirestedar
4524	M.N. Gote	Belgaum	01/06/1955	20/07/1977	21/01/1987		Shirestedar
4525	R.K Pawar	Belgaum	17/06/1955	14/07/1977	21/01/1987		Shirestedar
4526	S.R. Anegundi	Belgaum	01/06/1948	18/07/1977	21/01/1987		Retired
4527	M.P. Harahalli	Belgaum	01/06/1950	20/07/1977	21/01/1987		Shirestedar
4528	S.A. Chougal	Belgaum	25/04/1956	26/07/1976	21/01/1987		Shirestedar
4529	M.A. Sheik	Belgaum	28/10/1952	30/07/1976	21/01/1987		Shirestedar
4530	R.K. Katti	Belgaum	21/12/1951	18/07/1977	21/01/1987		Shirestedar
4531	M.A. Bidkar	Belgaum	28/11/1951	18/07/1977	21/01/1987		Shirestedar
4532	N.K. Geveri	Belgaum	17/08/1951	03/05/1973	21/01/1987		Shirestedar
4533	P.A. Sayad	Belgaum	25/04/1933	20/08/1960	21/01/1987		Retired
4534	G.P Bhandekar	Belgaum	16/06/1937	20/08/1960	21/01/1987		Retired
4535	Vittoba Bhandekar	Belgaum	08/03/1939	20/08/1960	21/01/1987		Retired
4536	R.D Navani	Belgaum	15/02/1935	09/08/1959	21/01/1987		Retired
4537	T.N. Mokashi	Belgaum	10/03/1935	09/05/1959	21/01/1987		Retired
4538	S.H. Valikar	Belgaum	21/01/1937	09/05/1959	21/01/1987		Retired
4539	B.N. Kalkutkar (SC)	Belgaum	04/02/1937	09/05/1959	21/01/1987		Retired
4540	N.A. Shenvi	Belgaum	05/07/1931	22/04/1960	21/01/1987		Retired
4541	M.V. Kudalkar	Belgaum	25/05/1937	22/08/1960	21/01/1987		Retired
4542	N.N. Pai	Belgaum	31/03/1943	08/04/1964	21/01/1987		Retired
4543	P.P. Nayak	Belgaum	05/04/1939	08/04/1964	21/01/1987		Retired
4544	A.F. Sheik	Belgaum	01/06/1942	08/04/1964	21/01/1987		Retired
4545	Kumari M.P. Gudino	Belgaum	12/05/1941	08/04/1964	21/01/1987		Retired
4546	M.P. Seth	Belgaum	01/10/1942	08/04/1964	21/01/1987		Retired
4547	K.G. Narayana	Belgaum	16/07/1942	08/04/1964	21/01/1987		Retired
4548	T.S. Halemansari	Belgaum	21/11/1932	13/09/1962	21/01/1987		Retired
4549	J.N. Thakavi	Belgaum	04/07/1949	15/09/1974	21/01/1987		Retired
4550	R.Y. Sangamesh (SC)	Belgaum	01/06/1950	01/07/1977	21/01/1987		Shirestedar
4551	S.V. Bhole	Belgaum	26/11/1934	17/11/1964	21/01/1987		Retired
4552	L.C. Bharke	Belgaum	01/06/1943	02/01/1965	21/01/1987		Retired
4553	S. Dwarakanath	Bangalore	25/02/1952	04/07/1977	21/01/1987		Shirestedar
4554	G. Venkata subbareddy	Bangalore	09/02/1948	04/07/1977	21/01/1987		Retired
4555	P. Shankariah Gouda	Bangalore	04/10/1949	04/07/1977	21/01/1987		Shirestedar
4556	K.L. Nagaraj	Bangalore	26/02/1951	04/07/1977	21/01/1987		Shirestedar
4557	S.S. Odu gaudar	Bangalore	01/06/1952	04/07/1977	21/01/1987		Shirestedar
4558	R.R. Kulkarni	Bangalore	15/07/1952	04/07/1977	21/01/1987		Shirestedar
4559	S. Channabasappa	Bangalore	15/09/1954	07/07/1977	21/01/1987		Shirestedar
4560	B.V. Thimmegouda	Bangalore	09/02/1944	18/07/1977	21/01/1987		Retired
4561	Venkataramanachar	Bangalore	03/01/1945	14/07/1977	21/01/1987		Retired
4562	Thimmegouda	Bangalore	10/04/1952	13/07/1977	21/01/1987		Shirestedar
4563	D.L. Swaramambha	Bangalore	25/05/1952	11/07/1977	21/01/1987		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4564	K.R. Sharadamma	Bangalore	01/09/1955	20/04/1977	21/01/1987		Shirestedar
4565	H.N. Gurusiddappa	Bangalore	16/03/1950	14/07/1977	21/01/1987		Shirestedar
4566	K.S. Gopal Shastri	Bangalore	22/12/1950	07/07/1977	21/01/1987		Shirestedar
4567	K.M. Gurubasavaraju	Bangalore	01/08/1952	13/07/1977	21/01/1987		Shirestedar
4568	P.K. Padmanabha	Bangalore	13/09/1952	11/07/1977	21/01/1987		Shirestedar
4569	Rupangudi Nagarju	Bangalore	13/09/1952	23/07/1977	21/01/1987		Shirestedar
4570	K. Srinivas Gupta	Bangalore	15/03/1953	07/07/1977	21/01/1987		Shirestedar
4571	Manohar Jyothi	Bangalore	10/07/1954	11/07/1977	21/01/1987		Shirestedar
4572	B. Madhava rao	Bangalore	13/08/1946	19/07/1977	21/01/1987		Retired
4573	B.S. Angadi	Bangalore	01/06/1949	08/07/1977	21/01/1987		Shirestedar
4574	Syad Mohinuddin	Bangalore	11/09/1949	20/06/1977	21/01/1987		Shirestedar
4575	Samuel Advin	Bangalore	20/05/1950	15/07/1977	21/01/1987		Shirestedar
4576	Chandra shekar Achar	Bangalore	16/07/1950	07/07/1977	21/01/1987		Shirestedar
4577	B. Muniyappa	Bangalore	20/03/1952	10/07/1977	21/01/1987		Died
4578	C.L Narayana	Bangalore	24/09/1952	07/07/1977	21/01/1987		Shirestedar
4579	K.S. Venkata Krishnaiah	Bangalore	14/12/1952	07/07/1977	21/01/1987		Shirestedar
4580	N.F. Amarad	Bangalore	10/06/1953	14/07/1977	21/01/1987		Shirestedar
4581	K. Ranganathaiah (ST)	Bangalore	03/10/1953	17/12/1981	21/01/1987		Shirestedar
4582	N. Narayannaiah (SC)	Bangalore	16/03/1936	12/12/1961	21/01/1987		Retired
4583	B.N. Sahya Nayak (SC)	Bangalore	19/11/1949	28/09/1979	21/01/1987		Shirestedar
4584	Vishwa murthy	Bangalore	04/12/1940	02/09/1969	21/01/1987		Retired
4585	Y. Alur bhovi (SC)	Bangalore	24/10/1951	29/09/1971	21/01/1987		Shirestedar
4586	H.S Saroja (SC)	Bangalore	21/01/1950	03/11/1979	21/01/1987		Shirestedar
4587	N. Narayana (sC)	Bangalore	12/07/1937	24/12/1961	21/01/1987		Retired
4588	D. Ramaiah (SC)	Bangalore	15/04/1940	03/08/1960	21/01/1987		Retired
4589	Shivag Naik (SC)	Bangalore	12/06/1950	24/02/1972	21/01/1987		Shirestedar
4590	B.H. Chikkappa (SC)	Bangalore	12/08/1950	22/08/1972	26/05/1987		Retired
4591	M.K Shrikanta (SC)	Bangalore	10/05/1945	07/01/1970	26/05/1987		Retired
4592	K.L. Krishna Nayak (SC)	Bangalore	02/03/1952	12/09/1972	26/05/1987		Shirestedar
4593	Shivaraj (SC)	Bangalore	04/09/1949	06/09/1972	07/07/1987		Shirestedar
4594	Siddaraju (SC)	Bangalore	10/05/1950	29/12/1972	08/07/1987		Shirestedar
4595	Sriramaiah (ST)	Bangalore	04/02/1944	08/01/1969	07/11/1987		Retired
4596	K. Nanjayya (sT)	Bangalore	08/04/1949	16/07/1962	07/11/1987		Shirestedar
4597	N. Ramappa (ST)	Bangalore	02/03/1945	13/02/1969	07/11/1987		Retired
4598	H.N. Venkata (SC)	Bangalore	24/03/1952	23/03/1979	24/11/1987		Shirestedar
4599	G. Shankara	Mysore	05/11/1944	04/07/1977	21/01/1988		Retired
4600	M.J. Srinivas murthy	Mysore	28/08/1948	04/07/1977	21/01/1988		Shirestedar
4601	H.L. Shivaram	Mysore	26/05/1955	01/07/1977	21/01/1988		Shirestedar
4602	K.S. Dhanjaya	Mysore	09/03/1953	13/07/1977	21/01/1988		Shirestedar
4603	K.S. Shiva prasad	Mysore	09/05/1954	13/07/1977	21/01/1988		Shirestedar
4604	Byraju	Mysore	01/12/1950	21/09/1974	21/01/1988		Shirestedar
4605	H.B. Chandra shekariah	Mysore	28/01/1949	15/07/1977	21/01/1988		Shirestedar
4606	R.J. Jallu	Mysore	01/04/1950	22/07/1977	21/01/1988		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4607	B.S. Kumarswamy	Mysore	31/01/1950	04/08/1977	21/01/1988		Shirestedar
4608	G.S. Vishwanath	Mysore	20/10/1950	16/07/1977	21/01/1988		Shirestedar
4609	C. Anantha Krishna rao	Mysore	23/04/1952	18/07/1977	21/01/1988		Shirestedar
4610	T.M. Venugopal	Mysore	03/03/1955	13/07/1977	21/01/1988		Shirestedar
4611	B. Prafulla Kumari	Mysore	01/01/1953	27/07/1977	21/01/1988		Shirestedar
4612	H.K. Karunakar (SC)	Mysore	15/04/1938	02/02/1965	21/01/1988		Retired
4613	S. Srinivas murthy'	Mysore	05/08/1951	03/09/1976	21/01/1988		Shirestedar
4614	K.N. Sathya Narayan	Mysore	20/05/1951	16/07/1977	21/01/1988		Shirestedar
4615	BASAPPA FIRANGI	GULBARGA	01/06/1951	14/12/1981	21/01/1988	SC	RTD. SHERISTEDAR
4616	JAGANATHRAO	GULBARGA	05/05/1937	03/10/1960	21/01/1988	GEN	RTD. SHERISTEDAR
4617	SHESHACHARYA	GULBARGA	09/07/1945	07/05/1965	21/01/1988	GEN	RTD. SHERISTEDAR
4618	VASUDEVRAO	GULBARGA	10/09/1941	01/08/1962	21/01/1988	GEN	RTD. SHERISTEDAR
4619	S.M.BELGURGI	GULBARGA	05/02/1938	21/05/1962	21/01/1988	GEN	RTD. SHERISTEDAR
4620	BABURAO CHANMALAPPA .	GULBARGA	05/01/1938	01/11/1962	21/01/1988	GEN	RTD. SHERISTEDAR
4621	MANIKRAO MARUTIRAO	GULBARGA	16/02/1940	01/11/1962	21/01/1988	GEN	RTD. SHERISTEDAR
4622	SHANTAPPA	GULBARGA	31/01/1942	01/12/1962	21/01/1988	GEN	RTD. SHERISTEDAR
4623	GANGU TUKKU	GULBARGA	12/04/1949	16/09/1972	21/01/1988	SC	RTD. SHERISTEDAR
4624	GULAM YAJADHANI	GULBARGA	30/06/1941	01/11/1962	21/01/1988	GEN	RTD. SHERISTEDAR
4625	MAHAMAD GOUSE	GULBARGA	05/07/1942	11/11/1962	21/01/1988	GEN	RTD. SHERISTEDAR
4626	N.G.BIRADAR	GULBARGA	04/05/1953	10/07/1977	21/01/1988	GEN	SHERISTEDAR
4627	NOORANDAYYA	GULBARGA	07/04/1943	19/12/1962	21/01/1988	GEN	RTD. SHERISTEDAR
4628	M.A.SYED	GULBARGA	01/09/1939	20/12/1962	21/01/1988	GEN	RTD. SHERISTEDAR
4629	S.M.ABBASALI	GULBARGA	18/01/1951	18/09/1979	21/01/1988	GEN	RTD. SHERISTEDAR
4630	ANNARAO	GULBARGA	04/05/1944	30/12/1962	21/01/1988	GEN	RTD. SHERISTEDAR
4631	ALIPUR SIDRAMAPPA	GULBARGA		01/11/1962	21/01/1988	GEN	RTD. SHERISTEDAR
4632	M.PRABHAKAR	GULBARGA	03/06/1950	17/08/1980	21/01/1988	GEN	RTD. SHERISTEDAR
4633	B. Shivarudrappa	Mysore	08/03/1951	10/02/1977	26/09/1988		Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4634	H.M. Shivarudrappa	Mysore	13/02/1953	18/07/1977	26/09/1988		Shirestedar
4635	P. Krishna	Mysore	01/07/1952	26/07/1977	26/09/1988		Shirestedar
4636	A. Krishna murthy	Mysore	01/11/1954	16/07/1977	26/09/1988		Shirestedar
4637	B.S. Nagarathna	Mysore	16/05/1961	20/07/1997	26/09/1988		Shirestedar
4638	B.S. Vangi	Mysore	01/06/1951	20/07/1997	26/09/1988		Shirestedar
4639	M. Muttaiah	Mysore	04/08/1949	02/08/1977	26/09/1988		Shirestedar
4640	Mohan Hosahalli	Belgaum	01/06/1948	05/08/1968	26/09/1988		Retired
4641	A.A. Mumin	Belgaum	10/07/1947	05/07/1972	26/09/1988		Retired
4642	S.V. Gudi Sagar	Belgaum	27/07/1949	14/08/1974	26/09/1988		Shirestedar
4643	S.M. Kallimani (SC)	Belgaum	01/06/1952	01/07/1972	26/09/1988		Shirestedar
4644	G.S. Mahajan	Belgaum	07/07/1956	22/07/1976	26/09/1988		Shirestedar
4645	I.A Panjara	Belgaum	01/06/1952	16/07/1976	26/09/1988		Shirestedar
4646	S.R. Kadival	Belgaum	01/05/1953	15/07/1973	26/09/1988		Shirestedar
4647	H.G. Badadal (SC)	Belgaum	02/09/1955	17/07/1976	26/09/1988		Shirestedar
4648	R.B. Garagatti	Belgaum	21/10/1953	26/07/1976	26/09/1988		Shirestedar
4649	S.B.Gabasavalagi	Belgaum	31.07.1953	19.07.1976	26.09.1988	PR	Shirestedar
4650	D.J.Navi	Belgaum	6.11.1952	17.05.1976	26.09.1988	PR	Shirestedar
4651	P.V.Desai	Belgaum	1.6.1952	19.07.1976	26.09.1988	PR	Shirestedar
4652	V.R.Naduvina Mani(SC)	Belgaum	1.6.1950	10.07.1976	26.09.1988	PR	Shirestedar
4653	B.S.Nabinala	Belgaum	10.02.1951	15.07.1976	26.09.1988	PR	Shirestedar
4654	V.N.Kanekar	Belgaum	06.12.1940	25.05.1965	26.09.1988	PR	Retired
4655	G.A.Shanbhagh	Belgaum	16.04.1940	25.05.1965	26.09.1988	PR	Retired
4656	S.N.Madivala	Belgaum	01.06.1944	18.06.1965	26.09.1988	PR	Retired
4657	A.B.Mulla	Belgaum	26.05.1936	08.06.1965	26.09.1988	PR	Retired
4658	V.V.Dasara(SC)	Belgaum	16.04.1950	14.08.1974	26.09.1988	PR	Shirestedar
4659	M.Y.Bommigatti	Belgaum	28.09.1949	14.08.1974	26.09.1988	PR	Shirestedar
4660	S.K.Begdekar	Belgaum	19.06.1944	08.05.1972	26.09.1988	PR	Retired
4661	N.P.Masoodhe	Belgaum	16.07.1946	16.08.1974.	26.09.1988	PR	Retired
4662	C.B.Gowdar	Belgaum	04.11.1952	04.10.1977	26.09.1988	DR u/r 6	Shirestedar
4663	P.Shamsundar(SC)	Belgaum	01.06.1948	01.07.1972	26.09.1988	PR	Retired
4664	S.K.Vanajankar(SC)	Belgaum	23.06.1946	07.07.1972	26.09.1988	PR	Retired
4665	N.F.Aralamatti(SC)	Belgaum	01.06.1950	05.07.1972	26.09.1988	PR	Shirestedar
4666	V.H.Kothabala(SC)	Belgaum	29.05.1956	19.07.1976	26.09.1988	PR	Shirestedar
4667	K.P.Nagaraja	Mysore	20.02.1954	01.04.1977	26.09.1988	Steno DR	Shirestedar
4668	B.S.Gowdar	Belgaum	01.05.1951	15.12.1976	26.09.1988	PR	Shirestedar
4669	M.G.Kolurgi	Belgaum	01.06.1950	08.07.1977	26.09.1988	PR	Shirestedar
4670	K.L.Bhajantri(SC)	Belgaum	01.06.1946	04.07.1977	26.09.1988	PR	Shirestedar
4671	S.R.Poojari	Belgaum	25.05.1952	15.07.1977	26.09.1988	PR	Shirestedar
4672	S.S.Lamani	Belgaum	01.01.1948	13.05.1978	26.09.1988	PR	Shirestedar
4673	V.M.Hiremath	Belgaum	01/01/1900	17.08.1974	26.09.1988	PR	Retired
4674	K.Ravikala	Mysore	12.01.1953	25.07.1977	26.09.1988	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4675	S.S.Ranganath	Bangalore	01.10.1952	28.07.1977	26.09.1988	DR	Shirestedar
4676	Ramamurthy	Bangalore	03.05.1953	28.07.1977	26.09.1988	DR	Shirestedar
4677	N.Ushadevi	Bangalore	08.04.1952	28.07.1977	26.09.1988	Steno PR	Shirestedar
4678	V.Siddiah	Bangalore	12.03.1947	18.03.1967	26.09.1988	PR	Retired
4679	H.S.Shesha Bhatta	Bangalore	28.12.1952	03.08.1972	26.09.1988	PR	Shirestedar
4680	D.Nagaraja	Bangalore	28.12.1952	03.08.1977	26.09.1988	DR	Shirestedar
4681	K.Shankara Rao	Bangalore	18.02.1953	03.08.1977	26.09.1988	DR	Shirestedar
4682	M.S.Renukaradhya	Bangalore	12.05.1950	05.08.1977	26.09.1988	DR	Shirestedar
4683	BHIMRAO RAGHAVENDRARAO	GULBARGA	06/01/1943	01/11/1962	26/09/1988	GEN	RTD. SHERISTEDAR
4684	K.V.MADHAVRAO	GULBARGA	01/04/1952	03/09/1980	26/09/1988	GEN	SHERISTEDAR
4685	BHIMREDDY SHARANAPPA	GULBARGA	05/02/1938	01/11/1962	26/09/1988	GEN	RTD. SHERISTEDAR
4686	CHANDRASHA	GULBARGA	28/08/1949	04/09/1972	26/09/1988	SC	RTD. SHERISTEDAR
4687	BANGARAPPA	GULBARGA	12/08/1942	15/02/1962	26/09/1988	GEN	RTD. SHERISTEDAR
4688	K.NILKANTHA	GULBARGA	01/04/1951	03/10/1980	26/09/1988	GEN	RTD. SHERISTEDAR
4689	CHODHRI ANNAPPA	GULBARGA	22/02/1944	15/02/1962	26/09/1988	GEN	RTD. SHERISTEDAR
4690	CHANDRASHEKAR	GULBARGA	10/02/1945	08/10/1972	26/09/1988	SC	RTD. SHERISTEDAR
4691	SHIVSHANKRAYYA SWAMY	GULBARGA	20/06/1945	06/10/1965	26/09/1988	GEN	RTD. SHERISTEDAR
4692	R.M.NATIKAR	GULBARGA	05/01/1951	21/12/1980	26/09/1988	ST	RTD. SHERISTEDAR
4693	VEERANNA BASWANTHRAI	GULBARGA	20/07/1950	26/09/1972	26/09/1988	GEN	RTD. SHERISTEDAR
4694	BHIMSENRAO NARSINGRAO	GULBARGA	05/05/1948	29/09/1972	26/09/1988	GEN	RTD. SHERISTEDAR
4695	KISHNRAO VENKATRAO	GULBARGA	10/04/1945	29/09/1972	26/09/1988	GEN	RTD. SHERISTEDAR
4696	BALAKRISHAN MAYYA	GULBARGA	23/09/1945	18/09/1965	26/09/1988	PR-Steno-Genl	RTD. SHERISTEDAR
4697	SHEKH SARDAR	GULBARGA	04/10/1948	03/01/1981	26/09/1988	Gen-U/R-6	RTD. SHERISTEDAR
4698	M.A.RAZAK	GULBARGA	16/05/1942	02/05/1960	26/09/1988	GEN	RTD. SHERISTEDAR
4699	ABDUL RAHIM	GULBARGA	07/05/1939	01/11/1982	26/09/1988	GEN	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4700	MD.IBRAHIM NAZIR AHMED	GULBARGA	07/05/1939	01/11/1982	26/09/1988	GEN	RTD. SHERISTEDAR
4701	SANGAPPA SANGAM	GULBARGA	03/08/1945	19/09/1972	26/09/1988	GEN	RTD. SHERISTEDAR
4702	CHANDRAPPA KASHAPPA	GULBARGA	20/07/1945	20/09/1972	26/09/1988	SC	RTD. SHERISTEDAR
4703	TIPPANNA HANAMANT	GULBARGA	04/06/1949	20/09/1972	26/09/1988	SC	RTD. SHERISTEDAR
4704	SAIKBADE GUDUBHAI	GULBARGA	02/09/1947	25/09/1972	26/09/1988	GEN	RTD. SHERISTEDAR
4705	SHANKAR NAGAPPA KADAPPA	GULBARGA	03/04/1949	18/09/1972	22/10/1988	SC	RTD. SHERISTEDAR
4706	SHIVRAJ GHANTI	GULBARGA	10/04/1951	25/09/1972	22/10/1988	GEN	RTD. SHERISTEDAR
4707	RUGUSHANTAPPA	GULBARGA	20/09/1946	25/09/1972	22/10/1988	GEN	RTD. SHERISTEDAR
4708	BASWANT BHIMSHYA	GULBARGA	07/04/1944	25/09/1972	26/10/1988	SC	RTD. SHERISTEDAR
4709	ISWAR LGMANNA	GULBARGA	04/07/1947	25/09/1972	26/10/1988	GEN	RTD. SHERISTEDAR
4710	B.M.Ramegouda	Bangalore	26.05.1950	05.08.1977	05.11.1988	DR	Shirestedar
4711	B.Raghu	Bangalore	09.10.1953	05.08.1977	05.11.1988	DR	Shirestedar
4712	A.Srinivas	Bangalore	11.10.1955	05.08.1977	05.11.1988	DR	Shirestedar
4713	V.Venkataramanappa	Bangalore	20.06.1947	02.06.1977	05.11.1988	DR	Retired
4714	S.Mahadevappa	Mysore	10.10.1952	23.08.1977	05.11.1988	DR	Shirestedar
4715	S.Jayarame Gouda	Mysore	02.03.1952	23.08.1977	05.11.1988	DR	Shirestedar
4716	Y.H.Marisiddiah	Mysore	08.04.1951	23.08.1977	05.11.1988	DR	Shirestedar
4717	Basavanthappa(SC)	Mysore	13.03.1943	23.08.1977	05.11.1988	DR	Retired
4718	F.S.Yadahalli	Belgaum	20.11.1944	02.04.1964	05.11.1988	PR	Retired
4719	B.V.Rudregouda	Mysore	04.05.1955	23.08.1977	05.11.1988	DR	Shirestedar
4720	B.M.kale(SC)	Mysore	21.08.1946	05.11.1977	05.11.1988	DR	Retired
4721	D.B.Vishwa Brahaman	Belgaum	28.03.1933	22.02.1954	05.11.1988	PR	Retired
4722	Basavaraj Ambasetty	Belgaum	04.05.1956	23.08.1977	05.11.1988	DR u/r 6	Shirestedar
4723	Hallikar Mohamed Hussain	Bangalore	15.03.1953	23.08.1977	05.11.1988	DR	Shirestedar
4724	N.Sharanappa	Bangalore	08.03.1939	12.04.1968	05.11.1988	DR	Retired
4725	K.Kalavathi	Bangalore	22.01.1954	25.08.1977	05.11.1988	DR	Shirestedar
4726	Gangadar jios	Bangalore	11.07.1949	12.08.1977	05.11.1988	DR	Shirestedar
4727	H.Shivakumar	Bangalore	27.11.1949	12.06.1977	05.11.1988	DR	Shirestedar
4728	H.Y.Yashoda	Bangalore	08.01.1953	12.08.1977	05.11.1988	DR	Shirestedar
4729	J.R.Madhabhavi	Bangalore	27.06.1950	26.08.1977	05.11.1988	DR	Shirestedar
4730	H.S.Kulakarni	Bangalore	01.06.1951	24.08.1977	05.11.1988	DR	Shirestedar
4731	S.L.Shahbhad	Bangalore	02.05.1952	26.08.1977	05.11.1988	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4732	R.B.patil	Bangalore	01.06.1952	25.08.1977	05.11.1988	DR	Shirestedar
4733	V.N.Nadagowda	Bangalore	25.11.1952	25.08.1977	05.11.1988	DR	Shirestedar
4734	M.E.Balakrishna Nambiar	Bangalore	01.05.1948	04.12.1967	05.11.1988	Steno PR	Retired
4735	Erbasappa M.Rashmi	Bangalore	01.06.1953	26.06.1977	05.11.1988	DR	Shirestedar
4736	Subhash Pulari	Bangalore	06.01.1954	25.08.1977	05.11.1988	DR	Shirestedar
4737	C.M.Kulkarni	Bangalore	16.07.1956	22.08.1977	05.11.1988	DR	Shirestedar
4738	M.M.Soratoor	Bangalore	01.09.1959	23.08.1977	05.11.1988	DR	Shirestedar
4739	S.G.Salimath	Bangalore	01.05.1948	25.08.1977	05.11.1988	DR	Retired
4740	Abdul Khayam	Bangalore	07.03.1947	31.12.1977	05.11.1988	DR	Retired
4741	M.I.Dukandar	Bangalore	01.06.1952	01.08.1978	05.11.1988	DR	Shirestedar
4742	S.B.Jhonda	Belgaum	06.01.1945	07.01.1966	05.11.1988	PR	Retired
4743	G.G.Ainapur(SC)	Belgaum	01.05.1950	27.12.1975	05.11.1988	PR	Shirestedar
4744	S.B.Kadam(SC)	Belgaum	10.10.1951	01.01.1976	05.11.1988	PR	Shirestedar
4745	M.R.Kolumath	Belgaum	01.10.1945	14.11.1966	05.11.1988	PR	Retired
4746	S.K.Pothadar	Belgaum	01.03.1945	21.01.1967	05.11.1988	PR	Retired
4747	B.N.Mane	Belgaum	01.06.1941	31.01.1967	05.11.1988	PR	Retired
4748	S.K.Kattimane	Belgaum	22.11.1943	09.06.1967	05.11.1988	PR	Retired
4749	S.R.Patil	Belgaum	07.07.1939	16.02.1965	05.11.1988	PR	Retired
4750	J.A.Kulkarni	Belgaum	01.04.1945	21.06.1967	05.11.1988	PR	Retired
4751	R.N.Kamble(SC)	Belgaum	06.02.1947	27.12.1975	05.11.1988	PR	Retired
4752	B.R.Buva	Belgaum	04.05.1949	30.12.1975	05.11.1988	PR	Died
4753	P.R.Vadil	Belgaum	01.06.1949	04.05.1968	05.11.1988	PR	Died
4754	S.D.Managova	Belgaum	15.03.1946	06.06.1968	05.11.1988	PR	Shirestedar
4755	M.R.Patil(Sawadatti)	Belgaum	01.06.1940	14.05.1973	05.11.1988	PR	Retired
4756	B.P.Ashekara	Belgaum	20.08.1946	04.01.1973	05.11.1988	PR	Left prn
4757	A.H.Badami(ST)	Belgaum	11.03.1952	26.07.1976	05.11.1988	Steno PR	Shirestedar
4758	R.M.Shivanagi	Belgaum	09.10.1945	07.07.1972	05.11.1988	PR	Retired
4759	P.A.Chikkur(SC)	Belgaum	05.06.1951	01.07.1972	22.12.1988	PR	Shirestedar
4760	L.M.Madari(SC)	Belgaum	01.06.1952	19.07.1976	22.12.1988	PR	Shirestedar
4761	H.N.Kavadi Matti	Belgaum	01.06.1948	16.07.1976	10.4.1989	PR	Retired
4762	S.I.Thakkalike	Belgaum	02.10.1950	22.03.1977	10.4.1989	PR	Shirestedar
4763	K.S.Beeradara	Belgaum	01.06.1951	08.07.1977	10.4.1989	PR	Shirestedar
4764	A.B.Pandita	Belgaum	19.05.1956	05.07.1977	31.5.1989	PR	Shirestedar
4765	Shivalingappa.P	Belgaum	01.06.1957	08.12.1977	31.5.1989	PR	Shirestedar
4766	S.M.Pawaskara(SC)	Belgaum	01.06.1946	16.05.1972	31.5.1989	PR	Retired
4767	M.A.Naik	Belgaum	01.10.1946	08.05.1972	31.5.1989	PR	Retired
4768	B.K.Mavalli	Belgaum	14.08.1941	18.05.1972	31.5.1989	PR	Retired
4769	G.S.Naik	Belgaum	01.04.1943	02.05.1972	31.5.1989	PR	Died
4770	K.N.Bhatta	Belgaum	01.03.1943	08.05.1972	31.5.1989	PR	Retired
4771	M.A.Khan	Belgaum	24.05.1946	13.05.1972	31.5.1989	PR	Retired
4772	Hulaswara(SC)	Belgaum	22.09.1949	15.05.1972	31.5.1989	PR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4773	M.V.Dayasa	Belgaum	07.05.1948	08.05.1972	31.5.1989	PR	Retired
4774	B.S.Gowda	Belgaum	11.06.1943	08.05.1972	31.5.1989	PR	Retired
4775	S.R.Padathi	Belgaum	04.05.1942	08.05.1972	31.5.1989	PR	Retired
4776	H.A.Sheik	Belgaum	12.12.1948	17.05.1972	31.5.1989	PR	Retired
4777	V.S.Dalawai	Belgaum	06.01.1949	25.08.1976	31.5.1989	Steno DR	Shirestedar
4778	V.V.Kalankar	Belgaum	10.06.1941	17.05.1972	31.5.1989	PR	Retired
4779	P.B.Gonzalvnvis	Belgaum	01.03.1946	29.01.1965	31.5.1989	PR	Retired
4780	N.M.Naik	Belgaum	04.06.1941	01.06.1967	31.5.1989	PR	Retired
4781	M.D.Pandit	Belgaum	26.08.1941	08.05.1972	31.5.1989	PR	Retired
4782	S.N.Naik	Belgaum	01.03.1945	15.05.1972	31.5.1989	PR	Retired
4783	S.A.Banatar(SC)	Belgaum	06.11.1945	15.05.1972	31.5.1989	PR	Retired
4784	C.B.Bhadkar	Belgaum	5.5.1940	18.5.1972	31.5.1989	PR	Retired
4785	M.B.Gowda	Belgaum	26.5.1942	8.5.1972	31.5.1989	PR	Retired
4786	M.A.Mahalinamani	Belgaum	1.3.1941	14.2.1968	31.5.1989	PR	Retired
4787	B.S.Narayana	Bangalore	2.7.1941	18.11.1961	31.5.1989	PR	Retired
4788	M.V.Naik	Belgaum	1.10.1943	20.4.1965	31.5.1989	PR	Retired
4789	N.C.Shampagavi	Belgaum	28.10.1937	9.11.1955	31.5.1989	PR	Retired
4790	N.C.Nanavathi	Belgaum	24.12.1932	26.11.1957	31.5.1989	PR	Retired
4791	B.S.Mundasa	Belgaum	23.4.1931	11.4.1958	31.5.1989	PR	Retired
4792	C.T.Babiah	Mysore	2.8.1931	3.11.1953	31.5.1989	PR	Retired
4793	Sannappa G	Mysore	3.6.1935	4.7.1960	31.5.1989	PR	Retired
4794	N.S.Neelagunda	Belgaum	17.9.1941	24.11.1965	31.5.1989	PR	Retired
4795	R.Krishniah	Bangalore	10.4.1952	27.9.1977	31.5.1989	DR	Shirestedar
4796	Khaleel Ahamed	Bangalore	6.5.1952	10.10.1977	31.5.1989	DR	Shirestedar
4797	Mohamed Altaf Pasha	Bangalore	5.5.1951	27.9.1977	31.5.1989	DR	Shirestedar
4798	M.R.Khaleelulla	Bangalore	3.11.1946	27.9.1977	31.5.1989	DR	Retired
4799	S.K.Parameswariah	Bangalore	9.5.1945	27.9.1977	31.5.1989	DR	Shirestedar
4800	T.M.Krishnappa	Bangalore	10.3.1938	3.10.1954	31.5.1989	PR	Retired
4801	G.V.Ramachandra	Bangalore	19/12/1935	06/10/1958	31.5.1989	PR	Retired
4802	P.Shivamalliah	Bangalore	10/02/1937	01/12/1958	31.5.1989	PR	Retired
4803	Basavarajiah P	Bangalore	12/03/1935	23/04/1959	31.5.1989	PR	Retired
4804	J.A. Nanjappa	Bangalore	02/05/1936	12/11/1959	31.5.1989	PR	Retired
4805	B.N.Narahari Rao	Bangalore	29/04/1944	24/03/1965	31.5.1989	PR	Retired
4806	H.C.Sunandamma	Bangalore	11/09/1943	23/06/1967	31.5.1989	Steno PR	Retired
4807	Mehaboob Sab	Bangalore	19/11/1944	12/10/1965	31.5.1989	PR	Retired
4808	A.Jahiruddin	Mysore	05/12/1951	07/10/1977	31.5.1989	DR	Shirestedar
4809	M.N.Muddappa	Mysore	16/12/1951	07/10/1977	31.5.1989	DR	Shirestedar
4810	M.K.Nanaiah	Mysore	01/02/1948	12/10/1977	31.5.1989	DR	Retired
4811	Vasudevacharya Jagirdar	Mysore	04/05/1953	13/09/1977	31.5.1989	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4812	K.P.Eshwarappa	Mysore	24/10/1953	30/09/1977	31.5.1989	DR	Shirestedar
4813	K.Kalyani	Mysore	09/03/1954	30/09/1977	31.5.1989	DR	Shirestedar
4814	K.V.Puttappa	Mysore	09/06/1954	30/09/1977	25.8.1999	DR	Shirestedar
4815	Babu Devadiga	Mysore	18/07/1954	30/09/1977	25.8.1999	DR	Shirestedar
4816	R.Papegowda	Mysore	03/06/1949	30/09/1977	25.8.1999	DR	Shirestedar
4817	B.H.Venkataramaniah	Mysore	10/06/1952	04/10/1977	12.9.1989	DR	Shirestedar
4818	K.S.Srinivasprasad	Mysore	27/05/1952	04/10/1977	12.9.1989	DR	Shirestedar
4819	Dodda Naik	Mysore	09/09/1952	04/10/1977	12.9.1989	DR	Shirestedar
4820	Manjula	Mysore	28/09/1953	04/10/1977	12.9.1989	DR	Shirestedar
4821	M.S.Ananthapadmanabha	Mysore	22/10/1953	04/10/1977	12.9.1989	DR	Shirestedar
4822	K.N.Jayalakshmi	Mysore	06/02/1954	04/10/1977	12.9.1989	DR	Shirestedar
4823	M.A.Padma	Mysore	19/05/1954	04/10/1977	12.9.1989	DR	Shirestedar
4824	K.Chandrika	Mysore	19/05/1954	04/10/1977	12.9.1989	DR	Shirestedar
4825	M.R.Sathyanarayana Rao	Mysore	25/05/1954	04/10/1977	12.9.1989	DR	Shirestedar
4826	G.S.Ranganath	Mysore	02/07/1954	04/10/1977	12.9.1989	DR	Shirestedar
4827	V.Ramesha	Mysore	12/11/1954	04/10/1977	12.9.1989	DR	Shirestedar
4828	Dswarakanath S.Gad	Mysore	25/12/1954	04/10/1977	12.9.1989	DR	Shirestedar
4829	D.S.ShivaKumaraswamy	Mysore	18/03/1955	04/10/1977	12.9.1989	DR	Shirestedar
4830	B.S.Nagarathna	Mysore	02/06/1955	04/10/1977	12.9.1989	DR	Shirestedar
4831	S.Venkatachalappa	Mysore	22/06/1956	04/10/1977	12.9.1989	DR	Shirestedar
4832	H.Radhakrishnarao	Mysore	15/12/1947	04/10/1977	12.9.1989	DR	Retired
4833	S L Gowda	Mysore	04/06/1949	04/10/1977	12.9.1989	DR	Shirestedar
4834	G N Doddamani	Mysore	20/08/1949	04/10/1977	12.9.1989	DR	Shirestedar
4835	Shivamurthy	Mysore	06/12/1950	04/10/1977	18.12.1989	DR	Shirestedar
4836	BHIMREDDY SHARANAPPA	GULBARGA	05/10/1942	22/09/1972	18/12/1989	GEN	RTD. SHERISTEDAR
4837	Siddappa	Mysore	04/04/1952	04/10/1977	25.5.1990	DR	Shirestedar
4838	K T Shankara Narayana	Mysore	03/05/1952	04/10/1977	28.6.1990	DR	Shirestedar
4839	RAGAVENDRARAO VENKATRAO	GULBARGA	09/10/1946	21/09/1972	25/05/1990	GEN	RTD. SHERISTEDAR
4840	Kammara Prahlada	Mysore	01/04/1952	04/10/1977	28.6.1990	DR	Shirestedar
4841	K R Bhaskara	Mysore	01/12/1953	04/10/1977	28.6.1990	DR	Shirestedar
4842	M V Manjuanathaiah	Bangalore	12/01/1952	13/10/1977	28.6.1990	DR	Shirestedar
4843	H Venkanna	Bangalore	05/10/1954	13/10/1977	28.6.1990	DR	Shirestedar
4844	Y M Leelavathi	Bangalore	01/07/1949	13/10/1977	28.6.1990	DR	Shirestedar
4845	T V Thimmaih	Bangalore	20/12/1950	16/07/1977	28.6.1990	DR	Shirestedar
4846	K Gopala Swamy (SC)	Bangalore	05/11/1956	16/10/1981	28.6.1990	DR	Shirestedar
4847	Obala Narasimaih (SC)	Bangalore	08/07/1951	28/09/1981	28.6.1990	DR	Died
4848	G Anand (SC)	Bangalore	03/05/1955	16/10/1981	28.6.1990	DR	Shirestedar
4849	Y Sathyanarayana Shetty	Bangalore	06/08/1940	16/10/1965	28.6.1990	PR	Retired
4850	C K Gangaiah	Bangalore	03/02/1935	25/02/1961	28.6.1990	PR	Retired
4851	B R Ramanna	Bangalore	14/12/1939	29/08/1961	28.6.1990	PR	Retired
4852	G N Sathya Narayana Rao	Bangalore	04/03/1940	18/02/1962	28.6.1990	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4853	G R Krishnappa	Bangalore	15/10/1937	12/11/1962	28.6.1990	PR	Retired
4854	C H Bheemarao	Bangalore	12/04/1940	13/11/1962	28.6.1990	PR	Retired
4855	G R Venkataramanappa	Bangalore	03/06/1946	16/10/1969	28.6.1990	PR	Retired
4856	L K•Thippaiah	Bangalore	22/11/1939	02/09/1961	28.6.1990	PR	Retired
4857	B R Shrinivasarao	Bangalore	13/10/1937	12/09/1961	28.6.1990	PR	Retired
4858	M N Lakshminarayana	Bangalore	10/03/1935	20/11/1962	28.6.1990	PR	Retired
4859	L Ramachandramurthy	Bangalore	08/04/1935	28/08/1962	28.6.1990	PR	Retired
4860	M Jayanna	Bangalore	06/04/1935	16/05/1977	21.12.1990	DR	Shirestedar
4861	YASHWANT DHARMANNA	GULBARGA	07/05/1947	20/09/1972	28/06/1990	GEN	RTD. SHERISTEDAR
4862	Theresa Philimina D' Silva	Mysore	03/12/1954	26/10/1977	7.1.1991	DR	Shirestedar
4863	K C Sudhakara (SC)	Mysore	15/09/1948	07/06/1972	7.1.1991	DR	Shirestedar
4864	R N Krishnaswamy	Bangalore	24/05/1943	20/02/1963	3.1.1991	PR	Retired
4865	M Shivalingaiah	Bangalore	08/06/1949	26/05/1971	27.7.1991	PR	Shirestedar
4866	K N Sheshadrivasan	Bangalore	14/05/1946	24/05/1971	27.7.1991	PR	Retired
4867	K S Raju	Bangalore	03/06/1949	16/04/1971	27.7.1991	PR	Shirestedar
4868	Revanna	Bangalore	22/05/1952	01/09/1972	27.7.1991	PR	Shirestedar
4869	H B Kalleshappa	Bangalore	16/11/1951	01/09/1972	27.7.1991	PR	Shirestedar
4870	G V Kaveri	Bangalore	02/05/1949	07/04/1975	27.7.1991	PR	Shirestedar
4871	K Krishnaiah (SC)	Mysore	11/09/1938	19/12/1959	27.7.1991	PR	Retired
4872	Ashvathanarayana	Mysore	10/10/1951	29/10/1977	27.7.1991	DR	Shirestedar
4873	A J Contractora	Mysore	01/01/1952	29/10/1977	27.7.1991	DR	Shirestedar
4874	K K Lingappa	Mysore	24/04/1952	29/10/1977	27.7.1991	DR	Shirestedar
4875	P B Malagi	Mysore	21/12/1948	05/11/1977	27.7.1991	DR	Shirestedar
4876	B C Paloti	Mysore	25/04/1954	05/11/1977	27.7.1991	DR	Shirestedar
4877	B G Sait	Mysore	01/09/1950	05/11/1977	27.7.1991	DR	Shirestedar
4878	Shaik Ameer	Mysore	08/06/1949	25/01/1978	27.7.1991	DR	Shirestedar
4879	M R Dwarakanath	Mysore	22/10/1952	14/11/1977	27.7.1991	DR	Shirestedar
4880	R Somakumar	Mysore	07/06/1953	14/11/1977	27.7.1991	DR	Shirestedar
4881	G R Kolarkar (SC)	Mysore	12/04/1949	07/11/1978	8.11.1991	DR	Shirestedar
4882	M N Hanumanthaiah (SC)	Mysore	19/06/1949	07/11/1978	4.3.1991	DR	Shirestedar
4883	NAGENDRAPPA PATIL	GULBARGA	28/08/1950	25/09/1972	08/11/1991	GEN	RTD. SHERISTEDAR
4884	Giriappa (ST)	Mysore	04/03/1950	09/11/1981	4.3.1991	DR	Shirestedar
4885	NILKHANTHA SIDRAMAPPA	GULBARGA	01/03/1947	21/09/1972	04/03/1992	GEN	RTD. SHERISTEDAR
4886	K.MALLINATH	GULBARGA	03/03/1955	06/10/1981	04/03/1992	GEN	RTD. SHERISTEDAR
4887	PRAHALAD JOSHI	GULBARGA	01/07/1952	06/10/1981	04/03/1992	GEN	RTD. SHERISTEDAR
4888	A.SUBRAMANIAM	GULBARGA	04/04/1945	01/11/1967	04/03/1992	PR- Steno- Genl	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4889	PARVATI MUDHOLMATH	GULBARGA	05/06/1955	06/10/1981	04/03/1992	GEN	RTD. SHERISTEDAR
4890	RATHOD LALU KHERU	GULBARGA	01/06/1949	28/03/1972	04/03/1992	SC	RTD. SHERISTEDAR
4891	JAAFAR KHAISAR MOIUDDIN	GULBARGA	26/07/1947	06/10/1981	04/03/1992	GEN	RTD. SHERISTEDAR
4892	D.ANJANEYALLU	GULBARGA	01/07/1947	12/09/1972	04/03/1992	SC	RTD. SHERISTEDAR
4893	HABEBUR RAHEMAN	GULBARGA	05/01/1953	14/12/1981	04/03/1992	GEN	SHERISTEDAR
4894	KISHANRAO KULKARNI	GULBARGA	11/10/1954	14/12/1981	04/03/1992	GEN	SHERISTEDAR
4895	MOHAN JOSHI	GULBARGA	10/04/1958	14/12/1981	04/03/1992	GEN	SHERISTEDAR
4896	PARMESHAR KALLAYYA	GULBARGA	06/10/1956	14/12/1981	04/03/1992	GEN	SHERISTEDAR
4897	GOUSODDIN	GULBARGA	01/01/1956	14/12/1981	04/03/1992	GEN	SHERISTEDAR
4898	CHANDRAPPA KASHAPPA	GULBARGA	15/01/1947	17/04/1972	04/03/1992	SC	RTD. SHERISTEDAR
4899	SETUMADHAVRAO	GULBARGA	09/05/1945	22/09/1972	04/03/1992	GEN	RTD. SHERISTEDAR
4900	YASHWANT SHIVRAY	GULBARGA	06/08/1947	19/09/1972	04/03/1992	GEN	RTD. SHERISTEDAR
4901	SUBHASHCHANDRA REVANSIDAPPA	GULBARGA	04/09/1948	20/09/1972	04/03/1992	GEN	RTD. SHERISTEDAR
4902	M.HUSSAIN	GULBARGA	28/11/1937	07/04/1958	04/03/1992	GEN	RTD. SHERISTEDAR
4903	GANAPATI SHEREKARI	GULBARGA	06/02/1957	22/03/1988	04/03/1992	GEN	RTD. SHERISTEDAR
4904	Y.M.PARAVATESHWARA YYA	GULBARGA	01/07/1950	08/06/1982	04/03/1992	GEN	RTD. SHERISTEDAR
4905	MURLIDHARRAO	GULBARGA	13/12/1939	06/10/1961	04/03/1992	GEN	RTD. SHERISTEDAR
4906	U.ALLAYYA	GULBARGA	18/07/1948	13/01/1970	04/03/1992	PR-Steno-Genl	RTD. SHERISTEDAR
4907	BASANNA NASISAB	GULBARGA	05/06/1938	11/08/1958	04/03/1992	SC	RTD. SHERISTEDAR
4908	OBANNA	GULBARGA	05/04/1944	13/05/1965	04/03/1992	SC	RTD. SHERISTEDAR
4909	MAREPPA VERMA	GULBARGA	05/03/1938	22/01/1972	24/06/1992	SC	RTD. SHERISTEDAR
4910	BASAPPA NARASAPPA	GULBARGA	26/11/1938	10/10/1969	04/03/1992	SC	RTD. SHERISTEDAR
4911	A J Mashakaranus	Mysore	01/06/1940	20/08/1962	4.3.1991	PR	Retired
4912	U N Chidambara	Mysore	27/02/1951	06/07/1973	4.3.1991	PR	Shirestedar
4913	A Viswanath	Mysore	15/05/1938	20/12/1958	4.3.1991	PR	Retired
4914	G Chandrashekhara nayak	Mysore	26/06/1940	11/06/1959	4.3.1991	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4915	B Rajagopal	Mysore	30/11/1941	16/07/1959	4.3.1991	PR	Retired
4916	A Pundalikappa	Mysore	23/03/1937	20/07/1959	4.3.1991	PR	Retired
4917	S Dharmaraja Bhandari	Mysore	07/06/1937	22/07/1959	4.3.1991	PR	Retired
4918	Shanthakumari	Mysore	14/08/1938	25/08/1959	4.3.1991	PR	Retired
4919	M M Devamma	Mysore	30/04/1954	17/01/1977	4.3.1991	Steno PR	Shirestedar
4920	A Dharmappa Devadiga	Mysore	05/08/1939	25/08/1959	4.3.1991	PR	Retired
4921	K Kalavathi	Mysore	04/12/1939	25/08/1959	4.3.1991	PR	Retired
4922	K Surendranaik	Mysore	21/06/1937	29/08/1959	4.3.1991	PR	Retired
4923	Helen Salina Norona	Mysore	23/04/1940	17/07/1959	4.3.1991	PR	Retired
4924	B Vittal Dasappa	Mysore	03/04/1940	18/09/1959	4.3.1991	PR	Retired
4925	Jayanthi R Shetty	Mysore	23/04/1950	01/10/1959	4.3.1991	PR	Retired
4926	B L Radha	Mysore	03/06/1942	17/11/1959	4.3.1991	PR	Retired
4927	B K Bhojamma	Mysore	01/04/1941	20/11/1959	16.6.1992	PR	Retired
4928	K N Devamma	Mysore	10/02/1940	19/02/1959	16.6.1992	PR	Retired
4929	B C Kariyappa	Mysore	04/10/1932	28/08/1957	16.6.1992	PR	Retired
4930	M S Ramachari	Mysore	04/02/1941	04/08/1962	16.6.1992	PR	VRS
4931	K Venkataramu	Mysore	22/08/1935	06/06/1964	16.6.1992	PR	Retired
4932	B Shrinivasa	Mysore	09/03/1938	10/08/1964	16.6.1992	PR	Retired
4933	M Narayana (SC)	Mysore	15/07/1943	26/11/1969	16.6.1992	PR	Retired
4934	SHRINIVAS SHINTRE	GULBARGA	01/06/1940	20/11/1962	24/06/1992	GEN	RTD. SHERISTEDAR
4935	LAXMANA	GULBARGA	12/03/1949	17/04/1972	24/06/1992	SC	RTD. SHERISTEDAR
4936	VANDALAPPA	GULBARGA	16/10/1947	28/01/1972	24/06/1992	SC	RTD. SHERISTEDAR
4937	U N Bhagamora	Belgaum	10/12/1939	08/05/1959	26.8.1992	PR	Retired
4938	H Y Bajantrao (SC)	Belgaum	06/05/1940	08/05/1959	26.8.1992	PR	Retired
4939	P.R Kulkarni	Belgaum	01/06/1938	10/05/1959	26.8.1992	PR	Retired
4940	H.G.Hiremath	Belgaum	20/10/1935	11/05/1959	26.8.1992	PR	Retired
4941	N.N.Kulkarni	Belgaum	02/01/1936	11/05/1959	26.8.1992	PR	Retired
4942	G S Gonzolvis	Belgaum	06/04/1940	29/01/1962	26.8.1992	Steno DR	Retired
4943	K R Choudari	Belgaum	11/05/1936	03/09/1959	26.8.1992	PR	Retired
4944	R T Kalburgi	Belgaum	09/05/1937	11/05/1959	26.8.1992	PR	Retired
4945	R V Hegde	Belgaum	27/02/1945	08/05/1972	26.8.1992	PR	Retired
4946	R V Hegade	Belgaum	01/06/1948	15/05/1972	26.8.1992	PR	Retired
4947	S R Setty	Belgaum	23/09/1941	15/05/1972	26.8.1992	PR	Retired
4948	G P Keni (SC)	Belgaum	05/06/1950	25/06/1974	26.8.1992	PR	Shirestedar
4949	H G Baligara	Belgaum	19/06/1948	14/04/1975	26.8.1992	DR u/r 6	Retired
4950	S S Shinde	Belgaum	25/04/1941	15/09/1963	26.8.1992	PR	Retired
4951	V J Betageri	Belgaum	01/05/1941	06/05/1963	26.8.1992	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4952	L K Pattar	Belgaum	01/06/1948	01/12/1961	26.8.1992	PR	Retired
4953	M N Chapparabhanda	Belgaum	04/07/1950	07/07/1972	26.8.1992	PR	Shirestedar
4954	V M Suryavanshi (SC)	Belgaum	01/02/1948	05/07/1972	26.8.1992	PR	Retired
4955	J M Naik	Belgaum	01/06/1950	20/07/1974	26.8.1992	PR	Shirestedar
4956	I G Nabbuvale	Belgaum	08/06/1948	04/06/1977	26.8.1992	DR u/r 6	Retired
4957	H B Patil	Belgaum	22/06/1940	15/09/1963	26.8.1992	PR	Retired
4958	N M Sonnagi	Belgaum	09/09/1942	25/01/1965	26.8.1992	PR	Retired
4959	H D Ghasthi (SC)	Belgaum	01/06/1949	03/02/1968	26.8.1992	PR	Shirestedar
4960	C I Yalagi	Belgaum	22/01/1946	05/02/1972	26.8.1992	PR	Retired
4961	R B Gunaga	Belgaum	22/06/1945	13/05/1972	26.8.1992	PR	Retired
4962	J A Achari	Belgaum	06/12/1930	13/05/1972	26.8.1992	PR	Retired
4963	B L Hegde	Belgaum	18/08/1948	15/05/1972	26.8.1992	PR	Shirestedar
4964	D B Hegde	Belgaum	18/02/1950	04/03/1974	26.8.1992	PR	Shirestedar
4965	H L Naik	Belgaum	12/02/1948	03/07/1974	26.8.1992	PR	Retired
4966	N H Kambli	Belgaum	01/06/1940	14/10/1954	26.8.1992	PR	Retired
4967	R D Havnoor	Belgaum	01/09/1943	27/08/1965	26.8.1992	PR	Retired
4968	L S Nilagunda	Belgaum	20/05/1941	25/08/1965	26.8.1992	PR	Retired
4969	N R Maralihalli	Belgaum	26/04/1938	21/11/1961	26.8.1992	PR	Retired
4970	V J Shinde	Belgaum	25/11/1942	27/08/1965	26.8.1992	PR	Retired
4971	S G Nalavade	Belgaum	06/06/1937	11/11/1960	26.8.1992	PR	Retired
4972	P C Kurakur	Belgaum	12/07/1941	26/11/1965	26.8.1992	PR	Retired
4973	R S Shinde	Belgaum	26/05/1941	01/11/1961	26.8.1992	PR	Retired
4974	B B Angadi	Belgaum	01/04/1937	12/10/1962	10.9.1992	PR	Retired
4975	T Y Bharaga	Belgaum	01/07/1941	10/02/1961	10.9.1992	PR	Retired
4976	H P Galagali	Belgaum	12/12/1940	18/11/1965	10.9.1992	PR	Retired
4977	B P Rayara	Belgaum	12/12/1935	16/08/1960	10.9.1992	PR	Retired
4978	B A Shivamoggi	Belgaum	22/09/1936	15/10/1960	10.9.1992	PR	Retired
4979	C H Anandnaik	Mysore	09/01/1953	16/07/1977	10.9.1992	PR	Shirestedar
4980	M B Patil	Belgaum	14/11/1954	25/08/1977	10.9.1992	DR u/r 6	Shirestedar
4981	R B Garagatti	Belgaum	21/10/1953	26/07/1976	10.9.1992	Steno PR	Shirestedar
4982	B N Patil	Belgaum	20/08/1958	29/12/1972	21.1.1992	Steno PR	Shirestedar
4983	MALLARAO KULKARNI	GULBARGA	04/08/1946	03/08/1963	10/09/1992	PR-Steno-Genl	RTD. SHERISTEDAR
4984	KAMBLE ANNARAO	GULBARGA	01/06/1956	16/11/1983	10/09/1992	SC	SHERISTEDAR
4985	MADSIRWAR	GULBARGA	11/09/1992	16/11/1983	10/09/1992	SC	SHERISTEDAR
4986	VENKANGOUDA PATIL	GULBARGA	15/06/1958	16/11/1983	10/09/1992	ST	SHERISTEDAR
4987	HUSAINAPPA	GULBARGA	03/10/1936	16/09/1958	10/09/1992	SC	RTD. SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
4988	VENKATRAO ERDONI	GULBARGA	08/06/1939	11/05/1959	10/09/1992	GEN	RTD. SHERISTEDAR
4989	M.A.GAFUR	GULBARGA	16/07/1937	31/03/1960	10/09/1992	GEN	RTD. SHERISTEDAR
4990	B.TOTAPPA	GULBARGA	15/11/1937	08/08/1959	10/09/1992	GEN	RTD. SHERISTEDAR
4991	G R Sheelavanthara	Belgaum	02/02/1954	29/05/1977	21.1.1992	DR u/r 6	Shirestedar
4992	C S Naik	Belgaum	08/08/1946	30/05/1969	21.1.1992	DR u/r 6	Retired
4993	S S Hirematt	Belgaum	23/05/1939	20/11/1963	21.1.1992	PR	Retired
4994	C K Mathada	Belgaum	05/05/1936	12/09/1963	21.1.1992	PR	Retired
4995	A H Indi	Belgaum	01/06/1941	02/04/1964	21.1.1992	PR	Retired
4996	S S Kulakarni	Belgaum	01/07/1934	04/03/1962	21.1.1992	PR	Retired
4997	A B Chatnis	Belgaum	08/09/1945	18/04/1964	21.1.1992	PR	Shirestedar
4998	P Javarappa	Mysore	04/03/1933	28/10/1955	21.1.1992	PR	Retired
4999	K M C Swamy	Mysore	01/12/1934	17/07/1958	21.1.1992	PR	Retired
5000	Puttagangaiah	Mysore	09/06/1939	17/07/1958	21.1.1992	PR	Retired
5001	L Basavaiah	Bangalore	15/08/1935	25/02/1965	21.1.1992	PR	Retired
5002	S D Shrinivas	Bangalore	24/01/1943	08/03/1965	21.1.1992	PR	Retired
5003	N Janardhana Naik	Bangalore	19/05/1936	19/09/1965	21.1.1992	PR	Retired
5004	C Ramaswamaiah	Bangalore	10/10/1937	12/03/1965	21.1.1992	PR	Retired
5005	B R Dakshinamurthy	Bangalore	21/12/1936	22/09/1961	21.1.1992	PR	Retired
5006	Y V Shrinivasa	Mysore	21/12/1951	20/01/1978	21.1.1992	DR	Shirestedar
5007	Pushpavathi Kulkarni	Bangalore	24/03/1944	01/02/1978	21.1.1992	Steno PR	Retired
5008	P M Raghupathi Gowda	Mysore	22/10/1949	04/02/1978	21.1.1992	DR	Shirestedar
5009	K R Immanada(SC)	Belgaum	30/04/1950	09/03/1978	21.1.1992	DR	Shirestedar
5010	Sharada V Thodur	Belgaum	30/05/1939	07/08/1965	21.1.1992	PR	Retired
5011	M R Haldhankar	Belgaum	06/04/1939	07/08/1965	21.1.1992	PR	Retired
5012	B.N Naik(Ankola)	Belgaum	02/06/1941	07/08/1965	21.1.1992	PR	Retired
5013	S P Sagar	Belgaum	01/06/1959	05/03/1990	21.1.1992	Steno PR	Shiresdagar
5014	K G Raikar	Belgaum	06/04/1940	21/08/1965	21.1.1992	PR	Retired
5015	G L Naik	Belgaum	30/06/1934	21/08/1965	21.1.1992	PR	Retired
5016	S R Hegde	Belgaum	15/09/1942	22/10/1965	21.1.1992	PR	Retired
5017	V B Bagura	Belgaum	23/10/1940	22/10/1965	21.1.1992	PR	Retired
5018	G L Fernandiz	Belgaum	31/07/1939	30/10/1965	21.1.1992	PR	Retired
5019	B N Shetty	Belgaum	04/06/1945	22/10/1965	21.1.1992	PR	Retired
5020	T C Kantharaj	Bangalore	06/08/1946	03/04/1978	21.1.1992	DR	Retired
5021	S B Krishne Gowda	Bangalore	26/10/1948	03/04/1978	21.1.1992	DR	Shirestedar
5022	D P Sundar Raj	Bangalore	25/05/1953	03/04/1978	21.1.1992	DR	Shirestedar
5023	R M Sriramaiah	Bangalore	14/07/1955	03/04/1978	21.1.1992	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5024	A Venkateshaiah	Bangalore	25/08/1955	03/04/1978	21.1.1992	DR	Shirestedar
5025	Majib Piran	Bangalore	07/10/1946	03/04/1978	21.1.1992	DR	Shirestedar
5026	S Krishnappa	Bangalore	03/04/1948	03/04/1978	21.1.1992	DR	Shirestedar
5027	H M Anjappa	Bangalore	01/01/1949	04/03/1978	21.1.1992	DR	Shirestedar
5028	H S Satyanarayana Rao	Bangalore	16/02/1951	12/05/1978	21.1.1992	DR	Shirestedar
5029	T Raju	Bangalore	16/03/1952	12/05/1978	21.1.1992	DR	Shirestedar
5030	B Dasappa (SC)	Bangalore	04/03/1951	03/10/1981	21.1.1992	DR	Shirestedar
5031	M H Shreenivasamurthy (SC)	Bangalore	10/05/1951	17/12/1981	25.9.1992	DR	Shirestedar
5032	Balakrishnaiah(SC)	Bangalore	27/07/1953	31/10/1981	25.9.1992	DR	Shirestedar
5033	Shivarangappa(SC)	Bangalore	20/10/1954	17/12/1981	25.9.1992	DR	Shirestedar
5034	Mahadeva Kumar(SC)	Bangalore	07/05/1950	10/10/1981	25.9.1992	PR	Shirestedar
5035	Eranna (Objn 33)	Bangalore	15/02/1946	25/09/1981	25.9.1992	DR	Retired
5036	N Basavaraju	Bangalore	13/08/1956	14/10/1981	25.9.1992	DR	Shirestedar
5037	V Venkatesh	Bangalore	06/05/1958	17/12/1981	25.9.1992	DR	Shirestedar
5038	Nagendrappa(SC)	Bangalore	05/03/1944	26/09/1971	25.9.1992	PR	Retired
5039	Govindiah(ST)	Bangalore	08/06/1943	13/03/1965	25.9.1992	PR	Retired
5040	D N Lakshminarayana(ST)	Bangalore	04/10/1949	05/04/1973	25.9.1992	PR	Shirestedar
5041	A L Sidappa(SC)	Bangalore	09/09/1953	03/06/1975	25.9.1992	PR	Shirestedar
5042	Murugendrappa	Bangalore	15/06/1949	03/04/1978	25.9.1992	DR	Shirestedar
5043	M T Knive	Bangalore	01/06/1949	03/04/1978	25.9.1992	DR	Shirestedar
5044	Hiranya Dundappa Yeshwanth	Bangalore	01/06/1951	03/04/1978	25.9.1992	DR	VRS
5045	K Narappa	Bangalore	05/06/1938	01/08/1962	25.9.1992	DR	Retired
5046	B O Narayana Swamy	Bangalore	03/05/1954	06/04/1978	25.9.1992	PR	Shirestedar
5047	M Onkarappa	Bangalore	28/05/1948	06/04/1978	25.9.1992	DR	Retired
5048	Syed Rizwan	Bangalore	08/04/1952	06/04/1978	25.9.1992	DR	Shirestedar
5049	M Ashwathaiah(ST)	Bangalore	03/02/1944	08/10/1963	17.10.1992	PR	Retired
5050	V Dyamappa(SC)	Bangalore	04/06/1950	23/02/1972	6.11.1992	PR	Shirestedar
5051	V G Angadi	Bangalore	01/01/1953	06/04/1978	6.11.1992	DR	Shirestedar
5052	H V Vijaya Raju	Bangalore	07/10/1955	06/04/1978	6.11.1992	DR	Shirestedar
5053	Nalband Md.Hanif	Mysore	01/06/1953	10/04/1978	6.11.1992	DR	Shirestedar
5054	K M Shankaraiah	Mysore	01/07/1953	10/04/1978	6.11.1992	DR	Shirestedar
5055	S Ranganath	Mysore	24/10/1953	10/04/1978	6.11.1992	DR	Shirestedar
5056	B Vishwanath	Bangalore	20/05/1952	21/04/1978	6.11.1992	DR	Shirestedar
5057	D Gopal	Bangalore	08/04/1937	18/09/1962	6.11.1992	PR	Retired
5058	B Krishnappa	Bangalore	18/06/1945	30/09/1967	6.11.1992	PR	Retired
5059	K M Hanumanthappa	Bangalore	02/04/1939	20/08/1964	6.11.1992	PR	Retired
5060	T G Ramkrishne Gowda	Mysore	10/09/1950	26/04/1978	6.11.1992	DR u/r 6	Shirestedar
5061	Ramesh	Bangalore	12/01/1946	06/01/1969	6.11.1992	PR	Retired
5062	D B Joshi	Belgaum	27/06/1939	22/01/1959	6.11.1992	PR	Retired
5063	Y M Yalagi	Belgaum	09/08/1931	22/08/1958	6.11.1992	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5064	G B Jamadar (Talwar)	Belgaum	12/05/1946	11/07/1973	6.11.1992	DR u/r 6	Retired
5065	A D Jayaram (SC)	Bangalore	19/01/1951	22/07/1978	6.11.1992	DR	Shirestedar
5066	G Ramanaik	Bangalore	06/05/1951	17/02/1978	6.11.1992	PR	Shirestedar
5067	Abdul Samad	Mysore	15/09/1937	16/01/1965	6.11.1992	PR	Retired
5068	H R Rajashekhar	Mysore	25/09/1940	22/03/1962	6.11.1992	PR	Retired
5069	S Narayana swamy	Mysore	13/10/1937	11/07/1960	6.11.1992	PR	Retired
5070	I N Nagaraj	Mysore	27/06/1940	01/09/1960	6.11.1992	PR	VRS
5071	K Edward	Mysore	06/03/1944	21/01/1965	6.11.1992	PR	Retired
5072	S Chandrashekharaiah	Mysore	23/07/1943	21/02/1965	6.11.1992	PR	Died
5073	S Channegowda	Mysore	09/07/1935	17/10/1958	6.11.1992	PR	Retired
5074	H R Ramanna	Mysore	05/11/1938	09/06/1959	6.11.1992	PR	Retired
5075	K A Revanasiddaiah	Mysore	03/03/1939	10/06/1959	6.11.1992	PR	Retired
5076	H M Puttaiah (SC)	Mysore	20/05/1943	09/06/1971	6.11.1992	PR	Retired
5077	V Devaki (ST)	Mysore	12/07/1944	02/12/1961	6.11.1992	PR	Retired
5078	B Satyanarayana	Mysore	01/05/1948	14/08/1973	23.11.1992	PR	Retired
5079	S Devaiah (SC)	Mysore	04/03/1947	14/09/1973	23.11.1992	PR	Retired
5080	D V Ramamurthy	Bangalore	27/12/1953	01/02/1978	23.11.1992	Steno PR	Shirestedar
5081	S V Ramanath	Bangalore	15/03/1953	04/05/1979	23.11.1992	Steno PR	Shirestedar
5082	Shanmukappa	Bangalore	01/07/1942	31/03/1969	23.11.1992	PR	Retired
5083	Dharmarao	Bangalore	09/01/1946	31/03/1961	23.11.1992	PR	Retired
5084	K Venkateshappa	Bangalore	10/10/1937	03/05/1959	23.11.1992	PR	Retired
5085	V Subamma	Bangalore	07/12/1938	10/06/1959	23.11.1992	PR	Retired
5086	M Malappa	Bangalore	23/03/1936	14/11/1961	23.11.1992	PR	Retired
5087	M Krishnappa	Bangalore	15/05/1938	30/06/1958	23.11.1992	PR	Retired
5088	D N Subbareddy	Bangalore	07/08/1940	18/11/1962	23.11.1992	PR	Retired
5089	G N Muniswamy	Bangalore	21/06/1947	18/11/1962	23.11.1992	PR	Retired
5090	H Rajarathnam	Bangalore	08/04/1946	18/11/1962	23.11.1992	PR	Retired
5091	Y N Shrinivasaiah	Bangalore	07/11/1947	05/10/1970	23.11.1992	PR	Retired
5092	Syed Abbas Ali	Bangalore	15/08/1949	05/10/1970	23.11.1992	PR	Shirestedar
5093	V N Jayaramaiah	Bangalore	22/04/1948	07/10/1970	23.11.1992	PR	Retired
5094	Kalanaik (SC)	Bangalore	22/04/1945	29-2-1975	23.11.1992	PR	Retired
5095	Venktaramanappa (SC)	Bangalore		12/04/1972	23.11.1992	PR	Shirestedar
5096	R Dasarangappa (SC)	Bangalore	05/09/1943	10/11/1987	23.11.1992	PR	Retired
5097	Chikkahonnegowda	Mysore	03/07/1939	01/08/1958	21.12.1992	PR	Retired
5098	Md Syed Ahmed	Mysore	05/03/1940	08/08/1959	21.12.1992	PR	Retired
5099	Shambu Gowda	Mysore	30/05/1939	05/09/1958	21.12.1992	PR	Retired
5100	B Basavaraju	Mysore	15/06/1938	22/06/1959	21.12.1992	PR	Retired
5101	D Eregowda	Mysore	02/04/1938	12/04/1960	21.12.1992	PR	Retired
5102	Dasappa	Bangalore	15/04/1955	05/08/1978	21.12.1992	DR	Shirestedar
5103	A B Chandrappa	Bangalore	31/05/1938	15/11/1962	21.12.1992	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5104	B Ramachandra	Bangalore	30/04/1940	15/12/1962	21.12.1992	PR	Retired
5105	U Mallappa	Bangalore	14/06/1938	15/11/1962	21.12.1992	PR	Retired
5106	M G Shankaranarayana Shasthri	Bangalore	03/05/1940	10/11/1962	21.12.1992	PR	Retired
5107	Vasudevamurthy	Bangalore	17/07/1942	31/03/1969	21.12.1992	PR	Retired
5108	Lakshmikantappa	Bangalore	14/03/1945	24/03/1969	21.12.1992	PR	Retired
5109	M P Chandrashekhara	Bangalore	09/04/1948	31/03/1969	21.12.1992	PR	Retired
5110	E A Rameshaiah Gowda	Bangalore	15/03/1943	16/11/1962	21.12.1992	PR	Retired
5111	N Gururaj	Bangalore	01/05/1938	26/05/1971	21.12.1992	PR	Retired
5112	V Chandrashekharaiah	Bangalore	01/05/1938	16/03/1963	21.12.1992	PR	Retired
5113	K V Venkatachalaiah	Bangalore	28/03/1942	13/03/1963	21.12.1992	PR	Retired
5114	H Giriyappa	Bangalore	04/08/1948	26/05/1971	21.12.1992	PR	Shirestedar
5115	N S Paneesha	Bangalore	01/10/1948	21/05/1975	21.12.1992	PR	Shirestedar
5116	S Govindaiah	Bangalore	10/12/1940	13/11/1962	21.12.1992	PR	Retired
5117	M Gavirangaiah	Bangalore	05/06/1951	12/04/1979	21.12.1992	Steno PR	Shirestedar
5118	L Ramarathnam	Bangalore	18/09/1942	13/08/1961	21.12.1992	PR	Retired
5119	D C Narayanarao	Bangalore	15/09/1940	16/11/1962	21.12.1992	PR	Retired
5120	S V Alasingabhattachar	Bangalore	19/08/1940	10/05/1963	21.12.1992	PR	Retired
5121	T Shankarao	Bangalore	15/03/1942	18/05/1963	21.12.1992	PR	Retired
5122	Appojirao	Bangalore	28/01/1949	28/07/1969	21.12.1992	PR	Shirestedar
5123	T Venkataramanappa	Bangalore	02/10/1948	05/12/1969	21.12.1992	PR	Shirestedar
5124	Shrinivasa	Bangalore	04/04/1948	10/12/1969	21.12.1992	PR	Retired
5125	Ameer John	Bangalore	05/02/1949	10/12/1969	21.12.1992	PR	Shirestedar
5126	Syed Nazir Ahmed	Bangalore	25/05/1941	03/10/1970	21.12.1992	PR	Retired
5127	D K Shankarao	Bangalore	08/09/1948	05/10/1970	21.12.1992	PR	Shirestedar
5128	Ramakrishna	Bangalore	14/04/1950	05/10/1970	21.12.1992	PR	Shirestedar
5129	Narayanappa (ST)	Bangalore	14/07/1953	13/12/1983	21.12.1992	DR	Shirestedar
5130	Nanjundappa (SC)	Bangalore	14/05/1938	25/01/1968	21.12.1992	PR	Retired
5131	Kalaiah (SC)	Bangalore	10/10/1940	03/01/1970	21.12.1992	PR	Retired
5132	Lingaiah (SC)	Bangalore	10/06/1945	20/06/1971	21.12.1992	PR	Retired
5133	Chikkarasaiah (SC)	Bangalore	29/03/1945	08/09/1965	21.12.1992	PR	Retired
5134	M Mutturayappa (SC)	Bangalore	01/02/1946	21/06/1971	4.1.1993	PR	Retired
5135	H R Shivalingaiah (SC)	Bangalore	03/03/1946	05/05/1971	4.1.1993	PR	Shirestedar
5136	LINGANNA	GULBARGA	03/01/1941	21/11/1959	04/01/1993	GEN	RTD. SHERISTEDAR
5137	VISHWANATH	GULBARGA	22/09/1939	15/11/1961	04/01/1993	GEN	RTD. SHERISTEDAR
5138	SHAMRAO	GULBARGA	07/10/1940	23/07/1960	04/01/1993	GEN	RTD. SHERISTEDAR
5139	P.VENKATESH GUPTA	GULBARGA	21/01/1953	10/09/1975	04/01/1993	PR-Steno-Genl	SHERISTEDAR

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5140	SIDDAPPA	GULBARGA	19/12/1939	02/08/1960	04/01/1993	SC	RTD. SHERISTEDAR
5141	MAHMAD SIDDIKI	GULBARGA	09/12/1939	19/01/1960	04/01/1993	GEN	RTD. SHERISTEDAR
5142	C.LAXMAN	GULBARGA	06/06/1956	10/03/1985	04/01/1993	SC	SHERISTEDAR
5143	VISHWANATHA	GULBARGA	21/05/1938	26/11/1980	04/01/1993	SC	RTD. SHERISTEDAR
5144	S.G.KHADRI	GULBARGA	26/09/1938	31/03/1980	04/01/1993	GEN	RTD. SHERISTEDAR
5145	GANGAPPA	GULBARGA	25/10/1938	01/10/1961	27/06/1993	SC	RTD. SHERISTEDAR
5146	M.A.MAZID	GULBARGA	18/04/1940	15/01/1960	27/06/1993	GEN	RTD. SHERISTEDAR
5147	H Ramappa (ST)	Mysore	01/07/1956	18/01/1988	12.4.1993	DR	Shirestedar
5148	Dasurao	Mysore	10/11/1943	01/11/1962	17.11.1993	PR	Retired
5149	J Anantharao	Bangalore	01/08/1937	06/12/1957	17.11.1993	PR	Retired
5150	Thrimbak Reddy	Bangalore	28/08/1958	29/07/1978	17.11.1993	DR	Shirestedar
5151	Javare Gowda	Bangalore	09/02/1953	10/08/1978	24.12.1993	DR	Shirestedar
5152	S S Matapathi	Bangalore	06/05/1949	04/08/1978	24.12.1993	DR	Shirestedar
5153	M Neelakanthaiah (SC)	Bangalore	18/06/1946	14/09/1978	24.12.1993	DR	Died
5154	M Dasappa (SC)	Bangalore	16/02/1950	12/04/1972	24.12.1993	PR	Shirestedar
5155	N A Rajan	Mysore	08/08/1934	28/08/1959	24.12.1993	Steno PR	Retired
5156	S V Chikkanna (SC)	Mysore	01/08/1942	26/11/1969	24.12.1993	PR	Retired
5157	N D Kantharaj (SC)	Mysore	04/06/1949	23/10/1970	24.12.1993	PR	Shirestedar
5158	Basavalingaiah (SC)	Mysore	06/05/1933	20/06/1957	24.12.1993	PR	Retired
5159	D C Jayaram	Mysore	20/05/1940	27/12/1957	24.12.1993	PR	Retired
5160	Kamakshamma (SC)	Mysore	25/06/1958	10/08/1988	24.12.1993	Steno PR	Shirestedar
5161	Balakrishnaiah (SC)	Mysore	15/04/1947	03/05/1971	24.12.1993	PR	Shirestedar
5162	Hameeda Banu	Mysore	12/07/1943	29/12/1967	24.12.1993	PR	Retired
5163	H N Dhandaiah (SC)	Mysore	12/03/1930	31/03/1958	15.2.1994	PR	Retired
5164	B Venkataramappa	Mysore	01/06/1934	21/01/1960	15.2.1994	PR	Retired
5165	H Hayavadanarao	Mysore	06/05/1935	15/05/1956	18.2.1994	PR	Retired
5166	K Honnaiah	Mysore	13/10/1937	07/05/1956	18.2.1994	PR	Retired
5167	M Ganapathinaik	Mysore	15/12/1935	27/04/1956	18.2.1994	PR	Retired
5168	P Abdul Kalam	Mysore	15/09/1934	10/07/1956	18.2.1994	PR	Retired
5169	K Surendra Patil	Mysore	05/04/1934	16/07/1956	26.2.1994	PR	Retired
5170	K Kamalaksha	Mysore	17/03/1931	16/07/1956	30.3.1994	PR	Retired
5171	N Ratnakara Rao	Mysore	16/08/1934	16/07/1956	30.3.1994	PR	Retired
5172	B Ratnakara Shetty	Mysore	12/04/1937	26/07/1956	30.3.1994	PR	Retired
5173	P Ismail	Mysore	12/04/1937	26/07/1956	30.3.1994	PR	Retired
5174	K K Balakrishna	Mysore	15/02/1940	27/04/1956	30.3.1994	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5175	K P Devaiah	Mysore	03/07/1939	06/01/1959	30.3.1994	PR	Retired
5176	B S Bopaiah	Mysore	10/06/1932	26/01/1959	30.3.1994	PR	Retired
5177	D K Madhavarao	Mysore	19/12/1938	26/07/1956	30.3.1994	PR	Retired
5178	Eda lobo	Mysore	10/11/1937	18/07/1956	30.3.1994	PR	Retired
5179	Y Sanjeeva	Mysore	22/05/1936	06/08/1956	30.3.1994	PR	Retired
5180	K Shankara	Mysore	22/09/1934	22/08/1956	30.3.1994	PR	Retired
5181	N Narayana	Mysore	14/07/1934	06/08/1956	30.3.1994	PR	Retired
5182	K Somashekhar	Mysore	07/08/1936	06/08/1959	30.3.1994	PR	Retired
5183	M V Naik	Belgaum	13/02/1940	08/04/1964	30.3.1994	PR	Retired
5184	S R Pramananda	Belgaum	24/02/1940	08/04/1964	30.3.1994	PR	Retired
5185	M V Kamath	Belgaum	02/04/1939	08/04/1964	30.3.1994	PR	Retired
5186	V H Kallapura	Belgaum	30/05/1942	08/04/1964	30.3.1994	PR	Retired
5187	Anana G Naik	Belgaum	01/08/1940	08/04/1964	30.3.1994	PR	Retired
5188	C A Nayak	Belgaum	16/04/1934	20/08/1960	30.3.1994	PR	Retired
5189	Sunanda G Pi	Belgaum	15/06/1942	08/04/1964	30.3.1994	PR	Retired
5190	G N Nayak (Kumta)	Belgaum	22/07/1941	08/04/1964	30.3.1994	PR	Retired
5191	M N Nayak (Kumta)	Belgaum	23/10/1937	08/04/1964	30.3.1994	PR	Retired
5192	M S Palleda	Belgaum	30/07/1942	21/09/1965	30.3.1994	PR	Retired
5193	S S Kanasenavar (SC)	Belgaum	25/04/1946	11/11/1968	30.3.1994	PR	Retired
5194	M H Mullala (SC)	Belgaum	15/01/1948	16/07/1968	30.3.1994	PR	Retired
5195	G S Bhatta	Belgaum	02/07/1935	16/03/1961	30.3.1994	PR	Retired
5196	M Y Awate	Belgaum	18/02/1929	05/11/1961	30.3.1994	PR	Retired
5197	I J Mulla	Belgaum	11/05/1937	13/11/1961	30.3.1994	PR	Retired
5198	H B Muthalik	Belgaum	04/04/1936	13/01/1961	30.3.1994	PR	Retired
5199	S D Ganachari	Belgaum	01/08/1953	16/07/1976	30.3.1994	PR	Shirestedar
5200	A K Madappa (SC)	Mysore	26/05/1948	07/11/1978	30.3.1994	DR	Shirestedar
5201	S Chikkamadhaiah (SC)	Mysore	05/10/1950	07/11/1978	30.3.1994	DR	Shirestedar
5202	S Koyira (SC)	Mysore	15/10/1948	07/06/1972	30.3.1994	PR	Shirestedar
5203	R Thimmaiah (ST)	Mysore	04/06/1955	16/04/1982	30.3.1994	DR	Shirestedar
5204	A Ananthasubbarao	Mysore	20/04/1935	28/10/1959	30.3.1994	Steno PR	Retired
5205	B M Devaramani	Belgaum	01/12/1944	16/06/1967	30.3.1994	PR	Retired
5206	Puttaiah (SC)	Mysore	20/06/1950	07/11/1978	30.3.1994	PR	Shirestedar
5207	T B Korabu	Belgaum	06/01/1934	25/11/1962	30.3.1994	PR	Retired
5208	K S Gavimat	Belgaum	01/09/1943	16/03/1963	30.3.1994	PR	Retired
5209	Sriranga Naik (ST)	Belgaum	05/04/1947	06/07/1973	30.3.1994	PR	Shirestedar
5210	B F Bhavaniwala (Gavali)	Belgaum	28/03/1950	31/03/1975	30.3.1994	DR u/r 6	Shirestedar
5211	N G Joshi	Belgaum	13/03/1950	05/04/1975	30.3.1994	DR u/r 6	Shirestedar
5212	K Lakshmi	Mysore	02/04/1950	14/05/1973	30.3.1994	DR u/r 6	Shirestedar
5213	H Dayananda Thingalayi	Mysore	06/08/1935	09/03/1959	30.3.1994	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5214	Kum D'soza	Mysore	27/11/1936	13/07/1959	30.3.1994	PR	Retired
5215	I R Kabalagi	Belgaum	01/05/1948	01/12/1971	30.3.1994	DR u/r 6	Shirestedar
5216	HULIGAPPA BASAPPA	GULBARGA	01/09/1949	29/01/1972	03/06/1994	SC	RTD. SHERISTEDAR
5217	P.V.MANGALGI	GULBARGA	10/07/1939	01/10/1959	03/06/1994	GEN	RTD. SHERISTEDAR
5218	Lakshminarasimhappa (SC)	Mysore	17/09/1953	21/09/1981	30.06.1994	DR	Shirestedar
5219	S B Neelagunda	Belgaum	04/05/1948	16/07/1967	30.06.1994	PR	Retired
5220	N G Patil	Belgaum	10/12/1944	08/04/1968	30.06.1994	PR	Retired
5221	Y H Gamanagatti (SC)	Belgaum	01/08/1950	13/08/1974	30.06.1994	PR	Shirestedar
5222	Y S Madara (SC)	Belgaum	03/09/1947	14/08/1974	30.06.1994	PR	Retired
5223	A H Hospet	Belgaum	05/09/1943	01/01/1968	30.06.1994	PR	Retired
5224	B D Ninganagoudar	Belgaum	24/01/1944	16/01/1969	30.06.1994	PR	Retired
5225	D N Gulbai	Belgaum	07/04/1948	29/01/1969	30.06.1994	PR	Retired
5226	C C Honnali	Belgaum	27/09/1948	01/04/1969	30.06.1994	PR	Retired
5227	M Y Bajanthri (SC)	Belgaum	08/01/1950	16/01/1974	30.06.1994	PR	Shirestedar
5228	M H Adwani	Belgaum	24/10/1950	12/03/1974	30.06.1994	PR	Shirestedar
5229	V H Ayi	Belgaum	02/04/1948	13/08/1974	30.06.1994	PR	Retired
5230	Z M Mukthadar	Belgaum	16/05/1954	21/06/1974	30.06.1994	Steno DR	Shirestedar
5231	N N Barakera	Belgaum	08/06/1951	14/08/1974	30.06.1994	PR	Shirestedar
5232	P B Doddabomma nnahavar	Belgaum	25/02/1939	29/12/1964	30.06.1994	PR	Retired
5233	S B Sathigeri	Belgaum	28/02/1943	15/12/1965	30.06.1994	PR	Retired
5234	A R Subbachari	Bangalore	11/06/1942	01/08/1962	30.06.1994	PR	Retired
5235	B Karimsab	Bangalore	21/08/1939	01/08/1962	30.06.1994	PR	Retired
5236	G K Mohan Rao	Bangalore	29/03/1948	20/09/1971	30.06.1994	PR	Retired
5237	B Basavaraju	Bangalore	10/05/1943	20/11/1962	30.06.1994	PR	Retired
5238	Lakshmikanthaiah	Bangalore	25/06/1943	22/11/1962	30.06.1994	PR	Retired
5239	V Veeralingaiah	Bangalore	15/06/1942	22/11/1962	30.06.1994	PR	Retired
5240	N C Hulluraiah	Bangalore	10/05/1937	22/11/1962	30.06.1994	PR	Retired
5241	H B Chandramoules warappa	Bangalore	10/08/1939	01/09/1962	30.06.1994	PR	Retired
5242	V Ramanagowda	Bangalore	14/06/1937	01/08/1962	30.06.1994	PR	Retired
5243	Ushadevi	Bangalore	05/12/1954	31/12/1976	30.06.1994	Steno PR	Shirestedar
5244	K Jagadeeshan (ST)	Bangalore	01/07/1946	17/04/1965	30.06.1994	PR	Died
5245	J Lakkapathi (SC)	Bangalore	21/12/1940	14/10/1976	30.06.1994	PR	Retired
5246	G Ramaiah	Bangalore	29/01/1950	14/10/1981	30.06.1994	DR	Shirestedar
5247	P R Nagaraja	Bangalore	13/12/1956	14/10/1981	08.07.1994	DR	Shirestedar
5248	C K Narayana	Bangalore	01/06/1952	14/10/1981	08.07.1994	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5249	N C Suryanarayana	Bangalore	25/05/1952	31/10/1981	08.07.1994	DR	Shirestedar
5250	B Anjaneya	Bangalore	10/05/1939	14/08/1958	08.07.1994	PR	Retired
5251	R Bettegowda	Mysore	20/04/1933	18/07/1958	08.07.1994	PR	Retired
5252	N A Kuttappa	Mysore	30/09/1943	23/12/1962	08.07.1994	PR	Retired
5253	F A Mohamed	Mysore	15/07/1936	01/08/1961	08.07.1994	PR	Retired
5254	P B Rukmini	Mysore	14/11/1945	01/09/1965	08.07.1994	PR	Shirestedar
5255	B R Appannamaiyya	Mysore	15/06/1939	07/02/1965	12.10.1994	PR	Retired
5256	S M Mahadev (SC)	Mysore	02/08/1958	12/10/1981	12.10.1994	DR	Shirestedar
5257	H Thirumalaiah (SC)	Mysore	03/05/1952	14/10/1981	12.10.1994	DR	Shirestedar
5258	L Ningaiah (SC)	Mysore	23/12/1950	30/07/1981	12.10.1994	DR	Shirestedar
5259	R R Mannura	Belgaum	09/05/1956	20/10/1981	12.10.1994	DR	Shirestedar
5260	S B Kulakarni	Belgaum	12/03/1954	17/10/1981	12.10.1994	DR	Shirestedar
5261	S R Kubakaddi	Belgaum	01/01/1953	06/10/1981	12.10.1994	DR	Shirestedar
5262	D I Heggonda	Belgaum	01/06/1956	03/10/1981	12.10.1994	DR	Shirestedar
5263	F B Gowdar	Belgaum	14/01/1953	01/10/1981	12.10.1994	DR	Shirestedar
5264	R M Umaparvathi	Belgaum	06/03/1953	19/06/1974	12.10.1994	Steno	Shirestedar
5265	A D Korpede	Belgaum	01/06/1948	20/10/1981	12.10.1994	DR	Retired
5266	P I Ganachari	Belgaum	06/09/1953	04/10/1981	12.10.1994	DR	Shirestedar
5267	S D Ghanti	Belgaum	01/06/1951	01/10/1981	12.10.1994	DR	Shirestedar
5268	R K Bhorakar (SC)	Belgaum	01/03/1944	12/04/1964	20.12.1994	PR	Retired
5269	H N Ittagi (SC)	Belgaum	19/11/1940	13/04/1964	20.12.1994	PR	Retired
5270	Kamala V Modakani	Belgaum	16/06/1938	05/06/1964	20.12.1994	PR	Retired
5271	M S Badigera	Belgaum	01/02/1944	21/05/1965	20.12.1994	PR	Retired
5272	K S Kuntoji	Belgaum	19/04/1941	25/05/1965	26.12.1994	PR	Retired
5273	Somalanaik (SC)	Mysore	27/08/1950	16/04/1982	26.12.1994	DR	Shirestedar
5274	T Ramesh	Bangalore	09/09/1942	15/11/1962	26.12.1994	PR	Retired
5275	Keshavamurthy KS	Bangalore	03/11/1942	15/11/1962	26.12.1994	PR	Retired
5276	H C Rudraiah	Bangalore	15/08/1947	28/03/1969	26.12.1994	PR	Shirestedar
5277	Srinath	Bangalore	02/02/1942	05/11/1963	26.12.1994	PR	Retired
5278	Krishnareddy J C	Bangalore	04/06/1943	31/05/1971	26.12.1994	PR	Retired
5279	G B Javalkar	Bangalore	24/03/1955	02/02/1976	26.12.1994	Steno PR	Shirestedar
5280	Shivaswamy	Bangalore	05/04/1945	31/05/1971	26.12.1994	PR	Retired
5281	Sheenshetty D	Bangalore	06/11/1946	31/01/1971	26.12.1994	PR	Shirestedar
5282	T G Channabasaiah	Bangalore	06/11/1946	31/01/1971	26.12.1994	PR	Shirestedar
5283	Abdul Jabbar Sherif	Bangalore	04/12/1947	18/05/1971	26.12.1994	PR	Shirestedar
5284	Puttarudraiah M R	Bangalore	10/12/1948	18/05/1971	26.12.1994	PR	Shirestedar
5285	Muniyappa S N	Bangalore	02/04/1949	12/04/1971	26.12.1994	PR	Shirestedar
5286	Veerappaji	Bangalore	03/09/1944	24/05/1971	26.12.1994	PR	Retired
5287	B Kanthareddy	Bangalore	06/02/1950	16/07/1982	26.12.1994	DR	Shirestedar
5288	V C Inamdar	Bangalore	28/08/1952	16/07/1982	26.12.1994	DR	Shirestedar
5289	R Gopala Reddy	Bangalore	13/09/1952	16/07/1982	26.12.1994	DR	Shirestedar
5290	Mahadevappa M Hadapad	Belgaum	01/12/1956	29/07/1982	26.12.1994	DR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5291	K Jagannatha	Bangalore	25/04/1943	27/01/1965	26.12.1994	PR	Retired
5292	K Sundarao	Bangalore	05/06/1940	29/01/1965	26.12.1994	PR	Retired
5293	B Kampla Naik (ST)	Bangalore	10/12/1944	10/05/1972	26.12.1994	PR	Retired
5294	Gangadharaiah (SC)	Bangalore	18/05/1942	16/07/1982	26.12.1994	DR	Retired
5295	A D Venkataramanappa (SC)	Bangalore	12/03/1945	28/08/1968	26.12.1994	PR	Retired
5296	Chinnana	Bangalore	09/09/1954	01/02/1978	26.12.1994	Steno PR	Shirestedar
5297	S M Nayak (ST)	Belgaum	14/09/1955	29/09/1978	26.12.1994	PR	Shirestedar
5298	A H Udahutkar	Belgaum	07/02/1935	21/06/1959	26.12.1994	Steno DR	Retired
5299	G B Chadachala	Belgaum	01/06/1941	03/04/1964	26.12.1994	PR	Retired
5300	B D Kodachi	Belgaum	07/03/1941	02/04/1964	26.12.1994	PR	Retired
5301	G S Heremat	Belgaum	08/05/1943	03/04/1964	26.12.1994	PR	Retired
5302	N V Harvgopa (H)	Belgaum	04/01/1936	23/01/1957	26.12.1994	PR	Retired
5303	P M Korpade	Belgaum	06/08/1945	08/04/1964	26.12.1994	PR	Retired
5304	V A Marali	Belgaum	17/10/1945	01/04/1964	26.12.1994	PR	Retired
5305	B B Patil	Belgaum	24/04/1940	02/09/1964	26.12.1994	PR	Retired
5306	S G Munoli	Belgaum	01/03/1945	02/04/1964	26.12.1994	PR	Retired
5307	M L Nadaf	Belgaum	24/02/1941	02/04/1961	26.12.1994	PR	Retired
5308	A H Badami (ST)	Belgaum	11/03/1952	26/07/1976	26.12.1994	Steno PR	Shirestedar
5309	C R Mallurappa	Belgaum	01/04/1943	11/08/1964	26.12.1994	PR	Retired
5310	R A Nilajogi	Belgaum	15/02/1940	11/04/1964	26.12.1994	PR	Retired
5311	G B Kammara	Belgaum	01/06/1940	03/04/1961	13.01.1995	PR	Retired
5312	L G Joshi (Pattankar)	Belgaum	01/04/1939	28/11/1961	13.01.1995	PR	Retired
5313	B V Kulakarni	Belgaum	16/11/1950	18/07/1977	13.01.1995	PR	Shirestedar
5314	M B Kodia	Belgaum	13/05/1945	17/05/1972	13.01.1995	PR	Retired
5315	N K Gonzalvis	Belgaum	26/02/1942	08/05/1972	13.01.1995	PR	Retired
5316	N H Medora	Belgaum	01/12/1952	27/05/1975	13.01.1995	PR	Shirestedar
5317	S M Keshapura	Belgaum	01/06/1956	27/05/1975	13.01.1995	PR	Shirestedar
5318	H M Bhovi	Belgaum	04/03/1936	06/09/1960	13.01.1995	PR	Retired
5319	P V Malasheety	Belgaum	06/03/1953	10/06/1977	13.01.1995	PR	Shirestedar
5320	B C Vibhoothi	Belgaum	28/05/1949	07/07/1977	13.01.1995	DR u/r 6	Shirestedar
5321	Faqrunissapatil	Belgaum	01/12/1948	05/09/1977	13.01.1995	DR u/r 6	Shirestedar
5322	S N Yerodoni	Belgaum	10/05/1951	20/09/1977	13.01.1995	DR u/r 6	Shirestedar
5323	A T Naregal	Belgaum	01/05/1953	01/01/1978	13.01.1995	DR u/r 6	Shirestedar
5324	R B Rabakavi	Belgaum	25/10/1951	03/06/1977	13.01.1995	DR u/r 6	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5325	S S Sajjan	Belgaum	30/09/1951	17/11/1971	13.01.1995	DR u/r 6	Shirestedar
5326	N K Badikera	Belgaum	10/06/1937	12/05/1959	13.01.1995	PR	Retired
5327	N B Mamadapur	Belgaum	26/07/1937	25/04/1959	13.01.1995	PR	Retired
5328	M S Kudaal	Belgaum	18/09/1955	08/05/1976	13.01.1995	Steno DR	Shirestedar
5329	A N Biradar	Belgaum	27/04/1935	14/10/1959	13.01.1995	PR	Retired
5330	R S Lohar	Belgaum	16/08/1940	10/05/1959	13.01.1995	PR	Retired
5331	H A Patil	Belgaum	10/09/1935	10/04/1959	13.01.1995	PR	Retired
5332	V R Naik	Belgaum	01/06/1952	02/05/1978	13.01.1995	PR	Shirestedar
5333	H Y Konareddy	Belgaum	22/07/1939	20/12/1960	13.01.1995	PR	Retired
5334	V S Somannavar	Belgaum	10/08/1938	23/11/1965	13.01.1995	PR	Retired
5335	M S Majjige	Belgaum	01/03/1945	20/11/1965	13.01.1995	PR	Retired
5336	R M Kameri	Belgaum	01/03/1947	16/06/1975	13.01.1995	PR	Retired
5337	Devaraiah H Naik	Belgaum	01/06/1953	18/01/1978	13.01.1995	DR u/r 6	Shirestedar
5338	S B Karininga (ST)	Belgaum	23/11/1948	28/01/1969	13.01.1995	PR	Shirestedar
5339	N N Puttannavar(ST)	Belgaum	12/02/1954	14/09/1977	13.01.1995	PR	Shirestedar
5340	B R Nayakkar	Belgaum	21/03/1937	12/04/1963	21.01.1995	PR	Retired
5341	V V Naik	Belgaum	05/06/1938	12/05/1958	21.01.1995	PR	Retired
5342	Y M Kamble(SC)	Belgaum	12/11/1939	03/04/1961	21.01.1995	PR	Retired
5343	V L Kamble (SC)	Belgaum	30/06/1939	13/04/1961	21.01.1995	PR	Retired
5344	V M Kalal	Belgaum	18/01/1939	22/02/1959	21.01.1995	PR	Retired
5345	S M Mane	Belgaum	20/03/1940	10/11/1961	21.01.1995	PR	Retired
5346	D.C.SAMGAR	GULBARGA	25/04/1948	19/09/1972	21/01/1995	SC	RTD. SHERISTEDAR
5347	HANCHALAPPA	GULBARGA	08/05/1941	11/06/1962	21/01/1995	GEN	RTD. SHERISTEDAR
5348	K.KRISHANMURTI	GULBARGA	14/09/1940	16/07/1962	21/01/1995	GEN	RTD. SHERISTEDAR
5349	NARASHIMHA NARASAYYA	GULBARGA	15/11/1949	25/07/1968	21/01/1995	ST	RTD. SHERISTEDAR
5350	RAMRAJ	GULBARGA	08/10/1940	11/07/1966	21/01/1995	ST	RTD. SHERISTEDAR
5351	SHIVASHARNAPPA BASAPPA	GULBARGA	06/06/1941	15/02/1962	21/01/1995	GEN	RTD. SHERISTEDAR
5352	R B Kulakarani	Belgaum	22/07/1936	04/06/1956	27.01.1995	PR	Retired
5353	G M Benni	Belgaum	27/11/1936	22/11/1965	27.01.1995	PR	Retired
5354	V G Kamathagi	Belgaum	12/04/1940	15/08/1984	27.01.1995	PR	Retired
5355	S L Math	Belgaum	06/06/1952		27.01.1995	Steno PR	Shirestedar
5356	D D Byali	Belgaum	04/01/1943	16/04/1956	27.01.1995	PR	Retired
5357	S K Hanarabatti	Belgaum	20/10/1946	23/11/1967	27.01.1995	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5358	B N Astekar	Belgaum	01/03/1945	22/06/1968	27.01.1995	PR	Retired
5359	S H Nadaf	Belgaum	20/02/1946	13/09/1968	27.01.1995	PR	Retired
5360	R B Heremat	Belgaum	01/01/1947	13/12/1968	27.01.1995	PR	Retired
5361	B M Chowgle(SC)	Belgaum	20/03/1942	02/03/1964	27.01.1995	PR	Retired
5362	V D Takkalaki	Belgaum	15/11/1945	09/07/1973	27.01.1995	PR	Retired
5363	R M Vandre	Belgaum	01/06/1947	26/08/1968	27.01.1995	PR	Retired
5364	S R Kammara	Belgaum	01/06/1948	14/05/1973	27.01.1995	PR	Retired
5365	A B Korava(SC)	Belgaum	02/06/1945	30/12/1975	27.01.1995	PR	Retired
5366	S K Lokare(SC)	Belgaum	01/06/1952	15/05/1973	27.01.1995	PR	Shirestedar
5367	L G Mujavara	Belgaum	01/05/1949	29/11/1975	27.01.1995	PR	Shirestedar
5368	M B Nagatana	Belgaum	11/05/1952	09/11/1977	27.01.1995	DR u/r 6	Shirestedar
5369	B S Rabinala(SC)	Belgaum	01/02/1947	01/07/1972	27.01.1995	PR	Retired
5370	K M Kembavi(SC)	Belgaum	05/01/1946	03/04/1968	27.01.1995	PR	Retired
5371	B H Anandan(SC)	Belgaum	01/06/1948	07/07/1972	27.01.1995	PR	Retired
5372	R S Pattar	Belgaum	09/12/1937	10/07/1972	27.01.1995	PR	Retired
5373	R S Patil	Belgaum	05/12/1938	27/01/1959	27.01.1995	PR	Retired
5374	A B Balavanakar	Belgaum	25/05/1939	19/06/1959	27.01.1995	PR	Retired
5375	Smt R G Muthalik	Belgaum	21/12/1952	03/08/1976	27.01.1995	Steno PR	Shirestedar
5376	G B Shivagonda	Belgaum	02/07/1935	21/06/1959	27.01.1995	PR	Retired
5377	N V Payagonda	Belgaum	11/03/1937	24/06/1959	27.01.1995	PR	Retired
5378	A P Kulakarni	Belgaum	14/02/1936	03/10/1959	27.01.1995	PR	Retired
5379	M B Maragudi	Belgaum	20/07/1936	23/10/1959	27.01.1995	PR	Retired
5380	K F Gowda	Belgaum	15/06/1945	18/05/1972	27.01.1995	PR	Retired
5381	V B Kurta Koti	Belgaum	12/05/1936	11/01/1960	27.01.1995	PR	Retired
5382	B A Varnekar	Belgaum	07/06/1940	27/06/1950	27.01.1995	PR	Died
5383	J B Kalal	Belgaum	01/01/1940	13/11/1966	27.01.1995	PR	Retired
5384	P M Majjagi	Belgaum	27/08/1943	10/11/1966	27.01.1995	PR	Retired
5385	A R Shakannanavar	Belgaum	16/03/1948	30/12/1975	27.01.1995	PR	Shirestedar
5386	D K Ramachandrappa(ST)	Bangalore	16/05/1955	02/12/1983	27.01.1995	DR	Shirestedar
5387	V Muniyappa(ST)	Bangalore	01/06/1955	07/10/1976	27.01.1995	Steno PR	Shirestedar
5388	G Nanjappa(SC)	Bangalore	01/10/1957	02/12/1983	27.01.1995	DR	Shirestedar
5389	N V Venkataramappa(SC)	Bangalore	10/08/1950	17/04/1972	27.01.1995	PR	Shirestedar
5390	N V Puttarasaiah(SC)	Bangalore	18/02/1954	05/12/1983	27.01.1995	DR	Shirestedar
5391	Shrinivasamurthy(SC)	Bangalore	12/09/1950	13/12/1983	27.01.1995	DR	Shirestedar
5392	S K Mahanthesh	Belgaum	01/06/1951	31/12/1983	27.01.1995	DR	Shirestedar
5393	R M Thurukankeri	Belgaum	01/06/1955	28/10/1983	27.01.1995	DR	Shirestedar
5394	H D Bandivodarappa(SC)	Belgaum	01/06/1956	28/10/1983	27.01.1995	DR	Shirestedar
5395	K K Kamble(SC)	Belgaum	18/08/1948	17/08/1974	01.02.1995	PR	Shirestedar
5396	N V mulkipatil	Belgaum	01/05/1950	19/08/1974	10.04.1995	PR	Shirestedar
5397	K A Desai	Belgaum	01/04/1951	19/08/1974	10.04.1995	PR	Shirestedar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5398	G M Joshi	Belgaum	23/03/1943	21/05/1956	10.04.1995	PR	Retired
5399	R F Ankalagi(ST)	Belgaum	05/08/1951	09/01/1959	10.04.1995	PR	Shirestedar
5400	M K Joshi	Belgaum	01/01/1940	07/11/1959	10.04.1995	PR	Retired
5401	N V Thawarakedke	Belgaum	01/06/1936	13/11/1959	12.05.1995	PR	Retired
5402	S B Adina	Belgaum	02/11/1936	13/11/1959	30.05.1995	PR	Retired
5403	BASAWARAJ AMBARSHETTY	GULBAR GA	04/05/1956	17/11/1977	12/05/1995	GEN	RTD. SHERISTEDAR
5404	Y N Kuntogi	Belgaum	04/06/1937	13/11/1959	30.05.1995	PR	Retired
5405	S M Gougara	Belgaum	29/11/1939	13/11/1959	16.09.1995	PR	Retired
5406	B G Katti	Belgaum	30/05/1956	18/02/1978	16.09.1995	Steno pr	Shirestedar
5407	P B Ammakalase	Belgaum	02/03/1939	13/11/1959	16.09.1995	PR	Retired
5408	V R Narali	Belgaum	04/05/1940	19/11/1959	16.09.1995	PR	Retired
5409	M J Motagi	Belgaum	20/07/1941	20/10/1960	16.09.1995	PR	Retired
5410	R L Katti	Belgaum	06/04/1941	27/01/1961	16.09.1995	PR	Retired
5411	S M Kulkarni	Belgaum	08/08/1946	31/08/1968	16.09.1995	PR	Retired
5412	S H Nayanagile(SC)	Belgaum	01/06/1951	07/07/1972	16.09.1995	PR	Shirestedar
5413	V K Kudachi(SC)	Belgaum	25/12/1956	30/12/1988	16.09.1995	DR	Shirestedar
5414	Keshavamurthy KS	Mysore	23/07/1959	14/06/1984	16.09.1995	DR	Shirestedar
5415	M T Kullegowda	Mysore	15/08/1955	14/06/1984	16.09.1995	Steno PR	Shirestedar
5416	H D Kumaraiah (SC)	Mysore	13/06/1946	11/08/1981	19.09.1995	PR	Retired
5417	T Nagaraja(SC)	Mysore	15/09/1950	21/09/1979	21.10.1995	PR	Shirestedar
5418	K Ganeshmurthy(SC)	Mysore	03/04/1954	28/01/1974	21.10.1995	PR	Shirestedar
5419	C Nagaraja(ST)	Mysore	05/08/1943	19/05/1966	21.10.1995	PR	Retired
5420	H S Ramachandraiah(ST)	Mysore	10/04/1941	06/10/1966	21.10.1995	PR	Retired
5421	N V Ramakrishna	Bangalore	05/12/1937	28/07/1959	21.10.1995	PR	Retired
5422	G Venkataramiah(SC)	Bangalore	16/04/1954	16/05/1985	21.10.1995	DR	Shirestedar
5423	M Venkataswamy(SC)	Bangalore	15/09/1942	21/09/1965	21.10.1995	PR	Retired
5424	S Munidasa(SC)	Bangalore	16/01/1944	12/02/1969	21.10.1995	PR	Retired
5425	Hanumanthaiah(SC)	Bangalore	03/06/1952	18/05/1985	21.10.1995	DR	Shirestedar
5426	Dalvaiboriah(SC)	Bangalore	16/11/1951	18/05/1985	21.10.1995	DR	Shirestedar
5427	S R Bendegeri	Belgaum	05/01/1947	06/09/1971	21.10.1995	DR u/r 6	Retired
5428	A R Muniswamy(SC)	Bangalore	05/11/1950	21/05/1985	21.10.1995	DR	Shirestedar
5429	D S Murthy	Bangalore	12/10/1937	17/11/1956	21.10.1995	Steno PR	Retired
5430	N K Sharadhamba	Mysore	06/04/1960	29/05/1985	21.10.1995	DR	Shirestedar
5431	M P Bhagawath	Belgaum	02/03/1945	25/05/1965	21.10.1995	PR	Retired
5432	M B Kalakundri	Belgaum	01/06/1940	29/05/1965	21.10.1995	PR	Retired
5433	C Jayappa	Bangalore	05/05/1948	08/10/1970	21.10.1995	PR	Retired
5434	R Puttarevenna	Bangalore	24/10/1938	13/07/1964	21.10.1995	PR	Retired
5435	Abdul Subhan	Bangalore	04/05/1941	04/03/1965	21.10.1995	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5436	Sujatha D Naik	Belgaum	30/03/1961	13/12/1985	21.10.1995	DR	Shirestedar
5437	J A Joglekar	Belgaum	04/01/1944	19/04/1967	21.10.1995	DR	Retired
5438	T H Hanumaiah	Bangalore	26/05/1949	11/03/1965	21.10.1995	PR	Retired
5439	M Narayana	Bangalore	26/06/1938	05/03/1965	21.10.1995	PR	Retired
5440	Kenchegowda	Bangalore	15/06/1941	08/05/1965	21.10.1995	PR	Retired
5441	V Ranganatha	Bangalore	21/10/1941	31/07/1965	21.10.1995	PR	Retired
5442	Krishnappa Hosamani (SC)	Bangalore	05/03/1945	31/07/1965	21.10.1995	PR	Retired
5443	Gnanambal	Bangalore	08/08/1938	04/01/1967	21.10.1995	PR	Retired
5444	H M Keshava Reddy	Bangalore	03/07/1937	25/01/1968	21.10.1995	PR	Retired
5445	V Venkataiah	Bangalore	16/08/1938	25/01/1968	21.10.1995	PR	Retired
5446	V Ramadas	Bangalore	04/04/1939	21/05/1958	21.10.1995	PR	Retired
5447	S Gururaja Rao	Bangalore	16/03/1938	25/01/1968	21.10.1995	PR	Retired
5448	K kantaraj	Bangalore	08/11/1942	02/06/1965	21.10.1995	PR	Retired
5449	S N Jeevan Rao	Bangalore	25/08/1938	08/07/1965	21.10.1995	PR	Retired
5450	B S Rajashekaraiah	Bangalore	26/11/1937	25/01/1968	21.10.1995	PR	Retired
5451	T Ramaiah	Bangalore	05/10/1939	25/01/1968	04.11.1995	PR	Retired
5452	B S Sreenivasa murthy	Bangalore	08/10/1947	20/10/1962	04.11.1995	PR	Retired
5453	Rangappa	Bangalore	15/04/1941	03/01/1968	04.11.1995	PR	Retired
5454	D R Thimmaiah	Bangalore	10/06/1939	07/01/1963	04.11.1995	PR	Retired
5455	N S Virupakshaiah	Bangalore	04/07/1937	02/04/1940	04.11.1995	PR	Retired
5456	G Halappa	Bangalore	23/08/1951	26/02/1970	04.11.1995	PR	Shirestedar
5457	Shivanagaiah(SC)	Bangalore	04/11/1955	01/05/1979	04.11.1995	Steno PR	Shirestedar
5458	T V Varadachar	Bangalore	16/05/1941	12/01/1966	04.11.1995	PR	Retired
5459	S P Muruzavada Math	Bangalore	01/03/1943	26/06/1966	04.11.1995	PR	Retired
5460	G K Mohan Raj	Bangalore	01/07/1941	01/05/1968	04.11.1995	PR	Retired
5461	B Ujjanappa	Bangalore	01/07/1943	01/08/1962	04.11.1995	PR	Retired
5462	G V Venkatesh	Bangalore	11/07/1937	02/07/1959	04.11.1995	PR	Retired
5463	C H Bharath Kumar(SC)	Mysore	01/06/1950	25/10/1985	04.11.1995	DR	Shirestedar
5464	D S Maligaiah(SC)	Mysore	01/06/1954	19/11/1981	04.11.1995	PR	Shirestedar
5465	G Golpalaiah(SC)	Mysore	06/06/1945	09/11/1970	04.11.1995	PR	Retired
5466	D Krishna Naik(ST)	Mysore	20/07/1951	08/06/1972	04.11.1995	PR	Shirestedar
5467	M A S Bhagwan	Belgaum	04/06/1963	24/10/1986	04.11.1995	DR	Shirestedar
5468	S S Poojari	Belgaum	03/04/1961	04/05/1987	04.11.1995	DR	Shirestedar
5469	N B Patil	Belgaum	15/08/1961	01/06/1987	04.11.1995	DR	Shirestedar
5470	B D Swadi	Belgaum	11/02/1945	31/07/1965	04.11.1995	PR	Retired
5471	A F Karawar	Belgaum	04/06/1957	12/10/1981	04.11.1995	PR	Shirestedar
5472	R C Nadaf	Belgaum	05/08/1954	01/07/1988	04.11.1995	DR	Shirestedar
5473	S F Sanjeevaannavar(SC)	Belgaum	15/05/1956	23/06/1988	04.11.1995	DR	Shirestedar
5474	V N Badkar	Belgaum	27/03/1962	21/09/1988	04.11.1995	DR	Shirestedar
5475	D V Huddar	Belgaum	13/08/1938	12/04/1960	04.11.1995	PR	Retired
5476	H V Melligatti	Belgaum	08/05/1939	15/10/1960	04.11.1995	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5477	Smt S V Joshi	Belgaum	06/03/1940	14/03/1962	04.11.1995	PR	Retired
5478	M B Kulkarni	Belgaum	29/08/1940	24/11/1965	04.11.1995	PR	Retired
5479	S S Kulkarni	Belgaum	29/12/1942	18/12/1961	04.11.1995	PR	Retired
5480	V T Narayanapura	Belgaum	14/08/1951	14/08/1974	04.11.1995	PR	Shirestedar
5481	M B Joshi	Belgaum	05/06/1947	15/08/1974	04.11.1995	PR	Retired
5482	K H Eligera	Belgaum	30/10/1943	09/08/1974	04.11.1995	PR	Retired
5483	L D Bellikatte	Belgaum.	14/01/1949	17/08/1974	04.11.1995	PR	Shirestedar
5484	P Y Doddamani	Belgaum	14/12/1951	16/08/1974	21.11.1995	PR	Shirestedar
5485	BASAPPA BANOORKAR	GULBARGA	12/05/1951	05/09/1977	04/11/1995	GEN	SHERISTEDAR
5486	G.A.KHALIKH	GULBARGA	06/05/1953	11/07/1977	04/11/1995	Gen-U/R-6	SHERISTEDAR
5487	K.NAGAPPA	GULBARGA	01/05/1961	05/02/1988	04/11/1995	ST	SHERISTEDAR
5488	VITHOBRAO	GULBARGA	01/12/1944	23/09/1963	04/11/1995	GEN	SHERISTEDAR
5489	CHANMALLAYYA	GULBARGA	23/08/1939	04/04/1962	04/11/1995	GEN	SHERISTEDAR
5490	M S talawar	Belgaum	28/09/1954	07/08/1984	21.11.1995	Steno PR	Shirestedar
5491	M B Avati	Belgaum	01/02/1953	25/04/1977	21.11.1995	Steno DR	Shirestedar
5492	B V Hirimutuh	Belgaum	06/03/1938	17/08/1974	21.11.1995	PR	Retired
5493	S N Donne	Belgaum	23/03/1948	17/08/1974	21.11.1995	PR	Retired
5494	V R olekera(ST)	Belgaum	02/04/1950	17/08/1974	21.11.1995	PR	Retired
5495	S M Mylageri(SC)	Belgaum	20/06/1945	19/08/1974	21.11.1995	PR	Retired
5496	V B Kulkarni	Belgaum	08/04/1940	04/04/1961	01.12.1995	PR	Retired
5497	B C Padasalagi(SC)	Belgaum	03/04/1946	16/08/1968	15.12.1995	PR	Shirestedar
5498	V G Gulaguli	Belgaum	06/01/1962	23/01/1989	15.12.1995	DR	Shirestedar
5499	M N Choragasthi	Belgaum	01/06/1962	30/01/1989	15.12.1995	DR	Shirestedar
5500	A L Adade	Belgaum	01/06/1962	23/01/1989	15.12.1995	DR	Shirestedar
5501	R B Kammara	Belgaum	01/06/1956	23/02/1989	15.12.1995	DR	Shirestedar
5502	B N Sankeshwar	Belgaum	01/06/1956	23/01/1989	15.12.1995	DR	Shirestedar
5503	R B Pattar	Belgaum	05/10/1948	24/07/1968	15.12.1995	DR u/r 6	Shirestedar
5504	Gowdara Devappa	Bangalore	16/02/1946	26/05/1971	15.12.1995	PR	Retired
5505	Gopalappa	Bangalore	01/05/1948	19/05/1971	15.12.1995	PR	Retired
5506	Puttagangaiah	Bangalore	06/05/1947	24/05/1971	15.12.1995	PR	Retired
5507	G Basavaraj	Bangalore	07/09/1946	12/05/1971	30.12.1995	PR	Retired
5508	Bache Gowda	Bangalore	05/03/1944	12/04/1971	22.01.1996	PR	Retired
5509	A S Thippe Swamy	Bangalore	06/08/1938	02/05/1957	05.02.1996	PR	Retired
5510	BHEEMARAYA KRISHTAPPA	GULBARGA	08/06/1946	20/01/1972	03/02/1996	GEN	SHERISTEDAR
5511	S Yoga Narashima Shastry	Bangalore	17/03/1939	01/08/1962	19.02.1996	PR	Retired
5512	C Ningappa	Bangalore	15/10/1938	12/08/1965	19.02.1996	PR	Retired
5513	T P Venugopal	Bangalore	25/06/1938	18/02/1965	19.02.1996	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5514	N V Krishna Rao	Bangalore	05/05/1941	03/01/1963	19.02.1996	PR	Retired
5515	T Rangaiah(ST)	Bangalore	10/06/1948	17/05/1971	19.02.1996	PR	Retired
5516	A S Rajashekara(SC)	Bangalore	02/01/1956	06/05/1985	19.02.1996	DR	Died
5517	S Mothi Naik(SC)	Bangalore	04/05/1944	24/12/1970	20.02.1996	PR	Retired
5518	P Thimmaiah(SC)	Bangalore	08/06/1943	31/12/1971	04.03.1996	PR	Retired
5519	RAMANGOUD	GULBARGA	03/02/1950	18/01/1969	01/03/1996	ST	RTD SHER'STEDAR
5520	T.NARASAPPA	GULBARGA	13/09/1941	31/12/1960	01/02/1996	SC	RTD SHERISTEDAR
5521	K.DASAPPA	GULBARGA	10/05/1952	06/10/1981	01/02/1996	ST	SHERISTEDAR
5522	H.V.DESAI	GULBARGA	01/06/1952	17/09/1977	01/02/1996	Gen	SHERISTEDAR
5523	NARASINGH CHAVVAN	GULBARGA	04/04/1946	26/04/1965	01/03/1996	Gen	RTD SHERISTEDAR
5524	MONAPPA	GULBARGA	01/02/1944	01/05/1965	01/03/1996	Gen	RTD SHERISTEDAR
5525	KARABASAIAH	GULBARGA	05/06/1944	01/05/1965	01/04/1996	Gen	RTD SHERISTEDAR
5526	RAJENDRA	GULBARGA	05/05/1951	03/07/1973	01/05/1996	SC	SHERISTEDAR
5527	SOMANNA	GULBARGA	02/10/1942	21/12/1962	01/06/1996	Gen	RTD SHERISTEDAR
5528	NAZEER AHMED	GULBARGA	-	24/10/1962	01/06/1996	Gen	RTD SHERISTEDAR
5529	R R Kundago	Belgaum	01/04/1956	23/01/1989	24.06.1996	DR	Retired
5530	S Padmanabh Rao	Bangalore	04/04/1939	20/10/1962	24.06.1996	PR	Retired
5531	B Krishna Murthy	Bangalore	03/10/1939	29/12/1962	25.06.1996	PR	Retired
5532	T K Mahalingaiah	Bangalore	24/11/1943	22/07/1973	27.06.1996	PR	Retired
5533	H Lingappa	Bangalore	28/04/1940	22/07/1973	26.08.1996	PR	Retired
5534	M.A. KHADAR	GULBARGA	06/04/1943	25/12/1962	01/07/1996	Gen	RTD SHERISTEDAR
5535	R.POMPAYYA.	GULBARGA	01/07/1946	03/11/1975	01/07/1996	Gen	RTD SHERISTEDAR
5536	MOHAMMAD AMEER AHAMMAD.	GULBARGA	16/05/1949	18/08/1977	01/07/1996	Gen	RTD SHERISTEDAR
5537	PRALHAD NAYAK	GULBARGA	04/04/1942	20/11/1962	01/08/1996	SC	RTD SHERISTEDAR
5538	P.K.NIDAGUNDI	GULBARGA	19/10/1943	08/12/1962	01/08/1996	Gen	RTD SHERISTEDAR
5539	SAKAREGOUDA	GULBARGA	03/06/1941	20/11/1962	01/09/1996	Gen	RTD SHERISTEDAR
5540	PRAKASH CHINCHOLIKAR	GULBARGA	17/12/1959	11/09/1979	01/09/1996	PR-Steno-Genl	SHERISTEDAR
5541	S.R.AGNIHOTRE	GULBARGA	15/02/1945	04/12/1962	01/09/1996	Gen	RTD SHERISTEDAR

S. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5542	GURURAJ	GULBARGA	29/04/1944	25/11/1962	01/09/1996	Gen	RTD SHERISTEDAR
5543	ABDUL RAHEMAN	GULBARGA	08/06/1943	26/04/1965	01/10/1996	Gen	RTD SHERISTEDAR
5544	NARAYAN SAYABANNA	GULBARGA	15/01/1952	19/10/1977	01/10/1996	Gen	SHERISTEDAR
5545	A Ruben	Bangalore	16/05/1942	04/12/1969	26.08.1996	Steno PR	Retired
5546	Joseph Low Face	Bangalore	06/09/1941	15/04/1962	26.08.1996	PR	Retired
5547	B S Patil	Belgaum	01/06/1954	23/01/1989	26.08.1996	DR	Shirestedar
5548	B B Neelannanavar	Belgaum	17/11/1953	23/01/1989	26.08.1996	DR	Shirestedar
5549	K R Ranaga nayaka (SC)	Bangalore	27/12/1942	20/09/1971	26.08.1996	PR	Retired
5550	P S Pandu Rangaiah	Bangalore	17/04/1941	15/11/1962	26.08.1996	PR	Retired
5551	Onkarappa	Belgaum	15/08/1940	16/11/1962	26.08.1996	DR u/r 6	Retired
5552	M Shivaiah	Bangalore	15/10/1944	16/11/1962	26.08.1996	PR	Retired
5553	Chudamani	Bangalore	20/03/1952	29/10/1977	26.08.1996	DR u/r 6	Shirestedar
5554	S Mahadevappa	Mysore	10/02/1948	14/07/1975	26.08.1996	PR	Retired
5555	P Radhakrishna	Mysore	29/03/1953	30/05/1975	26.08.1996	PR	Shirestedar
5556	B V Govindaraju'	Mysore	25/05/1940	05/11/1962	26.08.1996	PR	Retired
5557	K Srinivasa	Mysore	05/06/1941	17/10/1959	26.08.1996	PR	Retired
5558	Jayantha Handle	Mysore	05/02/1941	03/04/1959	26.08.1996	PR	Retired
5559	P V T Janaki	Mysore	04/02/1942	08/12/1959	26.08.1996	PR	Retired
5560	K V Rohini	Mysore	24/08/1940	01/01/1960	26.08.1996	PR	Retired
5561	Srinivasa Naik	Mysore	05/07/1939	06/09/1961	26.08.1996	PR	Retired
5562	M Sufi	Mysore	06/05/1941	20/09/1962	26.08.1996	PR	Retired
5563	Prema Kumari	Mysore	10/08/1942	01/12/1962	26.08.1996	PR	Retired
5564	K Sulochana	Mysore	01/06/1945	10/09/1963	26.08.1996	PR	Retired
5565	Y Yogesha Rao	Mysore	13/11/1939	01/12/1962	26.08.1996	PR	Retired
5566	P Bhaskar	Mysore	02/03/1943	01/02/1962	26.08.1996	PR	Retired
5567	A Raja Murthy	Mysore	05/10/1939	08/08/1961	26.08.1996	Steno PR	Died
5568	K Gopal Bhatt	Mysore	10/06/1940	01/12/1962	26.08.1996	PR	Retired
5569	A K madanna	Mysore	19/02/1940	26/03/1960	26.08.1996	PR	Retired
5570	Mirza Mohammed Syed	Mysore	01/03/1939	09/05/1956	26.08.1996	PR	Retired
5571	P venkata Ramaiah'	Mysore	10/11/1938	07/07/1958	26.08.1996	PR	Retired
5572	S Ranganathan	Mysore	15/12/1938	15/01/1963	26.08.1996	PR	Retired
5573	K S Lakshminarayana	Mysore	19/12/1938	15/01/1963	26.08.1996	PR	Retired
5574	N Chinnappayya	Mysore	15/07/1941	15/01/1963	26.08.1996	PR	Retired
5575	H N Channabassappa	Mysore	07/07/1939	13/08/1952	26.08.1996	PR	Retired
5576	C A Abdullah	Mysore	06/01/1942	09/12/1960	26.08.1996	PR	Retired
5577	MD Monappa Gowda	Mysore	04/04/1940	09/11/1966	26.08.1996	PR	Retired
5578	K N Balakrishna	Mysore	01/04/1946	30/11/1967	26.08.1996	PR	Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5579	Shivarudrappa	Mysore	08/03/1943	15/03/1963	26.08.1996	PR	Retired
5580	K S Javare gowda	Mysore	15/10/1941	02/02/1965	26.08.1996	PR	Retired
5581	B R Narasimha iyengar	Mysore	15/03/1944	15/12/1962	26.08.1996	PR	Retired
5582	Madhe gowda	Mysore	04/04/1942	01/02/1963	26.08.1996	PR	Retired
5583	K V Krishna Murthy	Mysore	08/11/1940	14/11/1963	26.08.1996	PR	Retired
5584	N Narasimha Murthy	Mysore	02/01/1947	06/05/1970	26.08.1996	PR	Retired
5585	Nanjayya S C	Mysore	20/05/1938	14/09/1960	26.08.1996	PR	Retired
5586	C H Shyam(SC)	Mysore	06/12/1941	18/02/1964	26.08.1996	PR	Retired
5587	K Krishna (SC)	Mysore	18/07/1963	23/07/1990	26.08.1996	PR	Shirestedar
5588	B Chikkalingaiah(SC)	Mysore	20/07/1948	02/01/1973	26.08.1996	PR	Retired
5589	S S Thalawar(SC)	Belgaum	01/06/1950	15/02/1989	10.12.1996	DR	Shirestedar
5590	RAVINDRA	Gulbarga	03/01/1953	20/04/1972	01/11/1996	SC	EXPIRED SHERISTEDAR
5591	K.SURESHRAO	Gulbarga	15/06/1953	16/11/1983	01/11/1996	Gen	SHERISTEDAR
5592	ADIVEPPA MATTUR	Gulbarga	06/01/1953	16/11/1983	01/11/1996	Gen	SHERISTEDAR
5593	N.B.PATIL	Gulbarga	01/06/1951	16/11/1983	01/12/1996	Gen	SHERISTEDAR
5594	B.D.NAGMOTI	Gulbarga	27/07/1955	16/11/1983	01/12/1996	Gen	SHERISTEDAR
5595	S C Kali(SC)	Belgaum	01/06/1953	23/03/1989	10.12.1996	DR	Shirestedar
5596	M B Dodmani(SC)	Belgaum	01/04/1948	13/10/1961	10.12.1996	PR	Retired
5597	S M Kale(SC)	Belgaum	01/01/1939	04/01/1964	10.12.1996	PR	Retired
5598	SG Hombala	Belgaum	27/03/1952	13/10/1976	10.12.1996	Steno PR	Shirestedar
5599	Chudamani	bangalore	07/11/1977	07/12/1977	26/08/1996		
5600	SHANKREPPA	gulbarga	01/08/1957	16/11/1983	01/01/1997		
5601	H KASHAPPA	gulbarga	04/03/1951	27/09/1972	01/01/1997		Rtd Shr
5602	ACHUTRAO	gulbarga	11/11/1952	16/11/1983	01/01/1997		
5603	RACHAPPA SAMED	gulbarga	01/01/1953	16/11/1983	01/02/1997		
5604	G NARASAPPA	gulbarga	08/07/1944	30/12/1965	01/02/1997		Rtd. Shr
5605	DRUVAKUMAR	gulbarga	03/08/1943	01/09/1964	01/02/1997		Rtd. Shr
5606	A S SHANKAR	mysore	08/05/1942	13/9/1963	28/2/1997		Rtd. Shr
5607	HONNASHETTY	mysore	08/02/1940	24/7/1965	28/2/1997		Rtd. Shr
5608	S SHOUKATH ALI	mysore	16/06/1940	08/07/1965	28/2/1997		Rtd. Shr
5609	KESHAVAMURTHY	mysore	01/10/1940	09/01/1965	28/2/1997		Rtd. Shr
5610	KASHINATH	gulbarga	10/01/1942	03/01/1963	01/03/1997		Rtd. Shr
5611	SAIK SALABAT	gulbarga	08/12/1942	29/12/1962	01/03/1997		Rtd. Shr
5612	Bhimanna	gulbarga	08/06/1949	17/04/1962	01/03/1997		Rtd. Shr
5613	A RAMANNA	gulbarga	11/01/1952	22/09/1979	01/03/1997		Rtd. Shr
5614	SHIVALINGAYYA(DESI HALLI)	mysore	09/06/1939	04/04/1960	31/03/1997		Rtd. Shr
5615	SHIVALINGAYYA(DESI HALLI)	belgaum	09/06/1939	04/04/1960	31/03/1997		Rtd
5616	ABDUL HAMEED	gulbarga	17/3/1955	19/09/1977	01/04/1997	Steno-PR	Shr

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5617	NALINI R ITAL	mysore	04/01/1951	17/6/1977	28/04/1997		Rtd
5618	V KESHAVAMURTHY	mysore	26/05/1942	02/02/1965	28/04/1997		Rtd
5619	S SHIVAIAH	mysore	05/04/1939	11/05/1962	28/04/1997		Rtd
5620	H S RAMAKRISHNA	mysore	01/05/1940	12/01/1962	28/04/1997		Rtd
5621	NARASIMHASWAMY	mysore	16/09/1940	02/01/1963	28/04/1997		Rtd
5622	C R PADMA	mysore	12/04/1953	09/08/1977	28/04/1997		
5623	R BANGASWAMY	mysore	04/02/1941	09/10/1970	28/04/1997		Rtd
5624	G PRASAD MURTHY	mysore	11/06/1944	09/11/1970	28/04/1997		Rtd
5625	N SHIVAMALLAPPA	mysore	08/04/1946	11/04/1970	28/04/1997		Rtd
5626	M M SULOCHANA	mysore	11/07/1959	22/7/1985	28/04/1997		Shr
5627	NAGACHARI	mysore	10/06/1944	27/3/1972	28/04/1997		Rtd
5628	GOVIDARAJU	mysore	28/06/1948	04/07/1972	28/04/1997		Rtd
5629	PRAKASH CHANDRA SHARMA	mysore	06/11/1949	04/05/1972	28/04/1997		Rtd
5630	L T SRIDHARA	mysore	28/03/1950	04/05/1972	28/04/1997		Rtd
5631	R PUTTASWAMY	mysore	02/02/1948	04/06/1972	28/04/1997		Rtd
5632	K KUSHALAPPA GOWDA	mysore	08/06/1943	12/01/1962	28/04/1997		Rtd
5633	CHANNAIAH	mysore	03/02/1942	15/06/1963	28/04/1997		Rtd
5634	MALLAIAH	mysore	03/03/1940	11/01/1962	28/04/1997		Rtd
5635	K KEMPEGOWDA	mysore	20/5/1954	08/09/1978	28/04/1997		Shr
5636	G G NACHAPPA	mysore	05/12/1944	30/11/1967	28/04/1997		Rtd
5637	G S NARASIMHA MURTHY	mysore	07/12/1943	02/02/1965	28/04/1997		Rtd
5638	E NINGAPPA	mysore	04/10/1943	17/12/1962	28/04/1997		Rtd
5639	H S RANGASWAMY	mysore	24/07/1940	02/02/1965	28/04/1997		Rtd
5640	B H SUDINDRA	mysore	28/06/1957	21/9/1981	28/04/1997		Shr
5641	N C RAJASAB	mysore	02/10/1952	21/9/1981	28/04/1997		Shr
5642	T T MALLIKARJUNA	mysore	06/05/1948	21/9/1981	28/04/1997		Rtd
5643	BABAGOWDA R PATIL	mysore	17/10/1954	14/10/1981	28/04/1997		Shr
5644	T SHANKRAPPA	mysore	03/05/1955	14/10/1981	28/04/1997		Shr
5645	T M BABURAO	mysore	17/04/1955	14/10/1981	28/04/1997		Shr
5646	S A RAMARAO	mysore	18/06/1943	02/05/1964	28/04/1997		Rtd
5647	Y K GOVINDASWAMY	mysore	22/6/1951	14/10/1981	28/04/1997		Rtd
5648	M M GANESH	mysore	11/02/1957	14/10/1981	28/04/1997		Shr
5649	M V GEETHA	mysore	18/07/1956	14/10/1981	28/04/1997		Shr
5650	G V VISHWANATH	mysore	05/01/1940	08/03/1962	28/04/1997		Rtd
5651	D DASACHARI	mysore	20/4/1942	11/01/1962	28/04/1997		Rtd
5652	P NAGAPPA	mysore	16/2/1943	13/6/1963	28/04/1997		Rtd
5653	B KRISHNA	mysore	10/07/1950	06/07/1972	28/04/1997		Rtd
5654	K MOHAN	mysore	28/2/1953	18/11/1976	28/04/1997		Shr
5655	SANNA RANGAIAH	mysore	22/3/1962	29/5/1985	28/04/1997		Shr
5656	M L SHIVASHANKAR	mysore	20/7/1956	29/5/1985	28/04/1997		Shr
5657	T K KRISHNARAJ	mysore	05/03/1945	17/1/1964	28/04/1997		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5658	M SHIVALINGAMURTHY	mysore	16/7/1958	24/6/1985	28/04/1997		Shr
5659	RANGANAYAKA	mysore	01/03/1949	13/2/1986	28/04/1997		Rtd
5660	SIDDAPPA HANUMAPPA MUDDALLI	mysore	06/01/1952	05/03/1978	28/04/1997		Rtd
5661	SHIVAJI	gulbarga	12/01/1942	03/01/1963	01/05/1997		Rtd
5662	SUDHAKAR	gulbarga	12/01/1943	20/12/1962	01/05/1997		Rtd
5663	B.H.HUDDAR	gulbarga	02/04/1942	05/12/1962	01/05/1997		Rtd
5664	K N RAMANNA	mysore	11/04/1940	25/2/1970	31/5/1997		Rtd
5665	SATHYANARAYANARAO	mysore	09/12/1944	08/02/1971	31/5/1997		Rtd
5666	S SRINIVASAMURTHY	mysore	16/06/1946	08/02/1971	31/5/1997		Rtd
5667	B MADAIAH	mysore	20/4/1950	08/02/1971	31/5/1997		Rtd
5668	M KRISHNAMURTHY	mysore	24/8/1954	06/04/1985	31/5/1997		Shr
5669	K.GURACHAR	gulbarga	10/02/1943	12/12/1962	01/06/1997		Rtd
5670	PRAKASH.K.	GULBARGA	20/01/1950	19/09/1972	01/06/1997		Rtd
5671	G K KAVERAMMA	mysore	17/2/1947	06/04/1965	30/6/1997		Rtd
5672	P MAHADEVAIAH	mysore	15/3/1944	08/04/1971	30/6/1997		Rtd
5673	G GOPAL	mysore	29/8/1951	08/02/1971	30/6/1997		Rtd
5674	S M SHANTARAJU	mysore	03/05/1948	16/4/1973	30/6/1997		Rtd
5675	M S SHEKAR	mysore	04/09/1956	11/09/1981	30/6/1997		Shr
5676	JADE SHANKAR	mysore	05/04/1958	11/05/1981	30/6/1997		Shr
5677	ERANNA	mysore	16/5/1953	11/05/1981	30/6/1997		Shr
5678	H R HANUMEGOWDA	mysore	10/06/1940	17/12/1962	30/6/1997		Rtd
5679	N G NAGARAJU	mysore	11/11/1943	18/12/1962	30/6/1997		Rtd
5680	S M SHIVANNA	mysore	20/6/1955	14/7/1958	30/6/1997		Shr
5681	SANAUL HAQ	GULBARGA	09/11/1943	03/10/1963	01/07/1997		Rtd
5682	VIJAYAKUMAR M	GULBARGA	31/05/1954	21/09/1977	01/07/1997		Shr
5683	K.K.CHOLACHAGUDDA	GULBARGA	01/03/1944	01/10/1963	01/07/1997		Rtd
5684	SHIVARAYA	GULBARGA	14/06/1945	26/07/1985	01/07/1997		Rtd
5685	RADHESHAM	GULBARGA	02/06/1965	15/11/1978	01/07/1997		Shr
5686	J.M.MUNDARAGI	GULBARGA	05/03/1943	05/10/1963	01/07/1997		Rtd
5687	RATHOD BHEEM SINGH	GULBARGA	22/05/1957	27/07/1981	01/07/1997		Shr
5688	ISHWARAPPA	GULBARGA	20/07/1942	12/10/1963	01/07/1997		Rtd
5689	BHUJANGARAO	GULBARGA	05/06/1943	21/10/1963	01/07/1997		Rtd.
5690	HANUMANTHAPPA	GULBARGA	10/11/1952	28/02/1972	01/07/1997		Shr
5691	SHARANAPPA ANGADI	GULBARGA	15/08/1948	07/02/1972	01/07/1997		Rtd
5692	NARASING REDDY	GULBARGA	06/01/1952	28/01/1972	01/07/1997		Rtd
5693	GANGEGOWDA	mysore	08/02/1944	17/12/1962	31/7/1997		Rtd
5694	M VENKATESH	mysore	16/5/1942	02/02/1965	31/7/1997		Rtd
5695	MAHESWARAIAH	mysore	14/05/1940	28/11/1962	31/7/1997		Rtd
5696	C SHESHAMMA	mysore	12/02/1946	18/6/1970	31/7/1997		Rtd
5697	H RAMAPPA	mysore	07/01/1956	18/6/1970	31/7/1997		Shr
5698	GANGEGOWDA	belgaum	08/02/1944	17/12/1962	31/7/1997		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5699	CHANDRAKANTH M	GULBARGA	15/08/1944	01/05/1965	01/08/1997		Rtd
5700	BHIMARAYA	GULBARGA	18/05/1943	10/12/1965	01/08/1997		Rtd
5701	CHANDRAKANTH CHAGI	GULBARGA	23/03/1952	07/06/1976	01/08/1997		Rtd
5702	KASIRAO SHIVAPPA	GULBARGA	14/09/1941	01/11/1962	01/08/1997		Rtd
5703	SIDDALINGAPPA	GULBARGA	09/09/1952	25/01/1972	01/08/1997		Rtd
5704	G R GANAPATHI ACHAR	mysore	22/6/44	21/3/1963	31/8/1997		Rtd
5705	RAMACHANDRA RAO.M	GULBARGA	12/04/1943	01/11/1982	01/09/1997		Rtd
5706	MAHADEVAPPA.S.	GULBARGA	05/09/1944	29/07/1972	01/09/1997		Rtd
5707	GURUNATHA NINGAPPA	GULBARGA	18/09/1945	25/09/1972	01/09/1997		Rtd
5708	HYYALAPPA	GULBARGA	03/04/1952	16/06/1970	01/09/1997		Rtd
5709	MADEPPA GURAPPA	GULBARGA	15/03/1949	25/09/1972	24/09/1997		Rtd
5710	MOHANCHANDRA LALI	GULBARGA	22/05/1942	30/09/1972	24/09/1997		Rtd
5711	MAHADEV SHANKRAPPA	GULBARGA	05/06/1949	27/09/1972	24/09/1997		Rtd
5712	NAGAPPA .A.M.	GULBARGA	15/05/1949	28/09/1972	24/09/1997		Rtd
5713	VEERANNA KALLAPPA	GULBARGA	04/06/1944	28/09/1972	24/09/1997		Rtd
5714	S.B.GADAG	GULBARGA	03/07/1946	18/01/1972	24/09/1997		Rtd
5715	MAREPPA	GULBARGA	02/07/1944	14/10/1966	24/09/1997		Rtd
5716	SIDDLINGAPPA NAIK	GULBARGA	04/09/1956	26/11/1988	24/09/1997		Shr
5717	RAMA BASANNA	GULBARGA	19/07/1947	28/01/1972	24/09/1997		Rtd
5718	PANDURANGA GODABOLI	GULBARGA	12/06/1950	29/01/1972	24/09/1997		Rtd
5719	CHANDRASHEKHARAPPA	GULBARGA	10/11/1947	28/01/1972	24/09/1997		Rtd
5720	ISHWARAPPA GUDADAPPANAVAR	GULBARGA	12/06/1946	28/01/1972	24/09/1997		Rtd
5721	SHARANAPPA KASHAPPA	GULBARGA	20/07/1950	22/09/1972	24/09/1997		Rtd
5722	EZAZ BAIG	GULBARGA	21/12/1954	01/04/1986	24/09/1997		Shr
5723	MALLIKARJUNA SIDDAPPA	GULBARGA	04/06/1952	28/01/1972	24/09/1997		Rtd
5724	NARASING RAO	GULBARGA	28/08/1948	28/08/1966	24/09/1997		Rtd
5725	K.BASAVARAJ	GULBARGA	03/10/1949	04/11/1968	24/09/1997		Rtd
5726	LAKSHMIKANTH RAO	GULBARGA	11/06/1952	28/01/1972	24/09/1997		Rtd
5727	HANUMAPPA MARIYAPPA	GULBARGA	09/06/1950	28/01/1972	24/09/1997		Rtd
5728	H.SHIVAPPA PAMPANNA	GULBARGA	02/03/1948	28/01/1972	24/09/1997		Rtd
5729	YALLAPPA MAREPPA	GULBARGA	15/05/1951	26/09/1972	24/09/1997		Rtd
5730	AMARAPPA SHARANAPPA METI	GULBARGA	01/04/1947	28/01/1972	24/09/1997		Rtd
5731	DESHAPPA	GULBARGA	12/05/1943	27/02/1962	24/09/1997		Rtd
5732	KHEMANNA	GULBARGA	10/01/1952	28/01/1972	24/09/1997		Rtd
5733	VASANTHA BABU JOSHI	GULBARGA	04/02/1949	10/04/1966	01/10/1997		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5734	SHIVARAO	GULBARGA	01/01/1942	28/02/1962	01/10/1997		Rtd
5735	LAKSHMIKANTH RAO	GULBARGA	22/03/1944	27/05/1986	01/10/1997		Rtd
5736	VENKATA RAO	GULBARGA	15/01/1945	26/09/1972	01/10/1997		Rtd
5737	BHIMAPPA MAREPPA	GULBARGA	15/05/1951	30/09/1972	01/10/1997		Rtd
5738	NAGAPPA SHIVAPPA SERI	GULBARGA	08/04/1948	23/09/1972	01/10/1997		Rtd
5739	A C Chandrappa	bangalore	01/04/1969	29/08/1983	10/06/1997		Shr
5740	Syed Nayaz Ahmed	bangalore		02/12/1983	10/06/1997		Shr
5741	L Varadarajan	bangalore		02/12/1983	10/06/1997		Shr
5742	C S Venkatarangan	bangalore		02/12/1983	10/06/1997		Shr
5743	K N Shailajamba	bangalore		02/12/1983	10/06/1997		Shr
5744	G R Nagaraja	bangalore		02/12/1983	10/06/1997		Shr
5745	G B Chandarappa	bangalore		02/12/1983	10/06/1997		Shr
5746	H J Rangappa	bangalore		02/12/1983	10/06/1997		Shr
5747	Subbareddy	bangalore	13/11/1962	02/12/1983	10/06/1997		Shr
5748	S Narayanareddy	bangalore	13/11/1962	02/12/1983	10/06/1997		Shr
5749	K R Vasudevaraju	bangalore	05/12/1967	05/12/1983	10/06/1997		Shr
5750	G R Shamalamba	bangalore		06/12/1979	10/06/1997		Shr
5751	P R Mahadevayaiah	bangalore		05/12/1983	10/06/1997		Shr
5752	Lakshmanappa	bangalore		05/12/1983	10/06/1997		Shr
5753	K S Thammaiah	bangalore		05/12/1983	10/06/1997		Shr
5754	B A Bhuvaneswary	bangalore		13/12/1983	10/06/1997		Shr
5755	Y S Chandraiah	bangalore		13/12/1983	10/06/1997		Shr
5756	N Nagaiah	bangalore		13/12/1983	10/06/1997		Shr
5757	H S Nasimhamurthy	bangalore		13/12/1983	10/06/1997		Shr
5758	S C Padmaraj	bangalore		13/12/1983	10/06/1997		Shr
5759	M S Jagadeesh	bangalore		13/12/1983	10/06/1997		Shr
5760	P R Sharadhamani	bangalore		13/12/1983	10/06/1997		Shr
5761	G N Chandrashekharappa	bangalore		31/12/1983	10/06/1997		Shr
5762	R Anantharaja Shetty	bangalore		31/12/1983	10/06/1997		Shr
5763	P K Keshavamurthy	bangalore		31/12/1983	10/06/1997		Shr
5764	N T Dharmoji rao	bangalore		31/12/1983	10/06/1997		Shr
5765	H C Narayaprasad	bangalore		24/01/1984	10/06/1997		
5766	M Shadaksharappa	bangalore	02/09/1965	24/01/1984	10/06/1997		
5767	K B Devaraj	bangalore	02/09/1968	24/01/1984	10/06/1997		
5768	P Thippeswamy	bangalore	19/02/1969	24/01/1984	10/06/1997		
5769	Md. Roshanali	bangalore	19/02/1969	24/01/1984	10/06/1997		
5770	Padmavathamma G	bangalore	18/01/1978	13/03/1987	10/06/1997		
5771	H N Shantharaj	bangalore	01/08/1962	24/01/1984	10/06/1997		
5772	L V Padmanabharao	bangalore	01/08/1962	24/01/1984	10/06/1997		
5773	Maregowda	bangalore		14/02/1984	10/06/1997		
5774	S V Chandrashekharaiah	bangalore	05/10/1968	14/02/1984	10/06/1997		
5775	M Sheetharamaiah	bangalore	25/01/1968	14/02/1984	10/06/1997		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5776	M Mohamed Shafi	bangalore	01/09/1962	26/06/1984	10/06/1997		
5777	V Krishnamurthy	bangalore	01/09/1962	26/06/1984	10/06/1997		
5778	N Chikkanna	bangalore	01/03/1963	10/09/1984	10/06/1997		
5779	G Ramakrishnaiah	bangalore		12/10/1984	10/06/1997		
5780	Thammaiah Shetty	bangalore		12/10/1984	10/06/1997		
5781	Bhadraiah Reddy	bangalore	25/01/1968	12/10/1984	10/06/1997		
5782	M Rajendra	bangalore	05/10/1968	12/10/1984	10/06/1997		
5783	N G Puttu rao	bangalore	25/01/1968	12/10/1984	10/06/1997		
5784	S Ramesh	bangalore	13/08/1962	15/05/1985	10/06/1997		
5785	B Shivashankarappa	bangalore		16/05/1985	10/06/1997		
5786	S Srinivasa Shetty	bangalore		16/05/1985	10/06/1997		
5787	Parasuramaiah	bangalore		16/05/1985	10/06/1997		
5788	Sridevi Ammal	bangalore		16/05/1985	10/06/1997		
5789	Chikkamuniappa	bangalore	03/08/1965	16/05/1985	10/06/1997		
5790	M C Shivamurthy	bangalore		11/03/1987	10/06/1997		
5791	Muddukrishna	bangalore	13/08/1962	16/05/1985	10/06/1997		
5792	M Narayanaswamy	bangalore	13/08/1962	16/05/1985	10/06/1997		
5793	Madanagopala	bangalore	13/08/1962	16/05/1985	10/06/1997		
5794	M Munikrishna	bangalore	13/08/1962	16/05/1985	10/06/1997		
5795	Krishnappa	bangalore	13/08/1962	16/05/1985	10/06/1997		
5796	M R Sriramareddy	bangalore	13/08/1962	16/05/1985	10/06/1997		
5797	B Nagaraja rao	bangalore	01/02/1963	16/05/1985	10/06/1997		
5798	B Sangappa	bangalore		18/05/1985	10/06/1997		
5799	G Gayathridevi	bangalore		18/05/1985	10/06/1997		
5800	Sridevi P S	bangalore		01/08/1985	10/06/1997		
5801	Muniyappa	bangalore		29/11/1985	10/06/1997		
5802	B H Satyanarayanamurthy	bangalore	23/04/1966	05/02/1986	10/06/1997		
5803	C Chandrashekhar	bangalore	27/01/1970	05/02/1986	10/06/1997		
5804	M Venkatachalaiah	bangalore	27/01/1970	05/02/1986	10/06/1997		
5805	N Suryanarayana	bangalore	21/12/1962	05/02/1986	10/06/1997		
5806	Venkateshaiah	bangalore	26/11/1962	05/02/1986	10/06/1997		
5807	K N Gnanappa	bangalore		04/03/1986	10/06/1997		
5808	B Revanasiddaiah	bangalore	22/02/1969	30/04/1986	10/06/1997		
5809	T Gopinath	bangalore		21/05/1986	10/06/1997		
5810	Nafiza Begum	bangalore		21/05/1986	10/06/1997		
5811	D Vidyavathi	bangalore		09/03/1987	10/06/1997		
5812	S D Revanasiddaiah	bangalore	07/05/1969	30/06/1986	10/06/1997		
5813	G S Anantharamu	bangalore		08/07/1986	10/06/1997		
5814	G V Hanumanthareddy	bangalore		16/09/1986	10/06/1997		
5815	Raghavendra	bangalore		16/09/1986	10/06/1997		
5816	K Marulasiddaiah	bangalore		04/11/1986	10/06/1997		
5817	H Maronaika	bangalore	03/11/1965	04/11/1986	10/06/1997		
5818	H N Rajappa	bangalore		04/11/1986	10/06/1997		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5819	K Veerabhadrappa	bangalore		04/11/1986	10/06/1997		
5820	M Veerabhadrappa	bangalore		04/11/1986	10/06/1997		
5821	Gouharbeg	bangalore		04/11/1986	10/06/1997		
5822	P Choudappa	bangalore		04/11/1986	10/06/1997		
5823	C Balakrishna	bangalore		04/11/1986	10/06/1997		
5824	H N Krishnamurthy	bangalore	01/08/1962	04/11/1986	10/06/1997		
5825	B S Padmashri	bangalore		11/11/1986	10/06/1997		
5826	S Nagaraj	bangalore		01/12/1986	10/06/1997		
5827	Nanya Naik	bangalore		04/05/1987	10/06/1997		
5828	M R Nagaraja	bangalore		02/11/1987	10/06/1997		
5829	Thippanaik	bangalore		04/05/1987	10/06/1997		
5830	A K Batti koppada	bangalore		04/05/1987	10/06/1997		
5831	H Siddappa	bangalore		04/05/1987	10/06/1997		
5832	Y Marappa	bangalore	29/09/1971	31/07/1987	10/06/1997		
5833	T Erappa	bangalore	15/12/1969	06/11/1987	10/06/1997		
5834	K Subramani	bangalore		06/11/1987	10/06/1997		
5835	K V Narasimhaiah	bangalore		06/11/1987	10/06/1997		
5836	Narasimhamurthy	bangalore	06/02/1965	06/11/1987	10/06/1997		
5837	Bheemaiah K	bangalore		10/11/1987	10/06/1997		
5838	C Hanumantha rayappa	bangalore	16/01/1969	10/11/1987	10/06/1997		
5839	Rama nayak K	bangalore	03/12/1963	10/11/1987	10/06/1997		
5840	D Gangaiah	bangalore	21/08/1968	10/11/1987	10/06/1997		
5841	A Hanumantha rayappa	bangalore	24/08/1962	10/11/1987	10/06/1997		
5842	Ranga Dhamayya	bangalore	24/08/1960	10/11/1987	10/06/1997		
5843	D Rangayya	bangalore	05/04/1973	10/11/1987	10/06/1997		
5844	S Venkatesh	bangalore		30/01/1988	10/06/1997		
5845	R Narayana vitthal	bangalore		30/01/1988	10/06/1997		
5846	D Shivraj	bangalore		30/01/1988	10/06/1997		
5847	M Manohar	bangalore	18/05/1970	31/01/1988	10/06/1997		
5848	T Prabhavati	bangalore	07/06/1971	22/12/1989	10/06/1997		
5849	N KRISHNAPPA	mysore	16/3/1941	02/01/1963	31/10/1997		
5850	K V KANTARAJU	mysore	02/03/1950	01/04/1982	31/10/1997		
5851	H B MALLIKARJUNA SWAMY	mysore	10/09/1949	30/3/1982	31/10/1997		
5852	MADHUSUDHAN Y	GULBARGA	30/03/1945	26/12/1969	01/11/1997		
5853	NARASAPPA	GULBARGA	02/02/1948	25/09/1972	01/11/1997		
5854	HANAMANTHAPPA NINGAPPA	GULBARGA	07/01/1949	28/09/1972	01/11/1997		
5855	A CHANDRASHEKAR	mysore	22/10/1953	28/12/1981	31/11/1997		
5856	A N GOWRAMMA	mysore	14/5/1947	11/09/1966	31/11/1997		
5857	RIYAJUDDIN	GULBARGA	15/11/1950	05/10/1972	01/12/1997		
5858	HANAMANTHARAYA BHIMARAY	GULBARGA	07/03/1943	29/09/1972	01/12/1997		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5859	CHANDRAKANT L.D.	BIDAR	07/04/1964	15/02/1988	01/12/1997		
5860	DEVARU HEGADE	GULBARGA	15/12/1969	16/04/1988	01/12/1997		
5861	H S SOMASHEKAR	mysore	24/5/1952	30/12/1981	31/12/1997		
5862	H RAGHAVENDRA	mysore	14/7/1956	03/04/1982	31/12/1997		
5863	GADIGEPPA BASAVNTHRAYA	GULBARGA	09/11/1949	21/09/1972	01/01/1998		Rtd
5864	SURESHBABU GURUPADAPPA	GULBARGA	01/06/1947	27/09/1972	01/01/1998		Rtd
5865	RAMCHANDRA BASAVNNAPPA	GULBARGA	10/10/1947	18/09/1972	01/01/1998		Rtd
5866	SUBHASHCHANDRA BASAVNNAPPA	GULBARGA	10/11/1948	19/09/1972	01/01/1998		Rtd
5867	SIDRAMAPPA SHIVASHARANAPPA	GULBARGA	25/04/1951	20/09/1972	01/01/1998		Rtd
5868	BHIMANNA GURULINGAPPA	GULBARGA	04/06/1946	18/09/1972	01/01/1998		Rtd
5869	YALLAPPA GOUNDI	GULBARGA	05/06/1955	28/11/1991	01/01/1998		Shr
5870	P.L.Goolannavar SC	Belgaum	11/01/1940	05/10/1967	01/01/1998		Retired
5871	G.Y.Chandavari (Sr)	Belgaum	05/01/1950	13/9/1971	01/01/1998		Retired
5872	D.N.Shahapur SC	Belgaum	1/3/1046	14/5/1970	01/01/1998		Retired
5873	S.Y.Teradal	Belgaum	16/3/1943	23/12/1965	01/01/1998		Retired
5874	A.M.Yadawad	Belgaum	20/8/1942	25/6/1965	01/01/1998		Retired
5875	S.S.Panshetty	Belgaum	17/5/1945	26/6/1965	01/01/1998		Retired
5876	S.S.Dodamani	Belgaum	16/3/1940	25/6/1965	01/01/1998		Retired
5877	R.G.Singadi	Belgaum	03/01/1945	25/6/1965	01/01/1998		Retired
5878	P.S.Rajapooth	Belgaum	27/6/1941	15/7/1965	01/01/1998		Retired
5879	R.B.Malagi Sc	Belgaum	03/01/1944	13/12/1970	01/01/1998		Retired
5880	Sriranganaik ST	Belgaum	06/05/1947	07/06/1973	01/01/1998		Retired
5881	S.Y.Hiragannavar ST	Belgaum	04/05/1946	08/07/1974	01/01/1998		Retired
5882	A.K.Bandarkar ST	Belgaum	08/06/1943	06/06/1965	01/01/1998		Retired
5883	S.L.Gali	Belgaum	06/01/1947	05/01/1970	01/01/1998		Retired
5884	H.N.Boodagatti ST	Belgaum	15/3/1938	02/06/1969	01/01/1998		Retired
5885	F.H.Badami ST	Belgaum	21/3/1945	05/07/1970	01/01/1998		Retired
5886	J.Umashankar SC	Belgaum	07/01/1950	02/01/1970	01/01/1998		Retired
5887	N.H.Chalavadi	Belgaum	28/6/1946	13/9/1971	01/01/1998		Retired
5888	B.H.Naik ST	Belgaum	07/01/1950	18/6/1973	01/01/1998		Retired
5889	L.C.Barki	Belgaum	06/01/1943	01/02/1965	01/01/1998		Retired
5890	C.G.Geetha ST	Belgaum	30/8/1952	16/5/1973	01/01/1998		Retired
5891	M.G.Gore SC	Belgaum	03/01/1945	16/12/1963	01/01/1998		Retired
5892	S.Subbanaik ST	Belgaum	10/02/1945	16/5/1972	01/01/1998		Retired
5893	S.P.Hombal	Belgaum	29/11/1940	01/07/1966	01/01/1998		Retired
5894	S.B.Neeralgi	Belgaum	02/10/1942	01/10/1966	01/01/1998		Retired
5895	P.M.Binnal	Belgaum	23/1/1940	01/04/1966	01/01/1998		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5896	R.G.Patil	Belgaum	01/10/1940	01/10/1966	01/01/1998		Retired
5897	B.G.Patil	Belgaum	16/5/1940	17/12/1965	01/01/1998		Retired
5898	K.G.Tikare	Belgaum	01/04/1945	27/3/1966	01/01/1998		Retired
5899	G.H.Nadaf	Belgaum	09/06/1946	29/12/1967	01/01/1998		Retired
5900	R.R.Vaidya	Belgaum	30/11/1947	25/1/1968	01/01/1998		Retired
5901	B.K.Chaudannavar	Belgaum	04/01/1940	13/2/1968	01/01/1998		Retired
5902	P.K.Choori	Belgaum	01/01/1940	06/12/1968	01/01/1998		Retired
5903	D.G.Joshi	Belgaum	15/7/1942	04/08/1968	01/01/1998		Retired
5904	M.V.Kotur	Belgaum	02/01/1944	21/6/1968	01/01/1998		Retired
5905	B.S.Upasi	Belgaum	02/01/1943	12/01/1968	01/01/1998		Retired
5906	B.M.Melagiri	Belgaum	06/01/1940	02/06/1969	01/01/1998		Retired
5907	M.R.Hirekerur	Belgaum	05/03/1940	02/06/1969	01/01/1998		Retired
5908	K.R.V.Ayyangar	Belgaum	31/8/1941	02/06/1969	01/01/1998		Retired
5909	V.D.Mammigatti	Belgaum	28/4/1940	16/2/1970	01/01/1998		Retired
5910	C.B.Hotagi	Belgaum	02/01/1947	02/11/1970	01/01/1998		Retired
5911	G.B.Deshpande	Belgaum	06/01/1947	13/2/1970	01/01/1998		Retired
5912	R.S.Ghatigar	Belgaum	01/01/1947	02/12/1970	01/01/1998		Retired
5913	N.S.Padasalagi	Belgaum	11/01/1942	02/10/1970	01/01/1998		Retired
5914	M.M.Kavali	Belgaum	04/02/1947	07/01/1970	01/01/1998		Retired
5915	P.P.Pai	Belgaum	11/12/1947	04/01/1970	01/01/1998		Retired
5916	M.D.Elkur	Belgaum	11/12/1941	04/01/1970	01/01/1998		Retired
5917	C.R.Kubsad	Belgaum	06/01/1947	04/08/1970	01/01/1998		Retired
5918	G.L.Shanbhag	Belgaum	03/12/1947	05/08/1970	01/01/1998		Retired
5919	M.S.Kollavar	Belgaum	13/2/1944	04/04/1970	01/01/1998		Retired
5920	K.S.Ghalagi	Belgaum	07/07/1948	04/08/1970	01/01/1998		Retired
5921	B.S.Karigar	Belgaum	20/3/1945	04/03/1970	01/01/1998		Retired
5922	B.R.Varnekar	Belgaum	16/6/1945	04/10/1970	01/01/1998		Retired
5923	K.M.Jagirdar	Belgaum	04/04/1948	13/4/1970	01/01/1998		Retired
5924	L.C.Vajrangi	Belgaum	11/01/1943	23/10/1975	01/01/1998		Retired
5925	K.T.Joshi	Belgaum	11/01/1946	11/05/1967	01/01/1998		Retired
5926	S.M/Hadrihalli	Belgaum	05/02/1951	10/09/1972	01/01/1998		Retired
5927	M.M.Badabade	Belgaum	03/01/1944	05/01/1970	01/01/1998		Retired
5928	M.G.Huddar	Belgaum	13/5/1940	01/08/1970	01/01/1998		Retired
5929	R.K.Hampiholi	Belgaum	16/2/1944	08/04/1967	01/01/1998		Retired
5930	B.K.Beedimani	Belgaum	30/7/1946	15/10/1968	01/01/1998		Retired
5931	A.A.Prabhudesai	Belgaum	12/10/1940	01/08/1970	01/01/1998		Retired
5932	S.R.Malagimani SC	Belgaum	12/01/1946	29/12/1972	01/01/1998		Retired
5933	M.S.Kamath	Belgaum	22/11/1943	13/9/1971	01/01/1998		Retired
5934	B.D.Poojeri SC	Belgaum	16/1/1942	01/02/1964	01/01/1998		Retired
5935	M.L.Mali	Belgaum	04/01/1943	05/05/1965	01/01/1998		Retired
5936	M.S.Kalasannavar	Belgaum	02/03/1945	26/6/1965	01/01/1998		Retired
5937	J.S.Gramopadyay	Belgaum	05/04/1942	11/04/1961	01/01/1998		Retired
5938	S.B.Laad	Belgaum	09/12/1948	13/11/1965	01/01/1998		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5939	A.B.Mulla	Belgaum	04/10/1943	17/9/1964	01/01/1998		Retired
5940	Y.K.Kattimani SC	Belgaum	06/01/1951	21/12/1972	01/01/1998		Retired
5941	M.J.Mugdoor SC	Belgaum	05/07/1940	02/06/1970	01/01/1998		Retired
5942	S.C.Patil (Haveri)	Belgaum	21/11/1940	02/06/1969	01/01/1998		Retired
5943	M.K.Deshpande	Belgaum	05/12/1962	07/05/1984	01/01/1998	Steno-Dr	Sheristedar
5944	S.V.Honnangi	Belgaum	09/11/1948	19/1/1968	1//1/1998	Steno-Pr	Retired
5945	B RADHAKRISHNA	Mysore	13/6/1944	07/01/1970	31/1/1998		Rtd
5946	K LOKANATAIAH	Mysore	20/3/1941	17/10/1940	31/1/1998		Rtd
5947	K RAMAPPA	Gulbarga	01/07/1950	15/09/1972	01/02/1998		Rtd
5948	M MANORAMA	Mysore	16/1/1953	03/04/1982	28/2/1998		Shr
5949	M N JAYASHREE	Mysore	10/08/1958	03/04/1982	28/2/1998		Shr
5950	H L SHANTEGOWDA	Mysore	06/02/1954	03/04/1982	28/2/1998		Shr
5951	S KRISHNARAJ	Mysore	03/02/1953	03/08/1982	28/2/1998		Shr
5952	VENUGOPAL	Mysore	02/09/1944	09/06/1965	28/2/1998		Rtd
5953	M P KUSHALAPPA	Mysore	05/09/1945	30/11/1967	28/2/1998		Rtd
5954	VENKATAKRISHNASHAR MA	Mysore	11/09/1943	05/08/1970	28/2/1998		Rtd
5955	B K BOMMAIAH	Mysore	10/09/1946	04/07/1972	28/2/1998		Rtd
5956	DATTAPPA SHARANAPPA	Gulbarga	08/06/1949	20/09/1972	01/03/1998		Rtd
5957	REVANASIDDAPPA RANGAIAH	Gulbarga	01/06/1948	29/09/1972	01/03/1998		Rtd
5958	G.D.Patil SC	Belgaum	03/01/1947	13/9/1971	3/1/1998		Retired
5959	Md. Haneef	Belgaum	06/01/1953	19/4/1978	18/3/1998	Steno-Pr	Retired
5960	R.D.Havnoor	Belgaum	09/01/1943	27/8/1965	30/3/1998		Retired
5961	H.B.Savanoor	Belgaum	09/09/1944	01/07/1966	30/3/1998		Retired
5962	A.G.Taarihal	Belgaum	16/5/1941	16/11/1965	30/3/1998		Retired
5963	S.T.Kouri	Belgaum	06/01/1941	12/09/1965	30/3/1998		Retired
5964	S.S.Rane	Belgaum	26/11/1941	23/12/1965	30/3/1998		Retired
5965	D.K.Govekar	Belgaum	02/01/1943	23/12/1965	30/3/1998		Retired
5966	P.L.Kulkarni	Belgaum	07/01/1941	02/06/1969	30/3/1998		Retired
5967	D.L.Lokare	Belgaum	03/01/1947	04/09/1970	30/3/1998		Retired
5968	A.S.Bajantri	Belgaum	02/05/1946	04/08/1970	30/3/1998		Retired
5969	G.M.Goravar	Belgaum	05/10/1944	03/04/1967	30/3/1998		Retired
5970	M.H.Kulkarni	Belgaum	05/01/1949	03/04/1970	30/3/1998		Retired
5971	H.V.Purushottam	Belgaum	21/3/1941	01/08/1970	30/3/1998		Retired
5972	P.L.Joshi	Belgaum	16/6/1940	01/08/1970	30/3/1998		Retired
5973	M.L.Rao	Belgaum	20/6/1944	01/01/1970	30/3/1998		Retired
5974	G.M.Mulla	Belgaum	25/1/1941	15/2/1970	30/3/1998		Retired
5975	R.P.Koti	Belgaum	06/01/1940	03/05/1970	30/3/1998		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
5976	R.B.Daigodi	Belgaum	14/1/1943	03/10/1970	30/3/1998		Retired
5977	H.A.Eledahalli	Belgaum	22/5/1951	22/6/1970	30/3/1998		Retired
5978	S.D.Joshi	Belgaum	10/08/1945	13/4/1971	30/3/1998		Retired
5979	M.S.Karisiddeswarmath	Belgaum	03/01/1944	17/9/1971	30/3/1998		Retired
5980	S.S.Khadri	Belgaum	03/01/1945	13/9/1971	30/3/1998		Retired
5981	B.M.Shanthagiri	Belgaum	28/2/1945	13/9/1971	30/3/1998		Retired
5982	G.V.Sadare	Belgaum	03/08/1944	13/9/1971	30/3/1998		Retired
5983	R.R.Kulkarni	Belgaum	20/2/1947	09/12/1971	30/3/1998		Retired
5984	K.M.Kammar	Belgaum	07/01/1944	13/9/1971	30/3/1998		Retired
5985	S.S.Padaki	Belgaum	04/01/1944	05/05/1965	30/3/1998		Retired
5986	B.R.Gonikoppanavar	Belgaum	03/01/1946	13/9/1971	30/3/1998		Retired
5987	B.G.Sunagar	Belgaum	06/04/1941	13/9/1971	30/3/1998		Retired
5988	T.Y.Karaze	Belgaum	14/2/1949	13/9/1971	30/3/1998		Retired
5989	A.R.Nadaf	Belgaum	03/01/1946	13/9/1971	30/3/1998		Retired
5990	V.G.Ainapur	Belgaum	02/04/1947	13/9/1971	30/3/1998		Retired
5991	P.P.Havanoor	Belgaum	15/2/1947	25/8/1969	30/3/1998		Retired
5992	M.V.Habbu	Belgaum	10/12/1944	13/9/1971	30/3/1998		Retired
5993	S.K.Harane (Buchadi)	Belgaum	03/01/1947	13/9/1971	30/3/1998		Retired
5994	M.V.Shaldar	Belgaum	03/01/1946	13/9/1971	30/3/1998		Retired
5995	A.M.Inamdar	Belgaum	04/01/1943	12/07/1972	30/3/1998		Retired
5996	K.R.Nizamkar	Belgaum	06/12/1941	28/12/1972	30/3/1998		Retired
5997	S.A.Konkani	Belgaum	06/01/1949	16/5/1973	30/3/1998		Retired
5998	H.Mruthyunjaya	Belgaum	22/2/1950	05/11/1973	30/3/1998		Retired
5999	C.B.Shivshetter	Belgaum	06/06/1946	16/5/1973	30/3/1998		Retired
6000	C.S.Seelavanth	Belgaum	27/4/1946	16/5/1977	30/3/1998		Retired
6001	V.K.Mavinakatti	Belgaum	20/6/1951	18/7/1977	30/3/1998		Retired
6002	A.K.Naik	Belgaum	03/08/1943	23/12/1965	30/3/1998		Retired
6003	M.R.Sheti	Belgaum	07/07/1940	23/12/1965	30/3/1998		Retired
6004	Kamala Shetti	Belgaum	09/08/1941	06/06/1966	30/3/1998		Retired
6005	M.D.Kollapure	Belgaum	07/10/1940	17/11/1965	30/3/1998		Retired
6006	V.D.Deshpande	Belgaum	16/3/1942	25/11/1965	30/3/1998		Retired
6007	S.B.Patil (Gokak)	Belgaum	14/4/1942	07/10/1965	30/3/1998		Retired
6008	S.V.Haroogoppa	Belgaum	04/11/1942	16/1/1964	30/3/1998		Retired
6009	R.S.Havaldar	Belgaum	24/12/194`	08/10/1960	30/3/1998		Retired
6010	A.I. Jamadar	Belgaum	03/08/1942	25/6/1965	30/3/1998		Retired
6011	S.M.Vanahalli	Belgaum	28/1/1943	29/6/1965	30/3/1998		Retired
6012	V.B.Bommanavar	Belgaum	07/05/1940	26/6/1965	30/3/1998		Retired
6013	D.A.Kulkarni (Telasang)	Belgaum	19/2/1944	27/1/1965	30/3/1998		Retired
6014	S.B.Naik	Belgaum	19/6/1947	21/6/1965	30/3/1998		Retired
6015	M.N.Deshpande	Belgaum	15/4/1942	22/12/1965	30/3/1998		Retired
6016	R.V.Badgandi	Belgaum	15/4/1941	20/11/1965	30/3/1998		Retired
6017	Z.H.Khalemdar	Belgaum	08/01/1947	06/06/1973	30/3/1998		Retired
6018	S.V.Bhavikatti	Belgaum	02/02/1945	05/12/1973	30/3/1998		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6019	S.V.Gudisagar	Belgaum	05/01/1947	16/5/1973	30/3/1998		Retired
6020	R.S.Bisati	Belgaum	09/04/1941	06/06/1973	30/3/1998		Retired
6021	I.B.Angadi	Belgaum	11/01/1945	22/1/1966	30/3/1998		Retired
6022	B.N.Thavargi	Belgaum	06/01/1947	01/05/1972	30/3/1998		Retired
6023	K.S.Palled	Belgaum	08/01/1943	06/09/1964	30/3/1998		Retired
6024	V.S.Gatakamble SC	Belgaum	06/01/1948	18/4/1970	30/3/1998		Retired
6025	Y.K.Hosamani SC	Belgaum	28/9/1951	07/05/1972	30/3/1998		Retired
6026	S.P.Naik Sc	Belgaum	01/12/1951	23/8/1977	30/3/1998		Retired
6027	J.Y.Chandavari SC	Belgaum	06/01/1954	23/1/1977	30/3/1998		Sheristedar
6028	N.N.Malagi Sc	Belgaum	06/01/1949	01/01/1996	30/3/1998		Retired
6029	C.T.Patil SC	Belgaum	28/6/1944	2/6/1071	30/3/1998		Retired
6030	F.Y.Poojeri SC	Belgaum	10/10/1947	04/05/1974	30/3/1998		Retired
6031	S.K.Mundodgi SC	Belgaum	04/04/1953	25/1/1976	30/3/1998		Retired
6032	V.R.Havnoor SC	Belgaum	06/01/1950	01/06/1977	30/3/1998		Retired
6033	H.M.Olekar SC	Belgaum	08/01/1954	13/6/1975	30/3/1998		Retired
6034	G.Y.Haivinakopla SC	Belgaum	06/01/1956	26/8/1975	30/3/1998		Retired
6035	A.G.Kheni SC	Belgaum	01/06/1957	14/1/1976	30/3/1998		Retired
6036	M.Y.Kalwad ST	Belgaum	25/7/1948	09/12/1977	30/3/1998		Retired
6037	K.S.Dodmani ST	Belgaum	12/01/1941	03/02/1969	30/3/1998		Retired
6038	B.S.Hosur ST	Belgaum	03/01/1946	08/07/1974	30/3/1998		Retired
6039	T.C.Hadimani SC	Belgaum	05/06/1967	17/5/1990	30/3/1998		Sheristedar
6040	LAKSHMANEGOWDA	Mysore	05/05/1943	09/11/1970	31/3/1998		Rtd
6041	P PUTTASWAMAPPA	Mysore	07/06/1946	14/9/1970	31/3/1998		Rtd
6042	SHARANAPPA GURUSIDDAPPA	Gulbarga	07/07/1940	19/09/1972	01/04/1998		Rtd
6043	MD MASHAK	Gulbarga	05/05/1950	21/09/1972	01/04/1998		Rtd
6044	S SHANKRAPPA	Mysore	15/5/1944	15/9/1970	30/4/1998		Rtd
6045	K L ERANNAIAH	Mysore	19/11/1947	15/9/1970	30/4/1998		Rtd
6046	APPAJI	Mysore	04/02/1945	16/9/1970	30/4/1998		Rtd
6047	C KULLAIAH	Mysore	01/03/1950	04/08/1972	30/4/1998		Rtd
6048	PRAKASH GAIKWAD	Gulbarga		28/06/2002	01/05/1998		Shr
6049	B.R.Patil	Belgaum	17/10/1954	09/12/1977	05/06/1998	u/r-6	
6050	N K KESHAVASWAMY	Mysore	07/06/1945	29/12/1966	31/5/1998		Rtd
6051	J MANAMOHANABABU	Mysore	07/06/1942	07/10/1959	31/5/1998		Rtd
6052	G H JAYADEVAPPA	Mysore	12/08/1954	12/11/1981	31/5/1998		Shr
6053	K RATHNA	Mysore	08/10/1950	12/11/1981	31/5/1998		Rtd
6054	R GURULINGAPPA	Gulbarga	16/07/1961	04/02/1988	01/06/1998		Shr
6055	B GANESH	Gulbarga	24/05/1958	21/01/1988	01/06/1998		Shr
6056	G.S.Desai	Belgaum	03/09/1953	20/12/1972	14/6/1999		
6057	R.N.Tembadamani	Belgaum	05/01/1948	20/12/1972	14/6/1999		Retored
6058	A.K.Adoor	Belgaum	28/4/1947	22/12/1972	14/6/1999		Retored
6059	B.N.Hampiholi	Belgaum	06/01/1949	23/12/1972	14/6/1999		Retored
6060	B.S.Angadi	Belgaum	02/07/1947	13/9/1971	14/6/1999		Retored

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6061	M.H.Kendoor	Belgaum	02/02/1946	13/9/1971	14/6/1999		Retored
6062	S.K.Deshpande	Belgaum	04/11/1948	13/9/1971	14/6/1999		Retored
6063	M.H.Patil	Belgaum	18/1/1948	13/9/1971	14/6/1999		Retored
6064	M.S.Kulkarni	Belgaum	20/7/1948	13/9/1971	14/6/1999		Retored
6065	R.T.Kusgur	Belgaum	03/01/1945	24/4/1974	14/6/1999		Retored
6066	S. Vivekanand Babu	Belgaum	22/1/1948	13/9/1971	14/6/1999		Retored
6067	G.K.Soratoor	Belgaum	15/4/1950	13/9/1971	14/6/1999		Retored
6068	V.S.Munoli	Belgaum	31/8/1950	24/4/1974	14/6/1999		Retored
6069	V.M.Kapse	Belgaum	28/6/1950	24/4/1974	14/6/1999		Retored
6070	N I H Nadaf	Belgaum	02/01/1943	12/08/1965	14/6/1999		Retored
6071	A H Kadam	Belgaum	15/12/1941	17/4/1965	14/6/1999		Retored
6072	B.S.Sontakki	Belgaum	11/05/1943	01/06/1966	14/6/1999		Retored
6073	K.G.Pavaskar	Belgaum	04/01/1942	24/4/1974	14/6/1999		Retored
6074	V.V.Soodi	Belgaum	29/4/1948	24/4/1974	14/6/1999		Retored
6075	K.G.Jaangouder	Belgaum	08/02/1943	26/4/1974	14/6/1999		Retored
6076	R.N.Magganvi	Belgaum	30/8/1947	29/12/1971	14/6/1999		Retored
6077	H.D.Kolkar	Belgaum	06/01/1942	22/4/1964	14/6/1999		Retored
6078	R.V.Maggavi	Belgaum	22/3/1943	24/3/1969	14/6/1999		Retored
6079	M.S.Karki	Belgaum	26/4/1942	04/01/1964	14/6/1999		Retored
6080	M M Madivale	Belgaum	01/01/1942	12/12/1965	14/6/1999		Retored
6081	S.M.Jayannavar	Belgaum	22/3/1946	19/.12/1969	14/6/1999		Retored
6082	M.B.Alva	Belgaum	05/10/1950	08/11/1975	14/6/1999		Retored
6083	M.M.Patil	Belgaum	03/08/1943	08/09/1974	14/6/1999		Retored
6084	C.S.Hanchinal	Belgaum	06/01/1951	31/10/1977	14/6/1999		Retored
6085	D.M.Piddi	Belgaum	12/10/1947	16/8/1974	14/6/1999		Retored
6086	J.C.Dixit	Belgaum	19/11/1948	14/6/1974	14/6/1999	Steno-Pr	Retired
6087	S.R.Sirkol	Belgaum	18/8/1954	10/05/1974	14/6/1999	Steno-Pr	Sheristedar
6088	B.S.Mudenoor	Belgaum	17/8/1941	14/5/1973	14/6/1999		Retired
6089	H.A.Nadaf	Belgaum	06/01/1950	01/01/1976	14/6/1999		Retired
6090	N.A.Mulla	Belgaum	20/3/1943	19/12/1969	14/6/1999		Retired
6091	J.G.Kosti	Belgaum	03/01/1943	10/10/1970	14/6/1999		Retired
6092	S.N.Tigadolli	Belgaum	09/01/1948	10/01/1970	14/6/1999		Retired
6093	K.S.Sikaripoorkar	Belgaum	05/01/1948	25/5/1971	14/6/1999		Retired
6094	B.D.Southgoud	Belgaum	03/05/1943	25/3/1971	14/6/1999		Retired
6095	R.P.Chougla	Belgaum	24/3/1947	25/5/1971	14/6/1999		Retired
6096	M.Y.Ghodse	Belgaum	27/4/1950	25/5/1971	14/6/1999		Retired
6097	S.N.Chouhan	Belgaum	06/12/1948	25/5/1971	14/6/1999		Retired
6098	B.R.Bhavikatti	Belgaum	08/06/1942	25/5/1971	14/6/1999		Retired
6099	I.B.Raagi	Belgaum	06/02/1946	06/02/1971	14/6/1999		Retired
6100	S.B.Sidramani	Belgaum	04/10/1946	21/8/1970	14/6/1999		Retired
6101	K.A. Bal Pravesh	Belgaum	06/01/1951	30/12/1975	14/6/1999		Retired

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6102	M.M.Peerjade	Belgaum	06/01/1952	30/12/1975	14/6/1999		Retired
6103	B.S.Patil (Hargapur)	Belgaum	26/6/1952	07/05/1973	14/6/1999		Retired
6104	C.B.Naik	Belgaum	06/01/1946	20/5/1972	14/6/1999		Retired
6105	R.B.Revanakar SC	Belgaum	06/01/1948	30/6/1971	14/6/1999		Retired
6106	I.N.Chandavar SC	Belgaum	08/01/1948	30/8/1971	14/6/1999		Retired
6107	A.R.Bhant SC	Belgaum	10/01/1944	30/8/1971	14/6/1999		Retired
6108	S.M.Kanekar SC	Belgaum	07/11/1946	30/8/1971	14/6/1999		Retired
6109	P.S.Kaanade SC	Belgaum	16/1/1953	21/6/1974	14/6/1999		Retired
6110	L.B.Madaganvkar SC	Belgaum	31/5/1955	21/6/1975	14/6/1999		Retired
6111	S.S.Ingle SC	Belgaum	09/10/1964	15/12/1989	14/6/1999		Retired
6112	B.Maruthi SC	Belgaum	19/11/1948	08/08/1976	14/6/1999		Retired
6113	T.I.Gunjikar SC	Belgaum	12/01/1952	17/12/1976	14/6/1999		Retired
6114	Chamaraj H Patil ST	Belgaum	26/9/1961	13/3/1992	14/6/1999		Sheristedar
6115	B.H.Ritti ST	Belgaum	31/12/1953	28/9/1977	14/6/1999		Sheristedar
6116	MOHAMMAD TAKI	Gulbarga	01/07/1944	13/04/1963	01/07/1998		Rtd
6117	J VALLABHA SASTRY	Gulbarga	15/02/1944	02/02/1965	01/07/1998		Rtd
6118	SALIWALE THIPPANNA	Gulbarga	12/08/1955	23/04/1983	01/07/1998		Shr
6119	SOMASHEKHAR	Gulbarga	18/05/1958	16/04/1988	01/07/1998	Steno-	Shr
6120	H G HANUMAIAH	Mysore	05/05/1951	04/08/1972	31/7/1998		Rtd
6121	LIMBANNA LAMANI	Gulbarga	01/03/1950	29/01/1972	01/08/1998		Rtd
6122	KALLAPPA	Gulbarga	04/03/1951	17/04/1972	01/08/1998		Rtd
6123	VEERBHADRAPPA NAGAPPA PATTAR	Gulbarga	01/06/1952	28/01/1972	01/08/1998		Rtd
6124	GURUNNATH	Gulbarga	08/02/1944	03/01/1963	01/08/1998		Rtd
6125	R KARIYAPPA	Mysore	06/01/1956	18/1/1988	31/8/1998		Shr
6126	MURIGEPPA	Gulbarga	01/03/1947	25/01/1972	01/09/1998		Rtd
6127	DHANASINGH CHAVAN	Gulbarga	21/05/1949	29/01/1972	01/09/1998		Rtd
6128	SUDHINDRA RAO	Gulbarga	07/09/1950	20/01/1972	01/09/1998		Rtd
6129	S BASAPPA	Mysore	06/12/1955	13/12/1983	30/9/1998		Shr
6130	N NAGAMALLAPPA	Mysore	10/10/1945	09/10/1970	30/9/1998		Rtd
6131	H N SHIVAIAH	Mysore	06/05/1945	14/9/1970	30/9/1998		Rtd
6132	KRISHNAJI	Gulbarga	01/11/1943	26/05/1965	01/10/1998		Rtd
6133	SHARANAPPA	Gulbarga	08/02/1944	26/11/1966	01/10/1998		Rtd
6134	MANIK REDDY	Gulbarga	21/05/1944	09/08/1962	01/10/1998		Rtd
6135	KALYANRAO KAMANNA	Gulbarga	11/12/1948	23/09/1972	01/10/1998		Rtd
6136	T D PURUSHOTHAMA	Mysore	10/03/1956	27/1/1984	31/10/1998		Shr
6137	S HANUMAIAH	Mysore	15/5/1951	04/08/1972	31/10/1998		Rtd
6138	SHARANAPPA REVAPPA	Gulbarga	11/01/1951	23/09/1972	01/11/1998		Rtd
6139	BHIMARAYA KYATANAL	Gulbarga	07/06/1950	28/09/1972	01/11/1998		Rtd
6140	D LAKSHMANA	Gulbarga	27/01/1947	20/09/1972	01/11/1998		Rtd
6141	B M KUNJAMMA	Mysore	19/12/1958	01/12/1984	30/11/1998		Shr
6142	A ANADA	Mysore	04/03/1953	16/1/1984	30/11/1998		Shr
6143	LINGARAJEGOWDA	Mysore	01/06/1947	08/02/1971	30/11/1998		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6144	BASANNA SHARANAPPA	Gulbarga	08/09/1947	19/09/1972	01/12/1998		Rtd
6145	MALLIKARJUNA SHARANAPPA	Gulbarga	14/04/1946	26/09/1972	01/12/1998		Rtd
6146	SIDDALINGA GURUSIDDAPPA	Gulbarga	03/03/1950	29/09/1972	01/12/1998		Rtd
6147	SRIKANTARADYA	Mysore	25/7/1947	08/02/1971	31/1/1999		Rtd
6148	BAJIRAO GANAPAH RAO	Gulbarga	12/04/1950	26/09/1972	01/02/1999		Rtd
6149	BASVANNAPPA BHIMSHA MULAGE	Gulbarga	20/02/1950	21/09/1972	01/02/1999		Rtd
6150	S LAKSHMISHA	Mysore	18/5/1953	08/04/1971	28/2/1999		Shr
6151	D S RAMAMURTHY	Mysore	09/09/1951	02/08/1971	28/2/1999		Rtd
6152	K PUTTAIAH	Mysore	05/12/1949	04/07/1972	31/3/1999		Rtd
6153	VIMS ROJARIHO	Mysore	01/10/1954	23/1/1978	31/3/1999		Shr
6154	SHRIPAL (sc)	Gulbarga	01/08/1957	22/09/1979	01/04/1999	Steno-	Shr
6155	H S SHIVASWAMY	Mysore	02/03/1955	02/12/1982	30/4/1999		Shr
6156	T LAKSHMIKANTA	Mysore	17/6/1944	12/01/1962	30/4/1999		Rtd
6157	B Janaki	Bangalore	20-8-1955	08/01/1987	30/04/1999		Sirastedar
6158	Girish H V	Bangalore	28-4-1962	13/02/1987	30/04/1999		Sirastedar
6159	A M Gangappa	Bangalore	20-8-1951	07/03/1987	30/04/1999		Sirastedar
6160	R Rama Chandraiah	Bangalore	29-1-1944	29/09/1971	30/04/1999		Returded
6161	N Natraj	Bangalore	26-2-1958	24/04/1987	30/04/1999		Sirastedar
6162	Dattam Bhatta	Bangalore	17-8-1941	15/11/1962	30/04/1999		Returded
6163	Yeshodhana	Bangalore	29-3-1942	15/11/1962	30/04/1999		Returded
6164	H V Ananadan	Bangalore	04/09/1942	16/11/1962	30/04/1999		Returded
6165	M Itigappa	Bangalore	15-4-1942	10/12/1962	30/04/1999		Returded
6166	M T Thirthappa	Bangalore	06/05/1942	10/12/1962	30/04/1999		Returded
6167	K P Shivappa	Bangalore	04/10/1944	31/03/1969	30/04/1999		Returded
6168	K S Hucchhu Rayappa	Bangalore	08/10/1943	03/04/1969	30/04/1999		Returded
6169	S N Subramanyam	Bangalore	10/03/1965	28/05/1987	30/04/1999		Sirastedar
6170	Drakshayani	Bangalore	16-1-1960	10/06/1987	30/04/1999		Sirastedar
6171	Abdul Hameed	Bangalore	05/05/1953	22/06/1987	30/04/1999		Self Returded
6172	Maheshwarappa	Bangalore	04/04/1944	01/11/1962	30/04/1999		Returded
6173	B Jayaramappa	Bangalore	07/09/1943	01/11/1962	30/04/1999		Returded
6174	N Veerayya	Bangalore	03/07/1944	01/11/1962	30/04/1999		Returded
6175	C N Lakshmana Reddy	Bangalore	19-10-1943	01/11/1962	30/04/1999		Returded
6176	C L Nagabhushan	Bangalore	27-8-1943	08/05/1963	30/04/1999		Returded
6177	Kanku rappa	Bangalore	07/08/1948	12/12/1969	30/04/1999		Returded
6178	Venkata Krishna Murthy	Bangalore	10/10/1945	15/12/1969	30/04/1999		Returded
6179	K R Prakash Kumar	Bangalore	21-1-1949	18/12/1969	30/04/1999		Returded
6180	G R Venkata Ratnayya Shetty	Bangalore	13/06/1946	18/12/1969	30/04/1999		Returded
6181	A P Vasu Deva	Bangalore	05/11/1950	05/02/1973	30/04/1999		Sirastedar
6182	R Kodanda Ramayyaa	Bangalore	04/03/1942	05/03/1967	30/04/1999		Returded

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6183	A S Venkatesh	Bangalore	06/12/1945	30/10/1967	30/04/1999		Returded
6184	G K Venkata rayappa	Bangalore	07/09/1941	26/04/1965	30/04/1999		Returded
6185	V Kodanda Pani	Bangalore	07/11/1949	02/01/1970	30/04/1999		Returded
6186	A subramanya Shastri	Bangalore	20/12/1947	26/11/1969	30/04/1999		Returded
6187	S Vimala	Bangalore	09/08/1950	29/10/1969	30/04/1999		Self Returded
6188	H Samba Murthy	Bangalore	29/09/1944	26/11/1969	30/04/1999		Returded
6189	Babu Bandari	Bangalore	10/07/1944	26/11/1969	30/04/1999		Returded
6190	D Srinivasa	Bangalore	16/03/1944	06/12/1969	30/04/1999		Returded
6191	H Girijamma	Bangalore	20/01/1949	06/12/1969	30/04/1999		Returded
6192	D Sheshagiri Rao	Bangalore	05/09/1948	06/12/1969	30/04/1999		Returded
6193	M Krishnappa	Bangalore	05/03/1942	06/12/1969	30/04/1999		Returded
6194	Mahadeva Rao Babse	Bangalore	03/04/1942	25/01/1962	30/04/1999		Returded
6195	K H Ramayya	Bangalore	04/04/1941	20/11/1970	30/04/1999		Returded
6196	T Ashvattayya	Bangalore	28/07/1948	02/07/1970	30/04/1999		Returded
6197	C V Nagarajayya	Bangalore	09/11/1943	20/12/1962	30/04/1999		Returded
6198	C Bharathi	Bangalore	10/06/1961	25/01/1988	30/04/1999		Self Returded
6199	S Kumara Samy	Bangalore	22/05/1962	30/01/1988	30/04/1999		Self Returded
6200	G S Jaya Thirtha	Bangalore	12/05/1948	06/12/1969	30/04/1999		Returded
6201	S N Krishna Murthy	Bangalore	02/02/1950	06/12/1969	30/04/1999		Returded
6202	H Nanjunda	Bangalore	03/01/1948	06/12/1969	30/04/1999		Returded
6203	M Hanumantha	Bangalore	09/06/1942	10/12/1969	30/04/1999		Returded
6204	B V Gangadharappa	Bangalore	12/05/1947	27/06/1973	30/04/1999		Returded
6205	Nalini B	Bangalore	08/08/1964	25/02/1988	30/04/1999		Self Returded
6206	Yempuri T	Bangalore	01/06/1961	29/02/1988	30/04/1999		Self Returded
6207	H R umadevi	Bangalore	11/08/1955	20/01/1978	30/04/1999		Self Returded
6208	D R Nataraj	Bangalore	04/07/1942	25/01/1963	30/04/1999		Returded
6209	Murugesh G	Bangalore	15/04/1944	25/01/1968	30/04/1999		Returded
6210	K L Madayya	Bangalore	12/10/1950	15/04/1974	30/04/1999		Self Returded
6211	S Veda Murthu	Bangalore	13/10/1946	17/01/1970	30/04/1999		Returded
6212	Pal Mohan Vijay Kumar	Bangalore	22/09/1945	20/06/1970	30/04/1999		Returded
6213	V Ramappa	Bangalore	05/10/1949	25/03/1969	30/04/1999		Returded
6214	K Ganapathiyappa	Bangalore	05/04/1946	26/03/1969	30/04/1999		Returded
6215	A N Channavasavayya	Bangalore	26-10-1946	26/03/1969	30/04/1999		Returded
6216	M Ganesh Rao	Bangalore	13/09/1942	31/03/1969	30/04/1999		Returded
6217	M Ranga Swamy	Bangalore	03/04/1946	14/05/1969	30/04/1999		Returded
6218	Gundu Palli	Bangalore	01/06/1951	25/02/1972	30/04/1999		Sirastesar
6219	N G Revannappa	Bangalore	12/01/1950	25/02/1972	30/04/1999		Returded
6220	Chandrashekarappa	Bangalore	08/05/1941	24/03/1969	30/04/1999		Returded
6221	G Gopal	Bangalore	10/04/1943	02/04/1969	30/04/1999		Returded
6222	A Jettappa	Bangalore	03/04/1944	26/03/1969	30/04/1999		Returded
6223	Shagupta Anjum	Bangalore	02/02/1957	19/03/1988	30/04/1999		Sirastesar
6224	Padma T S	Bangalore	02/05/1962	23/03/1988	30/04/1999		Sirastesar
6225	Krishna Murthy C N	Bangalore	30/07/1952	23/03/1988	30/04/1999		Sirastesar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6226	Vishwanatha Swamy M S	Bangalore	01/03/1955	23/03/1988	30/04/1999		Sirastesar
6227	Prasanna Kumar N T	Bangalore	01/04/1961	23/03/1988	30/04/1999		Sirastesar
6228	Manjappa H T	Bangalore	04/11/1960	23/03/1988	30/04/1999		Sirastesar
6229	Shivanna P	Bangalore	01/06/1958	23/03/1988	30/04/1999		Sirastesar
6230	Siddappa P	Bangalore	16/04/1958	23/03/1988	30/04/1999		Dead
6231	B K Vijayendra	Bangalore	05/06/1953	12/10/1976	30/04/1999		Sirastesar
6232	Shekharappa C H	Bangalore	02/09/1957	23/03/1988	30/04/1999		Sirastesar
6233	Revappa A	Bangalore	08/04/1955	23/03/1988	30/04/1999		Sirastesar
6234	Siddagangappa C P	Bangalore	12/11/1952	23/03/1988	30/04/1999		Sirastesar
6235	Nagaraju B G	Bangalore	15/09/1953	23/03/1988	30/04/1999		Sirastesar
6236	Basavarajayya R V	Bangalore	30/04/1955	23/03/1988	30/04/1999		Sirastesar
6237	Rangayya B	Bangalore	30/12/1951	23/03/1988	30/04/1999		Sirastesar
6238	Muniratnamma	Bangalore	18/09/1957	23/03/1988	30/04/1999		Sirastesar
6239	Ranga Swamy Y M	Bangalore	23/12/1944	14/04/1971	30/04/1999		Returded
6240	Satyanarayana S	Bangalore	17/11/1948	02/01/1970	30/04/1999		Returded
6241	Shivaraju	Bangalore	11/05/1948	07/11/1977	30/04/1999		Returded
6242	Rajanna M	Bangalore	18-4-19746	17-5-19713	30/04/1999		Returded
6243	Balayya	Bangalore	13/08/1948	13/12/1971	30/04/1999		Returded
6244	Siddagangayya	Bangalore	20/09/1944	04/06/1970	30/04/1999		Returded
6245	Srinivas Reddy	Bangalore	15/05/1941	01/03/1971	30/04/1999		Returded
6246	Appaji	Bangalore	11/03/1946	26/05/1971	30/04/1999		Returded
6247	Shankar Rao K S	Bangalore	15/11/1945	06/05/1971	30/04/1999		Returded
6248	Suvarnamma	Bangalore	08/08/1947	02/07/1971	30/04/1999		Returded
6249	Chandra Shekar Rao A	Bangalore	05/08/1945	11/10/1971	30/04/1999		Returded
6250	Kalayya B H	Bangalore	21/07/1943	11/10/1971	30/04/1999		Returded
6251	H Vishwanath	Bangalore	02/06/1961	28/03/1988	30/04/1999		Sirastesar
6252	SATHYANARAYANA	Gulbarga	15/07/1956	06/12/1988	01/05/1999		Shr
6253	H S ANUSUYADEVI	Mysore	20/5/1968	04/04/1987	31/5/1999	Steno-	Shr
6254	K M GANAPATHI	Mysore	06/09/1947	30/11/1967	31/5/1999		Rtd
6255	N C RAMAPPANAIK	Mysore	06/02/1942	26/11/1962	31/5/1999		Rtd
6256	K VIRUPAKSHA RAO	Gulbarga	01/07/1948	12/09/1972	01/06/1999		Rtd
6257	Y KIREETKUMAR	Gulbarga	16/02/1950	15/09/1972	01/06/1999		Rtd
6258	SHESHGIRI	Gulbarga	02/05/1946	01/12/1971	01/06/1999		Rtd
6259	K SATHYANARAYANA RAO	Gulbarga	01/07/1949	25/08/1972	01/06/1999		Rtd
6260	K MAHESHWARAPPA	Gulbarga	01/07/1947	16/09/1972	01/06/1999		Rtd
6261	M P BHADDUR	Gulbarga	16/02/1951	16/09/1972	01/06/1999		Rtd
6262	D SOMASHEKHAR RAO	Gulbarga	01/10/1949	14/09/1972	01/06/1999		Rtd
6263	MALLESH TANGA	Gulbarga	13/03/1967	28/11/1991	01/06/1999		Shr
6264	M Chandrashekar Rao	Gulbarga	29/9/1961	14/11/1987	01/06/1999	SC	Shr
6265	Prakash Naik	Gulbarga	20/5/1967	28/11/1991	01/06/1999	SC	Shr
6266	R.N.Tembadamani	Belgaum	05/01/1948	20/12/1972	14/6/1999		Retored
6267	H S PRABUSWAMY	Mysore	24/5/1952	26/2/1952	30/6/1999		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6268	B P MANJEGOWDA	Mysore	07/01/1958	03/04/1982	30/6/1999		Shr
6269	NITHYANANDA	Mysore	20/2/1951	06/06/1972	30/6/1999		Rtd
6270	MAHADEVAIAH	Mysore	06/12/1948	04/08/1972	30/6/1999		Rtd
6271	H VADI RAJ	Gulbarga	01/07/1949	16/091972	01/07/1999		Rtd
6272	A NANJUNDAPPA	Gulbarga	01/07/1949	14/09/1972	01/07/1999		Rtd
6273	D MALLIKARJUNA	Gulbarga	01/02/1950	18/09/1972	01/07/1999		Rtd
6274	SMT RAJESHWARI	Gulbarga	01/03/1963	07/09/1990	01/07/1999		Shr
6275	H VIRUPAKSHA GOUDA	Gulbarga	02/05/1964	11/09/1990	01/07/1999		Shr
6276	V SHASHIKANTH	Gulbarga	04/07/1965	13/09/1990	01/07/1999		Shr
6277	M VENKOBA	Gulbarga	01/07/1951	14/09/1972	01/07/1999		Rtd
6278	RAJANNA RANGAYYA	Gulbarga	01/06/1948	20/09/1972	01/07/1999		Rtd
6279	MOHAN MANIK RAO	Gulbarga	01/02/1957	20/11/1986	01/07/1999		Shr
6280	MD ISMAIL	Gulbarga	06/02/1948	15/06/1978	01/07/1999		Rtd
6281	D M PANI	Gulbarga	02/04/1964	16/04/1988	01/07/1999	Steno-	Shr
6282	LINGAPPA HORAPETH	Gulbarga	15/05/1949	12/07/1970	01/07/1999		Rtd
6283	ESHWARAPPA	Gulbarga	20/07/1942	12/10/1963	01/07/1999		Rtd
6284	BASAPPA TIRUKAPPA	Gulbarga	05/01/1949	28/01/1972	01/07/1999		Rtd
6285	C S VIJAYKUMAR	Mysore	22/5/1956	23/9/1985	31/7/1999		Shr
6286	GURUNATH VAIDYA	Gulbarga	20/04/1955	07/04/1978	01/08/1999		Shr
6287	SHRINIVAS VAIDYA	Gulbarga	01/01/1949	28/01/1972	01/08/1999		Rtd
6288	M R KANTAMANI	Mysore	30/5/1955	17/12/1981	31/8/1999		Shr
6289	SMT SUNITHA	Gulbarga	01/01/1964	20/07/1991	01/09/1999		Shr
6290	V G KULKARNI	Gulbarga	12/04/1948	28/01/1972	01/09/1999		Rtd
6291	MALATESH	Gulbarga	06/02/1966	10/10/1991	01/09/1999		Shr
6292	K MARUTESH RAO	Gulbarga	01/07/1949	14/09/1972	01/09/1999		Shr
6293	N NINGANNA	Mysore	15/1/1946	09/10/1970	18/9/1999		Rtd
6294	N PUTTNANJA	Mysore	24/10/1947	04/10/1972	30/9/1999		Rtd
6295	KARIYAPPA	Gulbarga	12/04/1952	13/01/1972	01/10/1999		Rtd
6296	G B SREEKANTAPPA	Gulbarga	01/07/1950	19/09/1972	01/10/1999		Rtd
6297	K M KUMARA SWAMY	Gulbarga	15/05/1944	28/01/1966	01/10/1999		Rtd
6298	C CHOWDAIAH	Mysore	06/01/1955	15/12/1975	25/10/1999		Shr
6299	NANJUNDASWAMY	Mysore	04/06/1953	09/10/1970	31/10/1999		Shr
6300	K SHAKUNTALA	Mysore	27/6/1943	02/07/1964	31/10/1999		Rtd
6301	U SHASHIKALA	Mysore	01/07/1946	17/02/1970	30/11/1999		Rtd
6302	K L N UDUPA	Mysore	26/12/1941	02/01/1965	12/02/1999		Rtd
6303	MAHAMMAD MEERA Y	Mysore	29/2/1943	06/03/1963	12/02/1999		Rtd
6304	B SUMATI	Mysore	06/04/1945	02/08/1965	12/02/1999		Rtd
6305	H M NAGARAJU	Mysore	08/02/1960	16/11/88	12/02/1999		Shr
6306	JHON METHAHES	Mysore	11/08/1942	12/01/1962	12/02/1999		Rtd
6307	K N MAHESWARAPPA	Mysore	22/6/1958	03/11/1984	12/12/1999		Shr
6308	B CHANDRAKANTA	Mysore	15/7/1949	06/03/1969	12/02/1999		Rtd
6309	B DAMODARAGOWDA	Mysore	13/2/1944	12/01/1962	31/12/1999		Rtd
6310	A CHANDRASHEKAR	Mysore	05/07/1950	06/05/1972	31/12/1999		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6311	H B MALLAPPA	Gulbarga	01/07/1943	14/09/1972	01/01/2000		Rtd
6312	B HANUMAPPA	Gulbarga	01/07/1944	21/09/1972	01/01/2000		Rtd
6313	Y CHANDRASEKHARA RAO	Gulbarga	20/04/1951	18/09/1972	01/01/2000		Rtd
6314	K KOTRA GOUDA	Gulbarga	01/07/1951	21/09/1972	01/01/2000		Rtd
6315	Y P THIMMAIAH	Mysore	06/02/1947	30/11/1967	31/1/2000		Rtd
6316	B CHANDRASHEKA RAPPA	Mysore	24/12/1943	12/01/1962	31/1/2000		Rtd
6317	K A KEMPASHETTY	Mysore	07/05/1944	14/9/1970	31/1/2000		Rtd
6318	M NARASAPPA	Gulbarga	01/07/1949	21/09/1972	01/02/2000		Rtd
6319	SMT TARABAI	Gulbarga	01/05/1952	02/02/1976	01/02/2000		Rtd
6320	G KOTRESH	Gulbarga	01/07/1967	22/09/1992	01/02/2000		Shr
6321	DAYANANDA PATIL	Gulbarga	01/06/1964	16/04/1988	01/02/2000	Steno-	Shr
6322	VENKATESH HAYGARIV	Gulbarga	10/05/1953	29/01/1988	01/02/2000		Shr
6323	M THIMMANNAPRABU	Mysore	14/3/1944	12/01/1962	29/2/2000		Rtd
6324	GURUNATHA	Gulbarga	15/07/1951	16/09/1972	01/03/2000		Rtd
6325	MARUTHIRAYA	Gulbarga	17/02/1948	16/09/1972	01/03/2000		Rtd
6326	K S SHIVANA NAIK	Gulbarga	01/07/1948	23/09/1972	01/03/2000		Rtd
6327	SHIVAPPA	Gulbarga	01/10/1951	16/09/1972	01/03/2000		Rtd
6328	SUNDARAHOLLA	Mysore	12/10/1942	12/01/1962	19/3/2000		Rtd
6329	H HUKRAPPA GOWDA	Mysore	03/01/1944	12/01/1962	21/3/2000		Rtd
6330	J OMASKARENS OSALD	Mysore	24/6/1944	12/01/1962	31/3/2000		Rtd
6331	MALLIKARJUN REDDY	Gulbarga	02/06/1969	11/11/1993	01/04/2000	Dr	Shr
6332	JAGANNATH REDDY	Gulbarga	13/08/1966	26/11/1993	01/04/2000	Dr	Shr
6333	S V MISHRA	Gulbarga	04/08/1949	04/05/1970	01/04/2000		Rtd
6334	SHATARAJ	Mysore	15/2/1943	21/9/1974	30/4/2000		Rtd
6335	T LINGEGOWDA	Mysore	09/01/1949	08/02/1971	30/4/2000		Rtd
6336	GURUPADAPPA	Gulbarga	01/07/1950	16/09/1972	01/05/2000		Rtd
6337	VEERANNA	Gulbarga	03/02/1951	16/09/1972	01/05/2000		Rtd
6338	VISHWANATH RAMACHANDRA	Gulbarga	26/02/1950	20/09/1972	01/05/2000		Rtd
6339	LAKKAPPA	Gulbarga	01/05/1951	16/09/1972	01/05/2000		Rtd
6340	Narasimhamurthy M C (SC)	Bangalore	01/08/1960	26/05/1988	05/11/2000		Sirastesar
6341	MANIKYA	Mysore	10/08/1964	23/5/1987	31/5/2000		Shr
6342	R RANGASWAMY	Mysore	09/06/1947	21/9/1974	31/5/2000		Rtd
6343	M BHAGYA	Mysore	14/7/1963	27/6/1987	31/5/2000		Shr
6344	H M MALLIAH	Mysore	20/3/1950	26/1/1981	31/5/2000		Rtd
6345	S MAHALINGAPPA	Mysore	30/10/1943	14/12/1962	31/5/2000		Rtd
6346	K R CHIKKASWAMACHAR	Mysore	06/06/1943	23/4/1963	31/5/2000		Rtd
6347	H D DEVARAJU	Mysore	10/06/1950	20/9/1974	31/5/2000		Rtd
6348	VADDAR HANUMANTH	Gulbarga	01/05/1953	29/01/1972	01/06/2000		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6349	REVTHI KATTI	Gulbarga	22/07/1970	12/12/1994	01/06/2000		Shr
6350	HULLAPPA TONDIHAL	Gulbarga	04/01/1951	28/01/1972	01/06/2000		Rtd
6351	BASAVARAJ	Gulbarga	05/03/1945	28/04/1965	01/06/2000		Rtd
6352	VEERUPAKSHARAO	Gulbarga	02/10/1951	31/01/1972	01/06/2000		Rtd
6353	B G NAYAKA	Belgaum	14/8/1943	30/8/1971	29/6/2000		Rtd
6354	L V GOWDA	Belgaum	04/01/1946	30/8/1971	29/6/2000		Rtd
6355	R N RAYKAR	Belgaum	06/01/1949	21/12/1972	29/6/2000		Rtd
6356	G N UGRU	Belgaum	05/12/1951	28/12/1972	29/6/2000		Rtd
6357	K A MALAVADE	Belgaum	09/02/1951	28/12/1972	29/6/2000		Rtd
6358	T Y NAIK	Belgaum	04/01/1948	16/12/1973	29/6/2000		Rtd
6359	M V MAITHREE	Belgaum	05/03/1944	29/1/1974	29/6/2000		Rtd
6360	V N HALADIPURA	Belgaum	06/04/1952	25/05/1974	29/6/2000		Rtd
6361	L S HEGADE	Belgaum	03/01/1953	01/11/1974	29/6/2000		Shr
6362	ASHOK N BANTA	Belgaum	01/04/1948	03/03/1977	29/6/2000		Rtd
6363	V S BANTA	Belgaum	29/11/1953	3/3/197	29/6/2000		Shr
6364	TULASI PALEKARA	Belgaum	06/06/1955	03/02/1977	29/6/2000		Shr
6365	S K MUNADI	Belgaum	25/5/1953	03/03/1977	29/6/2000		Shr
6366	B G LAMAANI	Belgaum	07/01/1955	20/6/1980	29/6/2000		Shr
6367	G G FARASI	Belgaum	08/02/1947	01/04/1973.	29/6/2000		Rtd
6368	CHANDRAKANTH ILLUR	Gulbarga	05/12/1949	24/01/1972	01/07/2000		Rtd
6369	REVENA SIDDAPPA	Gulbarga	15/08/1948	18/09/1972	01/07/2000		Rtd
6370	N Padma Kumari	Bangalore	11/02/1960	17/08/1988	07/11/2000	Steno	Sirastesar
6371	H M MARULUSIDDIAH	Gulbarga	01/07/1947	18/09/1972	01/08/2000		Rtd
6372	G SHREEDHARA	Gulbarga	01/07/1950	13/09/1972	01/08/2000		Rtd
6373	P PROMOD	Gulbarga	24/04/1971	01/07/1995	02/08/2000		
6374	R V MADIVALAR	Gulbarga	01/06/1952	25/06/1995	01/09/2000		
6375	BASALINGAPPA	Gulbarga	01/06/1965	20/11/1995	20/11/2000		
6376	HONNAYYA	Gulbarga	11/08/1950	26/09/1972	01/12/2000		
6377	ASHOK HIROLE	Gulbarga	05/06/1962	26/11/1988	24/12/2000		
6378	SHANKARA GOUDA	Gulbarga	15/06/1949	22/09/1972	24/12/2000		
6379	LAKSHMAYYA NARASANNA	Gulbarga	01/09/1954	20/11/1986	01/01/2001		
6380	M R THIPPERUDRAIAH	Gulbarga	04/07/1953	02/07/1977	01/01/2001		
6381	EERANNA MONAPPA	Gulbarga	03/05/1948	25/09/1972	01/01/2001		
6382	P SHEKARAPPA SHESHAPPA	Gulbarga	04/02/1952	25/01/1972	09/01/2001		
6383	CHINNASWAMY SHETTY	Mysore	03/10/1943	19/10/1970	27/1/2001		
6384	M P MUKUNDA	Mysore	09/02/1948	09/03/1986	27/1/2001		
6385	K UMANATH SHETTY	Mysore	26/8/1943	26/8/1943	27/1/2001		
6386	R THIMMARAYAPPA	Mysore	25/1/1948	11/03/1967	27/1/2001		
6387	VIJAYAKUMAR	Mysore	04/01/1948	03/02/1970	27/1/2001		
6388	N L SWARNAMBA	Mysore	26/12/1949	02/07/1968	27/1/2001		
6389	K BASKAR	Mysore	02/05/1947	18/2/1970	27/1/2001		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6390	V NARASIMHAMURTHY	Mysore	14/9/1948	16/2/1970	27/1/2001		
6391	H M RAMACHANDRA	Mysore	21/8/1943	17/4/1965	27/1/2001		
6392	V GANGADHARAPPA	Mysore	18/11/1945	28/9/1971	27/1/2001		
6393	Y H SHIVAMURTHY	Mysore	24/3/1947	20/3/1971	27/1/2001		
6394	H R SHANKAR NARAYANA JOHIS	Mysore	07/04/1947	24/4/1971	27/1/2001		
6395	M K RANGAPPA	Mysore	02/08/1952	20/0/1975	27/1/2001		
6396	BABANAYAK	Mysore	02/07/1944	11/06/1967	27/1/2001		
6397	SHARANAPPA GURUSIDDAPPA	Gulbarga	03/05/1950	29/09/1972	01/02/2001		
6398	SHIVALINGAPPA	Gulbarga	15/05/1951	19/09/1972	01/02/2001		
6399	BABU M KHANDE	Gulbarga	01/06/1959	26/11/1988	01/02/2001		
6400	PANDURANGA	Gulbarga	10/05/1949	30/09/1977	01/02/2001		
6401	SHIVASHARANAPPA	Gulbarga	12/11/1951	19/09/1972	06/02/2001		
6402	BASVARAJ GURUPADAPA	Gulbarga	02/07/1948	22/09/1972	13/02/2001		
6403	NEELAKANTHA RAO	Gulbarga	01/01/1948	21/09/1972	15/02/2001		
6404	K M PRANESH	Gulbarga	20/07/1974	27/2/1996	27/2/2001		
6405	B M BORALINGEGOWDA	Mysore	07/04/1944	22/9/1971	28/2/2001		
6406	P PUTTASWAMAPPA	Mysore	20/10/1952	05/03/1979	28/2/2001		
6407	V SHEKARAPPA	Mysore	02/01/1945	22/9/1971	28/2/2001		
6408	VENKATASHABATT	Mysore	17/11/1947	22/9/1971	28/2/2001		
6409	C V LAKSHMINARAYANA	Mysore	29/6/1945	21/9/1945	28/2/2001		
6410	H P VENKAPPA	Mysore	12/11/1947	01/06/1972	28/2/2001		
6411	B P PUJARI	Mysore	06/01/1972	21/10/1995	28/2/2001		
6412	E T HALAPPA GOWDA	Mysore	14/10/1949	04/06/1972	28/2/2001		
6413	NAGARAJU	Mysore	08/06/1946	08/02/1971	28/2/2001		
6414	V RANGANATH	Mysore	02/11/1956	12/04/1987	28/2/2001		
6415	H DORERAJ	Mysore	27/9/1943	16/2/1970	28/2/2001		
6416	H S DINESH CHANDRA	Mysore	19/7/1961	14/12/1987	28/2/2001		
6417	TAMMAIAH	Mysore	21/8/1949	04/10/1972	28/2/2001		
6418	NARAYARAO	Gulbarga	02/08/1952	14/07/1976	28/2/2001		
6419	G K MOHAN	Gulbarga	15/05/1950	16/05/1972	01/03/2001		
6420	K M MANORAMA	Gulbarga	16/04/1954	02/06/1972	02/03/2001		
6421	S P MOHAN	Mysore	08/05/1959	18/1/1988	15/3/2001		
6422	K SIDDU	Mysore	04/10/1958	18/1/1988	31/3/2001		
6423	B SHANKARAIAH	Mysore	21/8/1959	18/1/1988	31/3/2001		
6424	M PURANDARA PUJARI	Mysore	18/8/1950	18/1/1988	31/3/2001		
6425	ANNEGOWDA	Mysore	06/01/1954	18/1/1988	30/4/2000		
6426	MAHADEVAIAH C	Mysore	02/03/1961	23/6/1988	30/4/2001		
6427	Suresh	Bangalore	22/07/1962	25/05/1988	05/05/2001		Sirastesar
6428	H R Chandra Kumar	Bangalore	20/07/1959	25/05/1988	05/05/2001		Sirastesar
6429	Rangegouda	Bangalore	01/06/1959	03/06/1988	05/05/2001		Sirastesar

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6430	Gopala Swamy A	Bangalore	04/09/1955	26/05/1988	05/05/2001		Sirastesar
6431	G A Narayana Swamy	Bangalore	01/06/1959	27-5-19888	05/05/2001		Sirastesar
6432	Puttaramayya	Bangalore	28/11/1956	23/05/1988	05/05/2001		Sirastesar
6433	Ramakrishnaiah	Bangalore	04/06/1955	26/05/1988	05/05/2001		Sirastesar
6434	Krishna Murthy L	Bangalore	01/04/1959	01/06/1988	05/05/2001		Sirastesar
6435	H B Shreyans Kumar	Bangalore	01/05/1954		05/05/2001		Sirastesar
6436	Sharada M K	Bangalore	18/04/1960	30/05/1988	05/05/2001		Sirastesar
6437	I S Chandraiah	Bangalore	01/06/1956	01/06/1988	05/05/2001		Sirastesar
6438	V Narasimha Reddy	Bangalore	10/03/1944	29/12/1962	05/05/2001		Returded
6439	S Mohan	Bangalore	02/03/1945	12/12/1968	05/05/2001		Returded
6440	A V Narasimhachar	Bangalore	05/08/1947	12/12/1968	05/05/2001		Returded
6441	G Venkata Swamy	Bangalore	10/07/1948	30/10/1970	05/05/2001		Returded
6442	D E Narayanachar	Bangalore	10/08/1944	13/07/1965	05/05/2001		Returded
6443	K T Krishna Swamy	Bangalore	10/05/1955	22/02/1978	05/05/2001		Sirastesar
6444	M Venkata Reddy	Bangalore	10/10/1946	12/12/1969	05/05/2001		Returded
6445	H Venkateshappa	Bangalore	05/03/1948	18/12/1969	05/05/2001		Returded
6446	V Nanjundappa	Bangalore	02/05/1948	19/12/1969	05/05/2001		Returded
6447	S Geeta	Bangalore	20/05/1964	22/12/1988	05/05/2001		Sirastesar
6448	S Nagaraj	Bangalore	08/05/1945	18/04/1970	05/05/2001		Returded
6449	M K Ramesh	Bangalore	03/06/1962	12/09/1988	05/05/2001		Sirastesar
6450	Turki Mohammad Ismail	Bangalore	05/02/1946	31/12/1971	05/05/2001		Returded
6451	D R Shankaraiah	Bangalore	13/06/1943	31/12/1971	05/05/2001		Returded
6452	M Tippe Swamy	Bangalore	14/08/1946	20/09/1971	05/05/2001		Returded
6453	Muralidhar B N	Bangalore	29/03/1965	11/11/1988	05/05/2001		Sirastesar
6454	T K Tippu Rao	Bangalore	25/03/1960	02/12/1988	05/05/2001		Sirastesar
6455	N Halappa	Bangalore	03/03/1944	29/06/1971	05/05/2001		Returded
6456	Nasimunnisa	Bangalore	10/06/1948	26/12/1970	05/05/2001		Returded
6457	B Ranganathaiah	Bangalore	10/05/1956	26/09/1979	05/05/2001		Sirastesar
6458	N Jayanna	Bangalore	16/12/1951	01/09/1977	05/05/2001		Sirastesar
6459	Rama Krishna G	Bangalore	10/03/1954	30/09/1977	05/05/2001		Sirastesar
6460	Timmayya G	Bangalore	10/06/1946	15/07/1977	05/05/2001		Returded
6461	K S Basappa	Bangalore	06/03/1947	01/07/1972	05/05/2001		Returded
6462	H M Chidambaraiah	Bangalore	19/11/1945	18/10/1972	05/05/2001		Returded
6463	N Rangappa	Bangalore	13/05/1943	01/09/1962	05/05/2001		Returded
6464	R Krishnappa	Bangalore	29/08/1950	29/06/1971	05/05/2001		Sirastesar
6465	K R Basappa	Bangalore	11/06/1943	29/06/1971	05/05/2001		Returded
6466	Chandrashekarappa M P	Bangalore	10/08/1943	29/06/1971	05/05/2001		Returded
6467	Honna Swamy Gouda H C	Bangalore	26/06/1957	24/04/1989	05/05/2001		Sirastesar
6468	Kodihaal P N	Bangalore	21/04/1944	13/05/1971	05/05/2001		Returded
6469	Lingaiah M	Bangalore	12/06/1946	15/09/1972	05/05/2001		Returded
6470	Chandrashekaraiah G	Bangalore	20/10/1943	11/03/1963	05/05/2001		Returded
6471	Sannayya	Bangalore	01/06/1948	14/09/1972	05/05/2001		Returded
6472	Bandannanavar H R	Bangalore	01/05/1947	20/05/1971	05/05/2001		Returded

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6473	S S Taramani	Bangalore	18/09/1958		05/05/2001		Sirastesar
6474	Madappa	Bangalore	12/03/1944	31/05/1971	05/05/2001		Returded
6475	Sharana Basappa Badagi	Bangalore	01/06/1946	26/06/1971	05/05/2001		Returded
6476	Dodda Rangayya	Bangalore	06/06/1949	08/09/1972	05/05/2001		Returded
6477	Borayya C	Bangalore	22/10/1944	07/09/1992	05/05/2001		Returded
6478	P Timmayya	Bangalore	13/06/1946	26/05/1971	05/05/2001		Returded
6479	N Rukminiyamma	Bangalore	16/02/1945	22/08/1971	05/05/2001		Returded
6480	M Venkata Chalapati	Bangalore	04/08/1944	25/08/1971	05/05/2001		Returded
6481	D Venkata Narayana Shetty	Bangalore	10/10/1943	05/08/1971	05/05/2001		Returded
6482	R Satyanarayana	Bangalore	04/08/1944	08/10/1970	05/05/2001		Returded
6483	C Venkateshappa	Bangalore	04/06/1950	18/06/1980	05/05/2001		Returded
6484	P Velayudhan	Bangalore	22/04/1948	16/01/1978	05/05/2001		Returded
6485	Venkataswamappa	Bangalore	06/03/1947	19/04/1972	05/05/2001		Returded
6486	H Muniyappa	Bangalore	28/03/1949	19/04/1972	05/05/2001		Returded
6487	N Balasubramanyam	Bangalore	06/07/1946	03/10/1970	05/05/2001		Returded
6488	Papi Reddy	Bangalore	20/11/1948	04/10/1970	05/05/2001		Returded
6489	M Narayana	Bangalore	23/05/1944	05/10/1970	05/05/2001		Returded
6490	B M Venkatappa	Bangalore	14/06/1944	05/10/1970	05/05/2001		Returded
6491	Anjanappa	Bangalore	08/08/1944	05/10/1970	05/05/2001		Returded
6492	S Narayana Swamy	Bangalore	26/06/1946	05/10/1970	05/05/2001		Returded
6493	Upendrachary	Bangalore	24/02/1947	05/10/1970	05/05/2001		Returded
6494	K V Changalarayappa	Bangalore	26/07/1948	05/10/1970	05/05/2001		Returded
6495	M Laxmana	Bangalore	19/03/1945	20/04/1972	05/05/2001		Returded
6496	D Venkateshappa	Bangalore	24/05/1946	05/10/1970	05/05/2001		Returded
6497	G Venkateshappa	Bangalore	06/04/1955	03/07/1982	05/05/2001		Returded
6498	Maheshchandra K	Bangalore	10/10/1965	08/05/1989	05/05/2001		Sirastesar
6499	C Gangappa	Bangalore	08/02/1947	26/03/1969	05/05/2001		Returded
6500	A Abubakar	Bangalore	08/02/1947	26/03/1969	05/05/2001		Returded
6501	K B Halappa	Bangalore	20/09/1945	31/03/1969	05/05/2001		Returded
6502	Sreedhar Raykar	Bangalore	03/04/1946	02/04/1969	05/05/2001		Returded
6503	H Sannachoudappa	Bangalore	02/07/1950	25/02/1972	05/05/2001		Sirastesar
6504	Nadig krishnamurthy	Bangalore	29/10/1944	02/04/1969	05/05/2001		Returded
6505	T S Varadaraju	Bangalore	20/02/1945	31/03/1969	05/05/2001		Returded
6506	M Parasappa	Bangalore	18/06/1946	02/04/1969	05/05/2001		Returded
6507	HS Venkateshamurthy	Bangalore	22/10/1947	26/03/1969	05/05/2001		Returded
6508	G Chandrashekarappa	Bangalore	28/05/1945	02/04/1969	05/05/2001		Returded
6509	H G Mallesh	Bangalore	06/05/1948	28/03/1969	05/05/2001		Returded
6510	M Anand Rao	Bangalore	24/04/1946	26/03/1969	05/05/2001		Returded
6511	M G Chandrashekar	Bangalore	05/09/1947	24/03/1969	05/05/2001		Returded
6512	B N Muralidhar	Bangalore	01/05/1949	24/02/1972	05/05/2001		Returded
6513	MAHAMMED PEER	Mysore	05/04/1944	25/2/1965	05/05/2001		Rtd
6514	A KUSUMA	Mysore	29/10/1961	29/3/1988	31/5/2001		Shr

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6515	MAHAMMED ESAK	Mysore	13/4/1964	16/5/1988	31/5/2001		Shr
6516	H V PRASANNAMURTHY	Mysore	31/3/1960	31/3/1988	30/6/2001		Shr
6517	R SIDDAPPA	Mysore	06/05/1954	06/09/1988	30/6/2001		Shr
6518	PUTTASUBBAPPA	Mysore	06/10/1956	06/09/1988	30/6/2001		Shr
6519	H T PADMANABA SHASTRI	Mysore	08/01/1961	06/09/1988	30/6/2001		Shr
6520	M SATYABHAMA	Mysore	21/1/1965	04/02/1986	30/6/2001		Shr
6521	Kum Arogya Mary	Gulbarga	07/10/1952	30/6/1973	30/6/2001	PR	Shr
6522	Khandoba	Gulbarga	08/08/1951	30/11/1970	30/6/2001	Gen	Shr
6523	Pandit Rao	Gulbarga	06/01/1959	09/03/1977	30/6/2001		Shr
6524	R T SHIVASHANKA RAPPA	Mysore	06/08/1961	06/09/1988	31/7/2001		
6525	H K THIPPESWAMY	Mysore	06/01/1960	06/09/1988	31/7/2001		
6526	T G GURUPRASAD	Mysore	06/01/1963	06/01/1988	31/7/2001		
6527	D S DHARESWARA	Belgaum	06/10/1946	02/06/1974	08/09/2001		
6528	M R MADIWALA	Belgaum	06/01/1952	05/03/1974	08/09/2001		
6529	F A KHANA	Belgaum	30/1/1950	05/01/1974	08/09/2001		
6530	A V REVANAKARA	Belgaum	15/3/1952	20/5/1974	08/09/2001		
6531	S N BHATTA	Belgaum	11/08/1952	05/01/1974	08/09/2001		
6532	Y K SYAD	Belgaum	29/6/1951	17/5/194	08/09/2001		
6533	R J NAIK	Belgaum	01/01/1950	13/6/1974	08/09/2001		
6534	V P GAWANKAR	Belgaum	09/03/1951	06/01/1974	08/09/2001		
6535	P V HEGADE	Belgaum	04/01/1948	07/04/1974	08/09/2001		
6536	D G NAIK	Belgaum	06/01/1952	16/8/194	08/09/2001		
6537	B M NAIK	Belgaum	23/3/1949	14/8/1974	08/09/2001		
6538	V S HATTALLI	Belgaum	26/9/1947	25/1/1968	08/09/2001		
6539	V D SAJJANA	Belgaum	25/4/1962	02/08/1992	08/09/2001		
6540	M B NAIK	Belgaum	06/01/1951	16/8/1974	08/09/2001		
6541	P C RASALAKARA	Belgaum	06/01/1948	16/8/1974	08/09/2001		
6542	N BALACHANDRA	Belgaum	26/3/1949	22/8/1974	08/09/2001		
6543	M UDAYAKUMAR	Belgaum	16/3/1950	03/03/1975	08/09/2001		
6544	SUGANDA C SAVANTA	Belgaum	31/7/1950	03/04/1975	08/09/2001		
6545	K SHAYMARAO	Belgaum	10/10/1950	3/3/195	08/09/2001		
6546	SMT. GANGA G NAIK	Belgaum	22/10/1951	27/5/1975	08/09/2001		
6547	C G OLEKARA	Belgaum	02/07/1952	08/04/1975	08/09/2001		
6548	S D MENASE	Belgaum	03/07/1951	27/3/1975	08/09/2001		
6549	R N PADTHI	Belgaum	06/01/1950	26/9/1975	08/09/2001		
6550	C N JAIN	Belgaum	28/2/1952	15/10/1975	08/09/2001		
6551	S L PANDITH	Belgaum	11/10/1952	01/05/1976	08/09/2001		
6552	G S HEGADE	Belgaum	23/5/1953	19/1/1976	08/09/2001		
6553	M A SHEKA	Belgaum	16/6/1956	09/05/1977	08/09/2001		
6554	P G RAYKARA	Belgaum	01/04/1952	09/05/1977	08/09/2001		
6555	S S SAMPANGAVI	Belgaum	19/12/1966	25/7/1991	08/09/2001		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6556	M L KUMATE	Belgaum	01/01/1952	07/05/1972	08/09/2001		
6557	S L KUVALLI	Belgaum	29/7/1952	21/7/1976	08/09/2001		
6558	S P RANE	Belgaum	21/5/1963	10/05/1991	08/09/2001		
6559	M S BANASI	Belgaum	26/6/1962	14/10/1991	08/09/2001		
6560	M N JAHAGIRADHARA	Belgaum	06/11/1949	09/08/1977	08/09/2001		
6561	S G DESHPANDE	Belgaum	30/6/1954	18/12/1972	08/09/2001		
6562	S S AREGOPPA	Belgaum	11/01/1947	19/8/1974	08/09/2001		
6563	H N MAYGERI	Belgaum	22/1/1949	19/8/1974	08/09/2001		
6564	L G DODDAMANI	Belgaum	19/7/1949	19/8/1974	08/09/2001		
6565	R H HONAKERI	Belgaum	18/5/1955	21/9/1977	08/09/2001		
6566	B P MASHANNAVARA	Belgaum	06/01/1953	03/06/1978	08/09/2001		
6567	S S BULLI	Belgaum	06/01/1950	29/12/1975	08/09/2001		
6568	Y B R ACHAR	Belgaum	14/1/153	24/2/1978	08/09/2001		
6569	T R SHARMA	Belgaum	06/01/1949	19/8/1974	14/8/2001		
6570	M M GUNDAPALLE	Belgaum	23/5/1951	19/8/1974	14/8/2001		
6571	AHAMMED SHARIF	Belgaum	18/6/1947	18/8/1975	14/8/2001		
6572	V C GHASTHE	Belgaum	05/05/1957	14/9/1977	14/8/2001		
6573	K B PAPANNA	Mysore	11/01/1955	06/08/1988	23/8/2001		
6574	RAMADEVI	Mysore	30/9/1962	06/10/1988	31/8/2001		
6575	S M LOKESHAPPA	Mysore	25/7/1957	18/6/1988	30/9/2001		
6576	Hanumantha Nayak (SC)	Bangalore	02/03/1951	24/02/1972	30/10/2001		Sirastesar
6577	P N PUTTASHETTY	Mysore	20/8/1957	06/09/1988	30/10/2001		
6578	R NAGASHETTY	Mysore	02/06/1952	27/6/1988	30/11/2001		
6579	LOKESHA PUJARI	Mysore	05/01/1954	05/02/1988	30/11/2001		
6580	S JAGADISH	Mysore	01/11/1955	22/8/1988	30/11/2001		
6581	G S KRISHNA	Mysore	18/8/1956	06/06/1998	30/11/2001		
6582	M D GEETHA	Mysore	20/4/1962	18/7/1988	31/12/2001		
6583	BASAVARAJU B	Mysore	27/11/1954	06/10/1988	31/12/2001		
6584	MD IBRAHIM	Gulbarga	01/04/1949	02/03/1972	01/01/2002		
6585	M D REVANIKARA	Belgaum	07/07/1949	06/09/1977	19/1/2002		
6586	M G HIREMATT	Belgaum	30/6/1956	08/09/1976	19/1/2002		
6587	V B SAVADATTI	Belgaum	04/04/1955	08/06/1976	19/1/2002		
6588	A S DEVARAMANI	Belgaum	25/5/1953	27/12/1975	19/1/2002		
6589	R B VAREKARA	Belgaum	28/5/1951	06/07/1975	19/1/2002		
6590	V G HIREMATT	Belgaum	29/1/1949	14/8/1975	19/1/2002		
6591	S R KULAKARNI	Belgaum	27/10/1949	24/9/1977	19/1/2002		
6592	N S HIREGOWDAR	Belgaum	10/04/1948	24/9/1977	19/1/2002		
6593	A M KULAKARNI	Belgaum	08/11/1950	17/8/1977	19/1/2002		
6594	L B MUNDALAMANI	Belgaum	24/8/1953	20/9/1977	19/1/2002		
6595	S M CHALAGERI	Belgaum	06/01/1950	09/12/1977	19/1/2002		
6596	D B BADIGERA	Belgaum	05/03/1951	09/12/1977	19/1/2002		
6597	K J MUTHALIKA	Belgaum	11/10/1952	10/06/1977	19/1/2002		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6598	K S PATIL	Belgaum	02/12/1954	09/12/1977	19/1/2002		
6599	K R BIRADHARA	Belgaum	03/04/1954	09/12/1977	19/1/2002		
6600	N M NILANNAVARA	Belgaum	15/5/1953	24/9/1977	19/1/2002		
6601	C K NAIK	Belgaum	20/9/1967	26/8/1992	19/1/2002		
6602	R V KATTI	Belgaum	18/7/1969	26/8/1992	19/1/2002		
6603	D N KALLIMANI	Belgaum	02/01/1945	08/03/1974	19/1/2002		
6604	P N KITTURA	Belgaum	02/01/1945	16/6/1955	19/1/2002		
6605	P V ROKHADE	Belgaum	06/10/1947	12/07/1967	19/1/2002		
6606	S A KULAKARNI	Belgaum	23/12/1949	30/12/1972	19/1/2002		
6607	R N GALAGALI	Belgaum	23/7/1949	01/02/1973	19/1/2002		
6608	T A JHADAVA	Belgaum	23/5/1952	01/03/1973	19/1/2002		
6609	S N DESHPANDE	Belgaum	10/12/1951	01/02/1973	19/1/2002		
6610	P K KULKARNI	Belgaum	14/2/1947	01/03/1973	19/1/2002		
6611	R M LADAKHANA	Belgaum	06/02/1952	24/6/1974	19/1/2002		
6612	A H PEERAJHADE	Belgaum	21/5/1951	31/12/1975	19/1/2002		
6613	S M KALLALA	Belgaum	06/01/1948	29/11/1975	19/1/2002		
6614	J I SANADI	Belgaum	31/10/1949	29/11/1975	19/1/2002		
6615	M S JAGAJAMPI	Belgaum	16/5/1950	27/12/1975	19/1/2002		
6616	A H MELENNAVARA	Belgaum	06/03/1949	29/11/1975	19/1/2002		
6617	B B SUTHARA	Belgaum	21/10/1946	27/12/1975	19/1/2002		
6618	Y C MUTHNALA	Belgaum	06/01/1947	27/11/1975	19/1/2002		
6619	M G KULKARNI	Belgaum	06/01/1950	05/11/1971	19/1/2002		
6620	U R JAMADHARA	Belgaum	23/7/1946	14/1/1960	19/1/2002		
6621	G P KULKARANI	Belgaum	03/01/1944	16/1/1966	19/1/2002		
6622	MOHAN G MOTAGI	Belgaum	28/1/1944	11/08/1964	19/1/2002		
6623	V T NAYIKA	Belgaum	26/10/1945	10/07/1965	19/1/2002		
6624	R C MANNURA	Belgaum	15/2/1945	29/7/1965	19/1/2002		
6625	F A HANCHINAMANI	Belgaum	03/01/1950	21/8/1974	19/1/2002		
6626	I B HALLADA	Belgaum	11/05/1951	19/8/1974	19/1/2002		
6627	G B ANISHETTAR	Belgaum	09/11/1947	20/8/1974	19/1/2002		
6628	M M TILAVALLI	Belgaum	05/02/1948	21/8/1974	19/1/2002		
6629	B N PATTAR	Belgaum	25/3/1950	20/9/1977	19/1/2002		
6630	A A KULKARNI	Belgaum	25/6/1953	01/12/1977	19/1/2002		
6631	G K PATIL	Belgaum	06/10/1956	09/11/1977	19/1/2002		
6632	T G SHIRAALI	Belgaum	12/07/1950	09/07/1977	19/1/2002		
6633	D N ACHARI	Belgaum	05/01/1953	09/03/1977	19/1/2002		
6634	K N NAIK	Belgaum	06/01/1951	09/08/1977	19/1/2002		
6635	C SAYIBABA	Belgaum	06/01/1952	09/05/1977	19/1/2002		
6636	S B ODDINA	Belgaum	06/01/1954	20/1/1978	19/1/2002		
6637	M P PATIL	Belgaum	02/07/1944	09/01/1965	19/1/2002		
6638	S R DASHAVANTHARA	Belgaum	06/01/1951	20/9/1977	19/1/2002		
6639	H K BEVINAHALLI	Belgaum	05/10/1948	19/8/1974	19/1/2002		
6640	BASAVARAJ	Gulbarga	07/03/1951	23/09/1972	31/01/2002		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6641	BASLINGAPPA RAMCHADRA	Gulbarga	13/05/1952	14/07/1976	31/01/2002		
6642	V KISHANARAO	Gulbarga	03/10/1948	10/09/1977	31/01/2002		
6643	ISHWARAPPA	Gulbarga	10/05/1949	30/09/1977	31/01/2002		
6644	PANUDRANG	Gulbarga	01/06/1969	05/02/1997	05/02/2002		
6645	C Gopala Nayak (SC)	Belgaum	15/04/1948	01/08/1972	13/2/2002		Returded
6646	PANDITRAO HULUGAPPA	Gulbarga	01/06/1952	29/01/1972	01/03/2002		Rtd
6647	KANAKAPPA	Gulbarga	12/01/1960	13/01/1976	01/03/2002		
6648	S.K.Lamani (ST)	Mysore	01/02/1951	19/2/1986	03/01/2002		Rtd
6649	C.Sivalingappa	Mysore	25/5/1946	27/9/1971	03/01/2002		Rtd
6650	H.J.Thimmaiah	Mysore	07/01/1948	22/9/1971	03/01/2002		Rtd
6651	Sannaveerappa O	Bangalore	06/09/1948	06/06/1989	28/3/2002		Returded
6652	K.Ramaiah	Mysore	18/8/1949	08/02/1971	04/01/2002		Rtd
6653	B.S.Malleswamy	Mysore	18/11/1954	06/10/1988	04/01/2002		
6654	G.K.Rangaswamy	Mysore	21/1/1949	12/08/1968	04/01/2002		Rtd
6655	Basavegaouda	Mysore	05/08/1953	06/08/1988	04/01/2002		Rtd
6656	K V Anantha Raju	Bangalore	26/09/1958	30/06/1989	04/02/2002		Sirastesar
6657	Shiva Ramayya L SC)	Bangalore	29/09/1949	12/06/1973	04/02/2002		Returded
6658	Mohammad Saifulla	Bangalore	05/05/1946	21/03/1973	04/02/2002		Returded
6659	G Veerabhadrappa	Bangalore	18/04/1946	18/01/1969	04/02/2002		Returded
6660	Hanumantha Reddy M H	Bangalore	24/09/1947	28/04/1973	04/02/2002		Returded
6661	S G Subba Rao	Bangalore	28/06/1948	24/03/1969	04/02/2002		Returded
6662	Prasanna Kumar S G	Bangalore	15/07/1963	02/04/1990	04/02/2002		Sirastesar
6663	H L Rachayya (SC)	Bangalore	03/06/1954	05/01/1983	04/02/2002		Self Returded
6664	M H Chidananda Reddy	Bangalore	07/06/1949	28/04/1973	04/02/2002		Returded
6665	Timmappa	Bangalore	01/06/1945	29/06/1971	04/02/2002		Returded
6666	A K Ramayya (SC)	Bangalore	10/05/1944	20/09/1971	04/02/2002		Returded
6667	H P Gowdar	Bangalore	15/01/1950	29/06/1971	04/02/2002		Returded
6668	Lakshmi Devamma R (ST)	Bangalore	01/06/1960	26/12/1979	04/02/2002		Sirastesar
6669	B R Subramanya	Bangalore	13/10/1949	28/04/1973	04/02/2002		Returded
6670	K N Galappa	Bangalore	20/08/1945	29/09/1970	04/02/2002		Returded
6671	M L Munivenkatappa	Bangalore	05/02/1948	04/10/1970	04/02/2002		Returded
6672	Venkataratnayya Shetty	Bangalore	15/10/1948	04/10/1970	04/02/2002		Returded
6673	Y Ramayya (ST)	Bangalore	06/06/1947	19/04/1972	04/02/2002		Returded
6674	Anuradha	Bangalore	20/11/1963	17/09/1987	04/02/2002		Dead
6675	M Jayamma	Bangalore	01/07/1961	19/02/1990	04/02/2002		Sirastesar
6676	G Prakash	Bangalore	07/07/1951	28/04/1973	04/02/2002		Sirastesar
6677	D R Manjunatha	Bangalore	03/08/1951	28/04/1973	04/02/2002		Sirastesar
6678	Fayaz Ahamed	Bangalore	05/06/1944	02/07/1965	04/02/2002		Returded
6679	Channappa (SC)	Bangalore	20/05/1949	29/09/1969	04/02/2002		Returded
6680	S K Mahalingappa (SC)	Bangalore	15/08/1947	14/06/1973	04/02/2002		Returded

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6681	Ramesh N (ST)	Bangalore	20/07/1964	06/01/1992	04/02/2002		Sirastesar
6682	Shreedhar Murty J B (ST)	Bangalore	15/07/1965	06/01/1992	04/02/2002		Sirastesar
6683	Nagaraj M (SC)	Bangalore	18/04/1962	06/01/1992	04/02/2002		Sirastesar
6684	Mallikarjun M (SC)	Bangalore	01/08/1963	06/01/1992	04/02/2002		Sirastesar
6685	P Shankara Narayana Murthy	Bangalore	07/04/1944	23/06/1973	04/02/2002		Returded
6686	Y L Jagannathayya	Bangalore	06/05/1950	23/06/1973	04/02/2002		Returded
6687	H S Narasimha Swamy	Bangalore	01/09/1948	23/06/1973	04/02/2002		Returded
6688	L Rangappa (SC)	Bangalore	16/01/1951	28/01/1978	04/02/2002		Sirastesar
6689	K E Chennabasappa	Bangalore	06/06/1947	29/06/1971	04/02/2002		Returded
6690	G I Veeranna	Bangalore	04/06/1946	29/06/1971	04/02/2002		Returded
6691	P V Tippanna (SC)	Bangalore	02/01/1950	20/09/1971	04/02/2002		Returded
6692	H Shivappa (ST)	Bangalore	03/02/1945	20/09/1971	04/02/2002		Returded
6693	Rudranna	Bangalore	09/10/1994	29/06/1971	04/02/2002		Returded
6694	T TIMMAYYA	Gulbarga	06/11/1951	10/12/1971	26/04/2002		Rtd
6695	HanumegOuda	Mysore	02/03/1955	06/06/1988	24/5/2002		
6696	B.C.Shivappa	Mysore	18/8/1956	06/06/1988	06/01/2002		
6697	M.K.Manjegouda	Mysore	20/4/1948	13/6/1988	06/01/2002		Rtd
6698	S.P.Narayan Murthy (ST)	Mysore	26/9/1946	08/10/1975	06/01/2002		
6699	M.K.GopalKrishna	Mysore	14/1/1955	06/03/1988	06/01/2002		
6700	V Shatya Narayana Rao	Mysore	22/10/1945	20/08/1971	28/6/2002		Returded
6701	T Shakunappa	Mysore	12/08/1952	20/09/1971	28/6/2002		Sirastesar
6702	H Durgappa (SC)	Mysore	05/04/1952	20/09/1971	28/6/2002		Sirastesar
6703	T Parameshwarappa	Mysore	01/06/1964	18/02/1992	28/6/2002		Dead (19-2-2007)
6704	R.Giddegouda	Mysore	16/1/1959	24/11/1988	07/01/2002		
6705	ThimmaBhovi (SC)	Mysore	06/06/1962	16/6/1988	07/01/2002		
6706	M.Nanjundaiah (ST)	Mysore	22/7/1964	08/09/1988	07/01/2002		
6707	C.J.Amaranath	Mysore	02/10/1948	25/2/1970	07/01/2002		Rtd
6708	VENKATESH RAJPURAUHIT	Gulbarga	12/01/1967	07/07/1997	07/07/2002		
6709	K M Manorama	Bangalore	16/07/1964	03/06/1988	07/10/2002		Sirastesar
6710	H.D.Kalaiah (SC)	Mysore	15/4/1945	15/4/1969	08/01/2002		Rtd
6711	N.G.Ramegouda	Mysore	08/09/1945	04/03/1972	08/01/2002		Rtd
6712	ARUNKUMAR	Gulbarga	08/05/1948	12/08/1975	25/08/2002		Rtd
6713	MANOGARAN	Gulbarga	14/04/1949	15/01/1979	25/08/2002		Rtd
6714	V.S.Narasimhamurthy	Mysore	15/2/1945	04/03/1972	09/01/2002		Rtd
6715	K G Anandappa Nayak (ST)	Bangalore	05/05/1964	18/02/1992	09/10/2002		Sirastesar
6716	Krishna Murthy H K	Bangalore	04/09/1947	09/06/1971	09/10/2002		Returded
6717	Kenchayya	Bangalore	05/09/1946	09/06/1971	09/10/2002		Returded
6718	Dhulayya	Bangalore	10/05/1947	01/05/1975	09/10/2002		Returded
6719	Guru murthy M V (SC)	Bangalore	15/06/1950	01/05/1975	09/10/2002		Returded

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6720	Shivanna G R (SC)	Bangalore	04/06/1951	08/09/1972	09/10/2002		Sirastesar
6721	Borayya G ST	Bangalore	04/05/1950	04/11/1977	09/10/2002		Returded
6722	A.P.Seetharam	Mysore	20/9/1947	04/01/1972	11/01/2002		Rtd
6723	B.M.Akkamma	Mysore	05/08/1947	25/7/1964	11/01/2002		Rtd
6724	S.K.Raj	Mysore	16/5/1946	30/11/1967	11/01/2002		Rtd
6725	D.M.Karyappa	Mysore	18/7/1947	30/11/1967	11/01/2002		Rtd
6726	TAKKAPPA GOUDA	Gulbarga	06/10/1949	14/11/1966	18/11/2002		Rtd
6727	C GOVINDAPPA	Gulbarga	10/07/1952	30/06/1973	18/11/2002		Rtd
6728	ASHOK	Gulbarga	01/07/1951	03/10/1972	18/11/2002		Rtd
6729	S K BHIMAPPA	Gulbarga	01/07/1950	18/09/1972	18/11/2002		Rtd
6730	S B KATTIMANI	Gulbarga	01/06/1951	15/09/1972	18/11/2002		Rtd
6731	V KISHAN	Gulbarga	01/07/1951	04/09/1972	18/11/2002		Rtd
6732	Annappa (SC)	Mysore	01/05/1948	13/10/1972	28/11/2002		Rtd
6733	G V PUJARI	Belgaum	03/01/1945	31/2/1965	24/12/2002		Rtd
6734	A S SOWDAGARA	Belgaum	06/01/1950	20/5/1970	24/12/2002		Rtd
6735	D C MOHARERA	Belgaum	01/05/1945	26/7/1965	24/12/2002		Rtd
6736	KASHINATH DONNE	Gulbarga	26/12/1947	30/12/1966	01/01/2003		Rtd
6737	PANDITRAO MASLI	Gulbarga	01/09/1948	28/10/1969	01/01/2003		Rtd
6738	P.Subhas (ST)	Mysore	12/04/1949	17/7/1978	01/01/2003		Rtd
6739	Chikka Channayya A C	Bangalore	04/05/1948	01/12/1971	18/1/2003		Returded
6740	Malle Gowda C H	Bangalore	07/09/1945	28/05/1971	18/1/2003		Returded
6741	Lingachari K	Bangalore	10/05/1945	12/04/1971	18/1/2003		Returded
6742	Siddaramaiah	Bangalore	05/10/1945	12/04/1971	18/1/2003		Returded
6743	Jayalakshmamma	Bangalore	16/02/1949	31/12/1971	18/1/2003		Returded
6744	Chandramouleshwara L (SC)	Bangalore	26/06/1946	13/06/1975	27/2/2003		Returded
6745	Shilpachar S	Bangalore	18/03/1946	22/10/1971	27/2/2003		Returded
6746	Basavarajayya B S	Bangalore	04/02/1949	31/12/1971	27/2/2003		Returded
6747	V.Srinivas	Mysore	06/10/1963	06/06/1988	03/01/2003		
6748	N B SHAYBALA	Belgaum	05/08/1957	05/04/1978	04/01/2003		
6749	K H TAMBOLI	Belgaum	15/3/1953	05/04/1978	04/01/2003		
6750	B I HADAPADA	Belgaum	08/01/1947	29/1/1972	04/01/2003		Rtd
6751	S M BYAKODA	Belgaum	04/01/1956	15/7/1976	04/01/2003		
6752	V M MATAPATHI	Belgaum	06/01/1951	19/4/1979	04/01/2003		
6753	A B NAYAK	Belgaum	06/09/1959	06/05/1983	04/01/2003		
6754	B P SHETAGARA	Belgaum	17/8/1954	27/10/1984	04/01/2003		
6755	M R HELAGI	Belgaum	02/01/1947	10/07/1985	04/01/2003		Rtd
6756	T S NAGARALLI	Belgaum	02/01/1956	19/12/1986	04/01/2003		
6757	T V DASARA	Belgaum	02/05/1957	18/8/1986	04/01/2003		
6758	D N PATIL	Belgaum	22/1/1960	13/4/1987	04/01/2003		
6759	G S MALAGI	Belgaum	16/2/1968	07/03/1987	04/01/2003		
6760	R B BAGEVADI	Belgaum	03/06/1955	17/10/1984	04/01/2003		
6761	K A KOPPALA	Belgaum	04/01/1952	05/05/1975	04/01/2003		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6762	B MOHANA	Belgaum	13/12/1955	20/5/1975	04/01/2003		
6763	A M GIRINIVASA	Belgaum	07/01/1967	12/01/1986	04/01/2003		
6764	D H KOLIVADA	Belgaum	13/9/1947	22/8/1974	04/01/2003		Rtd
6765	T R KHODE	Belgaum	06/01/1945	15/12/1967	04/01/2003		Rtd
6766	B F TALAVARA	Belgaum	30/7/1949	27/8/1974	04/01/2003		Rtd
6767	D H IHOLE	Belgaum	04/07/1947	08/06/1974	04/01/2003		Rtd
6768	B V LAKSHMESWARA	Belgaum	30/5/1962	19/12/1992	04/01/2003		
6769	B B NAYAKODI	Belgaum	25/12/1952	11/08/1977	04/01/2003		Rtd
6770	G K DODDAMANI	Belgaum	06/01/1952	27/12/1975	04/01/2003		Rtd
6771	NAVEEN HULLURA	Belgaum	13/7/1969	24/2/1993	04/01/2003		
6772	M L KILLEKARA	Belgaum	30/7/1953	13/6/1974	04/01/2003		
6773	S R ULLAGADDI	Belgaum	06/06/1953	07/10/1976	04/01/2003		
6774	S B HIREMATT	Belgaum	03/03/1947	07/05/1977	04/01/2003		Rtd
6775	MOHAMMED A KHAJI	Belgaum	21/6/1945	1/3/178	04/01/2003		Rtd
6776	MOHAMMED A KHAN	Belgaum	15/2/1954	05/08/1978	04/01/2003		
6777	R L NAIK	Belgaum	06/01/1956	26/4/1978	04/01/2003		
6778	O F GOWDA	Belgaum	06/01/1953	05/01/1978	04/01/2003		
6779	G M BORKARA	Belgaum	06/01/1958	28/6/1978	04/01/2003		
6780	V G LANJEKARA	Belgaum	02/12/1958	05/02/1978	04/01/2003		
6781	A A SABA	Belgaum	06/01/1955	05/01/1978	04/01/2003		
6782	V V SHETTY	Belgaum	09/09/1955	27/4/1978	04/01/2003		
6783	M A KHATHIBA	Belgaum	14/3/1954	05/01/1978	04/01/2003		
6784	B S LOKAPURA	Belgaum	08/12/1952	01/03/1983	04/01/2003		Rtd
6785	U V KUMBARA	Belgaum	04/01/1965	04/10/1984	04/01/2003		
6786	S R GUBACHI	Belgaum	12/01/1950	09/06/1978	04/01/2003		Rtd
6787	D G HEGADE	Belgaum	27/12/1956	06/07/1978	04/01/2003		
6788	G N BATT	Belgaum	06/01/1952	26/4/1978	04/01/2003		Rtd
6789	K M POLEKARA	Belgaum	16/9/1953	03/02/1978	04/01/2003		
6790	V K NAIK	Belgaum	27/5/154	26/4/1978	04/01/2003		
6791	T B NADUMANI	Belgaum	06/02/1948	27/12/1975	04/01/2003		Rtd
6792	L Y KAMATEKARA	Belgaum	03/01/1953	24/2/1978	04/01/2003		
6793	L L LANKANNAVARA	Belgaum	04/01/1949	30/12/1982	04/01/2003		Rtd
6794	G N NAIK	Belgaum	06/01/1958	26/4/1978	04/01/2003		
6795	P R NAIKARA	Belgaum	04/02/1956	26/4/1978	04/01/2003		
6796	P T THIMMAIAH	Belgaum	13/5/1949	29/9/1978	04/01/2003		Rtd
6797	H M DANDINA	Belgaum	07/01/1956	06/11/1979	04/01/2003		
6798	C M KUMBARAGOWDA	Belgaum	16/6/1953	31/1/1980	04/01/2003		
6799	BASHIRA AHAMMED KHAJI	Belgaum	13/5/1953	06/02/1980	04/01/2003		
6800	P R CHOWHANA (LAMANI)	Belgaum	12/01/1958	06/04/1980	04/01/2003		
6801	M.A.Nanjappa	Mysore	28/2/1945	30/4/1967	05/01/2003		Rtd
6802	A.H.Vishwanath	Mysore	17/4/1945	30/11/1967	05/01/2003		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6803	K.T.Pemmaiah	Mysore	01/08/1947	30/11/1967	05/01/2003		Rtd
6804	Sanjeev (SC)	Mysore	22/6/1955	13/4/1978	05/01/2003		
6805	M V GUDI	Gulbarga	01/06/1957	17/11/1979	21/5/2003	Steno	Sirastesar
6806	P.Rajashaker	Mysore	19/4/1945	09/10/1970	06/01/2003		Rtd
6807	K.Mahadevappa	Mysore	13/5/1947	09/11/1970	06/01/2003		Rtd
6808	S.Shivaprakash	Mysore	24/8/1946	20/9/1970	06/01/2003		Rtd
6809	D.Bellaiah (SC)	Mysore	01/12/1948	04/08/1972	06/01/2003		Rtd
6810	K.Ramu	Mysore	23/3/1948	9/10/1070	06/01/2003		Rtd
6811	MOHD SHAKEEL	Gulbarga	02/07/1968	01/06/1998	01/06/2003		
6812	GURUPADAPPA	Gulbarga	02/07/1952	12/12/1969	01/06/2003		
6813	C.R.Lingaraj	Mysore	01/06/1948	25/3/1972	07/01/2003		Rtd
6814	M.C.Mahadevaswamy (SC)	Mysore	07/10/1958	21/2/1989	07/01/2003		
6815	N.Subramanya	Mysore	27/5/1950	04/01/1972	07/01/2003		Rtd
6816	K.Prathibha	Mysore	07/12/1964	18/1/1989	07/01/2003		
6817	J.Narayan	Mysore	09/09/1945	03/12/1965	08/01/2003		Rtd
6818	B.Shivanna (SC)	Mysore	06/08/1952	03/01/1976	09/01/2003		Rtd
6819	Ramanaik	Mysore	06/09/1945	16/10/1970	10/01/2003		Rtd
6820	K S SHYAMANURA	Belgaum	27/6/1950	24/11/1977	10/08/2003		
6821	B B MAJJAGI	Belgaum	01/01/1949	16/8/1974	10/08/2003		
6822	S V KARALINGANNAVARA	Belgaum	17/5/1950	16/8/1974	10/08/2003		
6823	T H VADDARA	Belgaum	06/01/1949	17/8/1994	10/08/2003		
6824	F L DODDAMANI	Belgaum	20/3/1947	19/8/1974	10/08/2003		
6825	C S KADEMANI	Belgaum	07/09/1949	21/8/1974	10/08/2003		
6826	BHAJRATHI	Belgaum	06/01/1957	16/4/1985	10/08/2003		
6827	Y AHULIMANI	Belgaum	22/8/1948	22/8/1974	10/08/2003		
6828	M S RAIKAR	Belgaum	09/02/1949	22/8/1974	10/08/2003		
6829	T B HOSURU	Belgaum	26/4/1967	31/10/1994	29/10/2003		
6830	H.T.Parthsarathi	Mysore	03/01/1961	13/5/1988	11/01/2003		
6831	C.H.Bhaskar (SC)	Mysore	05/09/1948	03/03/1971	23/11/2003		Rtd
6832	B.H.Chigari (ST)	Mysore	22/7/1962	31/12/1995	12/01/2003		
6833	B.Girij (SC)	Mysore	15/12/1973	18/12/1995	12/01/2003		
6834	Shivashankar (SC)	Mysore	06/03/1958	27/12/1991	12/01/2003		
6835	M J TALAVARA	Belgaum	01/01/1950	27/9/1978	27/12/2003		
6836	BHIMRAO	Gulbarga	29/05/1949	05/12/1969	01/01/2004		Rtd
6837	Balakundi C G	Bangalore	11/03/1946	28/05/1971	01/12/2004		Returded
6838	Rama Mohan	Bangalore	19/02/1947	31/12/1971	01/12/2004		Returded
6839	V Gopala Krishna Murthy	Bangalore	02/03/1947	14/05/1971	02/12/2004		Returded
6840	Kulkarni R S	Bangalore	01/06/1949	26/05/1971	01/12/2004		Returded
6841	D Rangaiah SC	Bangalore	02/04/1947	13/09/1972	01/12/2004		Returded
6842	H B Channappa	Bangalore	01/03/1969	07/05/1992	01/12/2004		Sirastesar
6843	Panduranga D	Bangalore	12/02/1967	07/09/1992	01/12/2004		Sirastesar

Sl. No.	Employees' Name Smt/Sri	Division	Date of Birth	Date of oppointment	Date of Elegibility	DR/PR	Remarks
6844	K G muanjunatha Sharma	Bangalore	03/11/1954	16/04/1979	01/12/2004		Sirastesar
6845	rangappa SC	Bangalore	09/09/1946	09/06/1971	01/12/2004		Returded
6846	R V Narasinga Naik	Bangalore	10/07/1947	14/06/1973	01/12/2004		Returded
6847	K Narasimhaiah SC	Bangalore	04/06/1949	13/06/1973	01/12/2004		Returded
6848	D Gangappa Sc	Bangalore	06/02/1947	05/07/1969	01/12/2004		Returded
6849	Savitha N S	Bangalore	25/05/1970	18/12/1992	01/12/2004		Sirastesar
6850	C K Shreenivasa Murthy	Bangalore	04/09/1948	06/01/1975	01/12/2004		Returded
6851	Naseer hussain	Bangalore	01/09/1948	06/01/1975	01/12/2004		Returded
6852	G R Vijay Kumar	Bangalore	18/12/1949	25/01/1975	01/12/2004		Returded
6853	K L NADAMANI	Belgaum	25/10/1949	29/11/1974	17/1/2004		
6854	R S REVADIGARA	Belgaum	06/01/1965	05/03/1988	17/1/2004		
6855	V S BANAGARA	Belgaum	06/01/1969	10/10/1994	17/1/2004		
6856	G S HEIREMATA	Belgaum	12/10/1971	19/10/1994	17/1/2004		
6857	Y H NARAYANAKARA	Belgaum	20/7/1966	24/4/1995	17/1/2004		
6858	S M AVATI	Belgaum	06/01/1948	03/01/1960	17/1/2004		
6859	M S PATIL	Belgaum	29/4/1947	06/07/1969	17/1/2004		
6860	SHANTAPPA C INAMADARA	Belgaum	04/01/1950	04/01/1971	17/1/2004		
6861	M S KALLIMANI	Belgaum	12/12/1947	16/4/1971	17/1/2004		
6862	C T DAVALANI	Belgaum	02/11/1954	01/02/1973	17/1/2004		
6863	R L PUROHITHA	Belgaum	06/01/1951	01/01/1973	17/1/2004		
6864	R M KOLHAR	Belgaum	16/6/1952	01/01/1973	17/1/2004		
6865	S B HALASGI	Belgaum	02/01/1946	30/7/1972	17/1/2004		
6866	R S MADABHAVI	Belgaum	06/01/1948	22/4/970	17/1/2004		
6867	K.Chandramouli	Mysore	07/09/1967	01/06/1992	02/01/2004		
6868	K.Kishorkumar	Mysore	17/9/1957	28/3/1992	03/01/2004		
6869	Shivaray Appanna	Gulbarga	10/08/1950	26/9/1972	10/03/2004	Rtd	
6870	Bhimappa Ningappa (SC)	Gulbarga	15/11/1946	22/9/1972	10/03/2004	Rtd	
6871	Eranna Kallappa	Gulbarga	21/1/1951	25/9/1972	10/03/2004	Rtd	
6872	Chandrasha Havanna	Gulbarga	05/06/1950	21/9/1972	10/03/2004	Rtd	
6873	Gururachar Bhimachar	Gulbarga	16/4/1950	22/9/1972	10/03/2004	Rtd	
6874	Shankrappa Bhudappa SC	Gulbarga	28/8/1948	20/9/1972	10/03/2004	Rtd	
6875	Kadlappa Sharanappa	Gulbarga	15/1/1950	25/9/1972	10/03/2004	Rtd	
6876	S.Suresh Babu	Gulbarga	23/3/1963	16/3/1990	10/03/2004	Shr	
6877	Shekrappa (SC)	Gulbarga	01/01/1949	28/8/1978	10/03/2004	Rtd	
6878	Mookayya	Gulbarga	05/02/1949	25/1/1972	10/03/2004	Rtd	
6879	Prakash Kudri	Gulbarga	16/6/1970	19/3/1999	10/03/2004	Shr	
6880	Y.M.Renukumar	Mysore	12/05/1968	28/2/1992	04/01/2004		
6881	R D SALIMATA	Belgaum	06/01/1955	23/4/1979	04/01/2004		
6882	B S YALIGARA	Belgaum	21/7/1954	16/4/1979	04/01/2004		
6883	H R MERAVADE	Belgaum	13/10/1953	03/08/1979	04/01/2004		
6884	V K KULKARNI	Belgaum	27/7/1955	29/5/1979	04/01/2004		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6885	S B ULLAGADDI	Belgaum	27/3/1963	06/06/1985	04/01/2004		
6886	Somashekar (SC)	Mysore	29/4/1960	19/6/1987	06/01/2004		
6887	S.T.Ramesh	Mysore	25/8/1965	09/08/1992	06/01/2004		
6888	M Prakash	Bangalore	28/07/1960	10/10/1986	01/07/2004		Sirastesar
6889	Ramesh Babu (SC)	Gulbarga	13/1/1967	17/7/1999	17/7/2004		Shr
6890	V.Somappa	Mysore	11/10/1947	14/6/1972	08/01/2004		Rtd
6891	K.Seetharam (SC)	Mysore	01/11/1958	30/3/1979	08/01/2004		
6892	Gurupadeswar (ST)	Gulbarga	27/8/1966	21/8/1999	21/8/2004		Shr
6893	I Ganesh Acharya	Mysore	26/12/1948	07/01/1972	10/01/2004		Rtd
6894	Mahaling	Mysore	07/11/1951	05/08/1972	10/01/2004		Rtd
6895	Lingaiah (SC)	Mysore	01/06/1952	03/12/1978	10/01/2004		Rtd
6896	B.F.Talavar (ST)	Mysore	06/10/1958	11/10/1978	11/01/2004		
6897	Vijaya kumari P SC	Bangalore	22/11/1957	17/08/1980	19/11/2004		Sirastesar
6898	K Madappa	Bangalore	04/07/1951	20/09/1971	19/11/2004		Sirastesar
6899	B R Virupakshappa	Bangalore	09/10/1951	20/09/1971	19/11/2004		Sirastesar
6900	K Abdul Ghaffur	Bangalore	10/02/1950	20/09/1971	19/11/2004		Returded
6901	Pala Netraiah S	Bangalore	20/04/1951	20/09/1971	19/11/2004		Sirastesar
6902	Narayan Belchapad	Mysore	20/7/1951	06/08/1972	12/01/2004		Rtd
6903	B Muniyappa SC	Bangalore	05/05/1950	19/04/1972	13/12/2004		Returded
6904	M Ramaiah SC	Bangalore	12/08/1948	20/04/1972	15/12/2004		Returded
6905	G Narasimaiah ST	Bangalore	05/11/1950	20/04/1972	15/12/2004		Sirastesar
6906	G krishnappa	Bangalore	05/02/1947	07/10/1970	15/12/2004		Returded
6907	Surya Prakash Rao	Bangalore	06/03/1947	07/10/1970	15/12/2004		Returded
6908	D K narasimaiah SC	Bangalore	12/04/1950	20/04/1972	15/12/2004		Returded
6909	P N Muniratnaiah	Bangalore	20/06/1947	07/10/1970	15/12/2004		Returded
6910	Narashimh poojar	Mysore	07/05/1947	06/05/1972	01/01/2005		Rtd
6911	Shanker Poojari	Mysore	11/02/1949	06/05/1972	01/01/2005		Rtd
6912	A I GURANI	Belgaum	28/9/1965	23/9/1995	15/2/2005		
6913	LALITHA N MUDNALA	Belgaum	22/7/1971	04/03/1997	15/2/2005		
6914	M B NAGATANA	Belgaum	02/01/1970	10/12/1990	15/2/2005		
6915	Paddu Kumbar	Mysore	28/4/1951	06/10/1972	03/01/2005		Rtd
6916	K.Anandmurthy (Sc)	Mysore	25/2/1954	15/11/1978	03/01/2005		
6917	P.Balakrishna	Mysore	27/5/1950	14/6/1972	04/01/2005		Rtd
6918	A R KULKARNA	Belgaum	22/7/1965	07/01/1986	04/01/2005		
6919	G S KOPPA	Belgaum	11/01/1953	07/03/1975	04/01/2005		
6920	A H SUTAGUNDARA	Belgaum	06/01/1952	02/07/1977	04/01/2005		
6921	D RANGANATH	Belgaum	08/12/1955	18/6/1976	04/01/2005		
6922	B S AMEENAGADA	Belgaum	06/01/1952	21/6/1976	04/01/2005		
6923	C S KULKARNI	Belgaum	18/7/1969	5/3/198	04/01/2005		
6924	G B KULKARNI	Belgaum	06/05/1962	19/8/1988	04/01/2005		
6925	A H DAVALAGI	Belgaum	06/01/1968	25/7/1991	04/01/2005		
6926	SURESH N CHAVALARA	Belgaum	28/11/1968	15/3/1990	04/01/2005		
6927	S J MADYALA	Belgaum	13/9/1974	15/9/1992	04/01/2005		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6928	K H YENTAMANA	Belgaum	06/01/1949	02/05/1977	04/01/2005		
6929	R S LKKONDA	Belgaum	08/01/1947	02/02/1971	04/01/2005		
6930	S M HARIYALA	Belgaum	05/01/1952	05/06/1970	04/01/2005		
6931	B N PATIL	Belgaum	04/01/1950	31/12/1971	04/01/2005		
6932	B L GENNUR	Belgaum	06/01/1952	02/07/1977	04/01/2005		
6933	K C CHAVVANNAVARA	Belgaum	17/1/1955	19/9/1977	04/01/2005		
6934	V Y KULKARNI	Belgaum	15/12/1950	09/07/1977	04/01/2005		
6935	S H MALLIGERI	Belgaum	-	06/10/1999	04/01/2005		
6936	GEETHA MA KEMBAVI (HONAKERI)	Belgaum	27/2/1976	10/09/1995	04/01/2005		
6937	M P SURANGAVI	Belgaum	28/5/1953	19/9/1977	04/01/2005		
6938	P R SRINIVAS	Belgaum	18/8/1954	19/9/1977	04/01/2005		
6939	A K KANDAGAL	Belgaum	03/01/1953	20/9/1977	04/01/2005		
6940	N S DODDAMANI	Belgaum	08/09/1955	17/9/1977	04/01/2005		
6941	S S KAMBALE	Belgaum	07/03/1956	20/9/1977	04/01/2005		
6942	B J AGARAKHEDA	Belgaum	06/08/1957	14/9/1977	04/01/2005		
6943	V S DANDINA	Belgaum	12/01/1954	19/9/1977	04/01/2005		
6944	Y A INAMDARA	Belgaum	06/03/1954	17/9/1977	04/01/2005		
6945	B B MADYALA	Belgaum	06/01/1954	21/9/1977	04/01/2005		
6946	B E MARAIAH	Belgaum	17/10/1952	17/11/1978	04/01/2005		
6947	B M MAKUNDA	Belgaum	05/08/1951	22/9/1977	04/01/2005		
6948	B M NULVI	Belgaum	10/01/1951	01/02/1978	04/01/2005		
6949	G J LAMANI	Belgaum	04/01/1948	05/04/1970	04/04/2005		
6950	V S SHANTHAYYAMATT	Belgaum	28/5/1948	23/6/169	04/04/2005		
6951	Rajkumar (SC)	Gulbarga	27/7/1975	06/04/2000	06/04/2005		
6952	Mohd.Aijaj Hussain	Gulbarga	05/03/1949	21/4/1973	30/4/2005		Rtd
6953	Kirti (SC)	Gulbarga	29/8/1975	21/11/1995	30/4/2005	Steno	
6954	S G PADAGATTI	Belgaum	15/7/1965	31/10/1997	30/5/2005		
6955	K.R.Ratnambika	Mysore	05/08/1970	03/03/1997	06/01/2005	Steno	
6956	T.Gopalachar	Mysore	19/2/1952	06/08/1972	07/01/2005		Rtd
6957	Shivaprasad	Mysore	18/11/1966	18/1/1993	07/01/2005		
6958	R Cibayya	Bangalore	15/03/1948	07/10/1970	20/7/2005		Returded
6959	Shivappa Naik	Bangalore	04/05/1948	07/10/1970	20/7/2005		Returded
6960	TNarasimha Murthy ST	Bangalore	04/11/1947	18/10/1970	20/7/2005		Returded
6961	Munivenkatappa SC	Bangalore	10/10/1947	19/04/1972	20/7/2005		Returded
6962	B N Adinarayana	Bangalore	07/02/1948	12/10/1970	20/7/2005		Returded
6963	K M Kotramma	Bangalore	01/07/1951	31/05/1988	20/7/2005		Sirastesar
6964	Y Lokesh SC	Bangalore	24/05/1952	20/09/1971	20/7/2005		Sirastesar
6965	N Shankar SC	Bangalore	28/03/1963	20/04/1992	20/7/2005		Sirastesar
6966	M Ramaiah SC	Bangalore	12/04/1948	20/04/1972	20/7/2005		Returded
6967	K Subbareddy	Bangalore	08/06/1949	26/07/1971	20/7/2005		Returded
6968	K Vijay Kumar	Bangalore	25/05/1959	14/02/1981	20/7/2005		Sirastesar
6969	C gangulappa SC	Bangalore	23-4-1953	03/07/1982	20/7/2005		Dead

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
6970	R Narayana ST	Bangalore	12/10/1952	20/05/1974	20/7/2005		Sirastesar
6971	Chandrakanthamma SC	Bangalore	22/11/1961	01/08/1981	20/7/2005		Sirastesar
6972	A N Shripathy Rao	Bangalore	08/06/1948	03/05/1973	20/7/2005		Sirastesar
6973	M.Vasudev Achar	Mysore	16/5/1951	06/08/1972	08/01/2005		Rtd
6974	Intromaskareis	Mysore	01/03/1950	13/6/1972	08/01/2005		Rtd
6975	Ramadasaiah (SC)	Mysore	08/01/1958	11/08/1978	08/01/2005		
6976	Belliyappagouda	Mysore	16/7/1952	06/12/1972	08/01/2005		Rtd
6977	R Kodanda rama Shetty	Bangalore	14/12/1949	26/04/1973	31/8/2005		Returded
6978	R Ranganath	Bangalore	03/04/1949	27/01/1970	31/8/2005		Returded
6979	Thimmaiah SC	Bangalore	01/06/1954	02/07/1975	31/8/2005		Sirastesar
6980	Marichikkegouda	Mysore	04/11/1949	04/10/1972	09/01/2005		Rtd
6981	H.M.Mallappa	Mysore	05/08/1951	04/10/1972	09/01/2005		Rtd
6982	K.Nanjaraju (SC)	Mysore	09/08/1954	18/4/1975	09/07/2005		
6983	S Ravi	Bangalore	13/10/1971	07/07/1993	09/08/2005		Sirastesar
6984	Habeeb Hajgari	Bangalore	22/07/1954	--	09/08/2005		Sirastesar
6985	R G HOSUR	Belgaum	15/2/1962	12/10/1993	09/08/2005		
6986	K R CHALAVADI	Belgaum	06/05/1954	28/5/1973	09/08/2005		
6987	A B PARAGANVAKARA	Belgaum	06/01/1950	01/02/1973	09/08/2005		
6988	H U PEERAJHADE	Belgaum	04/01/1951	17/1/1973	09/08/2005		
6989	K R SAMAGARA	Belgaum	06/01/1950	19/10/1974	09/08/2005		
6990	Parameshwar Basari	Mysore	12/08/1949	06/09/1972	10/01/2005		Rtd
6991	N.Raghumurthy (ST)	Mysore	25/7/1964	14/9/1988	10/01/2005		
6992	Narasinghappa	Bangalore	03/04/1949	17/05/1971	10/05/2005		Returded
6993	Channabasappa K	Bangalore	15/05/1949	21/04/1971	10/05/2005		Returded
6994	Ganghadarayya K H SC	Bangalore	06/04/1950	04/06/1975	10/05/2005		Returded
6995	H S Paramesh SC	Bangalore	07/06/1965	12/07/1990	10/05/2005		Sirastesar
6996	Venkatappa C	Bangalore	25/09/1951	14/09/1972	10/05/2005		Dead
6997	Prakash K	Bangalore	07/03/1951	17/05/1973	10/05/2005		Sirastesar
6998	Anand kumar M S SC	Bangalore	07/09/1949	08/09/1972	10/05/2005		Returded
6999	Madhaiah M	Bangalore	03/05/1949	08/09/1972	10/05/2005		Returded
7000	Subramanya B N	Bangalore	04/06/1948	06/09/1972	10/05/2005		Returded
7001	Basheer Ahmed	Bangalore	26/11/1952	15/05/1973	10/05/2005		Sirastesar
7002	Rama Krishna N	Bangalore	04/02/1952	07/09/1972	10/05/2005		Sirastesar
7003	Lingayya B SC	Bangalore	04/06/1948	30/06/1972	10/05/2005		Returded
7004	Somashekar M L	Bangalore	09/12/1949	02/09/1972	17/10/2005		Returded
7005	Venkatachalaiah H SC	Bangalore	02/05/1951	06/09/1972	17/10/2005		Sirastesar
7006	Putta Swamy SC	Bangalore	15/06/1948	16/08/1975	17/10/2005		Returded
7007	Muni venkatappa C SC	Bangalore	01/08/1949	02/05/1975	17/10/2005		Returded
7008	Hanumathaiah	Bangalore	02/03/1949	14/04/1971	17/10/2005		Returded
7009	Vaman (SC)	Mysore	14/1/1956	04/12/1978	12/01/2005		

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
7010	K.Ramanath	Mysore	02/07/1950	06/08/1972	12/01/2005		Rtd
7011	T.N.Mahesh	Mysore	19/12/1971	02/09/1994	12/01/2005		
7012	Krishnanaik (ST)	Mysore	20/4/1954	06/03/1972	12/01/2005		
7013	Jayaramrai	Mysore	15/11/1948	06/01/1972	01/01/2006		Rtd
7014	Manohari	Mysore	06/01/1963	06/10/1988	01/01/2006		
7015	Basapp A Harijan (SC)	Mysore	31/5/1958	20/5/1978	01/01/2006		
7016	Gopalakrishna	Mysore	05/06/1952	06/08/1972	01/01/2006		
7017	K.Bharathi	Mysore	06/01/1962	08/10/1988	01/01/2006		
7018	H.L.Baburao	Mysore	16/8/1948	06/03/1972	01/01/2006		Rtd
7019	Md.Sharifuddin	Gulbarga	01/01/1949	29/9/1979	29/1/2006		Rtd
7020	Md. Ziyauddin	Gulbarga	26/7/1974	28/1/2001	29/1/2006		Shr
7021	Sankaiah Billav	Mysore	02/05/1951	02/07/1972	02/01/2006		Rtd
7022	T.Ramesh Babu	Mysore	07/04/1968	20/7/1994	02/01/2006		
7023	B.,N.Swamy	Gulbarga	13/5/1955	23/9/1977	05/02/2006		Shr
7024	Sharma Babu SC	Gulbarga	01/12/1948	23/9/1977	05/02/2006		Rtd
7025	Ashok Dinni	Gulbarga	20/6/1953	12/12/1975	11/02/2006	Steno	Shr
7026	S K Narayana Murthy	Bangalore	17/07/1948	24/04/1971	27/2/2006		Returded
7027	Hucchappa C	Bangalore	14/02/1953	14/09/1971	27/2/2006		Sirastesar
7028	Ramaiah G	Bangalore	12/09/1949	14/11/1970	27/2/2006		Returded
7029	Nagaraj M R	Bangalore	10/08/1948	21/05/1971	27/2/2006		Returded
7030	Dhasharata Rao	Bangalore	04/08/1948	31/12/1971	27/2/2006		Returded
7031	Basavarajaiah	Bangalore	04/06/1948	14/05/1971	27/2/2006		Returded
7032	Lakshmi narayana Rao N	Bangalore	30/01/1949	09/09/1972	27/2/2006		Returded
7033	Ramaiah K SC	Bangalore	10/07/1951	27/10/1972	27/2/2006		Sirastesar
7034	Ramanna	Bangalore	17/10/1951	08/09/1972	27/2/2006		Sirastesar
7035	Chikka Nanjayya SC	Bangalore	15/03/1953	14/09/1978	27/2/2006		Sirastesar
7036	Venkate Gowda A G	Bangalore	21/06/1950	07/09/1972	27/2/2006		Returded
7037	Sreerama Raddy	Bangalore	21/11/1949	08/09/1977	27/2/2006		Returded
7038	Nagaraj P S	Bangalore	30/03/1949	02/08/1972	27/2/2006		Returded
7039	Jayanthi R ST	Bangalore	25/06/1955	24/08/1977	27/2/2006		Sirastesar
7040	R Kamaraj SC	Bangalore	22/07/1967	06/05/1986	27/2/2006		Sirastesar
7041	S Narasimhappa ST	Bangalore	10/06/1958	08/07/1986	27/2/2006		Sirastesar
7042	K Lalithamma	Bangalore	30/01/1949	05/05/1973	27/2/2006		Returded
7043	L.N.Ramesh	Mysore	30/4/1968	27/7/1994	03/01/2006		
7044	Swamy (SC)	Mysore	12/05/1954	22/11/1978	03/01/2006		
7045	I.M.Manjunath	Mysore	08/12/1949	06/06/1972	03/01/2006		Rtd
7046	Purandar	Mysore	25/5/1965	20/10/1994	03/01/2006		
7047	U Kamalaksh Pai	Mysore	06/07/1952	10/10/1972	04/01/2006		Rtd
7048	V.P.Lingappa	Mysore	06/01/1949	04/08/1972	04/01/2006		Rtd
7049	S.Laxminarasimhamurthy	Mysore	30/4/1951	04/10/1972	04/01/2006		Rtd
7050	A.C.Sivaswamy (SC)	Mysore	12/03/1952	04/01/1974	04/01/2006		Rtd
7051	Ramakrishna	Mysore	22/6/1944	04/10/1972	04/01/2006		Rtd
7052	Lingaraju	Mysore	06/08/1950	04/02/1972	05/01/2006		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
7053	H.Papaiah (SC)	Mysore	06/05/1956	11/09/1978	05/01/2006		
7054	B S nagaraj	Bangalore	07/03/1951	05/05/1973	30/5/2006		Sirastesar
7055	M K niramala	Bangalore	22/05/1952	26/04/1973	30/5/2006		Dead
7056	Anwar Basha	Bangalore	15/04/1950	26/04/1973	30/5/2006		Returded
7057	G V MALALI	Belgaum	19/9/1948	14/8/1974	31/5/2006		
7058	M M ALLAGOWDA	Belgaum	18/12/1950	19/8/1974	31/5/2006		
7059	MH N GUDIMANI	Belgaum	08/10/1949	26/8/1974	31/5/2006		
7060	P A HIREMATT	Belgaum	02/11/1951	16/8/1974	31/5/2006		
7061	M.A.Venkataramu	Mysore	11/07/1951	04/08/1972	06/01/2006		Rtd
7062	R.Yatiraj	Mysore	07/06/1951	04/07/1972	07/01/2006		Rtd
7063	Subbegouda	Mysore	03/04/1947	22/7/1971	07/01/2006		Rtd
7064	P.Sundar (SC)	Mysore	07/09/1954	03/04/1976	07/01/2006		
7065	N.V.Natesh	Mysore	20/5/1974	13/2/1995	07/01/2006		
7066	H.J.Indramma	Mysore	23/1/1960	08/10/1988	07/01/2006		
7067	K.Hombegouda	Mysore	06/06/1954	06/09/1988	07/01/2006		
7068	Jagannath Rai	Mysore	29/7/1951	13/10/1972	07/01/2006		Rtd
7069	Y R PATIL	Belgaum	06/01/1956	21/10/1979	24/7/2006		
7070	S S MIRJI	Belgaum	06/01/1952	07/07/1973	24/7/2006		
7071	M B GONDALI	Belgaum	06/01/1952	07/02/1973	24/7/2006		
7072	S S KADALAGI	Belgaum	06/01/1952	09/07/1977	24/7/2006		
7073	P M UTTAPPA	Belgaum	02/02/1949	07/02/1973	24/7/2006		
7074	K VIJAYKUMAR	Belgaum	13/8/1950	07/02/1973	24/7/2006		
7075	A A TILAGARA	Belgaum	06/01/1949	27/12/1975	24/7/2006		
7076	B B GUDAGANATTI	Belgaum	31/5/1951	29/11/1975	24/7/2006		
7077	B S BAYANAYIKA	Belgaum	30/6/1951	29/11/1979	24/7/2006		
7078	V B KAMATA	Belgaum	11/03/1948	29/11/1975	24/7/2006		
7079	S D HOSAMANI	Belgaum	06/01/1952	14/1/1976	24/7/2006		
7080	M B KUMBARA (MAMADAPURA)	Belgaum	02/01/1967	19/1/1995	24/7/2006		
7081	SMT.PARIMALA K DESHPANDE	Belgaum	20/11/1970	02/01/1995	24/7/2006		
7082	K S SANADI	Belgaum	06/01/1952	27/12/1975	24/7/2006		
7083	S R CHANDAVARE	Belgaum	06/01/1952	14/1/1976	24/7/2006		
7084	B B CHIKKODI	Belgaum	06/01/1951	06/01/1976	24/7/2006		
7085	V M KOWJALIGI	Belgaum	03/08/1949	1/12/197	24/7/2006		
7086	N S KOLURMATT	Belgaum	05/01/1952	05/02/1975	24/7/2006		
7087	S V GAVANKARA	Belgaum	06/02/1952	26/12/1974	24/7/2006		
7088	A S MATTIKATTI	Belgaum	06/01/1953	23/5/1975	24/7/2006		
7089	C A KADANNAVARA	Belgaum	25/5/1953	27/10/1975	24/7/2006		
7090	P M KARIKATTI	Belgaum	05/11/1951	21/8/1974	24/7/2006		
7091	R A GASTHI	Belgaum	07/05/1956	14/10/1974	24/7/2006		
7092	M T DASARA	Belgaum	26/3/154	23/11/1975	24/7/2006		
7093	B B TALAVARA	Belgaum	02/02/1955	24/5/1986	24/7/2006		
7094	Subramanya	Mysore	01/01/1950	23/7/1971	08/01/2006		Rtd
7095	K.N.Dalu	Mysore	14/8/1951	24/2/1973	08/01/2006		Rtd
7096	N.Surya (SC)	Mysore	06/01/1951	02/11/1977	08/01/2006		Rtd

Sl. No.	Employees Name Smt/Sri	Division	Date of Birth	Date of oppointment	Date of Elegibility	DR/PR	Remarks
7097	Janson	Mysore	05/10/1973	11/07/1995	08/01/2006		
7098	B.H.Shankrappa (SC)	Mysore	14/12/1953	04/01/1974	08/01/2006		
7099	A.R.Krishnegouda	Mysore	30/1/1953	06/09/1988	09/01/2006		
7100	Somegouda	Mysore	24/8/1951	06/12/1972	09/01/2006		Rtd
7101	Shantappa Palan	Mysore	08/04/1948	06/07/1972	09/01/2006		
7102	Rangappa (SC)	Mysore	06/01/1956	19/12/1982	09/01/2006		
7103	Chandrappa	Bangalore	08/03/1954	06/01/1989	20/09/2006	R-6	Shr
7104	Laxminarayana Bhat	Mysore	28/1/1952	06/08/1972	10/01/2006		Rtd
7105	H.R.Rangaraju (SC)	Mysore	06/07/1958	14/7/1988	10/01/2006		
7106	Vasudevegouda	Mysore	25/7/1950	07/12/1972	10/01/2006		Rtd
7107	Ganapathi Bhat	Mysore	08/08/1950	06/06/1972	11/01/2006		Rtd
7108	Y.Ramachandra Naik	Mysore	15/4/1950	19/6/1972	11/01/2006		Rtd
7109	M.K.Chandramohan	Mysore	23/4/1949	06/07/1972	11/02/2006		Rtd
7110	K N Anwar	Bangalore	10/02/1949	13/10/1970	11/07/2006		
7111	B V Venkata Swamy	Bangalore	04/11/1949	15/10/1970	27/11/2006		Rtd
7112	Raghupathi Shastri	Mysore	01/01/1951	14/6/1972	12/01/2006		Rtd
7113	P.M .Shivappa	Mysore	15/7/1949	21/9/1974	12/01/2006		
7114	S R DOLLINA	Belgaum	06/10/1960	10/3/198	12/02/2006		
7115	S Y MULAVADA	Belgaum	06/01/1949	07/05/1972	12/02/2006		
7116	P B MELINAMANI	Belgaum	06/01/1955	20/7/1976	12/02/2006		
7117	M V SOMASHEKARA	Belgaum	13/9/1956	21/7/1977	12/02/2006		
7118	R S HIREMATT	Belgaum	06/01/1960	16/6/1986	12/02/2006		
7119	S S NAYAKAMATTA	Belgaum	07/01/1967	16/6/1986	12/02/2006		
7120	G B ALURA	Belgaum	20/5/1950	07/01/1983	12/02/2006		
7121	K A LINE	Belgaum	26/6/1966	06/03/1985	12/02/2006		
7122	H T BADAMI	Belgaum	23/7/1962	22/6/1986	12/02/2006		
7123	S B KOTABALA	Belgaum	06/01/1949	07/07/1987	12/02/2006		
7124	R S VALASANGA	Belgaum	05/10/1971	26/4/1995	12/02/2006		
7125	VIJAYAKUMAR G KASAKOLA	Belgaum	06/01/1969	30/9/1995	12/02/2006		
7126	T K TAKKALAKI	Belgaum	17/12/1950	11/07/1971	12/02/2006		
7127	S S KALAGUDI	Belgaum	06/01/1951	01/01/1973	12/02/2006		
7128	B R DESAI	Belgaum	15/8/1959	23/6/1988	12/02/2006		
7129	Y S ALLIKATTI	Belgaum	07/02/1954	12/04/1986	12/02/2006		
7130	P M NASHI	Belgaum	21/6/1971	14/9/1990	12/02/2006		
7131	M R BAJANTHRI	Belgaum	22/6/1973	30/1/1992	12/02/2006		
7132	Ajit Singh	Gulbarga	05/08/1960	08/07/1993	11/12/2006	Steno	Sheristedar

ಗೀತಾ ರಮೇಶ್

ಸರ್ಕಾರದ ಜಂಟಿ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂ., ಭೂ ಕಂ. ಮತ್ತು ಸೇವೆಗಳು).

ಪಿ.ಆರ್.742

ತಹಶೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು

ಸಂಖ್ಯೆ: ಎಲ್‌ಎನ್‌ಡಿ/ಸಿಆರ್/510/2009-10

ಸಾರ್ವಜನಿಕ ಪ್ರಕಟಣೆ

ನಮೂನೆ-27

94ನೇ ನಿಯಮದ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕ ಕಲ್ಲುಬಂಡೆ ಮತ್ತು ಕಾಲುವೆ ಜಮೀನು ಜಾಗವು ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದು. ಈ ಬಿ ಖರಾಬು ಕಲ್ಲುಬಂಡೆ ಮತ್ತು ಕಾಲುವೆ ಜಮೀನಿನ ಮತ್ತು ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದು ಎಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

2. ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮದ 1964ರ 68ರ ಉಪ ಕಲಂ 1 ರಂತೆ ಪ್ರದತ್ತವಾದ ಸದರಿ ಜಮೀನಿನಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ಸಾರ್ವಜನಿಕನು ಅಥವಾ ಯಾವುದೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ 90(ತೊಂಬತ್ತು) ದಿನಗಳೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಂ ಮಾಡಲಾದ ಮೊಬಲಗು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರ್‌ರವರಿಗೆ ಬರಹದಲ್ಲಿ ತಿಳಿಸತಕ್ಕದ್ದು. ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೈಂಗಳನ್ನು ಸದರಿ ಪ್ರಕರಣದ ಅಡಿಯಲ್ಲಿ ಡೆಪ್ಯೂಟಿ ಕಮೀಷನರ್ ಪರಿಶೀಲಿಸುವರು.

ಈ ಪ್ರಕಟಣೆಯನ್ನು (ಅಧಿಸೂಚನೆ) ಸರ್ಕಾರದಿಂದ ಪೂರ್ವಾನುಮತಿ ಪಡೆದು ಹೊರಡಿಸಲಾಗಿದೆ.

ಅನುಸೂಚಿ

ಗ್ರಾಮ	ಕೋಡಿಚಿಕ್ಕನಹಳ್ಳಿ
ಹೋಬಳಿ	ಬೇಗೂರು
ತಾಲ್ಲೂಕು	ಬೆಂಗಳೂರು ದಕ್ಷಿಣ
ಜಿಲ್ಲೆ	ಬೆಂಗಳೂರು ಜಿಲ್ಲೆ
ಹಳ್ಳದ ಜಮೀನು ಮೊದಲಾದುದರ ಭಾಗ	ಸರ್ಕಾರಿ ಕಲ್ಲುಬಂಡೆ ಮತ್ತು ಕಾಲುವೆ
ಅಥವಾ ಭಾಗದ ವರ್ಣನೆ	ಕೋಡಿಚಿಕ್ಕನಹಳ್ಳಿ ಸರ್ವೆ ನಂ.35/1ಬಿ2
ಜಮೀನಿನ ವಿಸ್ತೀರ್ಣ	ಕಲ್ಲುಬಂಡೆ= 1–01 ಎ:ಗು ಕಾಲುವೆ = 0–01 ಗುಂಟೆ

ಚಕ್ಕುಬಂದಿ

ಪೂರ್ವಕ್ಕೆ: ರೀ ಸರ್ವೆ ನಂ.33/3
ಪಶ್ಚಿಮಕ್ಕೆ: ಇದೇ ಸರ್ವೆ ನಂ.35/1ಬಿ2 ರ ಉಳಿಕೆ
ಉತ್ತರಕ್ಕೆ: ರೀ ಸರ್ವೆ ನಂ.32 ಮತ್ತು ರಿ.ಸರ್ವೆ ನಂ.31
ದಕ್ಷಿಣಕ್ಕೆ: ರೀ ಸರ್ವೆ ನಂ.35/1ಎ

ತಹಶೀಲ್ದಾರ್
ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು.

ಪಿ.ಆರ್.837

KARNATAKA MEAT AND POULTRY MARKETING CORPORATION LTD
(IN LIQUIDATION)
1st Floor (DDRPES), Poultry Disease Diagnosis Laboratory Building, Hebbal, Bangalore 560024
FORM No. 155
Notice convening Final Meeting of contributories of Karnataka Meat and Poultry Marketing Corporation Ltd.,
(In Liquidation)

Notice is hereby given pursuance of Section 497 of the Companies Act, 1956, that a General Meeting of the members of the above named Company will be held at 3rd Floor, VV Mini Tower, Dr. Ambedkar Veedhi, Bangalore (Commissionerate of Animal Husbandry) on Thursday the 15 th September 2011 at 11.30 AM for the purpose of having an account laid before them showing the manner in which the winding up has been conducted and the assets of the Company disposed off and of hearing any explanation that may be given by the Liquidator.

Date: 01-08-2011 **Dr. Sayeed Ahmed**
Place: Bangalore. LIQUIDATOR
PD-112

OFFICE OF THE LOCAL VAT OFFICE-150 (ADDL.) BANGALORE
(Notified Authority under Rule 6(i) of the CST (Karnataka) Rules 1957)
NOTIFICATION
No.TIN: 29640796515, Dated:03.08.2011

By virtue of the provisions of Rule 12(2) of the CST (Registration & Turnover) Rules, 1957, and Rule 6(e) of the CST (Karnataka) Rules, 1957, it is hereby notified for general information that the declaration in Form 'F' described below are declared to be obsolete and invalid.

Sl. No.	Name of the declaration Form declared obsolete & invalid	Name & Address of the dealer to whom forms were issued by the Department	To Whom the forms were issued by the dealer	Date from which declared obsolete & Reasons	Name of the Circle issuing the Form	Reasons
1.	Form-F No. 0306540 to 0306549	Go Go International, No.6 KHB Industrial Area, 2nd Cross, Yelahanka, Bangalore-560064	Not issued	06.07.2011	ACCT LVO-150	Lost in Transit

Assistant Commissioner of Commercial Taxes,
L.V.O.-150 (Addl.), Bangalore.

PR-781

KA / BG-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧ (ಭಾದ್ರಪದ ೧೦, ಶಕ ವರ್ಷ ೧೯೩೩)	ಸಂಚಿಕೆ ೩೫

ಭಾಗ – ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 13 ಎಲ್‌ಜಿಹೆಚ್ 2011, ಬೆಂಗಳೂರು, ದಿನಾಂಕ:19.04.2011

ಕರ್ನಾಟಕ ಭೂಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡರಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಹೊಳೆನರಸೀಪುರ	ಶ್ರೀ ಹೆಚ್.ಡಿ. ರೇವಣ್ಣ, ಮಾನ್ಯ ವಿಧಾನ ಸಭಾ ಸದಸ್ಯರು, ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಕೆ.ಒ. ಕೃಷ್ಣೇಗೌಡ ಬಿನ್ ಪುಟ್ಟೇಗೌಡ, ಕೋಡಿಹಳ್ಳಿ, ದೊಡ್ಡಕುಂಚೇವು, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ.	ಸದಸ್ಯರು (ಸಾಮಾನ್ಯ)
3.		ಶ್ರೀ ಗೋವಿಂದರಾಜು ಬಿನ್ ವೀರಭದ್ರಯ್ಯ, ಅಂಬೇಡ್ಕರ್‌ನಗರ, ಹೊಳೆನರಸೀಪುರ, ಹಾಸನ ಜಿಲ್ಲೆ.	ಸದಸ್ಯರು (ಪರಿಶಿಷ್ಟ ಜಾತಿ)
4.		ಶ್ರೀಮತಿ ರಾಧಾ ಕೋಂ ಗಂಗಾಧರ, ನಂ.29/1, ಕೆ.ಹೆಚ್.ಬಿ. ಕಾಲೋನಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ.	ಸದಸ್ಯರು (ಮಹಿಳೆ)
5.		ತಹಶೀಲ್ದಾರರು, ಹೊಳೆನರಸೀಪುರ ತಾಲ್ಲೂಕು, ಹೊಳೆನರಸೀಪುರ	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಇ. ಈಶ್ವರ್ ನಾಯಕ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಮಂ)

ಪಿ.ಆರ್.384

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 19 ಎಲ್‌ಜಿಹೆಚ್ 2009(ಪಿ), ಬೆಂಗಳೂರು, ದಿನಾಂಕ:19.04.2011

ಕರ್ನಾಟಕ ಭೂಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಬೇಲೂರು	ಶ್ರೀ ರುದ್ರೇಶ್ ಗೌಡ ವೈ.ಎನ್. ಮಾನ್ಯ ವಿಧಾನ ಸಭಾ ಸದಸ್ಯರು, ಬೇಲೂರು ವಿಧಾನ ಸಭಾ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಸಿ.ಟಿ ಮೋಹನ್ ಬಿನ್ ತಿಮ್ಮೇಗೌಡ ಟಿ, ಚೀಲನಾಯಕನಹಳ್ಳಿ, ಬೇಲೂರು ತಾಲ್ಲೂಕು.	ಸದಸ್ಯರು (ಸಾಮಾನ್ಯ)
3.		ಶ್ರೀಮತಿ ಕೆಂಪಮ್ಮ ಕೋಂ ದ್ಯಾವಯ್ಯ, ಕೇಶವನಗರ, ಅರೇಹಳ್ಳಿ ಅಂಚೆ, ಬೇಲೂರು ತಾಲ್ಲೂಕು	ಸದಸ್ಯರು (ಮಹಿಳೆ)
4.		ಶ್ರೀ ಮಂಜುನಾಥ್ ಬಿನ್ ಮರಿಗೌಡ, ಕರ್ಕಿಹಳ್ಳಿ, ದಬ್ಬೆ ಅಂಚೆ, ಬೇಲೂರು ತಾಲ್ಲೂಕು.	ಸದಸ್ಯರು (ಪರಿಶಿಷ್ಟ ಜಾತಿ)
5.		ತಹಶೀಲ್ದಾರರು, ಬೇಲೂರು ತಾಲ್ಲೂಕು, ಬೇಲೂರು.	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಇ. ಈಶ್ವರ್ ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂಮಂ)

ಪಿ.ಆರ್.385

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆರ್‌ಡಿ 14 ಎಲ್‌ಜಿಹೆಚ್ 2011, ಬೆಂಗಳೂರು, ದಿನಾಂಕ:19.04.2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 55 ಎಲ್‌ಜಿಹೆಚ್ 2009, ದಿನಾಂಕ:20.11.2009ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದ್ದ ಶ್ರೀ ಆರ್.ಎನ್. ರೇವಣ್ಣ ಬಿನ್ ನಂಜುಂಡೇಗೌಡ, ಅರಕೆರೆ ಗ್ರಾಮ ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು ಇವರ ಬದಲಾಗಿ ಶ್ರೀ ನಾಗಭೂಷಣ ಸ್ವಾಮಿ ಬಿನ್ ಬಸವರಾಜು, ಕೋಳಗುಂದ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು, ಇವರನ್ನು ಸಮಿತಿಯ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಇ. ಈಶ್ವರ್ ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂಮಂ)

ಪಿ.ಆರ್.386

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಒ 18 ಸಿಎಸ್‌ಎಸ್ 2011, ಬೆಂಗಳೂರು, ದಿನಾಂಕ:12.04.2011

ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಬೇಲೂರು ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಬೇಲೂರು, ಹಾಸನ ಜಿಲ್ಲೆ ಇವರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ.

1) ಶ್ರೀ ಕೃಷ್ಣೇಗೌಡ, ನವಿಲಹಳ್ಳಿ, ಬೇಲೂರು ತಾಲ್ಲೂಕು.

2) ಶ್ರೀಮತಿ ಗಾಯಿತ್ರಿ ಕೋಂ ಲೇ. ರವಿ, ಕೆರೆಗೋಡು, ಅರೇಹಳ್ಳಿ ಅಂಚೆ, ಬೇಲೂರು ತಾಲ್ಲೂಕು.

3) ಶ್ರೀ ನಾಗೇಶ್ ಬಿನ್ ಪುಟ್ಟಯ್ಯ, ಕಳ್ಳೇರಿ ಗ್ರಾಮ, ಮಂಡಲಮನೆ ಅಂಚೆ, ಬೇಲೂರು ತಾಲ್ಲೂಕು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ಸರೋಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ

ಪಿ.ಆರ್.391

ಕಂದಾಯ ಸಚಿವಾಲಯ
ತಿದ್ದುಪಡಿ ಅಧಿಸೂಚನೆ
ಸಂಖ್ಯೆ: ಆರ್‌ಡಿ 141 ಎಲ್‌ಜಿಕೆ 2010, ಬೆಂಗಳೂರು, ದಿನಾಂಕ:19.04.2011

ಚಿಕ್ಕಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ಅಮಾನಿಪೂರ್ಣಸಾಗರ ಕೆರೆ ಗ್ರಾಮದ ಸ.ನಂ.141ರಲ್ಲಿ 2.00 ಎಕರೆ ಜಮೀನನ್ನು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸುವ ಬಗ್ಗೆ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68(5)ರ ಅಡಿಯಲ್ಲಿ ಅಧಿಸೂಚನೆ ಸಂಖ್ಯೆ: ಆರ್‌ಡಿ 141 ಎಲ್‌ಜಿಕೆ 2010, ದಿನಾಂಕ:12.10.2010ರಲ್ಲಿ ಅನುಸೂಚಿಯ 5ನೇ ಸಾಲಿನಲ್ಲಿ 2.00 ಎಕರೆ (ಸ.ನಂ.144) ಎಂಬುದರ ಬದಲಾಗಿ 2.00 ಎಕರೆ (ಸ.ನಂ.141) ಎಂದು ತಿದ್ದುಪಡಿ ಮಾಡಿ ಓದಿಕೊಳ್ಳತಕ್ಕದ್ದು.

ಇ. ಈಶ್ವರ್ ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂಮಂ)

ಪಿ.ಆರ್.392

ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆರ್‌ಡಿ 19 ಎಲ್‌ಜಿಇ: 2011, ಬೆಂಗಳೂರು, ದಿನಾಂಕ:20.04.2011

ಕರ್ನಾಟಕ ಭೂಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪುನರ್‌ರಚಿಸಿ ಆದೇಶಿಸಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಹಡಗಲಿ	1) ಶ್ರೀ ಬಿ. ಚಂದ್ರನಾಯ್ಕ್, ಶಾಸಕರು, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ.	ಅಧ್ಯಕ್ಷರು
		2) ಶ್ರೀ ಕಂಠಿ ವಿಶ್ವನಾಥ ಬಿನ್ ಶಿವಪ್ಪ, ನಂದಿಹಳ್ಳಿ ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ	ಸದಸ್ಯರು (ಸಾಮಾನ್ಯ)
		3) ಶ್ರೀ ಲಾಲ್‌ಸಿಂಗ್ ನಾಯಕ್ ಬಿನ್ ಸಾಣ್ಯನಾಯ್ಕ್ ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ.	ಸದಸ್ಯರು (ಪರಿಶಿಷ್ಟ ಜಾತಿ)
		4) ಶ್ರೀಮತಿ ವೀರಮ್ಮ ಕೋಂ ಟಿ.ಕೆ. ಬ್ಯಾಡಗಿ, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ.	ಸದಸ್ಯರು (ಮಹಿಳೆ)
		5) ತಹಶೀಲ್ದಾರರು, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ.	ಸದಸ್ಯ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಜಿ. ಲಕ್ಷ್ಮೀನಾರಾಯಣ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಮಂಜೂರಾತಿ–3)

ಪಿ.ಆರ್.393

ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 113 ಸಿಎಸ್‌ಎಸ್ 2009, ಬೆಂಗಳೂರು, ದಿನಾಂಕ:27.04.2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಒ 113 ಸಿಎಸ್‌ಎಸ್ 2009, ದಿನಾಂಕ:25.03.2010ರಲ್ಲಿ ಕೋಲಾರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಕೋಲಾರ, ಕೋಲಾರ ಜಿಲ್ಲೆ ಇದರ ಆಡಳಿತ ಮಂಡಳಿಗೆ ಮಾಡಿದ್ದ ಎಲ್ಲಾ ನಾಮನಿರ್ದೇಶನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ: 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಕೋಲಾರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಕೋಲಾರ, ಕೋಲಾರ ಜಿಲ್ಲೆ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ.

1) ಶ್ರೀ ಈರಪ್ಪ ಬಿನ್ ಮುದ್ದಣ್ಣ, ಹುಲ್ಲಂಕಲ್ ಕೋಲಾರ
2) ಶ್ರೀ ವೆಂಕಟೇಶಪ್ಪ ಬಿನ್ ಮುನಿವೆಂಕಟಪ್ಪ, ಅರಹಳ್ಳಿ, ಕೋಲಾರ
3) ಶ್ರೀಮತಿ ವನಜಮ್ಮ ಕೋಂ ಲೇ: ಚನ್ನೇಗೌಡ, ಚೌಡದೇನಹಳ್ಳಿ, ಕೋಲಾರ ತಾಲ್ಲೂಕು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ಸರೋಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ

ಪಿ.ಆರ್.395

WATER RESOURCES SECRETARIAT

NOTIFICATION

No. WRD 196 Vibyae 2008, Bangalore, Dated:05.05.2011

In exercise of the provisions contained under Rule 29(b) of the Karnataka Transparency in Public Procurements Rules, 2000, the Secretary to Government, Water Resources Department, Government of Karnataka Vikasa Soudha, Bangalore-560 001 has been appointed as Appellate Authority in respect of the orders passed by the Tender Accepting Authorities viz., Krishna Bhagya Jala Nigam Limited, Karnataka Neeravari Nigam Limited & Cauvery Neeravari Nigam Limited and also against orders passed by the Chief Engineers of Non-nigams i.e., Chief Engineer, Water Resources Development Organisation, Bangalore; Chief Engineer, Hydrology and central Mechanical Organisation, Bangalore; Chief Engineer, Irrigation Central Zone, Munirabad; Chief Engineer, Irrigation Project Zone, Gulbarga and Chief Engineer, Upper Tunga Project.

The said Appellate Authority will hear and dispose of all appeal cases as and when received by the Appellants in respect of the orders passed by the above said tender accepting authorities.

By Order and in the name of the Governor of Karnataka,

H.K. SAMPATHKUMAR

Special Officer (Technical-4),

Water Resources Department.

PR-399

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 274 ಮನೋಮು 2010, ಬೆಂಗಳೂರು, ದಿನಾಂಕ:07.05.2011

Gail (India) Limited ಇವರ Incentives under the Karnataka Infrastructure Policy 2007 ಕ್ಕೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 9(i) ರನ್ವಯ ಶೇ.50 ರಷ್ಟು ಮುದ್ರಾಂಕ ಶುಲ್ಕದಿಂದ ರಿಯಾಯಿತಿಯನ್ನು ಹಾಗೂ ನೋಂದಣಿ ಕಾಯ್ದೆ 1908ರ ಕಲಂ 78ರ ಮೇರೆಗೆ ನೋಂದಣಿ ಶುಲ್ಕದಲ್ಲಿ ಪೂರ್ಣ ವಿನಾಯಿತಿಯನ್ನು ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅ.ಟಿ.ಸಂಖ್ಯೆ: ಆಇ 136 ವೆಚ್ಚ–7/2011 ದಿನಾಂಕ:25.04.2011ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಕೆ. ರಾಮಚಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ)

ಪಿ.ಆರ್.474

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 38 ಕೆಎಂಯು 2010, ಬೆಂಗಳೂರು, ದಿನಾಂಕ:21.05.2011

ಕರ್ನಾಟಕ ಸರ್ಕಾರವು ಪರಿವಿಡಿಯಲ್ಲಿ ವಿವರಿಸಿರುವ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು ನಗರ ಹೋಬಳಿಯಲ್ಲಿ ಬಿದನೂರು ಶಿವಪ್ಪ ನಾಯಕರ ಮತ್ತು ವಂಶಸ್ಥರ ಸಮಾಧಿಗಳನ್ನು "ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳು ಅಧಿನಿಯಮ, 1961ರ ಕಲಂ 4(1) ರಡಿ" (ಕರ್ನಾಟಕ ಆಕ್ಟ್ 1962) ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಅಭಿಪ್ರಾಯಪಟ್ಟು, ಅದರಂತೆ 2011ರ ಫೇಬ್ರವರಿ 10ನೇ ದಿನಾಂಕದ ಕರ್ನಾಟಕ ರಾಜ್ಯಪತ್ರದ "ಭಾಗ–3"ರಲ್ಲಿ ದಿನಾಂಕ:17.08.2010ರ ಅಧಿಸೂಚನೆ ಸಂಖ್ಯೆ: ಕಸಂವಾಪ್ರ 38 ಕೆಎಂಯು 2010ನ್ನು ಪ್ರಕಟಿಸಿ, ಅದರಿಂದ ಭಾದಿತರಾಗುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲದಿರುವುದರಿಂದ ಈಗ "ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ 1961ರ ಕಲಂ 4(3)" ರಲ್ಲಿ 'ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪರಿವಿಡಿಯಲ್ಲಿ ವಿವರಿಸಿರುವ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರ ಹೋಬಳಿಯಲ್ಲಿ ಬಿದನೂರು ಶಿವಪ್ಪ ನಾಯಕರ ಮತ್ತು ವಂಶಸ್ಥರ ಸಮಾಧಿಗಳನ್ನು "ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕ" ವೆಂದು ಈ ಮೂಲಕ ಘೋಷಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ವಿ. ರಾಮಚಂದ್ರರಾವ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು

ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ) (ಪ್ರ)

ಪರಿವಿಡಿ

(ಸಂಖ್ಯೆ: ಕಸಂವಾಪ್ರ 38 ಕೆಎಂಯು 2010 ದಿನಾಂಕ:21.05.2011)

ಜಿಲ್ಲೆ	ತಾಲ್ಲೂಕು	ಇರುವ ಸ್ಥಳ	ಸ್ಮಾರಕ/ ಕಟ್ಟಡದ ಹೆಸರು	ಸಂರಕ್ಷಣೆಗೆ ಒಳಪಡಬಹುದಾದ ರೆವಿನ್ಯೂ ನಿವೇಶನ	ವಿಸ್ತೀರ್ಣ (ಅಡಿಗಳಲ್ಲಿ)	ಮೇರೆಗಳು	ಒಡೆತನ	ಷರಾ
1	2	3	4	5	6	7	8	9
ಶಿವಮೊಗ್ಗ	ಹೊಸನಗರ	ಬೈಸ್ ಗ್ರಾಮ (ಸರ್ವೆ ನಂ.2)	ಕೆಳದಿ ಶಿವಪ್ಪ ನಾಯಕ ಮತ್ತು ಅವರ ವಂಶಸ್ಥರ ಸಮಾಧಿಗಳು	ಒಟ್ಟು ಒಂಭತ್ತು (9) (ಸಮಾಧಿಗಳು ಒಂದರ ಪಕ್ಕದಲ್ಲೊಂದು ಅಂದಾಜು 5 ರಿಂದ 10 ಅಡಿ ದೂರದಲ್ಲಿರುತ್ತವೆ	ಅಂದಾಜು 3.00 ಎಕರೆ	–	ಸರ್ಕಾರಿ ಜಾಗ	ಕ್ರಿ.ಸ. 17 ಮತ್ತು 18ನೇ ಶತಮಾನದಲ್ಲಿ ಕೆಳದಿಯ ಮೂರನೇಯ ರಾಜಧಾನಿ ಬಿದನೂರಿನಲ್ಲಿ ಆಳಿದ ಅರಸರು ಮತ್ತು ಅವರ ರಾಣಿಯ ಸಮಾಧಿಗಳು (ಸ್ಥಳ ಹಳೆಯ ಮಠಕೊಪ್ಪ ಮಠ)

ಹೆಚ್.ವಿ. ರಾಮಚಂದ್ರರಾವ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು
ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ) (ಪ್ರ)

ಪಿ.ಆರ್.476

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 442 ಪಿಎಂಎಸ್ 2009, ಬೆಂಗಳೂರು, ದಿನಾಂಕ:24.05.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 7ರ (ಕೇಂದ್ರ ಕಾಯ್ದೆ ಎ–1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಆರ್.ಎಸ್. ವಿಜಯ್, ನ್ಯಾಯವಾದಿಗಳು, "ಟ್ರಿನಿಟಿ", 9ನೇ ಕ್ರಾಸ್, ಬೃಂದಾವನ ಲೇಔಟ್, ಹೊರಮಾವು, ಬೆಂಗಳೂರು–560043 ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೊಂದಣಾಧಿಕಾರಿಯನ್ನಾಗಿ ಬೆಂಗಳೂರು ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆಲಿಸ್ ಗೊನ್ಸಾಲ್ವಿಸ್
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಪಿ.ಆರ್.477

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 45 ಎಲ್‌ಜಿಎ 2011, ಬೆಂಗಳೂರು, ದಿನಾಂಕ:25.05.2011

ಕರ್ನಾಟಕ ಭೂ ಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಮೂಡಬಿದ್ರೆ ತಾಲ್ಲೂಕು	ಶ್ರೀ ಕೆ. ಅಭಯಚಂದ್ರ, ಶಾಸಕರು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಭಾಸ್ಕರ ಆಚಾರ್ಯ ಬಿನ್ ಗೋಪಾಲ್ ಆಚಾರ್ಯ, ಅಂತಬೆಟ್ಟು ಮನೆ, ಬೆಳುವಾಯಿ ಅಂಚೆ ಮತ್ತು ಗ್ರಾಮ, ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ.	ಸದಸ್ಯರು (ಸಾಮಾನ್ಯ)
3.		ಶ್ರೀ ರಾಘವ ಜಿ. ಮಾತ್ಯ ಪ್ರಸಾದ್, ಸ್ವಾಮಿಲಪದವು ಬಜ್ಪೆ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.	ಸದಸ್ಯರು (ಎಸ್.ಟಿ.)

ಕ್ರ.ಸಂ.	ತಾಲ್ಲೂಕು	ಸದಸ್ಯರು	
4.		ಶ್ರೀಮತಿ ರೂಪಾ ಎಸ್. ಶೆಟ್ಟಿ ಕೋಂ ಸುಕೇಶ್ ಶೆಟ್ಟಿ, ಎಡಮೇರು ಮನೆ, ಮೂಡುಕೊಜಾಜೆ ಗ್ರಾಮ, ಪಡುಕೋಣಾಜೆ ಅಂಚೆ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.	ಸದಸ್ಯರು (ಮಹಿಳೆ)
5.		ಸ್ಪೆಷಲ್ ತಹಶೀಲ್ದಾರರು, ಮೂಡಬಿದ್ರೆ ದಕ್ಷಿಣ ಕನ್ನಡ ಜಿಲ್ಲೆ.	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಲ್. ಕೃಷ್ಣಪ್ಪ

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ–2)

ಪಿ.ಆರ್.483

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಐಟಿಡಿ 62 ಎಡಿಎಂ 2011, ಬೆಂಗಳೂರು, ದಿನಾಂಕ:26.05.2011

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ ಸಂಘ ನಿಯಮಾವಳಿ (Article of Association) ಗಳ ನಿಯಮ 18ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ನಿವೃತ್ತಿ ಹೊಂದಿದ್ದ ಶ್ರೀಮತಿ ಆರ್. ರಾಜಲಕ್ಷ್ಮಿ, ನಿರ್ದೇಶಕರು, ಎಸ್‌ಟಿಪಿಐ, ಇವರ ಸ್ಥಾನದಲ್ಲಿ ಶ್ರೀ ಜೆ. ಪಾರ್ಥಸಾರಥಿ, ನಿರ್ದೇಶಕರು, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ), ಬೆಂಗಳೂರು ಇವರನ್ನು ಕಿಯೋನಿಕ್ಸ್ ಸಂಸ್ಥೆಯ ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಲಲಿತಾ ಹಾ. ಹಂದಿಗೋಳ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.

ಪಿ.ಆರ್.484

PERSONNEL AND ADMINISTRATIVE REFORMS SECRETARIAT

NOTIFICATION

No. DPAR 55 SLU 2011, Bangalore, Dated:09.05.2011

In exercise of the powers conferred by sub-section (1) of Section 3 of the Prevention of Corruption Act, 1988 (Central Act 49 of 1988) and in partial modification of Notification issued in this behalf, the Government of Karnataka, hereby appoints the II Additional District and Sessions Judge, Tumkur to be the Special Judge for the purpose of the said section for the area of Tumkur District.

By Order and in the name of the Governor of Karnataka,

P. MARKANDEYA

Under Secretary to Government,

Department of Personnel and Administrative Reforms,

(Service Rules-2)

PR-488

LABOUR SECRETARIAT

NOTIFICATION No. LD 91 LSI 2011, Bangalore, Dated:30.05.2011

In exercise of the power confirmed by section 87 read with 91A of the ESI Act (Central Act-34 of 1948 vide ESI (Amendment) Act, 2010) the Government of Karnataka hereby exempts to M/s. Karnataka State Industrial and Infrastructure Development Corporation Ltd., Bangalore from 01.01.2011 to 31.12.2011.

By Order and in the name of the Governor of Karnataka,

GOVINDASWAMY

Desk Officer,

Labour Department (ESIS (M) Services)

PR-490

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 91 ಎಲ್‌ಎಸ್‌ಐ 2011, ಬೆಂಗಳೂರು, ದಿನಾಂಕ:30.05.2011

ಕಾರ್ಮಿಕ ರಾಜ್ಯ ವಿಮಾ ಕಾಯ್ದೆಯ (ಕೇಂದ್ರ ಕಾಯ್ದೆ 1948ರ 34/ ಕಾರಾವಿ (ತಿದ್ದುಪಡಿ) ಕಾಯ್ದೆ 2010) ಸೆಕ್ಷನ್ 87ರ ಜೊತೆ ಓದಲಾದ 91ಎ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಮೆ: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಸಂಸ್ಥೆಗೆ ದಿನಾಂಕ:01.01.2011 ರಿಂದ 31.12.2011ರವರೆಗೆ ಕಾರಾವಿ ಕಾಯ್ದೆ ವ್ಯಾಪ್ತಿಯಿಂದ ಕರ್ನಾಟಕ ಸರ್ಕಾರವು ವಿನಾಯ್ತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ

ಪಿ.ಆರ್.493 ಪೀಠಾಧಿಕಾರಿ,

ಕಾರ್ಮಿಕ ಇಲಾಖೆ (ಕಾರಾವಿ ಯೋ (ವೈ) ಸೇವೆಗಳು)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 45 ಎಲ್‌ಡಬ್ಲ್ಯೂಎ 2011, ಬೆಂಗಳೂರು, ದಿನಾಂಕ:01.06.2011

ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ:14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ "ಇಂಡಸ್ಟ್ರಿ ಜನರೇಟಿಂಗ್ ಪವರ್" ಉದ್ಯಮವನ್ನು ಅಧಿಸೂಚನೆ ಸಂಖ್ಯೆ: ಕಾಇ 133 ಎಲ್‌ಡಬ್ಲ್ಯೂಎ 2010, ದಿನಾಂಕ:03.01.2011ರಲ್ಲಿ ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿತ್ತು.

ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಅವಧಿಯನ್ನು ಮುಂದಿನ 6 ತಿಂಗಳ ಅವಧಿಗೆ ಮುಂದುವರಿಸಲು ಸರ್ಕಾರವು ಪರಿಗಣಿಸಿದೆ. ಆದುದರಿಂದ, ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ 14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ "ಇಂಡಸ್ಟ್ರಿ ಜನರೇಟಿಂಗ್ ಪವರ್" ಉದ್ಯಮವನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ:03.07.2011 ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ವಿಸ್ತರಿಸಿ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಆರ್. ಪ್ರಭು

ಪಿ.ಆರ್.494 ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ.

ಕಂದಾಯ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಆರ್‌ಡಿ 112 ಎಲ್‌ಆರ್‌ಎ 2011, ಬೆಂಗಳೂರು, ದಿನಾಂಕ:27.05.2011

ವಿಷಯ: ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕು, ಭೂ ನ್ಯಾಯ ಮಂಡಳಿ ಸದಸ್ಯರ ಹೆಸರನ್ನು ತಿದ್ದುಪಡಿ ಮಾಡುವ ಬಗ್ಗೆ.

ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂ:ಕಂಇ 48 ಎಲ್‌ಆರ್‌ಎ 2008 ದಿನಾಂಕ:01.10.2008.

ಸರ್ಕಾರದ ಅಧಿಸೂಚನೆ ಸಂ:ಕಂಇ 48 ಎಲ್‌ಆರ್‌ಎ 2008 ದಿನಾಂಕ:01.10.2008 ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಕ್ರಮ ಸಂಖ್ಯೆ:08ರಲ್ಲಿ ನಾಮನಿರ್ದೇಶನ ಮಾಡಿರುವ "ಶ್ರೀ ಸೂರ್ಯಕಾಂತ ಹುಸಗೆ" ಇವರ ಹೆಸರಿಗೆ ಬದಲಾಗಿ "ಶ್ರೀ ಶಿವರಾಜ ಬಿನ್ ಮುರಗೆಪ್ಪ ಬಿರಾದಾರ" ನ್ಯಾಯವಾದಿಗಳು ಗಿಲ್ಕಿ, ಬಸವಕಲ್ಯಾಣ ತಾಲ್ಲೂಕು, ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣಗೌಡ

ಪಿ.ಆರ್.522 ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

FINANCE SECRETARIAT

NOTIFICATION

No.FD 430 Exp-12/2011, Bangalore, Dated:23.05.2011

1. As per the announcement made in the Budget Speech 2011-12, the Department of Rural Development and Panchayat Raj has issued a Government order No. ಗ್ರಾಅಪ 46 ಆರ್‌ಆರ್‌ಸಿ 2011, ದಿನಾಂಕ:11.03.2011 with Cabinet's approval for rejuvenation of tanks in the state. In view of time constraint, it has been decided by the Cabinet that 4(g) exemption may be given for preparation of estimates and DPRs. Finalisation of agencies has to be done by the Empowered Committee headed by the Chief Secretary. Proposals from the District level committees have been obtained and on the basis of their recommendation the Empowered Committee has resolved to give exemption under 4(g) of the KTPP Act, to the Department of RD & PR in respect of the following agencies.

Sl. No.	Name of the District	Agencies
1.	Tumkur	Spectra Associates, Tumkur
		Global surveyors, Tumkur
		M/s Design consortium, Bangalore
		Shreyanka Technologist, Tumkur
		M/s. Nandi Engineering Consultant, Bangalore
		Koushik consultancy, Mysore.
		M/s Manjunath surveyors, Sira
		Kiran Associates, Mysore and Yogeesh, Tumkur
		A-1 survey, Tumkur
		M/s Yashaswi Engineering Consultant, Bangalore
2.	Kodagu	TNI Technologies, Bogadi 2nd Stage, Mysore.
		Goodwill consultancy (Engineer Aradhya) No.421, Naganna stores, Chamaraja double road, Mysore.
		K.P. Raju, N. Block, No.89, Nidhi Nilaya, Kuvempu Nagar, Mysore.
		J. Lingaraju, No.324, D. Subbaiah road, D. Chamaraja mohalla, Mysore.
3.	Haveri	Jalavahini Management Services Pvt, Ltd., Bangalore
		Nikethana Engineering Project Ltd., Bangalore.

3. Fee for individual estimate/ DPR will be decided by the District Committee, based on the technical features of the work, subject to an upper limit of 0.7% of the value of estimate.

4. This is further subject to the condition that the estimate and DPR so prepared will be technically scrutinized and sanctioned by the competent authority after giving administrative approval. The Final Instalment of the fee should be paid only after technical sanction.

5. The District Committee must ensure that the estimates/ DPRs are of good quality and reasonable fee is paid for that.

By Order and in the name of the Governor of Karnataka,

J.D. MADHUCHANDRA TEJASWI

Under Secretary (I/c),

Finance Department (Procurement Cell)

PR-536

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 347 ಮನೋಮು 2008, ಬೆಂಗಳೂರು, ದಿನಾಂಕ:21.05.2011

ತುಂಗಾ ಮೇಲ್ದಂಡೆ ಯೋಜನೆಗೆ ಬಿಡುಗಡೆಗೊಳಿಸಲಾಗಿರುವ 440.5 ಹೆಕ್ಟೇರ್ ಜಮೀನು ಮತ್ತು ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆಗೆ ಬಿಡುಗಡೆಗೊಳಿಸಿರುವ 22.46 ಹೆಕ್ಟೇರ್ ಅರಣ್ಯ ಜಮೀನು ಕರಾರು ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ, ಕರ್ನಾಟಕ ನೀರಾವರಿ ನಿಗಮವು ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿರುವುದರಿಂದ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 9(1)ರನ್ವಯ ಶೇ.50 ರಷ್ಟು ರಿಯಾಯಿತಿಯನ್ನು ಹಾಗೂ ನೋಂದಣಿ ಕಾಯ್ದೆ 1908ರ ಕಲಂ 78ರ ಮೇರೆಗೆ ನೋಂದಣಿ ಶುಲ್ಕದಲ್ಲಿ ಪೂರ್ಣ ವಿನಾಯಿತಿಯನ್ನು ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅ.ಟಿ. ಸಂಖ್ಯೆ: ಆಇ 307 ವೆಚ್ಚ–7/2011 ದಿನಾಂಕ:26.04.2011ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಕೆ. ರಾಮಚಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ)

ಪಿ.ಆರ್.542

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 10 ಸಾಂಹಅ 2011, ಬೆಂಗಳೂರು, ದಿನಾಂಕ:24.05.2011

ಸರ್ಕಾರಿ ಅಧಿಸೂಚನೆ ಸಂಖ್ಯೆ: ಎಫ್‌ಡಿ 10 ಸಾಂಹಅ 2011 ದಿನಾಂಕ:19.03.2011ರಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಪಂಚಾಯತ್, ಮೈಸೂರು ಜಿಲ್ಲೆ ಇವರನ್ನು ದಿನಾಂಕ:19.09.2010 ರಿಂದ 2 ವರ್ಷಗಳ ಅವಧಿಗೆ ರಾಜ್ಯದ ನಾಮನಿರ್ದೇಶಿತ ನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಅಧಿನಿಯಮ 1976ರ ಸೆಕ್ಷನ್ 9(1)(ಇ) ಮತ್ತು ಸೆಕ್ಷನ್ 10ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಪಂಚಾಯತ್, ಮೈಸೂರು ಇವರ ಬದಲಿಗೆ ಕರ್ನಾಟಕ ಸರ್ಕಾರವು ಯೋಜನಾ ನಿರ್ದೇಶಕರು (ಡಿಆರ್‌ಡಿಎ), ಜಿಲ್ಲಾಪಂಚಾಯತ್, ಮೈಸೂರು ಜಿಲ್ಲೆ, ಮೈಸೂರು ಇವರನ್ನು ಈ ಅಧಿಸೂಚನೆಯ ದಿನಾಂಕದಿಂದ ಮೈಸೂರಿನ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಮಂಡಳಿಯ ನಿರ್ದೇಶಕರನ್ನಾಗಿ ದಿನಾಂಕ:18.03.2013ರವರೆಗೆ ನಾಮನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಭವಾನಿ ದೇವಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಸಾಂಸ್ಥಿಕ ಹಣಕಾಸು)

ಪಿ.ಆರ್.579

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಅಪಜೀ 104 ಎಫ್‌ಎಎಫ್ 2010, ಬೆಂಗಳೂರು, ದಿನಾಂಕ:03.06.2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಎಹೆಚ್‌ಎಫ್‌ಎಫ್ 40 ಎಫ್‌ಎಎಫ್ 1993, ದಿನಾಂಕ:02.11.1993ರ ಅನುಸೂಚಿಯ ಕ್ರಮ ಸಂಖ್ಯೆ:4ರ ಗ್ರಾಮದ ಹೆಸರಿನ ಎದುರಿಗೆ "ಕೋಗಿಲೆ" ಎಂದಿರುವುದನ್ನು "ಕೋಗಿಲೆ ಬಾರಮಲೆ ಎಸ್ಟೇಟ್" ಎಂದೂ ಕ್ರಮ ಸಂಖ್ಯೆ:7ರ 'ಬ್ಲಾಕಿನ ಹೆಸರು" ಎದುರಿಗೆ "ಕೋಗಿಲೆ ಬ್ಲಾಕ್" ಎಂದಿರುವುದನ್ನು "ಕೋಗಿಲೆ ಬಾರಮಲೆ ಎಸ್ಟೇಟ್ ಬ್ಲಾಕ್" ಎಂದೂ ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್.580

ಕಾರ್ಮಿಕ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಕಾಇ 37 ಎಲ್‌ಎಂಡಬ್ಲ್ಯೂ 2011, ಬೆಂಗಳೂರು, ದಿನಾಂಕ:03.06.2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 90 ಎಲ್‌ಎಂಡಬ್ಲ್ಯೂ 2008, ದಿನಾಂಕ:06.01.2011ರ ಸೂಚನೆ ಭಾಗಕ್ಕೆ "ಮುಂದುವರೆದು ಆಹಾರ ಸರಬರಾಜು ಬಾಬ್ತು ವೇತನದಲ್ಲಿ ದಿನಾಂಕ:01.04.2011 ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಬಹುದು" ಈ ವಾಕ್ಯವನ್ನು ಸೇರಿಸಿ ಓದಿಕೊಳ್ಳತಕ್ಕದ್ದು ಹಾಗೂ ಅಧಿಸೂಚನೆಯಲ್ಲಿನ "ಜೀವನ ನಿರ್ವಹಣಾ ಭತ್ಯೆ" ಎಂಬ ಪದದ ಬದಲಾಗಿ "ತುಟ್ಟಿಭತ್ಯೆ" ಎಂಬ ಪದವನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್.ಆರ್. ಪ್ರಭು
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಪಿ.ಆರ್.581

HEALTH AND FAMILY WELFARE SECRETARIAT

NOTIFICATION

No.HFW 101 RGU 2011, Bangalore, dated 04.07.2011

Sub: Publication of seat matrix of Post Graduate Super Speciality Courses 2011-12.

1. Admission to Post Graduate Super Speciality Courses has been regulated by the Karnataka Medical Colleges (Conduct of Entrance test and Selection of PGSSCs) Rules, 1981 and the Rajiv Gandhi University of Health Sciences Ordinance Governing Conduct of Entrance Test for Admission to PGSSCs-2002.

2. Under clause 2(2)(g) d of the Ordinance the Entrance Test Committee under the Chairmanship of the Vice-Chancellor, Rajiv Gandhi University of Health Sciences shall have power to prepare and approve the merit list of Post Graduate Super Speciality Course Entrance Test for Admission to Medical Colleges and the subsequent spot selection process up to the issue of seat

allotment order. However, the allotment shall be on the basis of the seat matrix published by the Government based on the merit list of the PGSSCET-2011 by reserving 50% of the seats to in-service candidates of the total seats shall be reserved for in-service candidates and merit alone shall be the criteria for selection.

3. It is necessary to publish the seat matrix in pursuit of allotment of candidates through counseling on the basis of merit secured in the PGSSCET to be conducted for the seat in Government Autonomous Medical Institution offering Post Graduate Super Speciality Course during the current academic year 2011-12. Out of the total seats, 50% of the seats shall be reserved for in-service candidates and merit alone shall be the criteria for selection.

4. Reservation of 50% of the seats to in-service candiates does not confer any right to in-service candidates for being deputed to the Post Graduate Super Speciality Courses.

5. Therefore, Government of Karnataka hereby determines the intake of Post Graduate Super Speciality Courses in Government Autonomous Medical Institutions, under section 456(10)(b) of the Rajiv Gandhi University of Health Sciences Act, 1994 and publishes the seat matrix thereof applicable for the current academic year 2011-12 as specified in **Annexure**. The Entrance Test Committee shall conduct the counseling and allot the candidates to the respective colleges in terms of the RGUHS Ordinance governing Conduct of Entrance Test for Admission to PGSSCs-2002.

By Order and in the name of the Governor of Karnataka,

A.K.BHYRAPPA

Under Secretary to Government-2,

Health and Family Welfare Department,

(Medical Education)

ANNEXURE to Government Notification No.HFW 101 RGU 2011 dated 04.07.2011

Statement showing the distribution of seats in respect of various Post Graduate Super Speciality Courses reserved for In-service and Entrance Test candidates in Government Medical College and Government Autonomous Institutions applicable for the Academic year 2011-12

Sl. No.	Name of the College	Name of the Super Speciality Course	Total Govt., Seats	In-service Quota	Entrance Quota
1.	Bangalore Medical College and Research Institute, Bangalore.	1. M.Ch. Plastic Surgery	04	02	02
		2. M.Ch. Urology	02	01	01
		3. M.Ch. Gastro Entrology	01	01	-
		4. DM Neurology	02	01	01
		5. M.Ch. Paediatric Surgery	03	02	01
2.	Kidwai Memorial Institute of Oncology, Bangalore.	1. M.Ch. Surgical Oncology	08	04*	04
		2. DM Oncology	06	03	03
3.	Vijayanagara Institute of Medical Sciences, Bellary	M.Ch.Urology	04	02	02
4.	Sri Jayadeva Institute of Cardiology, Bangalore	1. DM Cardiac Anaesthesia	08	04	04
		2. DM Cardiology	21	10**	11
		3. M.Ch. Cardio Thorasic Surgery	12	06	06
5.	Institute of Nephro Urology, Bangalore	1. DM Nephrology	02	01	01
		2. M.Ch. Urology / Genito - Urinary Surgery	06	03	03

Sl. No.	Name of the College	Name of the Super Speciality Course	Total Govt., Seats	In-service Quota	Entrance Quota
6.	Indira Gandhi Child Health Institute, Bangalore	M.Ch. Paediatric Surgery	01	-	01
			80	40	40

* One Surgical Oncology seat is reserved for the candidates who has done MS Ortho, MS ENT, MD OBG.

** One DM Cardiology seat is reserved for the candidate who has done MD Paediatrics

A.K.BHYRAPPA
Under Secretary to Government-2,
Health and Family Welfare Department,
(Medical Education)

PR-738

HEALTH AND FAMILY WELFARE SECRETARIAT

NOTIFICATION

No. HFW 58 RGU 2011, Bangalore, dated 13-07-2011

Sub: Determination of intake and publication of the additional seat matrix of UG Medical and Dental courses in Government and Private Medical/Dental Colleges for the academic year 2011-12.

Ref: Director of Medical Education in her Letter No.MCS / 9 / 2011-12, dated 07.07.2011

Government of Karnataka have promulgated an Act (Act 23/2011) called the Karnataka Professional Educational Institutions (Regulation of Admission and Fixation of Fee)(Special Provisions) Act, 2011." In compliance of the provisions of this Act and the consensual agreement reached between the Government and Private Unaided Professional Educational Institutions with regard to admission and fixation of fees for professional courses, Government shall notify the number of seats to be allotted and fee chargeable for the academic year 2011-12 for the students selected for Medical and Dental Courses.

2) As per section 4 of the said Act, Government shall notify the Fee Structure to be chargeable for the academic year 2011-12 from the candidates selected for Medical and Dental Courses as per the consensual agreement reached between the Government and Private Unaided Professional Educational Institutions.

3) In pursuant of section 5 of the Act, and as per the consensual agreement reached between the Government and Private Unaided Professional Educational Institutions, 40% of the Government seats for Medical and 35% for Dental in Non-Minority Private Unaided Professional Educational Institutions and 25% of the Government seats for Medical and 25% of the Government seats for Dental in Minority Private Unaided Professional Educational Institutions are earmarked for the candidates selected by Karnataka Examination Authority to Medical and Dental Courses for the academic year 2011-12.

4) In pursuance of the section 4 of the Act, Government hereby notify the fee chargeable for the academic year 2011-12 from the candidates selected for Medical and Dental Courses as shown in **Annexure-IV**.

5) The Director of Medical Education in her letter No:MCS/9/2011-12, dated 07.07.2011 has sent proposal for notification of additional seat matrix for the year 2011-12 for UG Medical/Dental Sciences in Government Autonomous Institution/the Government seats in Private Medical/Dental Institutions.

6) Therefore, in exercise of powers conferred under section 5(2) of "the Karnataka Professional Educational institutions (Regulation of admission and Fixation of Fee)(Special Provisions) Act, 2006" Government hereby notify the additional seat matrix and fee structure for the academic year 2011-12 for Medical and Dental UG (MBBS/BDS) Courses, in Government Autonomous Institutions and Government quota in Private Unaided Professional Educational Institutions as per **ANNEXURE I to III** appended to this notification.

By Order and in the name of the Governor of Karnataka,
A.K.BHYRAPPA
Under Secretary to Government-2,
Health and Family Welfare Department,
(Medical Education)

ANNEXURE – 1A to Government Notification No.HFW 58 RGU 2011, Dated 13.07.2011

Additional Seat Matrix of MBBS seats Government/Private Medical Colleges and Deemed universities seats for the Academic year 2011-12 (IInd round)

Sl. No.	Name of the Government Colleges	Total Seats	All India Quota seats 15%	State Government Seats 85%	Management Seats -	Remarks
1	Bangalore Medical College & Research Institute, Bangalore.	100	15	85		
2	Mysore Medical College & Research Institute, Mysore	50	7	43		
3	Hassan Institute of Medical Sciences, Hassan	100	15	85		
4	Mandya Institute of Medical Sciences, Mandya	100	15	85		
5	Bidar Institute of Medical Sciences, Bidar	100	15	85		
6	Shimoga Institute of Medical Sciences, Shimoga	100	15	85		
7	Raichur Institute of Medical Sciences, Raichur	100	15	85		
	TOTAL	**650**	**97**	**553**		

PRIVATE MEDICAL COLLEGES

Sl. No.	Name of the Colleges	Total seats	AIQ	Government Seats 25%	Management Seats 75%	Remarks
1.	A.J. Institute of Medical Sciences, Mangalore.	50	-	12	38	
2.	Rajarajeshwari Medical College, Bangalore.	50	-	12	38	
3.	Sapthagiri Institute of Medical Sciences, Bangalore.	150	-	37	113	
4.	Srinivasa Institute of Medical Research centre, Srinivasa Nagar.	150	-	37	113	
	Total	**400**	**-**	**98**	**302**	
	GRAND TOTAL	**1050**	**97**	**651**	**302**	

DEEMED UNIVERSÉITY

Sl. No.	Name of the College	Total Seats	AIQ	Government Seat 25%	Management Seat 75%	Remarks
	DEEMED UNIVERSÉITY					

Sl. No.	Name of the College	Total Seats	AIQ	Government Seat 25%	Management Seat 75%	Remarks
1	K.S.Hegde Medical Academy, Mangalore	50	-	12	38	
2	Yenepoya Medical College, Mangalore	50	-	12	38	
	Total	100	-	24	76	

A.K.BHYRAPPA
Under SÉecretary to Government-2,
Health and Family Welfare Department,
(Medical Education)

ANNEXURE-II to Government Notification No.HFW 58 RGU 2011, Dated 13.07.2011

Distribution of I MBBS Government Seats among various Special Categories both in Government and Private Medical Colleges for the academic year 2011-12.

Sl. No.	Name of the College	Govt. seats	Def.	Ex. Def	Scout/ Guide	ports	NCC	Anglo Indian	PH	Kashmiri Migrants	Total	Bal.
1	Bangalore Medical College & Research Institute, Bangalore.	85							2	-	2	83
2	Mysore Medical College & Research Institute, Mysore	43							1	-	1	42
3	Hassan Institute of Medical Sciences, Hassan	85							2	1	3	82
4	Mandya Institute of Medical Sciences, Mandya	85							3	1	4	81
5	Bidar Institute of Medical Sciences, Bidar	85							3	1	4	81
6	Shimoga Institute of Medical Sciences, Shimoga	85							2	1	3	82
7	Raichur Institute of Medical Sciences, Raichur	85							2	1	3	82
	PRIVATE MEDICAL COLLEGES											
1.	A.J. Institute of Medical Sciences, Mangalore.	12							1		1	11
2.	Rajarajeshwari Medical College, Bangalore.	12							-		-	12

Sl. No.	Name of the College	Govt. seats	Def.	Ex. Def	Scout/ Guide	ports	NCC	Anglo Indian	PH	Kashmiri Migrants	Total	Bal.
3.	Sapthagiri Institute of Medical Sciences, Bangalore.	37							-		-	37
4.	Srinivasa Institute of Medical Research centre, Srinivasa Nagar.	37							1		1	36
	DEEMED UNIVERSITY											
1	K.S.Hegde Medical Academy, Mangalore	12							1		1	11
2	Yenepoya Medical College, Mangalore	12							1		1	11
	Total	24							2		2	22
	GRAND TOTAL	675							19	5	24	651

A.K.BHYRAPPA
Under SÉecretary to Government-2,
Health and Family Welfare Department,
(Medical Education)

ANNEXURE-III to Government Notification No.HFW 58 RGU 2011, Dated 13.07.2011

STATEMENT OF I MBBS GOVERNMENT SEATS UNDER GENERAL, RURAL AND KANNADA MEDIUM FOR THE ACADEMIC YEAR 2011-12.

Sl. No.	Name of the College	Govt. Seats	GM			Cat-I			2A			2B			3A			3B			SC			ST		
			G	R	KM	G	R	KM	G	R	KM	G	R	KM	G	R	KM	G	R	KM	G	R	KM	G	R	KM
1	Bangalore Medical College & Research Institute, Bangalore.	83	34	6	2	2	1		9	2	1	1	1	1	2	1	1	2	1	1	9	2	1	1	1	1
2	Mysore Medical College & Research Institute, Mysore	42	17	3	1	2			4	2	.	2			3			2			4	1			1	

Sl. No.	Name of the College	Govt. Seats	GM			Cat-I			2A			2B			3A			3B			SC			ST		
			G	R	KM	G	R	KM	G	R	KM	G	R	KM	G	R	KM	G	R	KM	G	R	KM	G	R	KM
3	Hassan Institute of Medical Sciences, Hassan	82	33	6	2	3			9	1	1	4			3	1		3	1		9	2	1	3		
4	Mandya Institute of Medical Sciences, Mandya	81	33	6	2	3	1		9	2	1	3			3			3		1	9	2	1	2		
5	Bidar Institute of Medical Sciences, Bidar	81	32	6	2	3			10	2	1	2	1		4			3	1		9	2		2	1	
6	Shimoga Institute of Medical Sciences, Shimoga	82	33	6	2	2	1		9	2	1	2	1		3	1		3	1		9	2	1	2	1	
7	Raichur Institute of Medical Sciences, Raichur	82	33	6	2	3	1		9	2		3	1		2	1		3	1		9	2	1	3		
	PRIVATE MEDICAL COLLEGES																									
1.	A.J. Institute of Medical Sciences, Mangalore.	11	4		1	1			2									1			2					
2.	Rajarajeshwari Medical College, Bangalore.	12	5	1					2			1						1			2					

Sl. No.	Name of the College	Govt. Seats	GM			Cat-I			2A			2B			3A			3B			SC			ST		
			G	R	KM	G	R	KM	G	R	KM	G	R	KM	G	R	KM	G	R	KM	G	R	KM	G	R	KM
3.	Sapthagiri Institute of Medical Sciences, Bangalore.	37	15	3	1	1			5	1		1			1			2			5	1		1		
4.	Srinivasa Institute of Medical Research centre, Srinivasa Nagar.	36	14	3	1	1			5	1		1			1			2			5	1		1		
	DEEMED UNIVERSITY																									
1	K.S.Hegde Medical Academy, Mangalore	11	4	1		1			2									1			2					
2	Yenepoya Medical College, Mangalore	11	4	1	1	1			2												2					
	Total	**651**	**261**	**48**	**17**	**21**	**4**	**1**	**77**	**15**	**5**	**20**	**4**	**1**	**22**	**4**	**1**	**26**	**5**	**2**	**77**	**15**	**5**	**15**	**4**	**1**

A.K.BHYRAPPA
Under SÉecretary to Government-2,
Health and Family Welfare Department,
(Medical Education)

PR-747

ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಎಂಡಬ್ಲ್ಯೂಡಿ 04 ಡಬ್ಲ್ಯೂಹೆಚ್‌ಜೆ 2008, ಬೆಂಗಳೂರು, ದಿನಾಂಕ:25.03.2011

ಹಜ್ ಸಮಿತಿ ಅಧಿನಿಯಮ, 2002 (ಕೇಂದ್ರಾಧಿನಿಯಮ, 2002ರ 35) ರ 20 ಮತ್ತು 34ನೇ ಪ್ರಕರಣದೊಂದಿಗೆ ಓದಲಾದ 47ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಕರ್ನಾಟಕ ಸರ್ಕಾರವು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸುತ್ತದೆ, ಎಂದರೆ:–

ನಿಯಮಗಳು

ಭಾಗ– I

ಪ್ರಾರಂಭಿಕ

1. **ಹೆಸರು ಮತ್ತು ಪ್ರಾರಂಭ:**

(1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ಹಜ್ ಸಮಿತಿ ನಿಯಮಗಳು, 2010 ಎಂದು ಕರೆಯತಕ್ಕದ್ದು.

(2) ಅವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಂದು ಜಾರಿಗೆ ಬರತಕ್ಕದ್ದು.

2. **ಪರಿಭಾಷೆಗಳು:**ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:–

(ಎ) "ಅಧಿನಿಯಮ" ಎಂದರೆ ಹಜ್ ಸಮಿತಿ ಅಧಿನಿಯಮ, 2002 (ಕೇಂದ್ರಾಧಿನಿಯಮ,2002ರ 35).

(ಬಿ) "ಅಧ್ಯಕ್ಷ" ಎಂದರೆ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ.

(ಸಿ) "ಸಮಿತಿ" ಎಂದರೆ 3ನೇ ಪ್ರಕರಣದ ಅಡಿಯಲ್ಲಿ ರಚಿಸಿದ ಕರ್ನಾಟಕ ರಾಜ್ಯ ಹಜ್ ಸಮಿತಿ, ಬೆಂಗಳೂರು

(ಡಿ) " ಪ್ರಕರಣ" ಎಂದರೆ ಅಧಿನಿಯಮದ ಪ್ರಕರಣ

(ಇ) "ಅನುಸೂಚಿ" ಎಂದರೆ ಅಧಿನಿಯಮದ ಅನುಸೂಚಿ

(ಎಫ್) "ವಲಯ" ಎಂದರೆ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ವಲಯ.

ಭಾಗ –II

ಸಮಿತಿಯ ಸದಸ್ಯರ ನಾಮನಿರ್ದೇಶನಗಳು ಅಥವಾ ಆಯ್ಕೆಗಳು

3. **ಸಮಿತಿಯ ಕೇಂದ್ರ ಕಚೇರಿ:–**

ಸಮಿತಿಯು ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿರತಕ್ಕದ್ದು.

4. **ಅಧ್ಯಕ್ಷ ಮತ್ತು ಇತರ ಸದಸ್ಯರಿಗೆ ಸಂದಾಯಮಾಡಬೇಕಾದ ಭತ್ಯೆಗಳು;**

ಅಧ್ಯಕ್ಷ ಮತ್ತು ಸದಸ್ಯರಿಗೆ ಸಂದಾಯಮಾಡಬೇಕಾದ ಭತ್ಯೆಗಳು ಹಾಗೂ ಇತರ ನಿಬಂಧನೆಗಳು ಮತ್ತು ಷರತ್ತುಗಳು:–

ಎ) ವಿಮಾನ ಪ್ರಯಾಣ ಹೊರತು, ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯು, ರಾಜ್ಯ ಸಿವಿಲ್ ಸೇವೆಯ ವರ್ಗ–ಎ ಅಧಿಕಾರಿಗೆ ಅನ್ವಯಿಸುವಂತೆಯೇ ಇರತಕ್ಕದ್ದು; ಸರ್ಕಾರದ ಪೂರ್ವಾನುಮೋದನೆಯೊಂದಿಗೆ ವಿಮಾನದ ಮೂಲಕ ಮಾಡತಕ್ಕ ವಿಮಾನ ಪ್ರಯಾಣದರ

ಬಿ) ಹಜ್ ಸಮಿತಿ ಸಭೆಗಳಿಗೆ ಹಾಜರಾಗುವ ಪ್ರತಿಯೊಬ್ಬ ಸದಸ್ಯನಿಗೆ ದಿನಭತ್ಯೆಯಾಗಿ 500/– ರೂ.ಗಳ (ಐದುನೂರು ರೂಪಾಯಿಗಳು ಮಾತ್ರ) ಉಪವೇಶನ ಶುಲ್ಕ.

(ಸಿ) ಅಧ್ಯಕ್ಷ /ಸದಸ್ಯರು ಮಾಡತಕ್ಕ ಎಲ್ಲ ಪ್ರಯಾಣಗಳಿಗೆ ರಾಜ್ಯ ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳತಕ್ಕದ್ದು.

(ಡಿ) ಅಧ್ಯಕ್ಷನಿಗೆ ರಾಜ್ಯ ಸರ್ಕಾರವು ನಿರ್ಧರಿಸುವಂಥ ವಿಶೇಷ ಭತ್ಯೆಗಳನ್ನು ಸಂದಾಯಮಾಡತಕ್ಕದ್ದು.

5. **ಅಧ್ಯಕ್ಷನ ಆಯ್ಕೆ:**

ರಾಜ್ಯ ಸಮಿತಿಯು ಅಧ್ಯಕ್ಷನನ್ನು ಆಯ್ಕೆ ಮಾಡಲು ವಿಫಲವಾದರೆ, ಆಗ ರಾಜ್ಯ ಸರ್ಕಾರವು ಅದರ ಅಧ್ಯಕ್ಷನನ್ನಾಗಿ ರಾಜ್ಯ ಸಮಿತಿಯ ಸದಸ್ಯನನ್ನು ನೇಮಕ ಮಾಡಬಹುದು.

6. **ಸಮಿತಿಯ ಸಭೆ:**

ಸಮಿತಿಯ ರಚನೆ ಮತ್ತು ಅಧ್ಯಕ್ಷನ ಆಯ್ಕೆ ನಂತರ, ಸಮಿತಿಯು ಸಭೆಯನ್ನು ಅಧ್ಯಕ್ಷನು ನಿಗದಿಪಡಿಸಬಹುದಾದಂಥ ದಿನಾಂಕದಂದು, ವೇಳೆಯಲ್ಲಿ ಮತ್ತು ಸ್ಥಳದಲ್ಲಿ ನಡೆಸತಕ್ಕದ್ದು. ಆದರೆ, ಯಾವುದೇ ಕಾರಣಕ್ಕಾಗಿ ಅಂಥ ಸಭೆಯನ್ನು ನಿಗದಿಪಡಿಸಿದ ದಿನದಂದು ನಡೆಸದಿದ್ದರೆ ಅದನ್ನು ಅಧ್ಯಕ್ಷನು ನಿಗದಿಪಡಿಸತಕ್ಕ ಇತರ ಯಾವುದೇ ದಿನಾಂಕದಂದು ನಡೆಸತಕ್ಕದ್ದು.

7. **ಸದಸ್ಯರ ಮರುನಾಮನಿರ್ದೇಶನ:**

ಮರು ನಾಮನಿರ್ದೇಶನಕ್ಕಾಗಿ, ಅಧಿನಿಯಮದ 18ನೇ ಪ್ರಕರಣದ (1)ನೇ ಉಪ– ಪ್ರಕರಣದ (i) ಮತ್ತು (ii)ನೇ ಉಪ–ಖಂಡದಲ್ಲಿ ಹೇಳಲಾದ ಪ್ರವರ್ಗಗಳಲ್ಲಿ ಲಭ್ಯವಿದ್ದರೆ, ಆ ಪ್ರತಿಯೊಂದು ಪ್ರವರ್ಗದಿಂದ ಒಬ್ಬ ಸದಸ್ಯನ ಹೆಸರನ್ನು ಮತ್ತು 18ನೇ ಪ್ರಕರಣದ

(1)ನೇ ಉಪ- ಪ್ರಕರಣದ (iii)ನೇ ಉಪ-ಖಂಡದಲ್ಲಿ ಹೇಳಲಾದ ಪ್ರವರ್ಗದಿಂದ ಒಬ್ಬ ಸದಸ್ಯನ ಹೆಸರನ್ನು ಹಾಗೂ 18ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿ ಹೇಳಲಾದ ಪ್ರವರ್ಗದಿಂದ ನಾಲ್ಕು ಸದಸ್ಯರ ಹೆಸರುಗಳನ್ನು ಪರಿಗಣಿಸತಕ್ಕದ್ದು.

8. **ಸಮಿತಿಯ ಕರ್ತವ್ಯಗಳು:**

ಸಮಿತಿಯು:-

(1) ಹಜ್ ಯಾತ್ರಿಗಳಿಗೆ ಮೆನಿಂಜೈಟಿಸ್, ಕಾಲರ ಹಾಗೂ ಪೋಲಿಯೋ ಚುಚ್ಚುಮದ್ದುಗಳಂಥ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಶಿಬಿರಗಳನ್ನು ಏರ್ಪಡಿಸಲು

(2) ಬಯಸುವ ಹಜ್ ಯಾತ್ರಿಗಳಿಗೆ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಸ್ಥಾನಗಳಲ್ಲಿ ಪರಿಚಯ ಕಾರ್ಯಕ್ರಮವನ್ನು ಏರ್ಪಡಿಸಲು

(3) ಹಜ್ ಯಾತ್ರಿಗಳು ಸೌದಿ ಅರೇಬಿಯಾಕ್ಕೆ ಹೋಗಲು ವಿಮಾನ ಅಥವಾ ಹಡಗನ್ನು ಹತ್ತಲು ಮತ್ತು ಅಲ್ಲಿಂದ ಬರಲು ವಿಮಾನ ಅಥವಾ ಹಡಗನ್ನು ಹತ್ತುವುದಕ್ಕೆ ಸೌಲಭ್ಯಗಳನ್ನು ಒದಗಿಸಲು

(4) ಹಜ್ ಯಾತ್ರಿಗಳ ಸುಗಮ ಪ್ರಯಾಣಕ್ಕಾಗಿ ಏರ್‌ಲೈನ್ಸ್/ ವಿಮಾನ ನಿಲ್ದಾಣ ಪ್ರಾಧಿಕಾರಗಳು, ವಲಸೆ, ಸೀಮಾ ಸುಂಕಗಳು, ಸಿಐಎಸ್‌ಎಫ್, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಮುಂತಾದಂಥ ವಿವಿಧ ಪ್ರಾಧಿಕಾರಗಳೊಂದಿಗೆ ಸಂಪರ್ಕ ಬೆಳೆಸಲು

(5) ಹಜ್ ಯಾತ್ರಿಗಳ ಸುಗಮವಾದ ಮತ್ತು ಯಶಸ್ವಿಯಾದ ಪ್ರಯಾಣಕ್ಕಾಗಿ ಅಗತ್ಯವಾದಂಥ ಇತರ ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸಲು;

(6) ಹಜ್‌ಯಾತ್ರಿಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ನಿರ್ದೇಶಿಸುವಂಥ ಎಲ್ಲ ಕಾರ್ಯಗಳನ್ನು ಮಾಡಲು

- ಕ್ರಮಗಳನ್ನು ಕೈಗೊಳ್ಳತಕ್ಕದ್ದು.

ಮೇಲಿನ ಧ್ಯೇಯೋದ್ದೇಶವನ್ನು ಈಡೇರಿಸಲು ಉಪಸಮಿತಿಗಳ ಅಗತ್ಯವಿದ್ದರೆ, ಉಪಸಮಿತಿಗಳನ್ನು ರಚಿಸಬಹುದು.

9. **ಸಭೆಗಳನ್ನು ಏರ್ಪಡಿಸುವುದು:**

ಕಾರ್ಯನಿರ್ವಹಣಾಧಿಕಾರಿಯು ಅಧ್ಯಕ್ಷರೊಂದಿಗೆ ಸಮಾಲೋಚಿಸಿ ವೇಳಾಪಟ್ಟಿ ಪ್ರಕಾರ ನಿಯತ ಸಮಿತಿ ಸಭೆಗಳನ್ನು ಏರ್ಪಡಿಸಲು ಮತ್ತು ಅದರ ವ್ಯವಹರಣೆಗಳನ್ನು ದಾಖಲಿಸಲು ಹೊಣೆಯಾಗಿರತಕ್ಕದ್ದು.

ಅಧ್ಯಾಯ- III

ಸಮಿತಿಯ ಅಧಿಕಾರಿಗಳು ಮತ್ತು ಇತರ ನೌಕರರ ನಿಬಂಧನೆಗಳು ಮತ್ತು ಷರತ್ತುಗಳು

10. **ಸಮಿತಿಯ ಸಿಬ್ಬಂದಿ ವರ್ಗದ ಮಾದರಿ:-**

ಸಮಿತಿಯು, ಈ ಮುಂದಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಪದವೃಂದಗಳನ್ನು ಮತ್ತು ಅದರ (4) ಮತ್ತು (5)ನೇ ಅಂಕಣಗಳಲ್ಲಿನ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವಂಥ ನೇಮಕಾತಿ ವಿಧಾನ ಹಾಗೂ ಕನಿಷ್ಠ ವಿದ್ಯಾರ್ಹತೆಗಳನ್ನು ಹೊಂದಿರಬಹುದು:-

ಕೋಷ್ಟಕ

ಕ್ರ ಸಂ.	ಹುದ್ದೆಯ ಪ್ರವರ್ಗ	ಹುದ್ದೆಗಳ ಸಂಖ್ಯೆ	ನೇಮಕಾತಿ ವಿಧಾನ	ಕನಿಷ್ಠ ವಿದ್ಯಾರ್ಹತೆ
1	2	3	4	5
1	ಕಾರ್ಯನಿರ್ವಹಣಾಧಿಕಾರಿ	1	ರಾಜ್ಯ ಸರ್ಕಾರವು ನೇಮಕ ಮಾಡತಕ್ಕದ್ದು	ಸರ್ಕಾರದ ಉಪ ಕಾರ್ಯದರ್ಶಿ ದರ್ಜೆಗಿಂತ ಕಡಿಮೆಯಲ್ಲದ ಅಧಿಕಾರಿಯಾಗಿರಬೇಕು
2	ಸಹಾಯಕ ಕಾರ್ಯನಿರ್ವಹಣಾಧಿಕಾರಿ	1	ರಾಜ್ಯ ಸರ್ಕಾರವು ಪ್ರತಿನಿಯೋಜನೆ ಮೇಲೆ ನೇಮಕ ಮಾಡತಕ್ಕದ್ದು	ವರ್ಗ 'ಬಿ' ಅಧಿಕಾರಿ
3	ಲೆಕ್ಕ ಗುಮಾಸ್ತ /ವ್ಯವಸ್ಥಾಪಕ	1	ರಾಜ್ಯ ಸರ್ಕಾರವು ರಾಜ್ಯ ಲೆಕ್ಕಪತ್ರಗಳ ಇಲಾಖೆಯಿಂದ ಒಬ್ಬ ಲೆಕ್ಕ ಗುಮಾಸ್ತನನ್ನು ಪ್ರತಿನಿಯೋಜನೆ ಮೂಲಕ ನೇಮಕ ಮಾಡತಕ್ಕದ್ದು	ವರ್ಗ 'ಸಿ' ಅಧಿಕಾರಿ

ಕ್ರ ಸಂ .	ಹುದ್ದೆಯ ಪ್ರವರ್ಗ	ಹುದ್ದೆಗಳ ಸಂಖ್ಯೆ	ನೇಮಕಾತಿ ವಿಧಾನ	ಕನಿಷ್ಠ ವಿದ್ಯಾರ್ಹತೆ
1	2	3	4	5
4	ಶೀಘ್ರಲಿಪಿಕಾರರು ಹಾಗೂ ಕಂಪ್ಯೂಟರ್ ಆಪರೇಟರ್	1	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	ಎಸ್‌ಎಸ್‌ಎಲ್‌ಸಿ, ಸೀನಿಯರ್ ಟೈಪ್‌ರೈಟಿಂಗ್ ಮತ್ತು ಶೀಘ್ರಲಿಪಿ ಹಾಗೂ ಕಂಪ್ಯೂಟರ್ ಜ್ಞಾನ
5	ಪ್ರಥಮ ದರ್ಜೆ ಸಹಾಯಕರು	2	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	ದ್ವಿ.ದ.ಸ. ಪದವೃಂದದಲ್ಲಿ ಮೂರು ವರ್ಷಗಳಿಗಿಂತ ಕಡಿಮೆಯಲ್ಲದಂತೆ ಸೇವೆಯನ್ನು ಸಲ್ಲಿಸಿರಬೇಕು
6	ದ್ವಿತೀಯ ದರ್ಜೆ ಸಹಾಯಕರು	4	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	ಎಸ್‌ಎಸ್‌ಎಲ್‌ಸಿ ಹಾಗೂ ಕಂಪ್ಯೂಟರ್ ಜ್ಞಾನ
7	ಕಂಪ್ಯೂಟರ್ ಆಪರೇಟರ್ ಗಳು	2	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	ಎಸ್‌ಎಸ್‌ಎಲ್‌ಸಿ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಡಿಪ್ಲೊಮ
8	ಕಚೇರಿ ಸೇವಕರು	4	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	ಎಸ್‌ಎಸ್‌ಎಲ್‌ಸಿ
9	ಜಾಡಮಾಲಿಗಳು	3	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	VII ನೇ ತರಗತಿ
10	ವಾಹನಚಾಲಕರು	2	ಪ್ರತಿನಿಯೋಜನೆ ಮೂಲಕ ಅಥವಾ ಹೊರಗುತ್ತಿಗೆ ಮುಖಾಂತರ ತುಂಬತಕ್ಕದ್ದು	VIIನೇ ತರಗತಿ ಹಾಗೂ ಲಘು ಮೋಟಾರು ವಾಹನ ಚಾಲನೆ ಪರವಾನಗಿ

11. ಸಮಿತಿಯ ನೌಕರರಿಗೆ ಅನ್ವಯವಾಗತಕ್ಕ ನಿಯಮಗಳು:-

(1)ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದಂಥ ಕರ್ನಾಟಕ ಸಿವಿಲ್ ಸೇವಾ ನಿಯಮಗಳು ಮತ್ತು ಸರ್ಕಾರಿ ನೌಕರರ ಸೇವಾ ಷರತ್ತುಗಳನ್ನು ಒಳಗೊಂಡಿರುವ ಎಲ್ಲ ನಿಯಮಗಳು ಪ್ರತಿನಿಯೋಜನೆ ಮೇಲೆ ಬಂದಿರುವ ಸಮಿತಿಯ ನೌಕರರ ಸೇವೆಗಳನ್ನು ಒಳಗೊಂಡಿರುವ ಎಲ್ಲ ವಿಷಯಗಳಿಗೆ ಅನ್ವಯವಾಗತಕ್ಕದ್ದು.

12. ನೇಮಕಾಧಿಕಾರಿ, ಶಿಸ್ತುಕ್ರಮಾಧಿಕಾರಿ ಹಾಗೂ ಅಪೀಲು ಪ್ರಾಧಿಕಾರಿ:

(1) ಸರ್ಕಾರಿ ನೌಕರರಿಗೆ ಅನ್ವಯವಾಗುವಂಥ ಕರ್ನಾಟಕ ಸಿವಿಲ್ ಸೇವಾ (ನಿಯಂತ್ರಣ, ವರ್ಗೀಕರಣ ಮತ್ತು ಅಪೀಲು) ನಿಯಮಗಳು, 1957ರಲ್ಲಿ ಒಳಗೊಂಡಿರುವ ಉಪಬಂಧಗಳು ಸಹ ಈ ಕೆಳಕಂಡ ಮಾರ್ಪಾಡುಗಳಿಗೊಳಪಟ್ಟು ಸಮಿತಿಯ ಅಧಿಕಾರಿಗಳು/ನೌಕರರಿಗೆ ಅನ್ವಯವಾಗುತ್ತವೆ, ಎಂದರೆ:-

(2) ಸಮಿತಿ ಅಡಿಯಲ್ಲಿ ಬರುವ ಹುದ್ದೆಗಳ ಸಂಬಂಧದಲ್ಲಿ ನೇಮಕಾಧಿಕಾರಿ, ಶಿಸ್ತುಕ್ರಮಾಧಿಕಾರಿ ಹಾಗೂ ಅಪೀಲು ಪ್ರಾಧಿಕಾರಿ ಈ ಮುಂದೆ ನಿರ್ದಿಷ್ಟಪಡಿಸಿರುವಂತಿರತಕ್ಕದ್ದು, ಎಂದರೆ:-

ಕೋಷ್ಟಕ

ಹುದ್ದೆಗಳ ಪ್ರವರ್ಗ	ನೇಮಕಾಧಿಕಾರಿ	ಶಿಸ್ತು ಕ್ರಮಾಧಿಕಾರಿ	ಅಪೀಲು ಪ್ರಾಧಿಕಾರಿ
ವರ್ಗ-ಎ ವರ್ಗ-ಬಿ	ಸರ್ಕಾರ - ಅದೇ -	ಸರ್ಕಾರ - ಅದೇ -	ಸರ್ಕಾರ - ಅದೇ -
ವರ್ಗ-ಸಿ	ಕಾರ್ಯ ನಿರ್ವಹಣಾಧಿಕಾರಿ	ಕಾರ್ಯ ನಿರ್ವಹಣಾಧಿಕಾರಿ	ಸರ್ಕಾರ
ವರ್ಗ-ಡಿ	ಕಾರ್ಯ ನಿರ್ವಹಣಾಧಿಕಾರಿ	ಕಾರ್ಯ ನಿರ್ವಹಣಾಧಿಕಾರಿ	ಸರ್ಕಾರ

13. ಆರ್ಥಿಕ ನಿಯಮ ಪಾಲನೆ:-

ಕರ್ನಾಟಕ ಆರ್ಥಿಕ ಸಂಹಿತೆ, ಕರ್ನಾಟಕ ಖಜಾನೆ ಸಂಹಿತೆ, ಸಾದಿಲ್ವಾರು ವೆಚ್ಚ ಕೈಪಿಡಿಯಲ್ಲಿ ಒಳಗೊಂಡಿರುವ ಉಪಬಂಧಗಳು ಆರ್ಥಿಕ ಅಧಿಕಾರಗಳ ಚಲಾವಣೆಯ ಸಂಬಂಧದಲ್ಲಿ ಅನ್ವಯವಾಗತಕ್ಕದ್ದು.

14. **ಕಾರ್ಯನಿರ್ವಹಣಾಧಿಕಾರಿಯ ಅಧಿಕಾರಗಳು:–**

(1) ಕಾರ್ಯನಿರ್ವಹಣಾಧಿಕಾರಿಯು ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಿರುವಂತೆ ಆತನ ಕರ್ತವ್ಯಗಳ ಕ್ರಮಬದ್ಧ ನಿರ್ವಹಣೆಗೆ ಪ್ರಾಸಂಗಿಕವಾದ ಎಲ್ಲ ವೆಚ್ಚಗಳು ಮತ್ತು ಖರ್ಚುಗಳನ್ನು ವಹಿಸತಕ್ಕದ್ದು. ಕಾರ್ಯನಿರ್ವಹಣಾಧಿಕಾರಿಯು ಇಲಾಖಾ ಮುಖ್ಯಸ್ಥರಿಗೆ ವಹಿಸಿಕೊಡಲಾಗಿರುವಂಥ ಅದೇ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿರತಕ್ಕದ್ದು.

(2) ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಸಮಿತಿಯು ಲಿಖಿತದಲ್ಲಿನ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಅಂಥ ಅದರ ಅಧಿಕಾರಗಳನ್ನು, ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳು ಮತ್ತು ಪರಿಮಿತಿಗಳಿಗೊಳಪಟ್ಟು, ಸಮಿತಿಯ ಅಧ್ಯಕ್ಷ ಅಥವಾ ಯಾರೇ ಸದಸ್ಯ ಅಥವಾ ಕಾರ್ಯನಿರ್ವಹಣಾಧಿಕಾರಿಗೆ ವಹಿಸಿಕೊಡಬಹುದು.

(3) ಕಾರ್ಯನಿರ್ವಹಣಾಧಿಕಾರಿಯು, ರಾಜ್ಯ ಸರ್ಕಾರವು ಅಧಿಕಾರಗಳನ್ನು ವಹಿಸಿಕೊಡವುದಕ್ಕೊಳಪಟ್ಟು, ಸಮಿತಿಯ ಕರ್ತವ್ಯಗಳ ನಿರ್ವಹಣೆಗೆ ಅಗತ್ಯವಾದ ಯಾವುದೇ ಕರಾರನ್ನು ಮಾಡಿಕೊಳ್ಳಲು ಅಥವಾ ಯಾವುದೇ ವೆಚ್ಚವನ್ನು ವಹಿಸಲು ಸಕ್ಷಮನಾಗಿರತಕ್ಕದ್ದು.

(4) ಸಂಬಳಗಳು, ವೈದ್ಯಕೀಯ ವೆಚ್ಚಗಳನ್ನು ತುಂಬಿಕೊಡುವುದು, ತೆರಿಗೆಗಳು, ದೂರವಾಣಿ ಬಿಲ್ಲುಗಳು, ವಿದ್ಯುಚ್ಛಕ್ತಿ ಬಿಲ್ಲುಗಳು, ನಿರ್ವಹಣೆ ವೆಚ್ಚಗಳು, ಸದಸ್ಯರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ, ದುರಸ್ತಿ ಮತ್ತು ನಿರ್ವಹಣೆ ಮುಂತಾದ ರೀತಿಯ ಶಾಸನಬದ್ಧ ಸಂದಾಯಗಳನ್ನು ಕಾರ್ಯನಿರ್ವಹಣಾಧಿಕಾರಿಯು ಪಾವತಿಸತಕ್ಕದ್ದು.

(5) ಪ್ರತಿಯೊಂದು ಕರಾರು ಲಿಖಿತದಲ್ಲಿರತಕ್ಕದ್ದು ಮತ್ತು ಅದಕ್ಕೆ ಸಮಿತಿಯ ಪರವಾಗಿ ಕಾರ್ಯನಿರ್ವಹಣಾಧಿಕಾರಿಯು ಸಹಿ ಮಾಡತಕ್ಕದ್ದು.

(6) ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಹಣಾಧಿಕಾರಿಯು ಹಜ್ ವಿಷಯಗಳು ಮತ್ತು ಸಮಿತಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಯಾವುದೇ ಕಾನೂನು ವಿಷಯಗಳ ಸಂಬಂಧದಲ್ಲಿ ದಾವೆ ಹೂಡಬಹುದು ಮತ್ತು ದಾವೆಗೆ ಒಳಗಾಗಬಹುದು.

(7) ಬ್ಯಾಂಕಿನ ಎಲ್ಲ ವ್ಯವಹಾರಗಳನ್ನು ಕಾರ್ಯನಿರ್ವಹಣಾಧಿಕಾರಿಯು ನಿರ್ವಹಿಸತಕ್ಕದ್ದು.

(8) ಕಾರ್ಯನಿರ್ವಹಣಾಧಿಕಾರಿಯು ಸರಕುಗಳ ಖರೀದಿ ಮತ್ತು ಹಜ್ ಸಮಿತಿಯ ಸೇವೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮವನ್ನು ಅನುಸರಿಸತಕ್ಕದ್ದು.

(9) ಅಧ್ಯಕ್ಷ/ ಸಮಿತಿಯು ಅಧಿನಿಯಮ/ನಿಯಮಗಳು ಮತ್ತು ಸರ್ಕಾರವು ಹೊರಡಿಸಿದ ನಿರ್ದೇಶನಗಳ ಉಲ್ಲಂಘನೆಯಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿದ್ದರೆ, ಆತನು ಇದನ್ನು ಸರ್ಕಾರಕ್ಕೆ ವರದಿ ಮಾಡತಕ್ಕದ್ದು ಮತ್ತು ಇದರ ಮೇಲಿನ ಸರ್ಕಾರದ ಆದೇಶಗಳು ಅಂತಿಮವಾಗಿರತಕ್ಕದ್ದು.

15. **ರಾಜ್ಯ ಹಜ್ ಸಮಿತಿಯ ನಿಧಿಗಳು:**

ರಾಜ್ಯ ಹಜ್ ಸಮಿತಿಯು ಕರ್ನಾಟಕ ರಾಜ್ಯ ಹಜ್ ಸಮಿತಿ ನಿಧಿ ಎಂದು ಕರೆಯುವ ತನ್ನ ಸ್ವಂತ ನಿಧಿಗಳನ್ನು ಹೊಂದಿರತಕ್ಕದ್ದು ಮತ್ತು ಈ ಕೆಳಕಂಡ ಮೊತ್ತಗಳನ್ನು ಅದಕ್ಕೆ ಜಮೆ ಮಾಡತಕ್ಕದ್ದು, ಎಂದರೆ:-

(1) ಸಮಿತಿಯು,

(ಎ) ಹಜ್‌ಗಾಗಿ ಅರ್ಜಿಗಳ ನೋಂದಣಿಗೆ ವಿಧಿಸಬಹುದಾಗಿರುವ ಯಾವುದೇ ಶುಲ್ಕಗಳು ಮತ್ತು ಸೇವಾವೆಚ್ಚಗಳಿಂದ ವಸೂಲು ಮಾಡಲಾದ ಮೊತ್ತಗಳು

(ಬಿ) ಹಜ್ ಆಚರಣೆಗಾಗಿ ಹಜ್ ಯಾತ್ರಿಗಳಿಂದ ಸಂಗ್ರಹಿಸಲಾದ ಹಣ

(ಸಿ) ಸಮಿತಿ ನಿಧಿಗಳ ಎಲ್ಲ ಠೇವಣಿಗಳು ಮತ್ತು ಹೂಡಿಕೆಗಳಿಂದ ಬರುವ ಆದಾಯ

(ಡಿ) ಮೃತ ಹಜ್ ಯಾತ್ರಿಗಳ ಆಸ್ತಿಗಳ ಮಾರಾಟದಿಂದ ವಸೂಲಾದ ಮೊತ್ತಗಳು ಮತ್ತು ರಾಜ್ಯ ಹಜ್ ಸಮಿತಿಗೆ ಮರಣಶಾಸನದ ಮೂಲಕ ಅವರಿಂದ ಬಿಟ್ಟುಕೊಟ್ಟಿರುವ, ಕ್ಲೇಮು ಮಾಡದಿರುವ ಹಾಗೂ ಅದಕ್ಕೆ ಸೇರಿರುವ ಹಣದ ಮೊತ್ತ ಇತ್ಯಾದಿ.

(2) ರಾಜ್ಯ ಸರ್ಕಾರ, ಕೇಂದ್ರ ಹಜ್ ಸಮಿತಿಯಿಂದ ರಾಜ್ಯ ಸಮಿತಿಗೆ ನೀಡಬಹುದಾದಂಥ ಯಾವುದೇ ಅನುದಾನ ಅಥವಾ ರಾಜ್ಯ ಸರ್ಕಾರದಿಂದ ಅನುಮೋದಿಸಲಾದಂಥ ಉದ್ದೇಶಗಳಿಗಾಗಿನ ಯಾವುದೇ ಇತರ ಮೂಲ.

(3) ಅಧಿನಿಯಮದ ಪ್ರಾರಂಭದ ಕಾಲದಲ್ಲಿ ರಾಜ್ಯ ಹಜ್ ಸಮಿತಿಯ ಹೆಸರಿನಲ್ಲಿ ಜಮೆ ಏನಾದರೂ ಆಗಿದ್ದರೆ, ಆ ಯಾವುದೇ ಮೊಬಲಗು

(4) ಹಜ್ ಸಮಿತಿಯ ಸ್ವತ್ತುಗಳಿಂದ ಬಾಡಿಗೆ ಮುಂಗಡ ಇತ್ಯಾದಿಯಾಗಿ ಸ್ವೀಕರಿಸಲಾದಂಥ ಎಲ್ಲ ಹಣ

(5) ಸಮಿತಿಯು ಹಜ್ ಸಮಿತಿಯ ಎಲ್ಲ ಸ್ಥಿರಾಸ್ತಿಗಳ ನಿರ್ಮಾಣ, ಮಾರಾಟ, ಖರೀದಿ, ಬಾಡಿಗೆ ಒಪ್ಪಂದ ಮುಂತಾದವುಗಳಿಗಾಗಿ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು.

(6) ರಾಜ್ಯ ಸರ್ಕಾರವು ಹಜ್ ಯಾತ್ರಿಗಳ ಕಲ್ಯಾಣಕ್ಕಾಗಿ ಕಟ್ಟಡ/ ರಚನೆ ಮುಂತಾದವುಗಳನ್ನು ನಿರ್ಮಿಸಬಹುದು ಹಾಗೂ ಅದನ್ನು ಸರ್ಕಾರವು ಗೊತ್ತುಪಡಿಸಿದ ಷರತ್ತುಗಳ ಪ್ರಕಾರ ನಿರ್ವಹಿಸುವುದಕ್ಕಾಗಿ ಹಜ್ ಸಮಿತಿಗೆ ವಹಿಸಿಕೊಡಬಹುದು.

16. ಬಜೆಟ್, ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನೆ:

(1) ಹಜ್ ಸಮಿತಿಯು, ಮುಂಬರುವ ಮುಂದಿನ ವರ್ಷದ ಏಪ್ರಿಲ್ 1ನೇ ದಿನದಂದು ಪ್ರಾರಂಭವಾಗುವ ವರ್ಷಕ್ಕಾಗಿನ ಸಮಿತಿಯ ಆದಾಯ ಮತ್ತು ವೆಚ್ಚದ ಒಂದು ಅಂದಾಜನ್ನು ಸಿದ್ಧಪಡಿಸತಕ್ಕದ್ದು ಹಾಗೂ ಅದನ್ನು ಪ್ರತಿವರ್ಷದ ಮಾರ್ಚ್ ಮೊದಲ ವಾರದಲ್ಲಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು.

(2) ಸರ್ಕಾರವು ಅಂದಾಜನ್ನು ಪರಿಶೀಲಿಸತಕ್ಕದ್ದು ಮತ್ತು ಅಂಥ ಅಂದಾಜುಗಳಿಗೆ ಮಂಜೂರಾತಿ ನೀಡತಕ್ಕದ್ದು ಅಥವಾ ತಿದ್ದುಪಡಿ ಮಾಡತಕ್ಕದ್ದು ಅಥವಾ ಅದು ಯೋಗ್ಯವೆಂದು ಭಾವಿಸಬಹುದಾದಂಥ ಬದಲಾವಣೆಗೆ ಒಳಪಡಿಸತಕ್ಕದ್ದು.

(3) ಬಜೆಟ್ ಅನುದಾನಗಳ ಜಮೆಗೆ ಸಂಬಂಧಿಸಿದ ಲೆಕ್ಕಪತ್ರಗಳ ವಿವರಪತ್ರಗಳು ಮತ್ತು ಪ್ರತಿ ಆರ್ಥಿಕ ವರ್ಷದ ಸಂಬಂಧದಲ್ಲಿ ಬಜೆಟ್ ಅನುದಾನಗಳಿಗೆ ಸಂಬಂಧಿಸಿದಂತೆ ವಹಿಸಿದ ವೆಚ್ಚದ ಲೆಕ್ಕಪತ್ರಗಳ ವಿವರಪತ್ರ ಹಾಗೂ ಎಲ್ಲ ಲೆಕ್ಕಪತ್ರಗಳನ್ನು ಕರ್ನಾಟಕ ಆರ್ಥಿಕ ಸಂಹಿತೆ ಅನುಸಾರ ಹಾಗೂ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಸೂಚನೆಗಳನುಸಾರ ನಿರ್ವಹಿಸತಕ್ಕದ್ದು.

17. ಸಮಿತಿ ನಿಧಿಗಳು ಮತ್ತು ಹೂಡಿಕೆಗಳಿಗೆ ಹಣ ಸಂದಾಯಗಳು:–

(1) ಕಾರ್ಯನಿರ್ವಹಣಾಧಿಕಾರಿಯು ಸಮಿತಿ ನಿಧಿಗಳಿಗೆ ಎಲ್ಲ ಹಣಸಂದಾಯಗಳನ್ನು ಸ್ವೀಕರಿಸಲು ಮತ್ತು ಸಮಿತಿ ಪರವಾಗಿ ಅದರ ರಸೀದಿಗಳನ್ನು ನೀಡಲು ಹಾಗೂ ಸಮಿತಿ ಪರವಾಗಿ ಹಣಸಂದಾಯ ಮಾಡಲು ಅಧಿಕೃತಗೊಳಿಸಲಾಗಿದೆ.

(2) ಕಾರ್ಯನಿರ್ವಹಣಾಧಿಕಾರಿಯು, ಸಮಿತಿ ನಿಧಿಗಳ ಜಮೆಗೆ ಆತನು ಸ್ವೀಕರಿಸಿದ ಎಲ್ಲ ಹಣಕ್ಕೆ ರಸೀದಿಗಳನ್ನು ನೀಡಲು ಅಧಿಕೃತಗೊಳಿಸಲಾಗಿದೆ. ಈ ಉದ್ದೇಶಕ್ಕಾಗಿ ಮುದ್ರಿತ ರಸೀದಿ ಸಂಖ್ಯೆಗಳನ್ನು ಹೊಂದಿರುವ ಪಕ್ಕಾ ಪ್ರತಿ ರಸೀದಿಯನ್ನು ನಿರ್ವಹಿಸತಕ್ಕದ್ದು.

(3) ಎಲ್ಲ ಅಂಥ ಹಣವನ್ನು ಕೂಡಲೇ ಕರ್ನಾಟಕ ಹಜ್ ಸಮಿತಿ ಹೆಸರಿನ ಖಾತೆಯಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಇಡತಕ್ಕದ್ದು.

(4) ಕಾರ್ಯನಿರ್ವಹಣಾಧಿಕಾರಿಯು ಬ್ಯಾಂಕ್ ಖಾತೆಯನ್ನು ನಿರ್ವಹಿಸಲು ಅಧಿಕಾರ ಹೊಂದಿರತಕ್ಕದ್ದು. ಯಾವುದೇ ಪರಿಸ್ಥಿತಿ ಕಾರಣದಿಂದ ಕಾರ್ಯನಿರ್ವಹಣಾಧಿಕಾರಿಯ ಅನುಪಸ್ಥಿತಿಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯು ಬ್ಯಾಂಕ್ ಖಾತೆಯನ್ನು ನಿರ್ವಹಿಸಲು ಅಧಿಕೃತಗೊಳಿಸಬಹುದು.

(5) ಸಮಿತಿಯ ತಕ್ಷಣದ ಉದ್ದೇಶಕ್ಕಾಗಿ ಕೂಡಲೇ ಹಣಸಂದಾಯಮಾಡಲು ಅಗತ್ಯವಿದ್ದ ಹೊರತು, ಸಮಿತಿಯ ಕಚೇರಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಬ್ಯಾಂಕ್‌ನಿಂದ ಯಾವುದೇ ಹಣವನ್ನು ಹಿಂತೆಗೆಯತಕ್ಕುದ್ದಲ್ಲ ಅಥವಾ ಸಮಿತಿಯ ಕಚೇರಿಯಲ್ಲಿ ಯಾವುದೇ ಹಣವನ್ನು ಇಟ್ಟುಕೊಳ್ಳತಕ್ಕದ್ದಲ್ಲ.

ಪರಂತು, ತಕ್ಷಣದ ಉದ್ದೇಶಕ್ಕಾಗಿ ಕೂಡಲೇ ಹಣಸಂದಾಯ ಮಾಡಲು ಸಮಿತಿ ಕಚೇರಿಯಲ್ಲಿ ಹಣವನ್ನು ಇಟ್ಟುಕೊಳ್ಳುವುದಕ್ಕೆ ಮುಂಚೆ ಅಥವಾ ಸಮಿತಿಯ ಕಚೇರಿಯಲ್ಲಿ ಅದನ್ನು ಇಟ್ಟುಕೊಳ್ಳುವ ಉದ್ದೇಶಕ್ಕಾಗಿ ಬ್ಯಾಂಕ್‌ನಿಂದ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ಮುಂಚೆ, ಹಾಗೆ ಮಾಡುವುದಕ್ಕಾಗಿನ ಕಾರಣಗಳನ್ನು ದಾಖಲಿಸಿತಕ್ಕದ್ದು.

(6) ಕಾರ್ಯನಿರ್ವಹಣಾಧಿಕಾರಿಯು, ಯಾವುದೇ ಸಣ್ಣಪುಟ್ಟ ಖರ್ಚುಗಳಿಗಾಗಿ 10,000/–ರೂ. ಗಳನ್ನು ಮೀರದಿರುವ ನಷ್ಟಭರ್ತಿ ಮಾಡಬಹುದಾದ ಖಾಯಂ ಮುಂಗಡವನ್ನು ಹೊಂದಿರಲು ಅಧಿಕೃತಗೊಳಿಸಲಾಗಿದೆ.

(7) ವೆಚ್ಚಕ್ಕೆ ಜಮೆಗಳ ವಿನಿಯೋಗವನ್ನು ಮಾಡತಕ್ಕದ್ದಲ್ಲ.

(8) ಸಮಿತಿಯ ನಿಧಿಗಳಿಂದ 1000/– (ಒಂದು ಸಾವಿರ ರೂ. ಮಾತ್ರ) ರೂ.ಗಳನ್ನು ಮೀರುವ ಎಲ್ಲ ಸಂದಾಯಗಳನ್ನು ಚೆಕ್ಕು ಮೂಲಕ ಮಾಡತಕ್ಕದ್ದು.

(9) ಸಂದಾಯ ಮಾಡಬೇಕಾದ ಹಣವನ್ನು ಸಂದಾಯವಾಗದಂತೆ ಬಿಡತಕ್ಕುದಲ್ಲ ಮತ್ತು ಅದನ್ನು ಪೂರ್ಣವಾಗಿ ಅಗತ್ಯವಾಗುವ ದಿನಕ್ಕಿಂತ ಹೆಚ್ಚು ದಿನದವರೆಗೆ ಖಾತೆಯಿಂದ ಹೊರಗಿಡತಕ್ಕುದಲ್ಲ.

(10) ಸಮಿತಿಯ ಮೇಲೆ ಕ್ಲೇಮನ್ನು ಹೊಂದಿರುವ ಯಾವನೇ ವ್ಯಕ್ತಿ ವೋಚರ್ ಅನ್ನು ಸಲ್ಲಿಸತಕ್ಕದ್ದು ಹಾಗೂ ಅದಕ್ಕೆ ಮುಂಗಡ ರಸೀದಿಯನ್ನು ಲಗತ್ತಿಸತಕ್ಕದ್ದು.

(11) ಹಣ ಪಡೆಯುವವನು ತನ್ನ ಸ್ವೀಕೃತಿಯಲ್ಲಿ ಸಂದಾಯದ ದಿನಾಂಕವನ್ನು ನಮೂದಿಸತಕ್ಕದ್ದು.

(12) ಸಮಿತಿಯ ಮೇಲಿನ ಪ್ರತಿಯೊಂದು ಕ್ಲೇಮನ್ನು, ಅದನ್ನು ಸಂದಾಯ ಮಾಡುವುದಕ್ಕೆ ಮುಂಚೆ ಸಮಿತಿಯ ಲೆಕ್ಕಾಧಿಕಾರಿಯು ಪರಿಶೀಲಿಸತಕ್ಕದ್ದು. ಬಿಲ್ಲಿನಲ್ಲಿ ಮಾಡಿರುವ ಯಾವುದೇ ಹೆಚ್ಚುವರಿ ಸಂದಾಯವನ್ನು ಹಣ ಪಡೆಯುವವನಿಂದ ನಗದಾಗಿ ಅಥವಾ ಹಣ ಪಡೆಯುವವನ ತರುವಾಯದ ಬಿಲ್ಲಿನಿಂದ ಹೆಚ್ಚುವರಿಯಾಗಿ ಸಂದಾಯಮಾಡಿದ ಮೊತ್ತಕ್ಕೆ ಸಮನಾದ ಮೊತ್ತವನ್ನು ಕಡಿತಗೊಳಿಸುವ ಮೂಲಕ ವಸೂಲು ಮಾಡತಕ್ಕದ್ದು.

(13) ತಕ್ಷಣಕ್ಕೆ ಅಗತ್ಯವಿಲ್ಲದ ಯಾವುದೇ ಮೊತ್ತವನ್ನು, ಭಾರತ ರಿಸರ್ವ್ ಬ್ಯಾಂಕ್ ಅಧಿನಿಯಮ, 1934ರಲ್ಲಿ ಪರಿಭಾಷಿಸಲಾಗಿರುವಂಥ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಡಬಹುದು.

18. ಹಜ್ ಸಮಿತಿಯ ಲೆಕ್ಕದ ರಿಜಿಸ್ಟರ್:-

(1) ಅಧಿನಿಯಮ ಮತ್ತು ಈ ನಿಯಮಗಳ ಅಡಿಯಲ್ಲಿ ಹಜ್ ಸಮಿತಿಯ ರಿಜಿಸ್ಟರ್ ಜೊತೆಗೆ, ಹಜ್ ಸಮಿತಿಯ ನಿಧಿಗಳು ಮತ್ತು ಇತರ ಆದಾಯಕ್ಕೆ ಸಂಬಂಧಿಸಿದಂತೆ ಸಮಿತಿಯು ತನ್ನ ಕಚೇರಿಯಲ್ಲಿ ಈ ಕೆಳಕಂಡ ರಿಜಿಸ್ಟರ್‌ಗಳನ್ನು ಸಹ ನಿರ್ವಹಿಸತಕ್ಕದ್ದು.

(i) ವೇತನ ಬಿಲ್ಲು ರಿಜಿಸ್ಟರ್

(ii) ಖಾತಾ ಲೆಕ್ಕ

(iii) ನಗದು ಪುಸ್ತಕ

(iv) ಠೇವಣಿಗಳು ಮತ್ತು ಮುಂಗಡಗಳ ರಿಜಿಸ್ಟರ್

(v) ಕೊಡಲಾದ ನಿಧಿಗಳ ವಸೂಲಿಯನ್ನು ಪರಿಶೀಲಿಸುವ ಬೇಡಿಕೆ, ವಸೂಲಿ ಮತ್ತು ಶಿಲ್ಕು ರಿಜಿಸ್ಟರ್

(vi) ವೇತನ ಸಂದಾಯ ಪಟ್ಟಿ

(vii) ಸಾದಿಲ್ವಾರು ವೆಚ್ಚಗಳ ರಿಜಿಸ್ಟರ್

(viii) ಮುದ್ರಾಂಕಗಳು ಮತ್ತು ಮೊಹರು ರಿಜಿಸ್ಟರ್

(ix) ಭದ್ರತಾ ಪತ್ರಗಳು, ನಿಧಿ ಪತ್ರಗಳು ಹಾಗೂ ಡಿಬೆಂಚರ್ ಪತ್ರಗಳ ರಿಜಿಸ್ಟರ್

(x) ಸಿಬ್ಬಂದಿ ಲೆಕ್ಕಪರಿಶೋಧನೆ ರಿಜಿಸ್ಟರ್

(xi) ಜಮೆಗಳು, ನೀಡಿಕೆಗಳು, ಡಿಬೆಂಚರ್ ಪತ್ರಗಳನ್ನು ತೋರಿಸುವ ದಾಸ್ತಾನು ರಿಜಿಸ್ಟರ್

ಎ) ಲೇಖನ ಸಾಮಗ್ರಿ ಮತ್ತು ಮುದ್ರಿತ ನಮೂನೆಗಳು

ಬಿ) ಪೀಠೋಪಕರಣಗಳು, ಹಾಗೂ

ಸಿ) ರಾಜ್ಯ ಹಜ್ ಸಮಿತಿಯ ಕಚೇರಿಯಲ್ಲಿರುವ ವಾಹನಗಳು, ಬೆರಳಚ್ಚುಯಂತ್ರಗಳು, ಕಂಪ್ಯೂಟರ್‌ಗಳು, ಜೋಡಣೆಗಳು, ಅಳವಡಿಕೆಗಳು ಇತ್ಯಾದಿ ಸ್ಥಿರಯಂತ್ರಗಳು, ಇತರ ವಸ್ತುಗಳು ಇತ್ಯಾದಿ.

(xii) ಖಾಯಂ ಮುಂಗಡ ಲೆಕ್ಕಪತ್ರಗಳು;

(xiii) ಸಮಿತಿಯ ನೇರ ನಿರ್ವಹಣೆ ಅಡಿಯಲ್ಲಿ ಹಜ್ ಸಮಿತಿ ಸಂಸ್ಥೆಗಳ ಎಲ್ಲ ಸ್ಥಿರಾಸ್ತಿಗಳ ರಿಜಿಸ್ಟರ್;

(xiv) ಹಜ್ ಸಮಿತಿಯ ಚರಾಸ್ತಿಗಳ ರಿಜಿಸ್ಟರ್;

(xv) ಜಡ ವಸ್ತುಗಳ ರಿಜಿಸ್ಟರ್

(xvi) ಹಾಜರಿ ಪುಸ್ತಕ

(xvii) (ಎ) ಪ್ರಕರಣದ ಹಂತಗಳೊಂದಿಗೆ ಭಾರತ ಸರ್ವೋಚ್ಚನ್ಯಾಯಾಲಯದಲ್ಲಿ;

(ಬಿ) ಪ್ರಕರಣದ ಹಂತಗಳೊಂದಿಗೆ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ;

(ಸಿ) ಪ್ರಕರಣಗಳ ಹಂತಗಳೊಂದಿಗೆ ಇತರ ಜಿಲ್ಲಾ ನ್ಯಾಯಾಲಯಗಳಲ್ಲಿ; ಮತ್ತು

(ಡಿ) ಪ್ರಕರಣಗಳ ಹಂತಗಳೊಂದಿಗೆ ರೆವಿನ್ಯೂ ನ್ಯಾಯಾಲಯಗಳಲ್ಲಿ

– ಇತ್ಯರ್ಥದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯ ವ್ಯಾಜ್ಯಗಳು

(xviii) ನ್ಯಾಯಾಲಯಗಳ ಮುಂದಿರುವ ಎಲ್ಲ ವ್ಯಾಜ್ಯಗಳು

ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ:

ಸಮಿತಿ ವಿಷಯಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳು, ರಾಜ್ಯದ ರಾಜಧಾನಿಯಲ್ಲಿನ ನ್ಯಾಯಾಲಯಗಳಲ್ಲಿ ಮತ್ತು ರಾಜ್ಯದ ಕೇಂದ್ರ ಕಾರ್ಯಸ್ಥಾನಗಳಲ್ಲಿರುವ ಸಕ್ಷಮ ನ್ಯಾಯಾಲಯಗಳಲ್ಲಿ ನಡೆಯತಕ್ಕದ್ದು.

(2) ಸಮಿತಿಯ ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ, ಹಜ್ ಸಮಿತಿಯು ಈ ಕೆಳಕಂಡ ನಿಯಮಗಳನ್ನು ಪಾಲಿಸತಕ್ಕದ್ದು, ಎಂದರೆ:-

(i) ಪ್ರತಿ ಆರ್ಥಿಕ ವರ್ಷಕ್ಕಾಗಿ ಪ್ರತ್ಯೇಕವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು.

(ii) ಹಜ್ ಸಮಿತಿಯ ಕಚೇರಿಯಲ್ಲಿ ಸ್ವೀಕರಿಸಿದ(ಅಥವಾ) ಹಜ್ ಸಮಿತಿಯ ಜಮೆಗೆ ಬ್ಯಾಂಕ್‌ನಲ್ಲಿ ಸಂದಾಯವಾದ ಎಲ್ಲ ಮೊತ್ತಗಳನ್ನು ಸಮುಚಿತ ಶೀರ್ಷಿಕೆ ಅಡಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ಕರ್ನಾಟಕ ರಾಜ್ಯ ಹಜ್ ಸಮಿತಿಯ ಲೆಕ್ಕ ಗುಮಾಸ್ತನು ಅದರ ನಮೂದುಗಳನ್ನು ಮಾಡತಕ್ಕದ್ದು.

(3) ವೇತನ ಬಿಲ್ಲುಗಳು, ಪ್ರಯಾಣ ಭತ್ಯೆ ಬಿಲ್ಲುಗಳು ಹಾಗೂ ಸಾದಿಲ್ವಾರು ಬಿಲ್ಲುಗಳನ್ನು ಸಿದ್ಧಪಡಿಸುವುದಕ್ಕಾಗಿ ಮತ್ತು ನಿಯಂತ್ರಿಸುವುದಕ್ಕಾಗಿ ರಾಜ್ಯ ಲೆಕ್ಕಸಂಹಿತೆಯಲ್ಲಿ ಮತ್ತು ರಾಜ್ಯ ಖಜಾನೆ ಸಂಹಿತೆಯಲ್ಲಿರುವಂಥದೇ ರೀತಿಯ ನಮೂನೆಗಳನ್ನು ನಿರ್ವಹಿಸತಕ್ಕದ್ದು.

(4) ಹಜ್ ಸಮಿತಿಯ ಕಚೇರಿಯ ಉಪಯೋಗಕ್ಕಾಗಿ ಹಜ್ ನಿಧಿಯಿಂದ ಅಂಚೆ ಸ್ಟಾಂಪುಗಳನ್ನು ಖರೀದಿಸತಕ್ಕದ್ದು ಮತ್ತು ನೀಡತಕ್ಕದ್ದು. ಅಂಚೆ ಸ್ಟಾಂಪಿನ ವೆಚ್ಚವನ್ನು ಪ್ರತ್ಯೇಕ ಸಾದಿಲ್ವಾರು ಬಿಲ್ಲುಗಳ ಮೂಲಕ ಪಡೆದುಕೊಳ್ಳತಕ್ಕದ್ದು.

19. **ಹಜ್ ಸಮಿತಿ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ:–**

(1) ಹಜ್ ಸಮಿತಿಯ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯನ್ನು ಮಾಡುವಲ್ಲಿ, ಲೆಕ್ಕಪರಿಶೋಧಕನು ನಗದನ್ನು ಪರಿಶೀಲಿಸತಕ್ಕದ್ದು ಮತ್ತು ಪರಿಶೀಲನೆಗಾಗಿ ನಗದು ಸಂಪೂರ್ಣವಾಗಿ ಸಿದ್ಧವಾಗಿರುತ್ತದೆಯೇ ಎಂಬುದನ್ನು ವರದಿಯಲ್ಲಿ ನಮೂದಿಸತಕ್ಕದ್ದು.

(2) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆ ಕ್ರಮದಲ್ಲಿ ಷೇರುಪತ್ರಗಳು, ಸರ್ಕಾರಿ ಬಂಧಪತ್ರಗಳು ಮತ್ತು ಇತರ ಭದ್ರತಾ ಪತ್ರಗಳು, ಬ್ಯಾಂಕ್ ಪಾಸ್ ಪುಸ್ತಕಗಳು ಹಾಗೂ ವರದಿ ಇವುಗಳು ಸರಿಯಾಗಿರುವುದಾಗಿ ಕಂಡುಬಂದಿದೆಯೇ ಎಂಬುದನ್ನು ಪರಿಶೀಲಿಸತಕ್ಕದ್ದು.

(3) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆಯಲ್ಲಿ ಉದ್ಭವಿಸುವ ಇತರ ಅಂಶಗಳ ಮಿತಿಯಲ್ಲಿ ಈ ಕೆಳಕಂಡಂತೆ ವರದಿ ಮಾಡತಕ್ಕದ್ದು:–

- i) ನಿರ್ವಹಿಸಬೇಕಾದ ಲೆಕ್ಕಪತ್ರಗಳು ಮತ್ತು ರಿಜಿಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ;
- ii) ಸಮಿತಿಗೆ ಬರಬೇಕಾದ ವಂತಿಗೆಗಳು ಮತ್ತು ಇತರ ಜಮೆಗಳನ್ನು ಸರಿಯಾದ ಸಮಯದಲ್ಲಿ ವಸೂಲಿ ಮಾಡಲಾಗಿದೆಯೇ ಹಾಗೂ ಮೊತ್ತಗಳು ಮತ್ತು ಇತರ ಬಾಕಿಗಳನ್ನು ವಸೂಲಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ, ಹಾಗೆ ಮಾಡಲಾಗಿಲ್ಲದಿದ್ದರೆ, ಯಾವ ಪ್ರಕರಣಗಳಲ್ಲಿ ಅಂಥ ಕ್ರಮವನ್ನು ಕೈಗೊಳ್ಳಲಾಗಿರುವುದಿಲ್ಲ;
- iii) ವಸೂಲಿಗಳನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ
- iv) ಯಾವುದೇ ವಂತಿಗೆಯನ್ನು ಕಳುಹಿಸಲಾಗಿದೆಯೇ ಅಥವಾ ಕಡಿಮೆ ಮಾಡಲಾಗಿದೆಯೇ, ಹಾಗೆ ಮಾಡಲಾಗಿದ್ದರೆ ಅದನ್ನು ಈ ನಿಯಮಗಳ ಅಡಿಯಲ್ಲಿ ಅಗತ್ಯಪಡಿಸಲಾದಂತೆ ಯುಕ್ತ ಪ್ರಾಧಿಕಾರದ ಅಡಿಯಲ್ಲಿ ಮಾಡಲಾಗಿದೆಯೇ:
- v) ವಹಿಸಲಾದ ವೆಚ್ಚಗಳನ್ನು ಮಂಜೂರು ಮಾಡಲಾದ ಬಜೆಟ್ ಅನುಸಾರವಾಗಿ ವಹಿಸಲಾಗಿದೆಯೇ, ಹಾಗೂ ಅಂಥ ಬಜೆಟ್‌ನಿಂದ ಯಾವುದೇ ಮಾರ್ಗಾಂತರಗಳು/ ಮಾರ್ಗಪಲ್ಲಟಗಳನ್ನು ಮಾಡಲಾಗಿದ್ದರೆ, ಅದರ ಕಾರಣಗಳೊಂದಿಗೆ ಯಾವ ಮಾರ್ಗಾಂತರಗಳಾಗಿವೆ.
- vi) ವೆಚ್ಚದ ಪ್ರತಿ ಬಾಬುಗಳನ್ನು ಸಕ್ಷಮ ಪ್ರಾಧಿಕಾರಿಯಿಂದ ಮಂಜೂರು ಮಾಡಲಾಗಿದ್ದು ಅದು ಯುಕ್ತ ವೋಚರ್‌ಗಳೊಂದಿಗೆ ಆಧಾರಿತವಾಗಿದೆಯೇ;
- vii) ಲೆಕ್ಕಪರಿಶೋಧಕನ ಅಭಿಪ್ರಾಯದಲ್ಲಿ ವೆಚ್ಚದ ಯಾವುದೇ ಬಾಬು ದುಂದುವೆಚ್ಚವಾಗಿದೆಯೇ; ಹಾಗೂ
- viii) ತಕ್ಷಣದ ವೆಚ್ಚಕ್ಕಾಗಿ ಅಗತ್ಯವಿಲ್ಲದ ಎಲ್ಲ ಹಣವನ್ನು ಬ್ಯಾಂಕ್‌ಗಳಲ್ಲಿ ಇಡಲಾಗಿದೆಯೇ ಹಾಗೂ ಹೆಚ್ಚುವರಿ ನಿಧಿಗಳನ್ನು ಸರಿಯಾಗಿ ಹೂಡಿಕೆ ಮಾಡಲಾಗಿದೆಯೇ

(4) ಲೆಕ್ಕಪರಿಶೋಧಕನು, ಹಜ್ ಸಮಿತಿಗೆ ಬರಬೇಕಾದ ವಂತಿಗೆಗಳ ವಸೂಲಿಯಲ್ಲಿನ ವೆಚ್ಚದಲ್ಲಿ ಅಥವಾ ಲೆಕ್ಕಪತ್ರಗಳಲ್ಲಿ ಆತನು ಗಮನಿಸಬಹುದಾಗಿರುವ ದುರುಪಯೋಗ, ಅನೌಚಿತ್ಯ ಅಥವಾ ಅಕ್ರಮವನ್ನು ಹಾಗೂ ಅಂಥ ನಷ್ಟ ಅಥವಾ ಅಪವ್ಯಯಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜವಾಬ್ದಾರರಾದ ವ್ಯಕ್ತಿಗಳ ಹೆಸರುಗಳೊಂದಿಗೆ ಹಣದ ಅಥವಾ ಅಪವ್ಯಯದ ಎಲ್ಲ ಪ್ರಕರಣಗಳನ್ನು ಸಹ ವರದಿ ಮಾಡತಕ್ಕದ್ದು;

(5) ಲೆಕ್ಕಪರಿಶೋಧಕನು ತನ್ನ ವರದಿಗೆ:–

- i) ಬಜೆಟ್ ಶೀರ್ಷಿಕೆಗಳ ಅಡಿಯಲ್ಲಿನ ಜಮೆಗಳು ಮತ್ತು ಖರ್ಚುಗಳ ವಿವರಪತ್ರ;
- ii) ಆದಾಯ ಮತ್ತು ವೆಚ್ಚದ ವಿವರಪತ್ರ
- iii) ಆಸ್ತಿಗಳು ಮತ್ತು ಹೊಣೆಗಳ ಕ್ರೋಢೀಕೃತ ವಿವರಪತ್ರ;
- iv) ಡಿಬೆಂಚರ್ ಪತ್ರಗಳು, ಷೇರು ಪತ್ರಗಳು, ಸರ್ಕಾರದ ಬಂಧಪತ್ರಗಳು ಹಾಗೂ ಇತರ ಭದ್ರತಾಪತ್ರಗಳ ವಿವರಪತ್ರ; ಹಾಗೂ
- v) ನಗದಾಗಿರಲಿ ಅಥವಾ ವಸ್ತು ರೂಪದಲ್ಲಾಗಲಿ ವಂತಿಗೆಗಳು ಮತ್ತು ಪ್ರಸಕ್ತ ಬರಬೇಕಾಗಿರುವ ಹಣವು ಸೇರಿದಂತೆ ಎಲ್ಲ ರಾಜಸ್ವ ಬಾಬುಗಳ ಬೇಡಿಕೆ ಮತ್ತು ವಸೂಲಿ ಮತ್ತು ಶಿಲ್ಕು ಇವುಗಳ ಕ್ರೋಢೀಕೃತ ವಿವರಪತ್ರವನ್ನು

– ಲಗತ್ತಿಸತಕ್ಕದ್ದು.

(6) ಲೆಕ್ಕಪರಿಶೋಧಕನು ಪರಿಶೋಧಿತ ಲೆಕ್ಕಪತ್ರಗಳ (ಜಮೆ, ವೆಚ್ಚಗಳು ಮತ್ತು ಶಿಲ್ಕು ಪಟ್ಟಿ) ಒಂದು ಸಂಗ್ರಹವನ್ನು ಸಿದ್ಧಪಡಿಸತಕ್ಕದ್ದು ಹಾಗೂ ಲೆಕ್ಕಪರಿಶೋಧನೆ ವರದಿಯೊಂದಿಗೆ ಅದರ ಎರಡು ಪ್ರತಿಗಳನ್ನು ಸಲ್ಲಿಸತಕ್ಕದ್ದು.

(7) ರಾಜ್ಯ ಹಜ್ ಸಮಿತಿಯ ವಾರ್ಷಿಕ ಆರ್ಥಿಕ ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

(8) ರಾಜ್ಯ ಹಜ್ ಸಮಿತಿಯ ಲೆಕ್ಕಪತ್ರಗಳನ್ನು ರಾಜ್ಯ ಲೆಕ್ಕಪತ್ರಗಳ ಇಲಾಖೆಯು ಪ್ರತಿವರ್ಷ ಪರಿಶೋಧನೆ ಮಾಡತಕ್ಕದ್ದು.

(9) ಲೆಕ್ಕಪರಿಶೋಧನೆ ಟಿಪ್ಪಣಿ ಮತ್ತು ಅದರ ಉತ್ತರಗಳ ಪ್ರತಿಯನ್ನು ಅದರ ಪರಿಶೀಲನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

20. **ವಾರ್ಷಿಕ ವರದಿ:**

ರಾಜ್ಯ ಹಜ್ ಸಮಿತಿಯು, ಹಿಂದಿನ ವರ್ಷದ ಅವಧಿಯಲ್ಲಿನ ಅದರ ಕಾರ್ಯಚಟುವಟಿಕೆಗಳ ಸಂಪೂರ್ಣ ಲೆಕ್ಕವನ್ನು ನೀಡುವ ಮೂಲಕ ಆರ್ಥಿಕ ವರ್ಷದ ಮುಕ್ತಾಯದಿಂದ ಮೂರು ತಿಂಗಳುಗಳೊಳಗೆ ಒಂದು ವಾರ್ಷಿಕ ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.

ರಾಜ್ಯ ಸರ್ಕಾರವು, ರಾಜ್ಯ ಹಜ್ ಸಮಿತಿಯ ವಾರ್ಷಿಕ ವರದಿಯನ್ನು, ಅದನ್ನು ಸ್ವೀಕರಿಸಿದ ಕೂಡಲೇ ರಾಜ್ಯ ವಿಧಾನಮಂಡಲದ ಮುಂದೆ ಮಂಡಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್.771

ಅಬ್ಬಾಸ್ ಷರೀಫ್

ಸರ್ಕಾರದ ಅಧೀನ ಕಾರ್ಯದರ್ಶಿ,

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.

HOME SECRETARIAT

NOTIFICATION

No.HD:80:POP:2011, Bangalore, Dated:04.06.2011

In exercise of the powers conferred by clause(s) of section 2 of the Code of Criminal Procedure, 1973 (Central Act 2 of 1974), and in partial modification of the earlier notification in this behalf, the Government of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column (4) thereof and the said areas and places shall be included within the jurisdiction of the police stations specified in column (2).

SCHEDULE

Name of the District/ Police Sub-division/ Police Circle/ Police Station	Name of the Police Station in which the areas and places specified in column (3) shall be included	Name of the areas and places	Name of the Police Station from the jurisdiction of which the area and places specified in column (3) shall be excluded
1	2	3	4
Bellary District Bellary Rural Sub-Division, Bellary Rural Circle	Bellary Rural Police Station	1) Belagalu 2)Belagalu thanda 3) Janakunte 4) Janakunte thanda 5) Haragina doni	Kuduthini Police Station
Bellary District Bellary City Sub-Division Brucepet	APMC Yard Police Station	1) Karkala Tota 2) Handralu 3) Gonala	Bellary Rural Police Station

By Order and in the name of the Governor of Karnataka,

G.R. SRINIVASA RAO

PR-590

Under Secretary to Government (I/c),

Home Department (Police Expenditure)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 61 ಬೆಂರೂಪ್ರಾ 2011, ಬೆಂಗಳೂರು, ದಿನಾಂಕ:10.06.2011

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ 4(ಸಿ) ಮತ್ತು ಉಪ ಪ್ರಕರಣ 3(I) ಮತ್ತು (IV) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈಗಿನ ಸದಸ್ಯರಾದ ಶ್ರೀ ಕೆ. ಹನುಮಪ್ಪ ಬಿನ್ ಮೇಣಸಪ್ಪ ಕೆಂಪಸಂದ್ರ ಗ್ರಾಮ, ಹಳೇಪಾಳ್ಯ ಅಂಚೆ, ಟೇಕಲ್

ಹೋಬಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ ಇವರ ಬದಲಾಗಿ ಈ ಕೆಳಕಂಡವರನ್ನು ಮಾಲೂರು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಸದಸ್ಯರನ್ನಾಗಿ ಸರ್ಕಾರದ ಇಚ್ಛಾನುಸಾರ ಅಥವಾ ಮೂರು ವರ್ಷಗಳ ಅವಧಿವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಲಾಗಿದೆ.

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಪದನಾಮ
1.	ಶ್ರೀ ಹೆಚ್.ಕೆ. ಚಂದ್ರಪ್ಪ ಬಿನ್ ಲೇಟ್ ಅಂಜನಪ್ಪ, ಭಾವನಹಳ್ಳಿ ಗ್ರಾಮ ಕಸಬಾ ಹೋಬಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ,	ಸದಸ್ಯರು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಎಂ. ಹಿರೇಮಠ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್.601

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 51 ಎಲ್‌ಡಬ್ಲ್ಯೂಎ 2011, ಬೆಂಗಳೂರು, ದಿನಾಂಕ:08.06.2011

ಕೈಗಾರಿಕಾ ವಿವಾದಗಳ ಅಧಿನಿಯಮ 1947ರ (ಕೇಂದ್ರಾಧಿನಿಯಮ 1947ರ ಸಂಖ್ಯೆ:14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ" ಯನ್ನು ಅಧಿಸೂಚನೆ ಸಂಖ್ಯೆ: ಕಾಇ 129 ಎಲ್‌ಡಬ್ಲ್ಯೂಎ 2010, ದಿನಾಂಕ:18.11.2010ರಲ್ಲಿ ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿತ್ತು.

ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಅವಧಿಯನ್ನು ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ಪರಿಗಣಿಸಿದೆ. ಆದುದರಿಂದ, ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ:14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ" ಯನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಯವರೆಗೆ ವಿಸ್ತರಿಸಿ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್.ಆರ್. ಪ್ರಭು
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಪಿ.ಆರ್.602

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 12 ಮುನೋಮು 2011, ಬೆಂಗಳೂರು, ದಿನಾಂಕ:09.06.2011

ದಿ ಗದಗ್ ಕೋ–ಆಪರೇಟಿವ್ ಇಂಡಸ್ಟ್ರಿಯಲ್ ಎಸ್ಟೇಟ್ ಲಿಮಿಟೆಡ್, ಗದಗ್, ಇದರ ಒಂದು ಸಾವಿರ ವಿದ್ಯುತ್ ಮಗ್ಗಗಳ ಸಂಕೀರ್ಣವನ್ನು ಕಾರ್ಯನಿರತಗೊಳಿಸಲು ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದಕ್ಕೆ ವಹಿಸಿಕೊಡಲು ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 9(1) ರನ್ವಯ ಶೇ.50 ರಷ್ಟು ರಿಯಾಯಿತಿಯನ್ನು ಹಾಗೂ ನೋಂದಣಿ ಕಾಯ್ದೆ 1908ರ ಕಲಂ 78ರ ಮೇರೆಗೆ ನೋಂದಣಿ ಶುಲ್ಕದಲ್ಲಿ ಪೂರ್ಣ ವಿನಾಯಿತಿಯನ್ನು ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅ.ಟಿ. ಸಂಖ್ಯೆ: ಆಇ 373 ವೆಚ್ಚ–7/2011 ದಿನಾಂಕ:29.04.2011ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಕೆ. ರಾಮಚಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ)

ಪಿ.ಆರ್.604

ಇಂಧನ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಇಎನ್ 72 ಸಮನ್ವಯ 2011, ಬೆಂಗಳೂರು, ದಿನಾಂಕ:02.06.2011

ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಎನ್ 72 ಸಮನ್ವಯ 2011 ದಿನಾಂಕ:01.06.2011ರ ಪ್ಯಾರಾ 3ರಲ್ಲಿನ, 4 ರಿಂದ 6ನೇ ಸಾಲಿನಲ್ಲಿರುವ "ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರಾಂಡಂ ಆಫ್ ಅಸೋಸಿಯೇಷನ್ ಅಂಡ್ ಆರ್ಟಿಕಲ್ಸ್ ಆಫ್

ಅಸೋಸಿಯೇಷನ್ 30(1) (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ" ಎಂಬುದನ್ನು ತೆಗೆದುಹಾಕಲಾಗಿದ್ದು ಇದನ್ನು ಬಿಟ್ಟು ಉಳಿದ ಸಾಲುಗಳನ್ನು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್ ಬಿ. ಕೃಷ್ಣಪ್ಪನವರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಪಿ.ಆರ್.605

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 60 ಎಲ್‌ಎಸ್‌ಐ 2011, ಬೆಂಗಳೂರು, ದಿನಾಂಕ:10.06.2011

ಕಾರ್ಮಿಕ ರಾಜ್ಯ ವಿಮಾ ಕಾಯ್ದೆಯ (ಕೇಂದ್ರ ಕಾಯ್ದೆ 1948ರ 34) ಸೆಕ್ಷನ್ 87ರ ಜೊತೆ ಓದಲಾದ 91ಎ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ 02 ಬೀಡಿ ಸಂಸ್ಥೆಗಳಿಗೆ ಕಾರಾವಿ ಕಾಯ್ದೆ ವ್ಯಾಪ್ತಿಯಿಂದ ಕರ್ನಾಟಕ ಸರ್ಕಾರವು ವಿನಾಯ್ತಿ ನೀಡಿದೆ.

ಕ್ರ ಸಂ.	ಸಂಸ್ಥೆಯ ಹೆಸರು	ಅವಧಿ
1.	ಮೆ: ಆನಂದ ಟೊಬ್ಯಾಕೊ ಪ್ರಾಡಕ್ಟ್ಸ್ ಕೊಡಿಯಾಲ್ ಬೈಲ್, ಮಂಗಳೂರು.	01.01.2010 ರಿಂದ 31.12.2010ರವರೆಗೆ
2.	ಮೆ: ಪ್ರಕಾಶ್ ಬೀಡೀಸ್ ಲಿ., ಕೊಡಿಯಾಲ್ ಬೈಲ್, ಮಂಗಳೂರು.	01.01.2010 ರಿಂದ 31.12.2010ರವರೆಗೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ. (ಕಾರಾವಿ ಯೋ (ವೈ) ಸೇವೆಗಳು)

LABOUR SECRETARIAT

NOTIFICATION

No.LD 60 LSI 2011, Bangalore, Dated:10.06.2011

In exercise of the power confirmed conferred by section 87 read with 91A of the ESI Act (Central Act-34 of 1948) the Government of Karnataka hereby exempts to the following 02 Beedi Companies.

Sl. No.	Name of the Employers	Period
1.	Ananda Tobacco Products, Mangalore	01.01.2010 to 31.12.2010
2.	Prakash Beedies Ltd., Mangalore	01.01.2010 to31.12.2010

By Order and in the name of the Governor of Karnataka,

GOVINDASWAMY

Desk Officer,

Labour Department (ESIS (M) Services)

PR-615

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 60 ಎಲ್‌ಎಸ್‌ಐ 2011, ಬೆಂಗಳೂರು, ದಿನಾಂಕ:10.06.2011

ಕಾರ್ಮಿಕ ರಾಜ್ಯ ವಿಮಾ ಕಾಯ್ದೆಯ (ಕೇಂದ್ರ ಕಾಯ್ದೆ 1948ರ 34) ಸೆಕ್ಷನ್ 87ರ ಜೊತೆ ಓದಲಾದ 91ಎ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ 05 ಬೀಡಿ ಸಂಸ್ಥೆಗಳಿಗೆ ಕಾರಾವಿ ಕಾಯ್ದೆ ವ್ಯಾಪ್ತಿಯಿಂದ ಕರ್ನಾಟಕ ಸರ್ಕಾರವು ವಿನಾಯ್ತಿ ನೀಡಿದೆ.

ಕ್ರ ಸಂ.	ಸಂಸ್ಥೆಯ ಹೆಸರು	ಅವಧಿ
1.	ಮೆ: ದೀಪಕ್ ಎಂಟರ್ ಪ್ರೈಸಸ್, ಮಂಗಳೂರು.	01.06.2010 ರಿಂದ 31.12.2010ರವರೆಗೆ
2.	ಮೆ: ಗುರುಕೃಪಾ ಬೀಡಿ ಇಂಡಸ್ಟ್ರೀಸ್ ಪ್ರೈ.ಲಿ., ಬಂಟವಾಳ	01.06.2010 ರಿಂದ 31.12.2010ರವರೆಗೆ

ಕ್ರ ಸಂ.	ಸಂಸ್ಥೆಯ ಹೆಸರು	ಅವಧಿ
3.	ಮೆ: ಜ್ಯೋತಿ ಹೋಮ್ ಇಂಡಸ್ಟ್ರೀಸ್ ಪ್ರೈ.ಲಿ., ಮೈಸೂರು	01.06.2010 ರಿಂದ 31.12.2010ರವರೆಗೆ
4.	ಮೆ: ಮಂಗಳೂರು ಗಣೇಶ ಬೀಡಿ ವರ್ಕ್ಸ್, ಮೈಸೂರು	01.06.2010 ರಿಂದ 31.12.2010ರವರೆಗೆ
5.	ಮೆ: ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್, ಮಂಗಳೂರು.	01.06.2010 ರಿಂದ 31.12.2010ರವರೆಗೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ. (ಕಾರಾವಿ ಯೋ (ವೈ) ಸೇವೆಗಳು)

LABOUR SECRETARIAT

NOTIFICATION

No.LD 60 LSI 2011, Bangalore, Dated:10.06.2011

In exercise of the power confirmed by section 87 read with 91A of the ESI Act (Central Act-34 of 1948) the Government of Karnataka hereby exempts to the following 05 Beedi Companies.

Sl. No.	Name of the Employers	Period
1.	Deepak Enterprises, Mangalore	01.06.2010 to 31.12.2010
2.	Gurukripa Beedi Industry Pvt. Ltd., Bantwala.	01.06.2010 to31.12.2010
3.	Jyothi Home Industries Pvt. Ltd., Mysore.	01.06.2010 to31.12.2010
4.	Mangalore Ganesh Beedi Works, Mysore.	01.06.2010 to31.12.2010
5.	South Kanara Home Industries, Mangalore.	01.06.2010 to31.12.2010

By Order and in the name of the Governor of Karnataka,

GOVINDASWAMY

PR-616

Desk Officer,

Labour Department (ESIS (M) Services)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 60 ಎಲ್‌ಎಸ್‌ಐ 2011, ಬೆಂಗಳೂರು, ದಿನಾಂಕ:10.06.2011

ಕಾರ್ಮಿಕ ರಾಜ್ಯ ವಿಮಾ ಕಾಯ್ದೆಯ (ಕೇಂದ್ರ ಕಾಯ್ದೆ 1948ರ 34) ಸೆಕ್ಷನ್ 87ರ ಜೊತೆ ಓದಲಾದ 91ಎ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಬೀಡಿ ಸಂಸ್ಥೆಗಳಿಗೆ ಕಾರಾವಿ ಕಾಯ್ದೆ ವ್ಯಾಪ್ತಿಯಿಂದ ಕರ್ನಾಟಕ ಸರ್ಕಾರವು ವಿನಾಯ್ತಿ ನೀಡಿದೆ.

ಕ್ರ ಸಂ.	ಸಂಸ್ಥೆಯ ಹೆಸರು	ಅವಧಿ
1.	ಮೆ: ಆನಂದ ಟೊಬ್ಯಾಕೊ ಪ್ರಾಡಕ್ಟ್ಸ್ ಕೊಡಿಯಾಲ್ ಬೈಲ್, ಮಂಗಳೂರು.	01.01.2011 ರಿಂದ 31.12.2011 ರವರೆಗೆ
2.	ಮೆ: ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ., ಕದ್ರಿ ರಸ್ತೆ, ಮಂಗಳೂರು.	01.01.2011 ರಿಂದ 31.12.2011 ರವರೆಗೆ
3.	ಮೆ: ಸೀಜಯ್ ಟೊಬ್ಯಾಕೊ ಲಿ., ಉಲ್ಲಾಳ, ಮಂಗಳೂರು	01.01.2011 ರಿಂದ 31.12.2011 ರವರೆಗೆ
4.	ಮೆ: ದೀಪಕ್ ಎಂಟರ್ ಪ್ರೈಸಸ್, ಮಂಗಳೂರು	01.01.2011 ರಿಂದ 31.12.2011 ರವರೆಗೆ
5.	ಮೆ: ದೇಸಾಯಿ ಬ್ರದರ್ಸ್ ಲಿ., ಬಿಜೈ, ಮಂಗಳೂರು.	01.01.2011 ರಿಂದ 31.12.2011 ರವರೆಗೆ
6.	ಮೆ: ಗುರುಕೃಪಾ ಬೀಡಿ ಇಂಡಸ್ಟ್ರೀಸ್ ಪ್ರೈ.ಲಿ., ಬಂಟವಾಳ	01.01.2011 ರಿಂದ 31.12.2011 ರವರೆಗೆ
7.	ಮೆ: ಜೆ.ಪಿ. ಟೊಬ್ಯಾಕೊ ಪ್ರಾಡಕ್ಟ್ಸ್ ಪ್ರೈ.ಲಿ., ಪುತ್ತೂರು, ದ.ಕ.	01.01.2011 ರಿಂದ 31.12.2011 ರವರೆಗೆ
8.	ಮೆ: ಜ್ಯೋತಿ ಹೋಮ್ ಇಂಡಸ್ಟ್ರೀಸ್ ಪ್ರೈ.ಲಿ., ಮೈಸೂರು	01.01.2011 ರಿಂದ 31.12.2011 ರವರೆಗೆ

ಕ್ರ. ಸಂ.	ಸಂಸ್ಥೆಯ ಹೆಸರು	ಅವಧಿ
9.	ಮೆ: ಮಂಗಳೂರು ಗಣೇಶ ಬೀಡಿ ವರ್ಕ್ಸ್, ಮೈಸೂರು	01.01.2011 ರಿಂದ 31.12.2011 ರವರೆಗೆ
10.	ಮೆ: ಪ್ರಭುದಾಸ್ ಕಿಶೋರ್‌ದಾಸ್ ಟೊಬ್ಯಾಕೊ ಪ್ರಾಡಕ್ಟ್ಸ್ ಪ್ರೈ.ಲಿ., ಕುಲಶೇಖರ, ಮಂಗಳೂರು.	01.01.2011 ರಿಂದ 31.12.2011 ರವರೆಗೆ
11.	ಮೆ: ಪಿ & ಜೆ ಟೊಬ್ಯಾಕೊ ಪ್ರಾಡಕ್ಟ್ಸ್ ಕಂ., ಬೆಳ್ತಂಗಡಿ, ದಕ್ಷಿಣ ಕನ್ನಡ.	01.01.2011 ರಿಂದ 31.12.2011 ರವರೆಗೆ
12.	ಮೆ: ಪ್ರಕಾಶ್ ಬೀಡೀಸ್ ಲಿ., ಕೊಡಿಯಾಲ್ ಬೈಲ್, ಮಂಗಳೂರು.	01.01.2011 ರಿಂದ 31.12.2011 ರವರೆಗೆ
13.	ಮೆ: ಪಿ.ವಿ.ಎಸ್. ಬೀಡೀಸ್ ಪ್ರೈ. ಲಿ., ಕೊಡಿಯಾಲ್ ಬೈಲ್, ಮಂಗಳೂರು	01.01.2011 ರಿಂದ 31.12.2011 ರವರೆಗೆ
14.	ಮೆ: ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್, ಮಂಗಳೂರು.	01.01.2011 ರಿಂದ 31.12.2011 ರವರೆಗೆ
15.	ಮೆ: ಸದರನ್ ಇಂಡಿಯಾ ಬೀಡಿ ವರ್ಕ್ಸ್ ಪ್ರೈ. ಲಿ., ಪುತ್ತೂರು, ದ.ಕ.	01.01.2011 ರಿಂದ 31.12.2011 ರವರೆಗೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ. (ಕಾರಾವಿ ಯೋ (ವೈ) ಸೇವೆಗಳು)

LABOUR SECRETARIAT

NOTIFICATION

No.LD 60 LSI 2011, Bangalore, Dated:10.06.2011

In exercise of the power confirmed by section 87 read with 91A of the ESI Act (Central Act-34 of 1948) the Government of Karnataka hereby exempts to the following Beedi Companies.

Sl. No.	Name of the Employers	Period
1.	Ananda Tobacco Products, Mangalore	01.01.2011 to 31.12.2011
2.	Bharathi Beedi Works Pvt. Ltd., Mangalore	01.01.2011 to 31.12.2011
3.	Cee Jay Tobacco Ltd., Mangalore	01.01.2011 to 31.12.2011
4.	Deepak Enterprises, Mangalore	01.01.2011 to 31.12.2011
5.	Desai Brothers Ltd., Mangalore	01.01.2011 to 31.12.2011
6.	Gurukripa Beedi Industry Pvt. Ltd., Bantwala.	01.01.2011 to 31.12.2011
7.	J.P. Tobacco Products Pvt. Ltd., Uppinangady.	01.01.2011 to 31.12.2011
8.	Jyothi Home Industries Pvt. Ltd., Mysore..	01.01.2011 to 31.12.2011
9.	Mangalore Ganesh Beedi Works, Mysore.	01.01.2011 to 31.12.2011
10.	Prabhu Das Kishor Das Tobacco Products Pvt. Ltd.,	01.01.2011 to 31.12.2011
11.	P & J Tobacco Products Co., Mangalore.	01.01.2011 to 31.12.2011
12.	Prakash Beedies Ltd., Mangalore	01.01.2011 to 31.12.2011
13.	PVS Beedies Pvt. Ltd., Mangalore.	01.01.2011 to 31.12.2011
14.	South Kanara Home Industries, Mangalore.	01.01.2011 to 31.12.2011
15.	Southern India Bidi Works Pvt. Ltd., Puttur.	01.01.2011 to 31.12.2011

By Order and in the name of the Governor of Karnataka,

GOVINDASWAMY

Desk Officer,

Labour Department (ESIS (M) Services)

PR-617

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 85 ಎಫ್‌ಎಎಫ್ 2008, ಬೆಂಗಳೂರು, ದಿನಾಂಕ: 20-05-2011

ಕರ್ನಾಟಕ ಅರಣ್ಯ ಕಾಯ್ದೆ 1963 ರ (1964ನೇ ಇಸವಿಯ ಕಾಯ್ದೆ 5) ಕಲಂ-4ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಹರಿಹರಪುರ ಹೋಬಳಿ, ಹೊಸೂರು, ಬಂಡಿಗಡಿ, ಹಾಲಮತ್ತೂರು ಗ್ರಾಮಗಳ ಜಮೀನುಗಳನ್ನು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೀಸಲು ಅರಣ್ಯವೆಂದು ಈ ಮೂಲಕ ಘೋಷಿಸಿದೆ.

ಅನುಸೂಚಿ

ಜಿಲ್ಲೆ	ಚಿಕ್ಕಮಗಳೂರು
ಕಂದಾಯ ಉಪ ವಿಭಾಗ	ಚಿಕ್ಕಮಗಳೂರು
ತಾಲ್ಲೂಕು	ಕೊಪ್ಪ
ಹೋಬಳಿ	ಹರಿಹರಪುರ
ಗ್ರಾಮ	ಹೊಸೂರು, ಬಂಡಿಗಡಿ ಭಾಗ, ಹಾಲಮತ್ತೂರು ಭಾಗ.
ಉದ್ದೇಶಿತ "ಮೀಸಲು ಅರಣ್ಯ" ಪ್ರದೇಶದ ಹೆಸರು	ಹೊಸೂರು ಬ್ಲಾಕ್-I ರಿಂದ VII

2. ಉದ್ದೇಶಿತ "ಮೀಸಲು ಅರಣ್ಯ" ಪ್ರದೇಶದ ಬ್ಲಾಕ್, ಗ್ರಾಮ, ಸರ್ವೆ ನಂಬರ್, ವಿಸ್ತೀರ್ಣದ ವಿವರ.

ಉದ್ದೇಶಿತ "ಮೀಸಲು ಅರಣ್ಯ" ಪ್ರದೇಶದಲ್ಲಿರುವ ಬ್ಲಾಕ್‌ಗಳ ಹೆಸರು	ಗ್ರಾಮ	ಸರ್ವೆ ನಂಬರ್	ಉದ್ದೇಶಿತ "ಮೀಸಲು ಅರಣ್ಯ" ಅಧಿಸೂಚನೆಗೆ ಒಳಪಡುವ ಪ್ರದೇಶದ ವಿಸ್ತೀರ್ಣ ಎಕರೆ-ಗುಂಟೆ.
ಹೊಸುರು ಬ್ಲಾಕ್-I	ಹೊಸೂರು	135	95-00
		118	15-00
		114	2-35
	ಭಂಡಿಗಡಿ	314	36-37
			149-32
ಹೊಸೂರು ಬ್ಲಾಕ್-II	ಹೊಸೂರು	60	60-00
		190	49-05
	ಹಾಲಮತ್ತೂರು	273	43-28
			152-33
ಹೊಸೂರು ಬ್ಲಾಕ್-III	ಹೊಸೂರು	190	25-06
		189	70-08
		169	56-00
		21	84-35
		114	41-32
		115	5-00
			283-01
ಹೊಸೂರು ಬ್ಲಾಕ್-IV	ಹೊಸೂರು	189	53-27
			53-27
ಹೊಸೂರು ಬ್ಲಾಕ್-V	ಹೊಸೂರು	114	69-32
		63	8-05
			77-37
ಹೊಸೂರು ಬ್ಲಾಕ್-VI	ಹೊಸೂರು	190	9-34
		21	38-18
			48-12

ಉದ್ದೇಶಿತ "ಮೀಸಲು ಅರಣ್ಯ" ಪ್ರದೇಶದಲ್ಲಿರುವ ಬ್ಲಾಕ್‌ಗಳ ಹೆಸರು	ಗ್ರಾಮ	ಸರ್ವೆ ನಂಬರ್	ಉದ್ದೇಶಿತ "ಮೀಸಲು ಅರಣ್ಯ" ಅಧಿಸೂಚನೆಗೆ ಒಳಪಡುವ ಪ್ರದೇಶದ ವಿಸ್ತೀರ್ಣ ಎಕರೆ–ಗುಂಟೆ.
ಹೊಸೂರು ಬ್ಲಾಕ್–VII	ಹೊಸೂರು	138	33–00
		135	57–00
			90–00
ಏಳು ಬ್ಲಾಕ್‌ಗಳ ಒಟ್ಟು ವಿಸ್ತೀರ್ಣ			**855–22**

1) ಮೇಲ್ಕಂಡ ಕಾಯ್ದೆಯ ಕಲಂ 4(1)(ಸಿ) ಪ್ರಕಾರ ಸರ್ಕಾರವು ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ, ಚಿಕ್ಕಮಗಳೂರು ಇವರನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಮೇಲೆ ನಮೂದಿಸಿರುವ ಪ್ರದೇಶದ ಮೇಲೆ ಯಾವುದೇ ವ್ಯಕ್ತಿಗೆ ಇರಬಹುದಾಗಿರುವ ಹಕ್ಕು ಬಾದ್ಯತೆಗಳನ್ನು ಇತ್ಯರ್ಥಗೊಳಿಸಿ, ನಿರ್ಧರಿಸಿ ವಿಚಾರಣೆ ಮಾಡಿ ತೀರ್ಮಾನಿಸುವುದು.

2) ಮೇಲ್ಕಂಡ ಕಾಯ್ದೆಯ ಕಲಂ 4(2) ಪ್ರಕಾರ ಸರ್ಕಾರವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪ ವಿಭಾಗ, ಕೊಪ್ಪ ಇವರನ್ನು ಈ ವಿಚಾರಣೆಯಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಸಹಕರಿಸಲು ಹಾಗೂ ಅರಣ್ಯ ಇಲಾಖೆಯನ್ನು ಪ್ರತಿನಿಧಿಸಲು ನೇಮಿಸಿದೆ.

3) ಮೇಲ್ಕಂಡ ಕಾಯ್ದೆಯ ಕಲಂ 11, 12 ಮತ್ತು 14ನೇ ಪ್ರಕರಣಗಳ ಪ್ರಕಾರ ಅರಣ್ಯ ವ್ಯವಸ್ಥಾಪನಾಧಿಕಾರಿಗಳು, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗೆ ಬಾಧಿತ ವ್ಯಕ್ತಿಗಳು ಸಲ್ಲಿಸಿದ ಮೇಲ್ಮನವಿಗಳನ್ನು ಪರಿಶೀಲಿಸಲು ಸದರಿ ಅಧಿನಿಯಮ ಕಲಂ 16(1)ನೇ ಪ್ರಕಾರ ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯ ಮಂಡಳಿಗೆ ಅಧಿಕಾರವಿರುತ್ತದೆ.

4) ಮೇಲ್ಕಂಡ ಅಧಿನಿಯಮ 15ನೇ ಪ್ರಕರಣದ ಪ್ರಕಾರ ಬಾಧಿತವಾದ ಯಾವುದೇ ವ್ಯಕ್ತಿಯು ಸದರಿ ಅಧಿನಿಯಮದ ಕಲಂ 16(2)ನೇ ಪ್ರಕಾರ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.

5) **ಇತರೆ ಸವಲತ್ತುಗಳು:** ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳಿಗೆ ಎಳೆಯ ನೆಡುತೋಪು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ತಮ್ಮ ಜಾನುವಾರು ಗಳಿಗೆ ಉಚಿತವಾಗಿ ಹುಲ್ಲು ಮೇಯಿಸಲು ಹಾಗೂ ತಮ್ಮ ಸ್ವಂತ ಉಪಯೋಗಕ್ಕಾಗಿ ಉಚಿತವಾಗಿ ಒಣ ಎಲೆ ಮತ್ತು ಒಣ ಸೌದೆಯನ್ನು ಸಂಗ್ರಹಿಸಲು ಅವಕಾಶವಿರುತ್ತದೆ.

6) ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದ ಪ್ರತಿ ಬ್ಲಾಕ್‌ಗೆ ಸಂಬಂಧಿಸಿದ ಸಂಕ್ಷಿಪ್ತ ಸರಹದ್ದು ವಿವರಣೆ ಮತ್ತು ಸವಿವರವಾದ ಸರಹದ್ದು ವಿವರಗಳನ್ನು ಮುಂದೆ ವಿವರಿಸಿದೆ.

ಹೊಸೂರು ಬ್ಲಾಕ್–I

ಸಂಕ್ಷಿಪ್ತ ಸರಹದ್ದು ವಿವರಣೆ

ಉತ್ತರ – ಹೊಸೂರು ಗ್ರಾಮದ ಸರ್ವೆ ನಂ.118 ರ ಮತ್ತು ಸರ್ವೆ ನಂ.114 ರ ಉಳಿಕೆ ಪ್ರದೇಶ ಮತ್ತು ಭಂಡಿಗಡಿ ಗ್ರಾಮದ ಸರ್ವೆ ನಂ.314 ರ ಉಳಿಕೆ ಪ್ರದೇಶ.

ಪೂರ್ವ – ಭಂಡಿಗಡಿ ಗ್ರಾಮದ ಸರ್ವೆ ನಂ.314 ರ ಉಳಿಕೆ ಪ್ರದೇಶ, ಭಂಡಿಗಡಿ ಸರ್ವೆ ನಂ. 268 ರ ಉತ್ತರ ಮತ್ತು ಪಶ್ಚಿಮ ಗಡಿ, ಹೊಸೂರು ಸರ್ವೆ ನಂ.135/1 ರ ಉತ್ತರ, ಪಶ್ಚಿಮ, ದಕ್ಷಿಣದ ಗಡಿ ಹೊಸೂರು ಸರ್ವೆ ನಂ.135 ಮತ್ತು ಭಂಡಿಗಡಿ ಸರ್ವೆ ನಂ.264 ರ ಸಾಮಾನ್ಯ ಗಡಿ, ಹೊಸೂರು ಸರ್ವೆ ನಂ.134 ರ ಉತ್ತರ, ಪಶ್ಚಿಮ ಗಡಿ.

ದಕ್ಷಿಣ – ನಿಲುವಾಗಿಲು ಗ್ರಾಮದ ಗಡಿ.

ಪಶ್ಚಿಮ – ಹೆಗ್ಗಾರು ಗ್ರಾಮದ ಗಡಿ ಮತ್ತು ಹೊಸೂರು ಗ್ರಾಮದ ಸರ್ವೆ ನಂ.135 ರ ಉಳಿಕೆ ಪ್ರದೇಶ, ಭಂಡಿಗಡಿ ಸರ್ವೆ ನಂ.314 ರ ಉಳಿಕೆ ಪ್ರದೇಶ, ಹೊಸೂರು ಗ್ರಾಮದ ಸರ್ವೆ ನಂ.114, 135, 118ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.115, 117, 118 ಮತ್ತು 114 ರ ಕೂಡುಬಾಂದಿನಿಂದ ಸರ್ವೆ ನಂ.117 ರ ಪೂರ್ವಗಡಿಯಲ್ಲಿನ ಮೂರನೇ ಬಾಂದುಕಲ್ಲಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಹೊಸೂರು ಸರ್ವೆ ನಂ.118, 114 ಹಾಗೂ ಭಂಡಿಗಡಿ ಗ್ರಾಮ ಸರ್ವೆ ನಂ.314 ರಲ್ಲಿ ವಿವಿಧ ಕೋನಗಳಲ್ಲಿ **27–60** ಸರಪಳಿ ದೂರ ಚಲಿಸಿ ಭಂಡಿಗಡಿ ಗ್ರಾಮದ ಸರ್ವೆ ನಂ.314 ರಲ್ಲಿರುವ ಮುನಿಯೂರು ಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ಬಂಡಿದಾರಿಯ ಬಲಬದಿಯಲ್ಲಿ ಸ್ಥಾನ ಸಂಖ್ಯೆ 3 ನ್ನು ಸೇರಿ ನಂತರ ಸದರಿ ಬಂಡಿದಾರಿಯ ಬಲಬದಿಯಲ್ಲಿ **14–10** ಸರಪಳಿ ದೂರ ಚಲಿಸಿ ಭಂಡಿಗಡಿ ಸರ್ವೆ ನಂ.305 ರ ದಕ್ಷಿಣಾಗ್ರ ಮೂಲೆಯಿಂದ 234^0 ಕೋನ 3–10 ಸರಪಳಿ ದೂರದಲ್ಲಿ ಸ್ಥಾನಸಂಖ್ಯೆ 4 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	086^0	18–70
2	3	037^0	8–90
			27–60
3	3ಎ	070^0	7–10
3ಎ	4	112^0	7–00
			14–10

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 4 ರಿಂದ ಮುಂದುವರೆದು ಭಂಡಿಗಡಿ ಗ್ರಾಮದ ಸರ್ವೆ ನಂ.314 ರಲ್ಲಿ ವಿವಿಧ ಕೋನಗಳಲ್ಲಿ **30–80** ಸರಪಳಿ ದೂರ ಚಲಿಸಿ ಭಂಡಿಗಡಿ ಸರ್ವೆ ನಂ.284, 285ರ ದಕ್ಷಿಣದ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 8ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.314 ರಲ್ಲಿ ವಿವಿಧ ಕೋನಗಳಲ್ಲಿ **15–15** ಸರಪಳಿ ದೂರ ಚಲಿಸಿ ಭಂಡಿಗಡಿ ಗ್ರಾಮದ ಸರ್ವೆ ನಂ.268 ರ ಈಶಾನ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 10 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಭಂಡಿಗಡಿ ಗ್ರಾಮದ ಸರ್ವೆ ನಂ.268 ರ ಉತ್ತರ ಮತ್ತು ಪಶ್ಚಿಮ ಗಡಿಯಲ್ಲಿ **21–75** ಸರಪಳಿ ದೂರ ಚಲಿಸಿ ಸರ್ವೆ ನಂ.265 ವಾಯುವ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 10ಎ ಯನ್ನು ಸೇರಿ ನಂತರ ಸದರಿ ಸರ್ವೆ ನಂ.265, 264 ರ ಪಶ್ಚಿಮದ ಗಡಿಯಲ್ಲಿ **3–00** ಸರಪಳಿ ದೂರ ಚಲಿಸಿ ಭಂಡಿಗಡಿ ಗ್ರಾಮದ ಸರ್ವೆ ನಂ.264, 314 ಹಾಗೂ ಹೊಸೂರು ಗ್ರಾಮದ ಸರ್ವೆ ನಂ.135, 135/1 ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 10ಬಿ ಯನ್ನು ಸೇರಿ, ನಂತರ ಸರ್ವೆ ನಂ.135/1 ರ ಉತ್ತರ ಪಶ್ಚಿಮ, ದಕ್ಷಿಣದ ಗಡಿಯಲ್ಲಿ **12–00** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 10ಸಿ ಯನ್ನು ಸರ್ವೆ ನಂ.135/1 ರ ಆಗ್ನೇಯ ಬಾಂದಿನಲ್ಲಿ ಸೇರುತ್ತದೆ. ಅಲ್ಲಿಂದ ಸೀಮಾರೇಖೆಯು ಭಂಡಿಗಡಿ ಸರ್ವೆ ನಂ.264 ಹಾಗೂ ಹೊಸೂರು ಸರ್ವೆ ನಂ.135 ರ ಸಾಮಾನ್ಯ ಗಡಿಯಲ್ಲಿ ಸುಮಾರು **9–90** ಸರಪಳಿ ದೂರ ಚಲಿಸಿ, ಭಂಡಿಗಡಿ ಸರ್ವೆ ನಂ.263, 264 ಹೊಸೂರು ಸರ್ವೆ ನಂ.135, 134 ರ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 10ಡಿ ಯನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಸರ್ವೆ ನಂ.134 ರ ಉತ್ತರ ಮತ್ತು ಪಶ್ಚಿಮ ಗಡಿಯಲ್ಲಿ ಸುಮಾರು **15–00** ಸರಪಳಿ ದೂರ ಚಲಿಸಿ ಸರ್ವೆ ನಂ.134 ರ ನೈರುತ್ಯ ಬಾಂದುವಿನಲ್ಲಿ ಹೊಸೂರು ಮತ್ತು ನಿಲುವಾಗಿಲು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಸ್ಥಾನ ಸಂಖ್ಯೆ 11 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
4	5	**226^0**	16–50
5	6	181^0	4–05
6	7	124^0	4–00
7	8	065^0	6–25
			30–80
8	9	097^0	5–40
9	10	130^0	9–75
			15–15
10	10ಎ	ಭಂಡಿಗಡಿ ಸರ್ವೆ ನಂ.268 ರ ಉತ್ತರ ಮತ್ತು ಪಶ್ಚಿಮ ಗಡಿ	21–75
			21–75

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
10ಎ	10ಬಿ	ಭಂಡಿಗಡಿ ಸರ್ವೆ ನಂ.265 ಮತ್ತು 264 ರ ಪಶ್ಚಿಮ ಗಡಿ	3–00
			3–00
10ಬಿ	10ಸಿ	ಹೊಸೂರು ಸರ್ವೆ ನಂ.135/1ರ ಉತ್ತರ, ಪಶ್ಚಿಮ, ದಕ್ಷಿಣ ಗಡಿ	12–00
			12–00
10ಸಿ	10ಡಿ	ಭಂಡಿಗಡಿ ಸರ್ವೆ ನಂ.264 ಮತ್ತು ಹೊಸೂರು ಸರ್ವೆ ನಂ.135 ರ ಸಾಮಾನ್ಯ ಗಡಿ	9–90
			9–90
10ಡಿ	11	ಹೊಸೂರು ಸರ್ವೆ ನಂ.134 ರ ಉತ್ತರ ಮತ್ತು ಪಶ್ಚಿಮ ಗಡಿ	15–00
			15–00

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 11 ರಿಂದ ಮುಂದುವರೆದು, ಹೊಸೂರು ಮತ್ತು ನಿಲುವಾಗಿಲು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಸುಮಾರು **72–00** ಸರಪಳಿ ದೂರ ಚಲಿಸಿ, ಹೊಸೂರು, ಹೆಗ್ಗಾರು ಮತ್ತು ನಿಲುವಾಗಿಲು ಗ್ರಾಮಗಳು ಕೂಡುವ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 11ಎ ಯನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
11	11ಎ	ಹೊಸೂರು– ನಿಲುವಾಗಿಲು ಗ್ರಾಮಗಳ ಸಾಮಾನ್ಯ ಗಡಿ	72–00
			72–00

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 11ಎ ಯಿಂದ ಮುಂದುವರೆದು ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಉತ್ತರಾಭಿಮುಖವಾಗಿ **10–20** ಸರಪಳಿ ಚಲಿಸಿ ಸದರಿ ಗಡಿಯಲ್ಲಿಯೇ ಸ್ಥಾನ ಸಂಖ್ಯೆ 12 ನ್ನು ಸೇರುತ್ತದೆ. ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.135 ರಲ್ಲಿ ವಿವಿಧ ಕೋನಗಳಲ್ಲಿ **29–50** ಸರಪಳಿ ದೂರ ಚಲಿಸಿ ಸರ್ವೆ ನಂ.137 ಮತ್ತು 136 ರ ದಕ್ಷಿಣದ ಕೂಡುಬಾಂದಿನಿಂದ 079^0 ಕೋನ 8–05 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 15 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.136 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ 9–35 ಸರಪಳಿ ದೂರ ಚಲಿಸಿ, ಸ್ಥಾನ ಸಂಖ್ಯೆ 15ಎ ಯನ್ನು ಸೇರುತ್ತದೆ. ಮುಂದುವರೆದು ಹೊಸೂರು ಸರ್ವೆ ನಂ.135 ರಲ್ಲಿ ವಿವಿಧ ಕೋನಗಳಲ್ಲಿ **20–65** ಸರಪಳಿ ದೂರ ಚಲಿಸಿ ಸರ್ವೆ ನಂ.225 ರ ಪಶ್ಚಿಮಾಗ್ರ ಮೂಲೆಯಲ್ಲಿ ಸ್ಥಾನ ಸಂಖ್ಯೆ 19 ನ್ನು ಸೇರುತ್ತದೆ. ಮುಂದು ವರೆದು ಸರ್ವೆ ನಂ.225 ರ ದಕ್ಷಿಣ ಮತ್ತು 135 ರ ಸಾಮಾನ್ಯ ಗಡಿಯಲ್ಲಿ ಸುಮಾರು **22–00** ಸರಪಳಿ ದೂರ ಚಲಿಸಿ ಸರ್ವೆ ನಂ.225 ಆಗ್ನೇಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 20 ನ್ನು ಸೇರಿ ನಂತರ ಸರ್ವೆ ನಂ.135 ರಲ್ಲಿ ಉತ್ತರಾಭಿಮುಖವಾಗಿ **14–80** ಸರಪಳಿ ದೂರ ಚಲಿಸಿ ಸರ್ವೆ ನಂ.130 ಮತ್ತು 131 ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ 156^0 ಕೋನ 1–95 ಸರಪಳಿ ದೂರದಲ್ಲಿ ಗಾಡಿ ರಸ್ತೆಯ ಬಲಭಾಗದಲ್ಲಿ ಸ್ಥಾನ ಸಂಖ್ಯೆ 21 ನ್ನು ಸೇರುತ್ತದೆ. ಮುಂದುವರೆದು ಗಾಡಿ ರಸ್ತೆಯ ಬಲಬದಿಯ ಲ್ಲಿಯೇ ಚಲಿಸಿ ಸರ್ವೆ ನಂ.133 ಕ್ಕೆ ಹೊಂದಿಕೊಂಡಿರುವ ಕೆರೆಯ ಪಶ್ಚಿಮ, ದಕ್ಷಿಣ, ಪೂರ್ವದ ಗಡಿಯಲ್ಲಿ ಚಲಿಸಿ ಪುನ: ಗಾಡಿ ರಸ್ತೆಯ ಬಲಬದಿಯಲ್ಲಿ 19–15 ಸರಪಳಿ ದೂರ ಚಲಿಸಿ ಸರ್ವೆ ನಂ.135, 131, 133 ಕೂಡುಬಾಂದಿನಿಂದ 158^0 ಕೋನ 5–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 22ನ್ನು ರಸ್ತೆಯ ಬಲಬದಿಯಲ್ಲಿ ಸೇರುತ್ತದೆ. ಮುಂದುವರೆದು ಹೊಸೂರು ಸರ್ವೆ

ನಂ.135 ಹಾಗೂ ಭಂಡಿಗಡಿ ಗ್ರಾಮದ ಸರ್ವೆ ನಂ.314 ಮತ್ತು ಹೊಸೂರು ಸರ್ವೆ ನಂ.135 ರಲ್ಲಿ ವಿವಿಧ ಕೋನಗಳಲ್ಲಿ **40–85** ಸರಪಳಿ ದೂರ ಚಲಿಸಿ ಹೊಸೂರು ಸರ್ವೆ ನಂ.191 ರ ಈಶಾನ್ಯ ಮೂಲೆಬಾಂದಿನಲ್ಲಿ ಸ್ಥಾನ ಸಂಖ್ಯೆ 30 ನ್ನು ಸೇರುತ್ತದೆ. ಮುಂದುವರೆದು ಹೊಸೂರು ಸರ್ವೆ ನಂ.135ರಲ್ಲಿ ವಿವಿಧ ಕೋನಗಳಲ್ಲಿ 10–55 ಸರಪಳಿ ದೂರ ಚಲಿಸಿ ಸರ್ವೆ ನಂ.191 ಹಾಗೂ 132 ರ ಪಶ್ಚಿಮದ ಕೂಡುಬಾಂದಿನಿಂದ 246^0 ಕೋನ 1–05 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 32 ನ್ನು ಸೇರುತ್ತದೆ. ಮುಂದುವರೆದು ಹೊಸೂರು ಸರ್ವೆ ನಂ.191, 132, 131 ರ ಪಶ್ಚಿಮ ಗಡಿಯಲ್ಲಿ 1–00 ಸರಪಳಿ ಸಮಾನಾಂತರದಲ್ಲಿ ಮತ್ತು ಸರ್ವೆ ನಂ.131, 130, 124, 123 ರ ಉತ್ತರ ಗಡಿಯಲ್ಲಿ 1–00 ಸರಪಳಿ ಸಮಾನಾಂತರದಲ್ಲಿ **31–60** ಸರಪಳಿ ದೂರ ಚಲಿಸಿ ಸರ್ವೆ ನಂ.120, 121 ರ ಪೂರ್ವದ ಕೂಡುಬಾಂದಿನಿಂದ 139^0 ಕೋನ 3–85 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 33 ನ್ನು ಸೇರುತ್ತದೆ. ಮುಂದುವರೆದು ಸರ್ವೆ ನಂ.135 ಮತ್ತು 118 ರಲ್ಲಿ ವಿವಿಧ ಕೋನಗಳಲ್ಲಿ **25–20** ಸರಪಳಿ ದೂರ ಚಲಿಸಿ ಸರ್ವೆ ನಂ.117 ಪೂರ್ವದ ಗಡಿಯಲ್ಲಿ 5ನೇ ಬಾಂದಿನಲ್ಲಿ ಸ್ಥಾನ ಸಂಖ್ಯೆ 36 ನ್ನು ಸೇರಿ ನಂತರ ಸರ್ವೆ 117 ರ ಪೂರ್ವದ ಗಡಿಯಲ್ಲಿಯೇ 5–10 ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 37 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
11ಎ	12	ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿ	10–20
			10–20
12	13	085^0	11–25
13	14	084^0	5–85
14	15	048^0	12–40
			29–50
15	15ಎ	ಸರ್ವೆ ನಂ.136 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	9–35
			9–35
15ಎ	16	070^0	6–25
16	17	285^0	4–90
17	18	357^0	7–05
18	19	030^0	2–45
			20–65
19	20	ಸರ್ವೆ ನಂ.225 ರ ದಕ್ಷಿಣ ಮತ್ತು ಸರ್ವೆ ನಂ.135 ರ ಸಾಮಾನ್ಯ ಗಡಿ	22–00
			22–00
20	21	340^0	14–80
			14–80
21	22	ಗಾಡಿ ರಸ್ತೆಯ ಬಲ ಭಾಗದಲ್ಲಿ ಮತ್ತು ಸರ್ವೆ ನಂ.133 ಕ್ಕೆ ಲಗತ್ತಾಗಿರುವ ಕೆರೆಯ ಪಶ್ಚಿಮ, ದಕ್ಷಿಣ, ಪೂರ್ವದ ಗಡಿಯಲ್ಲಿ ಚಲಿಸಿ ಪುನ: ಗಾಡಿ ರಸ್ತೆಯ ಬಲಬದಿಯಲ್ಲಿ 4–50 ಸರಪಳಿ ಚಲಿಸಿ	19–15
			19–15

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
22	23	082^0	3–95
23	24	349^0	4–20
24	25	308^0	2–35
25	26	333^0	5–40
26	27	071^0	8–65
27	28	325^0	2–00
28	29	282^0	9–25
29	30	225^0	5–05
			40–85
30	31	310^0	6–40
31	32	204^0	4–15
			10–55
32	33	ಹೊಸೂರು ಸರ್ವೆ ನಂ.191, 132, 131 ರ ಪಶ್ಚಿಮ ಗಡಿ ಸರ್ವೆ ನಂ.131, 130, 124, 123 ರ ಉತ್ತರ ಗಡಿಯಲ್ಲಿ ಒಂದು ಸರಪಳಿ ಸಮಾನಾಂತರ ದೂರದಲ್ಲಿ	31–60
			31–60
33	34	067^0	4–60
34	35	356^0	8–05
35	36	344^0	12–55
			25–20
36	37	042^0	3–10
37	01	033^0	2–00
			5–10

ಹೊಸೂರು ಬ್ಲಾಕ್–II

ಸಂಕ್ಷಿಪ್ತ ಸರಹದ್ದುಗಳ ವಿವರ

ಉತ್ತರ – ಹಾಲಮತ್ತೂರು ಗ್ರಾಮದ ಸರ್ವೆ ನಂ.273 ರ ಉಳಿಕೆ ಪ್ರದೇಶ ಮತ್ತು ಹೊಸೂರು ಗ್ರಾಮದ ಸರ್ವೆ ನಂ.60ರ ಉಳಿಕೆ ಪ್ರದೇಶ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.60 ಮತ್ತು 190 ರ ಉಳಿಕೆ ಪ್ರದೇಶ.

ದಕ್ಷಿಣ – ಹೊಸೂರು ಗ್ರಾಮದ ಸರ್ವೆ ನಂ.190 ರ ಉಳಿಕೆ ಪ್ರದೇಶ.

ಪಶ್ಚಿಮ – ಹೊಸೂರು ಗ್ರಾಮದ ಸರ್ವೆ ನಂ.190 ಮತ್ತು ಹಾಲಮತ್ತೂರು ಗ್ರಾಮದ ಸರ್ವೆ ನಂ.273 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಹಾಲಮತ್ತೂರು ಗ್ರಾಮದ ದಕ್ಷಿಣದ ಕೂಡುಬಾಂದಿನಿಂದ 168^0 ಕೋನ 1–55 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ ಹಾಲಮತ್ತೂರು ಗ್ರಾಮದ ಸರ್ವೆ ನಂ.273 ರಲ್ಲಿ ಮತ್ತು ಹೊಸೂರು ಗ್ರಾಮ ಸರ್ವೆ ನಂ.60 ರಲ್ಲಿ ಸುಮಾರು **68–60** ಸರಪಳಿ ದೂರ ಚಲಿಸಿ ಹಾಲಮತ್ತೂರು ಗ್ರಾಮದ ಸರ್ವೆ ನಂ. 3 ರ ಪೂರ್ವಾಗ್ರ ಮೂಲೆಯಿಂದ 139^0 ಕೋನ 9–50 ಸರಪಳಿ ದೂರದಲ್ಲಿ ಹಳ್ಳದ ಬದಿಯಲ್ಲಿ ಸ್ಥಾನ ಸಂಖ್ಯೆ 10 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	111^0	6–25
2	2ಎ	ಹಾಲಮತ್ತೂರು ಸರ್ವೆ ನಂ.283 ರ ಉತ್ತರ ಗಡಿ.	4–25
2ಎ	2ಬಿ	ಹಾಲಮತ್ತೂರು ಸರ್ವೆ ನಂ.283 ರ ಪಶ್ಚಿಮ ಗಡಿ.	2–25
2ಬಿ	3	ಹಾಲಮತ್ತೂರು ಸರ್ವೆ ನಂ.283 ರ ದಕ್ಷಿಣ ಗಡಿ.	4–10
3	4	027^0	5–90
4	5	193^0	11–25
5	6	175^0	7–90
6	7	092^0	2–90
7	8	032^0	8–65
8	9	103^0	3–85
9	10	ಹಳ್ಳದ ಬದಿಯಲ್ಲಿ	11–30
			68–60

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 10 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.60 ರಲ್ಲಿ ವಿವಿಧ ಕೋನಗಳಲ್ಲಿ **50–80** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.61, 56, 60 ರ ಕೂಡುಬಾಂದಿನಿಂದ 334^0 ಕೋನ 1–10 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 18 ನ್ನು ಸೇರುತ್ತದೆ. ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.56, 59, 58 ರ ಉತ್ತರದ ಗಡಿಯಿಂದ ಒಂದು ಸರಪಳಿ ಸಮನಾಂತರದಲ್ಲಿ **15–95** ಸರಪಳಿ ಚಲಿಸಿ ಸರ್ವೆ ನಂ.60, 58 ರ ಪಶ್ಚಿಮದ ಕೂಡುಬಾಂದಿನಿಂದ ಪೂರ್ವದಲ್ಲಿರುವ ಎರಡನೇ ಬಾಂದುಕಲ್ಲಿನಿಂದ 314^0 ಕೋನ 1–45 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 19 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.60 ರಲ್ಲಿ ಪಶ್ಚಿಮಾಭಿಮುಖವಾಗಿ **7–70** ಸರಪಳಿ ಚಲಿಸಿ ಕೊಪ್ಪದಿಂದ ಕಮ್ಮರಡಿಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಸ್ಥಾನ ಸಂಖ್ಯೆ 21 ನ್ನು ಸೇರಿ ನಂತರ ಸದರಿ ರಸ್ತೆಯಲ್ಲಿಯೆ **5–25** ಸರಪಳಿ ದಕ್ಷಿಣಾಭಿಮುಖವಾಗಿ ಚಲಿಸಿ ಸ್ಥಾನ ಸಂಖ್ಯೆ 22 ನ್ನು ರಸ್ತೆಯ ಎಡಬದಿಯಲ್ಲಿ ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.60 ರಲ್ಲಿ ವಿವಿದ ಕೋನಗಳಲ್ಲಿ **23–20** ಸರಪಳಿ ಚಲಿಸಿ ಸರ್ವೆ ನಂ.57 ರ ನೈರುತ್ಯ ಬಾಂದಿನಿಂದ 325^0 ಕೋನ 3–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 26 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
10	11	157^0	5–15
11	12	209^0	8–45
12	13	148^0	3–45
13	14	049^0	7–35
14	15	129^0	9–25
15	16	201^0	1–70

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
16	17	270^0	4–40
17	18	175^0	11–05
			50–80
18	19	ಹೊಸೂರು ಸರ್ವೆ ನಂ.56, 59, 58 ರ ಉತ್ತರದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	15–95
			15–95
19	20	259^0	3–05
20	21	265^0	4–65
			7–70
21	22	ಕೊಪ್ಪದಿಂದ ಕಮ್ಮರಡಿಗೆ ಹೋಗುವ ರಸ್ತೆಯ ಎಡಬದಿ	5–25
			5–25
22	23	095^0	3–90
23	24	125^0	11–05
24	25	162^0	3–15
25	26	208^0	5–10
			23–20

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 26 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.60 ರಲ್ಲಿ ವಿವಿದ **ಕೋನಗಳಲ್ಲಿ 21–70** ಸರಪಳಿ ದೂರ ಚಲಿಸಿ ಸರ್ವೆ ನಂ.190 ರಲ್ಲಿ ಕೊಪ್ಪದಿಂದ ಕಮ್ಮರಡಿಗೆ ಹೋಗುವ ಮುಖ್ಯರಸ್ತೆಯ ಎಡಬದಿಯಲ್ಲಿ ಸ್ಥಾನ ಸಂಖ್ಯೆ 30 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.190 ರಲ್ಲಿರುವ ಕೊಪ್ಪ–ಕಮ್ಮರಡಿ ರಸ್ತೆಯ ಎಡಬದಿಯಲ್ಲಿಯೇ ದಕ್ಷಿಣಾಭಿಮುಖವಾಗಿ **17–55** ಸರಪಳಿ ದೂರ ಚಲಿಸಿ ಸದರಿ ರಸ್ತೆಯ ಎಡಬದಿ ಯಲ್ಲಿಯೇ ಸ್ಥಾನ ಸಂಖ್ಯೆ 31 ನ್ನು ಸೇರಿ, ನಂತರ ನೈರುತ್ಯಾಭಿಮುಖವಾಗಿ ಸರ್ವೆ ನಂ.190 ರಲ್ಲಿ **3–35** ಸರಪಳಿ ದೂರ ಚಲಿಸಿ ಸರ್ವೆ ನಂ.196 ರ ಉತ್ತರಾಗ್ರ ಮೂಲೆ ಬಾಂದಿನಿಂದ 243^0 ಕೋನ 4–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 32 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.190 ರಲ್ಲಿ ಸರ್ವೆ ನಂ.9, 8, 6, 5, 200 ಮತ್ತು 206 ರ ಉತ್ತರದ ಗಡಿಯಿಂದ ಒಂದು ಸರಪಳಿ ಸಮಾನಾಂತರ ದಲ್ಲಿ **37–30** ಸರಪಳಿ ಚಲಿಸಿ ಸರ್ವೆ ನಂ.206 ರ ವಾಯುವ್ಯ ಬಾಂದಿನಿಂದ 051^0 ಕೋನ 2–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 33 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
26	26ಎ	297^0	2–65
26ಎ	27	257^0	2–85
27	28	333^0	2–80
28	29	050^0	4–05
29	29ಎ	331^0	1–10
29ಎ	30	302^0	8–25
			21–70

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
30	31	ಕೊಪ್ಪ-ಕಮ್ಮರಡಿ ರಸ್ತೆಯ ಎಡಭಾಗ	17–55
			17–55
31	32	200^0	3–35
			3–35
32	33	ಹೊಸೂರು ಗ್ರಾಮದ ಸರ್ವೆ ನಂ.9, 8, 6, 5, 200 ಮತ್ತು 206 ರ ಉತ್ತರದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	37–30
			37–30

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 33 ರಿಂದ ಮುಂದುವರೆದು ಹೊಸೂರು ಸರ್ವೆ ನಂ.190 ಮತ್ತು ಹಾಲಮತ್ತೂರು ಸರ್ವೆ ನಂ.273 ರಲ್ಲಿ ವಿವಿಧ ಕೋನಗಳಲ್ಲಿ **16–40** ಸರಪಳಿ ದೂರ ಚಲಿಸಿ, ಹಾಲಮತ್ತೂರು ಸರ್ವೆ ನಂ.238 ರ ನೈರುತ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 35 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.238 ರ ದಕ್ಷಿಣ ಗಡಿಯಲ್ಲಿ **1–70** ಸರಪಳಿ ದೂರ ಚಲಿಸಿ ಸರ್ವೆ ನಂ.238 ರ ಆಗ್ನೇಯ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 35ಎ ಯನ್ನು ಸೇರಿ, ಮುಂದುವರೆದು ವಿವಿಧ ಕೋನಗಳಲ್ಲಿ **14–75** ಸರಪಳಿ ದೂರ ಚಲಿಸಿ ಹಾಲಮತ್ತೂರು ಸರ್ವೆ ನಂ.4 ಮತ್ತು ಕೆರೆಯ ದಕ್ಷಿಣದ ಕೂಡುಬಾಂದಿನಿಂದ 135^0 ಕೋನ 2–55 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 37 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಉತ್ತರಾಭಿಮುಖವಾಗಿ ಸುಮಾರು **2–25** ಸರಪಳಿ ದೂರ ಚಲಿಸಿ ಕೆರೆಯ ಆಗ್ನೇಯ ಬಾಂದನ್ನು ಸ್ಥಾನ ಸಂಖ್ಯೆ 37ಎ ಯಲ್ಲಿ ಸೇರಿ ನಂತರ ಸದರಿ ಕೆರೆಯ ಪೂರ್ವ ಗಡಿಯಲ್ಲಿಯೆ ಸುಮಾರು **2–00** ಸರಪಳಿ ದೂರ ಚಲಿಸಿ ಕೆರೆಯ ಈಶಾನ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 37ಬಿ ಯನ್ನು ಸೇರಿ ನಂತರ ವಾಯುವ್ಯಾಭಿಮುಖವಾಗಿ **3–60** ಸರಪಳಿ ದೂರ ಚಲಿಸಿ ಸರ್ವೆ ನಂ.4 ಮತ್ತು ಕೆರೆಯ ಉತ್ತರದ ಕೂಡುಬಾಂದಿನಿಂದ 350^0 ಕೋನ 3–60 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 38 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ವಿವಿಧ ಕೋನಗಳಲ್ಲಿ ಸರ್ವೆ ನಂ.273 ರಲ್ಲಿ **12–90** ಸರಪಳಿ ದೂರ ಚಲಿಸಿ, ಸರ್ವೆ ನಂ.297 ರ ಆಗ್ನೇಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 40 ನ್ನು ಸೇರಿ ನಂತರ ಸದರಿ ಸರ್ವೆ ನಂ.297 ರ ಪೂರ್ವ ಮತ್ತು ಉತ್ತರ ಗಡಿಯಲ್ಲಿ ಸುಮಾರು **6–90** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 41 ನ್ನು ಸೇರುತ್ತದೆ. ನಂತರ ಸೀಮಾರೇಖೆಯು ಸರ್ವೆ ನಂ.273 ರಲ್ಲಿ ವಿವಿಧ ಕೋನಗಳಲ್ಲಿ **9–40** ಸರಪಳಿ ದೂರ ಚಲಿಸಿ ಹಳ್ಳದ ಬಲದಂಡೆಯಲ್ಲಿ ಸ್ಥಾನ ಸಂಖ್ಯೆ 43ನ್ನು ಸೇರುತ್ತದೆ. ನಂತರ ಸೀಮಾರೇಖೆಯು ಹಳ್ಳದ ಬಲದಂಡೆಯಲ್ಲಿಯೇ ಸುಮಾರು **9–60** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 01 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
33	34	006^0	11–90
34	35	056^0	4–50
			16–40
35	35ಎ	ಹಾಲಮತ್ತೂರು ಸರ್ವೆ ನಂ.238 ರ ದಕ್ಷಿಣ ಗಡಿ	1–70
			1–70
35ಎ	36	039^0	2–15
36	37	068^0	12–60
			14–75

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
37	37ಎ	360^0	2–25
			2–25
37ಎ	37ಬಿ	ಕೆರೆಯ ಪೂರ್ವ ಗಡಿ	2–00
			2–00
37ಬಿ	38	316^0	3–60
			3–60
38	39	309^0	8–80
39	40	021^0	4–10
			12–90
40	41	ಹಾಲಮತ್ತೂರು ಸರ್ವೆ ನಂ.297 ರ ಪೂರ್ವ ಮತ್ತು ಉತ್ತರ ಗಡಿ	6–90
			6–90
41	42	347^0	4–75
42	43	295^0	4–65
			9–40
43	01	ಹಳ್ಳದ ಬಲ ದಂಡೆ	9–60
			9–60

ಹೊಸೂರು ಬ್ಲಾಕ್–III

ಸವಿವರವಾದ ಸರಹದ್ದು ವಿವರಣೆ

ಉತ್ತರ – ಹೊಸೂರು ಗ್ರಾಮದ ಸರ್ವೆ ನಂ.190, 189, 190, 21, 114 ರ ಉಳಿಕೆ ಪ್ರದೇಶ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.114 ರ ಉಳಿಕೆ ಪ್ರದೇಶ.

ದಕ್ಷಿಣ – ಹೊಸೂರು ಗ್ರಾಮದ ಸರ್ವೆ ನಂ.114, 115, 169, 189, 169, 189ರ ಉಳಿಕೆ ಪ್ರದೇಶ

ಪಶ್ಚಿಮ – ಹೊಸೂರು ಗ್ರಾಮದ ಸರ್ವೆ ನಂ.188 ರ ಪೂರ್ವ ಮತ್ತು ಉತ್ತರ ಗಡಿ, ಹಳ್ಳದ ಬಲದಂಡೆ ಮತ್ತು 190 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.3 ರ ದಕ್ಷಿಣಾಗ್ರ ಬಾಂದಿನಲ್ಲಿ ಸ್ಥಿರವಾಗಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಸರ್ವೆ ನಂ.190 ರಲ್ಲಿ **14–90** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.1 ರ ಆಗ್ನೇಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ವಿವಿಧ ಕೋನಗಳಲ್ಲಿ **5–90** ಸರಪಳಿ ದೂರ ಚಲಿಸಿ ಸರ್ವೆ ನಂ.18, 194 ರ ದಕ್ಷಿಣದ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 4 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ವಿವಿಧ ಕೋನಗಳಲ್ಲಿ ಸರ್ವೆ ನಂ.190, 189, 190 ರಲ್ಲಿ **27–90** ಸರಪಳಿ ದೂರ ಚಲಿಸಿ ಸರ್ವೆ ನಂ.194 ದಕ್ಷಿಣ ಗಡಿಯಲ್ಲಿ 9 ನ್ನು ಸೇರಿ ಸದರಿ ಸರ್ವೆ ನಂ.194 ರ ದಕ್ಷಿಣ ಗಡಿಯಲ್ಲಿ ಪೂರ್ವಾಭಿಮುಖವಾಗಿ ಸುಮಾರು **8–75** ಸರಪಳಿ ದೂರ ಚಲಿಸಿ ಸರ್ವೆ ನಂ.194, 190, 21 ರ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 9ಎ ಯನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.194 ರ ಪೂರ್ವ ಗಡಿಯಲ್ಲಿ ಸುಮಾರು **5–00** ಸರಪಳಿ ದೂರ ಚಲಿಸಿ, ಸರ್ವೆ ನಂ.16, 194, 21 ಸೇರುವ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 10 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.21 ರಲ್ಲಿ ವಿವಿಧ ಕೋನಗಳಲ್ಲಿ **8–40** ಸರಪಳಿ ದೂರ ಚಲಿಸಿ ಕೊಪ್ಪ–ಕಮ್ಮರಡಿ ಮುಖ್ಯ ರಸ್ತೆಯ ಎಡಬದಿಯಲ್ಲಿ ಸ್ಥಾನ ಸಂಖ್ಯೆ 13 ನ್ನು ಸೇರಿ ಸದರಿ ರಸ್ತೆಯ ಎಡಬದಿಯಲ್ಲಿಯೇ ಆಗ್ನೇಯಾಭಿಮುಖವಾಗಿ ಮತ್ತು ಸರ್ವೆ ನಂ.208 ರ ಪಶ್ಚಿಮ ದಕ್ಷಿಣ, ಪೂರ್ವ ಗಡಿಯಲ್ಲಿ ಮತ್ತು ರಸ್ತೆಯ ಎಡಬದಿಯಲ್ಲಿಯೇ ಸುಮಾರು **21–00** ಸರಪಳಿ ದೂರ ಚಲಿಸಿ ಸರ್ವೆ ನಂ.26 ರ ನೈರುತ್ಯ ಬಾಂದಿನಿಂದ 209^0 ಕೋನ 7–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 14 ನ್ನು ಸೇರುತ್ತದೆ. ಮುಂದುವರೆದು ಸರ್ವೆ ನಂ.21 ರ ವಿವಿಧ ಕೋನಗಳಲ್ಲಿ **20–75** ಸರಪಳಿ ದೂರ

ಚಲಿಸಿ ಸರ್ವೆ ನಂ.22 ರ ವಾಯುವ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 17 ನ್ನು ಸೇರಿ ಸರ್ವೆ ನಂ.22 ರ ಪಶ್ಚಿಮ, ದಕ್ಷಿಣ, ಪೂರ್ವ ಗಡಿಗುಂಟ ಸುಮಾರು **7–00** ಸರಪಳಿ ದೂರ ಚಲಿಸಿ ಸರ್ವೆ ನಂ.22 ರ ಈಶಾನ್ಯ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 17ಎ ಯನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.21 ರಲ್ಲಿ ವಿವಿಧ ಕೋನಗಳಲ್ಲಿ **28–55** ಸರಪಳಿ ದೂರ ಚಲಿಸಿ ಸರ್ವೆ ನಂ.24 ರ ಉತ್ತರಾಗ್ರ ಬಾಂದಿನಲ್ಲಿ ಸ್ಥಾನ ಸಂಖ್ಯೆ 21 ನ್ನು ಸೇರುತ್ತದೆ. ಮುಂದುವರೆದು ಸರ್ವೆ ನಂ.24, 25, 33 ರ ಉತ್ತರ ಗಡಿ ಮತ್ತು ಸರ್ವೆ ನಂ.34, 35, 36 ರ ಪೂರ್ವ ಗಡಿಯಲ್ಲಿ ಸುಮಾರು **11–85** ಸರಪಳಿ ದೂರ ಚಲಿಸಿ ಸರ್ವೆ ನಂ.36, 40 ಕೂಡುವ ಪೂರ್ವದ ಬಾಂದಿನಲ್ಲಿ ಸ್ಥಾನ ಸಂಖ್ಯೆ 22 ನ್ನು ಸೇರುತ್ತದೆ. ಮುಂದುವರೆದು ಹೊಸೂರು ಸರ್ವೆ ನಂ.21 ರಲ್ಲಿ ಪೂರ್ವ ಮತ್ತು ಉತ್ತರಾಭಿಮುಖವಾಗಿ **15–85** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 24 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.79, 82, 83 ಮತ್ತು 84 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **21–00** ಸರಪಳಿ ದೂರ ಚಲಿಸಿ ಸರ್ವೆ ನಂ.90, 114, 21 ರ ಕೂಡುಬಾಂದುವಿನಲ್ಲಿ ಸ್ಥಾನ ಸಂಖ್ಯೆ 25ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ **15–80** ಸರಪಳಿ ದೂರ ಚಲಿಸಿ ಸರ್ವೆ ನಂ.90 ಮತ್ತು 97 ರ ದಕ್ಷಿಣದ ಕೂಡುಬಾಂದುವಿನಿಂದ 227^0 ಕೋನ 1–30 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 29 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	084^0	14–90
			14–90
2	3	035^0	3–10
3	4	118^0	2–80
			5–90
4	5	170^0	6–65
5	6	097^0	4–40
6	7	162^0	4–50
7	8	068^0	2–85
8	9	019^0	9–50
			27–90
9	9ಎ	ಹೊಸೂರು ಸರ್ವೆ ನಂ. 194 ರ ದಕ್ಷಿಣದ ಗಡಿ	8–75
			8–75
9ಎ	10	ಹೊಸೂರು ಸರ್ವೆ ನಂ. 194ರ ಪೂರ್ವದ ಗಡಿ	5–00
			5–00
10	11	090^0	3–05
11	12	165^0	2–05
12	13	080^0	3–30
			8–40
13	14	ಕೊಪ್ಪ-ಕಮ್ಮರಡಿ ಮುಖ್ಯ ರಸ್ತೆಯ ಎಡ ಬದಿ, ಸರ್ವೆ ನಂ.208 ರ ಪಶ್ಚಿಮ, ದಕ್ಷಿಣ, ಪೂರ್ವ ಗಡಿ ಮತ್ತು ಕೊಪ್ಪ-ಕಮ್ಮರಡಿ ಮುಖ್ಯ ರಸ್ತೆಯ ಎಡ ಬದಿ	21–00
			21–00

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
14	15	045^0	7–20
15	16	012^0	4–30
16	17	106^0	9–25
			20–75
17	17ಎ	ಹೊಸೂರು ಸರ್ವೆ ನಂ.22 ರ ಪಶ್ಚಿಮ, ದಕ್ಷಿಣ, ಪೂರ್ವಗಡಿ	07–00
			7–00
17ಎ	18	090^0	6–00
18	19	357^0	8–80
19	20	293^0	5–20
20	21	254^0	8–55
			28–55
21	22	ಹೊಸೂರು ಸರ್ವೆ ನಂ. 24, 25, 33ರ ಉತ್ತರ ಗಡಿ ಸರ್ವೆ ನಂ.34, 35, 36ರ ಪೂರ್ವಗಡಿ	11–85
			11–85
22	23	093^0	11–15
23	24	011^0	4–70
			15–85
24	25	ಹೊಸೂರು ಸರ್ವೆ ನಂ. 79, 82, 83, 84 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	21–00
			21–00
25	26	116^0	4–00
26	27	159^0	4–40
27	28	072^0	3–50
28	29	020^0	3–90
			15–80

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 29 ರಿಂದ ಮುಂದುವರೆದು ಹೊಸೂರು ಸರ್ವೆ ನಂ.114 ರಲ್ಲಿ ಸರ್ವೆ ನಂ.97 ರ ಪಶ್ಚಿಮ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **10–00** ಸರಪಳಿ ದೂರ ಚಲಿಸಿ ಸರ್ವೆ ನಂ.97 ಮತ್ತು ಕೆರೆ ಸೇರುವ ಉತ್ತರದ ಬಾಂದಿನಲ್ಲಿ ಸ್ಥಾನ ಸಂಖ್ಯೆ 29ಎ ಯನ್ನು ಸೇರಿ, ನಂತರ ಕೆರೆಯ ಉತ್ತರ ಗಡಿಯಲ್ಲಿಯೇ ಸುಮಾರು **2–00** ಸರಪಳಿ ದೂರ ಚಲಿಸಿ ಕೆರೆಯ ವಾಯುವ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 29ಬಿ ಯನ್ನು ಸೇರುತ್ತದೆ. ಮುಂದುವರೆದು ಪಶ್ಚಿಮಾಭಿಮುಖವಾಗಿ ಸುಮಾರು **3–00** ಸರಪಳಿ ದೂರ ಚಲಿಸಿ ಸರ್ವೆ ನಂ.223 ರ ಈಶಾನ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 29ಸಿ ಯನ್ನು ಸೇರಿ, ಸದರಿ ಸರ್ವೆ ನಂ.223 ರ ಉತ್ತರ, ಪಶ್ಚಿಮ, ದಕ್ಷಿಣ ಗಡಿಗುಂಟ ಸುಮಾರು **11–00** ಸರಪಳಿ ದೂರ ಚಲಿಸಿ, ಸದರಿ ಸರ್ವೆ ನಂ.223 ರ ಆಗ್ನೇಯ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 29ಡಿ ಯನ್ನು ಸೇರುತ್ತದೆ. ಮುಂದುವರೆದು ಆಗ್ನೇಯಾಭಿಮುಖವಾಗಿ ಸುಮಾರು 4–60 ಸರಪಳಿ ದೂರ ಚಲಿಸಿ ಸರ್ವೆ ನಂ.224 ರ ಪಶ್ಚಿಮಾಗ್ರ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 29ಇ ಯನ್ನು ಸೇರಿ, ನಂತರ ಸದರಿ ಸರ್ವೆ ನಂ.224 ರ ಪಶ್ಚಿಮ, ದಕ್ಷಿಣವಲ್ಲಿ ಗಡಿಗುಂಟ 6–00 ಸರಪಳಿ ದೂರ ಚಲಿಸಿ ಸದರಿ ಸರ್ವೆ ನಂ.224 ರ ಪೂರ್ವಾಗ್ರ ಬಾಂದಿನಲ್ಲಿ ಸ್ಥಾನ ಸಂಖ್ಯೆ 30 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು

ಹೊಸೂರು ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ 16–90 ಸರಪಳಿ ದೂರ ಚಲಿಸಿ ಸರ್ವೆ ನಂ.101 ಮತ್ತು 100 ರ ದಕ್ಷಿಣದ ಕೂಡುಬಾಂದಿನಿಂದ 172^0 ಕೋನ 3–05 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 35 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಆಗ್ನೇಯಾಭಿಮುಖವಾಗಿ 9–15 ಸರಪಳಿ ದೂರ ಚಲಿಸಿ ಸರ್ವೆ ನಂ.108 ಮತ್ತು 106 ಸೇರುವ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ ಪಶ್ಚಿಮಕ್ಕೆ ಸರ್ವೆ ನಂ.108 ರ ಗಡಿಯ ಮೇಲಿನ ಮೊದಲನೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 36 ನ್ನು ಸೇರುತ್ತದೆ. ಸೀಮಾರೇಖೆಯು ಮುಂದುವರೆದು ಹೊಸೂರು ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ 25–70 ಸರಪಳಿ ದೂರ ಚಲಿಸಿ ಸರ್ವೆ ನಂ.109 ಮತ್ತು 110 ರ ದಕ್ಷಿಣದ ಕೂಡುಬಾಂದಿನಿಂದ 251^0 ಕೋನ 6–40 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 41 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.109, 110 ಹಾಗೂ 113 ರ ದಕ್ಷಿಣದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು 12–00 ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 42 ನ್ನು ಸೇರಿ, ನಂತರ 093^0 ಕೋನ 3–95 ಸರಪಳಿ ದೂರ ಚಲಿಸಿ ಕೊಪ್ಪ–ಕಮ್ಮರಡಿ ಮುಖ್ಯ ರಸ್ತೆಯ ಬಲ ಭಾಗದಲ್ಲಿ ಸ್ಥಾನ ಸಂಖ್ಯೆ 43 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
29	29ಎ	ಹೊಸೂರು ಸರ್ವೆ ನಂ.97ರ ಪಶ್ಚಿಮ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	10–00
			10–00
29ಎ	29ಬಿ	ಕೆರೆಯ ಉತ್ತರ ಗಡಿ	2–00
			2–00
29ಬಿ	29ಸಿ	263^0	3–00
			3–00
29ಸಿ	29ಡಿ	ಹೊಸೂರು ಸರ್ವೆ ನಂ.223 ರ ಉತ್ತರ, ಪಶ್ಚಿಮ, ದಕ್ಷಿಣ ಗಡಿ	11–00
			11–00
29ಡಿ	29ಇ	114^0	4–60
			4–60
29ಇ	30	ಹೊಸೂರು ಸರ್ವೆ ನಂ.224 ರ ಪಶ್ಚಿಮ ಮತ್ತು ದಕ್ಷಿಣ ಗಡಿ	6–00
			6–00
30	31	093^0	6–60
31	32	354^0	2–40
32	33	290^0	2–05
33	34	005^0	2–30
34	35	087^0	3–55
			16–90
35	36	160^0	9–15
			9–15
36	37	231^0	4–95

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
37	38	312^0	3–35
38	39	283^0	2–55
39	40	174^0	5–60
40	41	123^0	9–25
			25–70
41	42	ಹೊಸೂರು ಸರ್ವೆ ನಂ.109, 110, 113 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	12–00
			12–00
42	43	093^0	3–95
			3–95

ದಕ್ಷಿಣ: ಸ್ಥಾನ ಸಂಖ್ಯೆ 43 ರಿಂದ ಸೀಮಾರೇಖೆಯು ಮುಂದುವರೆದು ಕೊಪ್ಪ–ಕಮ್ಮರಡಿ ಮುಖ್ಯ ರಸ್ತೆಯ ಬಲಬದಿಯಲ್ಲಿ ಸುಮಾರು **21–40** ಸರಪಳಿ ದೂರ ಚಲಿಸಿ ಸರ್ವೆ ನಂ.114, 118, 117, 115ರ ಕೂಡುಬಾಂದಿನಿಂದ 359^0 ಕೋನ 1–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 44 ನ್ನು ರಸ್ತೆಯ ಬಲಬದಿಯಲ್ಲಿ ಸೇರುತ್ತದೆ. ಮುಂದುವರೆದು ಸೀಮಾರೇಖೆಯು ವಿವಿಧ ಕೋನ ಗಳಲ್ಲಿ ಹೊಸೂರು ಸರ್ವೆ ನಂ.114, 115 ರಲ್ಲಿ **26–60** ಸರಪಳಿ ದೂರ ಚಲಿಸಿ ಸರ್ವೆ ನಂ.116 ರ ಪಶ್ಚಿಮಾಗ್ರ ಮೂಲೆ ಯಿಂದ 352^0 ಕೋನ 2–15 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 48 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಸರ್ವೆ ನಂ.115, 169 ರಲ್ಲಿ ವಿವಿಧ ಕೋನಗಳಲ್ಲಿ **37–25** ಸರಪಳಿ ದೂರ ಚಲಿಸಿ ಸರ್ವೆ ನಂ.147, 152, 157 ಕೂಡುವ ಕೂಡುಬಾಂದಿನಿಂದ ಪಶ್ಚಿಮಕ್ಕೆ ಸರ್ವೆ ನಂ.147 ರ ಉತ್ತರ ಗಡಿಯಲ್ಲಿನ 3ನೇ ಬಾಂದಿನಿಂದ 270^0 ಕೋನ 3–00 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 54ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಸರ್ವೆ ನಂ.169 ರಲ್ಲಿ ವಿವಿಧ ಕೋನಗಳಲ್ಲಿ **31–55** ಸರಪಳಿ ದೂರ ಚಲಿಸಿ ಸರ್ವೆ ನಂ.144 ರ ಉತ್ತರಾಗ್ರ ಮೂಲೆಬಾಂದಿನಿಂದ 356^0 ಕೋನ 1–05 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 59ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.144, 143, 142 ರ ಉತ್ತರದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **16–55** ಸರಪಳಿ ದೂರ ಚಲಿಸಿ ಸರ್ವೆ ನಂ.189 ರಲ್ಲಿರುವ ಹಳ್ಳದ ಬಲಬದಿಯಲ್ಲಿ ಸ್ಥಾನ ಸಂಖ್ಯೆ 60ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹಳ್ಳದ ಬಲಬದಿಯಲ್ಲಿ ವಾಯುವ್ಯಾಭಿಮುಖವಾಗಿ ಸುಮಾರು **5–10** ಸರಪಳಿ ದೂರ ಚಲಿಸಿ ಹಳ್ಳದ ಬಲಬದಿ ಯಲ್ಲಿ ಸ್ಥಾನ ಸಂಖ್ಯೆ 61 ನ್ನು ಸೇರಿ ಸರ್ವೆ ನಂ.189 ರಲ್ಲಿ ವಾಯುವ್ಯಾಭಿಮುಖವಾಗಿ **9–40** ಸರಪಳಿ ದೂರ ಚಲಿಸಿ ಸರ್ವೆ ನಂ.181, 189, 180 ರ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 62 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ. 189, 169, 189 ರಲ್ಲಿ ಪೂರ್ವ ಮತ್ತು ವಾಯುವ್ಯಾಭಿಮುಖವಾಗಿ **22–80** ಸರಪಳಿ ದೂರ ಚಲಿಸಿ ಸರ್ವೆ ನಂ.182 ಮತ್ತು ಕೆರೆಯ ದಕ್ಷಿಣದ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 63ಎ ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಕೆರೆಯ ದಕ್ಷಿಣ, ಪೂರ್ವ, ಉತ್ತರ ಮತ್ತು ಸರ್ವೆ ನಂ.182, 181, 180 ರ ಉತ್ತರ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **32–30** ಸರಪಳಿ ದೂರ ಚಲಿಸಿ ಸರ್ವೆ ನಂ.180, 184 ರ ಉತ್ತರದ ಕೂಡುಬಾಂದಿನಿಂದ 073^0 ಕೋನ 3–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 65 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಸರ್ವೆ ನಂ.189 ರಲ್ಲಿ ವಿವಿಧ ಕೋನಗಳಲ್ಲಿ **33–65** ಸರಪಳಿ ದೂರ ಚಲಿಸಿ ಸರ್ವೆ ನಂ.188 ರ ಪೂರ್ವಾಗ್ರ ಮೂಲೆಯಲ್ಲಿ ಸ್ಥಾನ ಸಂಖ್ಯೆ 68 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
43	44	ಕೊಪ್ಪ–ಕಮ್ಮರಡಿ ಮುಖ್ಯ ರಸ್ತೆಯ ಬಲಬದಿ	21–40
			21–40

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
44	45	334^0	1–60
45	46	280^0	5–60
46	47	192^0	10–90
47	48	212^0	8–50
			26–60
48	49	332^0	4–00
49	50	268^0	5–80
50	51	195^0	6–50
51	52	281^0	4–00
52	52ಎ	246^0	1–40
52ಎ	52ಬಿ	224^0	2–25
52ಬಿ	53	207^0	5–00
53	54	242^0	8–30
			37–25
54	55	003^0	7–75
55	56	259^0	2–60
56	57	177^0	4–60
57	58	238^0	13–65
58	59	183^0	2–95
			31–55
59	60	ಹೊಸೂರು ಸರ್ವೆ ನಂ.144, 143, 142 ರ ಉತ್ತರ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	16–55
			16–55
60	61	ಹಳ್ಳದ ಬಲಬದಿ	5–10
			5–10
61	62	335^0	9–40
			9–40
62	63	078^0	16–55
63	63ಎ	330^0	6–25
			22–80
63ಎ	64	ಕೆರೆಯ ದಕ್ಷಿಣ, ಪೂರ್ವ, ಉತ್ತರ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	10–90
64	65	ಹೊಸೂರು ಸರ್ವೆ ನಂ. 182, 181, 180 ರ ಉತ್ತರ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	21–40
			32–30

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
65	66	011^0	5–35
66	67	281^0	5–20
67	68	278^0	23–10
			33–65

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 68 ರಿಂದ ಮುಂದುವರೆದು ಸರ್ವೆ ನಂ.188 ರ ಪೂರ್ವ, ಉತ್ತರ ಮತ್ತು ಹಳ್ಳದ ಬದಿಯಲ್ಲಿ ಸುಮಾರು **12–00** ಸರಪಳಿ ಚಲಿಸಿ ಸ್ಥಾನ ಸಂಖ್ಯೆ 69 ನ್ನು ಹಳ್ಳದ ಬದಿಯಲ್ಲಿ ಸೇರಿ, ನಂತರ 357^0 ಕೋನ 4–30 ಸರಪಳಿ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
68	69	ಹೊಸೂರು ಸರ್ವೆ ನಂ. 188 ರ ಪೂರ್ವ, ಉತ್ತರ ಮತ್ತು ಹಳ್ಳದ ಬದಿ	12–00
			12–00
69	1	357^0	4–30
			4–30

ಹೊಸೂರು ಬ್ಲಾಕ್–IV

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಹೊಸೂರು ಗ್ರಾಮದ ಸರ್ವೆ ನಂ.189 ರ ಉಳಿಕೆ ಪ್ರದೇಶ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.189 ರ ಉಳಿಕೆ ಪ್ರದೇಶ.

ದಕ್ಷಿಣ – ಹೆಗ್ಗಾರು ಗ್ರಾಮದ ಗಡಿ.

ಪಶ್ಚಿಮ – ಮಕ್ಕಿಕೊಪ್ಪ–ಹೊನಗಾರು ಕಲಂ–4 ರ ಘೋಷಿತ ಅರಣ್ಯದ ಗಡಿ ಮತ್ತು ಹೊಸೂರು–ಮಕ್ಕಿಕೊಪ್ಪ ಗ್ರಾಮಗಳ ಸಾಮಾನ್ಯ ಗಡಿ.

ಸವಿವರವಾದ ಸರಹದ್ದು ವಿವರ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.186 ರ ನೈರುತ್ಯ ಬಾಂದಿನಿಂದ ಆಗ್ನೇಯಕ್ಕೆ ಹೊಸೂರು, ಮಕ್ಕಿಕೊಪ್ಪ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ 3–70 ಸರಪಳಿ ದೂರದಲ್ಲಿ ರುವ ಮತ್ತು ಹೊಸೂರು ಗ್ರಾಮದ ಸರ್ವೆ ನಂ.189 ಮತ್ತು ಮಕ್ಕಿಕೊಪ್ಪ ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿರುವ ದ್ವಿಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಆಗ್ನೇಯಾಭಿಮುಖವಾಗಿ ಸರ್ವೆ ನಂ.189 ರಲ್ಲಿ **9–65** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.177, 178 ಮತ್ತು 179 ರ ಮುಕ್ಕುಪ್ಪೆ ಬಾಂದಿನಿಂದ 285^0 ಕೋನ 1–05 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.177, 175, 174, 173 ರ ಪಶ್ಚಿಮ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಮತ್ತು ಕೆರೆಯ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಗಡಿಯಿಂದ ಒಂದು ಸರಪಳಿ ಸಮಾನ ಅಂತರದಲ್ಲಿ ಸುಮಾರು **38–15** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.173 ಮತ್ತು ಕೆರೆಯ ಪೂರ್ವದ ಕೂಡುಬಾಂದಿನಿಂದ 090^0 ಕೋನ 1–20 ಸರಪಳಿ ದೂರದಲ್ಲಿ ರುವ ಸ್ಥಾನ ಸಂಖ್ಯೆ 3 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.189 ರಲ್ಲಿ ವಿವಿಧ ಕೋನಗಳಲ್ಲಿ **9–50** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.173, 174 ರ ಪೂರ್ವದ ಕೂಡು ಬಾಂದಿನಿಂದ 138^0 ಕೋನ 2–55 ಸರಪಳಿ ಅಂತರದಲ್ಲಿ ರುವ ಸ್ಥಾನ ಸಂಖ್ಯೆ 6 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.174, 175, 176, 177 ರ ಪೂರ್ವದ ಗಡಿಯಿಂದ ಒಂದು ಸರಪಳಿ ಸಮಾನ ಅಂತರದಲ್ಲಿ **19–35** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.176, 177 ರ ಪೂರ್ವದ ಕೂಡು

ಬಾಂದಿನಿಂದ 048^0 ಕೋನ 5-65 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 7 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.189 ರಲ್ಲಿ ವಿವಿಧ ಕೋನಗಳಲ್ಲಿ **13-75** ಸರಪಳಿ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.177, 178 ರ ಪೂರ್ವದ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 9 ನ್ನು ಸೇರುತ್ತದೆ.

ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.178 ರ ಗಡಿಯಲ್ಲಿ ಈಶಾನ್ಯಾಭಿ ಮುಖವಾಗಿ **3-15** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 10 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.189 ರಲ್ಲಿ ವಿವಿಧ ಕೋನಗಳಲ್ಲಿ **12-30** ಸರಪಳಿ ದೂರ ಚಲಿಸಿ ಸರ್ವೆ ನಂ.178 ರ ಪೂರ್ವಾಗ್ರ ಮೂಲೆಯಲ್ಲಿ ಸ್ಥಾನ ಸಂಖ್ಯೆ 12 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
1	2	119^0	9-65
			9-65
2	3	ಹೊಸೂರು ಸರ್ವೆ ನಂ. 177, 175, 174, 173 ರ ಪಶ್ಚಿಮ ಗಡಿಯಿಂದ ಮತ್ತು ಕೆರೆಯ ಪಶ್ಚಿಮ, ದಕ್ಷಿಣ, ಪೂರ್ವ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	38-15
			38-15
3	4	093^0	3-95
4	5	023^0	2-15
5	6	289^0	3-40
			9-50
6	7	ಹೊಸೂರು ಸರ್ವೆ ನಂ. 174, 175, 176, 177 ರ ಪೂರ್ವ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	19-35
			19-35
7	7ಎ	123^0	**3-30**
7ಎ	8	065^0	4-30
8	9	319^0	6-15
			13-75
9	10	033^0	3-15
			3-15
10	11	121^0	6-30
11	12	052^0	6-00
			12-30

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 12 ರಿಂದ ಮುಂದುವರೆದು ದಕ್ಷಿಣಾಭಿಮುಖವಾಗಿ ಹೊಸೂರು ಗ್ರಾಮದ ಸರ್ವೆ ನಂ.171 ರ ಪಶ್ಚಿಮ ಗಡಿಯಿಂದ 1-25 ಸರಪಳಿ ಸಮಾನಾಂತರದಲ್ಲಿ ಹೊಸೂರು ಗ್ರಾಮದ ಸರ್ವೆ ನಂ.189 ರಲ್ಲಿ **11-00** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.171 ಹಾಗೂ 172 ರ ಪಶ್ಚಿಮದ ಕೂಡುಬಾಂದಿನಿಂದ 308^0 ಕೋನ 1-25 ಸರಪಳಿ ದೂರ ದಲ್ಲಿರುವ ಸ್ಥಾನ ಸಂಖ್ಯೆ 13 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.189 ರಲ್ಲಿ ವಿವಿಧ ಕೋನಗಳಲ್ಲಿ **33-45** ಸರಪಳಿ

ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.172 ಮತ್ತು 195 ರ ದಕ್ಷಿಣದ ಕೂಡುಬಾಂದಿನಿಂದ 249^0 ಕೋನ 6–40 ಸರಪಳಿ ದೂರ ದಲ್ಲಿರುವ ಹೆಗ್ಗಾರು ಹಾಗೂ ಹೊಸೂರು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಸ್ಥಾನ ಸಂಖ್ಯೆ 20 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀ.ಗಳು
12	13	ಹೊಸೂರು ಗ್ರಾಮದ ಸರ್ವೆ ನಂ.171 ರ ಪಶ್ಚಿಮ ಗಡಿಯಿಂದ 1–25 ಸರಪಳಿ ಸಮಾನಾಂತರದಲ್ಲಿ	11–00
			11–00
13	14	224^0	5–95
14	15	352^0	2–70
15	16	270^0	3–20
16	17	180^0	4–35
17	18	204^0	7–95
18	19	105^0	7–10
19	20	160^0	2–20
			33–45

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 20 ರಿಂದ ಮುಂದುವರೆದು ಪಶ್ಚಿಮಾಭಿಮುಖವಾಗಿ ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ **34–00** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 21 ನ್ನು ಹಾದು ಮಕ್ಕಿಕೊಪ್ಪ, ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 22 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾ ರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
20	21	ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿ	15–50
21	22	–"–	18–50
			34–00

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 22 ರಿಂದ ಮುಂದುವರೆದು ಉತ್ತರಾಭಿಮುಖವಾಗಿ ಮುಕ್ಕಿಕೊಪ್ಪ–ಹೊನಗಾರು ಕಲಂ 4 ರ ಘೋಷಿತ ಅರಣ್ಯ ಪ್ರದೇಶದ ಗಡಿಯಲ್ಲಿ ಮತ್ತು ಮಕ್ಕಿಕೊಪ್ಪ, ಹೊಸೂರು ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ **36–00** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 22ಎ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ.

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
22	22ಎ	ಮಕ್ಕಿಕೊಪ್ಪ– ಹೊನಗಾರು ಕಲಂ 4 ರ ಅರಣ್ಯ ಪ್ರದೇಶದ ಗಡಿ (ಮಕ್ಕಿಕೊಪ್ಪ– ಹೊಸೂರು ಗ್ರಾಮಗಳ ಸಾಮಾನ್ಯ ಗಡಿ)	29–00

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
22ಎ	01	ಮಕ್ಕಿಕೊಪ್ಪ-ಹೊಸೂರು ಗ್ರಾಮಗಳ ಸಾಮಾನ್ಯ ಗಡಿ	7-00
			36-00

ಹೊಸೂರು ಬ್ಲಾಕ್-V

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಹಾಲ್ಮತ್ತೂರು ಗ್ರಾಮದ ಕಲಂ 4 ರ ಘೋಷಿತ ಪ್ರದೇಶದ ಗಡಿ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.114 ರ ಉಳಿಕೆ ಪ್ರದೇಶ.

ದಕ್ಷಿಣ – ಹೊಸೂರು ಗ್ರಾಮದ ಸರ್ವೆ ನಂ.114 ರ ಉಳಿಕೆ ಪ್ರದೇಶ.

ಪಶ್ಚಿಮ – ಹೊಸೂರು ಗ್ರಾಮದ ಸರ್ವೆ ನಂ.114 ಮತ್ತು 63 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.63 ರ ಉತ್ತರಾಗ್ರ ಮೂಲೆಬಾಂದು ಹಾಗೂ ಹಾಲ್ಮತ್ತೂರು ಗ್ರಾಮದ ಗಡಿ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಹಾಲ್ಮತ್ತೂರು ಕಲಂ 4 ರ ಘೋಷಿತ ಪ್ರದೇಶದ ಗಡಿಯಲ್ಲಿ (ಹೊಸೂರು ಹಾಗೂ ಹಾಲ್ಮತ್ತೂರು ಗ್ರಾಮಗಳ ಸಾಮಾನ್ಯ ಗಡಿರೇಖೆ) **72-50** ಸರಪಳಿ ದೂರ ಚಲಿಸಿ ಹೊಸೂರು, ಹಾಲ್ಮತ್ತೂರು, ಭಂಡಿಗಡಿ ಗ್ರಾಮಗಳು ಕೂಡುವ ಮುಕ್ಕುಪ್ಪೆ ಬಾಂದಿನಿಂದ ಪಶ್ಚಿಮಕ್ಕೆ ಹೊಸೂರು, ಹಾಲ್ಮತ್ತೂರು ಗ್ರಾಮಗಳ ಸಾಮಾನ್ಯ ಗಡಿರೇಖೆಯ ಮೇಲೆ 3-50 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
1	2	ಹಾಲಮತ್ತೂರು ಕಲಂ-4 ರ ಘೋಷಿತ ಅರಣ್ಯ ಪ್ರದೇಶದ ಗಡಿ (ಹೊಸೂರು-ಹಾಲ್ಮತ್ತೂರು ಗ್ರಾಮಗಳ ಸಾಮಾನ್ಯ ಗಡಿ)	72-50
			72-50

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 2 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ 40-85 ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.92 ಮತ್ತು 91 ರ ಪಶ್ಚಿಮದ ಕೂಡುಬಾಂದಿನಿಂದ 244^0 ಕೋನ 1-70 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 11 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
2	3	142^0	7-95
3	4	242^0	2-45
4	5	304^0	2-25
5	6	230^0	10-55

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
6	7	239^0	2–35
7	8	360^0	2–70
8	9	250^0	4–70
9	10	163^0	3–25
10	11	115^0	4–65
			40–85

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 11 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ 18–95 ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.84, 86 ರ ಪೂರ್ವದ ಕೂಡುಬಾಂದಿನಿಂದ 044^0 ಕೋನ 1–75 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 14 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ **38–00** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.230 ರ ಪೂರ್ವದ ಬಾಂದಿನಲ್ಲಿ ಸ್ಥಾನ ಸಂಖ್ಯೆ 20 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.230 ರ ಪೂರ್ವ, ಉತ್ತರ ಹಾಗೂ ಪಶ್ಚಿಮದ ಎಲ್ಲೆಯಲ್ಲಿ **19–40** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.66 ಮತ್ತು 67 ರ ಪೂರ್ವದ ಕೂಡುಬಾಂದಿ ನಿಂದ 025^0 ಕೋನ 3–10 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 21 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಸರ್ವೆ ನಂ.114 ರಲ್ಲಿ ವಿವಿಧ ಕೋನಗಳಲ್ಲಿ **22–10** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.64, 63, 114 ಮತ್ತು 65 ರ ಕೂಡುಬಾಂದಿನಿಂದ 099^0 ಕೋನ 2–70 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 23 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
11	12	247^0	7–80
12	13	006^0	2–60
13	14	258^0	8–55
			18–95
14	15	018^0	8–65
15	16	323^0	4–00
16	17	009^0	4–05
17	18	266^0	11–30
18	19	225^0	7–50
19	20	302^0	2–50
			38–00
20	20ಎ	ಹೊಸೂರು ಸರ್ವೆ ನಂ. 230 ರ ಪೂರ್ವದ ಗಡಿ	3–00
20ಎ	20ಬಿ	ಹೊಸೂರು ಸರ್ವೆ ನಂ. 230 ರ ಉತ್ತರದ ಗಡಿ	4–90
20ಬಿ	21	208^0	11–50
			19–40

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
21	22	289^0	5–25
22	23	308^0	16–85
			22–10

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 23 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.114 ಮತ್ತು 63 ರಲ್ಲಿ ವಿವಿಧ ಕೋನಗಳಲ್ಲಿ **22–75** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 26 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	*ಕೋನ* (ಡಿಗ್ರಿಗಳಲ್ಲಿ)	ಅಂತರ (ಸರಪಳಿಗಳಲ್ಲಿ) (1 ಸರಪಳಿ= 20 ಮೀ.ಗಳು
23	24	357^0	3–70
24	25	118^0	3–00
25	26	045^0	4–90
26	1	335^0	11–15
			22–75

ಹೊಸೂರು ಬ್ಲಾಕ್–VI

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಹೊಸೂರು ಗ್ರಾಮದ ಸರ್ವೆ ನಂ.190 ಮತ್ತು 21 ರ ಉಳಿಕೆ ಪ್ರದೇಶ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.21 ಉಳಿಕೆ ಪ್ರದೇಶ.

ದಕ್ಷಿಣ – ಹೊಸೂರು ಗ್ರಾಮದ ಸರ್ವೆ ನಂ.21 ರ ಉಳಿಕೆ ಪ್ರದೇಶ.

ಪಶ್ಚಿಮ – ಹೊಸೂರು ಗ್ರಾಮದ ಸರ್ವೆ ನಂ.190 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.9 ಮತ್ತು ಕೆರೆಯ ದಕ್ಷಿಣದ ಕೂಡು ಬಾಂದಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈಶಾನ್ಯಾಭಿಮುಖವಾಗಿ 4–60 ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.196 ರ ಪೂರ್ವದ ಬಾಂದಿನಲ್ಲಿ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.190 ಮತ್ತು 21 ರಲ್ಲಿ ವಿವಿಧ ಕೋನಗಳಲ್ಲಿ **35–40** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.46 ಮತ್ತು 66 ರ ದಕ್ಷಿಣದ ಕೂಡುಬಾಂದಿನಿಂದ 145^0 ಕೋನ 1–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 7 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	056^0	4–60
			4–60
2	3	102^0	8–75
3	4	017^0	8–35
4	5	102^0	7–40
5	6	053^0	3–85
6	7	089^0	7–05
			35–40

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 7 ರಿಂದ ಮುಂದುವರೆದು ಹೊಸೂರು ಸರ್ವೆ ನಂ.21 ರಲ್ಲಿ ವಿವಿಧ ಕೋನಗಳಲ್ಲಿ **23–60** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 11 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
7	8	156^0	6–65
8	9	171^0	6–35
9	10	246^0	4–25
10	11	203^0	6–35
			23–60

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 11 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.21 ರಲ್ಲಿ ವಿವಿಧ ಕೋನಗಳಲ್ಲಿ **8–50** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.190, 21 ಮತ್ತು 16 ರ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 13 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
11	12	282^0	2–65
12	13	214^0	5–85
			8–50

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 13 ರಿಂದ ಮುಂದುವರೆದು ಹೊಸೂರು ಸರ್ವೆ ನಂ.190 ರಲ್ಲಿ ವಾಯುವ್ಯಾಭಿಮುಖವಾಗಿ **28–35** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
13	1	302^0	28–35
			28–35

ಹೊಸೂರು ಬ್ಲಾಕ್–VII

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಹೊಸೂರು ಗ್ರಾಮದ ಸರ್ವೆ ನಂ.135 ರ ಉಳಿಕೆ ಪ್ರದೇಶ.

ಪೂರ್ವ – ಹೊಸೂರು ಗ್ರಾಮದ ಸರ್ವೆ ನಂ.135 ರ ಉಳಿಕೆ ಪ್ರದೇಶ.

ದಕ್ಷಿಣ – ಹೊಸೂರು ಗ್ರಾಮದ ಸರ್ವೆ ನಂ.135 ರ ಉಳಿಕೆ ಪ್ರದೇಶ ಮತ್ತು ಹೆಗ್ಗಾರು ಗ್ರಾಮದ ಗಡಿ.

ಪಶ್ಚಿಮ – ಹೊಸೂರು ಗ್ರಾಮದ ಸರ್ವೆ ನಂ.138 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.135, 138, 141 ಮತ್ತು ಸರ್ವೆ ನಂ.140 ರ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಹೊಸೂರು ಗ್ರಾಮದ ಸರ್ವೆ ನಂ.135 ರಲ್ಲಿ ಈಶಾನ್ಯಾಭಿಮುಖವಾಗಿ ಹೊಸೂರು ಗ್ರಾಮದ ಸರ್ವೆ ನಂ.143, 144, 145,

147, 149, 150 ಮತ್ತು ಸರ್ವೆ ನಂ.218 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **46–60** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.218 ರ ದಕ್ಷಿಣಾಗ್ರ ಮೂಲೆಯಿಂದ 040^0 ಕೋನ 1–85 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಹೊಸೂರು ಗ್ರಾಮದ ಸರ್ವೆ ನಂ.135 ರಲ್ಲಿ ಈಶಾನ್ಯಾಭಿಮುಖವಾಗಿ **8–35** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.165 ಮತ್ತು 166 ರ ದಕ್ಷಿಣದ ಕೂಡುಬಾಂದಿನಿಂದ 185^0 ಕೋನ ಒಂದು ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 3 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	ಸರ್ವೆ ನಂ.143, 144, 145, 147, 149, 150, 218 ರ ದಕ್ಷಿಣ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	46–60
			46–60
2	3	075^0	8–35
			8–35

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 3 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.116, 122, 123, 124, 130, 125, 126, 127 ರ ಪಶ್ಚಿಮ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಸುಮಾರು **29–65** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 4 ನ್ನು ಸೇರಿ, ನಂತರ 179^0 ಕೋನ **3–55** ಸರಪಳಿ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.136 ರ ಉತ್ತರಾಗ್ರ ಮೂಲೆ ಯಿಂದ ನೈರುತ್ಯಕ್ಕಿರುವ ಮೊದಲನೇ ಬಾಂದಿನಿಂದ 019^0 ಕೋನ 2–85 ಸರಪಳಿ ಅಂತರದಲ್ಲಿ ಸ್ಥಾನ ಸಂಖ್ಯೆ 5 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
3	4	ಸರ್ವೆ ನಂ.116, 122, 123, 124, 130, 125, 126, 127 ರ ಪಶ್ಚಿಮ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	29–65
			29–65
4	5	179^0	3–55
			3–55

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 5 ರಿಂದ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.136 ಮತ್ತು 137 ರ ಉತ್ತರ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಹೊಸೂರು ಗ್ರಾಮದ ಸರ್ವೆ ನಂ.135 ರಲ್ಲಿ **34–85** ಸರಪಳಿ ದೂರ ಚಲಿಸಿ, ಹೆಗ್ಗಾರ ಮತ್ತು ಹೊಸೂರು ಗ್ರಾಮದ ಸಾಮಾನ್ಯ ಗಡಿಯಲ್ಲಿ ಸ್ಥಾನ ಸಂಖ್ಯೆ 6 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿಯಲ್ಲಿ **11–15** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.140 ರ ದಕ್ಷಿಣಾಗ್ರ ಮೂಲೆಯಿಂದ ಒಂದು ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 7 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
5	6	ಹೊಸೂರು ಸರ್ವೆ ನಂ.136 ಮತ್ತು 137 ರ ಉತ್ತರ ಗಡಿ ಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	34–85
			34–85

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
6	7	ಹೆಗ್ಗಾರು ಮತ್ತು ಹೊಸೂರು ಗ್ರಾಮಗಳ ಸಾಮಾನ್ಯ ಗಡಿ	11–15
			11–15

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 7 ರಿಂದ ಹೊಸೂರು ಗ್ರಾಮದ ಸರ್ವೆ ನಂ.138 ರಲ್ಲಿ ಮುಂದುವರೆದು ಹೊಸೂರು ಗ್ರಾಮದ ಸರ್ವೆ ನಂ.140 ರ ಪೂರ್ವ ಮತ್ತು ಸರ್ವೆ ನಂ.139 ರ ದಕ್ಷಿಣದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ ಮತ್ತು ಸರ್ವೆ ನಂ.139 ರ ಪೂರ್ವ ದಲ್ಲಿರುವ ಕೆರೆಯ ದಕ್ಷಿಣ, ಪೂರ್ವ ಮತ್ತು ಉತ್ತರದ ಗಡಿಯಲ್ಲಿ **39–35** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.139 ಮತ್ತು ಕೆರೆಯ ಉತ್ತರ ಕೂಡುಬಾಂದಿನಿಂದ 350^0 ಕೋನ 1–80 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 9 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.138 ರಲ್ಲಿ ವಿವಿಧ ಕೋನಗಳಲ್ಲಿ **33–00** ಸರಪಳಿ ದೂರ ಚಲಿಸಿ ಹೊಸೂರು ಗ್ರಾಮದ ಸರ್ವೆ ನಂ.140 ಮತ್ತು 139 ರ ಉತ್ತರದ ಕೂಡುಬಾಂದಿನಿಂದ ಪಶ್ಚಿಮಕ್ಕೆ 140 ರ ಗಡಿಯಲ್ಲಿನ ನಾಲ್ಕನೇ ಬಾಂದಿನಲ್ಲಿ ಸ್ಥಾನ ಸಂಖ್ಯೆ 12 ನ್ನು ಸೇರುತ್ತದೆ. ಸೀಮಾರೇಖೆಯು ಮುಂದುವರೆದು ವಾಯುವ್ಯಾಭಿಮುಖವಾಗಿ ಹೊಸೂರು ಗ್ರಾಮದ ಸರ್ವೆ ನಂ.140 ರ ಉತ್ತರ ಗಡಿಯಲ್ಲಿ ಸುಮಾರು **9–95** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
7	8	ಹೊಸೂರು ಸರ್ವೆ ನಂ. 140 ರ ಪೂರ್ವ ಮತ್ತು ಸರ್ವೆ ನಂ.139 ರ ದಕ್ಷಿಣದ ಗಡಿಯಿಂದ ಒಂದು ಸರಪಳಿ ಸಮಾನಾಂತರದಲ್ಲಿ	30–35
8	9	ಹೊಸೂರು ಸರ್ವೆ ನಂ. 139 ರ ಪೂರ್ವದಲ್ಲಿರುವ ಕೆರೆಯ ದಕ್ಷಿಣ, ಪೂರ್ವ ಮತ್ತು ಉತ್ತರದ ಗಡಿಯಲ್ಲಿ	9–00
			39–35
9	10	263^0	11–00
10	11	341^0	2–40
11	12	243^0	19–60
			33–00
12	01	ಹೊಸೂರು ಸರ್ವೆ ನಂ. 140 ರ ಉತ್ತರ ಗಡಿ	9–95
			9–95

1) **ಎನ್‌ಕ್ಲೋಸರ್–I:** ಈ ಎನ್‌ಕ್ಲೋಸರ್ ಹೊಸೂರು ಬ್ಲಾಕ್–I ರಲ್ಲಿರುವ ಬಂಡಿಗಡಿ ಸರ್ವೆ ನಂ.314 ರಲ್ಲಿದ್ದು, ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಬಂಡಿಗಡಿ ಸರ್ವೆ ನಂ.288 ಮತ್ತು 287 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 281^0 ಕೋನ 7–80 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **7–05** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–I ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	089^0	1–70
2	3	177^0	1–80
3	4	269^0	1–75
4	1	358^0	1–80
			7–05

2) **ಎನ್‌ಕ್ಲೋಸರ್–II:** ಹೊಸೂರು ಬ್ಲಾಕ್–I ರಲ್ಲಿರುವ ಹೊಸೂರು ಸರ್ವೆ ನಂ.238 ನ್ನು ಎನ್‌ಕ್ಲೋಸರ್–II ಎಂದು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್–II ರ ಸೀಮಾರೇಖೆಯು ಹೊಸೂರು ಗ್ರಾಮದ ಸರ್ವೆ ನಂ.225 ರ ಆಗ್ನೇಯ ಬಾಂದಿನಿಂದ 044^0 ಕೋನ 7–00 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **10–10** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–II ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	111^0	3–70
2	3	198^0	1–25
3	4	286^0	3–55
4	1	014^0	1–60
			10–10

3) **ಎನ್‌ಕ್ಲೋಸರ್–III:** ಹೊಸೂರು ಬ್ಲಾಕ್–III ರಲ್ಲಿರುವ ಹೊಸೂರು ಗ್ರಾಮದ ಸರ್ವೆ ನಂ.229 ನ್ನು ಎನ್‌ಕ್ಲೋಸರ್– III ಎಂದು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಹೊಸೂರು ಸರ್ವೆ ನಂ.1 ರ ಆಗ್ನೇಯ ದಿಕ್ಕಿನ ಬಾಂದಿನಿಂದ 172^0 ಕೋನ 9–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **5–65** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–III ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	090^0	1–80
2	3	180^0	1–00
3	4	270^0	1–85
4	1	003^0	1–00
			5–65

4) **ಎನ್‌ಕ್ಲೋಸರ್–IV:** ಹೊಸೂರು ಬ್ಲಾಕ್–III ರಲ್ಲಿರುವ ಹೊಸೂರು ಸರ್ವೆ ನಂ.221 ನ್ನು ಎನ್‌ಕ್ಲೋಸರ್–IV ಎಂದು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಈ ಕೆಳಕಂಡ ಕೋನಗಳಲ್ಲಿ **16–10** ಸರಪಳಿ ಚಲಿಸಿ ಸ್ಥಾನ ಸಂಖ್ಯೆ **4** ರ ಮುಖಾಂತರ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–IV ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	084^0	5–95
2	3	181^0	1–80
3	4	271^0	6–10
4	1	003^0	2–25
			16–10

5) **ಎನ್‌ಕ್ಲೋಸರ್–V:** ಹೊಸೂರು ಬ್ಲಾಕ್–VI ರಲ್ಲಿರುವ ಹೊಸೂರು ಸರ್ವೆ ನಂ.190 ರಲ್ಲಿ ಎನ್‌ಕ್ಲೋಸರ್–V ನ್ನು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಹೊಸೂರು ಸರ್ವೆ ನಂ.196 ರ ಪೂರ್ವಾಗ್ರ ಮೂಲೆಯಿಂದ 183^0 ಕೋನ 3–10 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **3–90** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–V ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	095^0	1–00
2	3	181^0	0–75
3	4	271^0	1–25
4	1	010^0	0–90
			3–90

6) **ಎನ್‌ಕ್ಲೋಸರ್–VI:** ಹೊಸೂರು ಬ್ಲಾಕ್–**VII** ರಲ್ಲಿರುವ ಹೊಸೂರು ಸರ್ವೆ ನಂ.138 ರಲ್ಲಿ ಎನ್‌ಕ್ಲೋಸರ್–VI ನ್ನು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಹೊಸೂರು ಸರ್ವೆ ನಂ.139 ಮತ್ತು 140 ರ ಉತ್ತರದ ಕೂಡು ಬಾಂದಿನಿಂದ 322^0 ಕೋನ 5–25 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **6–00** ಸರಪಳಿ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–VI ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನ ದಿಂದ	ಸ್ಥಾನಕ್ಕೆ	ಕೋನ (ಡಿಗ್ರಿ ಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	081^0	1–75
2	3	164^0	1–25
3	4	261^0	1–75
4	1	340^0	1–25
			6–00

7) **ಎನ್‌ಕ್ಲೋಸರ್–VII:** ಹೊಸೂರು ಬ್ಲಾಕ್–VII ರಲ್ಲಿರುವ ಹೊಸೂರು ಸರ್ವೆ ನಂ.135 ರಲ್ಲಿ ಎನ್‌ಕ್ಲೋಸರ್–VII ನ್ನು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಹೊಸೂರು ಸರ್ವೆ ನಂ.140 ಮತ್ತು 139 ರ ಉತ್ತರದ ಕೂಡು ಬಾಂದಿನಿಂದ ಸರ್ವೆ ನಂ.139 ರ ಉತ್ತರದ

ಗಡಿಯಲ್ಲಿನ 4ನೇ ಬಾಂದು ಕಲ್ಲಿನಿಂದ 353° ಕೋನ 4–30 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **4–00** ಸರಪಳಿ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–VII ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	075°	1–00
2	3	162°	1–00
3	4	255°	1–00
4	1	342°	1–00
			4–00

8) **ಎನ್‌ಕ್ಲೋಸರ್–VIII:** ಹೊಸೂರು ಬ್ಲಾಕ್–VII ರಲ್ಲಿರುವ ಹೊಸೂರು ಸರ್ವೆ ನಂ.135 ರಲ್ಲಿ ಎನ್‌ಕ್ಲೋಸರ್–VIII ನ್ನು ಗುರ್ತಿಸಿದ್ದು, ಸದರಿ ಎನ್‌ಕ್ಲೋಸರ್‌ನ ಸೀಮಾರೇಖೆಯು ಹೊಸೂರು ಸರ್ವೆ ನಂ.140 ಮತ್ತು 139 ರ ಉತ್ತರದ ಕೂಡುಬಾಂದಿನಿಂದ ಸರ್ವೆ ನಂ.139 ರ ಉತ್ತರದ ಗಡಿಯಲ್ಲಿನ 4ನೇ ಬಾಂದು ಕಲ್ಲಿನಿಂದ 021° ಕೋನ 6–00 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಈ ಕೆಳಕಂಡ ಕೋನಗಳಲ್ಲಿ **7–25** ಸರಪಳಿ ಚಲಿಸಿ ಸ್ಥಾನ ಸಂಖ್ಯೆ 4 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–VIII ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ

ಸ್ಥಾನದಿಂದ	ಸ್ಥಾನಕ್ಕೆ	ಕೋನ (ಡಿಗ್ರಿಗಳಲ್ಲಿ)	ಅಂತರ ಸರಪಳಿಗಳಲ್ಲಿ (1 ಸರಪಳಿ= 20 ಮೀಟರ್)
1	2	081°	2–05
2	3	162°	1–50
3	4	252°	2–20
4	1	340°	1–50
			7–25

9) **ಎನ್‌ಕ್ಲೋಸರ್–IX:** ಹೊಸೂರು ಬ್ಲಾಕ್–II ರಲ್ಲಿರುವ ಹಾಲಮತ್ತೂರು ಸರ್ವೆ ನಂ.273 ರಲ್ಲಿ ದುರಸ್ತಿ ಆಗಿರುವ ಸರ್ವೆ ನಂ.278 ನ್ನು ಎನ್‌ಕ್ಲೋಸರ್–IX ಎಂದು ಗುರ್ತಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

ಪಿ.ಆರ್.600

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 49 ಎಫ್‌ಎಎಫ್ 2009, ಬೆಂಗಳೂರು, ದಿನಾಂಕ: 20–05–2011

ಕರ್ನಾಟಕ ಅರಣ್ಯ ಕಾಯ್ದೆ 1963 ರ (1964ನೇ ಇಸವಿಯ ಕಾಯ್ದೆ 5)ಕಲಂ–4ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲ್ಲೂಕು, ಕಿಗ್ಗಾ ಮತ್ತು ಕಸಬಾ ಹೋಬಳಿ, ಮೀಗಾ, ಆಸನಬಾಳು (ಭಾಗ) ಮತ್ತು ಧರೆಕೊಪ್ಪ (ಭಾಗ) ಗ್ರಾಮಗಳ ಜಮೀನುಗಳನ್ನು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೀಸಲು ಅರಣ್ಯವೆಂದು ಈ ಮೂಲಕ ಘೋಷಿಸಿದೆ.

ಅನುಸೂಚಿ

ಜಿಲ್ಲೆ	ಚಿಕ್ಕಮಗಳೂರು
ಕಂದಾಯ ಉಪ ವಿಭಾಗ	ಚಿಕ್ಕಮಗಳೂರು
ತಾಲ್ಲೂಕು	ಶೃಂಗೇರಿ
ಹೋಬಳಿ	ಕಿಗ್ಗಾ ಮತ್ತು ಕಸಬಾ
ಗ್ರಾಮ	ಮೀಗಾ, ಅಸನಬಾಳು (ಭಾಗ) ಮತ್ತು ಧರೆಕೊಪ್ಪ (ಭಾಗ)
ಉದ್ದೇಶಿತ "ಮೀಸಲು ಅರಣ್ಯ" ಪ್ರದೇಶದ ಹೆಸರು	ಮೀಗಾ ಬ್ಲಾಕ್–I ಮತ್ತು II

"ಅನುಸೂಚಿ" ಯ ವಿವರ : ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದ ಬ್ಲಾಕ್, ಗ್ರಾಮ, ಸರ್ವೆ ನಂಬರ್, ವಿಸ್ತೀರ್ಣದ ವಿವರ.

ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದಲ್ಲಿರುವ ಬ್ಲಾಕ್‌ಗಳ ಹೆಸರು	ಗ್ರಾಮ	ಸರ್ವೆ ನಂಬರ್	ಉದ್ದೇಶಿತ **"ಮೀಸಲು ಅರಣ್ಯ"** ಅಧಿಸೂಚನೆಗೆ ಒಳಪಡುವ ಪ್ರದೇಶದ ವಿಸ್ತೀರ್ಣ **ಎಕರೆ–ಗುಂಟೆ.**
ಮೀಗಾ–I	ಮೀಗಾ	8	564–12
		64	214–03
	ಅಸನಬಾಳು	62(ಭಾಗ)	18–23
			796–38
ಮೀಗಾ–II	ಮೀಗಾ	82	35–09
		84	57–30
		86	16–19
		99	171–07
		116	425–23
		134	5–08
		143	241–10
	ಧರೆಕೊಪ್ಪ	61	1–32
		77	10–16
		94	10–10
		101	23–12
		140	48–38
		156	36–00
		159	45–23
			1128–37
ಎರಡು ಬ್ಲಾಕ್‌ಗಳ ಒಟ್ಟು ವಿಸ್ತೀರ್ಣ			**1925–35**

1) ಮೇಲ್ಕಂಡ ಕಾಯ್ದೆಯ ಕಲಂ 4(1)(ಸಿ) ಪ್ರಕಾರ ಸರ್ಕಾರವು ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ, ಚಿಕ್ಕಮಗಳೂರು ಇವರನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಮೇಲೆ ನಮೂದಿಸಿರುವ ಪ್ರದೇಶದ ಮೇಲೆ ಯಾವುದೇ ವ್ಯಕ್ತಿಗೆ ಇರಬಹುದಾಗಿರುವ ಹಕ್ಕು ಬಾದ್ಯತೆಗಳನ್ನು ಇತ್ಯರ್ಥಗೊಳಿಸಿ, ನಿರ್ಧರಿಸಿ ವಿಚಾರಣೆ ಮಾಡಿ ತೀರ್ಮಾನಿಸುವುದು.

2) ಮೇಲ್ಕಂಡ ಕಾಯ್ದೆಯ ಕಲಂ 4(2) ಪ್ರಕಾರ ಸರ್ಕಾರವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪ ವಿಭಾಗ ಇವರನ್ನು ಈ ವಿಚಾರಣೆಯಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಸಹಕರಿಸಲು ಹಾಗೂ ಅರಣ್ಯ ಇಲಾಖೆಯನ್ನು ಪ್ರತಿನಿಧಿಸಲು ನೇಮಿಸಿದೆ.

3) ಮೇಲ್ಕಂಡ ಕಾಯ್ದೆಯ ಕಲಂ 11, 12 ಮತ್ತು 14ನೇ ಪ್ರಕರಣಗಳ ಪ್ರಕಾರ ಅರಣ್ಯ ವ್ಯವಸ್ಥಾಪನಾಧಿಕಾರಿಗಳು, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗೆ ಬಾಧಿತ ವ್ಯಕ್ತಿಗಳು ಸಲ್ಲಿಸಿದ ಮೇಲ್ಮನವಿಗಳನ್ನು ಪರಿಶೀಲಿಸಲು ಸದರಿ ಅಧಿನಿಯಮ ಕಲಂ 16(1)ನೇ ಪ್ರಕಾರ ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯ ಮಂಡಳಿಗೆ ಅಧಿಕಾರವಿರುತ್ತದೆ.

4) ಮೇಲ್ಕಂಡ ಅಧಿನಿಯಮ 15ನೇ ಪ್ರಕರಣದ ಪ್ರಕಾರ ಬಾಧಿತವಾದ ಯಾವುದೇ ವ್ಯಕ್ತಿಯು ಸದರಿ ಅಧಿನಿಯಮದ ಕಲಂ 16(2)ನೇ ಪ್ರಕಾರ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.

5) **ಇತರೆ ಸವಲತ್ತುಗಳು:** ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳಿಗೆ ಎಳೆಯ ನೆಡುತೋಪು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ತಮ್ಮ ಜಾನುವಾರುಗಳಿಗೆ ಉಚಿತವಾಗಿ ಹುಲ್ಲು ಮೇಯಿಸಲು ಹಾಗೂ ತಮ್ಮ ಸ್ವಂತ ಉಪಯೋಗಕ್ಕಾಗಿ ಉಚಿತವಾಗಿ ಒಣ ಎಲೆ ಮತ್ತು ಒಣ ಸೌದೆಯನ್ನು ಸಂಗ್ರಹಿಸಲು ಅವಕಾಶವಿರುತ್ತದೆ.

6) ಉದ್ದೇಶಿತ **"ಮೀಸಲು ಅರಣ್ಯ"** ಪ್ರದೇಶದ ಪ್ರತಿ ಬ್ಲಾಕ್‌ಗೆ ಸಂಬಂಧಿಸಿದ ಸಂಕ್ಷಿಪ್ತ ಸರಹದ್ದು ವಿವರಣೆ ಮತ್ತು ಸವಿವರವಾದ ಸರಹದ್ದು ವಿವರಗಳನ್ನು ಮುಂದೆ ವಿವರಿಸಿದೆ.

ಮೀಗಾ ಬ್ಲಾಕ್ – I

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಮಸಿಗೆ ಮತ್ತು ಅಸನಬಾಳು ಗ್ರಾಮಗಳ ಗಡಿ, ಅಸನಬಾಳು ಗ್ರಾಮದ ಸರ್ವೆ ನಂಬರ್ 62 ರ ಉಳಿಕೆ ಪ್ರದೇಶ ಮತ್ತು ಮೀಗಾ ಗ್ರಾಮದ ಸರ್ವೆ ನಂಬರ್ 64 ರ ಉಳಿಕೆ ಪ್ರದೇಶ.

ಪೂರ್ವ – ಮೀಗಾ ಗ್ರಾಮದ ಸರ್ವೆ ನಂಬರ್ 64 ಮತ್ತು 8 ರ ಉಳಿಕೆ ಪ್ರದೇಶ.

ದಕ್ಷಿಣ – ಮರಕಲ್ಲು ವುರ್ಫ್ ಕಿಗ್ಗ ಗ್ರಾಮದ ಗಡಿ. (ಮರಕಲ್ ಬ್ಲಾಕ್–I ಮತ್ತು II ಕಲಂ–4ರ ಘೋಷಿತ ಪ್ರದೇಶದ ಗಡಿ) No.AHFF-73-FAF-91 dt:22-11-1993.

ಪಶ್ಚಿಮ – ಮಸಿಗೆ ಗ್ರಾಮದ ಗಡಿ, ಮೀಗಾ ಗ್ರಾಮದ ಸರ್ವೆ ನಂಬರ್ 8 ರ ಉಳಿಕೆ ಪ್ರದೇಶ ಮತ್ತು ಮಸಿಗೆ ಗ್ರಾಮದ ಗಡಿ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ರ ವಾಯುವ್ಯ ಮೂಲೆ ಹಾಗೂ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದಿನಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ ಈಶಾನ್ಯಾಭಿಮುಖವಾಗಿ ಸುಮಾರು **15–05** ಸರಪಳಿ ದೂರ ಚಲಿಸಿ ಮೀಗಾ, ಮಸಿಗೆ ಮತ್ತು ಅಸನಬಾಳು ಮೂರು ಗ್ರಾಮಗಳ ಗಡಿಗಳು ಕೂಡುವ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 2 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮಸಿಗೆ ಮತ್ತು ಅಸನಬಾಳು ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ **16–25** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 3 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಅಸನಬಾಳು ಗ್ರಾಮದ ಸರ್ವೆ ನಂಬರ್ 62 ರಲ್ಲಿ ವಿವಿಧ ಕೋನಗಳಲ್ಲಿ **42–50** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 66 ಮತ್ತು ಅಸನಬಾಳು ಗ್ರಾಮದ ಸರ್ವೆ ನಂಬರ್ 61 ರ ದಕ್ಷಿಣ ದಿಕ್ಕಿನ ಕೂಡುಬಾಂದು ಹಾಗೂ ಮೀಗಾ–ಅಸನಬಾಳು ಗ್ರಾಮಗಳ ಗಡಿಬಾಂದಿನಿಂದ 200^0 ಕೋನ **2–95** ಸರಪಳಿ ದೂರದಲ್ಲಿ ಅಸನಬಾಳು–ಮೀಗಾ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಸ್ಥಾನ ಸಂಖ್ಯೆ 9 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ರಲ್ಲಿ ವಿವಿಧ ಕೋನಗಳಲ್ಲಿ **27–10** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 69 ಮತ್ತು 70 ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ ದಕ್ಷಿಣಕ್ಕೆ 1–50 ಸರಪಳಿ ದೂರದಲ್ಲಿ ಸರ್ವೆ ನಂಬರ್ 70 ರ ಪಶ್ಚಿಮ ಗಡಿಯಲ್ಲಿನ ಬಾಂದಿನಿಂದ 307^0 ಕೋನ 0–80 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 13 ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	ಮಸಿಗೆ–ಮೀಗಾ ಗ್ರಾಮಗಳ ಸಾಮಾನ್ಯ ಗಡಿ	15–05
			15–05
2	3	ಮಸಿಗೆ–ಅಸನಬಾಳು ಗ್ರಾಮಗಳ ಸಾಮಾನ್ಯ ಗಡಿ	16–25
			16–25

ಸ್ಥಾನ ದಿಂದ	ಸ್ಥಾನಕ್ಕ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ-ಕೊಂಡಿಗಳು
3	4	127^0	11–05
4	5	092^0	6–50
5	6	099^0	6–60
6	7	040^0	3–70
7	8	113^0	3–45
8	9	028^0	11–20
			42–50
9	10	160^0	7–80
10	11	084^0	5–45
11	12	021^0	6–65
12	13	122^0	7–20
			27–10

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 13 ರಿಂದ ಮುಂದುವರಿದು ಮೀಗಾ ಗ್ರಾಮದ ಸರ್ವೆ ನಂಬರ್ 64 ರಲ್ಲಿ ವಿವಿಧ ಕೋನಗಳಲ್ಲಿ **14–05** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 73 ರ ಪಶ್ಚಿಮಾಗ್ರ ಮೂಲೆಬಾಂದಿನಿಂದ 354^0 ಕೋನ 2–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 16 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ರಲ್ಲಿ ವಿವಿಧ ಕೋನ ಗಳಲ್ಲಿ **50–15** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 56 ರ ವಾಯುವ್ಯ ಮೂಲೆಯಿಂದ ಪೂರ್ವಕ್ಕೆ 5–00 ಸರಪಳಿ ದೂರದಲ್ಲಿರುವ ಬೆಂಡ್ ಬಾಂದಿನಿಂದ 306^0 ಕೋನ 1–15 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 26 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ರಲ್ಲಿ ವಿವಿಧ ಕೋನಗಳಲ್ಲಿ **44–25** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 51 ರ ನೈರುತ್ಯ ಮೂಲೆಬಾಂದಿನಿಂದ 139^0 ಕೋನ 1–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 34 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ಮತ್ತು 8 ರಲ್ಲಿ ವಿವಿಧ ಕೋನಗಳಲ್ಲಿ **48–05** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 158 ರ ವಾಯುವ್ಯ ದ್ವಿಕುಪ್ಪೆ ಬಾಂದಿನಿಂದ 309^0 ಕೋನ 0–95 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 40 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **50–40** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 43 ಮತ್ತು 44ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ 126^0 ಕೋನ 3–05 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 47 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **16–60** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 36 ಮತ್ತು 37 ರ ಪಶ್ಚಿಮ ದಿಕ್ಕಿನ ಕೂಡುಬಾಂದಿ ನಿಂದ 268^0 ಕೋನ 1–10 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 51 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನ ಗಳಲ್ಲಿ **24–05** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 24 ಮತ್ತು 27 ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ 035^0 ಕೋನ 3–85 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 57 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನ ಗಳಲ್ಲಿ **40–25** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 26 ರ ಉತ್ತರಾಗ್ರ ಬಾಂದಿನಿಂದ 285^0 ಕೋನ 1–40 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 65 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **35–90** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 21, 20, 08, 23 ರ ಕೂಡುಬಾಂದಿನಿಂದ 253^0 ಕೋನ 1–05 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 70 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **38–30** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 13 ಮತ್ತು 14 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 287^0 ಕೋನ 5–80 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 78 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **57–35** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 8 ಮತ್ತು 9 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 300^0 ಕೋನ 0–70 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 87 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು

ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **25–00** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 12 ರ ಉತ್ತರಾಗ್ರ ಬಾಂದಿನಿಂದ 320^0 ಕೋನ 2–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 91 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನ ಗಳಲ್ಲಿ **22–55** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 6 ಮತ್ತು 10 ರ ಪಶ್ಚಿಮ ದಿಕ್ಕಿನ ಕೂಡುಬಾಂದಿಗೆ ಸ್ಥಾನ ಸಂಖ್ಯೆ 95 ನ್ನು ಸೇರುತ್ತದೆ. ಮುಂದುವರೆದು ಮೀಗಾ ಸರ್ವೆ ನಂಬರ್ 8 ರಲ್ಲಿ ನೈರುತ್ಯ ಮತ್ತು ಆಗ್ನೇಯಾಭಿಮುಖವಾಗಿ **13–55** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 8 ರ ಆಗ್ನೇಯ ಬಾಂದು ಹಾಗೂ ಮೀಗಾ ಮತ್ತು ಮರಕಲ್ ಗ್ರಾಮಗಳ ಗಡಿಬಾಂದಿಗೆ ಸ್ಥಾನ ಸಂಖ್ಯೆ 97 ನ್ನು ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
13	14	181^0	4–40
14	15	140^0	4–85
15	16	175^0	4–80
			14–05
16	17	242^0	3–85
17	18	118^0	5–60
18	19	217^0	4–65
19	20	264^0	6–10
20	21	185^0	7–35
21	22	288^0	8–80
22	23	248^0	3–15
23	24	280^0	2–45
24	25	215^0	5–85
25	26	162^0	2–35
			50–15
26	27	282^0	4–20
27	28	204^0	4–45
28	29	149^0	5–50
29	30	269^0	5–40
30	31	173^0	4–25
31	32	160^0	5–90
32	33	151^0	4–40
33	34	105^0	10–15
			44–25
34	35	049^0	9–10
35	36	150^0	11–75
36	37	239^0	1–90
37	38	303^0	4–10

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ-ಕೊಂಡಿಗಳು
38	39	229^0	7–10
39	40	266^0	14–10
			48–05
40	41	184^0	6–60
41	42	301^0	10–70
42	43	223^0	8–60
43	44	186^0	5–75
44	45	103^0	3–60
45	46	044^0	3–75
46	47	109^0	11–40
			50–40
47	48	098^0	5–25
48	49	153^0	4–20
49	50	174^0	4–40
50	51	121^0	2–75
			16–60
51	52	239^0	5–15
52	53	228^0	6–20
53	54	250^0	4–25
54	55	250^0	2–35
55	56	303^0	3–60
56	57	005^0	2–50
			24–05
57	58	340^0	7–15
58	59	097^0	6–75
59	60	015^0	4–55
60	61	270^0	3–45
61	62	218^0	2–55
62	63	274^0	3–80
63	64	310^0	6–60
64	65	280^0	5–40
			40–25
65	66	192^0	4–65
66	67	142^0	5–35

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
67	68	219^0	11–85
68	69	161^0	5–40
69	70	098^0	8–65
			35–90
70	71	167^0	6–35
71	72	138^0	5–65
72	73	191^0	6–40
73	74	184^0	5–15
74	75	234^0	1–60
75	76	202^0	5–60
76	77	103^0	4–35
77	78	017^0	3–20
			38–30
78	79	122^0	8–50
79	80	108^0	4–15
80	81	135^0	2–90
81	82	051^0	2–30
82	83	345^0	5–55
83	84	339^0	4–85
84	85	130^0	5–00
85	86	151^0	8–60
86	87	184^0	15–50
			57–35
87	88	300^0	8–20
88	89	327^0	3–40
89	90	350^0	7–45
90	91	273^0	5–95
			25–00
91	92	180^0	4–90
92	93	147^0	7–85
93	94	155^0	6–55
94	95	ಮೀಗಾ ಗ್ರಾಮದ ಸರ್ವೆ ನಂಬರ್ 06, 10 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಲ್ಲಿ	3–25
			22–55

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
95	96	245^0	6–45
96	97	ಮೀಗಾ ಗ್ರಾಮದ ಸರ್ವೆ ನಂಬರ್ 8 ರ ಆಗ್ನೇಯ ಬಾಂದು	7–10
			13–55

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 97 ರಿಂದ ಮುಂದುವರಿದು ಮೀಗಾ ಮತ್ತು ಮರಕಲ್ (ಕಿಗ್ಗಾ) ಗ್ರಾಮಗಳ ಸಾಮಾನ್ಯ ಗಡಿಯಲ್ಲಿಯೇ (ಮರಕಲ್ ಬ್ಲಾಕ್–I ಮತ್ತು II ರ ಕಲಂ–4 ರ ಘೋಷಿತ ಪ್ರದೇಶದ ಗಡಿಯಲ್ಲಿ) ಸುಮಾರು **101–95** ಸರಪಳಿ ದೂರ ಚಲಿಸಿ ಮೀಗಾ. ಮರಕಲ್ ಮತ್ತು ಮಸಿಗೆ ಮೂರು ಗ್ರಾಮಗಳ ಗಡಿಗಳು ಸೇರುವ ಮುಕ್ಕುಪ್ಪೆ ಬಾಂದುವಿನಲ್ಲಿ ಸ್ಥಾನ ಸಂಖ್ಯೆ 100ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
97	98	ಮೀಗಾ ಮತ್ತು ಮರಕಲ್ (ಕಿಗ್ಗಾ) ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ವಾಯುವ್ಯಾಭಿಮುಖವಾಗಿ	34–50
98	99	ಮೀಗಾ ಮತ್ತು ಮರಕಲ್ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ನೈರುತ್ಯಾಭಿಮುಖವಾಗಿ	33–25
99	100	ಮೀಗಾ ಮತ್ತು ಮರಕಲ್ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ವಾಯುವ್ಯಾಭಿಮುಖವಾಗಿ	34–20
			101–95

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 100 ರಿಂದ ಮುಂದುವರಿದು ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ **23–65** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ–ಮಸಿಗೆ ಗ್ರಾಮಗಳ ಗಡಿಬಾಂದುವಿನಲ್ಲಿ ಸ್ಥಾನ ಸಂಖ್ಯೆ 101ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **48–85** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ–ಮಸಿಗೆ ಗ್ರಾಮಗಳ ಗಡಿಬಾಂದಿನಿಂದ 135^0 ಕೋನ 20–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 109 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನ ಗಳಲ್ಲಿ **28–55** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ–ಮಸಿಗೆ ಗ್ರಾಮಗಳ ಗಡಿಬಾಂದಿ ನಿಂದ 097^0 ಕೋನ 22–60 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 115 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **27–20** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ–ಮಸಿಗೆ ಗ್ರಾಮಗಳ ಗಡಿಬಾಂದಿನಿಂದ 095^0 ಕೋನ 14–45 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 122 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 8 ರಲ್ಲಿ ವಿವಿಧ ಕೋನಗಳಲ್ಲಿ **17–65** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ–ಮಸಿಗೆ ಗ್ರಾಮಗಳ ಗಡಿಬಾಂದಿನಿಂದ ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ ಸುಮಾರು 9–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 124 ನ್ನು ಸೇರುತ್ತದೆ. ಮುಂದುವರಿದು ಸೀಮಾ ರೇಖೆಯು ಮಸಿಗೆ ಮತ್ತು ಮೀಗಾ ಗ್ರಾಮಗಳ ಸಾಮಾನ್ಯ ಗಡಿಯಲ್ಲಿಯೇ ಸುಮಾರು **23–10** ಸರಪಳಿ ದೂರ ಚಲಿಸಿ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದನ್ನು ಸ್ಥಾನ ಸಂಖ್ಯೆ 125 ರಲ್ಲಿ ಸೇರುತ್ತದೆ. ಮುಂದುವರೆದು ಸದರಿ ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿಯೆ (ನರಸಿಂಹಪರ್ವತ ಸ್ಟೇಟ್ ಫಾರೆಸ್ಟ್‌ನ ಗಡಿ) ಸುಮಾರು **68–00** ಸರಪಳಿ ದೂರ ಚಲಿಸಿ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದು ಹಾಗೂ ಮೀಗಾ ಗ್ರಾಮದ ಸರ್ವೆ ನಂಬರ್ 8 ಮತ್ತು 64 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಲ್ಲಿ ಸ್ಥಾನ ಸಂಖ್ಯೆ 126ನ್ನು ಸೇರುತ್ತದೆ. ಮುಂದುವರೆದು ಮಸಗಿ ಮತ್ತು ಮೀಗಾ ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ ಸುಮಾರು **34–15** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
100	101	ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಎಲ್ಲೆ	23–65
			23–65
101	102	177^0	4–35
102	103	113^0	4–15
103	104	029^0	3–45
104	105	175^0	12–35
105	106	173^0	10–00
106	107	076^0	4–35
107	108	002^0	5–65
108	109	019^0	4–55
			48–85
109	110	098^0	4–15
110	111	117^0	4–60
111	112	036^0	5–75
112	113	281^0	5–20
113	114	354^0	4–30
114	115	030^0	4–55
			28–55
115	116	129^0	2–35
116	117	062^0	3–65
117	118	128^0	2–45
118	119	023^0	1–40
119	120	287^0	6–05
120	121	319^0	3–10
121	122	252^0	8–20
			27–20
122	123	010^0	6–75
123	124	283^0	10–90
			17–65
124	125	ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಗಡಿ	23–10
			23–10
125	126	ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಗಡಿ (ನರಸಿಂಹಪರ್ವತ ಸ್ಟೇಟ್ ಫಾರೆಸ್ಟ್‌ನ ಗಡಿ) No.R-8430-FT-94-15-5 dt:01-03-1916.	68–00
			68–00
126	1	ಮೀಗಾ ಮತ್ತು ಮಸಿಗೆ ಗ್ರಾಮಗಳ ಸಾಮಾನ್ಯ ಗಡಿ	34–15
			34–15

ಮೀಗಾ ಬ್ಲಾಕ್ – II

ಮೇಲಿನ ಅನುಸೂಚಿತ ಪ್ರದೇಶಗಳ ಸಂಕ್ಷಿಪ್ತ ಸರಹದ್ದುಗಳು ಈ ಕೆಳಗಿನಂತಿವೆ;

ಉತ್ತರ – ಮೀಗಾ ಗ್ರಾಮದ ಸರ್ವೆ ನಂಬರ್ 82, 84 ಮತ್ತು ಸರ್ವೆ ನಂಬರ್ 86 ರ ಉಳಿಕೆ ಪ್ರದೇಶ.

ಪೂರ್ವ – ಮೀಗಾ ಗ್ರಾಮದ ಸರ್ವೆ ನಂಬರ್ 86, 84, 82, 99 ಮತ್ತು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 159, ಮೀಗಾ ಗ್ರಾಮದ ಸರ್ವೆ ನಂಬರ್ 116, ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 156, 140, 94, 140, 61 ಮೀಗಾ ಗ್ರಾಮದ ಸರ್ವೆ ನಂಬರ್ 116, 143, ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 101 ಮತ್ತು 77 ರ ಉಳಿಕೆ ಪ್ರದೇಶ.

ದಕ್ಷಿಣ – ಧರೆಕೊಪ್ಪ ಬ್ಲಾಕ್ ಉದ್ದೇಶಿತ ಮೀಸಲು ಅರಣ್ಯ, ಕೋಗೋಡು ಗ್ರಾಮದ ಗಡಿ ಮತ್ತು ಮರಕಲ್ (ಕಿಗ್ಗಾ) ಗ್ರಾಮದ ಗಡಿ. (ಮರಕಲ್ ಬ್ಲಾಕ್–I ಮತ್ತು II ಕಲಂ–4 ರ ಘೋಷಿತ ಅರಣ್ಯ ಪ್ರದೇಶದ ಗಡಿ ನೋಟಿಫೀಕೇಶನ್ No.AHFF-73-FAF-91 date: 22-11-1993.

ಪಶ್ಚಿಮ – ಮೀಗಾ ಗ್ರಾಮದ ಸರ್ವೆ ನಂಬರ್ 143, 134, 116, 84 ಮತ್ತು 82 ರ ಉಳಿಕೆ ಪ್ರದೇಶ.

ಸವಿವರವಾದ ಸರಹದ್ದು ವಿವರಣೆ

ಉತ್ತರ: ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 71 ಮತ್ತು 73 ರ ಉತ್ತರ ದಿಕ್ಕಿನ ಕೂಡುಬಾಂದಿನಿಂದ 043^0 ಕೋನ 10–10 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಮೀಗಾ ಗ್ರಾಮದ ಸರ್ವೆ ನಂಬರ್ 82 ಮತ್ತು 84 ರಲ್ಲಿ ವಿವಿಧ ಕೋನಗಳಲ್ಲಿ **36–00** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 85 ರ ಉತ್ತರ ದಿಕ್ಕಿನ ಬಾಂದಿನಿಂದ 324^0 ಕೋನ 3–15 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 10 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 84 ಮತ್ತು 86 ರಲ್ಲಿ ವಿವಿಧ ಕೋನಗಳಲ್ಲಿ **039–20** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 85 ರ ಉತ್ತರ ದಿಕ್ಕಿನ ಬಾಂದಿನಿಂದ 090^0 ಕೋನ 9–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 17ನ್ನು ಸೇರುತ್ತದೆ.

ಉತ್ತರದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	082^0	3–15
2	3	356^0	2–55
3	4	111^0	2–35
4	5	174^0	2–25
5	6	107^0	4–95
6	7	071^0	2–45
7	8	174^0	2–80
8	9	112^0	7–90
9	10	142^0	7–60
			36–00
10	11	209^0	3–30
11	12	185^0	6–40
12	13	186^0	5–10
13	14	171^0	1–85
14	15	043^0	11–00
15	16	013^0	6–85
16	17	105^0	4–70
			39–20

ಪೂರ್ವ: ಸೀಮಾರೇಖೆಯು ಸ್ಥಾನ ಸಂಖ್ಯೆ 17 ರಿಂದ ಮುಂದುವರಿದು ಮೀಗಾ ಗ್ರಾಮದ ಸರ್ವೆ ನಂಬರ್ 86 ರಲ್ಲಿ ವಿವಿಧ ಕೋನಗಳಲ್ಲಿ **9–10** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 87 ಮತ್ತು 88 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 283^0 ಕೋನ 1–35 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 19 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 86 ಮತ್ತು

84 ರಲ್ಲಿ ವಿವಿಧ ಕೋನಗಳಲ್ಲಿ **33–50** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 84, 86 ಮತ್ತು 94 ರ ಕೂಡುಬಾಂದಿನಿಂದ 356^{0} ಕೋನ 3–40 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 26ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 84, 82 ಮತ್ತು 84 ರಲ್ಲಿ ವಿವಿಧ ಕೋನಗಳಲ್ಲಿ **32–20** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 94, 95, 99 ಮತ್ತು 84 ರ ನಾಕುಪ್ಪೆ ಬಾಂದಿನಿಂದ 172^{0} ಕೋನ 3–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 33 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 84, 99, 84 ಮತ್ತು 99 ರಲ್ಲಿ ವಿವಿಧ ಕೋನಗಳಲ್ಲಿ **38–25** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 97 ಮತ್ತು 163 ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ 180^{0} ಕೋನ 1–40 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 40 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನಗಳಲ್ಲಿ **25–95** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 89, 90, 92 ಮತ್ತು 99 ರ ಕೂಡುಬಾಂದಿನಿಂದ 137^{0} ಕೋನ 5–90 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 44 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನಗಳಲ್ಲಿ **26–25** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 98 ರ ಪೂರ್ವಾಗ್ರ ಮೂಲೆ ಬಾಂದಿನಿಂದ 157^{0} ಕೋನ 4–60 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 50 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನ ಗಳಲ್ಲಿ **36–05** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 153 ರ ನೈರುತ್ಯ ಮೂಲೆ ಬಾಂದಿನಿಂದ 226^{0} ಕೋನ 2–55 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 57 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನಗಳಲ್ಲಿ **23–60** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 152 ರ ವಾಯುವ್ಯ ಮೂಲೆ ಬಾಂದಿನಿಂದ 308^{0} ಕೋನ 7–10 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 63 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನಗಳಲ್ಲಿ 8–55 ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 152 ರ ವಾಯುವ್ಯ ಮೂಲೆ ಬಾಂದಿನಿಂದ 282^{0} ಕೋನ 2–90 ಸರಪಳಿ ದೂರ ದಲ್ಲಿ ಸ್ಥಾನ ಸಂಖ್ಯೆ 65 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನಗಳಲ್ಲಿ 47–50 ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 100 ಮತ್ತು 101 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 228^{0} ಕೋನ 0–90 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 73 ನ್ನು ಸೇರುತ್ತದೆ. ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿ ವಿವಿಧ ಕೋನ ಗಳಲ್ಲಿ **19–80** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 104 ರ ಪಶ್ಚಿಮಾಗ್ರ ಮೂಲೆ ಬಾಂದು ಹಾಗೂ ಧರೆಕೊಪ್ಪ–ಮೀಗಾ ಗ್ರಾಮಗಳ ಗಡಿಬಾಂದಿನಿಂದ 277^{0} ಕೋನ 0–75 ಸರಪಳಿ ದೂರ ದಲ್ಲಿ ಸ್ಥಾನ ಸಂಖ್ಯೆ 76 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 99, ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 159 ರಲ್ಲಿ ವಿವಿಧ ಕೋನಗಳಲ್ಲಿ **21–00** ಸರಪಳಿ ದೂರ ಚಲಿಸಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 153 ಮತ್ತು 154 ರ ಉತ್ತರ ದಿಕ್ಕಿನ ಕೂಡುಬಾಂದಿನಿಂದ 337^{0} ಕೋನ 0–70 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 80ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 159 ಮೀಗಾ ಗ್ರಾಮದ ಸರ್ವೆ ನಂಬರ್ 116 ಹಾಗೂ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 156 ರಲ್ಲಿ ವಿವಿಧ ಕೋನಗಳಲ್ಲಿ **50–60** ಸರಪಳಿ ದೂರ ಚಲಿಸಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 155 ರ ನೈರುತ್ಯ ದ್ವಿಕುಪ್ಪೆ ಬಾಂದಿನಿಂದ 269^{0} ಕೋನ 1–25 ಸರಪಳಿ ದೂರ ದಲ್ಲಿ ಸ್ಥಾನ ಸಂಖ್ಯೆ 87 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 156 ರಲ್ಲಿ ವಿವಿಧ ಕೋನಗಳಲ್ಲಿ **35–05** ಸರಪಳಿ ದೂರ ಚಲಿಸಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 143 ಮತ್ತು 144 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 204^{0} ಕೋನ 6–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 93 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 156, 140 ರಲ್ಲಿ ವಿವಿಧ ಕೋನಗಳಲ್ಲಿ **50–90** ಸರಪಳಿ ದೂರ ಚಲಿಸಿ ಧರೆಕೊಪ್ಪ ಸರ್ವೆ ನಂಬರ್ 124 ಮತ್ತು 208 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 218^{0} ಕೋನ 9–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 105 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 140, 94, 140 ರಲ್ಲಿ ವಿವಿಧ ಕೋನಗಳಲ್ಲಿ **55–60** ಸರಪಳಿ ದೂರ ಚಲಿಸಿ ಧರೆಕೊಪ್ಪ ಸರ್ವೆ ನಂಬರ್ 102 ಮತ್ತು 142 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 260^{0} ಕೋನ 2–95 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 115 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 140, 61 ಮತ್ತು 94 ರಲ್ಲಿ ವಿವಿಧ ಕೋನಗಳಲ್ಲಿ **27–10** ಸರಪಳಿ ದೂರ ಚಲಿಸಿ ಧರೆ ಕೊಪ್ಪ ಗ್ರಾಮದ ಸರ್ವೆ ನಂಬರ್ 102 ಮತ್ತು 142 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 253^{0} ಕೋನ 13–25 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 120 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 94 ಮತ್ತು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **44–10** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 115 ರ ವಾಯುವ್ಯ ಮೂಲೆ ಬಾಂದಿನಿಂದ 357^{0} ಕೋನ 1–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 127 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **46–90** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 155 ರ ಈಶಾನ್ಯ ದ್ವಿಕುಪ್ಪೆ ಬಾಂದಿನಿಂದ 177^{0} ಕೋನ 3–40 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 136 ನ್ನು ಸೇರುತ್ತದೆ. ಮುಂದು ವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **28–25** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 114 ಮತ್ತು 115 ರ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ

131^0 ಕೋನ 8–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 143 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ಮತ್ತು 143 ರಲ್ಲಿ ವಿವಿಧ ಕೋನಗಳಲ್ಲಿ **36–35** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 116, 112 ಮತ್ತು 143 ರ ಕೂಡುಬಾಂದಿನಿಂದ 281^0 ಕೋನ 1–30 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 148 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 143 ಹಾಗೂ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 101 ರಲ್ಲಿ ವಿವಿಧ ಕೋನಗಳಲ್ಲಿ **69–65** ಸರಪಳಿ ದೂರ ಚಲಿಸಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 243 ಮತ್ತು 244 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 300^0 ಕೋನ 9–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 158 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 101 ಮತ್ತು 77 ರಲ್ಲಿ ವಿವಿಧ ಕೋನಗಳಲ್ಲಿ **39–55** ಸರಪಳಿ ದೂರ ಚಲಿಸಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 242 ರ ಆಗ್ನೇಯ ದ್ವಿಕುಪ್ಪೆ ಬಾಂದಿನಿಂದ 303^0 ಕೋನ 4–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 164 ನ್ನು ಸರ್ವೆ ನಂಬರ್ 77 ರ ದಕ್ಷಿಣ ಗಡಿಯಲ್ಲಿ ಸೇರುತ್ತದೆ.

ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
17	18	173^0	5–15
18	19	123^0	3–95
			9–10
19	20	244^0	3–90
20	21	286^0	2–70
21	22	225^0	2–45
22	23	121^0	2–90
23	24	197^0	6–20
24	25	260^0	5–20
25	26	243^0	10–15
			33–50
26	27	281^0	4–55
27	28	336^0	1–60
28	29	264^0	2–80
29	30	224^0	5–25
30	31	087^0	3–45
31	32	125^0	3–35
32	33	135^0	11–20
			32–20
33	34	036^0	8–55
34	35	151^0	3–80
35	36	197^0	6–85
36	37	191^0	2–40
37	38	131^0	2–25
38	39	041^0	8–40
39	40	065^0	6–00
			38–25
40	41	138^0	6–30
41	42	029^0	2–30

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
42	43	341^0	11–55
43	44	102^0	5–80
			25–95
44	45	225^0	3–40
45	46	135^0	2–70
46	47	046^0	3–15
47	48	183^0	5–40
48	49	087^0	3–90
49	50	075^0	7–70
			26–25
50	51	101^0	5–15
51	52	106^0	5–90
52	53	134^0	2–70
53	54	134^0	2–25
54	55	151^0	6–90
55	56	135^0	3–00
56	57	185^0	10–15
			36–05
57	58	094^0	3–30
58	59	019^0	2–80
59	60	093^0	5–05
60	61	220^0	7–15
61	62	300^0	1–75
62	63	244^0	3–55
			23–60
63	64	100^0	5–00
64	65	217^0	3–55
			8–55
65	66	160^0	8–40
66	67	085^0	5–40
67	68	018^0	7–50
68	69	335^0	6–95
69	70	016^0	3–55
70	71	155^0	6–00
71	72	147^0	5–90
72	73	138^0	3–80
			47–50

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
73	74	189^{0}	6–70
74	75	252^{0}	5–20
75	76	252^{0}	7–90
			19–80
76	77	208^{0}	5–85
77	78	250^{0}	2–80
78	79	165^{0}	4–85
79	80	222^{0}	7–50
			21–00
80	81	255^{0}	5–70
81	82	239^{0}	9–45
82	83	256^{0}	6–25
83	84	200^{0}	10–35
84	85	125^{0}	2–20
85	86	048^{0}	9–55
86	87	058^{0}	7–10
			50–60
87	88	103^{0}	2–25
88	89	067^{0}	4–40
89	90	060^{0}	7–20
90	91	110^{0}	7–50
91	92	030^{0}	5–80
92	93	059^{0}	7–90
			35–05
93	94	199^{0}	6–20
94	95	200^{0}	5–75
95	96	123^{0}	4–75
96	97	063^{0}	3–55
97	98	105^{0}	2–95
98	99	223^{0}	3–00
99	100	182^{0}	7–10
100	101	281^{0}	2–15
101	102	199^{0}	5–90
102	103	107^{0}	1–90
103	104	185^{0}	5–15
104	105	260^{0}	2–50
			50–90

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ-ಕೊಂಡಿಗಳು
105	106	003^0	2-90
106	107	253^0	2-25
107	108	195^0	2-80
108	109	302^0	4-30
109	110	271^0	9-25
110	111	206^0	6-15
111	112	160^0	5-85
112	113	264^0	5-55
113	114	199^0	5-00
114	115	092^0	11-55
			55-60
115	116	166^0	4-35
116	117	271^0	4-25
117	118	169^0	5-15
118	119	240^0	4-75
119	120	344^0	8-60
			27-10
120	121	250^0	3-35
121	122	326^0	8-20
122	123	307^0	7-60
123	124	306^0	6-60
124	125	318^0	6-70
125	126	273^0	7-30
126	127	212^0	4-35
			44-10
127	128	007^0	4-45
128	129	317^0	5-05
129	130	249^0	1-75
130	131	169^0	8-60
131	132	316^0	5-25
132	133	274^0	4-20
133	134	176^0	7-50
134	135	130^0	5-25
135	136	061^0	4-85
			46-90
136	137	130^0	5-75
137	138	082^0	4-90

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
138	139	175^0	4–85
139	140	056^0	6–05
140	141	199^0	2–20
141	142	102^0	1–60
142	143	049^0	2–90
			28–25
143	144	139^0	8–15
144	145	136^0	3–40
145	146	251^0	12–05
146	147	239^0	5–25
147	148	230^0	7–50
			36–35
148	149	252^0	11–60
149	150	159^0	5–15
150	151	136^0	7–05
151	152	095^0	8–30
152	153	041^0	2–80
153	154	314^0	5–25
154	155	218^0	3–95
155	156	004^0	8–45
156	157	086^0	12–35
157	158	108^0	4–75
			69–65
158	159	202^0	11–35
159	160	090^0	11–90
160	161	184^0	4–55
161	162	250^0	2–85
162	163	161^0	3–05
163	164	176^0	5–85
			39–55

ದಕ್ಷಿಣ: ಸೀಮಾರೇಖೆಯು ಸ್ಥಾನ ಸಂಖ್ಯೆ 164 ರಿಂದ ಮುಂದುವರಿದು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 77 ರ ದಕ್ಷಿಣ ಗಡಿಯಲ್ಲಿ **21–25** ಸರಪಳಿ ದೂರ ಚಲಿಸಿ ಸದರಿ ಸರ್ವೆ ನಂಬರ್ 77 ರ ನೈರುತ್ಯ ಬಾಂದಿನಲ್ಲಿ ಸ್ಥಾನ ಸಂಖ್ಯೆ 166 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಪಶ್ಚಿಮಾಭಿಮುಖವಾಗಿ **3–00** ಸರಪಳಿ ದೂರ ಚಲಿಸಿ ಧರೆಕೊಪ್ಪ, ಕೋಗೋಡು ಮತ್ತು ಮೀಗಾ ಮೂರು ಗ್ರಾಮಗಳ ಗಡಿಗಳು ಸೇರುವ ಮುಕ್ಕುಪ್ಪೆ ಬಾಂದಿನಲ್ಲಿ ಸ್ಥಾನ ಸಂಖ್ಯೆ 167 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮಿಗಾ ಮತ್ತು ಕೋಗೋಡು ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ ಸುಮಾರು **55–25** ಸರಪಳಿ ದೂರ ಚಲಿಸಿ ಮೀಗಾ, ಕೋಗೋಡು ಮತ್ತು ಮರಕಲ್ ಗ್ರಾಮಗಳು ಸೇರುವ ಮುಕ್ಕುಪ್ಪೆ ಬಾಂದಿಗೆ ಸ್ಥಾನ ಸಂಖ್ಯೆ 169ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಮತ್ತು ಮರಕಲ್ ಗ್ರಾಮಗಳ ಸಾಮಾನ್ಯ ಎಲ್ಲೆಯಲ್ಲಿ (ಮರಕಲ್ ಬ್ಲಾಕ್–I ಮತ್ತು II ರ ಕಲಂ–4 ರ ಘೋಷಿತ ಪ್ರದೇಶದ ಗಡಿ) ಸುಮಾರು **25–65** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ

ಸರ್ವೆ ನಂಬರ್ 5 ರ ದಕ್ಷಿಣಾಗ್ರ ಮೂಲೆಬಾಂದು ಹಾಗೂ ಮೀಗಾ–ಮರಕಲ್ ಗ್ರಾಮಗಳ, ಬೇಗಾರು–ಕಿಗ್ಗಾ ರಸ್ತೆಯ ಬಲಪಾರ್ಶ್ವದಲ್ಲಿರುವ ಗಡಿಬಾಂದಿನಿಂದ 110^{0} ಕೋನ 5–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 170 ನ್ನು ಸೇರುತ್ತದೆ.

ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
164	165	ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 77 ರ ದಕ್ಷಿಣ ಗಡಿ	5–20
165	166	ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 77 ರ ದಕ್ಷಿಣ ಗಡಿ ಮತ್ತು ಸರ್ವೆ ನಂಬರ್ 77 ರ ನೈರುತ್ಯ ಬಾಂದು	16–05
			21–25
166	167	ಧರೆಕೊಪ್ಪ, ಕೋಗೋಡು ಮತ್ತು ಮೀಗಾ ಮೂರು ಗ್ರಾಮಗಳ ಗಡಿಗಳು ಸೇರುವ ಮುಕ್ಕುಪ್ಪೆ ಬಾಂದು	3–00
			3–00
167	168	ಮೀಗಾ ಮತ್ತು ಕೋಗೋಡು ಗ್ರಾಮಗಳ ಸಾಮಾನ್ಯ ಗಡಿ	47–60
168	169	ಮೀಗಾ ಮತ್ತು ಕೋಗೋಡು ಗ್ರಾಮಗಳ ಸಾಮಾನ್ಯ ಗಡಿ	7–65
			55–25
169	170	ಮೀಗಾ ಮತ್ತು ಮರಕಲ್ (ಕಿಗ್ಗಾ) ಗ್ರಾಮಗಳ ಸಾಮಾನ್ಯ ಗಡಿ	25–65
			25–65

ಪಶ್ಚಿಮ: ಸೀಮಾರೇಖೆಯು ಸ್ಥಾನ ಸಂಖ್ಯೆ 170 ರಿಂದ ಮುಂದುವರಿದು ಮೀಗಾ ಗ್ರಾಮದ ಸರ್ವೆ ನಂಬರ್ 143 ರಲ್ಲಿ ವಿವಿಧ ಕೋನಗಳಲ್ಲಿ **33–60** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 8 ಮತ್ತು 9 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 086^{0} ಕೋನ 1–85 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 179 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 143 ರಲ್ಲಿ ಈಶಾನ್ಯಾಭಿಮುಖವಾಗಿ **23–70** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 165, 134, 143, ಮತ್ತು 166 ರ ಕೂಡುಬಾಂದಿಗೆ ಸ್ಥಾನ ಸಂಖ್ಯೆ 180 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 134 ಮತ್ತು 143 ರಲ್ಲಿ ವಿವಿಧ ಕೋನಗಳಲ್ಲಿ **59–80** ಸರಪಳಿ ದೂರ ಚಲಿಸಿ ಮೀಗಾ ಗ್ರಾಮದ ಸರ್ವೆ ನಂಬರ್ 140 ಮತ್ತು ಗಗ್ಗೋಡಿಗೆ ಗ್ರಾಮ ಠಾಣಾದ ದಕ್ಷಿಣ ದಿಕ್ಕಿನ ಕೂಡುಬಾಂದಿನಿಂದ ಆಗ್ನೇಯಕ್ಕೆ 1–50 ಸರಪಳಿ ದೂರದಲ್ಲಿರುವ ಸರ್ವೆ ನಂಬರ್ 140 ರ ಬೆಂಡು ಬಾಂದಿನಿಂದ 235^{0} ಕೋನ 3–00 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 189 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 143 ಮತ್ತು 116 ರಲ್ಲಿ ವಿವಿಧ ಕೋನಗಳಲ್ಲಿ **40–70** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 116, 147 ಮತ್ತು 140 ರ ಕೂಡುಬಾಂದಿನಿಂದ 111^{0} ಕೋನ 2–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 196 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **36–55** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 117 ಮತ್ತು 162 ರ ದಕ್ಷಿಣ ದಿಕ್ಕಿನ ಕೂಡು ಬಾಂದಿನಿಂದ 118^{0} ಕೋನ 2–75 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 202 ನ್ನು ಸೇರುತ್ತದೆ. ಮುಂದು ವರೆದು ಸೀಮಾರೇಖೆಯು ಮೀಗಾ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **50–55** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 118 ಮತ್ತು 119 ರ ಉತ್ತರ ದಿಕ್ಕಿನ ಕೂಡುಬಾಂದಿನಿಂದ 039^{0} ಕೋನ 1–65 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 215 ನ್ನು ಸೇರುತ್ತದೆ. ಮುಂದುವರೆದು ಸೀಮಾ ರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **57–80** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ಸಂಬರ್ 123 ಮತ್ತು 124 ರ ಉತ್ತರ ದಿಕ್ಕಿನ ಕೂಡುಬಾಂದಿನಿಂದ 352^{0} ಕೋನ 2–10 ಸರಪಳಿ ದೂರದಲ್ಲಿ

ಸ್ಥಾನ ಸಂಖ್ಯೆ 222 ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **31–25** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 126 ರ ವಾಯುವ್ಯ ಮೂಲೆಯ ಬೇಗಾರು-ಕಿಗ್ಗಾ ರಸ್ತೆಯ ಎಡಪಾರ್ಶ್ವದಲ್ಲಿರುವ ಬಾಂದಿನಿಂದ 062^0 ಕೋನ 3–95 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 228 ನ್ನು ಸೇರುತ್ತದೆ. ಮುಂದು ವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **55–00** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 108, 109 ಮತ್ತು 116 ರ ಕೂಡುಬಾಂದಿನಿಂದ 194^0 ಕೋನ 4–15 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 236 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ವಿವಿಧ ಕೋನಗಳಲ್ಲಿ **21–35** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 107, 109 ಮತ್ತು 116 ರ ಕೂಡುಬಾಂದಿನಿಂದ 014^0 ಕೋನ 5–60 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 240 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116, 84 ಮತ್ತು 116 ರಲ್ಲಿ ವಿವಿಧ ಕೋನಗಳಲ್ಲಿ **30–70** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 106ರ ಆಗ್ನೇಯ ಮೂಲೆಯಿಂದ 017^0 ಕೋನ 4–50 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 245 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 116, 84, 82, 116 ಮತ್ತು 82 ರಲ್ಲಿ ವಿವಿಧ ಕೋನಗಳಲ್ಲಿ **29–30** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 106 ರ ಆಗ್ನೇಯ ಮೂಲೆಯಿಂದ 328^0 ಕೋನ 9–10 ಸರಪಳಿ ದೂರದಲ್ಲಿ ಬೇಗಾರು-ಕಿಗ್ಗಾ ರಸ್ತೆಯ ಬಲಪಾರ್ಶ್ವ ದಲ್ಲಿ ಸ್ಥಾನ ಸಂಖ್ಯೆ 251 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿ ವಿವಿಧ ಕೋನಗಳಲ್ಲಿ **30–45** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 77 ಮತ್ತು 78 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 043^0 ಕೋನ 3–80 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 255 ನ್ನು ಸೇರುತ್ತದೆ. ಮುಂದುವರೆದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿ ವಿವಿಧ ಕೋನಗಳಲ್ಲಿ **34–15** ಸರಪಳಿ ದೂರ ಚಲಿಸಿ ಮೀಗಾ ಸರ್ವೆ ನಂಬರ್ 76 ಮತ್ತು 77 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 056^0 ಕೋನ 1–30 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 260 ನ್ನು ಸೇರುತ್ತದೆ. ಮುಂದುವರಿದು ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿ ವಿವಿಧ ಕೋನ ಗಳಲ್ಲಿ **23–55** ಸರಪಳಿ ದೂರ ಚಲಿಸಿ ಸ್ಥಾನ ಸಂಖ್ಯೆ 263 ರ ಮುಖಾಂತರ ಪ್ರಾರಂಭಿಕ ಸ್ಥಾನ ಸಂಖ್ಯೆ 1ನ್ನು ಸೇರುತ್ತದೆ.

ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
170	171	007^0	1–65
171	172	301^0	**3–65**
172	173	358^0	2–50
173	174	091^0	4–30
174	175	340^0	4–85
175	176	064^0	4–90
176	177	099^0	2–75
177	178	064^0	2–60
178	179	337^0	6–40
			33–60
179	180	ಮೀಗಾ ಗ್ರಾಮದ ಸರ್ವೆ ನಂ.165, 134, 143, 166 ರ ಕೂಡುಬಾಂದು	23–70
			23–70
180	181	024^0	9–25

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ. ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
181	182	131^0	7–00
182	183	209^0	6–10
183	184	159^0	11–30
184	185	164^0	7–95
185	186	193^0	4–90
186	187	093^0	2–50
187	188	057^0	8–65
188	189	093^0	2–15
			59–80
189	190	196^0	3–45
190	191	075^0	4–05
191	192	131^0	12–10
192	193	052^0	4–90
193	194	127^0	5–25
194	195	025^0	8–15
195	196	049^0	2–80
			40–70
196	197	360^0	12–70
197	198	099^0	6–70
198	199	014^0	2–45
199	200	301^0	4–70
200	201	287^0	4–30
201	202	079^0	5–70
			36–55
202	203	196^0	1–95
203	204	081^0	7–00
204	205	339^0	3–25
205	206	296^0	5–60
206	207	083^0	4–85

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ. ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
207	208	344^0	6–60
208	209	298^0	4–10
209	210	243^0	2–35
210	211	189^0	2–25
211	212	256^0	4–50
212	213	021^0	1–75
213	214	310^0	3–15
214	215	225^0	3–20
			50–55
215	216	336^0	10–00
216	217	066^0	9–20
217	218	067^0	12–50
218	219	358^0	4–60
219	220	312^0	10–80
220	221	193^0	5–15
221	222	251^0	5–55
			57–80
222	223	358^0	8–85
223	224	273^0	4–45
224	225	223^0	6–00
225	226	188^0	2–20
226	227	272^0	5–40
227	228	348^0	4–35
			31–25
228	229	043^0	11–00
229	230	092^0	5–60
230	231	129^0	3–90
231	232	017^0	8–95
232	233	246^0	4–55

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
233	234	309^0	2–25
234	235	193^0	2–75
235	236	336^0	16–00
			55–00
236	237	088^0	1–70
237	238	148^0	6–25
238	239	047^0	8–05
239	240	353^0	5–35
			21–35
240	241	069^0	7–50
241	242	158^0	3–80
242	243	069^0	4–65
243	244	309^0	8–05
244	245	250^0	6–70
			30–70
245	246	354^0	3–35
246	247	041^0	8–00
247	248	308^0	2–65
248	249	243^0	5–30
249	250	196^0	7–20
250	251	304^0	2–80
			29–30
251	252	223^0	7–75
252	253	015^0	12–80
253	254	323^0	4–90
254	255	019^0	5–00
			30–45
255	256	091^0	6–90
256	257	010^0	4–80

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
257	258	072^0	5–60
258	259	344^0	5–75
259	260	271^0	11–10
			34–15
260	261	006^0	6–45
261	262	351^0	8–30
262	263	045^0	4–75
263	001	339^0	4–05
			23–55

ಎನ್‌ಕ್ಲೋಸರ್ ನಂಬರ್ 1.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಸರ್ವೆ ನಂಬರ್ 64 ರಲ್ಲಿನ ಕೃಷಿ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–1 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಅಸನಬಾಳು ಗ್ರಾಮದ ಸರ್ವೆ ನಂಬರ್ 62 ರ ಆಗ್ನೇಯ ಮೂಲೆ ಹಾಗೂ ಅಸನಬಾಳು–ಮೀಗಾ ಗ್ರಾಮಗಳ ಗಡಿ ಬಾಂದಿನಿಂದ 217^0 ಕೋನ 1–15 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **18–55** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–1 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	070^0	6–95
2	3	165^0	1–85
3	4	223^0	2–30
4	5	252^0	4–75
5	1	341^0	2–70
			18–55

ಎನ್‌ಕ್ಲೋಸರ್ ನಂಬರ್ 2.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಸರ್ವೆ ನಂಬರ್ 64 ರಲ್ಲಿರುವ ಹಿಡುವಳಿ ಸರ್ವೆ ನಂಬರ್ 154 ಹಾಗೂ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–2 ರಲ್ಲಿ ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 73 ರ ಪಶ್ಚಿಮಾಗ್ರ ಮೂಲೆ ಬಾಂದಿನಿಂದ 251^0 ಕೋನ 17–20 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **25–45** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–2 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	271^0	2–75
2	3	335^0	4–65
3	4	003^0	2–90
4	5	062^0	2–65
5	6	071^0	3–00
6	1	184^0	9–50
			25–45

ಎನ್‌ಕ್ಲೋಸರ್ ನಂಬರ್ 3.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಹಿಡುವಳಿ ಸರ್ವೆ ನಂಬರ್ 57, 58, 59, 60, 61, 62 ಮತ್ತು 63 ಹಾಗೂ ಮೇಲ್ಕಾಣಿಸಿದ ಹಿಡುವಳಿ ಜಮೀನುಗಳಿಗೆ ಹೊಂದಿಕೊಂಡ ಸರ್ಕಾರಿ ಸರ್ವೆ ನಂಬರ್ 64 ರ ಪ್ರದೇಶವನ್ನು ಎನ್‌ಕ್ಲೋಸರ್–3 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 64 ರ ವಾಯುವ್ಯ ಮೂಲೆ ಹಾಗೂ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿ ಬಾಂದಿನಿಂದ 098^0 ಕೋನ 13–65 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ ಮೇಲ್ಕಾಣಿಸಿದ ಸರ್ವೆ ನಂಬರ್‌ಗಳ ಪ್ರದೇಶವನ್ನು ಸುತ್ತುವರಿದು **56–10** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–3 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	092^0	3–40
2	3	125^0	1–90
3	4	071^0	3–30
4	5	104^0	1–60
5	6	168^0	2–60
6	7	223^0	5–85
7	8	168^0	3–55
8	9	230^0	6–45
9	10	203^0	1–90
10	11	256^0	3–30
11	12	331^0	2–75
12	13	029^0	4–90
13	14	038^0	7–00
14	15	293^0	3–65
15	16	359^0	3–95
			56–10

ಎನ್‌ಕ್ಲೋಸರ್ ನಂಬರ್ 4.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 25 ರ ಹಿಡುವಳಿ ಪ್ರದೇಶವನ್ನು ಎನ್‌ಕ್ಲೋಸರ್–4 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಸದರಿ ಸರ್ವೆ ನಂಬರ್ 25 ರ ವಾಯುವ್ಯ ಮೂಲೆಯಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ಮೇಲೆ ತಿಳಿಸಿದ ಹಿಡುವಳಿ ಪ್ರದೇಶವನ್ನು ಸುತ್ತುವರಿದು ವಿವಿಧ ಕೋನಗಳಲ್ಲಿ **11–35** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–4 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	095^0	3–50
2	3	193^0	2–20
3	4	230^0	1–30
4	5	292^0	1–50
5	6	337^0	1–80
6	1	008^0	1–05
			11–35

ಎನ್‌ಕ್ಲೋಸರ್ ನಂಬರ್ 5.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿಯ ಜನತಾ ಕಾಲೋನಿಯನ್ನು ಎನ್‌ಕ್ಲೋಸರ್–5 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 13 ಮತ್ತು 14 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 288^0 ಕೋನ 20–95 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **11–95** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–5 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	260^0	3–35
2	3	347^0	2–50
3	4	078^0	3–50
4	1	171^0	2–60
			11–95

ಎನ್‌ಕ್ಲೋಸರ್ ನಂಬರ್ 6.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿಯ ಒತ್ತುವರಿ ಹಾಗೂ ಮನೆಗಳಿರುವ ಪ್ರದೇಶವನ್ನು ಎನ್‌ಕ್ಲೋಸರ್–6 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾ ರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 4 ರ ವಾಯುವ್ಯ ದ್ದಿಕ್ಕುಪ್ಪೆ ಬಾಂದು ಹಾಗೂ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದಿನಿಂದ 091^0 ಕೋನ 29–45 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **75–05** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1ನ್ನು ಸೇರುತ್ತದೆ.

ಎನ್‌ಕ್ಲೋಸರ್-6 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ-ಕೊಂಡಿಗಳು**
1	2	306^0	3–45
2	3	031^0	6–80
3	4	099^0	2–85
4	5	022^0	2–45
5	6	108^0	2–00
6	7	047^0	2–20
7	8	069^0	4–05
8	9	127^0	4–15
9	10	197^0	1–65
10	11	101^0	1–45
11	12	178^0	1–80
12	13	129^0	7–25
13	14	134^0	3–05
14	15	207^0	1–80
15	16	257^0	4–55
16	17	340^0	5–85
17	18	292^0	4–75
18	19	251^0	2–80
19	20	300^0	3–00
20	21	209^0	2–45
21	22	278^0	2–40
22	23	248^0	1–70
23	1	223^0	2–60
			75–05

ಎನ್‌ಕ್ಲೋಸರ್ ನಂಬರ್ 7.

ಮೀಗಾ ಬ್ಲಾಕ್ ನಂಬರ್ 1 ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿಯ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್-7 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 4 ರ ವಾಯುವ್ಯ ಮೂಲೆ ಹಾಗೂ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದಿನಿಂದ 082^0 ಕೋನ 22–30 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **10–30** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–7 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	331^0	2–40
2	3	067^0	2–95
3	4	154^0	2–15
4	1	243^0	2–80
			10–30

ಎನ್‌ಕ್ಲೋಸರ್ ನಂಬರ್ 8.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿರುವ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–8 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 4 ರ ವಾಯುವ್ಯ ದ್ವಿಕುಪ್ಪೆ ಬಾಂದು ಹಾಗೂ ಮೀಗಾ ಮತ್ತು ಮಸಿಗೆ ಗ್ರಾಮಗಳ ಗಡಿಬಾಂದಿನಿಂದ 104^0 ಕೋನ 28–15 ಸರಪಳಿ ದೂರದಲ್ಲಿಯ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **18–30** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–8 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	185^0	1–35
2	3	210^0	2–55
3	4	159^0	2–25
4	5	159^0	2–25
5	6	056^0	2–45
6	7	003^0	3–90
7	1	315^0	3–55
			18–30

ಎನ್‌ಕ್ಲೋಸರ್ ನಂಬರ್ 9.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿರುವ ಮನೆ ಜಾಗ ಹಾಗೂ ಕೃಷಿ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–9 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮಸಿಗೆ, ಮರಕಲ್ (ಕಿಗ್ಗಾ) ಮತ್ತು ಮೀಗಾ ಮೂರು ಗ್ರಾಮಗಳ ಗಡಿಗಳು ಸೇರುವ ಮುಕ್ಕುಪ್ಪೆ ಬಾಂದಿನಿಂದ ಮೀಗಾ ಸರ್ವೆ ನಂಬರ್ 8 ರ ದಕ್ಷಿಣ ಗಡಿಯಲ್ಲಿನ ಎರಡನೇ ಬಾಂದು ಕಲ್ಲಿನಿಂದ (ಸ್ಥಾನ ಸಂಖ್ಯೆ 98) ಮರಕಲ್ ಮತ್ತು ಮೀಗಾ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ 241^0 ಕೋನ 9–95 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **9–05** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–9 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	118^0	2–20

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
2	3	205^0	2–10
3	4	285^0	2–15
4	1	023^0	2–60
			9–05

ಎನ್‌ಕ್ಲೋಸರ್ ನಂಬರ್ 10.

ಮೀಗಾ ಬ್ಲಾಕ್ ನಂಬರ್ I ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 8 ರಲ್ಲಿರುವ ಮನೆ ಜಾಗವನ್ನು ಎನ್‌ಕ್ಲೋಸರ್–10 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮಸಿಗೆ, ಮರಕಲ್ (ಕಿಗ್ಗಾ) ಮತ್ತು ಮೀಗಾ ಮೂರು ಗ್ರಾಮಗಳ ಗಡಿಗಳು ಸೇರುವ ಮುಕ್ಕುಪ್ಪೆ ಬಾಂದಿನಿಂದ ಮೀಗಾ ಸರ್ವೆ ನಂಬರ್ 8 ರ ದಕ್ಷಿಣ ಗಡಿಯಲ್ಲಿನ ಎರಡನೇ ಬಾಂದು ಕಲ್ಲಿನಿಂದ (ಮೀಗಾ ಮತ್ತು ಮರಕಲ್ ಗ್ರಾಮಗಳ ಸಾಮಾನ್ಯ ಗಡಿಯಲ್ಲಿ, ಒಂದನೇ ಬ್ಲಾಕಿನ ಸ್ಥಾನ ಸಂಖ್ಯೆ 98) 014^0 ಕೋನ 4–25 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **5–95** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–10 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ–ಕೊಂಡಿಗಳು**
1	2	098^0	1–45
2	3	178^0	1–35
3	4	268^0	1–50
4	1	360^0	1–65
			5–95

ಎನ್‌ಕ್ಲೋಸರ್ ನಂಬರ್ 11.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿರುವ ಮನೆ ಜಾಗವನ್ನು ಎನ್‌ಕ್ಲೋಸರ್–11 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಸರ್ವೆ ನಂಬರ್ 71 ಮತ್ತು 73 ರ ಉತ್ತರ ದಿಕ್ಕಿನ ಕೂಡುಬಾಂದಿನಿಂದ 112^0 ಕೋನ 7–90 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **4–65** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–11 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	266^0	1–05
2	3	356^0	1–35
3	4	093^0	1–00
4	1	173^0	1–25
			4–65

ಎನ್‌ಕ್ಲೋಸರ್ ನಂಬರ್ 12.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿರುವ ಮನೆ ಜಾಗವನ್ನು ಎನ್‌ಕ್ಲೋಸರ್-12 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಸರ್ವೆ ನಂಬರ್ 76 ಮತ್ತು 77 ರ ಪೂರ್ವ ದಿಕ್ಕಿನ ಕೂಡುಬಾಂದಿನಿಂದ 052^0 ಕೋನ 13-30 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **7-90** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್-12 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ-ಕೊಂಡಿಗಳು**
1	2	156^0	1-80
2	3	267^0	2-75
3	4	019^0	1-95
4	1	091^0	1-40
			7-90

ಎನ್‌ಕ್ಲೋಸರ್ ನಂಬರ್ 13.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 82 ರಲ್ಲಿರುವ ಮನೆ ಜಾಗವನ್ನು ಎನ್‌ಕ್ಲೋಸರ್-13 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಸರ್ವೆ ನಂಬರ್ 84, 86 ಮತ್ತು 94 ರ ಕೂಡುಬಾಂದಿನಿಂದ 315^0 ಕೋನ 11-80 ಸರಪಳಿ ದೂರದಲ್ಲಿ ರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **6-40** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್-13 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು **ಸರಪಳಿ-ಕೊಂಡಿಗಳು**
1	2	183^0	1-60
2	3	275^0	1-65
3	4	006^0	1-55
4	1	093^0	1-60
			6-40

ಎನ್‌ಕ್ಲೋಸರ್ ನಂಬರ್ 14.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 116 ರಲ್ಲಿ ಕೃಷಿ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್-14 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಸರ್ವೆ ನಂಬರ್ 84 ರ ದಕ್ಷಿಣ ಗಡಿಯಲ್ಲಿ ಅಥವಾ ಸರ್ವೆ ನಂಬರ್ 116 ರ ಉತ್ತರ ಗಡಿಯಲ್ಲಿ ರುವ ದ್ವಿಕುಪ್ಪೆ ಬಾಂದಿನಿಂದ 129^0 ಕೋನ 6-45 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **25-05** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್-14 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ-ಕೊಂಡಿಗಳು
1	2	239^0	5-90

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
2	3	256^0	2–70
3	4	322^0	1–50
4	5	345^0	1–50
5	6	027^0	3–90
6	7	027^0	1–95
7	1	124^0	7–60
			25–05

ಎನ್‌ಕ್ಲೋಸರ್ ನಂಬರ್ 15.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿನ ಕೃಷಿ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–15 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 152 ರ ವಾಯುವ್ಯ ಮೂಲೆ ಬಾಂದಿನಿಂದ 308^0 ಕೋನ 8–05 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **23–30** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–15 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	230^0	2–05
2	3	328^0	9–85
3	4	080^0	2–95
4	1	153^0	8–45
			23–30

ಎನ್‌ಕ್ಲೋಸರ್ ನಂಬರ್ 16.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಮೀಗಾ ಗ್ರಾಮದ ಸರ್ವೆ ನಂಬರ್ 99 ರಲ್ಲಿರುವ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–16 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಮೀಗಾ ಗ್ರಾಮದ ಸರ್ವೆ ನಂಬರ್ 152 ರ ವಾಯುವ್ಯ ಮೂಲೆ ಬಾಂದಿನಿಂದ 279^0 ಕೋನ 9–75 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **8–90** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–16 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	125^0	2–40
2	3	213^0	1–90
3	4	301^0	2–50
4	1	037^0	2–10
			8–90

ಎನ್‌ಕ್ಲೋಸರ್ ನಂಬರ್ 17.

ಮೀಗಾ ಬ್ಲಾಕ್ ನಂಬರ್ II ರಲ್ಲಿ ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 101 ರಲ್ಲಿರುವ ಒತ್ತುವರಿ ಪ್ರದೇಶವನ್ನು ಎನ್‌ಕ್ಲೋಸರ್–17 ಎಂದು ಗುರುತಿಸಲಾಗಿದೆ. ಈ ಎನ್‌ಕ್ಲೋಸರ್‌ನ ಸೀಮಾರೇಖೆಯು ಧರೆಕೊಪ್ಪ ಗ್ರಾಮದ ಸರ್ವೆ ನಂಬರ್ 244 ಮತ್ತು 245 ರ ಪಶ್ಚಿಮ ದಿಕ್ಕಿನ ಕೂಡುಬಾಂದಿನಿಂದ 221^0 ಕೋನ 12–15 ಸರಪಳಿ ದೂರದಲ್ಲಿರುವ ಸ್ಥಾನ ಸಂಖ್ಯೆ 1 ರಿಂದ ಪ್ರಾರಂಭವಾಗಿ ವಿವಿಧ ಕೋನಗಳಲ್ಲಿ **10–85** ಸರಪಳಿ ದೂರ ಚಲಿಸಿ ಪ್ರಾರಂಭಿಕ ಸ್ಥಾನ ಸಂಖ್ಯೆ 1 ನ್ನು ಸೇರುತ್ತದೆ.

ಎನ್‌ಕ್ಲೋಸರ್–17 ರ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುತ್ತದೆ;

ಸ್ಥಾನ ದಿಂದ	ಸ್ಥಾನಕ್ಕೆ	ಕೋನ ಡಿಗ್ರಿಗಳಲ್ಲಿ ಸೀಮಾರೇಖೆಯ, ಸ್ಥಾನ ಸಂಖ್ಯೆಯ ವಿವರಣೆ	ಅಂತರ ಸರಪಳಿಗಳಲ್ಲಿ ಒಂದು ಸರಪಳಿ= ಒಂದು ನೂರು ಕೊಂಡಿಗಳು =ಇಪ್ಪತ್ತು ಮೀಟರ್‌ಗಳು ಸರಪಳಿ–ಕೊಂಡಿಗಳು
1	2	071^0	2–50
2	3	193^0	4–25
3	4	307^0	1–90
4	1	003^0	2–20
			10–85

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

ಪಿ.ಆರ್.611

PERSONNEL AND ADMINISTRATIVE REFORMS SECRETARIAT

NOTIFICATION

No. DPAR 8 SMR 2011, Bangalore, Dated:25.04.2011

In exercise of the powers conferred by clause (ff) of rule 3 of the Karnataka Government Servants' (Medical Attendance) Rules 1963 the Government of Karnataka hereby adds the following item after item 6 of Sub-heading (a) of Schedule II to the Said rules, namely:-

(7) AyurVAID HoSpital, # 230, Amarjyothi Layout, Off. Intermediate Ring Road, Domlur Extension, Bangalore-560 071.

By Order and in the name of the Governor of Karnataka,

P. MARKANDEYA

Under Secretary to Government,

Department of Personnel and Administrative Reforms

(Service Rules-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 8 ಎಸ್‌ಎಂಆರ್ 2011, ಬೆಂಗಳೂರು, ದಿನಾಂಕ:25.04.2011

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 3ರ ಖಂಡ (ಎಫ್‌ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್– II ರ ಉಪ ಶೀರ್ಷಿಕೆ(ಅ)ರ ಐಟಂ 6ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ:

(7) ಆಯುರ್‌ವೇದ್ ಹಾಸ್ಪಿಟಲ್, #230, ಅಮರಜ್ಯೋತಿ ಲೇಔಟ್, ಇಂಟರ್‌ಮೀಡಿಯೇಟ್ ರಿಂಗ್ ರಸ್ತೆ ಪಕ್ಕ, ದೊಮ್ಮಲೂರು ಬಡಾವಣೆ, ಬೆಂಗಳೂರು–560 071.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು–2)

ಪಿ.ಆರ್.379

PERSONNEL AND ADMINISTRATIVE REFORMS SECRETARIAT

NOTIFICATION No. DPAR 9 SMR 2011, Bangalore, Dated:23.04.2011

In exercise of the powers conferred by clause (ff) of rule 3 of the Karnataka Government servants' (Medical Attendance) Rules 1963 the Government of Karnataka hereby adds the following item after item 263 of Schedule I to the Said rules, namely:-

(264) Sagar Hospital- DSI, Shavige Malleshwaram Hills, Kumaraswamy Layout, Banshankari, Bangalore-560078.

By Order and in the name of the Governor of Karnataka,

P. MARKANDEYA

Under Secretary to Government,

Department of Personnel and Administrative Reforms

(Service Rules-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಸಿಆಸುಇ 9 ಎಸ್‌ಎಂಆರ್ 2011, ಬೆಂಗಳೂರು, ದಿನಾಂಕ:23.04.2011

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 3ರ ಖಂಡ (ಎಫ್‌ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್– I ರ ಐಟಂ 263ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ:

(264) ಸಾಗರ್ ಹಾಸ್ಪಿಟಲ್ಸ್– ಡಿಎಸ್‌ಐ, ಶಾವಿಗೆ ಮಲ್ಲೇಶ್ವರ ಹಿಲ್ಸ್, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಬೆಂಗಳೂರು–560 078.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು–2)

ಪಿ.ಆರ್.380

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 12 ಎಫ್‌ಎಫ್ 2011, ಬೆಂಗಳೂರು, ದಿನಾಂಕ:19.04.2011

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರನ್ವಯ, ಸರ್ಕಾರವು ಬಳ್ಳಾರಿ ನಗರಕ್ಕೆ ಈ ಕೆಳಕಂಡಂತೆ ವೃಕ್ಷ ಪ್ರಾಧಿಕಾರವನ್ನು ರಚಿಸಿದೆ:

1.	ಮಹಾಪೌರರು, ಬಳ್ಳಾರಿನಗರ ಪಾಲಿಕೆ	ಅಧ್ಯಕ್ಷರು
2.	ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ವಿಭಾಗ, ಬಳ್ಳಾರಿ	ಸದಸ್ಯರು
3.	ಜಿಲ್ಲಾ ತೋಟಗಾರಿಕೆ ಅಧಿಕಾರಿ, ಬಳ್ಳಾರಿ	ಸದಸ್ಯರು
4.	ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ	ಸದಸ್ಯರು
5.	ಮಹಾಪೌರರು, ಮಹಾನಗರ ಪಾಲಿಕೆ, ಬಳ್ಳಾರಿ ಇವರಿಂದ ನಾಮ ನಿರ್ದೇಶನ ಮಾಡಲ್ಪಡುವ ಒಬ್ಬ ಸದಸ್ಯರು	ಸದಸ್ಯರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ರಾಜು

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

ಪಿ.ಆರ್.381

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 11 ಎಲ್‌ಜಿಹೆಚ್ 2011, ಬೆಂಗಳೂರು, ದಿನಾಂಕ:19.04.2011

ಕರ್ನಾಟಕ ಭೂಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಯ ಹಾಸನ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಹಾಸನ	ಶ್ರೀ ಹೆಚ್.ಎಸ್. ಪ್ರಕಾಶ್, ಮಾನ್ಯ ವಿಧಾನ ಸಭಾ ಸದಸ್ಯರು, ಹಾಸನ ವಿಧಾನ ಸಭಾ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಶಿವಣ್ಣ ಬಿನ್ ತಿರುಮಲೇಗೌಡ, ತೇಜೂರು, ಹಾಸನ ಕಸಬಾ, ಹಾಸನ ತಾಲ್ಲೂಕು ಮತ್ತು ಜಿಲ್ಲೆ	ಸದಸ್ಯರು (ಸಾಮಾನ್ಯ)
3.		ಶ್ರೀ ಪುಟ್ಟಸ್ವಾಮಿ ಬಿನ್ ತಿಮ್ಮಯ್ಯ, ಶಂಖ ಅಂಚೆ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು ಮತ್ತು ಜಿಲ್ಲೆ	ಸದಸ್ಯರು (ಪರಿಶಿಷ್ಟ ಜಾತಿ)
4.		ಶ್ರೀಮತಿ ಗೀತಾ ಕೋಂ ಕೃಷ್ಣೇಗೌಡ, ಹೇಮಾವತಿ ನಗರ, 3ನೇ ಮುಖ್ಯರಸ್ತೆ, ಹಾಸನ	ಸದಸ್ಯರು (ಮಹಿಳೆ)
5.		ತಹಶೀಲ್ದಾರರು, ಹಾಸನ ತಾಲ್ಲೂಕು, ಹಾಸನ	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಇ. ಈಶ್ವರ್ ನಾಯಕ್

ಪಿ.ಆರ್.382 ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ.ಮಂ.)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 12 ಎಲ್‌ಜಿಹೆಚ್ 2011, ಬೆಂಗಳೂರು, ದಿನಾಂಕ:19.04.2011

ಕರ್ನಾಟಕ ಭೂಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡರಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಚನ್ನರಾಯಪಟ್ಟಣ	ಶ್ರೀ ಸಿ.ಎಸ್. ಪುಟ್ಟೇಗೌಡ, ಮಾನ್ಯ ವಿಧಾನ ಸಭಾ ಸದಸ್ಯರು, ಶ್ರವಣಬೆಳಗೋಳ ವಿಧಾನ ಸಭಾ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಪ್ರಭ ಬಿನ್ ಕೃಷ್ಣೇಗೌಡ, ಗೊಲ್ಲರಹೊಸಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ.	ಸದಸ್ಯರು (ಸಾಮಾನ್ಯ)
3.		ಶ್ರೀ ಕುಮಾರ್ ಬಿನ್ ಲಕ್ಕಯ್ಯ, ಕಾಳಮಾರನಹಳ್ಳಿ, ಕೆಂದಾಳು ಅಂಚೆ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ಹೋಬಳಿ, ಹಾಸನ ಜಿಲ್ಲೆ.	ಸದಸ್ಯರು (ಪರಿಶಿಷ್ಟ ಜಾತಿ)
4.		ಶ್ರೀಮತಿ ನಾಗರತ್ನ ಕೋಂ ಶಿವಾನಂದ ಎನ್.ಎಸ್., ನುಗ್ಗೇಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ.	ಸದಸ್ಯರು (ಮಹಿಳೆ)
5.		ತಹಶೀಲ್ದಾರರು, ಚನ್ನರಾಯಪಟ್ಟಣ ತಾಲ್ಲೂಕು, ಚನ್ನರಾಯಪಟ್ಟಣ	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಇ. ಈಶ್ವರ್ ನಾಯಕ್

ಪಿ.ಆರ್.383 ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ.ಮಂ.)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 53 ಎಲ್‌ಜಿಎಸ್ 2009 (ಪಿ2), ಬೆಂಗಳೂರು, ದಿನಾಂಕ:14.06.2011

ಕರ್ನಾಟಕ ಭೂ ಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1) ಸೆಕ್ಷನ್ 94–ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಹೊಸದಾಗಿ ರಚಿಸಲಾಗಿದೆ.

ಕ್ರ.ಸಂ.	ತಾಲ್ಲೂಕು	ಸದಸ್ಯರು	
1.	ಹೊಸನಗರ	ವಿಧಾನ ಸಭಾ ಸದಸ್ಯರು, ಹೊಸನಗರ ಕ್ಷೇತ್ರ	ಅಧ್ಯಕ್ಷರು
2.		ಶ್ರೀ ಬೆಳ್ಳೂರು ತಿಮ್ಮಪ್ಪ ಬಿನ್ ಕನ್ನನಾಯಕ್ ಬೆಳ್ಳೂರು ಗ್ರಾಮ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಸದಸ್ಯರು (ಸಾಮಾನ್ಯ)
3.		ಶ್ರೀಮತಿ ಶಶಿಕಲಾ ಕೋಂ ಅನಂತ್, ಮಾರ್ಕೆಟ್ ರಸ್ತೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಸದಸ್ಯರು (ಮಹಿಳೆ)
4.		ಶ್ರೀ ಶೇಖರಪ್ಪ ಬಿನ್ ಕೊರಗಪ್ಪ, ಜಯನಗರ ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಸದಸ್ಯರು (ಪರಿಶಿಷ್ಟ ಜಾತಿ)
5.		ತಹಶೀಲ್ದಾರರು, ಹೊಸನಗರ ತಾಲ್ಲೂಕು, ಹೊಸನಗರ.	ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಇ. ಈಶ್ವರ್ ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂಮಂ)

ಪಿ.ಆರ್.645

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಕಸಂವಾಪ್ರ 14 ಕರಾಗೆ 08, ಬೆಂಗಳೂರು, ದಿನಾಂಕ:17.06.2011

ದಿನಾಂಕ: 01.06.2011ರ ಅಧಿಸೂಚನೆ ಸಂಖ್ಯೆ: ಕಸಂವಾಪ್ರ 14 ಕರಾಗೆ 2008 (ಭಾಗ–1)ರ ಅನುಬಂಧ–1, ಕ್ರ.ಸಂ.8 ರ ಕಾಲಂ 6ರಲ್ಲಿ "ಕರ್ನಾಟಕ ನಾಗರೀಕ ಸೇವಾ ನೇರ ನೇಮಕಾತಿ ನಿಯಮ 1983 ರಡಿಯಲ್ಲಿ ನೇರ ನೇಮಕಾತಿ" ಎಂಬುದಕ್ಕೆ ಬದಲಾಗಿ "ಕರ್ನಾಟಕ ನಾಗರೀಕ ಸೇವೆಗಳು (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ನೇಮಕಾತಿ) ನಿಯಮಾವಳಿಗಳು 1983" ರಡಿಯಲ್ಲಿ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೀತಾಕುಮಾರಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ
(ಆಡಳಿತ ಕನ್ನಡ)

ಪಿ.ಆರ್.652

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಮಮಇ 232 ಮಭಾಬ 2010, ಬೆಂಗಳೂರು, ದಿನಾಂಕ:17.06.2011

ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಅಧಿನಿಯಮ 2000, ತಿದ್ದುಪಡಿ ಅಧಿನಿಯಮ 2006 ಪ್ರಕರಣ 29(1) ಮತ್ತು (2)ರಡಿ ಹಾಗೂ ಕರ್ನಾಟಕ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ನಿಯಮಗಳು 2010ರ ಅನ್ವಯ ಗದಗ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀಮತಿ ಪೀರವ್ವ ವಿ. ಗೊಣೆಣ್ಣನವರ ಇವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಸದರಿಯವರ ರಾಜೀನಾಮೆಯನ್ನು ಅಂಗೀಕರಿಸಿ ಗದಗ್ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಸದಸ್ಯರಾಗಿರುವ ಶ್ರೀ ಗುರುಲಿಂಗಯ್ಯ ಚನ್ನಬಸಯ್ಯ ರೇಶ್ಮಿ ಎಂಬುವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದೆ.

ಈ ಅಧಿಸೂಚನೆಯು ಸರ್ಕಾರದ ಆದೇಶ ಸಂಖ್ಯೆ: ಮಮಇ 206 ಮಭಾಬ 2010, ಬೆಂಗಳೂರು ದಿನಾಂಕ:13.10.2010ರ ಷರತ್ತುಗಳಿಗೆ ಮತ್ತು ತಿದ್ದುಪಡಿಗಳಿಗೊಳಪಟ್ಟಿರುತ್ತದೆ.

ಈ ಮಕ್ಕಳ ಕಲ್ಯಾಣ ಸಮಿತಿಯು ಬಾಲನ್ಯಾಯ ಅಧಿನಿಯಮ 2000, ತಿದ್ದುಪಡಿ ಅಧಿನಿಯಮ 2006 ಮತ್ತು ಕರ್ನಾಟಕ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ನಿಯಮಗಳು 2010ರಲ್ಲಿ ಪ್ರದತ್ತವಾದ ಕರ್ತವ್ಯಗಳನ್ನು ನಿರ್ವಹಿಸಲು ಅಧಿಕಾರವನ್ನು ಹೊಂದಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್.ಎನ್. ಕೃಷ್ಣಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ–1,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪಿ.ಆರ್.667

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ .

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 4 ರಾಪಸಿ 2008, ಬೆಂಗಳೂರು, ದಿನಾಂಕ:01.04.2011

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ, 2010 (2011ರ ಕರ್ನಾಟಕ ಅಧಿನಿಯಮ ಸಂಖ್ಯೆ: 9ರ 1ನೇ ಪ್ರಕರಣ (2)ನೇ ಉಪಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ:09.02.2011ನ್ನು ಸದರಿ ಅಧಿನಿಯಮದ ಉಪಬಂಧಗಳು ಜಾರಿಗೆ ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೀತಾಕುಮಾರಿ

ಪಿ.ಆರ್.669 ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ

(ಆಡಳಿತ ಕನ್ನಡ)

TRANSPORT SECRETARIAT

NOTIFICATION

No. SARIE 09 SAENI 2011, Bangalore, Dated:31.05.2011

In exercise of the powers conferred by sub-clause (1) of section-16 of the Karnataka Motor Vehicle Taxation Act, 1957 (Karnataka Act 35 of 1957) the Government of Karnataka, hereby exempt from payment of Road Tax and also payment of Registration fee to the following Personal vehicle of Ms. Yukie Kubota, Attache, Consulate of Japan, Bangalore.

Name of the Foreign: Ms. Yukie Kubota, Attache,

Representation.

Personal Vehicle : 02 CC 2B (Toyota Innova)

(* Vehicle No. to be assigned by the jurisdictional R.T.O.)

By Order and in the name of the Governor of Karnataka,

RAMACHANDRA

PR-671 Under Secretary to Government,

Transport Department.

TRANSPORT SECRETARIAT

NOTIFICATION

No. SARIE 12 SAENI 2011, Bangalore, Dated:10.06.2011

In exercise of the powers conferred by sub-clause (1) of section-16 of the Karnataka Motor Vehicle Taxation Act, 1957 (Karnataka Act 35 of 1957) the Government of Karnataka, hereby exempt from payment of Road Tax and also payment of Registration fee to the following Personal vehicle of Mr. Rolf Urs Frei, Consul General of Switzerland in Bangalore.

Name of the Foreign: Mr. Rolf Urs Frei,

Representation.

Personal Vehicle : 05 CC 1A (Jaguar)

(* Vehicle No. to be assigned by the jurisdictional R.T.O.)

By Order and in the name of the Governor of Karnataka,

RAMACHANDRA

PR-672 Under Secretary to Government,

Transport Department.

TRANSPORT SECRETARIAT

NOTIFICATION

No. SARIE 13 SAENI 2011, Bangalore, Dated:08.06.2011

In exercise of the powers conferred by sub-clause (1) of section-16 of the Karnataka Motor Vehicle Taxation Act, 1957 (Karnataka Act 35 of 1957) the Government of Karnataka, hereby exempt from payment of Road Tax and also payment of Registration fee to the following Personal vehicle of Ms. Monika Gwerder, Consul of Consulate of Switzerland in Bangalore.

Name of the Foreign: Ms. Monika Gwerder,

Representation.

Personal Vehicle : 05 CC 2A (Toyota Innova)

(* Vehicle No. to be assigned by the jurisdictional R.T.O.)

By Order and in the name of the Governor of Karnataka,

RAMACHANDRA

PR-673

Under Secretary to Government,

Transport Department.

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 43 ಇಟಿಎ 2009, ಬೆಂಗಳೂರು, ದಿನಾಂಕ:20.06.2011

ಅಧಿಸೂಚನೆ ಸಂಖ್ಯೆ: ಕಾಇ 43 ಇಟಿಎ 2009 ದಿನಾಂಕ:12.11.2010ರ ಮೂಲಕ ಕರ್ನಾಟಕ ಉದ್ಯೋಗ ಮತ್ತು ತರಬೇತಿ ಸೇವೆಗಳು (ಕ್ರಾಪ್ಟ್ಸ್‌ಮನ್ ಮತ್ತು ಅಪ್ರೆಂಟಿಸ್‌ಷಿಪ್ ತರಬೇತಿ) (ನೇಮಕಾತಿ) ತಿದ್ದುಪಡಿ ನಿಯಮಗಳು 2010ರ ಕರಡು ನಿಯಮಗಳನ್ನು ಹೊರಡಿಸಲಾಗಿದ್ದು, ಸದರಿ ಕರಡು ನಿಯಮಗಳು ಕರ್ನಾಟಕ ರಾಜ್ಯಪತ್ರ ವಿಶೇಷ ಪತ್ರಿಕೆ ಭಾಗ–IV-A ರಲ್ಲಿ ದಿನಾಂಕ:12.11.2010ರಂದು ಪ್ರಕಟವಾಗಿದ್ದು, ಈ ಬಗ್ಗೆ ಅಂತಿಮ ನಿಯಮಗಳನ್ನು ಹೊರಡಿಸದಿರಲು ನಿರ್ಣಯಿಸಲಾಗಿರುವ ಕಾರಣ ಕರಡು ನಿಯಮಗಳನ್ನು ಪ್ರಕಟಿಸಿದ್ದ ಅಧಿಸೂಚನೆ ಸಂಖ್ಯೆ: ಕಾಇ 43 ಇಟಿಎ 2009 ದಿನಾಂಕ:12.11.2010ನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಎಸ್. ವಿಶ್ವನಾಥಪ್ಪ

ಪಿ.ಆರ್.675

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ (ಉದ್ಯೋಗ ಮತ್ತು ತರಬೇತಿ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011(1), ಬೆಂಗಳೂರು, ದಿನಾಂಕ:21.06.2011

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ದ ಕರ್ನಾಟಕ ಅಧಿನಿಯಮ ಸಂಖ್ಯೆ: 29)ರ ಕಲಂ 18–ಎರ ಉಪಕಲಂ (2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರಿ ದಂತ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇದರ ಎಲ್ಲಾ ಸಂಗ್ರಹಣೆಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ, ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಸಂಗ್ರಹಿಸತಕ್ಕದೆಂದು ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ–1

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಇ–ಆಡಳಿತ)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 2 EPR 2011(1), Bangalore, Dated:21.06.2011

In exercise of the powers conferred by sub-section (2) of section 18A of the Karnataka Transparency in Public Procurements Act, 1999 (Karnataka Act 29 of 2000), the Government of Karnataka hereby specify that the Government Dental College and Research Institute, Bengaluru, shall procure all its procurements through e-Procurement platform with immediate effect.

By Order and in the name of the Governor of Karnataka,

PRASHANTHKUMAR S.B.

Desk Officer-1

PR-677

Department of Personnel and Administrative Reforms

(e-Governance)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011(2), ಬೆಂಗಳೂರು, ದಿನಾಂಕ:21.06.2011

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ದ ಕರ್ನಾಟಕ ಅಧಿನಿಯಮ ಸಂಖ್ಯೆ: 29)ರ ಕಲಂ 18–ಎರ ಉಪಕಲಂ (2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೈಸೂರು ನಿರ್ಮಿತಿ ಕೇಂದ್ರ (ನೋಂ), ಮೈಸೂರು ಇದರ ₹ 10.00 (ಹತ್ತು) ಲಕ್ಷಕ್ಕೂ ಮೀರಿದ ಎಲ್ಲಾ ಸಂಗ್ರಹಣೆಗಳನ್ನು, ಈ ತಕ್ಷಣದಿಂದ ಜಾರಿಗೆ ಬರುವಂತೆ, ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಸಂಗ್ರಹಿಸತಕ್ಕದೆಂದು ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ–1

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಇ–ಆಡಳಿತ)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 2 EPR 2011(2), Bangalore, Dated:21.06.2011

In exercise of the powers conferred by sub-section (2) of section 18A of the Karnataka Transparency in Public Procurements Act, 1999 (Karnataka Act 29 of 2000), the Government of Karnataka hereby specify that the Mysore Nirmithi Kendra (R), Mysore, shall procure all its procurements valued at ₹ 10.00 (Ten) lakhs and above through e-Procurement platform with immediate effect.

By Order and in the name of the Governor of Karnataka,

PRASHANTHKUMAR S.B.

PR-678

Desk Officer-1

Department of Personnel and Administrative Reforms

(e-Governance)

WOMEN AND CHILD DEVELOPMENT SECRETARIAT

NOTIFICATION

No. WCD 30 PHP 2011(P), Bangalore, Dated:27.06.2011

In exercise of the powers conferred by proviso to Section 33 of the Persons with Disabilities (Equal Opportunities, Protection of Rights and Full Participation) Act 1995, the Government of Karnataka, having regard to the type of work carried on in Bangalore Metro Rail Corporation Limited, hereby exempt from reserving the Technical posts for persons with disabilities of Bangalore Metro Rail Corporation Limited viz., Section Engineer, Junior Engineer, Maintainers, Track Maintainers, Station Controllers, Train Operators, Customer Relation Manager and any other technical posts in Bangalore Metro Rail Corporation Limited, which involves requirement of Public safety.

By Order and in the name of the Governor of Karnataka,

B. KAMALAMMA

PR-679

Under Secretary to Government-2,

Women and Child Development Department.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 127 ಪಿಎಂಎಸ್ 2011, ಬೆಂಗಳೂರು, ದಿನಾಂಕ:17.06.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 9ನೇ ಕಲಂನಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ (ಕರ್ನಾಟಕ) ನಿಯಮಗಳು 1961ರಂತೆ ಕಾರ್ಯ ನಿರ್ವಹಿಸಲು ಪಾಸ್ಟರ್ ಯು. ಎಲ್ಲನ್. ಜೋಷ್ವಾ, ಗ್ರೇಸ್ ಬ್ಯಾಪ್ಟಿಸ್ಟ್ ಚರ್ಚ್, ನಂ.22/44/175/1 ಕಸಬಾ ಹೋಬಳಿ, ನಾಗಾವರ, ಬೆಂಗಳೂರು–560045 ಇವರಿಗೆ ಮೇಲಿನ ಕಾಯಿದೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ಆಡಳಿತ

ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ವಿವಾಹ ವಿಧಿಯನ್ನು ನೆರವೇರಿಸಲು ಸದರಿ ಕಾಯಿದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.680

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 111 ಪಿಎಂಎಸ್ 2010, ಬೆಂಗಳೂರು, ದಿನಾಂಕ:17.06.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 9ನೇ ಕಲಂನಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ (ಕರ್ನಾಟಕ) ನಿಯಮಗಳು 1961ರಂತೆ ಕಾರ್ಯ ನಿರ್ವಹಿಸಲು ಪಾಸ್ಟರ್ ಜೆ. ಮನೋಜ್, ಶಾಲೇಮ್ ಪ್ರೇಯರ್ ಚರ್ಚ್, ನಂ.390, ಗಂಗಮ್ಮ ದೇವಸ್ಥಾನದ ಹಿಂಭಾಗ, ದೇವರಬಿಸನಹಳ್ಳಿ, ಬೆಳ್ಳಂದೂರು ಪೋಸ್ಟ್, ಬೆಂಗಳೂರು–560103 ಇವರಿಗೆ ಮೇಲಿನ ಕಾಯಿದೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ವಿವಾಹ ವಿಧಿಯನ್ನು ನೆರವೇರಿಸಲು ಸದರಿ ಕಾಯಿದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.681

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 733 ಪಿಎಂಎಸ್ 2010, ಬೆಂಗಳೂರು, ದಿನಾಂಕ:23.06.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 7ರ (ಕೇಂದ್ರ ಕಾಯ್ದೆ ಎಕ್ಸ್‌ವಿ–1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಜಯಪ್ರಕಾಶ್ ಸಾಲಿನ್ಸ್, ನ್ಯಾಯವಾದಿ, ಮುರ್ಡೇಶ್ವರ್ ಹೌಸ್, ಶೆಟ್ಟಿ ಲಂಚ್ ಹೋಮ್ ಹಿಂಭಾಗ, ಕುಂದಾಪುರ ಮುಖ್ಯರಸ್ತೆ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೊಂದಣಾಧಿಕಾರಿಯನ್ನಾಗಿ ಉಡುಪಿ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.682

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 613 ಪಿಎಂಎಸ್ 2010, ಬೆಂಗಳೂರು, ದಿನಾಂಕ:20.06.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 7ರ (ಕೇಂದ್ರ ಕಾಯ್ದೆ ಎಕ್ಸ್‌ವಿ–1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಮೆಲ್ವಿನ್ ಡಿ'ಸೋಜ, ನ್ಯಾಯವಾದಿಗಳು, "ಗ್ರೀನ್ ವಿವ್", ಮಟ್ಟಾರು ಅಂಚೆ, ಶಿರ್ವಾ ಗ್ರಾಮ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ, ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೊಂದಣಾಧಿಕಾರಿಯನ್ನಾಗಿ ಉಡುಪಿ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.683

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

LAW, JUSTICE AND HUMAN RIGHTS SECRETARIAT

NOTIFICATION-II

No. LAW 228 LCE 2010, Bangalore, Dated:25.06.2011

In exercise of the powers conferred by sub-section (1) of Section 13 of the Karnataka Civil Courts Act, 1964 (Karnataka Act 21 of 1964), and in partial modification of the Notification issued earlier in this behalf, the Government of Karnataka in consultation with the High Court of Karnataka hereby fixes with immediate effect the local limits of the territorial Jurisdiction of the Court of Civil Judge and Judicial Magistrate First Class, Magadi to be the area within the local limits of the revenue taluk of Magadi and Tavarekere Hobli of Bangalore South Taluk, as it existed immediately prior to the Government Notification No. RD 35 LRD 1986, Dated:21.07.1986.

By Order and in the name of the Governor of Karnataka,

SYED ABDUL NAZEER

PR-684

Under Secretary to Government (Admn-1),

Law, Justice and Human Rights Department.

TRANSPORT SECRETARIAT

NOTIFICATION

No. SARIE 243 SAEPA 2008, Bangalore, Dated:28.06.2011

The draft of the following rules further to amend the Karnataka Motor Vehicles Rules, 1989, which the Government of Karnataka Proposes to make in exercise of the powers conferred by clause (h) of sub-Section (2) of section 65 read with section 212 of the Motor Vehicles Act, 1988 (Central Act 59 of 1988) is hereby published as required by subsection (1) of section 212 of the said Act for the information of all the persons likely to be affected thereby and notice is hereby given that the said draft will be taken into consideration after thirty days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government, Objections and suggestions may be addressed to the Principal Secretary to Government, Transport Department, First Floor, III phase, Multistoried Building, Bangalore-560 001.

DRAFT RULES

1. Title and Commencement:- (1) These rules may be called the Karnataka Motor Vehicles (Amendment) Rules, 2011.

(2) They Shall come into force with from effect 25.06.1990.

2. Amendment of Rule 46-A: In the Karnataka Motor Vehicles Rules, 1989, in rule 46A, after sub-rule (1) the following proviso shall be deemed to have been inserted with effect from 25th June 1990, namely:-

"Provided that no fee shall be payable for reservation of registration mark for vehicles owned by Government of Karnataka or any of its Offices in the series reserved for allotment of registration marks to Government vehicles."

By Order and in the name of the Governor of Karnataka,

R.S SHIVAKUMAR

PR-685

Desk Officer,

Transport Department.

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 33 ಸಾಇಪ 2007, ಬೆಂಗಳೂರು, ದಿನಾಂಕ:28.06.2011

ಕರ್ನಾಟಕ ಮೋಟಾರು ವಾಹನ ಕಾಯಿದೆ 1988ರ ಕಲಂ 67(1) (1988ರ ಕೇಂದ್ರ ಕಾಯಿದೆ 59) ಅಡಿಯಲ್ಲಿ ಕರ್ನಾಟಕ ಸರ್ಕಾರವು ಸದರಿ ಕಾಯಿದೆಯ ಉಪ ಕಲಂ 1(ಎ)ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ:07.10.2008 ರಂದು ಹೊರಡಿಸಿರುವ ಅಧಿಸೂಚನೆ ಸಂಖ್ಯೆ: ಸಾರಿಇ 33 ಸಾಇಪ 2007ರಲ್ಲಿ ಎಲ್.ಪಿ.ಜಿ. ರೆಟ್ರೋಫಿಟ್‌ಮೆಂಟ್ ಮತ್ತು ರೀಫಿಲ್ಲಿಂಗ್ ಕೇಂದ್ರಗಳು ಲಭ್ಯವಿರುವ ಮಹಾನಗರ ಪಾಲಿಕೆಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗುಲ್ಬರ್ಗಾ ಜಿಲ್ಲಾ ಕೇಂದ್ರಗಳಾದ ಉಡುಪಿ, ತುಮಕೂರು, ದಾವಣಗೆರೆ, ಶಿವಮೊಗ್ಗ, ಹಾಸನ

ಮತ್ತು ತಾಲ್ಲೂಕು ಕೇಂದ್ರವಾದ ಪುತ್ತೂರು ಪಟ್ಟಣ ಪ್ರದೇಶದಲ್ಲಿ ಹಾಲಿ ಇರುವ ಆಟೋರಿಕ್ಷಾ ಕ್ಯಾಬ್‌ಗಳನ್ನು ಅಧಿಕೃತ ರೆಟ್ರೋಫಿಟ್‌ಮೆಂಟ್ ಕೇಂದ್ರಗಳಲ್ಲಿ ಹಂತಹಂತವಾಗಿ ದಿನಾಂಕ:31.12.2010 ರೊಳಗೆ ರೆಟ್ರೋಫಿಟ್‌ಮೆಂಟ್ ಮಾಡಿಕೊಂಡು ದ್ವಿ-ಇಂಧನ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಿಕೊಳ್ಳಲು ಆದೇಶವಾಗಿದ್ದು, ಈ ಅವಧಿಯನ್ನು ದಿನಾಂಕ:31.12.2011 ರವರೆಗೆ ವಿಸ್ತರಿಸಲಾಗಿದೆ.

ಈ ವಿಸ್ತರಣಾ ಆದೇಶವು ನ್ಯಾಯಾಲಯದಿಂದ ತಡೆ ಆದೇಶ ಇರುವ ಸ್ಥಳಗಳನ್ನು ಹೊರತುಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎಸ್. ಶಿವಕುಮಾರ್

ಪಿ.ಆರ್.691

ಪೀಠಾಧಿಕಾರಿ,

ಸಾರಿಗೆ ಇಲಾಖೆ.

KARNATAKA GOVERNOR'S SEGRETARIAT

NOTIFICATION

No. GS 7 VUM 2011, Bangalore, Dated:02.07.2011

In exercise of the powers conferred on me by Section 27(2)(B) of the Karnataka Veterinary, Animal and Fisheries Sciences University Act, 2004, I, H.R. BHARDWAJ, Governor of Karnataka and Chancellor of Karnataka Veterinary, Animal and Fisheries Sciences University, Bidar, hereby nominate the persons named in column 3 of the following table against the respective categories in column 2 as members of the Board of Management of the Karnataka Veterinary, Animal and Fisheries Sciences University, Bidar, for a period of three years w.e.f. 05.07.2011.

Section	Category	Nomination
1	2	3
27(2) (B) (i)	One Scientist having special knowledge or practical experience in research, teaching and extension education in the field of Veterinary and Animal and Fishery Sciences, nominated by the Chancellor.	Prof. B. Prabhakar Hegde, No.008 E. Spring Season Appt. No.1, Kalpana Chawla Road, RMV Extension, II Stage, Bangalore-560 094.
27(2)(B)(ii)	One Progressive livestock farmer nominated by the Chancellor	Sri K.C. Shankare Gowda, S/o Late Chikka Munegowda, At & Post, Kirbur, Chintamani Taluk, Chickaballapur District.
27(2)(B)(iii)	One Progressive Fisherman nominated by the Chancellor	Sri Vasudeva Byndoor, M/s Skyline Aqua Hatchery Pvt. Ltd., Gudeangadi Post-581351, Kumta Taluk, Uttara Kannada District.
27(2)(B)(iv)	One Representative of the Industries connected with Animal Husbandry or Fisheries nominated by the Chancellor	Dr. D.R. Nagesh, 16/2, Subramanya Pura Main Road, Banashankari II Stage, Bengaluru-560 070.
27(2)(B)(v)	One Women Social Worker nominated by the Chancellor	Dr. (Smt.) Vishalaxi V. Kareddy, Vishal-Vishwa, Plot No.70, Swastik Nagar, Sedam Road, Gulbarga-585 105.
27.(2)(B) (vi)	One Educationist nominated by the Chancellor	Sri T. Mukunda Varma, S/o Thangaduraiah, No.105, Dr. B.R. Ambedkar Extension, Sathegal Village, and Post, Kollegal Taluk, Chamarajanagar District.

Six Members of the Board shall form the quorum of the Board.

The Board shall hold at least eight meetings during a year.

H.R. BHARDWAJ

Governor and Chancellor

PR-692

V.S. JERE

Under Secretary to Governor.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 170 ಪಿಎಂಎಸ್ 2011, ಬೆಂಗಳೂರು, ದಿನಾಂಕ:01.07.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 7ರ (ಕೇಂದ್ರ ಕಾಯ್ದೆ ಎಕ್ಸ್‌ವಿ–1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ವಿಕ್ಟರ್ ಮೈಕಲ್ ಡಿ.' ಸಿಲ್ವ, ನ್ಯಾಯವಾದಿಗಳು, ಮನೆ ನಂ.7ಬಿ, ಆನಂದ ಅಪಾರ್ಟ್‌ಮೆಂಟ್, 3ನೇ ಮಹಡಿ, ಕದ್ರಿ, ಕಂಕನಾಡಿ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೊಂದಣಾಧಿಕಾರಿಯನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.697

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 171 ಪಿಎಂಎಸ್ 2011, ಬೆಂಗಳೂರು, ದಿನಾಂಕ:01.07.2011

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 7ರ (ಕೇಂದ್ರ ಕಾಯ್ದೆ ಎಕ್ಸ್‌ವಿ–1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ರೋನಿ ಕ್ರಾಸ್ತಾ, ನ್ಯಾಯವಾದಿಗಳು, ಹೋಟೆಲ್ ಮಹರಾಜ ಬಿಲ್ಡಿಂಗ್, ಸುರತ್ಕಲ್ ಅಂಚೆ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ–575014, ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೊಂದಣಾಧಿಕಾರಿಯನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್.698

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 325 ವೆಚ್ಚ–12/11, ಬೆಂಗಳೂರು, ದಿನಾಂಕ: 20.04.2010

CCMS, DECMS ಮೊದಲಾದ ಹೆಚ್ಚುವರಿ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಿ ಸಚಿವಾಲಯ ವಾಹಿನಿ–2ರೊಂದಿಗೆ ವಿಲೀನಗೊಳಿಸುವ ಕಾರ್ಯವನ್ನು ₹ 6.00 ಲಕ್ಷಗಳ ವೆಚ್ಚದಲ್ಲಿ ನೇರವಾಗಿ National Informatics Centre Services Incorporated (NICSI), New Delhi ಸಂಸ್ಥೆಗೆ ವಹಿಸಿಕೊಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಿ.ಆ.ಸು. ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು. ಇಲಾಖೆಯು ದೃಢ ಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್. ಶೇಖರಪ್ಪ

ಪಿ.ಆರ್.388

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 130 ಎಲ್‌ಆರ್‌ಎ 2010, ಬೆಂಗಳೂರು, ದಿನಾಂಕ:04.07.2011

ಕರ್ನಾಟಕ ಭೂಕಂದಾಯ ಕಾಯ್ದೆ 1961 ರ ಕಲಂ 48ರ ಉಪ ಕಲಂ (1)(11) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಸದರಿ ಭೂ ನ್ಯಾಯ ಮಂಡಳಿಗಳನ್ನು ಪುನರ್ ರಚಿಸಿ ಆದೇಶ ಹೊರಡಿಸಿದೆ.

ಕ್ರ.ಸಂ.	ಭೂ ನ್ಯಾಯ ಮಂಡಳಿಯ ಹೆಸರು	ಅಧಿಕಾರೇತರ ಸದಸ್ಯರ ಹೆಸರು ಮತ್ತು ವಿಳಾಸ
1.	ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.	1. ಶ್ರೀ ಸತ್ಯ ನಾರಾಯಣ ಶಂಕರ ಹೆಗಡೆ ಮುಕ್ಕಾಂ: ಹಿರೇಮಕ್ಕಿ ಅಂಚೆ: ಹೊಸಾಕುಳಿ ತಾಲ್ಲೂಕು, ಹೊನ್ನಾವರ. 2. ಶ್ರೀಮತಿ ನಾಗರತ್ನ ನಾಗೇಶ ಹಳ್ಳೇರ, (ಮೀಸಲಾತಿ) ಮುಕ್ಕಾಂ: ಅಂಚೆ: ಮಂಕಿ ತಾಲ್ಲೂಕು, ಹೊನ್ನಾವರ. 3. ಶ್ರೀ ಸುರೇಶ ವಿಶ್ವನಾಥ ಶೇಟಿ ಮುಕ್ಕಾಂ: ಅಂಚೆ: ಹೊನ್ನಾವರ ತಾಲ್ಲೂಕು, ಹೊನ್ನಾವರ. 4. ಶ್ರೀಮತಿ ವೀಣಾ ಸುರೇಶ ನಾಯ್ಕ ಮುಕ್ಕಾಂ: ಅಂಚೆ: ಕರ್ಕಿ ತಾಲ್ಲೂಕು, ಹೊನ್ನಾವರ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ನಾರಾಯಣ ಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್.701

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್‌ಆರ್ 2008 (ಬಿ–6), ಬೆಂಗಳೂರು, ದಿನಾಂಕ:02.07.2011

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಮದುರ್ಗ ಪುರಸಭೆಗೆ ಸರ್ಕಾರವು ಅಧಿಸೂಚನೆ ಸಂಖ್ಯೆ: ನಅಇ 125 ಎಂಎಲ್‌ಆರ್ 2008 (ಬಿ–6) ದಿನಾಂಕ:02.01.2009ರಲ್ಲಿ 5 ಜನರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ "ಕ್ರಮ ಸಂಖ್ಯೆ 4, ಶ್ರೀ ಮಲ್ಲೇಶಪ್ಪ ಪರಮಾನಂದ ಪಟ್ಯಾಳ, ರಾಮದುರ್ಗ" ಇವರ ಬದಲಿಗೆ "ಶ್ರೀ ಮಂಜುನಾಥ್ ಬಸವಂತಪ್ಪ ತೋರಗಲ್, ಗಾಂಧಿನಗರ, ರಾಮದುರ್ಗ" ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್.703

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 339 ವೆಚ್ಚ–12/11, ಬೆಂಗಳೂರು, ದಿನಾಂಕ: 20.04.2011

ನುರಿತ ತಜ್ಞರ ಕೊರತೆಯಿಂದಾಗಿ ಕಲಂ 4(ಬಿ) ಅನುಸಾರ ಸಮಿತಿ ರಚಿಸಲು ಸಾಧ್ಯವಾಗದ ಕಾರಣ ಹಾಗೂ ಆಂತರಿಕ ಭದ್ರತೆಗೆ ಆಧುನಿಕ ಶಸ್ತ್ರಾಸ್ತ್ರಗಳು ಅತ್ಯಗತ್ಯವಾಗಿರುವುದರಿಂದ, 450 ಸಂಖ್ಯೆಯ Assault Rifles, AK-47 ಗಳನ್ನು, 200 ಸಂಖ್ಯೆಯ Colt M-4 Rifle ಗಳನ್ನು ಹಾಗೂ 100 ಸಂಖ್ಯೆಯ MP-5 ಶಸ್ತ್ರಾಸ್ತ್ರಗಳನ್ನು ₹ 4,51,35,000/– ವೆಚ್ಚದಲ್ಲಿ ನೇರವಾಗಿ ಕೇಂದ್ರ ಸರ್ಕಾರದ ಉದ್ಯಮವಾದ ಮೆ: ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್, ಬೆಂಗಳೂರು ಇವರ ಮುಖಾಂತರ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಒಳಾಡಳಿತ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಒಳಾಡಳಿತ ಇಲಾಖೆಯು ದೃಢ ಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್. ಶೇಖರಪ್ಪ

ಪಿ.ಆರ್.389 ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 411 ವೆಚ್ಚ–12/11, ಬೆಂಗಳೂರು, ದಿನಾಂಕ: 23.04.2011

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004 ರನ್ವಯ ಹೂಡಿಕೆದಾರರ ಕೋರಿಕೆಯನ್ನು ಪರಿಶೀಲಿಸುವ ಸಲುವಾಗಿ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ವಿನಿವಿಂಕ್ ಮತ್ತು ಸಂಬಂಧಿತ ಕಂಪನಿಗಳಿಗೆ ಸಂಬಂಧಿಸಿದ ಸಿ.ಐ.ಡಿ.ಯವರ ವಶದಲ್ಲಿರುವ 61 ಹಾರ್ಡ್ ಡಿಸ್ಕ್‌ಗಳ ಮಿರರ್ ಇಮೇಜನ್ನು ಮಾಡಿಸುವ ಕೆಲಸವನ್ನು ಒಟ್ಟು ₹.1,34,566 ವೆಚ್ಚದಲ್ಲಿ (ಟ್ಯಾಕ್ಸ್ ಒಳಗೊಂಡಂತೆ) ಮೆ: ಟ್ರೂತ್ ಲ್ಯಾಬ್ಸ್ ಇವರಿಗೆ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಆರ್ಥಿಕ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್. ಶೇಖರಪ್ಪ

ಪಿ.ಆರ್.390 ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 363 ವೆಚ್ಚ–12/11, ಬೆಂಗಳೂರು, ದಿನಾಂಕ: 28.04.2011

2011ರ ಫೆಬ್ರವರಿ 9ರಿಂದ 11ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆದ ಏರ್ ಷೋ–2011ರ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸಾಧನೆಯ ನೋಟವನ್ನು ಪ್ರಚುರ ಪಡಿಸುವ ಸಲುವಾಗಿ ₹ 64.90 ಲಕ್ಷಗಳ ವೆಚ್ಚದಲ್ಲಿ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್‌ನಿಂದ ಬೆಂಗಳೂರಿನ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿನ ಹೈಮಾಸ್ಟ್ ಜಾಹಿರಾತು ಫಲಕಗಳನ್ನು ಬಳಸಿಕೊಂಡಿದ್ದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್. ಶೇಖರಪ್ಪ

ಪಿ.ಆರ್.401 ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 246 ವೆಚ್ಚ–12/11, ಬೆಂಗಳೂರು, ದಿನಾಂಕ: 30.04.2011

ಇಂಧನ ಇಲಾಖೆಯ ಪ್ರಸ್ತಾವನೆಯಂತೆ ಛತ್ತೀಸ್‌ಘಡ್ ಸರ್ಕಾರದಿಂದ ಜನವರಿ–ಏಪ್ರಿಲ್ 2011ರ ಅವಧಿಯಲ್ಲಿ 300 ಮೆಗಾವ್ಯಾಟ್ ವಿದ್ಯುತ್‌ನ್ನು ಪ್ರತಿ kwh ಗೆ ₹ 3.75ರಿಂದ ₹ 4.75 ದರದಲ್ಲಿ ನೇರವಾಗಿ ಖರೀದಿಸಿರುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್. ಶೇಖರಪ್ಪ

ಪಿ.ಆರ್.402 ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

KA / :G-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧ (ಭಾದ್ರಪದ ೧೦, ಶಕ ವರ್ಷ ೧೯೩೩)	ಸಂಚಿಕೆ ೩೫

ಭಾಗ – ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

IN THE COURT OF THE III ADDL. DISTRICT AND SESSION JUDGE AT TUMKUR

P & SC.60/2011

PETITIONER: GURUCHANNABASAPPA
S/o Late Narasegowda, Aged about 40 years, R/at Hale Gubbi, Kasaba Hobli, Gubbi Taluk.

V/s

RESPONDENT: GANGANNA S/o Late Siddagangaiah,
Aged about 50 years, R/at Siradadu, Kallambella Hobli, Sira Taluk.

SUMMONS BY WAY OF PAPER PUBLICATION

1. Whereas the petitioner has filed this petition seeking issue of probate in respect of the registered will Dated:04.01.2003 executed by late Siddagangamma W/o Late Siddalinge Gowda and for such other reliefs.

2. It is notified to all that any person interested in the property mentioned below are directed to appear before the aforesaid Hon'ble Court either in person or through their counsels on 07.09.2011 failing which the matter will be heard and decided on the available records.

SCHEDULE

Land bearing Sy.No.46/2 measuring 5 acres 10 guntas assessed at Rs.10.00 situated at Hale Gubbi, Kasaba Hobli, Gubbi Taluk bounded by East: Road leading to Ariyur, West: Kodihalla and land of Doddaiah, North: Land of Siddalingaiah South: Tank bund.

Given under my hand and Seal of this Court

By Order of this Court
Chief Districtive Officer,
District Court Tumkur.

PD-102

FORM-IV

(See Rule 12)

NOTICE

IT IS HEREBY NOTIFIED THAT THE UNDERSIGNED HAS CHANGED HIS NAME FROM **BASAPPA MALLAPPA MADAR** (ORIGINAL NAME) TO **BASAVARAJ MALLAPPA GIRINIVAS** (ASSUMED NAME)

BASAPPA MALLAPPA MADAR

PD-94

FORM-IV

(See Rule 12)

NOTICE

IT IS HEREBY NOTIFIED THAT THE UNDERSIGNED HAS CHANGED HIS NAME FROM **MADHU BASU KARABHARI** (ORIGINAL NAME) TO **MADEV BASU RATHOD** (ASSUMED NAME)

PD-95 **MADHU BASU KARABHARI**

FORM-IV

(See Rule 12)

NOTICE

IT IS HEREBY NOTIFIED THAT THE UNDERSIGNED HAS CHANGED HIS NAME FROM **HANAMANT MUTTAPPA MADAR** (ORIGINAL NAME) TO **HANAMANT MUTTAPPA HOSAMANI** (ASSUMED NAME)

PD-96 **HANAMANT MUTTAPPA MADAR**

FORM-IV

(See Rule 12)

IT IS HEREBY NOTIFIED THAT THE UNDERSIGNED HAS CHANGED HIS NAME FROM **SANGAPPA CHINNAPPA SHEREWADA** TO **SANGAPPA CHINNAPA GADGOLI.**

PD-97 **SANGAPPA CHINNAPPA SHEREWADA**

FORM-IV

(See Rule 12)

IT IS HEREBY NOTIFIED THAT THE UNDERSIGNED HAS CHANGED HIS NAME FROM **MUTTEPPA HOLEPPA MADAR** TO **MUTTEPPA HOLEPPA MUNNOLI.**

PD-98 **MUTTEPPA HOLEPPA MADAR**

FORM-IV

(See Rule 12)

NOTICE

It is hereby notified that the undersigned has changed her name from **GEETHA V. GAVALI** to **GEETHA SUBRAYA PRABHU.**

PD-99 **GEETHA V. GAVALI**

ಪೌರಾಡಳಿತ ನಿರ್ದೇಶನಾಲಯ

9ನೇ ಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಡಾ:ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-1 ದಿ:08.08.2011

ಈ ಕಛೇರಿಯ ಅಧಿಸೂಚನೆ ಸಂ:DMA/ADM/EST/CR37/2008-09 ದಿ:24.9.2009ನ್ನು ಮುಂದುವರೆಸುತ್ತಾ 1 ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಐದನೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ನಾಗರಿಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರನೇಮಕಾತಿ)(ಸಾಮಾನ್ಯ) ನಿಯಮಗಳು 2001ರಡಿ ಕಾಲಕಾಲಕ್ಕೆ ತಿದ್ದುಪಡಿ ಹೊಂದಿರುವ ನಿಯಮಗಳ ಆಧಾರಗಳ ಮೇಲೆ ಸಿದ್ದಪಡಿಸಿ ಸಮಸಂಖ್ಯೆ ಅಧಿಸೂಚನೆಯನ್ನು ದಿನಾಂಕ:31.05.2011ರಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಪ್ರಕಟಣೆ ನೀಡಿದ 15 ದಿನಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು. ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದ ಕಾರಣ ಅಂತಿಮವಾಗಿ 01 ಅಭ್ಯರ್ಥಿಯ ಅಂತಿಮ ಆಯ್ಕೆ ಪಟ್ಟಿಯನ್ನು ಸದರಿ ನಿಯಮ 6 ರಡಿ ತಯಾರಿಸಿ ಅಭ್ಯರ್ಥಿಯ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಆಯುಕ್ತರು

ಇಲಾಖೆಯ ಹೆಸರು : ಪೌರಾಡಳಿತ ನಿರ್ದೇಶನಾಲಯ

ಕ್ರ ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಜನ್ಮ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
1	ಜಗದೀಶ ಎಸ್	ಸಿಸಿ475	08.06.1981	IIIಎ-ಇತರೆ/ IIIಎ-ಗ್ರಾ.ಅ-ಕಮಾಅ	182

ಆಯುಕ್ತರು

ಪೌರಾಡಳಿತ ನಿರ್ದೇಶನಾಲಯ

ನಗರಾಭಿವೃದ್ಧಿ ಇಲಾಖೆ, ಬೆಂಗಳೂರು.

DIRECTORATE OF MUNICIPAL ADMINISTRATION

9TH floor, Visveswaraiah Towers, Dr.B.R Ambedkar Veedhi, Bangalore 560001

Date: 08.08.2011

In pursuance of this office notification No: DMA/ADM/EST/CR:37/08-09, Dated 24/09/2009, the Fifth provisional select list of candidate for 01 Post Of FDA for urban Local Bodies of Directorate of Municipal Administration, prepared on the basis of Karnataka Civil Services (Direct Recruitment by Competitive Examinations) (General) Rules, 2001 as amended from time to time, was published vide Notification of even number dated 31.05.2011, inviting objections if any from the candidates likely to be affected within 15 days of its publication. No objections were received and the Fifth Final Select List of FDA-01 candidate is prepared under Rule (6) of the said Rules and is hereby published for the information of the candidate.

Appointing Authority : COMMISSIONER

Name of the Department : Directorate of Municipal Administration

Sl. No.	Name of Candidate	Roll No.	Date of Birth	Category allocation	MARKS
1	JAGADEESHA S	CC 475	08.06.1981	IIIA-OTH/IIIA-RC-KMC	182

Commissioner

Directorate of Municipal Administration

Department of Urban Development

Government of Karnataka, Bangalore

ಪೌರಾಡಳಿತ ನಿರ್ದೇಶನಾಲಯ

9ನೇ ಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಡಾ:ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು–1 ದಿ:08.08.2011

ಈ ಕಛೇರಿಯ ಅಧಿಸೂಚನೆ ಸಂ:DMA/ADM/EST/CR37/2008-09 ದಿ:24.9.2009ನ್ನು ಮುಂದುವರೆಸುತ್ತಾ 1 ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅಂಗವಿಕಲ ಅಭ್ಯರ್ಥಿಯ ಐದನೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ನಾಗರಿಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರನೇಮಕಾತಿ) (ಸಾಮಾನ್ಯ) ನಿಯಮಗಳು 2001ರಡಿ ಕಾಲಕಾಲಕ್ಕೆ ತಿದ್ದುಪಡಿ ಹೊಂದಿರುವ ನಿಯಮಗಳ ಆಧಾರಗಳ ಮೇಲೆ ಸಿದ್ದಪಡಿಸಿ ಸಮಸಂಖ್ಯೆ ಅಧಿಸೂಚನೆಯನ್ನು ದಿನಾಂಕ:31.05.2011ರಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಪ್ರಕಟಣೆ ನೀಡಿದ 15 ದಿನಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು. ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದ ಕಾರಣ ಅಂತಿಮವಾಗಿ 01 ಅಭ್ಯರ್ಥಿಯ ಅಂತಿಮ ಆಯ್ಕೆ ಪಟ್ಟಿಯನ್ನು ಸದರಿ ನಿಯಮ 6 ರಡಿ ತಯಾರಿಸಿ ಅಭ್ಯರ್ಥಿಯ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನೇಮಕಾತಿ ಪ್ರಾಧಿಕಾರ: ಆಯುಕ್ತರು

ಇಲಾಖೆಯ ಹೆಸರು: ಪೌರಾಡಳಿತ ನಿರ್ದೇಶನಾಲಯ

ಕ್ರ ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಜನ್ಮ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
1	ನಂಜುಂಡ ಸ್ವಾಮಿ	ಎಎಚ್ 210	02.03.1979	ಸಾ.ಅ–ಅಂವಿ (ಕು.ಗು)/ ಪ.ಜಾ–ಅಂವಿ (ಕು.ಗು)– ಗ್ರಾ.ಅ–ಕಮಾಅ	131

ಸೂಚನೆ: ಕು.ಗು– ಕುಷ್ಠರೋಗ ಗುಣಮುಖ

ಆಯುಕ್ತರು

ಪೌರಾಡಳಿತ ನಿರ್ದೇಶನಾಲಯ

ನಗರಾಭಿವೃದ್ಧಿ ಇಲಾಖೆ, ಬೆಂಗಳೂರು.

DIRECTORATE OF MUNICIPAL ADMINISTRATION

9TH floor, Visveswaraiah Towers, Dr.B.R Ambedkar Veedhi, Bangalore 560001

Date: 08.08.2011

In pursuance of this office notification No: DMA/ADM/EST/CR:37/08-09, Dated 24/09/2009, the Fifth provisional select list of Physically Handicapped candidate for 01 Post Of FDA for urban Local Bodies of Directorate of Municipal Administration,

prepared on the basis of Karnataka Civil Services (Direct Recruitment by Competitive Examinations) (General) Rules, 2001 as amended from time to time, was published vide Notification of even number dated 31.05.2011, inviting objections if any from the candidates likely to be affected within 15 days of its publication. No objections were received and the Fifth Final Select List of Physically Handicapped Candidate for FDA post-01 candidate is prepared under Rule (6) of the said Rules and is hereby published for the information of the candidate.

Appointing Authority : COMMISSIONER

Name of the Department : Directorate of Municipal Administration

Sl. No.	Name of Candidate	Roll No.	Date of Birth	Category allocation	MARKS
1	Nanjunda Swamy	AH210	02.03.1979	GM-PH(LC)/SC-PH(LC)-RC-KMC	131

Note: (LC)-Leprosy Cured

Commissioner
Directorate of Municipal Administration
Department of Urban Development
Government of Karnataka, Bangalore

PR-274

KARNATAKA PUBLIC SERVICE COMMISSION , 'UDYOGA SOUDHA' BANGALORE - 1

NOTIFICATION

No. PSC 5 RT(4)B/10, Dated :11/08/11

In pursuance of this Office Notification No. PSC 1 RT(4)B-1/2010 dated : 06/09/10,the Provisional Select List of candidates for 2 posts of Drafting Assistant in the Department of Law and Parliamentary Affairs prepared on the basis of rule 8(2) of Karnataka Civil Services (Direct Recruitment by Competitive Examinations and Selection)(General)Rules,2006 as amended from time to time was published on 21/07/11 inviting objections if any, from candidates within 15 days from the date of its publication. No objections have been received and the final selection list is hereby published for information of the candidates.

Appointing Authority : GOVERNMENT

Name of the Department : Law and Parliamentary Affairs.

SL NO.	NAME OF THE CANDIDATE	INT.NO.	D-O-B	RESVN./QUALN	PERCENTAGE
1.	SUNIL BAGADE # H. NO. F/1, K C D STAFF QTRS. NEAR GALI DURGAMMA TEMPLE HDMC ZONAL OFFICE 1, SAPTAPUR ROAD DHARWAD-580001	4	04/03/85	C1 LLB,LLM	63.56
2.	HANUMANT CHENNANAVAR AT/POST KHAJAGOUDANATTI TAL CHIKKODI DIST BELGAUM -591226	1	09/06/79	GM/C1/RL LLB,LLM	58.67

V.B. PATIL
Secretary
Karnataka Public Service Commission.

PR-277

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ ಇವರ ನಡವಳಿಗಳು

ವಿಷಯ: ಉಡುಪಿ ಜಿಲ್ಲೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಯಲ್ಲಿ ನೇಮಕಗೊಂಡ ಶ್ರೀ ಸೋಮಸುಂದರ್ ಪಿ.ಎನ್. S/o ನರಸಿಂಹಯ್ಯ ನಂ.47-1, ಹೇರೋಹಳ್ಳಿ, ವಿಶ್ವನೀಡಂ ಅಂಚೆ, ಬೆಂಗಳೂರು-91 ಇವರ ನೇಮಕಾತಿ ಆದೇಶವನ್ನು ರದ್ದುಪಡಿಸುವ ಬಗ್ಗೆ.

ಉಲ್ಲೇಖ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: DPAR 13 SBC 2001 ದಿನಾಂಕ:21.11.2001 ರನ್ವಯ ಪ್ರಕಟಿಸಿರುವ ಬ್ಯಾಕ್‌ಲಾಗ್ ನೇಮಕಾತಿ ನಿಯಮಗಳು 2001.

2) ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ ರೀ ಅಲಾಟ್‌ಮೆಂಟ್ ಆದೇಶ ಸಂಖ್ಯೆ: ಇ.ಎಸ್.ಟಿ.1-273/01-02 ದಿನಾಂಕ:06.12.2010.

3) ಈ ಕಛೇರಿಯ ನೇಮಕಾತಿ ಆದೇಶ ಸಂಖ್ಯೆ: ಸಿಬ್ಬಂದಿ 38/2010-11 ದಿನಾಂಕ:27.12.2010.

ಪ್ರಸ್ತಾವನೆ:

ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರು ಉಲ್ಲೇಖ (2)ರ ಅವರ ರೀ ಅಲಾಟ್‌ಮೆಂಟ್ ಆರ್ಡರ್‌ನಲ್ಲಿ ಕೆಳಕಂಡ ಅಭ್ಯರ್ಥಿಯನ್ನು ಈ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಬ್ಯಾಕ್‌ಲಾಗ್ ಹುದ್ದೆಯಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ, ಅಲಾಟ್ ಮಾಡಿದ್ದರ ಮೇರೆ, ಕೆಳಕಂಡ ಅಭ್ಯರ್ಥಿಯನ್ನು ಉಲ್ಲೇಖ (3)ರ ಈ ಕಛೇರಿಯ ಆದೇಶದಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕ ಮಾಡಿ ಅದೇ ಆದೇಶದಲ್ಲಿ ಕೆಳಕಂಡ ಅಭ್ಯರ್ಥಿಯನ್ನು ಅವರ ಹೆಸರಿನ ಮುಂದೆ ಸೂಚಿಸಿದ ಕಛೇರಿಗೆ ಸ್ಥಳ ನಿಯುಕ್ತಿ ಮಾಡಿ ಸದರಿ ನೇಮಕಾತಿ ಆದೇಶವು ಮುಟ್ಟಿದ ದಿನಾಂಕದಿಂದ ಹದಿನೈದು (15) ದಿನಗಳೊಳಗೆ ನೇಮಕಾತಿ ಮಾಡಿದ ಕಛೇರಿಯಲ್ಲಿ ತಪ್ಪದೇ ಕೆಲಸಕ್ಕೆ ಹಾಜರಾಗುವಂತೆ ಸದರಿ ಅಭ್ಯರ್ಥಿಗೆ ಸೂಚಿಸಿ, ಉಲ್ಲೇಖ (3) ಸದರಿ ನೇಮಕಾತಿ ಆದೇಶವನ್ನು RPAD ಮೂಲಕ ಅಭ್ಯರ್ಥಿಗೆ ಕಳುಹಿಸಲಾಗಿತ್ತು.

ಕ್ರ ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	SC/ST	ಅಭ್ಯರ್ಥಿಯನ್ನು ದ್ವಿತೀಯ ದರ್ಜೆ ಸಹಾಯಕರೆಂದು ನೇಮಕಮಾಡಿ ಸ್ಥಳ ನಿಯುಕ್ತಿಗೊಳಿಸಿದ ಕಛೇರಿ	ವರ್ಗೀಕರಣ
1.	ಶ್ರೀ ಸೋಮಸುಂದರ್ ಪಿ.ಎನ್. S/o ನರಸಿಂಹಯ್ಯ ನಂ.47-1, ಹೇರೋಹಳ್ಳಿ, ವಿಶ್ವನೀಡಂ ಅಂಚೆ, ಬೆಂಗಳೂರು-560091	SC	ಉಪನೋಂದಣಿ ಕಛೇರಿ ಕುಂದಾಪುರ (ಉಡುಪಿ ಜಿಲ್ಲೆ)	ಪರಿಶಿಷ್ಟ ಜಾತಿ ಗ್ರಾಮೀಣ ಅಭ್ಯರ್ಥಿ ಹೆಚ್ಚುವರಿ ಪಟ್ಟಿ

ಮೇಲ್ಕಂಡ ಅಭ್ಯರ್ಥಿಯು ಈ ಕಛೇರಿಯ ದಿನಾಂಕ:27.12.2010ರ ಉಲ್ಲೇಖ (3)ರ ನೇಮಕಾತಿ ಆದೇಶವನ್ನು ದಿನಾಂಕ:17.01.2011ರಂದು ಸ್ವೀಕರಿಸಿದ್ದರೂ ಸಹಾ ಸದರಿಯವರು ಅವರನ್ನು ನೇಮಕ ಮಾಡಿದ ಮೇಲ್ಕಂಡ ಕಛೇರಿಯಲ್ಲಿ ಈ ತಹಲ್‌ವರೆವಿಗೂ ಕೆಲಸಕ್ಕೆ ಹಾಜರಾಗಿರುವುದಿಲ್ಲ. ಕೆಲಸಕ್ಕೆ ಹಾಜರಾಗಲು ಇವರಿಗೆ ನೀಡಿದ 15 ದಿನಗಳ ಕಾಲಾವಕಾಶವು ಈಗಾಗಲೇ ಮುಕ್ತಾಯವಾಗಿರುತ್ತದೆ. ಉಲ್ಲೇಖ (3)ರ ಈ ಕಛೇರಿ ನೇಮಕಾತಿ ಆದೇಶವನ್ನು ಸ್ವೀಕರಿಸಿದ ನಂತರವೂ ಕೆಲಸಕ್ಕೆ ಹಾಜರಾಗಲು ನೀಡಿದ 15 ದಿನಗಳ ಕಾಲಾವಕಾಶಕ್ಕಿಂತ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಈ ಅಭ್ಯರ್ಥಿಯು ಯಾವುದೇ ರೀತಿಯ ಕೋರಿಕೆಯನ್ನು ಈ ಕಛೇರಿಗೆ ಸಲ್ಲಿಸಿರುವುದಿಲ್ಲ. ಆದ್ದರಿಂದ ಮೇಲ್ಕಂಡ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಪಡಿಸುವುದು ಸೂಕ್ತವೆಂದು ಮನಗಂಡು ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ: ಸಿಬ್ಬಂದಿ:38:2011-12, ದಿನಾಂಕ:04.08.2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನಲೆಯಲ್ಲಿ ಉಲ್ಲೇಖ (1)ರ ಅಧಿಸೂಚನೆ ಅನ್ವಯ ಹಾಗೂ 1977ರ ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳಲ್ಲಿನ 18(3)ನೇ ನಿಯಮದನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಮೇಲ್ಕಂಡ ಅಭ್ಯರ್ಥಿಯಾದ ಶ್ರೀ ಸೋಮಸುಂದರ್ ಪಿ.ಎನ್. S/o ನರಸಿಂಹಯ್ಯ ನಂ.47-1, ಹೇರೋಹಳ್ಳಿ, ವಿಶ್ವನೀಡಂ ಅಂಚೆ, ಬೆಂಗಳೂರು-91 ಇವರನ್ನು ಈ ಇಲಾಖೆಯಲ್ಲಿನ ಈ ಜಿಲ್ಲೆಯ ಬ್ಯಾಕ್‌ಲಾಗ್ ಹುದ್ದೆಯಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕ ಮಾಡಿದ ಈ ಕಛೇರಿಯ ಉಲ್ಲೇಖ (3)ರ ನೇಮಕಾತಿ ಆದೇಶವನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಮೇಲ್ಕಂಡ ಅಭ್ಯರ್ಥಿಯು ಈ ತಕ್ಷಣದಿಂದ ಈ ಇಲಾಖೆಯಲ್ಲಿನ ಈ ಜಿಲ್ಲೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ಹಕ್ಕನ್ನು ಕಳೆದುಕೊಂಡಿರುವರೆಂದು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಹೊಂದಿರತಕ್ಕದ್ದಲ್ಲವೆಂದು ಹಾಗೂ ಸದರಿಯವರು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಸಾಧಿಸತಕ್ಕದ್ದಲ್ಲವೆಂದು ಈ ಮೂಲಕ ಆದೇಶಿಸಿದೆ.

ನೇಮಕಾತಿ ಪ್ರಾಧಿಕಾರಿ ಹಾಗೂ
ಜಿಲ್ಲಾ ನೋಂದಣಾಧಿಕಾರಿಗಳು,
ಉಡುಪಿ ಜಿಲ್ಲೆ, ಉಡುಪಿ.

ಪಿ.ಆರ್.278

KARNATAKA STATE BOARD OF WAKFS

"Darul Awkaf, No.6, Cunningham Road, Bangalore-560052

CORRIGENDUM

No.KSBW/30/RK/2011-12, Bangalore, Dated:04.08.2011

Sub: Correction of entries to Notification No.KTW/45/ASR/78, Dated:18.05.1979 in respect of Wakf property belonging to Dargah Hazrath Hatti Asad Khan, Camp, Belgaum.

Whereas, the Dargah Hazrath Hatti Asad Khan, Camp, Belgaum and its landed properties is a Wakf Institution notified in the official Gazette at Sl.No.124 of Belgaum Taluka vide Notification No.KTW/45/ASR/78, Dated:18th May 1979.

Whereas, the President, Hazrath Peer Hatti Asad Khan Dargah, Camp, Belgaum vide in his letter Dated:25.07.2011 has reported that the Survey No.824 and 925 have mentioned in the Notification as 9, 24 and T.25 instead of Sy.No.924 and 925. Further, he has also furnished the copies of the original Survey report of the said Wakf institution and requested to correct the same. It is verified from the records of this office that the error is due to typographical reason since the Wakf Survey Commissioner in his report Dated:31.03.1969 has clearly indicates the numbers as 924 and 925. On persuing the record it is felt necessary to correct the said Notification. In view of the above and in exercise of the powers conferred under Section 5 of the Wakf Act, 1995, the following Corrigendum is hereby issued.

EXISTING ENTRIES		READ THE CORRECT ENTRIES	
Sl. No.	Description of the Wakf properties & Particulars thereof as Sy.No.House No., etc	Sl. No.	Description of the Wakf properties and Particulars thereof such as Sy.No.House No.etc.
124.	Hatti Asad Khan Dargah, Belgaum R.S.No.30, 34, 9, 24, T, 25, 1001 and 733 of Belgaum. R.S.No.1, 4, 7, 9, 10, 11, 12, 20, 24, 29, 33, 36, 38, 39, 40 and 41 9 Trees at Chalvenatti.	124.	Hatti Asad Khan Dargah, Camp, Belgaum. R.S.No.30, 34, 924, 925, 1001 & 733 of Belgaum R.S. No.1, 4, 7, 9, 10, 11, 12, 20, 24, 29, 33, 36, 38, 39, 40 and 41 9 trees at Chalvenatti.

By Order of the Board/ Administrator,

PD-104

Chief Executive Officer,

Karnataka State Board of Wakfs, Bangalore.

PROCEEDINGS OF THE KARNATAKA STATE BOARD OF WAKFS, BANGALORE

Sub: Appointment of Muthawalli of Hazrath Maqdhoom Jahani Dargah, Bellary.

PREAMBLE:

Whereas, Sri M. Ansar Baig, S/o M. Usman Baig has been appointed as Muthawalli of Hazrath Maqdhoom Jahani Dargah, Bellary vide this office order No.KBW/MSC/APPT/INQ/171/BLY/2010-11 Dated:22.02.2011. Subject to the outcome of the order of the enquiry pending before the Addl.Chief Executive Officer, of the Board.

The Addl. Chief Executive Officer has conducted the enquiry on 12.05.2011. Where in it is ordered to dismiss the complaint received in Board office on 27.01.2010 as it is not pressed.

And whereas, the matter was placed before the Administrator, Karnataka State Board of Wakfs, Bangalore. The Administrator accorded approval on 08.06.2011, and confirmed the enquiry report of the Addl. Chief Exective Officer.

In view of the dismissal of complaint, the appointment of Muthawalli M. Ansar Baig S/o M. Usman Baig has to be confirmed. Hence this order.

ORDER NO. KBW/MSC/APPT/INQ/171/BLY/2010-11, DATED:21.06.2011

In view of the facts explained in the preamble, the appointment of Sri S. Ansar Baig S/o M. Usman Baig, as Muthawalli of Dargah Hazrath Maqdoom Jahani near Sangum Talkies, Bellary, is hereby confirmed.

The Muthawalli shall function in accordance with the Wakf Act, 1995 and the Karnataka Wakf Rule 1997 and as per the directions of the Karnataka State Board of Wakfs, Bangalore issued from time to time.

By Order of the Administrator,

PD-101

Chief Executive Officer,

Karnataka State Board of Wakfs.

KARNATAKA STATE BOARD OF WAKFS

Darul Awkaf, #.6, Cunningham Road, Bangalore-560052

CERTIFICATE OF REGISTRATION

No.KBW/REG/69/DHD/97-98, Bangalore, Dated:09.10.1998

It is hereby certified that the Wakf described hereunder is registered and brought on to the Register of Wakfs in accordance with Section 36 of the Wakf Act, 1995.

Sl. No. of Kitabul Awakf	Name, Class & Description of the Wakfs	Particulars of Wakf Properties	Name of the Muthawalli
149	Mohammediya Raza Masjid, & Gousia Arabbi Madrasa managed by the Ahle Sunnath Jamath, Mullanken, Tippunagar, Haveri, Haveri Taluk, Haveri District.	1. Property No CTS No.181 A1A/1 Masjid Building open space Measurement East: West: 58 feet North: South: 28 feet **BOUNDARIES** East: Road West: House of Nazeer Sab, Hulgur North: Gousiya Arabbi Madrasa South: House of Chandsab, Moogi 2.Property No.CTS No. 181 A1A/1 Gousiya Arabbi Madrasa & open space Measurement East:West: 85 feet North: South: 20 feet Boundaries: East: Road West: House of Bakshusab Hombardi North: Road South: Masjid building.	Managing Committee Ahle Sunathul Jamat Mullankeri, Tippu Nagar, Haveri, Haveri District, represented by its President.

Addl. Chief Executive Officer,

PD-103

Karnataka State Board of Wakfs.

IN THE COURT OF THE IV ADDL. CITY CIVIL JUDGE MAYOHALL, BANGALORE: CCH-21

P & S.C. NO.25033/2011 HG:02.09.2011

PETITIONER:

1. Kamala Lakshmana W/o Late S.N. Lakshmana 73 years R/at B2-102, white House Apartments, 15th Cross, 6th Main, R.T. Nagar, Bangalore-560032.

2. Smt. Shobana Shankar, W/o Mr. Ravi Shankar D/o Late S.N. Lakshmana 42 years R/at D1-302, white House Apartments, 15th Cross, 6th Main, R.T. Nagar, Bangalore-560032.

3. Smt. Malini Muddappa W/o Sri Muddappa, D/o Late S.N. Lakshmana 43 years R/at E2-602, white House Apartments, 15th Cross, 6th Main, R.T. Nagar, Bangalore-560032.

V/s

RESPONDENT: Nil

PUBLIC NOTICE

Notice is hereby given that a petition has been made to this Court Under Sec 372 of the Indian Succession Act, for grant of Succession Certificate to the estate of the deceased S.N. Lakshmana Who died on 28.03.2010 at Bangalore.

Be it known that No caveat has been entered and the said petition is posted for hearing on 02.09.2011 at 11'O clock. Any person's claming to have any interest may come and participate in the proceedings before grant of Succession Certificate.

SCHEDULE (SHARES)

ABAN OFFSHORE LTD., ABB LTD EQ NEW, AGRE DEVELOPERS LTD, AMBUJA CEMENTS LTD EQ NEW FV, BHARAT FORGE EQ NEW FV, BHARTI AIRTEL LTD, BHEL EQ, DLF LTD EQ NEW FV, ENGINEERS INDIA NEW F.V, GAMMON INDIA EQ NEW FV, GMR INFRASTRUCT EQ NEW, GREAT OFFSHORE LTD EQ, GVK POWER & INFRASTRUCTURE LTD EQ, HINDALCO EQ NEW FV, INFOSYS EQ FV, ITC EQ NEW FV, LARSEN AND TOUBRO LTD EQ NEW FV, NCC LTD EQ NEW FV, NMDC LTD EQ NEW, OIL AND NATURAL GAS CORPORATION LTD EQ NEW FV, PANTALOON RETS NEW EQ, PASUPATI ACRY EQ NEW FV, RELIANCE COMMUNICATIONS LIMITED EQ RELIANCE INDUSTRIES RELIANCE NATURAL RESOURSES LITS EQ, RELIANCE POWER LIMITED, SESA GOA LIMITED EQ NEW, SIEMENS LIMITED EQ NEW FV, STATE BANK OF INDIA EQ, STATE TRAD.COPR EQ, TATA CONSULTANCY SERVICES EQ NEW FV, THE INDIAN HOTELS COMPANY LIMITED, WIPRO.

SAVING BANK ACCOUNTS

ACCOUNT NO.01401000003823 AND ACCOUNT NO.01401570001346,

FIXED DEPOSITS

F.D.NO.01404410008957 AND F.D.NO.01404410008827.

Given under my hand and the seal of the Court, this the 25th day of July 2011.

By Order of the Court
Asst. Registrar
City Civil Court Mayo Hall Unit,
Bangalore.

PD-106

DEPARTMENT OF LAW, JUSTICE AND HUMAN RIGHTS

FORM-I

(See Rule 9)

NOTIFICATION

Shri **ANAND** working as PRL. CIVIL JUDGE in the LAW, JUSTICE AND HUMAN RIGHTS Department of Office of PRL. CIVIL JUDGE: MADHUGIRI is permitted to change his Name to **ANAND T. CHAVAN.**

PD-100

Under Secretary (Admn-I)
Law Justice and Human Rights Department.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಆಯುಕ್ತರ ಕಾರ್ಯಾಲಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು

(ನಮೂನೆ–1)

(9ನೇ ನಿಯಮ ನೋಡಿ)

ಅಧಿಸೂಚನೆ

ಶ್ರೀ **ಚಂದ್ರ** ಇವರು ಪಶುವೈದ್ಯಕೀಯ ಪರೀಕ್ಷಕರಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ, ಸಹಾಯಕ ನಿರ್ದೇಶಕರ ಕಛೇರಿ, ದೊಡ್ಡರೋಗ ನಿವಾರಣಾ ಯೋಜನೆ, ಮೈಸೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಹೆಸರು **ಡಿ. ಚಂದ್ರು** ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

ಪಿಆರ್–101

ಆಯುಕ್ತರು,
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,
ಬೆಂಗಳೂರು.

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ | ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧, ೨೦೧೧ (ಭಾದ್ರಪದ ೧೦, ಶಕ ವರ್ಷ ೧೯೩೩) | ಸಂಚಿಕೆ ೩೫

ಭಾಗ–೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:8/09-10 ದಿ:12-08-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಜಮೀನನ್ನು ಚನ್ನಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡ ಮತ್ತು ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ | **ತಾಲ್ಲೂಕು : ಚನ್ನಪಟ್ಟಣ**

ಹೋಬಳಿ : ಕಸಬಾ | **ಗ್ರಾಮ : ಚಿಕ್ಕಮಳೂರು**

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1	ಸ.ನಂ 66 ಭೂಪರಿವರ್ತನೆ ಆದಂತೆ ಖಾತ ನಂ 1561/05	ಎನ್.ಎ.ಕೆ	4–00	30–07–2009

ಎಸ್.ನವೀನ್ ಕುಮಾರ್ ರಾಜು
ಪ್ರಭಾರ ವಿಶೇಷ ಭೂಸ್ವಾಧೀನಾಧಿಕಾರಿ,
ರಾಮನಗರ ಜಿಲ್ಲೆ, ರಾಮನಗರ.

ಪಿ.ಆರ್.324

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:04/07-08 ದಿ:23-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನು ಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ರಾಮನಗರ

ಹೋಬಳಿ : ಕಸಬಾ ಗ್ರಾಮ : ಹಾಗಲಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	104/6ಬಿ	ಭಾಗಾಯ್ತು	0–01	17–01–2008
2.	104/6ಸಿ	ಖುಷ್ಕಿ	0–01	17–01–2008
3.	193/4	ಖುಷ್ಕಿ	0–01.08	17–01–2008
4.	193/5	ಖುಷ್ಕಿ	0–01.08	17–01–2008
5.	193/7	ಖುಷ್ಕಿ	0–01	17–01–2008
6.	193/8	ಭಾಗಾಯ್ತು	0–00.08	17–01–2008
7.	188/6	ಭಾಗಾಯ್ತು	0–03	17–01–2008
8.	194/9	ಖುಷ್ಕಿ	0–05	17–01–2008

ಡಿ.ಪಿ. ವೆಂಕಟೇಶ್ ಕ.ಆ.ಸೇ

ಪಿ.ಆರ್.300 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂ.ಎಸ್‌ಆರ್:8/03-04 ದಿ:19-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಜಮೀನನ್ನು ಗರಕಹಳ್ಳಿ ಏತನೀರಾವರಿ ಪೈಪ್‌ಲೈನ್ ಅಳವಡಿಸಲು ಭೂಸ್ವಾಧೀನಪಡಿಸಿ ಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಚನ್ನಪಟ್ಟಣ

ಹೋಬಳಿ : ವಿರೂಪಾಕ್ಷಿಪುರ ಗ್ರಾಮ : ಗರಕಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	68	ಭಾಗಾಯ್ತು	0-04	06–08–07
2.	70	ಭಾಗಾಯ್ತು	0-02½	06–08–07
3.	71	ಭಾಗಾಯ್ತು	0-06	06–08–07
4.	75	ತರಿ	0-01	06–08–07
5.	76	ಖುಷ್ಕಿ	0-01½	06–08–07
6.	77/1	ಖುಷ್ಕಿ	0-04	06–08–07
7.	77/2	ಖುಷ್ಕಿ	0-06¾	06–08–07
8.	77/3	ಖುಷ್ಕಿ	0-12	06–08–07
9.	77/4	ಖುಷ್ಕಿ	0-0¼	06–08–07
10.	95	ಖರಾಬು	2-15	06–08–07
11.	96/3	ಖುಷ್ಕಿ	0-03½	06–08–07
12.	232/5	ಭಾಗಾಯ್ತು	0-02½	06–08–07
13.	233/1	ಭಾಗಾಯ್ತು	0-04	06–08–07
14	233/2	ಭಾಗಾಯ್ತು	0-05	06–08–07
15.	234	ಭಾಗಾಯ್ತು	0-01	06–08–07
16.	236/6	ಖುಷ್ಕಿ	0-02½	06–08–07

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
17.	237/2	ಖುಷ್ಕಿ	0-05¼	06-08-07
18.	237/3	ಖುಷ್ಕಿ	0-01¼	06-08-07
19.	252	ಖರಾಬು	0-25	06-08-07
20.	416	ಭಾಗಾಯ್ತು	0-04	06-08-07
21.	417/1	ಖುಷ್ಕಿ	0-02½	06-08-07
22.	417/2	ಖುಷ್ಕಿ	0-05	06-08-07
23.	417/3	ಖುಷ್ಕಿ	0-02½	06-08-07
24.	417/4	ಖುಷ್ಕಿ	0-02	06-08-07
25.	417/5	ಖುಷ್ಕಿ	0-0¼	06-08-07
26.	418	ಭಾಗಾಯ್ತು	0-04	06-08-07
27.	419	ತರಿ	0-04¾	06-08-07
28.	420	ಭಾಗಾಯ್ತು, ಖುಷ್ಕಿ	0-06	06-08-07
29.	421	ಖುಷ್ಕಿ	0-05	06-08-07
30.	421/2	ಖುಷ್ಕಿ	0-02½	06-08-07
31.	428/2	ಖುಷ್ಕಿ	0-01¾	06-08-07
32.	428/2	ಖುಷ್ಕಿ	0-02½	06-08-07
33	428/3	ಖುಷ್ಕಿ	0-01¾	06-08-07
34	428/7	ಖುಷ್ಕಿ	0-01¾	06-08-07
35	429	ಖುಷ್ಕಿ ಖರಾಬು	0-10¾ 0-0¼	06-08-07
36.	439/1	ಖುಷ್ಕಿ	0-07	06-08-07
37.	443	ಭಾಗಾಯ್ತು	0-04	06-08-07
38.	455	ಖುಷ್ಕಿ	0-07	06-08-07
39.	493	ಖುಷ್ಕಿ ಖರಾಬು	0-06 0-0½	06-08-07
40.	494	ಖುಷ್ಕಿ	0-02½	06-08-07
41.	496	ಖುಷ್ಕಿ	0-06	06-08-07
42	514	ಖುಷ್ಕಿ	0-15	06-08-07
43	529	ಖುಷ್ಕಿ	0-02¼	06-08-07

ಡಿ.ಪಿ. ವೆಂಕಟೇಶ್
ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ಪಿ.ಆರ್.316

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:12/07-08 ದಿ:19-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಜಮೀನನ್ನು ಅರ್ಕಾವತಿ ಜಲಾಶಯ ಎಡದಂಡೆ ನಾಲೆಗೆ ಭೂಸ್ವಾಧೀನಪಡಿಸಿ ಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ — **ತಾಲ್ಲೂಕು : ಕನಕಪುರ**

ಹೋಬಳಿ : ಉಯ್ಯಂಬಳ್ಳಿ, — **ಗ್ರಾಮ : ಅರೆಕೋಪ್ಪ**

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	65/1	ಖುಷ್ಕಿ	0-05	24-12-2007

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
2.	155	ಖುಷ್ಕಿ	1–13	24–12–2007
3.	152	ಖುಷ್ಕಿ	0–24	24–12–2007
4.	158	ಖುಷ್ಕಿ	0–36	24–12–2007
5.	155	ಖುಷ್ಕಿ	0–36	24–12–2007

ಡಿ.ಪಿ. ವೆಂಕಟೇಶ್
ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ಪಿ.ಆರ್.304

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:07/02–03 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ವೈ.ಜಿ.ಗುಡ್ಡ ಹೊಸಕೆರೆ ನಾಲೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ಮಾಗಡಿ**

ಹೋಬಳಿ : ಮಾಡಬಾಳ್ **ಗ್ರಾಮ : ಲಕ್ಕಸಂದ್ರ**

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	19/3	ಖುಷ್ಕಿ	1–04	26–05–06

ಡಿ.ಪಿ.ವೆಂಕಟೇಶ್ ಕ.ಆ.ಸೇ
ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ಪಿ.ಆರ್.315

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:14/08–09 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಇಗ್ಗಲೂರು ಜಲಾಶಯ ಯೋಜನೆಯ 'ಡಿ' ಪಾಯಿಂಟ್‌ಗೆ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ಚನ್ನಪಟ್ಟಣ**

ಹೋಬಳಿ : ವಿರೂಪಾಕ್ಷಿಪುರ **ಗ್ರಾಮ : ನೆಲಮಾಕನಹಳ್ಳಿ**

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	64/1	ಖುಷ್ಕಿ	0–20	23–12–10

ಡಿ.ಪಿ.ವೆಂಕಟೇಶ್ ಕ.ಆ.ಸೇ
ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ಪಿ.ಆರ್.313

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:9/08–09 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಪರಿಶಿಷ್ಟ ಜನಾಂಗದವರ ಸ್ಮಶಾನಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಮಾಗಡಿ

ಹೋಬಳಿ : ಕಸಬಾ ಗ್ರಾಮ: ನಾಗಶೆಟ್ಟಿಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	34	ಖುಷ್ಕಿ	0–06	22–05–11

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.305 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂಎಸ್ಆರ್:11/07–08 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಹಾರೋಬೆಲೆ ಏತನೀರಾವರಿ ಬಲದಂಡೆ ನಾಲೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಕನಕಪುರ

ಹೋಬಳಿ : ಉಯ್ಯಂಬಳ್ಳಿ ಗ್ರಾಮ : ಕೊಕ್ಕರೆಹೊಸಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	91/1	ಖುಷ್ಕಿ	0–14	23–12–10
2.	91/2	ಖುಷ್ಕಿ	0–07	23–12–10
3.	92/5	ಖುಷ್ಕಿ	0–02	23–12–10
4.	92/6	ಖುಷ್ಕಿ	0–03	23–12–10
5.	92/7	ಖುಷ್ಕಿ	0–04	23–12–10
6.	181	ಖುಷ್ಕಿ	0–14	23–12–10
7.	182	ಖುಷ್ಕಿ	0–25	23–12–10
8.	183	ಖುಷ್ಕಿ	0–12	23–12–10
9.	184	ಖುಷ್ಕಿ	0–30	23–12–10
10.	185	ಖುಷ್ಕಿ	0–05	23–12–10
11.	187	ಖುಷ್ಕಿ	0–24	23–12–10

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.314 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂಎಸ್ಆರ್:30/06–07 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಮಂಚನಬೆಲೆ ಜಲಾಶಯ ಎಡದಂಡೆ ನಾಲೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ರಾಮನಗರ

ಹೋಬಳಿ : ಕಸಬಾ ಗ್ರಾಮ : ಹರಿಸಂದ್ರ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	67	ಖುಷ್ಕಿ	0–32	16–06–2011
2.	67	ಖುಷ್ಕಿ	0–14	16–06–2011

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.319 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂ.ಎಸ್‌ಆರ್:10/09–10 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಅರ್ಕಾವತಿ ಜಲಾಶಯ ಯೋಜನೆಯ ಏತನೀರಾವರಿ 1–18ನೇ ಕಿ.ಮೀ. ಎಡದಂಡೆ ನಾಲೆ ನಿರ್ಮಾಣಕ್ಕೆ ಹಾಗು ಪುನರ್ ವಸತಿ ಕಲ್ಪಿಸಲು ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಕನಕಪುರ

ಹೋಬಳಿ : ಉಯ್ಯಂಬಳ್ಳಿ ಗ್ರಾಮ : ಕೋಟೆಕೊಪ್ಪ,

ಐ–ಗೊಲ್ಲಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
ಕೋಟೆಕೊಪ್ಪ				
1	2	3	4	5
1.	35/ಪಿ3	ಖುಷ್ಕಿ	0–10	13–06–2011
2.	35/ಪಿ3	ಖುಷ್ಕಿ	0–16	13–06–2011
3.	35/ಪಿ2	ಖುಷ್ಕಿ	1–08	13–06–2011
4.	45	ಖುಷ್ಕಿ	0–05	13–06–2011
5.	45	ಖುಷ್ಕಿ	1–05	13–06–2011
6.	184	ಖುಷ್ಕಿ	0–30	13–06–2011
7.	142/2	ಖುಷ್ಕಿ	2–26	13–06–2011
8.	142/1	ಖುಷ್ಕಿ	0–26	13–06–2011
ಐ–ಗೊಲ್ಲಹಳ್ಳಿ				
9.	119	ಖುಷ್ಕಿ	0–24	13–06–2011

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.307 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂ.ಎಸ್‌ಆರ್:2/09–10 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಮಾಗಡಿ ಪಟ್ಟಣಕ್ಕೆ ಒಳಚರಂಡಿ ಘಟಕ ಸ್ಥಾಪಿಸಲು ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ

ತಾಲ್ಲೂಕು : ಮಾಗಡಿ

ಹೋಬಳಿ : ಮಾಡಬಾಳು

ಗ್ರಾಮ : ಪುರ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	42/2	ಖುಷ್ಕಿ	10-12	25-07-09

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.306

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:01/08-09 ದಿ:20-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಶ್ರೀರಂಗ ಅಣೆಕಟ್ಟು ಎಡ ಮತ್ತು ಬಲದಂಡೆ ನಾಲೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ

ತಾಲ್ಲೂಕು : ಮಾಗಡಿ

ಹೋಬಳಿ : ಮಾಡಬಾಳು

ಗ್ರಾಮ : ಸಾಧುಮಾರನಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	6/17ಬಿ	ಖುಷ್ಕಿ	0-07	24-12-08
2	6/9	ಖುಷ್ಕಿ	0-21 0-05ಖ	24-12-08
3	6/19	ಖುಷ್ಕಿ	0-12	24-12-08
4	6/19	ಖುಷ್ಕಿ	0-07	24-12-08
5	6/19	ಖುಷ್ಕಿ	0-05¾	24-12-08
6	9/7	ಖುಷ್ಕಿ	0-02¾	24-12-08
7	9/7	ಖುಷ್ಕಿ	0-08	24-12-08
8	9/16	ಖುಷ್ಕಿ	0-12¼	24-12-08
9	9/22	ಖುಷ್ಕಿ	-	24-12-08
10	9/2	ಖುಷ್ಕಿ	0-08	24-12-08
11	9/4, 63	ಖುಷ್ಕಿ	0-10	24-12-08
12	9/21	ಖುಷ್ಕಿ	0-04¾	24-12-08
13	9/2	ಖುಷ್ಕಿ	0-07½	24-12-08
14	9	ಖುಷ್ಕಿ	0-07	24-12-08

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.318

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್‌ಎಕ್ಯೂಎಸ್‌ಆರ್:3/09-10 ದಿ:20-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಎರೆಹಳ್ಳಿ, ಜೋಗಿದೊಡ್ಡಿ ತಿಮ್ಮಸಂದ್ರ ರಸ್ತೆಯ ಎರಡನೇ ಕಿ.ಮೀ.ನಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ರಾಮನಗರ

ಹೋಬಳಿ : ಕೂಟಗಲ್ ಗ್ರಾಮ : ಇಬ್ಬಳಕಳ್ಳಿ

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	33/3	ಭಾಗಾಯ್ತು	0–10	30–08–10
2.	33/2	ಭಾಗಾಯ್ತು	0–09	30–08–10
3.	32	ಭಾಗಾಯ್ತು	0–10	30–08–10

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.322 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:10/07–08 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಗರಕಹಳ್ಳಿ ಏತನೀರಾವರಿ ಪೈಪ್ ಲೈನ್ ಅಳವಡಿಸಲು ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಚನ್ನಪಟ್ಟಣ

ಹೋಬಳಿ : ವಿರೂಪಾಕ್ಷಿಪುರ ಗ್ರಾಮ : ಇಗ್ಗಲೂರು

ಕ್ರಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	100/1	ಖುಷ್ಕಿ	0–04	19–02–09
2.	107/6	ಖುಷ್ಕಿ	0–04	19–02–09
3.	108/1	ಖುಷ್ಕಿ	0–04	19–02–09
4.	109/1	ಖುಷ್ಕಿ	0–02	19–02–09
5.	102/3	ಖುಷ್ಕಿ	0–03	19–02–09
6.	456	ಖುಷ್ಕಿ	0–03	19–02–09
7.	93/ಪಿ5	ಖುಷ್ಕಿ	0–07	19–02–09
8.	471	ಖುಷ್ಕಿ	0–17 0-0¼ ಖ	19–02–09
9.	93/ಪಿ9	ಖುಷ್ಕಿ	0–04	19–02–09
10.	93/ಪಿ11	ಖುಷ್ಕಿ	0–07	19–02–09
11.	93/ಪಿ15	ಖುಷ್ಕಿ	0–07	19–02–09
12.	164/6	ಖುಷ್ಕಿ	0–05	19–02–09

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.308 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:3/08–09 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ

ತಾಲ್ಲೂಕು : ಕನಕಪುರ

ಹೋಬಳಿ : ಮರಳವಾಡಿ

ಗ್ರಾಮ : ದೊಡ್ಡಮರಳವಾಡಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	24/2	ಖುಷ್ಕಿ	0–01.8	13–11–08
2.	26	ಖುಷ್ಕಿ	0–04	13–11–08

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.321

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:26/06–07 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ

ತಾಲ್ಲೂಕು : ಕನಕಪುರ

ಹೋಬಳಿ : ಮರಳವಾಡಿ

ಗ್ರಾಮ: ಮರಸರಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	46	ಖುಷ್ಕಿ	0–06	14–02–06

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.320

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:14/09–10 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಅರ್ಕಾವತಿ ಜಲಾಶಯದ ಬಲದಂಡೆ ನಾಲೆ ಏತನೀರಾವರಿ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ

ತಾಲ್ಲೂಕು : ಕನಕಪುರ

ಹೋಬಳಿ : ಉಯ್ಯಂಬಳ್ಳಿ

ಗ್ರಾಮ : ಉಯ್ಯಂಬಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	145	ಖುಷ್ಕಿ	0–12	15–07–10

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.309

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:18/09–10 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಅರ್ಕಾವತಿ ಜಲಾಶಯದ ಬಲದಂಡೆ ನಾಲೆ ಏತನೀರಾವರಿ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಕನಕಪುರ

ಹೋಬಳಿ : ಉಯ್ಯಂಬಳ್ಳಿ ಗ್ರಾಮ : ಉಯ್ಯಂಬಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	113/2	ಖುಷ್ಕಿ	0–10	15–07–10
2.	113/3	ಖುಷ್ಕಿ	0–11	15–07–10

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.310

ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂ.ಎಸ್ಆರ್:17/07–08 ದಿ:20–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಏತನೀರಾವರಿ ಪೈಪ್ ಲೈನ್ ಅಳವಡಿಸಲು ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ ತಾಲ್ಲೂಕು : ಚನ್ನಪಟ್ಟಣ

ಹೋಬಳಿ : ವಿರೂಪಾಕ್ಷಿಪುರ ಗ್ರಾಮ : ಗರಕಹಳ್ಳಿ

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	70	ಭಾಗಾಯ್ತು	0–04	19–02–09
2.	77/3	ಖುಷ್ಕಿ	0–05	19–02–09
3	80	ಖುಷ್ಕಿ	0–02	19–02–09
4	95/42	ಖುಷ್ಕಿ	0–10	19–02–09
5	95/19	ಖುಷ್ಕಿ	0–09	19–02–09
6	95/12	ಖುಷ್ಕಿ	0–04.8	19–02–09
7	232/5	ಖುಷ್ಕಿ	0–03	19–02–09
8	234	ಖುಷ್ಕಿ	0–04	19–02–09
9	236/6	ಖುಷ್ಕಿ	0–01.8	19–02–09
10	237/2	ಖುಷ್ಕಿ	0–01	19–02–09
11	237/3	ಖುಷ್ಕಿ	0–01.12	19–02–09
12	416	ಖುಷ್ಕಿ	0–02	19–02–09
13	417/2	ಖುಷ್ಕಿ	0–01	19–02–09
14	417/5	ಖುಷ್ಕಿ	0–01	19–02–09
15	420	ಖುಷ್ಕಿ	0–02	19–02–09
16	428/1	ಖುಷ್ಕಿ	0–03	19–02–09
17	428/5	ಖುಷ್ಕಿ	0–02	19–02–09
18	428/6	ಖುಷ್ಕಿ	0–02	19–02–09
19	428/7	ಖುಷ್ಕಿ	0–02	19–02–09
20	426	ಖುಷ್ಕಿ	0–03	19–02–09
21	430	ಖುಷ್ಕಿ	0–20	19–02–09
22	439/1	ಖುಷ್ಕಿ	0–01	19–02–09

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
23	453/1	ಖುಷ್ಕಿ	0–03	19–02–09
24	453/2	ಖುಷ್ಕಿ	0–12	19–02–09
25	455	ಖುಷ್ಕಿ	0–03	19–02–09
26	493	ಖುಷ್ಕಿ	0–02	19–02–09
27	496	ಖುಷ್ಕಿ	0–04	19–02–09
28	529/1	ಖುಷ್ಕಿ	0–02	19–02–09
29	514	ಖುಷ್ಕಿ	0–12	19–02–09
30	95	ಖುಷ್ಕಿ	0–05	19–02–09

ಡಿ.ಪಿ.ವೆಂಕಟೇಶ್ ಕ.ಆ.ಸೇ
ಪಿ.ಆರ್.311 ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ
ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ
ಕ್ರಮಾಂಕ :ಎಲ್‌ಎಕ್ಯೂ.ಎಸ್‌ಆರ್:27/06–07 ದಿ:23–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಬೆಂಗಳೂರು–ಹುಲಿಯೂರು ದುರ್ಗ ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ರಾಮನಗರ**
ಹೋಬಳಿ : ಕೂಟಗಲ್ **ಗ್ರಾಮ : ವೆಂಗಪ್ಪನಹಳ್ಳಿ, ತಗಚಕುಪ್ಪೆ**

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
		ವೆಂಗಪ್ಪನಹಳ್ಳಿ		
1.	21	ಖುಷ್ಕಿ	0–02	02–11–06
		ತಗಚಕುಪ್ಪೆ		
1.	7/1	ಖುಷ್ಕಿ	0–03	02–11–06
2.	7/2	ಖುಷ್ಕಿ	0–01	02–11–06
3.	9/2	ಖುಷ್ಕಿ	0–04	02–11–06

ಡಿ.ಪಿ.ವೆಂಕಟೇಶ್ ಕ.ಆ.ಸೇ
ಪಿ.ಆರ್.299 ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ
ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ
ಕ್ರಮಾಂಕ :ಎಲ್‌ಎಕ್ಯೂ.ಎಸ್‌ಆರ್:8/05–06 ದಿ:23–07–2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ತಿರುಮಳೆಗೌಡನದೊಡ್ಡಿ ರಸ್ತೆ ವಿಸ್ತರಣೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ರಾಮನಗರ**
ಹೋಬಳಿ : ಕೂಟಗಲ್ **ಗ್ರಾಮ : ತಿರುಮಳೆಗೌಡನದೊಡ್ಡಿ**

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	6/6ಎ.ಬಿ	–	50x50	11–05–06

ಡಿ.ಪಿ.ವೆಂಕಟೇಶ್ ಕ.ಆ.ಸೇ
ಪಿ.ಆರ್.301 ವಿಶೇಷ ಭೂಸ್ವಾಧೀನಾಧಿಕಾರಿ
ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂಎಸ್ಆರ್:7/08-09 ದಿ:23-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಬೆಂಗಳೂರು-ಮೈಸೂರು ಚತುಸ್ಪದ ರಸ್ತೆಗೆ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ಚನ್ನಪಟ್ಟಣ**

ಹೋಬಳಿ : ಕಸಬಾ **ಗ್ರಾಮ : ಮಂಗಳವಾರಪೇಟೆ**

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	237/1	ತರಿ	0-01.08	08-10-09
2.	237/2	ಎನ್ಎಕೆ	0-02.08	08-10-09

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.302 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂಎಸ್ಆರ್:19/06-07 ದಿ:23-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ಎರಡು ಪಥದ ರಸ್ತೆಯಿಂದ ನಾಲ್ಕುಪಥದ ರಸ್ತೆಯನ್ನಾಗಿ ಪರಿವರ್ತಿಸುವ ಸಲುವಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ರಾಮನಗರ**

ಹೋಬಳಿ : ಬಿಡದಿ **ಗ್ರಾಮ : ಬಿಡದಿ**

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	40/8ಎ	ಖುಷ್ಕಿ	0-02	07-10-06

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.303 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ

ಸೆಕ್ಷನ್ 16(2)ರ ಅನ್ವಯ ಅಧಿಸೂಚನೆ

ಕ್ರಮಾಂಕ :ಎಲ್ಎಕ್ಯೂಎಸ್ಆರ್:5/07-08 ದಿ:19-07-2011

ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಕಲಂ 16ರ ಪ್ರಕರಣ(2)ರ ಉಪ ಪ್ರಕರಣದ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಜಮೀನನ್ನು ಹಾರೋಬೆಲೆ ಬಲದಂಡೆ ನಾಲೆಯ 20ನೇ ಕಿ.ಮೀ.ಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದು ಸದರಿ ಜಮೀನುಗಳನ್ನು ಅಧಿಕೃತವಾಗಿ ವಶಪಡಿಸಿಕೊಂಡು ಈ ಅಧಿಸೂಚನೆ ಹೊರಡಿಸಲಾಗಿದೆ.

ಅನುಸೂಚಿ

ಜಿಲ್ಲೆ : ರಾಮನಗರ **ತಾಲ್ಲೂಕು : ಕನಕಪುರ**

ಹೋಬಳಿ : ಉಯ್ಯಂಬಳ್ಳಿ **ಗ್ರಾಮ : ಹಾರೋಶಿವನಹಳ್ಳಿ**

ಕ್ರ.ಸಂ	ಸರ್ವೆ ನಂಬರ್	ತರಹೆ	ವಿಸ್ತೀರ್ಣ ಎ.ಗುಂ.	ಭೂಸ್ವಾಧೀನಪಡಿಸಿಕೊಂಡ ದಿನಾಂಕ
1	2	3	4	5
1.	92	ಖುಷ್ಕಿ	0-14	01-01-2010
2.	147	ಖುಷ್ಕಿ	0-25	01-01-2010

ಡಿ.ಪಿ.ವೆಂಕಟೇಶ್ ಕ.ಆ.ಸೇ

ಪಿ.ಆರ್.312 ವಿಶೇಷ ಭೂಸ್ವಾಧೀನಾಧಿಕಾರಿ

ರಾಮನಗರ ಜಿಲ್ಲೆ, ರಾಮನಗರ.

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಟಿ.ಎಸ್. ನಂ. ಸ.ಡಿ.ನಂ.	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ (ಚದರ ಅಡಿಗಳಲ್ಲಿ)	ಪ್ರಸ್ತಾಪಿಸಿದ ಹೆದ್ದಾರಿಯ "ಗಡಿ ರೇಖೆಯಿಂದ" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ: ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ — ಟಿ.ಎಸ್.ನಂ. ಸ.ಡಿ.ನಂ	ವಿಸ್ತೀರ್ಣ (ಚ.ಅಡಿಗಳಲ್ಲಿ)	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ — ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ — ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಷರಾ
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಬಳ್ಳಾರಿ ನಗರ ಪರಿಮಿತಿ ವಾರ್ಡ ನಂ.16, ಬ್ಲಾಕ್ ನಂ.19	73.95 ದಿಂದ 74.49	697/2B	–	2840	–	–	697/2B	2840	ಜಿ.ವೇದವತಿ ಗಂಡ ಜಿ.ಚನ್ನಬಸವನಗೌಡ	–	–	–	–	–	–	
2					697/2C	–	700	–	–	697/2C	700	1)ವೆಂಕಟ ರಮಣ ಶಾಸ್ತ್ರಿ 2)ಕೃಷ್ಣ ಶಾಸ್ತ್ರಿ 3)ಕೆ.ದಕ್ಷಿಣ ಮೂರ್ತಿ	–	–	–	–	–	–	
3					697/2D6B	–	500	–	–	697/2D6 B	500	ಜೆ.ಕಾಂತಮಣಿ	–	–	–	–	–	–	
4					697/1B	–	2500	–	–	697/1B	2500	ಜಿ.ಗುರುಬಸವರಾಜ ,ತಂದೆ ಜಿ.ಮರಿಸ್ವಾಮಪ್ಪ	–	–	–	–	–	–	
5					697/1C	–	1920	–	–	697/1C	1920	ಜಿ.ಪ್ರತಾಪ ರುದ್ರದೇವ್ ತಂದೆ ಎಸ್. ಮರಿಸ್ವಾಮಪ್ಪ	–	–	–	–	–	–	
6					697/1D	–	2160	–	–	697/1D	2160	ಜಿ.ಚಂದ್ರಮೂಳ ತಂದೆ ಜಿ.ಮರಿಸ್ವಾಮಪ್ಪ	–	–	–	–	–	–	
7					697/1E	–	4120	–	–	697/1E	4120	ನೀಲಮ್ಮ ಗಂಡ ಜಿ.ವೀರಭದ್ರಪ್ಪ ಲೇಟ್	–	–	–	–	–	–	
8					695/2C	–	720	–	–	695/2C	720	ವಿ.ವೀ.ಸಂಘ	–	–	–	–	–	–	
9					695/2B	–	800	–	–	695/2B	800	ಡಾ.ಬಸವರಾಜ್.ಪಿ ತಂದೆ ಪರ್ವತಗೌಡ	–	–	–	–	–	–	
10					695/2A2	–	720	–	–	695/2A2	720	ಸರ್ವಮಂಗಳಮ್ಮ ಗಂಡ ಹೆಚ್ ಹನುಮಂತ ರೆಡ್ಡಿ	–	–	–	–	–	–	–
11					695/2A1	–	80	–	–	695/2A1	80	ಯು.ಕೃಷ್ಣಪ್ಪ ತಂದೆ ಶಂಕರ ನಾಯ್ಕ	–	–	–	–	–	–	
12					695/1A1/A	–	720	–	–	695/1A1/ A	720	ಯು.ಕೃಷ್ಣಪ್ಪ ತಂದೆ ಶಂಕರ ನಾಯ್ಕ	–	–	–	–	–	–	
13					695/1A/1	–	800	–	–	695/1A/1	800	ಪಿ.ಸತ್ಯನಾರಾಯಣ ತಂದೆ ಪಿ.ಭೀಮರೆಡ್ಡಿ	–	–	–	–	–	–	
14					695/1A/2	–	800	–	–	695/1A/2	800	ವಿ.ವೀ.ಸಂಘ ಬಳ್ಳಾರಿ	–	–	–	–	–	–	
15					695/1A/3	–	800	–	–	695/1A/3	800	ಎಲ್.ಜಿ.ಲಕ್ಷ್ಮೀ ನಾರಾಯಣ	–	–	–	–	–	–	
16					695/1A/4	–	800	–	–	695/1A/4	800	ಲಲಿತಮ್ಮ ತಂದೆ ಗುರುಸಿದ್ದಪ್ಪ	–	–	–	–	–	–	
17					695/1A/5	–	800	–	–	695/1A/5	800	ಚಕ್ರಪಾಣಿ	–	–	–	–	–	–	
18					695/1A/6	–	800	–	–	695/1A/6	800	ಎಸ್.ಪದ್ಮವತಿ ಗಂಡ ವೆಂಕಟೇಶ್	–	–	–	–	–	–	
19					695/1A/7	–	800	–	–	695/1A/7	800	ಟಿ.ಶೋಭರಾಣಿ ಗಂಡ ಬಸವರಾಜ್	–	–	–	–	–	–	
20					695/1A/8	–	800	–	–	695/1A/8	800	1) ಸಿದ್ದನಗೌಡ ತಂದೆ ಜಿ.ಶಿವಣ್ಣ 2) ಮೀನಾಕ್ಷಿ ಗಂಡನಾಗರಾಜ್ 3)ಶೈಲ ಗಂಡ ರಾಜಪ್ಪ	–	–	–	–	–	–	
21					695/1A/9	–	800	–	–	695/1A/9	800	ಬಿ.ಈರಣ್ಣ ತಂದೆ ರುದ್ರಪ್ಪ	–	–	–	–	–	–	

1	2	3	4	5	6	7	8	9	10	11	12	13	14	15	16	17	18	19	20
22					695/1A/19	–	800	–	–	695/1A/19	800	ಸಿ.ಮೃತುಂಜಯಪ್ಪ ತಂದೆ ಚತ್ರದೆ ತೋಟಪ್ಪ	–	–	–	–	–	–	
23					695/1A/20	–	800	–	–	695/1A/20	800	ಸಿ.ಮೃತುಂಜಯಪ್ಪ ತಂದೆ ಚತ್ರದೆ ತೋಟಪ್ಪ	–	–	–	–	–	–	
24					695/1A/21	–	800	–	–	695/1A/21	800	ಡಾ. ಎ.ಪಿ.ಎಸ್.ಕುಮಾರ್	–	–	–	–	–	–	
25					695/1A/22	–	800	–	–	695/1A/22	800	ಜೆ.ಭೀಮಲಿಂಗನಗೌಡ ತಂದೆ ಜೆ.ಹನುಮಂತಪ್ಪ	–	–	–	–	–	–	
26					695/1A/23	–	800	–	–	695/1A/23	800	ಎಂ.ಸತ್ಯನಾರಾಯಣ ತಂದೆ ಎಂ.ನಾಗಪ್ಪ ಬಿ.ಭಾರತಿ ತಂದೆ ಎಂ.ಸತ್ಯನಾರಾಯಣ	–	–	–	–	–	–	
27					695/1A/24	–	800	–	–	695/1A/24	800	ಎಸ್.ಬಿ.ಅನ್ವರ್ ಪಾಷ ತಂದೆ ಎನ್.ಬಿ.ಪಾಷ	–	–	–	–	–	–	
28					695/1A32/A1B	–	1600	–	–	695/1A32/A1B	1600	ಯರ್ರಂಗಳ ವಿರುಪಾಕ್ಷಗೌಡ ತಂದೆ ಗಿರಿಗೌಡ ಬಿ.ಕೆ. ಚೆನ್ನಬಸಪ್ಪ ತಂದೆ ಕೆ.ಎಸ್.ರುದ್ರಪ್ಪ	–	–	–	–	–	–	
29					695/1A32/C	–	800	–	–	695/1A32/C	800	ರಾಮರೆಡ್ಡಿ. ತಿಪ್ಪಯ್ಯ ಶೆಟ್ಟಿ ಎನ್.ದಿ.ಅಲಕುಂದಿ ತಂದೆ ದುರುಗಪ್ಪ	–	–	–	–	–	–	
30					695/1A32/D	–	720	–	–	695/1A32/D	720	ಎನ್.ಶೈಲಜಾ ಗಂಡ ಎನ್. ಪ್ರತಾಪರೆಡ್ಡಿ	–	–	–	–	–	–	
31					695/1A32/H/1	–	852	–	–	695/1A32/H/1	852	ಹೆಚ್.ಈರಣ್ಣ ತಂದೆ ಸಣ್ಣ ಈರಣ್ಣ							
32					695/1A32/H/2	–	400	–	–	695/1A32/H/2	400	ವೆಂಕಟೇಶಪ್ಪ ತಂದೆ ಸಣ್ಣ ಈರಣ್ಣ							
33					693	–	12240	–	–	693	12240	ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್) ಓ & ಎಂ ವಿಭಾಗ ಕೆ.ಇ.ಬಿ. ಬಳ್ಳಾರಿ	–	–	–	–	–	–	
1			ಬಳ್ಳಾರಿ ನಗರ ಪರಿಮಿತಿ ವಾರ್ಡ ನಂ.16, ಬ್ಲಾಕ್ ನಂ.20		723/2	–	260	–	–	723/2	260	1) ಬಿ.ಸತ್ಯನಾರಾಯಣ 2) ಬಿ.ವೀಠ್ಠೋಬ	–	–	–	–	–	–	
2					723/3	–	850	–	–	723/3	850	ಬಿ.ವೀಠ್ಠೋಬ ತಂದೆ ಲೇಟ್.ರಾಮ ದಾಸಪ್ಪ	–	–	–	–	–	–	
3					723/4	–	750	–	–	723/4	750	ಬಿ.ಕನಕಪ್ಪ ತಂದೆ ಲೇಟ್. ರಾಮ ದಾಸಪ್ಪ	–	–	–	–	–	–	
4					723/5B	–	840	–	–	723/5B	840	ಕೆ.ಭಾನುಮತಿ ಗಂಡ ಪುರುಷೋತ್ತಮ ರಾವ್	–	–	–	–	–	–	

1	2	3	4	5	6	7	8	9	10	11	12	13	14	15	16	17	18	19	20
5					723/5A1	–	90	–	–	723/5A1	90	ಕೆ.ಭಾನುಮತಿ ಗಂಡ ಪುರುಷೋತ್ತಮ ರಾವ್	–	–	–	–	–	–	
6					723/5A3	–	900	–	–	723/5A3	900	ಕೆ.ರಘುನಾಥ ರಾವ್ ತಂದೆ ಕೆ.ಸುರೇಂದ್ರ ರಾವ್	–	–	–	–	–	–	
7					721	–	3365	–	–	721	3365	1) ಎಸ್.ರಾಮಕೃಷ್ಣ ಶೆಟ್ಟಿ ತಂದೆ ಮರಿಸ್ವಾಮಿ ಶೆಟ್ಟಿ 2) ಎಸ್.ರಾಘವೇಂದ್ರ ಶೆಟ್ಟಿ ತಂದೆ ಮರಿಸ್ವಾಮಿ ಶೆಟ್ಟಿ	–	–	–	–	–	–	
8					720/3	–	2440	–	–	720/3	2440	ವೆಂಕಟೇಶಯ್ಯ ತಂದೆ ಮೋಬಾರು ಗುಂಡಪ್ಪ	–	–	–	–	–	–	
9					720/2B	–	265	–	–	720/2B	265	ಹೆಚ್.ಗುರುರಾಜ್ ತಂದೆ ಲೇಟ್.ನಾರಾಯಣಾಚಾರ್ಯ	–	–	–	–	–	–	
10					720/2C	–	264	–	–	720/2C	264	ಹೆಚ್.ಗುರುರಾಜ್ ತಂದೆ ಲೇಟ್.ನಾರಾಯಣಾಚಾರ್ಯ	–	–	–	–	–	–	
11					720/2D	–	300	–	–	720/2D	300	ಹಚ್.ರಜನೀ ಜೋಷಿ ಗಂಡ ಅನಲ್ ಕುಮಾರ್ ಕುಲಕರ್ಣಿ	–	–	–	–	–	–	
12					720/1	–	820	–	–	720/1	820	ವೆಂಕಟೇಶಯ್ಯ ತಂದೆ ಮೋಬಾರು ಗುಂಡಪ್ಪ	–	–	–	–	–	–	
13					719	–	4480	–	–	719	4480	ರಸ್ತೆ	–	–	–	–	–	–	
14					738/1A2/A	–	2660	–	–	738/1A2/A	2660	ಡಾ.ಕೆ.ನಾರಾಯಣಮೂರ್ತಿ ತಣದೆ ಕರ.ಸತ್ಯರಾಂ	–	–	–	–	–	–	
15					738/1A1A2	–	1000	–	–	738/1A1A2	1000	ಹಚ್.ರಾಮಮೂರ್ತಿ ತಂದೆ ಹೆಚ್.ಗೋವಿಂದಾಚಾರಿ	–	–	–	–	–	–	
16					738/1A1A1	–	1050	–	–	738/1A1A1	1050	ಪಿ.ವೇದಾವತಮ್ಮ ಗಂಡ ಪಂಚಾಂಗಮ್ ಟೀಚರ್ ಲಕ್ಷ್ಮೀಶಾಂತ ಶಾಸ್ತ್ರಿ	–	–	–	–	–	–	
17					737/106/1	–	208	–	–	737/106/1	208	ವಿ.ವಿಶ್ವರಾಧ್ಯ ಎರ್ರಹಂಪಯ್ಯಸ್ವಾಮಿ	–	–	–	–	–	–	
18					737/105	–	800	–	–	737/105	800	ಡಾ.ಜಿ.ರಾಜಚಂದ್ರಪ್ಪ ತಂದೆ ಅಂಬಣ್ಣ	–	–	–	–	–	–	
19					737/104	–	800	–	–	737/104	800	ಪರ್ವತರೆಡ್ಡಿ ಎರ್ರಿ ಸ್ವಾಮಿ ತಂದೆ ಪಿ.ಬಸವನಗೌಡ	–	–	–	–	–	–	
20					737/103	–	800	–	–	737/103	800	ಕೆ.ಶ್ರೀನಿವಾಸ್ ತಂದೆ ಅಂತೋಜಿರಾವ್	–	–	–	–	–	–	
21					737/102	–	800	–	–	737/102	800	ಕೆ.ಷಣ್ಮುಖಪ್ಪ ತಂದೆ ಕೊಲಮಿ ನೀಲಪ್ಪ	–	–	–	–	–	–	
22					737/101	–	800	–	–	737/101	800	ಶಿದ್ದನಗೌಡ ಪಾಟೀಲ್ ತಂದೆ ಶರಣಪ್ಪ	–	–	–	–	–	–	
23					737/plot	–	800	–	–	737/plot no	800	ವಿ.ವಿ.ಸಂಘ ಬಳ್ಳಾರಿ	–	–	–	–	–	–	
24					737/100	–	800	–	–	737/100	800	ಎಸ್.ವಿ.ದೇವರೆಡ್ಡಿ ತಂದೆ ವೀರನಗೌಡ	–	–	–	–	–	–	
25					737/99	–	800	–	–	737/99	800	ವಿ.ವಿ.ಸಂಘ	–	–	–	–	–	–	
26					737/4	–	800	–	–	737/4	800	ಹೆಚ್.ಜಿ.ರಾಜೇಶ್ವರಿ ಗಂಡ ಹಚ್.ಬಸಣ್ಣ	–	–	–	–	–	–	
27					737/3	–	800	–	–	737/3	800	ಹೆಚ್.ಬಸಣ್ಣ ತಂದೆ ಹೆಚ್.ಸಿದ್ದಪ್ಪ	–	–	–	–	–	–	
28					737/78	–	120	–	–	737/78	120	ಜಿ.ಮಲ್ಲಿಗೆ ಗಂಡ ಜಿ ರಾಮಗೋಪಾಲ	–	–	–	–	–	–	
				TOTA			75054	-	-		75054		–	–	–	–	–	–	

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ–ಕುರುಗೋಡು–ಕುಡಿತಿನಿ–ಬಳ್ಳಾರಿ–ಮೋಕಾ–ಆಲೂರು ರಸ್ತೆ: ರಾ.ಹೆ–132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ " ಗಡಿ ರೇಖೆಯಿಂದ " ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ									ಷರಾ
										ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ–ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ–ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ–ಕುರುಗೋಡು–ಕುಡಿತಿನಿ–ಬಳ್ಳಾರಿ–ಮೋಕಾ–ಆಲೂರು ರಸ್ತೆ ರಾಜ್ಯ ಹೆದ್ದಾರಿ–132	ಬಳ್ಳಾರಿ	ಬಳ್ಳಾರಿ	74.49 ರಿಂದ 74.88	232/A	–	0–23	–	–	232/A	0–23	ಕೆ.ನಾಗರಾಜರಾವ್ ಬಳ್ಳಾರಿ ಅವಿಭಕ್ತ ಕುಟುಂಬದ ಯಜಮಾನ ನಾಗರಾಜರಾವ್ (ಪಹಣಿಯಂತೆ) 110 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರ ಬಳ್ಳಾರಿ	–	–	–	–	–	–	
2					232/B	–	0–32	–	–	232/B	0–32	ಸಿ.ಡಿ ರೋಡ್ (ಪಹಣಿಯಂತೆ) 110 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರ ಬಳ್ಳಾರಿ	–	–	–	–	–	–	
3					233	2–33	-	–	–	-	-	–	–	–	–	–	–	–	
4					424	–	0–08	–	–	424	0–08	1) ಕೆ.ಬಸಪ್ಪ ಉರುಪ್ ಬಸಣ್ಣ ತಂದೆ ಹನುಮಂತಪ್ಪ 2) ಬಿ.ವೇಣುಗೋಪಾಲ್ ತಂದೆ ಲಕ್ಷ್ಮಯ್ಯ ನಾಯ್ಡು 3) ನಾರಾಯಣ 4) ಕೃಷ್ಣ ನಾಯ್ಡು 5) ರಾಜೇಶ್ವರಿ 6) ರವಿಕುಮಾರ್ 7) ನಾಗವೇಣಿ 8) ಅನುಸೂಯ್ಯ	–	–	–	–	–	–	

1	2	3	4	5	6	7	8	9	10	11	12	13	14	15	16	17	18	19	20
5					425	–	0-49	–	–	425	0-49	1) ನರೇಂದ್ರಬಾಬು ತಂದೆ ಉಡೆದ ಶಿವಕುಮಾರ್ 2) ನೀಲಮ್ಮ ಗಂಡ ಹನುಮಂತಪ್ಪ 3) ಶಂಬಣ್ಣ ತಂದೆ ಕುಂಬಾರ ರುದ್ರಪ್ಪ 4) ಕೆ.ಬಸಪ್ಪ ತಂದೆ ರುದ್ರಪ್ಪ 5) ಕೆ.ಜಿ.ದೊಡ್ಡಬಸಪ್ಪ ತಂದೆ ಕೆ.ಗೋವಿಂದಪ್ಪ 6) ಪಿ.ಚೆನ್ನಕೇಶವಲು ತಂದೆ ಪಿ.ರಾಘವಯ್ಯ 7) ಹೆಚ್.ಎಂ.ಜಗದೀಶ್ ತಂದೆ ಹೆಚ್.ಎಂ.ಚಂದ್ರಶೇಖರಯ್ಯ 8) ಸಿ.ಎಸ್.ರಾಜೇಶ್ವರಿ ತಾಯಿ ಪುಷ್ಪ 9) ಶ್ರೀಮತಿ. ಜಿ.ಕೃಷ್ಣವೇಣಿ ಗಂಡ ಜಿ.ವೆಂಗಲ್ ರೆಡ್ಡಿ ಪಾತೀಮಾಭಿ ಗಂಡ ಡಿ.ಅಬ್ದುಲ್ ಮಜೀದ್ ಕೆ.ತಿಮ್ಮಣ್ಣ ತಂದೆ ದೊಡ್ಡ ಹನುಮಯ್ಯ	–	–	–	–	–	–	
					TOTAL	2-33	1-12	–	–	"	1-12	–	–	–	–	–	–		

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ "ಗಡಿ ರೇಖೆಯಿಂದ" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ: ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ – ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ – ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ – ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	ಷರಾ
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಹದ್ದಿನ ಗುಂಡು	74.88 ರಿಂದ 75.43	55/A1	-	0-04	-	-	55/A1	0-04	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	55/A1	-	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	55/A1	-	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	
2					55/A2	-	0-03	-	-	55/A2	0-03	H L C	55/A2	-	H L C	55/A2	-	H L C	
3					55/A3	-	0-01	-	-	55/A3	0-01	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	55/A3	-	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	55/A3	-	ಬಿ.ಸಾಹೇರಾ ಬಾನು ಗಂಡ ಲೇಟ್ ಬಿ.ಮಹಮ್ಮದ್ ಇಸಾಕ್	
4					56/A/1a	-	0-15	-	-	56/A/1a	0-15	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	56/A/1 a	-	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	56/A/1a	-	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	
5					56/A/1b	-	0-09	-	-	56/A/1b	0-09	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	56/A/1 b	-	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	56/A/1b	-	.ಸಿ.ಮೋಹನ್ ರಾವ್ ತಂದೆ ಕೋಟಯ್ಯ	
6					56/A/2	-	0-11	-	-	56/A/2	0-11	ಎಂ.ಎಸ್.ಬಸವನಗೌಡ ತಂದೆ ಮರೆಪ್ಪ	56/A/2	-	ಎಂ.ಎಸ್.ಬಸವನಗೌಡ ತಂದೆ ಮರೆಪ್ಪ	56/A/2	-	ಎಂ.ಎಸ್.ಬಸವನಗೌಡ ತಂದೆ ಮರೆಪ್ಪ	
7					56/A/3	-	0-09	-	-	56/A/3	0-09	1)ಶ್ರೀಮತಿ ದಮ್ಮೂರು ಉಲೇತಮ್ಮ ಗಂಡ ದಮ್ಮೂರು ಹನುಮಪ್ಪ 2)ದಮ್ಮೂರು ಹನುಮಪ್ಪ ತಂದೆ ದಮ್ಮೂರು ಈರಪ್ಪ ಕೊಳಗಲ್ಲು	56/A/3	-	1)ಶ್ರೀಮತಿ ದಮ್ಮೂರು ಉಲೇತಮ್ಮ ಗಂಡ ದಮ್ಮೂರು ಹನುಮಪ್ಪ 2)ದಮ್ಮೂರು ಹನುಮಪ್ಪ ತಂದೆ ದಮ್ಮೂರು ಈರಪ್ಪ ಕೊಳಗಲ್ಲು	56/A/3	-	1)ಶ್ರೀಮತಿ ದಮ್ಮೂರು ಉಲೇತಮ್ಮ ಗಂಡ ದಮ್ಮೂರು ಹನುಮಪ್ಪ 2)ದಮ್ಮೂರು ಹನುಮಪ್ಪ ತಂದೆ ದಮ್ಮೂರು ಈರಪ್ಪ ಕೊಳಗಲ್ಲು	
8					56/A/4	-	0-05			56/A/4	0-05	1)ಎಸ್.ಹಮೀರ್ ಬಾಷ ತಂದೆ ಪಿರಾಸಬ್ 2)ಕೆ.ಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	56/A/4	-	1)ಎಸ್.ಹಮೀರ್ ಬಾಷ ತಂದೆ ಪಿರಾಸಬ್ 2)ಕೆ.ಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	56/A/4	-	1)ಎಸ್.ಹಮೀರ್ ಬಾಷ ತಂದೆ ಪಿರಾಸಬ್ 2)ಕೆ.ಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	
9					56/A/5	-	0-02			56/A/5	0-02	1) ರಾಜಮಲ್ ತಂದೆ ಮುಲ್ ತಾನ್ ಮಲ್ ಜಿ ಬಳ್ಳಾರಿ 2) ಕೆಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	56/A/5	-	1) ರಾಜಮಲ್ ತಂದೆ ಮುಲ್ ತಾನ್ ಮಲ್ ಜಿ ಬಳ್ಳಾರಿ 2) ಕೆಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	56/A/5	-	1) ರಾಜಮಲ್ ತಂದೆ ಮುಲ್ ತಾನ್ ಮಲ್ ಜಿ ಬಳ್ಳಾರಿ 2) ಕೆಮಾರುತಿ ವರಪ್ರಸಾದ್ ತಂದೆ ಕೆ..ಕ್ರಿಷ್ಣಯ್ಯ	

1	2	3	4	5	6	7	8	9	10	11	12	13	14	15	16	17	18	19	20
10	ಹಂಪಿ-ಹುರುಗೋಳು-ಹುಡಿಸಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132				56/B	–	0-23	–	–	56/B	0-23	1) ಪಿ.ಆರ್.ಕೆ.ಪ್ರಸಾದ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 2)ಪಿ.ಸುರೇಶ ಕುಮಾರ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 3) ಪಿ.ಅನುರಾಧ ಗಂಡ ಪಿ.ಆರ್.ಕೆ.ಪ್ರಸಾದ್ 4) ಪಿ.ಹೇಮಲಾತ ಗಂಡ ಪಿ.ಸುರೇಶ ಕುಮಾರ್ 5)ಪಿ.ವಿಶ್ವೇಶ್ ತಂದೆ ಪಿ.ಆರ್.ಕೆ.ಪ್ರಸಾದ್ 6) ಸಾರ್ವಜನಿಕ ರಸ್ತೆ	56/B	–	1) ಪಿ.ಆರ್.ಕೆ.ಪ್ರಸಾದ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 2)ಪಿ.ಸುರೇಶ ಕುಮಾರ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 3) ಪಿ.ಅನುರಾಧ ಗಂಡ ಪಿ.ಆರ್.ಕೆ.ಪ್ರಸಾದ್ 4) ಪಿ.ಹೇಮಲಾತ ಗಂಡ ಪಿ.ಸುರೇಶ ಕುಮಾರ್ 5)ಪಿ.ವಿಶ್ವೇಶ್ ತಂದೆ ಪಿ.ಆರ್.ಕೆ.ಪ್ರಸಾದ್ 6) ಸಾರ್ವಜನಿಕ ರಸ್ತೆ	56/B	–	1) ಪಿ.ಆರ್.ಕೆ.ಪ್ರಸಾದ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 2)ಪಿ.ಸುರೇಶ ಕುಮಾರ್ ತಂದೆ ಲೇಟ್ ಪಿ.ಶ್ರೀರಾಮ್ ಗುಪ್ತ 3) ಪಿ.ಅನುರಾಧ ಗಂಡ ಪಿ.ಆರ್.ಕೆ.ಪ್ರಸಾದ್ 4) ಪಿ.ಹೇಮಲಾತ ಗಂಡ ಪಿ.ಸುರೇಶ ಕುಮಾರ್ 5)ಪಿ.ವಿಶ್ವೇಶ್ ತಂದೆ ಪಿ.ಆರ್.ಕೆ.ಪ್ರಸಾದ್ 6) ಸಾರ್ವಜನಿಕ ರಸ್ತೆ	–
11					56/C	-	–	–	–	–	–	–	–	–	–	56/C	–	ಎನ್.ಆರ್.ಶಿವರಾಜ	
12					57	2-17	–	–	–	–	–	–	–	–	–	–	–	–	
13					58/A	-	0-01	–	–	58/A	0-01	ಈರಣ್ಣ 1/2 ಸಣ್ಣ ಈರಣ್ಣ	–	–	–	–	–	–	
14					58/B	-	0-04	–	–	58/B	0-04	HLC	58/B	–	HLC	–	–	–	
15					58/C1	-	0-18	–	–	58/C1	0-18	1)ಸಿ.ಶಮಂತಕಮಣಿ ಗಂಡ ಸಿ ಜಗನ್ನಾಥ 2)ಸಿ ಜಗನ್ನಾಥ ತಂದೆ ಸಿ.ಗೋವಿಂದಪ್ಪ 3)ಸಿ.ಚಂದ್ರಶೇಖರ ತಂದೆ ಸಿ ಜಗನ್ನಾಥ	58/C1	–	1)ಸಿ.ಶಮಂತಕಮಣಿ ಗಂಡ ಸಿ ಜಗನ್ನಾಥ 2)ಸಿ ಜಗನ್ನಾಥ ತಂದೆ ಸಿ.ಗೋವಿಂದಪ್ಪ 3)ಸಿ.ಚಂದ್ರಶೇಖರ ತಂದೆ ಸಿ ಜಗನ್ನಾಥ	58/C1	–	1)ಸಿ.ಶಮಂತಕಮಣಿ ಗಂಡ ಸಿ ಜಗನ್ನಾಥ 2)ಸಿ ಜಗನ್ನಾಥ ತಂದೆ ಸಿ.ಗೋವಿಂದಪ್ಪ 3)ಸಿ.ಚಂದ್ರಶೇಖರ ತಂದೆ ಸಿ ಜಗನ್ನಾಥ	
16					58/C2	-	0-90	–	–	58/C2	0-90	ನಗರಾಭಿವೃದ್ಧಿ ಪ್ರಾಧಿಕಾರ ಬಳ್ಳಾರಿ	58/C2	–	ನಗರಾಭಿವೃದ್ಧಿ ಪ್ರಾಧಿಕಾರ ಬಳ್ಳಾರಿ	58/C2	–	ನಗರಾಭಿವೃದ್ಧಿ ಪ್ರಾಧಿಕಾರ ಬಳ್ಳಾರಿ	
17					58/C3	-	0-12	–	–	58/C3	0-12	ಹೆಚ್.ರೇಖಾ ಗಂಡ ಹೆಚ್ ಪ್ರಕಾಶ	58/C3	–	ಹೆಚ್.ರೇಖಾ ಗಂಡ ಹೆಚ್ ಪ್ರಕಾಶ	58/C3	–	ಹೆಚ್.ರೇಖಾ ಗಂಡ ಹೆಚ್ ಪ್ರಕಾಶ	
18					59/A1	-	–	–	–	–	–	–	–	–	–	59/A1	–	1)ಪಿ.ವಾಸುಬಾಬು ತಂದೆ ಪಿ.ರಾದಯ್ಯ 2)ಎಂ.ಮಲ್ಲಿಕಾರ್ಜುನ ತಂದೆ ಎಂ.ಮಾಧನ್ನ	
19					59/A2	–	–	–	–	–	–	–	–	–	–	59/A2	–	1)ಶ್ರೀಮತಿ ಲಕ್ಷ್ಮಮ್ಮ ಗಂಡ ಲೇಟ್.ಎಸ್.ನರಸರೆಡ್ಡಿ 2)ಹರಿಪ್ರಸಾದ್ 3)ಸಿ.ಹೆಚ್.ವಸಂತ	
20					59/A3	–	–	–	–	–	–	–	–	–	–	59/A3	–	ಕೆ.ರಾಧಯ್ಯ ತಂದೆ ಸಿದ್ದಯ್ಯ	
21					59/B1	–	0-24			59/B1	0-24	1)ಪಿ.ಲಕ್ಷ್ಮಮ್ಮ 2) ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ 3) ನಿರಂಜನ್ ಲಾಲ್ ತಂದೆ ಜಾವರ್ ಚಂದ್	59/B1	–	1)ಪಿ.ಲಕ್ಷ್ಮಮ್ಮ 2) ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ 3) ನಿರಂಜನ್ ಲಾಲ್ ತಂದೆ ಜಾವರ್ ಚಂದ್	59/B1	–	1)ಪಿ.ಲಕ್ಷ್ಮಮ್ಮ 2) ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ 3) ನಿರಂಜನ್ ಲಾಲ್ ತಂದೆ ಜಾವರ್ ಚಂದ್	
22					59/B2	–	–	–	–	–	–	–	59/B2	–	HLC	59/B2	–	HLC	

1	2	3	4	5	6	7	8	9	10	11	12	13	14	15	16	17	18	19	20
23					59/B3	-	-	-	-	-	-	-	-	-	-	59/B3	-	ಪಿ.ಲಕ್ಷ್ಮಮ್ಮ	
24	ಕಂಪ್ಲಿ-ಕುರುಗೋಡು-ಕುಡತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132				60/1	-	0-20	-	-	60/1	0-20	1)ಶ್ರೀಮತಿ ಸವಿತ ಗಂಡ ಎಸ್.ಸತೀಶ್ ಬಾಬು 2) ಪಿ.ವೆಂಕಟರಾಮರೆಡ್ಡಿ 3)ಪಿ.ಲಕ್ಷ್ಮಮ್ಮ ಬಳ್ಳಾರಿ 4)ಪಿ.ವೆಂಕಟರಾಮರೆಡ್ಡಿ 5)ಪಿ.ಲಕ್ಷ್ಮಮ್ಮ 6) ಶ್ರೀರಾಮುಲು ತಂದೆ ಸುಬ್ಬಯ್ಯ 7) ಈಶ್ವರಮ್ಮ ಗಂಡ ನಾರಯಣಪ್ಪ 8)ಆರ್.ರಾಮಾಂಜನಯಲು ತಂದೆ ರಾಮಣ್ಣ 9) ಆರ್.ಬಾಲ ಚಕ್ರವರ್ತಿ ತಂದೆ ರಾಮಣ್ಣ 10)ಪಿ.ಸುಬ್ಬರಾವ್ ತಂದೆ ಪಿ.ಪ್ರಹ್ಲಾದ್ 11)ಪರಮಹೇಶ್ವರಸ್ವಾಮಿ ತಂದೆ ಸುಬ್ಬಯ್ಯ	60/1	-	1)ಶ್ರೀಮತಿ ಸವಿತ ಗಂಡ ಎಸ್.ಸತೀಶ್ ಬಾಬು 2) ಪಿ.ವೆಂಕಟರಾಮರೆಡ್ಡಿ 3)ಪಿ.ಲಕ್ಷ್ಮಮ್ಮ ಬಳ್ಳಾರಿ 4)ಪಿ.ವೆಂಕಟರಾಮರೆಡ್ಡಿ 5)ಪಿ.ಲಕ್ಷ್ಮಮ್ಮ 6) ಶ್ರೀರಾಮುಲು ತಂದೆ ಸುಬ್ಬಯ್ಯ 7) ಈಶ್ವರಮ್ಮ ಗಂಡ ನಾರಯಣಪ್ಪ 8)ಆರ್.ರಾಮಾಂಜನಯಲು ತಂದೆ ರಾಮಣ್ಣ 9) ಆರ್.ಬಾಲ ಚಕ್ರವರ್ತಿ ತಂದೆ ರಾಮಣ್ಣ 10)ಪಿ.ಸುಬ್ಬರಾವ್ ತಂದೆ ಪಿ.ಪ್ರಹ್ಲಾದ್ 11)ಪರಮಹೇಶ್ವರಸ್ವಾಮಿ ತಂದೆ ಸುಬ್ಬಯ್ಯ	60/1	-	1)ಶ್ರೀಮತಿ ಸವಿತ ಗಂಡ ಎಸ್.ಸತೀಶ್ ಬಾಬು 2) ಪಿ.ವೆಂಕಟರಾಮರೆಡ್ಡಿ 3)ಪಿ.ಲಕ್ಷ್ಮಮ್ಮ ಬಳ್ಳಾರಿ 4)ಪಿ.ವೆಂಕಟರಾಮರೆಡ್ಡಿ 5)ಪಿ.ಲಕ್ಷ್ಮಮ್ಮ 6) ಶ್ರೀರಾಮುಲು ತಂದೆ ಸುಬ್ಬಯ್ಯ 7) ಈಶ್ವರಮ್ಮ ಗಂಡ ನಾರಯಣಪ್ಪ 8)ಆರ್.ರಾಮಾಂಜನಯಲು ತಂದೆ ರಾಮಣ್ಣ 9) ಆರ್.ಬಾಲ ಚಕ್ರವರ್ತಿ ತಂದೆ ರಾಮಣ್ಣ 10)ಪಿ.ಸುಬ್ಬರಾವ್ ತಂದೆ ಪಿ.ಪ್ರಹ್ಲಾದ್ 11)ಪರಮಹೇಶ್ವರಸ್ವಾಮಿ ತಂದೆ ಸುಬ್ಬಯ್ಯ	-
25					60/1A/4	-	-	-	-	-	-	-	-	-	-	60/1A/4	-	ಆರ್.ರಂಗಯ್ಯ ತಂದೆ ಹನುಮಂತಪ್ಪ	
26					60/2	-	0-27	-	-	60/2	0-27	ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ	60/2	-	ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ	60/2	-	ಜಿ.ಸತ್ಯನಾರಯಣ ತಂದೆ ಲೇಟ್ ಜಿ.ನಾರಾಯಣ ಸ್ವಾಮಿ	
27					60/3	-	0-01	-	-	60/3	0-01	1)ಪಿ.ವೆಂಕಟರಾಮರೆಡ್ಡಿ 2)ಪಿ.ಲಕ್ಷ್ಮಮ್ಮ	-	-	-	-	-	-	
28					61	1-40	-	-	-	-	-	-	-	-	-	-	-	-	
29					62/1	-	0-15	-	-	62/1	0-15	ಶೇಕುಮಾಬಿ ಗಂಡ ಮಾಬು ಸಾಬ್	62/1	-	ಶೇಕುಮಾಬಿ ಗಂಡ ಮಾಬು ಸಾಬ್	62/1	-	ಶೇಕುಮಾಬಿ ಗಂಡ ಮಾಬು ಸಾಬ್	
31					62/3	-	0-05	-	-	62/3	0-05	ಎನ್.ದೇವರೆಡ್ಡಿ ತಂದೆ ಎನ್ ತಿಮ್ಮಪ್ಪ	62/3	-	ಎನ್.ದೇವರೆಡ್ಡಿ ತಂದೆ ಎನ್ ತಿಮ್ಮಪ್ಪ	62/3	-	ಎನ್.ದೇವರೆಡ್ಡಿ ತಂದೆ ಎನ್ ತಿಮ್ಮಪ್ಪ	
32					62/4	-	0-14	-	-	62/4	0-14	ಎನ್ ಸೂರ್ಯನಾರಯಣರೆಡ್ಡಿ ತಂದೆ ಲೇಟ್ ಎನ್ ಗೌರಣ್ಣ	62/4	-	ಎನ್ ಸೂರ್ಯನಾರಯಣರೆಡ್ಡಿ ತಂದೆ ಲೇಟ್ ಎನ್ ಗೌರಣ್ಣ	62/4	-	ಎನ್ ಸೂರ್ಯನಾರಯಣರೆಡ್ಡಿ ತಂದೆ ಲೇಟ್ ಎನ್ ಗೌರಣ್ಣ	
					TOTAL	3-57	3-13	-	-	-	3-13	-	-	-	-	-	-	-	

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನಪಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಹಳ್ಳಿ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ "ಗಡಿ ರೇಖೆಯಿಂದ" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ									ಷರಾ
										ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಸಂಗನಕಲ್ಲು	75.43 ರಿಂದ 79.16	62	-	0-30	-	-	62	0-30	1)ಶಂಕರಗೌಡ ತಂದೆ ವೀರನಗೌಡ 2)ಇ.ಚತ್ರಪ್ಪ ತಂದೆ ಇ.ತಿಮ್ಮಪ್ಪ 3)ಲೋಕೇಶ್ವರಿದೆವಿ ತಂದೆ ಬಾಣಾಲ ವೆಂಕಯ್ಯ 4)ಜಿ.ರುಕ್ಮಿಣಿ ತಂದೆ ನಾರಯಣಪ್ಪ 5)ವಿ.ಪಾಂಡುರಂಗ ತಂದೆ ವಿ.ನಾಗಪ್ಪ 6)ಟಿ.ರಾಮನಾಥ ತಂದೆ ಟಿ.ರಂಗಯ್ಯ 7)ಉಪ್ಪರ ಪಾಂಡುರಂಗ ತಂದೆ ಹನುಮಪ್ಪ 8)ಉಪ್ಪರ ತುಳಸಪ್ಪ ತಂದೆ ಹನುಮಪ್ಪ 9)ವಿ.ವೆಂಕಟರಾಮುಡು ತಂದೆ ವಿ.ಸುಂಕಪ್ಪ 10)ಶ್ರೀಮತಿ ಕೆ.ಎರ್ರಮ್ಮ ಗಂಡ ಕೆ.ಭೀಮಪ್ಪ 11)ಜಿ.ರಾಜಶೇಖರಗೌಡ ತಂದೆ ಜಿ.ಚಿಕ್ಕನಗೌಡ 12)ಯು.ತಿಮ್ಮಪ್ಪ ತಂದೆ ಯು.ಓಬಳೇಶಪ್ಪ 13)ಮುಕ್ತುಂಸಾಬ್ ತಂದೆ ಲೇಟ್ ಮಸ್ತನ್ ಸಾಬ್ 14)ಹೆಚ್ ಶಿವಪ್ಪ ತಂದೆ ಲೇಟ್ ಪರಮೇಶ್ವರಪ್ಪ 15)ಕೆ.ರಾಮಪ್ಪ ತಂದೆ ಲೇಟ್ ಪರಮೇಶ್ವರಪ್ಪ 16)ಯು.ಹುಸೆನಪ್ಪ ತಂದೆ ಬುಡ್ಡಪ್ಪ 17)ಎನ್ ವಿ ಹನುಮಂತಪ್ಪ ತಂದೆ ಲೇಟ್ ತಿಮ್ಮಪ್ಪ	62		1)ಶಂಕರಗೌಡ ತಂದೆ ವೀರನಗೌಡ 2)ಇ.ಚತ್ರಪ್ಪ ತಂದೆ ಇ.ತಿಮ್ಮಪ್ಪ 3)ಲೋಕೇಶ್ವರಿದೆವಿ ತಂದೆ ಬಾಣಾಲ ವೆಂಕಯ್ಯ 4)ಜಿ.ರುಕ್ಮಿಣಿ ತಂದೆ ನಾರಯಣಪ್ಪ 5)ವಿ.ಪಾಂಡುರಂಗ ತಂದೆ ವಿ.ನಾಗಪ್ಪ 6)ಟಿ.ರಾಮನಾಥ ತಂದೆ ಟಿ.ರಂಗಯ್ಯ 7)ಉಪ್ಪರ ಪಾಂಡುರಂಗ ತಂದೆ ಹನುಮಪ್ಪ 8)ಉಪ್ಪರ ತುಳಸಪ್ಪ ತಂದೆ ಹನುಮಪ್ಪ 9)ವಿ.ವೆಂಕಟರಾಮುಡು ತಂದೆ ವಿ.ಸುಂಕಪ್ಪ 10)ಶ್ರೀಮತಿ ಕೆ.ಎರ್ರಮ್ಮ ಗಂಡ ಕೆ.ಭೀಮಪ್ಪ 11)ಜಿ.ರಾಜಶೇಖರಗೌಡ ತಂದೆ ಜಿ.ಚಿಕ್ಕನಗೌಡ 12)ಯು.ತಿಮ್ಮಪ್ಪ ತಂದೆ ಯು.ಓಬಳೇಶಪ್ಪ 13)ಮುಕ್ತುಂಸಾಬ್ ತಂದೆ ಲೇಟ್ ಮಸ್ತನ್ ಸಾಬ್ 14)ಹೆಚ್ ಶಿವಪ್ಪ ತಂದೆ ಲೇಟ್ ಪರಮೇಶ್ವರಪ್ಪ 15)ಕೆ.ರಾಮಪ್ಪ ತಂದೆ ಲೇಟ್ ಪರಮೇಶ್ವರಪ್ಪ 16)ಯು.ಹುಸೆನಪ್ಪ ತಂದೆ ಬುಡ್ಡಪ್ಪ 17)ಎನ್ ವಿ ಹನುಮಂತಪ್ಪ ತಂದೆ ಲೇಟ್ ತಿಮ್ಮಪ್ಪ	62	-	1)ಶಂಕರಗೌಡ ತಂದೆ ವೀರನಗೌಡ 2)ಇ.ಚತ್ರಪ್ಪ ತಂದೆ ಇ.ತಿಮ್ಮಪ್ಪ 3)ಲೋಕೇಶ್ವರಿದೆವಿ ತಂದೆ ಬಾಣಾಲ ವೆಂಕಯ್ಯ 4)ಜಿ.ರುಕ್ಮಿಣಿ ತಂದೆ ನಾರಯಣಪ್ಪ 5)ವಿ.ಪಾಂಡುರಂಗ ತಂದೆ ವಿ.ನಾಗಪ್ಪ 6)ಟಿ.ರಾಮನಾಥ ತಂದೆ ಟಿ.ರಂಗಯ್ಯ 7)ಉಪ್ಪರ ಪಾಂಡುರಂಗ ತಂದೆ ಹನುಮಪ್ಪ 8)ಉಪ್ಪರ ತುಳಸಪ್ಪ ತಂದೆ ಹನುಮಪ್ಪ 9)ವಿ.ವೆಂಕಟರಾಮುಡು ತಂದೆ ವಿ.ಸುಂಕಪ್ಪ 10)ಶ್ರೀಮತಿ ಕೆ.ಎರ್ರಮ್ಮ ಗಂಡ ಕೆ.ಭೀಮಪ್ಪ 11)ಜಿ.ರಾಜಶೇಖರಗೌಡ ತಂದೆ ಜಿ.ಚಿಕ್ಕನಗೌಡ 12)ಯು.ತಿಮ್ಮಪ್ಪ ತಂದೆ ಯು.ಓಬಳೇಶಪ್ಪ 13)ಮುಕ್ತುಂಸಾಬ್ ತಂದೆ ಲೇಟ್ ಮಸ್ತನ್ ಸಾಬ್ 14)ಹೆಚ್ ಶಿವಪ್ಪ ತಂದೆ ಲೇಟ್ ಪರಮೇಶ್ವರಪ್ಪ 15)ಕೆ.ರಾಮಪ್ಪ ತಂದೆ ಲೇಟ್ ಪರಮೇಶ್ವರಪ್ಪ 16)ಯು.ಹುಸೆನಪ್ಪ ತಂದೆ ಬುಡ್ಡಪ್ಪ 17)ಎನ್ ವಿ ಹನುಮಂತಪ್ಪ ತಂದೆ ಲೇಟ್ ತಿಮ್ಮಪ್ಪ	
2					63	2-16	-	-	-	-	-	-	-	-	-	-	-		
3					64	-	0-26	-	-	64	0-26	2)ಹೆಚ್.ಎಂ.ರಾಮೇಶ್ವರ ತಂದೆ ಸೋಮಶೇಖರಯ್ಯ 3)ಸಾಧಿಕ್ ತಂದೆ ಪೆಕ್ಷಾವಲಿ 4)ಕೆ.ಗೌಸ್ ಮೊಯಿದ್ದೀನ್ ತಂದೆ ಕೆ.ಮಾಬುಸಾಬ್ 5)ಎಸ್.ನಿಂಗಪ್ಪ ತಂದೆ ಸೋಮಪ್ಪ 6)ಎಸ್.ಶ್ರೀನಿವಾಸ ತಂದೆ ಲೇಟ್.ತಿಮ್ಮಪ್ಪ 7)ವೃ ಹೆಚ್.ಸಂಜೀವ್ ಕುಮಾರ ತಂದೆ ಕೃಷ್ಣಯ್ಯ ಶೆಟ್ಟಿ 8)ಯು.ಪ್ರಭುದೇವ ತಂದೆ ಲೇಟ್ ಯು.ಶಿವಕುಮಾರಗೌಡ 9) ಕೆ.ಮಲ್ಲಿಕಾರ್ಜುನ ತಂದೆ ಕೆ.ದೊಡ್ಡ ಬಸಪ್ಪ 10) ಎಂ ಎ. ಸುಬಾನ್ ತಂದೆ ಯ್ಯಾಕುಬ್ ಸಬ್ 11) ಎ.ಷರೀಫ್ ಸಾಬ್ ತಂದೆ ಮಸ್ತಾನ್ ಸಾಬ್ 12)ಶ್ಯಾಮಣ್ಣ ತಂದೆ ನರಸಣ್ಣ 13)ಜ ಪ್ರಕಾಶರೆಡ್ಡಿ ತಂದೆ ಜ ಶಿವರಾಮರೆಡ್ಡಿ 14)ಶ್ರೀಮತಿ ವಿ ತಿಪ್ಪಮ್ಮ ಗಂಡ ವಿ ಬಲರಾಮ 15)ಹನುಮಂತಪ್ಪ ತಂದೆ ಸಣ್ಣರಂಗಪ್ಪ 16)ಕರಿಮ್ ಸಾಬ್ ತಂದೆ ನನ್ನುಸಾಬ್ 17)ರಂಜಾನ್ ಸಾಬ್ ತಂದೆ ನನ್ನುಸಾಬ್ 18)ಅನ್ನಪೂರ್ಣಮ್ಮ ಹಿರೆಮಠ ತಂದೆ ವಿ ಎಂ ಬಸವರಾಜಯ್ಯಸ್ವಾಮಿ	64	-	2)ಹೆಚ್.ಎಂ.ರಾಮೇಶ್ವರ ತಂದೆ ಸೋಮಶೇಖರಯ್ಯ 3)ಸಾಧಿಕ್ ತಂದೆ ಪೆಕ್ಷಾವಲಿ 4)ಕೆ.ಗೌಸ್ ಮೊಯಿದ್ದೀನ್ ತಂದೆ ಕೆ.ಮಾಬುಸಾಬ್ 5)ಎಸ್.ನಿಂಗಪ್ಪ ತಂದೆ ಸೋಮಪ್ಪ 6)ಎಸ್.ಶ್ರೀನಿವಾಸ ತಂದೆ ಲೇಟ್.ತಿಮ್ಮಪ್ಪ 7)ವೃ ಹೆಚ್.ಸಂಜೀವ್ ಕುಮಾರ ತಂದೆ ಕೃಷ್ಣಯ್ಯ ಶೆಟ್ಟಿ 8)ಯು.ಪ್ರಭುದೇವ ತಂದೆ ಲೇಟ್ ಯು.ಶಿವಕುಮಾರಗೌಡ 9) ಕೆ.ಮಲ್ಲಿಕಾರ್ಜುನ ತಂದೆ ಕೆ.ದೊಡ್ಡ ಬಸಪ್ಪ 10) ಎಂ ಎ. ಸುಬಾನ್ ತಂದೆ ಯ್ಯಾಕುಬ್ ಸಬ್ 11) ಎ.ಷರೀಫ್ ಸಾಬ್ ತಂದೆ ಮಸ್ತಾನ್ ಸಾಬ್ 12)ಶ್ಯಾಮಣ್ಣ ತಂದೆ ನರಸಣ್ಣ 13)ಜ ಪ್ರಕಾಶರೆಡ್ಡಿ ತಂದೆ ಜ ಶಿವರಾಮರೆಡ್ಡಿ 14)ಶ್ರೀಮತಿ ವಿ ತಿಪ್ಪಮ್ಮ ಗಂಡ ವಿ ಬಲರಾಮ 15)ಹನುಮಂತಪ್ಪ ತಂದೆ ಸಣ್ಣರಂಗಪ್ಪ 16)ಕರಿಮ್ ಸಾಬ್ ತಂದೆ ನನ್ನುಸಾಬ್ 17)ರಂಜಾನ್ ಸಾಬ್ ತಂದೆ ನನ್ನುಸಾಬ್ 18)ಅನ್ನಪೂರ್ಣಮ್ಮ ಹಿರೆಮಠ ತಂದೆ ವಿ ಎಂ ಬಸವರಾಜಯ್ಯಸ್ವಾಮಿ 19) ಹೆಚ್.ಎಲ್.ಸಿ	64	-	2)ಹೆಚ್.ಎಂ.ರಾಮೇಶ್ವರ ತಂದೆ ಸೋಮಶೇಖರಯ್ಯ 3)ಸಾಧಿಕ್ ತಂದೆ ಪೆಕ್ಷಾವಲಿ 4)ಕೆ.ಗೌಸ್ ಮೊಯಿದ್ದೀನ್ ತಂದೆ ಕೆ.ಮಾಬುಸಾಬ್ 5)ಎಸ್.ನಿಂಗಪ್ಪ ತಂದೆ ಸೋಮಪ್ಪ 6)ಎಸ್.ಶ್ರೀನಿವಾಸ ತಂದೆ ಲೇಟ್.ತಿಮ್ಮಪ್ಪ 7)ವೃ ಹೆಚ್.ಸಂಜೀವ್ ಕುಮಾರ ತಂದೆ ಕೃಷ್ಣಯ್ಯ ಶೆಟ್ಟಿ 8)ಯು.ಪ್ರಭುದೇವ ತಂದೆ ಲೇಟ್ ಯು.ಶಿವಕುಮಾರಗೌಡ 9) ಕೆ.ಮಲ್ಲಿಕಾರ್ಜುನ ತಂದೆ ಕೆ.ದೊಡ್ಡ ಬಸಪ್ಪ 10) ಎಂ ಎ. ಸುಬಾನ್ ತಂದೆ ಯ್ಯಾಕುಬ್ ಸಬ್ 11) ಎ.ಷರೀಫ್ ಸಾಬ್ ತಂದೆ ಮಸ್ತಾನ್ ಸಾಬ್ 12)ಶ್ಯಾಮಣ್ಣ ತಂದೆ ನರಸಣ್ಣ 13)ಜ ಪ್ರಕಾಶರೆಡ್ಡಿ ತಂದೆ ಜ ಶಿವರಾಮರೆಡ್ಡಿ 14)ಶ್ರೀಮತಿ ವಿ ತಿಪ್ಪಮ್ಮ ಗಂಡ ವಿ ಬಲರಾಮ 15)ಹನುಮಂತಪ್ಪ ತಂದೆ ಸಣ್ಣರಂಗಪ್ಪ 16)ಕರಿಮ್ ಸಾಬ್ ತಂದೆ ನನ್ನುಸಾಬ್ 17)ರಂಜಾನ್ ಸಾಬ್ ತಂದೆ ನನ್ನುಸಾಬ್ 18)ಅನ್ನಪೂರ್ಣಮ್ಮ ಹಿರೆಮಠ ತಂದೆ ವಿ ಎಂ ಬಸವರಾಜಯ್ಯಸ್ವಾಮಿ	

1	2	3	4	5	6	7	8	9	10	11	12	13	14	15	16	17	18	19	20
4					65/A1	–	0-53	–	–	65/A1	0-53	1)ಅರ್.ಚನ್ನಮ್ಮ ಗಂಡ ಅರ್ ಸಿದ್ದಣ್ಣ 2)ಕೆ.ಮಲ್ಲಿಕಾರ್ಜುನಗೌಡ ತಂದೆ ಕಟ್ಟೆಪ್ಪ 3)ಅರ್ ಕಮಲಾ ಗಂಡ ಅರ್ ನಾಗರಾಜ 4)ಎನ್ ಗೊಪಾಲರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 5)ಎನ್ ಶ್ರೀನಿವಾಸ ರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 6)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 7)ವೈ.ರಾಮಾಂಜನೇಯಲು ತಂದೆ ಲೇಟ್ ವೈ.ಭೀಮಪ್ಪ 8)ಡಿ ಎ ಮುರುಳಕ್ರಿಷ್ಣ ತಂದೆ ಡಿ.ಎ. ನೆಟ್ಟಪ್ಪ 9)ಡಿ.ಎ.ಸರಸ್ವತಿ ಗಂಡ ಡಿ.ಎ ಮುರುಳಕ್ರಿಷ್ಣ 10)ಎನ್ ಶಾಕುಂತಲ ಗಂಡ ಎನ್ ಬಸವರಾಜ	65/A1	–	1)ಅರ್.ಚನ್ನಮ್ಮ ಗಂಡ ಅರ್ ಸಿದ್ದಣ್ಣ 2)ಕೆ.ಮಲ್ಲಿಕಾರ್ಜುನಗೌಡ ತಂದೆ ಕಟ್ಟೆಪ್ಪ 3)ಅರ್ ಕಮಲಾ ಗಂಡ ಅರ್ ನಾಗರಾಜ 4)ಎನ್ ಗೊಪಾಲರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 5)ಎನ್ ಶ್ರೀನಿವಾಸ ರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 6)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 7)ವೈ.ರಾಮಾಂಜನೇಯಲು ತಂದೆ ಲೇಟ್ ವೈ.ಭೀಮಪ್ಪ 8)ಡಿ ಎ ಮುರುಳಕ್ರಿಷ್ಣ ತಂದೆ ಡಿ.ಎ. ನೆಟ್ಟಪ್ಪ 9)ಡಿ.ಎ.ಸರಸ್ವತಿ ಗಂಡ ಡಿ.ಎ ಮುರುಳಕ್ರಿಷ್ಣ 10)ಎನ್ ಶಾಕುಂತಲ ಗಂಡ ಎನ್ ಬಸವರಾಜ	65/A1	–	1)ಅರ್.ಚನ್ನಮ್ಮ ಗಂಡ ಅರ್ ಸಿದ್ದಣ್ಣ 2)ಕೆ.ಮಲ್ಲಿಕಾರ್ಜುನಗೌಡ ತಂದೆ ಕಟ್ಟೆಪ್ಪ 3)ಅರ್ ಕಮಲಾ ಗಂಡ ಅರ್ ನಾಗರಾಜ 4)ಎನ್ ಗೊಪಾಲರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 5)ಎನ್ ಶ್ರೀನಿವಾಸ ರೆಡ್ಡಿ ತಂದೆ ಎನ್ ಹನುಮಂತರೆಡ್ಡಿ 6)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 7)ವೈ.ರಾಮಾಂಜನೇಯಲು ತಂದೆ ಲೇಟ್ ವೈ.ಭೀಮಪ್ಪ 8)ಡಿ ಎ ಮುರುಳಕ್ರಿಷ್ಣ ತಂದೆ ಡಿ.ಎ. ನೆಟ್ಟಪ್ಪ 9)ಡಿ.ಎ.ಸರಸ್ವತಿ ಗಂಡ ಡಿ.ಎ ಮುರುಳಕ್ರಿಷ್ಣ 10)ಎನ್ ಶಾಕುಂತಲ ಗಂಡ ಎನ್ ಬಸವರಾಜ	
5					65/A2	–	0-16	–	–	65/A2	0-16	1)ಕೆ.ಸುದೆಸನಮ್ಮ ಗಂಡ ಕೆ.ಗುರುದಾಸರೆಡ್ಡಿ 2)ಎಂ ಪುಷ್ಪವಾತಿ ಗಂಡ ಎಂ ಶ್ರೀನಿವಾಸ ಅಲಿಯಾಸ್ ಎಂ ಶ್ರೀನಿವಾಸುಲು 3)ಎಂ ಶ್ರೀದೇವಿ ತಾಯಿ ಎಂ ಪುಷ್ಪವಾತಿ 4)ನಾಗರತ್ನಮ್ಮ ಗಂಡ ದುರುಗಣ್ಣ 5)ಎಂ ಅನಿಲ ಕುಮಾರ್ ತಂದೆ ಎಂ ಶ್ರೀನಿವಾಸ	65/A2	–	1)ಕೆ.ಸುದೆಸನಮ್ಮ ಗಂಡ ಕೆ.ಗುರುದಾಸರೆಡ್ಡಿ 2)ಎಂ ಪುಷ್ಪವಾತಿ ಗಂಡ ಎಂ ಶ್ರೀನಿವಾಸ ಅಲಿಯಾಸ್ ಎಂ ಶ್ರೀನಿವಾಸುಲು 3)ಎಂ ಶ್ರೀದೇವಿ ತಾಯಿ ಎಂ ಪುಷ್ಪವಾತಿ 4)ನಾಗರತ್ನಮ್ಮ ಗಂಡ ದುರುಗಣ್ಣ 5)ಎಂ ಅನಿಲ ಕುಮಾರ್ ತಂದೆ ಎಂ ಶ್ರೀನಿವಾಸ	65/A2	–	1)ಕೆ.ಸುದೆಸನಮ್ಮ ಗಂಡ ಕೆ.ಗುರುದಾಸರೆಡ್ಡಿ 2)ಎಂ ಪುಷ್ಪವಾತಿ ಗಂಡ ಎಂ ಶ್ರೀನಿವಾಸ ಅಲಿಯಾಸ್ ಎಂ ಶ್ರೀನಿವಾಸುಲು 3)ಎಂ ಶ್ರೀದೇವಿ ತಾಯಿ ಎಂ ಪುಷ್ಪವಾತಿ 4)ನಾಗರತ್ನಮ್ಮ ಗಂಡ ದುರುಗಣ್ಣ 5)ಎಂ ಅನಿಲ ಕುಮಾರ್ ತಂದೆ ಎಂ ಶ್ರೀನಿವಾಸ	
6					65/B	–	0-07	–	–	65/B	0-07	1)ಡಿ.ರಾಮಾ ದಾಸ್ ತಂದೆ ಚನ್ನಪ್ಪ 2)ಓಬಳಮ್ಮ ಗಂಡ ವರದಪ್ಪ 3)ಹೆಚ್ ಎಲ್ ಸಿ ಕಾಲುವೆ 4)ದಾಸರ ಚನ್ನಪ್ಪ ತಂದೆ ಹನುಮಂತಪ್ಪ	65/B	–	1)ಡಿ.ರಾಮಾ ದಾಸ್ ತಂದೆ ಚನ್ನಪ್ಪ 2)ಓಬಳಮ್ಮ ಗಂಡ ವರದಪ್ಪ 3)ಹೆಚ್ ಎಲ್ ಸಿ ಕಾಲುವೆ 4)ದಾಸರ ಚನ್ನಪ್ಪ ತಂದೆ ಹನುಮಂತಪ್ಪ	65/B	–	1)ಡಿ.ರಾಮಾ ದಾಸ್ ತಂದೆ ಚನ್ನಪ್ಪ 2)ಓಬಳಮ್ಮ ಗಂಡ ವರದಪ್ಪ 3)ಹೆಚ್ ಎಲ್ ಸಿ ಕಾಲುವೆ 4)ದಾಸರ ಚನ್ನಪ್ಪ ತಂದೆ ಹನುಮಂತಪ್ಪ	
7					66	–	0-25	–	–	66	0-25	1)ದಾಸರ ರಾಮ ದಾಸ್ ತಂದೆ ಲೇಟ್ ನಾಗಪ್ಪ 2)ಶ್ರೀಮತಿ ಸುದೆಸನಮ್ಮ ಗಂಡ ಗುರುದಾಸ ರೆಡ್ಡಿ	66	–	1)ದಾಸರ ರಾಮ ದಾಸ್ ತಂದೆ ಲೇಟ್ ನಾಗಪ್ಪ 2)ಶ್ರೀಮತಿ ಸುದೆಸನಮ್ಮ ಗಂಡ ಗುರುದಾಸ ರೆಡ್ಡಿ	66	–	1)ದಾಸರ ರಾಮ ದಾಸ್ ತಂದೆ ಲೇಟ್ ನಾಗಪ್ಪ 2)ಶ್ರೀಮತಿ ಸುದೆಸನಮ್ಮ ಗಂಡ ಗುರುದಾಸ ರೆಡ್ಡಿ	
8					67	3-19	–	–	–	–	–	–	–	–	–	–	–	–	
9					68/A	–	0-20	–	–	68/A	0-20	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	68/A	–	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	68/A	–	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	
10					68/B1	–	0-08	–	–	68/B1	0-08	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	68/B1	–	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	68/B1	–	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ	–
11					68/B2	–	0-05	–	–	68/B2	0-05	ಬಿ.ಉಷಾಕಿರಣ ತಂದೆ ಹೆಚ್ ಸಿದ್ದಪ್ಪ	68/B2	–	ಬಿ.ಉಷಾಕಿರಣ ತಂದೆ ಹೆಚ್ ಸಿದ್ದಪ್ಪ	68/B2	–	ಬಿ.ಉಷಾಕಿರಣ ತಂದೆ ಹೆಚ್ ಸಿದ್ದಪ್ಪ	
12					68/C	–	0-01	–	–	68/C	0-01	ರಸ್ತೆ	68/C	–	ರಸ್ತೆ	68/C	–	ರಸ್ತೆ	
13					68/D	–	0-40	–	–	68/D	0-40	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ	68/D	–	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ	68/D	–	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಪೊಂಪನಗೌಡ	
14					69	–	–	–	–	–	–	–	69	–	–	69	–	ಎಸ್.ಕೆ.ಮಲ್ಲಿಕಾರ್ಜುನ ತಂದೆ ಲೇಟ್ ದಾಸಪ್ಪ ಬಿ.ಉಷಾಕಿರಣ ತಂದೆ ಹೆಚ್ ಸಿದ್ದಪ್ಪ	

1	2	3	4	5	6	7	8	9	10	11	12	13	14	15	16	17	18	19	20
15					80	-	-	-	-	-	-	-	80	-	1)ವಿಜೇಂದ್ರಸ್ವಾಮಿ ತಂದೆ ಎಸ್ ಎಂ.ಪರಮೇಶ್ವರ ಸ್ವಾಮಿ 2)ವಿರೇಂದ್ರಸ್ವಾಮಿ ತಂದೆ ಎಸ್ ಎಂ.ಪರಮೇಶ್ವರ ಸ್ವಾಮಿ 3) ನಾಗಮಣಿ ಗಂಡ ಎಸ್ ಎಂ.ಪರಮೇಶ್ವರ ಸ್ವಾಮಿ 4)ಎಸ್ ಎಂ.ಪರಮೇಶ್ವರ ಸ್ವಾಮಿ ತಂದೆ ಎಸ್.ಎಂ ವಿರೇಶಸ್ವಾಮಿ		-	1)ವಿಜೇಂದ್ರಸ್ವಾಮಿ ತಂದೆ ಎಸ್ ಎಂ.ಪರಮೇಶ್ವರ ಸ್ವಾಮಿ 2)ವಿರೇಂದ್ರಸ್ವಾಮಿ ತಂದೆ ಎಸ್ ಎಂ.ಪರಮೇಶ್ವರ ಸ್ವಾಮಿ 3) ನಾಗಮಣಿ ಗಂಡ ಎಸ್ ಎಂ.ಪರಮೇಶ್ವರ ಸ್ವಾಮಿ 4)ಎಸ್ ಎಂ.ಪರಮೇಶ್ವರ ಸ್ವಾಮಿ ತಂದೆ ಎಸ್.ಎಂ ವಿರೇಶಸ್ವಾಮಿ	
16					82/B1	-	0-09	-	-	82/B1	0-09	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	82/B1	-	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	82/B1	-	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	
17					82/B2	-	0-15	-	-	82/B2	0-15	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	82/B2	-	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	82/B2	-	ಎಸ್ ನಿರಾಂಜನ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ ಎಸ್ ರವಿಂದ್ರನಾಥ್ ಕುಮಾರ್ ತಂದೆ ಲೇಟ್ ಎಸ್ ಮೊಂಪನಗೌಡ	
18					83/A	-	0-17	-	-	83/A	0-17	ಎಂ ಸಾಂಬಶಿವರಾವ್ ತಂದೆ ಎಂ ಅಶ್ವತ್ಥಮಯ	83/A	-	ಎಂ ಸಾಂಬಶಿವರಾವ್ ತಂದೆ ಎಂ ಅಶ್ವತ್ಥಮಯ	83/A	-	ಎಂ ಸಾಂಬಶಿವರಾವ್ ತಂದೆ ಎಂ ಅಶ್ವತ್ಥಮಯ	
19					83/B	-	0-15	-	-	83/B	0-15	ಎಸ್ ಪ್ರಸಾದ ತಂದೆ ಶಂಕರಪ್ಪ	83/B	-	ಎಸ್ ಪ್ರಸಾದ ತಂದೆ ಶಂಕರಪ್ಪ	83/B	-	ಎಸ್ ಪ್ರಸಾದ ತಂದೆ ಶಂಕರಪ್ಪ	
20					83/C	-	0-30	-	-	83/C	0-30	ಜಿ.ಸುದಾಕರ್ ತಂದೆ ಜಿ.ಸೋಮಸುಂದರ್ ಭಟ್ಟ	83/C	-	ಜಿ.ಸುದಾಕರ್ ತಂದೆ ಜಿ.ಸೋಮಸುಂದರ್ ಭಟ್ಟ	83/C	-	ಜಿ.ಸುದಾಕರ್ ತಂದೆ ಜಿ.ಸೋಮಸುಂದರ್ ಭಟ್ಟ	
21					84	5-09	-	-	-	-	-	-	-	-	-	-	-	-	
22					85	-	1-01	-	-	85	1-01	1)ಎಸ್.ದೊಡ್ಡ ಶರಣಪ್ಪ ತಂದೆ ವಿರನಗೌಡ 2)ಎ.ಕೆ.ದೇವಪುತ್ರ ,ಎ ಕೆ ವಸಂತ ತಂದೆ ಲೇಟ್ ಹನುಮಂತಪ್ಪ	85	-	1)ಎಸ್.ದೊಡ್ಡ ಶರಣಪ್ಪ ತಂದೆ ವಿರನಗೌಡ 2)ಎ.ಕೆ.ದೇವಪುತ್ರ ,ಎ ಕೆ ವಸಂತ ತಂದೆ ಲೇಟ್ ಹನುಮಂತಪ್ಪ	85	-	1)ಎಸ್.ದೊಡ್ಡ ಶರಣಪ್ಪ ತಂದೆ ವಿರನಗೌಡ 2)ಎ.ಕೆ.ದೇವಪುತ್ರ ,ಎ ಕೆ ವಸಂತ ತಂದೆ ಲೇಟ್ ಹನುಮಂತಪ್ಪ	
23					86/A	-	0-35	-	-	86/A	0-35	ಎಸ್ ಸಣ್ಣಶರಣಪ್ಪ ತಂದೆ ವಿರನಗೌಡ	86/A	-	ಎಸ್ ಸಣ್ಣಶರಣಪ್ಪ ತಂದೆ ವಿರನಗೌಡ	86/A	-	ಎಸ್ ಸಣ್ಣಶರಣಪ್ಪ ತಂದೆ ವಿರನಗೌಡ	
24					86/B	-	0-27	-	-	86/B	0-27	ಶಾಂತಮ್ಮ ಬುಳ್ಳನಗೌಡ ತಂದೆ ಬಸವನಗೌಡ	86/B	-	ಶಾಂತಮ್ಮ ಬುಳ್ಳನಗೌಡ ತಂದೆ ಬಸವನಗೌಡ	86/B	-	ಶಾಂತಮ್ಮ ಬುಳ್ಳನಗೌಡ ತಂದೆ ಬಸವನಗೌಡ	-
25					86/C	-	-	-	-	-	-	-	-	-	-	86/C	-	ಎಸ್ ಸಣ್ಣಶರಣಪ್ಪ ತಂದೆ ವಿರನಗೌಡ	
26					86/D	-	-	-	-	-	-	-	86/D	-	ಶಾಂತಮ್ಮ ಜೀಮಕ್ಕ ಬುಳ್ಳನಗೌಡ ತಂದೆ ಬಸವನಗೌಡ	86/D	-	ಶಾಂತಮ್ಮ ಜೀಮಕ್ಕ ಬುಳ್ಳನಗೌಡ ತಂದೆ ಬಸವನಗೌಡ	
27					87/B	-	0-30	-	-	87/B	0-30	ಎಂ ಏಕಾಂತರೆಡ್ಡಿ ತಂದೆ ಎಂ ಗಾಳರೆಡ್ಡಿ	87/B	-	ಎಂ ಏಕಾಂತರೆಡ್ಡಿ ತಂದೆ ಎಂ ಗಾಳರೆಡ್ಡಿ	87/B	-	ಎಂ ಏಕಾಂತರೆಡ್ಡಿ ತಂದೆ ಎಂ ಗಾಳರೆಡ್ಡಿ	
28					119/A	-	0-14	-	-	119/A	0-14	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	119/A	-	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	119/A	-	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	
29					121/A	-	0-10	-	-	121/A	0-10	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	121/A	-	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	121/A	-	ಜಿ.ಜೀಮಲಿಂಗನಗೌಡ ತಂದೆ ಲೇಟ್ ಜಿ ಹನುಮಂತಪ್ಪ ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ ಹನುಮಂತಪ್ಪ	
30					122/A	-	0-04	-	-	122/A	0-04	1)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 2)ಕೆ.ನಾಗರಾಜ ತಂದೆ ಕೆ.ಬೀಳೇಕಲ್ಲಪ್ಪ 3)ಎಸ್ ಸದಾಶಿವ ತಂದೆ ಬಸವನಗೌಡ 4)ಹೆಚ್ ಸೌಜನ್ಯ ಗಂಡ ಹೆಚ್ ವಿಜಯ ಪ್ರಕಾಶರೆಡ್ಡಿ	122/A	-	1)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 2)ಕೆ.ನಾಗರಾಜ ತಂದೆ ಕೆ.ಬೀಳೇಕಲ್ಲಪ್ಪ 3)ಎಸ್ ಸದಾಶಿವ ತಂದೆ ಬಸವನಗೌಡ 4)ಹೆಚ್ ಸೌಜನ್ಯ ಗಂಡ ಹೆಚ್ ವಿಜಯ ಪ್ರಕಾಶರೆಡ್ಡಿ	122/A	-	1)ಪಿ.ಧನಂಜಯ್ ತಂದೆ ಲೇಟ್ ಪಿ.ವೆಂಕಟರಾಮಣಪ್ಪ 2)ಕೆ.ನಾಗರಾಜ ತಂದೆ ಕೆ.ಬೀಳೇಕಲ್ಲಪ್ಪ 3)ಎಸ್ ಸದಾಶಿವ ತಂದೆ ಬಸವನಗೌಡ 4)ಹೆಚ್ ಸೌಜನ್ಯ ಗಂಡ ಹೆಚ್ ವಿಜಯ ಪ್ರಕಾಶರೆಡ್ಡಿ	
31					122/B	-	0-02	-	-	122/B	0-02	ಹೆಚ್ ಎಲ್ ಸಿ ಕಾಲುವೆ	122/B	-	ಹೆಚ್ ಎಲ್ ಸಿ ಕಾಲುವೆ	122/B	-	ಹೆಚ್ ಎಲ್ ಸಿ ಕಾಲುವೆ	
32					122/C	-	-	-	-	-	-	-	-	-	-	122/C	-	ಎಸ್ ನರೇಂದ್ರನಾಥ ತಂದೆ ದೊಡ್ಡ ಶರಣಪ್ಪ	
33					123	3-09	-	-	-	-	-	-	-	-	-	-	-	-	

1	2	3	4	5	6	7	8	9	10	11	12	13	14	15	16	17	18	19	20
34					126/A1	–	0–35	–	–	126/A1	0–35	1)ಡಿ.ನಟರಾಜ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಾಗರಾಜ ತಂದೆ ಡಿ.ಸಿ.ರುದ್ರಪ್ಪ	126/A1	–	1)ಡಿ.ನಟರಾಜ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಾಗರಾಜ ತಂದೆ ಡಿ.ಸಿ.ರುದ್ರಪ್ಪ	126/A1	–	1)ಡಿ.ನಟರಾಜ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಾಗರಾಜ ತಂದೆ ಡಿ.ಸಿ.ರುದ್ರಪ್ಪ	
35					126/A2	–	0–20	–	–	126/A2	0–20	1)ಡಿ.ವಿಶ್ವನಾಥ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಂಜುಂಡ ತಂದೆ ಡಿ.ಸಿ.ರುದ್ರಪ್ಪ	126/A2	–	1)ಡಿ.ವಿಶ್ವನಾಥ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಂಜುಂಡ ತಂದೆ ಡಿ.ಸಿ.ರುದ್ರಪ್ಪ	126/A2	–	1)ಡಿ.ವಿಶ್ವನಾಥ ತಂದೆ ಡಿ.ಸಿ.ರುದ್ರಪ್ಪ 2)ಡಿ.ನಂಜುಂಡ ತಂದೆ ಡಿ.ಸಿ.ರುದ್ರಪ್ಪ	
36					126/B	–	0–10	–	–	126/B	0–10	ಹೆಚ್ ಎಲ್ ಸಿ ಕಾಲುವೆ	126/B	–	ಹೆಚ್ ಎಲ್ ಸಿ ಕಾಲುವೆ	126/B	–	ಹೆಚ್ ಎಲ್ ಸಿ ಕಾಲುವೆ	
37					127/C2	–	0–01	–	–	127/C2	–	ಹೆಚ್ ಎಲ್ ಸಿ ಕಾಲುವೆ	127/C2	–	ಹೆಚ್ ಎಲ್ ಸಿ ಕಾಲುವೆ	127/C2	–	ಹೆಚ್ ಎಲ್ ಸಿ ಕಾಲುವೆ	
39					165/C3/b	–	–	–	–	–	–	–	165/C3/b	–	ನಗರಾಭಿವೃದ್ಧಿಪ್ರಾಧಿಕಾರ ಬಳ್ಳಾರಿ	165/C3/b	–	ನಗರಾಭಿವೃದ್ಧಿಪ್ರಾಧಿಕಾರ ಬಳ್ಳಾರಿ	
40					166/B	–	0–04	–	–	166/B	0–04	ನಗರಾಭಿವೃದ್ಧಿಪ್ರಾಧಿಕಾರ ಬಳ್ಳಾರಿ	166/B	–	ನಗರಾಭಿವೃದ್ಧಿಪ್ರಾಧಿಕಾರ ಬಳ್ಳಾರಿ	166/B	–	ನಗರಾಭಿವೃದ್ಧಿಪ್ರಾಧಿಕಾರ ಬಳ್ಳಾರಿ	
41					167	–	0–65	–	–	167	0–65	1)ಸ್ಮಶಾನ 2)ಬಳ್ಳಾರಿ ಕುಡಿಯುವ ನೀರಿನ ಯೋಜನೆಯ ಜಲ ಶುದ್ಧಿಕರಣ ಘಟಕಕಾಗಿ ನಗರಾಭಿವೃದಿ ಇಲಾಖೆಗೆ – ಮಹಾನಗರ ಪಾಲಿಕೆ ಬಳ್ಳಾರಿ	167	–	1)ಸ್ಮಶಾನ 2)ಬಳ್ಳಾರಿ ಕುಡಿಯುವ ನೀರಿನ ಯೋಜನೆಯ ಜಲ ಶುದ್ಧಿಕರಣ ಘಟಕಕಾಗಿ ನಗರಾಭಿವೃದಿ ಇಲಾಖೆಗೆ –ಮಹಾನಗರ ಪಾಲಿಕೆ ಬಳ್ಳಾರಿ	167	–	1)ಸ್ಮಶಾನ 2)ಬಳ್ಳಾರಿ ಕುಡಿಯುವ ನೀರಿನ ಯೋಜನೆಯ ಜಲ ಶುದ್ಧಿಕರಣ ಘಟಕಕಾಗಿ ನಗರಾಭಿವೃದಿ ಇಲಾಖೆಗೆ –ಮಹಾನಗರ ಪಾಲಿಕೆ ಬಳ್ಳಾರಿ	
42					168	2–80	–	–	–	–	–	–	–	–	–	–	–	–	
43					169	–	1–00	–	–	169	1–00	ಕೆ.ಮುರುಳಿಕೃಷ್ಣ ತಂದೆ ಲೇಟ್ ಕೆ.ರಾಮಪ್ಪಶೆಟ್ಟಿ	169	–	ಕೆ.ಮುರುಳಿಕೃಷ್ಣ ತಂದೆ ಲೇಟ್ ಕೆ.ರಾಮಪ್ಪಶೆಟ್ಟಿ	169	–	ಕೆ.ಮುರುಳಿಕೃಷ್ಣ ತಂದೆ ಲೇಟ್ ಕೆ.ರಾಮಪ್ಪಶೆಟ್ಟಿ	
44					170/1	–	0–43	–	–	170/1	0–43	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	170/1	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	170/1	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	
45					170/2	–	0–10	–	–	170/2	0–10	ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ಬಸವನಗೌಡ	170/2	–	ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ಬಸವನಗೌಡ	170/2	–	ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ಬಸವನಗೌಡ	
46					171	–	0–91	–	–	171	0–91	1)ಜಿ.ಸರಸ್ವತಮ್ಮ ತಾಂಡ ಜಿ.ವೆಂಕಟೇಶಲು 2)ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ದೇವೆಂದ್ರಗೌಡ 3)ಎಸ್ ವೈ ರಾಜಶೇಖರಗೌಡ ತಂದೆ ಲೇಟ್ ಎಸ್ ವೈ ಕಟ್ಟೆಗೌಡ 4) ಜಿವೆಂಕಟೇಶಲು ತಂದೆ ಜಿ.ನಾರಯಣಸ್ವಾಮಿ 5)ಅರ್ ವೆಂಕಟರೆಡ್ಡಿ ತಂದೆ ಅರ್ ತಿರುಪತಿರೆಡ್ಡಿ 6) ಎಸ್.ವೈ.ಹಂಪಮ್ಮ ಗಂಡ ಲೇಟ್ ಎಸ್.ವೈ.ಶರಣಪ್ಪ 7) ಎಸ್.ವೈ.ಕಟ್ಟೆಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ 8) ಎಸ್.ವೈ.ಬಸವನಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ	171	–	1)ಜಿ.ಸರಸ್ವತಮ್ಮ ತಾಂಡ ಜಿ.ವೆಂಕಟೇಶಲು 2)ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ದೇವೆಂದ್ರಗೌಡ 3)ಎಸ್ ವೈ ರಾಜಶೇಖರಗೌಡ ತಂದೆ ಲೇಟ್ ಎಸ್ ವೈ ಕಟ್ಟೆಗೌಡ 4) ಜಿವೆಂಕಟೇಶಲು ತಂದೆ ಜಿ.ನಾರಯಣಸ್ವಾಮಿ 5)ಅರ್ ವೆಂಕಟರೆಡ್ಡಿ ತಂದೆ ಅರ್ ತಿರುಪತಿರೆಡ್ಡಿ 6) ಎಸ್.ವೈ.ಹಂಪಮ್ಮ ಗಂಡ ಲೇಟ್ ಎಸ್.ವೈ.ಶರಣಪ್ಪ 7) ಎಸ್.ವೈ.ಕಟ್ಟೆಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ 8) ಎಸ್.ವೈ.ಬಸವನಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ	171	–	1)ಜಿ.ಸರಸ್ವತಮ್ಮ ತಾಂಡ ಜಿ.ವೆಂಕಟೇಶಲು 2)ಎಸ್.ವೈ. ಪಾರ್ವತಮ್ಮ ಗಂಡ ಲೇಟ್ ಎಸ್ ವೈ ದೇವೆಂದ್ರಗೌಡ 3)ಎಸ್ ವೈ ರಾಜಶೇಖರಗೌಡ ತಂದೆ ಲೇಟ್ ಎಸ್ ವೈ ಕಟ್ಟೆಗೌಡ 4) ಜಿವೆಂಕಟೇಶಲು ತಂದೆ ಜಿ.ನಾರಯಣಸ್ವಾಮಿ 5)ಅರ್ ವೆಂಕಟರೆಡ್ಡಿ ತಂದೆ ಅರ್ ತಿರುಪತಿರೆಡ್ಡಿ 6) ಎಸ್.ವೈ.ಹಂಪಮ್ಮ ಗಂಡ ಲೇಟ್ ಎಸ್.ವೈ.ಶರಣಪ್ಪ 7) ಎಸ್.ವೈ.ಕಟ್ಟೆಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ 8) ಎಸ್.ವೈ.ಬಸವನಗೌಡ ತಂದೆ ಲೇಟ್ ಎಸ್.ವೈ.ಶರಣಪ್ಪ	
47					172	–	0–01	–	–	172	0–01	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಸುಲೋಚನಮ್ಮ ಗಂಡ ಬಿ ವೇಂಕಟರೆಡ್ಡಿ	172	–	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಸುಲೋಚನಮ್ಮ ಗಂಡ ಬಿ ವೇಂಕಟರೆಡ್ಡಿ	172	–	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಸುಲೋಚನಮ್ಮ ಗಂಡ ಬಿ ವೇಂಕಟರೆಡ್ಡಿ	
48					173	–	0–11	–	–	173	0–11	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	173	–	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	173	–	1)ಪಿ.ವೆಂಕಟರಮಣ ತಂದೆ ಪಿ ಲಕ್ಷ್ಮಯ್ಯ 2)ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	
49					174	–	0–04	–	–	174	0–04	ಎಸ್ ದೊಡ್ಡ ಶರಣಪ್ಪ ತಂದೆ ವಿರನಗೌಡ	174	–	ಎಸ್ ದೊಡ್ಡ ಶರಣಪ್ಪ ತಂದೆ ವಿರನಗೌಡ	174	–	ಎಸ್ ದೊಡ್ಡ ಶರಣಪ್ಪ ತಂದೆ ವಿರನಗೌಡ	
50					175	5–04	–	–	–	–	–	–	–	–	–	–	–	–	

1	2	3	4	5	6	7	8	9	10	11	12	13	14	15	16	17	18	19	20
51					176/A	–	0-21	–	–	176/A	0-21	ಸತ್ಯನಾರಯಣ ಅಧ್ಯಕ್ಷರು ರಾಜಯೋಗ ಆಶ್ರಮ ಗಾಂದಿನಗರ ಬಳ್ಳಾರಿ 2)ಕೆ.ಎಸ್.ಜೀವನ್ ಕುಮಾರ್ ತಂದೆ ಕೆ.ಸುಂಕಪ್ಪ 3) ಬಿ.ಕೊಂಡಚಾರ್ಯ ತಂದೆ ಲೇಟ್ ಬಿ ವಿ ಶಾಸ್ತ್ರಿ 4)ಬಿ ಸತೀಶ್ ತಂದೆ ಲೇಟ್ ಬಿ ಸತ್ಯನಾರಯಣ 5)ಪ್ರೇಮಕುಮಾರಿ ಗಂಡ ಬಿ ರಾಜೇಂದ್ರಪ್ರಸಾದ್ 6)ಪಿ ಪ್ರಸಾದ್ ತಂದೆ ಎಸ್ ಓಬಳಯ್ಯ 7)ಜಿ.ಪಿ.ಈಶ್ವರಪ್ಪ ತಂದೆ ಕೆ.ಪರಮೇಶ್ವರಪ್ಪ 8)ಕೆ.ಸುರೇಂದ್ರ ತಂದೆ ಕೆ ಗುರಪಾಚಾರ್ 9)ಜಿ.ಇ.ದಾಮೊದರ ತಂದೆ ಜಿ.ಪಿ.ಈಶ್ವರಪ್ಪ 10)ಕೆ.ಎಂ ವಿಶ್ವಮೂರ್ತಿ ತಂದೆ ಕೆ ಎಂ ಶಿವಮೂರ್ತಿ 11)ಹೆಚ್ ಜಯರಾಮರೆಡ್ಡಿ ತಂದೆ ನಾರಯಣರೆಡ್ಡಿ 12) ಎನ್ ಕೋಟೇಶ್ವರಮ್ಮ ಗಂಡ ಎನ್ ಕಂಬಗಿರಿನಾಯ್ಡು 13)ಅರ್ ಸತ್ಯಮೂರ್ತಿ ತಂದೆ ಅರ್ ಆನಂದರಾವ್ 14) ಎಂ ನಾಗೇಶ್ವರರಾವ್ ತಂದೆ ಗುರುಮಯ್ಯ 15)ಜಿ.ಕೆ.ಬಾಬು ತಂದೆ ಮುನಯ್ಯ 16)ಎ ಮೌನೇಶ ತಂದೆ ಎ	176/A	–	ಸತ್ಯನಾರಯಣ ಅಧ್ಯಕ್ಷರು ರಾಜಯೋಗ ಆಶ್ರಮ ಗಾಂದಿನಗರ ಬಳ್ಳಾರಿ 2)ಕೆ.ಎಸ್.ಜೀವನ್ ಕುಮಾರ್ ತಂದೆ ಕೆ.ಸುಂಕಪ್ಪ 3) ಬಿ.ಕೊಂಡಚಾರ್ಯ ತಂದೆ ಲೇಟ್ ಬಿ ವಿ ಶಾಸ್ತ್ರಿ 4)ಬಿ ಸತೀಶ್ ತಂದೆ ಲೇಟ್ ಬಿ ಸತ್ಯನಾರಯಣ 5)ಪ್ರೇಮಕುಮಾರಿ ಗಂಡ ಬಿ ರಾಜೇಂದ್ರಪ್ರಸಾದ್ 6)ಪಿ ಪ್ರಸಾದ್ ತಂದೆ ಎಸ್ ಓಬಳಯ್ಯ 7)ಜಿ.ಪಿ.ಈಶ್ವರಪ್ಪ ತಂದೆ ಕೆ.ಪರಮೇಶ್ವರಪ್ಪ 8)ಕೆ.ಸುರೇಂದ್ರ ತಂದೆ ಕೆ ಗುರಪಾಚಾರ್ 9)ಜಿ.ಇ.ದಾಮೊದರ ತಂದೆ ಜಿ.ಪಿ.ಈಶ್ವರಪ್ಪ 10)ಕೆ.ಎಂ ವಿಶ್ವಮೂರ್ತಿ ತಂದೆ ಕೆ ಎಂ ಶಿವಮೂರ್ತಿ 11)ಹೆಚ್ ಜಯರಾಮರೆಡ್ಡಿ ತಂದೆ ನಾರಯಣರೆಡ್ಡಿ 12) ಎನ್ ಕೋಟೇಶ್ವರಮ್ಮ ಗಂಡ ಎನ್ ಕಂಬಗಿರಿನಾಯ್ಡು 13)ಅರ್ ಸತ್ಯಮೂರ್ತಿ ತಂದೆ ಅರ್ ಆನಂದರಾವ್ 14) ಎಂ ನಾಗೇಶ್ವರರಾವ್ ತಂದೆ ಗುರುಮಯ್ಯ 15)ಜಿ.ಕೆ.ಬಾಬು ತಂದೆ ಮುನಯ್ಯ 16)ಎ ಮೌನೇಶ ತಂದೆ ಎ	176/A	–	ಸತ್ಯನಾರಯಣ ಅಧ್ಯಕ್ಷರು ರಾಜಯೋಗ ಆಶ್ರಮ ಗಾಂದಿನಗರ ಬಳ್ಳಾರಿ 2)ಕೆ.ಎಸ್.ಜೀವನ್ ಕುಮಾರ್ ತಂದೆ ಕೆ.ಸುಂಕಪ್ಪ 3) ಬಿ.ಕೊಂಡಚಾರ್ಯ ತಂದೆ ಲೇಟ್ ಬಿ ವಿ ಶಾಸ್ತ್ರಿ 4)ಬಿ ಸತೀಶ್ ತಂದೆ ಲೇಟ್ ಬಿ ಸತ್ಯನಾರಯಣ 5)ಪ್ರೇಮಕುಮಾರಿ ಗಂಡ ಬಿ ರಾಜೇಂದ್ರಪ್ರಸಾದ್ 6)ಪಿ ಪ್ರಸಾದ್ ತಂದೆ ಎಸ್ ಓಬಳಯ್ಯ 7)ಜಿ.ಪಿ.ಈಶ್ವರಪ್ಪ ತಂದೆ ಕೆ.ಪರಮೇಶ್ವರಪ್ಪ 8)ಕೆ.ಸುರೇಂದ್ರ ತಂದೆ ಕೆ ಗುರಪಾಚಾರ್ 9)ಜಿ.ಇ.ದಾಮೊದರ ತಂದೆ ಜಿ.ಪಿ.ಈಶ್ವರಪ್ಪ 10)ಕೆ.ಎಂ ವಿಶ್ವಮೂರ್ತಿ ತಂದೆ ಕೆ ಎಂ ಶಿವಮೂರ್ತಿ 11)ಹೆಚ್ ಜಯರಾಮರೆಡ್ಡಿ ತಂದೆ ನಾರಯಣರೆಡ್ಡಿ 12) ಎನ್ ಕೋಟೇಶ್ವರಮ್ಮ ಗಂಡ ಎನ್ ಕಂಬಗಿರಿನಾಯ್ಡು 13)ಅರ್ ಸತ್ಯಮೂರ್ತಿ ತಂದೆ ಅರ್ ಆನಂದರಾವ್ 14) ಎಂ ನಾಗೇಶ್ವರರಾವ್ ತಂದೆ ಗುರುಮಯ್ಯ 15)ಜಿ.ಕೆ.ಬಾಬು ತಂದೆ ಮುನಯ್ಯ 16)ಎ ಮೌನೇಶ ತಂದೆ ಎ	
52					176/B1	–	0-05	–	–	176/B1	0-05	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	176/B1	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	176/B1	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	
53					176/B2	–	0-01	–	–	176/B2	0-01	ಹೆಚ್ ಎಲ್ ಸಿ ಕಾಲುವೆ	176/B2	–	ಹೆಚ್ ಎಲ್ ಸಿ ಕಾಲುವೆ	176/B2	–	ಹೆಚ್ ಎಲ್ ಸಿ ಕಾಲುವೆ	
54					176/B3	–	0-01	–	–	176/B3	0-01	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	176/B3	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	176/B3	–	ಎಸ್.ವೈ.ದ್ರಾಕ್ಷಾಯಿಣಿ ಗಂಡ ಲೇಟ್ ಎಸ್ ವೈ ಬಸವನಗೌಡ	
55					177/B	–	–	–	–	–	–	–	177/B	–	ಪಿ.ಡಬ್ಲ್ಯುಡಿ	177/B	–	ಪಿ.ಡಬ್ಲ್ಯುಡಿ	
56					177/C3/a	–	0-12	–	–	177/C3/a	0-12	1)ಸುರೇಂದ್ರಕುಮಾರ್ ಹರಲಾಲ್ಲ ತಂದೆ ಲೇಟ್ ಕೇಶರ್ದೇವೊ ಹರಲಾಲ್ಲ ಬಳ್ಳಾರಿ 2) ಡಾ: ಕೆ.ಅನಿತಾ ರೆಡ್ಡಿ ಗಂಡ ಡಾ: ವಿರುಪಾಕ್ಷರೆಡ್ಡಿ	177/C3/a	–	1)ಸುರೇಂದ್ರಕುಮಾರ್ ಹರಲಾಲ್ಲ ತಂದೆ ಲೇಟ್ ಕೇಶರ್ದೇವೊ ಹರಲಾಲ್ಲ ಬಳ್ಳಾರಿ 2) ಡಾ: ಕೆ.ಅನಿತಾ ರೆಡ್ಡಿ ಗಂಡ ಡಾ: ವಿರುಪಾಕ್ಷರೆಡ್ಡಿ	177/C3/a	–	1)ಸುರೇಂದ್ರಕುಮಾರ್ ಹರಲಾಲ್ಲ ತಂದೆ ಲೇಟ್ ಕೇಶರ್ದೇವೊ ಹರಲಾಲ್ಲ ಬಳ್ಳಾರಿ 2) ಡಾ: ಕೆ.ಅನಿತಾ ರೆಡ್ಡಿ ಗಂಡ ಡಾ: ವಿರುಪಾಕ್ಷರೆಡ್ಡಿ	
57					177/C3/b	–	0-14	–	–	177/C3/b	0-14	1))ದೀಪಕ್ ಪಾರಸ್ ರಾಮ್ ಮರಿಯ ತಂದೆ ರಮೇಶ್ ಪಾರಸ್ ರಾಮ್ ಮರಿಯ 2)ಜೆ.ಸುಪ್ರಜಾ ಮೈ .ಗಾ. ತಾಯಿ ಶ್ರೀಮತಿ ಜೆ ರಾಧ 3)ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	177/C3/b	–	1))ದೀಪಕ್ ಪಾರಸ್ ರಾಮ್ ಮರಿಯ ತಂದೆ ರಮೇಶ್ ಪಾರಸ್ ರಾಮ್ ಮರಿಯ 2)ಜೆ.ಸುಪ್ರಜಾ ಮೈ .ಗಾ. ತಾಯಿ ಶ್ರೀಮತಿ ಜೆ ರಾಧ 3)ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	177/C3/b	–	1))ದೀಪಕ್ ಪಾರಸ್ ರಾಮ್ ಮರಿಯ ತಂದೆ ರಮೇಶ್ ಪಾರಸ್ ರಾಮ್ ಮರಿಯ 2)ಜೆ.ಸುಪ್ರಜಾ ಮೈ .ಗಾ. ತಾಯಿ ಶ್ರೀಮತಿ ಜೆ ರಾಧ 3)ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	
58					177/C3/c	–	0-11	–	–	177/C3/c	0-11	ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	177/C3/c	–	ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	177/C3/c	–	ಕೆ.ರಾಮಕೃಷ್ಣ ತಂದೆ ಬುಡ್ಡಪ್ಪ ಭೂ .ಪ	
59					183/A3	–	–	–	–	–	–	–	–	–	–	183/A3	–	ಸುರೇಂದ್ರಕುಮಾರ್ ಹರಲಾಲ್ಲ ತಂದೆ ಲೇಟ್ ಕೇಶರ್ದೇವೊ ಹರಲಾಲ್ಲ ಬಳ್ಳಾರಿ	
60					183/B3	–	0-22	–	–	183/B3	0-22	1)ಅರ್ ಮಹೇಶ್ ಅಗರವಾಲ್ ತಂದೆ ರಾಮಪ್ರಸಾದ್ 2)ಎನ್ ಶಿವಶಂಕರಗೌಡ ತಂದೆ ಎನ್ ರಾಮನಗೌಡ 3)ಅರ್ ಮಹೇಶ ಕುಮಾರ್ ಅಗಿವಾಲ ತಂದೆ ರಾಮ್ ಪ್ರಸಾದ್ 4)ಪಿ.ಪ್ರಭಾವತಿ ಗಂಡ ಪಿ ಲಕ್ಷ್ಮಿರೆಡ್ಡಿ	183/B3	–	1)ಅರ್ ಮಹೇಶ್ ಅಗರವಾಲ್ ತಂದೆ ರಾಮಪ್ರಸಾದ್ 2)ಎನ್ ಶಿವಶಂಕರಗೌಡ ತಂದೆ ಎನ್ ರಾಮನಗೌಡ 3)ಅರ್ ಮಹೇಶ ಕುಮಾರ್ ಅಗಿವಾಲ ತಂದೆ ರಾಮ್ ಪ್ರಸಾದ್ 4)ಪಿ.ಪ್ರಭಾವತಿ ಗಂಡ ಪಿ ಲಕ್ಷ್ಮಿರೆಡ್ಡಿ	183/B3	–	1)ಅರ್ ಮಹೇಶ್ ಅಗರವಾಲ್ ತಂದೆ ರಾಮಪ್ರಸಾದ್ 2)ಎನ್ ಶಿವಶಂಕರಗೌಡ ತಂದೆ ಎನ್ ರಾಮನಗೌಡ 3)ಅರ್ ಮಹೇಶ ಕುಮಾರ್ ಅಗಿವಾಲ ತಂದೆ ರಾಮ್ ಪ್ರಸಾದ್ 4)ಪಿ.ಪ್ರಭಾವತಿ ಗಂಡ ಪಿ ಲಕ್ಷ್ಮಿರೆಡ್ಡಿ	
61					184/1	–	0-06	–	–	184/1	0-06	ಎಸ್ .ಕೆ.ಮಲ್ಲಿಕಾರ್ಜುನ ತಂದೆ ಲೇಟ್ ಎಸ್ ಕೆ ದಾಸಪ್ಪ	184/1	–	ಎಸ್ .ಕೆ.ಮಲ್ಲಿಕಾರ್ಜುನ ತಂದೆ ಲೇಟ್ ಎಸ್ ಕೆ ದಾಸಪ್ಪ	184/1	–	ಎಸ್ .ಕೆ.ಮಲ್ಲಿಕಾರ್ಜುನ ತಂದೆ ಲೇಟ್ ಎಸ್ ಕೆ ದಾಸಪ್ಪ	–
62					184/2	–	0-08	–	–	184/2	0-08	ಎಸ್ .ಕೆ.ಚಂದ್ರಮ್ಮ ಗಂಡ ಲೇಟ್ ಎಸ್ ಕೆ ದೊಡ್ಡಬಸಪ್ಪ	184/2	–	ಎಸ್ .ಕೆ.ಚಂದ್ರಮ್ಮ ಗಂಡ ಲೇಟ್ ಎಸ್ ಕೆ ದೊಡ್ಡಬಸಪ್ಪ	184/2	–	ಎಸ್ .ಕೆ.ಚಂದ್ರಮ್ಮ ಗಂಡ ಲೇಟ್ ಎಸ್ ಕೆ ದೊಡ್ಡಬಸಪ್ಪ	
63					184/3	–	0-34	–	–	184/3	0-34	ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	184/3	–	ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	184/3	–	ಅನಂತಮ್ಮ ಉರುಫ್ ಹನುಮಂತಮ್ಮ ಗಂಡ ಹನುಮಂತಪ್ಪ	
64					185/C	–	0-32	–	–	185/C	0-32	ಎಸ್.ದೊಡ್ಡಶರಣಪ್ಪ ತಂದೆ ವಿರನಗೌಡ	185/C	–	ಎಸ್.ದೊಡ್ಡಶರಣಪ್ಪ ತಂದೆ ವಿರನಗೌಡ	185/C	–	ಎಸ್.ದೊಡ್ಡಶರಣಪ್ಪ ತಂದೆ ವಿರನಗೌಡ	

1	2	3	4	5	6	7	8	9	10	11	12	13	14	15	16	17	18	19	20
65					187/C	-	1-22	-	-	187/C	1-22	ಎಂ ಬಸಯ್ಯಸ್ವಾಮಿ ತಂದೆ ಲೇಟ್ ತಿಪ್ಪೇಸ್ವಾಮಿ 2)ಕೆ.ಅನಿಲ ಕುಮಾರ್‌ರೆಡ್ಡಿ ತಂದೆ ಕೆ.ಗೋಪಾಲರೆಡ್ಡಿ 3)ಜಿ.ರಾಮಕ್ರಿಷ್ಣ ತಂದೆ ಜಿ ಹನುಮಂತರಾವ್ 4)ಎನ್ ಸತ್ಯನಾರಯಣ ತಂದೆ ಎನ್ ರತ್ನಯ್ಯ 5)ಎಸ್ ಗೌತಮಿ ಗಂಡ ಎಸ್ ಗೋಪಾಲರೆಡ್ಡಿ 6)ಪಿ.ವಾಸುಬಾಬು ತಂದೆ ರಾಧಯ್ಯ 7)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 8)ಆಶಾ ಪಾರಸ್‌ರಾಂಪುರಿಯ ಗಂಡ ಶ್ರಿಕಾಂತ ಪಾರಸ್‌ರಾಂಪುರಿಯ 9)ಶ್ರೀಮತಿ ಎಂ ರುದ್ರಮ್ಮ ಗಂಡ ಲೇಟ್ ತಿಪ್ಪೇಸ್ವಾಮಿ 10)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 11)ಪೃಥ್ವಿರಾಜ್ ಬಾಪುನಾ ತಂದೆ ಸೈನ್ ಮಲ್ ಜಿ ಬಾಪುನಾ 12)ಮನಿಶ್ ಕುಮಾರ್ ಬಾಗ್ರೇಚ್ ತಂದೆ ಭವರ್ ಲಾಲ್ ಬಾಗ್ರೇಚ್	187/C	-	ಎಂ ಬಸಯ್ಯಸ್ವಾಮಿ ತಂದೆ ಲೇಟ್ ತಿಪ್ಪೇಸ್ವಾಮಿ 2)ಕೆ.ಅನಿಲ ಕುಮಾರ್‌ರೆಡ್ಡಿ ತಂದೆ ಕೆ.ಗೋಪಾಲರೆಡ್ಡಿ 3)ಜಿ.ರಾಮಕ್ರಿಷ್ಣ ತಂದೆ ಜಿ ಹನುಮಂತರಾವ್ 4)ಎನ್ ಸತ್ಯನಾರಯಣ ತಂದೆ ಎನ್ ರತ್ನಯ್ಯ 5)ಎಸ್ ಗೌತಮಿ ಗಂಡ ಎಸ್ ಗೋಪಾಲರೆಡ್ಡಿ 6)ಪಿ.ವಾಸುಬಾಬು ತಂದೆ ರಾಧಯ್ಯ 7)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 8)ಆಶಾ ಪಾರಸ್‌ರಾಂಪುರಿಯ ಗಂಡ ಶ್ರಿಕಾಂತ ಪಾರಸ್‌ರಾಂಪುರಿಯ 9)ಶ್ರೀಮತಿ ಎಂ ರುದ್ರಮ್ಮ ಗಂಡ ಲೇಟ್ ತಿಪ್ಪೇಸ್ವಾಮಿ 10)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 11)ಪೃಥ್ವಿರಾಜ್ ಬಾಪುನಾ ತಂದೆ ಸೈನ್ ಮಲ್ ಜಿ ಬಾಪುನಾ 12)ಮನಿಶ್ ಕುಮಾರ್ ಬಾಗ್ರೇಚ್ ತಂದೆ ಭವರ್ ಲಾಲ್ ಬಾಗ್ರೇಚ್	187/C	-	ಎಂ ಬಸಯ್ಯಸ್ವಾಮಿ ತಂದೆ ಲೇಟ್ ತಿಪ್ಪೇಸ್ವಾಮಿ 2)ಕೆ.ಅನಿಲ ಕುಮಾರ್‌ರೆಡ್ಡಿ ತಂದೆ ಕೆ.ಗೋಪಾಲರೆಡ್ಡಿ 3)ಜಿ.ರಾಮಕ್ರಿಷ್ಣ ತಂದೆ ಜಿ ಹನುಮಂತರಾವ್ 4)ಎನ್ ಸತ್ಯನಾರಯಣ ತಂದೆ ಎನ್ ರತ್ನಯ್ಯ 5)ಎಸ್ ಗೌತಮಿ ಗಂಡ ಎಸ್ ಗೋಪಾಲರೆಡ್ಡಿ 6)ಪಿ.ವಾಸುಬಾಬು ತಂದೆ ರಾಧಯ್ಯ 7)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 8)ಆಶಾ ಪಾರಸ್‌ರಾಂಪುರಿಯ ಗಂಡ ಶ್ರಿಕಾಂತ ಪಾರಸ್‌ರಾಂಪುರಿಯ 9)ಶ್ರೀಮತಿ ಎಂ ರುದ್ರಮ್ಮ ಗಂಡ ಲೇಟ್ ತಿಪ್ಪೇಸ್ವಾಮಿ 10)ಎಸ್ ಗೋಪಾಲರೆಡ್ಡಿ ತಂದೆ ಲೇಟ್ ಸಾಮುಲಪರ್ವತಪ್ಪ 11)ಪೃಥ್ವಿರಾಜ್ ಬಾಪುನಾ ತಂದೆ ಸೈನ್ ಮಲ್ ಜಿ ಬಾಪುನಾ 12)ಮನಿಶ್ ಕುಮಾರ್ ಬಾಗ್ರೇಚ್ ತಂದೆ ಭವರ್ ಲಾಲ್ ಬಾಗ್ರೇಚ್	
66					188/A	-	0-20	-	-	188/A	0-20	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಹನುಮಂತಪ್ಪ ತಂದೆ ಲೇಟ್ ಈರಪ್ಪ 3)ಶಿವಲಿಂಗಪ್ಪ ತಂದೆ ಲೇಟ್ ಬಸಪ್ಪ	188/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಹನುಮಂತಪ್ಪ ತಂದೆ ಲೇಟ್ ಈರಪ್ಪ 3)ಶಿವಲಿಂಗಪ್ಪ ತಂದೆ ಲೇಟ್ ಬಸಪ್ಪ	188/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಹನುಮಂತಪ್ಪ ತಂದೆ ಲೇಟ್ ಈರಪ್ಪ 3)ಶಿವಲಿಂಗಪ್ಪ ತಂದೆ ಲೇಟ್ ಬಸಪ್ಪ	
67					188/B	-	0-08	-	-	188/B	0-08	ಹೆಚ್ ಎಲ್ ಸಿ ಕಾಲುವೆ	-	-	-	-	-	-	-
68					189/A	-	0-85	-	-	189/A	0-85	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ	189/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ	189/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ	
69					189/B	-	0-01	-	-	189/B	0-01	ಹೆಚ್ ಎಲ್ ಸಿ ಕಾಲುವೆ	-	-	-	-	-	-	
70					190	3-62	-	-	-	-	-	-	-	-	-	-	-	-	
71					191/A	-	0-73	-	-	191/A	0-73	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಎಸ್ ಚನ್ನನಗೌಡ ತಂದೆ ದೊಡ್ಡಶರಣಪ್ಪ 3)ಎಸ್ ಜಯವಿಜಯ ತಂದೆ ಎಸ್ ಚನ್ನನಗೌಡ 4)ರಾಮಕ್ರಿಷ್ಣ ಎಂ ಕುಲಕರ್ಣಿ ತಂದೆ ಮಂಗೇಶ್ ಆರ್ ಕುಲಕರ್ಣಿ 5)ವೆಂಕಟೇಶ್ ಜಯರಾಮ್ ತಂದೆ ಹೆಚ್ ಎಸ್ ಜಯರಾಮ್ 6)ಜೆ ಸುಧಾಕರ್ ತಂದೆ ಜಿ ಸೋಮಸುಂದರ್ ಭಟ್	191/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಎಸ್ ಚನ್ನನಗೌಡ ತಂದೆ ದೊಡ್ಡಶರಣಪ್ಪ 3)ಎಸ್ ಜಯವಿಜಯ ತಂದೆ ಎಸ್ ಚನ್ನನಗೌಡ 4)ರಾಮಕ್ರಿಷ್ಣ ಎಂ ಕುಲಕರ್ಣಿ ತಂದೆ ಮಂಗೇಶ್ ಆರ್ ಕುಲಕರ್ಣಿ 5)ವೆಂಕಟೇಶ್ ಜಯರಾಮ್ ತಂದೆ ಹೆಚ್ ಎನ್ ಜಯರಾಮ್ 6)ಜೆ ಸುಧಾಕರ್ ತಂದೆ ಜಿ ಸೋಮಸುಂದರ್ ಭಟ್	191/A	-	1)ಎಸ್ ದೊಡ್ಡಶರಣಪ್ಪ ತಂದೆ ವೀರನಗೌಡ 2)ಎಸ್ ಚನ್ನನಗೌಡ ತಂದೆ ದೊಡ್ಡಶರಣಪ್ಪ 3)ಎಸ್ ಜಯವಿಜಯ ತಂದೆ ಎಸ್ ಚನ್ನನಗೌಡ 4)ರಾಮಕ್ರಿಷ್ಣ ಎಂ ಕುಲಕರ್ಣಿ ತಂದೆ ಮಂಗೇಶ್ ಆರ್ ಕುಲಕರ್ಣಿ 5)ವೆಂಕಟೇಶ್ ಜಯರಾಮ್ ತಂದೆ ಹೆಚ್ ಎನ್ ಜಯರಾಮ್ 6)ಜೆ ಸುಧಾಕರ್ ತಂದೆ ಜಿ ಸೋಮಸುಂದರ್ ಭಟ್	
72					191/B	-	0-01	-	-	191/B	0-01	ಹೆಚ್ ಎಲ್ ಸಿ ಕಾಲುವೆ	191/B	-	ಹೆಚ್ ಎಲ್ ಸಿ ಕಾಲುವೆ	-	-	-	
					TOTAL	24-99	14-12	-	-		14-12			-			-		

ಸಂಗನಕಲ್ಲು ಗ್ರಾಮ ಪರಿಮಿತಿ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ — ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ			
								ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಷರಾ
1	2	3	4	5	6	7	8	9	10	11	12
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಅಲೂರು ರಸ್ತೆ ರಾಜ್ಯ ಹೆದ್ದಾರಿ-133	ಬಳ್ಳಾರಿ	ಸಂಗನಕಲ್ಲು ಗ್ರಾಮ ಪರಿಮಿತಿ		110	–	0–16	110	0–16	ಗ್ರಾಮನತ್ತ	
2					111	–	0-29	111	0-29	ಗ್ರಾಮನತ್ತ	
3					118 /A1	–	0–01	118/A	0–01	1) ಜಿ.ಟಿ.ರಾಮಚಂದ್ರ ರೆಡ್ಡಿ ತಂದೆ ತಿಪ್ಪಾರೆಡ್ಡಿ 2) ಉಪ್ಪಾರ ರಂಗಪ್ಪ ತಂದೆ ಹನುಮಂತಪ್ಪ 3) ಮಲ್ಲಿಕಾರ್ಜುನ ತಂದೆ ಕೋಳೂರು ಕಟ್ಟೆಪ್ಪ 4) ಉಪ್ಪಾರ ದೊಡ್ಡ ಈರಣ್ಣ ತಂದೆ ಈರಣ್ಣ 5) ಎಸ್.ನರೇಂದ್ರನಾಥ ತಂದೆ ದೊಡ್ಡ ಶರಣಪ್ಪ 6) ಶ್ರೀಮತಿ.ಎಸ್.ಮಹಾದೇವಿ ಗಂಡ ಎಸ್.ಚೆನ್ನನಗೌಡ	
4					119/A1	–	0–02	119/A1	0–02	1) ಜಿ.ಭೀಮಲಿಂಗನಗೌಡ ತಂದೆ ಲೇಟ್ ಜಿ.ಹನುಮಂತಪ್ಪ 2) ಜಿ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಜಿ.ಹನುಮಂತಪ್ಪ	

1	2	3	4	5	6	7	8	9	10	11	12	13	14
5					119/"B1	-	0-03	119/"B1	0-03	1) ಮಾಚರೆಡ್ಡಿ, ಗಾಳರೆಡ್ಡಿ 2) ಎಂ.ಬಸಲಿಂಗಮ್ಮ ಗಂಡ ಲೇಟ್ ಬಸವರಾಜಪ್ಪ 3) ಶ್ರೀಮತಿ.ಬಿ.ಶಾಂತ ಗಂಡ ಬಿ.ಜಿ.ಪ್ರತಾಪ 4) ಎಂ.ಹನುಮನಗೌಡ ತಂದೆ ಎಂ.ಸಣ್ಣ ರುದ್ರಗೌಡ 5) ಡಾ: ಕೆ.ಗುರುಬಸವನಗೌಡ ತಂದೆ ಕೆ.ಬಸವನಗೌಡ 6) ಪಿ.ಜಯಮ್ಮ ಗಂಡ ಪಿ.ರುದ್ರಪ್ಪ 7) ಭಾರತಿ ಗಂಡ ಶರಣಪ್ಪ, ಬಸರೆಡ್ಡಪ್ಪ ಹೊಸಮನಿ 8) ಕೆ.ಕೃಷ್ಣಮೂರ್ತಿ ತಂದೆ ಕೆ.ದೊಡ್ಡಸಿದ್ದಪ್ಪ 9) ಟಿ.ತ್ರಿವೇಣಿ ಗಂಡ ಪಿ.ಸುರೇಶ್ 10) ಹೆಚ್.ಮಲ್ಲಿಕಾರ್ಜುನಗೌಡ			
6					119/B2	-	0-01	119/B2	0-01	ಮಾಚರೆಡ್ಡಿ ಚೆನ್ನಬಸಪ್ಪ ತಂದೆ ಬಸಪ್ಪ			
7					123	3-09	-	-	-	-			
8					124	-	0-09	124	0-09	1) ಡಿ.ಸಿ.ರುದ್ರಪ್ಪ 2) ಎಸ್.ರಾಜಶೇಖರ ತಂದೆ ಸಣ್ಣ ಶರಣಪ್ಪ 3) ಎಸ್.ಇಂದೂಶೇಖರ್ ತಂದೆ ಸಣ್ಣ ಶರಣಪ್ಪ 4) ಎಸ್.ಚಂದ್ರಶೇಖರ್ ತಂದೆ ಸಣ್ಣ ಶರಣಪ್ಪ			
9					126/A2	-	0-03	126/A2	0-03	1) ಡಿ.ವಿಶ್ವನಾಥ ತಂದೆ ಡಿ.ಸಿ.ರುದ್ರಪ್ಪ 2) ಡಿ.ನಂಜುಂಡ ತಂದೆ ಡಿ.ಸಿ.ರುದ್ರಪ್ಪ			
10					126/A3	-	0-17	126/A3	0-17	ಡಿ.ಸಿ.ರುದ್ರಪ್ಪ			
11					221	1-55	-	-	-	-			
					TOTAL	**4-64**	**0-81**		**0-81**				

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ "ಗಡಿ ರೇಖೆಯಿಂದ" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ, ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ — ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ: ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಗಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ: ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ: ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	ಷರಾ
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಸಿರಿವಾರ	79.16 ರಿಂದ 83.19	29/1A	-	0-20	-	-	29/1A	0-20	1)ಕೋಟೆಬಸಮ್ಮ ಗಂಡ ಲೇಟ್ ಕಟ್ಟೆಗೌಡ 2) ವೀರಭದ್ರಪ್ಪ ತಂದೆ ಕೋಟಿ ರುದ್ರಪ್ಪ ಮಲ್ಲಿಕಾರ್ಜುನಗೌಡ ತಂದೆ ಕೋಟಿ ರುದ್ರಪ್ಪ	29/1A	-	1)ಕೋಟೆಬಸಮ್ಮ ಗಂಡ ಲೇಟ್ ಕಟ್ಟೆಗೌಡ 2) ವೀರಭದ್ರಪ್ಪ ತಂದೆ ಕೋಟಿ ರುದ್ರಪ್ಪ ಮಲ್ಲಿಕಾರ್ಜುನಗೌಡ ತಂದೆ ಕೋಟಿ ರುದ್ರಪ್ಪ	29/1A	-	1)ಕೋಟೆಬಸಮ್ಮ ಗಂಡ ಲೇಟ್ ಕಟ್ಟೆಗೌಡ 2) ವೀರಭದ್ರಪ್ಪ ತಂದೆ ಕೋಟಿ ರುದ್ರಪ್ಪ ಮಲ್ಲಿಕಾರ್ಜುನಗೌಡ ತಂದೆ ಕೋಟಿ ರುದ್ರಪ್ಪ	
2					29/1B	-	-	-	-	-	-	-	-	-	-	29/1B	-	ಹೆಚ್.ಎಲ್.ಸಿ ಕಾಲುವೆ	
3					31/1A	-	0-10	-	-	31/1A	0-10	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	31/1A	-	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	31/1A	-	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	
4					31/1B	-	0-05	-	-	31/1B	0-05	ಹೆಚ್.ಎಲ್.ಸಿ ಕಾಲುವೆ	31/1B	-	ಹೆಚ್.ಎಲ್.ಸಿ ಕಾಲುವೆ	31/1B	-	ಹೆಚ್.ಎಲ್.ಸಿ ಕಾಲುವೆ	
5					31/1C	-	0-31	-	-	31/1C	0-31	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	31/1C	-	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	31/1C	-	ಎಸ್.ಹರಿಪ್ರಸಾದ್ ತಂದೆ ಎಸ್.ಭೀಮಲಿಂಗಪ್ಪ	
6					31/2	-	0-07	-	-	31/2	0-07	ಪಿ.ಡಬ್ಲ್ಯುಡಿ	31/2	-	ಪಿ.ಡಬ್ಲ್ಯುಡಿ	31/2	-	ಪಿ.ಡಬ್ಲ್ಯುಡಿ	
7					31/3	-	0-31	-	-	31/3	0-31	1) ಟಿ.ದೊಡ್ಡನ ಗೌಡ ತಂದೆ ಸಿದ್ದಪ್ಪ 2) ಎಸ್.ಹರಿಪ್ರಸಾದ್ ತಂದೆ ಭೀಮಲಿಂಗಪ್ಪ	31/3	-	1) ಟಿ.ದೊಡ್ಡನ ಗೌಡ ತಂದೆ ಸಿದ್ದಪ್ಪ 2) ಎಸ್.ಹರಿಪ್ರಸಾದ್ ತಂದೆ ಭೀಮಲಿಂಗಪ್ಪ	31/3	-	1) ಟಿ.ದೊಡ್ಡನ ಗೌಡ ತಂದೆ ಸಿದ್ದಪ್ಪ 2) ಎಸ್.ಹರಿಪ್ರಸಾದ್ ತಂದೆ ಭೀಮಲಿಂಗಪ್ಪ	
8					32	2-45	-	-	-	-	-	-	-	-	-	-	-	-	
9					33/1A	-	0-10	-	-	33/1A	0-10	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	33/1A	-	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	33/1A	-	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	
10					33/1B	-	0-41	-	-	33/1B	0-41	ಹೆಚ್.ಎಲ್.ಸಿ ಕಾಲುವೆ	33/1B	-	ಹೆಚ್.ಎಲ್.ಸಿ ಕಾಲುವೆ	33/1B	-	ಹೆಚ್.ಎಲ್.ಸಿ ಕಾಲುವೆ	-
11					33/1C	-	0-09	-	-	33/1C	0-09	1) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ 2) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ	33/1C	-	1) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ 2) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ	33/1C	-	1) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ 2) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ	
12					33/2A	-	1-83	-	-	33/2A	1-83	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	33/2A	-	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	33/2A	-	1) ಕೋರಿ ಬಸವನಗೌಡ ತಂದೆ ಸಿದ್ದಬಸಪ್ಪ 2) ಕೋರಿ ಸಿದ್ದಮಲ್ಲಪ್ಪ ತಂದೆ ಸಿದ್ದಪ್ಪ	
13					33/2B	-	0-17	-	-	33/2B	0-17	ಪಿಡಬ್ಲ್ಯುಡಿ	-	-	-	-	-	-	
14					35/D1	-	0-05	-	-	35/D1	0-05	1) ಎಸ್.ಶ್ರೀನಿವಾಸ್‌ರೆಡ್ಡಿ ತಂದೆ ಎಸ್.ನರಸಾ ರೆಡ್ಡಿ 2) ರಾಮಾಂಜಿನೇಯ ತಂದೆ ಗುಂಡಾಶೆಟ್ಟಿ	35/D1	-	1) ಎಸ್.ಶ್ರೀನಿವಾಸ್‌ರೆಡ್ಡಿ ತಂದೆ ಎಸ್.ನರಸಾ ರೆಡ್ಡಿ 2) ರಾಮಾಂಜಿನೇಯ ತಂದೆ ಗುಂಡಾಶೆಟ್ಟಿ	35/D1	-	1) ಎಸ್.ಶ್ರೀನಿವಾಸ್‌ರೆಡ್ಡಿ ತಂದೆ ಎಸ್.ನರಸಾ ರೆಡ್ಡಿ 2) ರಾಮಾಂಜಿನೇಯ ತಂದೆ ಗುಂಡಾಶೆಟ್ಟಿ	
15					35/D2	-	0-37	-	-	35/D2	0-37	ಪಿಡಬ್ಲ್ಯುಡಿ	-	-	-	-	-	-	
16					35/E1	-	0-05	-	-	35/E1	0-05	ಎಸ್.ಗಾದೇಪ್ಪ ತಂದೆ ನಾರಾಯಣಪ್ಪ	35/E1	-	ಎಸ್.ಗಾದೇಪ್ಪ ತಂದೆ ನಾರಾಯಣಪ್ಪ	35/E1	-	ಎಸ್.ಗಾದೇಪ್ಪ ತಂದೆ ನಾರಾಯಣಪ್ಪ	
17					35/F1	-	0-04	-	-	35/F1	0-04	1)ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ 2)ಆದೆಪ್ಪ ತಂದೆ ಲೇಟ್ ಸಣ್ಣಪ್ಪ	35/F1	-	1)ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ 2)ಆದೆಪ್ಪ ತಂದೆ ಲೇಟ್ ಸಣ್ಣಪ್ಪ	35/F1	-	1)ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ 2)ಆದೆಪ್ಪ ತಂದೆ ಲೇಟ್ ಸಣ್ಣಪ್ಪ	
18					35/G	-	–	-	-	–	–	–	–	-	–	35/G	-	1)ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ 2)ಶೇಖಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ 3)ಹೊನ್ನಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ	

1	2	3	4	5	6	7	8	9	10	11	12	13	14	15	16	17	18	19	20
19					35/H1	–	0-12	–	–	35/H1	0-12	ಹೊನ್ನಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ	35/H1	–	ಹೊನ್ನಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ	35/H1	–	ಹೊನ್ನಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ	
20					36/1	–	0-13	–	–	36/1	0-13	ಎಂ ಎಸ್ ಸುಗ್ಗಪ್ಪ ತಂದೆ ಮಡ್ಡಿ ನಾಗಪ್ಪ	36/1	–	ಎಂ ಎಸ್ ಸುಗ್ಗಪ್ಪ ತಂದೆ ಮಡ್ಡಿ ನಾಗಪ್ಪ	36/1	–	ಎಂ ಎಸ್ ಸುಗ್ಗಪ್ಪ ತಂದೆ ಮಡ್ಡಿ ನಾಗಪ್ಪ	
21					36/2	–	0-18	–	–	36/2	0-18	ಪಿಡಬ್ಲ್ಯುಡಿ	–	–	–	–	–	–	
22					37	3-62	–	–	–	–	–	–	–	–	–	–	–	–	
23					38	–	0-23	–	–	38	0-23	ಶೇಖಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನೂರಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನಳ್ಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ ಆದೆಪ್ಪ ತಂದೆ ಲೇಟ್ ಸಣ್ಣಪ್ಪ	38	–	ಶೇಖಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನೂರಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನಳ್ಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ ಆದೆಪ್ಪ ತಂದೆ ಲೇಟ್ ಸಣ್ಣಪ್ಪ	38	–	ಶೇಖಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನೂರಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಹೊನ್ನಳ್ಳಪ್ಪ ತಂದೆ ಲೇಟ್ ಸಣ್ಣ ಸುಂಕಪ್ಪ ಮಲ್ಲಯ್ಯ ತಂದೆ ಲೇಟ್ ಸಣ್ಣಪ್ಪ ಆದೆಪ್ಪ ತಂದೆ ಲೇಟ್ ಸಣ್ಣಪ್ಪ	
24					39	–	0-40	–	–	39	0-40	1) ಅಂಗಡಿ ಚೆನ್ನಬಸಪ್ಪ ತಂದೆ ಬಸವಲಿಂಗನಗೌಡ 2) ಶ್ರೀಮತಿ.ಲೋಕಮ್ಮ ಗಂಡ ಶಿವಬಸಪ್ಪ, ಸಿರವಾರ 3) ಪಾಟೀಲ್ ತಿಪ್ಪನಗೌಡ ತಂದೆ ಗಣೇಶ್‌ಗೌಡ	39	–	1) ಅಂಗಡಿ ಚೆನ್ನಬಸಪ್ಪ ತಂದೆ ಬಸವಲಿಂಗನಗೌಡ 2) ಶ್ರೀಮತಿ.ಲೋಕಮ್ಮ ಗಂಡ ಶಿವಬಸಪ್ಪ, ಸಿರವಾರ 3) ಪಾಟೀಲ್ ತಿಪ್ಪನಗೌಡ ತಂದೆ ಗಣೇಶ್‌ಗೌಡ	39	–	1) ಅಂಗಡಿ ಚೆನ್ನಬಸಪ್ಪ ತಂದೆ ಬಸವಲಿಂಗನಗೌಡ 2) ಶ್ರೀಮತಿ.ಲೋಕಮ್ಮ ಗಂಡ ಶಿವಬಸಪ್ಪ, ಸಿರವಾರ 3) ಪಾಟೀಲ್ ತಿಪ್ಪನಗೌಡ ತಂದೆ ಗಣೇಶ್‌ಗೌಡ	–
25					40/A1	–	0-06	–	–	40/A1	0-06	ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	40/A1	–	ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	40/A1	–	ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	
26					40/A2	–	0-11	–	–	40/A2	0-11	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	40/A2	–	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	40/A2	–	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	
27					40/A3	–	0-07	–	–	40/A3	0-07	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	40/A3	–	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	40/A3	–	ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್	
28					40/A4	–	0-21	–	–	40/A4	0-21	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2)ನಾಗಮ್ಮ ಗಂಡ ಎನ್ ವಿರುಪಣ್ಣ 3)ನೀಲಮ್ಮ ಗಂಡ ಎಸ್ ಎರ್ರಪ್ಪ 4)ಕಟ್ಟೆಮ್ಮ ಗಂಡ ಬಿ ಪಂಪಣ್ಣ 5)ರಾಜಮ್ಮ ಗಂಡ ವೈ ಜಗದೀಶ	40/A4	–	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2)ನಾಗಮ್ಮ ಗಂಡ ಎನ್ ವಿರುಪಣ್ಣ 3)ನೀಲಮ್ಮ ಗಂಡ ಎಸ್ ಎರ್ರಪ್ಪ 4)ಕಟ್ಟೆಮ್ಮ ಗಂಡ ಬಿ ಪಂಪಣ್ಣ 5)ರಾಜಮ್ಮ ಗಂಡ ವೈ ಜಗದೀಶ	40/A4	–	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2)ನಾಗಮ್ಮ ಗಂಡ ಎನ್ ವಿರುಪಣ್ಣ 3)ನೀಲಮ್ಮ ಗಂಡ ಎಸ್ ಎರ್ರಪ್ಪ 4)ಕಟ್ಟೆಮ್ಮ ಗಂಡ ಬಿ ಪಂಪಣ್ಣ 5)ರಾಜಮ್ಮ ಗಂಡ ವೈ ಜಗದೀಶ	
29					40/B	–	0-28	–	–	40/B	0-28	1)ಟಿ ಸಂಜೀವಪ್ಪ ತಂದೆ ಎರ್ರಗೊಳಪ್ಪ 2)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	40/B	–	1)ಟಿ ಸಂಜೀವಪ್ಪ ತಂದೆ ಎರ್ರಗೊಳಪ್ಪ 2)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	40/B	–	1)ಟಿ ಸಂಜೀವಪ್ಪ ತಂದೆ ಎರ್ರಗೊಳಪ್ಪ 2)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	
30					40/C	–	0-01	–	–	40/C	0-01	1)ಪಿಚ್ಚಪ್ಪನವರ ಲಿಂಗಪ್ಪನ ಮಕ್ಕಳು ದೊಡ್ಡಗಾದಿಲಿಂಗಪ್ಪ 2)ಭೀಮಲಿಂಗಪ್ಪ 3)ಸಣ್ಣ ಗಾದಿಲಿಂಗಪ್ಪ 4)ಕು ಪಿಚ್ಚಪ್ಪನವರ ಲಿಂಗಣ್ಣನ ಮಗ ಲಿಂಗಪ್ಪ 5)ಕು ಲಿಂಗಪ್ಪನ ಹೆಂಡತಿ ಭೀಮಕ್ಕ	40/C	–	1)ಪಿಚ್ಚಪ್ಪನವರ ಲಿಂಗಪ್ಪನ ಮಕ್ಕಳು ದೊಡ್ಡಗಾದಿಲಿಂಗಪ್ಪ 2)ಭೀಮಲಿಂಗಪ್ಪ 3)ಸಣ್ಣ ಗಾದಿಲಿಂಗಪ್ಪ 4)ಕು ಪಿಚ್ಚಪ್ಪನವರ ಲಿಂಗಣ್ಣನ ಮಗ ಲಿಂಗಪ್ಪ 5)ಕು ಲಿಂಗಪ್ಪನ ಹೆಂಡತಿ ಭೀಮಕ್ಕ	40/C	–	1)ಪಿಚ್ಚಪ್ಪನವರ ಲಿಂಗಪ್ಪನ ಮಕ್ಕಳು ದೊಡ್ಡಗಾದಿಲಿಂಗಪ್ಪ 2)ಭೀಮಲಿಂಗಪ್ಪ 3)ಸಣ್ಣ ಗಾದಿಲಿಂಗಪ್ಪ 4)ಕು ಪಿಚ್ಚಪ್ಪನವರ ಲಿಂಗಣ್ಣನ ಮಗ ಲಿಂಗಪ್ಪ 5)ಕು ಲಿಂಗಪ್ಪನ ಹೆಂಡತಿ ಭೀಮಕ್ಕ	

1	2	3	4	5	6	7	8	9	10	11	12	13	14	15	16	17	18	19	20
31					41	–	0-45	–	–	41	0-45	1)ಚಿಂತಕುಂಟಿಟೀಮು ಸಾಬುನ ಹೆಂಡತಿ ಖಾಜಾಭಾನೀ 2)ಕಾಶಮ್ಮ ಗಂಡ ವೆಂಕಟಯ್ಯ 3)ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್ 4)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 5)ನಾಗಮ್ಮ ಗಂಡ ಎನ್ ವೀರುಪಣ್ಣ 6)ನೀಲಮ್ಮ ಗಂಡ ಎಸ್ ಎರ್ರಪ್ಪ 7)ಕಟ್ಟೆಮ್ಮ ಗಂಡ ಜಿ ಪಂಪಣ್ಣ 8)ರಾಜಮ್ಮ ಗಂಡ ವೈ ಜಗದೀಶ 9)ಉಪ್ಪಲ ಪಾಟಿ ವೆಂಕಟೇಶ್ವರರಾಜು ಇವರ ಮಗ ರಘುಪತಿ ರಾಜು 10)ಟಿ ಸಂಜಿವಪ್ಪ ತಂದೆ ಎರ್ರಗೊಳಪ್ಪ 11)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು 12ಕು ಪಿ.ಲಿಂಗಪ್ಪ ತಂದೆ ಅಂಗಣ್ಣ 13)ಭೀಮಕ್ಕ ಗಂಡ ಕು ಪಿ ಅಂಗಪ್ಪ 14)ದೊಡ್ಡಗಾದಿಲಿಂಗಪ್ಪ ತಂದೆ ಅಂಗಪ್ಪ 15)ಸಣ್ಣಗಾದಿಲಿಂಗಪ್ಪ ತಂದೆ ಅಂಗಪ್ಪ 16)ಭೀಮಲಿಂಗಪ್ಪ ತಂದೆ ಅಂಗಪ್ಪ ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	41	–	1)ಚಿಂತಕುಂಟಿಟೀಮು ಸಾಬುನ ಹೆಂಡತಿ ಖಾಜಾಭಾನೀ 2)ಕಾಶಮ್ಮ ಗಂಡ ವೆಂಕಟಯ್ಯ 3)ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್ 4)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 5)ನಾಗಮ್ಮ ಗಂಡ ಎನ್ ವೀರುಪಣ್ಣ 6)ನೀಲಮ್ಮ ಗಂಡ ಎಸ್ ಎರ್ರಪ್ಪ 7)ಕಟ್ಟೆಮ್ಮ ಗಂಡ ಜಿ ಪಂಪಣ್ಣ 8)ರಾಜಮ್ಮ ಗಂಡ ವೈ ಜಗದೀಶ 9)ಉಪ್ಪಲ ಪಾಟಿ ವೆಂಕಟೇಶ್ವರರಾಜು ಇವರ ಮಗ ರಘುಪತಿ ರಾಜು 10)ಟಿ ಸಂಜಿವಪ್ಪ ತಂದೆ ಎರ್ರಗೊಳಪ್ಪ 11)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು 12ಕು ಪಿ.ಲಿಂಗಪ್ಪ ತಂದೆ ಅಂಗಣ್ಣ 13)ಭೀಮಕ್ಕ ಗಂಡ ಕು ಪಿ ಅಂಗಪ್ಪ 14)ದೊಡ್ಡಗಾದಿಲಿಂಗಪ್ಪ ತಂದೆ ಅಂಗಪ್ಪ 15)ಸಣ್ಣಗಾದಿಲಿಂಗಪ್ಪ ತಂದೆ ಅಂಗಪ್ಪ 16)ಭೀಮಲಿಂಗಪ್ಪ ತಂದೆ ಅಂಗಪ್ಪ ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	41	–	1)ಚಿಂತಕುಂಟಿಟೀಮು ಸಾಬುನ ಹೆಂಡತಿ ಖಾಜಾಭಾನೀ 2)ಕಾಶಮ್ಮ ಗಂಡ ವೆಂಕಟಯ್ಯ 3)ಎಸ್ ಖಲೀಲ್ ಅಹಮ್ಮದ್ ತಂದೆ ಲೇಟ್ ಅಲ್ಲಾಭಕಾಶ್ 4)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 5)ನಾಗಮ್ಮ ಗಂಡ ಎನ್ ವೀರುಪಣ್ಣ 6)ನೀಲಮ್ಮ ಗಂಡ ಎಸ್ ಎರ್ರಪ್ಪ 7)ಕಟ್ಟೆಮ್ಮ ಗಂಡ ಜಿ ಪಂಪಣ್ಣ 8)ರಾಜಮ್ಮ ಗಂಡ ವೈ ಜಗದೀಶ 9)ಉಪ್ಪಲ ಪಾಟಿ ವೆಂಕಟೇಶ್ವರರಾಜು ಇವರ ಮಗ ರಘುಪತಿ ರಾಜು 10)ಟಿ ಸಂಜಿವಪ್ಪ ತಂದೆ ಎರ್ರಗೊಳಪ್ಪ 11)ಉಪ್ಪಲಪಾಟಿ ಕ್ರಿಷ್ಣಂರಾಜನ ಮಗ ವೆಂಕಟೇಶ್ವರರಾಜು 12ಕು ಪಿ.ಲಿಂಗಪ್ಪ ತಂದೆ ಅಂಗಣ್ಣ 13)ಭೀಮಕ್ಕ ಗಂಡ ಕು ಪಿ ಅಂಗಪ್ಪ 14)ದೊಡ್ಡಗಾದಿಲಿಂಗಪ್ಪ ತಂದೆ ಅಂಗಪ್ಪ 15)ಸಣ್ಣಗಾದಿಲಿಂಗಪ್ಪ ತಂದೆ ಅಂಗಪ್ಪ 16)ಭೀಮಲಿಂಗಪ್ಪ ತಂದೆ ಅಂಗಪ್ಪ ಬೂಪತಿ ರಾಜ ಚಿಟ್ಟರಾಜನ ಹೆಂಡತಿ ರಾಜಮ್ಮ	
32					42	5-24	–	–	–	–	–	–	–	–	–	–	–	–	
33					43/A1	–	0-21	–	–	43/A1	0-21	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2) ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	43/A1	–	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2) ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	43/A1	–	1)ಮಂಜುನಾಥ ತಂದೆ ಮುದುಕಂದ್ರ ಕಲ್ಯಾಣಪ್ಪ 2) ಎಂ ಬಸವರಾಜ ತಂದೆ ಮುದುಕಂದ್ರ ಕಲ್ಯಾಣಪ್ಪ	
34					43/A2	–	0-89	–	–	43/A2	0-89	ಪಿಡಬ್ಲ್ಯುಡಿ	–	–	–	–	–	–	
35					43/B1	–	0-03	–	–	43/B1	0-03	1)ಎಂ ನೀಲಮ್ಮ ಗಂಡ ಎಂ ಸಿದ್ದಪ್ಪ 2)ಎಂ ಮಹೇಶ ತಂದೆ ಅಮರಪ್ಪ 3)ಎಂ ವರಲಕ್ಷ್ಮಿ ಗಂಡ ಎಂ ಶಿವರುದ್ರಪ್ಪ	43/B1	–	1)ಎಂ ನೀಲಮ್ಮ ಗಂಡ ಎಂ ಸಿದ್ದಪ್ಪ 2)ಎಂ ಮಹೇಶ ತಂದೆ ಅಮರಪ್ಪ 3)ಎಂ ವರಲಕ್ಷ್ಮಿ ಗಂಡ ಎಂ ಶಿವರುದ್ರಪ್ಪ	43/B1	–	1)ಎಂ ನೀಲಮ್ಮ ಗಂಡ ಎಂ ಸಿದ್ದಪ್ಪ 2)ಎಂ ಮಹೇಶ ತಂದೆ ಅಮರಪ್ಪ 3)ಎಂ ವರಲಕ್ಷ್ಮಿ ಗಂಡ ಎಂ ಶಿವರುದ್ರಪ್ಪ	
36					44/B1/c	–	0-07	–	–	44/B1/c	0-07	ಎಸ್ ಮುರುಳಕ್ರಿಷ್ಣ ತಂದೆ ಎಸ್ ಅಂಗಣ್ಣ	44/B1/c		ಎಸ್ ಮುರುಳಕ್ರಿಷ್ಣ ತಂದೆ ಎಸ್ ಅಂಗಣ್ಣ	44/B1/c	–	ಎಸ್ ಮುರುಳಕ್ರಿಷ್ಣ ತಂದೆ ಎಸ್ ಅಂಗಣ್ಣ	
37					44/B2	–	0-09	–	–	44/B2	0-09	ಪಿಡಬ್ಲ್ಯುಡಿ	–	–	–	–	–	–	
38					55/1	–	–	–	–	–	–	–	55/1	–	1)ಎಂ ಗಾಯಿತ್ರಿ ಗಂಡ ಎರ್ರಿಸ್ವಾಮಿ 2)ಎರ್ರಿಸ್ವಾಮಿ ತಂದೆ ಯಂಕರೆಡ್ಡಿ	55/1	–	1)ಎಂ ಗಾಯಿತ್ರಿ ಗಂಡ ಎರ್ರಿಸ್ವಾಮಿ 2)ಎರ್ರಿಸ್ವಾಮಿ ತಂದೆ ಯಂಕರೆಡ್ಡಿ	
39					55/2	–	0-04	–	–	55/2	0-04	ಪಿಡಬ್ಲ್ಯುಡಿ	–	–	–	–	–	–	
40					56	2-08	–	–	–	–	–	–	–	–	–	–	–	–	
41					57	–	0-56	–	–	57	0-56	1)ಮೂಲೆಮನೆ ದೊಡ್ಡರುದ್ರಪ್ಪ ತಂದೆ ಲೇಟ್ ಎಂ ದೊಡ್ಡಪ್ಪ 2)ಆರ್ ಪಿ ರಾಮಕ್ರಿಷ್ಣ ತಂದೆ ಆರ್ ಲಕ್ಷ್ಮಿನಾರಯಣ	57	–	1)ಮೂಲೆಮನೆ ದೊಡ್ಡರುದ್ರಪ್ಪ ತಂದೆ ಲೇಟ್ ಎಂ ದೊಡ್ಡಪ್ಪ 2)ಆರ್ ಪಿ ರಾಮಕ್ರಿಷ್ಣ ತಂದೆ ಆರ್ ಲಕ್ಷ್ಮಿನಾರಯಣ	57	–	1)ಮೂಲೆಮನೆ ದೊಡ್ಡರುದ್ರಪ್ಪ ತಂದೆ ಲೇಟ್ ಎಂ ದೊಡ್ಡಪ್ಪ 2)ಆರ್ ಪಿ ರಾಮಕ್ರಿಷ್ಣ ತಂದೆ ಆರ್ ಲಕ್ಷ್ಮಿನಾರಯಣ	
42					58	0-20	–	–	–	–	–	–	–	–	–	–	–	–	
43					59/1	–	0-01	–	–	59/1	0-01	1)ಲೇಪಕ್ಷಿರೆಡ್ಡಿ ತಂದೆ ಸಿ ನಾಗಿರೆಡ್ಡಿ 2)ಲಕ್ಷ್ಮೀದೇವಿ ಗಂಡ ನಾಗಿರೆಡ್ಡಿ	59/1	–	1)ಲೇಪಕ್ಷಿರೆಡ್ಡಿ ತಂದೆ ಸಿ ನಾಗಿರೆಡ್ಡಿ 2)ಲಕ್ಷ್ಮೀದೇವಿ ಗಂಡ ನಾಗಿರೆಡ್ಡಿ	59/1	–	1)ಲೇಪಕ್ಷಿರೆಡ್ಡಿ ತಂದೆ ಸಿ ನಾಗಿರೆಡ್ಡಿ 2)ಲಕ್ಷ್ಮೀದೇವಿ ಗಂಡ ನಾಗಿರೆಡ್ಡಿ	
44					59/2	–	0-30	–	–	59/2	0-30	ಪಿಡಬ್ಲ್ಯುಡಿ	59/2	–	ಪಿಡಬ್ಲ್ಯುಡಿ	59/2	–	ಪಿಡಬ್ಲ್ಯುಡಿ	
45					158	–	0-10	–	–	158	0-10	ಹಳ್ಳ ಗುಡ್ಡ			ಹಳ್ಳ ಗುಡ್ಡ			ಹಳ್ಳ ಗುಡ್ಡ	
46					199/A/1	–	–	–	–	–	–	–	–	–	–	199/A/1	–	1)ಕೆ ವಿರನಗೌಡ ತಂದೆ ಕೆ ಬಸಪ್ಪ	
47					199/A/2	–	–	–	–	–	–	–	–	–	–	199/A/2	–	ಕೆ.ಪಾರ್ವತಿ ಗಂಡ ಕೆ ಮೊಂಪಣ್ಣ	

1	2	3	4	5	6	7	8	9	10	11	12	13	14	15	16	17	18	19	20
48					199/A/3	–	0-01	–	–	199/A/3	0-01	1)ಭಾ ಪರಮೇಶ್ವರಪ್ಪ ತಂದೆ ಭಾ ರುದ್ರಪ್ಪ 2)ದೊಡ್ಡತಿಪ್ಪಯ್ಯ ತಂದೆ ಭಾ ರುದ್ರಪ್ಪ	199/A/3	–	1)ಭಾ ಪರಮೇಶ್ವರಪ್ಪ ತಂದೆ ಭಾ ರುದ್ರಪ್ಪ 2)ದೊಡ್ಡತಿಪ್ಪಯ್ಯ ತಂದೆ ಭಾ ರುದ್ರಪ್ಪ	199/A/3	–	1)ಭಾ ಪರಮೇಶ್ವರಪ್ಪ ತಂದೆ ಭಾ ರುದ್ರಪ್ಪ 2)ದೊಡ್ಡತಿಪ್ಪಯ್ಯ ತಂದೆ ಭಾ ರುದ್ರಪ್ಪ	
49					199/B/1	–	0-12	–	–	199/B/1	0-12	ಕ.ಕರಿಪಿಳ ಮರೇಪ್ಪ ಮಗ ಸಿದ್ದಬಸಪ್ಪ	199/B/1	–	ಕ.ಕರಿಪಿಳ ಮರೇಪ್ಪ ಮಗ ಸಿದ್ದಬಸಪ್ಪ	199/B/1	–	ಕ.ಕರಿಪಿಳ ಮರೇಪ್ಪ ಮಗ ಸಿದ್ದಬಸಪ್ಪ	
50					199/B/2	–	–	–	–	–	–	–	199/B/2	–	ಹೆಚ್.ಎಲ್.ಸಿ ಕಾಲುವೆ	199/B/2	–	ಹೆಚ್.ಎಲ್.ಸಿ ಕಾಲುವೆ	
51					199/B/3	–	–	–	–	–	–	–	199/B/3	–	ಕ.ಕರಿಪಿಳ ಮರೇಪ್ಪ ಮಗ ಸಿದ್ದಬಸಪ್ಪ	199/B/3	–	ಕ.ಕರಿಪಿಳ ಮರೇಪ್ಪ ಮಗ ಸಿದ್ದಬಸಪ್ಪ	
52					200	–	0-08	–	–	200	0-08	ರಸ್ತೆ	200	–	ರಸ್ತೆ	200	–	ರಸ್ತೆ	
53					201	–	0-69	–	–	201	0-69	1)ಶಿದ್ದಬಸಪ್ಪ ತಂದೆ ಕ.ಕರಿಪಿಳ ಮರೇಪ್ಪ 2)ಟಿ ಪ್ರಸಾದ್ ಅಲಿಯಾಸ್ ಟಿ.ವಿ.ಎಲ್.ಎಸ್.ಪ್ರಸಾದ್ ತಂದೆ ಟಿ.ಸಿದ್ದಯ್ಯ	201	–	1)ಶಿದ್ದಬಸಪ್ಪ ತಂದೆ ಕ.ಕರಿಪಿಳ ಮರೇಪ್ಪ 2)ಟಿ ಪ್ರಸಾದ್ ಅಲಿಯಾಸ್ ಟಿ.ವಿ.ಎಲ್.ಎಸ್.ಪ್ರಸಾದ್ ತಂದೆ ಟಿ.ಸಿದ್ದಯ್ಯ	201	–	1)ಶಿದ್ದಬಸಪ್ಪ ತಂದೆ ಕ.ಕರಿಪಿಳ ಮರೇಪ್ಪ 2)ಟಿ ಪ್ರಸಾದ್ ಅಲಿಯಾಸ್ ಟಿ.ವಿ.ಎಲ್.ಎಸ್.ಪ್ರಸಾದ್ ತಂದೆ ಟಿ.ಸಿದ್ದಯ್ಯ	
54					202	1-40	–	–	–	–	–	–	–	–	–	–	–	–	
55					203	–	0-55	–	–	203	0-55	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	203	–	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	203	–	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	
56					205/A	–	0-25	–	–	205/A	0-25	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	205/A	–	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	205/A	–	1)ಅಡವಿ ಬಸಪ್ಪ ತಂದೆ ಬಸಪ್ಪ 2)ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	
57					205/B	–	0-03	–	–	205/B	0-03	ಹೆಚ್.ಎಲ್.ಸಿ ಕಾಲುವೆ	205/B	–	ಹೆಚ್.ಎಲ್.ಸಿ ಕಾಲುವೆ	205/B	–	ಹೆಚ್.ಎಲ್.ಸಿ ಕಾಲುವೆ	
58					205/C	–	0-08	–	–	205/C	0-08	ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	205/C	–	ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	205/C	–	ಕೆ.ನಾಗಪ್ಪ ತಂದೆ ಲೇಟ್ ಬಸಪ್ಪ	
59					206/A	–	0-02	–	–	206/A	0-02	ಹೆಚ್.ಎಲ್.ಸಿ ಕಾಲುವೆ ಪೋಲಿಸ್ ಗೇಟ್	–	–	–	–	–	–	
60					206/B1	–	0-11	–	–	206/B1	0-11	ಗಾದಿಲಿಂಗಪ್ಪ ಲೇಟ್ ದೇ ಬಸಪ್ಪ ಬಿ ಮಲ್ಲಿಕಾರ್ಜುನ ತಂದೆ ಬಿ ಮೌಲಾಲಿ	206/B1	–	ಗಾದಿಲಿಂಗಪ್ಪ ಲೇಟ್ ದೇ ಬಸಪ್ಪ ಬಿ ಮಲ್ಲಿಕಾರ್ಜುನ ತಂದೆ ಬಿ ಮೌಲಾಲಿ	206/B1	–	ಗಾದಿಲಿಂಗಪ್ಪ ಲೇಟ್ ದೇ ಬಸಪ್ಪ ಬಿ ಮಲ್ಲಿಕಾರ್ಜುನ ತಂದೆ ಬಿ ಮೌಲಾಲಿ	
61					207	–	0-60	–	–	207	0-60	1)ಎನ್ ಬಾಲಾಜಿ ತಂದೆ ಎನ್ ನಾಗರಾಜ 2)ಎನ್ ಎನ್ ಮುರಾರಿ ತಂದೆ ಎನ್ ನಾಗರಾಜ 3)ಬಾಜಾಬಿ ಗಂಡ ಮಾಬುಸಾಬ್ 4)ಸರ್ಮಸ್ ಹುಸೇನ್ ಸಾಬ್ ತಂದೆ ಟಿಪುಸಾಬ್ 5)ಭೀಬಿಪಾತೀಮ ಗಂಡ ಮಹಮದ್ ಸಾಬ್	207	–	1)ಎನ್ ಬಾಲಾಜಿ ತಂದೆ ಎನ್ ನಾಗರಾಜ 2)ಎನ್ ಎನ್ ಮುರಾರಿ ತಂದೆ ಎನ್ ನಾಗರಾಜ 3)ಬಾಜಾಬಿ ಗಂಡ ಮಾಬುಸಾಬ್ 4)ಸರ್ಮಸ್ ಹುಸೇನ್ ಸಾಬ್ ತಂದೆ ಟಿಪುಸಾಬ್ 5)ಭೀಬಿಪಾತೀಮ ಗಂಡ ಮಹಮದ್ ಸಾಬ್	207	–	1)ಎನ್ ಬಾಲಾಜಿ ತಂದೆ ಎನ್ ನಾಗರಾಜ 2)ಎನ್ ಎನ್ ಮುರಾರಿ ತಂದೆ ಎನ್ ನಾಗರಾಜ 3)ಬಾಜಾಬಿ ಗಂಡ ಮಾಬುಸಾಬ್ 4)ಸರ್ಮಸ್ ಹುಸೇನ್ ಸಾಬ್ ತಂದೆ ಟಿಪುಸಾಬ್ 5)ಭೀಬಿಪಾತೀಮ ಗಂಡ ಮಹಮದ್ ಸಾಬ್	
62					208	–	0-55	–	–	208	0-55	ಕರ್ಚೇಡು ಎದುರುಮನೆ ಮರೆಪ್ಪ ತಂದೆ ಲೇಟ್ ಪಂಪಣ್ಣ	208	–	ಕರ್ಚೇಡು ಎದುರುಮನೆ ಮರೆಪ್ಪ ತಂದೆ ಲೇಟ್ ಪಂಪಣ್ಣ	208	–	ಕರ್ಚೇಡು ಎದುರುಮನೆ ಮರೆಪ್ಪ ತಂದೆ ಲೇಟ್ ಪಂಪಣ್ಣ	
63					209	6-44	–	–	–	–	–	–	–	–	–	–	–	–	
64					210	–	0-57	–	–	210	0-57	ಸಣ್ಣ ತಿಪ್ಪಯ್ಯ ತಂದೆ ಬಾ ರುದ್ರಪ್ಪ	210	–	ಸಣ್ಣ ತಿಪ್ಪಯ್ಯ ತಂದೆ ಬಾ ರುದ್ರಪ್ಪ	210	–	ಸಣ್ಣ ತಿಪ್ಪಯ್ಯ ತಂದೆ ಬಾ ರುದ್ರಪ್ಪ	–
65					211	–	–	–	–	–	–	–	–	–	–	211	–	1)ಕುರುಬರ ಚಂದ್ರಪ್ಪ ತಂದೆ ಯಲ್ಲಪ್ಪ 2)ಶ್ರೀಮತಿ ಯೆಂಗಿಹನುಮಂತಮ್ಮ ಗಂಡ ಯೆಂಗಿಹೊನ್ನೂರಪ್ಪ 3)ಶ್ರೀಮತಿ ಯೆಂಗಿಗಂಗಮ್ಮ ಗಂಡ ಕೆ ಬಸಪ್ಪ 4)ಶ್ರೀಮತಿ ಮುಕ್ಕಮ್ಮ ಗಂಡ ಶೇಖರಪ್ಪ 5)ಕೆ.ಕ್ರಿಷ್ಣಮೂರ್ತಿ ತಂದೆ ಓಬಳೇಶಪ್ಪ 6)ಹೊನ್ನೂರಮ್ಮ ಗಂಡ ಓಬಳೇಶಪ್ಪ 7)ಕೆ.ನಾಗರಾಜ ತಂದೆ ಕುರುಬರ ಲಿಂಗಪ್ಪ	
66					212	–	1-22	–	–	212	1-22	ರೇವಮ್ಮ ಗಂಡ ಲೇಟ್ ಕರ್ಚೇಡು ಪಂಪಣ್ಣ	212	–	ರೇವಮ್ಮ ಗಂಡ ಲೇಟ್ ಕರ್ಚೇಡು ಪಂಪಣ್ಣ	212	–		

1	2	3	4	5	6	7	8	9	10	11	12	13	14	15	16	17	18	19	20
67					213	–	–	–	–	–	–	–	213	–	1)ಕೆ.ಎ ಮರೇಪ್ಪ ತಂದೆ ದೊಡ್ಡಪ್ಪ 2)ಕೆ ಜೆ ರವೀಂದ್ರಬಾಬು ತಂದೆ ಕೆ ಜೆ ಮರಿಸ್ವಾಮಪ್ಪ 3)ಕೆ ಸಿದ್ದಪ್ಪ ತಂದೆ ಕೆ ಮರಿಸ್ವಾಮಪ್ಪ 4)ಎದುರುಮನೆ ವೀರೇಶಪ್ಪ ತಂದೆ ಲೇಟ್ ಕೆ.ಎ.ವೀರಬಸಪ್ಪ 5)ರೇವಮ್ಮ ಗಂಡ ಲೇಟ್ ಕರ್ಚೇಡು ಪಂಪಣ್ಣ	213	–	1)ಕೆ.ಎ ಮರೇಪ್ಪ ತಂದೆ ದೊಡ್ಡಪ್ಪ 2)ಕೆ ಜೆ ರವೀಂದ್ರಬಾಬು ತಂದೆ ಕೆ ಜೆ ಮರಿಸ್ವಾಮಪ್ಪ 3)ಕೆ ಸಿದ್ದಪ್ಪ ತಂದೆ ಕೆ ಮರಿಸ್ವಾಮಪ್ಪ 4)ಎದುರುಮನೆ ವೀರೇಶಪ್ಪ ತಂದೆ ಲೇಟ್ ಕೆ.ಎ.ವೀರಬಸಪ್ಪ 5)ರೇವಮ್ಮ ಗಂಡ ಲೇಟ್ ಕರ್ಚೇಡು ಪಂಪಣ್ಣ	
68					214	–	–	–	–	–	–	–	214	–	1)ಕೆ ಸಿದ್ದಪ್ಪ ತಂದೆ ಕೆ ಮರಿಸ್ವಾಮಪ್ಪ 2)ಕೆ.ಡಿ.ಮರೇಪ್ಪನ ಮಗ ಶಂಕ್ರಪ್ಪ 3)ಡಿ.ರಮೇಶ ತಂದೆ ಲೇಟ್ ದೊಡಪ್ಪ 4)ದಡ್ಡಿಮನೆ ಕರ್ಚೇಡು ರುದ್ರಪ್ಪ ತಂದೆ ಲೇಟ್ ಈರಪ್ಪ	214	–	1)ಕೆ ಸಿದ್ದಪ್ಪ ತಂದೆ ಕೆ ಮರಿಸ್ವಾಮಪ್ಪ 2)ಕೆ.ಡಿ.ಮರೇಪ್ಪನ ಮಗ ಶಂಕ್ರಪ್ಪ 3)ಡಿ.ರಮೇಶ ತಂದೆ ಲೇಟ್ ದೊಡಪ್ಪ 4)ದಡ್ಡಿಮನೆ ಕರ್ಚೇಡು ರುದ್ರಪ್ಪ ತಂದೆ ಲೇಟ್ ಈರಪ್ಪ	
69					215	–	–	–	–	–	–	–	215	–	1)ಗಂಗಮ್ಮ ಗಂಡ ವೀರಭದ್ರಪ್ಪ 2)ಎಂ ವಿಜಯಕುಮಾರ್ ಜೈನ್ ತಂದೆ ಮಾಣಿಕ್ ಚಂದ್ ಜೈನ್ 3)ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೇಪ್ಪ 4)ಕೆ.ಸಿದ್ದಪ್ಪ ತಂದೆ ಮಾರಿಸ್ವಾಮಪ್ಪ	215	–	1)ಗಂಗಮ್ಮ ಗಂಡ ವೀರಭದ್ರಪ್ಪ 2)ಎಂ ವಿಜಯಕುಮಾರ್ ಜೈನ್ ತಂದೆ ಮಾಣಿಕ್ ಚಂದ್ ಜೈನ್ 3)ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೇಪ್ಪ 4)ಕೆ.ಸಿದ್ದಪ್ಪ ತಂದೆ ಮಾರಿಸ್ವಾಮಪ್ಪ	–
70					216	–	–	–	–	–	–	–	218	–	1)ಕೆ.ಹಗರೆಪ್ಪ ತಂದೆ ಮಲ್ಲೇಶಪ್ಪ 2)ಹ ಬಸ್ಸಿರುದ್ರಮ್ಮ ತಂದೆ ತಿಪ್ಪಣ್ಣ 3)ಕೆ.ಶ್ರೀನಿವಾಸ ತಂದೆ ಕೆ ಸಿದ್ದಪ್ಪ 4)ರಾಜದೇವಿ ರಾಂಪುರಿಯ ಗಂಡ ಲೇಟ್ ಸಂಪತ್ ಲಾಲ್ ರಾಂಪುರಿಯ	216	–	1)ಕೆ.ಹಗರೆಪ್ಪ ತಂದೆ ಮಲ್ಲೇಶಪ್ಪ 2)ಹ ಬಸ್ಸಿರುದ್ರಮ್ಮ ತಂದೆ ತಿಪ್ಪಣ್ಣ 3)ಕೆ.ಶ್ರೀನಿವಾಸ ತಂದೆ ಕೆ ಸಿದ್ದಪ್ಪ 4)ರಾಜದೇವಿ ರಾಂಪುರಿಯ ಗಂಡ ಲೇಟ್ ಸಂಪತ್ ಲಾಲ್ ರಾಂಪುರಿಯ	
71					217/A	–	0-02	–	–	217/A	0-02	1)ರಾಜದೇವಿ ರಾಂಪುರಿಯ ಗಂಡ ಲೇಟ್ ಸಂಪತ್ ಲಾಲ್ ರಾಂಪುರಿಯ 2)ರಂಜಾನ್ ಸಾಬ್ ವಗ್ಗೈರಾ	217/A	–	1)ರಾಜದೇವಿ ರಾಂಪುರಿಯ ಗಂಡ ಲೇಟ್ ಸಂಪತ್ ಲಾಲ್ ರಾಂಪುರಿಯ 2)ರಂಜಾನ್ ಸಾಬ್ ವಗ್ಗೈರಾ	217/A	–	1)ರಾಜದೇವಿ ರಾಂಪುರಿಯ ಗಂಡ ಲೇಟ್ ಸಂಪತ್ ಲಾಲ್ ರಾಂಪುರಿಯ 2)ರಂಜಾನ್ ಸಾಬ್ ವಗ್ಗೈರಾ	
72					217/B	–	0-10	–	–	217/B	0-10	ಎಂ ವಿಜಯಕುಮಾರ್ ಜೈನ್ ತಂದೆ ಮಾಣಿಕ್ ಚಂದ್ ಜೈನ್	217/B	–	ಎಂ ವಿಜಯಕುಮಾರ್ ಜೈನ್ ತಂದೆ ಮಾಣಿಕ್ ಚಂದ್ ಜೈನ್	–	–	–	
73					217/C	–	0-09	–	–	217/C	0-09	ಹ ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೆಪ್ಪ	217/C	–	ಹ ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೆಪ್ಪ				
74					217/D	–	0-07	–	–	217/D	0-07	ಹ ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೆಪ್ಪ	217/D	–	ಹ ಸಣ್ಣತಿಮ್ಮಪ್ಪ ತಂದೆ ಲೇಟ್ ಮಾರೆಪ್ಪ	–	–	–	
75					217/E	–	0-23	–	–	217/E	0-23	ಡಿ ರಮೇಶ ತಂದೆ ಡಿ ದೊಡ್ಡಪ್ಪ	217/E	–	ಡಿ ರಮೇಶ ತಂದೆ ಡಿ ದೊಡ್ಡಪ್ಪ	–	–	–	
76					218	3-85	–	–	–	–	–	–	–	–	–	–	–	–	
77					219/1	–	0-46	–	–	219/1	0-46	1)ಕೆ.ಬಿ.ವಿ.ಮೊಹನರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 2) ಕೆ.ಬಿ.ಶ್ರೀಕಾಂತರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 3)ಕೆ.ಬಿ.ರವಿಂದ್ರರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 4)ಹೆಚ್.ಸಂಜಿವರೆಡ್ಡಿ ತಂದೆ ನಾರಯಣರೆಡ್ಡಿ	219/1	–	1)ಕೆ.ಬಿ.ವಿ.ಮೊಹನರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 2) ಕೆ.ಬಿ.ಶ್ರೀಕಾಂತರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 3)ಕೆ.ಬಿ.ರವಿಂದ್ರರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 4)ಹೆಚ್.ಸಂಜಿವರೆಡ್ಡಿ ತಂದೆ ನಾರಯಣರೆಡ್ಡಿ	219/1	–	1)ಕೆ.ಬಿ.ವಿ.ಮೊಹನರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 2) ಕೆ.ಬಿ.ಶ್ರೀಕಾಂತರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 3)ಕೆ.ಬಿ.ರವಿಂದ್ರರೆಡ್ಡಿ ತಂದೆ ಲೇಟ್ ಕೆ.ಬಿ.ಲಕ್ಷ್ಮಿರೆಡ್ಡಿ 4)ಹೆಚ್.ಸಂಜಿವರೆಡ್ಡಿ ತಂದೆ ನಾರಯಣರೆಡ್ಡಿ	
78					219/2	–	0-25	–	–	219/2	0-25	ಎನ್ ರಾಜೇಶ್ವರಿ ಗಂಡ ಎನ್.ಭೀಮಣ್ಣ ಚೌಧರಿ	219/2	–	ಎನ್ ರಾಜೇಶ್ವರಿ ಗಂಡ ಎನ್.ಭೀಮಣ್ಣ ಚೌಧರಿ	219/2	–	ಎನ್ ರಾಜೇಶ್ವರಿ ಗಂಡ ಎನ್.ಭೀಮಣ್ಣ ಚೌಧರಿ	
79					225	–	0-25	–	–	225	0-25	ರಸ್ತೆ	225	–	ರಸ್ತೆ	225	–	ರಸ್ತೆ	
80					283/A/1	–	0-03	–	–	283/A/1	0-03	ಪ್ರಿತೇಶ್ ದತ್ತ ತಂದೆ ಜಿ.ಸತ್ಯನಾರಯಣಶೆಟ್ಟಿ	283/A/1	–	ಪ್ರಿತೇಶ್ ದತ್ತ ತಂದೆ ಜಿ.ಸತ್ಯನಾರಯಣಶೆಟ್ಟಿ	283/A/1	–	ಪ್ರಿತೇಶ್ ದತ್ತ ತಂದೆ ಜಿ.ಸತ್ಯನಾರಯಣಶೆಟ್ಟಿ	
81					283/A/2	–	–	–	–	–	–	–	283/A/2	–	ಶ್ರೀಮತಿ ವಿ.ಲಕ್ಷ್ಮಿದೇವಿ ಗಂಡ ವಿ.ಆರ್ ವೀರಭದ್ರಪ್ಪ ಜಿ.ವಿ.ಮಂಜುನಾಥ ತಂದೆ ವಿ ಆರ್ ವೀರಭದ್ರಪ್ಪ	283/A/2	–	ಶ್ರೀಮತಿ ವಿ.ಲಕ್ಷ್ಮಿದೇವಿ ಗಂಡ ವಿ.ಆರ್ ವೀರಭದ್ರಪ್ಪ ಜಿ.ವಿ.ಮಂಜುನಾಥ ತಂದೆ ವಿ ಆರ್ ವೀರಭದ್ರಪ್ಪ	

1	2	3	4	5	6	7	8	9	10	11	12	13	14	15	16	17	18	19	20
82					285	–	0-03	–	–	285	0-03	ರಸ್ತೆ	285	–	ರಸ್ತೆ	285	–	ರಸ್ತೆ	
83					287/1	–	0-19	–	–	287/1	0-19	ಕೆ.ವೀರೇಶಗೌಡ ತಂದೆ ಕೆ.ಸಿದ್ದನಗೌಡ	287/1	–	ಕೆ.ವೀರೇಶಗೌಡ ತಂದೆ ಕೆ.ಸಿದ್ದನಗೌಡ	287/1	–	ಕೆ.ವೀರೇಶಗೌಡ ತಂದೆ ಕೆ.ಸಿದ್ದನಗೌಡ	
84					287/2	–	0-10	–	–	287/2	0-10	ಅರವಟಗಿ ವೀರಭದ್ರಪ್ಪ ತಂದೆ ಲೇಟ್ ಅರವಟಗಿ ನಾಗಪ್ಪ	287/2	–	ಅರವಟಗಿ ವೀರಭದ್ರಪ್ಪ ತಂದೆ ಲೇಟ್ ಅರವಟಗಿ ನಾಗಪ್ಪ	287/2	–	ಅರವಟಗಿ ವೀರಭದ್ರಪ್ಪ ತಂದೆ ಲೇಟ್ ಅರವಟಗಿ ನಾಗಪ್ಪ	
85					288/A	–	0-08	–	–	288/A	0-08	ಹಗರಿ ಬಸಪ್ಪ ತಂದೆ ವೀರಬಸಪ್ಪ	288/A	–	ಹಗರಿ ಬಸಪ್ಪ ತಂದೆ ವೀರಬಸಪ್ಪ	288/A	–	ಹಗರಿ ಬಸಪ್ಪ ತಂದೆ ವೀರಬಸಪ್ಪ	
86					288/B	–	0-10	–	–	288/B	0-10	1)ಕೆ.ದೊಡ್ಡಪ್ಪ ತಂದೆ ವಿರುಪಣ್ಣ 2)ಹಗರಿ ಬಸಪ್ಪ ತಂದೆ ವೀರಬಸಪ್ಪ	288/B	–	1)ಕೆ.ದೊಡ್ಡಪ್ಪ ತಂದೆ ವಿರುಪಣ್ಣ 2)ಹಗರಿ ಬಸಪ್ಪ ತಂದೆ ವೀರಬಸಪ್ಪ	288/B	–	1)ಕೆ.ದೊಡ್ಡಪ್ಪ ತಂದೆ ವಿರುಪಣ್ಣ 2)ಹಗರಿ ಬಸಪ್ಪ ತಂದೆ ವೀರಬಸಪ್ಪ	
87					289	1-55	–	–	–	–	–	–	–	–	–	–	–	–	
88					290	–	0-28	–	–	290	0-28	ವೈ.ಲಲಿತಮ್ಮ ಗಂಡ ವೈ ಭೀಮರೆಡ್ಡಿ ರಾಂಪುರ	290	–	ವೈ.ಲಲಿತಮ್ಮ ಗಂಡ ವೈ ಭೀಮರೆಡ್ಡಿ ರಾಂಪುರ	290	–	ವೈ.ಲಲಿತಮ್ಮ ಗಂಡ ವೈ ಭೀಮರೆಡ್ಡಿ ರಾಂಪುರ	
89					291/A	–	0-13	–	–	291/A	0-13	ಶ್ರೀಮತಿಶಾಂತಮ್ಮ ಗಂಡ ಏಳೂರು ಯರ್ರಪ್ಪ ಚಳ್ಳಗುರ್ಕಿ	291/A	–	ಶ್ರೀಮತಿಶಾಂತಮ್ಮ ಗಂಡ ಏಳೂರು ಯರ್ರಪ್ಪ ಚಳ್ಳಗುರ್ಕಿ	291/A	–	ಶ್ರೀಮತಿಶಾಂತಮ್ಮ ಗಂಡ ಏಳೂರು ಯರ್ರಪ್ಪ ಚಳ್ಳಗುರ್ಕಿ	
90					291/B	–	0-15	–	–	291/B	0-15	1)ಕೌಂಡಿನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ 2)ಚೈತನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ	291/B	–	1)ಕೌಂಡಿನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ 2)ಚೈತನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ	291/B	–	1)ಕೌಂಡಿನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ 2)ಚೈತನ್ಯ ತಂದೆ ಕೆ.ಎಂ.ಗುರುಶಿದ್ಧಮೂರ್ತಿ	
91					292	–	0-45	–	–	292	0-45	1)ಕೆ.ಸಿದ್ದಪ್ಪ ತಂದೆ ಕೆ.ಮರಿಸ್ವಾಮಪ್ಪ 2)ಶ್ರೀಮತಿ ಶಾರದ ಗಂಡ ಸಿದ್ದಪ್ಪ	292	–	1)ಕೆ.ಸಿದ್ದಪ್ಪ ತಂದೆ ಕೆ.ಮರಿಸ್ವಾಮಪ್ಪ 2)ಶ್ರೀಮತಿ ಶಾರದ ಗಂಡ ಸಿದ್ದಪ್ಪ	292	–	1)ಕೆ.ಸಿದ್ದಪ್ಪ ತಂದೆ ಕೆ.ಮರಿಸ್ವಾಮಪ್ಪ 2)ಶ್ರೀಮತಿ ಶಾರದ ಗಂಡ ಸಿದ್ದಪ್ಪ	
92					294/1	–	0-01	–	–	294/1	0-01	1)ಕುಂಬರ ಓಂಕಾರಪ್ಪ ತಂದೆ ವನ್ನಪ್ಪ ಸಿರಿವಾರ ಭೂ.ಪ 2)ಕೆ.ಪಾರ್ವತಿ ಗಂಡ ಕೆ.ತಿಮ್ಮಪ್ಪ 3)ಶ್ರೀನಿವಾಸ ತಂದೆ ಓಬಣ್ಣ 4)ಟಿ.ಜಯರಾಮ ತಂದೆ ಪೆದ್ದ ರಾಮಯ್ಯ	294/1	–	1)ಕುಂಬರ ಓಂಕಾರಪ್ಪ ತಂದೆ ವನ್ನಪ್ಪ ಸಿರಿವಾರ ಭೂ.ಪ 2)ಕೆ.ಪಾರ್ವತಿ ಗಂಡ ಕೆ.ತಿಮ್ಮಪ್ಪ 3)ಶ್ರೀನಿವಾಸ ತಂದೆ ಓಬಣ್ಣ 4)ಟಿ.ಜಯರಾಮ ತಂದೆ ಪೆದ್ದ ರಾಮಯ್ಯ	294/1	–	1)ಕುಂಬರ ಓಂಕಾರಪ್ಪ ತಂದೆ ವನ್ನಪ್ಪ ಸಿರಿವಾರ ಭೂ.ಪ 2)ಕೆ.ಪಾರ್ವತಿ ಗಂಡ ಕೆ.ತಿಮ್ಮಪ್ಪ 3)ಶ್ರೀನಿವಾಸ ತಂದೆ ಓಬಣ್ಣ 4)ಟಿ.ಜಯರಾಮ ತಂದೆ ಪೆದ್ದ ರಾಮಯ್ಯ	
93					294/2	–	0-30	–	–	294/2	0-30	1)ಯು.ರಾಮಚಂದ್ರರಾವ್ ತಂದೆ ಉತ್ತರಕರ ನರಸಿಂಗರಾವ್ 2)ಎಂ.ಶಾಂಭಶಿವರಾವ್ ತಂದೆ ಅಶ್ವಥರಾಮಯ್ಯ	294/2	–	1)ಯು.ರಾಮಚಂದ್ರರಾವ್ ತಂದೆ ಉತ್ತರಕರ ನರಸಿಂಗರಾವ್ 2)ಎಂ.ಶಾಂಭಶಿವರಾವ್ ತಂದೆ ಅಶ್ವಥರಾಮಯ್ಯ	294/2	–	1)ಯು.ರಾಮಚಂದ್ರರಾವ್ ತಂದೆ ಉತ್ತರಕರ ನರಸಿಂಗರಾವ್ 2)ಎಂ.ಶಾಂಭಶಿವರಾವ್ ತಂದೆ ಅಶ್ವಥರಾಮಯ್ಯ	
94					299/B	–	0-10	–	–	299/B	0-10	ಲಿಂಗಣ್ಣ ತಂದೆ ಗಾದೆಪ್ಪ	299/B	–	ಲಿಂಗಣ್ಣ ತಂದೆ ಗಾದೆಪ್ಪ	299/B	–	ಲಿಂಗಣ್ಣ ತಂದೆ ಗಾದೆಪ್ಪ	
95					299/C	–	0-01	–	–	299/C	0-01	ಎಸ್ ಲಿಂಗಣ್ಣ ತಂದೆ ಗಾದೆಪ್ಪ	299/C	–	ಎಸ್ ಲಿಂಗಣ್ಣ ತಂದೆ ಗಾದೆಪ್ಪ	299/C	–	ಎಸ್ ಲಿಂಗಣ್ಣ ತಂದೆ ಗಾದೆಪ್ಪ	
96					299/D	–	0-10	–	–	299/D	0-10	1)ಕೆ.ಸುಂಕಪ್ಪ ತಂದೆ ಸುಂಕಪ್ಪ 2)ಜಿ.ವೀರಾಚಾರಿ ತಂದೆ ಶೇಷಯ್ಯ 3)ರಾಮಪ್ಪ ತಂದೆ ಸುಂಕಪ್ಪ 4)ಕೆ.ಹುಚ್ಚಮ್ಮ ಗಂಡ ಓಬಣ್ಣ	299/D	–	1)ಕೆ.ಸುಂಕಪ್ಪ ತಂದೆ ಸುಂಕಪ್ಪ 2)ಜಿ.ವೀರಾಚಾರಿ ತಂದೆ ಶೇಷಯ್ಯ 3)ರಾಮಪ್ಪ ತಂದೆ ಸುಂಕಪ್ಪ 4)ಕೆ.ಹುಚ್ಚಮ್ಮ ಗಂಡ ಓಬಣ್ಣ	299/D	–	1)ಕೆ.ಸುಂಕಪ್ಪ ತಂದೆ ಸುಂಕಪ್ಪ 2)ಜಿ.ವೀರಾಚಾರಿ ತಂದೆ ಶೇಷಯ್ಯ 3)ರಾಮಪ್ಪ ತಂದೆ ಸುಂಕಪ್ಪ 4)ಕೆ.ಹುಚ್ಚಮ್ಮ ಗಂಡ ಓಬಣ್ಣ	
97					300	–	0-16	–	–	300	0-16	ಕೆ.ಶಾರದ ಗಂಡ ಕೆ.ಸಿದ್ದಪ್ಪ	300	–	ಕೆ.ಶಾರದ ಗಂಡ ಕೆ.ಸಿದ್ದಪ್ಪ	300	–	ಕೆ.ಶಾರದ ಗಂಡ ಕೆ.ಸಿದ್ದಪ್ಪ	
98					301	4-69	–	–	–	–	–	–	–	–	–	–	–	–	
99					302	–	0-41	–	–	302	0-41	1)ಶ್ರೀಮತಿ ಅಂಭುಜಗುಡಿ ಗಂಡ ನರಸಿಂಹಾಚಾರ್ಯಗುಡಿ 2)ನರಸಿಂಹಾಚಾರ್ಯಗುಡಿ ತಂದೆ ಪ್ರಹ್ಲಾದಚಾರ್ಯಗುಡಿ	302	–	1)ಶ್ರೀಮತಿ ಅಂಭುಜಗುಡಿ ಗಂಡ ನರಸಿಂಹಾಚಾರ್ಯಗುಡಿ 2)ನರಸಿಂಹಾಚಾರ್ಯಗುಡಿ ತಂದೆ ಪ್ರಹ್ಲಾದಚಾರ್ಯಗುಡಿ	302	–	1)ಶ್ರೀಮತಿ ಅಂಭುಜಗುಡಿ ಗಂಡ ನರಸಿಂಹಾಚಾರ್ಯಗುಡಿ 2)ನರಸಿಂಹಾಚಾರ್ಯಗುಡಿ ತಂದೆ ಪ್ರಹ್ಲಾದಚಾರ್ಯಗುಡಿ	
100					303/1	–	0-12	–	–	303/1	0-12	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	303/1	–	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	303/1	–	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	
101					303/2	–	–	–	–	–	–	–	–	–	–	303/2	–	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	
102					304	–	0-35	–	–	304	0-35	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	304	–	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	304	–	ಮಾನ್ ಸ್ಯಾಂಟೊ ಇಂಡಿಯ ಲಿಮಿಟೆಡ್	
103					305/A	–	0-34	–	–	305/A	0-34	ಜೆ.ಲಕ್ಷ್ಮಿದೇವಿ ಗಂಡ ಜೆ.ರಾಮಕೋಟಿರೆಡ್ಡಿ	305/A	–	ಜೆ.ಲಕ್ಷ್ಮಿದೇವಿ ಗಂಡ ಜೆ.ರಾಮಕೋಟಿರೆಡ್ಡಿ	305/A	–	ಜೆ.ಲಕ್ಷ್ಮಿದೇವಿ ಗಂಡ ಜೆ.ರಾಮಕೋಟಿರೆಡ್ಡಿ	
104					305/B	–	0-25	–	–	305/B	0-25	ಓಬಳಾಪುರ ಪಾಲಕ್ಷಿಗೌಡ ತಂದೆ ಓಬಳಾಪುರ ರುದ್ರಗೌಡ	305/B	–	ಓಬಳಾಪುರ ಪಾಲಕ್ಷಿಗೌಡ ತಂದೆ ಓಬಳಾಪುರ ರುದ್ರಗೌಡ	305/B	–	ಓಬಳಾಪುರ ಪಾಲಕ್ಷಿಗೌಡ ತಂದೆ ಓಬಳಾಪುರ ರುದ್ರಗೌಡ	

1	2	3	4	5	6	7	8	9	10	11	12	13	14	15	16	17	18	19	20
105					306	-	-	-	-	-	-	-	-	-	-	306	-	1)ಕು.ಕಳಸಪ್ಪ ನೀಲಪ್ಪ 2)ಎಲ್.ಬಿ.ವೇಣುಗೋಪಾಲ -ಲಕ್ಷ್ಮಿ ದೇವಿ 3)ಎಂ.ಸುಬ್ಬರಾಮುಡು -ಸುಬ್ಬಯ್ಯ 4)ಶ್ರೀ.ಹಾವಮ್ಮ -ಕೆ.ಗಾದೆಪ್ಪ 5)ಕು.ಕಳಸಪ್ಪ ಲೇಟ್ ಸುಂಕಪ್ಪ	
	-	-	-	-	TOTAL	31-52	18-74	-	-	-	18-74	-	-	-	-	-	-	-	

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ " ಗಡಿ ರೇಖೆಯಿಂದ " ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ " ನಿಯಂತ್ರಣ ರೇಖೆಯವರೆಗೆ "	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ — ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ: ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ: ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ: ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	ಷರಾ
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಭೈರದೇವನಹಳ್ಳಿ	83.19 ರಿಂದ 85.84	8A	-	0-01	-	-	8A	0-01	1) ಟಿ.ವಿಶಾಲಾಕ್ಷಮ್ಮಾ ಗಂಡ ಟಿ.ವೆಂಕಟನರಸ ರೆಡ್ಡಿ, 2) ಜಿ.ಲಿಂಗಪ್ಪ ತಂದೆ ಹೊನ್ನೂರಪ್ಪ	8A	-	1) ಟಿ.ವಿಶಾಲಾಕ್ಷಮ್ಮಾ ಗಂಡ ಟಿ.ವೆಂಕಟನರಸ ರೆಡ್ಡಿ, 2) ಜಿ.ಲಿಂಗಪ್ಪ ತಂದೆ ಹೊನ್ನೂರಪ್ಪ	8A	-	1) ಟಿ.ವಿಶಾಲಾಕ್ಷಮ್ಮಾ ಗಂಡ ಟಿ.ವೆಂಕಟನರಸ ರೆಡ್ಡಿ, 2) ಜಿ.ಲಿಂಗಪ್ಪ ತಂದೆ ಹೊನ್ನೂರಪ್ಪ	
2					8B	-	0-01	-	-	8B	0-01	ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ	8B	-	1) ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ	8B	-	1) ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ	
3					20/C1	-	0-06	-	-	20/C1	0-06	1) ಎಸ್.ಭಾಗಮ್ಮ ಗಂಡ ಶ್ರೀನಿವಾಸ ರೆಡ್ಡಿ, 2) ಮುನ್ನೂರು ಸಣ್ಣಹುಲಿಗೆಪ್ಪ ತಂದೆ ಲೇಟ್ ಮುನ್ನೂರು ಈರಪ್ಪ	20/C1	-	1) ಎಸ್.ಭಾಗಮ್ಮ ಗಂಡ ಶ್ರೀನಿವಾಸ ರೆಡ್ಡಿ, 2) ಮುನ್ನೂರು ಸಣ್ಣಹುಲಿಗೆಪ್ಪ ತಂದೆ ಲೇಟ್ ಮುನ್ನೂರು ಈರಪ್ಪ	20/C1	-	1) ಎಸ್.ಭಾಗಮ್ಮ ಗಂಡ ಶ್ರೀನಿವಾಸ ರೆಡ್ಡಿ, 2) ಮುನ್ನೂರು ಸಣ್ಣಹುಲಿಗೆಪ್ಪ ತಂದೆ ಲೇಟ್ ಮುನ್ನೂರು ಈರಪ್ಪ	
4					20/C2	-	0-08	-	-	20/C2	0-08	1) ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ 2) ವಿ.ಸಾವಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 3) ವಿ.ಕೃಷ್ಣ ತಂದೆ ಲೇಟ್ ವೇಲ್ಲುಲ ನಾಗಪ್ಪ	20/C2	-	1) ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ 2) ವಿ.ಸಾವಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 3) ವಿ.ಕೃಷ್ಣ ತಂದೆ ಲೇಟ್ ವೇಲ್ಲುಲ ನಾಗಪ್ಪ	20/C2	-	1) ವಿ.ವೆಂಕಟೇಶಲು ತಂದೆ ಲೇಟ್ ವೇಲ್ಲುಲ ನಾಗಪ್ಪ 2) ವಿ.ಸಾವಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 3) ವಿ.ಕೃಷ್ಣ ತಂದೆ ಲೇಟ್ ವೇಲ್ಲುಲ ನಾಗಪ್ಪ	
5					20/C3	-	0-12	-	-	20/C3	0-12	ಲಕ್ಷ್ಮಿ ಗಂಡ ಹೊನ್ನೂರಪ್ಪ	20/C3	-	ಲಕ್ಷ್ಮಿ ಗಂಡ ಹೊನ್ನೂರಪ್ಪ	20/C3	-	ಲಕ್ಷ್ಮಿ ಗಂಡ ಹೊನ್ನೂರಪ್ಪ	
6					20/C4	-	0-20	-	-	20/C4	0-20	ಕೆ.ಕುಮಾರ ಗೌಡ ತಂದೆ ಕೆ.ಮುದಿಮಲ್ಲಪ್ಪ	20/C4	-	ಕೆ.ಕುಮಾರ ಗೌಡ ತಂದೆ ಕೆ.ಮುದಿಮಲ್ಲಪ್ಪ	20/C4	-	ಕೆ.ಕುಮಾರ ಗೌಡ ತಂದೆ ಕೆ.ಮುದಿಮಲ್ಲಪ್ಪ	
7					21	-	0-53	-	-	21	0-53	ಪ್ರೆಸಿಡೆಂಟ್ ಬಳ್ಳಾರಿ, ಡಿಸ್ಟ್ರಿಕ್ಟ್ ಬೋರ್ಡ್	21	-	ಪ್ರೆಸಿಡೆಂಟ್ ಬಳ್ಳಾರಿ, ಡಿಸ್ಟ್ರಿಕ್ಟ್ ಬೋರ್ಡ್	21	-	ಪ್ರೆಸಿಡೆಂಟ್ ಬಳ್ಳಾರಿ, ಡಿಸ್ಟ್ರಿಕ್ಟ್ ಬೋರ್ಡ್	
8					25/B	-	-	-	-	-	-	-	25/B	-	ಜಿ.ಇಬ್ರಾಹಿಂ ಸಾಬ್ ತಂದೆ ಜಿ.ಇಮಾಮ್ ಸಾಬ್	25/B	-	ಜಿ.ಇಬ್ರಾಹಿಂ ಸಾಬ್ ತಂದೆ ಜಿ.ಇಮಾಮ್ ಸಾಬ್	
9					25/C	-	0-24	-	-	25/C	0-24	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	25/C	-	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	25/C	-	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	
10					26	6-62	-	-	-	-	-	-	-	-	-	-	-	-	-

1	2	3	4	5	6	7	8	9	10	11	12	13	14	15	16	17	18	19	20
11					27/A	-	0-21	-	-	27/A	0-21	1) ವಿ.ವೆಂಕಟೇಶಲು ತಂದೆ ಲೇಟ್ ವೆಲ್ಬುಲ ನಾಗಪ್ಪ 2) ವಿ.ಶಾಂತಪ್ಪ ತಂದೆ ಲೇಟ್ ವೆಲ್ಬುಲ ನಾಗಪ್ಪ 3) ವಿ.ನಾಗರಾಜ ತಂದೆ ಲೇಟ್ ವೆಲ್ಬುಲ ನಾಗಪ್ಪ 4) ವಿ.ಹುಚ್ಚಮ್ಮ ಗಂಡ ಲೇಟ್ ವೆಲ್ಬುಲ ನಾಗಪ್ಪ	27/A	-	1) ವಿ.ವೆಂಕಟೇಶಲು ತಂದೆ ಲೇಟ್ ವೆಲ್ಬುಲ ನಾಗಪ್ಪ 2) ವಿ.ಶಾಂತಪ್ಪ ತಂದೆ ಲೇಟ್ ವೆಲ್ಬುಲ ನಾಗಪ್ಪ 3) ವಿ.ನಾಗರಾಜ ತಂದೆ ಲೇಟ್ ವೆಲ್ಬುಲ ನಾಗಪ್ಪ 4) ವಿ.ಹುಚ್ಚಮ್ಮ ಗಂಡ ಲೇಟ್ ವೆಲ್ಬುಲ ನಾಗಪ್ಪ	27/A	-	1) ವಿ.ವೆಂಕಟೇಶಲು ತಂದೆ ಲೇಟ್ ವೆಲ್ಬುಲ ನಾಗಪ್ಪ 2) ವಿ.ಶಾಂತಪ್ಪ ತಂದೆ ಲೇಟ್ ವೆಲ್ಬುಲ ನಾಗಪ್ಪ 3) ವಿ.ನಾಗರಾಜ ತಂದೆ ಲೇಟ್ ವೆಲ್ಬುಲ ನಾಗಪ್ಪ 4) ವಿ.ಹುಚ್ಚಮ್ಮ ಗಂಡ ಲೇಟ್ ವೆಲ್ಬುಲ ನಾಗಪ್ಪ	
12					27/B	-	0-25	-	-	27/B	0-25	Head work	27/B	-	Head work	27/B	-	Head work	
13					28	-	-	-	-	-	-	-	28	-	Head work	28	-	Head work	
14					29	-	0-20	-	-	29	0-20	Head work	29	-	Head work	29	-	Head work	
15					35/A	-	-	-	-	-	-	-	-	-	-	35/A	-	Head work	
16					35/B	-	0-77	-	-	35/B	0-77	Head work	35/B	-	Head work	35/B	-	Head work	
17					36	-	0-55	-	-	36	0-55	Head work	36	-	Head work	36	-	Head work	
18					38	-	0-17	-	-	38	0-17	Head work	38	-	Head work	38	-	Head work	
19					39	6-00	-	-	-	-	-	-	-	-	-	-	-	-	
20					40/A	-	0-11			40/A	0-11	1) ಶ್ರೀಮತಿ. ನರಸಮ್ಮ ಗಂಡ ಶ್ರೀರಾಮುಲು 2) ಬಿ.ಸುಲ್ತಾನಬೀ ಗಂಡ ಲೇಟ್ ಸಣ್ಣ ಪೀರಣ್ಣ 3) ಪಿ.ಸಿದ್ದಯ್ಯ ತಂದೆ ದೊಡ್ಡ ಪೀರಾಸಾಬ್	40/A	-	1) ಶ್ರೀಮತಿ. ನರಸಮ್ಮ ಗಂಡ ಶ್ರೀರಾಮುಲು 2) ಬಿ.ಸುಲ್ತಾನಬೀ ಗಂಡ ಲೇಟ್ ಸಣ್ಣ ಪೀರಣ್ಣ 3) ಪಿ.ಸಿದ್ದಯ್ಯ ತಂದೆ ದೊಡ್ಡ ಪೀರಾಸಾಬ್	40/A	-	1) ಶ್ರೀಮತಿ. ನರಸಮ್ಮ ಗಂಡ ಶ್ರೀರಾಮುಲು 2) ಬಿ.ಸುಲ್ತಾನಬೀ ಗಂಡ ಲೇಟ್ ಸಣ್ಣ ಪೀರಣ್ಣ 3) ಪಿ.ಸಿದ್ದಯ್ಯ ತಂದೆ ದೊಡ್ಡ ಪೀರಾಸಾಬ್	
21					40/C	-	0-28			40/C	0-28	1) ವಿ.ಸಾಮಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 2) ವಿ.ಕೃಷ್ಣ ತಂದೆ ಲೇಟ್ ವೆಲ್ಲುಲ ನಾಗಪ್ಪ 3) ವಿ.ಶಾಂತಪ್ಪ ತಂದೆ ಲೇಟ್ ವೆಲ್ಲುಲ ನಾಗಪ್ಪ 4) ವಿ.ನಾಗರಾಜ ತಂದೆ ಲೇಟ್ ವೆಲ್ಲುಲ ನಾಗಪ್ಪ 5) ಸಿ.ದೊಡ್ಡರುದ್ರಪ್ಪ ತಂದೆ ದೊಡ್ಡ ಹುಲುಗಪ್ಪ	40/C	-	1) ವಿ.ಸಾಮಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 2) ವಿ.ಕೃಷ್ಣ ತಂದೆ ಲೇಟ್ ವೆಲ್ಲುಲ ನಾಗಪ್ಪ 3) ವಿ.ಶಾಂತಪ್ಪ ತಂದೆ ಲೇಟ್ ವೆಲ್ಲುಲ ನಾಗಪ್ಪ 4) ವಿ.ನಾಗರಾಜ ತಂದೆ ಲೇಟ್ ವೆಲ್ಲುಲ ನಾಗಪ್ಪ 5) ಸಿ.ದೊಡ್ಡರುದ್ರಪ್ಪ ತಂದೆ ದೊಡ್ಡ ಹುಲುಗಪ್ಪ	40/C	-	1) ವಿ.ಸಾಮಿತ್ರಮ್ಮ ಗಂಡ ವಿ.ಗಾದಿಲಿಂಗಪ್ಪ 2) ವಿ.ಕೃಷ್ಣ ತಂದೆ ಲೇಟ್ ವೆಲ್ಲುಲ ನಾಗಪ್ಪ 3) ವಿ.ಶಾಂತಪ್ಪ ತಂದೆ ಲೇಟ್ ವೆಲ್ಲುಲ ನಾಗಪ್ಪ 4) ವಿ.ನಾಗರಾಜ ತಂದೆ ಲೇಟ್ ವೆಲ್ಲುಲ ನಾಗಪ್ಪ 5) ಸಿ.ದೊಡ್ಡರುದ್ರಪ್ಪ ತಂದೆ ದೊಡ್ಡ ಹುಲುಗಪ್ಪ	
22					41	-	0-95	-	-	41	0-95	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	41	-	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	41	-	1) ಶ್ರೀಮತಿ.ಕೆ.ಸುಜಾತ ಗಂಡ ಕೆ.ಬಾಸ್ಕರ ರೆಡ್ಡಿ 2) ಕೆ.ಅನಿಲಕುಮಾರ ರೆಡ್ಡಿ ತಂದೆ ಗೋಪಾಲ ರೆಡ್ಡಿ	

1	2	3	4	5	6	7	8	9	10	11	12	13	14	15	16	17	18	19	20
23					45	-	0-52	-	-	45	0-52	1) ಮೋಕಾ ಹನುಮಂತಪ್ಪ 2) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ 3) ಲಕ್ಷ್ಮಿದೇವಿ ತಂದೆ ಸಣ್ಣ ತಿಮ್ಮಪ್ಪ 4) ಮೋಕಾ ಹನುಮಂತಪ್ಪ 5) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ	45	-	1) ಮೋಕಾ ಹನುಮಂತಪ್ಪ 2) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ 3) ಲಕ್ಷ್ಮಿದೇವಿ ತಂದೆ ಸಣ್ಣ ತಿಮ್ಮಪ್ಪ 4) ಮೋಕಾ ಹನುಮಂತಪ್ಪ 5) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ	45	-	1) ಮೋಕಾ ಹನುಮಂತಪ್ಪ 2) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ 3) ಲಕ್ಷ್ಮಿದೇವಿ ತಂದೆ ಸಣ್ಣ ತಿಮ್ಮಪ್ಪ 4) ಮೋಕಾ ಹನುಮಂತಪ್ಪ 5) ಸಿ.ನಾರಾಯಣ ತಂದೆ ಲೇಟ್ ಲಕ್ಷ್ಮಣ	
24					46	1-83	-	-	-	-	-	-	-	-	-	-	-	-	-
25					47/A	-	0-00-50			47/A	0-00-50	Head work	47/A	-	Head work	47/A	-	Head work	
26					47/B	-	0-00-50			47/B	0-00-50	Head work	47/B	-	Head work	47/B	-	Head work	
27					47/C	-	-	-	-	-	-	-	-	-	-	47/C	-	Head work	
28					54/A		0-28	-	-	54/A	0-28	Head work	54/A	-	Head work	54/A	-	Head work	
29					234/A1	-	0-07	-	-	234/A1	0-07	ಡಿ.ಶ್ರೀರಾಮುಲು ರೆಡ್ಡಿ ತಂದೆ ಲೇಟ್ ಚಿನ್ನ ಅಲ್ಲೂರು ರೆಡ್ಡಿ	234/A1	-	ಡಿ.ಶ್ರೀರಾಮುಲು ರೆಡ್ಡಿ ತಂದೆ ಲೇಟ್ ಚಿನ್ನ ಅಲ್ಲೂರು ರೆಡ್ಡಿ	234/A1	-	ಡಿ.ಶ್ರೀರಾಮುಲು ರೆಡ್ಡಿ ತಂದೆ ಲೇಟ್ ಚಿನ್ನ ಅಲ್ಲೂರು ರೆಡ್ಡಿ	
30					234/B1	-	0-07	-	-	234/B1	0-07	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	234/B1	-	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	234/B1	-	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	
31					234/C1	-	0-07	-	-	234/C1	0-07	1) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 2) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	234/C1	-	1) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 2) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	234/C1	-	1) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 2) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	
32					234/D1	-	0-22	-	-	234/D1	0-22	1)ವೆಂಕಟಸುಬ್ಬಮ್ಮ 2) ಮುಲ್ಲಂಗಿ ವೆಂಕಟಸ್ವಾಮಿ 3) ಕೆ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬ ರೆಡ್ಡಿ	234/D1	-	1)ವೆಂಕಟಸುಬ್ಬಮ್ಮ 2) ಮುಲ್ಲಂಗಿ ವೆಂಕಟಸ್ವಾಮಿ 3) ಕೆ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬ ರೆಡ್ಡಿ	234/D1	-	1)ವೆಂಕಟಸುಬ್ಬಮ್ಮ 2) ಮುಲ್ಲಂಗಿ ವೆಂಕಟಸ್ವಾಮಿ 3) ಕೆ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬ ರೆಡ್ಡಿ	
33					234/E1	-	-	-	-	-	-	-	234/E1	-	1) ಎನ್ ಪಿಚ್ಚಿರೆಡ್ಡಿ ತಂದೆ ರೋಸಿರೆಡ್ಡಿ 2)ಡಿ ರಸೊಲರೆಡ್ಡಿ ತಂದೆ ಸ್ವಾಗುರುವರೆಡ್ಡಿ 3)ಕಿಷ್ಣ ತಂದೆ ವಲ್ಲುಲು ನಾಗಪ್ಪ 4)ವೆಂಕಟರತ್ನಮ್ಮ ಗಂಡ ವೆಂಕಟಸುಬ್ಬ ರೆಡ್ಡಿ 5)ಗುರುವರೆಡ್ಡಿ ತಂದೆ ಕೊಂಡರೆಡ್ಡಿ	234/E1	-	1) ಎನ್ ಪಿಚ್ಚಿರೆಡ್ಡಿ ತಂದೆ ರೋಸಿರೆಡ್ಡಿ 2)ಡಿ ರಸೊಲರೆಡ್ಡಿ ತಂದೆ ಸ್ವಾಗುರುವರೆಡ್ಡಿ 3)ಕಿಷ್ಣ ತಂದೆ ವಲ್ಲುಲು ನಾಗಪ್ಪ 4)ವೆಂಕಟರತ್ನಮ್ಮ ಗಂಡ ವೆಂಕಟಸುಬ್ಬ ರೆಡ್ಡಿ 5)ಗುರುವರೆಡ್ಡಿ ತಂದೆ ಕೊಂಡರೆಡ್ಡಿ	
34					235/A	-	0-10	-	-	235/A	0-10	ದಾನಮ್ಮ ಗಂಡ ತಿಮ್ಮಣ್ಣ	235/A	-	ದಾನಮ್ಮ ಗಂಡ ತಿಮ್ಮಣ್ಣ	-	-	-	
35					235/B	-	0-05	-	-	235/B	0-05	ದಾನಮ್ಮ ಗಂಡ ತಿಮ್ಮಣ್ಣ	235/B	-	ದಾನಮ್ಮ ಗಂಡ ತಿಮ್ಮಣ್ಣ	-	-	-	
36					235/C1	-	0-36	-	-	235/C1	0-36	ಹೆಚ್.ರಾಜೇಶ್ ತಂದೆ ಕೆ.ಶಂಕರ ರಾವ್	235/C1	-	ಹೆಚ್.ರಾಜೇಶ್ ತಂದೆ ಕೆ.ಶಂಕರ ರಾವ್	235/C1	-	ಹೆಚ್.ರಾಜೇಶ್ ತಂದೆ ಕೆ.ಶಂಕರ ರಾವ್	
37					235/D1	-	0-09	-	-	235/D1	0-09	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	235/D1	-	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	235/D1	-	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	

1	2	3	4	5	6	7	8	9	10	11	12	13	14	15	16	17	18	19	20
38					235/E1	–	0-10	–	–	235/E1	0-10	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	235/E1	–	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	235/E1	–	ಸಣ್ಣಸುಂಕಪ್ಪ ತಂದೆ ಹಿರೇ ಆದೆಪ್ಪ ಶಿರಿವರ	
39					235/F1	–	0-07	–	–	235/F1	0-07	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	235/F1	–	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	235/F1	–	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	
40					235/G1	–	0-03	–	–	235/G1	0-03	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	235/G 1	–	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	235/G1	–	ಲಕ್ಷ್ಮಿ ಗಂಡ ಪಿ ರಾಮಕೋಟಿರೆಡ್ಡಿ	
41					235/H1	–	0-08	–	–	235/H1	0-08	ಹೆಚ್ ಎಮ್.ಸೊಮಶೇಖರಯ್ಯ ತಂದೆ ಡಾ॥ ವಾಮದೇವಯ್ಯ	235/H1	–	ಹೆಚ್ ಎಮ್.ಸೊಮಶೇಖರಯ್ಯ ತಂದೆ ಡಾ॥ ವಾಮದೇವಯ್ಯ	235/H1	–	ಹೆಚ್ ಎಮ್.ಸೊಮಶೇಖರಯ್ಯ ತಂದೆ ಡಾ॥ ವಾಮದೇವಯ್ಯ	
42					235/I/1	–	0-04	–	–	235/I/1	0-04	ಮಲ್ಲಯ್ಯ ತಾಯಿ ಮಾಳಮ್ಮ	235/I/1	–	ಮಲ್ಲಯ್ಯ ತಾಯಿ ಮಾಳಮ್ಮ	235/I/1	–	ಮಲ್ಲಯ್ಯ ತಾಯಿ ಮಾಳಮ್ಮ	
43					235/J1	–	0-11	–	–	235/J1	0-11	1) ಶ್ಯಾಮಲ ರಮಣರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ 2)ಶ್ಯಾಮಲ ತಿರುಪತಿರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ	235/J1	–	1) ಶ್ಯಾಮಲ ರಮಣರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ 2)ಶ್ಯಾಮಲ ತಿರುಪತಿರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ	235/J1	–	1) ಶ್ಯಾಮಲ ರಮಣರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ 2)ಶ್ಯಾಮಲ ತಿರುಪತಿರೆಡ್ಡಿ ತಂದೆ ಲೇಟ್ ಶ್ಯಾಮಲಾ ವೆಂಕಟರೆಡ್ಡಿ	
44					235/K1	–	0-07	–	–	235/K1	0-07	1)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 2) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	235/K1	–	1)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 2) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	235/K1	–	1)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 2) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	
45					235/L1	–	0-08	–	–	235/L1	0-08	1)ಚಿನ್ನಪಾಟವೆಂಕಟಸುಬ್ಬರಾವ್ ತಂದೆ ಬಾಪ್ಪಯ್ಯ 2)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 3) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	235/L1	–	1)ಚಿನ್ನಪಾಟವೆಂಕಟಸುಬ್ಬರಾವ್ ತಂದೆ ಬಾಪ್ಪಯ್ಯ 2)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 3) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	235/L1	–	1)ಚಿನ್ನಪಾಟವೆಂಕಟಸುಬ್ಬರಾವ್ ತಂದೆ ಬಾಪ್ಪಯ್ಯ 2)ವೀರಾರೆಡ್ಡಿ ತಂದೆ ಚಿನ್ನಬೊಮ್ಮರೆಡ್ಡಿ 3) ವಿ.ಬೈರರೆಡ್ಡಿ ತಂದೆ ವಿ.ನಾಗಿರೆಡ್ಡಿ	
46					235/M1	–	0-07	–	–	235/M1	0-07	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/M 1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/M1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	
47					235/N1	–	0-06	–	–	235/N1	0-06	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/N1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/N1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	
48					235/O1	–	0-07	–	–	235/O1	0-07	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/O 1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/O1		ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	
49					235/P1	–	0-05	–	–	235/P1	0-05	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/P1	–	ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	235/P1		ಡಿ.ರಾಮರೆಡ್ಡಿ ತಂದೆ ಅಲ್ಲುರೆಡ್ಡಿ	
50					236	5-75	–	–	–	–	–	–	–	–	–	–	–	–	
51					237	2-16	–	–	–	–	–	–	–	–	–	–	–	–	
52					238/A	–	0-10	–	–	238/A	0-10	ಪಾರ್ಥಸಾರಥಿ ತಂದೆ ಒಬಳರೆಡ್ಡಿ	238/A	–	ಪಾರ್ಥಸಾರಥಿ ತಂದೆ ಒಬಳರೆಡ್ಡಿ	238/A	–	ಪಾರ್ಥಸಾರಥಿ ತಂದೆ ಒಬಳರೆಡ್ಡಿ	
53					238/B	–	0-11	–	–	238/B	0-11	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 3) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	238/B	–	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 3) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	238/B	–	1) ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 2) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 3) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	
54					238/C	–	0-31	–	–	238/C	0-31	1)ಕೊಟಿ ವೀರದ್ರಪ್ಪ ಶಿರಿವರ 2) ಪಿ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 3) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 4) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	238/C	–	1)ಕೊಟಿ ವೀರದ್ರಪ್ಪ ಶಿರಿವರ 2) ಪಿ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 3) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 4) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	238/C	–	1)ಕೊಟಿ ವೀರದ್ರಪ್ಪ ಶಿರಿವರ 2) ಪಿ.ತಿರುಪತಿರೆಡ್ಡಿ ತಂದೆ ವೆಂಕಟಸುಬ್ಬಾರೆಡ್ಡಿ 3) ವೆಂಕಟರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ 4) ವೆಂಕಟೇಶ್ವರ ರೆಡ್ಡಿ ತಂದೆ ವೆಂಕಟ ಸುಬ್ಬಾರೆಡ್ಡಿ	

1	2	3	4	5	6	7	8	9	10	11	12	13	14	15	16	17	18	19	20
55					239/A	–	–	–	–	–	–	–	239/A	–	ಸುಂಕಪ್ಪ ತಂದೆ ಗೋವಿಂದಪ್ಪ	239/A	–	ಸುಂಕಪ್ಪ ತಂದೆ ಗೋವಿಂದಪ್ಪ	
56					239/B	–	0-01	–	–	239/B	0-01	ಸುಂಕಪ್ಪ ತಂದೆ ಗೋವಿಂದಪ್ಪ	239/B	–	ಸುಂಕಪ್ಪ ತಂದೆ ಗೋವಿಂದಪ್ಪ	239/B	–	ಸುಂಕಪ್ಪ ತಂದೆ ಗೋವಿಂದಪ್ಪ	
57					239/C	–	0-05	–	–	239/C	0-05	ಶೇಕಮ್ಮ ಗಂಡ ಶೇಕಣ್ಣ	239/C	–	ಶೇಕಮ್ಮ ಗಂಡ ಶೇಕಣ್ಣ	239/C	–	ಶೇಕಮ್ಮ ಗಂಡ ಶೇಕಣ್ಣ	
58					239/D	–	0-05	–	–	239/D	0-05	ರುದ್ರಪ್ಪ ತಂದೆ ಲೇಟ್ ಕಜ್ಜಿ ದೊಡ್ಡಸುಂಕಪ್ಪ	239/D	–	ರುದ್ರಪ್ಪ ತಂದೆ ಲೇಟ್ ಕಜ್ಜಿ ದೊಡ್ಡಸುಂಕಪ್ಪ	239/D	–	ರುದ್ರಪ್ಪ ತಂದೆ ಲೇಟ್ ಕಜ್ಜಿ ದೊಡ್ಡಸುಂಕಪ್ಪ	
59					239/E	–	0-02	–	–	239/E	0-02	ಗಾಳಮ್ಮ ತಂದೆ ಲೇಟ್ ಹೊನ್ನಯ್ಯನವರ ಸುಂಕಪ್ಪ	239/E	–	ಗಾಳಮ್ಮ ತಂದೆ ಲೇಟ್ ಹೊನ್ನಯ್ಯನವರ ಸುಂಕಪ್ಪ	239/E	–	ಗಾಳಮ್ಮ ತಂದೆ ಲೇಟ್ ಹೊನ್ನಯ್ಯನವರ ಸುಂಕಪ್ಪ	
60					239/F	–	0-02	–	–	239/F	0-02	ದಾನಮ್ಮ ಗಂಡ ಮೋಕ ತಿಮ್ಮಣ್ಣ	239/F	–	ದಾನಮ್ಮ ಗಂಡ ಮೋಕ ತಿಮ್ಮಣ್ಣ	239/F	–	ದಾನಮ್ಮ ಗಂಡ ಮೋಕ ತಿಮ್ಮಣ್ಣ	
61					239/G	–	0-07	–	–	239/G	0-07	1)ಗಂಗಮ್ಮ ಗಂಡ ಈರಣ್ಣ ಶಿರಿವರ 2)ಎಮ್.ವಿಜಯಬಾಸ್ಕರ್‌ರೆಡ್ಡಿ ತಂದೆ ಲೇಟ್ ನಾಗಪ್ಪ	239/G	–	1)ಗಂಗಮ್ಮ ಗಂಡ ಈರಣ್ಣ ಶಿರಿವರ 2)ಎಮ್.ವಿಜಯಬಾಸ್ಕರ್‌ರೆಡ್ಡಿ ತಂದೆ ಲೇಟ್ ನಾಗಪ್ಪ	239/G	–	1)ಗಂಗಮ್ಮ ಗಂಡ ಈರಣ್ಣ ಶಿರಿವರ 2)ಎಮ್.ವಿಜಯಬಾಸ್ಕರ್‌ರೆಡ್ಡಿ ತಂದೆ ಲೇಟ್ ನಾಗಪ್ಪ	
62					239/H	–	0-07	–	–	239/H	0-07	1) ಮರೆಮ್ಮ ಗಂಡ ಸುಂಕಪ್ಪ 2)ಚಿನ್ನಹೊನ್ನುರಮ್ಮ ಗಂಡ ಮುದ್ದಪ್ಪ	239/H	–	1) ಮರೆಮ್ಮ ಗಂಡ ಸುಂಕಪ್ಪ 2)ಚಿನ್ನಹೊನ್ನುರಮ್ಮ ಗಂಡ ಮುದ್ದಪ್ಪ	239/H	–	1) ಮರೆಮ್ಮ ಗಂಡ ಸುಂಕಪ್ಪ 2)ಚಿನ್ನಹೊನ್ನುರಮ್ಮ ಗಂಡ ಮುದ್ದಪ್ಪ	
63					239/I/1	–	0-06	–	–	239/I/1	0-06	1) ಸುಂಕಪ್ಪ ತಂದೆ ಬಸರಕೋಡು ಈರಣ್ಣ 2)ಸಣ್ಣಸುಂಕಪ್ಪ ತಂದೆ ಲೇಟ್ ಶಿರಿವರ ಆದೇಪ್ಪ 3) ಕೆ.ರುಕ್ಮಾಂಗದರೆಡ್ಡಿ ತಂದೆ ಕೆ.ತಿಮ್ಮರೆಡ್ಡಿ	239/I/1	–	1) ಸುಂಕಪ್ಪ ತಂದೆ ಬಸರಕೋಡು ಈರಣ್ಣ 2)ಸಣ್ಣಸುಂಕಪ್ಪ ತಂದೆ ಲೇಟ್ ಶಿರಿವರ ಆದೇಪ್ಪ 3) ಕೆ.ರುಕ್ಮಾಂಗದರೆಡ್ಡಿ ತಂದೆ ಕೆ.ತಿಮ್ಮರೆಡ್ಡಿ	239/I/1	–	1) ಸುಂಕಪ್ಪ ತಂದೆ ಬಸರಕೋಡು ಈರಣ್ಣ 2)ಸಣ್ಣಸುಂಕಪ್ಪ ತಂದೆ ಲೇಟ್ ಶಿರಿವರ ಆದೇಪ್ಪ 3) ಕೆ.ರುಕ್ಮಾಂಗದರೆಡ್ಡಿ ತಂದೆ ಕೆ.ತಿಮ್ಮರೆಡ್ಡಿ	
64					239/I/2	–	0-00-50	–	–	239/I/2	0-00-50	PWD GOVT	239/I/2	–	PWD GOVT	239/I/2	–	PWD GOVT	
65					239/J/2	–	0-07	–	–	239/J/2	0-07	PWD GOVT	239/J/2	–	PWD GOVT	239/J/2	–	PWD GOVT	
66					239/K2	–	0-08	–	–	239/K2	0-08	PWD GOVT	239/K2	–	PWD GOVT	239/K2	–	PWD GOVT	
67					239/L1	–	0-00-50	–	–	239/L1	0-00-50	ಎರ್ರಗುಡಿಈರಣ್ಣ ತಂದೆ ಸಣ್ಣ ಈರಣ್ಣ	239/L1	–	ಎರ್ರಗುಡಿಈರಣ್ಣ ತಂದೆ ಸಣ್ಣ ಈರಣ್ಣ	239/L1	–	ಎರ್ರಗುಡಿಈರಣ್ಣ ತಂದೆ ಸಣ್ಣ ಈರಣ್ಣ	
68					239/L2	–	0-07	–	–	239/L2	0-07	PWD GOVT	239/L2	–	PWD GOVT	239/L2	–	PWD GOVT	
69					239/M	–	0-09	–	–	239/M	0-09	1)ಎ.ನರಸಿಂಗರಾವ್ ತಂದೆ ಲೇಟ್ ರಾಮಚಂದ್ರರಾವ್ 2)ರಾಸುಲ್ ರೆಡ್ಡಿ ತಂದೆ ಚಿನ್ನಗುರುವರೆಡ್ಡಿ 3)ಎನ್.ಪಿಚ್ಚರೆಡ್ಡಿ ತಂದೆ ರೊಸಿರೆಡ್ಡಿ 4)ಯಲಮಂದಾರೆಡ್ಡಿ ತಂದೆ ದೇವರೆಡ್ಡಿ	239/M	–	1)ಎ.ನರಸಿಂಗರಾವ್ ತಂದೆ ಲೇಟ್ ರಾಮಚಂದ್ರರಾವ್ 2)ರಾಸುಲ್ ರೆಡ್ಡಿ ತಂದೆ ಚಿನ್ನಗುರುವರೆಡ್ಡಿ 3)ಎನ್.ಪಿಚ್ಚರೆಡ್ಡಿ ತಂದೆ ರೊಸಿರೆಡ್ಡಿ 4)ಯಲಮಂದಾರೆಡ್ಡಿ ತಂದೆ ದೇವರೆಡ್ಡಿ	239/M	–	1)ಎ.ನರಸಿಂಗರಾವ್ ತಂದೆ ಲೇಟ್ ರಾಮಚಂದ್ರರಾವ್ 2)ರಾಸುಲ್ ರೆಡ್ಡಿ ತಂದೆ ಚಿನ್ನಗುರುವರೆಡ್ಡಿ 3)ಎನ್.ಪಿಚ್ಚರೆಡ್ಡಿ ತಂದೆ ರೊಸಿರೆಡ್ಡಿ 4)ಯಲಮಂದಾರೆಡ್ಡಿ ತಂದೆ ದೇವರೆಡ್ಡಿ	

1	2	3	4	5	6	7	8	9	10	11	12	13	14	15	16	17	18	19	20
70					239/N	–	0-16	–	–	239/N	0-16	1)ಸಿ.ವಿನಯ ಗಂಡ ಸಿ.ರಘುನಾಥ 2)ಯಡಮಕುಂಟೆ ಗುರುವರೆಡ್ಡಿ ತಂದೆ ನಾಗಿರೆಡ್ಡಿ 3) ಎಮ್ ಕ್ರಿಷ್ಣ ರೆಡ್ಡಿ ತಂದೆ ಎಂ.ನಾರಾಯಣ ರೆಡ್ಡಿ 4)ಎನ್.ವೆಂಕಟರೆಡ್ಡಿ 5)ಕೆ.ಗವಿಸಿದ್ದಪ್ಪಶೆಟ್ಟಿ ತಂದೆ ಕೆ.ಪೆದ್ದ ಸಿದ್ದಪ್ಪಶೆಟ್ಟಿ	239/N	–	1)ಸಿ.ವಿನಯ ಗಂಡ ಸಿ.ರಘುನಾಥ 2)ಯಡಮಕುಂಟೆ ಗುರುವರೆಡ್ಡಿ ತಂದೆ ನಾಗಿರೆಡ್ಡಿ 3) ಎಮ್ ಕ್ರಿಷ್ಣ ರೆಡ್ಡಿ ತಂದೆ ಎಂ.ನಾರಾಯಣ ರೆಡ್ಡಿ 4)ಎನ್.ವೆಂಕಟರೆಡ್ಡಿ 5)ಕೆ.ಗವಿಸಿದ್ದಪ್ಪಶೆಟ್ಟಿ ತಂದೆ ಕೆ.ಪೆದ್ದ ಸಿದ್ದಪ್ಪಶೆಟ್ಟಿ	239/N	–	1)ಸಿ.ವಿನಯ ಗಂಡ ಸಿ.ರಘುನಾಥ 2)ಯಡಮಕುಂಟೆ ಗುರುವರೆಡ್ಡಿ ತಂದೆ ನಾಗಿರೆಡ್ಡಿ 3) ಎಮ್ ಕ್ರಿಷ್ಣ ರೆಡ್ಡಿ ತಂದೆ ಎಂ.ನಾರಾಯಣ ರೆಡ್ಡಿ 4)ಎನ್.ವೆಂಕಟರೆಡ್ಡಿ 5)ಕೆ.ಗವಿಸಿದ್ದಪ್ಪಶೆಟ್ಟಿ ತಂದೆ ಕೆ.ಪೆದ್ದ ಸಿದ್ದಪ್ಪಶೆಟ್ಟಿ	
71					239/O	–	0-15	–	–	239/O	0-15	ಇಂದಿರಾನಾಗರಾಜ ಗಂಡ ಪಿ.ಎಸ್.ನಾಗರಾಜ	239/O	–	ಇಂದಿರಾನಾಗರಾಜ ಗಂಡ ಪಿ.ಎಸ್.ನಾಗರಾಜ	239/O	–	ಇಂದಿರಾನಾಗರಾಜ ಗಂಡ ಪಿ.ಎಸ್.ನಾಗರಾಜ	
72					239/P	–	0-09	–	–	239/P	0-09	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/P	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/P	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	
73					239/Q	–	0-08	–	–	239/Q	0-08	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/Q	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/Q	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	
74					239/R	–	0-08	–	–	239/R	0-08	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/R	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/R	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	
75					239/S	–	0-08	–	–	239/S	0-08	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/S	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	239/S	–	ಕೆ.ಹನುಪಂತರೆಡ್ಡಿ ತಂದೆ ಅಂಗರೆಡ್ಡಿ	
					Total	**22-36**	**9-24**	–	–		**9-24**			–					

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ ಗಡಿ ರೇಖೆಯಿಂದ ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ: ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			ಷರಾ
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಮೋಕ	85.84 ರಿಂದ 90.61	203/B/1a	–	–	–	–	–	–	–	203/B/1a	–	1) ಬಳೆ ಮಠ್ರಿಸ್ವಾಮಪ್ಪ ತಂದೆ ಶರಬಣ್ಣ	203/B/1a	–	1) ಬಳೆ ಮಠ್ರಿಸ್ವಾಮಪ್ಪ ತಂದೆ ಶರಬಣ್ಣ	
2					203/B/1b	–	0-13	–	–	203/B/1b	0-13	1) ಕುಮಾರಿ ಸರ್ವಮಂಗಳ ತಂದೆ ಬಾದಮಿ ದೊಡ್ಡಪ್ಪ	203/B/1b	–	1) ಕುಮಾರಿ ಸರ್ವಮಂಗಳ ತಂದೆ ಬಾದಮಿ ದೊಡ್ಡಪ್ಪ	203/B/1b	–	1) ಕುಮಾರಿ ಸರ್ವಮಂಗಳ ತಂದೆ ಬಾದಮಿ ದೊಡ್ಡಪ್ಪ	
3					203/B2	–	0-13	–	–	203/B2	0-13	ಪಿಡಬ್ಲ್ಯುಡಿ ಕಾಲುವೆ	203/B2	–	ಪಿಡಬ್ಲ್ಯುಡಿ ಕಾಲುವೆ	203/B2	–	ಪಿಡಬ್ಲ್ಯುಡಿ ಕಾಲುವೆ	
4					211	0-95	–	–	–	–	–	–	–	–		–	–	–	
5					213	–	0-01	–	–	213	0-01	ಸ್ಮಶಾನ	213	–	ಸ್ಮಶಾನ	213	–	ಸ್ಮಶಾನ	
6					216/1c	0-06	–	–	–	–	–	–	–	–	–	–	–	–	
7					216/2C/1	–	0-42	–	–	216/2C/1	0-42	1)ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು 2) ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ	216/2C/1	–	1)ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು 2) ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ	216/2C/1	–	1)ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು 2) ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ	
8					216/2C/2	–	0-50	–	–	216/2C/2	0-50	1) ಪಿ.ಎಸ್.ಸಂಪತ್ ಕುಮಾರ್ ತಂದೆ ಹರಿಜನ ಡಿ.ಜೆ.ಪುಟ್ಟರಾಜ 2) ಸಿ.ಲೇಪಾಕ್ಷಿ ರೆಡ್ಡಿ ತಂದೆ ಸಿ.ನಾಗಿರೆಡ್ಡಿ 3) ವಿ.ತಿಮ್ಮಾರೆಡ್ಡಿ ತಂದೆ ವಿ.ಶಿವರಾಮರೆಡ್ಡಿ 4) ವೈ.ರಾಮಾಂಜಿನೇಯ ತಂದೆ ನಲಪ್ಪ 5) ಹುಲಿಗೆಮ್ಮ ಗಂಡ ಲೇಟ್ ಸಣ್ಣಮಾರೆಪ್ಪ 6) ಟಿ.ಸುನಿಲ್‌ಕುಮಾರ್ ತಂದೆ ಟಿ.ರವೀಂದ್ರನಾಥ್	216/2C/2	–	1) ಪಿ.ಎಸ್.ಸಂಪತ್ ಕುಮಾರ್ ತಂದೆ ಹರಿಜನ ಡಿ.ಜೆ.ಪುಟ್ಟರಾಜ 2) ಸಿ.ಲೇಪಾಕ್ಷಿ ರೆಡ್ಡಿ ತಂದೆ ಸಿ.ನಾಗಿರೆಡ್ಡಿ 3) ವಿ.ತಿಮ್ಮಾರೆಡ್ಡಿ ತಂದೆ ವಿ.ಶಿವರಾಮರೆಡ್ಡಿ 4) ವೈ.ರಾಮಾಂಜಿನೇಯ ತಂದೆ ನಲಪ್ಪ 5) ಹುಲಿಗೆಮ್ಮ ಗಂಡ ಲೇಟ್ ಸಣ್ಣಮಾರೆಪ್ಪ 6) ಟಿ.ಸುನಿಲ್‌ಕುಮಾರ್ ತಂದೆ ಟಿ.ರವೀಂದ್ರನಾಥ್	216/2C/2	–	1) ಪಿ.ಎಸ್.ಸಂಪತ್ ಕುಮಾರ್ ತಂದೆ ಹರಿಜನ ಡಿ.ಜೆ.ಪುಟ್ಟರಾಜ 2) ಸಿ.ಲೇಪಾಕ್ಷಿ ರೆಡ್ಡಿ ತಂದೆ ಸಿ.ನಾಗಿರೆಡ್ಡಿ 3) ವಿ.ತಿಮ್ಮಾರೆಡ್ಡಿ ತಂದೆ ವಿ.ಶಿವರಾಮರೆಡ್ಡಿ 4) ವೈ.ರಾಮಾಂಜಿನೇಯ ತಂದೆ ನಲಪ್ಪ 5) ಹುಲಿಗೆಮ್ಮ ಗಂಡ ಲೇಟ್ ಸಣ್ಣಮಾರೆಪ್ಪ 6) ಟಿ.ಸುನಿಲ್‌ಕುಮಾರ್ ತಂದೆ ಟಿ.ರವೀಂದ್ರನಾಥ್	
9					217	6-34	–	–	–	–	–	–	–	–	–	–	–		
10					218/1	–	0-06	–	–	218/1	0-06	ಅನಾಧೀನ	218/1	–	ಅನಾಧೀನ	218/1	–	ಅನಾಧೀನ	–
11					218/2	-	0-03	–	–	218/2	0-03	ಎಲ್.ಎಫ್ ರೋಡ್	218/2	–	ಎಲ್.ಎಫ್ ರೋಡ್	218/2	–	ಎಲ್.ಎಫ್ ರೋಡ್	
12					218/3B/1	-	0-02	–	–	218/3B/1	0-02	ಜಯಪ್ರಕಾಶ್ ತಂದೆ ಕೆ.ಸಣ್ಣ ಹಂಪಯ್ಯ	218/3B/1	–	ಜಯಪ್ರಕಾಶ್ ತಂದೆ ಕೆ.ಸಣ್ಣ ಹಂಪಯ್ಯ	218/3B/1	–	ಜಯಪ್ರಕಾಶ್ ತಂದೆ ಕೆ.ಸಣ್ಣ ಹಂಪಯ್ಯ	

1	2	3	4	5	6	7	8	9	10	11	12	13	14	15	16	17	18	19	20
13					218/3B/2	-	-	-	-	-	-	-	218/3B/2	-	1) ಡಿ.ಸೋಮಸುಂದರ 2) ಕೆ.ಹನುಮಂತಪ್ಪ ತಂದೆ ತಿಮ್ಮಪ್ಪ 3) ಮಹಾನಂದಿಗೌಡ ತಂದೆ ರೆಡ್ಡಿ ಪೊಂಪನ್ನಗೌಡ 4) ಡಿ.ಭೀಮನಗೌಡ ತಂದೆ ಎಂ.ನಾಗನಗೌಡ 5) ವೈ.ಸತೀಶ್‌ಕುಮಾರ್ ಉರ್ಫ್ ವೈ.ಸತ್ಯನಾರಾಯಣರೆಡ್ಡಿ ತಂದೆ ವೈ.ಪುರುಷೋತ್ತಮ್ಮ ರೆಡ್ಡಿ 6) ಕೆ.ಪ್ರತಾಪ ರೆಡ್ಡಿ ತಂದೆ ಕೆ.ಚಂದ್ರರೆಡ್ಡಿ 7) ಜೆ.ರಂಗನಗೌಡ ತಂದೆ ಜೆ.ಪಿ.ಬಸವನಗೌಡ 8) ವೈ.ಚಂದ್ರಣ್ಣ ತಂದೆ ಲೇಟ್ ಹಂಪಣ್ಣ ಶ್ರೀಶೈಲ ಸ್ವಾಮಿ ತಂದೆ ಕುಮಾರಸ್ವಾಮಿ ದೇ.ಜಯರಾಮ ತಂದೆ ಸುಂಕಪ್ಪ 9) ಶ್ರೀರಾಮ್ ಮಲ್ಲಿಕಾರ್ಜುನ ತಂದೆ ತಿಮ್ಮಪ್ಪ 10) ಉಳ್ಳಾಗಡಿ ಎರ್ರಿಸ್ವಾಮಿ ತಂದೆ ಯು.ಬಸವರಾಜಪ್ಪ	218/3B/2	-	1) ಡಿ.ಸೋಮಸುಂದರ 2) ಕೆ.ಹನುಮಂತಪ್ಪ ತಂದೆ ತಿಮ್ಮಪ್ಪ 3) ಮಹಾನಂದಿಗೌಡ ತಂದೆ ರೆಡ್ಡಿ ಪೊಂಪನ್ನಗೌಡ 4) ಡಿ.ಭೀಮನಗೌಡ ತಂದೆ ಎಂ.ನಾಗನಗೌಡ 5) ವೈ.ಸತೀಶ್‌ಕುಮಾರ್ ಉರ್ಫ್ ವೈ.ಸತ್ಯನಾರಾಯಣರೆಡ್ಡಿ ತಂದೆ ವೈ.ಪುರುಷೋತ್ತಮ್ಮ ರೆಡ್ಡಿ 6) ಕೆ.ಪ್ರತಾಪ ರೆಡ್ಡಿ ತಂದೆ ಕೆ.ಚಂದ್ರರೆಡ್ಡಿ 7) ಜೆ.ರಂಗನಗೌಡ ತಂದೆ ಜೆ.ಪಿ.ಬಸವನಗೌಡ 8) ವೈ.ಚಂದ್ರಣ್ಣ ತಂದೆ ಲೇಟ್ ಹಂಪಣ್ಣ ಶ್ರೀಶೈಲ ಸ್ವಾಮಿ ತಂದೆ ಕುಮಾರಸ್ವಾಮಿ ದೇ.ಜಯರಾಮ ತಂದೆ ಸುಂಕಪ್ಪ 9) ಶ್ರೀರಾಮ್ ಮಲ್ಲಿಕಾರ್ಜುನ ತಂದೆ ತಿಮ್ಮಪ್ಪ 10) ಉಳ್ಳಾಗಡಿ ಎರ್ರಿಸ್ವಾಮಿ ತಂದೆ ಯು.ಬಸವರಾಜಪ್ಪ	
14					218/3B/3	-	-	-	-	-	-	-	218/3B/3	-	1) ಡಿ.ವಿನೋದಕುಮಾರ್ 2) ಪಿ.ಯುವರಾಜ್ ತಂದೆ ಲೇಟ್ ಹೇಮಣ್ಣ 3) ವೈ.ವೀರಭದ್ರಪ್ಪ ತಂದೆ ದೊಡ್ಡ ಈಶ್ವರಪ್ಪ ಎಂ.ಗೋನಾಳ 4) ಕೆ.ಪ್ರತಾಪ್ ರೆಡ್ಡಿ ತಂದೆ ಚಂದ್ರರೆಡ್ಡಿ 5) ಟಿ.ಮಲ್ಲಯ್ಯ ತಂದೆ ಅಂಜಿನಪ್ಪ	218/3B/3	-	1) ಡಿ.ವಿನೋದಕುಮಾರ್ 2) ಪಿ.ಯುವರಾಜ್ ತಂದೆ ಲೇಟ್ ಹೇಮಣ್ಣ 3) ವೈ.ವೀರಭದ್ರಪ್ಪ ತಂದೆ ದೊಡ್ಡ ಈಶ್ವರಪ್ಪ ಎಂ.ಗೋನಾಳ 4) ಕೆ.ಪ್ರತಾಪ್ ರೆಡ್ಡಿ ತಂದೆ ಚಂದ್ರರೆಡ್ಡಿ 5) ಟಿ.ಮಲ್ಲಯ್ಯ ತಂದೆ ಅಂಜಿನಪ್ಪ	
15					218/3B/4	-	-	-	-	-	-	-	218/3B/4	-	1) ಪಿ.ಯುವರಾಜ್ ತಂದೆ ಹೇಮಣ್ಣ 2) ಲಕ್ಷ್ಮಿ ಗಂಡ ಲೇಟ್ ಭೀಮಪ್ಪ 3) ಜಿ.ರಾಮಕೃಷ್ಣ ತಂದೆ ಜಿ.ಹನುಮಂತರಾವ್ 4) ಸಿದ್ದರಾಮನಗೌಡ ತಂದೆ ದೊಡ್ಡನಗೌಡ 5) ಕೆ.ಜೀಲಾನ್ ಬಾಷಾ ತಂದೆ ಕೊಲ್ಮಿ ಬುಡೇನ್‌ಸಾಬ್ 6) ಸುಂಕಮ್ಮ ಗಂಡ ಲೇಟ್ ಸಂಜೀವಪ್ಪ 7) ಈರಣ್ಣ 8) ಸ್ಮಶಾನ	218/3B/4	-	1) ಪಿ.ಯುವರಾಜ್ ತಂದೆ ಹೇಮಣ್ಣ 2) ಲಕ್ಷ್ಮಿ ಗಂಡ ಲೇಟ್ ಭೀಮಪ್ಪ 3) ಜಿ.ರಾಮಕೃಷ್ಣ ತಂದೆ ಜಿ.ಹನುಮಂತರಾವ್ 4) ಸಿದ್ದರಾಮನಗೌಡ ತಂದೆ ದೊಡ್ಡನಗೌಡ 5) ಕೆ.ಜೀಲಾನ್ ಬಾಷಾ ತಂದೆ ಕೊಲ್ಮಿ ಬುಡೇನ್‌ಸಾಬ್ 6) ಸುಂಕಮ್ಮ ಗಂಡ ಲೇಟ್ ಸಂಜೀವಪ್ಪ 7) ಈರಣ್ಣ 8) ಸ್ಮಶಾನ	
16					220/A	-	-	-	-	-	-	-	220/A	-	1) ಅಸುಂಡಿ ಮಹಮ್ಮದ್ ಸಾಬ್ ತಂದೆ ಹುಸೇನ್‌ಸಾಬ್ 2) ಎರ್ರಗುಡಿ ದಾನಪ್ಪ ತಂದೆ ತಿಪ್ಪಯ್ಯ 3) ಹಳ್ಳ ಪರಂಪೋಕು	220/A	-	1) ಅಸುಂಡಿ ಮಹಮ್ಮದ್ ಸಾಬ್ ತಂದೆ ಹುಸೇನ್‌ಸಾಬ್ 2) ಎರ್ರಗುಡಿ ದಾನಪ್ಪ ತಂದೆ ತಿಪ್ಪಯ್ಯ 3) ಹಳ್ಳ ಪರಂಪೋಕು	
17					224/A	-	-	-	-	-	-	-	224/A	-	1) ಎಂ.ಶ್ರೀನಿವಾಸ್‌ಮೂರ್ತಿ ತಂದೆ ನರಸಿಂಹಚಾರ- ಬಳ್ಳಾರಿ	224/A	-	1) ಎಂ.ಶ್ರೀನಿವಾಸ್‌ಮೂರ್ತಿ ತಂದೆ ನರಸಿಂಹಚಾರ- ಬಳ್ಳಾರಿ	
18					225	-	0-53	-	-	225	0-53	1) ಎಂ.ಶ್ರೀನಿವಾಸ್‌ಮೂರ್ತಿ ತಂದೆ ನರಸಿಂಹಚಾರ- ಬಳ್ಳಾರಿ	225	-	1) ಎಂ.ಶ್ರೀನಿವಾಸ್‌ಮೂರ್ತಿ ತಂದೆ ನರಸಿಂಹಚಾರ- ಬಳ್ಳಾರಿ	225	-	1) ಎಂ.ಶ್ರೀನಿವಾಸ್‌ಮೂರ್ತಿ ತಂದೆ ನರಸಿಂಹಚಾರ- ಬಳ್ಳಾರಿ	
19					226	-	0-05	-	-	226	0-05	ಹಗರಿ ಸ್ಟಿಂಗ್ ಚಾನಲ್	226	-	ಹಗರಿ ಸ್ಟಿಂಗ್ ಚಾನಲ್	226	-	ಹಗರಿ ಸ್ಟಿಂಗ್ ಚಾನಲ್	
20					231	-	0-36	-	-	231	0-36	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ 2) ನಿಯಂತ್ರಣಾಧಿಕಾರಿಗಳು, ಈ.ಕ.ರಾ.ರ.ಸಾ.ಸಂಸ್ಥೆ-ಬಳ್ಳಾರಿ	231	-	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ 2) ನಿಯಂತ್ರಣಾಧಿಕಾರಿಗಳು, ಈ.ಕ.ರಾ.ರ.ಸಾ.ಸಂಸ್ಥೆ-ಬಳ್ಳಾರಿ	231	-	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ 2) ನಿಯಂತ್ರಣಾಧಿಕಾರಿಗಳು, ಈ.ಕ.ರಾ.ರ.ಸಾ.ಸಂಸ್ಥೆ-ಬಳ್ಳಾರಿ	
21					232	-	0-20	-	-	232	0-20	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ	232	-	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ	232	-	1) ಎ.ಮಲ್ಲಿಕಾರ್ಜುನ, ಎ.ಸ್ವಾಮಿನಾಥ್ ತಂದೆ ನಾಗಪ್ಪ	
22					233	3-02	-	-	-	-	-	-	-	-	-	-	-	-	

1	2	3	4	5	6	7	8	9	10	11	12	13	14	15	16	17	18	19	20
23					234/A	–	0-01	–	–	234/A	0-01	ಕೆ.ಪರಮೇಶ್ವರ ತಂದೆ ಕಾರದಪುಡಿ ಮಲ್ಲಣ್ಣ	234/A	–	ಕೆ.ಪರಮೇಶ್ವರ ತಂದೆ ಕಾರದಪುಡಿ ಮಲ್ಲಣ್ಣ	234/A	–	ಕೆ.ಪರಮೇಶ್ವರ ತಂದೆ ಕಾರದಪುಡಿ ಮಲ್ಲಣ್ಣ	–
24					234/B	–	0-03	–	–	234/B	0-03	1)ಬೇಲ್ಲಾರು ಇಮಾಮ್ ಹುಸೇನ್ ತಂದೆ ಬೇಲ್ಲಾರು ಶೇಕುಸಾಬು 2) ಟಿ.ಸುನಿಲಕುಮಾರ್ ತಂದೆ ಟಿ.ರವಿಂದ್ರನಾಥ ಬಳ್ಳಾರಿ	234/B	–	1)ಬೇಲ್ಲಾರು ಇಮಾಮ್ ಹುಸೇನ್ ತಂದೆ ಬೇಲ್ಲಾರು ಶೇಕುಸಾಬು 2) ಟಿ.ಸುನಿಲಕುಮಾರ್ ತಂದೆ ಟಿ.ರವಿಂದ್ರನಾಥ ಬಳ್ಳಾರಿ	234/B	–	1)ಬೇಲ್ಲಾರು ಇಮಾಮ್ ಹುಸೇನ್ ತಂದೆ ಬೇಲ್ಲಾರು ಶೇಕುಸಾಬು 2) ಟಿ.ಸುನಿಲಕುಮಾರ್ ತಂದೆ ಟಿ.ರವಿಂದ್ರನಾಥ ಬಳ್ಳಾರಿ	
25					234/C	–	0-55	–	–	234/C	0-55	ಬಾರಿಕರ ದೊಡ್ಡ ನಾಗಪ್ಪ ತಂದೆ ಲೇಟ್ ದೊಡ್ಡ ಈರಣ್ಣ	234/C	–	ಬಾರಿಕರ ದೊಡ್ಡ ನಾಗಪ್ಪ ತಂದೆ ಲೇಟ್ ದೊಡ್ಡ ಈರಣ್ಣ	234/C	–	ಬಾರಿಕರ ದೊಡ್ಡ ನಾಗಪ್ಪ ತಂದೆ ಲೇಟ್ ದೊಡ್ಡ ಈರಣ್ಣ	
26					234/D	–	0-05	–	–	234/D	0-05	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	234/D	–	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	234/D	–	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	
27					235/A	–	–	–	–	–	–	–	–	–	–	235/A	–	ಕೆ.ಪರಮೇಶ್ವರ ತಂದೆ ಕಾರದಪುಡಿ ಮಲ್ಲಣ್ಣ	
28					235/B	–	–	–	–	–	–	–	–	–	–	235/B	–	1)ಬೇಲ್ಲಾರು ಇಮಾಮ್ ಹುಸೇನ್ ತಂದೆ ಬೇಲ್ಲಾರು ಶೇಕುಸಾಬು 2) ಟಿ.ಸುನಿಲಕುಮಾರ್ ತಂದೆ ಟಿ.ರವಿಂದ್ರನಾಥ ಬಳ್ಳಾರಿ	
29					235/C	–	–	–	–	–	–	–	–	–	–	235/C	–	ಬಾರಿಕರ ದೊಡ್ಡ ನಾಗಪ್ಪ ತಂದೆ ಲೇಟ್ ದೊಡ್ಡ ಈರಣ್ಣ	
30					235/D	–	0-04	–	–	235/D	0-04	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	235/D	–	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	235/D	–	ಕೆ.ಮಲ್ಲಿಕಾರ್ಜುನ ತಂದೆ ಮಲ್ಲಪ್ಪ	
31					239	–	0-04	–	–	239	0-04	ಹಗರಿ ಸ್ಟಿಂಗ್ ಚಾನಲ್	239	–	ಹಗರಿ ಸ್ಟಿಂಗ್ ಚಾನಲ್	239	–	ಹಗರಿ ಸ್ಟಿಂಗ್ ಚಾನಲ್	
32					238	–	–	–	–	–	–	–	–	–	–	238	–	ರಂಗಪ್ಪ ತಂದೆ ಮಲ್ಲಯ್ಯ	
33					240	–	–	–	–	–	–	–	–	–	1)ಕೆ.ಹನುಮಂತಪ್ಪ ತಂದೆ ಕೆ.ಲಕ್ಕಪ್ಪ 2) ಮಾಬುನ್ನಿ ಗಂಡ ಲೇಟ್ ಹೊನ್ನೂರಸಾಬ್	240	–	1)ಕೆ.ಹನುಮಂತಪ್ಪ ತಂದೆ ಕೆ.ಲಕ್ಕಪ್ಪ 2) ಮಾಬುನ್ನಿ ಗಂಡ ಲೇಟ್ ಹೊನ್ನೂರಸಾಬ್	
34					241/1	–	0-06	–	–	241/1	0-06	1) ಕೆ.ವೆಂಕಟೇಶಲು ತಂದೆ ಶೇಷಯ್ಯ ಶೆಟ್ಟಿ	241/1	–	1) ಕೆ.ವೆಂಕಟೇಶಲು ತಂದೆ ಶೇಷಯ್ಯ ಶೆಟ್ಟಿ	241/1	–	1) ಕೆ.ವೆಂಕಟೇಶಲು ತಂದೆ ಶೇಷಯ್ಯ ಶೆಟ್ಟಿ	
35					241/2	–	0-20	–	–	241/2	0-20	1) ತಿಮ್ಮಪ್ಪ ತಂದೆ ಮಲ್ಲಯ್ಯ	241/2	–	1) ತಿಮ್ಮಪ್ಪ ತಂದೆ ಮಲ್ಲಯ್ಯ	241/2	–	1) ತಿಮ್ಮಪ್ಪ ತಂದೆ ಮಲ್ಲಯ್ಯ	
36					242	–	0-14	–	–	242	0-14	ಸಿ.ವೆಂಕಟೇಶ ತಂದೆ ಲೇಟ್ ಸುಬ್ಬರಾಯುಡು	242	–	ಸಿ.ವೆಂಕಟೇಶ ತಂದೆ ಲೇಟ್ ಸುಬ್ಬರಾಯುಡು	242	–	ಸಿ.ವೆಂಕಟೇಶ ತಂದೆ ಲೇಟ್ ಸುಬ್ಬರಾಯುಡು	
37					243	–	0-01	–	–	243	0-01	ಹಗರಿ ಸ್ಟಿಂಗ್ ಚಾನಲ್	243	–	ಹಗರಿ ಸ್ಟಿಂಗ್ ಚಾನಲ್	243	–	ಹಗರಿ ಸ್ಟಿಂಗ್ ಚಾನಲ್	
38					369/A/1a	–	0-20	–	–	369/A/1 a	0-20	ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾ ಮತ್ತು ವಿಭಾಗ .ಜೆಸ್ಕಾಂ ಬಳ್ಳಾರಿ	369/A/ 1a	–	ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾ ಮತ್ತು ವಿಭಾಗ .ಜೆಸ್ಕಾಂ ಬಳ್ಳಾರಿ	369/A/1 a	–	ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾ ಮತ್ತು ವಿಭಾಗ .ಜೆಸ್ಕಾಂ ಬಳ್ಳಾರಿ	
39					369/A1/b	–	0-31	–	–	369/A1/ b	0-31	1)ಅಣ್ಣವಿರಣ್ಣ 2)ಕ್ರಿಷ್ಣಮೂರ್ತಿ ದೇಸಾಯಿ.ಮಾದಪ್ಪ 3)ಆರಶೆಟ್ಟಿರಾವ್ ಹತ್ತಿ 4)ರುದ್ರಪ್ಪ.ರೆಡ್ಡಿಮುದಿಮಲ್ಲಗೌಡ 5)ಬಾಡ್ನಿ ಲಕ್ಷ್ಮಪ್ಪ 6)ರಾಚಪ್ಪ ಹತ್ತಿ ನಾಗಮ್ಮ 7)ಬಾಡ್ನಿ ದೊಡ್ಡಪ್ಪ ಬಾಡ್ನಿಅಪ್ಪಯ್ಯ 8)ಪತ್ತಾರು ಲಿಂಗಪ್ಪ 9)ಕಲ್ಲುಕಂಭದ ಹನುಮಂತಪ್ಪ ತಂದೆ ತಿಮ್ಮಪ್ಪ 10) ಕೆ.ಪಿ.ಟಿ.ಸಿ.ಎಲ್.	369/A1 /b	–	1)ಅಣ್ಣವಿರಣ್ಣ 2)ಕ್ರಿಷ್ಣಮೂರ್ತಿ ದೇಸಾಯಿ.ಮಾದಪ್ಪ 3)ಆರಶೆಟ್ಟಿರಾವ್ ಹತ್ತಿ 4)ರುದ್ರಪ್ಪ.ರೆಡ್ಡಿಮುದಿಮಲ್ಲಗೌಡ 5)ಬಾಡ್ನಿ ಲಕ್ಷ್ಮಪ್ಪ 6)ರಾಚಪ್ಪ ಹತ್ತಿ ನಾಗಮ್ಮ 7)ಬಾಡ್ನಿ ದೊಡ್ಡಪ್ಪ ಬಾಡ್ನಿಅಪ್ಪಯ್ಯ 8)ಪತ್ತಾರು ಲಿಂಗಪ್ಪ 9)ಕಲ್ಲುಕಂಭದ ಹನುಮಂತಪ್ಪ ತಂದೆ ತಿಮ್ಮಪ್ಪ 10) ಕೆ.ಪಿ.ಟಿ.ಸಿ.ಎಲ್.	369/A1/ b	–	1)ಅಣ್ಣವಿರಣ್ಣ 2)ಕ್ರಿಷ್ಣಮೂರ್ತಿ ದೇಸಾಯಿ.ಮಾದಪ್ಪ 3)ಆರಶೆಟ್ಟಿರಾವ್ ಹತ್ತಿ 4)ರುದ್ರಪ್ಪ.ರೆಡ್ಡಿಮುದಿಮಲ್ಲಗೌಡ 5)ಬಾಡ್ನಿ ಲಕ್ಷ್ಮಪ್ಪ 6)ರಾಚಪ್ಪ ಹತ್ತಿ ನಾಗಮ್ಮ 7)ಬಾಡ್ನಿ ದೊಡ್ಡಪ್ಪ ಬಾಡ್ನಿಅಪ್ಪಯ್ಯ 8)ಪತ್ತಾರು ಲಿಂಗಪ್ಪ 9)ಕಲ್ಲುಕಂಭದ ಹನುಮಂತಪ್ಪ ತಂದೆ ತಿಮ್ಮಪ್ಪ 10) ಕೆ.ಪಿ.ಟಿ.ಸಿ.ಎಲ್.	
40					369/B	–	–	–	–	–	–	–	–	–	–	369/B	–	ಎಲ್.ಎಫ್.ರೋಡ್	
41					369/C	–	–	–	–	–	–	–	–	–	–	369/C	–		
42					370/A	–	1-45	–	–	370/A	1-45	ಜಿ.ಶೇಕಸಬು ತಂದೆ ಪಕ್ರುಸಾಬ್	370/A	–	ಜಿ.ಶೇಕಸಬು ತಂದೆ ಪಕ್ರುಸಾಬ್	370/A	–	ಜಿ.ಶೇಕಸಬು ತಂದೆ ಪಕ್ರುಸಾಬ್	
43					378/A1/a	–	0-32	–	–	378/A1/ a	0-32	1) ಬಾಡ್ನಿ ಕ್ಷೇತ್ರಪಾಲಶೆಟ್ಟಿ ತಂದೆ ಸೋಮಪ್ಪ 2) ಬಾಡ್ನಿ ಧ್ರುವನಾರಾಯಶೆಟ್ಟಿ ತಂದೆ ಪಂಪಾಪತಿಶೆಟ್ಟಿ 3) ಕೆ.ಪಾಂಡುರಂಗ ತಂದೆ ಕೆ.ನಾಗಪ್ಪ	378/A1 /a	–	1) ಬಾಡ್ನಿ ಕ್ಷೇತ್ರಪಾಲಶೆಟ್ಟಿ ತಂದೆ ಸೋಮಪ್ಪ 2) ಬಾಡ್ನಿ ಧ್ರುವನಾರಾಯಶೆಟ್ಟಿ ತಂದೆ ಪಂಪಾಪತಿಶೆಟ್ಟಿ 3) ಕೆ.ಪಾಂಡುರಂಗ ತಂದೆ ಕೆ.ನಾಗಪ್ಪ	378/A1/ a	–	1) ಬಾಡ್ನಿ ಕ್ಷೇತ್ರಪಾಲಶೆಟ್ಟಿ ತಂದೆ ಸೋಮಪ್ಪ 2) ಬಾಡ್ನಿ ಧ್ರುವನಾರಾಯಶೆಟ್ಟಿ ತಂದೆ ಪಂಪಾಪತಿಶೆಟ್ಟಿ 3) ಕೆ.ಪಾಂಡುರಂಗ ತಂದೆ ಕೆ.ನಾಗಪ್ಪ	

1	2	3	4	5	6	7	8	9	10	11	12	13	14	15	16	17	18	19	20
44					378/A1/b	–	0-01	–	–	378/A1/b	0-01	1)ಕೆ.ಹನುಮಂತಪ್ಪಶೆಟ್ಟಿ ತಂದೆ ಮಲ್ಲಿಕಾರ್ಜುನಶೆಟ್ಟಿ 2)ಬಿ.ವಿಜಯಕುಮಾರ ತಂದೆ ಮಲ್ಲಿಕಾರ್ಜುನಶೆಟ್ಟಿ 3)ಬಿ.ಹನುಮಂತಪ್ಪಶೆಟ್ಟಿ	378/A1/b	–	1)ಕೆ.ಹನುಮಂತಪ್ಪಶೆಟ್ಟಿ ತಂದೆ ಮಲ್ಲಿಕಾರ್ಜುನಶೆಟ್ಟಿ 2)ಬಿ.ವಿಜಯಕುಮಾರ ತಂದೆ ಮಲ್ಲಿಕಾರ್ಜುನಶೆಟ್ಟಿ 3)ಬಿ.ಹನುಮಂತಪ್ಪಶೆಟ್ಟಿ	378/A1/b	–	1)ಕೆ.ಹನುಮಂತಪ್ಪಶೆಟ್ಟಿ ತಂದೆ ಮಲ್ಲಿಕಾರ್ಜುನಶೆಟ್ಟಿ 2)ಬಿ.ವಿಜಯಕುಮಾರ ತಂದೆ ಮಲ್ಲಿಕಾರ್ಜುನಶೆಟ್ಟಿ 3)ಬಿ.ಹನುಮಂತಪ್ಪಶೆಟ್ಟಿ	
45					379/A	–	0-03	–	–	379/A	0-03	PWD canal	379/A	–	PWD canal	–	–	–	
46					379/B1	–	0-55	–	–	379/B1	0-55	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ	379/B1	–	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ	379/B1	–	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ	
47					379/B2	–	0-66	–	–	379/B2	0-66	1)ತಿಪ್ಪಯ್ಯ 2)ತಿಮ್ಮಪ್ಪ 3)ಮಲ್ಲಮ್ಮ ಗಂಡ ಲೇಟ್ ಹೆದ್ದ ಮಲ್ಲಪ್ಪ 4)ಸೊಮಪ್ಪ 5)ಕೊಳ್ಳಗೊವಿಂದ ತಂದ ಮುಕ್ಕಣ್ಣ 6)ಬಿ.ಶ್ರೀನಿವಾಸ ತಂದೆ ರಂಗಪ್ಪ 7)ಸುಂಕಮ್ಮ ಗಂಡ ಲೇಟ್ ಮುಕ್ಕಣ್ಣ	379/B2	–	1)ತಿಪ್ಪಯ್ಯ 2)ತಿಮ್ಮಪ್ಪ 3)ಮಲ್ಲಮ್ಮ ಗಂಡ ಲೇಟ್ ಹೆದ್ದ ಮಲ್ಲಪ್ಪ 4)ಸೊಮಪ್ಪ 5)ಕೊಳ್ಳಗೊವಿಂದ ತಂದ ಮುಕ್ಕಣ್ಣ 6)ಬಿ.ಶ್ರೀನಿವಾಸ ತಂದೆ ರಂಗಪ್ಪ 7)ಸುಂಕಮ್ಮ ಗಂಡ ಲೇಟ್ ಮುಕ್ಕಣ್ಣ	379/B2	–	1)ತಿಪ್ಪಯ್ಯ 2)ತಿಮ್ಮಪ್ಪ 3)ಮಲ್ಲಮ್ಮ ಗಂಡ ಲೇಟ್ ಹೆದ್ದ ಮಲ್ಲಪ್ಪ 4)ಸೊಮಪ್ಪ 5)ಕೊಳ್ಳಗೊವಿಂದ ತಂದ ಮುಕ್ಕಣ್ಣ 6)ಬಿ.ಶ್ರೀನಿವಾಸ ತಂದೆ ರಂಗಪ್ಪ 7)ಸುಂಕಮ್ಮ ಗಂಡ ಲೇಟ್ ಮುಕ್ಕಣ್ಣ	
48					380/A	–	0-34	–	–	380/A	0-34	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ 5)ಕೆ.ಮಚ್ಚಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ	380/A	–	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ 5)ಕೆ.ಮಚ್ಚಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ	380/A	–	1)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ಜಿಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 3) ಕೆ.ಹುಲಿಗಪ್ಪ ತಂದೆ ಲೇಟ್ ದೊಡ್ಡಮಚ್ಚಪ್ಪ 4) ಕೆ. ಪರಶುರಾಮ್ ತಂದೆ ಲೇಟ್ ದೊಡ್ಡಮಚ್ಚಪ್ಪ 5)ಕೆ.ಮಚ್ಚಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ	
49					380/B	–	0-03	–	–	380/B	0-03	PWD canal	380/B	–	PWD canal	380/B	–	PWD canal	
50					380/C	–	–	–	–	–	–	–	380/C	–	1)ಕೆ.ಮಚ್ಚಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ	380/C	–	1)ಕೆ.ಮಚ್ಚಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ 2)ಕೆ.ತಿಮ್ಮಣ್ಣ ತಂದೆ ಲೇಟ್ ದೊಡ್ಡಮಚ್ಚಪ್ಪ	
51					381	3-02	–	–	–	–	–	–	–	–	–	–	–	–	
52					382	–	0-32	–	–	382	0-32	ಬಾಡ್ಸಿ ಶಾಂತರಾಮ ತಂದೆ ಮಲ್ಲಿಕಾರ್ಜುನಪ್ಪ	382	–	ಬಾಡ್ಸಿ ಶಾಂತರಾಮ ತಂದೆ ಮಲ್ಲಿಕಾರ್ಜುನಪ್ಪ	382	–	ಬಾಡ್ಸಿ ಶಾಂತರಾಮ ತಂದೆ ಮಲ್ಲಿಕಾರ್ಜುನಪ್ಪ	
53					383	3-69	–	–	–	–	–	–	–	–	–	–	–	–	
54					384/A	–	0-21	–	–	384/A	0-21	ಕೆ.ಅನಿಲಕುಮಾರ್ ರೆಡ್ಡಿ ತಂದೆ ಕೆ.ಗೊಪಾಲರೆಡ್ಡಿ-ಬೂ.ಪ	384/A	–	ಕೆ.ಅನಿಲಕುಮಾರ್ ರೆಡ್ಡಿ ತಂದೆ ಕೆ.ಗೊಪಾಲರೆಡ್ಡಿ-ಬೂ.ಪ	384/A	–	ಕೆ.ಅನಿಲಕುಮಾರ್ ರೆಡ್ಡಿ ತಂದೆ ಕೆ.ಗೊಪಾಲರೆಡ್ಡಿ-ಬೂ.ಪ	
55					384/B	–	0-13	–	–	384/B	0-13	PWD canal	–	–	–	–	–	–	
56					385/C2	–	–	–	–	–	–	–	–	–	–	385/C2	–	ಹೊನ್ನೂರಪ್ಪ	
57					385/C3	–	–	–	–	–	–	–	385/C3	–	ಮುರಳ ಮುದಿಮಲ್ಲಪ್ಪ ತಂದೆ ನಾಗಪ್ಪ	385/C3	–	ಮುರಳ ಮುದಿಮಲ್ಲಪ್ಪ ತಂದೆ ನಾಗಪ್ಪ	
58					385/C4	–	0-20	–	–	385/C4	0-20	ಎಸ್.ಗೌಸ್ ಅಹಮದ್ ಖಾನ್ ತಂದೆ ಯೂನುಸ್ ಖಾನ್	385/C4	–	ಎಸ್.ಗೌಸ್ ಅಹಮದ್ ಖಾನ್ ತಂದೆ ಯೂನುಸ್ ಖಾನ್	385/C4	–	ಎಸ್.ಗೌಸ್ ಅಹಮದ್ ಖಾನ್ ತಂದೆ ಯೂನುಸ್ ಖಾನ್	
59					386/A2	–	0-21	–	–	386/A2	0-21	ಶ್ರೀಮತಿ ಜಯತುಂಬಿ ಗಂಡ ಲೇಟ್ ಆಸುಂಡಿ ಶೇಖಸಾಬು	386/A2	–	ಶ್ರೀಮತಿ ಜಯತುಂಬಿ ಗಂಡ ಲೇಟ್ ಆಸುಂಡಿ ಶೇಖಸಾಬು	386/A2	–	ಶ್ರೀಮತಿ ಜಯತುಂಬಿ ಗಂಡ ಲೇಟ್ ಆಸುಂಡಿ ಶೇಖಸಾಬು	
60					386/B	–	0-52	–	–	386/B	0-52	PWD canal	–	–	–	–	–	–	
61					388/C1	–	–	–	–	–	–	–	–	–	–	388/C1	–	ಮಂಗಮ್ಮ ತಂದೆ ಕೆ.ತಿಮ್ಮಪ್ಪ	–

1	2	3	4	5	6	7	8	9	10	11	12	13	14	15	16	17	18	19	20
62					388/C2	–	0–06	–	–	388/C2	0–06	1)ಕಾರಮುಡಿ ಮಲ್ಲಿಕಾರ್ಜುನ ತಂದೆ ಲೇಟ್ ನಿಂಗಪ್ಪ 2)ಭೀಮಕ್ಕ ಗಂಡ ಗಂಗಣ್ಣ 3)ಜಯಪ್ರಕಾಶ ತಂದೆ ಕೊಳ್ಳಿ ಹಂಪಯ್ಯ	388/C2	–	1)ಕಾರಮುಡಿ ಮಲ್ಲಿಕಾರ್ಜುನ ತಂದೆ ಲೇಟ್ ನಿಂಗಪ್ಪ 2)ಭೀಮಕ್ಕ ಗಂಡ ಗಂಗಣ್ಣ 3)ಜಯಪ್ರಕಾಶ ತಂದೆ ಕೊಳ್ಳಿ ಹಂಪಯ್ಯ	388/C2	–	1)ಕಾರಮುಡಿ ಮಲ್ಲಿಕಾರ್ಜುನ ತಂದೆ ಲೇಟ್ ನಿಂಗಪ್ಪ 2)ಭೀಮಕ್ಕ ಗಂಡ ಗಂಗಣ್ಣ 3)ಜಯಪ್ರಕಾಶ ತಂದೆ ಕೊಳ್ಳಿ ಹಂಪಯ್ಯ	
63					388/D	–	0–55	–	–	388/D	0–55	PWD canal	–	–	–	–	–	–	
64					390/C	–	–	–	–	–	–	–	390/C	–	1)ಪಾಪಣ್ಣ 2)ಜಿ.ತಿಮ್ಮಣ್ಣ 3)ಜಿ.ಕೇಸನ್ನ 4)ಜಿ.ಲಕ್ಷ್ಮಪ್ಪ 5)ಜಿ.ಓಂಕಾರಪ್ಪ ತಂದೆ ವೆಂಕಟರಮಣ	390/C	–	1)ಪಾಪಣ್ಣ 2)ಜಿ.ತಿಮ್ಮಣ್ಣ 3)ಜಿ.ಕೇಸನ್ನ 4)ಜಿ.ಲಕ್ಷ್ಮಪ್ಪ 5)ಜಿ.ಓಂಕಾರಪ್ಪ ತಂದೆ ವೆಂಕಟರಮಣ	
65					392/C1	–	0–01	–	–	392C1	0–01	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	392C1	–	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	392C1	–	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	
66					392/C2	–	0–17	–	–	392/C2	0–17	PWD canal	–	–	–	–	–	–	–
67					393/A1	–	0–31	–	–	393/A1	0–31	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	393/A1	–	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	393/A1	–	ಎಣ್ಣೆ ಚಂದ್ರಣ್ಣ ತಂದೆ ಹಂಪಣ್ಣ	
68					393/A2	–	0–55	–	–	393/A2	0–55	PWD canal	393/A2	–	PWD canal	393/A2	–	PWD canal	
69					393/A3	–	0–13	–	–	393/A3	0–13	PWD canal	–	–	–	–	–	–	
70					393/B1/a	–	0–09	–	–	393/B1/a	0–09	ಕೆ.ಮಲ್ಲಿಕಾರ್ಜುನ ಗಂಡೆ ಮಲ್ಲಯ್ಯ–ಮೋಕಾ	393/B1/a	–	ಕೆ.ಮಲ್ಲಿಕಾರ್ಜುನ ಗಂಡೆ ಮಲ್ಲಯ್ಯ–ಮೋಕಾ	393/B1/a	–	ಕೆ.ಮಲ್ಲಿಕಾರ್ಜುನ ಗಂಡೆ ಮಲ್ಲಯ್ಯ–ಮೋಕಾ	
71					393/B1/b	–	0–07	–	–	393/B1/b	0–07	PWD canal	393/B1/b	–	PWD canal	393/B1/b	–	PWD canal	
72					393/B1/c	–	–	–	–	–	–	–	393/B1/c	–	ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	393/B1/c	–	ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	
73					393/B2	–	0–10	–	–	393/B2	0–10	PWD canal	393/B2	–	PWD canal	393/B2	–	PWD canal	
74					393/B3	–	0–11	–	–	393/B3	0–11	1)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ 2)ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	393/B3	–	1)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ 2)ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	393/B3	–	1)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ 2)ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	
75					393/C	–	0–11	–	–	393/C	0–11	ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	393/C	–	ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	393/C	–	ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	
76					394/C1/c	–	–	–	–	–	–	–	–	–	–	394/C1/c	–	1)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ 2)ಕೆ.ಮಲ್ಲಿಕಾರ್ಜುನಪ್ಪ ತಂದೆ ಮಲ್ಲಯ್ಯ	
77					394/C3	–	–	–	–	–	–	–	–	–	–	394/C3	–	ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	
78					394/A2	–	–	–	–	–	–	–	–	–	–	394/A2	–	PWD canal	
79					394/B3	–	0–02	–	–	394/B3	0–02	1)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ ಮೊಕಾ 2)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ ಮೊಕಾ 3)ಹೆಚ್.ಎಲ್.ಸಿ.ಕಾಲುವೆ	394/B3	–	1)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ ಮೊಕಾ 2)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ ಮೊಕಾ 3)ಹೆಚ್.ಎಲ್.ಸಿ.ಕಾಲುವೆ	394/B3	–	1)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ ಮೊಕಾ 2)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ ಮೊಕಾ 3)ಹೆಚ್.ಎಲ್.ಸಿ.ಕಾಲುವೆ	
80					398	–	0–13	–	–	398	0–13	1)ದಾಸರ ಕೃಷ್ಣಯ್ಯ 2)ಜಿ.ವೆಂಕಟೇಶಲು ತಂದೆ ಮಲ್ಲಯ್ಯ 3)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ 4)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	398	–	1)ದಾಸರ ಕೃಷ್ಣಯ್ಯ 2)ಜಿ.ವೆಂಕಟೇಶಲು ತಂದೆ ಮಲ್ಲಯ್ಯ 3)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ 4)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	398	–	1)ದಾಸರ ಕೃಷ್ಣಯ್ಯ 2)ಜಿ.ವೆಂಕಟೇಶಲು ತಂದೆ ಮಲ್ಲಯ್ಯ 3)ಪೂಜಾರಿ ಮಲ್ಲಣ್ಣ ತಂದೆ ಮಲ್ಲಯ್ಯ 4)ಕೆ.ಈಶ್ವರಪ್ಪ ತಂದೆ ಮಲ್ಲಯ್ಯ	
81					481/A3	–	–	–	–	–	–	–	–	–	–	481/A3	–	1)ಎಂ ರಹೇಮಾತುಲ್ಲಾ ತಂದೆ ಅಬ್ದುಲ್ ಸತ್ತಾರ್ ಸಾಬ್	
82					481/B	–	0–64	–	–	481/B	0–64	ಸರ್ಕಾರದ ಹಕ್ಕು ಟಿ ಬಿ ಕಾಲುವೆ ಪರಂಬೋಕು	481/B	–	ಸರ್ಕಾರದ ಹಕ್ಕು ಟಿ ಬಿ ಕಾಲುವೆ ಪರಂಬೋಕು	481/B	–	ಸರ್ಕಾರದ ಹಕ್ಕು ಟಿ ಬಿ ಕಾಲುವೆ ಪರಂಬೋಕು	
83					481/C	–	–	–	–	–	–	–	481/C	–	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	481/C	–	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	
84					487	–	0–64	–	–	487	0–64	ಡಿ.ಶ್ರೀನಾಥ ತಂದೆ ಡಿ.ಕ್ರಿಷ್ಣಮೂರ್ತಿರಾವ್ ಹೆಚ್.ಎಲ್.ಸಿ.ಕಾಲುವೆ	487	–	ಡಿ.ಶ್ರೀನಾಥ ತಂದೆ ಡಿ.ಕ್ರಿಷ್ಣಮೂರ್ತಿರಾವ್ ಹೆಚ್.ಎಲ್.ಸಿ.ಕಾಲುವೆ	487	–	ಡಿ.ಶ್ರೀನಾಥ ತಂದೆ ಡಿ.ಕ್ರಿಷ್ಣಮೂರ್ತಿರಾವ್ ಹೆಚ್.ಎಲ್.ಸಿ.ಕಾಲುವೆ	
85					388/A	–	–	–	–	–	–	–	388/A	–	ವಿ.ಜಗನ್ನಾಥರಾವ್ ತಂದೆ ನಾರಯಣಶೆಟ್ಟಿ	388/A	–	ವಿ.ಜಗನ್ನಾಥರಾವ್ ತಂದೆ ನಾರಯಣಶೆಟ್ಟಿ	

1	2	3	4	5	6	7	8	9	10	11	12	13	14	15	16	17	18	19	20
86					488/B3	-	0-64	-	-	488/B3	0-64	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ ಶೆಟ್ಟಿ	488/B3	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ ಶೆಟ್ಟಿ	488/B3	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ ಶೆಟ್ಟಿ	
87					488/C1	-	-	-	-	-	-	-	488/C1	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	488/C1	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	
88					488/C2	-	0-55	-	-	488/C2	0-55	ಹೆಚ್.ಎಲ್.ಸಿ.ಕಾಲುವೆ	488/C2	-	ಹೆಚ್.ಎಲ್.ಸಿ.ಕಾಲುವೆ	488/C2	-	ಹೆಚ್.ಎಲ್.ಸಿ.ಕಾಲುವೆ	
89					488/C3	-	0-27	-	-	488/C3	0-27	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	488/C3	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	488/C3	-	ಪಾಂಡುರಂಗಶೆಟ್ಟಿ ತಂದೆ ಶೇಷಪ್ಪ	
90					489	7-02	-	-	-	-	-	-	-	-	-	-	-	-	
91					490/A	-	-	-	-	-	-	-	490/A	-	ಸರ್ಕಾರದ ಹಕ್ಕು ಟಿ ಬಿ ಕಾಲುವೆ	490/A	-	ಸರ್ಕಾರದ ಹಕ್ಕು ಟಿ ಬಿ ಕಾಲುವೆ	
92					490/B	-	0-09	-	-	490/B	0-09	ಸರ್ಕಾರದ ಹಕ್ಕು ಹೆವಿ ವರ್ಕ ಪರಂಬೋಕು	490/B	-	ಸರ್ಕಾರದ ಹಕ್ಕು ಹೆವಿ ವರ್ಕ ಪರಂಬೋಕು	490/B	-	ಸರ್ಕಾರದ ಹಕ್ಕು ಹೆವಿ ವರ್ಕ ಪರಂಬೋಕು	
93					491/A	-	0-10	-	-	491/A	0-10	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	491/A	-	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	491/A	-	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	
94					491/B	-	0-10	-	-	491/B	0-10	ಎ.ತಿಮ್ಮಪ್ಪ ತಂದೆ ಹರಗೊಲು ಗಂಗಪ್ಪ ಎ.ಗಂಗಪ್ಪ ಮೈನರ್ ಎ ಗೊವಿಂದ ತಂದೆ ನಿಗೆವಾಣೆ ಜನಕ ಎ.ತಿಮ್ಮಪ್ಪ	491/B	-	ಎ.ತಿಮ್ಮಪ್ಪ ತಂದೆ ಹರಗೊಲು ಗಂಗಪ್ಪ ಎ.ಗಂಗಪ್ಪ ಮೈನರ್ ಎ ಗೊವಿಂದ ತಂದೆ ನಿಗೆವಾಣೆ ಜನಕ ಎ.ತಿಮ್ಮಪ್ಪ	491/B	-	ಎ.ತಿಮ್ಮಪ್ಪ ತಂದೆ ಹರಗೊಲು ಗಂಗಪ್ಪ ಎ.ಗಂಗಪ್ಪ ಮೈನರ್ ಎ ಗೊವಿಂದ ತಂದೆ ನಿಗೆವಾಣೆ ಜನಕ ಎ.ತಿಮ್ಮಪ್ಪ	
95					491/C	-	-	-	-	-	-	-	-	-	-	491/C	-	ಕೆ.ಪಾಂಡುರಂಗ ತಂದೆ ನಾಗಪ್ಪ ತಮ್ಮಣ್ಣ ಕೋಮಾರಪ್ಪ	
96					491/D1	-	-	-	-	-	-	-	491/D1	-	ಟಿ ಬಿ ಕಾಲುವೆ ಪರಂಬೋಕು	491/D1	-	ಟಿ ಬಿ ಕಾಲುವೆ ಪರಂಬೋಕು	
97					491/D2	-	-	-	-	-	-	-	491/D2	-	ಹ!!ಮಂಗಮ್ಮ ಗಂಡ ತಿಮ್ಮಪ್ಪ ಹ!!ನಾಗಮ್ಮ ಗಂಡ ದೇವೆಂದ್ರಪ್ಪ	491/D2	-	ಹ!!ಮಂಗಮ್ಮ ಗಂಡ ತಿಮ್ಮಪ್ಪ ಹ!!ನಾಗಮ್ಮ ಗಂಡ ದೇವೆಂದ್ರಪ್ಪ	
98					491/E3	-	-	-	-	-	-	-	491/E3	-	1)ಬಾದ್ಧಿ ಕ್ಷೆತ್ರ ಪಾಲ್ ಶೆಡ್ಡಿ ತಂದೆ ಸೋಮಪ್ಪ 2)ಮಂಗಮ್ಮ ಗಂಡ ಹ ತಿಮ್ಮಪ್ಪ 3)ನಾಗಮ್ಮ ಗಂಡ ದೇವೆಂದ್ರಪ್ಪ	491/E3	-	1)ಬಾದ್ಧಿ ಕ್ಷೆತ್ರ ಪಾಲ್ ಶೆಡ್ಡಿ ತಂದೆ ಸೋಮಪ್ಪ 2)ಮಂಗಮ್ಮ ಗಂಡ ಹ ತಿಮ್ಮಪ್ಪ 3)ನಾಗಮ್ಮ ಗಂಡ ದೇವೆಂದ್ರಪ್ಪ	
99					493/A	-	0-11	-	-	493/A	0-11	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	493/A	-	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	493/A	-	ಡಿ.ಸಿದ್ದಯ್ಯ ತಂದೆ ಚಿನ್ನ ತಿಮ್ಮಪ್ಪ ಡಿ. ಭಿಮಣ್ಣ ತಂದೆ ಚಿನ್ನ ತಿಮ್ಮಪ್ಪ	
100					493/B1	-	0-05	-	-	493/B1	0-05	ಕುಮಾರಪ್ಪ ತಂದೆ ಕೆ. ನಾಗಪ್ಪ ತಮ್ಮಣ್ಣ ತಂದೆ ಕೆ. ನಾಗಪ್ಪ ಪಾಂಡುರಂಗ ತಂದೆ ಕೆ. ನಾಗಪ್ಪ	493/B1	-	ಕುಮಾರಪ್ಪ ತಂದೆ ಕೆ. ನಾಗಪ್ಪ ತಮ್ಮಣ್ಣ ತಂದೆ ಕೆ. ನಾಗಪ್ಪ ಪಾಂಡುರಂಗ ತಂದೆ ಕೆ. ನಾಗಪ್ಪ	493/B1	-	ಕುಮಾರಪ್ಪ ತಂದೆ ಕೆ. ನಾಗಪ್ಪ ತಮ್ಮಣ್ಣ ತಂದೆ ಕೆ. ನಾಗಪ್ಪ ಪಾಂಡುರಂಗ ತಂದೆ ಕೆ. ನಾಗಪ್ಪ	
101					494	-	0-17	-	-	494	0-17	ಡಿ.ಮುರುಳಿಧರರಾವ್ ಡಿ.ವಿನೊದಕುಮಾರ್ ಮಲ್ಲಿಕಾರ್ಜುನರಾವ್	494	-	ಡಿ.ಮುರುಳಿಧರರಾವ್ ಡಿ.ವಿನೊದಕುಮಾರ್ ಮಲ್ಲಿಕಾರ್ಜುನರಾವ್	494	-	ಡಿ.ಮುರುಳಿಧರರಾವ್ ಡಿ.ವಿನೊದಕುಮಾರ್ ಮಲ್ಲಿಕಾರ್ಜುನರಾವ್	
102					495	0-77	-	-	-	-	-	-	-	-	-	-	-	-	
103					496	-	0-31	-	-	496	0-31	ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ	496	-	ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ	496	-	ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ	
104					497	-	0-95	-	-	497	0-95	1)ಕೆ.ಶಿವರಾಜ್ ತಂದೆ ಕಾರದಮಡಿ ಮಲ್ಲಿಕಾರ್ಜುನ 2)ಕೆ.ಪರಿಮೇಶ್ವರಪ್ಪ ತಂದೆ ಕಾರದಮಡಿ ಮಲ್ಲಣ್ಣ 3)ಕೆ.ವಿರೇಶಿ ತಂದೆ ಕಾರದಮಡಿ ಈಶ್ವರಪ್ಪ	497	-	1)ಕೆ.ಶಿವರಾಜ್ ತಂದೆ ಕಾರದಮಡಿ ಮಲ್ಲಿಕಾರ್ಜುನ 2)ಕೆ.ಪರಿಮೇಶ್ವರಪ್ಪ ತಂದೆ ಕಾರದಮಡಿ-ಮಲ್ಲಣ್ಣ 3)ಕೆ.ವಿರೇಶಿ ತಂದೆ ಕಾರದಮಡಿ ಈಶ್ವರಪ್ಪ	497	-	1)ಕೆ.ಶಿವರಾಜ್ ತಂದೆ ಕಾರದಮಡಿ ಮಲ್ಲಿಕಾರ್ಜುನ 2)ಕೆ.ಪರಿಮೇಶ್ವರಪ್ಪ ತಂದೆ ಕಾರದಮಡಿ ಮಲ್ಲಣ್ಣ 3)ಕೆ.ವಿರೇಶಿ ತಂದೆ ಕಾರದಮಡಿ ಈಶ್ವರಪ್ಪ	
105					498	3-02	-	-	-	-	-	-	-	-	-	-	-	-	
106					499/A	-	0-75	-	-	499/A	0-75	ಸೂರ್ಯನಾರಯಣ ಶರ್ಮ ತಂದೆ ತಿಪ್ಪಯ್ಯ	499/A	-	ಸೂರ್ಯನಾರಯಣ ಶರ್ಮ ತಂದೆ ತಿಪ್ಪಯ್ಯ	499/A	-	ಸೂರ್ಯನಾರಯಣ ಶರ್ಮ ತಂದೆ ತಿಪ್ಪಯ್ಯ	
107					500	-	0-36	-	-	500	0-36	1)ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ 2)ಕ್ರಿಷ್ಣಶಾಸ್ತ್ರಿ 3)ಧಕ್ಷಿಣಮೂರ್ತಿ 4)ಪಿ.ರಾಮಯ್ಯ ತಂದೆ ಲೇಟ್ ಪಿ.ಓಬಳಪ್ಪ 5)ಟಿ.ಎಂ ಅಂಗಮ್ಮ ಗಂಡ ಟಿ.ಮಾರಣ್ಣ	500	-	1)ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ 2)ಕ್ರಿಷ್ಣಶಾಸ್ತ್ರಿ 3)ಧಕ್ಷಿಣಮೂರ್ತಿ 4)ಪಿ.ರಾಮಯ್ಯ ತಂದೆ ಲೇಟ್ ಪಿ.ಓಬಳಪ್ಪ 5)ಟಿ.ಎಂ ಅಂಗಮ್ಮ ಗಂಡ ಟಿ.ಮಾರಣ್ಣ	500	-	1)ಕೆ ಶಂಕರ ಶಾಸ್ತ್ರಿ ಕೆ.ರವಿ ಶಾಸ್ತ್ರಿ ಕೆ.ಚಂದ್ರಶೇಖರ ಶಾಸ್ತ್ರಿ 2)ಕ್ರಿಷ್ಣಶಾಸ್ತ್ರಿ 3)ಧಕ್ಷಿಣಮೂರ್ತಿ 4)ಪಿ.ರಾಮಯ್ಯ ತಂದೆ ಲೇಟ್ ಪಿ.ಓಬಳಪ್ಪ 5)ಟಿ.ಎಂ ಅಂಗಮ್ಮ ಗಂಡ ಟಿ.ಮಾರಣ್ಣ	
					TOTAL	27-89	17-20	–	–	-	17-20	–		–	–		–		

ಮೋಕಾ ಗ್ರಾಮ ಪರಿಮಿತಿ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ — ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ			ಷರಾ
								ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12
1	ಶಂಷಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	.ಮೋಕಾ ಗ್ರಾಮ ಪರಿಮಿತಿ		244	-	0-07	244	0-07	1) ಗಾಡಿ ಖಾನೆ ನಾಗರಾಜ ತಂದೆ ಗಾಡಿ ಖಾನೆ ಹನುಮಂತಪ್ಪ 2) ಗಾ ಡಿ ಖಾನೆ ಕಾಳಿದಾಸ ತಂದೆ ತಿಮ್ಮಪ್ಪ 3) ಮಲ್ಲಿಕಾರ್ಜುನ್ ತಂದೆ ಗುಡೆ ಕುಮಾರಸ್ವಾಮಿ 4) ನಾಗರತ್ನಮ್ಮ ಗಂಡ ಕೀರಿಟಪ್ಪ 5) ಬಿ.ಖಾದರಬಾಷ ತಂದೆ ಬಿ.ವಲೀಸಾಬ್ 6) ಟಿ.ನಾಗರಾಜ ತಂದೆ ಮಲ್ಲಯ್ಯ 7) ಜಿ.ರೇಹಮತ್ ಸಾಬ್ ತಂದೆ ಜಿ.ಶೇಬ್ ಸಾಬ್ 8) ಆರ್.ಹುಸೇನ್‌ಬಾಷ ತಂದೆ ಆರ್.ಸತ್ತಾರಸಾಬ್ 9) ಬಿ.ಶಾರದಮ್ಮ ಗಂಡ ಶ್ರೀನಿವಾಸಲು 10) ಶಾಶಾವಲಿ ತಂದೆ ಎಸ್.ಫಕೃದ್ದೀನ್‌ಸಾಬ್ 11) ಬಿ.ಆಲಂಬಾಷ ತಂದೆ ಬಿ.ವಲೀಸಾಬ್ 12) ಶೇಷಪ್ಪ ತಂದೆ ಸಣ್ಣ ಮಾದಪ್ಪ 13) ವಿಠೋಬಣ್ಣ ತಂದೆ ನಾಗಪ್ಪ	
2					277	1-11	-	-	-	-	
3					292/B	-	0-05	292/B	0-05	ಗ್ರಾಮನತ್ತ	
4					608	-	0-01	608	0-01	1) ಹೊನ್ನುರಸಾಬ್ ತಂದೆ ನಬೀಸಾಬ್ 2) ಭೀಮಣ್ಣ ತಂದೆ ತಾಮಯ್ಯ 3) ತಿಮ್ಮಪ್ಪ ತಂದೆ ಗಂಗಣ್ಣ 4) ಜಯರಾಮ ತಂದೆ ಸಂಕಣ್ಣ 5) ಭೀಮಪ್ಪ ತಂದೆ ತಿಮ್ಮಪ್ಪ 6) ಕೆ.ಎರ್ರಿಸ್ವಾಮಿ ತಂದೆ ಕೆಂಪೆಪಾಯರಂಗಶೆಟ್ಟಿ 7) ಖಾದರಸಾಬ್ ತಂದೆ ಬೆಳೆಹಾಸ್ ಹುಸೂಸೇನ್	
					TOTAL	1-11	0-13		0-13		

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ " ಗಡಿ ರೇಖೆಯಿಂದ " ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ: ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			ಷರಾ
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ದಾಸರ .ನಾಗೇನಹಳ್ಳಿ	90.61 ರಿಂದ 92.45	1		15-35	-	-	1	15-35	ಫಾರೆಸ್ಟ ಪರಂಬೋಕಗಳು	1	-	ಫಾರೆಸ್ಟ ಪರಂಬೋಕಗಳು	1	-	ಫಾರೆಸ್ಟ ಪರಂಬೋಕಗಳು	
2					150	-	0-10	-	-	150	0-10	1)ಸೋಮಶಖರ್ ತಂದೆ ಲೇಟ್ ಸೋಮಲಿಂಗಪ್ಪ 2)ಟಿ.ಪುಲ್ಲಯ್ಯ 3) ಟಿ.ಬಾಬು ತಂದೆ ಲೇಟ್ ಸೋಮಲಿಂಗಪ್ಪ 4) ಲಕ್ಷ್ಮಣ ತಂದೆ ಸೋಮಲಿಂಗಪ್ಪ	150	-	1)ಸೋಮಶಖರ್ ತಂದೆ ಲೇಟ್ ಸೋಮಲಿಂಗಪ್ಪ 2)ಟಿ.ಪುಲ್ಲಯ್ಯ 3) ಟಿ.ಬಾಬು ತಂದೆ ಲೇಟ್ ಸೋಮಲಿಂಗಪ್ಪ 4) ಲಕ್ಷ್ಮಣ ತಂದೆ ಸೋಮಲಿಂಗಪ್ಪ	150	-	1)ಸೋಮಶಖರ್ ತಂದೆ ಲೇಟ್ ಸೋಮಲಿಂಗಪ್ಪ 2)ಟಿ.ಪುಲ್ಲಯ್ಯ 3) ಟಿ.ಬಾಬು ತಂದೆ ಲೇಟ್ ಸೋಮಲಿಂಗಪ್ಪ 4) ಲಕ್ಷ್ಮಣ ತಂದೆ ಸೋಮಲಿಂಗಪ್ಪ	
3					151/1	-	0-16	-	-	151/1	0-16	ಸುಂಕಪ್ಪ ತಂದೆ ನರಸಿಂಹಪ್ಪ	151/1	-	ಸುಂಕಪ್ಪ ತಂದೆ ನರಸಿಂಹಪ್ಪ	151/1	-	ಸುಂಕಪ್ಪ ತಂದೆ ನರಸಿಂಹಪ್ಪ	
4					151/2	-	-	-	-	-	-	-	-	-	-	151/2	-	1)ಶ್ರೀಮತಿ ಗಂಗಮ್ಮ ಗಂಡ ತಿಪ್ಪಯ್ಯ 2)ರಂಗಮ್ಮ ಗಂಡ ಪುಲ್ಲಯ್ಯ	
5					151/3	-	-	-	-		-	-	-	-	-	151/3	-	1)ಯಲ್ಲಪ್ಪ ತಂದೆ ಲೇಟ್ ವೀರಭದ್ರಪ್ಪ 2)ಶ್ರೀಮತಿ ಗಂಗಮ್ಮ ಗಂಡ ತಿಪ್ಪಯ್ಯ 3)ರಂಗಮ್ಮ ಗಂಡ ಪುಲ್ಲಯ್ಯ	
6					151/4	-	-	-	-		-	-	-	-	-	151/4	-	1)ಟಿ ಪುಲ್ಲಯ್ಯ ತಂದೆ ಅಂಜಿನಪ್ಪ 2)ಯಲ್ಲಪ್ಪ ತಂದೆ ಲೇಟ್ ವೀರಭದ್ರಪ್ಪ 3)ಶ್ರೀಮತಿ ಗಂಗಮ್ಮ ಗಂಡ ತಿಪ್ಪಯ್ಯ	
7					151/5	-		-	-		-	-	-	-	-	151/5	-	1)ಟಿ ಪುಲ್ಲಯ್ಯ ತಂದೆ ಅಂಜಿನಪ್ಪ	
8					151/6	-	0-01	-	-	151/6	0-01	1)ಟಿ ಪುಲ್ಲಯ್ಯ ತಂದೆ ಅಂಜಿನಪ್ಪ	151/6	-	1)ಟಿ ಪುಲ್ಲಯ್ಯ ತಂದೆ ಅಂಜಿನಪ್ಪ	151/6	-	1)ಟಿ ಪುಲ್ಲಯ್ಯ ತಂದೆ ಅಂಜಿನಪ್ಪ	
					TOTAL	-	15-62	-	-		15-62			-			-		

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗಿನ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ "ಗಡಿ ರೇಖೆಯಿಂದ" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ									ಷರಾ
										ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಎತ್ರಗುಡಿ	92.45 ರಿಂದ 95.83	30/A	–	0-29	–	–	30/A	0-29	ಓ ಚಂದ್ರಾರೆಡ್ಡಿ ತಂದೆ ರಾಮರೆಡ್ಡಿ	30/A	–	ಓ ಚಂದ್ರಾರೆಡ್ಡಿ ತಂದೆ ರಾಮರೆಡ್ಡಿ	30/A	–	ಓ ಚಂದ್ರಾರೆಡ್ಡಿ ತಂದೆ ರಾಮರೆಡ್ಡಿ	
2					31	2-47	–	–	–	–	–	–	–	–	–	–	–	–	
3					32/B	–	–	–	–	–	–	–	32/B	–	1)ರಾಮ ಲಕ್ಷ್ಮಮ್ಮ ಗಂಡ ನಾರಯಣರೆಡ್ಡಿ 2)ಗಿರೆಡ್ಡಿ ತಂದೆ ಅಯ್ಯಪ್ಪ ರೆಡ್ಡಿ 3)ಶಂಕರೆಡ್ಡಿ ತಂದೆ ಅಯ್ಯಪ್ಪ ರೆಡ್ಡಿ 4)ಗ.ಸೋಮಣ್ಣ ತಂದೆ ವೀರಣ್ಣ 5)ಗ.ಬುಜ್ಜಪ್ಪ ತಂದೆ ಸ.ಮಲ್ಲಯ್ಯ	32/B	–	1)ರಾಮ ಲಕ್ಷ್ಮಮ್ಮ ಗಂಡ ನಾರಯಣರೆಡ್ಡಿ 2)ಗಿರೆಡ್ಡಿ ತಂದೆ ಅಯ್ಯಪ್ಪ ರೆಡ್ಡಿ 3)ಶಂಕರೆಡ್ಡಿ ತಂದೆ ಅಯ್ಯಪ್ಪ ರೆಡ್ಡಿ 4)ಗ.ಸೋಮಣ್ಣ ತಂದೆ ವೀರಣ್ಣ 5)ಗ.ಬುಜ್ಜಪ್ಪ ತಂದೆ ಸ.ಮಲ್ಲಯ್ಯ	
4					32/C	–	0-47	–	–	32/C	0-47	1)ಗಿರೆಡ್ಡಿ ಶಂಕರ ರೆಡ್ಡಿ 2)ಗಡ್ಡಂ.ಸೋಮಣ್ಣ ತಂದೆ ಈರಣ್ಣ 3)ಗಡ್ಡಂ..ಮರಿಲಿಂಗಪ್ಪ ತಂದೆ .ಮಲ್ಲಯ್ಯ	32/C	–	1)ಗಿರೆಡ್ಡಿ ಶಂಕರ ರೆಡ್ಡಿ 2)ಗಡ್ಡಂ.ಸೋಮಣ್ಣ ತಂದೆ ಈರಣ್ಣ 3)ಗಡ್ಡಂ..ಮರಿಲಿಂಗಪ್ಪ ತಂದೆ .ಮಲ್ಲಯ್ಯ	32/C	–	1)ಗಿರೆಡ್ಡಿ ಶಂಕರ ರೆಡ್ಡಿ 2)ಗಡ್ಡಂ.ಸೋಮಣ್ಣ ತಂದೆ ಈರಣ್ಣ 3)ಗಡ್ಡಂ..ಮರಿಲಿಂಗಪ್ಪ ತಂದೆ .ಮಲ್ಲಯ್ಯ	
5					35/A	–	0-20	–	–	35/A	0-20	1) ಶಂಕರರೆಡ್ಡಿ ತಂದೆ ಪೊಂಪಾರೆಡ್ಡಿ ಪೊಂಪಾರೆಡ್ಡಿ ತಂದೆ ಪಾಲಕ್ಷ್ಯರೆಡ್ಡಿ ಹನುಮಂತ ರೆಡ್ಡಿ ತಂದೆ ಜಯರಾಮರೆಡ್ಡಿ ವೈ.ಗೋವಿಂದರೆಡ್ಡಿ ತಂದೆ ವೈ.ರಂಗಾರೆಡ್ಡಿ 2) ಬಸವನಗೌಡ, ಲಕ್ಷ್ಮಿರೆಡ್ಡಿ, ಶೇಷರೆಡ್ಡಿ	35/A	–	1) ಶಂಕರರೆಡ್ಡಿ ತಂದೆ ಪೊಂಪಾರೆಡ್ಡಿ ಪೊಂಪಾರೆಡ್ಡಿ ತಂದೆ ಪಾಲಕ್ಷ್ಯರೆಡ್ಡಿ ಹನುಮಂತ ರೆಡ್ಡಿ ತಂದೆ ಜಯರಾಮರೆಡ್ಡಿ ವೈ.ಗೋವಿಂದರೆಡ್ಡಿ ತಂದೆ ವೈ.ರಂಗಾರೆಡ್ಡಿ 2) ಬಸವನಗೌಡ, ಲಕ್ಷ್ಮಿರೆಡ್ಡಿ, ಶೇಷರೆಡ್ಡಿ	35/A	–	1) ಶಂಕರರೆಡ್ಡಿ ತಂದೆ ಪೊಂಪಾರೆಡ್ಡಿ ಪೊಂಪಾರೆಡ್ಡಿ ತಂದೆ ಪಾಲಕ್ಷ್ಯರೆಡ್ಡಿ ಹನುಮಂತ ರೆಡ್ಡಿ ತಂದೆ ಜಯರಾಮರೆಡ್ಡಿ ವೈ.ಗೋವಿಂದರೆಡ್ಡಿ ತಂದೆ ವೈ.ರಂಗಾರೆಡ್ಡಿ 2) ಬಸವನಗೌಡ, ಲಕ್ಷ್ಮಿರೆಡ್ಡಿ, ಶೇಷರೆಡ್ಡಿ	
6					35/B	–	0-31	–	–	35/B	0-31	1) ಎತ್ರಗುಡಿ ಸೇವಾ ಸಹಕಾರ ಸಂಘ 2) ಚಂದ್ರರೆಡ್ಡಿ ತಂದೆ ಸಿತಾರಾಮರೆಡ್ಡಿ 3) ಜಯರಾಮ ರೆಡ್ಡಿ ತಂದೆ ಹೊನ್ನಾರೆಡ್ಡಿ	35/B	–	1) ಎತ್ರಗುಡಿ ಸೇವಾ ಸಹಕಾರ ಸಂಘ 2) ಚಂದ್ರರೆಡ್ಡಿ ತಂದೆ ಸಿತಾರಾಮರೆಡ್ಡಿ 3) ಜಯರಾಮ ರೆಡ್ಡಿ ತಂದೆ ಹೊನ್ನಾರೆಡ್ಡಿ	35/B	–	1) ಎತ್ರಗುಡಿ ಸೇವಾ ಸಹಕಾರ ಸಂಘ 2) ಚಂದ್ರರೆಡ್ಡಿ ತಂದೆ ಸಿತಾರಾಮರೆಡ್ಡಿ 3) ಜಯರಾಮ ರೆಡ್ಡಿ ತಂದೆ ಹೊನ್ನಾರೆಡ್ಡಿ	
7					37/A	–	0-02	–	–	37/A	0-02	ಮಾಹಮದೀಯ ಸ್ಮಶಾನ	37/A	–	ಮಾಹಮದೀಯ ಸ್ಮಶಾನ	–	–	–	
8					37/B1	–	0-01	–	–	37/B1	0-01	ಅನಾಧೀನ	37/B1	–	ಅನಾಧೀನ	37/B1	–	ಅನಾಧೀನ	
9					37/B2	–	0-01	–	–	37/B2	0-01	ಕುರುಬರ ಈರಣ್ಣ ತಂದೆ ರಾಮಯ್ಯ	37/B2	–	ಕುರುಬರ ಈರಣ್ಣ ತಂದೆ ರಾಮಯ್ಯ	–	–	–	
10					37/B3	–	0-04	–	–	37/B3	0-04	ಅಂಚೆ ರಾಮಚಂದ್ರಪ್ಪ ತಂದೆ ಓಬಳೇಶಪ್ಪ	–	–	–	–	–	–	–

1	2	3	4	5	6	7	8	9	10	11	12	13	14	15	16	17	18	19	20
11					37/B4	-	0-03	-	-	37/B4	0-03	ಅಂಚೆ ಮಾನಿಕ್ಯಮ್ಮ ಗಂಡ ಬಸಪ್ಪ	37/B4	-	ಅಂಚೆ ಮಾನಿಕ್ಯಮ್ಮ ಗಂಡ ಬಸಪ್ಪ	-	-	-	
12					37/B5	-	0-02	-	-	37/B5	0-02	1)ಅಂಚೆ ದಾದನುರಪ್ಪ ತಂದೆ ಅಂಚೆ ಹೊನ್ನುರಪ್ಪ 2)ಅಂಚೆ ಪಾರ್ವತಮ್ಮ ಗಂಡ ದಿ.ಅಂಚೆ ಈರಣ್ಣ	37/B5	-	1)ಅಂಚೆ ದಾದನುರಪ್ಪ ತಂದೆ ಅಂಚೆ ಹೊನ್ನುರಪ್ಪ 2)ಅಂಚೆ ಪಾರ್ವತಮ್ಮ ಗಂಡ ದಿ.ಅಂಚೆ ಈರಣ್ಣ	-	-	-	
13					37/B6	-	-	-	-	-	-	-	37/B6	-	ಬಾರಿಕರ ತಿಪ್ಪೆಸ್ವಾಮಿ ತಂದೆ ಲೇಟ್ ಪಂಪಣ್ಣ	37/B6	-	ಬಾರಿಕರ ತಿಪ್ಪೆಸ್ವಾಮಿ ತಂದೆ ಲೇಟ್ ಪಂಪಣ್ಣ	
14					37/B7	-	-	-	-	-	-	-	37/7	-	ಜೆ ಹನುಮಂತಮ್ಮ ಗಂಡ ಬಸವನಗೌಡ	37/7	-	ಜೆ ಹನುಮಂತಮ್ಮ ಗಂಡ ಬಸವನಗೌಡ	
15					37/B8	-	-	-	-	-	-	-	37/B8	-	ಜಂಗಂರೆಡ್ಡಿ ಶಿದ್ದಾರೆಡ್ಡಿ ತಂದೆ ಹೊನ್ನುರ ರೆಡ್ಡಿ	37/B8	-	ಜಂಗಂರೆಡ್ಡಿ ಶಿದ್ದಾರೆಡ್ಡಿ ತಂದೆ ಹೊನ್ನುರ ರೆಡ್ಡಿ	
16					37/B9	-	0-03	-	-	37/B9	0-03	ಶಿದ್ದಾರೆಡ್ಡಿ ನಾರಯಣರೆಡ್ಡಿ	37/B9	-	ಶಿದ್ದಾರೆಡ್ಡಿ ನಾರಯಣರೆಡ್ಡಿ	-	-	-	
17					37/B10	-	0-02	-	-	37/B10	0-02	ಅನಾಧೀನ	-	-	-	-	-	-	
18					37/B11	-	0-05	-	-	37/B11	0-05	ಅನಾಧೀನ	-	-	-	-	-	-	
19					37/B12	-	0-04	-	-	37/B/12	0-04	ಶಿದ್ದರಾಮಯ್ಯ ತಂದೆ ಜಡೆಯ್ಯ	37/B/12	-	ಶಿದ್ದರಾಮಯ್ಯ ತಂದೆ ಜಡೆಯ್ಯ	-	-	-	
20					37/B13	-	0-01	-	-	37/B13	0-01	ಶಿದ್ದರಾಮಯ್ಯ ತಂದೆ ಜಡೆಯ್ಯ	37/B13	-	ಶಿದ್ದರಾಮಯ್ಯ ತಂದೆ ಜಡೆಯ್ಯ	-	-	-	
21					37/B14	-	-	-	-	-	-	-	37/B14	-	ಗುಂಜಳ್ಳಿ ಪದ್ಮಾವತಮ್ಮ ಗಂಡ ಶೇಷರೆಡ್ಡಿ	37/B14	-	ಗುಂಜಳ್ಳಿ ಪದ್ಮಾವತಮ್ಮ ಗಂಡ ಶೇಷರೆಡ್ಡಿ	
22					37/B15	-	-	-	-	-	-	-	-	-	-	37/B15	-	ಗುಂಜಳ್ಳಿ ಬಸವನಗೌಡ ತಂದೆ ರಂಗನಗೌಡ	
23					37/B16	-	-	-	-	-	-	-	-	-	-	37/B16	-	ಗುಂಜಳ್ಳಿ ತ್ರಿಪ್ಪರೆಡ್ಡಿ ತಂದೆ ರಂಗನಗೌಡ	
24					37/B17	-	-	-	-	-	-	-	-	-	-	37/B17	-	ಜಿ ತಿಪ್ಪರೆಡ್ಡಿ ತಂದೆ ಯಲ್ಲಾರೆಡ್ಡಿ	-
25					37/B18	-	-	-	-	-	-	-	37/B18	-	ಜಿ ತಿಪ್ಪರೆಡ್ಡಿ ತಂದೆ ಯಲ್ಲಾರೆಡ್ಡಿ	37/B18	-	ಜಿ ತಿಪ್ಪರೆಡ್ಡಿ ತಂದೆ ಯಲ್ಲಾರೆಡ್ಡಿ	
26					37/B19	-	-	-	-	-	-	-	37/B19	-	ಜಂಗಂರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	37/B19	-	ಜಂಗಂರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	
27					37/B20	-	-	-	-	-	-	-	-	-	-	37/B20	-	1)ಪುರುಷೊತ್ತಮ ರೆಡ್ಡಿ ತಂದೆ ಮಲ್ಲಾರೆಡ್ಡಿ 2)ಹರಿಶ್ಚಂದ್ರ ರೆಡ್ಡಿ	
28					37/B21	-	-	-	-		-	-	-	-	-	37/B21	-	ಜೆ.ಶಿವರಾಮರೆಡ್ಡಿ ತಂದೆ ಜೆ.ನಾರಯಣರೆಡ್ಡಿ	
29					37/B22	-	-	-	-		-	-		-	-	37/B22	-	ಜಂಗಂರೆಡ್ಡಿ ಯಮನಮ್ಮ ಗಂಡ ಸಣ್ಣ ಬಂಡೆಗೌಡ	
30					37/B23	-	-	-	-		-	-	-	-	-	37/B23	-	ಜಂಗಂರೆಡ್ಡಿ ಸಣ್ಣ ಬಂಡೆಗೌಡ ತಂದೆ ತಿಪ್ಪರೆಡ್ಡಿ	
31					37/B24	-	-	-	-	-		-	37/B24	-	ತಳವಾರ ಯಲ್ಲಪ್ಪ ತಂದೆ ಈರಪ್ಪ ಗಾದಪ್ಪ ತಂದೆ ಲಿಂಗಪ್ಪ ಬಸಪ್ಪ ತಂದೆ ಲಿಂಗಪ್ಪ	37/B24	-	ತಳವಾರ ಯಲ್ಲಪ್ಪ ತಂದೆ ಈರಪ್ಪ ಗಾದಪ್ಪ ತಂದೆ ಲಿಂಗಪ್ಪ ಬಸಪ್ಪ ತಂದೆ ಲಿಂಗಪ್ಪ	
32					37/B25	-	-	-	-	-		-	37/B25	-	ತಳವಾರ ಮಲ್ಲಪ್ಪ ತಂದೆ ಈರಪ್ಪ ಈರಪ್ಪ ತಂದೆ ಈರಪ್ಪ	37/B25	-	ತಳವಾರ ಮಲ್ಲಪ್ಪ ತಂದೆ ಈರಪ್ಪ ಈರಪ್ಪ ತಂದೆ ಈರಪ್ಪ	

1	2	3	4	5	6	7	8	9	10	11	12	13	14	15	16	17	18	19	20
33					37/B26	–	–	–	–	–		–	37/B26	–	ಚಾಗನುರು ವೀರಾರೆಡ್ಡಿ ತಂದೆ ನರಸರೆಡ್ಡಿ	37/B26	–	ಚಾಗನುರು ವೀರಾರೆಡ್ಡಿ ತಂದೆ ನರಸರೆಡ್ಡಿ	
34					37/B27	–	–	–	–	–		–	–	–	–	37/B27	–	ಚಾಗನುರು ಶೀತಾರಾಮರೆಡ್ಡಿ ತಂದೆ ನರಸರೆಡ್ಡಿ	
35					37/B28	–	–	–	–	–		–	–	–	–	37/B28	–	ನಿಟ್ಟವಟ್ಟಿ ಹನುಮಂತಪ್ಪನ ಮಗ ಅಂಜಿನಯ್ಯ ನರಸಿಂಹಪ್ಪ ತಂದೆ ಈರಪ್ಪ ಮಲ್ಲಿಂಗಪ್ಪ ತಂದೆ ನೆಟ್ಟಕಲ್ಲಪ್ಪ	
36					37/B29	–	–	–	–	–		–	–	–	–	37/B29	–	ನಿಟ್ಟವಟ್ಟಿ ನೆಟ್ಟಕಲ್ಲಪ್ಪ ತಂದೆ ನಾಗಪ್ಪ	
37					37/B30	–	–	–	–	–		–	–	–	–	37/B30	–	ಈರಪ್ಪ ತಂದೆ ರಾಮಪ್ಪ	
38					37/B33	–	–	–	–	–		–	–	–	–	37/B33	–	ರಾಮಲಕ್ಷ್ಮಮ್ಮ ಗಂಡ ಲಕ್ಷ್ಮಿರೆಡ್ಡಿ	
39					37/B34	–	–	–	–	–		–	–	–	–	37/B34	–	ಲಕ್ಷ್ಮಿರೆಡ್ಡಿ ತಂದೆ ದೊಡ್ಡಬಂಡೆಗೌಡ	
40					37/B35	–	–	–	–	–		–	–	–	–	37/B35	–	ಲಕ್ಷ್ಮಿರೆಡ್ಡಿ ತಂದೆ ದೊಡ್ಡಬಂಡೆಗೌಡ	
41					38/B	2–15	–	–	–	–	–	–	–	–	–	–	–	–	
42					39/A2	–	0–27	–	–	39/A2	0–27	1)ಪಿ.ನಾರಯಣರೆಡ್ಡಿ ತಂದೆ ಕ್ರಿಷ್ಣರೆಡ್ಡಿ 2)ಜಿ ರಂಗರೆಡ್ಡಿ ತಂದೆ ಬಸವನಗೌಡ 3)ಜಿ ಮಲ್ಲಿಕಾರ್ಜುನ ತಂದೆ ರಾಮರೆಡ್ಡಿ 4)ಪಿ ರಾಯಚಂದ್ರರಾವ್ ತಂದೆ ಹನುಮಂತರಾವ್ 5)ಬಿ ಶಿದ್ದಾರೆಡ್ಡಿ ತಂದೆ ಬಸವನಗೌಡ 6)ಬಿಚಂದ್ರಶೇಖರ ,ಬಿ ನಾಗರಾಜ ತಂದೆ ಚಿದಾನಂದಪ್ಪ 7)ಇ ವೆಂಕಟೇಶ ತಂದೆ ಅಂಜಿನಪ್ಪ 8)ಬಾರಿಕರ ವೆಂಕಮ್ಮ ಗಂಡ ಬಾರಿಕರ ಈರಣ್ಣ 9)ಹೊನ್ನುರಪ್ಪ ತಂದೆ ಸುಣ್ಣದ ನಾಗಪ್ಪ 10)ಎ.ಜೀಮರೆಡ್ಡಿ ತಂದೆ ಮಹಾನಂದಿರೆಡ್ಡಿ 11)ಹರ್ಷವರ್ದನರೆಡ್ಡಿ ತಂದೆ ಲೇಟ್ ದರ್ಮರೆಡ್ಡಿ 12)ಸಿ ಶ್ರೀನಿವಾಸುಲು ತಂದೆ ನೆಟ್ಟಪ್ಪ	39/A2	–	1)ಪಿ.ನಾರಯಣರೆಡ್ಡಿ ತಂದೆ ಕ್ರಿಷ್ಣರೆಡ್ಡಿ 2)ಜಿ ರಂಗರೆಡ್ಡಿ ತಂದೆ ಬಸವನಗೌಡ 3)ಜಿ ಮಲ್ಲಿಕಾರ್ಜುನ ತಂದೆ ರಾಮರೆಡ್ಡಿ 4)ಪಿ ರಾಯಚಂದ್ರರಾವ್ ತಂದೆ ಹನುಮಂತರಾವ್ 5)ಬಿ ಶಿದ್ದಾರೆಡ್ಡಿ ತಂದೆ ಬಸವನಗೌಡ 6)ಬಿಚಂದ್ರಶೇಖರ ,ಬಿ ನಾಗರಾಜ ತಂದೆ ಚಿದಾನಂದಪ್ಪ 7)ಇ ವೆಂಕಟೇಶ ತಂದೆ ಅಂಜಿನಪ್ಪ 8)ಬಾರಿಕರ ವೆಂಕಮ್ಮ ಗಂಡ ಬಾರಿಕರ ಈರಣ್ಣ 9)ಹೊನ್ನುರಪ್ಪ ತಂದೆ ಸುಣ್ಣದ ನಾಗಪ್ಪ 10)ಎ.ಜೀಮರೆಡ್ಡಿ ತಂದೆ ಮಹಾನಂದಿರೆಡ್ಡಿ 11)ಹರ್ಷವರ್ದನರೆಡ್ಡಿ ತಂದೆ ಲೇಟ್ ದರ್ಮರೆಡ್ಡಿ 12)ಸಿ ಶ್ರೀನಿವಾಸುಲು ತಂದೆ ನೆಟ್ಟಪ್ಪ	39/A2	–	1)ಪಿ.ನಾರಯಣರೆಡ್ಡಿ ತಂದೆ ಕ್ರಿಷ್ಣರೆಡ್ಡಿ 2)ಜಿ ರಂಗರೆಡ್ಡಿ ತಂದೆ ಬಸವನಗೌಡ 3)ಜಿ ಮಲ್ಲಿಕಾರ್ಜುನ ತಂದೆ ರಾಮರೆಡ್ಡಿ 4)ಪಿ ರಾಯಚಂದ್ರರಾವ್ ತಂದೆ ಹನುಮಂತರಾವ್ 5)ಬಿ ಶಿದ್ದಾರೆಡ್ಡಿ ತಂದೆ ಬಸವನಗೌಡ 6)ಬಿಚಂದ್ರಶೇಖರ ,ಬಿ ನಾಗರಾಜ ತಂದೆ ಚಿದಾನಂದಪ್ಪ 7)ಇ ವೆಂಕಟೇಶ ತಂದೆ ಅಂಜಿನಪ್ಪ 8)ಬಾರಿಕರ ವೆಂಕಮ್ಮ ಗಂಡ ಬಾರಿಕರ ಈರಣ್ಣ 9)ಹೊನ್ನುರಪ್ಪ ತಂದೆ ಸುಣ್ಣದ ನಾಗಪ್ಪ 10)ಎ.ಜೀಮರೆಡ್ಡಿ ತಂದೆ ಮಹಾನಂದಿರೆಡ್ಡಿ 11)ಹರ್ಷವರ್ದನರೆಡ್ಡಿ ತಂದೆ ಲೇಟ್ ದರ್ಮರೆಡ್ಡಿ 12)ಸಿ ಶ್ರೀನಿವಾಸುಲು ತಂದೆ ನೆಟ್ಟಪ್ಪ	
43					39/B1	–	0–13	–	–	39/B1	0–13	1) ಪಿ.ತಿರುಮಲರೆಡ್ಡಿ ತಂದೆ ಲೇಟ್ ಪಿ.ಪಂಪಾರೆಡ್ಡಿ 2) ಓ.ಚಂದ್ರರೆಡ್ಡಿ ತಂದೆ ಓ.ರಾಮರೆಡ್ಡಿ 3) ಗುರುಮೂರ್ತಿಶೆಟ್ಟಿ ತಂದೆ ಭೀಮಯ್ಯಶೆಟ್ಟಿ 4) ಸಿ.ನೆಟ್ಟಪ್ಪ ತಂದೆ ದೊಡ್ಡಹನುಮಂತಪ್ಪ	39/B1	–	1) ಪಿ.ತಿರುಮಲರೆಡ್ಡಿ ತಂದೆ ಲೇಟ್ ಪಿ.ಪಂಪಾರೆಡ್ಡಿ 2) ಓ.ಚಂದ್ರರೆಡ್ಡಿ ತಂದೆ ಓ.ರಾಮರೆಡ್ಡಿ 3) ಗುರುಮೂರ್ತಿಶೆಟ್ಟಿ ತಂದೆ ಭೀಮಯ್ಯಶೆಟ್ಟಿ 4) ಸಿ.ನೆಟ್ಟಪ್ಪ ತಂದೆ ದೊಡ್ಡಹನುಮಂತಪ್ಪ	39/B1	–	1) ಪಿ.ತಿರುಮಲರೆಡ್ಡಿ ತಂದೆ ಲೇಟ್ ಪಿ.ಪಂಪಾರೆಡ್ಡಿ 2) ಓ.ಚಂದ್ರರೆಡ್ಡಿ ತಂದೆ ಓ.ರಾಮರೆಡ್ಡಿ 3) ಗುರುಮೂರ್ತಿಶೆಟ್ಟಿ ತಂದೆ ಭೀಮಯ್ಯಶೆಟ್ಟಿ 4) ಸಿ.ನೆಟ್ಟಪ್ಪ ತಂದೆ ದೊಡ್ಡಹನುಮಂತಪ್ಪ	
44					42	–	0–02	–	–	42	0–02	ಎಲ್ ಎಫ್ ರೋಡ್	42	–	ಎಲ್ ಎಫ್ ರೋಡ್	42	–	ಎಲ್ ಎಫ್ ರೋಡ್	

1	2	3	4	5	6	7	8	9	10	11	12	13	14	15	16	17	18	19	20
45					43/A	-	0-16	-	-	43/A	0-16	1) ಪಿ.ಲಕ್ಷ್ಮರೆಡ್ಡಿ ತಂದೆ ದೊಡ್ಡಬಂಡೆಗೌಡ 2) ಶಂಕರ ರೆಡ್ಡಿ ತಂದೆ ನಾಗಿರೆಡ್ಡಿ ಕೃಷ್ಣ ರೆಡ್ಡಿ ತಂದೆ ಪೊಂಪಾರೆಡ್ಡಿ 3) ಶೇಷರೆಡ್ಡಿ ತಂದೆ ಸಣ್ಣಬಂಡೆಗೌಡ	43/A	-	1) ಪಿ.ಲಕ್ಷ್ಮರೆಡ್ಡಿ ತಂದೆ ದೊಡ್ಡಬಂಡೆಗೌಡ 2) ಶಂಕರ ರೆಡ್ಡಿ ತಂದೆ ನಾಗಿರೆಡ್ಡಿ ಕೃಷ್ಣ ರೆಡ್ಡಿ ತಂದೆ ಪೊಂಪಾರೆಡ್ಡಿ 3) ಶೇಷರೆಡ್ಡಿ ತಂದೆ ಸಣ್ಣಬಂಡೆಗೌಡ	43/A	-	1) ಪಿ.ಲಕ್ಷ್ಮರೆಡ್ಡಿ ತಂದೆ ದೊಡ್ಡಬಂಡೆಗೌಡ 2) ಶಂಕರ ರೆಡ್ಡಿ ತಂದೆ ನಾಗಿರೆಡ್ಡಿ ಕೃಷ್ಣ ರೆಡ್ಡಿ ತಂದೆ ಪೊಂಪಾರೆಡ್ಡಿ 3) ಶೇಷರೆಡ್ಡಿ ತಂದೆ ಸಣ್ಣಬಂಡೆಗೌಡ	
46					43/B	-	0-06	-	-	43/B	0-06	ಗ್ರಾಮ ಕಂಠ	43/B	-	ಗ್ರಾಮ ಕಂಠ	43/B	-	ಗ್ರಾಮ ಕಂಠ	
47					113/D	-	-	-	-	-	-	-	-	-	-	113/D	-	ಶ್ರೀಲಿಂಗಾರೆಡ್ಡಿ ತಂದೆ ವೀರಾರೆಡ್ಡಿ	
48					113/E	-	0-20	-	-	113/E	0-20	ಎಲ್ ಲಿಂಗಾರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	113/E	-	ಎಲ್ ಲಿಂಗಾರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	113/E	-	ಎಲ್ ಲಿಂಗಾರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	
49					114/A	-	0-18	-	-	114/A	0-18	ಹನುಮಂತಪ್ಪ ,ಓಬಳಪ್ಪ ,ಹೊನ್ನೂರಪ್ಪ ಮೈ ಗಾ ತಾಯಿ ಮಾಣಿಕಮ್ಮ	114/A	-	ಹನುಮಂತಪ್ಪ ,ಓಬಳಪ್ಪ ,ಹೊನ್ನೂರಪ್ಪ ಮೈ ಗಾ ತಾಯಿ ಮಾಣಿಕಮ್ಮ	114/A	-	ಹನುಮಂತಪ್ಪ ,ಓಬಳಪ್ಪ ,ಹೊನ್ನೂರಪ್ಪ ಮೈ ಗಾ ತಾಯಿ ಮಾಣಿಕಮ್ಮ	
50					114/B	-	0-18	-	-	114/B	0-18	ಅಂಚೆರಾಮಚಂದ್ರಪ್ಪ ತಂದೆ ಅಂಚೆ ಓಬಳೇಶಪ್ಪ	114/B	-	ಅಂಚೆರಾಮಚಂದ್ರಪ್ಪ ತಂದೆ ಅಂಚೆ ಓಬಳೇಶಪ್ಪ	114/B	-	ಅಂಚೆರಾಮಚಂದ್ರಪ್ಪ ತಂದೆ ಅಂಚೆ ಓಬಳೇಶಪ್ಪ	
51					114/C	-	0-22	-	-	114/C	0-22	1)ಅಂಚೆ ದಾದನುರಪ್ಪ ತಂದೆ ಅಂಚೆ ಹೊನ್ನೂರಪ್ಪ 2)ಅಂಚೆ ಪಾರ್ವತಮ್ಮ ಗಂಡ ದಿ.ಅಂಚೆ ಈರಣ್ಣ	114/C	-	1)ಅಂಚೆ ದಾದನುರಪ್ಪ ತಂದೆ ಅಂಚೆ ಹೊನ್ನೂರಪ್ಪ 2)ಅಂಚೆ ಪಾರ್ವತಮ್ಮ ಗಂಡ ದಿ.ಅಂಚೆ ಈರಣ್ಣ	114/C	-	1)ಅಂಚೆ ದಾದನುರಪ್ಪ ತಂದೆ ಅಂಚೆ ಹೊನ್ನೂರಪ್ಪ 2)ಅಂಚೆ ಪಾರ್ವತಮ್ಮ ಗಂಡ ದಿ.ಅಂಚೆ ಈರಣ್ಣ	
52					124/A1	-	-	-	-	-	-	-	-	-	-	124/A1	-	ಜಯಮ್ಮ ತಂದೆ ಡಿ.ನೀಲಕಂಠರೆಡ್ಡಿ	
53					124/A2	-	1-03	-	-	124/A2	1-03	ಹರ್ಷವರ್ದನರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	124/A2	-	ಹರ್ಷವರ್ದನರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	124/A2	-	ಹರ್ಷವರ್ದನರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	
54					124/A3	-	0-85	-	-	124/A3	0-85	ಬಸಮ್ಮ ಗಂಡ ಕು ಈರಣ್ಣ	124/A3	-	ಬಸಮ್ಮ ಗಂಡ ಕು ಈರಣ್ಣ	124/A3	-	ಬಸಮ್ಮ ಗಂಡ ಕು ಈರಣ್ಣ	
55					124/B3	-	0-20	-	-	124/B3	0-20	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	124/B3	-	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	124/B3	-	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	
56					124/C3/b	-	-	-	-	-	-	-	124/C3/b	-	1)ಎ.ಲಕ್ಷ್ಮಿರೆಡ್ಡಿ ತಂದೆ ಲೇಟ್ ಎ ರಾಘವ ರೆಡ್ಡಿ 2)ಎ.ಪುರುಷೊತ್ತಮರೆಡ್ಡಿ ತಂದೆ ಬಸಿರೆಡ್ಡಿ	124/C3/b	-	1)ಎ.ಲಕ್ಷ್ಮಿರೆಡ್ಡಿ ತಂದೆ ಲೇಟ್ ಎ ರಾಘವ ರೆಡ್ಡಿ 2)ಎ.ಪುರುಷೊತ್ತಮರೆಡ್ಡಿ ತಂದೆ ಬಸಿರೆಡ್ಡಿ	
57					124/D3/b	-	-	-	-	-	-	-	-	-	-	124/D3/b	-	ಡಿ.ವೆಂಕಟರಾಮರೆಡ್ಡಿ ತಂದೆ ಲೇಟ್ ಡಿ.ಸೀತಾರಾಮರೆಡ್ಡಿ	
58					126/B	-	0-12	-	-	126/B	0-12	ವೆಂಕಟರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	126/B	-	ವೆಂಕಟರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	126/B	-	ವೆಂಕಟರೆಡ್ಡಿ ತಂದೆ ಲೇಟ್ ಧರ್ಮರೆಡ್ಡಿ	
59					127/A	-	0-34	-	-	127/A	0-34	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	127/A	-	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	127/A	-	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	
60					127/B	-	0-03	-	-	127/B	0-03	PWD canal	127/B	-	PWD canal	127/B	-	PWD canal	
61					127/C	-	0-25	-	-	127/C	0-25	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	127/C	-	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	127/C	-	ಗಂಗಮ್ಮ ಗಂಡ ಲೇಟ್ ಪೊಂಪರೆಡ್ಡಿ	-
62					128	1-11	-	-	-	-	-	-	-	-	-	-	-	-	
63					129/A	-	0-56	-	-	129/A	0-56	ಎ ಬಸರೆಡ್ಡಿ ತಂದೆ ಅಣ್ಣಾಜಿ ಗುರುಬೀಮರೆಡ್ಡಿ	129/A	-	ಎ ಬಸರೆಡ್ಡಿ ತಂದೆ ಅಣ್ಣಾಜಿ ಗುರುಬೀಮರೆಡ್ಡಿ	129/A	-	ಎ ಬಸರೆಡ್ಡಿ ತಂದೆ ಅಣ್ಣಾಜಿ ಗುರುಬೀಮರೆಡ್ಡಿ	
64					129/B	-	0-04	-	-	129/B	0-04	PWD canal	129/B	-	PWD canal	129/B	-	PWD canal	
65					129/C	-	0-41	-	-	129/C	0-41	ಬಸವನಗೌಡ ಮಗ ಕರಿಬಸವನಗೌಡ	129/C	-	ಬಸವನಗೌಡ ಮಗ ಕರಿಬಸವನಗೌಡ	129/C	-	ಬಸವನಗೌಡ ಮಗ ಕರಿಬಸವನಗೌಡ	

1	2	3	4	5	6	7	8	9	10	11	12	13	14	15	16	17	18	19	20
66					131/A/1 a	–	–	–	–	–	–	–	–	–	–	131/A/1 a	–	1)ರಾಜ್ಯಪಾಲರು ಕರ್ನಾಟಕ ಸರ್ಕಾರ ಇವರ ಪರವಾಗಿ-ತಾಲೂಕು ಆರೋಗ್ಯಧಿಕಾರಿಗಳು ಬಳ್ಳಾರಿ 2)ರಾಜ್ಯಪಾಲರು ಕರ್ನಾಟಕ ಸರ್ಕಾರ ಇವರ ಪರವಾಗಿ- ಕ್ಷೇತ್ರ ಶಿಕ್ಷಣಾಧಿಕಾರಿಗಳು (ಪೂರ್ವ ವಲಯ) ಬಳ್ಳಾರಿ 3)ಹೆಮರೆಡ್ಡಿ ತಂದೆ ನರಸಿಂಹರೆಡ್ಡಿ	
67					132	–	1-42	–	–	132	1-42	1)ಡಿ.ವೆಂಕಟರಾಮರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 2)ಡಿ.ಧಿವಾಕರ ರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 3)ಡಿ ಮಲ್ಲಾರೆಡ್ಡಿ ತಂದೆ ಲೇಟ್ ಸಣ್ಣ ಹನುಮಂತರೆಡ್ಡಿ	132	–	1)ಡಿ.ವೆಂಕಟರಾಮರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 2)ಡಿ.ಧಿವಾಕರ ರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 3)ಡಿ ಮಲ್ಲಾರೆಡ್ಡಿ ತಂದೆ ಲೇಟ್ ಸಣ್ಣ ಹನುಮಂತರೆಡ್ಡಿ	132	–	1)ಡಿ.ವೆಂಕಟರಾಮರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 2)ಡಿ.ಧಿವಾಕರ ರೆಡ್ಡಿ ತಂದೆ ಲೇಟ್ ಡಿ ಸೀತಾರಾಮರೆಡ್ಡಿ 3)ಡಿ ಮಲ್ಲಾರೆಡ್ಡಿ ತಂದೆ ಲೇಟ್ ಸಣ್ಣ ಹನುಮಂತರೆಡ್ಡಿ	–
68					133/A	–	0-24	–	–	133/A	0-24	ವೇಮರೆಡ್ಡಿ ತಂದೆ ನರಸಿಂಹರೆಡ್ಡಿ	133/A	–	ವೇಮರೆಡ್ಡಿ ತಂದೆ ನರಸಿಂಹರೆಡ್ಡಿ	133/A	–	ವೇಮರೆಡ್ಡಿ ತಂದೆ ನರಸಿಂಹರೆಡ್ಡಿ	
69					133/B	–	0-19	–	–	133/B	0-19	1)ರಾಜಮ್ಮ ತಂದೆ ಎ.ಚನ್ನರೆಡ್ಡಿ 2)ಕೆ.ಸುಜಾತ ಗಂಡ ಕೆ.ಭಾಸ್ಕರ ರೆಡ್ಡಿ 3)ಕೆ.ಹುಚ್ಚಮ್ಮ ಗಂಡ ಕೆ.ಗೊಪಾಲರೆಡ್ಡಿ	133/B	–	1)ರಾಜಮ್ಮ ತಂದೆ ಎ.ಚನ್ನರೆಡ್ಡಿ 2)ಕೆ.ಸುಜಾತ ಗಂಡ ಕೆ.ಭಾಸ್ಕರ ರೆಡ್ಡಿ 3)ಕೆ.ಹುಚ್ಚಮ್ಮ ಗಂಡ ಕೆ.ಗೊಪಾಲರೆಡ್ಡಿ	133/B	–	1)ರಾಜಮ್ಮ ತಂದೆ ಎ.ಚನ್ನರೆಡ್ಡಿ 2)ಕೆ.ಸುಜಾತ ಗಂಡ ಕೆ.ಭಾಸ್ಕರ ರೆಡ್ಡಿ 3)ಕೆ.ಹುಚ್ಚಮ್ಮ ಗಂಡ ಕೆ.ಗೊಪಾಲರೆಡ್ಡಿ	
70					133/C/1	–	0-43	–	–	133/C/1	0-43	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	133/C/1	–	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	133/C/1	–	ಡಿ.ಪ್ರತಾಪರೆಡ್ಡಿ ತಂದೆ ಲೇಟ್ ನೀಲಕಂಠರೆಡ್ಡಿ	
71					210/A	–	–	–	–	–	–	–	210/A	–	1)ಕೆ.ವಿರುಪಾಕ್ಷಪ್ಪ ತಂದೆ ಈರಣ್ಣ 2)ಕೆ.ಸದಾಶಿವಪ್ಪ ತಂದೆ ಬಸಪ್ಪ 3)ಕೆ.ಮಲ್ಲಿಕಾರ್ಜುನ ತಂದೆ ಗಿಡ್ಡ ಮಲ್ಲಯ್ಯ	210/A	–	1)ಕೆ.ವಿರುಪಾಕ್ಷಪ್ಪ ತಂದೆ ಈರಣ್ಣ 2)ಕೆ.ಸದಾಶಿವಪ್ಪ ತಂದೆ ಬಸಪ್ಪ 3)ಕೆ.ಮಲ್ಲಿಕಾರ್ಜುನ ತಂದೆ ಗಿಡ್ಡ ಮಲ್ಲಯ್ಯ	
72					211/A	–	0-47	–	–	211/A	0-47	ಪಿ ಓಂಕಾರ ರೆಡ್ಡಿ ತಂದೆ ರಾಮಚಂದ್ರರೆಡ್ಡಿ	211/A	–	ಪಿ ಓಂಕಾರ ರೆಡ್ಡಿ ತಂದೆ ರಾಮಚಂದ್ರರೆಡ್ಡಿ	211/A	–	ಪಿ ಓಂಕಾರ ರೆಡ್ಡಿ ತಂದೆ ರಾಮಚಂದ್ರರೆಡ್ಡಿ	
73					211/B	–	0-58	–	–	211/B	0-58	1)ಕೆ.ವಿರುಪಾಕ್ಷಪ್ಪ ತಂದೆ ಈರಣ್ಣ 2)ಕೆ.ಸದಾಶಿವಪ್ಪ ತಂದೆ ಬಸಪ್ಪ 3)ಕೆ.ಮಲ್ಲಿಕಾರ್ಜುನ ತಂದೆ ಗಿಡ್ಡ ಮಲ್ಲಯ್ಯ 4)ಕೆ.ಬಸಪ್ಪ ತಂದೆ ಚಿದಾನಂದಪ್ಪ 5)ಕೆ.ಶಿವಲಿಂಗಪ್ಪ ತಂದೆ ಚಿದಾನಂದಪ್ಪ	211/B	–	1)ಕೆ.ವಿರುಪಾಕ್ಷಪ್ಪ ತಂದೆ ಈರಣ್ಣ 2)ಕೆ.ಸದಾಶಿವಪ್ಪ ತಂದೆ ಬಸಪ್ಪ 3)ಕೆ.ಮಲ್ಲಿಕಾರ್ಜುನ ತಂದೆ ಗಿಡ್ಡ ಮಲ್ಲಯ್ಯ 4)ಕೆ.ಬಸಪ್ಪ ತಂದೆ ಚಿದಾನಂದಪ್ಪ 5)ಕೆ.ಶಿವಲಿಂಗಪ್ಪ ತಂದೆ ಚಿದಾನಂದಪ್ಪ	211/B	–	1)ಕೆ.ವಿರುಪಾಕ್ಷಪ್ಪ ತಂದೆ ಈರಣ್ಣ 2)ಕೆ.ಸದಾಶಿವಪ್ಪ ತಂದೆ ಬಸಪ್ಪ 3)ಕೆ.ಮಲ್ಲಿಕಾರ್ಜುನ ತಂದೆ ಗಿಡ್ಡ ಮಲ್ಲಯ್ಯ 4)ಕೆ.ಬಸಪ್ಪ ತಂದೆ ಚಿದಾನಂದಪ್ಪ 5)ಕೆ.ಶಿವಲಿಂಗಪ್ಪ ತಂದೆ ಚಿದಾನಂದಪ್ಪ	
74					213	–	0-41	–	–	213	0-41	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	213	–	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	213	–	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	
75					214	–	0-30	–	–	214	0-30	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	214	–	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	214	–	ಪಿ.ಗುರುಬೀಮರೆಡ್ಡಿ ತಂದೆ ರಾಮಚಂದ್ರರೆಡ್ಡಿ	

1	2	3	4	5	6	7	8	9	10	11	12	13	14	15	16	17	18	19	20
76					215	-	0-03	-	-	215	0-03	1)ಜಿ ಶ್ರೀರಾಮುಲು ತಂದೆ ಸಣ್ಣ ಹೊನ್ನುರಪ್ಪ 2) ಜಿ.ಗೋವಿಂದರಾಜಲು ತಂದೆ ಸಣ್ಣಹೊನ್ನೂರಪ್ಪ 3) ದೇ.ಮಲ್ಲಾರೆಡ್ಡಿ ತಂದೆ ಹೊನ್ನೂರಪ್ಪ 4) ದೇ.ವೀರಾರೆಡ್ಡಿ	215	-	1)ಜಿ ಶ್ರೀರಾಮುಲು ತಂದೆ ಸಣ್ಣ ಹೊನ್ನುರಪ್ಪ 2) ಜಿ.ಗೋವಿಂದರಾಜಲು ತಂದೆ ಸಣ್ಣಹೊನ್ನೂರಪ್ಪ 3) ದೇ.ಮಲ್ಲಾರೆಡ್ಡಿ ತಂದೆ ಹೊನ್ನೂರಪ್ಪ 4) ದೇ.ವೀರಾರೆಡ್ಡಿ	215/A	-	1)ಜಿ ಶ್ರೀರಾಮುಲು ತಂದೆ ಸಣ್ಣ ಹೊನ್ನುರಪ್ಪ 2) ಜಿ.ಗೋವಿಂದರಾಜಲು ತಂದೆ ಸಣ್ಣಹೊನ್ನೂರಪ್ಪ 3) ದೇ.ಮಲ್ಲಾರೆಡ್ಡಿ ತಂದೆ ಹೊನ್ನೂರಪ್ಪ 4) ದೇ.ವೀರಾರೆಡ್ಡಿ	
77					216	-	0-02	_	-	216	0-02	ರಾಮಪ್ಪ ತಂದೆ ಗುಡುದಪ್ಪ	216	-	ರಾಮಪ್ಪ ತಂದೆ ಗುಡುದಪ್ಪ	216	-	ರಾಮಪ್ಪ ತಂದೆ ಗುಡುದಪ್ಪ	
78					217	-	0-74	-	-	217	0-74	ಹಂಪಮ್ಮ ಗಂಡ ಗಿಡ್ಡಮಲ್ಲಯ್ಯ	217	-	ಹಂಪಮ್ಮ ಗಂಡ ಗಿಡ್ಡಮಲ್ಲಯ್ಯ	217	-	ಹಂಪಮ್ಮ ಗಂಡ ಗಿಡ್ಡಮಲ್ಲಯ್ಯ	
79					218	4-59	-	-	-	_	-	-	-	-	-	_	-	-	
80					219	3-16	-	-	-	_	-	-	219	-	ಫಾರೆಸ್ಟ್ ಪರಂಬೋಕು	219	-	ಫಾರೆಸ್ಟ್ ಪರಂಬೋಕು	
81					220/A/1	-	0-04	-	-	220/A/1	0-04	ಶೇಷರೆಡ್ಡಿ ,ವಿಶ್ವನಾಥರೆಡ್ಡಿ ,ಜಗನ್ನಾಥರೆಡ್ಡಿ	220/A/1	-	ಶೇಷರೆಡ್ಡಿ ,ವಿಶ್ವನಾಥರೆಡ್ಡಿ ,ಜಗನ್ನಾಥರೆಡ್ಡಿ	220/A/1	-	ಶೇಷರೆಡ್ಡಿ ,ವಿಶ್ವನಾಥರೆಡ್ಡಿ ,ಜಗನ್ನಾಥರೆಡ್ಡಿ	
82					220/A/2	-	0-03	-	-	220/A/2	0-03	ಪಿ.ಶೇಬಣ್ಣ ತಂದೆ ಪಿ ಲಂಕಪ್ಪ	220/A/2	-	ಪಿ.ಶೇಬಣ್ಣ ತಂದೆ ಪಿ ಲಂಕಪ್ಪ	220/A/2	-	ಪಿ.ಶೇಬಣ್ಣ ತಂದೆ ಪಿ ಲಂಕಪ್ಪ	
83					220/A/3	-	-	-	-	_	-	-	220/A/3	-	ಪಿ.ಶೇಬಣ್ಣ ತಂದೆ ಪಿ.ಲಂಕಪ್ಪ	220/A/3	-	ಪಿ.ಶೇಬಣ್ಣ ತಂದೆ ಪಿ.ಲಂಕಪ್ಪ	
84					220/B	-	0-07	-	-	220/B	0-07	ಎನ್.ತಲಾರಿ ಬಸಪ್ಪ ತಂದೆ ಈರಪ್ಪ	220/B	-	ಎನ್.ತಲಾರಿ ಬಸಪ್ಪ ತಂದೆ ಈರಪ್ಪ	220/B	-	ಎನ್.ತಲಾರಿ ಬಸಪ್ಪ ತಂದೆ ಈರಪ್ಪ	
85					221/A	-	0-23	-	-	221/A	0-23	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ 2)ಪ್ರಮಿಳಮ್ಮ ಗಂಡ ಕ್ರಿಷ್ಣರೆಡ್ಡಿ	221/A	-	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ 2)ಪ್ರಮಿಳಮ್ಮ ಗಂಡ ಕ್ರಿಷ್ಣರೆಡ್ಡಿ	221/A	-	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ 2)ಪ್ರಮಿಳಮ್ಮ ಗಂಡ ಕ್ರಿಷ್ಣರೆಡ್ಡಿ	
86					221/B	-	0-21	-	-	221/B	0-21	1)ಶ್ರೀಮತಿ ತಿಪ್ಪಮ್ಮ ಗಂಡ ರಾಗಯ್ಯ 2) ಎಂ.ಕರಿಯಪ್ಪ ತಂದೆ ಪುಲಿತಪ್ಪ	221/B	-	1)ಶ್ರೀಮತಿ ತಿಪ್ಪಮ್ಮ ಗಂಡ ರಾಗಯ್ಯ 2) ಎಂ.ಕರಿಯಪ್ಪ ತಂದೆ ಪುಲಿತಪ್ಪ	221/B	-	1)ಶ್ರೀಮತಿ ತಿಪ್ಪಮ್ಮ ಗಂಡ ರಾಗಯ್ಯ 2) ಎಂ.ಕರಿಯಪ್ಪ ತಂದೆ ಪುಲಿತಪ್ಪ	
87					222	-	0-17	-	-	222	0-17	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ	222	-	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ	222	-	1)ರುದ್ರರೆಡ್ಡಿ ತಂದೆ ವೀರಾರೆಡ್ಡಿ	
88					223/A	-	0-64	-	-	223/A	0-64	1)ಎಲ್ ಪ್ರಹ್ಲಾದ್ ರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ 2)ಎಲ್ ಅಂಗರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	223/A	-	1)ಎಲ್ ಪ್ರಹ್ಲಾದ್ ರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ 2)ಎಲ್ ಅಂಗರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	223/A	-	1)ಎಲ್ ಪ್ರಹ್ಲಾದ್ ರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ 2)ಎಲ್ ಅಂಗರೆಡ್ಡಿ ತಂದೆ ಕ್ರಿಷ್ಣ ರೆಡ್ಡಿ	
89					223/B	-	0-34	-	-	223/B	0-34	ಬಳ್ಳಾರಿ ಡಿಸ್ಟ್ರಿಕ್ಟ್ ಬೋರ್ಡ್	223/B	-	ಬಳ್ಳಾರಿ ಡಿಸ್ಟ್ರಿಕ್ಟ್ ಬೋರ್ಡ್	223/B	-	ಬಳ್ಳಾರಿ ಡಿಸ್ಟ್ರಿಕ್ಟ್ ಬೋರ್ಡ್	
90						-		-	-					-			-		
					TOTAL	13-48	13-36	_	_		13-36			-			-		

ಎರ್ರಗುಡಿ ಗ್ರಾಮ ಪರಿಮಿತಿ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ			ಷರಾ
								ಹಾಲಿ ಇರುವ ಹೆದ್ದಾರಿಯ ಮಧ್ಯ ರೇಖೆಯಿಂದ ಪ್ರಸ್ತಾಪಿಸಿರುವ 12.00 ಮೀಟರ್ ಗಡಿಯವರೆಗೆ			
								ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12
1	ಕಂಪ್ಲಿ-ಕುರುಗೋಡು-ಕುಡತಿನಿ-ಬಳ್ಳಾರಿ- ಮೋಕಾ-ಅಲೂರು ರಸ್ತೆ ರಾಜ್ಯ ಹೆದ್ದಾರಿ- 132	ಬಳ್ಳಾರಿ	.ಎರ್ರಗುಡಿ ಗ್ರಾಮ ಪರಿಮಿತಿ		33	-	0-01	33	0-01	1) ಸೋನಲಿಂಗಮ್ಮ ಗಂಡ ಕ್ಯಾದಿರೆಡ್ಡಿ 2) ಬಿ.ಅಯ್ಯಪ್ಪರೆಡ್ಡಿ 3) ನಾರಾಯಣ ರೆಡ್ಡಿ 4) ಜೆ.ಹೊನ್ನೂರಪ್ಪ	
2					34	-	1-51	34	1-51	ಗ್ರಾಮನತ್ತ	
					TOTAL	**-**	**1-52**		**1-52**		

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ " ಗಡಿ ರೇಖೆಯಿಂದ ;" ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ									ಷರಾ
										ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ನಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಬೆಣಕಲ್ಲು	95.83 ರಿಂದ 97.22	175/A	-	0-18	-	-	175/A	0-18	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	175/A	-	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	175/A	-	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	
2					175/B	-	-	-	-	-	-	-	-	-	-	175/B	-	ಅಂ.ರಾಮಲಿಂಗಾರೆಡ್ಡಿ ಎರ್ರಗುಡಿ	
3					178	-	0-42	-	-	178	0-42	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	178	-	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	178	-	ಕುಡಿಯುವ ನೀರಿನ ಯೋಜನೆಗಾಗಿ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬಳ್ಳಾರಿ	
4					179/A	-	0-07	-	-	179/A	0-07	ಗೋವಿಂದಪ್ಪ ತಂದೆ ದುರುಗಪ್ಪ ಎರ್ರಗುಡಿ	179/A	-	ಗೋವಿಂದಪ್ಪ ತಂದೆ ದುರುಗಪ್ಪ ಎರ್ರಗುಡಿ	179/A	-	ಗೋವಿಂದಪ್ಪ ತಂದೆ ದುರುಗಪ್ಪ ಎರ್ರಗುಡಿ	
5					179/B	-	0-04	-	-	179/B	0-04	ಎನ್.ಮುಕರಪ್ಪ ತಂದೆ ನಾಗಪ್ಪ ಎರ್ರಗುಡಿ	179/B		ಎನ್.ಮುಕರಪ್ಪ ತಂದೆ ನಾಗಪ್ಪ ಎರ್ರಗುಡಿ	179/B		ಎನ್.ಮುಕರಪ್ಪ ತಂದೆ ನಾಗಪ್ಪ ಎರ್ರಗುಡಿ	
6					179/C	-	0-04	-	-	179/C	0-04	1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	179/C		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	179/C		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	
7					179/D	-	0-20	-	-	179/D	0-20	1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	179/D		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	179/D		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	
8					181/A	-	-	-	-	-	-	-	-	-	-	181/A	-	ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	
9					181/B	-	-	-	-	-	-	-	-	-	-	181/B	-	ಹುಲ್ಲಗಮ್ಮ ಗಂಡ ವೈ.ಎನ್.ಹೊನ್ನುರಪ್ಪ ಎರ್ರಗುಡಿ	
10					182/A	-	0-28	-	-	182/A	0-28	ಗಡ್ಡಂ ಗಾಡಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	182/A		ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	182/A		ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	-
11					182/B	-	0-20	-	-	182/B	0-20	ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	182/B	-	ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	182/B	-	ಗಡ್ಡಂ ಗಾದಿಲಿಂಗಪ್ಪ ಮೈ.ನಿ ತಂದೆ ಸೊಮಪ್ಪ ಎರ್ರಗುಡಿ	

1	2	3	4	5	6	7	8	9	10	11	12	13	14	15	16	17	18	19	20
12					182/C		0-20	-	-	182/C	0-20	1)ಜಿ.ಮಾರೆಪ್ಪ ತಂದೆ ಈರಣ್ಣ ಎರ್ರಗುಡಿ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	182/C	-	1)ಜಿ.ಮಾರೆಪ್ಪ ತಂದೆ ಈರಣ್ಣ ಎರ್ರಗುಡಿ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	182/C	-	1)ಜಿ.ಮಾರೆಪ್ಪ ತಂದೆ ಈರಣ್ಣ ಎರ್ರಗುಡಿ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	
13					182/D	-	0-16	-	-	182/D	0-16	1)ಸಾದಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	182/D	-	1)ಸಾದಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	182/D	-	1)ಸಾದಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ	
14					182/E	-	0-13	-	-	182/E	0-13	1)ಲಿಂಗಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ 4)ಗೋವಿಂದಪ್ಪ ತಂದೆ ದುರುಗಪ್ಪ	182/E	-	1)ಲಿಂಗಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ 4)ಗೋವಿಂದಪ್ಪ ತಂದೆ ದುರುಗಪ್ಪ	182/E	-	1)ಲಿಂಗಪ್ಪ ತಂದೆ ಮರಿಜೀಮಪ್ಪ 2)ಜಿ.ಶಿವಮೂರ್ತಿ ತಂದೆ ಸಾದಪ್ಪ 3)ಜಿ.ಪ್ರಕಾಶನಾಯಕ ತಂದೆ ಸಾದಪ್ಪ 4)ಗೋವಿಂದಪ್ಪ ತಂದೆ ದುರುಗಪ್ಪ	
15					183	-	0-55	-	-	183	0-55	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	183	-	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	183	-	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	
16					184	2-32	-	-	-	-	-	-	-	-	-	-	-	-	
17					185	-	0-45	-	-	185	0-45	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	185	-	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	185	-	ಸಣ್ಣ ಹನುಮಂತರೆಡ್ಡಿ ತಂದೆ ಕ್ಯಾದಿಗಿ ರೆಡ್ಡಿ	
18					186	-	0-21	-	-	186	0-21	ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	186	-	ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	186	-	ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	
19					187/A	-	0-30	-	-	187/A	0-30	1) ಬು.ಬಸಪ್ಪ ತಂದೆ ರುದ್ರಪ್ಪ 2)ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	187/A	-	1) ಬು.ಬಸಪ್ಪ ತಂದೆ ರುದ್ರಪ್ಪ 2)ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	187/A	-	1) ಬು.ಬಸಪ್ಪ ತಂದೆ ರುದ್ರಪ್ಪ 2)ಜಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ	
20					187/B	6-43	-	-	-	-	-	-	-	-	-	-	-	-	
21					188/A	-	0-46	-	-	188/A	0-46	ಬೊಜ್ಜಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.ಕೆ.ಯ	188/A	-	ಬೊಜ್ಜಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.ಕೆ.ಯ	188/A	-	ಬೊಜ್ಜಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.ಕೆ.ಯ	
22					188/B	-	1-06	-	-	188/B	1-06	ವೀರಭದ್ರಯ್ಯ ತಂದೆ ಗಂಗಾಧರಯ್ಯ ಗಂಗಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.	188/B	-	ವೀರಭದ್ರಯ್ಯ ತಂದೆ ಗಂಗಾಧರಯ್ಯ ಗಂಗಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.	188/B	-	ವೀರಭದ್ರಯ್ಯ ತಂದೆ ಗಂಗಾಧರಯ್ಯ ಗಂಗಪ್ಪ ತಂದೆ ಗಡ್ಡದ ಸಣ್ಣ ಮಲ್ಲಯ್ಯ.	
23					190/A	-	0-03	-	-	190/A	0-03	1)ಶಿತಪ್ಪ 2) ಕೆ.ಚಂದ್ರಶೇಖರ್ ತಂದೆ ಹನುಮಂತಪ್ಪ 3) ಗೋಮಿಂದಪ್ಪ 4)ನಿಂಗಮ್ಮ ಗಂಡ ಗೋಮಿಂದಪ್ಪ 5)ಸಣ್ಣ ಹನುಮಂತಪ್ಪ ತಂದೆ ಹೊನ್ನೂರಪ್ಪ 6)ಈರಪ್ಪ 7)ಕುಂಬರ್ ಹೊನ್ನೂರಪ್ಪ ತಂದೆ ಹನುಮಂತಪ್ಪ 8)ಗದೆಪ್ಪ ತಂದೆ ಹೊನ್ನೂರಪ್ಪ 9)ಶ್ರೀರಾಮುಲು ತಂದೆ ಲೇಟ್ ನೆಟ್ಟಿಕಲ್ಲಪ್ಪ 10)ದುರುಗಪ್ಪ ತಂದೆ ಲೇಟ್ ನೆಟ್ಟಿಕಲ್ಲಪ್ಪ 11)ವೀರಾಂಜಿನಯ್ಯ ತಂದೆ ಲೇಟ್ ನೆಟ್ಟಿಕಲ್ಲಪ್ಪ 12)ಕಳವತಿ ಗಂಡ ಲೇಟ್ ವೆಂಕಟೇಶ	190/A	-	1)ಶಿತಪ್ಪ 2) ಕೆ.ಚಂದ್ರಶೇಖರ್ ತಂದೆ ಹನುಮಂತಪ್ಪ 3) ಗೋಮಿಂದಪ್ಪ 4)ನಿಂಗಮ್ಮ ಗಂಡ ಗೋಮಿಂದಪ್ಪ 5)ಸಣ್ಣ ಹನುಮಂತಪ್ಪ ತಂದೆ ಹೊನ್ನೂರಪ್ಪ 6)ಈರಪ್ಪ 7)ಕುಂಬರ್ ಹೊನ್ನೂರಪ್ಪ ತಂದೆ ಹನುಮಂತಪ್ಪ 8)ಗದೆಪ್ಪ ತಂದೆ ಹೊನ್ನೂರಪ್ಪ 9)ಶ್ರೀರಾಮುಲು ತಂದೆ ಲೇಟ್ ನೆಟ್ಟಿಕಲ್ಲಪ್ಪ 10)ದುರುಗಪ್ಪ ತಂದೆ ಲೇಟ್ ನೆಟ್ಟಿಕಲ್ಲಪ್ಪ 11)ವೀರಾಂಜಿನಯ್ಯ ತಂದೆ ಲೇಟ್ ನೆಟ್ಟಿಕಲ್ಲಪ್ಪ 12)ಕಳವತಿ ಗಂಡ ಲೇಟ್ ವೆಂಕಟೇಶ	190/A	-	1)ಶಿತಪ್ಪ 2) ಕೆ.ಚಂದ್ರಶೇಖರ್ ತಂದೆ ಹನುಮಂತಪ್ಪ 3) ಗೋಮಿಂದಪ್ಪ 4)ನಿಂಗಮ್ಮ ಗಂಡ ಗೋಮಿಂದಪ್ಪ 5)ಸಣ್ಣ ಹನುಮಂತಪ್ಪ ತಂದೆ ಹೊನ್ನೂರಪ್ಪ 6)ಈರಪ್ಪ 7)ಕುಂಬರ್ ಹೊನ್ನೂರಪ್ಪ ತಂದೆ ಹನುಮಂತಪ್ಪ 8)ಗದೆಪ್ಪ ತಂದೆ ಹೊನ್ನೂರಪ್ಪ 9)ಶ್ರೀರಾಮುಲು ತಂದೆ ಲೇಟ್ ನೆಟ್ಟಿಕಲ್ಲಪ್ಪ 10)ದುರುಗಪ್ಪ ತಂದೆ ಲೇಟ್ ನೆಟ್ಟಿಕಲ್ಲಪ್ಪ 11)ವೀರಾಂಜಿನಯ್ಯ ತಂದೆ ಲೇಟ್ ನೆಟ್ಟಿಕಲ್ಲಪ್ಪ 12)ಕಳವತಿ ಗಂಡ ಲೇಟ್ ವೆಂಕಟೇಶ	

1	2	3	4	5	6	7	8	9	10	11	12	13	14	15	16	17	18	19	20
24					190/B	–	0-36	–	–	190/B	0-36	ದೊಡ್ಡಗಂಗಣ್ಣ, ಸಣ್ಣಗಂಗಣ್ಣ ತಂದೆ ಅಂಜಿನಪ್ಪ	190/B	–	ದೊಡ್ಡಗಂಗಣ್ಣ, ಸಣ್ಣಗಂಗಣ್ಣ ತಂದೆ ಅಂಜಿನಪ್ಪ	190/B	–	ದೊಡ್ಡಗಂಗಣ್ಣ, ಸಣ್ಣಗಂಗಣ್ಣ ತಂದೆ ಅಂಜಿನಪ್ಪ	–
25					191	–	0-45	–	–	191	0-45	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	191	–	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	191	–	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	–
26					192/B	–	0-03	–	–	192/B	0-03	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	192/B	–	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	192/B	–	1)ಬಿ.ಬಸ್ಸಿರೆಡ್ಡಿ ತಂದೆ ದೊಡ್ಡರುದ್ರಗೌಡ 2)ಪಿ.ಸತೀಶರೆಡ್ಡಿ ತಂದೆ ಜಯರಾಮ ರೆಡ್ಡಿ	–
27					205	1-20	–	–	–	–	–	–	–	–	–	–	–	–	–
28					206	–	0-17	–	–	206	0-17	1)ನೆಟ್ಟೆಕಲ್ಲಪ್ಪ ತಂದೆ ನರಸಿಂಹಪ್ಪ 2)ಎನ್.ರಾಮ ತಂದೆ ಈರಣ್ಣ ಎರ್ರಗುಡಿ	206	–	1)ನೆಟ್ಟೆಕಲ್ಲಪ್ಪ ತಂದೆ ನರಸಿಂಹಪ್ಪ 2)ಎನ್.ರಾಮ ತಂದೆ ಈರಣ್ಣ ಎರ್ರಗುಡಿ	–	–	–	–
29					207	0-60	–	–	–	–	–	–	–	–	–	–	–	–	–
30					208/B	–	–	–	–	–	–	–	–	–	–	208/B	–	1)ಸಿತಪ್ಪ ತಂದೆ ಲೇಟ್ ಸಿದ್ದಪ್ಪ 2)ಸಣ್ಣರುದ್ರಪ್ಪ ತಂದೆ ನಾರಯಣಪ್ಪ 3) ಎನ್ ವೆಂಕಟೇಶ ತಂದೆ ಅಂಜಿನಪ್ಪ	
31					208/C	–	0-46	–	–	208/C	0-46	1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	208/C		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	208/C		1)ಯಂಕಪ್ಪ ತಂದೆ ನೆಟ್ಟಕ್ಕಲಪ್ಪ 2)ನಾರಯಣಪ್ಪ ತಂದೆ ನೆಟ್ಟಕ್ಕಲಪ್ಪ 3) ಮಲ್ಲಯ್ಯ	
32					TOTAL	10-55	6-45				6-45								

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಅ.ಕ್ಷ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ ಗಡಿ ರೇಖೆಯಿಂದ ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧೀನದಲ್ಲಿ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ									ಷರಾ
										ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಸಿಂದಿವಾಳ	97.22 ರಿಂದ 99.60	389/B	-	-	-	-	-	-	-	-	-	-	389/B	-	PWD ಕಾಲುವೆ	
2					389/C	-	0-55	-	-	389/C	0-55	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	389/C	-	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	389/C	-	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	
3					390	2-25	-	-	-	-	-	-	-	-	-	-	-	-	
4					391	-	0-44	-	-	391	0-44	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	391	-	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	391	-	ಪಿ.ಲಕ್ಷ್ಮಿದೇವಿ ಗಂಡ ಲೇಟ್ ಲಕ್ಷ್ಮಿನರಸಯ್ಯ ಶೇಷಯ್ಯ ತಂದೆ ಅಂಜಿನಯ್ಯ ವೆಂಕಟೇಶ ಕಾವೇರಮ್ಮ ಗಂಡ ವೆಂಕಟಸ್ವಾಮಿ	
5					392/A	-	0-01	-	-	392/A	0-01	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	392/A	-	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	392/A	-	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	
6					392/B	-		-	-	-	-	-	-	-	-	392/B	-	ನಿಟ್ರವಟ್ಟೆ ಅಂಜಿನಯ್ಯ ತಂದೆ ಲಿಂಗಪ್ಪ	
7					393	-	0-13	-	-	393	0-13	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	393	-	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	393	-	ಕೆ.ಭಾಗ್ಯಮ್ಮ ಗಂಡ ಕೆ.ತಿಮ್ಮರೆಡ್ಡಿ	
8					394/A	-	-	-	-	-	-	-	-	-	-	394/A	-	ಎನ್.ನರಸಿಂಹ ತಂದೆ ಈರಣ್ಣ	
9					394/B	-	0-02	-	-	394/B	0-02	ಎಸ್.ಅಂಜಿನಯ್ಯ ತಂದೆ ಹನುಮಂತಪ್ಪ	394/B	-	ಎಸ್.ಅಂಜಿನಯ್ಯ ತಂದೆ ಹನುಮಂತಪ್ಪ	394/B	-	ಎಸ್.ಅಂಜಿನಯ್ಯ ತಂದೆ ಹನುಮಂತಪ್ಪ	
10					394/C	-	-	-	-	-	-	-	394/C	-	ಎನ್.ಮುಕ್ರಪ್ಪ ತಂದೆ ನಾಗಪ್ಪ	394/C	-	ಎನ್.ಮುಕ್ರಪ್ಪ ತಂದೆ ನಾಗಪ್ಪ	-
11					395	-	0-12	-	-	395	0-12	ಎನ್ ನರಸಿಂಹ ಅಂಜಿನಯ್ಯ ಮುಕ್ರಪ್ಪ ನೆಟ್ಟಿಕಲ್ಲಪ್ಪ	395	-	ಎನ್ ನರಸಿಂಹ ಅಂಜಿನಯ್ಯ ಮುಕ್ರಪ್ಪ ನೆಟ್ಟಿಕಲ್ಲಪ್ಪ	395	-	ಎನ್ ನರಸಿಂಹ ಅಂಜಿನಯ್ಯ ಮುಕ್ರಪ್ಪ ನೆಟ್ಟಿಕಲ್ಲಪ್ಪ	
12					396	2-97	-	-	-	-	-	-	-	-	-	-	-	-	
13					397/B	-	0-75	-	-	397/B	0-75	ಪುರುಷೋತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	397/B	-	ಪುರುಷೋತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	397/B	-	ಪುರುಷೋತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	

1	2	3	4	5	6	7	8	9	10	11	12	13	14	15	16	17	18	19	20
14					398	-	0-10	-	-	398	0-10	1)ವೈ.ಡಿ ಮಲ್ಲಮ್ಮ ಗಂಡ ಮಲ್ಲಯ್ಯ 2)ಮಲ್ಲಯ್ಯ ತಂದೆ ಈರಪ್ಪ 3)ಹೊನ್ನುರಪ್ಪ ತಂದೆ ಈರಪ್ಪ 4) ಮಲ್ಲಮ್ಮ ಗಂಡ ಮಾರೆಣ್ಣ 5)ಈರಣ್ಣ ತಂದೆ ಜಿ.ನಿಂಗಪ್ಪ 6)ಹನುಮಂತಪ್ಪ 7)ನಾಗೆಶಪ್ಪ ತಂದೆ ಮುಕ್ಕಣ್ಣ 8)ಬಿ.ನಾಗಪ್ಪ ತಂದೆ ತಿಮ್ಮಪ್ಪ 9)ಪಿ.ಸೊಮಶೇಖರ ರೆಡ್ಡಿ	398	-	1)ವೈ.ಡಿ ಮಲ್ಲಮ್ಮ ಗಂಡ ಮಲ್ಲಯ್ಯ 2)ಮಲ್ಲಯ್ಯ ತಂದೆ ಈರಪ್ಪ 3)ಹೊನ್ನುರಪ್ಪ ತಂದೆ ಈರಪ್ಪ 4) ಮಲ್ಲಮ್ಮ ಗಂಡ ಮಾರೆಣ್ಣ 5)ಈರಣ್ಣ ತಂದೆ ಜಿ.ನಿಂಗಪ್ಪ 6)ಹನುಮಂತಪ್ಪ 7)ನಾಗೆಶಪ್ಪ ತಂದೆ ಮುಕ್ಕಣ್ಣ 8)ಬಿ.ನಾಗಪ್ಪ ತಂದೆ ತಿಮ್ಮಪ್ಪ 9)ಪಿ.ಸೊಮಶೇಖರ ರೆಡ್ಡಿ	398	-	1)ವೈ.ಡಿ ಮಲ್ಲಮ್ಮ ಗಂಡ ಮಲ್ಲಯ್ಯ 2)ಮಲ್ಲಯ್ಯ ತಂದೆ ಈರಪ್ಪ 3)ಹೊನ್ನುರಪ್ಪ ತಂದೆ ಈರಪ್ಪ 4) ಮಲ್ಲಮ್ಮ ಗಂಡ ಮಾರೆಣ್ಣ 5)ಈರಣ್ಣ ತಂದೆ ಜಿ.ನಿಂಗಪ್ಪ 6)ಹನುಮಂತಪ್ಪ 7)ನಾಗೆಶಪ್ಪ ತಂದೆ ಮುಕ್ಕಣ್ಣ 8)ಬಿ.ನಾಗಪ್ಪ ತಂದೆ ತಿಮ್ಮಪ್ಪ 9)ಪಿ.ಸೊಮಶೇಖರ ರೆಡ್ಡಿ	
15					399/C	-	-	-	-	-	-	-	399/C	-	1) ವೈ.ಡಿ.ಮಲ್ಲಮ್ಮ ಗಂಡ ಮಲ್ಲಯ್ಯ 2) ಮಲ್ಲಯ್ಯ ತಂದೆ ಈರಪ್ಪ ಹೊನ್ನೂರಪ್ಪ ತಂದೆ ಈರಪ್ಪ 3) ಜಿ.ಮಲ್ಲಮ್ಮ ಗಂಡ ಮಾರೆಣ್ಣ 4) ಜಿ.ಈರಣ್ಣ 5) ಹನುಮಂತಪ್ಪ 6) ನಾಗೇಶಪ್ಪ ತಂದೆ ಮುಕ್ಕಣ್ಣ 7) ಬಿ.ನಾಗಪ್ಪ 8) ಪಿ.ಸೋಮಶೇಖರ ರೆಡ್ಡಿ	399/C	-	1) ವೈ.ಡಿ.ಮಲ್ಲಮ್ಮ ಗಂಡ ಮಲ್ಲಯ್ಯ 2) ಮಲ್ಲಯ್ಯ ತಂದೆ ಈರಪ್ಪ ಹೊನ್ನೂರಪ್ಪ ತಂದೆ ಈರಪ್ಪ 3) ಜಿ.ಮಲ್ಲಮ್ಮ ಗಂಡ ಮಾರೆಣ್ಣ 4) ಜಿ.ಈರಣ್ಣ 5) ಹನುಮಂತಪ್ಪ 6) ನಾಗೇಶಪ್ಪ ತಂದೆ ಮುಕ್ಕಣ್ಣ 7) ಬಿ.ನಾಗಪ್ಪ 8) ಪಿ.ಸೋಮಶೇಖರ ರೆಡ್ಡಿ	
16					400/B3	-	0-15	-	-	400/B3	0-15	ಪುರುಷೊತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	400/B3	-	ಪುರುಷೊತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	400/B3	-	ಪುರುಷೊತ್ತಮ ರೆಡ್ಡಿ ಹರಿಶ್ಚಂದ್ರ ರೆಡ್ಡಿ ಈರಮ್ಮ ಗಂಡ ಶೀತರಾಮರೆಡ್ಡಿ	
17					521/B3	-	-	-	-	-	-	-	-	-	-	521/B3	-	ಡಿ.ಶೀತರಾಮರೆಡ್ಡಿ	
18					521/C3	-	0-18	-	-	521/C3	0-18	ರಂಗಾರೆಡ್ಡಿ ತಂದೆ ಲೇಟ್ ಜಿ.ಬಸವನಗೌಡ	521/C3	-	ರಂಗಾರೆಡ್ಡಿ ತಂದೆ ಲೇಟ್ ಜಿ.ಬಸವನಗೌಡ	521/C3	-	ರಂಗಾರೆಡ್ಡಿ ತಂದೆ ಲೇಟ್ ಜಿ.ಬಸವನಗೌಡ	
19					521/D3	-	0-20	-	-	521/D3	0-20	1)ಸುಂಕಪ್ಪ 2)ಜಾಲಿಹಾಳ್ ಹೊನ್ನುರಮ್ಮ ಗಂಡ ಗಂಗಪ್ಪ	521/D3	-	1)ಸುಂಕಪ್ಪ 2)ಜಾಲಿಹಾಳ್ ಹೊನ್ನುರಮ್ಮ ಗಂಡ ಗಂಗಪ್ಪ	521/D3	-	1)ಸುಂಕಪ್ಪ 2)ಜಾಲಿಹಾಳ್ ಹೊನ್ನುರಮ್ಮ ಗಂಡ ಗಂಗಪ್ಪ	
20					521/E1	-	0-08	-	-	521/E1	0-08	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	521/E1	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	521/E1	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	
21					521/E2	-	0-11	-	-	521/E2	0-11	PWD ಕಾಲುವೆ	521/E2	-	PWD ಕಾಲುವೆ	521/E2	-	PWD ಕಾಲುವೆ	
22					521/E3	-	0-09	-	-	521/E3	0-09	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	521/E3	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	521/E3	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	
23					522/D2	-	-	-	-	-	-	-	-	-	-	522/D2	-	PWD ಕಾಲುವೆ	
24					522/D3	-	0-02	-	-	522/D3	0-02	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	522/D3	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	522/D3	-	ವೀರನಗೌಡ ಅಪ್ಪನಗೌಡ ಶಿಂ .ಮಲ್ಲನಗೌಡ	-

1	2	3	4	5	6	7	8	9	10	11	12	13	14	15	16	17	18	19	20
25					523/1	3-36	-	-	-	-	-	-	-	-	-	-	-	-	
26					523/2	0-42	-	-	-	-	-	-	-	-	-	-	-	-	
27					523/3	2-22	-	-	-	-	-	-	-	-	-	-	-	-	
28					523/A2/b	-	0-78	-	-	523/A2/b	0-78	ತಿಮ್ಮಪ್ಪ	-	-	-	-	-	-	
29					524/A	-	0-21	-	-	524/A	0-21	1)ಮರೆಗೌಡ ತಂದೆ ಆದಿಬಸಪ್ಪ 2)ಎ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಬಸವಗೌಡ	524/A	-	1)ಮರೆಗೌಡ ತಂದೆ ಆದಿಬಸಪ್ಪ 2)ಎ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಬಸವಗೌಡ	524/A	-	1)ಮರೆಗೌಡ ತಂದೆ ಆದಿಬಸಪ್ಪ 2)ಎ.ಮಲ್ಲಿಕಾರ್ಜುನಗೌಡ ತಂದೆ ಲೇಟ್ ಬಸವಗೌಡ	
30					529/A1	-	0-09	-	-	529/A1	0-09	ಡಿಸ್ಟ್ರಿಕ್ಟ್ ಬೋರ್ಡ ಪ್ರೆಸಿಡೆಂಟ್ ಬಳ್ಳಾರಿ	529/A1	-	ಡಿಸ್ಟ್ರಿಕ್ಟ್ ಬೋರ್ಡ ಪ್ರೆಸಿಡೆಂಟ್ ಬಳ್ಳಾರಿ	529/A1	-	ಡಿಸ್ಟ್ರಿಕ್ಟ್ ಬೋರ್ಡ ಪ್ರೆಸಿಡೆಂಟ್ ಬಳ್ಳಾರಿ	
31					529/A2	-	0-23	-	-	529/A2	0-23	1)ಮರಿನಾಗಪ್ಪ ತಂದೆ ನಾಗಲಿಂಗಪ್ಪ 2)ನಿಟ್ರವಟ್ಟಿ ತಿಮ್ಮಪ್ಪ ತಂದೆ ಎನ್.ಸಿದ್ದಪ್ಪ 3)ನಾಗೇಶಪ್ಪ ತಂದೆ ಮುಕ್ಕಣ್ಣ 4)ಜಿ.ಈರಣ್ಣ ತಂದೆ ನಿಂಗಪ್ಪ ಎರ್ರಗುಡಿ 5)ಜಿ.ನಾಗಪ್ಪ ತಂದೆ ತಿಮ್ಮಪ್ಪ	529/A2	-	1)ಮರಿನಾಗಪ್ಪ ತಂದೆ ನಾಗಲಿಂಗಪ್ಪ 2)ನಿಟ್ರವಟ್ಟಿ ತಿಮ್ಮಪ್ಪ ತಂದೆ ಎನ್.ಸಿದ್ದಪ್ಪ 3)ನಾಗೇಶಪ್ಪ ತಂದೆ ಮುಕ್ಕಣ್ಣ 4)ಜಿ.ಈರಣ್ಣ ತಂದೆ ನಿಂಗಪ್ಪ ಎರ್ರಗುಡಿ 5)ಜಿ.ನಾಗಪ್ಪ ತಂದೆ ತಿಮ್ಮಪ್ಪ	529/A2	-	1)ಮರಿನಾಗಪ್ಪ ತಂದೆ ನಾಗಲಿಂಗಪ್ಪ 2)ನಿಟ್ರವಟ್ಟಿ ತಿಮ್ಮಪ್ಪ ತಂದೆ ಎನ್.ಸಿದ್ದಪ್ಪ 3)ನಾಗೇಶಪ್ಪ ತಂದೆ ಮುಕ್ಕಣ್ಣ 4)ಜಿ.ಈರಣ್ಣ ತಂದೆ ನಿಂಗಪ್ಪ ಎರ್ರಗುಡಿ 5)ಜಿ.ನಾಗಪ್ಪ ತಂದೆ ತಿಮ್ಮಪ್ಪ	
32					529/B1	-	0-71	-	-	529/B1	0-71	1)ಶಿವರಾಜ್ ತಂದೆ ಭಂಡಯ್ಯ 2)ವನಜಮ್ಮ ತಂದೆ ಕೊಟಯ್ಯ 3)ಎ.ಬೀಮರೆಡ್ಡಿ ತಂದೆ ಆಣ್ಣಾಜಿ ಅಂಗರೆಡ್ಡಿ	529/B1	-	1)ಶಿವರಾಜ್ ತಂದೆ ಭಂಡಯ್ಯ 2)ವನಜಮ್ಮ ತಂದೆ ಕೊಟಯ್ಯ 3)ಎ.ಬೀಮರೆಡ್ಡಿ ತಂದೆ ಆಣ್ಣಾಜಿ ಅಂಗರೆಡ್ಡಿ	529/B1	-	1)ಶಿವರಾಜ್ ತಂದೆ ಭಂಡಯ್ಯ 2)ವನಜಮ್ಮ ತಂದೆ ಕೊಟಯ್ಯ 3)ಎ.ಬೀಮರೆಡ್ಡಿ ತಂದೆ ಆಣ್ಣಾಜಿ ಅಂಗರೆಡ್ಡಿ	
33					529/B2	-	0-17	-	-	529/B2	0-17	PWD ಕಾಲುವೆ	529/B2		PWD ಕಾಲುವೆ	529/B2	-	PWD ಕಾಲುವೆ	
34					529/B3	-	0-13	-	-	529/B3	0-13	ಯ. ತಲಾರಿ ಗವೆಪ್ಪ ತಂದೆ ಈರಗ	529/B3	-	ಯ. ತಲಾರಿ ಗವೆಪ್ಪ ತಂದೆ ಈರಗ	529/B3	-	ಯ. ತಲಾರಿ ಗವೆಪ್ಪ ತಂದೆ ಈರಗ	
					TOTAL	11-22	5-27	-	-	-	5-27	-	-	-	-		-	-	

ರಾಜ್ಯ ಹೆದ್ದಾರಿ ಹೆಸರು ಹಾಗೂ ಸಂಖ್ಯೆ: ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ: ರಾ.ಹೆ-132 ಕ್ಕೆ ಭೂ ಸ್ವಾಧೀನವಾಗುವ ಜಮೀನುಗಳ ವಿವರ

ಕ್ರ.ಸಂ	ರಾಜ್ಯ ಹೆದ್ದಾರಿಯ ಹೆಸರು ಹಾಗೂ ಸಂಖ್ಯೆ	ಜಿಲ್ಲೆ : ತಾಲೂಕು	ಗ್ರಾಮದ ಹೆಸರು	ರಸ್ತೆಯ ಉದ್ದ ಕಿ.ಮೀ ಗಳಲ್ಲಿ	ಸರ್ವೆ ನಂ: ಹಿಸ್ಸಾ ನಂ	ಹಾಲಿ ಇರುವ ಹೆದ್ದಾರಿಯ ಸರಹದ್ದಿನ ರಸ್ತೆ ವಿಸ್ತೀರ್ಣ (ಎ.ಸೆಂ)	ಹಾಲಿ ಇರುವ ಸರಹದ್ದಿನಿಂದ ಪ್ರಸ್ತಾಪಿಸಿದ ಸರಹದ್ದಿನವರೆಗೆ ರಸ್ತೆ ವಿಸ್ತೀರ್ಣ	ಪ್ರಸ್ತಾಪಿಸಿದ ಹೆದ್ದಾರಿಯ " ಗಡಿ ರೇಖೆಯಿಂದ " ಕಟ್ಟಡ ರೇಖೆ ವರೆಗಿನ	ಪ್ರಸ್ತಾಪಿಸಿದ ಹೆದ್ದಾರಿಯ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ	ರಾಜ್ಯ ಹೆದ್ದಾರಿಯ ಅಧಿನಿಯಮ 1964 ರ ಪ್ರಕಾರ ಅಧಿನದಲ್ಲ ಬರುವ ಖಾತೆದಾರರ ಜಮೀನಿನ ವಿಸ್ತೀರ್ಣದ ವಿವರ: ಹಾಲಿ ಇರುವ ಹೆದ್ದಾರಿಯ ಗಡಿ ರೇಖೆಯಿಂದ ಪ್ರಸ್ತಾಪಿಸಿರುವ ಗಡಿಯವರೆಗೆ			ಪ್ರಸ್ತಾಪಿಸಿರುವ ಗ ಡಿ ರೇಖೆಯಿಂದ ಕಟ್ಟಡ ರೇಖೆ ವರೆಗೆ			ಪ್ರಸ್ತಾಪಿಸಿರುವ ಕಟ್ಟಡ ರೇಖೆಯಿಂದ ನಿಯಂತ್ರಣ ರೇಖೆಯವರೆಗೆ			ಷರಾ
										ಸರ್ವೆ ನಂ. ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	ಸರ್ವೆ ನಂ ಹಿಸ್ಸಾ ನಂ	ವಿಸ್ತೀರ್ಣ ಎ-ಸೆಂ	ಖಾತೆದಾರರ ಹೆಸರು	
1	2	3	4	5	6	7	8	9	10	11	12	13	14	15	16	17	18	19	20
1	ಕಂಪ್ಲಿ-ಕುರುಗೋಡು-ಕುಡಿತಿನಿ-ಬಳ್ಳಾರಿ-ಮೋಕಾ-ಆಲೂರು ರಸ್ತೆ ರಾಜ್ಯ ಹೆದ್ದಾರಿ-132	ಬಳ್ಳಾರಿ	ಮೋಕಾ ಗೊನಾಳು	98.60 ರಿಂದ 98.85	1/A	-	-	-	-	-	-	-	-	-	-	1/A	-	P.W.D	
2					1/B	-	0-38	-	-	1/B	0-38	ಪಂಪಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಅಂಗಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಎರ್ರಗುಡಿ	1/B	-	ಪಂಪಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಅಂಗಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಎರ್ರಗುಡಿ	1/B	-	ಪಂಪಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಅಂಗಾರೆಡ್ಡಿ ತಂದೆ ವಿರುಪಕ್ಷಪ್ಪ ರೆಡ್ಡಿ ಎರ್ರಗುಡಿ	
3					2	-	0-12	-	-	2	0-12	ಪೊತ ಈರಣ್ಣ ತಂದೆ ಐಯ್ಯಪ್ಪ ಎರ್ರಗುಡಿ	2	-	ಪೊತ ಈರಣ್ಣ ತಂದೆ ಐಯ್ಯಪ್ಪ ಎರ್ರಗುಡಿ	2	-	ಪೊತ ಈರಣ್ಣ ತಂದೆ ಐಯ್ಯಪ್ಪ ಎರ್ರಗುಡಿ	
4					3/A1	-	-	-	-	-	-	-	-	-	-	3/A1	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	
5					3/A2	-	0-12	-	-	3/A2	0-12	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/A2	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/A2	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	
6					3/B1	-	0-17	-	-	3/B1	0-17	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/B1	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/B1	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	
7					3/B2	-	0-20	-	-	3/B2	0-20	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/B2	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	3/B2	-	ಕೆ.ಬಾಗ್ಯಮ್ಮ ಗಂಡ ತಿಮ್ಮರೆಡ್ಡಿ	
8					4/A	5-71	-	-	-	-	-	-	-	-	-	-	-	-	
9					4/B	-	0-31	-	-	4/B	0-31	ವೆಂಕಟಸ್ವಾಮಿ ತಂದೆ ನರಸಿಂಹಯ್ಯ	-	-	-	-	-	-	
10					5/A1	-	0-06	-	-	5/A1	0-06	ಮೇಕಲ ಈರಣ್ಣ ತಂದೆ ನೆಟ್ಟಕಲ್ಲಪ್ಪ	5/A1	-	ಮೇಕಲ ಈರಣ್ಣ ತಂದೆ ನೆಟ್ಟಕಲ್ಲಪ್ಪ	5/A1	-	ಮೇಕಲ ಈರಣ್ಣ ತಂದೆ ನೆಟ್ಟಕಲ್ಲಪ್ಪ	-
11					5/A2	-	0-03	-	-	5/A2	0-03	ನಾಗಲಿಂಗಪ್ಪ ತಂದೆ ಅಂಜಿನಪ್ಪ	5/A2	-	ನಾಗಲಿಂಗಪ್ಪ ತಂದೆ ಅಂಜಿನಪ್ಪ	5/A2	-	ನಾಗಲಿಂಗಪ್ಪ ತಂದೆ ಅಂಜಿನಪ್ಪ	
12					5/A3	-	0-03	-	-	5/A3	0-03	ನಾತಾನಿ ರಾಮಾಂಜನಯ್ಯಲ್ಲು ತಂದೆ ಎಸ್. ನರಸಿಂಹಯ್ಯ	5/A3	-	ನಾತಾನಿ ರಾಮಾಂಜನಯ್ಯಲ್ಲು ತಂದೆ ಎಸ್. ನರಸಿಂಹಯ್ಯ	5/A3	-	ನಾತಾನಿ ರಾಮಾಂಜನಯ್ಯಲ್ಲು ತಂದೆ ಎಸ್. ನರಸಿಂಹಯ್ಯ	
13					5/B	-	0-20	-	-	5/B	0-20	1)ಆರ್ .ಸೋಮಶೇಖರ ತಂದೆ ಲೇಟ್ ಆರ್.ಮಲ್ಲನಗೌಡ 2)ಆರ್.ನೀಲಮ್ಮ ಗಂಡ ಲೇಟ್ ಆರ್.ಮಲ್ಲನಗೌಡ 3)ಎ.ವೆಂಕಟೇಶ್ ತಂದೆ ಯಲ್ಲಾರೆಡ್ಡಿ 4) ಹೆಚ್.ಬಜ್ಜಪ್ಪ ತಂದೆ ಲೇಟ್ ಹೆಚ್ ಹನುಮಂತಪ್ಪ 5)ಬಿ.ಶಂಕರಗೌಡ ತಂದೆ ಬಿ.ಬಿಮನಗೌಡ 6) ವೆಂಕಟಸ್ವಾಮಿ ತಂದೆ ನರಸಿಂಹಯ್ಯ 7)ಗಾದಿಲಿಂಗಪ್ಪ ತಂದೆ ಅಂಗಪ್ಪ	5/B	-	1)ಆರ್ .ಸೋಮಶೇಖರ ತಂದೆ ಲೇಟ್ ಆರ್.ಮಲ್ಲನಗೌಡ 2)ಆರ್.ನೀಲಮ್ಮ ಗಂಡ ಲೇಟ್ ಆರ್.ಮಲ್ಲನಗೌಡ 3)ಎ.ವೆಂಕಟೇಶ್ ತಂದೆ ಯಲ್ಲಾರೆಡ್ಡಿ 4) ಹೆಚ್.ಬಜ್ಜಪ್ಪ ತಂದೆ ಲೇಟ್ ಹೆಚ್ ಹನುಮಂತಪ್ಪ 5)ಬಿ.ಶಂಕರಗೌಡ ತಂದೆ ಬಿ.ಬಿಮನಗೌಡ 6) ವೆಂಕಟಸ್ವಾಮಿ ತಂದೆ ನರಸಿಂಹಯ್ಯ 7)ಗಾದಿಲಿಂಗಪ್ಪ ತಂದೆ ಅಂಗಪ್ಪ	5/B	-	1)ಆರ್ .ಸೋಮಶೇಖರ ತಂದೆ ಲೇಟ್ ಆರ್.ಮಲ್ಲನಗೌಡ 2)ಆರ್.ನೀಲಮ್ಮ ಗಂಡ ಲೇಟ್ ಆರ್.ಮಲ್ಲನಗೌಡ 3)ಎ.ವೆಂಕಟೇಶ್ ತಂದೆ ಯಲ್ಲಾರೆಡ್ಡಿ 4) ಹೆಚ್.ಬಜ್ಜಪ್ಪ ತಂದೆ ಲೇಟ್ ಹೆಚ್ ಹನುಮಂತಪ್ಪ 5)ಬಿ.ಶಂಕರಗೌಡ ತಂದೆ ಬಿ.ಬಿಮನಗೌಡ 6) ವೆಂಕಟಸ್ವಾಮಿ ತಂದೆ ನರಸಿಂಹಯ್ಯ 7)ಗಾದಿಲಿಂಗಪ್ಪ ತಂದೆ ಅಂಗಪ್ಪ	

1	2	3	4	5	6	7	8	9	10	11	12	13	14	15	16	17	18	19	20
14					6/A1	.	0-10	-	-	6/A1	0-10	ಎಂ.ವಿಜಯ ಭಾಸ್ಕರ್ ರೆಡ್ಡಿ ತಂದೆ ಲೇಟ್ ಎಂ ನಾಗಪ್ಪ	6/A1	-	ಎಂ.ವಿಜಯ ಭಾಸ್ಕರ್ ರೆಡ್ಡಿ ತಂದೆ ಲೇಟ್ ಎಂ ನಾಗಪ್ಪ	6/A1	-	ಎಂ.ವಿಜಯ ಭಾಸ್ಕರ್ ರೆಡ್ಡಿ ತಂದೆ ಲೇಟ್ ಎಂ ನಾಗಪ್ಪ	
15					6/A2	.	0-07	-	-	6/A2	0-07	ಹೊನ್ನೂರಪ್ಪ ತಂದೆ ಲಾಲಪ್ಪ	6/A2	-	ಹೊನ್ನೂರಪ್ಪ ತಂದೆ ಲಾಲಪ್ಪ	6/A2	-	ಹೊನ್ನೂರಪ್ಪ ತಂದೆ ಲಾಲಪ್ಪ	
16					6/B	-	0-41	-	-	6/B	0-41	ಪಕ್ಕಿರಪ್ಪ ತಂದೆ ಲಚ್ಚಪ್ಪ	6/B	-	ಪಕ್ಕಿರಪ್ಪ ತಂದೆ ಲಚ್ಚಪ್ಪ	6/B	-	ಪಕ್ಕಿರಪ್ಪ ತಂದೆ ಲಚ್ಚಪ್ಪ	
					TOTAL	**5-71**	**2-20**	.	.		**2-20**			-			-		

ಪಿ.ಆರ್.6

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಲೋ.ಬಂ. ಮತ್ತು ಒ.ಜ.ಸಾ.ಇಲಾಖೆ.
ಉಪವಿಭಾಗ, ಕೋಟೆ, ಬಳ್ಳಾರಿ.